

# THE RECORDS OF ŚRĪ CHITRĀPUR MAṬHA

Dr. A. K. SHASTRY



- 1) ಶ್ರೀಮದ್ಭಕ್ತವತ್ಸಲಾಚಾರ್ಯರ ಸ್ಮಾರಕವಾಗಿ ಸಿದ್ಧಪಡಿಸಿದ ಪುಸ್ತಕ
- 2) ಸಂಪೂರ್ಣವಾಗಿ ಪ್ರಕಟವಾದ ಪುಸ್ತಕಗಳ ಪಟ್ಟಿ
- 3) ಶ್ರೀಮದ್ಭಕ್ತವತ್ಸಲಾಚಾರ್ಯರ ಸ್ಮಾರಕವಾಗಿ ಸಿದ್ಧಪಡಿಸಿದ ಪುಸ್ತಕ
- 4) ಶ್ರೀಮದ್ಭಕ್ತವತ್ಸಲಾಚಾರ್ಯರ ಸ್ಮಾರಕವಾಗಿ ಸಿದ್ಧಪಡಿಸಿದ ಪುಸ್ತಕ
- 5) ಶ್ರೀಮದ್ಭಕ್ತವತ್ಸಲಾಚಾರ್ಯರ ಸ್ಮಾರಕವಾಗಿ ಸಿದ್ಧಪಡಿಸಿದ ಪುಸ್ತಕ



ŚRĪ CHITRĀPUR MAṬHA, SHIRALI





**THE RECORDS OF  
ŚRĪ CHITRĀPUR MAṬHA**

**Dr. A. K. SHASTRY**

**ŚRĪ CHITRĀPUR MAṬHA**

**Shirali - 581 354**

**(Dist. Uttara Kannada, Karnataka)**

**Ph. : (08385) 258368**



**THE RECORDS OF ŚRĪ CHITRĀPUR MAṬHA** by : Dr. A. K. Shastry,  
Sirsi (U.K.) Ph : (08384) 237633

Published By : Śrī Chitrāpur Maṭha  
Shirali - 581 354 (Dist. Uttara Kannada, Karnataka)  
Tel. : (Std. Code 08385) - 258368  
Fax : (Std. Code 08385) - 258612  
e-mail : scmath@ricmail.com

·First Impression : 2008

Pages : xii + 618

Copies : 325

Cover Front Page :

Lord Bhavaniśaṅkar

A palmleaf and a paper record

Printers :

Śrī Ravindra Ākaḷwāḍi


Manōhar Printing Press

Market, Dharwad

Ph. (0836) 2790030, 2741984

Dedicated to the sacred memory of  
**Śrī Śrī Parijnānāśram Swāmiji III**  
*Pīṭhādhipatya* : (1966 - 1991)





Śrī Śrī Sadyōjāta Śāṅkarāśram Swāmiji



॥ श्री भवानीशङ्करो विजयते ॥  
श्री चित्रपुर मठ संस्थानम्  
शिरालि (उत्तर कन्नडम्)



स्वस्ति । श्रीमत्परमहंस परिव्राजकाचार्यवर्य पदवाक्यप्रमाण पारावार पारीण यम्रादि अष्टांगयोगानुष्ठाननिष्ठ तपश्चक्रवर्ति रमणीयचरण सर्वसर्वसहासं चरण समुद्बोधित सचिन्ध्या महाजन भक्तचिद्धरण श्रीचरण श्री गौडपादाचार्यप्रवर्तित श्रीमत्तन्त्रु आयशङ्कर भगवत्पाद सत्संप्रदाय परंपरा प्राप्त सकलनिगमागमसारहृदय वैदिक मार्गप्रवर्तक भक्तियोग वैभवसिंहासनाधीश्वर श्री गोकर्ण क्षेत्रादि प्रतिष्ठापित श्रीमत् राजाधिराज श्रीगुरु सारस्वतमंडलाचार्य चित्रपुराधीश्वर शरावतीतीरवास श्रीमद् प्रथमपरिज्ञानाभ्रम गुरु सत्सम्प्रदाय विलसित श्रीभवानीशङ्कर श्रीराजराजेश्वरी हृत्त्रयेय दक्षिणामूर्तिपादपञ्चाराधक श्री विद्यावरिवर्यासम्प्रसक्तचित्त श्रीमद् तृतीयपरिज्ञानाभ्रमस्वामी गुरुकरकमलानुग्रहसंज्ञात अविचिन्नापरम्पराप्राप्त तुरियाभ्रमेचित्त अनुष्ठाननिष्ठ श्रीमतीय साम्प्रदायिक देवताराधनपरायण श्रीगुरु सघोजातशङ्कराभ्रमस्वामिभिः  
विदित नारायण स्मरणपूर्वक शुभाशीर्वादाः

श्रीः  
॥ श्रीगुरुभ्यो नमः ॥

Shri Chitrapur Math, which celebrates its Tercentenary in 2008, is blessed with a large collection of old manuscripts written on different media.

We were very happy when the senior research scholar Prof. A. K. Shastry, who has a particular interest in the deciphering / study of ancient manuscripts, enthusiastically accepted our request to advise us on the manuscripts. The unexpected result in the form of this book is most welcome.

Prof. Shastry is to be lauded for the patience and great care with which he has studied the manuscripts, some of them too fragile to handle, and for his skill demonstrated in the writing of this book.

We are sure that this work will be very useful to scholars, historians and laymen alike.

*With love and blessings,*

सद्योजान्त शङ्कराभ्रमः

Camp - Mallapur

Shri Guru Purnima 2007.





## PREFACE

I deem it my privilege, for having come in contact with many religious institutions and their heads, ever since I started taking keen interest in the research field, about four decades back. The *mathas* in Karnataka, though primarily religious and cultural centres, propagating different doctrines, are also, repositories of many historical source materials like stone and copperplate inscriptions, palm leaves, monuments and invaluable paper-records. Since my area of research is mainly restricted to the study of archival sources, I have been concentrating on researching such sources. Of course, I feel happy to express, that I have done some concrete work in this regard. The present book, *The Records of Śrī Chitrāpur Maṭha*, is a product of one such hard labour, extending over a period of two years.

I am really fortunate for having come in close contact with Śrī Śrī Sadyōjat Śaṅkarāśram, the present *Swāmiji* of Śrī Chitrāpur *Maṭha*, ever since he ascended the *Pīṭha* on February 27, 1997. I am grateful to late Śrī R. N. Divgi, for having introduced His Holiness. I am very much impressed by His Holiness. Besides being a Spiritual Head of the Chitrāpur *Maṭha* and the Chitrāpur Sāraswats, he is a visionary and quite dynamic in launching several constructive programmes. The entire Chitrāpur Sāraswat Community has

gathered now, under the canopy of *Śrī* Chitrāpur *Maṭha*, with the blessings of *Swāmiji*. The *Swāmiji* assigned me the job of researching historical records pertaining to the Chitrāpur *Maṭha* and the Sāraswats. Ultimately, I succeeded, to some extent, in accomplishing the assigned job.

There are 188 select records registered in the present book and they spread over a period of nearly three centuries. The records belong to the period of the past 10 *Swāmijis* of the *Maṭha* and they are quite useful in knowing about the history of the *Maṭha* and the Sāraswats. The book contains 10 chapters, besides Introduction. The last chapter is followed by glossary, illustrative records and abbreviations.

The foundation of the *Maṭha* in A.D. 1708 at Gōkarṇa Bhaṇḍikēri and *Śrī* Parijnānāśram as the first *Guru*, Śrīṅgēri *Jagadguru Pīṭha's* links with the Chitrāpur *Maṭha*, uttāra lands, *āchāra-vichāra* of disciples, Kuśasthaḷi Sāraswats, Keḷadi Nāyakas, the erection of the *Maṭha* at Chitrāpur, *Śrī* Bhavāni Śaṅkar as the Presiding Deity, *nirūpas*, *binnavattaḷes*, Ananta-padmanābha temple of Viṭhal, land transactions, worship, *nandāadīpa*, *kānike*, *amritapaḍi*, *prasāda*, *naivēdya*, *dakṣiṇe*, *ārādhane*, *Vasantapūje*, *Vyāsapūje*, *samārādhane*, currency, renovation of *Śrī* Ananta-padmanābha temple and Muktimanṭapa of *Śrī* Śaṅkarāśram, Chāturmāsya, *rāyasa*, *prasāda*, *mantrākṣate*, *Navagriha Śānti*, *Mrityunjaya-japa*, *Puṇyāhavāchane*, *Brahmakalaśa-mahōtsava* at Koḍiyāl, *mūlagēṇi edurnuḍi*, *Śrī Maṭha's bhaṇḍāra*, *jamābandi*, *bandōbast*, *Paurōhitya*, *chālgēṇi edurnuḍi*, a woman making a land endowment, currency, *dharma-śāstras*, changing society, compromise between the orthodoxy and the progressives, Pilgrimages, *vantige-śāsana*, *tahanāme*, proceedings of the *Mahāsabhā*, developments in the 20th

century, and several other matters are registered in these records. Since the summary of all chapters is depicted in the 'Introduction', it is needless to deal in detail, in this context.

Generally, the records are in Kannada, written in *mōḍi* Kannada script. However, the records registered in the last chapter, belonging to the period of *Śrī* Parijnānāśram III, are in English. There are a few records in Marāṭhi and Sanskrit. Though there are thousands of records in the archives of the *Maṭha*, I have selected 188 and registered them in this book. A further study of the remaining records will be certainly fruitful in bringing out the next volume. Though I have given my best, I honestly confess that I am held responsible for all omissions and mistakes in the book. I beg apology and request the readers of the present book to bring the mistakes to my notice and bless me. The numbers assigned to the illustrative records are in accordance with the numbers assigned to the records printed in different chapters. These illustrative records are useful to those scholars, who are interested in learning Kannada *Mōḍi* script. The textual part of the records is maintained without any change. While preparing the glossary, I have referred to Rev. F. Kittel's *Kannada-English Dictionary*. The brittle records could not be scanned.

My reverence to *Brahmībhūta Śrī Śrī* Abhinava Vidyā-Tīrtha *Mahāswāmiji*, the immediate past *Jagadguru* of the *Śrīngēri Maṭha*, *Śrī* Bhārati-Tīrtha *Swāmiji*, the present *Jagadguru*, and late Dr. G. S. Dikshit, my Professor and Guide, for having blessed and guided me in developing my personality.

My *sāṣṭāṅga praṇāms* to *Śrī* Chitrāpur *Maṭha* and the *Guruparamparā*. My reverence to *Śrī Śrī* Sadyōjāta *Śaṅkarāśram Swāmiji*, the present *Guru*, for having blessed

me. He has been very kind to me in providing the necessary records of the *Maṭha*. I am very much grateful to him, for having encouraged and given scope for publication of the present book.

I tender my most grateful thanks to *Sarvaśrī* Vinōd Yaṅṅemaḍi, president, Administration Committee of *Śrī* Chitrāpur *Maṭha*, Lt. Gen. (Retd.) Prakāsh Gōkaṛṇ, Convener, Tercentenary Secretariat of *Śrī* Chitrāpur *Maṭha*, V. Rājgōpāl Bhaṭ, *Dharma-pracharak*, B. G. Kailāje, Manager, Umeshrao Divgi, Uday Nilekaṇi, Shamsundar Nadkarni, and Staff and devotees of the *Maṭha*, for having extended all possible help to me. I owe a deep debt of gratitude to the editor of *The Chitrāpur Sunbeam* and Dr. Fran F. Conlon.

I sincerely thank *Śrī* Ravindra Ākaḷwāḍi, Manōhar Printing Press, Dharwad and his staff, for having neatly brought out the book.

**Dr. A. K. Shastry**

# CONTENTS

Dedication

Benediction

Preface

Contents

Introduction

	Records	Page
I. Śrī Parijnānāśram Swāmiji I (A.D. 1708 - A. D. 1720)	1-2	39
II. Śrī Śaṅkarāśram Swāmiji I (A.D. 1720 - A. D. 1757)	3-5	44
III. Śrī Parijnānāśram Swāmiji II (A.D. 1757 - A. D. 1770)	6	49
IV. Śrī Śaṅkarāśram Swāmiji II (A.D. 1770 - A. D. 1785)	7-8	52
V. Śrī Kēśavāśram Swāmiji (A.D. 1785 - A. D. 1823)	9-47	55



VI.	Śrī Vāmanāśram Swāmiji (A.D. 1823 - A. D. 1839)	48-67 ....	138
VII.	Śrī Kṛiṣṇāśram Swāmiji (A.D. 1839 - A. D. 1863)	68-112 ....	174
VIII.	Śrī Pāṇḍuraṅgāśram Swāmiji (A.D. 1863 - A. D. 1915)	113-154 ....	284
IX.	Śrī Ānandāśram Swāmiji (A. D. 1915 - A.D. 1966)	155-179 ....	422
X.	Śrī Prijnānāśram Swāmiji III (A. D. 1966 -1991)	180-188 ....	483

## APPENDIX

1.	Glossary	....	526
2.	Illustrative records	....	540
3.	Abbreviations	....	618

## INTRODUCTION

Three hundred years ago, a Gauḍa-Sāraswat<sup>1</sup> *sanyāsi* migrated from Kāśī to Gōkaṇa. It was more or less at the same time, the Sāraswats of Gōkaṇa and other places, mainly in the coastal belt, were seriously in search of a spiritual preceptor. Moreover, the Keḷadi ruler also wanted a *guru* for the Sāraswats, so that the Sāraswats could smoothly conduct *Brahmakarma*. The Sāraswats offered prayers to Śrī Bhavānīśaṅkar, the tutelary deity of Kavle *Maṭha*, accepting the doctrine of *Advaita* as propounded by Ādi Śaṅkarāchārya and to Śrī Mahābalēśvara, the presiding deity of Gōkaṇa. The *gṛihasthas* of Gōkaṇa, Miḍje, Hariṭe and Chandāvar wrote to the *gṛihasthas* of Bidarūru (Bidnūru), informing about the arrival of a *sanyāsi* to Gōkaṇa. The Body of Elders, better known as "ten" (*Hattu Samastaru* or *dhajana*) of Bidarūru, a body formed to look after the welfare of the community,

- 
1. "In all the historical records of Śrī Chitrāpur *Maṭha*, the Chitrāpur Sāraswats are described as Gauḍa Sāraswats.... Of the various Sāraswat communities which are to be found in North and South India, the Saraswats of Goa and the West-Coast alone are known as Gauḍa Sāraswats.... Chitrāpur Sāraswats belong to six *gōtras* : Kauṇḍinya, Kaushik, Vatsa, Atri, Bharadwaja and Shankapīngalākutsa"- V. N. Kudva, *History of the Dākshinātya Sāraswats Samyukta Gauda Saraswata Sabha*, Madras, 1972.

Also read, *A Caste in a Changing World*, Frank F. Conlon, Thomson press, New Delhi, 1977.

accepted the monk as their *guru*<sup>2</sup> and in due course, the *Maṭha* was also erected at Gōkaṛṇa, popularly known as Bhaṇḍikēri *Maṭha*. The *Guru* was named as Parijnānāśram and he ascended the *pīṭha* on Sunday, 7th day of the bright half of Māgha, Sarvadhāri *saṁvatsara*, Śaka 1630, corresponding to A.D. 1708<sup>3</sup>. It is important to note that the Śrīṅgēri *Jagadguru*<sup>4</sup> acknowledged Śrī Parijnānāśram as the *Guru* of the Sarswat Brahmanas. This *guru-śiṣya* relation, between the *Jagadgurus* of Śrīṅgēri and the *Gurus* and their disciples of Śrī Chitrāpur *Maṭha*, has continued through the centuries, down to the present day.<sup>5</sup> Śrī Parijnānāśram I attained *mahāsamādhi* (*vidēhamukti* or final extinction) on Sunday, 14th day of the dark half of Chaitra, Śārvari *saṁvatsara*, Śaka 1642, corresponding to A.D. 1720. His *samādhi* is at Śrī *Ādi Maṭha* at Gōkaṛṇa. Prior to his final extinction, Parijnānāśram *Swāmiji* had accepted Śrī Śaṅkarāśram I as his disciple and successor, on Saturday, Fullmoonday of Chaitra, Śārvari *saṁvatsara*, Śaka 1642, corresponding to A.D. 1720. It was agreed that thenceforward the Śuklabhaṭṭa family to which Śrī Śaṅkarāśram I belonged, would play a prominent role in the affairs of the *Maṭha* and also in the selection of the *gurus*<sup>6</sup>.

---

2. Śrī Parijnānāśram I (A.D. 1708 - A.D. 1720).

3. The Śaka years, the cyclic years and the dates relating to *paṭṭābhiṣēka* and *samādhi* are registered in *Śrī Chitrāpur Guru parampara Charitra* by Śrīmatī Umābāyī Ārur, Published by Paṇḍuraṅgrao Śhivrām Marballi.

4. Śrī Sacchidānanda Bhārati II (A.D. 1705 - A.D. 1741), 27th in the illustrious line of the Śrīṅgēri *Jagadgurus*.

5. The *Paṭṭābhiṣēka* of Śrī Sadyōjāta Śaṅkarāśram *Swāmiji*, the present *Guru* of the Chitrāpur *Maṭha*, took place on 27th February 1997, in the august presence of Śrī Śrī Bhārati Tirtha, the present *Jagadguru* of the Śrīṅgēri *Maṭha*.

6. However, this tradition has not continued.

Since it is beyond the scope of the present book to deal with the history of the Sāraswats and their *Maṭha*,<sup>7</sup> the author has concentrated on records compiled by him.

The first chapter contains 2 records<sup>8</sup> and they belong to the period of Śrī Parijnānāśram I (Śrī Parijnānānandāśram). His *Pīṭhādhipatyā* extended from A.D. 1708-1720. The first record is dated 5th day of the bright half of Chaitra Śārvari *samvatsara*, Śaka 1642, corresponding to Saturday, April 2, 1720. The Kuśasthalis<sup>9</sup> submitted a written agreement to Kṛiṣṇayya Śānghōg, informing that Marte, son of Kṛiṣṇayya, was to be the disciple and successor of Śrī Parijnānāśram *Swāmiji* and even in future, a member of Kṛiṣṇayya's family was to be the *Guru*. In the absence of a suitable candidate in the family, it was the responsibility of the same family to find out a suitable candidate and ordain *sanyāsa*. From the record it is also clear that the *Gṛihasthas* of bidarūru (Bidnūru) were keen in implementing the provisions of the earlier agreement. From different points of view, the said record is important. It is the earliest dated record traced out by the author in the archives of the Chitrapur *Maṭha*. It refers to Śrī Parijnānāśram who migrated from Kāśi to Gōkaṛṇa and he was a Gauḍa-Sāraswat *snayāsi*. The *Gṛihasthas* of Gōkaṛṇa, Midje, Hariṭe and Chandāvar wrote to the *Gṛihasthas* of Bidarūru in this

---

7. Read the same books mentioned earlier, by V. N. Kuḍva and Conlon, respectively.

8. Rds. 1 - 2.

9. "The Chitrāpur Sāraswats (also known as the kushasthalis) are the descendants of about 80-90 families of six *gōtras* of the shenvis who settled down to the south of the Gaṅgāvali in North Kanara"—Op. cit V.N. Kuḍva.

regard. Subsequently, the Maṭha was erected and *inām* lands were also granted. Thus the record also throws light on the erection of the *Maṭha* at Gōkarṇa and its *uttāra* lands.

From the second record registered in the first chapter, it is known that *Śrī Parijnānāśram Swāmiji* I was requested by Maṅgarasa Paṇḍit, Sāntayya, Anantayya and others to visit Gōkarṇa, look into *āchāra-vichāra* of disciples, have *bhikṣe* and continue to offer *tīrtha-prasāda* to disciples.

## II. *Śrī Śaṅkarāśram I* (A.D. 1720 - A.D. 1757)

The new *Guru. Śrī Śaṅkarāśram I* continued to be the spiritual head of the community until A.D. 1757, when he attained *mahāsamādhi* on the 6th day of the bright half of *Āśvina, Īśvara saṁvatsara*, Śaka 1679, corresponding to A.D. 1757. During his *Pīṭhādhipatya*, the *Maṭha* was erected at Gōkarṇa around the *samādhi* of *Śrī Parijnānāśram I*, the first *Guru. Śrī Śaṅkarāśram I* appears to have taken deep interest in enforcing *swadharma, jātidharma* and *Brahmakarma* among the disciples. *Śrī Śaṅkarāśram Swāmiji* attained *mahāsamādhi* at Śirāli, near Bhaṭkaḷ. His *samādhi* is at *Śrī Chitrāpur Maṭha*.

The second chapter contains<sup>10</sup> records and they belong to the period of *Śrī Śaṅkarāśram*, the second *Guru* in the illustrious line. The *Pīṭhādhipatya* of *Śrī Śaṅkarāśram* extended from A.D. 1720 - A. D. 1757.

---

10. Rds. 3 - 5.

The Keḷoṣi Kuśasthaḷi *Gṛihasthas*, residing in Karnāṭaka, agreed to obey the orders passed by Śrī Parijnānāśram Śrīpādaṅgaḷu, relating to an erection of the *Maṭha* and other matters. Those who violated the verdict, were to be excommunicated. The record is dated January 7, 1723<sup>11</sup>.

The *binnavattaḷe*,<sup>12</sup> dated 5th day of the bright half of Fālguna, Ānanda *saṁvatsara*, corresponding to Sunday, 16th February 1735, submitted by Keḷoṣi Kuśasthaḷis to Śrī Śaṅkarāśram *Swāmiji*, makes clear that the Kuśasthaḷis assured His Holiness that they would observe *swadharmā* as prescribed by the *Guru*. It is also learnt from the *binnavattaḷe* that Śrīṅgēri *Swāmiji*<sup>13</sup> and Sumatēndra *Swāmiji* were given rousing reception at the homes of the Kuśasthaḷis. The Kuśasthaḷis agreed to follow their *Jātidharma* and *Brahmakarma*.

The last record<sup>14</sup> in the chapter is important, for it supplies information regarding the installation of the Deity in *Gurumaṭha* at Bhaṅḍikēri, near Kōṭitīratha of Gōkarṇa. On the 10th day of the bright half of Mārgasīra, Siddhārthi *saṁvatsara*, corresponding to Thursday, 29th Nov. 1739, Basavappa Nāyaka<sup>15</sup> of Keḷadi ordred Māḷamalli, to grant *swāstya* in Uḷuvare *grāma* in Saiganahaḷli *māgaṇe*, Midje

---

11. R. 3; Though the record belongs to A.D. 1723, the verdict was given earlier by Parijnānāśram I.

12. R. 4.

13. Śrī Sachidānanda Bhārati II (A.D. 1705 - A.D. 1741), 27th in the illustrious line of the Śrīṅgēri *jagadgurus*.

14. R. 5.

15. Basavappa Nāyaka II (A.D. 1739 - A.D. 1754) was a nephew and successor of Sōmasēkhara Nāyaka II (A.D. 1714 - A.D. 1739).



*sīme*, valued 24 *varahas*, for the construction of the *Maṭha* and the installation of *Śrī* Bhavāniśaṅkar at Bhandikēri.

On the 6th day of the bright half of *Āśvina*, *Íśvara samvatsara*, Śaka 1679, corresponding to C.A.D 1757, *Śrī* Śaṅkarāśram I attained *samādhi* at Śirāli.

### III. *Śrī* Parijnānāśram II (A.D. 1757 - A.D. 1770)

Śirāli, the birth place of *Śrī* Hastāmalaka, one among the four prominent disciples of *Ādi* Śaṅkara, was accepted as a place for the *Maṭha* and since then the Chitrāpur *Maṭha* emerged.

Only one record<sup>16</sup> is registered in chapter III and it belongs to the period of Parijnānāśram II (A.D. 1757 - A.D. 1770)<sup>17</sup>. It is about a grant of land. In Śaka 1688 (A.D. 1767), Śāntaiya, Veṅkaṭeśaiya, Rāmaiya and others endowed a coconut garden having 31 trees to *Śrī* Śaṅkarāśram Śrīpādaṅgaḷu, the disciple of *Śrī* Parijnānāśram. The grantee was privileged to grow coconut trees, jack trees, mango trees and other fruit yielding trees in the garden.

### IV. *Śrī* Śaṅkarāśram II (A.D. 1770 - A.D. 1785) :

There are two records, one a palmleaf manuscript and another a paper manuscript, registered in chapter IV. These

---

16. R. 6.

17. In Śaka 1688 (A.D. 1767) Parijnānāśram was the then *Guru* and not Śaṅkarāśram. However, the grant was made to the *bhaṅḍāra* of *Śrī* Śaṅkarāśram. Perhaps, the grant was made either in memory of Śaṅkarāśram I (A.D. 1720 - 1757) or to Śaṅkarāśram II (A.D. 1770 - A.D. 1785), perhaps the then jr. *Guru* during the *Pīṭhādhipatyā* of *Śrī* Parijnānāśram II (A.D. 1757 - A.D. 1770).

manuscripts belong to the period of Śrī Śaṅkarāśram II (A.D. 1770 - A.D. 1785), the 4th in the illustrious line.

From the palmleaf manuscript<sup>18</sup> it is learnt that Sātayya, son of Vīrappa of Nāgarkaṭṭe, granted a land to Śrī Śaṅkrāśram *Swāmiji* in Heviḷambi *saṁvatsara* (C.A.D. 1778), for the construction of a *maṭha*.

From the paper manuscript<sup>19</sup> it is learnt that in Śaka 1707 (A.D. 1785) the *nirūpa* was issued to the Gauḍadēśastha Sāraswata-Brāhmaṇa *Mahājanas*, from Śrī Anantapadmanābha temple of Viṭhala. Accordingly, Anantaiya was duly authorised to collect one *haṇa* per annum, from each house of the *Mahājanas*, in connection with *amṛitapaḍi*, *nandādīpti* and other services held at the holy shrine.

## V. Śrī Kēśavāśram (A.D. 1785 - A.D. 1823)

There are 39 records<sup>20</sup> registered in chapter V and they belong to the period of Śrī Kēśavāśram *Swāmiji* (A.D. 1785 - A.D. 1823), the 5<sup>th</sup> in the illustrious line. From the period of Śrī Kēśavāśram, relatively speaking, there are more number of records. *Kāṇike*, collected in connection with *amṛitapaḍi*, *nandādīpti* and other services at the shrine of Śrī Anantapadmanābha temple of Viṭhala, tiles for Bhaṇḍikeri *Maṭha*, *uttāra* land, mortgage of a coconut garden, *Dharmamūlasādhana paṭṭe*, loan, a dispute over a *gajani* land consecration of a silver *vighraha* in Anantēśvara temple at

---

18. R. 7.

19. R. 8.

20. Rds. 9 - 47.

Viṭhala, annual subscription, sale of a land, receipt of *āsīrvāda patrike*, *prasāda* and *mantrākṣate*, land transactions, letter of benediction, *naivēdyā*, *dakṣiṇe*, *Ārādhane*, *Vasavantapūje*, *Vyāsapūje*, *samārādhane*, labour, roofing, sale of a salt pan, erection of the *Maṭha* at Mallāpur, Subbamma's *Kaifiyat*, renovation of Śrī Ananta-padmanābha temple at Viṭhala, construction of a *chandrasāle* of Śrī Ananta-padmanābha temple, partition deed, renovation of Muktimantapa of Śrī Śaṅkarāśram, etc., are the various subjects dealt in these records. A brief survey of a few records may be made here.

The *nirūpa*<sup>21</sup> dated 5<sup>th</sup> day of the bright half of Mārgaśira, Kilaka *saṁvatsara*, Śaka 1711 (A.D. 1789), from Śrī Anantapadmanābha temple of Viṭhala to the Gauḍa Sāraswat *Mahājanas*, is the earliest record registered in this V<sup>th</sup> chapter. Timmaya Bhaṭṭa and Nāraṇa Bhaṭṭa were authorised to collect one *haṇa* per annum, from each house of the *Mahājanas*, in connection with *amṛitapaḍi*, *nandādipti* and other services conducted at the holy shrine.

A letter,<sup>22</sup> belonging to Rākṣasa *saṁvatsara* (A.D. 1796), informs that Keṅga, a potter, agreed to handover 25,000 tiles to the Bhaṇḍikēri *Maṭha*. From this agreement it is also known that the cost of 4000 tiles at that time was one *gadyāṇa*.

From a letter<sup>23</sup> of benediction dispatched by Śrī Kēśavāśram Swāmiji in Raktākṣi *saṁvatsara* (A.D. 1805) to

---

21. R. 9.

22. R. 10.

23. R. 24.

Viśwanātha Bhaṭṭa of Gōkaṛṇa *Maṭha*, it is known that *gṛihaṣṭhas* of Gōkaṛṇa and Hariṭe, were required to remit *ga.* 30 || 0 and *ga.* 21 || 0 respectively, from the *Śrī Maṭha's* tāluk, in connection with rituals and services held at the Gōkaṛṇa *Maṭha*. It is also known from the *āśīrvādapatrike* that 52 *gadyaṇas* were spent on *amṛitapaḍi*, *naivēdya*, *nandādīpti*, *kāṇike*, *dakṣiṇe*, *ārādhane*, *Vasavantapūje*, *Vyāsapūje*, *samārādhane*, labour, roofing, etc.,

In Raktākṣi *saṁvatsara* (A.D. 1805) Viśwanāth Bhaṭṭa of Gōkaṛṇa, submitted a receipt for 30 *gadyaṇas* to the *Maṭha*, for having sold a saltpan, erected by him in a *gajni* land at Nāgarbailu<sup>24</sup>.

In Bhāva *saṁvatasara* (A.D. 1815), Subbamma, residing in Bailūru *Maṭha* (Honnāvar taluk), submitted a *kaifiyat*<sup>25</sup> to the Company's Government. It is known from the *kaifiyat* that Veṅkaṭādri Yōgēśwar, Chidānanda, Waḍam Rāmbhaṭṭa, Brahmānanda, Kṛṣṇnaya, Ānanda, Veṅkaṭēśaya and Sacchidānanda, respectively, adorned the *pīṭha* of the Bailūru *Maṭha*. The list of items in the *Maṭha*, like the images of Gōpālakṛiṣṇa and Satyabhāme, *Śrī* veṅkaṭaramaṇa, *Śrī* Umāmahēśwara, *Śrī* Dattātreya, *Śrī* Lakṣmi-Narasimha and items like bell, *pañchārati*, vessels of copper and brass, etc., is registered in the *kaifiyat*. She requested the Company Government to discuss the matter with *Sannidhāna* and issue an order regarding her future course of action. It is clear from the *kaifiyat* that Subbamma was finding very difficult to have her livelihood.

---

24. R. 25.

25. R. 32.

In Īśwara *saṁvatsara* (A.D. 1818), Maṅgīśa of Viṭhala submitted a *binnavattaḷe*<sup>26</sup> to the *Swāmiji*, informing him about the construction of a *chandrasāle* of Śrī Ananta-padmanābha temple. The information about foundation and walls by the Christians of Goa, preparation of 300 wooden planks and other required wooden items etc., is given. From the *binnavattaḷe* it is known that the disciples of the area were not quite co-operative in this venture. The letter also contains information about the salary given to Bhatṭji, teaching Vēdic lessons and Rs. 2/- dispatched to the *Maṭha*, towards *charaṇakāṇike*.

On the 2nd day of the dark half of Bhādrapada, Vikrama *saṁvatsara* corresponding to September 24, 1820, Parmēśwari, wife of Viṭhalaiya, granted her ancestral property, located in Kasabāpēṭe of Mogarnāḍa *māgaṇe*, Bekal taluk, to the *bhaṇḍāra* of Śrī Bhavani-shaṅkar, adored by Śrī Kēśavāśram. In order to attain *mōkṣa* for her ancestors, she endowed the land to the *Maṭha*, for erection of a *maṭha* in the granted area.<sup>27</sup>

There is a record<sup>28</sup> belonging to Viṣu *saṁvatsara* (A.D. 1822), showing the list of villages and their respective subscriptions. The villages mentioned are as follows: Gōkaṇa, Chandāvar, Gersappe, Maṅki, Bailūru, Murḍēśwar, Śīrāli, Bhatkaḷ, Baidūru, Sāyikkinakatte, Gaṅguvaḷli, Hemmāḍi-Guḷvāḍi, Basrūru, Balaiji-Maṭapāḍi, Kalyāṇpur, Hejmādi, Mulakki, Koḍiyāl, Ulāl, Manjēśwar, Kumble-Kāsarakōḍu, Viṭhala, Kalya, Beḷlare, Mogarnāḍu, Baṅṭwāl,

---

26. R. 38.

27. R. 41.

28. R. 43.

Upraṅgaḍi, Aḷadaṅgaḍi and Beḷataṅgaḍi, It is also known from the record that the disciples residing in between Gōkaṛṇa and Bhaṭkaḷ, assembled in the Śīrāli *Maṭha* and agreed to collect nine thousand nine hundred and thirty one and a half *varahas* as subscription, to be spent in connection with the renovation of *Muktimanṭapa* of Śrī Śaṅkarāśram *Swāmji* and Śrī Anantēśwara temple of Viṭhala. This temple at Viṭhala was consumed by fire in April 1821.

The last record<sup>29</sup> in the V<sup>th</sup> chapter belongs to Chitrabhānu *saṁvatsara* (A.D. 1823). Śrī Kēśavāśram *Swāmiji* issued a letter of benediction to Śrī Vāmanāśram, the dearest disciple, informing him about the necessity of collecting the pending subscriptions for the previous two years, from the *gṛhasthas* of Gōkaṛṇa *prānta*. As informed earlier, money was required for renovation work of the *Samādhi*.

## VI. Śrī Vāmanāśram (AD. 1823 - A.D. 1839)

Frank F. Conlon opines, "The late eighteenth and early nineteenth centuries were a time of gradual change in the situation of the Sāraswat Brahmans of Kanara. Their *Swamis* successfully promoted the distinctive discipleship to Śrī Chitrāpur *Maṭha* expanding the effectiveness of that institution as a definitive link for the caste."<sup>30</sup>

The VI<sup>th</sup> chapter relating to the period of Śrī Vāmanāśram, the 6<sup>th</sup> in the illustrious line, contains 20 records.<sup>31</sup>

---

29. R. 47.

30. Op.cit, p. 63.

31. Rds. 48 - 67.



The renovation of Śrī Anantēśwara temple of Viṭhala and the *Muktimanṭapa* of Śrī Śaṅkarāśram of the Śīrālī Maṭha, Śrīmukha preventing improper acts of the disciples, *mūlagēṇi edurnuḍi*, pledge of a paddy-field and a coconut garden, a power of attorney regarding title-deeds, *istihārnāme* (a written proclamation) regarding loan, land rent, construction of steps on the eastern side of Kōṭitīrtha at Gōkarṇa, *chāturmāsyā*, receipt of *rāyasa*, *prasāda* and *mantrākṣate*, performance of *Navagṛihaśānti*, *Mṛityunjaya japa* and *Puṇyāhavāchane* at Koḍiyāl, collection of subscription from the disciples, *garbhagṛiha* work and consecration of Śrī Anantēśwara temple, a request to *Swāmiji* to attend the *Brahmakalaśa mahōtsava* of Śrī Anantēśwara temple, Śrī Anantēśwara temple caught by fire and performance of *prāyaschitta* to eradicate *ariṣṭadōṣa*, renovation of Śrī Anantēśwara temple, *bandōbast* at the Maṭha, etc., are some important aspects recorded in these records. A brief survey of a few illustrative records, is as follows :

The earliest record<sup>32</sup> in this chapter belongs to Subhānu *sarivatsara*, corresponding to A.D. 1824 and it is a letter of benediction from Śrī Vāmanāśram Śrīpādaṅgaḷu to Maṅgīśaiyya of Hosāṅgaḍi. Accordingly, Maṅgīśaiyya was asked to remit a subscription in connection with the renovation of Śrī Anantēśwara temple of Viṭhala and the *Muktimanṭapa* of Śrī Śaṅkarāśram Swāmiji of the Śīrālī Maṭha. It is important to note that in April 1821, a fire had consumed the entire structure of Śrī Anantēśwara temple.

---

32. R. 48.

In A.D. 1827, Manjubhaṭṭa, submitted the *mūlagēṇi edurnuḍi* (a deed relating to rent on permanent basis) of a coconut garden in Koḍiyāl, to the *bhaṇḍāra* of Śrī Umāmahēśwara deity.<sup>33</sup> As per the agreement, Manjubhaṭṭa agreed to remit 2 *haṇas* and 2 || *maṇa* coconut oil, to be used for *Nandādīpa* at the shrine of Śrī Subbarāya.<sup>34</sup>

In A.D. 1833 Antuni and Pedra, builders, agreed to construct steps on the eastern side of Kōṭitīrtha at Gōkaṇa. They requested the *maṭha's* authorities to arrange for 3,000 laterite stones. From this letter of agreement it is known that these *mēstas* (head workmen) agreed to receive rupee *surti* 5 | 0 (five and a quarter), per 100 stones, towards the labour charge of taking out stones from the hill, dressing and constructing steps.<sup>35</sup>

*Purōhit* Ram Bhaṭṭu, Dēvai Bhaṭṭu and others submitted a *binnavattaḷe* in A.D. 1835 to the *Swāmiji*. Accordingly, Fālguṇa Śū. 3, Chandravāra, Vṛiṣabha lagna, was auspicious for the consecration of Śrī Anantēśwara Deity at Viṭhala.<sup>36</sup>

In Manmatha *sarṁvatsara*, corresponding to A.D. 1836, the Gauḍa-Saraswat Brahmanas of Viṭhala, informed His Holiness, regarding *Brahmakalaśa* and also consecration of Śrī Anantēśwara temple. They requested the *Swāmiji* to attend the *Mahōtsava* (great festival) to be held on the 6<sup>th</sup> day of the bright half of Mārgaśira.<sup>37</sup>

---

33. This Sāraswat temple at Mangalore was built in A.D. 1744.

34. R. 50.

35. R. 55.

36. R. 60.

37. R. 62.

It is learnt from the *binnavattaḷe*, dated A.D. 1836, submitted by the Ten Sāraswat *Samastas* of Viṭhala, to the *Swāmiji*, that Śrī Ananta-padmanābha temple was caught by fire on Sunday, 12th day of the dark half of Chaitra. However, a few participants of *Daśāvatāra* and a few local persons and servants, taking all risk, entered into the burning temple and finally managed to take out the idol, a box containing Sāligrāma, Anantadāra and cane. They wished to perform a *prāyascitta* to eradicate *ariṣṭadōṣa*.<sup>38</sup>

The last letter in the chapter is a letter of benediction (A.D. 1839) sent by Śrī Vāmanāśram *Swāmiji*, from his camp at Mangalore, to ŚaṅkarBhat of the Śirāli *Maṭha*, informing him that he had sent an order to *gṛihasthas*, commanding to manintain *bandōbast* at the *Maṭha*. Agricultural produce was to be collected from the tenants. *Viniyōga* and *Panchaparva* were to be regularly conducted.<sup>39</sup>

Śrī Vāmanāśram *Swāmiji* spent much time in Mangalore and stayed at Śrī Umāmahēśwara temple. There only he attained *samādhi* in AD. 1839. The *samādhi* monument was erected there and management of the temple was handed over to Śrī Chitrāpur *Maṭha*.

## VII. Śrī Kṛiṣṇāśram (A. D. 1839 - A. D. 1863) :

Śrī Kṛiṣṇāśram *Swāmiji* was VII<sup>th</sup> in the illustrious line of the *Gurus*. There are 45 records<sup>40</sup> registered in this chapter and they spread over a period of 25 years, i.e. from A.D. 1839 - 1863. During that period, Śrī Kṛiṣṇāśram *Swāmiji*

---

38. R. 63.

39. R. 67.

40. Rds. 68 - 112.

adorned the *Pīṭha*. Giving shelter to an unauthorised monk in the Kaikiṇi *Maṭha*, *jamābandi*, proper *bandobast* at Śīrāli *Maṭha*, income and expendirure of the *Maṭha*, a pledge of a land, loan interst, sale deed documents relating to land, transfer of debt, litigation relating to release of mortgage, land endowment, *mūlagēni chīṭu*, *paurōhitya*, horoscope, *viniyōga*, *nandādīpa*, priesthood of *Muktimanṭapa* at Bhaṇḍikēri, sale of a coconut garden, charity box of Śrī Anatēśwara temple, *chālgēṇi-edurnuḍi*, *Brahmakalaśa* and consecration of Śrī Anatēśwara temple at Viṭhala, consecration of Śivaliṅga, Nandimanṭapa and Muktimanṭapa at Baṅkikoḍlu, services at the shirne of Śrī Umāmahēśwara at Mulki, contributions made by the *gṛihasthas* towards the renovation work of the Śīrāli *Maṭha*, endowment of a salt pan, lease of a land, promissory, inventory, etc., are the various matters registered in these records.

A brief survey of a few illustrative records is as follows :

In Hēmaḷambi *saṁvatsara* (A.D. 1839) the Gauḍa Sāraswat Brāhamaṇas of Śīrāli sent a petition to Śrī Kṛiṣṇāśram *Swāmiji*, informing him about the unprecedented action of the *gṛihasthas* of Murḍēśwar, who had not only given shelter to a monk, but also made him the head of the Kaikiṇi *Maṭha*. Since the *gṛihasthas* of murḍēśwar transgressed the established rules of the chitrāpur *Samsthāna*, the *gṛihasthas* of Śīrāli, requested His Holiness to prevent such unwanted developments within the territorial jurisdiction of the *Samsthāna*<sup>41</sup> It is clear from this letter that without the prior consent of the *Swāmiji* of Śrī Chitrāpur *Maṭha*, none could be appointed as head of the branch *maṭha*.

---

41. R. 68.

In Vikāri *saṁvatsara* (A.D. 1840), Veṅkaṭēśaya of Śīrāli, Veṅkaṭaparaya, Viśvanāthaya and others submitted a *binnavattaḷe* to the *Swāmiji*, informing him about the necessity of proper *bandobast* of gold and silver ornaments of the Deity at Śīrāli *maṭha*, bronze and copper vessels and also income and expenditure of the *Maṭha*.<sup>42</sup> It is clear from the letter that prominent disciples of the *Maṭha* were taking keen interest in the affairs of the *Maṭha*.

A woman making a land endowment to the *Maṭha* is noticed in one of the records. In Śubhakṛitu *saṁvatsara* (A.D. 1843), Paramēśwari, wife of Rāmachandrayya of Ullāl, submitted a *binnavattaḷe* to Śrīpādaṅgaḷu, informing that the land which she had endowed to the *Maṭha* was enjoyed by Aḍiga Kṛṣṇa Bhaṭṭa of the temple and by Kṛṣṇayya, her relative. She wanted the *Swāmiji* to take over the endowed land and its income be remitted to the *bhaṇḍāra* of the Śrī-*Maṭha* and confirm the endowment.<sup>43</sup>

A few records also confirm that the *Maṭha* granted loan to needy persons and collected due interest from the grantee. For instance, in A.D. 1844, Dēvappa, son of Rām Bhaṭṭa of Kāgāl, submitted a promissory to the *bhaṇḍāra* of Śrī Bhāvāniśaṅkar, promising to remit Rs. 100/-, taken as loan with due interest, as and when the *Swāmiji* orders to return the amount.<sup>44</sup>

In Śaka 1772 (A.D. 1851) Maṅgīśa Bhaṭṭa and his son Viśwanātha Bhaṭṭa submitted the *mucchalike* (a final

---

42. R. 70.

43. R. 77.

44. R. 81.

agreement in writing), to the *bhaṇḍāra* of Śrī Bhavānīśaṅkar, agreeing to be priests in the *Mukṭimantapa* of Śrī Parijnānāśram and Śrī Bhavānīśaṅkar temple of Gōkarṇa Bhaṇḍikēri *Maṭha*. They had to collect annual subscriptions from different persons holding lands. The *mucchallike* contains details regarding collections of Haidari *haṇa* 51 || 4 | =, for Plaviṅga *saṁvatsara*. The names of different families and their respective subscriptions are mentioned in the record.<sup>45</sup>

The copies of *Rāmāyaṇa*, *Mahābhārata*, *Bhagavadgīta*, astrology, Dharmasāstras, hymns relating to rituals, etc., are found in palmleaves stored in the *Maṭha*. However, there are a few palmleaves that contain information regarding the then existing economic and religious aspects. For instance, in Ānanda *saṁvatsara* (A.D. 1855), Galle panju, a *ryot* of Hemmāḍi, submitted a *chālgēṇi edurnuḍi* (document relating to annual rent) to the *bhaṇḍāra* of Śrī Bhavānīśaṅkar, adored by Śrī Kriṣṇāśram Śrīpādāṅgaḷu.<sup>46</sup> Accordingly, Galle Panju agreed to remit Rs. 2 || 0 per annum towards rent of a garden that he had received from the *Maṭha*. Such records make clear that the *Maṭha* gave lands on lease to farmers, either on temporary basis or on permanent basis.

It is interesting to note that in Śaka 1780 (A.D. 1859), Gaṇapāya Nāḍkarni endowed a land in Āndle grāma, in Baṅkikoḍlu, to Jivanmukta Kāśināth Anantsār Maṭhkar, belonging to Jnānēśwari *sampradāya*.<sup>47</sup> As per the *Swāmiji's* wish, Gaṇapāya consecrated Śivaliṅga, Nandimantapa and

---

45. R. 89.

46. R. 93.

47. R. 96.

Muktimanṭapa. The *Dharmamūlasādhana* refers to *nandādīpa* at the shrine of Śrī Kāśīviśwēśvar and other details regarding revenue, etc.

There is a list showing contributions made by the *gṛihasthas* of Agrahāra, towards the renovation work of the Śirālī Maṭha during the visit of Śrī Kṛiṣṇāśram to Kāpi, in Siddhārthi *saṁvatsara* (A.D. 1859).<sup>48</sup>

In the same Siddhārthi *saṁvatsara* (C.A.D. 1859), Śrī Jīvanmukta *Swāmiji* of Kāśīnath Antvar Maṭhakar of Jnānēśwari *saṁpradāya*, granted a land in Baṅkikoḍlu, having a revenue value of a rupee, to Śrī Kṛiṣṇāśram *Swāmiji*.<sup>49</sup> The land was granted with a request to continue *vinīyōgas*, daily worship, *nandādīpa*, *amṛitapaḍi*, *Brāhmaṇasantarpaṇe*, *Mahāliṅgārchane*, *Champāśaṣṭhi*, etc., at Śrī Kāśī-Viśwēśvar temple, where Śrī Jnānēśwari *Swāmiji* had erected with the help of the Sāraswats, *Nandimanṭapa*, *Muktimanṭapa*, etc.

In Siddhārthi *saṁvatsara* (C.A.D. 1859), the Gauḍa Sāraswat disciples of the Chitrapur Maṭha, residing in Gōkaṇa, Hannehalli and Baṅkikoḍlu, granted a salt pan to the *Bhaṇḍāra* of Śrī Bhavāniśaṅkar, adored by Śrī Kṛiṣṇāśram *Śrīpādāṅgaḷu*. They requested the *Swāmiji* to offer worship to the Deity, arrange *santarpaṇe*, *Vasavantapūje* and other *vinīyōgas* on every 3rd day of the bright half of Vaiśākha of every *saṁvatsara*, from Rs. 8/-, derived as rent for the well-being of the grantees.<sup>50</sup>

The last record in the chapter belongs to Rudhīroḍgāri *saṁvatsara* (C.A.D. 1863). Saṅga Hebbār, son of Bhīma

---

48. R. 100.

49. R. 102

50. R. 103.

Hebbār of Katgār, submitted a receipt for Rs. 80/-, to Śrī kṛiṣṇāśram Śrīpādaṅgaḷu. From the receipt it is known that the *Maṭha* had taken Rs. 1200/- from saṅṅa Hebbār and the *Maṭha* was returning the amount with interest, in instalments.<sup>51</sup> Thus it is clear that the financial position of the *Maṭha* was not sound during the said period.

In A.D. 1858 Śrī Kṛiṣṇāśram Swāmiji selected Nagar Kalappa, his nephew in *pūrvāśram*, as his successor, with a new name, Pāṇḍuraṅgāśram.

### VIII. Śrī Pāṇḍuraṅgāśram (A.D. 1863 - A.D. 1915) :

Śrī Pāṇḍuraṅgāśram, the disciple of Śrī Kṛiṣṇāśram, was the VIII<sup>th</sup> in the illustrious line of the *gurus*. There are 42 records registred in this chapter.<sup>52</sup> A *kaiḷiyat* regarding partition of a land, land endowment, return of the loan raised by the *Maṭha*, *vantige śāsna*, *chālgēṇi*, Śrī Pāṇḍuraṅgāśram and his retinue's Pilgrmage to Kaśi and police protection, annual subscription, a request to Śrī Pāṇḍuraṅgāśram to take over the administration of Śrī Anatēśswara temple of Viṭhala, performance of *viniyōgas* at the shrine of Śrī Bhavāniśaṅkar, promissory, selection of a disciple, observance of *dharma*, *karma*, etc., by the Sāraswats, *Purāṇa Śravaṇa* and lessons to the students at the *Maṭha*, resolutions of the assembly under the presidentship of Bhavāniśaṅkar Rāmrao Nāgarkatte, at Chitrāpur *Maṭha*, eligibility to be a *guru*, proceedings of the special assembly, agreement approved by the *Mahāśabhā* of 1913, banning *sagōtra* marriage, widow marriage and foreign visits, violation of *jātidharma*, preparation of a silver *manṭapa*

---

51. R. 112.

52. Rds. 113 - 154.



for Śrī Mahābalēśwar of Gōkaṛṇa, *pañchāmṛita*, proceedings of the *Sbhā* at Karwar, regarding dharma, *āchāravichāra*, etc., rituals at Chitrāpur Maṭha, *Mūlgēni edurnuḍi*, etc., are the different aspects recorded in these records. A biref survey of a few illustrative records is as follows :

The earliest record registered in this chapter belongs to Raktākṣi *saṁvatasra*, corresponding to A.D. 1865 and it is a *kaiḥiyat* submitted by Vaklaḷli Veṅkaṭēśa to the *Swāmiji*.<sup>53</sup> As per the agreement, the annual total salary of the *sēnubova* was fixed at 36 *gadyaṇas*<sup>54</sup> and the writer's salary was 18 *gadyaṇas*.

A letter<sup>55</sup> belonging to Prabhava *saṁvatsara*, corresponding to A.D. 1868, from Śrī Pāṇḍuraṅgāśram Śrīpādangaḷu to Śaṇṇa Hebbār, a resident of Kaṭgār in Koppa *māgaṇe*, informs that the Maṭha had cleared off Rs. 1456 6 5 0 (this included interest also), the loan raised from saṇṇa Hebbār. The *Swāmiji* further informed that the Maṭha would also return Rs. 450/-, with interest, at the rate of Rs. 6/- per annum, to saṇṇa Hebbār. This incident and several other such expamples prove that the then financial condition of the Maṭha was not sound.

Another record of this period is very important, for it is concerned with the welfare of the Sāraswats. This order issued by Śrī Pāṇḍuraṅgāśram *Swāmiji* in Śaka 1791, corresponding to A.D. 1869, is popularly known as "*Vantige Śāsana*" (The

---

53. R. 113.

54. 1 *gadyāṇa* (Rs. 4/-.)

55. R. 117.

order relating to public subscription).<sup>56</sup> Accordingly, it was found right to collect the annual subscription only from the Gauḍa Sāraswat disciples. Besides the welfare of the disciples, the collected subscription was also to be utilised for other necessary works. The order contains in all 15 provisions. The aim of the *Śāsana* appears to be, to improve the financial condition of the *matha* and also to establish good relation between the *Matha* and the disciples. It was an attempt on the part of the *Swāmiji* to bring the disciples within the fold of the *Matha*.

On the 17<sup>th</sup> of September 1887, Rāmachandra Vīrappa, manager of the Chitrāpur *Matha*, submitted an application to the District Magistrate, requesting him to provide two police constables, to guard *Śrī* Pāṇḍuraṅgāśram *Swāmiji* and his retinue, while on pilgrimage to Kāśī.<sup>57</sup> The *Swāmiji* with his retinue consisting of 60 persons, treasury and valuable articles, was to leave for Kāśī in October and the tour was to continue for three months. Thence, the manager wanted the District Magistrate to pass an order in accordance with the article No. 14 of the Mumbai Police Act, to provide police constables.

In Sarvadhāri *saṁvatsara*, corresponding to A.D. 1889, Raṅgapaiya, Manjēśa and Maṅgīśa Śarma informed Kārṇād Sāntappayya, that they were not ready to pay their respective annual subscription to the *Matha*, since they happened to be members of Āryasamāj of Māgalpur.<sup>58</sup> It was considered to

---

56. R. 119.

57. R. 121.

58. R. 122.

a violation of *Brāhmaṇakarma*, *Varṇāśrama*, etc. As per the *Vantige Śāsana* passed by the *maṭha*, such persons who violated the provisions of the *Śāsana*, could be excommunicated

In Sarvadhāri *saṁvatsara*, corresponding to A.D. 1889, the Gauḍa Saraswat Brāhmaṇas of Viṭhala submitted the *binnavattaḷe* to Śrī Pāṇḍuraṅgāśram Swāmiji, requesting him to take over the administration and moveable and immoveable properties of Śrī Anantēśwara temple of Viṭhala.<sup>59</sup> The main reason for this action being, the population of Sāraswat Brāhamins was declining in Viṭhala and thus they were unable to conduct regular *vinīyogas* at the shrine. They did acknowledge the significant role played by the Chirāpur Swāmijis, through the ages, particularly at the time of the renovation of Śrī Anantēśwara temple.

In 1901 Murtuṇḍi, son of Timmaṇṇa of Gaṅgāvali, submitted a promissory to the *bhaṇḍāra* of the *Maṭha*, agreeing to return Rs. 66/-, received from the *Maṭha*, within 11 years, in eleven instalments, along with the total interest.<sup>60</sup>

In *plavaṅga saṁvatsara* (A.D. 1907), the *gṛihasthas* assembled in the *Sabhā* at Banṭwāl, submitted the *binnahapatra*, accepting the resolutions of the *Mahāsabhā*.<sup>61</sup> They prayed the Swāmiji to perform *Śiṣyasweekāra* in the *Plavaṅga saṁvatsara* so that the *Śrī-Maṭha Saṁsthāna* may be perpetuated.

---

59. R. 123.

60. R. 128.

61. R. 134.

In order to make the disciples living in India and abroad, realise the importance of *dharma, karma*, etc., the proceedings of the *Mahāsabhā* were to be dispatched to disciples residing in Honnāvar, Kumṭā, Kārṅwār, Belgaum, Hubli, Dhārṅwāḍ, Murgauṅ, Mumbai, Madrās, etc. A copy of it was sent to the *Swāmiji*. The Sārawat disciples of the Chitrāpur *Maṭha* were expected to observe *dharma, karma*, etc.<sup>62</sup>

In Śaka 1834, corresponding to A.D. 1913, the Gauḍa Sāraswat Brahmaṅas, assembled in Śaṅkarnā rāyaṅa temple, brought out the proceedings. Accordingly, Nārāyaṅarāya of Baiduru was made the representative of the *Sabhā* and also, disciples of Uḍupi. Nārāyaṅarāya was authorised to collect reasonable subscription from the disciples, in connection with the selection of the successor to the *Guru-Pīṭha*. However, those who visited foreign countries and the followers of Ēkikaraṅa-pariṣat were considered ineligible to adorn the *Guru-Pīṭha*.<sup>63</sup>

There is a copy of the proceedings of the special assembly held in the Chitrāpur *Maṭha*, from Sunday, 7th day of the dark half of Chaitra, Pramāthi *saṅvatsara*, Śaka 1835 (C.A.D. 1913), to Monday, 14th day of the dark half of the same month and the same *saṅvatsara*.<sup>64</sup> This printed brochure contains 22 pages and is meant for the disciples. The names of persons who attended the meeting, *āchāravichāra* of the disciples, the importance of *Guru-Śiṣya* relation, selection of a successor to the *Guru-Pīṭha*, subscriptions from the disciples, duties of the disciples, etc., are registered in the brochure.

---

62. R. 139.

63. R. 142.

64. R. 144.

There is also a record relating to an agreement approved by the *Mahāsabhā* of 1913.<sup>65</sup> A brief history of the *Maṭha* is given. Widow marriages, intercaste marriages and such other anti-Sāraswat Brahmin practices were increasing. The Sāraswats agreed to avoid such unlawful practices. There were no *prāyaschittas* for such practices. Those who violated the provisions of the agreement, were to be ready even to face excommunication from the Sāraswat community. The disciples further agreed to remit perpetually, their respective subscriptions to the *Maṭha*. And this would continue in lineal succession. The agreement contains 8 provisions.

On the 6th of August 1913, the disciples of the Chitrāpur *Maṭha*, residing in Banṭwāl, submitted the *tahanāme* (a written agreement) to Śrī Pāṇḍuraṅgāśram, informing him that they continued to be the disciples, of the *Maṭha* from the period of Śrī Parijnānāśram, the first *Guru* of the *Samsthāna*.<sup>66</sup> It was unfortunate that some disciples were deviating from the path of *dharma* by advocating and even practising *sagōtra* marriage, widow marriage, and already banned foreign visits. It seems, the *Swāmiji* was unhappy over the incidents and was not very particular about the choice of the successor. However, the disciples of Banṭwāl requested the *Swāmiji* to choose his successor and assured that they will obey the orders of the *Samsthāna* and practise *dharma*.

In Śaka 1835 (A.D. 1914) Śrī Pāṇḍuraṅgāśram *Swāmiji* assured the *moktesar* and other persons of Gōkarṇa, that he would pay full attention to the preparation of the silver

---

65. R. 145.

66. R. 146.

Maṅṭapa, soon after the completion of the palanquins work.<sup>67</sup> Silver plates were to be fixed over a wooden palanquin at Chitrāpur. A new silver *maṅṭapa* was getting ready for the Mahābalēśwar temple at Gōkaṛṇa.

There is also a letter, dated 17th March 1914, from Śrī Pāṇḍuraṅgāśram to Anant Vināyak Gōkaṛṇa, for having received Rs. 500/- from him towards the expenditure of the silver *maṅṭapa* for Śrī Mahābalēśwar temple. The *Swāmiji* also acknowledged that so far the *Maṭha* received Rs. 1,000/- towards the *maṅṭapa* work.<sup>68</sup>

There is a list belonging to Ānanda *saṁvatsara* (A.D. 1915), showing details regarding various services at Śrī Chitrāpur *Maṭha*, during Navarātre festival. The rituals being Śrī *Durgānamaskār*, *Sapallava Śrī Saptaśatīpārāyaṇe*, Śrī *Lakṣmīnārāyaṇa hṛidaya*, Śrī *Dēvibhāgavata*, *Sahasranāmās of Śrī Kālī*, *Lalitā* and *Bhavāni*, Śrī *Chaṇḍikāhōma*, *santarpaṇe*, etc.<sup>69</sup>

The last record in the chapter is dated March 1, 1915. It is a *mūlagēni edurnunḍi*, submitted by Veṅkaṭēsh Anantayya Kulkarṇi to Bhaṇḍkēri *Maṭha*. For having received a land in Bāṅkikoḍlu, on permanent rental basis, Veṅkaṭēsh promised to remit Rs. 1 • 10 • 8, per annum to the *Maṭha*.<sup>70</sup>

Thus, a careful study of records belonging to the period of Śrī Pāṇḍuraṅgāśram *Swāmiji*, reveal several interesting

---

67. R. 148.

68. R. 151.

69. R. 153.

70. R. 154.

aspects. It was a time when the Sāraswats were enamoured by the western system of education. Some of them joined government services. The educated Sāraswats started migrating from their home towns to cities like Bombay, Madras and even foreign countries. The progressives were advocating widow marriage, *sagōtra* marriage and foreign visits. However, the *Swāmiji* and the orthodox persons were against such developments. They were very keen in bringing back such progressives under the canopy of the *Maṭha*. The *Vantige Śāsana* and 1913 Agreement of the *Mahāsabhā* were very important in this regard. However, it is important to note that the Sāraswats were ahead in receiving western education.

### IX. *Śrī Ānandāśram* (A.D. 1915 - A.D. 1966) :

In June 1915, *Śrī Pāṇḍuraṅgāśram Swāmiji* ordained Śāntamurthy, a twelve year old son of Haridās Rāmachandra, a priest at the *Maṭha* and named him *Ānandāśram*. On June 14, 1915, *Śrī Pāṇḍuraṅgāśram* attained *samādhi*. The relation between the *Maṭha* and the progressive disciples did not improve during the first decade of the *Pīṭhādhipatya* of the new *Swāmiji* who was quite tender in age and was yet to receive higher education. There are 25 records<sup>71</sup> registered in this IX<sup>th</sup> chapter, belonging to the period of *Śrī Ānandāśram*.

The proceedings of the *Mahāsabhā* with regard to *āchāra-vichāra* of the disciples, Sāraswat *vaidikas* to impart Vedic lessons to the Sāraswats, Gauḍa Sāraswat Brāhmaṇa Sabhā at Kārwar and Mangalore, a proposal for the establishment of a Combined Post and Telegraph office at

---

71. Rds. 155 - 179.

Śīrālī, discarding *sahapaṅgti-bhōjana*, the *Maṭha* as a bank, judicial matter at Honnāvar court, contribution towards the renovation of Śrī Bhaṅḍikēri *Maṭha*, the letter from His Holiness to the Board of Commissioners for Madras Hindu Religious Endowments in 1934, regarding Śrī Anantēśwara temple of Vittal, *kāṇike* for conducting rituals, subscriptions towards the renovation of Śrī Anantēśwara temple of Viṭhala invitation to attend Śrī Datta Jayanti celebrations in Bombay, Second Konkaṇi Drama Festival in 1959, *Vidyāvardhaka nidhi*, *Sādhana saptāha*, hospital scheme at Baṅkikoḍlu and the help and blessings by His Holiness, etc., are the matters referred in these records.

A brief survey of a few records is as follows :

The first record<sup>72</sup> registered in the chapter is a *rāyasa* despatched to the disciples of Śrī Chitrāpur *Maṭha*, ordering them to obey the orders of the *Swāmiji* and also proceedings of the *Mahāsabhā* with regard to *āchāra-vichāra*. Since some disciples were visiting foreign countries, joining Brahmosamāj and deviating from the path of *dharma*, the *Maṭha* issued the *rāyasa* with an intention of correcting the disciples.

From a letter belonging to Naḷa *satvatsara* (A.D. 1917) from Śāstri of the Chitrāpur *Maṭha* to Kaḍle Venkaṭrao, it is clear that thenceforward the Dēśatha Sāraswats shall learn Vedic lessons, as per the wish of Divān Sāheb, from Sāraswat *Vaidikas* and not from Draviḍa *Vaidikas*.<sup>73</sup> Many hymns of the *Dharmaśāstras* are quoted in this letter.

On the 9th of August 1920, the inhabitants of Śīrālī and Bengre sent a proposal for the establishment of a Combined

---

72. R. 155.

73. R. 156.



Post and Telegraph Office at Śīrālī to the Postmaster General, Bombay.<sup>74</sup> The non existence of a Telegraph office at Śīrālī had caused untold inconvenience to the inhabitants. The then existing inconveniences are recorded in the representation. The inhabitants requested the Postmaster General to elevate the then existing Departmental Branch office to a Combined Sub Office.

There is one interesting record that contains eight questions and answers given by the *Swāmiji*.<sup>75</sup> The questions centre round mainly *Sahapaṅgti bhōjana*. The *Swāmiji* did not approve his disciples to take food along with Billavas, Mahammadiyas, Holeyas and Christians. With regard to disciples visiting foreign countries and *sahabhōjana* arranged by Āryasamāj and Brahmosamāj, the *Swāmiji* answered, "Since this matter is related only to the disciples, I am unable to say any thing in this regard". This reply from the *Swāmiji* clearly indicates that the *Swāmiji* was slowly but surely realising the changing social conditions.

In Dundubhi *saṁvatsara* (A.D. 1922) Umābāyi of Murḍēśwar, then at Taggarse, submitted a *binnavattḷe*<sup>76</sup> to Śrī Ānandāśram *Swāmiji*, acknowledging the receipt of Rs. 200/- from the *Maṭha*, out of Rs. 1,000/-, that she had deposited earlier. She requested the *Swāmiji* to deposit the remaining Rs. 800/- in her name. She further requested His Holines to continue the same rate of interest as before. This is a clear evidence to prove that the *Maṭha* also served as a bank. Even women participated in banking transactions.

---

74. R. 160.

75. R. 161.

76. R. 162.

On the 9th of January 1928, Dattātreyā of Udyāvar, informed Śrī Ānanāśram Swāmiji that he had sent Rs. 43/-, in connection with the renovation of Śrī Bhaṅḍkēri Maṭha.<sup>77</sup>

From the letter, dated 17th May 1934, from Śrī Ānanāśram Swāmiji to the President, Board of Commissioners for Madras Hindu Religious Endowments, Madras, it is clear that as per the Religious Edowments Act, the Swāmiji had become the sole trustee of Śrīmat Anantēśwar temple of Viṭṭal. The Swāmiji wrote, ".... We have decided after consultation with prominent members of the community and the Sāraswath Sabhā of Puttur and Viṭṭal, to hand over the secular management of the temple and its properties to a local body which may be expected to pay greater and more detailed attention to the same...."<sup>78</sup>

A reply to Swāmiji's representation is also found in one of the records. It is a memorandum, bearing No. 19660 A/34-2, dated 23.5.1934, from the office of the Board of Commissioners to the Swāmiji. The text is as follows : "The Swamiyar of Chitrapur Math, Śrīrali, North Kanara District, Bombay Presidency, is informed that under Madras Act II of 1927 the number of non - hereditary trustees for a non-expected temple cannot be more than three. He is therefore requested to suggest the names of three out of the four persons recommended by him for appointment as Interim trustees.

The Swāmīyar is also informed that trustees of non-expected temples should be appointed by the Committee or in

---

77. R. 164.

78. R. 166.

its absence by the Board and that therefore his nominees can legally enter into management only after they are appointed under the Act in the manner aforementioned".<sup>79</sup>

There is an invitation card<sup>80</sup> pertaining to Śrī Datta Jayanti Celebrations, celebrated in Śrī Datta Mandir, near pipeline, Vakola Santacruz (East), Bombay, from 19th December to 27th December 1958. B. L. Haṭṭiāṅgaḍi was the Chairman and R. R. Talagēri was the Hon. Gen. Secretary. Śrī Gurucharitra pāṛāyaṇa, Bhajan, Kīrtan, Pālki procession were the different programmes conducted during celebrations.

On 19.12.1958, P.A. Mudur wrote a letter to Bāburao Yellore, informing him about the second Drama Festival. He requested Bāburao to contact the *Guruji* and obtain His blessings for the success of the festival and also His message for Publication in Brochure.<sup>81</sup>

On 25th December 1958, Chairman, Local Hospital Committee, Baṅkikoḍlu, wrote to Śrī Ānandāśram Swāmiji, requesting Him to bless in launching a hospital scheme at Baṅkikoḍlu. The work of collection of funds was being actively launched. The Swāmiji sent His message of blessings and donation.<sup>82</sup>

The Koṅkaṇi Sāhitya Samiti of Bombay, issued hand bills, advising patrons to book their seats well in advance for the second Koṅkaṇi Drama Festival comprising of five classical dramas to be enacted on 14<sup>th</sup> January 1959. The

---

79. R. 167.

80. R. 171.

81. R. 173.

82. R. 178.

five dramas to be enacted were *Vāhini*, *Rāṇi Baug*, *Harischandra*, *Dudva Dhyasu* and *Vasana*. The venue was Saṅgha Mandir, Charni Road Railway Station.<sup>83</sup>

Thus from a close study of records registered in this chapter, as well as the records belonging to the period of *Śrī Pāṇḍuraṅgāśram Swāmiji*, it is clear that it was a transitional period in the history of the Chitrāpur *Maṭha*. In those days of declining faith, *Śrī Ānandāśram Swāmiji* and the orthodox section of the *Sāraswat* community were toiling a lot to bring the disciples on the right track of faith, at the same time understanding the realities. It appeared like a compromise between the *Maṭha* and the disciples. The Bombay Bhanaps were interested in improving the *Maṭha's* condition. An attempt was being made to free the *Maṭha* from extreme puritanism and make the Chitrāpur *Maṭha* as the *Maṭha* of the entire *Sāraswats*. In the Post-Independence period, *Prāyascitta*, *Bahiṣkāra*, etc., lost their significance. On the contrary, those who visited foreign countries, began to command more respect in the society. The *Sāraswats* and also people of other communities in order to pursue higher education and to seek better job opportunities went abroad. Dining with other members of the communities became common and some times felt necessary. In a way, a compromise between extreme puritanism on the one hand and mundane aspects on the other, has helped both the *Maṭha* and its disciples in achieving the much needed mutual healthy relation and progress.

#### X. **Śrī Parijnānāśram III** (A.D. 1967 - A.D. 1979) :

*Śrī Parijnānāśram III* was the 10<sup>th</sup> *Guru* in the illustrious line of the *gurus* who adorned the Chitrapur *Pīṭha*. The *pūrvāśram* name of *Śrī parijnānāśram* was Ravindra Śukla.

---

83. R. 179.

He was born on *Jyēṣṭha Kṛiṣṇa Ēkādaśi*, corresponding to 15 June 1947, at Śīrālī, to a pious and devout couple of Sāraswat Brahmaṇas, Śāṅkarnārāyana Śukla and Śāntābāyi. His Holiness Ānandāśram *Swāmiji* performed *Śiṣya Swikāra* Ceremony (ordination) on 1 March 1959 at Dādar Shivāji Park, Mumbai and named him Parijnānāśram, aged 12 years. Even at this tender age, he recited *Ślōka* from *Bhagavadgīta*. Parijnānāśram came from Śukla family, in conformity with the commitment made at the time of ordaining Śāṅkarāśram *Swāmiji* I (A.D. 1720 - 1757).

*Swāmi* Parijnānāśram's initial perliminary studies in the *Śāstras* were conducted at Mallāpur, under the tutelage of *Paṇḍit* Guṇi Śāstri of Gōkaṇa. *Swāmiji* completed the course, which normally takes 4 to 5 years, in months. *Swāmiji* advanced studies in Sanskrit *Śāstras* were conducted by *Paṇḍit* Hebbār Śāstri in Benares. *Swāmiji* mastered Sanskrit, Vedic lore, Upaniṣads, Grammar, Logic, Astrology and Purāṇic lore.

His Holiness, *Swāmi* Ānandāśram attained *Mahāsamādhi* on the night of 16/17 Sept. 1966, at Bangalore. The coronation of *Swāmiji* Parijnānāśram was held in Śīrālī on 12 Oct. 1967. *Swāmi* Parijnānāśram succeeded Śrī Ānandāśram as the 10th *Guru* in the illustrious line.

There are records, all in English, registered in the X<sup>th</sup> chapter. A brief survey of these records is as follows :

On 1st March 1959, H. H. Ānandāśram *Swāmiji* accepted Ravindra Śukla as his disciple and delivered *Śiṣya Swikāra* speech. A few sentences may be quoted. ".... people always wish the benefits obtainable from *Dharma*, viz material prosperity, spiritual peace and happiness, and therefore *Dharma* and *Dharma Peethas* always a necessity.... At present the majority of our people are of opinion that the *Maṭha* should

be kept going and for that purpose there must also be *Shishya Sweekar* and they are strongly insistent on the point. Therefore, whatever may be our individual view in the matter, this function has been carried out in deference to the people's wishes. If they do preserve the *Dharma*, the continuity of the *Saṁsthān* would be justified; otherwise, it would turn out to be a mere farce.... We pray to the Compassionate *Paramatma* that you all may get the benefits from the *Math* for all time and that by means of the practice of *Dharma*, you may become fit to attain both material prosperity and spiritual end."<sup>84</sup>

The author of the present book, honestly confesses that a serious attempt is not made in ransacking records relating to the period of Śrī Parijnānāśram III. However, a few that appeared in The Chitrapur *Sunbeam* are registered in the present chapter. That is why, a sudden jump from Śiṣya Swikār in 1959 to Śrī Parijnānāśram's intention to renounce the *Pīṭha* in 1977, is conspicuously felt.

In the "President's Letter" that appeared in the *Chitrapur Sunbeam* (April, 1977, pp. 11-14), Śrī Nalkur ŚrīpādRao, President of the Standing Committee, wrote, "... I received a letter from His Holiness Swami Parijnānāśram's declaring His intention to renounce the *Peetha* and asking me to make necessary arrangements for taking over the responsibilities." The contents of the letter make clear that His Holiness was renouncing the *Pīṭha* for His own spiritual quest and secondly, he would be putting an end to all the turmoil around the *Pīṭha*. Moreover, *Swāmiji* was not keeping good health. *Swāmiji* was then camping at Rṣikesh.<sup>85</sup>

---

84. R. 180.

85. R. 181.

*The Chitrāpur Sunbeam* in January 1978, Published a report on the adoption of the Draft Scheme for the management and administration of Śrī Chitrāpur Maṭha. It summarises the Extraordinary Meeting of the delegates of the *Mahāsabhā* held at Mahim, on Sunday, 25 Dec. 1977, for the purpose of considering the Draft Trust Scheme, whereby His Holiness in His capacity as *Maṭhādhipati* is protected from legal liability and administrative accountability and that the *Maṭha* administration would not be adversely affected in the event of His Holiness giving up the *Pīṭha*. His Holiness wished the Trust to come into existence. Śrī N. S. Rao introduced the Trust Scheme. R. D. Haṭṭiāṅgaḍi, Capt M. U. Haṭṭeṅḍi, Bhāskar Hemmāḍi, Karnāḍ Ratnākar, Koppikar Veṅkaṭrao, Sītārām Chikermane, S. A. Chandāvarkar, Suman Chikermane, Santōsh kumar gulvāḍy and several others present wished the *Guru* to continue as *Maṭhādhipati*. It was proposed that *Swāmiji* would stay at Varanāsi and arrangements were being made for His accommodation there. The Trust Scheme was then put before the open session and adopted with acclamation.<sup>86</sup>

The *Sunbeam* of January 1978 contains a summary of the address delivered by Śrī Parijnānāśram *Swāmiji* to the Open Session held at Karnāṭaka Colony, Māhim, on Sunday 25th Dec. 1977, at the end of the *Mahāsabhā* 1974 delegates' meeting on the Draft Trust Scheme which with some amendments was adopted unanimously.

In His *Āśīrvachana Swāmiji* said "...We were a *Sannyasi* and we had thought that a *Sannyasi* meant that he

---

86. R. 182.

should give up everything but this was not the duty of the *Mathadhipati*. The *Mathadhipati's* main task on the other hand was to live with his people and guide them spiritually.... We have decided to continue on the *Peetha*. We pray to God to give Us strength and on behalf of all of you, We pray that their sentiments about God and the *Math* should continue, as before....<sup>87</sup>

But it was really painful for the disciples to know from Śrī Nalkur Śrīpād Rao, President of the Standing Committee, about the relinquishment of the *Pīṭha* by His Holiness. Śrī Parijnānāśram Swāmiji relinquished the position of the *Mathādhīpati* and Sole Trustee of Śrī Chitrāpur *Matha* with effect from 1st December 1979, by a simple letter to the Charity Commissioner, Belgaum, on 25th November 1979 at the same time appointing seven trustees to take over charge of the administration of the *Matha*.

"The Standing Committee reaffirms on behalf of the entire community, its unstinted faith and allegiance to His Holiness Swami Parijnānāśram as the rightful Tenth *Guru* of the Chitrapur Saraswats and Arbiter of our destinies." This was the resolution passed by the Standing Committee at its meeting on 24-12-1977, in Bombay. Despite this resolution the Swāmiji felt to relinquish the *Pīṭha* for some obvious reasons.<sup>88</sup>

After renouncing the *Pīṭha*, Śrī Parijnānāśram Swāmiji, on Sunday, Dec. 30, 1979, at the open session of the *Mahāsabhā* at Talmakiwād, Tārdeo, delivered the Āśīrvachana. Swāmiji said, "... This decision of ours was

---

87. R. 183.

88. R. 184.



taken two and a half years ago when we first wrote to our president that we want to step down.... We have been seeing the work done at the *Math* in the past and now also. The work done by these people is so good that we cannot find words to describe it.... This is a *math* set up by your elders, it has to go on well, so please go on giving *Vantiga* to the *Math*...."<sup>89</sup>

In concluding address, Śrī Nalkur Śrīpād Rao appealed to the Saraswat community, ".... we have also declared that the entire Saraswat community will be behind *Swāmiji*, in any litigation that some people might institute. We have further resolved that we will take care of all expenses of *Pūjya Swāmiji*.... We will of course, continue to bear all His expenses."<sup>90</sup>

The *Mahāsabhā* in 1979 adopted the *Unity Resolution*, that contained seven resolutions. The kernel of it reads, "This meeting of the *Mahasabha* of Chitrapur Saraswats 1979, after giving a very careful consideration to the recent events in the community, leading up to relinquishment by His Holiness of His position as the *Mathadhipati* and sole Trustee of Śrī Chitrapur *Math*, Śhīrali, with effect from 1 Dec. 1979, appeals to each and every member of the community to sink all the hitherto differences, close up the ranks and solidly stand by *Shri Chitrapur Math*."<sup>91</sup>

Since Śrī parijñānāśram *Swāmiji* had renounced the *Pīṭha*, funds of Śrī Chitrāpur *Maṭha* could not be used to support even the minimum needs of His Holiness. Thence, it

---

89. R. 185.

90. R. 186.

91. R. 187.

was decided to have "Swāmi Parijnānāśram Sēvā Samiti." Śrī V. S. Haṭṭaṅgaḍi, Chairman and Śrī N. S. Rao, Convener of the meeting appealed to the Sārswats to make payment to the fund in addition to the usual *Vantiga*.<sup>92</sup>

The *Piṭhādhiipatya* of Śrī parijnānāśram Swāmiji witnessed several momentous events. He was a visionary. He launched several constructive programmes that helped the Chitrapur Sārawat Community in particular and others in general.

The Rathōtsava Festival was revived in 1973. The historical documents were ransacked and records relating to lands were identified. A large portion of land on the Śīrāli beach was identified and converted into a coconut grove. The yield of paddy and vegetables at Kembre Farm considerably improved. A large piece of land at Bangalore was converted into a commercial and residential complex which was added to the financial income of the *Maṭha*. Qualified Grade I license of Amateur Radio Society, establishment of a wireless station at Panchavaṭi, establishment of Ānandāśraya, a home for senior citizens, Swāmi Ānandāśram Vēda Vidyā Piṭha for Sanskrit studies and establishment of a museum housing idols, statues, old records, palmleaves, paper manuscripts, etc., are worth mentioning.

The flora and fauna of Panchavaṭi were developed. The weather-Forecasting Observatory was established in collaboration with Government. Library was arranged on modern lines. The *Vantiga* collection was enhanced. The establishment of *Abhinava Sammēlan* to enhance allround

---

92. R. 188.

exposure and knowledge of renowned Heads of Religious Institutions, artists, historians and journalists, was another achievement of His tenure. He opened the doors of the *Maṭha* to people of all religions, caste and creed, for purposes of *sēvā* and worship. *Tīrtha* was offered to all visitors to the *Maṭha* without discrimination. *Swāmiji* visited USA and Canada to awaken NRI to their duties to the *Maṭha*. The establishment of Śrī Parijnānāśram Educational and Vocational Centre for Handicapped, was an important philanthropic deed. Though Śrī Parijnānāśram III adorned the *Chitrāpur Pīṭha* for a short period, He brought about many changes and established several institutions to meet the demands of the modern times.

The *Maṭha* has experienced many ups and downs through the centuries. However, it is surely making progress over the years, by learning lessons from the experiences of the past.

# I. Śrī Parijnānāśram Swāmiji I

(A.D. 1708 - A. D. 1720)

Rds. 1-2

1

P. 1

L.

1. ನಮಸ್ತುಗಂಗ ಶಿರಶ್ಚುಂಬಿ ಚಂದ್ರ ಚಾಮರ [ಚಾರ]ವೆ
2. ತ್ರೈಲೋಕ್ಯ ನಗರಾಂಭ ಮುಲಸ್ತಂಭ್ಯಾ ಶಂಭವೇ
3. ಸ್ವಸ್ತಿ ಶ್ರೀ ಜಯಾಭ್ಯುದಯ ಶಾಲಿವಾಹನ ಶಕ ವರುಷ
4. ೧೬೪೨ನೇ ಶಾರ್ವರಿ ಸಂವತ್ಸರದ ಚೈತ್ರ ಶು. ೫ ರಲ್ಲು
5. ಶ್ರೀಮತ ಕೃಷ್ಣಯ್ಯ ಶಾನುಬೋಗರಿಗೆ ಕುಶಸ್ಥಳಿ ಹತ್ತು
6. ಸಮಸ್ತರು ಬರಶಿಕೊಟ್ಟ ಭಾಷಾಪತ್ರದ ತಹಾದ ಕಾಗದ
7. ಕ್ರಮವೆಂತೆಂದರೆ—
8. ಕಾಶಿಯಿಂದ ಗೋಕರ್ಣಕ್ಕೆ ಶ್ರೀ ಪರಿಜ್ಞಾನಾಶ್ರ
9. ಮ ಶ್ರೀಪಾದಂಗಳವರು ತೆರಳಿ ಬಂದ ಸಂಮಂದ
10. ಗೋಕರ್ಣದಲ್ಲು ಇರುವ ಗೃಹಸ್ಥರು ಕಂಡು ಅವರು
11. ಯಾರು ಯೆಲಿನೆಂಬದು ವಿಚಾರ ಮಾಡಿ ಗೌಡಸಾರಸ್ವತ
12. ಸಂನ್ಯಾಸಿಗಳು ಯಂತ್ರಾ ನಿಶ್ಚಯ ಮಾಡಿ ಸರ್ವರಲ್ಲು
13. ಸಂನ್ಯಾಸಿತನ ವದೆ ಯಿ ದೇಶದಲ್ಲಿ ನಮ್ಮ ವರ್ಗದಲ್ಲಿ
14. ಬ್ರಹ್ಮಕರ್ಮಕೆ ಸನ್ಯಾಸತನ ಬೇಕು
15. ಯೆಂಬುದರಿಂದ ಯಿವರಿಗೆ ನಿಲ್ಲಿಸಿಕೊಂಡು ಗೋಕರ್ಣ
16. ಮಿಡಜೆ, ಹರಿಟೆ, ಚಂದಾವರ ಗ್ರಹಸ್ಥರು ಕೂಡಿ ಬಿದರೂರು
17. ಗ್ರಹಸ್ಥರಿಗೆ ಬರಶಿ ಕಳುಹಿದಲ್ಲಿ, ಅವರು ಹತ್ತು ಕೂಡಿ

18. ಅನುವಾದಿಸಿ ಯಿ ಬಂದವರಿಗೆ ನಿಲ್ಲಿಸಿಕೊಂಡಲ್ಲಿ ಶಿಷ್ಯರ
19. ಮಾಡಿಶಿ ಮಠಮಾನ್ಯ ಕಟ್ಟಿಶಿ ಉತ್ತಾರವ ಬರಶಿ ನಡೆಶಿ
20. ಕೊಂಡು ಬಂದೆಲು ಯಂಬದಾಗಿ ಬಿದರೂರಲ್ಲಿ
21. ಇರುವ ಗ್ರಹಸ್ಥರು ತಿಮಾ ಪಂಡಿತರು ವೆಂಕಟೇಶ
22. ಪಂಡಿತರು ಉಗ್ರಾಣದ ದೇವಪ್ಪನವರು ಮನೆವಾರ್ತೆ

## P. 2

### L.

1. ಅನಂತಯ್ಯನವರು ಚಿಕ್ಕರಮನೆ ಗಣಪಯ್ಯನವರು
2. ನಾಗರಕಟ್ಟೆ ದೇವಪ್ಪನವರು ಬಿಯ್ಯಾರ ಶಾಂತಯ್ಯ
3. ಶೆನಬವರು, ಬೆಳ್ಳಿ ಮಹಾಲ ಮಂಗೇಶ ಶಾನುಭೋವರು
4. ಸಶಿಹಿತ್ತಲು ಸಾಂತಯ್ಯ ಶಾನುಬೊವರು
5. ರಂಗಾಜಿ ಅನಂತಯ್ಯನವರು ಹಟ್ಟಂಗಡಿ ಅಪ್ಪಯ್ಯ
6. ಶೆನಬೊವರು ಕಲ್ಯಾಣಪುರದ ದೇವಯ್ಯ ಶೆನ
7. ಬೊವರು ಮುಂತಾದ ಗ್ರಹಸ್ಥರು ಮಿಡಜೆ ಗೋಕರ್ನ
8. ಹರಿಟಿ ಚಂದಾವರ ಗೆರಸೊಪ್ಪೆ ಶಿರಾಲಿ ಭಟಕಳ ಮುಂತಾದ
9. ಗ್ರಹಸ್ಥರಿಗೆ ಬರಶಿಕಳುಹಿದರಿಂದ ಶಿಷ್ಯ ಸಾಂಪ್ರದಾಯ
10. ಮಾಡಬೇಕೆಂದು ಹರಿಟಿ ಅನಂತಯ್ಯನವರ ಮುಖಾಂತರ
11. ನಿಮ್ಮನ್ನ ಕರೆಶಿ ವೊಡಂಬಡಿಸಿ ನಿಮ್ಮ ಮಗ ಮರ್ತೆಗೆ
12. ಆಶ್ರಮ ಕೊಡಬೇಕು ಎಂದು ಹೇಳಿದಲ್ಲಿ
13. ನೀವು ತಂಮ್ಮ ಮಗನ ಸನ್ಯಾಸತನಕೆ ಕೊಟ್ಟರೆ ತನ
14. ಕುಟುಂಬದ ಅಂಗವಸ್ತ್ರ ನಡವ ಆಧಾರವೇನೂ ಯಿಲ್ಲ
15. ವಾಗುತ್ತದೆ ಯಂತ ಹೇಳಿದರಿಂದ ಯಿ ಪೂರ್ವೋತ್ತ
16. ವಾಗಿ ಪುನಹಾ ಬಿದುರೂರ ಗ್ರಹಸ್ಥರಿಗೆ ಬರಶಿಕಳುಹಿಸಿ
17. ದಲ್ಲಿ ಅವರು ಅಲ್ಲಿರುವಂತಾ ಗ್ರಹಸ್ಥರು ಮುಂತಾಗಿ
18. ಪ್ರಸಂಗಿಸಿಕೊಂಡು ಯಿ ಮಠದ ನಡೆಸುವ ಯಜ
19. ಮಾನತನಕೆ ನಿಮಗೆ ನೇಮಕ ಮಾಡಿಸಿ ನಡದು
20. ಬರುವ ಹಾಂಗೂ ಮುಂದೆ ಶಿಷ್ಯರು ಆಗಬೇಕಾದರೆ
21. ನಿಮ್ಮ ಕುಟುಂಬದವರೇ ನೋಡಿಕೊಂಡು
22. ಬರಬೇಕೆಂದು ತಾಹಾ ಮಾಡಿಕೊಡುವ ಹಾಂಗೆ ಬರದು
23. ಬಂದದರಿಂದ ನಾನುವು ಸಮಸ್ತರ ಕೂಡಿ ನಿಮ್ಮ

**P. 3**

**L.**

1. ಮಗ ಮರ್ತೆಗೆ ಆಶ್ರಮ ಕೊಡಿಸಿ ಯಜಮಾನತ್ವ
2. ಯೇನಿದ್ದರೂ ನೀವೆ ನಿಂದು ಕುಟುಂಬದವರೆ
3. ನೋಡಿಕೊಂಡು ಬರಬೇಕು. ಮುಂದೆ ಶಿಷ್ಯತನಕೆ
4. ನಿಮ್ಮ ಕುಟುಂಬದೊಳಗೆ ಕೂಡಿಸಿ ನಡೆಸಿಕೊಂಡು
5. ಬರಬೇಕು. ನಿಮ್ಮ ಕುಟುಂಬದೊಳಗೆ ಪ್ರಾಜ್ಞರಾಗಿ
6. ಲ್ಲವಾದರೆ ನಿಮ್ಮ ಕುಟುಂಬದವರು
7. ತಂದವರಿಗೆ ಆಶ್ರಮ ಕೊಡಿಸಿ ನಡೆಸಿಕೊಂಡು
8. ಬರಬೇಕು. ಯಿ ತಾಹಕ್ಕೆ ಅಳಿಸಿದರೆ ತಮ್ಮ ತಮ್ಮ
9. ಕುಲದೇವರಿಗೆ ತಪ್ಪಿದವರಾಗಿ ತಮ್ಮ ಹಿರಿಯ
10. ವರಿಗೆ ಕಾಶಿಯಿಲ್ಲ ಹತ್ಯಾ ಮಾಡಿದ ಪಾಪಕ್ಕೆ
11. ಹೋದಾರು ಯೆಂದು ಮಿಡಜೆ ಅನಂತಯ್ಯನ
12. ಬರಹದಲ್ಲಿ ಬರಶಿ ಸಮಸ್ತ ಗ್ರಹಸ್ತರು ಬರಹಾ
13. ಹಾಕಿದ ಭಾಷಾಪತ್ರ

**Summary :** Salutation to Lord Śāmbhu. On the 5<sup>th</sup> day of the bright half of Chaitra, Sārvari *Sāmvatsara*, Śāka 1642 (Sat. 2nd April 1720), 10 Kuśasthalīs, submitted a letter relating to an agreement of opinion, to Kṛiṣṇayya Śānubhōg. Śrī Parijnānāśram Swāmiji, a Gauḍa-Sāraswat monk, who migrated from Kāśi to Gōkaṛṇa, was accepted as *Swāmi* by the *Gṛihasthas* of Gōkaṛṇa. The *Gṛihasthas* of Gōkaṛṇa, Miḍje, Hariṭe Chandāvar, *Gṛihasthas* of Bidarūru, Timmā Paṇḍit, Venktēśa Paṇḍit, Ugrāṇa Dēvappa, Manevārte Anantayya, Chikkarmāne Gaṇapayya, Nāgarkatte, Dēvappa, Biyyār Śāntayya Śēnubova, Maṅgēśa Śānubova of Bellimhāl, Śāntayya Śānubova of Saśihittalu, Raṅgāji Anantayya, Haṭṭaṅgaḍi Appayya Śēnubova, and Dēvayya Śēnubova of Kalyaṇpur, informed Śrī Kṛiṣṇayya Śānubhōg, that as per the earlier agreement, Marte, son of Kṛiṣṇayya was to be the disciple and successor of Śrī Parijnānāśram. Even in future

also, a member of Kṛṣṇayya's family was to be the *guru*. If a suitable candidate was not found in the said family, it was the responsibility of the same family to find out a suitable candidate and ordain *sanyāsa*. The agreement written by Anantayya of Miḍje, was signed by the entire *Gṛihasthas*. From the text of the agreement it is clear that Kṛṣṇayya did not want his son to be a *sanyāsi*. However, the *Gṛihasthas* of Bidarūru were keen in implementing the earlier agreement.

## 2

### ಶ್ರೀ ಪರಿಜ್ಞಾನಾನಂದಾಶ್ರಮ

ಶ್ರೀಮತ್ತರಮಹಂಸ ಪರಿವ್ರಾಜಕಾಚಾರ್ಯವರ್ಯ ಪದವಾಕ್ಯಪ್ರಮಾಣ ಪಾರಾವಾರ ಪಾರೀಣ ಯಮನಿಯಮಾದ್ಯಷ್ಟಾಂಗಯೋಗಸಾಧನ ಸಂಪನ್ನ ಸಕಲಸುರನಿಕರ ಸ್ಫುಟಮಕುಟ ವಿರಾಜಿತ ದಿವ್ಯ ಶ್ರೀ ಭವಾನೀಶಂಕರ ಚರಣಾರವಿಂದಾರಾಧಕ ಶ್ರೀ ಸ್ವಾಮಿಯವರ ಪಾದಕ್ಕೆ

ಮಂಗರ್ಸ ಪಂಡಿತ ಉಗ್ರಾಣದ ದೇವಪ್ಪ ರಾಮಾಪಂಡಿತ ಗಣಪಯ್ಯಾ ನಾಗರಕಟ್ಟೆ ಸಾಂತಯ್ಯ ಮನವಾರ್ತೆ ಅನಂತಯ್ಯ ಅಚ್ಚುತಯ್ಯ ಶ್ಯಾನಬೊವ ಮಂಗರ್ಸಯ್ಯ ಚಂದಾವರ ಅನಂತಯ್ಯ ವಿಠಲ ಶ್ಯಾನಬೊವ ಮಂಗಜಿ ಚಂದಾವರದ ರವಳಪ್ಪ ದಾಸೋಹದ ದೇವಪ್ಪ ಚೆನ್ನಯ್ಯ ಶ್ಯಾನುಬೊವ ಮ್ಹಾಳಪ್ಪ ಶ್ಯಾನುಬೊವ ವೀಣೆ ನಾರಣಪ್ಪ ಕವಿ ದೇವಪ್ಪ ಮಂಗಲೂರ ರವಳಯ್ಯ ಶ್ಯಾನುಬೊವ ಸುಬ್ಬಣ್ಣ ಕೊಡಯಾಲದ ಬಪ್ಪಯ್ಯ ಶೇನುಬೊವ ಜೆಪ್ಪಿನ ಮಂಗಜಿ ಶ್ಯಾನುಬೊವ ಶಿರಾಲಿ ದೇವಯ್ಯ ಶೇನಬೊವ ಕುಂದಾಪುರದ ವಾಸುದೇವ ಶ್ಯಾನುಬೊವ ಬೈದೂರ ಕಪೀಲಯ್ಯ ಝಜರಿ ಮಹಾದೇವಪ್ಪಾ ಅಪ್ಪಯ್ಯ ಶ್ಯಾನಬೊವ ಕಡಲೆ ಲಕ್ಷ್ಮಮಯ್ಯ ಶ್ಯಾನುಬೊವ ಉಳ್ಳಾಲದ ರಾಮಯ್ಯ ಶ್ಯಾನಬೊವ ಮುಂತಾದ ಕುಶಸ್ತೃತ್ಯಾದಿ ಸಮಸ್ತರು ಮ್ಹಾಜನಂಗಳು ಮಾಡುವ ಬಿಂನಹ

ಸ್ವಾಸ್ತಿ ಮಠಮಾನ್ಯಕ್ಕೆ ಹತ್ತುಯಿದ್ದು ಯೋಚಿಸಿ ಇಂದಿನವರೆಗೆ ಆದ ಅಭಿಪ್ರಾಯ ಗೋಕರ್ನದ ಸಾಂತಯ್ಯನು ಬಿನ್ನಹಮಾಡಿಕೊಳ್ಳಲಾಗಿ ಶ್ರುತವಾದೀತು.

ಗೋಕರ್ನದಲ್ಲು ವಂದರೆ ಕ್ಷುದ್ರರಿಂದ ಆದ್ದು ಈ ತದಂಗ ಅಗ್ರಚಿತ್ತವಾಗದೆ ಸ್ವಜಾತಿ ಗ್ರಹಸ್ಥರಲ್ಲಿ ಸಂಚರಿಸಿ ಆಚಾರ ವ್ಯವಹಾರ ಬೋಧನೆ ಭಿಕ್ಷೆಗಳ ಸಹ ಮಾಡಿಶಿ ತೀರ್ಥಪ್ರಸಾದದಿಂದ ಸಹ ಗ್ರಹಸ್ಥರ ಕೃತಾರ್ಥಿಸಿ ಯಿ ಪ್ರಾಂತದಲ್ಲು ವಾಸವಾಗಿ ಯಿಪ್ಪ ರೀತಿ ದಯಾಮಾಡಬೇಕು.

**Summary :** Maṅgarsa Paṇḍit, *Ugrāṇa* Dēveppa, Rāmā Paṇḍit, Gaṇapayya, Nāgarkaṭṭe Sāntayya, *Manavārte* Anantayya, Acchutayya, Dēvajī Sānbhōg, Rāmayya Śānbhōg of Ullala and several other Kuśastali *Mahājanas* submitted a *binnavattale* to Śrī Parijnānāśram Swāmiji. The *Mahājanas* acknowledged the information given by Sāntayya of Gōkarṇa and requested the *Swāmiji* to visit Gōkarṇa, stay there, checkup *āchāra-vyavahāra* of the disciples, have *bhikse* and continue to offer *tīrtha-prasāda* to disciples.

**Notes :** This record belongs to the period of Śrī Parijnānāśram, the first *Swāmiji* of Śrī Chitrapur *Maṭha*. Though the Śaka year is not mentioned, the record probably belongs to A.D. 1720. This was an undertaking given to the first *Guru*.



## II. Śrī Śaṅkarāśram Swāmiji I

(A.D. 1720 - A. D. 1757)

Rds. 3-5

3

P. 1

L.

1. ಶೋಭಕೃತು ಸಂ | ಪುಷ್ಯ ಶು ೧೨ ಯಿ ಕರ್ನಾಟಕ
2. ಪ್ರಾಂತದಲ್ಲಿನ ಕೆಲೊಶಿ ಕುಶಸ್ಥಳಿ ಗ್ರಹಸ್ಥರು
3. ಹತ್ತು ಸಮಸ್ತರು ಯಿದ್ದು ಮಾಡಿದ ತಾಹಾ
4. ಶ್ರೀ ಪರಿಜ್ಞಾನಾಶ್ರಮ ಶ್ರೀಪಾದಂಗಳವರು ಷಾಸನದ ಬಗ್ಗೆ
5. ಮಠಗಳ ಕಟ್ಟುವ ಬಗ್ಗೆ ಮುಂತಾಗಿ ಹತ್ತು
6. ಸಮಸ್ತರು ಯಿದ್ದು ಮಾಡಿದ ತಾಹಾ ಪ್ರಮಾಣ
7. ನಡಕೊಳ್ಳಬೇಕು, ಆ ರೀತಿ ನಡಕೊಳ್ಳದೆ
8. ಕಟ್ಟು ಮೀರಿದವರು ಹತ್ತರ ಹೊರಗೆ ಯೆಂದು
9. ಬರಶಿದ ಕಟ್ಟಿನ ತಾಹಾ ರಾಮ ಪಂಡಿತನ ಬಿನ್ನಹಾ
10. ಇನ್ನಿತರ ಬಿನ್ನಹಗಳಿವೆ

**Summary :** On the 12<sup>th</sup> day of the bright half of Puṣya, Śubhakṛitu *Sanivatsara*, the Keḷośi Kusaśthali *Grihasthas*, residing in Karnāṭaka, agreed to obey the orders passed by ŚrīParijnānāśram Śrīpādāṅgaḷu, relating to an erection of the *Maṭha* and other matters. Those who violated rules, were to be excommunicated.

**Notes :** The agreement bears the signatures of Rāmpaṇḍit and others. The mentioned date corresponds to Monday, 7th January 1723.

4

**P. 1**

**L.**

1. ಕೆಳೊಶಿ ಕುಶಸ್ತಳದ ಹತ್ತು ಸಮಸ್ತರು ಬರಶಿಕೊಟ್ಟ
2. ಬಿನವತ್ತಳೆ ಕ್ರಮವೆಂತೆಂದರೆ ಪೂರ್ವದ
3. ಆರಭ್ಯ ನಾಂವು ನಂ ಸ್ವಯಾಶಿ ಸಂನ್ಯಾಶಿಗಳು
4. ಈ ದೇಶಗಳಲ್ಲಿ ಯಿಲ್ಲದೆ ಯಿದ್ದ ಸಂಮಂಧಾ
5. ನಂಮ ನಂಮ ಯಿಚ್ಛಾನುಕೂಲವಿದ್ದಲ್ಲಿ
6. ಮಂತ್ರಾನುಗ್ರಹಗಳು ಮುಂತ್ರಾಗಿ ತೆಗದುಕೊಂಡು

**P. 2**

**L.**

1. ನಡದುಬರುತ್ತಿದ್ದಲ್ಲಿ ಯಿತ್ತಲಾಗಿ ನಂಮ
2. ಸ್ವಯಾಶಿ ಶ್ರೀ ಪರಿಜ್ಞಾನಾನಂದಾಶ್ರಮ
3. ಶ್ರೀಪಾದಂಗಳು ಯಿಲ್ಲಿ ತೆರಳಿ ಬಂದಲ್ಲಿ ಅವರು
4. ಶಿಷ್ಯರು ಶ್ರೀ ಶಂಕರಾಶ್ರಮ ಶ್ರೀಪಾದಂಗಳಿಗೆ ನಾವು
5. ಹತ್ತು ಸಮಸ್ತರು ಯಿದ್ದು ನಂಮ ನಂಮ
6. ಸ್ವಧರ್ಮಗಳ ನಿಂಮ ಅನುಜ್ಞೆಯಿಂದ ನಡಕೊಂಡು
7. ಬಹೆವು. ನಮ್ಮ ಮೆಲೆ ದಯವಿಟ್ಟು ನಡಶಿಕೊಂಡು
8. ಬರಬೇಕೆಂದು ಆನಂದ ಸಂವತ್ಸರದ ಪಾಲ್ಕುಣ
9. ಶು ೫ ರಲ್ಲು ಬಿನಹ ಮಾಡಿಕೊಂಡು ನಾವು
10. ನಡಕೊಂಬ ವಿವರ-
11. ಶ್ರೀ ಶೃಂಗೇರಿ ಸ್ವಾಮಿ ಶ್ರೀಪಾದಂಗಳು ಸುಮತೇಂದ್ರ
12. ಸ್ವಾಮಿಗಳವರು ಸಹಾ ನಂಮ ಗ್ರಾಮಾಂತ್ರಗಳ
13. ಲ್ಲು ತೆರಳಿಬಂದಲ್ಲಿ ವಂದನೆ ಪೂಜೆಗಳ ಮಾಡಿ
14. ನಡಕೊಳ್ಳಬೇಕು. ಶ್ರೀ ಶಂಕರಾಶ್ರಮ ಶ್ರೀಪಾದಂಗಳು
15. ತೆರಳಿ ಬಂದಲ್ಲಿ ಹತ್ತು ಸಮಸ್ತರು ಹೋಗಿ

16. ಕರತಂದು ನಂಮ ಗ್ರಹಗಳಲ್ಲಿ ತೆರಳಿಸಿ
17. ಕೊಂಡುಹೋಗಿ ಪೂಜೆ ಪುನಸ್ಕಾರ ಮುಂತಾದ್ದ
18. ಮಾಡಿ ನಡವ ನಡತಗಳ ನಡಕೊಂಡು ಕೃತಾರ್ಥ
19. ರಾದೆವು. ಭೋಜನ ಪ್ರತಿಭೋಜನ ಪಂಕ್ತಿಯಲ್ಲೆ
20. ಮಾಡಬೇಕು. ಹೊರತು ಆ ಪಂಕ್ತಿ ಭೋಜನ ಪ್ರತಿ
21. ಭೋಜನ ಮಾಡಬಾರದು. ಬ್ರಹ್ಮಕರ್ಮಕ್ಕೆ ಯೋಗ್ಯ
22. ವಾದ ನಡತೆ ನಡಕೊಳ್ಳಬೇಕು, ಅಯೋಗ್ಯವಾದ ನಡತೆ
23. ನಡದಂಥವರಿಗೆ ಕಂಡು ಉಪೇಕ್ಷೆಮಾಡಿದಂಥ

### P. 3

#### L.

2. ವರಿಗೆ ಕಾಶಿಯಿಲ್ಲ ಪಿತ್ರ ಹತ್ಯಾ ಮಾತ್ರಹತ್ಯಾ ವ
3. ಪಾತಕ ಆಬಗೆ ಶ್ರೀಪಾದಂಗಳಿಗೆ ಅರಿಕೆಮಾಡಿ
4. ಸನ್ಮತವಿದ್ದ ರೀತಿ ಬುದ್ಧಿ ಹೇಳಿಸಿ ಕೂಡಿಕೊಂಬಂಥ
5. ಕೂಡಿಕೊಂಡು ತ್ಯಜನ ಮಾಡುವಂಥವರ ತ್ಯಜನ
6. ಮಾಡಬೇಕು. ಒಳಗೆ ಬರೆದ ವಿವರ ಪ್ರಮಾಣ
7. ನಡೆಸಿಕೊಂಡು ಇದ್ದೇವು. ಯಿದಕ್ಕೆ ತಪ್ಪಿದರೆ
8. ದೈವ ದ್ರೋಹಿಗಳೂ, ಮಾತ್ರದ್ರೋಹಿಗಳು ಯೆಂದು
9. ಬರಶಿಕೊಟ್ಟ ಬಿನ್ನವತ್ತಳೆ.

**Summary :** On the 5<sup>th</sup> day of the bright half of Fālguṇa, Ānanda Saṁvatsara (Sunday, 16th Feb. 1735), Kelośi Kuśasthalis submitted the *binnavattale* to Śrī Śaṅkarāśram Śrīpadangalu, disciple of Śrī Parijnānāśram Swāmiji. The Kuśasthalis assured His Holiness that they would obey the orders of the *Guru* in regard to the observance of *swadharma*. The other conditions to be fulfilled by the Kuśasthalis are as follows :

"Śrīngēri Swāmiji and Sumatēndra Swāmiji are to be saluted and to be worshipped during their visit to our villages.

Śrī Śaṅkarāśram Swāmiji is to be given a rousing reception at our homes and we shall be blessed by the *Guru*. Meal shall be taken in accordance with *jāti-dharma*. Kuśasthaḷis shall lead a life, suiting *Brahmakarma*. Those who fail to observe the said rules are to be considered such persons who are trecherous to god and mother."

5

ಕೆಳದಿ ಬಸವಪ್ಪನಾಯಕರ ಭಾಷಾಪತ್ರ

P. 1

L.

1. ಸಿದ್ಧಾರ್ಥಿ ಸಂವತ್ಸರ ಮಾರ್ಗಶಿರ ಶು ೧೦ ರಲ್ಲೂ ಶ್ರೀಮತ ಕೆಳದಿ
2. ಬಸವಪ್ಪ ನಾಯಕರು ಮಾಳಮಲ್ಲಿ ಬರಶಿಕಳುಹಿಸಿದ ಕಾರ್ಯ
3. ಮನವಾರ್ತೆ ಅನಂತಯ್ಯನವರು ಹುಜುರು ಬಂದು ಗೋಕರ್ಣ
4. ದಲ್ಲು ಕೋಟೀರ್ಥ ಸಮೀಪದಲ್ಲಿ ಭಂಡಿಕೇರಿ ಯೆಂಬ
5. ಸ್ಥಳದಲ್ಲು ತನ ಗುರುಮಠ ಕಟ್ಟಿ ಪ್ರತಿಷ್ಠೆ ಮಾಡುವ
6. ಭವಾನಿಶಂಕರ ದೇವರಿಗೆ ಮಿಡಜೆ ಸೀಮೆಯಲ್ಲು ನಿಲ್ಲಿಸಿದ
7. ನಷ್ಟದಿಂದ ಈಗ ಮಾಳಮಲ್ಲನು ಕೂಡಿಕೊಂಡ ಹಣವಿನಲ್ಲು
8. ಉತ್ತಾರವ ಕೊಡುವ ಹಾಂಗೆ ಅಪ್ಪಣೆಯಾಗಿ ಯಥೆ ಕಾಣಿಕೆ
9. ಕೊಟೆನ್ನು ನಿರೂಪಕ್ಕೆ ಅಪ್ಪಣೆಯಾಗಬೇಕೆಂದು ಹೇಳಿಕೊಳ್ಳುವ
10. ಧಾನೆ. ಆ ರೀತಿ ಅಪ್ಪಣೆಯಾಗಬೇಕೆಂದು ಗುರುವಪ್ಪ
11. ನವರು ಹೇಳಿಕೊಂಡು ಬಂದ ಯಿ ಅನಂತಯ್ಯನ
12. ಕಯ್ಯಾ ಕಾಣಿಕೆ ಗ ೧೨೦ ನೂರಿಪ್ಪತ್ತು ವರಹನ್ನು ಅರಮನೆಗೆ
13. ತೆಗದುಕೊಂಡು ಯಿ ಮಿಡಜೆ ಸೀಮೆಯ ಸೈಗನಹಳ್ಳಿ
14. ಮಾಗಣೆಯೊಳಗಣ ಉಳುವರೆ ಗ್ರಾಮದಲ್ಲು ನಿಲಿಶಿದ
15. ನಷ್ಟದಿಂದ ಈ ಅನಂತಯ್ಯನು ಮಠವ ಕಟ್ಟಿಸಿ
16. ಪ್ರತಿಷ್ಠೆ ಮಾಡುವ ಭವಾನಿಶಂಕರ ದೇವರಿಗೆ ಗ ೨೪
17. ಇಪ್ಪತ್ತನಾಲ್ಕು ವರಹಾನ್ನ ಸ್ವಾಸ್ತಿಯನ್ನು ದೇವರ ದೇವತಾ
18. ಸೇವಿತಕ್ಕೆ ಶಿವಾರ್ಪಿತವಾಗಿ ಉತ್ತಾರವ ಕೊಟ್ಟು
19. ಯಿಗ ನಿಲ್ಲಿಸಿದ ನಷ್ಟದ ಭೂಮಿಯನ್ನು ಸಾಗುವಳಿ

20. ಮಾಡಿಶಿ ದೇವರ ದೇವತಾ ವೆಚ್ಚಕ್ಕೆ ನಡೆಶಿ ಬಹಾ ರೀತಿ
21. ಕಟ್ಟು ಮಾಡಿಸಿ ಕಳುಹಿಸಿ ಯಿದ್ದೇವೆ ಯಿ ಸೀಮೆಯ
22. ಸೈಗನಹಳ್ಳಿ ಮಾಗಣೆ ವಳಗಣ ಬಳುವರೆ ಗ್ರಾಮದಲ್ಲಿ

## P. 2

### L.

1. ನಿಲ್ಲಿಶಿದ ನಷ್ಟ ಭೂಮಿಯಲ್ಲು ರೇಖೆ ಪ್ರಮಾಣ ಭೂಮಿ
2. ವಿಂಗಡಿಸಿಕೊಟ್ಟು ಯಿ ಕಾಗದ ಸೆನಬವರ ಕಡಿತಕೆ
3. ಯಲ್ಲಿ ಬರಶಿ ತಿರಗಿ ಯಿವನ ವಶಕ್ಕೆ ಕೊಡುವುದಾಗಿ

**Summary :** On the 10<sup>th</sup> day of the bright half of Mārgarśira, Siddhārthi *Samvatsara* (Thursday, 29th Nov. 1739), Basavappa Nāyaka of Keḷadi, issued an order to Māḷamalli. Accordingly, Māḷamalla was to grant *uttāra* to Śrī Bhavāni Śāṅkara, the deity to be installed in *Gurumaṭha* at Bhaṇḍikēri, near Kōṭi Tīrtha of Gokaṛṇa. In accordance with Basavappa Nāyaka's order, *swāstya* in Uḷuvare *grāma* at Saiganahallī *māgaṇe* in Midje *sīme*, Valued at 24 *varahas*, was to be granted for the consturction of the *Maṭha* and the installation of Lord Bhavani Śāṅkara. The government received 120 *varahas* towards *kāṇike* from Anantayya.

### III. Śrī Parijnānāśram Swāmiji II

(A.D. 1757 - A. D. 1770)

R. 6

6

P. 1

L.

ನಕಲು |

1. ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೆ ತ್ರೈಲೋಕ್ಯ
2. ನಗರಾರಂಭ ಮೂಲಸ್ತಂಭಾಯ ಶಂಭವೆ || ಸ್ವಸ್ತಿ ಶ್ರೀಜಯಾ
3. ಭ್ಯುದಯ ನೃಪ ಶಾಲಿವಾಹನ ಶಖವರುಷ ೧೬೮೮ ನೆಯ |
4. ವ್ಯಯ ಸಂವತ್ಸರದ ವೈಶಾಖ ಬ ೧೦ ಲ್ಲ | ಶ್ರೀಮತ್ಪರಮ ಹಂ
5. ಸ ಪರ್ವಿವ್ರಾಜಕಾಚಾರ್ಯವರ್ಯ ಪದವಾಕ್ಯ ಪ್ರಮಾಣ ಪಾರಾ
6. ವಾರ ಪಾರೆಯಣ ಯಮನಿಯಮ ಅಷ್ಟಾಂಗ ಯೋಗಸಾಧನ
7. ಸಕಲ ಸುರನಿಕರ ಸ್ಫುಟ ಮಕುಟ ವಿರಾಜಿತ ದಿವ್ಯ ಶ್ರೀ ಭವಾ
8. ನಿಶಂಕರ ದೇವರ ಪಾದಾರವಿಂದಾರಾಧಕ | ಶ್ರೀಮತ್ಪರ್ವಿಜ್ಞಾ
9. ನಾಶ್ರಮ ಕರಕಮಲ ಸಂಜಾತರಾದ | ಶಿಷ್ಯ ಶಂಕರಾಶ್ರಮ
10. ಶ್ರೀಪಾದಂಗಳವರ ಭಂಡಾರಕ್ಕೆ || || ನಾಗರಕಟ್ಟೆ ರಾಮ್ಯ
11. ಯನ ಮಗ ಶಾಂತ್ಯಯ | ಮಗ ವೆಂಕಟೇಶಯ | ದೇವಪನ ಮಗ
12. ಶಾಂತಯ್ಯ | ಸಂಕಯ್ಯ | ವಿರಪ್ಪನ ಮಗ ರಾಮಯ್ಯ | ಶಾಂತಯ
13. ತಂಮದಡ್ಡನ ಮಗ ರಾಮಯ್ಯ ಸಹಾ | ಯೆಕಸ್ತರಾಗಿ ಬರಶಿ
14. ಕೊಟ ತ್ತೆಂಗಿನ ಹಿತ್ತಲು ಶಿವಾರ್ಪಿತವಾಗಿ ಬರಶಿಕೊಟ ಪಟ್ಟಿ ಕ್ಕ
15. ಮವೆಂತೆಂದರೆ | ಶಿರಾಲಿ ಶಿಮೆ ಮೂಡಹೊಸಾದ ಗ್ರಾಮದಲ್ಲು
16. ನಂಮ ಹಿರಿಯವರಾಭ್ಯಾ ಅನುಭವಿಶಿ ಬರುವ ಸ್ತಳಕ್ಕೆ ಬಂ
17. ದ | ಕೆರೆಮನೆದು ಗದ್ದೆಯಲ್ಲು ತ್ತೆಂಗು ಹಲಸು ಮಾಲು ಮು
18. ಂತ್ತಾಗಿ ನಟ್ಟು ಅನುಭವಿಶಿಕೊಂಡು ಬರುತಿದಲ್ಲಿ ಯೂ ಸ್ತಳದಲ್ಲು ಶ್ರೀ
19. ಶಂಕರಾಶ್ರಮ ಶ್ರೀಪಾದಂಗಳವರು ಸಮಾಧಿಸ್ತರಾದರಿದಾ ಯಿದೆ

20. ಸ್ತಳದಲ್ಲು ಸಮಾಧಿ ಮಠಾಕಟ್ಟುವ ಬಗ್ಗೆ ಗೆಣಿ ಮಾಡಿ ದ್ಯುತ್ಯಾದಿ ಅ
21. ಡಹಿನ ಮೆಲೆ ರಾಮಯ್ಯನು ಯೆಳುವರೆ ವರಹಾನ್ನು ತ್ತೆಗದುಕೊಂ
22. ಡೂ | ಯೊ ಹಣವಿನ ಬಡ್ಡಿಗೇ ಗೆಣಿ ಹಣಾ ಉತ್ತಾರಾ ಮಾಡಿ ನಡದು ಬ
23. ರುತಿದ್ಲಲ್ಲಿ | ಬಹುಧಾನ್ಯ ಸಂವತ್ಸರದ | ಆಷಾಡ ಬ ೧೦ ಲ್ಲು | ಕೂ
24. ಡಿದ ಗ್ರುಹಸ್ತರ ಮುಂತಿಟ್ಟು ಯಿದೆ ಯೆಳುವರೆ ವರಹಾಕ್ಕೆ ಕಂತ್ತು
25. ಮಾಡಿಕೊಟ್ಟು ಯೊಸ್ತಳ ತ್ತೆಂಗಿನ ಮರ ಸಹಾ ಶಿವಾರ್ಪಿತವಾಗಿ ಬಿಟ್ಟಿ
26. ನೆಂದು ರಾಮಯ್ಯನು ಬರಶಿಕೊಟ ಪ್ರಕಾರ ನಡದು ಬರುತಿದಲ್ಲಿ
27. ಯೊ ತಿಥಿಯಲ್ಲು ಸುಂಕದ ಹೊಬಳಿ ವಟ್ಟು ಸ್ತಳದ ರಂಗಾಜಿ ಗಣ
28. ಪಯ್ಯನವರು | ಶಿರಾಲಿ ಕ್ಯಾಕಿಣಿ ಬ್ಯೂಲಾರ್ರು ಚಂದಾವರ ಮುಂತ್ತಾದ
29. ಕೂಡಿದ ಗ್ರುಹಸ್ತರು ಯಿದ್ದು | ಪ್ರಾಕು ಶಿವಾರ್ಪಿತವಾಗಿ ಬರಕೊಟ ಬಿಂ
30. ನವತ್ತಳಿ ಪ್ರಕಾರ ವಪ್ಪಿ ಬರಶಿಕೊಡಬೆಕೆಂದು ಹೆಳಿದರ್ಲಿಂದಾ ನಾಲು
31. ನಾಊ ವೊಟು ವಡಂಬಟ್ಟು ನಂಮ ಹಿರ್ಲಿಯವರ ಲೆಖ್ಪಿಕ್ಕೆ ಶಿವಾರ್ಪಿ

### P. 1

#### L.

1. ತವಾಗಿ ಬಿಟ್ಟುಕೊಟ ಸ್ತಳಕ್ಕೆ ಚತುರ್ಗಡಿ ವಿವರ | ಮೂಡಲು ಹತ್ತು ಹಾ
2. ನೆ ಕೊಡಗೆಗೆ | ಕಾಲ ೧ ರ ಹ ೨ || ೦ ಯಿಪ್ಪಣ ಅಡ್ಡ ಗೆಣಿ ಮಾಡಿ
- ಮೂಲ ಚೆಟು
3. ಬರಕೊಟ ಸ್ತಳಕ್ಕೆ | ಪಡುವಲು ದಿಕ್ಕಿನಲ್ಲು ಯೆತ್ತಿದ ದರೆಯೆ ಗಡಿ | ತ್ತೆಂಕ
- ದಿ
4. ಕ್ಕಿನ ನಿರ ಅವಳೆಯೆ ಗಡಿ | ಪಡುವಲು ಕೆರೆ ಕಂಟಣದ ಸರುತ ಬಂದ
- ಭಾ
5. ವಿ ಅರ್ಧಾಯ ಸರುತವೆ ಗಡಿ | ಬಡಗಲು ನಂಮ ಮನೆ ತ್ತೆಂಕ ದಿಕ್ಕಿನಲ್ಲು |
6. ನೆಲಗಟ್ಟಿನ ಸರುತ ಹಾಕಿದ ಪಾಗಾರವೆ ಗಡಿ | ಇಂತ್ತಿ ಚತುರ್ಗಡಿ ವಳಗು
7. ಳ್ಳ ಸ್ತಳದಲ್ಲು ಪ್ರಾಕು ಯಿದ್ದ ತ್ತೆಂಗಿನ ಮರ ೩೧ ಮೆಲು ಫಲ ಮುಂತ್ತಾಗಿ
- ಶಿ
8. ವಾರ್ಪಿತವಾಗಿ ಬಿಟ್ಟಿಲು ಯಿ ಸ್ತಳದಲ್ಲು ಹೊಸ್ತಾಗಿ ತೆಂಗು ಹಲಸು ಮಾ
9. ಉ ಮೆಲು ಕಿಳು ಫಲ ಮುಂತ್ತಾಗಿ ನಟ್ಟು ರುಧಾ ಮಾಡಿ ಅನುಭವಿಶಿಕೊಂ
10. ಡು ಬಹರ್ಲಿ | ಯೊ ಸ್ತಳಕ್ಕೆ ಅರಮನೆಗೆ ತೆರುವ ಶಿಸ್ತು ನಾವೆ ತೆತ್ತು ಬಂದೆ
11. ಉ | ನಿಮಗೆ ಕಾರಣವಿಲ್ಲಾ | ಯೊ ಸ್ತಳಾ ನಂಮದೆಂದು ಕೆಳ ಕಾರಣವಿಲ್ಲಾ |
12. ಯಂದು ಶಿವಾರ್ಪಿತವಾಗಿ ಬರಶಿಕೊಟ ಪಟ್ಟಿ | ಯಿದಕ್ಕೆ ಸಾಕ್ಷಿ | ಸ್ತಳದ
- ಸೆನ
13. ಬವರು ದೆವಪನವರು | ಉಭಯದ ಕಡಲೆ ಲಕ್ಷ್ಮಮಯ್ಯನವರು | ಕ

14. ತುಗಗಳ ವಪ್ಪಿತ | ವೆಂಕಟೇಶನ ಬರಹಾ | ಶಾಂತಪನ ಬರಹಾ | ಸಂಕೃ
15. ಯನ ಬರಹಾ ರಾಮಯನ ಬರಹಾ | ಸಾಕ್ಷಿಗಳ ವಪ್ಪಿತ | ದೇವಪನ
16. ಸಾಕ್ಷಿ | ಲಕ್ಷ್ಮಮ್ಮಯನ ಸಾಕ್ಷಿ | ಯಿಂತ್ತಿವರ ಉಭಯ ಸಂನ್ಯತದಿಂದ ಬರ
17. ದಾತ ಮುರುಡೇಶ್ವರದ ಮಟದ ಸುಬಯನ ಮಗ ಶಾಂತಯ್ಯ |
18. ಮಟಕ್ಕೆ ಬಿಟ ದನವಿಗೆ ಆದ ಕರು ಮರ್ರಿ ವಳಗೆ | ಬಡ್ಡುಕುಳಿ ದುರ್ಗಾ
19. ಪರಮೇಶ್ವರಿ ಅಮನವರ್ರಿಗೆ ಕೊಡಿದಿದ್ದು ಕರು ಹಾಕಿದ ಮಣಕು ೧
20. ಆ ಕರು ಸಹಾ ಹೊಗಲಾಗಿ | ಮೆಲಾಗಿ ದನಕರು ಮರ್ರಿ ಮುಂತ್ರಾಗಿ ಮ
21. ಟಕ್ಕೆ ಶಿವಾರ್ಪಿತವಾಗಿ ಬಿಟ್ಟಿಲು || ದಾನ ಪಾಲನಯೊರ್ಮದ್ಯೆ | ದಾನ
22. ಶ್ರಯಾನ ಪಾಲನಂ | ಪಾಲನಂ ಸ್ವರ್ಗ ಮಾಪ್ಪೋತಿ | ಪಾಲನಂದ್ವಚುತಪ
23. ದಂ | ವಾಚಾದತ್ತಂ ಮನೊದತ್ತಂ ಧಾರಾದತ್ತಂ ನದೀಯತೆ | ಶಷ್ಯವರ್ಷ
24. ಸಹಸ್ರಾಣಿ | ವಿಷ್ಣಯಾಂ ಜಾಯತೆ ಕ್ರಿಮಿ |
25. ಶಾಂತಪನ ಬರಹಾ | ರಾಮ್ಯಯನ ಬರಹಾ |

**Summary :** On the 10<sup>th</sup> day of the dark half of Vaiśākha, Vyaya *saṁvatsara*, Śālivāhana śaka 1688, corresponding to Monday, June 2, 1766, Śāntaiya, son of Ramaiya of Nāgarkatte, Veṅkaṭēśaiya, Śāntaiya, son of Dēvappa, Ramaiya, son of Virappa, Rāmaiya, son of Tamdaḍsa and others, together endowed a coconut garden having 31 trees to Śrī Śaṅkarāśram Śrīpādaṅgaḷu, the disciple of Śrī Parijnānāśram. It is clear from the grant that the said garden in Mūḍahosa-grāma, Śīrāli Sīme, was in the possession of the predecessors of the grantors. Ramaiya had taken seven and a half *varahas* to erect a *matha* at the said place, around the *samādhi* of Śrī Śaṅkarāśram. The details regarding the four borders of the garden are also mentioned in the *paṭṭe*. The grantee was privileged to grow coconut trees, jacktrees, mango trees and other fruit yielding trees in the garden. The grantors promised that they would continue to remit periodical assessment to the government. The names of the witnesses are registered in the grant. The usual imprecatory verses, "*Dānapālanayōrmadhye..... Vāchādattam .....*" etc., are found at the end of the grant.



## IV. Śrī Śankarāśram Swāmiji II

(A.D. 1770 - A. D. 1785)

Rds. 7-8

7

P. 1

L.

1. ○ | ಹೆವಿಳಂಬಿ ಸಂವತ್ಸರದ | ಕಾರ್ತಿಕ ಶು ೫ ಲ್ಲು | ಶ್ರೀ ಶಂಕರಸ್ವಾಮಿ  
ದೇವರಿಗೆ ನಾಗರಕಟ್ಟಿ ವಿರಪ್ಪ
2. ○ ನ ಮಗ ಸಾತಯ್ಯನು ಬರಸಿಕೊಟ್ಟ ಧರ್ಮಪಟ್ಟಿ ಕ್ರಮವೆತ್ತೆಂದರೆ |  
ಪ್ರಾಕು ಮರ ಕಟ್ಟುವ ಬಗ್ಗೆ | ನನ ಹಿರೆ
3. ○ ರು ಬಿಟ್ಟುಕೊಟ್ಟ ತೆಂಗಿನ ಸ್ಥಳದಲ್ಲು | ನಮಗೆ ಯಿದ ಗದ್ದೆ ಕೊ ೧ ರ  
• ೧ | ○ --ರಡು ಚಕ್ರದ ಗೆಣಿ ಬ ರು
4. ○ ವ ಸ್ಥಳಲು | ನನ್ನ ಸಂಣವಗೆ | ಯಿಲ್ಲಿ ದೇವರ ಹೆಸರ ಯಿಟ್ಟ ಬಗ್ಗೆ |  
ಸ್ಥಳಲು | ಹೆಸರು ಹಾಕಿದ ಕಾ

P. 2

L.

1. | ○ ಣಿಕೆ ಬಗ್ಗೆ | ಧಾರದತವಾಗಿ ಬಿಟ್ಟು ಕೊಟಿನಾಗಿ | ಯಂದು  
ಬರಶಿಕೊಟ್ಟ | ಧರ್ಮಪಟ್ಟಿ | ಯಿ ಬಗ್ಗೆ
2. | ○ ಮಾವಿನ ಮರಸಾಹಾ ಅಂಣ ಸಂಕೃಯನವರ ಮುಂತ್ರಿಟ್ಟು ಬರಕೊಟ್ಟ  
ಪಟ್ಟಿ | ಸಾಂತ್ತಯನ ಬಿಂನಹಾ ಮಾಡಿಬರಕೊಟ ಪಟ್ಟಿ
3. ತ್ತಂನ ಸ್ಥಾತಿ ಬರದ ಬಿಂನಹ |

**Summary :** On the 5<sup>th</sup> day of the bright half of Kārtika, Hēviḷambi *sarivatsara*, Sātayya, son of Virappa of

Nāgarkatte, granted a land to Śrī Śankarāśram Swāmiji, for the construction of a *matha*.

**Note :** Hevilambi samvatsara, Kārtika Śu 5, corresponds to Wednesday, November 5, 1777

8

ಶ್ರೀ

1. ಸ್ವಸ್ತಿ | ಶ್ರೀ ಜಯಾಭ್ಯುದಯ ನ್ರುಪ ಶಾಲಿವಾಹನ ಶಖ | ವರುಷ ೧೭೦೭ ನೆಯಾ |
2. ಕ್ರೋಧಿನಾಮ ಸಂವತ್ಸರದ ಮಾರ್ಗಶಿರ ಶು ೫ ಲು | ಶ್ರೀಮನ್ ಮದನಂತೇಶ್ವರ ದೇವದೇವೋ
3. ತ್ತುಮ | ದೇವತ್ತಾ ಸಾರ್ವಭೂಮ ಅಖಿಲಾಂಡಕೊಟ್ಟಿ ಬ್ರಂಹ್ಮಾಂಡ ನಾಯಕ | ವೆದವೆಂದಾತ |
4. ವೆದ್ಯ | ಅಖಿಳ ಪುರಾಣ ಪುರುಶೋತಮ ಕಮಲಾಲಯ ಕಮಲಾಸನ | ಪ್ರಭುಶ್ರೀ ನಿಖಿಳ ಸುರ
5. ಲೋಕ ಮುಳಿ ವಿಲಸಂನೈಕುಟ | ಸಂಘಾಷ್ಟಿತ್ತಮಣಿಗಣಾದಿಪ್ತಿ | ವಿರಾಜಿತ ಬಾಹು ದಂಡ |
6. ಕ್ಷಿರಸಾಗರ ಶಯನ | ಸಕಲ ಜಗದೊಧಾರ | ಸಚ್ಚಿದಾನಂದ ಪರಿಪೂರ್ಣ | ಬ್ರಂಹ್ಮಾದಿ |
7. ವಂದ್ಯ | ಅಪ್ಪಾಲಯ | ಪುರನಿವಾಸ | ಕಲುಡಂಣ್ಯ ರಕ್ಷಕ | ಕೊಟಿ ಸುರ್ಯಪ್ರಕಾಶ | ವಿದುರ
8. ವಂದ್ಯ | ಅಕ್ಷರವರದ | ಸನಕಾದಿ ವಂದ್ಯ || ಶ್ರೀಮದ್ವಿಠಲದ ಶ್ರೀ ಅನಂತಪದ್ಮನಾಭ |
9. ದೇವರು || || ನಮಗೆ ಅತ್ಯಂತ ಪರಮ ಪ್ರಿಯರಾದ | ಗುಡ ದಶಸ್ತ ಸಾರಸ್ವತ |
10. ಬ್ರಾಂಹ್ಮಣ್ಯ | ಮಾಹಾಜನಂಗಳಿಗೆ | ಬರ್ಹಿಶಿ ಕಳುಹಿದ ನಿರುಪು | ಅದಾಗಿ | ಸಂನ್ನೀಧಯಲು |

11. ನಡವ ಕಟ್ಟಳೆ ಕಂದಾಚಾರ ಅಮ್ರುತಪಡಿ | ನಂದಾದಿಪ್ಪಿ ಉತ್ಸಹದ ಬಗೆ ಸಹ | ಮನೆ ೧ ರ |
12. ವರುಷ ೧ ರ | ತೈರದ ಬಾಗಿಲಿಗೆ | ಹ ೧ ರ | ೦ ಚವಲಿದಲು | ಬಾಹಾ ಹಣವಿನ ಎತ್ತುವಳಿ ಬಗ್ಗೆ |
13. ಅನಂತ್ಯಗೆ ಕಟು ಮಾಡ್ಡಿಶಿ | ಶ್ರೀಮುಡಿ ಗಂಧ ಪ್ರಸಾದಲು ಕಳುಹಿಕೊಟ್ಟಧೆ | ಶಿರಸಾವಯಿಶಿ |
14. ಕೊಂಡು | ಕೃತಾರ್ಥರಾಗಿ | ಧರ್ಮ ಶಾಶ್ವತರಾಗಿ | ಸಂನ್ನಿಧಿಯಲು | ನಡವಂಥಾ ಸೆವೆ |
15. ಯಂನ್ನು | ಸಾಂಗ್ಯವಾಗಿ | ನಡದು ಬಾಹಾಗೆ ಮಾಡುವದಾಗಿ |

**Summary :** On the 5<sup>th</sup> day of the bright half of Mārgasīra, Krōdhi *saṁvatsara*, Śaka 1707, the *nirūpa* (order) was issued to the Gauḍadēśastha Sāraswata-Brāhmaṇa *Mahājanas*, from the Śrī Anant-Padmanabha temple of Viṭhala. Accordingly, Anantaiya was duly authorised to collect *ha. 1 /o* per annum, from each house of the *Mahājanas*, in connection with *amṛitapaḍi*, *nandādiṭṭi* and other services held at the holy shrine. Śrīmuḍi, gandha, prasāda were sent to the *Mahājanas*. The *Mahājanas* were to be perpetually *dhārmic* by facilitating services at the holy shrine. The titles and insignias like, "Śrīmanmadanantēśvara, Dēvadēvōttuma, Dēvatāsārvabhōuma, Akhilaṇḍkōṭi, Brahmāṇḍanāyaka...." etc., are attributed to the Deity.

**Note :** Śaka 1707, Krōdhi, Mārgasīra Śu. 5, corresponds to Wednesday, November 17, 1784.

## V. Śrī Kēśavāsram Swāmiji

(A.D. 1785 - A. D. 1823)

Rds. 9-47

9

P. 1

L.

ಶ್ರೀ

1. ಸ್ವಸ್ತಿ ಶ್ರೀ | ಜಯಾದ್ಭುತಯ ನ್ರುಪ ಶ್ಯಾಲಿವಾಹನ ಶಖಿ ವರುಷ
2. ೧೭೧೧ ನೆಯಾ ವರ್ತಮಾನಕ್ಕೆ ಸಲುವ | ಕಿಲಕ ಸಂವತ್ಸರ ಮಾ
3. ಗಿ೯ಶಿರ ಶು ೫ ಲ್ಲೂ | ಶಿಮನ್ಮದನಂತೆಶ್ವರ ದೇವ ದೇವೋತ್ತಮ
4. ದೇವತ್ತಾ ಸಾರ್ವ ಭಲಮ ಅಖಿಳಾಂಡಕೊಟಿ ಬ್ರಹ್ಮಾಂಡನಾ
5. ನಾಯಕ | ವೆದವೆದಾಂತ್ಯ ವೆದ್ಯ | ಅಖಿಳ ಪುರಾಣ ಪುರುಶೋ
6. ತ್ತುಮ | ಕಮಲಾಲಯ ಕಮಲಾಸನ | ಪ್ರಭುಶ್ರಿ ನಿಖಿಳ ಸು
7. ರಲೋಕ ಮುಳಿ ವಿಲಸಂನೃಕುಟ ಸಂಘಟ್ಟಿತ್ತ | ಮಣಿಗ
8. ಣ ದಿಪ್ತಿ | ವಿರಾಜಿತ್ತ ಬಾಹುದಂಡಕಿರ ಸಾಗರ ಶಯನ |
9. ಸಕಲ ಜಗದೊಧಾರ | ಸಚ್ಚಿದಾನಂದ ಪರಿಪೂರ್ಣ ಬ್ರಹ್ಮಾ
10. ದಿವಂದ್ಯ | ಅಷ್ಟಾಲಯಪುರ ನಿವಾಸ | ಕಲಿಡಂಣ್ಯ ರಕ್ಷ
11. ಕ ಕೊಟಿ ಸುರ್ಯ ಪ್ರಕಾಶ | ವಿದೂರವಂದ್ಯ | ಅಕ್ಷುರ ವರದ
12. ಸನಕಾದಿ ವಂದ್ಯ | ಶ್ರೀಮದ್ವಿಠಲದ | ಶ್ರೀ ಅನಂತಪದ್ಮನಾ
13. ಭ ದೇವರು || || ನಮಗೆ | ಅತ್ಯಂತ | ಪರಮ ಪ್ರಿ
14. ಯರಾದ | ಗುಡ ದೇಶ ಸಾರಸ್ವತ್ತ ಬ್ರಾಂಹ್ಮಣ್ಯ ಮಾಹಾಜ
15. ನಂಗಳಿಗೆ | ಬರಶಿಕಳುಹಿದ ನಿರೂಪ | ಅದಾಗಿ | ಸನ್ನಿಧಿಯಲ್ಲ

P. 2

L.

1. ನಡವ ಕಟಲೆ ಕಂದಾಚಾರ ಅಮೃತ್ತಪಡಿ ನಂದಾದಿಪ್ತಿ ಉಧ್ಧ
2. ಹದ ಬಗ್ಗೆ ಸಾಹಾ ಮನೆ ೧ ಕ್ಕೆ ವರುಷ ೧ ರ ತ್ತೆರದ ಬಾಗಲ್ಲಿಗೆ

3. ಹ ೧ | ೦ ಚಲುದಲ್ಲೂ | ಬಾಹಾ ಹಣವಿನ ಯೆತ್ತಳಿ ಬಗ್ಗೆ | ತ್ರಿಮ
4. ಯ ಭಟ ನಾರಣಭಟಗೆ ಸಾಹಾ ಕಟ್ಟು ಮಾಡ್ತಿ ಶ್ರೀಮುಡಿ
5. ಒಂದ ಪ್ರಸಾದಲು ಕಳುಹಿಶಿಧಿತ್ತೆ | ಶಿರಸಾವಯಶಿಕೊಂಡು
6. ಕ್ರತಾರ್ಥರಾಗಿ | ಧರ್ಮಶಾಶ್ವತ್ತರಾಗಿ | ಸಂನ್ನಿಧಿಯಲ್ಲ | ನಡವ
7. ಂಥಾ ಸೆವೆಯನ್ನು ಸಾಂಗ್ಯವಾಗಿ ನಡದು ಬಾಹಾಗೆ | ಮಾಡು
8. ವದಾಗಿ | ಶ್ರೀ ಶ್ರೀ ಶ್ರೀ

**Summary :** On the 5<sup>th</sup> day of the bright half of Mārgasīra, Kilaka *saṁvatsara*, Śaka 1711, corresponding to Tuesday, December 2, 1788, the *nirūpa* was issued to the Gauḍa Sāraswat *Mahājanas*, from Śrī Ananta Padmanābha temple of Śrī Viṭhala. Timmaya Bhaṭṭa and Nāraṇa Bhaṭṭa were authorised to collect *ha*. 1/0 per annum, from each house of the *Mahājanas* in connection with *amṛitapaḍi*, *nandādipti* and other services conducted at the holy shrine. The usual titles and insignias of the Deity are recorded in the *nitūpa*.

## 10

P. 1

ಶ್ರೀ

L.

1. ಶ್ರೀ ದೇವರ ಭಂಡಾರಕ್ಕೆ
2. ರಾಕ್ಷಸ ಸಂವತ್ಸರದ ಫಾಲ್ಗುಣ ಬ ೫ ಲು | ಶ್ರೀಮತು |
3. ಮಳಲೆ ಕುಂಭಾರ ಕೆಂಗನು ಬರಶಿಕೊಟ್ಟ ಮುಚಳಿಕೆ ಕ್ರ
4. ಮವೆಂತೆಂದರೆ | ಅದಾಗಿ | ಭಂಡಿಕೆರೆ ಮಟ್ಟದಕೆ | ಬಿಲೆ ಹಂ
5. ಚು ಮಾಡುವ ಬಗ್ಗೆ | ವಟು ಕುಂಬಾರಿಗೆ | ಪ್ರಾಕು | ದಪಾ ೩ ಕೆ
6. ಸಂದುದು | ಗ ೧೨ \* ೦ ಕೆ | ಹಂಚು ಯಿದುವರೆಗು ಮಾಡಿಕೊ
7. ಡದೆ ಯಿದದ್ದರಿಂದ | ನಮ್ಮನೆಲ್ಲಾ | ಯಾವತ್ತು ಜನರಿಗೆ | ಕ
8. ರಶಿ ವಿಚಾರಿಸಿದಲ್ಲಿ | ಪ್ರಾಕು | ನಾಲು ತಾಹಾ ಮಾಡ್ಡಿದು | ಬೆಲೆ ಹಂ
9. ಚು | ಗ ೧ \* ೦ ಕೆ ಸಾ ೪ ಲು | ಆರವತ್ತು ಸಾವಿರ ಹಂಚು ಮಾ
10. ಡ್ಡಿಕೊಡುತ್ತೆವೆಂತಾ | ಸದರಿ ಬರದ ಪ್ರಕಾರ ವರಹಂನ್ನು ತ್ತೆಗದು
11. ಕೊಂಡದು ಸರಿ | ಯಿಗ ಮಳೆಗಾಲ ಸಮಿಪಕೆ ಬಂದದರಿಂ
12. ದ | ಯಿಗ್ಯೆ ಯಾವತ್ತು ಹಂಚು ಮಾಡಿಕೊಡುವದಕ್ಕೆ ಸಾಗ

## P. 2

## L.

1. ದು | ಯೊ ಬ ೩೦ ವಳಗೆ ಸಾ ೨೫ ಯಿಪತ್ಯೆದು ಸಾವಿರ ಹಂ
2. ಚು ಮಾಡ್ಡಿಕೊಡುತ್ತೆವೆ ಯೊ ಬಗ್ಗೆ ಯೊ ಬ ೧ ದಿವ್ವ ಯಿಲ್ಲಿಗೆ ಬಂ
3. ದು ಬ ೩೦ ಗೆ ಹಂಚು ಮಾಡ್ಡಿಕೊಡುವದು ತಾಹಾ ಮಾಡ್ಡಿದಲ್ಲಿ |  
ಯೊಗಡಬಿಗೆ
4. ಬಾರದೆ ಯಿದ ಕಾರಣ | ಯೊ ಜನರಿಗೆ | ಕರಸುವದು | ಕೆಲ್ವವಿ
5. ಲ್ಲಾ | ನಾನೆ ಜಾಮಿನಿಯಾಗಿ | ಸದರಿ ಬರದ ಪ್ರಕಾರ ಯೊ ಬ ೩೦
6. ಗೆ ಯಿಪತ್ಯೆದು ಸಾವಿರ ಹಂಚು ಮಾಡ್ಡಿಕೊಡುತೆನೆ ಹಂಚು ಸೆ
7. ಡು ವಟಗ್ಗೆ ಹುಲ್ಲು ಕಟ್ಟಿಗೆ ಕೊಟಲ್ಲಿ ಸೆಟುತಯಾರ್ರು ಮಾಡ್ಡಿಕೊಡ
8. ಲುಳ್ಳವನು ಕೊಡದೆ ಯಿದರೆ | ಪ್ರಾಕು ಸಂದ ಹಣವಿನ ತಿಥಿ ಆ
9. ರಭ್ಯ ಯೊವರೆಗೆ ಹಣ ಬಡ್ಡಿ ಗ ೧೦೦ | ಯೆನ್ನು ಕೊಡಲುಳ್ಳವನು ಯ
10. ಂದು ಬರಕೊಟ ಮುಚಳಿಕೆ | ಯಿದರ ಶಿವಾಯಿ ಗುಂನೆ
11. ಗಾರಿ ಬೆರೆ ಕೊಡಲುಳ್ಳವನ್ನು ಯಂದು ಬರಶಿಕೊಟ ಮು
12. ಚಳಿಕೆ | ೦

**Summary :** On the 5<sup>th</sup> day of the dark half of Fālguṇa, Rākṣasa *samvatsara*, Keṅga, a potter from Maḷale, submitted the final agreement in writing to Śrī Maṭha. From the contents of the agreement it is clear that though the potters had received 12 *gadyāṇas* they had failed to give tiles to Bhaṇḍikere Maṭha. Later on, the potters were summoned. As per the fresh agreement, the potters promised to handover 60,000 tiles at the rate of *ga. 1 \* 0* per 4000 tiles. Since these people had also failed to give tiles within the stipulated period, Keṅga, who had stood a surety, himself submitted the letter, agreeing to give 25,000 tiles, before 30<sup>th</sup> instant *bahuḷa*, failing which, he would pay due interest, besides fine, from the date of the receipt of one *gadyāṇa*.

**Note :** Rākṣasa *samvatsara*, Fālguṇa, *ba 5*, corresponds to Monday, March 28, 1796.

## 11

P. 1

L.

ನಿರ್ವಿಘ್ನಮಸ್ತು

1. ನಮಸ್ತುಂಗ ಸ್ತೀಶ್ಚಂಭಿ ಚಂದ್ರಚಾಮರ ಚಾರವೆ ತ್ರೈಲೋಕ್ಯ ನಗ
2. ರಾರಂಭ ಮೂಲಸ್ತಂಭಾಯ ಶಂಬವೆ - ಸ್ವಸ್ತಿ ಶ್ರೀ ಜಯಾಭ್ಯುದಯ
3. ನೃಪ ಶಾಲಿವಾಹನ ಶಕ ವರುಷ ೧೭೧೩ ನೆ ಪ್ರವರ್ತಮಾನಕ್ಕೆ ಸಲ್ಲುವ ರಲು
4. ದ್ರಿ ಸಂವತ್ಸರ ಮಾರ್ಗಶಿರ ಶು ೧೦ ಲ್ಲ ಶ್ರೀ ಮಹಾಬಲಶ್ಚರ ದೆವರು
5. ಭಂಡಿಕೆರೆ ಮಠದ ವಿಶ್ವನಾಥ ಭಟನ ಮಗ ಮಂಗಿಶ ಭಟಗೆ ಬರ್ನಕೊಟ್ಟ
6. ಮೂಲ ಸಾಧನ ಪಟೆ ಕ್ರಮವೆಂತೆಂದರೆ ಸಂನಿಧಿಯಲ್ಲ ಉತ್ತಾರವಾದ
7. ಗೋರ್ಣ ಕಸಬೆ ಗ್ರಾಮದೊಳಗಣ ಕೊಟಗೆರಿಯಲ್ಲ ದಾತಾರಿ ಗಣೆ
8. ಶಭಟನು ಅಳ - - - ದದಿಂದ ಪ್ರಾಕಾರಭ್ಯಾ ಹಾಳು ಬಿದ್ದು ಬರು
9. ತಿದಲ್ಲಿ- ಯಿತ್ತಲಾಗಿ ರಾಕ್ಷಸ ಸಂವತ್ಸರ ಆರಭ್ಯಾ ಚಕ್ರಮನೆ ಸಾಂ
10. ತಯನು ಗೇಣಿಗೆ ಮಾಡಿಕೊಂಡಲ್ಲಿ ಆತನು ಮಾಡಿದಾರಭ್ಯಾ ವಂದೆ ದುಡ್ಡು
11. ಕೊಡದೆ ನಿಲು ಹಾಕಿಕೊಂಡದಿಂದಾ ಪ್ರಾಕು ಸಂವತ್ಸರದಲ್ಲು ಮಾಡಿಕೊಂಡ
12. ಗೇಣಿ ಹಣವಿಗೆ ಕೇಳಿದಲ್ಲಿ ತಾನು ಸಾಗಿಸಲಾರೆ ಯಂತಾ ಹೆಳಿ ಪ್ರಾಕು ಸಂವ
13. ತ್ಸರದಲ್ಲು ವಂದು ವರಹಾನ್ನು ಕೊಟ್ಟು ಆ ಸ್ತಳ ಮೂಲ ರುಪ ಹಾಕಿ

P. 2

L.

1. ನಟ್ಟ ಸಶಿ ಮಡಗಿ ಬಾಳೆ ಮುಂಡಾಗಿ ಕಿತ್ತುಕೊಂಡುಹೊದ ಕಾರಣಾ ನಿಂನ
2. - ಕರಶಿ ವಡಂಬಡ್ಡಿ ಯೊ ಸ್ತಳಲು ನಿನಗೆ ಮೂಲಕ್ಕೆ ಪಾಲಿಶಿಕೊಟದಾಗಿ
3. ಯೊ ಸ್ತಳಕೆ ಚತುರ್ಗಡಿ ವಿವರಾ ಪುರ್ವ ದಿಕ್ಕಿನಲ್ಲು ರಾಜಮಾರ್ಗದ ವತ್ತಿನಲ್ಲು
4. ಹಾಕಿದ್ದ ಪಾಗಾರವೆ ಗಡಿ - ಅದು ಬಂದ ಹಾಗೆ ದಕ್ಷಣ ದಿಕ್ಕಿನಲ್ಲು ಮನವಾ
5. ತೆ ಅನಂತನ ಹಿತ್ತ ವತ್ತಿನಲ್ಲು ಹಾಕಿದ ಪಾಗಾರ ಗಡಿ ಅದು ಬಂದ ಹಾಗೆ
6. ಪಶ್ಚಮ ದಿಕ್ಕಿನಲ್ಲು ಕೊಡ್ಲಗದ್ದೆ ವತ್ತಿನಲ್ಲು ಹಾಕಿದ ಪಾಗಾರವೆ ಗಡಿ - ಅದು

7. ಬಂದ ಹಾಗೆ - ಉತ್ತ ದಿಕ್ಕಿನಲ್ಲು ಮಾರೆಗೊಳಿ ನರಶಿಂಹ್ವ ಭಟನ ಹಿತ್ತ
8. ಲ ವತ್ತಿನಲ್ಲು ಹಾಕ್ಕಿದ ಪಾಗಾರವೆ ಗಡಿ ಯಿಂತ್ತಿ ಚತುರ್ಗಡಿ ವಳಗಣ ಸ್ತ
9. ಳಕ್ಕೆ ಪ್ರಾಕು - - ದಾಸೊಹಾ ಸಹಾ ಗ ೩ || ೦ ಮೂರುವರೆ ವರಹಾನ
10. - - - - ಅಳವೆ ಯೊ ಸಂವತ್ಸರಕ್ಕೆ ತೆತ್ತು ಬಾಹದು ಗ ೧ \* ೨ || ೦  
ವ
11. ರಹಾನ್ನು ಯಿಪ್ಪಣ ಅಡ್ಡ ವಜಾ ಜಾತಾ ನಿಂತದ್ದು ಗ ೨ - - ಕ್ಕೆ ಮಾಡಿದ  
ಅ
12. ಳವೆ ವಿವರ್ರಾ ದುರ್ಮುಕಿ ಸಂವತ್ಸರದಾರಭ್ಯಾ ಶುಕ್ಲ ಸಂವತ್ಸರ ವರೆಗೆ  
ವರುಷ
13. ಕುಡಿಕೊಂಬುದು ೧ \* ೧ | ೦ ಯೊ ವರುಷ ೧ \* ಕುಡಿಕೊಂಬುದು ಗ  
೧ \* ೧ | ೦
14. ಉಬಯಂ ಗ ೨ \* ೩ || ೦ ಜಾತಾ ನಿಂತದ್ದು ಗ ೧ \* ೧ | ೦  
ಹನಂದು ಹಣ ಹಾ
15. ಗಕ್ಕೆ ಸಶಿ ಫಲ್ಲಾ ಬಂದ ಮೇಲೆ ಕುಡಿಕೊಂಡು ಬಾಹಾದ್ದು - ಅಂತು ಗ  
೩ || ೦
16. ಮೂರುವರೆ ವರಹಾನ್ನ ಸ್ತಳಲು ಗೈದು ಗೆತ್ತಿ ರುಪಾ ಮಾಡಿಕೊಂಡು ಸಶಿ  
ಮ
17. ಡಿಗೆ ತೆಂಗು ಶಿಂಗಾರ ಬಾಳೆ ಬಳಿ - ಹಲ್ಲು ಮಾಲು ಅಂಗೊಡಂಗ ಫಲ
18. ವನ್ನು ನಟ್ಟುಕೊಂಡು ಮನೆ ಮನವಾಣ ಕಟ್ಟಿಕೊಂಡು ಸಂತಾನ ಪಾರಂಪ
19. ಯರ್ವಾಗಿ ಆಳಿ ಅನುಭವಿ ಬಾಹಾದ್ದು - ಯಿ ಸ್ತಳಕೆ ಪ್ರಾಕಾರಭ್ಯ
20. ನಡದು ಬಾಹಾ ನಿರು ಬಾರ್ತಿ ತೆಜ ಮಂನಣೆ ಸಾಹಾ ಅನುಭವಿಕ್ಕೊಂಡು
21. ಸದರ್ರಿಗೆ ಬರದ ಸಿಸ್ತಿನ ಹಣಲು ಕೊಟ್ಟು ಸಂತಾನ ಪಾರಂಪರ್ಯರ್ವಾಗಿ
22. ಆಳಿ ಅನುಭವಿಕ್ಕೊಂಡು ಬಾಹಾದ್ದು ಯಂದ್ದು ಬರಶಿಕೊಟ ಮುಲ
23. ಸಾಧನ - ಸ್ತಳದ ಅನಂತಯನ ಬರಹಾ ಯಂತ್ತಾ ಅಸಲಿನಲ್ಲಿ ವುಂಟು

**Summary :** On the 10<sup>th</sup> day of the bright half of Mārgaśira, Raudri.sarivaṭsara, Śaka 1723, Śrī Mahābalēśvara Dēvaru offered a patṭe of the original grant to Maṅgiśa Bhaṭṭa, son of Viśvanātha Bhaṭṭa of Bhaṅḍikere Maṭha. The grant makes clear that the *uttāra* land of the deity, in Koṭgeri, Gōkaṛṇa kasabe grāma, was earlier granted to Gaṇēśa Bhaṭṭa, on rental basis. But the land fell fallow. Later on Chikkarmane



Sāntaya took over the land but failed to remit rent. Finally, Maṅgiśa Bhaṭṭa was granted the same land for *ga*. 3 || 0 (three and a half *varahas*). Maṅgiśa Bhaṭṭa was to cultivate the said land and privileged to possess it in lineal succession.

**Note :** Raudri *saṁ*. corresponds to C.A.D. 1801.

## 12

**P. 1** ಶಾಂತವ್ವನ ಬರಹಾದ ಹಿತಲ ಅಡವಿನ ಚಿಟು

**L.** ಶ್ರೀ

1. ದುರ್ಮತಿ ಸಂವತ್ಸರದ ವೈಶ್ಯಾಕ ಬ ೧೦ ಲ್ಲೂ ಶ್ರೀಮತು
2. || || ಶಿರಾಲಿ ಮಠದ ತಾಲ್ಲೂಕು ಸುಕ್ಲ ಭಟ್ಟರು
3. ವೆಂಕಟೇಶ ಭಟ್ಟರಿಗೆ ಬೃಲೂರ ಸ್ವಳದ ವೆಂಕಟೇಶಯ್ಯ
4. ನ ಮಗ ಮಂಗಿಶ್ಯಯನು ಬರಕೊಟ ತೆಂಗಿನ ಹಿತಲ
5. ಭೋಗ್ಯಾದಿ ಅಡವಿನ ಚಿಟಿನ ಕ್ರಮವೆಂತೆಂದರೆ ಪ್ರಾ
6. ಕು ನಾನು ಭಂಡಾರದಿಂದ | ತೆಗದುಕೊಂಡದು ಗ ೬
7. ಆರು ವರಹಾಂನ್ನು ಯಿ ವರೆಗೆ ಯಂಟು ವರುಷ
8. ದಾರಭ್ಯ ವಂದೆ ಚಕ್ರ ನ ನಿಂದ ಸಲದೆ ಯಿದ್ದದ್ದಿಂದ ಯಿ
9. ತಿಥಿಯಲ್ಲೂ || ನೆಂನ್ನ ಕರ್ನ ವಿಚಾರಿಶಿದಲ್ಲಿ ನನ
10. ಗಿರದ್ದೆ ಜಿವದಲ್ಲಿ ಸ್ವಸ್ಥವಿಲ್ಲವಾಗಿ ಬಾಹಾಳ ನಿಷ್ಕ

**P. 2**

**L.**

1. ಕವಾಗಿ ಕೊಡುವ ಬಗ್ಯೆ ಯೆನು ತೆರಗು ಯಿಲ್ಲದರಿ
2. ಂದ ಸಾಹಾ | ನಾನು ಮನೆ ಕಟಿಕೊಂಡು ಯಿದ್ದ ತೆಂಗಿ
3. ನ ಹಿತಲು ಭೋಗ್ಯಾದಿಗೆ ಆರುವರಹಾಕೆ ಅಡಲು
4. ಬರ್ದ ಕೊಟಿನಾಗಿ ಯಿ ಹಿತಲಿಗೆ ಸರಕಾರಕೆ ಕೊಡುವ |
5. ವ್ಯಾದೆ ಬಂದಿ ಕ್ಯಕಾಗದ | ಗ || ೦ ವಂದು ಹೊಂನ್ನು ವ್ಯಾದೆ ಪ್ರ
6. ಕಾರ | ಸರಕಾರಕೆ ಕೊಟು ಯಿ ಹಿತಲಲ್ಲು | ಯಿದ್ದ ತೆಂಗು
7. ಸಿಂಗಾರ ಹಲ್ಲು ಮಾಲು ಯೆನುಂಟಾದ ಫಲವೂ ನಿವೆ
8. ಅನುಭವಿಶಿಕೊಂಡು ಬಹೆರಿ ವಳಗೆ ಬರದ ಗ ೬ ಆ
9. ರ್ತು ವರಹಾಂನ್ನು ನಾನು ಕೊಟ ತರುವಾಯದಲ್ಲಿ ಯಿ ಸ್ಥಳ

10. ಉ ನನಗೆ ಬಿಟುಕೊಡಬೆಕೆಂದು ಬರಕೊಟ್ಟ ಭೋಗ್ಯಾದಿ
11. ಅಡವಿನ ಹಿತಲ ಚಿಟು ಯಿದಕೆ ಸಾಕ್ಷಿಗಳು ಕೊಪ್ಪರ ಭಾನು
12. ಶಿರಾಲಿ ನಾಗಸ್ತಿ ನಾರಣಪ್ಪನವರು ಕುಮಟೆ ನಾರಣಪ್ಪ ಕ್ಯಾಕಿಣ ಮಂಜುಯ
13. ಕರ್ತುವಿನ ವೆಪಿತ ಮಂಗಿಶಯನ ಸ್ವಾಸ್ತ ಬರಹಾ ಸಾಕ್ಷಿಗಳ ವಪಿತ ಭಾನಪ್ಪ ಸಾಕ್ಷಿ
14. ನಾರಣಪ್ಪನ ಸಾಕ್ಷಿ ಕುಂ | ನಾರಣಪಯ ಸಾಕ್ಷಿ ಮಂಜುಯನ ಸಾಕ್ಷಿ
15. ಯಿದೆ ಉಭಯತರ ಸಂನ್ಯಥದಿಂದ | ಕೊಪದ

**Summary :** On the 10<sup>th</sup> day of the dark half of Vaiśākha, Durmati, *saṃvatsara*, Maṅgiśaiya, son of Veṅkaṭēśayya of Bailūuru, mortgaged a coconut garden to Śukla Bhaṭṭa Veṅkaṭēśa Bhaṭṭa of Śirālī *Maṭha* for 6 *gadyāṇas*. From the letter it is clear that Maṅgiśaiya, owing to illhealth, neither could cultivate land, nor could remit to the government, the usual one *honnu*, towards revenue. The land was mortgaged on a condition that it should be returned to the grantor after returning 6 *varahas*. The names of the witnesses are mentioned at the end of the *Bhōgyādhi aḍavina hittalachīṭu*.

**Note :** Durmati *saṃ.* corresponds to C.A.D. 1802

### 13

P. 1

L.

1. ಶ್ರೀ ಭವಾನಿಶಂಕರ ದೆವರಿಗೆ -
2. ನಮಸ್ತುಂಗ ಶಿರಃಚ್ಚುಂಬಿ ಚಂದ್ರಚಾಮರ ಚಾರುವೆ ತ್ರೈಲೋಕ್ಯ ನಗರಾಂಭ | ಮೂ
3. ಲಸ್ತಂಭಾಯ ಶಾಂಭವೈ | ಸ್ವಸ್ತಿ ಶ್ರೀ ಜಯಾಭ್ಯುದಯ ನ್ತುಪ ಶಾಲಿವಾಹನ ಶಕ
4. ವರುಷ ೧೭೨೩ ನೆ ಪರಿ ವರ್ತಮಾನಕ್ಕೆ ಸಲುವ ದುರ್ಮತಿ ಸಂ | ರದ ಕಾರ್ತಿಕ ಶು ೧ ಲ್ಲ

5. ಶ್ರೀ ಭಂಡಿಕೆರಿ ಶುಕ್ಲ ಭಟ್ಟರು - ಶಿಷಭಟ್ಟರ ಮಗ ವಿಶ್ವನಾಥ ಭಟ್ಟರಿಗೆ ನಾಡಕರ್ಣಿ
6. ಗಣಪತ್ತಿ ಶನಭೋವರ ಮಗ ಗಣಪಯ ರಾಮಯ ಶನಭೋವರ ಮಗ ಮಂಜ
7. ಯ | ದೆವಪ್ಪಯನವರ ಮಗ ಮಂಗರ್ಸಯ | ದೆವಪ್ಪಯನವರ ಮಗ ಮಂ
8. ಗೀಶ - ಸ್ಯೂರಪ್ಪನವರ ಮಗ ಜೊಗಪ್ಪಾ ವೆಂಕಟಶ | ಗಣಪಯನವರ ಮಗ
9. ವೆಂಕಪ್ಪಾ ಸಾಹಾ ಯೆಕಸ್ತರಾಗಿ ಬರ್ಶಿಕೊಟ್ಟ ಧರ್ಮಮುಲ ಸಾಧನದ ಪಟ್ಟಿ ಕ್ತ
10. ಮವೆಂತೆಂದರೆ ಅದಾಗಿ ಶ್ರೀಮರಕ್ಕೆ ಸಲುವ ವರ್ಷಾಸನಕ್ಕೆ ಹತ್ತು ಗ್ರ
11. ಹಸ್ತರು ಯಿದ್ದು ನಮ್ಮೆಲೆ ಮಾಡಿದ ಗ ೫ ೦ ಅ್ಯದು ವರಹಾನ್ನು ಸಲು
12. ವ ಬಗ್ಯೆ ಮಾಡಿಕೊಟ್ಟ ಮೊತ್ತರು ಬಂಕಿಕೊಡ್ಲ ಗ್ರಾಮದಲ್ಲು ನಮ್ಮ ಮ್ಮಿರಾಶಿ
13. ಶಿಸ್ತಿನಲ್ಲು | ಕುಳಕರ್ಣಿ ಶಾಂತ್ಯಪ್ಪ ಶನಭೋವರು ಮನೆಕಟ್ಟಿಕೊಂಡು ಯಿ
14. ದ್ಲ ಹಿತ್ತಲ ತುಂ ೧ ಯಿದರ ವತ್ತಿನಲ್ಲು ಕೆರೆ ಬಳಿಯಾ ಯಿದ್ದ ತುಂಡು ೧
15. ಉಭಯ ತುಂಡು ೨ ಕ್ಕೆ ಚತುರ್ಗಡಿ ವಿವರಾ | ಪೂರ್ವ ದಿಕ್ಕಿನಲ್ಲು ನಮ್ಮ
16. ದಾಯವಾದಿ ಮಾಹಾಬಲಶ್ವರಯನವರ ಮನೆ ಹಿತ್ತಲ್ಲಿ ಯೆತ್ತಿ
17. ದ ಯೇರಿಯೆ ಗಡಿ ಅದು ಬಂದ ಹಾಂಗೇ ದಕ್ಷಣ ದಿಕ್ಕಿನಲ್ಲು ನಮ್ಮ ಮ
18. ನೆ ಹಿತ್ತಲ್ಲಿ ಹಾಕಿದ ಪೂರ್ವದಲ್ಲು ಹಾಕಿದ ಪಾಗಾರವೆ ಗಡಿ ಅದು
19. ಬಂದ ಹಾಗೆ | ಪಶ್ಚಮ ದಿಕ್ಕಿನಲ್ಲು ನಮ್ಮ ಭ್ಯುಂಬಾಳು ಹಿತ್ತಲು ನಂ
20. ಮ ದಾಯವಾದಿ ವೆಂಕಟಶಯನವರ ಹಿತ್ತಲಿಗೆ ಸಾಹಾ ಮೂರ್ ಮ
21. ರಿನಲ್ಲು ಯೆತ್ತಿದ ಯೆರಿಯೆ ಗಡಿ | ಅದು ಬಂದ ಹಾಗೆ ಉತ್ತರ ದಿಕ್ಕಿ
22. ನಲ್ಲು ಕೆರೆತದಿಯ ಕುಳಕರ್ಣಿಯವರು ಕಲ್ಲು ಕಟ್ಟಿದ ಅಂ

## P. 2

### L.

1. ಚುವೆ ಗಡಿ ಯಿಂತ್ತಿ ಚತುರ್ಗಡಿ ದೊಳಗಣ ಹಿತ್ತಲು ತುಂಡು ೨ ಕ್ಕೆ
2. ಮುರುಗಂಡಿತ ಗ ೧ ೦ ವಂದು ವರಹಾನ್ನು ತೆರ್ಗೆ ಹಣಲು ನಂ
3. ಮಿಂದಾ ಸಲುವ ವರ್ಷಾಸನಕ್ಕೆ ಕಾಲಕಾಲಂಪ್ರತ್ತಿಯಲ್ಲು ಸಂದಾಯಾ
4. ಮಾಡಿಕೊಂಡು ಯಿ ಸ್ತಳಕ್ಕೆ ತೆಂಗು ಶಿಂಗಾರ ಹಲ್ಲು ಮಾಂಲು ಬಾಳೆ ಬಳ್ಳಿ
5. ಕಂಚು ನಿಂಬೆ ಅಂಗೊಡಂಗ ಫಲ್ಲುವನ್ನು ನಿಮ್ಮ ಯಿಭಾನುಕುಲ್ಲವಿದ್ದ
6. ರಿತ್ತಿ ಆಳಿ ಅನುಭವಿಕೊಂಡು ಸುಖದಲ್ಲಿ ಬಾಹಾರಿ ಯಂದು ಬರಿ

7. ಶಿಕೊಟ್ಟ ಧರ್ಮಸಾಧನದ ಪಟ್ಟಿ | ಯಿ ಹಿತ್ತಿಗೆ ಯೆನು ತಕ್ಕಾರು ಬಂದಾಗ್ಯೂ
8. ನಾವೆ ನೋಡಿಕೊಂಡೆಲು ಸದ್ರಿ ಬರದ ವರ್ಷಾಶನದ ಅ್ಯವಜೀಗೆ ಯಿ ಹಿತಲಬಗ್ಯೆ ಯಿ ಉ
9. ತ್ತಾರ ಹಾಕುವದು ಗ ೧ • ಬಳವಳ್ಳಿ ವಿಟ್ಟನವರಿದಾ ವಳಬ್ಯಲ ತೆಗೆ
10. ಯಿಂದಾ ಗ ೪ • ೦ ಉಭುಂ ಗ ೫ • ೦ ಅ್ಯದು ವರಹಾನ್ನು ಕಾಲ ಕಾ
11. ಲಂ ಪ್ರತ್ತಿಯಿಲ್ಲ ನಮ್ಮ ಲೆಖ್ತಿಕೆ ಸಂದಾಯ ಹಾಕಿಕೊಳ್ಳುತ್ತಾ ಬಾಹಾ
12. ದು ಯಂದು ಬರಶಿಕೊಟ್ಟ ಧರ್ಮ ಮೂಲ ಸಾಧನದ ಪಟ್ಟಿ ಯಿ ಧರ್ಮ ಅ
13. ಳುಪಿದವರಿಗೆ ಕಾಶಿಗೆ ಹೊಗಿ ತ್ಯಾಗೆ ಕೊಂದು ಗೊಹತ್ಯಾ ಪಾತಕಕ್ಕೆ
14. ಹೊದಾರ್ತು | ದಾನಪಾಲನ ಯೋರ್ಮಧ್ಯೆ ದಾನಾಸ್ತ್ರಯಾನ್ನು ಪಾಲನಂ ದಾ
15. ನಾಸ್ವರ್ಗ ಮವಾಪ್ಪೊತ್ತಿ | ಪಾಲನಾದಚ್ಚುತಂ ಪದಂ | ಸ್ವದತ್ತಾ ದ್ವಿಗುಣಂ ಪುಣ್ಯಂ
16. ಪರದತ್ತಾನು ಪಾಲನಂ | ಪರದತ್ತಾಪಾ ಹಾರೇಣ | ಸ್ವದತ್ತಾ ನಿಸ್ಪಲಂಭವೇತ್ |
17. ಗಣಪಯನ ಸನ್ಮಥದಿಂದಾ ಮಂಗರ್ಸಯನ ಬರಹಾ ಯಂತ್ತಾ ಉಂಟು-
18. ದೆವಪ್ಪನ ಮಗ ಮಂಗರ್ಸಯ ಬರಹಾ ಯಂತ್ತಾ ಉಂಟು - ಮಂಜಯ
19. ನ ಸನ್ಮಥದಿಂದಾ ಮಗ ಶಿವಪ್ಪನ ಬರಹಾ ಯಂತ್ತಾ ಉಂಟು - ಮಂಗಿಶ್ಯಯ
20. ನ ಸನ್ಮಥದಿಂದಾ ಗಣಪತ್ತಿ ಬರಹಾ ಯಂತ್ತಾ ಉಂಟು
21. ಸ್ಯೂರಪ್ಪನವರ ಮಗ ವೆಂಕಟಿಶ್ಯನವರ ಬರಹಾ ಯಂತ್ತಾ ಉಂಟು
22. ಗಣಪಯನ ಮಗ ವೆಂಕಪ್ಪಯನ ಬರಹಾ ಯ | ಉಂಟು

**Summary :** On the 1<sup>st</sup> day of the bright half of Kārtika, Durmati *saṁvatsara*, Śaka 1723, (A.D. 1802), Gaṇapaya, son of Nāḍakarni Gaṇapati Śēnabhova, Mañjaya, son of Rāmaya Śēnabhova and others granted the *Dharmamūla Sādhanapatte* to Viśvanātha Bhaṭṭa, son of ŚēṣaBhaṭṭa of Bhaṇḍikere. The two pieces of land in Baṅkikoḍlu were granted with a condition that the grantee should annually remit the time-honoured one *gadyāṇa* towards revenue. The *Dharmasādhanā*, as usual, ends with imprecatory verses like, "Dānapālanayōrmadhya...." etc.

## 14

## P. 1

## L.

1. ದುರ್ಮತಿ ಸಂವತ್ಸರದ | ಮಾಘ ಬ ಲ ಉ |
2. ಶ್ರೀ ಮತ್ತು | ಶಿರಾಲೆ ಮಠದ | ವೆಂಕಟೆ
3. ಶ ಭಟರಿಗೆ | ಆಗರಕಂಟದಲ್ಲು ಯಿಹ
4. ಕೊನೆರಿ ಮೊಳ್ಳನ ಮಗ ಮಾಸ್ತಿಯು ಬರ
5. ಶಿಕೊಟ | ಕಡಮೊದಲು | ಪತ್ರದ ಕ್ರಮ
6. ವೆಂತ್ತೆಂದರೆ | ನಿಲು ಹೊಸ್ತಾಗಿ ಮಾಡಿದ | ಮ
7. ಠದ ತಾಲೂಕಿನ ಹಿತ್ತಲಲ್ಲು | ನಿಲ್ಲುವದು |
8. ಮಾಡಿ | ನಾನು ಕಡಮೊದಲ್ಲು ಆಗಿ ತ್ತೆಗದುಕೊಂಡದು ಗ ಂ
9. ವಂದು ವರಹಾಂನ್ನು ತೆಗದುಕೊಂಡೆನು
10. ಯಿಗ ನಿಂಮ ಹಿತ್ತಲಲ್ಲು ನಿಂತ್ತು | ಬೆಲೆ ಕೊ
11. ಲಿ ಆಗ ಚೊಕು ಸಹಾ ನೊಡ್ಡಿಕೊಂಡು | ಹಿತ್ತ
12. ಲಲ್ಲು | ಆದ್ದ ತ್ತೆಂಗಿನಕ್ಕಾ ಸಹಾ | ಹಲಾಕು |
13. ಆಗದಂತ್ತೆ ನೊಡ್ಡಿಕೊಂಡು ಯಿದ್ದೆನು \ ಯಿ
14. ಹಿತ್ತಲ ಚಿಟು ಹೊಗಬೆಕಾದರೆ | ನಿಲು ಕಡ
15. ಮೊದಲಿಗೆ ಕೊಟ ಸದರಿ ಬರದ | ಹಣಲು ಕೊಟು ಹೊದೆನು
16. ಯಂದು | ಬರಶಿಕೊಟ ಪತ್ರಕೆ ಸಾಕ್ಷಿಗ

## P. 2

## L.

1. ಳು ಹಳುವೆಕೊಡ್ಡಿ ಮೊಗೆರ ತ್ತಿಂಮಪ್ಪನ ಮಗ |
2. ಕುಪ್ಪ | ಕಳಿಮನೆ ಬಿಳಿಯನ ಮಗ ಹೊಂನ
3. ಕರ್ತುವಿನ ವಪ್ಪಿತಾ | ಂ ಸಾಕ್ಷಿಗಳ ವಪ್ಪಿತಾ ಂ
4. ಯಿಂತ್ತಿ ಯಿವರ ಉಭಯ ಸಂನ್ಮತದಿಂದ |
5. ಬು | ಶಂಕ್ರಯ್ಯನ ಬರಹಾದ ಪತ್ರ |

**Summary :** On the 8<sup>th</sup> day of the dark half of Māgha, Durmati *saṁvatsara*, (A.D. 1802), Māsti, son of Koneri Moḷaiya, a resident of Āgarkanta, wrote to Venkatēśa Bhaṭṭa of Śirāle Matha. Māsti, for having raised a loan of one

*gadyāna*, granted a coconut garden to Venkaṭeśa Bhaṭṭa, however, with a condition to get it back, after clearing off the loan. As usual, names of the witnesses are mentioned at the end of the letter.

15

P. 1

L.

1. ಶ್ರೀ ಕೆಷವಾಶ್ರಮ ಶ್ರೀಪಾದಂಗಳ
2. ವರ ದಿವ್ಯ ಶ್ರೀಪಾದಂಗಳವರ | ದಿವ್ಯ ಶ್ರೀ
3. ಚರಣಾರವಿಧದಂಗಳಿಗೆ |
4. ತಂಮ ಶಿಷ್ಯರಾದ ಅಂಕೋಲೆ ಪೆಂಠೆಯವರು
5. ಮಾಡುವ ಶಿರಸಾಷ್ಟಾಂಗ ಬಿಂನಹಾ | ಸ್ವಾಮಿ | ದುಂ
6. ದುಭಿ ಸಂವತ್ಸರ ವೃಶಾಖ ಶು ೧೦ ಉ | ತಂಮ ಆ
7. ಶಿರ್ವಾದ ಕಟಾಕ್ಷದಿಂದಾ ನಾಉ ಕ್ಷಮದಲ್ಲು ಯಿಧೆ
8. ವೆ | ತಂಮ ಯೋಗಕ್ಷಮಾತ್ತಿಶಯಂಗಳಿಗೆ | ನಾ
9. ಉ ನಡಕೊಂಬುವ ಬುಧಿಕ್ರಮಗಳಿಗೆ ಸಾಹಾ ಅ
10. ಪ್ಪಣೆ ದಯಾ ಪಾಲ್ಲಿಸಬೆಕು | ಅದಾಗಿ ಹಿರಿಗುತ್ತಿ
11. ಗ್ರಾಮದ ವಳಗಣ ತ್ತೊಂಡೆಹಡಲು ದೆವರ ಗಜಿನಿ ನಿಮಿ
12. ತ್ಯ | ಚಿಕರಮನೆ ಶಾಂತ್ತಯನವರಿಗು ನಾಡಕರಣಿ ಶಾಂ
13. ತೈಯನವರಿಗೆ ಸಾಹಾ ವ್ಯಾಜ ಬಂದು ಕಚೆರಿಗೆ ಪಿರಾದಿ
14. ಆದಲ್ಲಿ ಯಿವರ ಉಭಯತ್ತರ ವ್ಯಾಜ್ಯ ತ್ತಿರಿಶಿಕೊ
15. ಡುವಂತೆ ನಂಮ ಪೆಲೆಗೆ ಪಂಚ್ಯಾತೆ ಕಟಿಕೊಟಲ್ಲಿ | ನಾ
16. ಉ ಉಭಯತ್ತರ ಕೈಯಾ ಯಿದ ದಾಖಲೆ ನೊಡ್ಡಿ
17. ದಲ್ಲಿ | ಪ್ರಾಕು ತ್ತಂಮ ಸಂನ್ನಿಧಿಯಲು ಮಂಕೆ ಶಾಂತ್ತ
18. ಯನ ಕರಶಿ | ಚಿ | ಶಾಂತಯನವರ ಅವದಲೆ ರಾ
19. ಜಾದಾ ಯಾವ ಪ್ರಕಾರಾ ಚುಕ್ಯಾಶಿತ್ತು ಯಂಬು ವಿವ
20. ರಕೆ ವಿವರವಾಗಿ ಅಪಣೆ ಕೊಟು ಬರ್ರಕಳುಹೊರಿತ್ತಿ
21. ಮಾಡ್ಲಬೆಕು | ಯಿಗ ಯಿ ಉಭಯತ್ತರ ಹೆಸರ
22. ಲ್ಲು ಬಿಂನವತಳೆ ಬರಕೊಂಡು ಯಿಧಾರೆ | ಅದನು
23. ಪರಾಂಬಿರಿಶಿ ಆ ವಿವರಕೆ ಸಾಹಾ ಬರ್ರಕಳುಹಿಸು
24. ವಂತೆ ಅಪ್ಪಣೆ ಆಗಬೆಕು | ಯಿತ್ತಿ ಬಿನ |

**Summary :** It is a *binnavataḷe*, dated 10th day of the bright half of Vaiśākha, Dundubhi *saṁvatsara*, from the disciples of Āṅkōle pēṭe to Śrī Kēśavāśram Śrīpādaṅgaḷu. A dispute arose between Chikkarmane Śāntaya and Nāḍkarṇi Śāntaya, over a *gajani* land of the Deity, at Tonḍehaḍḷu in Hirigutti. Since the disciples of Āṅkōlepēṭe were asked by the government office to settle the dispute at Panchāyat office, the *panchas* sought the proper guidance and necessary instructions from the *Swāmiji*, in this regard. Both Chikkarmane and Nāḍkarṇi had submitted their respective petitions to *panchāyat kaṭṭe* and earlier, to the government office.

**Note :** Dundubhi *saṁvatsara* corresponds to (A.D. 1803)

## 16

P. 1

ಶ್ರೀ

L.

1. || ಶ್ರೀ ಸ್ವಾಮಿಯವರ | ದಿವ್ಯ ಶ್ರೀ
2. ಚರಣಾರವಿಂದಗಳಿಗೆ |
3. || ತಂಮ್ಮ ದಾಸಾನುದಾಸನಾದ ನಾಡಕರ
4. ಣಿ | ಕೊನಪಯ್ಯನ ಮಗ ಶಾಂತಯ್ಯನ್ನು ತ್ರಿ
5. ಸಂದ್ಯಾಕಾಲದಲ್ಲು ಮಾಡುವ | ಸಿರಸಾಷ್ಟಾಂ
6. ಗ ಬಿಂನಹಾ | ಸ್ವಾಮಿ || || ದುಂದುಭಿ ಸಂ |
7. ವ್ಯಶಾಖಿ ಬ ಲ ವರ್ವೆಗೆ | ತಂಮ್ಮ ಆಶಿರ್ವಾದ
8. ಕೃಪಾಕಟಾಕ್ಷದಿಂದ ಕ್ಷಮದಲ್ಲು ಯಿಧನೆ
9. ಸ್ವಾಮಿಯವರ ಯೋಗಕ್ಷಮ ಸುಖಿ ಸಾಂಬ್ರಾ
10. ಜ್ಯಾತ್ತಿಶಯ ವಯಿಭವಂಗಳಿಗೆ | ನಾನು ನ
11. ಡಕೊಳತ್ತಕ್ಕ ಬುದ್ಧಿಕ್ರಮಗಳಿಗೆ | ಬುಧಿ ಅ
12. ಪಣೆ ನಿರುಪಿಸಬೆಕು | ಸ್ವಾಮಿ || || ಅದಾಗಿ |
13. ಪ್ರಾಕು | ರಾಕ್ಷಸ ಸಂವತ್ಸರದಲ್ಲು | ನಾನು | ಚಿಕ್ಕರಮ

14. ನೆ ಶಾಂತಯನವರ | ಗುಮಸ್ತ | ಮಂ | ಶಾಂತಯ
15. | ಹಿರಿಗುತ್ತಿ ಗ್ರಾಮದ ವಳಗಣ ತ್ತೊಂಡೆಹಡ |
16. ಲು ದೆವರ ಗಜನಿಯು | ಆ ಗ್ರಾಮದವರ ಕೈ |
17. ಯಾ | ಮುಲಕ್ಕೆ ಬರಸಿಕೊಂಡು | ಯರಡು ವ
18. ರುಷ ನಡದು ಬಂದು | ಆ ಮೆಲೆ | ಚಿ | ಶಾಂತಯ
19. ನವರಿಗೆ | ಮಂ | ಶಾಂತಯಗೆ ಸಹ | ಮನಸ್ತಾಪ |
20. ಗಳ ಬಂದು | ಮಂ | ಶಾಂತಯಗೆ ಸಹ | ನಾನಾಪ್ರಕಾರ |
21. ರದಲ್ಲಿ | ದಣಿಸಿ | ಪಿಂಗಲ ಸಂವತ್ಸರದ ಕಾ
22. ತಿೞಕ ಬ ಾಡಿ ಲ್ಲ | ಗೊಕರ್ನದ ಮಠದಲ್ಲ | ಮಂ |
23. ಶಾಂತಯಗೆ ಕರಕೊಂಡು ಹೊಗಿ | ಶ್ರೀ ಸಂ
24. ನಿಧಿಯಲ್ಲ ಕುಡ್ಡಿದ ಗ್ರಹಸ್ತರು ಸಹಾ | ಆ
25. ಗಜನಿಗೆ | ಚಿ | ಶಾಂತಯನವರಿಂದಾ | ಸಂದ ಹ
26. ಣಾ | ಬಿತ್ತಿದ ಬಿಜಕ್ಕೆ ಸಹ | ಕ್ರಯ ಹಾಕಿ |
27. ಶಾಂತಯನ ಕಯಾ ಬರಕೊಂಡ ಪಟಿ ನಖ
28. ಲು ಸಹ | ಕಳುಹಿಸಿಧನೆ | ಸ್ವಾಮಿ || || ಆ
29. ಮೆಲೆ ಬಾಕಿ ಸಲುವ ಹಣವಿಗೆ | ಅವರ ಕಡೆಯ
30. ಂದಾ | ಗ ೨೦ ವರಹಂನ ಸಂದಾಯಾ ಮಾಡ್ಡಿ
31. ಕೊಡುವಂತೆ ಬಂದ ಬುಧಿ ರಾಯಸದ ನ
32. ಖಲು ಸಹ | ಕಳುಹಿಸಿಧನೆ | ಸ್ವಾಮಿ || ||
33. ಅದರ್ಲಿಂದೆಲ್ಲಾ ಸರ್ವಜ್ಞ ಚಿತ್ತದಲ್ಲಿ ವೆದ್ಯ

## P. 2

### L.

1. ವಾಧಿತ್ತು | ಸ್ವಾಮಿ || || ಯಿ ಬಗೆ ಹಣವಿ
2. ಗೆ | ಪಾಲ್ಲು ವಂತಿಕ್ಕೆ ಪ್ರಕಾರಾ ಅರವಾಸಿ ಹಣಾ |
3. ನಾನ್ನು ಸಂದಾಯ ಮಾಡ್ಡಿಕೊಟು ಯಿಧನೆ | ಸ್ವಾ
4. ಮಿ || || ಯಿ ಪ್ರಕಾರಾ ಯಿದ್ದಂತೆ | ಸಂವತ್ಸ
5. ರದಲ್ಲ ಆ ಗಜನಿ ತನದು ಯಂಬುದಾ
6. ಗಿ | ಚಿ | ಶಾಂತಯನವರು | ನಾನು ಬೆಳಸಿದ |
7. ಬೆಳೆ ಮುಂತಾಗಿ | ತ್ತೆಗದುಕೊಂಡು ಹೊದರ್ಲಿಂ
8. ದ | ಸರಕಾರಕ್ಕೆ ಫಿರಾದಿ ಆದರ್ಲಿಂದಾ | ಸರ



9. ಕಾರದವರು ಪಂಚಾಯಿತ್ತಿಕೆ ಕಟ್ಟಿಕೊಟದ
10. ರಿ೦ದ | ಆ ಪಂಚಾಯಿತದಾರು ಸಹ ಬ
11. ರಕೊಂಡ ಬಿನವತ್ತಳೆಗಳು ಸಂನಿಧಾ
12. ನದಲ್ಲಿ | ರವಾನೆ ಮಾಡ್ಕಿಸಿ ಅಧೆ | ಅದರಿ೦
13. ದೆಲ್ಲಾ | ಸರ್ವಜ್ಞ ಚಿತ್ತಕ್ಕೆ ಪರಾಂಬರಿಕೆ ಆಧಿ
14. ತು | ಸ್ವಾಮಿ | | ನಾನಾದರ್ಶ ಕೆವಲ ಅನಾ
15. ಥನಾಗಿಧನೆ | ಯಿ ಕಾಲಾ | ನಾನಾ ಪ್ರಕಾರ ದ
16. ಣಕೊಳುವಂಥಾದು | ಯಿ ರಾಮಯ್ಯ
17. ನವರು ಅರಿಕೆ ಮಾಡ್ಕಿಕೊಂಡಲ್ಲಿ | ಸರ್ವ
18. ಜ್ಞ ಚಿತ್ತಕ್ಕೆ ವೆದ್ಯವಾಧಿತು | ಸ್ವಾಮಿ | ಕಯಿ
19. ಂದಾ ಹಣಲು ಕೊಟು | ಪುನಹ ಆ ಸ್ಥಳ
20. ಅವರಿಗೆ ಕೊಡಬೆಕೆಂಬುದಾದರ್ಶ
21. ನಂಮ್ಮ ನಿಭಾವಣೆ ಆಗುವದು ಹೆಗೆ
22. ಯಿತ್ಯಾದಿ ವಿವರಗಳಂನ್ನು ಸರ್ವಜ್ಞ ಚಿ
23. ತದಲ್ಲಿ ಪರಾಂಬರಿಸಿ ಮುಂದೆ ನಾ ನ
24. ಡಕೊಳತ್ತಕ್ಕೆ ವಿವರಕ್ಕೆ ಸಾಹಾ ವಿವರವಿ
25. ಟು ಬುಧಿ ಅಪಣೆ ನಿರುಪಿಸಬೆ
26. ಕು | ಸ್ವಾಮಿ | | ಯಿಂತ್ತಿ ಸಿರ
27. ಸಾಷ್ಟಾಂಗ ಬಿನಹಾ ೧೦೦೦

**Summary :** It is a *binnavattale*, dated 8<sup>th</sup> day of the dark half of Vaiśākha, Dundubhi *samvatsara*, from Śāntayya, son of Nāḍkarṇi Kōnapayya, to the *Swāmiji*. He lodged a complaint against Chikkarmane Śāntayya, who, according to him had taken over the *gajni* land in Toṇḍehaḍlu *grāma*. Nāḍkarṇi Śāntayya submitted the necessary records showing his claim over the said land, to His Holiness, with a request to bless him, with a favourable verdict.

**Note :** Dundubhi *samvatsara* corresponds to C.A.D. 1803.

17

ಶ್ರೀ

P. 1

L.

1. ಶ್ರೀ | ಭವಾನಿ ಶಂಕರ ದೇವರ ಭಂಡಾರಕ್ಕೆ
2. ದುಂದುಭಿ ಸಂವತ್ಸರ ಜೆಷ್ಠ ಶು. ೧೩ ಲು | ಶ್ರೀ | ಹೆ | ಸ್ವಳದ ನಾರಣಪ್ಪ
3. ನ್ನು ಬರಕೊಟ ಕಾಗದ ಕ್ರಮವೆತೆಂದರೆ ನಾನು ನಂನ ಅವಸರ ನಿಮ್
4. ತವಾಗಿ ಭಂಡಾರದಿಂದ ತೆಗದುಕೊಂಡದು ಗ ೨೫ \* ಯಿಪತ್ಯದು
5. ವರಹಾಕೆ ಮಾಡ್ತಿದ ಬಡ್ಡಿ ಕಿಂ ೧ ರ ಹ = ಲ್ಲ ಕಡದ ದಿನದ ಹಣ
6. ಬಡ್ಡಿ ಕುಡ್ಡಿ ಆಶ್ವಿಜ ಬ ೩೦ ಗೆ ಸಂದ್ಯಾಮಾಡ್ತಿಕೊಟಿನು ಯಂತ್ರ ಬರ
7. ಕೊಟ ಕಾಗದಕೆ ನಾರಣಪ್ಪನ ಬರಹಾ
8. ಬೆರೆರ ೧ ರ ಪ್ರಾಕು ಸಂ| ತೆಗದುಕೊಂಡ ಬಗೆಲ್ಲು
9. ಸಲುವದು ಗ ೭ \* ಯಿ ಸಂವತ್ಸರದ ಜೆಷ್ಠ ಶು ೧೨ ಲ್ಲ
10. ತೆಗದುಕೊಂಡದು ಗ ೮ || ಉಭಂ ಗ ೧೫ || ಹದಿನೈದುವರೆ
11. ವರಹಾಂನು ನಿಬಡ್ಡಿವಾಗಿ ಆದ ಆದ ಹಾಗೆ ಸಂದ್ಯಾ
12. ಮಾಡ್ತಿಕೊಟಿನು ನಾರಣಪ್ಪನ ಬರಹಾ

**Summary :** It is a letter, dated 13<sup>th</sup> day of the bright half of Jyēṣṭha, from Nāraṇappa to the *Matha*. Out of necessity, Nāraṇappa raised a loan of ga. 25\* from the *Matha*, with a promise to return the principal amount with interest, before the 30th day of the dark half of the instant Āsṛvija.

**Note :** Dundubhi *saṁvatsara* corresponds to C.A.D. 1803.

18

ಶ್ರೀ

P. 1

L.

1. ಶ್ರೀ ಸ್ವಾಮಿಯವರ ದಿವ್ಯ ಶ್ರೀ ಪಾದಪದ್ಮಗಳಿಗೆ |
2. ವಿಠಲದ ಗೌಡಸಾರಸ್ವತರು ಹತ್ತು ಸಮಸ್ತರು ಮಾಡುವ ಸಾಷ್ಟಾಂಗ ಬಿಂನಹಾ
3. ರುದ್ರೋದ್ಧಾರಿ ಸಂ| ಚೈತ್ರ ಶು ೧೩ ವರೆಗೆ ಆಶಿರ್ವಾದ ಕಟಾಕ್ಷದಿಂದ ಕ್ಷಮದಲ್ಲು ಯಿಧವೆ
4. ದೇವರ ಯೋಗಕ್ಷಮಗಳಿಗೆ ನಾಲು ನಡಕೊಳತಕ್ಕ ಬುದ್ಧಿಕ್ರಮಗಳಿಗೆ ಅಪ್ಪಣೆ| ಕೊಟು

5. ದಯಾ ಪಾಲಿಸಬೆಕು | ಶ್ರೀಮದನಂತಶ್ವರ ದೆವರ ಸಂನ್ನಿಧಾನಲ್ಲು ನಡವ ಕಟಲೆ ಕ
6. ಂದಾಚಾರ್ರ ಅಮೃತಪಡಿ ನಂದಾದಿಪದ ಬಗ್ಗೆ ಆಕಡೆಯಿಂದ ಬಾಹ ಚಲುಲ ವಂತ್ತಿಕೆ
7. ಬಗೆಲ್ಲು ಗೋಕರ್ಣ ಶಾಂತ್ಯಯನ ಕಳುಹಿದು | ನಾಣ್ಯಗಳ ರುಪ್ಯಾ ೧೯ ಅಧೆ ವಿ ೨
8. ರ ರುಪ್ಯಾ ೧ ಉಭಯಂ | ರುಪ್ಯಾ ೨೦ ರ ಗ ೫ \* ಬೆಳಿ ಹ ೨೨ ರ ಗ ೧ \* ಅಂತ್ತು ಗ ೧೦ \* ಹತ್ತು
9. ವರಹಾಂನು ಬಂತ್ತು | ಮೆಲಾಗಿ ಪ್ರತಿಷ್ಠೆ ಬಗೆ ಯಿಲ್ಲಿ ಪರಿಯಂತ್ರ ತೆರಳಿ ಬರು
10. ಬರುವ ಬಗ್ಗೆ ಅಪ್ಪಣೆ ಆದ ಪ್ರಕಾರ ಸಂನ್ನಿಧಾನಕ್ಕೆ ಬರಶಿ ಕಳುಹಿದಲ್ಲಿ | ಯಿಕೆ
11. ಡೆ ಗ್ರಹಸ್ವರು ಬಾಹಳ ದಣವಿನಲ್ಲಿ ಯಿದ್ದಾರೆ | ಯಿಂಥಾ ವ್ಯಾದಲ್ಲಿ ಬಂದರೆ ದೆವ
12. ತ್ತಾ ಖರ್ಚು ನಂಮ ಖರ್ಚು ಸಹಾ ಭಾರಿ ಮುಟ್ಟಿತು ಯಂತ್ರ ಅಪ್ಪಣೆಯಾಗಿ ಬರದು
13. ಬಂದ ಪ್ರಕಾರ ಆ ಬಗ್ಗೆ ಹತ್ತರಿಗು ದಣು ಬಂದಾಗ್ಗು ದೆವರೆ ಪರಿಹರಿಶಿ
14. ಕೊಟಾನು ಸ್ವಾಮಿ | ದೆವರು ಯಿಲ್ಲಿ ಹೊರಟು ಬಂದಲ್ಲಿ ಯಾವತ್ತು ಗ್ರಹಸ್ವರು
15. ಬರುಧಾರೆ ವೆಚ್ಚ ಖರ್ಚಿನ ಬಗ್ಗೆ ಪ್ರತಿಷ್ಠೆಗೆ ಸಹಾ ಅನುಕುಲವಾಧಿತು | ತೆರಳಿ
16. ಬರುವ ಬಗ್ಗೆ ಸಾವಕಾಶವಾದಲ್ಲಿ ವಿಳಂಬವಾಧಿತು ಯಂಬುದರಿಂದ | ಶ್ರೀ ದೆವರಲ್ಲಿ
17. ಅರಿಕೆ ಮಾಡ್ಡಿಕೊಂಡಲ್ಲಿ ಅಪ್ಪನೆ ಆದ ವಿವರಲು ಯಿ ಶಾಂತ್ಯೆಯ ಅರಿಕೆ ಮಾಡ್ಡಿದಲ್ಲಿ ಸಂನ್ನಿಧಾ
18. ನಕ್ಕೆ ಶ್ರುತವಾಧಿತು | ವ್ಯಶಾಖ ಶು ೧೨ಗೆ ವಂದು ಲಗ್ನ ಅಧೆ | ಆ ಲಗ್ನಕ್ಕೆ ಪ್ರತಿಷ್ಠೆ ಆ
19. ಗಬೆಕು | ಆ ಬಗ್ಗೆ ಆ ಕಡೆ ಗ್ರಹಸ್ವರಿಂದ ಅವರವರ ಶಕ್ತ್ಯಾನಸಾರ ದ್ರವ್ಯಾನಕುಲ
20. ವದಗಿ ಬಂದಲ್ಲಿ ಪ್ರತಿಷ್ಠೆ ಶ್ರೀ ದೇವರ ದಯದಿಂದ ಆಧಿತು | ಹೊಸ್ತಾಗಿ ಬೆಳಿ
21. ವಿಗ್ರಹ ಮಾಡಿಶಿ ಯಿರುವದುಂನ್ನು ಸದ್ಯ ಪ್ರತಿಷ್ಠೆ ಆಗದಿದ್ದರೆ ಯಿಲ್ಲಿ ಯಿಟ್ಟು
22. ಕೊಳ್ಳಕ್ಕೆ ಬಾರದು | ದೆವರವರ ಸಂನ್ನಿಧಾನಕ್ಕೆ ಕಳುಹಿಕೊಟು ಯೆಂದಿಗ್ಗೆ

P. 2

L.

1. ಪ್ರತಿಷ್ಠೆ ಆಧಿತೋ ಆಗ್ಗೆ ಕರಶಿಕೋಳ ಬಹುದು ಯಂಬದಾಗಿ ಶ್ರೀ ಸ್ವಾಮಿ
2. ಅಪ್ಪಣೆಯಾಗಿ ಅಥೆ | ಯಿ ವಿವರ ದಿವ್ಯ ಚಿತ್ತಕ್ಕೆ ವೆದ್ಯವಾಗಿರಬೆಕು | ವಳಗೆ  
ಬ
3. ರದ ಲಗ್ನಕ್ಕೆ ಸಾನಕುಲವಾಗದಿದ್ದಲ್ಲಿ ಯಿನ್ನು ಮುರನಾಲ್ಕು ವರುಷ ಪ
4. ರಿಯಂತ್ರ ಯಿಂಥಾ ಬಲಿಷ್ಠ ಲಗ್ನ ಶಿಕ್ಷದು ಯಂಬದಾಗಿ ಯಿಲ್ಲಿ ಗಣಿತಗಾರರು
5. ಹೆಳುಥಾರೆ ಅದರಿಂದ ಬರದು ಬಿನ್ನಹಾ ಮಾಡಿಕೊಂಡಿದೆವೆ | ಆಕ
6. ಡೆಯಿಂದ | ಬರುವ ಚೆಲಲ ವಂತ್ತಿಕೆ ಹಣ ಯತ್ತುವಳಿ ಬಗ್ಗೆ ಯಿ ಶಾಂತ್ಯೆ
7. ಗೆ ಅಪ್ಪಣೆಯಾಗಿ ನಿರೂಪವಂನ್ನು ಬರಶಿಕೊಟ್ಟು ಕಳುಹಿದೆವೆ ಯಿಬಗ್ಗೆ  
ಅಲ್ಲಿ
8. ಗ್ರಹಸ್ತರಿಗೆ ರಾಯಸಕ್ಕೆ ಅಪ್ಪಣೆಯಾಗಬೇಕು | ಶ್ರೀಮುಡಿ ಗಂಧ ಪ್ರಸಾದಲು
9. ಅಪ್ಪಣೆ ಪ್ರಕಾರ ಶಾಂತ್ಯೆನ ಕಯ ಕಳುಹಿಕೊಟ್ಟಿದೆವೆ | ಯಿತ್ಯಾದಿ ವಿವರವಂನ್ನು  
ದಿವ್ಯ
10. ಚಿತ್ತಕ್ಕೆ ವೆದ್ಯವಾಗಿ ಮುಂದೆ ಯಿಲೆ ವಿದ್ಯಮಾನಕ್ಕೆ ನಾಲು ನಡಕೊಳತಕ್ಕ  
ಬು
11. ಧಿ ಮಾರ್ಗಕ್ಕೆ ಸಹಾ ಬುದ್ಧಿ ನಿರುಪಕ್ಕೆ ಅಪ್ಪಣೆ ದಯಾಪಾಲಿಸಬೇಕು |  
ಇಂತ್ತಿ ಸಾಷ್ಟಾಂಗ ಬಿನ್ನಹಾ

**Summary :** On the 13<sup>th</sup> day of the bright half of Chaitra, Rudhirōdgāri *saṁvatsara*, the Gauḍa-Sāraswats of Viṭhala, submitted a *binnavattaḷe* to the *Swāmiji*, informing about the receipt of ten *gadyāṇas*, sent through Śāntaiya of Gōkaṇa for *amṛitapaḍi*, *nandādīpa* and *kandāchāra*, performed at the shrine of Śrī Anantēswara. The Sāraswats requested His Holiness to visit Viṭhala and consecrate the newly prepared silver *vighraha* (image) on an auspicious day. The Sāraswats also informed the *Swāmiji* that they had appointed Śāntaiya to collect *chavula* subscription. They further requested His Holiness to issue a *nirūpa* for further action.

**Note :** Rudhirōdgāri *saṁvatsara* corresponds to C.A.D. 1804

## 19

## P. 1

## ಶ್ರೀ

## L.

1. ಶ್ರೀ ವಿಠಲದಮದನಂತೈಶ್ವರ ದೇವರ ಚವಲ
2. ವಂತ್ತಿಕೆ ಹಣವಿನಲ್ಲು | ಯೆತ್ತುವಳಿ ಆಗಿ ಬ[೦]
3. ದ ಹಣವಿನಲು | ವೆಂಕಟೇಶ ಭಟ್ಟನ ಮು
4. ಖಾಂತ್ರ | ಹವಾಲ್ತೆಯಿಂದ | ಸಹಾ ಬಂದ ಹಣ
5. ವಿನ ವಿವರಾ
6. ರುಧಿರೊದ್ದಾರ್ತಿ ಸಂ | ದ | ಚಯಿತ್ರ ಮಾಸಕೆ
7. ಊಳಿಗದ ಪಟ್ಟಿಯಲು ಬರದ ವಿವರ ಪ್ರಕಾರ |
8. ವೆಂಕಟೇಶ ಭಟ್ಟನ ಮುಖಾಂತ್ರಾ ಗ || ೪ | =
9. ಚುಂಗಡಿ ಗ || ೧ | ೦ ಉಭಯಂ | ಗ ೧ || ೦ || =
10. ಪುರೊಹಿತ ಶಾಂಭಟನ ಹವಾಲ್ತೆ
11. ಬಗೆಲು | ಗ ೨
12. ಕ್ಯಾಕಣಿ ದತ್ತಭಟ್ಟರ ಹವಾಲ್ತೆಯಿಂದ ಹ ೨ || ೦
13. ಮುರುಡೇಶ್ವರದ ಮೂಡಲಗಿರಿ ಹವಾಲ್ತೆ
14. ಬಗೆಲು | ಹ ೧ | ೦
15. ಗೊಕರ್ನದ ವಿಶ್ವನಾಥ ಭಟ್ಟನ ಹವಾಲ್ತೆ ಬ
16. ಗೆಲು | ಗ ೨ || ೦ ಅಂತ್ತು ಗ
17. ಆಷಾಡ ಶು ೧೦ ಲು | ವೆಂಕಟೇಶ ಭಟ್ಟನ ಮು
18. ಖಾಂತ್ರಾ ಬಂದದು | ನಾಂಣ್ಯ ಗ ೧
19. ವಿರಾ -ಯ್ತು ಜಿ ರ ಹ ೨ = ಅದೆ ವಿ ೧ ರ ಹ ೧ | ೦
20. ಪೈ - - || ೧ || = ಅಂತ್ತು ಗ ೨ ಹ ೧ | ೦
21. ಮ - - | ವೆಂಕಟೇಶ ಭಟ್ಟನ ಹವಾಲ್ತೆ ಬಗೆ
22. ಲು ಗ ೧ ಅಂತ್ತು ಯಿ ತ್ತಿಥಿ ಆರಭ್ಯ |

## P. 2

## L.

1. ಸದರಿ ಬರದ ವಿವರ ಪ್ರಕಾರ |
2. ಗ ೯ || ೦ || =
3. - - - ದಲ್ಲು ಕ್ಯಾಕಣಿ ಮಹಾಲಿಂಗಯಗೆ ಸಂದ

4. ಬ - - ರುಪ್ಯಾ ೨ ರ ಗ || ೦
5. ಭಾದ್ರಪದ ಬ 8 ಉ | ಶಂಕ್ರಯಗೆ ಸಂ | ರುಪ್ಯಾ ೧ ರ ೬ ೨ || ೦
6. ಆಶ್ವಿಜ ಶು ೭ ಉ | ಬಂದ ಹ ೧ | ೦

**Summary :** The details regarding *chavala* (two annas), a subscription towards the Deity, Śrī Anantēswara of Viṭhala, collection of money and also money gathered from *havālte*, through Venkaṭēsa Bhaṭṭa. The details of the collections of Rudhīroḍgāri *samvatsara* are mentioned in the record.

**Note :** Rudhīrōḍgāri *sam.* correspond to C.A.D. 1804

## 20

P. 1

L.

1. ರುದ್ರೋದ್ಗಾರ್ಥಿ ಸಂವರದ ಮಾಘ
2. ಶು ೫ ಉ | ಶ್ರೀಮತ್ತು | ಸ್ತಳದ ದೆ
3. ವಪ್ಪನವರ ಮಗ ಶ್ಯಾಮ್ಯಯನವ
4. ರ್ಥಿಗೆ | ತ್ರಿಂಮ್ಯಯ ಹೆಬಾರನ ಮಗ ತ್ರಿ
5. ಂಮ್ಯಯ ಹೆಬಾರನು ಬರಶಿಕೊಟ
6. ರಶಿಧಿ ಕ್ರಮವೆಂತ್ತೆಂದರ್ಥ ನಾನು
7. ಅನುಭವ್ವಿ ಬಾಹ ಸಿಸ್ತಿನ ಯೊ ಮು
8. ಂಡಗೂಡು ಯಿ ಸಾಗು ನಿಮಗೆ
9. ಕ್ರಯ ಮುಲಕ್ಕೆ ಕೊಟಲ್ಲಿ ಯಿ
10. ಬಗ್ಗೆ ಕ್ರಯದ ಹಣಾ ಗ ೩ ಮು
11. ರ್ತು ವರಾಹಾಂನ್ನು ಯಿ ತ್ರಿಧಿಯ
12. ಲ್ಲ | ಆಯದ ರಾಜಯನವ
13. ರ್ತು | ನಂನ ಅಜ್ಜ ವೆಂಕಟಶ್ಯ ಭಟ
14. ರ ಮುಂತ್ರಿಟ್ಟು ನಂನ ವ್ವಕ್ಕೆ ಕೊ
15. ಟದರ್ಥಿಂದಾ ಸಂತ್ತು ಯೆಂದು
16. ಬರಶಿಕೊಟ ರಶಿಧಿ
17. ತ್ರಿಂಮಾ ಹೆಬಾರನ ಬರಹಾ

18. ಯಿದಕ್ಕೆ ಸಾಕ್ಷಿ ಆಯದ ಮಂಜಯ
19. ನವರು | ಮಂಜಯನ ರುಜು
20. ವೆಂಕಟೇಶ ಭಟರು
21. ವೆಂಕಟೇಶ ಭಟನ ರುಜು

**Summary :** On the 5<sup>th</sup> day of the bright half of Māgha, Rudhirōdgāri *saṁvatsara*, Timmaiya Hebbār acknowledged the receipt of 3 *gadyānas*, from Śāmaiya, son of Dēvappa, towards the price of the land sold out to Śāmaiya. Āyada Manjaya and Venkaṭēśa Bhaṭṭa were witnesses.

**Note :** Rudhirōdgāni *saṁvatsara* corresponds to C.A.D. 1804.

## 21

## ಶ್ರೀ

**P. 1** ಶ್ರೀ ಸ್ವಾಮಿಯವರ ಸಂನ್ನಿಧಾನಂಗ  
**L.** ಳಿಗೆ |

1. ಶೆವಾನು ಶೆವಕ ದಾಸಾನುದಾಸ ನಿಜ ದಾಸನಾದ ಶ್ಯಾ
2. ಂತ್ರಯನ್ನು ಪೊಡಮೊಟು ಮಾಡಿಕೊಂಡ ಬಿನ್ನಹಾ |
3. ಸ್ವಾಮಿ | ರಕ್ಕಾಕ್ಷಿ ಸಂವತ್ಸರದ | ಅದಿಕ ಚೈತ್ರ ಶು - ವ
4. ರೇಗೆ | ನಾವೆಲ್ಲವರು | ಸಂನ್ನಿಧಾನದ ಕಟಾಕ್ಷಗಳಿಂದ |
5. ಕೊಡಿಯಾಲದಲ್ಲ ಕ್ಷಮದಲ್ಲ ಯಿದೆವೆ | ಶ್ರೀ ಸಂನ್ನಿ
6. ಧಾನದ ಯೊಗಕ್ಷಮಾತಿಶಯಂಗಗಳಿಗೆ | ಪುರ್ಣಾ
7. ಶಿರ್ವಾದ ಪತ್ರಿಕೆಗೆ ಅಪ್ಪಣೆ ದಯಪಾಲಿಸಬೇಕು
8. ಸ್ವಾಮಿ | ಸಾಂಪ್ರತಾ | ಅಪ್ಪಣೆ ಪ್ರಕಾರ ಶ್ರೀ ವಿಟಲ
9. ದ ದೆವರ ಪ್ರತಿಷ್ಠೆ ಮಾಡಸತ್ತಕ್ಕ ಬಗ್ಗೆ ಶೆವಕನು ಹೊರಟು
10. ಬಂದಲ್ಲಿ | ಕಲ್ಯಾಣಪುರದಾರಭೈ ಗ್ರಹಸ್ತರಿಗೆ ಬು
11. ದ್ಧಿ ನಿರೂಪವನ್ನು ಪ್ರಸಾದ ಮಂತ್ರಾಕ್ಷತ್ತೆ ಸಾಹಾ |
12. ಕೊಟಲ್ಲಿ | ನಿರೂಪದಲ್ಲ ಬ್ರರದ ಪ್ರಕಾರ | ಸದ್ಯ ಪ್ರತಿಷ್ಠೆ
13. ಸಮಂದ ಆಗುವ ಸಾಹಿತ್ಯ ಮಾಡಿಕೊಡುತ್ತವೆ | ಅದ
14. ಂನು ತ್ತೆಗದುಕೊಂಡು ಪ್ರತಿಷ್ಠೆ ಮಾಡಿಕೊಡುತ್ತಿರು ಬ

15. ರುವಾಗ್ಯೆ | ಸಂನ್ನಿಧಾನಕೆ | ಸಾಗುವಂತ್ರ ದ್ರವ್ಯಾನುಕೂ
16. ಲ ಸಾಹಿತ್ಯ ಮಾಡ್ಕೊಡುತ್ತೆವೆ ಯಂಬುದಾಗಿ | ಹೆಳದರಿ
17. ಂದ | ಆ ಪ್ರಕಾರ | ಕಲ್ಯಾಣಪುರ ಕೊಡ್ಡಿಯಾಲ್ಲ ಬಂ
18. ಟವಾಳ ಪಾಣಿ ಮಂಗುಲುರದಿಂದ ಸಾಹಾ ಅವರವರು
19. ಮಾಡ್ಕೊಟಂತ್ರ ಪ್ರತಿಷ್ಠೆ ಸಾಹಿತ್ಯಗಳ ತ್ರೆಗದುಕೊಂಡ್ಡು
20. ವಿಟಲಕ್ಕೆ ಹೊದನ್ನು ಸ್ವಾಮಿ | ಅಲ್ಲಿ ಗ್ರಹಸ್ವರು ರಘು
21. ನಾಥಯ್ಯ ಮಂಗಿಶಯ್ಯನವರ ವಿಡ್ಡಿದು ಕಂತ್ತು ಮಾ
22. ತ್ರ ಹಾಗಾದರು | ಫಾಲ್ಗುಣ ಶು ೯ ದಿವ್ವ | ಸಂನ್ನಿಧಾನದ ಕ್ಷುಪಾಕಟಾಕ್ಷದಿಂದ |  
ಶ್ರೀ ದೇವರ
23. ಪ್ರತಿಷ್ಠೆ ಆಯಿತ್ತು | ಯಿ ಪ್ರತಿಷ್ಠೆ ಆಗುವ ವೈಳ್ಯ
24. ದಲ್ಲಿ ನಡದಂತ್ರ ಸಮಾಚಾರಲು ಯಿಂದಾಗಿ ಸ
25. ಂನ್ನಿಧಾನಕೆ | ಹೊದ ವೆದಮೂರ್ತಿ ರಾಮಕೃಷ್ಣ ಭಟ
26. ರಿಗೆ ಅರಿಕೆ ಮಾಡ್ಕುವಂತ್ರ ಹೆಳದ ಆ ಪ್ರಕಾರ
27. ಅರಿಕೆ ಮಾಡ್ಕಿದ್ದಾರು | ಅದದರಿಂದಲ್ಲೆ ಯಲ್ಲಾ ದಿವ್ವ
28. ಚಿತ್ತಕೆ ಪರಂಬರಿಕೆ ಆದಿತ್ತು | ಸ್ವಾಮಿ | ಆ
29. ಮೆಲ್ಲೆ ಶ್ರೀ ದೇವರ ಅಪ್ಪಣೆಯ ತ್ರೆಗದುಕೊ
30. ಂಡ್ಡು ಹೊರಟು | ಮೆಲಾದಲ್ಲಿ ಹೊಗಬೆಕು ಯಂತ್ರ ಯೊ
31. ಚನೆ ಮಾಡ್ಕಿದಲ್ಲಿ | ಪ್ರತಿಷ್ಠೆ ಸಮಂಧ ಯಾರು ಮೊ
32. ತಸ್ತ ಗ್ರಹಸ್ವರು ಬ - - | ಆ ವೈಳ್ಯದಲ್ಲಿ ಅವರಿ
33. ಗೆ ಹರಬು ಬಾಹಳವಾಯಿತ್ತು | ನಿನ್ನು ಸಂನ್ನಿಧಾ

## P. 2

### L.

1. ನದಿಂದ ಬಂದಿಧಿಯೆ | ಯೆರಡು ಸಂಸ್ಥಾನ ವಂದಾ
2. ಗಿ ಯಿರುವದರಿಂದ | - - ಬ ಆದ್ರು ಕೊಡ್ಡಿಯಾ
3. ಲ ಮುಂತ್ಸಾದ ಗ್ರಹಸ್ತ - - ಕರಶಿಕೊಂಡ್ಡು ಅದಿಕ ಚೈತ್ರ ಶು ೫ ಗೆ  
ಬಂದು
4. ಯಿಲ್ಲಿ ಯೆನೆನು ಬಂದೊಬಸ್ತು ಆಗಬೆಕೊ ಅದ
5. ಂನು ಮಾಡ್ಕಿದಲ್ಲಿ | ಅಪ್ಪಣೆ ಕೊಡಸಲಾದಿತ್ತು
6. ಯಂತ್ರ ಶ್ರೀ ದೇವರ ಅಪ್ಪಣೆ ಆದರಿಂದ | ಆ
7. ಪ್ರಕಾರ ಕೊಡ್ಡಿಯಾಲ ಯಿ ಪ್ರಾಂತ್ಯಕೆ ಹೊಗಿ ಬರುತ್ತೆ
8. ನೆಂತ ಅಲ್ಲಿ ಗ್ರಹಸ್ವರಿಗು ಹೆಳಿ | ಮಂಜೆಶ್ವರಕೆ | ಬಂ
9. ದು ಅಲ್ಲಿ ಊಳಿಗಕೆ ಪಟಿ ಬರ್ರ ಹಣವಿನ ಬಗ್ಯೆ ಬ್ರಾಂಹ್ಮ



10. ಣನ ಯಿಟು ಉಳಾಳದಿಂದ ಕೊಡ್ಡಿಯಾಲಕೆ ಬಂ
11. ದು | ಯಿ ಪುರ್ವೋತ್ತವೆಲ್ಲಾನು ಯಿಲ್ಲಿ ಗ್ರಹಸ್ತರಿಗೆ ಹೆ
12. ಳಿದಲ್ಲಿ | ತ್ತಮಗೆ ಹರಬುಲಾ - ಬಾಹಳ ಅಂತ್
13. ರದಲ್ಲು ಪಂಚಮಿಗೆ ಆಗಲ್ಲಿ ಪೂರ್ಣಮಿಗೆ ಆ
14. ಗಲ್ಲಿ ಯಾರು ಅಧರು ನಾಲ್ಕು ಜನ ಬರುತ್ತೆವೆ
15. ಂತ್ತ ಹೆಳಿದರಿಂದ | ಆ ಪರಿಯಂತ್ರ ಯಿಲ್ಲಿ ಆಗು
16. ವ ದ್ರವ್ಯಾನುಕುಲ ಸಾಹಿತ್ತೆ ಮಾಡ್ಡಿಶಿ ರೂಡ್ಡಿಯಂತ್ರ |
17. ಹೆಳಿ ಯಾವತ್ತು ಗ್ರಹಸ್ತರ ಕೂಡ್ಡಿಶಿದಲ್ಲಿ | ಅವರು ತ್ತಂ
18. ಮ್ತಂಮೊಳಗೆ ಆಲೊಚನೆ ಮಾಡ್ಡಿ ಪಟಿ ಬರಶಿ |
19. ವರುಶ್ಯಾಸನ ದರ ಮನೆ ಬರ ಹೊಂನ್ನಿನಲ್ಲು ವರುಶ
20. ವರುಶಕು ಕೊಡಬೆಕು | ಮೆಲಾಗಿ ಯೆನಾದರು
21. ವರಾಡದಿಂದ ಆದಷ್ಟು ಆಗಬೆಕು ಯಂತ್ರ ಹೆಳಿ
22. ಯೆರಡು ವಿಳಾಸ ಹಾಕಿ ಆ ಪ್ರಕಾರ ಆ ದಿವ್ನಕೆ ಕೂಡ್ಡಿ
23. ದ ಗ್ರಹಸ್ತರು ಅಂಕೆ ಹಾಕಿ ದ್ರು | ಅದರಲ್ಲು ವಸುಲಾಗಿ ಬರುವ
24. ಷ್ಯ ಹಣಲು ಬಂತ್ತು | ಮೆಲಾಗಿ ಪಟಿಗೆ ಹೆಸರು ಬರದು
25. ಕುಳಕೆ | ಪಟಿಕೊಡುವೆ ಆ ನಿಲದೆ | ಹೊರತ್ತು | ಯಿ
26. ಗ್ರಹಸ್ತರ ವಿದ್ಯಮಾನ ಪುರೊಹಿತ್ತರ ವಿದ್ಯಮಾನ
27. ಸಾಹಾ ನೊಡ್ಡಿದರ್ | ಬರ - - ಅರಿಕೆ ಮಾಡ್ಡಿತ್ತು ದಿ -
28. ಯಿಲ್ಲಾ | ಯಿತ್ತಕಡೆ ವಿದ್ಯಮಾನ ಯಾವತ್ತು ವಿವರಲು
29. ವೆದಮೂರ್ತಿ ಕಾಶಿವಾಸಗಳ ಅರಿಕೆ ಮಾಡಲಾಗಿ ಸಕಲ
30. ವಿವರಲು ದಿವ್ಯ ಚಿತ್ತಕೆ ಪರಾಂಬರಿಕೆ ಆದಿತ್ತು
31. ಸ್ವಾಮಿ | ಉಗ್ರಾಣದ ಸುಬಬಟನವರಿಂದ ಪ್ರಾಕು ಕ
32. ಡ ತ್ತೆಗದುಕೊಂಡದರಲ್ಲಿ ಬಾಕಿ ಯಿರುವದರಿಂದ | ವರಾ
33. ಡದ ಬಾಕಿ ಹಣವಿನಿಂದ | ಯಿೂಗ ಮಾಡ್ಡಿದ ವಂತ್ತಿಕೆಯಿ
34. ಂದ | ಶ್ರೀ ವಿಟಲ ದೆವರಿಗೆ ಮಾಡ್ಡಿಕೊಟ ವರಾಡ ಬಾಕಿ |
35. ಯಿಂದ | ವಂಭತ್ತು ವರಹಾಂನು ಯೆಂಟು ಹಣ ಮು
36. ಪಾಗ ಸಲಬೆಕು ಆ ಬಗ್ಗೆ ಯಿಗ ನಗದು ಕೊಡು
37. ವದಕೆ ಅನಾನುಕೂಲವಾಗಿ ಅದೆ | ಅದರಿಂದ | ಮನೆ
38. ತ್ತೊಂದ್ರೆ ವಂದು ಯಿರುವದಂನು ಸಂನ್ನಿಧಾನಕೆ
39. ಕೊಡುತ್ತೆನೆ ಯಂಬದಾಗಿ ನಂನ ಕೈಯಲ್ಲಿ ಹೆಳಿದರಿಂ
40. ದ | ಅವರ ವಿದ್ಯಮಾನಲು ಪರ ಪೂಣ ವಿಚಾರಿಸಿ
41. ದಲ್ಲಿ ಆಚಾರಿ ವಿದ್ಯಮಾನವಾಗಿ ಕಂಡದರಿಂದ |
42. ಕೊಟದು ವಳೆದೆ ಅದೆ ಯಂತ್ರ ತ್ತಿಳಿದು | ತ್ತೆಗದು

43. ಕೊಂಡ್ಡಿದನೆ | ಕುದ್ರೆಯಾದರೆ | ಸ್ವಲ್ಪ ಹಳ್ಳಿಯಲ್ಲಿ
44. ಯಿರುವದರಿಂದ ಆಗರು ಆಗಿ ಅದೆ | ಸಂನ್ನಿ
45. ಧಾನಕೆ | ಕಳುಹಿಕ್ಕೊಡುವದರಿಂದ | ಯಿಲ್ಲಿ ಸಂ
46. ಗಡ ಯಿದರೆ | ಹುರಳಿ ಕಡಲೆ ಹಾಕಿದರೆ ಮುಂ
47. ದೆ ಆಕಾರಕೆ ಬಂದಿತ್ತು ಯಂಬುದರಿಂದ ಅವ
48. ರಲ್ಲಿ ಯಿರುವದು - - - ಸಹಾ ತ್ರೈಗದುಕೊಂಡು
- 49 ಹತ್ತ ಯಿಟುಕೊಂಡ್ಡಿ ದೊಡ ಕುದ್ರೆಯಂ
50. ನು ಅನಂತ್ರಗೆ ಸಾಹಾ | ಯಿವರ ಸಂಗಡಲೆ ಕಳುಹಿ  
(ಮುಂದಿನ ಪುಟ ಲಭ್ಯವಿಲ್ಲ)

**Summary :** A *binnavattale*, dated bright half of Adhika Chaitra, Raktākṣi *saṁ*, from Śāntaya to the *Swāmiji*, informing about his visits to Kalyāṅpur, Kōḍiyāl, Bantwāl, Pāṇi and Mangalore, from where he collected provisions in connection with the consecration of the Deity. The record informs about the happenings during the period of consecration. There is also an information about annual allowance, subscription, etc.

**Note :** The record is incomplete. Raktākṣi *saṁvatsara* corresponds to C.A.D. 1805

## 22

### P. 1

#### L.

1. ಶ್ರೀ || || ಸ್ವಾಮಿಯವರ
2. ದಿವ್ಯ ಶ್ರೀ ಚರಣಾರವಿಂದ ಸಂನ್ನಿಧಾನಕೆ
3. ಉ - - ಗಾರ ಸುಬೈಯನು ಮಾಡುವ ಬಿಂನಹಾ
4. ನಾವೆಲ್ಲರು ರಕ್ಷಾಕ್ಷಿ ಸಂ | ದ ಅಧಿಕ ಚೈತ್ರ ಶು ೧೩ ವರೆ
5. ಗೆ ಸ್ವಾಮಿಯವರ ಅನುಗ್ರಹದಿಂದ ಕ್ಷಮದಲ್ಲಿಧೆ
6. ವೆ | ಸ್ವಾಮಿಯವರ ಸುಕ್ಷಮಾಶ್ರಯಕ್ಕೆ ನಾನು
7. ನಡಕೊಳತಕ್ಕ ವಿವರಕ್ಕೆ ಅಪ್ಪಣೆ ಕೊಟು ಬರ್ರಕಳು

8. ಹ ಚಿತ್ಯಸಬೆಕು ಸ್ವಾಮಿಯವರು ಅನುಗ್ರಹವಿ
9. ಟು ದಯಮಾಡಿ ಕಳುಹಿದ ಆಶೀರ್ವಾದ ಪತ್ರಿಕೆ
10. ಪ್ರಸಾದ ಮಂತ್ರಾಕ್ಷತೆಯನ್ನು ನೋಡಿ ಶಿರಸಾ
11. ವಹಿಸಿಕೊಂಡೆನು ಶ್ರೀ ವಿಟಲ ಶ್ರೀಮದನಂತೆ
12. ಶ್ವರ ದೇವರ ಪ್ರತಿಷ್ಠೆ ಬಗ್ಗೆ ಶ್ರೀಮಟದ ಪಾರುಪತ್ಯ
13. ಗಾರ್ತು ಶಾಂತ್ಯನವರ ಕಳುಹಿಸಿ ಅದೆ ಯಿಲ್ಲಿ
14. ಕೊಡೆಯಾಲದ ಪ್ರಾಂತ್ಯದಲ್ಲಿರುವ ಗ್ರಹಸ್ತರಿಂದ
15. ಆಗತ್ತಕಂತ್ರದ್ದು ಅನುಕುಲ ಮಾಡಿ ದೇವತ್ತಾ ಪ್ರ
16. ತಿಷ್ಟೆ ಮಾಡಿಸುವಂತೆ ಅಪ್ಪಣೆಯಾದ ಮೆರೆಗೆ
17. ಯಿಲ್ಲಿಂದ ಆಗತಕಂತ್ರ ಸಾನುಕೂಲ ಮಾಡಿ
18. ಶಿಕೊಟು ಪ್ರತಿಷ್ಠೆಯನ್ನು ಮಾಡಿಸಿ ಆತ್ತು |
19. ಸ್ವಾಮಿಯವರ ಸೇವೆ ಬಗ್ಗೆ ಹತ್ತು ಗ್ರಹಸ್ತರಿಂದ
20. ಆಗತಕಂತ್ರದ್ದು ಕೃಲಾಷ್ಟು ಪ್ರಯತ್ನ ಮಾಡಿಸಿ ಯಿ
21. ಗ್ಗೆ ಅನುಕುಲ ಆದಷ್ಟು ಕಾಶಿವಾಶಿಗಳ ಕೃಯ
22. ದೂಟ್ಟು ರವಾನೆ ಮಾಡಿ ಅದೆ | ತಲಪಿದ ವಿವರಕ್ಕೆ
23. ಅಪ್ಪಣೆ ಕೊಟು ಬರಸ್ಕಳುಹಬೆಕು ತನ್ನಿಂದ
24. ಕಡನ ಬಗೆಲು ಸಲುವದು ಗ ೭ || ೦ || ೦ ಸ್ವಾರ್ತಿ ಯಿತ್ತ
25. ಲಾಗಿ ಬಂದಾಗ್ಗೆ ಸಲತ್ತಕ್ಕದ್ದು ಗ ೨ \* ೨ || ೦ ಯಿಗ
26. ಹತ್ತು ಗ್ರಹಸ್ತರು ತಾಹಾ ಮಾಡಿದ ಪ್ರಕಾರ ಗ ೨ \* ೦

## P. 2

### L.

1. ಶ್ರೀಮದನಂತೆಶ್ವರ ದೇವರ ವಂತ್ತಿಗೆ ಬಗೆ ಗ ೨ \*
2. ಅಂತ್ತು | ಗ ೧೩ || ೩ || ಕೈ ಪ್ರಾಕು ಶಾಂತ್ಯಯ
3. ನ ಕೃ ಕಳುಹಿದಕೆಶ ೧ ರ ಗ ೪ \* ಬಾಕ್ಕಿ ಗ ೯ || ೩ ||
4. ಕೈ ನಂಮಲ್ಲಿ ಯಿರುವ ಕುದ್ರೆಯನ್ನು ಕೊಟು ಕಳು
5. ಹಿಸಿಧನೆ | ಮೆಲಾದ ವಿವರವೆಲಾ ಕಾಶಿವಾಶಿಗಳು ಅ
6. ರಿಕೆ ಮಾಡಿದಲ್ಲಿ ಚಿತ್ತಕೆ ವೆದ್ಯವಾಧಿತ್ತು ಮೆಲಾದ ಬ
7. ಗೆ ಯಿ ಶಾಂತಯನವರು ಬರಕೊಂಡದರಿಂದ ಪರಾ
8. ಂಮರಿಕೆ ಆಧಿತ್ತು
9. ಇಂತಿ ಬಿನಹಾ

**Summary :** On the 13<sup>th</sup> day of the bright half of Adhika Chaitra, Raktākṣi *saṁvatsara*, Subaya acknowledged the receipt of *āśīrvāda patrike*, *prasāda* and *mantrākṣate*, sent from His Holiness. He informed the *Swāmiji* that Śāntaya, *Pārupatyagār* of the *Maṭha*, as per *Swāmiji's* order, gathered the required provisions from the *gṛihasthas* of Koḍiyāl *Prāntya*, in connection with the consecration of Śrī Anantēswara Deity at Viṭhala. Subaya dispatched subscription and also a horse to the *Maṭha*.

**Note :** Raktākṣi *saṁvatsara* corresponds to C.A.D 1805.

23

ಶ್ರೀ

P. 1

L.

1. ರಕ್ಕಾಕ್ಷಿ ಸಂವತ್ಸರದ ವಯಿಷಾಖಿ ಬ ೧೦ ಲು | ಶ್ರೀ
2. ಮತ್ತು ಚಿತ್ತಾರ [ಚಿತ್ರಾಪುರ] ಮರದ ಶ್ರೀ ಸ್ವಾಮಿಯವರ ಬಗೆ
3. ಶುಕ್ಲಭಟ್ಟ ವೆಂಕಟೇಶ ಭಟ್ಟರಿಗೆ | ಮುರುಡೆಶ್ವರ
4. ದ ಹಳೆಪಯಿಕ್ಕದ ಹಳೆಕಾಯಿಲಕ್ಕು ದೆಂಮ್ಮನ್ನು
5. ಬರಶಿಕೊಟ್ಟ ಪತ್ರದ ಕ್ರಮವೆಂತ್ತೆಂದರೆ ನಾನ್ನು
6. ನಂನ್ನ ಗರಜು ನಿಮಿತ್ಯವಾಗಿ | ನಂನಿಂದ ಮುಡ್ಡ
7. ಗಿರಿಯಪ್ಪನವರಿಗೆ ಸಲುವ ಹಣವಿಗೆ ಕೊಡು
8. ವ ಬಗ್ಯೆ ಕಲಿಗೆರೆ ನಿಂಮ್ಮ ಸ್ಥಳದಲ್ಲು ಮನೆ ಕಟ್ಟಿ
9. ನಿಲ್ಲುವ ಬಗ್ಯೆ ತ್ತೆಗದುಕೊಂಡದು ವಳಿತ್ತು |
10. ಗ ಳ ನಾಲ್ಕು ವರಹಾಂನ್ನು ತ್ತೆಗದುಕೊಂಡನ್ನು
11. ಯಿದಕ್ಕೆ ಮಾಡ್ಡಿದು ಕಲಿಗೆರೆಯಲ್ಲು ತ್ತೆಂಗಿನ
12. ಸಸಿ ಹಾಕ್ಕಿ ಪಲಾ ಬರಿಶಿಕೊಡುವ ಸಸಿ ಗ ೧ ರ | ಸಸಿ
13. ೧೨ ಲು ಸಸಿ ೨೪ ರ ಗ ೨ ಕಡ ಮೊದಲಿಗೆ ನಿಲ್ಲಿಕೊ
14. ಂಡದು ಗ ೨ ಉಭಯಂ ನಾಲ್ಕು ವರಹಾ ಸದರಿ
15. ಬರದ ಕಡ ಮೊದಲು ಯೆರಡು ವರಹಾಂನಲ್ಲಿ ಕಡ
16. ಮೊದಲಿಗೆ ಗ ೧ ಮೂಲ ಸಾಲದ ಮೆಲೆ ನಿಲ್ಲಿಕೊ

## P. 2

## L.

1. ಂಡದ್ದು ಗ ಂ ಯೊ ಪ್ರಕಾರ ನಾಲ್ಕು ವರಹಾ ಸದರ
2. ಹುಮಯಿ ಸಾಲದ ವಂದು ವರಹಾಕ್ಕೆ ಬಡ್ಡಿ \* ೨ || ೦
3. ನಾಲ್ಕು ಚಕ್ರದ ಮೆರೆಗೆ ಯಿ ಸ್ತಳ ಬಯಿ ಹೊಮು
4. ವದಾದರೆ ಬಡ್ಡಿಕೂಡಿ ಕೊಟಿನೆಂದು ಬರಕೊಟ ಪತ್ರ
5. ಕ್ಕೆ ಸಾಕ್ಷಿ ಅಳುವೆಕೂಡಿ ಹಿತ್ತಲಲ್ಲು ಯಿರುವ ಕಾಕ್ಕು
6. ಸಂಣನಪುಟನ ವೆಂಗಟ ಕನಕನ ಕುಪ್ಪನ ಮಗ |
7. ತಂಮು ಕರ್ತುವಿನ ವಪ್ಪಿತ್ತ |
8. ಸಾಕ್ಷಿಗಳ ವಪ್ಪಿತ್ತ ಯಿಂತಿ ಯಿವರ ಉ
9. ಭಯ ಸಂನ್ಯತದಿಂದ ಮುಡ್ಲಗಿರಿಯಪ್ಪನ ಬರ
10. ಹಾದ ಪತ್ರ

**Summary :** On the 10<sup>th</sup> day of the dark half of Vaiśākha, Raktākṣi *saṁvatsara*, Haḷekāyi Lakku Demma of Muruḍēśwara, wrote to Śukla Bhaṭṭa Venkaṭēśa Bhaṭṭa of Śrī Chitrapur Maṭha, that he had received 4 *varahas* as loan from the Maṭha and would pay interest at the rate of \* 2 || 0 per *varaha*. The other details regarding land transactions, construction of a house at Kaligere, etc., are mentioned in the letter.

**Note :** Raktākṣi *saṁvatsara* corresponds to C.A.D. 1805.

24

ಶ್ರೀ

ಶ್ರೀ ಭವಾನಿ ಶಂಕರಾಯ

## P. 1

## L.

1. ಶ್ರೀಮತ್ತರಮಹಂಸ ಪರಿವ್ರಾಜಕಾಚಾರ್ಯ
2. ವರ್ಯ ಪದವಾಕ್ಯ ಪ್ರಮಾಣ ಪಾರಾವಾರ

3. ಪಾರಿಯಣ ಯಮ ನಿಯಮಾಸನ
4. ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ
5. ಧಾರಣ ಸಮಾದ್ಯಷ್ಟಾಂಗ ಯೋಗಸಾಸನ
6. ಸಂಪನ್ನ ಸಕಲ ಸುರನಿಕರ ಸ್ತುಟಮ
7. ಕುಟನಿರಾಜಿತ ದಿವ್ಯ ಶ್ರೀಭವಾನಿ ಶಂಕರ
8. ಚರಣಾರವಿಂದಾರಾಧಕ ಶ್ರೀಮಶಂಕರಾ
9. ಶ್ರಮ ಕರಕಮಲ ಸಂಜಾತ ಶ್ರೀಮತ್ ಪರಿಜ್ಞಾ
10. ನಾಶ್ರಮಾನುಗೃಹಿತ ಶ್ರೀಮಛಂಕರಾಶ್ರಮ
11. ವರಕುಮಾರಕರಾದ ಶ್ರೀ ಕೆಶವಾಶ್ರಮ ಶ್ರೀಪಾ
12. ದಂಗಳವರು
13. ನಮಗತ್ಯಂತ ಪ್ರಿಯ ಶಿಷ್ಯರಾದ ಗೊಕರ್ನ ಮಠದಲ್ಲು ಯಿ
14. ರ್ವುವ ವಿಶ್ವನಾಥ ಭಟನಿಗೆ ಶ್ರೀಮಂನ್ನಾರಾಯಣ ಸ್ಮರಣೆ
15. ಪೂರ್ವಕವಾಗಿ ಹರಶಿಕಳುಹಿಸ್ತ ಅನೇಕ ಆಶಿರ್ವಾದ ರ
16. ಕ್ಷಾಪ್ತಿ ಸಂವತ್ಸರ ಆಶಾಡ ಶು ೭ ವರ್ಗೆಗೆ ಶಿರಾಲಿ ಮಠದಲ್ಲು ಸ್ನಾ
17. ನ ಜಪಾನುಷ್ಠಾನ ಮಾಡಿಕೊಂಡು ಶ್ರೀ ಭವಾನಿಶಂಕರ ದೇವರ
18. ಪುಜೆಯನ್ನು ಮಾಡಿಕೊಂಡು ಯೋಗಕ್ಷಮದಲ್ಲಿ ಯಿಥೆವೆ ನಿ
19. ಂನ ಕ್ಷಮಕ್ಕೆ ಬರದು ಕಳುಹಿಸುವದು | ಅದಾಗಿ ಗೊಕರ್ನ
20. ದ ಮಠದಲ್ಲು ನಡವ ಕಟ್ಟಿ ಕಂದಾಚಾರದ ಬಗ್ಗೆ ಪ್ರಾಕು

**P. 2**

**L.**

1. ಪೃಂಗಳ ಸಂವತ್ಸರ ಭಾದ್ರಪದ ಶು ೧೫ ಲ್ಲ ಕಟ್ಟಿ ಮಾಡಿಶಿರು
2. ವ ಮರ್ಗೆಗೆ ಗೊಕರ್ನ ಹರಿಟಿಯಲ್ಲು ಯಿರುವ ಹತ್ತು ಸಮಸ್ತ
3. ಗ್ರಹಸ್ವರು ತಂಮ ತಂಮ ಮೆಲೆ ವಿವರ ಮಾಡಿಕೊಂಡು ಬರಕೊಟ
4. ಪಟ್ಟಿ ಪ್ರಕಾರ ವರಿಶಾಸನ ಗ ೩೦ || ೦ ಮುವತ್ತು ವರ್ಗೆ ವರಹ ಸಂಸ್ತಾನ
5. ದ ಮಠದ ತಾಲೂಕಿನಿಂದ ನಗದು ಕಳುಹಿತಿ ಕೊಡತಕ್ಕದ್ದು ಗ ೨೧ || ೦
6. ಉಭಯಂ ಗ ೫೨ \* ೦ ಐವತೆರಡು ವರಹಾಕ್ಕೆ ಸಲು ವೆಚ್ಚದ ವಿವ
7. ರ ಅಮ್ತುತಪಡಿ ಬಗ್ಗೆ ವಿ ೧ ಕ್ಕೆ ಬೆಳತಿಗೆ ಅಕ್ಕಿ ನಿ ೧೦ ಕ್ಕೆ ವಿವರ ಶ್ರೀ ಭ
8. ವಾನಿಶಂಕರ ದೇವರ ಸಂನ್ನಿಧಿಯಲ್ಲಿ ನೈವೆದ್ಯ ಅಕ್ಕಿ ಸೆ ೪ ಶ್ರೀ ಪರಿಜ್ಞಾ
9. ನಾಶ್ರಮ ಶ್ರೀಪಾದಂಗಳವರ ಸಮಾಧಿಯಲ್ಲಿ ನೈವೆದ್ಯ ಅಕ್ಕಿ ಸೆ ೬ ಉ
10. ಭಯಂ ಸೆ ೧೦ ಲ್ಲ ವರುಷ ೧ ಕ್ಕೆ ಖಂಡಗ ೩೦ ಕ್ಕೆ ಕ್ರಯ ಗ ೧೩ || ೦
11. ನಂದಾ ದಿಪ್ತಿ ಬಗ್ಗೆ ವಿ ೧ ಕ್ಕೆ ಯಂಣಿ ಲ ೧ ಲ್ಲ ವರುಷ ೧ ಕ್ಕೆ ಯ

12. ಂಣೆ ಮಣ ೭ || ೦ ಕೈ ಕ್ರಯ ಗ ೬ \* ೦ ಶಿವಯೋಗದ ಸಮಂದ ಶ್ರೀ ಮ
13. ಹಾಬಲೆಶ್ವರ ದೆವರು ಮಠಕ್ಕೆ ತೆರಳಿ ಬರುವದರಿಂದ ಕಾಣಿಕೆ ದ
14. ಕ್ಷಣೆ ಯಂಣೆ ವರ್ಗರ್ ಗ ೧ \* ೦ ಶ್ರೀ ಅನಂತನ ಚತುರ್ದಶಿ ವನ
15. ಭೋಜನ ಪಂಚಪರ್ವ ಮುಂತಾದು ನಡಸುವ ಬಗ್ಯೆ ಗ ೧೦ \* ೦ ಅಂ
16. ತು ಗ ೩೦ || ೦ ಮುವತ್ತುವರ್ಷ ವಿಶೇಷಗಟ್ಟೆ ಚೈತ್ರ ಬ ೧೪ ದಿವ್ಸಕ್ಕೆ ಪುಂಣ್ಯ
17. ದಿವ್ಸ ಆರಾಧನೆ ಬಗ್ಯೆ ಗ ೩ \* ೦ ಆ ರಾತ್ರ ವಸವಂತ ಪೂಜೆ ಉತ್ಸಹಕ್ಕೆ
18. ಗ ೧ \* ೦ ಆಶಾಡ ಶು ೧೫ ಮಿ ವ್ಯಾಸಪೂಜೆ ಸಮಾರಾಧನೆ ಬಗ್ಯೆ ಸ
19. ಹಾ ಗ ೧ \* ೦ ಜೆಷ್ಠ ಶು ೧೫ ದಿವ್ಸ ಅಷ್ಟಬಂದವಾದ ವಡ್ಡಂತ್ರಿ ಸಮಾ
20. ರಾಧನೆ ಬಗ್ಯೆ ಗ ೧ \* ೦ ಮಠದ ಚ್ಯಾವಣಿ ಮುಂತಾದ ಕೆಲ್ಸಕ್ಕೆ ಗ ೬ || ೦
21. ಕೊಪ್ಪರಿಗೆ ನಿರು ಮುಂತಾಗಿ ಹಾಕ್ಕಿ ನಿಗೆ ವಾನಿ ಮಾಡತ್ಯ ಬಗ್ಯೆ ಹೊರ
22. ಆಳು ಜ ೧ ಕೈ ಸಂಬಳ ತಿಂ ೧ ರ ಗ || ೨ || ೦ ಲ್ಲು ಗ ೯ \* ೦ ಅಂತ್ತು ೨೧ || ೦
23. ಉಭಯಂ ಗ ೫೨ \* ೦ ಐವತ್ತೆರಡು ವರಹಾಂನ್ನು ಸದರಿ ಬರದ ಪ್ರ
24. ಕಾರ ಸಾಲಾಬಾದು ಝಂಡೆಯಾಗಿ ತರಿಶಿಕೊಂಡು ಸದರಿ ಕಟ್ಟೆ ಮಾ
25. ಡ್ಡಿಶಿರುವ ಪ್ರಕಾರಕ್ಕೆ ಕಟ್ಟೆ ಕಂದಾಚಾರ ನಿತ್ಯಗಟ್ಟೆ ವಿಶೇಷಗಟ್ಟೆ ಪಂ
26. ಚಪರ್ವ ಪುಂಣ್ಯ ದಿವ್ಸ ಮಠದ ಛಾವಣಿ ಕೊಪ್ಪಲ ನಿಗೆವಾನಿ ಮು
27. ಂತ್ತಾದಂನ್ನು ನ್ಯೂನತೆ ಯಿಲ್ಲದೆ ಸಾಂಗ್ಯವಾಗಿ ನಡಶಿಕೊಂಡು ಬ
28. ರುವದು ಡನ್ಯಾಳಿ:
29. ಯಿದಂನ್ನು ಸೌಮ್ಯಸಂ | ರ್ರ ಪಾಲ್ಗುಣ ಬ ೧೪ ಲ್ಲು ಹೊಂನ್ನಾವರ
30. ದಲ್ಲು ಕುಡಿದ ಹತ್ತು ಸಮಸ್ತರ ಮುಂದೆ ಶ್ರೀ ಸಂನ್ನಿದಾನದಲ್ಲು ಪರಾಂಬರಿಶಿ ವಾ
31. ಪ್ಪ ಕೊಡಬೆಕೆಂತಾ ಗೊಕರ್ನ ಪುರೊಹಿತ ಮಂಗಿಶ ಭಟ ಹಾಪ್ಪು ಮಾಡಿದ್ದು
32. ನ್ನಾಡಕರ್ಣಿ ನಾಗಪ್ಪ ಸಾಕ್ಷಿ ರುಜು ಮಾಗಿಣಿ ಭಟನ ರುಜು ||
33. ನಾಡಕರ್ಣಿ ಶಾಂತಪ್ಪನ ಸಾಕ್ಷಿ ರುಜು ನಾಡಕರ್ಣಿ ಗಣಪ್ಪನ ಸಾಕ್ಷಿ ರುಜು

**Summary :** On the 7<sup>th</sup> day of the bright half of Āṣāḍha, Raktākṣi *saṁvatsara*, Śrī Kēśavāśram Swāmiji, disciple of Śrī Śāṅkarāśram Swāmiji, despatched a letter of benediction to Viśwanātha Bhaṭṭa of Gōkarṇa Matha. From the letter it is learnt that the *gṛihasthas* of Gōkarṇa and Hariṭe were required to remit *ga.* 30 || 0 and *ga.* 21 || 0, respectively, from the Śrī

*Maṭha's* tāluk, in connection with rituals and services held at the Gōkarṇa *Maṭha*. This was in accordance with the order passed on the 15th day of the bright half of Piṅgaḷa *saṁvatsara*. The details of expenditure for ga. 52 \* are mentioned. *Āmṛitapaḍi, naivēdya, nandādēpti, kāṇike, dakṣiṇe, ārādhane, vasavantapūje, Vyāsapūje, Samārādhane,* labour, roofing, etc., were the items on which 52 *gadyāṇas* were spent. Nāḍkarṇi Nāgappā, Nāḍkarṇi Śāntappa, Maṅgīśa Bhaṭṭa and Nāḍkarṇi Gaṇapiya were the witnesses.

**Note :** Raktākṣi *saṁvatsara* corresponds to C.A.D. 1805.

25

**P. 1**

**L.**

1. ಶ್ರೀ ಭವಾನಿಶಂಕರ ದೇವರ ಭಂ
2. ಡಾರಕ್ಕೆ
3. ರಕ್ಕಾಕ್ಷಿ ಸಂ | ಮಾರ್ಗಶಿರ ಬ ೧೦ ಲು ಶ್ರೀ
4. ಮತ್ತು || || ಗೊಕರ್ನ ಮಟ
5. ದ ವಿಶ್ವನಾತ್ ಭಟನ್ನು ಬರಶಿಕೊ
6. ಟ ರಶಿಧಿ ಕ್ರಮವೆಂತೆಂದರ್ ನಾಡ
7. ಕರಣಿ ಮಂಗಿಶನಯವರ ಮಗಾ
8. ದೇವರಾಯನ್ನು ಮುಲವಾಗಿ ಅನು
9. ಭವಿಸ ಬಾಹಾ ನಾಗರಬೃಲ ಗಜ್ಜಿ ಸ್ತ
10. ಳದಲ್ಲ ನಾನ್ನು ಪ್ರಾಕು ಸಂ | ಲ್ಲ |
11. ಕಟ್ಟಿದ ಉಪ್ಪಿನ ಆಗ್ರಕ್ಕೆ ಮು
12. ಟ್ಪಿದ ಖರ್ಚು ಸಿಸ್ತಿನ ಹಣಾ
13. ಸುಂಕದ ಹಣಾ ಸಹಾ ಗ ೩೦ ಮು
14. ಟಿರುವಲ್ಲಿ | ಯಿ ಆಗ್ರಲು ಯಿದೆ
15. ವರ ಯಿದ್ದು ಸಂನ್ನಿಧಾನಕ್ಕೆ
16. ಮುಲಗೆಣಿಗೆ ಪಟಿ ಬರಕೊಟು
17. ಮುಟಿದ ಹುಟುವಳಿ ಸಹಾ ಖರ್ಚಿ



18. ನ ಹಣಾ ಸಂನ್ನಿಧಾನದಿಂದಾ
19. ನನಗೆ ಕೊಡ್ಡಿತ್ತಿದರಿಂದಾ ಸದ
20. ರಿಫ ಬರದ ಮುವತ್ತು ವರಹಾ
21. ಂನ್ನು ಸಂತ್ತು | ಯಂದು ಬರ
22. ದಾತ್ತ ಕಲ್ಲು ಭಾಗ ವೆಂಕಪ್ಪನ ಬ
23. ರಹಾದ ರಶಿಧಿ ವಿಘನಾ
24. ತ ಭಟನ ಬಿನ:ಹ:

## P. 2

### L.

- |                              |                               |
|------------------------------|-------------------------------|
| 1. ನಾಗರ ಬ್ಯಲದಲು              | 24. ಸರಕಾರ ಶಿಸ್ತಿನ             |
| 2.    ರುದ್ರೋದ್ಗಾರಿಫ          | 25. ಬಗೆಲ್ಲ   ಗ ೨    0         |
| 3. ಸಂವತ್ಸರಕೆ                 | 26. ಅಂತ್ತು   ಗ ೩೦ * ಕೆ        |
| 4. ಭವಾನಿ ಆಗ್ರಕೆ              | 27. ಹುಟಿದು                    |
| 5. ಖರ್ಚು ವಿವರಾ               | 28. ರಕ್ಕಾಕ್ಷಿ ಸಂವತ್ಸರ         |
| 6. ಜಿಟು ಮುಖಾಂತ್ರ             | 29. ವ್ಯಶಾಖ ಬ ೩೦ ವರೆಗೆ         |
| 7. ಗೈದ ಖ ೯ ಕೆ                | 30. ಹುಟಿದು   ಗ ೨೦ * ೪   =     |
| 8. ಬಳಿ ೦ಕೆ   ಕೊಳಗೆ 14 ≡      | 31. ಜಾತ್ತಾ ಬಾಕಿ ಗ ೮    ೦    = |
| 9. ಕ್ರ ಗ ೦ ಪ್ರಕಾರಾ ಗ ೯       | 32. ಉಭಯಂ   ಗ ೩೦ *             |
| 10. ಹಾಳೆಕಟುವ ಬಗೈ             | 33. ಮುವತ್ತು ವರಹಾಂನ್ನು         |
| 11. ಜಿ ೦ ಕೆ   ಹ ೨    =       | 34. ಸಂವತ್ಸರ ಮಾರ್ಗಶಿ           |
| 12. ಜಿ ೫ ಕೊ ೧೦ಕೆ   ಗ ೧ * ೩ = | 35. ರ ಬ ೧೦ ಲ್ಲು   ಸಂನಿಧಾ      |
| 13. ಚಿಲರೆ ಖರ್ಚು ಗ    ೩ =     | 36. ನದಿಂದಾ ವಿಶ್ವನಾ            |
| 14. ಉಪಬೆಳಸುವರಿ               | 37. ತ ಭಟರಿಗೆ   ಕೊಡಶಿ          |
| 15. ಗೆ ಪಡತ್ತೆರ್ರಿಗೆ          | 38. ಯಿ ಆಗ್ರವಂನ್ನು ಸ           |
| 16. ಜಿಟು ೧ ಕೆ   ಭತ್ತಖ ೧೦ ಕೆ  | 39. ಂನಿಧಾನದಲ್ಲು   ಶಿಸ್ತಿ      |
| 17. ಕ್ರಯ ಗ ೨    ≡            | 40. ಗೆ ಬರದುಕೊಟು ಯಿ            |
| 18. ಜಿಟು ೫ ಕೊ ೧೦ ಕೆ          | 41. ಧೆನೆ ಯಂದು ಬರಕೊ            |
| 19. ಗ ೧೩ * ೨                 | 42. ಟ ಪಟಿ ದೆವರಾಯ              |
| 20. ಸುಂಕ ಹ 3     ≡           | 43. ನ ಸನ್ಮತದಿಂದ               |
| 21. ಗ ೨ * ೦                  | 44. ಮಗ ದೆವಪನ ಬರಾ              |
| 22. ನಿರು ದಾರಿ ಬಗೆಲು          | 45. ಹಾದ ಪಟಿ                   |
| 23. ಗ    ೧   ೦               |                               |

**Summary :** On the 10<sup>th</sup> day of the dark half of Mārgasīra, Raktākṣi *saṁvatsara*, Viśwanāth Bhaṭṭa of Gōkaṛṇa, submitted a receipt for 30 *gadyāṇas* to the *Matha*, for having sold a saltpan, erected by him in a *gajni* land at Nāgarbailu. Viśwanāth Bhaṭṭa had spent 30 *gadyāṇas* in erecting the saltpan. Kalbhāg Veṅkappa wrote the receipt.

**Note :** Raktākṣi *saṁvatsara* corresponds to C.A.D. 1805.

26

ಶ್ರೀ

P. 1

L.

1. ಶ್ರೀ ಸ್ವಾಮಿಯವರ ಭಂ
2. ಡಾರಕ್ಕೆ |
3. ಅಕ್ಷಯ್ಯ ಸಂವತ್ಸರಾ ಜೆಷ್ಠ ಶು ಲ ಲ್ಲ
4. ಕಲ್ಯಾಣಪುರದ | ಮಂಗಿಶನು ಬರ
5. ಕೊಟ ಕಾಗದಾ ಅದಾಗಿ | ಸ್ವಾರ್ಥಿಯಲ್ಲಿ
6. ಬಂದಾಗ | ಕಡವಾಗಿ ಭಂಡಾರದಿಂದ |
7. ತ್ರೈಗದುಕೊಂಡದು | ಗ ೯ • ೧ | ೦ ವಂ
8. ಬತ್ತು ವರಾನು ಚಲುಲಾ ಬೆರೆ ಗಣಪ್ಯ
9. ಯ್ಯನ ಬಗೆಲ್ಲು ಗ || ೨ || ೦ ಉಭಂ | ಗ ೯ || ೩ ||
10. ವಂಭತ್ತು ಯೆಂಟಣ ಮುಪಾಗ ವಂನು
11. ಯಿ ಬ ೩೦ ಪಾಡ್ಯಕ್ಕೆ ಸಂದಾಯ ಮಾ
12. ಡಿಕೊಟ್ಟು ಯಿ ಕಾಗದ ತ್ರೈಗದುಕೊಂ
13. ಡೆನೆಂತ್ತ ಬರದು ವಪಿಸ್ತ ಕಾಗದ ಮಂ
14. ಗಿಶನ ಸ್ವಹಸ್ತದ ಬರಹಾ |

**Summary :** On the 8<sup>th</sup> day of the bright half of Jyēṣṭha, Akṣaya *saṁvatsara*, Maṅgisha of Kalyāṅpur, wrote a letter to the *Bhaṅḍāra* of Śrī Swāmiji, informing that he had returned *ga. 9 || 3 ||* (nine *varahas*, eight *haṇas* and a *mupāga*). From the letter it is clear that Maṅgisha had taken *ga. 9 + 1 + 0* (nine *varahas* and *chavula*) from the *Maṭha* and *ga. || 2 || 0* from Gaṇapaiya. Thus the total loan amounted to *ga. 9 || 3 ||*.

**Note :** Akṣaya *saṁmvatsara* corresponds to C.A.D. 1807.

27

ಶ್ರೀ

ಯಥಾ ಉತಾರು

P. 1

L.

1. ನಮಸ್ತುಂಗ ಶಿರಸ್ತುಂಬೀ ಚಂದ್ರಚಾಮರ ಚಾರುವೆ | ತ್ರೈಲೋಕ್ಯ
2. ನಗರಾರಂಭ ಮೂಲಸ್ತಂಭಾಯ ಶಾಂಭವೆ || ಸ್ವಸ್ತಿ ಶ್ರೀ ಜಯಾ
3. ದ್ಭದಯ ನೃಪ ಶಾಲಿವಾಹನ ಶಖಿ ವರುಷ ೧೭೨೦ ನೆಯ ವಿಭ
4. ವ ಸಂವತ್ಸರ ಆಶ್ವಿಜ ಶು ಗಿ ಲ್ಲ ಶ್ರೀಮತು ಮಲಿನಾಥಮ
5. ರದ ಶುಕ್ಲಭಟ್ಟರೀಗೆ ಉಭಯದ ಮಂಜ್ಯಯ್ಯನವರ ಮಗ
6. ಶಾಂತಯ್ಯನು ಬರಕೊಟ್ಟ ಹಿತ್ತಲ ಮೂಲಗೇಣಿ ಚೇಟಿನ
7. ಕ್ರಮವೆಂತೆಂದರೆ ನಾನು ಮೂಲವಾಗಿ ಅಳಿ ಬಾಹಾ
8. ಚಂದಾವರ ಗ್ರಾಮದ ವಳಗಣ ಮಲ್ಲಾಪುರ ಶಿಸ್ತಿಗೆ ಬಂ
9. ದ ಹಿತ್ತಲಗಳ ಪೈಕಿಂ ಮಠಾಕಟ್ಟಿದ ಹಿತ್ತಲು ೧ ಅದರ ಮೆ
10. ಲನ ಹಿತ್ತಲು ೧ ಉಭಯಂ ಹಿತ್ತಲು ೨ ಕೈ ಮಠಾಕಟ್ಟಿದ
11. ಹಿತ್ತಲು ೧ ನ್ನು ನಂನ ಹಿರಿಯವರ ಪ್ರಿತ್ಯರ್ಥವಾಗಿ ಅವರ
12. ಹೆಸ್ರಲ್ಲು ನಿತ್ಯ ಮಠದ ಸಂನಿಧಿಯಲ್ಲು ನಂದಾದಿಪ್ಪಿ
13. ನಡವತಕ್ಕ ಬಗ್ಗೆ ನಾವು ಧರ್ಮಾರ್ಥವಾಗಿ ಬಿಟ್ಟುದು

14. ಮಠ ಕಟ್ಟಿದ ಹಿತ್ತು ಂ ಬಿಟ್ಟು ಮೆಲಿನ ಹಿತ್ತು ಂ ನ್ನು ನಿ
15. ಮಗೆ ಮೂಲ ಗೇಣಿಗೆ ಬರಕೊಟ್ಟವಾಗಿ ಯಿ ಸ್ಥಳಕ್ಕೆ
16. ಗಡಿ ಮೂಡಲು ಕೆಕ್ಕಾರ ಮಠದವರ ಭಿಕ್ಷಾಸ್ವಾಸ್ತೆಗೆ ಬಂದ

**P. 2**

**L.**

1. ಹಿತ್ತಲ ಯೇರಿಯ ಗಡಿ ಬಡಗಲು ನಿತ್ಯ ನೀರು ಅರಕಲು ಗ
2. ಡಿ ಪಡವಲು ಕಡ ಸಾಲು ಕಾಣಿಜಿ ಗಡಿ ಟಿಂಕಲು ಹೆದ್ದಾರಿ
3. ಮಾರ್ಗವೇ ಗಡಿ ಯಿಂತಿ ಚತುರ್ಗಡೀ ವಳಗಣ ಸ್ಥಳ ಂ ಕೈ
4. ಮಾಡಿದ ಗೇಣಿ ನಿಂಮ ನಡಿಗಿ ಪಾಲು ಹೊರತು ಗ || ೨ || ಯೆ
5. ಳಣವಡ್ಡದ ಗೇಣಿ ಪ್ರಕಾರ ಕಾಲಕಾಲಾಂ ಪ್ರತಿಯಿಲ್ಲು ನಂ
6. ಮ ಹೆಸ್ರ ನೆನಪಿಗೆ ತೆತ್ತು ಬಾಹದು ಮುಂದೆ ಸ್ಥಳವುದ
7. ಳ್ಲು ತೆಂಗು ಶಿಂಗಾರ ಹಲ್ಲು ಮಾವು ಕಂಚು ನಿಂಬೆ ವೊಟಿ ಮು
8. ಗ್ಗಲು ಬಾಳೆ ಬಳ್ಳಿ ಮುಂತಾದ ಅಂಗೊಡಂಗ ಫಲ ನಟು ಯಿ
9. ಳಾನುಕೂಲ ಯಿದ್ದ ರೀತಿ ಬೆದುಗೆತ್ತಿ ರೂಪಾ ಮಾಡಿ ನಿಂಮ ಪಾ
10. ರಂಪರ್ಯವಾಗಿ ಆಳಿ ಅನುಭವಿಶಿಕೊಂಡು ಬಹಾದು
11. ಯಂದು ಬರಕೊಟ್ಟ ಶ್ಯಾಂತಯ್ಯನ ಸ್ವಹಸ್ತ ಬರಹಾದ
12. ಮೂಲಗೇಣಿ ಚೇಟೂ-

**Summary :** On the 5<sup>th</sup> day of the bright half of Āśvija, Vibhava *sarivatsara*, Śaka 1730, Śāntayya, son of Mañjaya, granted the original lease to Śukla Bhaṭṭa of Malināthapura. The lease makes clear that Śāntayya was in possession of two portions of the revenue land in Mallāpura of Chandāvar *grāma*. The *Maṭha* was erected in one portion of the garden. From his predecessor's period, this portion was endowed to the *Maṭha* for conducting *nandādīpti*. The second upper portion was now given to Śukla Bhaṭṭa, on a condition that the grantee should annually remit *ga. || 2 ||* (seven *haṇas* and one *aḍḍa*) towards rent. The grantee was to cultivate the said garden and enjoy its possession in lineal succession.

**Note :** Vibhava *sarivatsara* corresponds to C.A.D. 1809.

## 28

## P. 1

## L.

1. ಶ್ರೀ ಕೆಶವಾಶ್ರಮ ಶ್ರೀಪಾದಂಗಳವರು
2. ಆರಾಧಿಸುವ ಶ್ರೀಭವಾನಿಶಂಕರ ದೇವರ
3. ಭಂಡಾರಕ್ಕೆ
4. ವಿಭವ ಸಂವತ್ಸರದ ಮಾರ್ಗಶಿರ ಬ ೫ ಲೂ ಶ್ರೀಮತು || ||
5. ಕೊಡೆಯಾಲದ ತ್ತಿಂಮಯ್ಯ ಸೆನಬವರ ಮಗ ವೆಂಕಪ್ಪನು | ಬರದು
6. ವಪ್ಪಿಸಿದ ಧರ್ಮಸಾಧನದ ಕ್ರಮವೆಂತೆಂದರೆ | ಸಾಧಾರಣ ಸಂ | ದ
7. ಫಾಲ್ಗುಣ ಶು ೧೫ ಲು | ಮೂಡಬಿದ್ದೆ ಮಾಧವದಾಸನ ಮಗ ಕ್ರುಷ್ಣದಾಸ
8. ನು | ಕ್ರಯ ಗ ೧ ೦ ೧ | ೦ ವಂದು ವರಹಾಂನ್ನು ಹಣ ಹಾಗ ಕ್ರಯನಿ-
9. ವಾಗಿ ನನಗೆ ಕೊಟ ಕ್ರಯ ಚಿಟಿನಲು ಬರದ ಪ್ರಕಾರ | ಮೂಡಬಿದ್ದೆ
10. ಮಾಗಣೆ ಪೆಟಿಯಲ್ಲು | ಹಿತ್ತಿಲು ಸ್ತಳ ೧ ಕೆ ಚತುರ್ಗಡಿ ವಿವರ |
11. ಕಿಲಂಜಾರ ನಾರಣಪ ಶಾನಬವರ ಹಿತ್ತಿಲಿಂದ ಪಡುವಲು | ಚ - -  
ರಕೊ
12. ಪಲ ಹೊದ್ದಿನ ಹಳದಿಂದ ಬಡಗಲು | ಜಮಾಲಭಾಗನ ಹಿತ್ತಿಲಿಂದ  
ಮೂಡಲು |
13. ನೆಮಯ ಕುಮರ್ತಿ ಬಳಿಯ ದಾರ್ಫಿಯಿಂದ ತೆಂಕಲು | ಯಿಂತ್ತಿ ಚತುರ್ಗಡಿ
14. ವಳಗೆ ಉಳಂತಾ | ಹಿತ್ತಿಲ ಸ್ತಳ ೧ ನ್ನು ಶಿವಾರ್ಪಿತವಾಗಿ ವಪ್ಪಿಸಿ ಕೊಟ್ಟೆ
15. ನು | ಯೊ ಸ್ತಳಕೆ ಮೂಲಗಾರ - - - - - ರ ಕೊಟ ಮೂಲ ಸಾಧ
16. ನ ವಾಲೆಯು ವಪ್ಪಿಸಿಧನೆ | ಯೊ ಸ್ತಳಕೆ ಸರಕಾರದ ತೆರ್ತಿಗೆ ಕಟಗಡಿ ಹ  
೧ | ೦
17. ಹಣ ಹಾಗೂ ಸರಕಾರಕೆ ಕೊಟು | ಸದರ್ತಿ ಸ್ತಳದಲು | ಮಠ
18. ವಂನ್ನು ಕಟ್ಟಿಸಿ ಸಶಿ ಬಾಳೆ ನೆಟು ರೂಪಿತಾ ಮಾಡ್ಡಿ ಮಠದ ಹೆಸ್ತ

## P. 2

## L.

1. ಲು | ವರ್ಗ ಬರಶಿಕೊಂಡು | ಶಿಷ್ಯರ ಪಾರಂಪರೆಯಾಗಿ ನಡಶಿಕೊಂಡು
2. ಬಾಹದೂ ಯೆಂದು ಬರದು ವಪ್ಪಿಸ್ತ ಧರ್ಮಸಾಧನಕೆ
3. ವೆಂಕಪ್ಪನ ಸ್ವಹಸ್ತಾಕ್ಷರದ ಬಿಂನಹಾ |

**Summary :** On the 5<sup>th</sup> day of the bright half of Mārgasīra, Vibhava *samvatsara*, Venkappa, son of Timmayya

*sēnabava* of Koḍeyal, submitted the *Dharmasādhana* to the *bhaṇḍāra* of Śrī Bhavānīśankar, adored by Śrī Kēśavāśram Śrīpādaṅgaḷu. Veṅkappa granted a garden situated in Mūḍbidre to the *Maṭha* with a request to erect a *maṭha* in the endowed garden. The details of the four borders of the garden are also given. However, it was an obligation on the part of the *Maṭha* to remit *ha. 1 | 0* (*hana* and *hāga*) to the government, towards land revenue.

**Note :** Vibhava *saṁ.* corresponds to C.A.D. 1809.

29

P. 1

L.

1. ಶ್ರೀ
2. ಶ್ರೀ ಚಿತ್ತಾರ ಮಠದ | ಶುಕ್ಲ ಭಟ
3. ರು | ಶಂಕ್ರ ಭಟರಿಗೆ |
4. ವಿಭವ ಸಂವತ್ಸರದ ಪುಶ್ಯ ಶು ೯ ಲು || || ತಲಗೆರೆ
5. ಯಲ್ಲ ಯಿರುವ | ಉರಗೌಡನ ತಂಮ್ಮ ಹೆಳವನು ಬರ
6. ಕೊಟ್ಟ ಪತ್ರದ ಕ್ರಮವೆಂತೆಂದರೆ | ನಾನು ನನನ ಗರಜು
7. ನಿಮಿತ್ಯವಾಗಿ | ಶ್ರೀಮಠದ ಸಂನ್ನಿಧಾನದಿಂದ | ಯಿ ತ್ತ್ರಿಧಿ]
8. ಯಲ್ಲ | ತ್ತೆಗದುಕೊಂಡದು | ಭಿಮ ಹೆಬಾರಗೆ ಕೊಡು
9. ವ ಬಗ್ಯೆ ರೊಕು ತ್ತೆಗದುಕೊಂಡದು | ಗ ೧ \* ೨ || ೦ ನವ್ಯಾತ್ತ
10. ರವನಿಗೆ ಕೊಡುವ ಬಗ್ಯೆ ತೆಗದುಕೊಂಡದು ಗ ೧ \* ೦ ವಂದು
11. ಉಭಯಂ | ಗ ೨ \* ೨ || ೦ ಪ್ರಾಕು ಸಂ | ಲು ನಾನು ನನನ ಅಂಣ
12. ಸಾಹಾ ವಟಿನಲು ಯಿರುವಾಗ್ಯೆ | ಸಾಲವಾಗಿ ತ್ತೆಗದು
13. ಕೊಂಡ ಬಗೆಯಲು | ನನನ ಪಾಲಿಗೆ ವೈಶಿಕೊಂಡದರ್ಲಿಂದ |
14. ಸಲುವ ರೊಕು ಗ ೧ \* ೦ ಅಕಿ ಮು ೨ ರ ಕ್ರಯ ಗ ೧ \* ೦ ಉಭ
15. ಯಂ | ಗ ೨ \* ೦ ಯರಡು ವರಹಾ | ಉಭಯಂ | ಸಲು
16. ವದು ಬಾಧರಿ ಗ ಳಿ ಹ ೨ || ೦ ನಾಲ್ಕು ವರಹಾಂನ್ನು ಯಿಪ್ಪ
17. ಣ ಅಡಲು ತ್ತೆಗದುಕೊಂಡೆನು | ಯಿದಕ್ಕೆ ಮಾಡ್ಲಿದ್ದ ಬಡ್ಡಿ

18. ಗ ೧ ರ ವರುಷ ೧ ರ ಹ ೧ ||| = ಉ | ಮಾಡ್ಡಿ | ಯಿ ಹಣ ಬಡ್ಡಿ
19. ತ್ತಿರುವ ಪರಿಯಂತ್ರ | ನಾನ್ನು ಮಠದ ತಾಲ್ಕುನಲು |
20. ಸಂಬಳಕ್ಕೆ ಗೃವ ಬಗೆ ನಿಂತು | ಸಂಬಳದ ಅೃವಜಿನಲ್ಲ
21. ವಳಗೆ ಬರದ ಹಣ ಬಡ್ಡಿಯನ್ನು ಉತ್ತಾರಾಮಾಡ್ಡಿ

## P. 2

### L.

1. ಹಣಾ ಬಡ್ಡಿ ಸಾಹಾ ಸಂದಾಯ ಮಾಡ್ಡಿಕೊಟ್ಟು | ಯೊ
2. ಪತ್ರ ತ್ತೆಗದುಕೊಂಡೆನು ಯಂದು ಬರಶಿಕೊಟ
3. ಪತ್ರ | ಯಿದಕ್ಕೆ | ಸಾಕ್ಷಿ ಹುಲಿಕ್ಕಿ | ಬೊಳಗೊಡ | ಬ
4. ಪುಂಡ | ಬೆದ್ರಕೊಡ ಕುಪ್ಪಗೊಡನ ಅಂಣ ತಿಪ್ಪಗೊಡ |
5. ಕರ್ತು ವಪ್ಪಿತಾ | ್ರ ಸಾಕ್ಷಿಗಳ ವಪ್ಪಿತಾ |
6. ಯಂತಿಯವರ ಉಭಯ ಸಮ್ಮತದಿಂದ | ಹೊಂನಾವರ |
7. ಸುಬರಾಯನ ಬರಹಾದ ಪತ್ರ |

**Summary :** On the 9<sup>th</sup> day of the bright half of Puṣya, Vibhava *saṁvatsara*, Heḷava, a resident of Talgere, gave in writing to Śukla Bhaṭṭa of Chitrāpur Matha, that he had received *ga. 2 \* 2 || 0* from Śrī *sannidhāna*, out of which he owed *ga. 1 \* 2 || 0* to Bhīma Hebbār and *ga. 1 \* 0* to a Navāyit. From the letter it is learnt that Heḷava and his elder brother, together, had already raised a sparate loan from the Matha. Thus the total amount received by Heḷava amounted to *ga. 4 ha. 2 || 0* (four *varahas* two *haṇas* and an *aḍḍa*). Heḷava agreed to render his services to the Matha on salary basis and out of his salary, he promised to clear off both loan and the due interest.

**Note :** Vibhava *saṁ* corresponds to C.A.D. 1809.

## 30

L.

1. ಶ್ರೀ ಭವಾನಿಶಂಕರ ದೇವರ ಭಂಡಾರಕ್ಕೆ |
2. ಆಂಗಿರಸ ಸಂ | ಅದಿಕ | ವೃಶಾಕ ಬ ೧೪ ಲ್ಲ | | ಮೂಡಬಿದ್ರೆ
3. ಪುರೋಹಿತ | ಮೂಡಲಗಿರಿ ಭಟನ್ನು | ಬರದು ವಪ್ಪಿಶಿದ | ಕೃಕಾಗ
4. ದ ಕ್ರಮವೆಂತೆಂದರೆ | ಮೂಡಬಿದ್ರೆ ಪುರೋಹಿತೃವನ್ನು | ನನಗೆ
5. ಅಪ್ಪಣೆ ಆಗಬೇಕೆಂತ | ಸ್ವಾರ್ಥಿ ಬಂದಾಗ್ಯೆ ಅರಿಕೆ ಮಾಡಿಕೊಂಡ ಪ್ರಕಾರ
6. ದಯಾಪಾಲಿಶಿದರಿಂದ | ನಾನು ಗ್ರಹಸ್ತರಲ್ಲ | ಆಗುವಂತ ಹವ್ಯ
7. ಕವ್ಯ ಶುಭ ಶೋಭನಗಳಿಗೆ | ನ್ಯೂನತೆ ಇಲ್ಲದಂತೆ ನಡಶಿಕೊಂಡು
8. ಬಂದೆನ್ನು | ಗ್ರಹಸ್ತರಲ್ಲ | ಆಗುವಂತ ಶುಭ ಶೋಭನಕ್ಕೆ | ಮರದ |
9. ಮರಿಯಾದೆಗೆ ಸವದ ಗೊದಾನ ಕೊಡುವಂತ ಪ್ರಯೋಜನಗ
10. ಳಿಗೆ ಗೊದಾನ ಕೊಡುವಂತೆ ಗ್ರಹಸ್ತರಿಗೆ ಹೆಳಿ | ಅವರು ಕೊಟಂತ
11. ಗೊದಾನ ಮುಂತಾಗಿ ಮರಕ್ಕೆ ಆಗಿಂದಾಗ್ಗೆ ವಪ್ಪಿಶಿಕೊಟ್ಟೆನ್ನು |
12. ಚಿಲರೆ ಮರಿಯಾದೆಯನ್ನು ನಾನು ನೊಡಿಕೊಂಡು | ಯಿ ಬಗ್ಯೆ |
13. ಮರಕ್ಕೆ ಕೊಡುವ ಸಾಮ್ಯ ವರುಷ ೧ ಕ್ಕೆ ಗ ೧ \* ೦ ವಂದು ವರಹಾನ್ಯ
14. ಪ್ರಕಾರ ಕೊಟ್ಟು | ಸ್ವಾರ್ಥಿ ಬಂದ ವೇಳ್ಯಕ್ಕೆ | ಸಂಸ್ಥಾನದ ಮರಿಯಾದೆ
15. ಪ್ರಕಾರ ನಡಕೊಂಡು ಬಂದೆನ್ನು ಯಂದು | ಬರಶಿಕೊಟ ಕೃಕಾಗ
16. ದ | ಮೂಡಲಗಿರಿ ವಪ್ಪಿತ್ತ

**Summary :** On the 14<sup>th</sup> day of the dark half of Adhika Vaiśākha, Āṅgīrasa *saṁvatsara*, Mūḍalgiri Bhaṭṭa, a *purōhita* from Mūḍbidre, wrote a letter to the *bhaṇḍāra* of Śrī Bhavānīśankar, informing that as per the conditions laid down by the *Maṭha*, he was smoothly conducting the rituals in the said assigned place. The *Purōhita* also informed that he was offering cows, given in charity and other items to the *Maṭha* from time to time. He further promised that he would remit the usual one *varaḥa* per annum to the *Maṭha* towards *sāmya* (fee) and latter's visit to Mūḍbidre, befitting the dignity of the *Samsthāna*.

**Note :** Āṅgīrasa *saṁ.* corresponds to C.A.D. 1813.



## 31

## P. 1

## L.

## ಶ್ರೀ ಭವಾನಿ ಷಂಕರಾಯ

1. ಶ್ರೀ ಕೆಶವಾಶ್ರಮ ಶ್ರೀಪಾದಂಗಳವರು |
2. ನಮಗತ್ಯಂತ ಪ್ರಿಯ ಶಿಷ್ಯನಾದ | ಗೊಕರ್ನದ | ವಿಶ್ವನಾಥ ಭಟ್ಟ
3. ರ ಮಗ ಮಂಗಿಶಗೆ | ಶ್ರೀಮಂನ್ನಾರಾಯಣ ಸ್ಮರಣೆ ಪೂರ್ವಕ ಹ
4. ರಶಿ ಕಳುಹಿದ ಆಶಿರ್ವಾದ | ಶ್ರೀಮುಖ ಸಂ | ಪುಷ್ಯ ಶು ಳ ಲ್ಲು
5. ಶಿರಾಲಿ ಮಠದಲ್ಲು ಜಪಾನುಷ್ಠಾನ ಶ್ರೀ ಭವಾನೀ ಶಂಕರ ದೆವ
6. ರ ಪೂಜೆ ಮಾಡುತ್ತಾ ಯೋಗಕ್ಷೇಮದಲ್ಲು ಯಿಧೆವೆ | ನಿನ್ನ ಕ್ಷೇಮಕ್ಕೆ
7. ಬರಕೊಳುತ್ತ ಬಾಹದು | ಅದಾಗಿ | ಗೊಕರ್ನ ಮಠಕ್ಕೆ | ದೆವತ್ತಾ
8. ವಿನಿಯೋಗದ ಸಮಂದ | ವರುಷಾಸನದ ಬಗ್ಗೆ ದೊಡ ನಾಡ
9. ಕರಣಿ ಮನೆಯವರು | ತಂಮ್ಮ ಲೆಖಕ್ಕೆ ಅ್ಯದು ವರಹಾಕ್ಕೆ
10. ಬಳವಳ್ಳಿಯವರ ಮುಖಾಂತ್ರ ಹಿತ್ತಲ ಗೆಣಿ ಯಿಂದ ಗ ಳ ನಾ
11. ಲ್ಲು ವರಹಾ ಬಂಕೆಕೊಡಲಲ್ಲು | ಹಿತ್ತಲ ೧ ರ ಗೆಣಿ ಗ ೯ ೦ ವರಹಾ
12. ಯಿ ಪ್ರಕಾರಾ ಅ್ಯದು ವರಹಾಂನ್ನ ತಮ್ಮ ಲೆಖಕ್ಕೆ ದೆವತ್ತಾ ಸೆವೆ
13. ಬಗ್ಗೆ ಬಿಟು ಯಿರುವದು ಸರಿಯೆಷ್ಟೆ | ಆ ಬಂಕೆಕೊಡ
14. ಲ ಹಿತ್ತಲಲ್ಲು ಮೊದಲ್ಲು | ನಿನ್ನ ತಂದೆ ವಿಶ್ವನಾತ್ರ ಭಟನ್ನು
15. ವಂದು ಬಿಡಾರ ಕಟ್ಟಿದಲ್ಲಿ | ಅದರಲ್ಲು | ಕುರಪಿ ವೆಂಕಟಿಶ
16. ಭಟ್ಟನ ಬಿಡಾರ ಯಿಟಿದರಿಂದ | ಯಿತ್ತಲಾಗಿ . . . . .
17. . . . . ತ್ತ ಪಾಲು ಹೊದ ಮೆಲೆ | ಯಿಗ ಆ ಹಿತ್ತಲ . .
18. . . . . ಯಿಧಾರೊ ಕಾಣದು | ಆ ಹಿತ್ತಲು ಮನೆ ಕಲ್ಲಿ
19. . . . . ಯಿರುವ ಬಗ್ಗೆ | ಪುಟಯ್ಯನು ತನಗೆ ಮಂಗೆ

## P. 2

## L.

1. ಕೊಟರೆ ಆದಿತ್ತು | ಯಿ ಹಿತ್ತಲಲ್ಲು ತಾನು -
2. - - ಡ್ಡು ಸಸಿ ಮಡಗಿ ಹಾಕಿರುಥಾ ಮಾಡ್ಡಿಯೆ -
3. - - ಮೊದಲು ಗೆಣಿ ಪ್ರಕಾರ ಗ ೧ ತಾನು ಯಿಗಾ ಹೆಚಿಗೆ
4. - - - ೯ || ೦ ಉಭಯ ಗ ೧ || ೦ ಮುರು ಹೊನ್ನ ಹರಿಕಾರ್
5. - - ಕ್ಕು ದೆವತಾ ಸೆವೆಗೆ ಕೊಟ್ಟು ಬಂದೆನ್ನು | ಯಿ ಪ್ರಕಾರ
6. ತನಗೆ ಮುಲಗೆಣಿ ಚೆಟು ಬರಕೊಡುವ ಬಗೆ ಅಪ್ಪಣೆ ಆ
7. ಗಬೆಕೆಂತ್ರಾ ಅರಿಕೆ ಮಾಡ್ಡಿಕೊಂಡದರಿಂದ ಬರಕಳುಹಿತಿ

8. ಧಿತ್ತು | ದೆವತ್ತಾ ಸೆವೆ ಬಗೆ ಮೊದಲಿನಕ್ಕಿಂದಾ ವಂದು ಹೊಂನು
9. ಹೆಚಿಗೆ ಬರುವದಾದಮಲೆ ಆ ಕೆಲ್ಲ ಮಾಡುವದು ವಿಹಿತ್ತ
10. ವಷ್ಷೆ | ಯಿ ವಿವರ ತ್ತಿಳಿದು ಆ ಹಿತ್ತಲಿಗೆ | ಯಿ ಪುಟಯ್ಯ
11. ಗೆ ಸದರಿ ಬರದ ಪ್ರಕಾರಾ ಮುಲಗೆಣಿಗೆ ಗ ೧ || ೦ ಗೆ ಗೆಣಿ ಚಿ
12. ಟು ಬರ್ದಕೊಟ್ಟು | ಆ ಪ್ರಕಾರ ಕುಲಕುಲಕು ನಿಲವಾಗದ
13. ರ್ತಿ ದೆವತ್ತಾ ಸೆವೆಗೆ ಹಣಾ ತರಿಶಿಕೊಳುವಂತ್ತೆ ಮಾಡುವ
14. ದಾಗಿ | ಙ್ತಾಳಿ:

ಮುದ್ರೆ

**Summary :** On the 4<sup>th</sup> day of the bright half of Puṣya, Śrīmukha *saṁvatsara*, Śrī kēśavāsram Śrīpādaṅgaḷu, sent a letter of benediction to Maṅgīśa, son of Viśwanāth Bhaṭṭa of Gōkaṛṇa, asking him to grant a lease of a garden in Baṅkikoḍḷu, to Puṭṭayya, who had remitted ga. 1 || 0 to the *Maṭha*. Since the *Maṭha* was to get, for conducting rituals, a *honnu* more in the transaction, the *Swāmiji* wished the lease to be granted to Puṭṭayya. The *āśīrvāda patrike* also informs that the said garden in Baṅkioḍḷu was previously granted by Doḍḍa Nāḍkaṛṇis to the Gōkaṛṇa *Maṭha*, for the services of the Deity.

**Note :** Śrīmukha *saṁvatsara* corresponds to C.A.D. 1814.

## 32

ಪು. 1

ಸಾ.

ಕುಂಪಣಿ ಸರಕಾರಕ್ಕೆ

1. ಸಂನ್ ೧೨೨೪ ಫಸಲ್ಲಿ ಭಾವಸಂವತ್ಸರ ಸಪಟಂಬರ ತಾರ್ತಿಮಿ ೧೫ನೆ ಭಾದ್ರಪದ ಶು ೨ ಲು | ಶ್ರೀಮತು ಹೊಂನಾ
2. ವರ ತಾಲುಕು ಪೃಕಿ ಬೃಲುರು ಮಟದಲ್ಲು ಯಿರುವ ಸುಬಂಮ್ಮನ್ನು ಬರ್ದಕೊಟ ಕೈಪೆತು | ಯನು ಯಂದರೆ | ಬಯಿ

3. ಉರ ಮಟದಲ್ಲು ಅತ ಪ್ರಾಕು ಸಾರಸ್ವತ ಪಿಠೆಗೆ | ತಿಳಗಾಂಣ್ಯ ದ್ರಾವಿಡ ವೆಂಕಟಾದ್ರಿ ಯೊಗೆಶ್ವರರು ಆಶ್ರಮಾ ತ್ರೆಗದು |
4. ಕೊಂಡ ಮೆಲ್ಲೆ ಚಿದಾನಂದರು | ಆಮೆಲೆ ಅವರ ಶಿಷ್ಯರು ವಡಂಮ್ಮ ರಾಂಭಟ್ಟರು ಅವರು ಆಶ್ರಮಾ ತ್ರೆಗದುಕೊಂ
5. ಡ ಮೆಲ್ಲೆ ಬ್ರಂಹ್ಮಾನಂದರು ಅವರು ಮುಕ್ತರಾದ ಮೆಲೆ ಅವರ ಮಗ ಕ್ರುಷ್ಣಯನವರು ಆಶ್ರಮಾ ತ್ರೆಗದುಕೊಂಡ ಮೆ
6. ಲ್ಲೆ ವಿವರ ಆನಂದರು ಅವರು ಮುಕ್ತರಾದ ಮೆಲ್ಲೆ ಅವರ ಶಿಷ್ಯರು | ವೆಂಕಟೇಶಯವರು ಆಶ್ರಮಾ ತ್ರೆಗದುಕೊಂಡ ಮೆ
7. ಲ್ಲೆ ಸಚಿದಾನಂದರು ಅವರು ಮುಕ್ತರಾದ ಮೆಲ್ಲೆ ಅವರ ಪುಂಜ್ಯಸ್ತ್ರ ನನಗೆ | ಹಿರೇ ತಾಯಿ ವೆಂಕಮಾ ಮಟಕೆ ಯೊ
8. ರುದಾತಾರವಿಲ್ಲಾ ಯಂತ್ರ ನಂನ ತಂದೆ ರಾಮಯಾ ತಾಯಿ ಶಿತಮಾ ಸಾಹಾ ಯಿಲ್ಲಿ ಕರಕೊಂಡು ಬಂದರು ಯಿಲ್ಲಿ ಬಂ
9. ದ ಮೆಲ್ಲೆ ನನಗೆ ತಂಗಿಗೆ ಸಾಹಾ ಯಿದೆ ಉರಲ್ಲಿ ಮದುವೆ ಆಯಿತ್ತು ನಂನ ಯಜಮಾರು ಕೊಳಾಳದ ಕೆಶವ್ಯ
10. ಯನವರು ನಂನ ತಂಗಿ ವೆಂಕಂಮ್ಮನ ಯಜಮಾನ ಪಾಲಫಾಟ ವೆಂಕಟೇಶಯನವರು | ಮರ ನಡಶಿಕೊಂಡು ಯಿ
11. ದರು | ಅವರು ತಾಲಾಂಗ ಭಾಗದಲ್ಲಿ ತಿರ್ತಿ ಹೊದ ಮೆಲ್ಲೆ ನಾನ್ನು ನಂನ ತಂಗಿ ಸಾಹಾ ಯಿಷ್ಟು ದಿವ್ವಾ ಯಿಧೆಲು |
12. ಆಮೆಲ್ಲೆ ಉರ ಪ್ರಾಂತದಿಂದಾ ಯಾರ್ತಿಗಾದರು ಕರತರಬೆಕು ಯಂತ್ರಾ ಹೊದಲ್ಲಿ ಅರ್ಧಾಯ ಮಾರ್ಗದ ಮೆಲ್ಲೆ ಮ್ತು
13. ತವಿಟು ಹೊಯಿತ್ತು ನಾನ್ನು ಯಿಷ್ಟು ದಿವ್ವದಾ ಪರ್ತಿಯಂತ್ರ ಸರಕಾರ ಹಣಾಕಾಸು ಕೊಟ್ಟು ಭಟ್ಟಗೆ ಸಂಬಳಾ ಕೊ
14. ಟ್ತು ದೆವತಾ ಶೆವೆ ಮಾಡ್ಡಿಶಿ ಯಿಷ್ಟು ದಿವ್ವಾ ಮರದಲ್ಲಿ ಕಾಲಕ್ಷೆಪಾ ಮಾಡ್ಡಿ ಅಧೆ ಆಮೆಲ್ಲೆ ಮಟದಲ್ಲಿ ಯಿದ ಜಿಂ
15. ದಗೆ | ಯಿ ಶ್ರಾವಣ ಬ ೬ ದಿವ್ವಾ ಜಿಂದಗಿ ಯಾವತ್ತು ಕದುಕೊಂಡು ಹೊದರು ನನಗು ಅನುಪತ್ಯ ಖಿಸ್ತು ನಂ
16. -----  
- ಯಿರಲ್ಲಿಕೆ

ಪು. 2

ಸಾ.

1. ----- ಸಹಾ ಮಾಡ್ಡಿಕೊಂಡು ಯಿಧರು | ಯಿಗಾ ಮಟದಲ್ಲು ಹಾಜಿರು ಯಿ

2. - - - ನೀಣೆ ಸತ್ಯಭಾಮೆ ಸಹಿತಾ ಗೊಪಾಲಕೃಷ್ಣ ದೆವರ ವಿಗ್ರಹಾ ಂ ಅಲ್ಲಿ ಮೆಲ್ಲೆ ಮಂಗ ಸಹಿತ ಶ್ರೀವೆಂಕಟರಮ
3. ಣ ದೆವರ ವಿಗ್ರಹ ಂ ಉಮಾಮಹೇಶ್ವರ ದೆವರ ವಿಗ್ರಹಾ ಂ ದತಾತ್ರೆಯ ದೆವರ ವಿಗ್ರಹ ಂ ಲಕ್ಷ್ಮೀನರಶಿಯ್ಯ ವಿಗ್ರ
4. ಹ - ಂಡವ ಕೃಷ್ಣದೆವರ ವಿಗ್ರಹ ಂ ಧರಣೆ ಪಿಟಾ ಂ ಮೆರು ಪ್ರಸಂನ ಶ್ರೀ ಚಕ್ರಾ ಂ ಕುರ್ಮ ಪ್ರಸಂನ ಶ್ರೀಚಕ್ರ ಂ ಚಂ
5. - ವಿಗ್ರಹಾ ಂ ನವಗ್ರಹ ಯಂತ್ರ ಂ ಸೂರ್ಯನಾರಾಯಣ ದೆವರ ವಿಗ್ರಹ ಂ ಮಹಿಶಾಪುರ್ತಿ ಮದಿನಿ ವಿಗ್ರಹ ಂ ಕೈಲಾ
6. - ವಿಗ್ರಹಾ ಂ ಶಾಲ್ಲಿನಿಮರ್ಗಿ ವಿಗ್ರಹ ಂ ಷಡಚಕ್ರ ಂ ಕರಾಳನರಶಿಯ್ಯ ಶಾಲ್ಲಿ ವಿಗ್ರಹ ಂ ಪದ್ಮಾಸನ ವಿಗ್ರಹ ಂ ತುಕದಿಪಾ ಂ
7. ಜಗಟಿ ಂ ಪಂಚಾರತ್ತಿ ಂ ಯತಾರತ್ತಿ ಂ ಕುರ್ಮಾರತ್ತಿ ಂ ಘಂಟಿ ಂ ತಾಂಬ್ರದ ತಪಾಲೆ ೨ ಹಿತಾಳಿ ಚಂಬು ಂ ಹಿತಾಳಿ ಕವ
8. ಳಿಗೆ ಂ ಮೊಖಿಪಟಿ ೨ ನಕ್ಷತ್ರ ದಿಪಾ ಂ ೨ ಕಂಚಿನ ಪಾದುಕ ಜೊ ೨ ಅಂತ್ಯೂ ದೆವರ ವಿಗ್ರಹಾ ಸಾಹಾ ಳಿ೩ ಯಿ
9. ರುವ ನಗಾ ಯಿಷ್ಟೂ ಸರ್ತಿ ಯಿ ಮಠದ ಶಿಷ್ಯರು ಪುನಿಸಾಂತಾರ ಆರಭ್ಯಾತ್ತೆಂಕಲ್ಲು ಕೊಚ್ಚಿ ಪರ್ತಿಯಂತ್ರಕೂ |
10. ರಾಮ್ಮೆಯನವರ ಕಾಲಪರ್ತಿಯಂತ್ರಕೂ ನಡದು ಬಂತ್ತು ಆ ಮೆಲ್ಲೆ ಯೆನೂ ಯಿಲ್ಲಾ ಮುಂದೆ ನನಗೆ ಆಗುವಂ
11. ತ್ತಾ ಮಾರ್ಗ ನನಗೆ ಯಿಲ್ಲಿ ಜಾತ್ತಿ ಧರ್ಮದವರು ಯಿಲ್ಲಾ ಮುಂದೆ ಯಿ ಮಟಕ್ಕೆ ಸರಕಾರದವರು ಯಾರಿಗಾದರು ಗೊ
12. ತ್ತು ಮಾಡಬೆಕೂ | ಆ ಮೆಲ್ಲೆ ಯಿಗಾ ನನಗೆ ಅಂನ್ನಕೆ ಖರ್ಚಿಗೆ ಮಾರ್ಗವಿಲ್ಲಾ ಯಾವತ್ತೂ ಪೂರ್ವತ್ರಲೂ ಸಂನಿಧಾ
13. ನಕೆ ಬರದು ಬಿನಹಾ ಮಾಡ್ಕೊಂಡ ಪ್ರಕಾರಾ ಸಂನಿಧಾನದಲ್ಲಿ ಪರಾಂಬರಿಶಿ ನಾನ್ನು ನಡಕೊಳುತಕ ಬಗ್ಗೆ ಅ
14. ಪ್ಪಣೆ ಆಗಬೆಕು | ನಂನ ಕುಟುಂಬದವರು ಮಹಿಶೂರ ತಾಲುಕ್ಕು ಅ್ಯಗುರುದಲ್ಲು ನಂನ ಸೊಧರ ಮಾವಾ
15. ರಾಮಭದ್ರಯನವರ ಮಗಾ ಸುರ್ಯನಾರಾಯಣ ಶಾಸ್ತ್ರಿ ಹೊದ ವರುಷ ಯಿಲ್ಲಿ ಬಂದಾಗಾ ಅವನ ಕೃಯಾ
16. ಯಿ ಮಠದಲ್ಲಿ ನಿಂತಿಯೊ ಯಂತ್ಯಾ ಕೆಳದಲ್ಲಿ ಯಿಸ್ತಳಾ ಕಠಿಣ ಜಾಗಾ ತಂನಿಂದಾ ಯಿ ದೆವರ ಪೂಜೆ ಮಾಡಲ್ಲಿಕ್ಕೆ
17. ಕೂಡದೂ ಯಂತ್ರ ನಿಸ್ಕರ್ತಿಷ ಹೆಳಿದರ್ತಿದಾ ನಾನು -ಂಬದವರು ಯಾರು ಯಿಲ್ಲಾ ನನಗು ಮಟದ ಆ

18. ಶೆಯಿಲ್ಲಾ | ಯಿರುವ ಭೂಮಿ ಕಿರ್ಲಿ ಬಚಲ ಸ್ತಳ ಂ ಕಳಿಗೆ ಗದೆ ಸ್ತಳಾ  
ಂ ಕಾರಮಕ್ಕಿಸ್ತಳಾ ಂ ಹೆಬಾಗಿಲ ಮಕ್ಕಿಸ್ತಳಾ ಂ
19. ಕುಂಬಾ ಭಾವ ಸಂವತ್ಸರ ಸಪ್ಪಂಬರ ತಾ ಂಶಿ, ಭಾದ್ರಪದ ಶು ೨  
ಂ೨ ಯಿಷ್ಟು ಸರ್ಲಿ
20. ಕುಂಪಣಿ ಸರಕಾರಕ್ಕೆ ಬರಕೊಂಡ ಅರ್ಜಿ
21. (East India Co.)

**Summary :** In Bhāva *samvatsara* (C.A.D. 1815), Subamma, residing in Bailūru Matha (Honnāvar taluk), submitted a *kaifiyat* to the Company Government. It is known from the *kaifiyat* that Venkatādri Yōgēśwar, Chidānanda, Waḍam Rāmbhaṭṭa, Brahmānanda, Kṛiṣṇaya, Ānanda, Venkatēśaya and Sacchidānanda, respectively, adorned the *pīṭha* of the Bailūru Matha. The list of items in the Matha, like the images of Gōpālakṛṣṇa and Satyabhāme, Śrī Venkataramaṇa, Śrī Umāmahēśwara, Dattātrēya, Śrī Lakṣmī-Narasimha, and other items like bell, *Panchārati*, vessels of copper and brass, etc., is registered in the *kaifiyat*. Subamma expressed her pitiable condition and agreed to accept the order of the Company's Government, based on the opinion of the *Swāmiji*. From the *kaifiyat* it is also understood that Subamma was not interested in the affairs of the Bailūru Matha. Before submitting the *kaifiyat* to the Company, she had already dispatched the *binnavattale* to the *Swāmiji*, expressing her difficulty regarding her livelihood.

## 33

## P. 1

## L.

ಶ್ರೀ ಅನಂತಪದ್ಮನಾಭ ದೆವರು

1. ಸ್ವಪ್ತಿ ಶ್ರೀ ಜಯಾಭ್ಯುದಯ ನ್ರುಪ ಶ್ಯಾಲಿವಾಹನ ಷಕವರುಶ ೧೭೩೬
2. ನೈಯ ಸಲ್ಲುವ ಭಾವ ಸಂ | ರದ ಮಾರ್ಗಿಶಿರ ಬ ಳಿ ಲ್ಲ ಶ್ರೀಮದ್ವಿಟಲದ  
ಅನಂತ

3. ಪದ್ಮನಾಭ ದೇವ ದೇವೋತ್ತಮ ದೇವತ್ತಾ ಸಾರ್ವಭೌಮ ಅಖಿಲಾಂಡಕೊಟ್ಟಿ
4. ಬ್ರಂಹ್ಮಾಂಡನ್ನಾಯಕ ವೇದ ವೇದಾಂತ್ಯ ವೇದ್ಯ ಅಖಿಳ ಪುರಾಣ ಪುರು
5. ಶೋತ್ತಮ್ ಕಮಲ್ಲಾಲಯ ಕಮಲ್ಲಾಸನ ಪ್ರಭುತ್ವಖಿಳ ಸುರಲೋಕ ಮಲು
6. ಳಿ ವಿಲಸನ್ನಮಕುಟ ಸಂಘಟ್ಟಿತ ಮಣಿಗಣ ದಿಪ್ತ ವಿರಾಜಿತ್ತ ಭಾಹು
7. ದಂಡ ಕ್ಷಿರಸಾಗರ ಶಯನ ಸಕಲ ಜಗದೊದ್ಧಾರ ಸಚ್ಚಿದಾನಂದ ಪರಿಪೂ
8. ಣ್ಯ ಬ್ರಂಹ್ಮಾದಿವಂದ್ಯ ಅಷ್ಟಾಲಯಪುರವಾಸ ಕಲುಡಂಣ್ಯ ರಕ್ಷಕ ಕೊಟ್ಟಿ
9. ಸುರ್ಯ ಪ್ರಕಾಶ ವಿದುರವಂದ್ಯ ಅಕ್ಷೂರ ವಂದ್ಯ ಸನಕಾದಿ ವಂದ್ಯ ||
10. ನಮ್ಮಗತ್ಯಂತ ಪ್ರಿಯರಾದ ಗೌಡದೇಶಸ್ತ ಸಾರಸ್ವತ ಬ್ರಾಂಹ್ಮಣ ಮಹಾಜ
11. ನಂಗಳಿಗೆ ಬರಕಳುಹಿದ ನಿರೂಪ ಅದಾಗಿ ಸಂನ್ನಿಧಿಯಲ್ಲ ನಡವ ಕಟಳಿ  
ಕ
12. ಂದಾಚಾರ್ರ ಅಮೃತ್ತಪಡಿ ನಂದಾದಿಪ್ತಿ ಉತ್ತಸ್ತಹದ ಬಗ್ಗೆ ಸಾಹಾ ಮನೆಂ  
ರ ವರು
13. ಷಂ ಕೈ ತೈರದ ಬಾಗಲಿಗೆ \* ೧ | ೦ ಬಾಹಾ ಹಣ ಎತ್ತುವಳಿ ಬಗ್ಗೆ  
ತಿಮಯ್ಯ
14. ಭಟ ಮಂಗಿಶ ಭಟಗೆ ಸಾಹಾ ಕಟ್ಟು ಮಾಡ್ನಿಯಿತ್ತು ಗಂದ ಪ್ರಸಾದ
15. ಯುಕ್ತವಾಗಿ ಕಳುಹಿ ಕೊಟಥೆ ಶಿರಸಾ ವಹಿಶಿಕೊಂಡು ಕ್ರುತ್ತಾರ್ಥರಾಗಿ

## P. 2

### L.

1. ಧರ್ಮಶಾಸ್ತ್ರ ಯುಕ್ತರಾಗಿ ಸಂನ್ನಿಧಿಯಲ್ಲ ನಡವಂತ್ಯ ಸೇವೆಯೆನ್ನು ಸಾ
2. ಂಗವಾಗಿ ನಡೆದು ಬರುವ ಹಾಗೆ ಮಾಡುವದಾಗಿ

**Summary :** On the 5th day of the dark half of Mārgaśira, Bhāva *saṁvatsara*, Śaka 1736, the *nirūpa* was issued from Śrī Anantapadmanābha temple of Viṭhala to Gauḍadēśastha Sāraswat Brahmaṇa *Mahājanas*, informing them about the appointment of Timmayya Bhaṭṭa and Maṅgīśa Bhaṭṭa, authorising them to collect the usual \* 1 | 0 *kāṇike* from each house, towards *amṛitapadi*, *nandādipti*, *festival* and other services conducted at the shrine.

**Note :** Bhāva *saṁvatsara* corresponds to C.A.D. 1815.

## 34

P. 1

L.

ಶ್ರೀ

1. ಶ್ರೀ ಭವಾನೀ ಶಂಕರ ದೇವರ ಭಂಡಾರಕ್ಕೆ
2. ಂ ದಾತ್ತು ಸಂವತ್ಸರದ ಜೆಷ್ಠ ಬ ೫ ಲ್ಲ | ಮು
3. ಡಬಿದ್ದೆ ತಾಲುಕು ತರ್ಪಿ ಶಾಮ್ಯಯನ್ನು ಬರ್ನ
4. ಕೊಟ ಕೃಕಾಗದ | ನಾನ್ನು ನಂನ್ನ ಗರಜು ನಿಮಿ
5. ತ್ಯವಾಗಿ | ಸ್ವಾರ್ಥಿ ಕೊಡ್ಡಿಯಾಲಕ್ಕೆ ಬಂದಾಗಾ
6. ಭಂಡಾರದಿಂದ | ಕೃಗಡಾ ತ್ರೆಗದುಕೊಂಡ
7. ರುಪ್ಯಾ ಲ ರ ಗ ೨ \* ೦ ಯರಡು ವರಹಾಂನ್ನು
8. ತೆಗದುಕೊಂಡ್ಡಿನೆ | ಸದರ್ಥಿ ಬರದ ಯ
9. ರಡು ವರಹಾಂನ್ನು | ಕ್ಕ ಸಂ | ಮಾರ್ಗಿಶಿರ ಬ
10. ೩೦ ವಳಗ್ಗೆ | ಸಂದಾಯ ಮಾಡ್ಡಿಕೊಟು ಯೊ
11. ಕೃಕಾಗದ ತ್ರೆಗದುಕೊಂಬೆನ್ನು ಯಂದು
12. ಬರ್ನ ವಪ್ಪಿಸಿದ ಕೃಕಾಗದ |
13. ಶಾಮ್ಯನ ರುಜು |

**Summary :** On the 5<sup>th</sup> day of the dark half of Jyēṣṭha, Dhātu *saṁvatsara*, Śāmaīya of Mūḍbidre tāluk, submitted a letter to the *bhaṇḍāra* of Śrī Bhavānīśaṅkar Deity, informing that he would return Rs. 8/- (ga. 2 \* 0), before the 30th Mārgaśira *bahuḷa*. Out of necessity, Śāmaīya had raised loan from the *Matha*.

**Note :** Dhātu *saṁvatsara* corresponds to C.A.D. 1816

## 35

P. 1

L.

1. ಕುಂಪಣಿ ಸರಕಾರಕೆ |
2. ಧಾತು ಸಂವತ್ಸರದ ಭಾದ್ರಪದ ಬ ೧೦ ಮಿ ಸಂನ್ ೧೮೧೬ ನೆ ಯಿಸವಿ  
ಮಾಹೆ ಸಪ

3. ಟಂಬರ ತಾ ಲ್ಲ | ಶ್ರೀಮತು | | ಹೊನ್ನಾವರ ತ್ತಾಲುಕು ಶಿರಾ
4. ಲಿ ಮಾಗಣೆ ಬೆಂಗ್ರೆ ಗ್ರಾಮದ | ದೆವಪ್ಪನ ಶ್ಯಾಮಯನ ಮಗ ಶೆಷಗಿರಿಯು  
ಬ
5. ರಶಿ ವಪ್ಪಿಶಿದ ಮುಚಳಿಕೆ ಕ್ರಮವೆಂತೆಂದರ್ | ಮುಡ ಶಿರಾಲಿ ಗ್ರಾಮದಲ್ಲು |
6. ಪ್ರಾಕು ತ್ತಿಂಮ್ಯ ಹೆಬಾರನ ಕಯ್ಯ | ನನನ ಹಿರಿಯವರು ಕ್ರಯಮೂಲಕ್ಕೆ
7. ಮಾಡ್ಡಿಕೊಂಡ ಯಿ ಭೂಮಿ ಸಿಸ್ತು ಗ ೩ \* ೦ ದಾಸೊಹ ಹ ≡ ಉಭಂ  
| ಗ ೩ \* ≡ ದ ಸಿಸ್ತು
8. ಅನುಭವಿಶಿ ಬರುತ್ತಿದಲ್ಲಿ | ಯಿತ್ತಲಾಗಿ ಭೂಮಿಗೆ ವಕ್ಕಲು ಯಿಲ್ಲದೆ ಬಿಳು  
ಬಿ
9. ದು ಸರಕಾರ ಜಮಾಬಂದಿ ಹಣವಿಗೆ | ಆಧಾರವಿಲ್ಲಾದರ್ಂದ | ಸದರ್  
ಭೂ
10. ಮಿಯಂನ್ನು ನನನ ರಾಜಿಯಿಂದಾ ಶಿರಾಲಿ ಮಠದ ಕೆಶವಾಶ್ರಮ  
ಶ್ರೀಪಾದಂಗಳವರು ಆರಾದಿ
11. ಸುವ ಶ್ರೀ ಭವಾನಿಶಂಕರ ದೆವರ ಭಂಡಾರಕ್ಕೆ ಕ್ರಯಮುಲಕ್ಕೆ ಬರ್ದಕೊ  
ಸಿಸ್ತಂನ್ನು ನಂ
12. ಮ್ಯ ವರ್ಗದಿಂದ ತಗ್ಗಿಶಿ | ಮಠದ ಶುಕ್ಲ ಭಟರ ಹೆಸರಲು ವರ್ಗ ಹಾಕಿಶಿ |
13. ಯಿ ಸಿಸ್ತು ಶ್ಯಾಮಿಲು ಸಾಹಾ | ಜಮಾಬಂದಿ ಹಣಾ ಗ್ರಾಮ ಸಂದಪಂ
14. ತ್ತ | ಸಾಲಾಬಾದು ಯಿವರ ಮುಖಾಂತ್ರ ತರ್ತಿಶಿಕೊಳ್ಳುವಂತ್ತೆ ಅಪ್ಪಣೆ
15. ಆಗಬೆಕು |

**Summary :** On the 10<sup>th</sup> day of the dark half of Bhādrapada, Dhātu *samvatsara* (September 1816), Śēṣgiri, son of Dēvappa Śyāmaya of Bengre *grāma* in Śīrālī *māgaṇi*, Honnāvar tāluk, gave an agreement letter to the Company Government, requesting to collect, thence forward, taxes from Śukla Bhaṭṭa of the *maṭha*. That was because, Śēṣgiri had granted his land in Śīrālī to Śrī Bhavāni Śaṅkar Deity, adored by Śrī Kēśavāsram.



## 36

## P. 1

L.

ಶ್ರೀ ಅನಂತಪದ್ಮನಾಭ ದೇವರು

1. ಸ್ವಸ್ತಿ ಶ್ರೀ ಜಯಾಭ್ಯುದಯ | ನುಪ ಶಾಲಿವಾಹನ ಶಕವರ್ಷ ೧೭೩೮ ನೆ
2. ಯ ಸಲುವ ಧಾತು ಸಂವತ್ಸರ ಮಾರ್ಗಶಿರ ಬ ೫ ಮಿಯಲೂ |  
ಶ್ರೀಮದ್ವಿ
3. ಠಲದ | ಅನಂತಪದ್ಮನಾಭ ದೇವ ದೇವೋತ್ತಮ | ದೇವತಾ ಸಾರ್ವಭೌಮ |
4. ಅಖಿಳಾಂಡಕೊಟ್ಟಿ ಬ್ರಂಹ್ಮಾಂಡ ನಾಯಕಾ ವೇದವೇದಾಂತ್ಯ ವೇದ್ಯ ಅಖಿ
5. ಳ ಪುರಾಣ ಪುರುಶೋತ್ತಮ | ಕಮಲಾಲಯ ಕಮಲಾಸನ ಪ್ರಭು |
6. ತ್ಯಖಿಳ ಸುರಗಣೋತ್ತಮೌಳಿ ವಿಲಸನ್ನಮಕುಟ ಸಂಘಟ್ಟಿತ ಮ
7. ಣಿಗಣ ದಿಪ್ತ ವಿರಾಜಿತ ಬಾಹದಂಡ ಕ್ಷಿರಸಾಗರ ಶಯನ ಸ
8. ಕಲ ಜಗದೊದ್ಧಾರ ಸಚ್ಚಿದಾನಂದ ಪರಿಪೂರ್ಣ ಬ್ರಂಹ್ಮಾದಿ ವಂ
9. ದ್ಯ ಅಷ್ಟಾಲಯ ಪುರಾವಾಸ ಕಾಡಂಣ್ಯ ರಕ್ಷಕ ಕೊಟ್ಟಿ ಸುರ್ಯ ಪ್ರ
10. ಕಾಶ ವಿದುರವಂದ್ಯ ಅಕ್ಷೂರವಂದ್ಯ ಸನಕಾದಿವಂದ್ಯ || ||
11. ನಮಗತ್ಯಂತ ಪ್ರಿಯರಾದ | ಗೌಡ ದೇಶಸ್ಥ ಸಾರಸ್ವತ ಬ್ರಾಂಹ್ಮಣ |
12. ಮಹಾಜನಂಗಳಿಗೆ | ಬರಶಿಕ್ಕಳುಹಿದ ನಿರುಪ ಅದಾಗಿ | ಸಂನ್ನಿಧಿ
13. ಯಲೂ ನಡವ ಕಟಳೆ ಕಂದಾಚಾರ ಅಂಮುತಪಡಿ | ನಂದಾದಿಪ್ತಿ |
14. ಉತ್ಸಹದ ಬಗ್ಗೆ ಸಹಾ | ಮನೆ ೧ ರ | ವರ್ಷ ೧ ರ | ತ್ರೇರದ ಬಾಗಲಿಗೆ
15. \* ೧ | ೦ ಲೂ | ಬಾಹದಾ ಹಣಾ | ಎತ್ತವಳಿ ಬಗ್ಗೆ | ಮಂಗಳ ಭಟ ಅಂ

## P. 2

L.

1. ಣ ಭಟಗೆ ಸಹಾ ಕಟೂ ಮಾಡಿಶಿ ಯಿಧಿತ್ತು ಗಂದ ಪ್ರಸಾದ ಯೂಕ್ತ
2. ವಾಗಿ ಕಳುಹಿಶಿ ಕೊಟಧೆ ಶಿರಸಾ ವ್ಯಶಿಕೊಂಡು | ಕ್ರುತಾರ್ಥರಾಗಿ | ಧ
3. ಮ್ಪಶಾಸ್ತ್ರ ಯೂಕ್ತವಾಗಿ ಸಂನ್ನಿಧಿಯಲೂ | ನಡವಂತ್ತಾ ಸೇವೆಎಂನು
4. ಸಾಂಗ್ಯವಾಗಿ ನಡದು ಬರುವ ಹಾಗೆ ಮಾಡುವದಾಗಿ ಮತ್ತು ದೇವಸ್ತಾ
5. ನಾ | ಜಿನೋಧಾರ ಮಾಡಬೆಕೆಂತ್ತ ಮಾಡ್ಡಿ ಅಧೆ | ಆದ್ದರಿಂದಾ ನಿಂಮ  
ನಿಂಮ್ಮ ಶಕ್ತಿ
6. ಮಿರಿ ಭಕ್ತ್ಯಾನುಸಾರ ದ್ರವ್ಯಾನುಕುಲ | ಅಗತ್ಯ ಮಾಡಿಕೊಟ್ಟಿ ನಿಮಗೆ
7. ಅಭಿರುದ್ಧಿ ಉತ್ತರೊತ್ತರ ಮಾಡ್ಡಿಕೊಡಲಾದಿತ್ತು

**Summary :** The *nirūpa* dated 5th day of the dark half of Mārgaśira, Dhātu *saṁvatsara*, was issued from Śrī

Anantapadmanābha temple of Viṭhala, to Gauḍadēśastha Sāraswat Mahājanas, asking them to remit \* 1 | 0 per house and per annum, to Maṅgēśa Bhaṭṭa, the authorised agent of the Maṭha. The disciples were further asked to extend full help towards the renovation of the said temple.

**Note :** Dhātu *saṁvatsara* corresponds to C.A.D. 1817.

37

ನಂಬರ ೧೪೧೭

P. 1

L.

1. ಕನಡಾ ಜಿಲ್ಲಾ ಅದಾಲತ ಅಧಿಕಾರ ಸ್ಥಾನದಿಂದಾ-
2. ವಾದಿ ಮಂಗಲೂರಲ್ಲು ಯಿರುವ ಳಿರುಪಾಯಿ ಕ್ರಯದ ಸಾಮಾನು
3. ಪಾಣಿ ಮಂಗಲೂರ ಪರಮೇಶ್ವರ್ತಿ ವ ಮನೆ ಸಹಾ ೨೦ರುಪಾಯಿ ಕ್ರಯ
4. ಕಿಲ ಶಾಮಯ್ಯ ಬಾಳುವಂಥಾ ಅಂಗಡಿ ಸಹಾ ಬ ರ ಬೆಕೆಂತ್ತಾ
5. ಪ್ರತಿವಾದಿ ಬೆಕಲ ತ್ತಾಲೂಕು ಪಾಣಿ
6. ಮಂಗಲೂರ ರಾಮಚಂದ್ರ
7. ವಾದಿ ಕೃಷ್ಣಿನಲ್ಲಿ ಪಾಣಿ ಮಂಗಲೂರಲ್ಲಿ | ಹಿರಿಯವರ ಸ್ತಳದಲ್ಲಿ |
8. ತನ ಮಗ ರಾಮಚಂದ್ರ ಕಟಿದ ಮನೆ ಅಂಗಡಿ ಸಹಾ ಅನಕ್ಕೆ
9. ಯಿಟಕೊಂಡಂತ್ತಾ ಪ್ರತಿವಾದಿ ಹಾಕಿಕೊಂಡಧಾನೆ ಆದರ್ಶಿಂದಾ
10. ಳಿರು ಪಾಯಿ ಕ್ರಯದ ಸಾಮಾನು ಮನೆ ೧ ಮತ್ತು ೨೦ ರುಪಾಯಿ ಕ್ರ
11. ಯದ ಅಂಗಡಿ ಸಹಾ | ೧೪ ನೆ ಕಾನೂನು ಪ್ರಕಾರ ಕೊಡಬೆಕೆಂ
12. ತಾ | ಪ್ರತಿವಾದಿ ಆನಸರು ಯೆನು ಸಲಬೆಡಾ ಯಂತ್ತಾ | ದ
13. ರಿಯಾಪ್ತು ವೆಳ್ಳಕ್ಕೆ ಪ್ರತಿವಾದಿ ಹುಕುಂ ಪ್ರಕಾರ ಹಾಜರಾಗದಿದ್ದ
14. ರಿಂದಾ | ಯಿಂತನ ಹೊರ್ತು ದರ್ಶಿಯಾಪ್ತಿಗೆ ಶುರು ಮಾಡಲಾಯಿತು
15. ವಾದಿ ವಕಿಲ ಬರಶಿದ ಸಾಕ್ಷಿ ಳಿ ಕೆ ಜನಕ್ಕೆ ಸಮನು ಆದಲ್ಲಿ | ಪ್ರತಿ
16. ವಾದಿಯು ತಾನು ಕೃಷ್ಣಿತು ಪ್ರಕಾರ ಸಾಮಾನು ಮನೆ ಅಂಗಡಿ ಸ
17. ಹಾ ವಾದಿಗೆ ಕೊಡುತ್ತೆನೆಂದು ವಾದಿಗೆ ರಾಜಿ ಮಾಡಿಕೊಂಡಿದೆ
18. ನೆ | ಯಿ ಪ್ರಕಾರ ಪೈಸಲೆಗೆ ಅಪಣೆ ಆಗಬೆಕೆಂತ್ತಾ ಅರ್ಜಿ ಬರ
19. ದು ದಾಖಲು ಮಾಡಿದರ್ಶಿಂದಾ ಯಿ ಬಗ್ಗೆ ಕೊರ್ಟಿನವರು ಪೈಸ
20. ಲು ಮಾಡಿದ್ದು ಯೆನು ಯಂದರೆ ಪ್ರತಿವಾದಿ ರಾಜಿ ಅರ್ಜಿ ಮೆರೆ

21. ಗೆ ವಾದಿ ಕೃಷಿತು ಪ್ರಕಾರ ಳಿಂ ರುಪಾಯಿ ಕ್ರಯ ಬಾಳುವಂಥಾ
22. ಸಾಮಾನು ಮನೆ ೧ ಸಹಾ ಮತ್ತು ೨೦ ರುಪಾಯಿ ಕ್ರಯ ಬಾಳುವ
23. ಂಥಾ ಅಂಗಡಿ ೧ ಸಹಾ ವಾದಿಗೆ ಪ್ರತಿವಾದಿಯು ಬಿಟ್ಟುಕೊಡ

## P. 2

### L.

1. ಬೆಕು | ಯೊ ಕೆಳಗೆ ಬರದ ಕೊರ್ಟ್ ಖರ್ಚು ಪ್ರತಿವಾದಿಯೆ ಕೊ
  2. ಡತ್ತ್ ವಿವರ | ವಾದಿ ಪ್ರತಿವಾದಿ ಉಭಯಂ
  3. ವಾದಿ ಸರಕಾರಕ್ಕೆ ಕೊಡತ್ತ್ ರುಸುಂ ರುಪ್ಯಾ ೩ ||| ೦ ೦ ೩ ||| ೦
  4. ಫೈಸಲು ದಸ್ತವಜು ವಾದಿ ಕಡೆ ೧ ಕೈ | ೦ ೦ | ೦
  5. ಚಿಲರೆ ಠಸ್ಸೆ ಕಾಗದ ಕ್ರಯ | ವಾದಿ ಪ್ರತಿವಾದಿಕಡೆ || ೦ ||| ೦ ೧ | ೦
  6. ಸಾಕ್ಷಿ ಜನ ವಾದಿ ಕಡೆ ಳ ಕೈ ೧ ೦ ೧
  7. ಡಲ್ಯಾತ ಭತ್ತೆ ವಾದಿ ಪ್ರತಿವಾದಿ ಕಡೆ ೧ | ೦ ೦ ೧ | ೦
  8. ವಕಿಲಿ ರುಸುಂ ವಾದಿ ವಕಿಲಗೆ ೩ ೦ ೩
  9. ಫೈಸಲು ಕಾಗದ ೦ ೧ ೧
- 
10. ೯ ||| ೦ ೧ ||| ೦
  11. ಕೈ ವಾದಿಕಡೆ ಖರ್ಚು ರುಪ್ಯಾ ೯ ||| ೦ ಕೈ ವಾದಿ ವಕಿಲ ರುಸುಂ ರುಪಾ
  12. ಯಿ ೩ ನ್ನು ಪ್ರತಿವಾದಿಯು ವಾದಿ ವಕಿಲ ಶಾಮ್ಯಗೆ ಕೊಡಬೆಕು |
  13. ಬಾಕಿ ರುಪಾಯಿ ೬ ||| ೦ ನ್ನು ಪ್ರತಿವಾದಿಯು ಸರಕಾರಕ್ಕೆ ಕೊಡಬೆ
  14. ಕು | ಬ ತಾರ್ತಿಕು ಳ ನೆ ಮಾರ್ಚ್ ಸಂನ ೧೮೧೮ ನೆ ಯಿಸವಿ

**Summary :** It is a copy of the judgement, dated 4<sup>th</sup> March 1818, passed by the Kanadā District Court, regarding a dispute over a house and other things worth Rs. 40/- and a shop, valued at Rs. 20/-, in Mangalore, between Pāṇi Mangalore Paramēswari, a plaintiff and Pāṇi Mangalore Rāmachandra, a defendant. As per the judgement, the defendant was ordered to handover, a house, materials and a shop, the claims of the plaintiff, to the plaintiff. The details regarding the expenses of the court to be paid by the defendant, are also mentioned in the judgement.

38

ಶ್ರೀ

P. 1

L.

1. ಶ್ರೀ ಸ್ವಾಮಿಯವರ ಸಂನ್ವಿಧಾನಕೆ |
2. ಸೆವಾನುಸೆವಕ | ವಿಠಲದ | ಮಂಗಿಶನ್ನು ಮಡುವ ಕೃತಾನೆಕ ಶಿರಸಾಷ್ಟಾಂಗ |
3. ಬಿಂನಹ | ಸ್ವಾಮಿ | ಸಂನ್ವಿಧಾನದ | ಕೃಪೆಯಿಂದ | ಯಿಶ್ವರ ಸಂವತ್ಸರದ |
4. ವ್ಯಶಾಖ ಬ ೨ ವರ್ಗೆಗೆ ನಾನು ಸ್ತಳದಲ್ಲಿ ಸಂಣವರು ಮುಂತ್ತಾಗಿ ಕ್ಷೆಮದಲ್ಲು
5. ಯಿಧವೆ | ಸ್ವಾಮಿ | ಶ್ರೀ ಅನಂತ್ತಪದ್ಮನಾಭ ದೆವರ ದೆವಸ್ತಾನದ ಚಂದ್ರ
6. ಸಾಲಿಗೆ ಬುನಾದಿ ಆರಭ್ಯ ಗೊವೆ ಕಿರ್ಪಿಸ್ತನ ಕೈಯಲು ಪಂಚಾಂಗ ಗೊಡೆ
7. ಮುಂತ್ತಾಗಿ ಕಟ್ಟಿಶಿ ನಾಲ್ಕು ಧರದಲ್ಲು ದಿಪವಳಿ ಕಲ್ಲಿನಿಂದ | ಬನಾಯಿಶಿ |
8. ಕೆಲ್ಲ ಆಗಿ ಅಧೆ | ಮರ ಮೊ - ಆಜ್ಜ ಭುಮಿ ಚಕಬಂದಿ ಮತ್ತು |
9. ಹೊಳೆಸಾಲಿನಲ್ಲು ಯಿರುವ ಮರಗಳಲು ಹುಡುಕಿಶಿ ಗಳು ಹಲಗೆ |
10. ಮುಂತ್ತಾದಕೆ ಸುಮಾರು ಮುಂನ್ನೂರು ಹಲಗೆ ನಾಲ್ವತು ಅಡ ಕೆಲಲು ಕೊ
11. ಲಿಗೆ ತ್ತುಂಡು ಸಹ | ಕರಗಸದ ಎರಡು ಜೊಡ್ಡಿನಿಂದ ತಯಾರು ಮಾಡ್ಡಿ
12. ಶಿ ಅಲ್ಲಿ ನಿರಲ್ಲು ಹಾಕ್ಶಿ ಅಧೆ ಯಿಂನ್ನು ಶ್ರಾವಣ ಮಾಸದಲ್ಲು ಬಡ್ಯಾ ಜ
13. ನರ ಕರಶಿ ತ್ತಾಸಕಾಮಿ ಕೆಲ್ಲ ಅಲ್ಲಿ ಮಾಡ್ಡಿಶಿ ನಮೂನೆಗೆ ತಕ್ಕ ಕುಟೂ |
14. ಸ್ತಳದಲ್ಲು ತ್ತಂದು ಬನ್ಯಾಶಿ ಕಾಮಗಾರ್ಪಿ ಆಗಬೆಕೂ | ನಾನಾರೆ ಸರಕಾರ |
15. ದ ಚಾಕ್ರಿಯಿಂದ ವಸುಲಿ ಕೆಲ್ಲ ಮಾಜಸ್ತಿಟ ಕೆಲ್ಲ ಮುಂತ್ತಾದ ತಗಾದೆ ಯಿ
16. ದ ಕ್ಷಣ ಪುರಸತ್ತು ಯಿಲದೆ ಪೆಚಾಡುವದಾಗಿ ಅಧೆ | ಬೆರ್ಪೆ ಸ್ತಳದಲ್ಲು

P. 2

L.

1. ಆಪ್ಪರಾಗಿ ದೆವತ್ತಾ ಸೆವೆಗೆ | ಯುಕ್ತವಾಗಿ ನಡಕೊಳುವ ಜನರ |
2. ಅಭಿಪ್ರಾಯ ಸಂನ್ವಿಧಾನಕೆ ವೆದ್ಯವಧೆ ಶ್ರೀ ದೆವರ | ದಯದಿಂದ |
3. ಸಂನ್ವಿಧಾನದ ಅನ್ನುಗ್ಗಹದಿಂದ | ಕೆಲ್ಲ ಪುರಾ ಆಗಬೆಕು ಹೊರತ್ತು |
4. ಜನರ ವಿದ್ಯಮಾನ ನೊಡ್ಡಿದ್ರೆ ಯೆನ್ನು ಸಂದರ್ಪವಾಗಿ ಕಾಣುವದಿಲ್ಲಾ ನಡದ |
5. ಹವಾಲು ಬರದು ಬಿಂನ್ನಹ ಮಾಡ್ಡಿಕೊಂಡಧನೆ | ದೆವರು | ದಿವ್ಯ ಚಿತ್ತಕೆ
6. ವೆದ್ಯವಾಗಿರಬೆಕು | ಶಿರಸಾಲಿಯಲ್ಲು ಪ್ರತಿಷ್ಠೆ ಆಗುತ್ತದೆ ಯಂಬದಾ

7. ಗಿ ವೃದಿಕರು ಹೆಳಿದರ್ಲಿಂಢ | ಚರಣಕಾಣಿಕೆ ಬಗ್ಗೆ ರುಪ್ಯಾ೨ ಕಳುಹಿಧ
8. ನೆ | ಚಿತ್ತಕೆ ವೆದ್ಯವಾಗಿ ನಾನ್ನ ನಡಕೊಂಬ ವಿವರಕೆ | ಪುರ್ಣ ಕಟಾಕ್ಷದಿಂ
9. ದ ಅಪ್ಪಣೆ ಆಗಬೆಕು | ಸ್ವಾಮಿ ಬಿಂನಹ |
10. ವೆದಪಾಟ ಹೆಳುವ ಭಟಜಿಯವರ್ಲಿಗೆ | ನಂನ್ನ ಹಿಶೆ ಮಂಗಿಶನ ಬಾಪ್ಪಿ
11. ವಬ್ಬನ ಸಂಬಳ ನಾಂನ್ನ ವಪ್ಪಿಕೊಂಡ ಪ್ರಕಾರ | ಭಟ್ಟಜಿಯವರ್ಲಿಗೆ ಕೊ
12. ಟು ಸಮಜಾಯಿಶಿಧೆ | ಮಂಗಿಶಗೆ | ಯಿಂನ್ನು ವಂದು ವರುಶ ಪಾಟ
13. ಹೆಳುವಂತ್ತೆ ನೆಮಕ ಮಾಡ್ಲಿಧೆನೆ | ಚಿತಕೆ ವೆದ್ಯವಾಗಿರಬೆಕು | ಬಿಂನ
14. ಹ |

**Summary :** On the 3<sup>rd</sup> day of the dark half of Vaiśākha, Īśwara *samvatsara*, Maṅgīśa of Viṭhala, submitted a *binnavattale* to the *Swāmiji*, informing him about the developments in the construction of a *chandrasāle* of Śrī Ananta-Padmanābha Temple. The information about foundation and walls by the Christians of Goa, preparation of 300 wooden planks and other required wooden items, etc., is given. The disciples of the area were not quite co-operative in this venture. However, Maṅgīśh, with the blessings of His Holiness, was hopeful to complete the unfinished work at an early date. He despatched Rs. 2/- towards *charanakāṇike*. The letter also contains information about the salary given to Bhatji, teaching Vēdic lessons.

**Note :** Īśwara *samvatsara* corresponds to C.A.D. 1818.

39

ಶ್ರೀ

P. 1

L.

1. ಶ್ರೀ ಸ್ವಾಮಿಯವರ ದಿವ್ಯ ಸಂನಿಧಾನಂಗಳಿಗೆ
2. ಸೆವಾನುಸೆವಕ ಜಿಗ್ರಿ ಮಂಗೇಶನು ಮಾಡುವ ಸಾಷ್ಟಾಂಗ ಬಿಂನಹಾ ಸ್ವಾಮಿ
3. ಶ್ರೀ ಸ್ವಾಮಿಯವರ ಆಶಿರ್ವಾದ ಅನುಗ್ರಹ ಕ್ರುಪಾಕಟಾಕ್ಷದಿಂದಾ ಯಿಶ್ವರ ಸಂ | ದ ಪು

4. ಶ್ಯ ಬ ೧೨ ವರೆಗೆ ನಾನು ಕ್ಷಮದಲ್ಲು ಯಿದನೆ ಸಂನಿಧಾನದಿಂದಾ ಮಂ |  
ರಾಮಪಯ್ಯನ
5. ವರ ಕಯ್ಯ ಅಪಣೆ ದಯಪಾಲಿಸ್ತ ಪ್ರಸಾದ ಮಂತ್ರಾಕ್ಷತ್ತೆ ತಲುಪಿ  
ಶಿರಸಾವಹಿಶಿಕೊಂಡು
6. ಕ್ರುತಾರ್ಥನಾದೆನು | ಸಂನಿಧಾನಕ್ಕೆ ಅರಿಕೆ ಮಾಡುಕೊಳ್ಳತಕ್ಕ ಅಭಿಪ್ರಾಯ  
ಯೆನೆಂದರೆ
7. ನನ್ನ ಅಜ್ಜ ಜನರಿ ಕ್ರುಷ್ಣಯ ವಿಟಲ ದೆವಸ್ತಾನದಲ್ಲು ಶ್ರೀ ಉಮಾಮಹೇಶ್ವರ  
ದೆವರಿಗೆ
8. ನಡ್ತಕ್ಕ ನೈವೆದ್ಯ ನಂದಾದಿಪ್ತಿ ಬಗ್ಗು ಮತ್ತು ಅಕ್ಷತ್ತದಿಗೆ ದಿವ್ವ ದೆವರ  
ಸಂನಿಧಿಯಲ್ಲು ಯೆ
9. ಧಾನ ಶಕ್ತಿ ಉತ್ತಹ ಸಂಮಂದವಾಗಿ ಕವಳಿಗೆ ರಘುನಾಥಯ್ಯನ ತಂದೆ  
ರಂಗಯ್ಯ ಶಾನ
10. ಬವರ ಕಯ್ಯ ಗ ೨೫ ೦ ಯಿಪತ್ಯೆದು ವರಹಾ ಕೊಟ್ಟು ಗಡ್ಡದಕೊಡಿ  
ಭೂಮಿಯಿಂದಾ ಸ್ವಾಸ್ತಿ
11. ನಡದು ಬರಬೆಕು ಯಂತ್ರಾ ಸಾಧನ ಬರ್ದ ದೆವರ ಭಂಡಾರಕ್ಕೆ ವಪ್ಪಿಶಿ  
ಸದರಿ ಬರದ ಪ್ರಕಾರ
12. ಕಿಲಕ ಸಂವತ್ಸರದ ವರೆಗೆ ನಡದು ಬಂದು ಸಉಮ್ಯ ಸಂವತ್ಸರದಲ್ಲು  
ಹೆಗ್ಗಡೆ ಅವಂತ್ರದಲ್ಲು
13. ದೆವಾಲಯ ಹೊಗಿ ದೆವರಿಗೆ ಮಂಗಲುರಲ್ಲು ತ್ತಂದು ಪ್ರತಿಷ್ಠೆ ಮಾಡಿದ  
ತದಾರಭ್ಯದಿಂದಾ
14. ಯಿವರೆಗೆ ಸದ್ರಿ ಬರದ ಉಮಾಮಹೇಶ್ವರ ದೆವರ ಪ್ರತಿಷ್ಠೆ ಯಿಲ್ಲದರಿಂದಲ್ಲು  
ಮತ್ತು ದೆವಸ್ತಾನ
15. ಹೊದರಿಂದಾ ಸದ್ರಿ ಗಡ್ಡದಕೊಡಿ ಭೂಮಿಯು ರಗುನಾಥಯ್ಯನ ಅಂಣಾ  
ಶೆಶಪ್ಪನು ಅನುಭ
16. ವಿಶಿ ಅದರ ಮಿಗತ್ತೆ ಯಾವತ್ತು ಅನುಭವಿಶಿ ಬರುತ್ತಯಿದ್ದು ಆತನು  
ದೈವಾದಿನವಾದ ತ್ತ
17. ರುವಾಯ ಆ ಭೂಮಿಯು ರಘುನಾಥಯ್ಯನೆ ನೊಡಿಕೊಂಡು ಅನುಭವಿಶಿ  
ಬರುವ
18. ದರಿಂದಾ ರುಧಿರೊದ್ದಾರ್ಥಿ ಸಂವತ್ಸರದಲು ಸದ್ರಿ ಕವಳಿಗೆ ರಘುನಾಥಯ್ಯ  
ಮತ್ತು ಮಂಗೆ
19. ಶಯ್ಯನವರು ಸಾಹಾ ಮಂಗಲುರಿಗೆ ಬಂದಾಗ್ಯೆ ಹತ್ತು ಸಮಸ್ತರು ಕೊಡಿದ  
ವೆಳ್ಳದಲ್ಲು ಕೊ

## P. 2

## L.

1. ತ್ವಾಲಕಟ್ಟಿ ವೆಂಕಟೇಶಯ್ಯ ಯಿ ಬಗೆ ಪ್ರಸ್ತಾಪಾ ಮಾಡಿದಲ್ಲಿ ಅಸಲು ವಿನಹ ಮಿಗತ್ತೆ ಬಗ್ಗೆ ತಾ
2. ನು ೨೪ ವರಹಾ ಕೊಡುತ್ತೆನೆ ಯಂತಾ ರಗುನಾಥಯ್ಯ ಕಬುಲ ಮಾಡಿ ಯಿದ್ದ ಅಭಿಪ್ರಾಯ
3. ಕೊತ್ವಾಲಕಟ್ಟಿ ವೆಂಕಟೇಶಯ್ಯ ನನನ ಕಯ್ಯ ಹೆಳಿದಲ್ಲಿ ನಾನು ಸದ್ರಿ ರಘುನಾತಯ್ಯ
4. ಮಂಗೆಶಯ್ಯ ಶಿವಪಯಗೆ ಸಾಹ ವಂದು ಕಾಗದ ಬರದು ಅಸಲು ಬಡ್ಡಿಯಿಂದಾ ಗ ೪೯
5. ವರಹಾದಲ್ಲು ಬೆರೆನು ಅಡ್ಡ ಖರ್ಚು ಮಾಡದಂತೆ ಯಿ ಬಗೆ ವಿಶೇಷವಾಗಿ ಪೂಜೆ ನಡೆ
6. ಯತ್ತೈ ಬಗೆ ವಂದು ಸ್ತಳ ಗೊತ್ತು ಮಾಡಬೆಕು ಯಂತಾ ಕಾಗದ ಬರದು ವೆದಮು
7. ತಿ೯ ತ್ತಿಂಮಯ ಭಟ್ಟರ ಕಯ್ಯ ಕೊಟ್ಟು ಕಳುಹಿಶಿಧೆ ಅದಕೆ ಬೆರೆ ಜಬಾಬ ಬರೆಯಲಿ
8. ಲ್ಲ ಯಿತ್ತೈ - ಗಿ ವಂದು ವರುಶವ್ಯಾತ್ತು ಕವಳಿಗೆ ಮಂಗೆಶಯ್ಯ ಮತ್ತು ವಿಟಲದಲ್ಲು
9. ಯಿರುವ ವಂದರೆ ಗ್ರಹಸ್ತರು ಕೂಡಿ ಸದ್ರಿ ಸಾಧನ ಭಂಡಾರದಿಂದಾ ತ್ತೆಗದು ಕವಳಿ
10. ಗೆ ರಘುನಾತ್ರಯನ ಮಗಗೆ ತ್ತಿರುಗಾ ಕೊಡ್ತಿದರು ಯಂತಾ ವರ್ತಮಾನ ಕೆಳುತ್ತದೆ ಅ
11. ದರಿದಿಂದಾ ಸಂನಿಧಾನದಲ್ಲಿ ಅರಿಕೆ ಮಾಡಿದನೆ ದೆವತ್ತಾ ಸೆವೆಯು ನಿಂತ ಆರಭ್ಯದಿಂ
12. ದಾ ಅಸಲು ಮತ್ತು ಅದರ ಮಿಗತ್ತೆ ಮತ್ತು ಆ ಬಗೆ ಬಡ್ಡಿಯಿಂದಾ ಸಾಹಾ ಹೆರಳ ಲ್ಯವ
13. ಜು ಬರಬೆಕಾಗುತ್ತದೆ ಅದಂನು ಯಾರ ಕಯ್ಯ ಕೆಳಬೆಕು ಯಂಬ ಗೊತ್ತು ಕಾಣುವದಿ
14. ಲ್ಲವಾದ್ದರಿಂದಾ ಸಂನಿಧಾನಕ್ಕೆ ಅರಿಕೆ ಮಾಡಿದನೆ ಯಿ ಬಗೆ ಸಂನಿದಾನಲು ವಿಟಲ
15. ಕೈ ತಲಪಿದ ಕುಡ್ಲೆ ಯಿದರ ವಿದ್ಯಮಾನಕ್ಕೆ ಕವಳಿಗೆ ಮಂಗೆಶಯ್ಯನವರು ಮತ್ತು ದೆವತ್ತಾ

16. ನದ ಭಟರಿಗೆ ವಿಚಾರಣೆ ಆಗಿ ದೆವತಾ ಸೆವೆ ನಿಂತ ಆರಭ್ಯದಿಂದಾ ಯಿವರೆಗೆ ಯೆ
17. ನು ಮಿಗತ್ತಿ ಸಲಬೆಕು ಅದರ ಬಡ್ಡಿ ಯೆಷ್ಟು ಆಗುತ್ತದೆ ಮತ್ತು ಅಸಲು ಸಾಹಾ ಕೂ
18. ಡಿ ಯೆಷ್ಟು ಅ್ಯವಜು ಆಗುತ್ತದೆ ಅದು ಕೊಡುವರೆ ಬಾಡ್ಯಸ್ತರು ಯಾರು ಯಂತ
19. ವಿಚಾರಣೆ ಆಗುವ ರಿತ್ತಿ ಮುಂದೆ ದೆವತ್ತಾ ಸೆವೆಗೆ ಅನುಕುಲ ಆಗುವ ರಿತ್ತಿ ಕಟ್ಟು
20. ಮಾಡ್ಲಿ ಕೊಡುವಂತ ಸಂನಿಧಾನದಿಂದಾ ತಾಕಿತ್ತಿಯಾಗಿ ಬಂದೊಬಸ್ತು ಆಗಬೆಕು
21. ಯಂಬದರಿಂದಾ ಬಿನಹಾ ಮಾಡಿ ಯಿಧನೆ ನಾನು ಬಂದೆನು ಯಂದ್ರೆ ನನ್ನ ಚಾ
22. ಕ್ರಿಯಿಂದ ಕ್ಷಣಾ ಪುರತ್ತು ಯಿಲ್ಲ ಸ್ವಾ ಮ್ಮಿಯ ಬಗೆಲ್ಲಾ ಸಂನಿಧಾನದಿಂದಲೆ ಬಂದೊಬ
23. ಸ್ತ ಆಗಿ ಆ ವಿವರಕ್ಕೆ ಅಪ್ಪಣೆ ದಯಪಾಲ್ಸಬೆಕು ಸ್ವಾಮ್ಮಿ ಇಂತಿ ಬಿನಹಾ

**Summary :** On the 12<sup>th</sup> day of the dark half of Puṣya, Īśwara *saṁvatsara*, Jigri Maṅgēśa submitted a *binnavattale* to the *Swāmiji*, acknowledging the receipt of *prasāda* and *mantrākṣate*. Maṅgēśa requested the *Swāmiji* to summon Kavalige Maṅgēśayya and Bhatji of the temple and conduct an enquiry regarding the failure of *naivedya* and *nandādipti* at the Śrī Umāmahēswara shrine of Viṭhala. The income from the Gaḍḍadkōḍi land, granted by Jigri Maṅgēśa, was not properly utilised for the services at the shrine. Thence, Jigri wanted to get principal amount, subsequent savings and interest from the responsible persons. He also wanted the worship at the shrine to continue.

**Note :** Īśwara *saṁ*. corresponds to C.A.D. 1818.



## 40

## P. 1

## L.

1. ಶ್ರೀ ಭವಾನೀಶಂಕರಾಯ
2. ಶ್ರೀ ಕೆಶವಾಶ್ರಮ ಶ್ರೀಪಾದಂಗಳವರು
3. ನಮಗತ್ಯಂತ ಪ್ರಿಯ ಶಿಷ್ಯರಾದ ಕುಂದಾಪುರ ಬಸುರು ಆರಭ್ಯಾ |
4. ಗೋಕರ್ಣ ಪರ್ವತಯಂತ್ರದಲ್ಲಿ ಯಿಹ ಗಲುಡ ಸಾರಸ್ವತ ಬ್ರಾಂಹ್ಮಣ ಹತ್ತು
5. ಸಮಸ್ತ ಗೃಹಸ್ಥರಿಗೆ ಪುರೋಹಿತರಿಗೆ ಸಾಹಾ ಶ್ರೀಮಂನ್ಯಾರಾಯಣ
6. ಸ್ಮರಣೆ ಪುರ್ವಕವಾಗಿ ಹರಶಿ ಕಳುಹಿದ ಆಶಿರ್ವಾದಾ | ಬಹುಧಾಂನ್ಯ
7. ಸಂ | ರದ ವ್ಯಶಾಖ ಶು ಂ ಲು | ಕಲ್ಯಾಣಪುರದಲ್ಲು ಸ್ನಾನ ಜಪಾನುಷ್ಠಾನ
8. ಶ್ರೀ ಬವಾನೀಶಂಕರ ದೆವರ ಪುಜೆ ಮಾಡುತ್ತಾ ಯೋಗಕ್ಷಮದಲ್ಲಿ ಯಿಧವೆ
9. ನಿಮ್ಮ ಕ್ಷಮಕ್ಕೆ ಬರಕೊಳ್ಳುತ್ತ ಬರುವುದು ಅದಾಗಿ | ಸ್ವಾರ್ಥಿ ವಿಠಲಕ್ಕೆ
10. ಹೊದಾಗ್ಯೆ | ಮಾಘ ಶು ೫ ದಿವ್ಸ ದೆವರ ಉಥಹದ ವೆಳ್ಳದಲ್ಲು ದುರಶ
11. ನ ಬಂದಾಗ್ಯೆ ಶ್ರೀ ದೆವರ ಅಪ್ಪಣೆ ಆದ ವಿವರಾ | ಪ್ರಾಕು ಗೋಕರ್ಣದಾರ
12. ಭ್ಯಾ ಸಮಸ್ತ ಗೃಹಸ್ಥರು ಯಿದು | ತ್ತೆರದ ಬಾಗಿಲಿಗೆ ಚವಲಾ ವರುಷ
13. ವರುಷಕು | ಕಾಣಿಕೆ ಕೊಟ್ಟು ಬರಬೆಕೆಂತ್ರ ಸಂಕಲ್ಪಾ ಮಾಡ್ಡಿ ಆಮೆ
14. ರೆಗೆ ಕೊಟ್ಟು ಬರುತ್ತಿದಲ್ಲಿ | ಯಿತ್ತಲಾಗಿ ಕೆಲಲು ವರುಷದಾರಭ್ಯಾ |
15. ಯಿಲ್ಲಿಂದಾ ಪ್ರಸಾದ ನಿರೂಪು ಸಾಹಾ ತ್ತೆಗದುಕೊಂಡು ವೃಧಿಕರು ಆ  
ಪ್ರಾಂ
16. ತ್ತಕ್ಕೆ ಯಾರೂ ಹೊಗದೆ ಯಿರುವ ಕಾರಣಾ ಬಾಕ್ಕೆ ನಿಂತದಾಯಿತ್ತು
17. ಯಿ ವರುಷ ದೆವಸ್ತಾನದ ಸುತ್ತು ನಾಲ್ಕು ಚಂದ್ರಸಾಲೆಗಳು ಜೀರ್ಣಲು
18. ಧಾರಾ ಮಾಡ್ಡಿ ದೆವಸ್ತಾನ ಕಟ್ಟಿಸುವದರಿಂದಾ ಖರ್ಚು ವೆಚ್ಚಕ್ಕೆ ಹೆರಳ
19. ದ್ರವ್ಯಾನುಕುಲವಾಗಬೆಕು ಯಿ ಬಗ್ಯೆ ಕಲ್ಯಾಣಪುರ ಪರ್ವಯಂತ್ರ
20. ದಲ್ಲು ಪ್ರತ್ಯಕ್ಷವಾಗಿ ವೃಧಿಕರು ಹೊಗಿ | ವರುಷ ವರುಷಕು ಚವಲ
21. ವಂತ್ರಿಕೆ ಹಣಾ ಯೆತ್ತುವಳಿ ಮಾಡ್ಡಿಕೊಂಡು | ಬರುಧಾರೆ ಕುಂದಾ
22. ಪುರದಾರಭ್ಯಾ ಗೋಕರ್ಣ ಪರ್ವಯಂತ್ರದಲ್ಲು ಅಲ್ಲಿಂದಾ ವೃಧಿಕರಿಗೆ
23. ಕಳುಹಿಕೊಡುವ ಬಗ್ಯೆ ತ್ತರಿತಕ್ಕೆ ಆಗುವದಿಲ್ಲಾ | ಮಠದ ತಾಲುಕ್ಕೆ

## P. 2

## L.

1. ನಿಂದಾ ಯೆರಡು ಜನಾ ನೆಮಕಾ ಮಾಡ್ಡಿ ಕಳುಹಿಕೊಟ್ಟು ಆಪ್ರಾಂತ್ರದ ಚ
2. ವಲ ವಂತ್ರಿಕೆ ಹಣಾ ಯೆತ್ತುವಳಿ ಮಾಡ್ಡಿಶಿ ಕಳುಹಿಕೊಟದೆ | ದೆವಸ್ತಾನದ
3. ಚಂದ್ರಸಾಲೆ ಕೆಲ್ಕೆ ವದಗಿಶಿಕೊಟ ಹಾಗೆ ಆಧಿತು ಯಂಬುದಾಗಿ |

4. ಅಪ್ಪಣೆ ಆದ ಕಾರಣಾ ಬರಶಿಕಳುಹಿಶಿ ಯಿಧಿತು | ಶ್ರೀ ದೆವರ ಅಪ್ಪ
5. ಣೆ ಪ್ರಕಾರಾ ಬಲ್ಲೆ ವೆಂಕಟಶಗೆ ಬಿಜುರ ಮಂಜ್ಯಯ ಭಟಗೆ ಸಾಹಾ ನೆಮ
6. ಕಾ ಮಾಡ್ಡಿ ಯಿವರ ಕೃಯ ಶ್ರೀ ದೆವರ ನಿರೂಪು ಶ್ರೀಮುಡಿ ಗಂಧ  
ಪ್ರಸಾದ ಸಾಹಾ
7. ಕೊಟು ಕಳುಹಿಶಿ ಯಿಧಿತು | ನಿಂಲು ಸಮಸ್ತರು ತ್ರೆಗದುಕೊಂಡು | ಯಿ
8. ವರುಷಕ್ಕೆ ನಿಂಮ್ಮ ನಿಂಮ್ಮ ಶಕ್ತಿಯಾನುಸಾರ ದ್ರವ್ಯಾನುಕುಲಾ ಮಾಡ್ಡಿಶಿಕೊ
9. ಟ್ಪು ನಿಂಲು ಕೊಟ ಹಣಲು ಯಿವರ ಕೃಯಲ್ಲು ಯಿರುವ ಪಟ್ಟಿಗೆ ನಿಂಮ್ಮ
10. ನಿಂಮ್ಮ ಸ್ವಹಸ್ತದಿಂದಾ ಬರದುಕೊಡಿಸುವದು | ಯಿತ್ತಲಾಗಿ ನಾಲ್ಕು
11. ವರುಷ ಯಿ ಪ್ರಾಂತ್ಯದ ಚವಲ ವಂತ್ತಿಕೆ ಸಲದೆ ಯಿರುವದರ್ಲಿಂಟಾ | ಯಿ
12. ವರುಷ ದೆವಸ್ತಾನದ ಕಾಮಗಾರ್ಲಿ ಕೆಲ್ಲದ ಖರ್ಚಿನ ಬಗೆ ಶ್ರೀ ದೆವರ
13. ಮೆಲೆ ದ್ರಿಷ್ಟಿಯಿಟ್ಟು ನಿಂಮ್ಮ ನಿಂಮ್ಮ ಶಕ್ತಿ ಮಿರ್ಲಿ ದ್ರವ್ಯಾನುಕುಲಾ ಮಾ
14. ಡಿಶಿಕೊಟರ್ಲಿ ಯಿದರ್ಲಿಂದಾ ಪುಂಞ್ಯ ಕಿರ್ತಿಗೆ ಸಾಧನ ಉಂಟು |
15. ಯಿ ವಿವರಾ ತ್ತಿಳಿದು ವಳಗೆ ಬರದ ಪ್ರಕಾರಾ ಸಂದರ್ಭಾ ಮಾಡ್ಡಿಶಿಕೊಟ್ಟು
16. ಸಂದ ಹಣಲು ಪಟ್ಟಿಗೆ ಬರಶಿಕೊಡುವದು | ಯಿವರು ಯಿ ಹಣವಿನ
17. ಯೆತ್ತುವಳಿ ಬಗ್ಗೆ ಆವಾವ ಉರ್ಲಿಗೆ ಬಂದಲ್ಲಿ ಆ ಉರ ಪುರೊಹಿತ
18. ರ್ತು ಸಂಗಡಾ ಯಿದ್ದು ಸಮಸ್ತ ಗುಹಸ್ತರ್ಲಿಗು ಹೆಳಿ ಹಣಾ ಜಲದು |
19. ಕೊಡ್ಡಿಶಿಕೊಡುವಂತ್ರೆ ಮಾಡುವದಾಗಿ | ಙ್ನಾಣಿ:

**Summary :** On the 1<sup>st</sup> day of the bright half of Vaiśākha, Bahudhārya *saṁvatsara*, Śrī Kēśavāśram Śrīpādāṅgaḷu, from his camp at Kalyāṅpur, sent a letter of benediction to Sāraswat Brahmanas and *purōhitas* residing in places between Kundāpur and Gōkaṛṇa, informing about *japānuṣṭhāna* and worship of Śrī Bhavānīśaṅkar. The Swāmiji wanted his disciples residing in the said belt, to remit the usual annual *chavla* and the amount in balance to Balse Venkatēśa or to Bijuru Manjaiya, the authorised agents of the *matha*. Since the four *chandrasāles* of the temple were to be renovated, a huge expenditure was to be incurred. Thence, His Holiness wanted his disciples to remit *kāṇike*.

**Note :** Bhaudhārya *saṁvatsara* corresponds to C.A.D. 1819.

## 41

P. 1

L.

1. ಶ್ರೀ ಕೆಶವಾಶ್ರಮ ಶ್ರೀಪಾದಂಗಳವರು ಆರಾಧಿಸುವ
2. ಶ್ರೀ ಭವಾನಿಶಂಕರ ದೇವರ ಭಂಡಾರಕ್ಕೆ -
3. ಸಂನ ೧೮೨೦ ನೆ ಯಿಸವಿ | ಮಾಹೆ ಸಪಟಂಬರ ತಾರ್ಕಿ ಕು ೨೪ ಲ್ಲ |
4. ವಿಕ್ರಮ ಸಂವತ್ಸರದ ಭಾದ್ರಪದ ಬ ೨ ಲು | ಕಾರ್ಕಳದ ಅನಂತ್ಯ
5. ನ ಮಗ ವಿಟಲ್ಯನ ಹೆಂಡತಿ ಪರಮೇಶ್ವರ್ನಿಯು ಬರಶಿಕೊಟ ಧ
6. ಮ್ ಸಾಧನ ಪಟ್ಟಿಕ್ರಮವೆಂತೆಂದರೆ | ಬೆಕಲ ತಾಲೂಕು ಮೊಗ
7. ನಾರ್ಡ ಮಾಗಣೆ ಕಸಬಾ ಪೆಟಿಯಲ್ಲು | ನಂಮ ಹಿರಿಯವರ
8. ಸ್ತಳದಲ್ಲು | ಪ್ರಾಕು ನಂನ ಮಗ ರಾಮಚಂದ್ರಯ ಕಟಿಶಿದ ಬಾ
9. ಬತು ಮನೆ ೧ ರುಪಾಯಿ ೪೦ ಬಾಳುವಂಥಾ ಸಾಮಾನು ೨೦ ರು
10. ಪಾಯಿ ಕ್ರಯ ಬಾಳುವಂಥಾ ಅಂಗಡಿ ೧ ಸಹಾ | ಅನುಭವಿಶಿ
11. ಬರುತಿದಲ್ಲಿ | ಮಗ ರಾಮಚಂದ್ರಯನು ಮ್ಯುತವಾದ ಮೆಲೆ | ದಾ
12. ಯಾದಿ ರಾಮಚಂದ್ರಯನು ಜಾಸ್ತಿಯಿಂದಾ ಹಾಕಿಕೊಂಡಲ್ಲಿ | ಯೊ
13. ಬಗ್ಯೆ ಕೊರ್ತಿನಲ್ಲಿ ಫಿಯಾರ್ದು ಮಾಡಿ ಸಂನ ೧೮೧೮ ಯಿಸವಿ ನಂಬ
14. ರ ೧೪೧೭ ನೆ ಲು | ಫ್ಯಸಲು ಆದ ಪ್ರಕಾರ | ಕೊರ್ತು | ಹುಕುಂ
- ಮೆರೆಗೆ |
15. ಢಲ್ಯಾತ ಬಂದು | ಫ್ಯಸಲು ಪ್ರಕಾರಾ ಸಾಮಾನು ಮನೆ ಅಂಗಡಿ ಮುಂ
16. ತ್ತಾಗಿ ನಂನ ಸ್ವಾಧೀನ ಮಾಡ್ತಿಕೊಟ್ಟು | ನಾನು ಕೊರ್ತಿಗೆ ರಶಿದಿ ಕೊ
17. ಟ್ತು ನಂನ ಸ್ವಾದಿನ ಮಾಡಿಕೊಂಡಂಥಾ ಸಾಮಾನು ಮನೆ ಅಂಗಡಿ
18. ಮುಂತಾಗಿ | ಮತ್ತು ಯೊ ಮನೆ ಯಿರುವ ಸ್ತಳಾ ಪೂರ್ವಗಡಿ ಪ್ರಕಾ
19. ರ ಯೊ ಸ್ತಳಕ್ಕೆ ಕೂಡಿದ ನೆಲ ವರ್ತಿ ಅಲ ಫಲ ನಿಧಿ ನಿಕ್ಷೆಪ ಜಲ ಮು
20. ಂತ್ತಾಗಿ | ನಂನ ಸಾರ್ಥಕದಗೊಸ್ಕರಾ ಮತ್ತು ನಂನ ಹಿರಿಯವರ್ತಿಗೆ
21. ಮೊಕ್ವಾರ್ಥವಾಗಿ ಯೊ ಸ್ತಳದಲ್ಲು ಮರಾ ಕಟ್ಟುವ ಬಗ್ಯೆ ಶಿವಾರ್ಪಿ
22. ತವಾಗಿ ಧಾರಾದತ್ತವಾಗಿ ಕೊಟ್ಟು ಯೊ ಫ್ಯಸಲು ಸಹಾ ಶ್ರೀ ಸಂ
23. ನ್ನಿಧಾನಕ್ಕೆ ವಪ್ಪಿಶಿಕೊಟ್ಟಿಧನೆ | ಯೊ ಸ್ತಳದಲ್ಲು ಭಂಡಾರದಿ
24. ಂದಾ ಅರ್ಧಾ ಮುಟಿಶಿ ಮರಾ ಕಟಿ ಯೊ ಸ್ತಳ ಊರುಧಾ
25. ಮಡಿಕೊಂಡು ಆಚಂದ್ರಾರ್ಕವಾಗಿ ಶ್ರೀ ಸಂನಿಧಿಯಲ್ಲು |
26. ಆಳಿ ಅನುಭವಿಶಿಕೊಂಡು ಬರಬೆಕು | ಯೊ ಸ್ತಳದಿಂದ

**P. 2**

**L.**

1. ಪ್ರಾಕು ಪ್ರಕಾರ ಸರಕಾರಕ್ಕೆ ಸಲುವ ತೆರಿಗೆ ಕಾಲಂಪ್ರತಿಯ
2. ಲ್ಲ ಮಠದಿಂದಾ ಕೊಟ್ಟು ಬರಬೆಕು | ಯಿ ಸ್ತಳಕ್ಕೆ ಮನೆ ಅ
3. ಂಗಡಿ ಮತ್ತು ಸಾಮಾನಿಗೆ ಸಹಾ ನನಗೆ ನಂಮ ಸಂತ್ಯಾ
4. ನದವರ್ತಿಗೆ ಸಹಾ ಸಮಂಧವಿಲ್ಲಾ ಯಂದು ಬರಶಿ
5. ಕೊಟ ಧರ್ಮಸಾಧನ ಪಟಿಗೆ ಪರಮೇಶ್ವರಿಯು ೨ ಗೆ
6. ರೆ ಬರದ ಗುರುತು | ಸಾಕ್ಷಿಗಳು | ಕೆಂಮಣಗಂಡಿ
7. ವೆಂಕಪನ ಸಾಕ್ಷಿ | ಕೊಲಪೆಮುಕೊಡ ಮಂಜುನಾಧ್ಯನ
8. ಸಾಕ್ಷಿ | ವಿಲಲ ಕುಡೂರ ಸೊಮ್ಮನ ಸಾಕ್ಷಿ | ಯಿಂತ್ತಿ ಯಿ
9. ವರ ಉಭಯ ಸನ್ನತದಿಂದಾ ಮೂಡಬಿದರೆ ವೆಂಕಟೆ
10. ಶಯನ ಬರಹಾನ್ನ ಸಾಧನಾ | ಪ್ರತಿ |

**Summary :** On the 2<sup>nd</sup> day of the dark half of Bhādrapada, Vikrama *saṁvatsara*, corresponding to September 24, 1820, Paramēśwari, wife of Viṭhalaiya, son of Anantaiya of Kārkaḷa, granted her ancestral property, located in Kasabāpeṭe of Mogarnāḍa *māgaṇe*, Bekal tāluk, to the *bhaṇḍāra* of Śrī Bhavānīśaṅkar Deity, adored by Śrī Kēśavāśram. The *dharma-sādhana* reveals some important aspects. A house, materials valued at Rs. 40/- and a shop costing Rs. 20/-, were disputed after the death of Ramachandraya, son of Paramēśwari. However, as per the court's verdict, the entire property was given back to Paramēśwari. In order to attain *mōkṣa* for her ancestors, she endowed the land to the *Maṭha* for the erection of a *maṭha* in the granted area. Thenceforward, the *maṭha* was to remit periodical tax to the government.

## 42

## P. 1

## L.

1. ಸಂನ್ ೧೮೨೧ ನೆ ಯ್ಲಿವಿ | ಮಾಹೆ ದಶಂಬರ್ರ ತ್ತಾರ್ತಿಕ್ಕು ನೆ ವಿಶು ಸಂವತ್ಸರ | ಮಾರ್ಗಶಿರ ಬ ೧೩ ಶನಿವಾ
2. ರದಲ್ಲ | ಶ್ರೀಮತ್ತು | ದೊಡಪ ತ್ತಿಂಮ್ಪಪ್ಪಯ್ಯನವರ ಮಗಾ ಅಂಣ ದತ್ತಯನವರಿಗೆ | ನಾರಣ್ಯಯ್ಯ
3. ನಮ್ಮಗಾ ಶಂಕ್ರನಾರಣ್ಯಯನ್ನು ಬರಕೊಟ ಹಶಿಗೆ ಪಟಿ ವಿವರಾ
4. ಪ್ರಾಕು ರಕಾ[ಕ್ರಾ]ಕ್ಷಿ ಸಂವತ್ಸರದಲ್ಲ ನಂಮ ಹಿರಿಯ್ಯವರ ಬದಕ್ಕೆಗೆ ಪಾಲ್ಲ ಆಗಿ | ಬರಶಿದ ಹಸಗೆ |
5. ಪಟಿ ಪ್ರಕಾರಾ ನಿಮ್ಮಗೆ ಪಾಲ್ಲ ೧ ದೊಡಪ
6. ಪರಮೇಶ್ವರಯ್ಯನವರಿಗೆ ಪಾ ೧ ನಂನ ಯ
7. ಜಮಾನರಿಗೆ ಪಾಲ್ಲ ೧ ಚಿಕಪ ಗಣಪ್ಯನವರಿಗೆ
8. ಪಾಲ್ಲ ೧ ಯಿ ಪ್ರಕಾರಾ ೪ ಪಾಲ್ಲ ಆಗಿ ಅನ್ನು
9. ಭವಿಶಿ ಬರುತ್ತಿದಲ್ಲಿ | ಯಿತ್ತಲಾಗಿ | ದೊಡಪ
10. ಪರಮೇಶ್ವರಯ್ಯನವರ ಬುಡದವರು ಚಿಕಪ
11. ಗಣಪ್ಯಯ್ಯನವರ ಬುಡದವರು ಸಾಹಾ ನಷ್ಟ
12. ವಾದದಿಂದಾ ಯಿ ೨ ಪಾಲ್ಲಿನ ಭುಮಿ ಯಿ ಕರ್ತ
13. ರು ಸಮಧರಿಶಿಕೊಂಡು ನೊಡ್ಡಿಕೊಳಬೆಕ್ಕೆ
14. ಂತ್ತ ಯಿ ತ್ತಿಥಿಯಲ್ಲ ನಂಮ ಶ್ವಜ್ಜಾತ್ತಿ
15. ಗ್ರಹಸ್ತರ ಮುಂತ್ತಿಟು ನಂಮ ನಂಮ್ಮ ರಾ
16. ಜಿಯಿಂದಾ ಮಾಡ್ಡಿಕೊಂಡ ತಾಹಾ -
17. ಚಿಕಪ ಗಣಪ್ಯಯ್ಯನವರ ಪಾಲ್ಲಿನ ಭುಮ್ಮಿ
18. ಗ ೬೫ \* ೦ ವರಹಾ ಭೊಗ್ಗದಿ ಅಡಲು ಸಾದಿ
19. ನಿವೆ ಕೊಟಕೊಂಡು ಅನ್ನುಭವಿಶಿಕೊಳುವದು
20. ದೊಡಪರಮೇಶ್ವರಯ್ಯನವರ ಪಾಲ್ಲಿನ ಭೂ
21. ಮ್ಪಿ ಗ ೫೨ ಹ ೩ = ನೆ ಅಡಲು ಬರದರಿಂದ
22. ಯಿದರ್ರ ಶಿವ್ಯಾಮ್ಪ ಸಾಲದ ಬಾಬತ್ತು ಲೆಕಾಚಾ
23. ರಕ್ಕೆ ಸಾಹಾ ಗ ೬೫ \* ೦ ಭರತ್ತಿ ಮಾಡ್ಡಿಕೊಟು
24. ಯಿ ಪಾಲ್ಲ ನಾನ್ನು ಅನ್ನುಬವಿಶಿಕೊಳಬೆ
25. ಕ್ಕು ಯಿ ಗ ೬೫ ಹ ೦ ವರಹಾಂನ ಶಿವ್ಯಾಮ್ಪ ಸಾ
26. ಲದ ಬಾಬತ್ತು ಸಾಹಾ ಯಿ ಪಾಲ್ಲಿಗೆ | ಹೆಚೆಗೆ ಹ
27. ಣಾ ತ್ತೆರುವದಾದರೆ ಆ ಬಗೆ ಹಣ ನಾಲು

28. ನಿಲು ಯಿ ಕರ್ತರು ಸಮದ್ರಿಶಿ ತೆರಬೆ
29. ಕ್ಕು | ಸದರಿ ಅಡವಿನ ಆರವತ್ತ ಅ್ಯದು ವರ
30. ಹಾಕ್ಕೆ ಕಂಮಿಯಾಗಿ | ತ್ತೆರುವದಾದರೆ ಯಿ
31. ಕರ್ತರು ಸಮದ್ರಿಶಿ ತ್ತೆಗದುಕೊ - - -
32. ಯಿ ೨ ಹಶಿಗೆಗೆ ಹೊರಗೆ ನಿ - - - -
33. ತ್ತ ಸಾಲ್ಲಾ ಯಿ ಕರ್ತರಿ - - - - -
34. ಳ ಬೆಕ್ಕು ಮತ್ತು ಜ - - - - -
35. ಸಮದ್ರಿಶಿಕೊಳಬೆಕ್ಕು ವಟು ಧಡೆಯಲ್ಲು
36. ಯಿರುವ ಉಪಿನ ಆಗ್ರ ಚಿಕಪ ಗಣಪ್ಯಯನ
37. ವರ ಕ್ಯಯಾ ನಿಲು ಮುಲಗೆಣಿಗೆ ಬರಶಿಕೊಂಡ
38. ದರಿಂದಾ ಆ ಆ ಗ್ರಾಮದಲ್ಲು ಅರವಾಸೆ ಆಗ್ರ
39. ನಮಗೆ ಬಿಟುಕೊಡಬೆಕ್ಕು ಯಂತ್ತ ಹಳಿದರಿ
40. ಂದಾ
41. ನಿಂಮ್ಮ ಪಾಲ್ಲಿಗೆ | ವಿಂಗಡ್ಡಿಶಿದ ಹಾದ್ಯಹಕಲ್ಲು -
42. ಅಲಬು ಸಲಬಿನ ವಿವರಾ -
43. ಗಾಣಿಗೆ ಲಿಂಗನಮನೆ ಸ್ತಳದ ಮುಡಲ್ಲುಕ್ಕಿನಲ್ಲು
44. ಯಿರುವ ಮನೆ ಅಟ ಸ್ತಳ ಂ ಅದಲ್ಲು ಯಿರುವ ಹು
45. ಳಶಿ ಮರಾ ಂ ಯಿದರ ಮುಡಲ ದಿಕ್ಕಿನಲ್ಲು ಯಿರುವ
46. ಹಕಲ್ಲು ತ್ತುಂ ಂ ಸಾಹಾ ನಿವೆ ನೊಡ್ಡಿಕೊಳಬೆಕು
47. ನೊರಾರ್ತ ಮಕ್ಕಿಯಲ್ಲು ನಾಗರಕಟಿ ರಾಮ್ಯನವರ
48. ದರೆ ಗಡ್ಡಿ ಸರತ್ತ ಉರಗುಡೆ ಅಂಚು ಪರಿಯಂತ್ರ
49. ವಳಗುಡ್ಡಿನಲ್ಲು ಯಿರುವ ಹಕ್ಕಲ್ಲು ನಿನೆ ನೊಡ್ಡಿಕೊ
50. ಳಬೆಕ್ಕು ಕಳಲೆಯ ಹಿತ್ತಲ್ಲು ಯಿರುವ ಮಾ
51. ವಿನ ಮರಾ ಚಿಕಪ ಗಣಪ್ಯಯನವರ ಹಿತ್ತಲ್ಲು
52. ಯಿರುವ ಮುರವಿನ ಮಡಗಿ ಶಿಪ್ಯಾ ಮಾವಿನ ಮ
53. ರ್ರ ಹಲಶಿನ ಮರಾ ಸಾಹಾ ನಿನೆ ನೊ[ಡಿ]ಕೊಳಬೆಕು

**P. 2**

**L.**

1. ದೊಡಪ ಪರಮೆಶ್ವರಯನವರು ಪಾಲ್ಲಿನಲ್ಲು ಯಿರು
2. ವ ಮುರವಿನ ಮರನ ಪ್ಯಕಿ ನಡಹಿತ್ತಲಲ್ಲು ಯಿರು
3. ವ ಮುರವಿನ ಮರಾ ನಿವೆ ನೊಡ್ಡಿಕೊಳಬೆಕು
4. ಹಾಡ್ಡಿಯಲು ಯಿರುವ ಮಾವಿನ ಮರಾ ನಿವೆ ನೊ

5. ಡ್ಡಿಕೊಳಬೆಕು - ಹೊಡ್ಡಿಯಲ್ಲು ಕಲ್ಲು ದೊ
6. ಣಪೆ ಹೆದಾರಿ ಮಾರ್ಗವಾಗಿ | ಸರತ್ತ ಮುಡಲ ದಿಕ್ಕಿನ
7. ಳ್ಲು ಯಿರುವ ಹಾದಿ ನಿವೆ ನೊಡ್ಡಿಕೊಳಬೆಕು
8. ಸಾಂತು ಬಳಿಯ ಮನೆ ಮುಂದನ ಹಕಲ್ಲು | ಅರ್ರ
9. ಕಲ ಬೆಟಕೆ ನಮ ಮನೆ ಅಂಚಿನ ಹಕಲ್ಲು ತ್ತುಂ ೧ ನಿ
10. ವೆ ನೊಡ್ಡಿಕೊಳಬೆಕು
11. ಕೊದಾರಕೊಪದಲ್ಲು ಯಿರುವ ಹುಳಶಿ ಮರಾ
12. ಯಿ ಕರ್ತರು ಸಮದರಿಶಿ ಹ[ಂ]ಚಿಕೊಳಬೆಕು

(ಮೂರು ಜನರ ರುಜುಗಳು)

**Summary :** On Saturday, 13<sup>th</sup> day of the dark half of Mārgaśira, Viṣu *saṁvatsara* (Dec. 1821) Śaṅkraṇāiyya, son of Nāraṇaiyya, submitted the partition deed to Aṇṇa Dattaiyya, son of Doḍappa Timmappaiyya. The partition deed contains details regarding land, mango, tamarind and jack trees, garden, *hakkalu*, *makki*, to be partitioned.

### 43

#### L.

1. ಶ್ರೀ ಶಿರಾಲ್ಲಿ ಮಠದಲು | ಶ್ರೀ ಶಂಕರಾಶ್ರಮ ಸ್ವಾಮಿಯವರ ಮುಕ್ತಿ ಮಂ
2. ಟಪಲು ಜೀರ್ಣೋಧಾರ ಮಾಡಿಸುವದರಿಂದಾ ವಿಠಲದ ಶ್ರೀಮದನಂತೆ
3. ಶ್ವರ ದೆವಸ್ತಾನ ಜೀರ್ಣೋಧಾರ ಮಾಡಿಸುವದರಿಂದಾ ಸಾಹಾ |
4. ವಿಷು ಸಂವತ್ಸರದ ಮಾರ್ಗಶಿರ ಶು ೭ ಲು | ಗೋಕರ್ಣದಾರಭ್ಯಾ ಭಟಕಳ
5. ಪರ್ಯಂತದಲ್ಲಿ ಯಿಹ ಸಮಸ್ತ ಗೃಹಸ್ವರು ಶಿರಾಲಿ ಮಠದಲ್ಲು ಕೂಡಿ
6. ಮಾಡಿಕೊಟ ವಂತಿಕೆ ಯಿ ವರ್ಗದ ಸಮಸ್ತ ಗೃಹಸ್ವರು ಪ್ರಮಾತ್ರಿ ಸಂ |
7. ವತ್ಸರಕ್ಕೆ ದೆವರ ಪುಜೆ ಬಗ್ಗೆ ಮಾಡಿಕೊಟ ವಂತಿಕೆ ಪಟ್ಟಿ ಪ್ರಕಾರಾ ದ್ವಿ
8. ಗುಣವಾಗಿ ವಂತಿಕೆ ಮಾಡಿಕೊಡಬೆಕೆಂಬ ಆಲೋಚನೆ ಮಾಡಿ
9. ವಳಗೆ ಬರದ ವಿವರ ಪ್ರಕಾರಾ ಮೊಬಲುಗ ವಂದು ಸಾವಿರದ ವಂ
10. ಭೈನುರ ಮುವತ್ತೊಂದುವರ್ಷ ವರಹಾಕ್ಕೆ ವಿವರಾ
11. ಶಿರಾಲ್ಲಿ ಮಠದ ಗರ್ಭಗೃಹಕ್ಕೆ ಗ ೫೦೦ ಶ್ರೀಮದ ನಂತ
12. ದೆವಸ್ತಾನಕ್ಕೆ ಗ ೧೦೦೦ ಮಠದಲ್ಲು ಚಿಲ್ಲರ್ವ ಖರ್ಚಿಗೆ

13. ಗ ಳಿ೩೦ || ೦ ಯಿ ಪ್ರಕಾರಾ ಹಣಾಕೊಡಬೆಕೆಂತ್ರ ಸಂಕ
14. ಲ್ಪಾ ಮಾಡಿ ಬರಶಿದ ಪಟಿಗೆ |  
 ನಾಡಕರಣಿ ವೆಂಕಟಶ್ಯನ ರ್ಪುಜು  
 ರ್ಪುಜು ಮಂಗಜಿ ಅನಂತ್ಯ ರ್ಪುಜು  
 ಗೊಕರ್ನ ಮಂಗರ್ದಯ್ಯನ ರ್ಪುಜು  
 ಅ್ಯನವರ ಸಂನೃತದಿಂದಾ ಮಗ ಪರಮೇಶ್ವರ್ರಯನ ರ್ಪುಜು  
 ಚಂದಾವರ ಉಭಯರ ಜೊಗಪನ ರ್ಪುಜು  
 ಕಲ್ಲೂಭಾಗ ವೆಂಕಪಯನ ರುಜು  
 ಗೆರ್ದಪೆ ಪುರೊಹಿತ ಗಣಪಯ ಭಟನ ರ್ಪುಜು  
 ಬಯುಲುರ ಕೊಪ್ಪದ ಭಾನಪ್ಯನ ರ್ಪುಜು  
 ಕ್ಯಾಬಯಲುರ ಸುಂಬಣನ ರುಜು  
 ಮುರುಡೆಶ್ವರದ ಮಂಜುನಾಥ್ಯನ ರ್ಪುಜು  
 ಮುರುಡೆಶ್ವರ ನಾಗಪ್ಪನ ರ್ಪುಜು  
 ಕಾಯಕೇಣಿ ಶಿವಪ್ಪನ ರ್ಪುಜು  
 ಮು | ಶೆಷ್ಯನ ರ್ಪುಜು  
 ರಾಮ್ಯಯನವರ ಮಗರ ಕ್ಯಯನ ರುಜು  
 ಗೊಕರ್ಣ ನಾಡಕರಣಿ ಪುಟಯ್ಯ ತ್ರಮ್ರಯಿ  
 ನಾಡಕರಣಿ ವೆಂಕಟಶಯನ ದೆವತಾನ  
 ಶಿರಾಲಿ ಸ್ತಳದ ದೆವಪ್ಪನ ರಾಮ್ಯನ ಚಿದಾನಂದ್ಯಯನ ರ್ಪುಜು  
 ಶಿರಾಲಿ ಬುರುಡೆ ಶಂಕ್ರನಾರಣ್ಯನ ರ್ಪುಜು  
 ಕೊಪಸಾಂತ್ತನ ರಂಗಯನ ರ್ಪುಜು  
 ಕಡ್ಲೆ ಮಂಗರ್ದಯನ ರ್ಪುಜು  
 ಕರ್ರೆ ಕಾಳನ ರುಜು  
 ಉಗ್ರಾಣದ ಮಂಗಿಶ್ಯನ ವೆಂಕಟರಮಣ್ಯನ ರ್ಪುಜು  
 ವಿಟಪ್ಪಸಿ | ವಿಶ್ವನಾಥ್ಯನ ರ್ಪುಜು |  
 ನಾಗರಕಟ್ಟೆ ಶಂಕ್ರಯನ ರ್ಪುಜು |  
 ವೆಂಕಘಟ್ಟತ್ತರ ಸಾಂತಯ ಪಂಡಿತ್ತನ ಬಿನಹಾ  
 ಅಂತ್ಯಸೆ ದೆವಪ್ಪನ ರ್ಪುಜು |  
 ರ್ಪುಜ್ಜಿ ಸಂಣ ಮಂಜಯನ ರ್ಪುಜು |  
 ಬುರುಡೆ ಮಂಜಯನ ಸಾಂತಪನ ರುಜು |  
 ವೆಂಕಟಾದ್ರಿ ಅನಂತಯನ ರ್ಪುಜು |  
 ಬಂ | ಅನಂತ್ಯಯನ ರ್ಪುಜು |



## P. 2

## L.

1. ಬಟಕಳ ಹೆಬಳೆ ವಿರೃಯನ ರುಜು
2. ಪುರೊಹಿತ ನಾರಣ ಭಟನ ರುಜು
3. ಹೊಂನೆಮಡ್ಡಿ ಲಕ್ಷ್ಮಮ್ಮನ ರುಜು
4. ಬೈಲರ | ಕಲು | ಮಾಹಾಲಿಂಗ್ಯಯನ ರುಜು
5. ಚಂದಾವರ ಸ್ಥಳದ ಶಾಂತ್ಯಯನ ರುಜು
6. ಕು | ಸ್ತಿ | ಅನಂತ್ಯಯನ ರುಜು |
7. ಚಂ | ಸ್ತಿ | ರಾಮ್ಯನ ಮಗ ಮಂಗಿಶಯನ ರುಜು |
8. ಕಲ್ಯಾಣಪುರ ಶಾಣಯ ರುಜು

ಖಿತ್ತವಣಿ ಪ್ರಮಾತ್ತಿ ಸಂವತ್ಸರಕೆ | ಗೊರ್ಕರ್ಣದಾರಭ್ಯಾ ಮಾಡಿದ ವಂತ್ರಿಕೆ  
ಗ್ರಾಮವಾರು

ಆಸಾಮಿ	ವಂತ್ರಿಕೆ	ಜಿರೊಜಗಾರ್ಂದ	ತುಲುಬಾರ್ಡಾ	ಹಾಲ್ವಿವಂತ್ರಿಕೆ
ಗೊರ್ಕರ್ಣ	೧೦೭    ೦    =	೮೩ . ೬    =	೨೪    ೦	೨೧೫ . ೧   ೦
ಚಂದಾವರ	೬೨ . ೨    -	೭ . ೨    -	೫೫	೧೨೪    ೦    =
ಗೆರಸಪ್ಪೆ	೧೭ . ೩ =	೪    ೩ =	೧೨    ೦	೩೪    ೧   ೦
ಮಂಕಿ	೧೩ . ೩    ೦	೧೧    ೩    ೦	೧    ೦	೨೬    ೨    ೦
ಬೈಲರು	೧೧    ೨    ೦	೪    ೦	೭ . ೨    ೦	೨೩    ೦
ಮುರುಡೆಶ್ವರ	೧೧    ೧    ೦	-    ೩    ೦	೫    ೨    ೦	೨೩ . ೨    ೦
ಶಿರಾಲ್ವಿಯಿಂದ	೩೬	೩೬	೦	೨೦
ಶಿರಾಲ್ವಿ   ತಲಬದಾರು	೮	೦	೮	೧೬
ಭಟಕಳ	೧೨ . ೨    -	೬ . ೩ =	೫    ೪    =	೨೪    ೦    =
ಬೈಂದುರು	೧೫ . ೩    ೦	೫    ೧   =	೯    ೨   =	೩೦    ೨    ೦
ಸಾಯಿಕ್ಕಿನಕಟ್ಟೆ	೨೯    ೪   =	೧೯ . ೦	೧೦    ೪   =	೫೯    ೩    ೦
ಗಂಗುವಳ್ಳಿ	೭    ೦	೧ . ೨    ೦	೬ . ೨    ೦	೧೫
ಹೆಂಮಾಡ್ಡಿಗುಲವಾಡ್ಡಿ	೧೩	೮ . ೦    ೦	೪    ೦	೨೬
ಬಸ್ತುರು	೪೭ . ೩ =	೧೩ . ೪   =	೩೩    ೩    ೦	೯೪    ೧   ೦
ಬಲಜ್ಜಿಮಟಪಾಡ್ಡಿ	೧೨ . ೧   ೦	೪೪    ೧   ೦	೭    ೦	೨೪ . ೨    ೦
ಕಲ್ಯಾಣಪುರ	೪೧    ೧   ೦	೧೦    ೧    =	೩೦    ೪   =	೮೩ . ೨

ಹೆಜಮಾಡಿ	೫    ೩     ೦	೫    ೩     ೦	೦	೧೧    ೨    ೦
ಮುಲಕ್ಕಿ	೧೧ . ೪   =	೫ . ೪   =	೬ . ೦	೨೨    ೩     ೦
ಕೊಡ್ಡಿಯಾಲ	೨೮೯ . ೩ =	೪೫    ೩     ೦	೨೪೩ . ೪   =	೫೨೮    ೧   ೦
ಉಳಾಲ	೧೮    ೨    ೦	೧೮    ೨    ೦	೦	೩೨    ೦
ಮಂಜೆಶ್ವರ	೨೬ . ೨    ೦	೧೪ . ೨    ೦	೧೨	೫೨    ೦
ಕುಂಬೆಳೆಕಾಸ್ತಕೊಡು	೧೧ . ೦	೮    ೦	೨    ೦	೨೨
ವಿಠಲದಿಂದಾ	೧೮ . ೧   ೦	೧೬    ೧   ೦	೧    ೦	೩೬ . ೨    ೦
ಕಲ್ಯಾಣಿ	೧೨    ೦	೧೨    ೦	೦	೨೫
ಮೊಗ್ಗನಾಡು	೨೪ . ೪   =	೨೪ . ೪   =	೦	೪೮    ೩     ೦
ಬಂಟವಾಳ	೩೨ . ೩ =	೩೨ . ೩ =	೦	೬೪    ೧   ೦
ಉಪ್ಪಂಗಡಿ	೩೨ . ೨    ೦	೦	೩೨ . ೨    ೦	೬೪    ೦
ಅಳದಂಗಡಿ	೧೮    ೪   =	೧೨ . ೪   =	೧    ೦	೩೬    ೩     ೦
ಬೆಳತ್ತಂಗಡಿ	೧೨    ೦	೧೨    ೦	೦	೨೫

೯೬೫ || ೨ || ೦ ೪೩೨ . ೨ || - ೫೨೮ . ೩ ||| ≡ ೧೯೩೧ || ೦  
೪

ಮಂಗಳೂರ ಪ್ರಾಂತ್ಯದ ಗೃಹಸ್ಥರು ಬಿಂ  
ನವತ್ತಳೆ ಬರಕೊಂಡ ಪ್ರಕಾರ ಸಂನ್ವಿಧಾನ  
ದಿಂದ ಅಪ್ಪಣೆಯಾಗಿ ಶ್ರೀದೇವತ್ತಾ ವಿಷ  
ಯಕ್ಕೆ ಕೂಡಿದ ಗೃಹಸ್ಥರು

ವಿವರ  
೧೦೦೦ ಶ್ರೀಮದನಂತ್ರ  
ದೇವಸ್ಥಾನಕೆ |  
೫೦೦ ಶ್ರೀ ಶಿರಾಲಿ ಮಠದ ಗರ್ಭ  
ಗೃಹದ ಜೀರ್ಣೋದ್ಧಾರಕ್ಕೆ  
೪೩೧ || ೦ ಮಠದಲು ಚಿಲ್ಲರಿ  
ಖರ್ಚಿಗೆ |

**Summary :** The disciples residing in between the places, from Gōkaṃa to Bhaṭka], assembled in the Śīrālī Maṭha, on the 7<sup>th</sup> day of the bright half of Mārgaśira, Viṣu samvatsara, and agreed to collect nine thousand nine hundred and thirty one and a half varahas, as subscription, to be spent in connection with the renovation of Muktimantapa of Śrī Śaṅkarāsram Swāmiji and Śrī Anantēśwara temple of Viṭhala.

*Gadyāṇa* 500 for the renovation of the sanctum at Śirāli Maṭha, *ga.* 1000 for Śrī Anantēśwara temple and *ga.* 431 || 0 for miscellaneous expenditure, were to be given. The record contains a list of places and their respective subscriptions. The names of the places are as follows :

Gōkarṇa, Chandāvar, Gersappe, Maṅki, Bailūru, Muruḍēśwar, Śirāli, Śirāli-talabdārru, Bhaṭkaḷ, Baidūru, Sāyikkinakatṭe, Gaṅguvaḷḷi, Hemmāḍi-Gulvāḍi, Basrūru, Balajji maṭapāḍi, Kalyāṅpur, Hejmāḍi, Mulakki, Kodyāl, Ulāl, Manjēśwar, Kumble-Kāsrakōḍu, Viṭhala, Kalya Beḷḷare, Mogranāḍu, Banṭwāl, Uprāṅgaḍi, Aḷadaṅgaḍi and Beḷataṅgaḍi.

**Note :** Viṣu *saṁvatsara* corresponds to C.A.D. 1822.

#### 44

**P. 1**

**L.**

1. श्री भवानी शंकराय
2. श्री केशवाश्रम श्रीपादोंगळवरु |
3. नमगत्तुंत प्रियु शिष्यराद कुंदापुतर बसुरु हारनाडु हेंमो
4. डी कळी अमलाडी गंगुवळी मुंत्ताद एरळी यिह गलुड सारसुत ब्रा
5. उंम्लुण हत्तुसमुसु गुहसुर्गि श्रीमंनारुयुण सुंरुणें पुुवुवुक
6. वुगि हुरशि कळुहद अशिवुवुदु वुषु सुंवत्तरुद मुरुफु शु ९ लु | हळु
7. युंगुडी शिरु मुनुशुतरु देवसुतनुदलु सुनु जषुनुषुणुनु श्री भवुनु शुक
8. र देवरु पुुजे मुरुडुत्तु युुगकुंमुदुळी युुधेवे नुंमु कुंमुकुं बरुकुळुत्तु

9. ಬರುವುದು | ಅದಾಗಿ ಪ್ರಾಕು ಚಯಿತ್ರ ಬ ೧೨ ಆದಿತ್ಯವಾರ ದಿವ್ವ ವಿಠಲದ ಶ್ರೀಮದ
10. ನಂತ್ತೆತ್ತರ ದೆವಸ್ತಾನ ಯಜ್ಞಾಪಿತ್ತವಾದರ್ಥಿಂದಾ ಜೀರ್ಣ ಉಧಾರ ಮಾಡಿಸುವ ಬ
11. ಗೈ ಆ ಪ್ರಾಂತ್ಯದ ಗ್ರಹಸ್ವರು ಸರಕಾರದಲ್ಲಿ ಅರ್ಜಿಕೊಟ್ಟು ಯಿರುವಲ್ಲಿ | ಮದ್ರಾಸಿ
12. ನಿಂದಾ ಹುಕುಂ ಬಂದು ೨ ಸಾವಿರ ರುಪ್ಯಾ ಮುಖದಲು ಕೊಟ್ಟು ಯಿ ದೆವಸ್ತಾನದ
13. ಕಾಮಗಾರ್ಥಿ ತ್ವರಿತದಿಂದಾ ಆರಂಭಾ ಮಾಡಿಸಿ ಯಿ ವಿವರಕ್ಕೆ ತಿಂಗಳ ತಿಂಗಳ
14. ಳದ ಪೊಟ್ಟು ಮಾಡುವಂತೆ ಅಪ್ಪಣೆಯಾಗಿ ವಳದ ಬರದ ಪ್ರಕಾರಾ ಮುಖದಲ
15. ಕೊಟ ೨ ಸಾವಿರ ರುಪ್ಯಾಗೆ ಯಿ ವರುಷ ಜುಲಾಯಿಗೆ ವಂದು ಸಾವಿರ ಚಿತ್ರಭಾನು
16. ಸಂ | ಕೈ ವಂದು ಸಾವಿರ ಯಿ ಪ್ರಕಾರಾ ೨ ವರುಷಕ್ಕೆ ೨ ಸಾವಿರ ರುಪ್ಯಾ ಸರಕಾರಕ್ಕೆ ತ್ತಿರು
17. ಗಾ ಕೊಡಬೆಕು | ಯಿಗಾ ಸರಕಾರದಿಂದಾ ಬಂದ ೨ ಸಾವಿರ ರುಪ್ಯಾಯಿಂದಾ ಯಿ ದೆ
18. ವಸ್ತಾನದ ಕೆಲ್ಲ ದೆವತ್ತಾಪ್ರತಿಷ್ಠೆ ಸಮಾರಾಧನೆಗಳು ಮತ್ತು ದೆವರ ವಿನಿಯೋಗ
19. ಕೈ ಆಗುವ ಸಾಮಾನು ಮುಂತ್ತಾಗಿ ಆಗಲ್ಲಿಕ್ಕೆ ಯಿಲ್ಲಾ | ಮತ್ತು ದ್ವಿಗುಣ ಪ್ರಕಾ
20. ರಾ ಹೆಚ್ಚಿಗೆ ಹಣವಾಗಬೆಕು | ಯಿ ದೆವಸ್ತಾನದ ಕೆಲ್ಲಲು ತ್ವರಿತ್ತದಿಂದಾ ಆಗ
21. ಬೆಕಾಗುತಧೆ ಯಿದರ ಬಂದೊಬಸ್ತು ಸಂನ್ನಿಧಾನದಿಂದಲೆ ಆಗಬೆಕಾದ್ದರ್ಥಿಂ
22. ದಾ | ಯಿ ಬಗ್ಗೆ | ಗೊರ್ಕಣ ಆದಿಯಾಗಿ ಯಿ ಪ್ರಾಂತ್ಯದ ಸಮಸ್ತ ಗ್ರಹಸ್ವರ್ಥಿಗೆ
23. ಕರಶಿ ಯಾವ ಪ್ರಕಾರಾ ಹೆಳಬೆಕೊ ಆಪ್ರಕಾರಾ ಹೆಳ ಮುಖ್ಯ ಮುಖ್ಯವಾದ
24. ಗ್ರಹಸ್ವರಂನ್ನು ಸ್ವಾರ್ಥಿ ಸಂಗಡ ತ್ತೆಗದುಕೊಂಡು | ತ್ವರಿತ್ತದಿಂದಾ ಸ್ವಾರ್ಥಿ ಮಂ
25. ಗಲುರ್ಥಿಗೆ ತ್ತೆರಳಿ ಬರಬೆಕೆಂಬುದಾಗಿ | ಮಂಗಳುರು ಮುಂತ್ತಾದ ಉರ
26. ಳ್ಲಿ ಯಿರುವ ಸಮಸ್ತ ಗ್ರಹಸ್ವರು ಬಿಂನವತ್ತಳೆ ಬರಕೊಂಡ ಕಾರಣ

## P. 2

## L.

1. ಯಿ ಉದಿಶ್ಯವಾಗಿ | ಗೊಕರ್ಣದಾರಭ್ಯಾ ಭಟಕಳ ಪರ್ವಿಯಂತ್ತದಲ್ಲಿ ಯಿಹ ಸಮ
2. ಸ್ತ ಗ್ರಹಸ್ವರ್ವಿಗೆ ಶಿರಾಲ್ಲಿ ಮಠದಲ್ಲಿ ಕುಡ್ಡಿಶಿ ಯಿ ಬಿನ್ನವತ್ತಳೆ ಅಭಿಪ್ರಾಯ ತ್ತಿಳಿ
3. ಸಿದಲ್ಲಿ | ಅನಾದಿಕಾಲದಾರಭ್ಯಾ | ಯಿ ವರ್ಗದ ಸಮಸ್ತ ಗ್ರಹಸ್ವರು ಚವಲ
4. ವಂತ್ರಿಕೆ ಮುಂತ್ರಾದ ಕಪ್ಪು ಕಾಣಿಕೆ ಕೊಟ್ಟು ನಡಕೊಂಡು ಬರುವಂಥಾ ಕಾರ
5. ಣಿಕ ಸ್ತಳಾ ಸಮಸ್ವರು ಕೂಡ್ಡಿ ಜಿರ್ಣುಧಾರಾ ಮಾಡಿಸಬೆಕೆಂಬುವಂಥಾದು
6. ಹಿತ್ತವೆ ಸರ್ವಿ ತ್ತಾಂಲು ಸ್ವಾರ್ವಿ ಸಂಗಡಾ ಮಂಗಲುರ್ವಿಗೆ ಬರುವ ಬಗ್ಗೆ | ತಂಮ್
7. ತಾಪತ್ರಯದಿಂದಾ ಅನುಕುಲವಾಗುವದಿಲ್ಲಾ | ತಂಮಿಂದಾ ಆಗುವಷ್ಟು
8. ದ್ರವ್ಯಾನುಕುಲ ಮಾಡಿಸಿಕೊಡುತ್ತೆವೆಂತ್ರ ಆಲೊಚನೆ ಮಾಡಿ ಪ್ರಮಾತ್ರಿ ಸಂ |
9. ಲ್ಲ | ಸ್ವಾರ್ವಿ ಬಂದಾಗ್ಯೆ ಮಾಡಿಕೊಟ ವಂತ್ರಿಕೆ ಪಟ್ಟಿ ಪ್ರಕಾರಾ ದ್ವಿಗುಣವಾಗಿ ವಂತ್ರಿಕೆ
10. ಮಾಡಿಸಿ ಕೊಡುಥೆವೆ ಯಿ ವರುಷಕ್ಕೆ ಅರವಾಸಿ ಚಿತ್ರಭಾನು ಸಂ | ಕ್ಕೆ ಅರವಾಸಿ
11. ಯಿ ಪ್ರಕಾರಾ ಯತ್ತುವಳಿ ಮಾಡಿಸಿ ವಿಠಲ ದೆವಸ್ತಾನ ಶಿರಾಲ್ಲಿ ಮಠದಲ್ಲ
12. ಶ್ರೀ ಶಂಕರಾಶ್ರಮ ಸ್ವಾಮಿಯ ಸಮಾಧಿ ಸಾಹಾ ಜಿರ್ಣುಧಾರ ಮಾಡ್
13. ಬೆಕು | ಮತ್ತು ಮಠದಲ್ಲಿ ಕಟಲೆ ಪ್ರಕಾರಾ ನಡವಂಥಾ ಖರ್ಚು ಮುಂತ್ರಾ
14. ಗಿ ನಡಬೆಕು ಯಂತ್ರ ಅರ್ವಿಕೆ ಮಾಡಿಕೊಂಡು | ಆ ಪ್ರಕಾರಾ ಗೊಕರ್ಣ
15. ದಾರಭ್ಯಾ ಬೃಂದುರು ಸಾಯಿಕ್ಕಿನ ಕಟೆ ಪರ್ವಿಯಂತ್ರ ವಂತ್ರಿಕೆ ಪಟ್ಟಿಯಾ
16. ಗಿ ಹಣವಿನ ಯೆತ್ತುವಳಿ ಮಾಡಿಸಿ ಸ್ವಾರ್ವಿ ಯಿಲ್ಲಿಗೆ ಬಂದದಾಯಿತ್ತು ಯಿ
17. ಳ್ಲಿ ನಿಮಗೆ ಸಮಸ್ವರ್ವಿಗೆ ಕೂಡಿಸಿ ವಂತ್ರಿಕೆ ಪಟ್ಟಿ ಬರುವದರ್ವಿಂದಾ ಕರ್ವ ಕಳು
18. ಹಿದಲ್ಲಿ | ಕೆಲಲು ಗ್ರಹಸ್ವರ್ವಿಗೆ ಸರಕಾರ ತ್ತಾಪತ್ರದಿಂದಾ ಬರಲ್ಲಿಕ್ಕೆ
19. ಸಂದರ್ಭವಾಗದೆ ಯಿರುವದರ್ವಿಂದಾ ಕೆಲಲು ಜನ ಯಿಲ್ಲಿ ಕೂಡ್ಡಿದ ಗ್ರಹಸ್ತ

20. ರ್ತು ಯಿದ್ದು ವಳಗೆ ಬರದ ಪ್ರಕಾರಾ ವಂತ್ತಿಕೆ ಪಟ್ಟಿ ಬರಶಿ ಯಿಲ್ಲಿ ವಪ್ಪಿಸಿಕೊ
21. ಟಲ್ಲಿ | ಯಿ ವಿವರಗಳೆಲ್ಲಾ ಸಮಸ್ತರ್ಥಿಗೆ ತ್ತಿಳಿಯೊ ಬಗ್ಗೆ | ಯಿ ಪಟ್ಟಿ ಪ್ರತ್ತಿ
22. ಸಾಹಾ ಬರಶಿಕಳುಹಿಸಿ ಯಿಧಿತು | ಯಿ ವಿವರಾ ಚಂನ್ನಾಗಿ ಗ್ರಹಿಸಿಕೊಂಡು
23. ಯಿ ಪಟ್ಟಿಯಲ್ಲು ಬರದ ಪ್ರಕಾರಾ ವಂದೆ ದುಡ್ಡು ಬಾಕಿ ಯಿಟ್ಟುಕೊಳದೆ |
24. ನಿಮಿಂದಾ ಸಲುವ ಹಣಲು ಯಿ ಶಿವಪ್ಪನ ವ್ವಕ್ಕೆ ಕೊಡಶಿಕೊಡುವದು |  
ಯಿ
25. ಹಣಾ ಬರಲ್ಲಿಕ್ಕೆ ವಿಳಂಬವಾದರ್ಥೆ ಬಂದ ಹಣಲು ಯೆಲ್ಲೆ ಖರ್ಚು ಆ
26. ಗಿ | ದೆವತ್ತಾ ಕೆಲ್ಲದ ಬಗ್ಗೆ | ಮತ್ತು ನಿಂವೆ ಪ್ರಯತ್ನ ಮಾಡಬೆಕಾಗುತ್ತದೆ  
ಯಂಬ
27. ಯಿತ್ಯಾದಿ ವಿವರಲು ಚಂನ್ನಾಗಿ ತ್ತಿಳಿಕೊಂಡು ನಿಂಮ್ಮ ನಿಂಮಿಂದಾ ಸಲತಕ್ಕ  
ಹ
28. ಣಲು ಫಾರ್ಥಿಕು ಮಾಡಿ ಯಿ ಶಿವಪ್ಪನ ವ್ವಕ್ಕೆ ಕೊಡಶಿಕೊಟ್ಟು ನಿಂಲು  
ಯಿಲ್ಲಿ
29. ಗೆ ಬಂದು ತ್ತಿರ್ಥ ಪ್ರಸಾದ ತ್ತೆಗದುಕೊಳುವದಾಗಿ | ಙ್ತಿಯಾಶಿ:

**Summary :** On the 9<sup>th</sup> day of the bright half of Māgha, Viṣu *saṁvatsara*, Śrī Kēśavāśram Śrīpādaṅgaḷu, from his camp at Muniśwara temple at Haṭṭiyaṅgaḍi, informed Gauḍa-Sāraswat Brāhmaṇa *hattu samasta gṛihasthas*, that they were required to collect due annual subscription and also some additional amount in connectin with the renovation of Śrī Anantēśwara temple at Viṭhala. The Madras Government granted Rs. 2000/- for the renovation work with a condition to return in two instalments. The subscription was to be collected from the disciples residing in the area, extending from Gōkarṇa to Bhaṭkaḷ. The *gṛihasthas* were asked to remit the collected subscription to Śivappa. The *Swāmiji* invited the *gṛihasthas* to his camp to receive *tīrtha* and prasāda.

**Note :** Viṣu *saṁvatsara* corresponds to C.A.D. 1822.

## 45

P. 1

L.

1. ಶ್ರೀ ಕೆಶವಾಶ್ರಮ ಶ್ರೀಪಾದಂಗಳವರು
2. ನಮಗೆ ಅತ್ಯಂತ ಪರಮಪ್ರಿಯ ಶಿಷ್ಯ ನಮ ವಾಮನಾಶ್ರಮಗೆ ಶ್ರೀಮನ್ನಾರಾಯಣ ಸ್ಮರ
3. ಣೆ ಪೂರ್ವಕವಾಗಿ ಕೊಡುವ ಅನೇಕ ಆಶೀರ್ವಾದ | ಚಿತ್ರಭಾನು ಸಂವತ್ಸರದ ಅಧಿಕ ಆಶ್ವಿಜ
4. ಶುಭ ೧೧ ವರೆಗೆ ಮಂಗುಲರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲು ಸ್ಥಾನ ಜಪಾನುಷ್ಠಾನ
5. ಶ್ರೀ ಭವಾನೀ ಶಂಕರ ದೇವರ ಪೂಜೆ ಮಾಡುತ್ತಾ ಯೋಗಕ್ಷಮದಲ್ಲು ಯಿಧವೆ | ನಿನ್ನ ಕ್ಷಮಕ್ಕೆ ಬರ
6. ಶಿಶುಹುತಾ ಬಹಾದು | ಸಾಂಪ್ರತ | ವಿಠಲದ ಶ್ರೀಮದನಂತ ದೇವಸ್ಥಾನದ ಜಿರ್ಣೋಧಾರದ ತದಂಗವಾಗಿ ಯಿ ಪ್ರಾಂತದ ಸಮ
7. ಸ್ತ ಗೃಹಸ್ತರು ಬಿನವತ್ತಳೆ ಬರಕೊಂಡದರಿಂದ ಜಿರ್ಣೋಧಾರದ ದ್ರವ್ಯಾನ
8. ಕುಲದ ಆಲೋಚನೆ ಬಗ್ಗೆ ಗೋಕರ್ಣ ಆ ಪ್ರಾಂತ್ಯದ ಸಮಸ್ತ ಗೃಹಸ್ತರಿಗೆ ಮಠಕ್ಕೆ ಬರುವ
9. ಹಾಗೆ ಬರಶಿ ಕಳುಹಿ ಯಿದ್ದಲ್ಲಿ ಗೋಕರ್ಣದಾರಭ್ಯಾ ಭಟಕಳ ಪರಿಯಂತ್ರದಲ್ಲಿ ಯಿರುವ ಸಮಸ್ತ ಗೃಹ
10. [ಸ್ವ]ರು ಮಠಕ್ಕೆ ಬಂದು ಕೂಡ್ಡಿ ಯಿರುವಾಗ್ಯೆ ಯಿಲ್ಲಿಂದ ಬಂದ ಬಿನವತ್ತಳೆಯ ಅವರಿಗೆ ತೊರಿ
11. ಶಿ ಯಿ ಬಗ್ಗೆ ಹ್ಯಾಗೆ ಆಲೋಚನೆ ಯಂತ್ರ ಸಮಸ್ತರ ಕೈಯ ಕೆಳದ್ದಾಗ್ಯೆ ಅವರು ಆಲೋಚನೆ ಮಾಡ್ಡಿ ಗೊ
12. ಕರ್ಣದಾರಭ್ಯಾ ಸಮಸ್ತ ಉರಲ್ಲು ಯಿರುವ ಗೃಹಸ್ತರಿಂದ ವರ್ಷ ವಂದಕೆ ವರ್ಷಾಶನದ ವಂ
13. ತ್ತಿಕೆ ಲ್ಲೆಖದಲ್ಲಿ ಯೆಷ್ಟು ಆಗುತ್ತಥೆಯೊ ಲ್ಲೆಖ ಪ್ರಕಾರಾ ಅಷ್ಟು ಹಣವಿಗೆ ಯಿಂಮಡಿ
14. - ಹಣಾ ದೇವಸ್ಥಾನದ ಕೆಲಸಕೆ ಮಠದ ಸಮಾಧಿ ಕೆಲಸಕೆ ಸಾಹಾ ಕೊಡಬೆಕು ಯಂತ್ರ
15. ಆಲೋಚನ್ನೆ ಮಾಡ್ಡಿ ಲ್ಲೆಖದ ಪಟ್ಟಿ ನೊಡ್ಡಿದಲ್ಲಿ ೨ ಯರ್ಡು ವರ್ಷದಿಂದ ಗ ೧೦೧೯ ಸಾವಿರ
16. ವೊಂಭೈನುರು ವರಾಹಾಂನ ಪರಿಯಂತ್ರ ಆಗುತ್ತಥೆಯಂತಾ ಪಟ್ಟಿ ಬರದು ಅದರಲ್ಲಿ ಗ ೧೦೦೦ ಸುಬರಾ

17. ಯ ದೆವಸ್ತಾನದ ಜಿರ್ಣೋಧಾರಕೆ ಗ ೫೦೦ ಶಿರಾಲ್ಲಿ ಮಠದ ಸಮಾಧಿ ಜಿರ್ಣೋಧಾರಕೆ ಕೊಟು
18. ಯಿ ಹಣ ೨ ವರ್ಷದಿಂದ ಮಠದಿಂದಲ್ಲಿ ಯೆತ್ತುವಳಿ ಮಾಡ್ಡಿಶಿ ಸ್ತರದರಿ ಬರ ಹಣ ಜಿರ್ಣೋಧಾರಕೆ ಕೊಡ್ಡಿ
19. ಶಿ ಬಾಕಿ ಹಣ ಮಠ ಖರ್ಚಿಗೆ ಮಾಡಬೆಕು ಯಂಬದಾಗಿ ಸಮಸ್ತ ಗ್ರಹಸ್ತರು ಹೆಳಿಕೊಂಡ ಪ್ರ
20. ಕಾರಾ ವಂಪಿಕೊಂಡು ಭಟಕಳದಾರಭ್ಯಾ ಋಶಾಲಪುರ ಪರಿಯಂ
21. ತ್ರ ಯರಡು ವರ್ಷದ ವರ್ಷಾಶನದ ಹಣಲು ಸಂಗಡಲ್ಲೆ ಪಟ್ಟಿ ಬರದು ವಂದು ವರ್ಷದ
22. ಹಣ ಗ್ರಹಸ್ತರು ಕೊಟಪ್ಪು ಹಣಾ ವಸುಲ್ಲು ಮಾಡ್ಡಿಶಿದ್ಧಾಯಿತ್ತು ಮುಂದೆ ಕಲ್ಯಾಣ ಪು
23. ರಕೆ ಬಂದು ಮೆಲ್ಲೆ ಪ್ರಾಕು ಪ್ರಕಾರಾ ವಂದೆ ವರ್ಷದ ಹಣಾ ಪಟ್ಟಿಗೆ ಬರದು ಮಂಗು
24. ಲ್ಲರು ಯಿ ಪ್ರಾಂತದಲ್ಲು ಸಾಹಾ ಅದೆ ಪ್ರಕಾರಾ ಯೆತ್ತುವಳಿ ಮಾಡ್ಡಿಶಿದ್ಧಾಯಿತ್ತು | ವಿಠಲದ ದೆ
25. ವಸ್ತಾನದ ಜಿರ್ಣೋಧಾರ ಬಗ್ಗೆ ಮಂಜೆಶ್ವರದ ಬಾಬಣ್ಯಯ ಪರಳದ ದಾಸಪ ಮುಂತ್ಯಾ
26. ದ ಮುಡ ಪ್ರಾಂತ್ಯದಲ್ಲು ಯಿರುವ ಮುಖ್ಯ ಮುಖ್ಯ ಗ್ರಹಸ್ತರಿಂದ ನಾಲ್ಕು ಸಾವಿರ ರೂಪಾಯಿಗೆ
27. ವಿವರ ಮಾಡ್ಡಿ ಯಿಥೆ ಮತ್ತು ದೆವಸ್ತಾನದ ಗರ್ಭಗೃಹಕೆ ತ್ತಾಂಬ್ರಶಾಶನ ಹಾಕಸಬೆಕು |
28. ಯಂತ್ರ ಆಲೊಚನೆ ಮಾಡ್ಡಿ ಮಂಗಲ್ಲರ ಬಾರಕುರ ಮುಂತ್ಯಾದ ಉರಲ್ಲು ಯಿ
29. ರುವ ಸಮಸ್ತ ಗ್ರಹಸ್ತರು ಮೂರ ಸಾವಿರ ರೂಪಾಯಿಗೆ ವಿವರ ಮಾಡ್ಡಿ ಹಣಾ ಯೆತ್ತು
30. ವಳಿ ಮಾಡ್ಡಿ ತ್ತಾಂಬ್ರ ಶಾಸನಾ ಮಾಡ್ಲಬೆಕು | ಯಂಬದಾಗಿ ಆಲೊಚನೆ ಮಾಡ್ಡಿದ್ಧಾರೆ
31. ಬಾರಕೂರದಾರಭ್ಯಾ ಯಿ ಪ್ರಾಂತದ ಗ್ರಹಸ್ತರು ಕಟಲ್ಲೆ ಪ್ರಕಾರಾ ಮಠದ ವರ್ಷಾ
32. ಶನಲು ಕೊಟು ದೆವಸ್ತಾನ ಜಿರ್ಣೋಧಾರಕ್ಕೆ ಮತ್ತು ತ್ತಾಂಬ್ರಶಾಸನಕ್ಕೆ ಸಹಾ ಸಾಹಿತ್ಯಾ ಮಾ
33. ಡ್ಡಿಕೊಟು ಮತ್ತು ಮಂಗಲ್ಲರ ಉಮಾಮಹೇಶ್ವರ ದೆವಸ್ತಾನಕೆ ಸಾವಿರ ರೂಪಾಯಿಗೆ ಯಿಲ್ಲಿ ಗ್ರಹಸ್ತರು ವಿವರ



34. ಮಾಡ್ಡಿ ದೆವಸ್ಥಾನ ಕೆಲಸ ಅರ್ಧಾಯಿ ಆಗಿಯಧೆ ಮೆಲ್ಲಾಗಿ | ಯಿ ವರ್ಷ ವರ್ಷಾಶನದ ಬಾ
35. ಬತ್ತು ಭಟಕಳದಾರಭ್ಯಾ ಯಿಪ್ರಾಂತದಿಂದ ಸಹಾ ಬಂದ ಹಣವಿನಲ್ಲು ಪಾಲಕಿ ಭೊವೆರು
36. ಮತ್ತು ಹೊರೆ ಆಳು ಕೊಂಬಿನ ತ್ತಿಂಮಪಗೆ ಸಾಹಾ ಹೊರಗಣ ಜನಕೆ ತಿಂಗಳು ೫ ಕೆ ಸಬಳ ಗ ೫೦ ವರಾಹಾ
37. ಪರಿಯಂತ್ರ ಅವರಿಗೆ ಕೊಡ್ಡಿಶಿತ್ತು

## P. 2

### L.

1. ಶಿರಾಲ್ಲಿಯಿಂದ ಹೊರಟು ಬಂದು ಯಿವರೆಗೆ ೧೦ ತಿಂಗಳಿಗೆ ದೇವರ ಪೂಜೆ ಸಂತರ್ಪಣೆ ವಿಶೇಷ
2. ಗಟಲೆ ಸಮಾರಧನೆಗಳು ಮತ್ತು ಧರ್ಮ ಖರ್ಚು ಮುಂತಾದು ಯಿವರೆಗೆ ನಡಶಿದ್ಧಾ
3. ಯಿತ್ತು ಯಿದು ಹೊರತ್ತು ಸರಕಾರಕ್ಕೆ ಸಲ್ಲುವ ಹಣ ಶಿಲ್ಲಿಗೆ ಗ ೧೩೦ \* ಕ್ಕೆ ವರಾಹಾ ಅಲ್ಲಿ ಸ್ಥಳ
4. ದಲ್ಲಿ ಬರುವ ತಸ್ತಿತು ಉಪಿನ ಹಣ ನಗದಿಯಿಂದ ಸಹಾ ಗ ೩೦ ವರಾಹಾಂನ್ನು ಸುಮಾರು
5. ಬಂದದು ಹೊಗಲ್ಲಾಗಿ ಬಾಕಿ ಗ ೧೦೦ \* ವರಾಹಾ ಪರಿಯಂತ್ರ ಯಿಲ್ಲಿಂದ ಕಳುಹಿಕೊಟಧೆ ಮಲ್ಲಾ
6. ಪುರಕ್ಕೆ ವಾಯಿದೆ ಹಣ ವಿಗೆ ಗ ೨೬ \* ವರಾಹಾ ಮುರಡಶ್ವರದ ವಾಯಿದೆಗೆ ಗ ೧೫ \* ೦
7. ವರಾಹಾ ಹಿಗೆ ೧೪೧ \* ವರಾಹಾಂನ್ನು ಸರಕಾರಕ್ಕೆ ಕೊಡುವ ಬಗ್ಗೆ ಕಳುಹಿ ಕೊಟಧೆ ಮತ್ತು
8. ಸಾಲದವರಿಗೆ ಭಟಕಳಕ್ಕೆ ಬಂದಾಗ್ಯೆ ಮೆಗಜಿಗೆ ಸಲ್ಲುವ ಹಣವಿನ ಲ್ಲಿಖಿ ಮಾಡ್ಡಿದ್ಲಿ
9. ಹೊದ ವರ್ಷ ಹಿತ್ತಲ ಭೂಮಿಗೆ ಯಿ ವಾಳಿಕ್ಕೆ ಬಗ್ಗೆ ಮರದ ಖರ್ಚಿಗೆ ಸಹಾ ತ್ತೆಗದುಕೊಂ
10. ಡ ಅಕಿ ಕೊರ್ಜಿ ೨ ರ ಕ್ರಯ ಗ ೪೫ \* ೦ ವರಾಹಾ | ಬುರಡೆ ಗಣಪ್ಪಯನ ಶಿಸ್ತಿಗೆ ಕ್ರ
11. ಯಿಸಾಧನಾ ಮಾಡುವ ಬಗ್ಗೆ ತೆಗದುಕೊಂಡದು ಗ ೪೫ \* ೦ ವರಾಹಾ ರುಜ್ಜಿ ಶಾಂಮ್ಯ

12. ಯಗೆ ಗದೆ ಅಡ ನಿನ ಮೆಲ್ಲೆ ಕೊಡುವ ಬಗ್ಯೆ ತ್ತೆಗದುಕೊಂಡುದು ಗ ೧೫  
‘ ವರಾಹಾ |
13. ನಾಗಂಕಟೆ ಸಂಣ ದೆವ್ವಯನ ಮಗ ಶಂಕ್ರಯಗೆ ಗದೆ ಕೊಡುವ ಬಗ್ಯೆ  
ತ್ತೆಗದುಕೊಂಡುದು
14. ಗ ೫ ‘ ೦ ವರಾಹಾ ಜವರೈಯನ ಮಂಗಿಶಗೆ ಗದೆ ಅಡವಿನ ಮೆಲ್ಲೆ  
ಕೊಡುವ ಬಗ್ಯೆ
15. ತ್ತೆಗದುಕೊಂಡುದು ಗ ೬ ‘ ಆರು ವರಾಹ ದೆವಣ ಪಂಡಿತಗೆ ಗದೆ ಆಗ್ರದ  
ಬಳಿಗೆ
16. ಸಹಾ ಅಡವಿನ ಮೆಲ್ಲೆ ಕೊಡುವ ಬಗ್ಯೆ ತ್ತೆಗದುಕೊಂಡುದು ಗ ೨೯ ‘  
ವರಾಹಾ | ಗಡಲ್ಲೆಯ
17. ವರ ದೆವಸ್ಥಾನ ಕಟುವ ಮೆಸ್ತರಿಗೆ ಕೊಡುವ ಬಗ್ಯೆ ತೆಗದುಕೊಂಡ ನಗದಿ  
ಹಣವಿನಿಂದ ಯಿತ್ತಲ್ಲಾಗಿ ಕೂ
18. ಡ್ಡಿದ ನಫೆಯಿಂದ ಸಹಾ ೬೫೩ || ರುಪಾಯಿ ಸಲ್ಲುವದಾದಲ್ಲಿ | ಆ  
ರುಪಾಯಿ ಬಗ್ಯೆ ದೆ
19. ವಾಜಿ ಶೆಟ್ಟಿಯ ಮಂಗಲ್ಲರಿಗೆ ಬಂದ ತರುವಾಯಾ ಯಿಲ್ಲಿ ಇರುವ  
ಭಿಮಜಿ ಶೆ
20. ಟ್ಟಿ ಕಯ ನಫೆ ಮೆಲ್ಲೆ ೬೦೦ ರುಪಾಯಿ ತ್ತೆಗದುಕೊಂಡು ಬಾಕಿ ಯಿಲ್ಲಿಂದ
21. ಭರ್ತಿ ಮಾಡ್ಡಿ ೬೫೩ || ರುಪಾಯಿಯು ದೆವಾಜಿ ಶೆಟ್ಟಿ ಕೊಟ್ಟು ಆತಗೆ  
ಬರಕೊಟ ಸ
22. ನದು ತ್ತೆಗದು ಕೊಡಿತ್ತು ಸಮಣೆ ಪ್ರಭು ವಾಸದವನ ಕ್ಯಯ ತ್ತೆಗ
23. ದುಕೊಂಡ ಜಿರ್ಗಿಸಾಲ್ಲಿ ಅಕಿ ಕೊರ್ಜಿ ೧ || ಗೆ ಸಲ್ಲುವದು ಗ ೩೩ || ೨  
|| ಕೈ ಯಿಲ್ಲಿಂ
24. ದ ಮುಬದಲ್ಲೆ ಮಾಡ್ಡಿ ಯೊತನ ಕಳುಹಿ ಕೊಟದು ಗ ೩೦ ಕೈ ರುಪಾಯಿ  
೧೨೦ | ಹೆಬಳಿ ವಿರಯ
25. ನ ಹತ್ತ ಪ್ರಾಕು ಮೆಗಜಿಗೆ ಕೊಡುವ ಬಗ್ಯೆ ತ್ತೆಗದುಕೊಂಡುದು ಮತ್ತು  
ಆತಗೆ ಸಲ್ಲುವ
26. ಹಣವಿನಿಂದ ಸಹಾ ಯಿಗ ೧೦೦ ‘ ವರಾಹಾ ೨ ವರ್ಷದ ನಫೆ ಗ ೨೫  
ಹಿಗೆ ಸಲ್ಲುವದು ೫೦
27. ರುಪಾಯಿಗೆ ಯಿ ವರ್ಷ ಆತಗೆ ಕಳುಹಿ ಕೊಟದು ರುಪಾಯಿ ೩೦೦  
ಅಂತ್ತು ಸಾಲದವ
28. ರ್ರಿಗೆ ಕೊಟದು ೧೦೭೩ || ರುಪಾಯಿ ಸಂದಧೆ ವಳಗೆ ಬರದ ಪ್ರಕಾರಾ  
ಸಂಬಳದವರಿಗೆ ಸರ

29. ಕಾರಕ್ಕೆ ಸಾಲದವರಿಗೆ ಸಹಾ ಜುಮಲ್ಲ ಸಂದ ರುಪಾಯಿ ೧೮೩೭ ||  
ಸಂತ್ತು ಮತ್ತು ಯಿದು ಹೊರತ್ತು
30. ಸಂಗಡಾ ಯಿರುವ ಬ್ರಾಂಹ್ಮರಿಗೆ ಹೊರಗಿನ ಜನರಿಗೆ ಸಹಾ ಕೊಟದು  
ನಗದಿಯಿಂದ ಜವಳಿ ಯಿಂ
31. ದ ಸಹಾ ೨೦೦ ರುಪಾಯಿ ಸುಮಾರು ಆದಿತ್ತು ವಳಗೆ ಬರದ ಪ್ರಕಾರಾ  
ಸಾಲದವರಿಗೆ ಕೊಡುವ ಬಗ್ಯೆ ಮುಬದೆಲ್ಲೆ ತ್ತೆಗದುಕೊಂ
32. ಡ ಹಣವಿನಲ್ಲ ಅವರಿಗೆ ಸಂದದ್ದು ಕಳದು ಬಾಕಿ ೨೫೦ ರುಪಾಯಿ  
ಪರಿಯಂತ್ರ ಅವರಿಗೆ
33. ಸಲಬೆಕು ಆ ಹಣ ಸಂದಾಯ ಮಾಡುವ ಬಗ್ಯೆ ಯಿ ಪ್ರಾಂತದ ವಂತ್ತಿಗೆ  
ಬಾಕಿ ಹಣ ಯಿರುವಳಿಯಾಗಿ ಬಂದ ಬಂದಾ
34. ಹಣ ಅವರಿಗೆ ಸಂದಾಯ ಮಾಡುವದರಿಂದ ಮತ್ತು ಯಿ ದೆವಸ್ಥಾನದ  
ಕೆಲಸ ಅರವಾಶೆ ಯಾ
35. ದು ಪೂರಾ ಯಿ ಆಗುವದರಿಂದ ಸಹಾ ಆ ಪ್ರಾಂತಕ್ಕೆ ಬರು ಬಗ್ಯೆ  
ಅನುಗುಣವಿಲ್ಲದೆ ಮತ್ತು
36. ಳಿ ನಾಲ್ಕು ತಿಂಗಳು ಪರಿಯಂತ್ರ ಯಿಲ್ಲೆ ಅವಕಾಶ ಮಾಡುವದು ಯಿತ್ತು  
ಹೊಸ ವರ್ಷ ಸಮಸ್ತ
37. ಗ್ರಹಸ್ತರು ಮಠದಲ್ಲಿ ಕೂಡಿದಾಗ್ಯೆ ಸಮಾಧಿ ಜೀರ್ಣೋದ್ಧಾರ ಮಾಡುವ  
ಬಗ್ಯೆ ಹೊದ ವರ್ಷಕ್ಕೆ ಆರಭಾ ಮಾ
38. ಡ್ಲ ಬೆಕು ಯಂತ್ರ ಹೆಳಿಕೊಂಡ ಹಣವಿನ ವಿವರದ ಪಟ್ಟಿ ಸಹಾ ಬರಕೊಟ  
ಮೆಲ್ಲೆ ಆ ಕೆ
39. ಲಸ ಮಾಡ್ಲದೆ ನಿಲಿಶಿಲ್ಲಿಕ್ಕೆ ಬಾರದು ಯಿ[ವ]ರ್ಷವಾದರು ಜೀರ್ಣೋದ್ಧಾರಾ  
ಮಾಡಬೆಕೂ | ಮಿಶಾ
40. ಲಪುರ ಆರಭ್ಯಾ ಗೊರ್ಕರ್ಣ ಪರಿಯಂತ್ರ ಯಿರುವ ಗ್ರಹಸ್ತರಿಗೆ ಸುಬರಾಯ  
ದೆವಸ್ಥಾನ
41. ದ ವಂತ್ತಿಗೆ ಅವರಿಗೆ ಯಾವದು ಯಿಲ್ಲಾ ಯಂತ್ರ ಮಾಡ್ಲಿ ಯಿ ಸಮಾಧಿ  
ಜೀರ್ಣೋದ್ಧಾರಾ ಪ್ರತಿ
42. ಷ್ಯೆ ಸಹಾ ಆ ಗ್ರಹಸ್ತರಿಂದ ಆಗಬೆಕು | ಯಿದಕ್ಕೆ ಪ್ರಯತ್ನ ಮಾಡುವ ಬಗ್ಯೆ  
ನಂಮಗೆ (ಮುಂದಿನ ಹಾಳಿ ಕಾಣೆಯಾಗಿದೆ)

**Summary :** On the 11<sup>th</sup> day of the bright half of Adhika Āśvija, Chitrabhānu *samvatsara*, Śrī Kēśavāśram Śrīpādāṅgaḷu, from his camp at Śrī Umāmahēśwara temple of Maṅgaḷore, sent the *āśīrvāda patrike* to his disciple, Śrī

Vāmanāśram, informing him about the decision taken regarding the total subscription amounting to one thousand nine hundred *varahas* to be collected from the disciples residing in the area between Gōkaṛṇa and Bhaṭkaḷ, in connection with the renovation of Śrī Ananta temple of Viṭhala. The disciples were to pay double the amount of the usual annual subscription. Towards the renovation of Śrī subarāya temple, *ga.* 1000 and *ga.* 500, towards the renovation of a *samādhi* in Śirāli *Maṭha* were to be spent. The letter of benediction contains details regarding collection of subscriptions from areas like Mangalore, Murdēśwar, Bārākūr and also items of expenditure.

**Note :** Chitrabhānu *samvatsara* corresponds to C.A.D. 1823.

## 46

ಪು. 1

ಸಾ.

1. ಶ್ರೀ ಭವಾನಿಶಂಕರಾಯ
2. ಶ್ರೀಕೇಶವಾಶ್ರಮ ಶ್ರೀಪಾದಂಗಳವರು
3. ನಮಗತ್ಯಂತ ಪರಮಪ್ರಿಯ ಶಿಷ್ಯ ನಮ ವಾಮನಾಶ್ರಮ - - - -  
ನ್ನಾರಾಯಣಸ್ಮರಣೆ ಪೂರ್ವಕವಾಗಿ ಮಾಡುವ ಅನೇಕ ಆಶೀರ್ವ
4. ದ | ಚಿತ್ರಭಾನು ಸಂವತ್ಸರದ ಅಧಿಕ ಆಶ್ವಿಜ ಬಹುಳ ೧ ವ - - - -  
ರ ಉಮಾಮಹೇಶ್ವರ ದೆವಸ್ಥಾನದಲ್ಲ ಸ್ನಾನ ಜಪಾನುಷ್ಠಾನ ಶ್ರೀ ಭವಾ
5. ನೀಶಂಕರ ದೆವರ ಪೂಜೆ ಮಾಡುತ್ತಾ ಯೋಗಕ್ಷೇಮದಲ್ಲ ಯಿಧೆವೆ ತಂಪು  
ಯೋಗಕ್ಷೇಮಕೆ ಬರಶಿಕಳುಹುತ್ತ ಬಹದು || ಸಾಂಪ್ರತ ವಿಠಲ್ಲದ ಶ್ರೀಮ
6. ದನಂತ ದೆವಸ್ಥಾನದ ಜೀರ್ಣೋಧಾರದ ತದಂಗವಾಗಿ ಯಿ ಪ್ರಾ - -  
ಸಮಸ್ತ ಗೃಹಸ್ವರೂ ಬಿನವತ್ತಳೆ ಬರಕೊಂಡದರಿಂದ ಜೀರ್ಣೋಧಾ
7. ರದ ದ್ರವ್ಯಾನುಕುಲದ ಆಲೋಚನೆ ಬಗ್ಯೆ ಗೊರ್ಕರ್ಣ ಆ ಪ್ರಾ - - ಸಮಸ್ತ  
ಗೃಹಸ್ಥರಿಗೆ ಮಠಕೆ ಬರುವ ಹಾಗೆ ಬರಶಿ ಕಳುಹಿ ಯಿದ್ದಲ್ಲಿ

8. ಗೊರ್ಕರ್ಣದಾರಭ್ಯಾ ಭಟಕಳ ಪರಿಯಂತದಲ್ಲು ಯಿರುವ ಸ \_ \_ ಗೃಹಸ್ಥರ  
ಮರಕೆ \_ \_ \_ \_ \_ \_ \_ \_ \_ \_ \_ \_ \_ \_ \_ \_ \_ \_ ಬಿ
9. ನ್ನವತ್ತಳೆಯು ಅವರಿಗೆ ತೊರಿಶಿ ಯಿ ಬಗ್ಗೆ ಹ್ಯಾಗೆ ಆಲ್ಲೊಚನೆ ಯಂತಾ  
ಸಮಸ್ತರ \_ \_ \_ \_ \_ \_ \_ \_ \_ \_ \_ \_ \_ \_ \_ \_ \_ \_
10. ಶ್ರೀ ಗೊರ್ಕರ್ಣದಾರಭ್ಯಾ ಸಮಸ್ತ ಉರಲ್ಲು ಯಿರುವ ಗೃಹಸ್ಥ \_ \_ ವರ್ಷ  
೧ ಕೆ | ವರ್ಷಾಶನದ ವಂತ್ತಿಗೆ | ಲ್ಲಿಖಿದಲ್ಲಿ ಯಷ್ಟು ವರಾಹಾಂ
11. ನ್ನ ಆಗುತ್ತಥೆಯೊ ಲ್ಲೇಖಿ ಪ್ರಕಾರಾ ಅಷ್ಟು ಹಣವೀಗೆ ಯಿ \_ \_ \_ ಣಾ  
ದೆವಸ್ಥಾನದ ಕೆಲಸಕೆ | ಮಠದ ಸಮಾಧಿ ಕೆಲಸಕೆ | ಸಹಾ ಕೊ
12. ಡಬೆಕು ಯಂತಾ ಆಲ್ಲೊಚನೆ ಮಾಡ್ಡಿ ಲೆಖಿದ ಪಟ್ಟಿ ನೊಡ್ಡಿ \_ \_ \_  
ಯರಡು ವರ್ಷದಿಂದ ಗ ೧೯೦೦ ಸಾವಿರದ ವೊಂಭೈನೂರು ವ
13. ರಾಹಾಂನ್ಯ ಪರಿಯಂತ್ರ ಆಗುತ್ತಥೆ ಯಂತಾ ಪಟ್ಟಿ ಬರ \_ \_ \_ ರಲ್ಲಿ  
೧೦೦೦ ವರಹಾ ಸುಬರಾಯ ದೆವಸ್ಥಾನದ ಜಿರ್ನೊದ್ದಾ
14. ರಕೆ | ಗ ೫೦೦ \* ವರಾಹಾ ಶಿರಾಲ್ಲಿ ಮಠದ ಸಮಾಧಿ ಜಿರ್ನೊಧಾರಕೆ  
ಕೊಡು ಯಿ ಹಣಾ ೨ ಯರಡು ವರ್ಷದಿಂದ ಮಠದಿಂದಲ್ಲೆ ಯ
15. ರು ವಳಿ ಮಾಡ್ಡಿಶಿ ಸದರಿ ಬರದ ಹಣಾ ಜಿರ್ನೊಧಾರಕೆ ಕೊಡ್ಡಿಶಿ ಬಾಕಿ  
ಹಣಾ ಮಠದ ಖರ್ಚಿಗೆ ಮಾಡಬೆಕು ಯಂಬುದಾಗಿ ಸಮಸ್ತ
16. ಗೃಹಸ್ಥರೂ ಹೆಳಿಕೊಂಡ ಪ್ರಕಾರಾ ವಪಿಕೊಂಡು ಭಟಕಳದಾರಭ್ಯಾ  
ಮಿಶಾಲ್ಪಪುರ ಪರಿಯಂತ್ರ ೨ ಯರಡು ವರ್ಷದ ವರ್ಷಾಶನ
17. ದ ಹಣಲು ಸಂಗಡಲ್ಲೆ ಪಟ್ಟಿಗೆ ಬರದು ೧ ವಂದು ವರ್ಷದ ಹಣಾ  
ಗೃಹಸ್ಥರು ಕೊಟಿಷ್ಟು ಹಣಾ ವಸುಲ್ಲು ಮಾಡ್ಡಿಶಿದ್ದಾಯಿತ್ತು ಮುಂದೆ ಕ
18. ಲ್ಯಾಣಪುರಕೆ ಬಂದ ಮೆಲ್ಲೆ ಪ್ರಾಕು ಪ್ರಕಾರಾ ವಂದೆ ವರ್ಷದ ಹಣಾ  
ಪಟ್ಟಿಗೆ ಬರದು ಮಂಗುಲ್ಲರ ಯಿ ಪ್ರಾಂತ್ರದಲ್ಲ್ಯು ಸಹಾ ಅದೆ ಪ್ರ
19. ಕಾರಾ ಯೆತ್ತುವಳಿ ಮಾಡ್ಡಿಶಿದ್ದಾಯಿತ್ತು || ವಿಠಲ್ಲದ ದೆವಸ್ಥಾನದ  
ಜಿರ್ನೊದ್ದಾರದ ಬಗ್ಗೆ ಮಂಜೆಶ್ವರದ ಬಾಬಾಣ್ಯಯ ಪೆರನದ ದಾಸಪ  
ಮುಂ
20. ತ್ತಾದ ಮೂಡಪ್ರಾಂತ್ರದಲ್ಲು ಯಿರುವ ಮುಖ್ಯ ಮುಖ್ಯ ಗೃಹಸ್ಥರಿಂದ ೪  
ನಾಲ್ಕು ಸಾವಿರ ರೂಪಾಯಿಗೆ ವಿವರ ಮಾಡ್ಡಿ ಯಿದೆ ಮತ್ತು ದೆವಸ್ಥಾ
21. ನದ ಗರ್ಭಗ್ರಹಕೆ ತ್ತಾಂಬ್ರಶಾಶನ ಹಾಕಸಬೆಕು ಯಂತಾ ಆಲ್ಲೊಚನೆ  
ಮಾಡ್ಡಿ ಮಂಗುಲ್ಲರ ಬಾರಕೂರ ಮುಂತ್ರಾದ ಊರಲು
22. ವ ಸಮಸ್ತ ಗೃಹಸ್ಥರು ೩ ಮೂರು ಸಾವಿರ ರೂಪಾಯಿ \_ \_ \_ \_ \_ \_  
\_ \_ \_ \_ \_ \_ \_ \_ \_ \_ \_ \_ \_ \_ \_ \_ \_ \_

P. 2

L.

1. - - - - -
2. - - ತ್ರೆ ಮಾಡ್ಡಿಶಿ ಆದ ಭತ್ತ ಹುಲ್ಲು ಕೊಯಿಲ್ಲ ಕೊಚು ಹಾಕಿಶಿ ಉಳದು  
ಭತ್ತಾ ಯಾ ಹೊತ್ತು ಮಠದ ಚಂದ್ರಸಾಲೆ ಮೆಲ್ಲ - -
3. ಜೊಖೆ ಮಾಡ್ಡಿ ಯಿಡ್ಲವದು | ಆತಗೆ ಕೊಟ ಬಿಜ ಮಠದ ಕಡತದಲ್ಲಿ  
ಬರದು ಯಿಧಿತ್ತು ಆ ಕಂಚೆಗುಂಡ್ಡಿಗು ಗೊತು ಅಥೆ ಆ
4. ಪ್ರಕಾರಾ ಸಾಲ ಹೊದ ವರ್ಷ ಯಿಡ್ಲವದು | ಅತನ ಪಾಲ್ಲಿನಲ್ಲಿ ಯತ್ತಿನ  
ಭಾಡ್ಡಿಗಿ ಲ್ಲೆಖಿ ಸಹಾ ಸುಸುತ್ರ ಮಾಡ್ಲಬಹುದು || ಮೆಲ್ಲಾಗಿ | ಪ್ರಾಕು
5. ಮಾಡ್ಡಿ ಸಾಲ ಹೊದ ವರ್ಷ ಸ್ತಳ ಭೂಮಿ ಅಡಲು ಮಾಡುವ ಬಗ್ಗೆ  
ಸಹಾ ಮಾಡ್ಡಿ ಸಾಲದಲ್ಲ ಯಿವರೆಗೆ ಸಂದ ಉಳದು || ಭಟಕಳದಲ್ಲಿ  
ಮರ್ತ್ ಪ್ರಭೂ
6. ಮಾಳಪನ ಮಗ ರಾಯಪಗೆ ಸಲ್ಲುವ ಅಸಲ್ಲು ಗ ೨೫ \* ಯರಡು  
ವರ್ಷದ ನಫೆಯಿಂದ ಗ ೬ \* ೨ || ಉಭಯಂ ಗ ೩೧ \* ೨ ||  
ಮುವತ್ತುವಂದು ವರಾಹಾಂನು ಯಿಫ
7. ಹಣವಡ ಆತಗೆ ಸಲಬೆಕು ಸಮಣೆ ಪ್ರಭು ವಾಸುದೆವಗೆ ಅಕಿ ಕ್ರಯದ  
ಬಾಬತ್ತು ನಫೆ ಸಹಾ ಬಾಕಿ ಆತಗೆ ಸಲ್ಲವದು ಗ ೫ \* ಅ್ಯದು ವರಾಹಾ |  
ಅ್ಯದನೆ ವಾ
8. ಯದೆಗೆ ದೆವಾಜಿ ಶೆಟ್ಟಿಗೆ ರಾಯಸಾ ಬರದು ಅನಂತ ಭಟನ ಕಯ  
ಕಳುಹಿ ಕೊಟ ಪ್ರಕಾರಾ ಸರಕಾರಕೆ ಕೊಡ್ಡಿಶಿದು ಗ ೩೧ \* ೨ || ಮಠದಲ್ಲಿ  
೧೬
9. ರೂಪಾಯಿ ಕೊಟೆಧನೆ ಯಂಬದಾಗಿ ಮೆಗಜಿ ಶೆಟ್ಟಿಯು ಯಿಲ್ಲಿ ಹೆಳಿದ  
ಪ್ರಕಾರಾ ಗ ೪ \* ೦ ವರಾಹಾ ಯಿ ಹಣವಿನ ಬಾಬತ್ತು ನಫೆಯಿಂದ  
ಸಹಾ ಆ
10. ತಗೆ ಸಲ್ಲವದು ಗ ೩೭ || ೦ ವರಾಹಾ | ಹೆಬಳೆ ವಿರೈಯಗೆ ಸಲ್ಲವದು  
ಅಸಲ್ಲು ಗ ೫೦ \* ಅ್ಯವತು ವರಾಹಾ | ಬಡುಕುಳಿ ವೆಂಕಟಿಶ ಭಟನ  
ಮಗ ಅನಂ
11. ತ ಭಟನ ಮುಖಾಂತ್ರಾ ತೆಗದುಕೊಂಡು ಸರಕಾರಕೆ ಸರಕಾರಕೆ ಕೊಟದು  
ಗ ೧೨ \* ೦ ಹನ್ನೆರಡು ವರಾಹ | ನಾಡಕರಣಿ ದೆವಪಗೆ ಸಲ್ಲುವ  
ಉಪಿನ ದಾಖಿಲ್ಲೆ ಹಣ
12. ವಿನಲ್ಲು ದೆವಪನು ಮಂಗಲ್ಲರಿಗೆ ಬಂದಾಗ್ಯೆ ಅನಂತ ಭಟ - - - - -  
ಕೊಡುವ ಹಾಂಗೆ ಹೆಳಿದ ಪ್ರಕಾರಾ ಸಲ್ಲವದು ಗ ೪ \* ೦ ವರಾಹ

13. ಮಾಣಿಕೆರೆ ಪುಟಯನ ಕಯಾ ಮಾಡ್ತಿದ ಶಿಸ್ತಿಗೆ ಯಿವ \_ \_ \_ \_ \_  
ಸಲ್ಲುವದು ಗ ೪ \* ೨ || ಅಂತ್ತು ಅನಂತ ಭಟಗೆ ಸಲ್ಲುವದು ಆ
14. ಸಲ್ಲು ಗ ೨೦ \* ೨ || ಯಿಫತು ವರಾಹಾಂನ್ನ ಧರಣಾ | \_ \_ \_ \_ \_  
\_ \_ ಡವಿನ ಹಣವಿನಲ್ಲು ಶಾತ್ಯೆಯ ಪಂಡಿತನ ಮಗಳಿಗೆ ಸದರಿ ದೆ
15. ವಣ ಪಂಡಿತನ್ನು ಹೆಳಿಕೊಡ ಪ್ರಕಾರಾ ಅವಳಿಗೆ ಸಲ್ಲುವ \_ \_ \_ \_ \_  
\_ \_ \_ ಡಲ್ಲೆಯವರ ದೆವಸ್ಥಾನಕೆ ಕೊಡ್ತಿದ ವೊಪಿನ ಕ್ರಯದ ಬಾ
16. ಬತ್ತು ಸಲ್ಲುವದು ಗ ೧೦ \* ಹತ್ತು ವರಾಹ | ಉಗ್ರ | ರಾಯ \_ \_ \_ \_ \_  
\_ \_ \_ ಬಾ ತ್ತೆಗದುಕೊಂಡು ದಸ್ತವಜು ಬರಕೊಟ ಪ್ರಕಾರಾ ಸಲ್ಲುವ
17. ದು ಗ ೯ \* ವೊಂಭತ್ತು ವರಾಹ | ಬವಲ್ಲಾಡಿ ದಾಸಪನ ಕಯ \_ \_ \_ \_ \_  
\_ \_ ಸರಕಾರಕೆ ಕೊಡುವ ಬಗ್ಗೆ ತೆಗದುಕೊಂಡದು ಗ ೧೨ || ಹನ್ನೆ
18. ರಡುವರೆ ವರಾಹ ಮತ್ತು ಯಿದರ ನಫೆ ಸಹಾ ಸದರಿ \_ \_ \_ \_ \_  
ಅಂತ್ತು ಗ 180 || ನೂರು ಯೆಂಭತುವರೆ ವರಾಹಾಂನ್ನ ಹೊ
19. ರಗೆ ಸಲಬೆಕ್ಕು ಯಿಷ್ಟು ಸಾಲ್ಲಾ ಉಳುವದಿಲ್ಲಾಗಿತ್ತು ಹೊ \_ \_ \_ \_ \_  
\_ \_ \_ ಅಲ್ಲಿ ಯಿದ್ದಾಗ್ಯೆ ದೆವಣ ಪಂಡಿತ ಝಜ್ಜಿ ಸಂಣ ಶಾಮೈಯ  
ಮಾಣಿಕೆ
20. ರೆ ಪುಟ್ಟಯ ಸಂಣ ದೈವೈನ ಶಂಕ್ರಯ ಜವರೈಯನ \_ \_ \_ \_ \_  
\_ ಮಠದಲ್ಲಿ ಬಂದು ಬಹಾಳ ಹೆಳಿಕೊಂಡು ತಂಮ ಭೂಮಿ ಅಡಲು  
ಮಾ
21. ಡ್ಡಿಕೊಂಡು ತಂಮಗೆ ಹಣಾ ಕೊಡಬೆಕೊ ಯಂಬುದಾಗಿ \_ \_ \_ \_ \_  
\_ ದರಿಂದ ಸಾಲ ಕಡಾ ಮಾಡ್ತಿ ಹಣಾ ಅವರಿಗೆ ಕೊಡು ಅವರ ಭೂಮಿಗ
22. ಳು ಅಡಲು ಮಾಡ್ತಿದ್ದಾಯಿತ್ತು ಯಿ ಭೂಮಿ ಮಾಡ್ತಿದರಿಂದಾ \_ \_ \_ \_ \_  
\_ \_ ಯಿ ಸಾಲದ ಹಣವಿನಲ್ಲು \_ \_ \_ ಯವರ ದೆವಸ್ಥಾನ ಕಟ್ಟಿದರಿಂದ |  
ಯಿ ಸಾಲ
23. ದ ಹಣವಿನ ಅ್ಯವಜಿಗೆ ವೆಂಕಟಶಭಟನ ಕಯ ಮಂಗಿಶ ಭಟ \_ \_ \_ \_ \_  
ವರಾಹಕೆ ಭೂಮಿ ಅಡಲು ಬರಶಿಕೊಂಡದೆ | ದೆವಣ ಪಂಡಿತಗೆ
24. ಗ ೨೯ \* ವರಾಹಾ ಕೊಟು ಗದೆ ಆಗ್ರಾದ ಬಳಿ ಸಹಾ ಅಡಲು \_ \_ \_ \_ \_  
\_ \_ \_ \_ \_ ಮೈಯಗೆ ಗ ೧೫ \* ೦ ಕೊಟು ಆತನ ಭೂಮಿ  
ಮಾಡ್ತಿಯಿದೆ | ಮಾಣಿಕೆ
25. ರಿ ಪುಟಯಗೆ ಗ ೧೫ \* ವರಾಹಾ ಕೊಟು ಆತನ ಭೂಮಿ ಅಡಲು \_ \_ \_ \_ \_  
\_ \_ \_ ಣ ದೆವೈಯನ ಶಂಕ್ರಯ್ಯಗೆ ಗ ೫ \* ನಗದು ಅ್ಯದು ವರಾಹ  
ಕೊಟು ಪ್ರ

26. ಕ್ರಾ ಆತನಿಂದ ಬರುವ ಹಣ ಸಹಾ ಕೊಡ್ಡಿಶಿ ಆತನ ಕಯ - - - - -  
- ಅಡಲು ಮಾಡ್ಡಿಯಿಧೆ | ಶಿವೈಯನ ಮಂಗುಶಗೆ ಗ ೬ \* ವರಾ ಕೊಟು ಆತ
27. ನ ಕಯಾ ಅಡಲು ಮಾಡ್ಡಿ ಸನದು ಬರಶಿಕೊಂಡಧೆ | ಸ್ತಳದ ಸುಬರಾಯನ  
ಮಂಜ್ಯಯಗೆ ಗ ೫ \* ಕೊಟು ಗದೆ ಅಡಲು ಮಾಡ್ಡಿಕೊಂಡಧೆ | ಅಂತ್ತು  
ಗ ೧೪೨ \* ೦
28. ವರಾಹಾಂನ್ನದ ಭೂಮಿ ಸಾಧನಗಳು ಯಿಲ್ಲಿ ದಪ್ಪರದಲ್ಲಿ ಉಂಟು ಯಿದರ  
ಹುಟುವಳಿ ವಕಲಗಳ ವಿವರ ಕಡತ್ತದಲ್ಲಿ ಬರೆಯಲ್ಲಿಲ್ಲಾ ನಾಲು ಅಲ್ಲಿ  
ಬಂದ ಮೆಲ್ಲೆ
29. ಯಿದರ ಅಭಿಪ್ರಾಯ ಹೆಳಬಹುದು | ಯಿ ಸಾಲ ಮಠದಿಂದ ತಿರಿಶಿದ್ಧಾದರೆ  
ಹೊದ ವರ್ಷ ಮಾಡ್ಡಿದ ಭೂಮಿ ಆಡ್ಡಿಳಿತ ಮಠದಲ್ಲೆ ನೊಡ್ಡಿಕೊಳಬಹುದು |  
ಹೊದ
30. ವರ್ಷಕೆ ಮಾಡ್ಡಿದ ಸಾಲದಲ್ಲು ಬುರುಡೆ ಗಣಪೈಯನ ಶಿಸ್ತಿನ ಕ್ರಯಸಾಧನಕೆ  
ಗ ೪೪ \* ವರಾಹಾ ಬಿದ್ದಧೆ | ಸರ್ವಪ್ರಯತ್ನದಿಂದ ಯಿ ಸಾಲ್ಲಾ ತಿರಿಶಿ  
ಬೆಕೊ ಯಂ
31. ತ್ತ ನೊಡ್ಡಿದರೆ ಮತ್ತು ಯಿಷ್ಟು ಸಾಲ್ಲಾ ಉಳಿದ ಬಂತ್ತು | ಯಿ ಸಾಲದ  
ಬಗೈ ಅಲ್ಲಿ ಬಂದು ಮೊಕತ್ತಾ ಆಲ್ಲೊಚನ್ನೆ ಮಾಡ್ಡಿ ಹ್ಯಾಗೆ ಮಾಡಬೆಕೊ ಆ  
ಪ್ರಕಾರಾ ಮಾಡ
32. ಬಹುದು | ಹೊದ ವರ್ಷದಲ್ಲು ಮಾಡ್ಡಿದ ಭೂಮಿ ಹುಟುವಳಿ ಹೊಗಲ್ಲಾಗಿ  
ಪ್ರಾಕು ಮಾಡ್ಡಿದ ಸ್ತಳ ಭೂಮಿ ಹುಟುವಳಿ ಅದರ ಸರಕಾರದ ಹಣವಿನ  
ವಿವರ
33. ತ್ತಿಳಿಯುವ ಬಗೈ ಪಟ್ಟಿ ಬರಶಿಕಳುಹಿ ಅಧೆ | ಯಿ ಪಟ್ಟಿಯು ಕುಲಂಕುಶ  
ಲ್ಲೆಖ ನೊಡ್ಡಿ ಬರದು ಬೆರೆ ಅಲ್ಲಾ ಸುಮಾರು ನೆನಪಿನಲ್ಲೆ ಬರದಧೆ  
ಯಿಪಟಿ ಪ್ರಕಾರಾ ವರ್ತಿ
34. ಸುವದು | ವಳಗೆ ಬರದ ವಿವರ ಯಿಲ್ಲಾ ಗ್ರಹಿಕೊಂಡು ಮನಶಿನಲ್ಲಿ  
ಮತ್ತು ಅನ್ಯಥಾ ಆಲ್ಲೊಚನ್ನೆ ಮಾಡದೆ ಬರದ ಪ್ರಕಾರಾ ನಡ್ಸುವದು  
ಇತ್ಯಾಶೀಃ

**Summery :** Salutation to Śrī Bhavāni-śaṅkar. Śrī Kēśavāsram Swāmiji issued a letter of benediction to his ardent disciple, Śrī Vāmanāśram, informing that he was faring well by engaging himself in having bath, performing *japānuṣṭhāna* and offering worship to Śrī Bhavāni-śaṅkar, at the Śrī



Umāmahēśwara temple, till the 1<sup>st</sup> day of the dark half of Chitrabhānu *sarivatsara* (A.D. 1823). In connection with the renovation of Śrī Ananta temple at Viṭhala, His Holiness wanted the disciples residing in the area extending from Gōkaṛṇa to Bhaṭkal, to contribute the prescribed *varahas* from their respective annual allowance. Out of 1900 *gadyāṇas*, the amount collected for the previous two years, 1000 *varahas* and 500 *varahas* were to be given for the renovation of Subrāya temple and a *samādhī* at Śirāli *Matha*, respectively. The remaining amount, to be spent towards the expenditure of the *Matha*. The debts relating to annual contributions, mortgaging lands and such other matters are registered in the letter. The total land *sādhanas* valued at 142 *gadyāṇas* are entered in the register. His Holiness wanted the arrears pertaining to the previous year, to be cleared off. Śrī Kēśavāśram wanted the addressee to execute the necessary instructions mentioned in the letter.

**Note :** Some letters are not visible. Chitrabhānu *sarivatsara* corresponds to C.A.D. 1823.

## 47

1. ಶ್ರೀ ಭವಾನಿಶಂಕರಾಯ
2. ಶ್ರೀಕೇಶವಾಶ್ರಮ ಶ್ರೀಪಾದಂಗಳವರು
3. ನಮಗತ್ಯಂತ ಪರಮಪ್ರಿಯ ಶಿಷ್ಯ ನಮ ವಾಮನಾಶ್ರಮಗೆ | ಶ್ರೀಮಂ
4. ನ್ನಾರಾಯಣ ಸ್ಮರಣೆ ಪೂರ್ವಕವಾಗಿ ಹರಶಿಕಳುಹಿದ ಆಶಿರ್ವಾದಾ | ಚಿತ್ರ
5. ಭಾನು ಸಂವತ್ಸರದ ಕಾರ್ತಿಕ ಶು ೧೨ ಲ್ಲ | ಮಂಗಲರಲ್ಲಿ ಸ್ನಾನ ಜಪಾನುಷ್ಠಾ
6. ನ ಶ್ರೀ ಭವಾನಿಶಂಕರ ದೇವರ ಪುಜೆ ಮಾಡುತ್ತ ಯೋಗಕ್ಷೇಮದಲ್ಲಿ ಯಿಧವೆ |
7. ನಿನ್ನ ಕ್ಷೇಮಕ್ಕೆ ಬರಕೊಳುತ್ತ ಬರುವುದು | ಸಾಂಪ್ರತ್ತ ಪ್ರಾಕು | ನಿಜ ಆ
8. ಶಿವ ಕ್ರುಷ್ಣ ದಶಮಿ ದಿವ್ವ ಬರಕೊಂಡ ಬಿನ್ನವತ್ತಳೆಯನ್ನು ಟಪಾಲ್ಲಿನ ಮೆ

9. ಲೆ ಬಂದು ಗೆರಸಪ್ಪೆ ಶಾಂತ್ರ್ಪಯನ ಮುಖಾಂತ್ರ ಯಿಲ್ಲಿಗೆ ಬಂದಲ್ಲಿ | ಬರದ ವಿವ
10. ರವೆಲ್ಲಾ ಶ್ರುತವಾಯಿತು | ಹೊದ ವರುಷ ಸಮಸ್ತ ಗ್ರಹಸ್ತರು ಮಠದಲ್ಲಿ ಕೂಡ್ಡಿ
11. ದಾಗ್ಯೆ | ಶ್ರೀ ಸಮಾಧಿ ಜೀರ್ಣ ಉಧಾರ ಮಾಡ್ಡಿಸುವ ಬಗ್ಯೆ | ಹೊದ ವರುಷಕ್ಕೆ ಆರಂ
12. ಭಾ ಮಾಡ್ಡಿಸಬೆಕೆಂತ್ರ ಹೆಳಿಕೊಂಡು ಯೊ ಬಗ್ಯೆ ದ್ರವ್ಯಾನುಕೂಲದ ಪಟ್ಟಿ ಸಾಹಾ
13. ಮಾಡ್ಡಿಶಿ ಕೊಟ ಮೆಲೆ ಆ ಕೆಲ್ಲ ಮಾಡ್ಡದೆ ನಿಲ್ಲಿಕ್ಕೆ ಬಾರದು | ಯೊ ವರುಷವಾದ
14. ರ್ತು ಆರಂಭಾ ಮಾಡ್ಡಬೆಕಾಧಿತು | ಯೊ ಅಭಿಪ್ರಾಯಕ್ಕೆ ಶಂಕ್ರಭಟನ ಕೃಯ ಆ
15. ಲೊಚನೆ ಮಾಡ್ಡಿ ಯಾವದರಲು ವಿವೆಕದಿಂದಾ ಸಮಸ್ತ ಭರ್ಪಿಭಾರ ಯಿ ಹೊತ್ತು ಸ
16. ರಾಗವಾಗಿ ನಡಕೊಳುವದು ಯಂತ ಅಪ್ಪಣೆ ದಯಪಾಲ್ದಿದಕ್ಕೆ | ಶ್ರೀ ಸಮಾಧಿ ಜಿ
17. ಣ ಉಧಾರಾ ಮಾಡ್ಡಿಸುವ ಬಗ್ಯೆ | ಕಲಾಸಂಕೊಚ ಮಾಡ್ಡಿಸಿ ಆ ಲ್ಲಿಂಗಾ ಬೆರೆ ಮಂಟ
18. ಪದಲ್ಲಿ ಪ್ರತ್ತಿಷ್ಠಾಪನೆ ಮಾಡುವದೆ ಪಂಚಾಳವರ್ಪಿಸಿ ಶೊಧನೆ ಮಾಡ್ಡಿದಲ್ಲಿ ದಿವ್ವಗ
19. ಳು ಸಿಕ್ಕದೆ ಯಿರುವದರಿಂದಾ ಫಾಲ್ಗುಣ ಮಾಸದಲ್ಲಿ ಮಾಡ್ಡಬೆಕೆಂಬ ಆಲೊ
20. ಚನೆ ಮಾಡ್ಡಿಯಧೆ | ಆ ಪರ್ಪಿಯಂತ್ರ ಜೀರ್ಣಉಧಾರಕ್ಕೆ ಆಗತಕ್ಕ ಸಾಹಿತ್ಯ ಮ
21. ರಮೊಪುಕಲ್ಲ ಮುಂತ್ರಾಗಿ | ಸಿಧಾ ಮಾಡ್ಡಿಸುವ ಉದಿಶ್ಯ ಯಿದಕ್ಕೆ ಆಗುವ ದ್ರವ್ಯಾ
22. ನುಕೂಲತ್ತೆ ಬಗ್ಯೆ | ಮಿಶಾಲಪುರದಾರಭ್ಯಾ ಗೊಕರ್ಣ ಪರ್ಪಿಯಂತ್ರದ ಗ್ರಹ
23. ಸ್ಪರ್ಪಿಗೆ ರಾಯಸ ಬರಸಿಕೊಟ್ಟು ಬ್ರಾಂಮ್ಹಣ ಜನರ ಕಳುಹಿದರೆ ಹಣಾ ಯೆತ್ತು
24. ವಳ್ಳಿಯಾಗಿ ಬರುವದು ಕಾಣುವದಿಲ್ಲಾ | ಯಿ ಹಣವಿನ ಯತ್ತುವಳ್ಳಿ ಬಗ್ಯೆ ಗ್ರಹ
25. ಸ್ತರು ಮಾಡ್ಡಿಕೊಟ ಪಟ್ಟಿ ಸ್ವಾರ್ಪಿ ಸಂಗಡ ಯಿರುತಧೆ | ಕೆಲಲು ಪಾಲಕಿ ಸಾಹಿತ್ಯಲು

26. ಅಲ್ಲೆ ಯಿರುತ್ತದೆ | ಕಳುಹಿಕೊಡುವಂತೆ ಅಪ್ಪಣೆ ಯಾದರ್ಗೆ ಅಲ್ಲಿಂದಾ ಸ್ವಾರ್ಥಿ ಹೊರ
27. ಟು ಹಣವಿನ ಯತ್ತುವಳಿಯ ಮಾಡಿಸಿ | ಹೊರಗೆ ಸಲುವಂಥಾ ಸಾಲಕ್ಕೆ ವಿವರವಾ
28. ಗಿ ಬರಶಿಕಳುಹಿದ ಪ್ರಕಾರಾ ಅವರವರ್ತಿಗೆ ಸಲ್ಯಾಸುವ ಬಗ್ಗೆ | ಶ್ರೀ ಸಂನ್ನಿಧಾನದ ಕಟಾ
29. ಕ್ಷದಿಂದಾ ಯಿರುವಂಥಾ ಭೂಮಿ ಹಿತ್ತಲುಗಳ ಹುಟ್ಟುವಳಿ ಯಿರುವಷ್ಟು ಯಿರು
30. ತದೆ ಮತ್ತು ಸಂಸ್ತಾನ ನಡಸುವಂಥವರು ಸಮಸ್ತ ಗೃಹಸ್ತರು ಯಿಧಾರ್ಥ ಅಪ್ಪ
31. ಣೆ ಪ್ರಕಾರಾ ನಡಕೊಳ್ಳುವದಾದ ಮೆಲೆ ಯಿರುವಂಥಾ ಸಾಲಲು ತ್ತಿರ್ತಿಸಬಹುದು
32. ಯಿಲ್ಲಿ ಯಿರುವ ಭೂಮಿಗಳ ಹುಟ್ಟುವಳಿ ತರ್ತಿಸುವ ಬಗ್ಗೆ | ಪ್ರಾಕು ಬರಶಿಕಳುಹಿದ
33. ಹುಟ್ಟುವಳಿ ಪಟ್ಟಿ ಹೊರತ್ತು ಪ್ರಾಕು ಸಂವತ್ಸರದಲ್ಲಿ ನುತನವಾಗಿ ಮಾಡಿದ ಭೂಮಿಗ
34. ಳ ಹುಟ್ಟುವಳಿ ಪಟ್ಟಿ ಬರಶಿ ಕಳುಹಿದಲ್ಲಿ | ಆ ಬಗೆ ಹುಟ್ಟುವಳಿ ಸಾಹಾ ತರ್ತಿಸಿ |
35. ಸರಕಾರಕ್ಕೆ ಸಲುವಂಥಾ ಹಣ ಮುಂತಾಗಿ ಕೊಡಿಸಿಕೊಡುತ್ತದೆ | ಸಸಿ ಹಿತ್ತಲ ಶ್ಯಾ
36. ವ್ಯಯ್ಯನ ಕ್ಯಯ್ಯ ಕಳುಹಿಕೊಟ ಭೂಮಿ ಕ್ರಯಸಾಧನಲು ಬಂದು ಮುಟ್ಟಿತು |
37. ಜಮಾಬಂದಿ ವೆಳ್ಳದಲ್ಲಿ ರಾಜಿನಾಮೆ ಬರಶಿಕೊಟ್ಟು ವರ್ಗಾ ಹಾಕಿಸ ಬಹುದು | ಬರಶಿ
38. ಕಳುಹಿದ ಅಪ್ಪಣೆ ಪ್ರಕಾರಾ ಸಮಸ್ತ ಆಡಳಿತಲು ನಡಶಿಕೊಂಡು ಬರುತ್ತನೆ
39. ಯಂಬ ಯಿತ್ಯಾದಿ ವಿವರವಾಗಿ ಬರಕೊಂಡದು ಸರ್ತಿಯಷ್ಟೆ | ಯಿಲ್ಲಿ ಶೆರ್ತಿದ ಧರ್ಮ
40. ದಲ್ಲಿ ಉಧಾಪ್ಯದಲ್ಲಿ ಅಶಕ್ತಿಯಾದ ವಿಷಯದಲ್ಲಿ | ಯಿಗಾ ಸ್ವಸ್ತವಾಗಿ ಮಠದಲ್ಲಿ ಯಿದ್ದ
41. - - - - -

P. 2

L.

1. - - - - -
2. ಗ್ರಹಕೃತ್ಯಾ ಮಾಡ್ಡಿಕೊಂಡು ಯಿರುವದರ್ಫಿಂದಾ | ಆ ಹಿತ್ತಲ ತುಂಡು \_
3. ಮತ್ತು ವಂಭತ್ತು ಮಾಡ್ಡಿ ಅದೆ ಹುಟ್ಟುವಳಿ ಮುಂತ್ರಾಗಿ ನೊಡ್ಡಿಕೊಂಡು ಸರಕಾ
4. ರದ ಜಮಾಬಂದಿ ಹಣಾ ಗ ೩ || ೦ || = ಮೂರು ವರಹಾಂನ್ನು ಅ್ಯದಣ ಅಡ್ಡ ಬೆಳೆ
5. ಸರಕಾರಕ್ಕೆ ವ್ಯಾದೆ ಪ್ರಕಾರಾ ಕೊಟ್ಟು ಬರುವಂತ್ತೆ ದತ್ತ ಭಟಗೆ ನೆಮಕಾ ಮಾಡ್ಡಿ
6. ಕೊಟು ಯಿರುವದರ್ಫಿಂದಾ ಯಿ ಶಿಸ್ತಿನ ಜಮಾಬಂದಿ ಹಣಲು ದತ್ತಭಟ
7. ಕೊಡುಥಾನೆ | ಮೆಲಾಗಿ | ಮಂಜಪ್ಪ ಯಿರುವ ಹಿತ್ತಲ ತುಂಡು ಮಿಗತ್ತೆ
8. ಬಗ್ಯೆ ಮಠದ ತಾಲುಕಿಗೆ ಮಂಜಪ್ಪನ ಸ್ವಾಧಿನ ಯಿರುತ್ತದೆ ಯಂಬುದರ್ಫಿಂ
9. ದಾ ಯಿ ಸಿಸ್ತಿನ ಹುಟ್ಟುವಳಿ ಬರ್ಫಯಲಿಲ್ಲಾ | ವೆಂಕಪ್ಪನ ಹುಟ್ಟುವಳಿ ವೆಂಕ
10. ಪ್ಪನೆ ನೊಡ್ಡಿಕೊಂಡು ಸರಕಾರದ ಹಣವ ತಾನೆ ಕೊಡುಥೆನೆಂತ ಹೆಳಿಕೊಂಡರ್ಫಿಂ
11. ದಾ ಆ ಹುಟ್ಟುವಳಿ ಬರ್ಫಯಲಿಲ್ಲಾ | ಬಿಯಿರ ಶಾಂತ್ತಯನ ಸಿಸ್ತು ಬಿಜು
12. ರ ನಾರಣಪ್ಪನ ಸ್ವಾಧಿನ ಮಾಡ್ಡಿಸಿ ಸರಕಾರದ ಹಣಲು ಆತನ ಮುಖದಲ್ಲಿ
13. ಕೊಡ್ಲಬೆಕೆಂಬ ತ್ತಾತ್ತಯ್ಫಿಂದಾ ನಾರಣಪ್ಪಗೆ ಬರಶಿ ಕಳುಹಿಸಿ ಯಿಧೆ ಆ
14. ದರ್ಫಿಂದಾ ಆ ಹುಟ್ಟುವಳಿ ಸಾಹಾ ಬರಶಿ ಕಳಹ್ಲಿಲ್ಲಾ ಮೆಲಾದ ಹುಟ್ಟುವಳಿ
15. ಯಾವತ್ತು ವಿವರವಾಗಿ ಬರಸಿ ಕಳುಹಿಸಿ ಯಿಧೆ | ಯಿದಕ್ಕೆ ಪ್ರಾಕು ಮಾಡ್ಡಿದ ಸ್ತ
16. ಳಗಳ ಹುಟ್ಟುವಳಿ ವರ್ಗಲು ಮಠದ ಕಡ್ಡಿತದಲ್ಲಿ ಬರಶಿದು ಉಂಟು | ಯಿ
17. ಗಾ ಹೊಸ್ತಾಗಿ ಮಾಡ್ಡಿದ ಭೂಮಿ ಹುಟ್ಟುವಳಿ ವಕ್ಕಲು ವರ್ಗಲು ಕೆಲಲು ವರ್ಗ ಬರಶಿ
18. ಅಧೆ ಕೆಲಲು ವರ್ಗ ಬಿಳವಿಲ್ಲಾ ಯಿದನೆಲ್ಲಾ ಅನುಭವ ಚೆನ್ನಾಗಿ ವಿಚಾರ್ಫಿಸಿ
19. ಆ ಪ್ರಕಾರಾ ವರ್ಗಾ ಹಾಕಿಸುವದು | ಮಠದ ತ್ತಾಲೂಕಿನಿಂದಾ ಪರಭಾರ್ಫೆ ಸ
20. ಉವ ಗೆಣೆ ಅದೆ ಭಟಕಳ ತಿಂಮಾಜಿಯ ರಾಯಸದ ವಿಶ್ವನಾಥ್ಯಯ್ಯಗೆ
21. ಕೆರ್ಫಮನೆಯವರ್ಫಿಗೆ ಅಕ್ಕಿ ಮು ೨ || ೦ ಸಾಹಾ ಸಲಬೆಕು | ನಿಧಾನವರ್ಫಿತ್ತು ಲೆಖ್ಪಿ
22. ನೊಡ್ಡಿ ಅವರವರ್ಫಿಗೆ ಸಲುವ ಗೆಣೆ ಅಕ್ಕಿ ಸಂದಾಯ ಮಾಡ್ಡಿಸುವದು | ಮೆಲಾ

23. ಗಿ ಪರಭಾರ್ ಸಲುವ ಹಣವಿಗೆ | ಹೆಬಳೆ ವಿರೈಯ ಮುದ್ರೆ ಪ್ರಮಾಳಪ್ಪನ ರಾಯ
24. ಪ್ಪ ಮುಂತಾದರ್ಗೆ ಬಡ್ಡಿವಾಸಿ ಆದರು - - - ಅಸಲು ಗಿಟ್ಟಿಕೊಳಲಾಗಿ ಹು |
25. ಮೊಗಜಿ ಸಲುವಂಥಾ ಹಣಾ ನಿಲ್ಲದು ಆತನು ತ್ತೀರಿ ಹೊಂದರ್ಂದ ದೆವಾಶಟ್ಟಿ
26. ಸದ್ಯಾ ಉರ್ಗೆ ಹೊಗುವದಾದರ್ ಹಣವಿನ ತ್ವರ್ತಿತ್ತವಾಧಿತು | ಆತನ್ನು ಯಿ
27. ಲ್ಲಿಗೆ ಬಂದಾಗ್ಯೆ | ತನಗೆ ಗಂಗಳಿ ರೂಪ್ಯಾ ಸಲಬೆಕು ಸದ್ಯಕ್ಕೆ ಕೊಡಬೆಕೆಂತ್ತ ಹೆ
28. ಳಿದಾ | ಯಿದರ ನಫೆ ಸಾಹಾ ಯಷ್ಟು ಹಣಾ ಸಲಬೆಕಾಗುತ್ತದೆಯೊ ಕಾಣದು
29. ಆತನ ಬಳಿಗೆ ಯಾರನಾದರು ಕಳುಹಿಕೊಟ್ಟು ಮಾತ್ತನಾಡಿ ಹಣವಿನ ತ್ವರ್ತಿತ್ತ
30. - - ಯಂತ್ತ ಹೆಳಿದಾದರ್ ಆ ಬಗ್ಯೆ ಪ್ರಯತ್ನ ಮಾಡಬೆಕಾಧಿತು | ಸಮ
31. - - - - -
32. ಹಳೆ ೨ || ೦ ಸಲಬೆಕು ಯಿದನು ತ್ವರ್ತಿತ್ತದಿಂದ - - - - -
33. ಹ್ಯಾಗಾದರು ಸಮಜ್ಯಾಸಿದರ್ ಕೆಳ್ಯಾರು ಬವಲಾಡಿ ದಾಸಪ್ಪಗೆ ಯಿಲ್ಲಿ ಸಾಲ ಕಡಾ
34. ಮಾಡ್ಡಿ ಅ್ಯವತ್ತು ರೂಪ್ಯಾ ಕಳುಹಿಕೊಟ್ಟು ಮುಟ್ಟಿದಕ್ಕೆ ರಶಿಡಿ ತರ್ತಿಸಿ ಯಿಟದೆ |
35. ತ್ತಿಳದಿರುವದು | ಯಿಲ್ಲಿಂದಾ ಬೆತ್ತ ಚಾಮರ ಯಿಗಲೆ ಕಳಹಬೆಕೆಂಬ ಆಲೊ
36. ಚನೆ ಯಿರುವಲ್ಲಿ | ಸದ್ಯಾ ವಿರಲಕ್ಕೆ ಸ್ವಾರ್ತಿ ಹೊರಟು ಪೆಟೆಯಿಂದ ಹೋಗುವಾಗ್ಯೆ
37. ಯಿಲ್ಲಿ ಆಗಬೆಕಾಧಿತು | ಯಂತ್ತ ಗುಹಸ್ತರು ಪ್ರಸ್ತಾಪಾ ಮಾಡ್ಡಿರ್ಂದಾ ಯಿ
38. ನಾ ಯಿಲ್ಲಿ ಯಿಟ್ಟು ಕೊಂಡದೆ | ವಿರಲಕ್ಕೆ ಹೊಗಿಬಂದು ಕೂಡಲೆ ಕಳುಹಸ್ತದೆ ತ್ತಿಳದಿ
39. ರುವದು | ಯಿಗಾ ಅಲ್ಲಿಂದಾ ಸ್ವಾರ್ತಿ ತ್ತೆರಳಬೆಕಾದರ್ ಗೊಕರ್ಣ ಪ್ರಾಂತ್ತದ ವಂತ್ತಿ
40. ಕೆ ಪ್ರಾಕು ಸಂ | ಕೆ ಕೊಡುವ ವಂತ್ತಿಕೆ ಬಾಕಿ ಉಳದದೆ ಯಿಗಾ ಚಿತ್ತಭಾನು ಸಂ | ವಂತ್ತಿ
41. ಕೆ ಸಾಹಾ ಬರಬೆಕು ಯರಡು ವರುಷದ ಹಣಲು ಯತ್ತುವಳಿ ಮಾಡ್ಡಿಸಿ | ಅಥವಾ

42. ಉಪ್ಪಿನ ಕುಳಗಳಲ್ಲಿ ಕೆಲವು ಹಣಾ ಬಾಕಿಯಿದ್ದರೇ ಚಯಿತ್ರದಲ್ಲಿ ತರ್ಪಿಸಿಕೊಳ
43. ಲಾಧಿತು | ಕುಂದಾಪುರ ಪಾಂತ್ರಕ್ಕೆ ಮುಂದಾಗಿ ಸ್ವಾರ್ಥಿ ಬಂದರೇ ಪ್ರಾಕು  
ಸಂ | ವಂತ್ರಿಕ್ಕೆ
44. ಕೊಟ್ಟಿದಾರ್ಥ ಯಿಗಾ ಶ್ರಾವಣ ಮಾಸ ಪರ್ವಿಯಂತ್ರ ಯಿಲ್ಲಿಂದಾ ಮನುಶ್ಯರು  
ಹೊಗಿ
45. ಯತ್ತುವಳಿಯಾಗಿ ಯಿಧೆ ಯಂತ್ರ ನೆವನಾ ಹೆಳಿಯಾರು ಗೊಕರ್ಣ  
ಪ್ರಾಂತ್ರಕೆ
46. ಮುಂದಾಗಿ ಹೊಗಿ ಅಲ್ಲಿ ಜಂಬ್ರ ನೊಡ್ಡಿಕೊಂಡು | ಯರಡು ತ್ರಿಂಗಳ  
ಮೆಲೆ ಯಿ ಪ್ರಾಂತ್ರಕ್ಕೆ
47. ಬಂದರೇ ಆಧಿತು ಯಂತ್ರ ಕಾಣುತಧೆ ಮತ್ತು ಅಲ್ಲಿ ಆಲೊಚನೆಗೆ ತೊಂದ  
ಪ್ರಕಾ
48. ರ ನಡಕೊಳ ಬಹುದು | ಯಿಲ್ಲಿ ವಿಠಲಕ್ಕೆ ಹೊಗಿ | ಅಲದಂಗಡಿಯಿಂದಾ  
ಮೂಡಬಿದ್ರೆ ಮಾರ್ಗವಾಗಿ ಬರಬೆಕೆಂತ ಮಾಡ್ಡಿ ಯಿಧೆ ವಂದು ತಿಂಗಳು  
ದಿವ್ವದ ಮಾತ್ತಿಗೆ ಸ್ವಾರ್ಥಿ ಸಂಗಡಾ ಕೆಲವು ಜನ ೨ ಜನ ಸ್ವ
49. ದಾಯ ಲಕ್ಷ್ಮಿ ನಾರಾಯಣ ಸಾಹಾ ಮೂರು ಜನರ್ಥಿಗೆ ತ್ವರ್ಥಿತ್ತದಿಂದಾ  
ಯಿಲಿಗೆ ಕಳುಹಿದಲ್ಲಿ | ವಂದು ತ್ರಿಂಗಳು ದಿವ್ವದಲ್ಲಿ ಮೊಕ್ತಾ ಕಳಹಸ್ತಧೆ  
ತ್ರಿಳಿದಿರುವದು | ಇತ್ಯಾಶೀಃ

**Summary :** On the 12<sup>th</sup> day of the bright half of Kārtika, Chitrabhānu *śamvatsara* (A.D. 1823), Śrī Kēśavāśram *swāmiji* issued a letter of benediction to Śrī Vāmanāśram, the dearest disciple, informing that he was keeping well by engaging himself in taking bath, observing *japānuṣṭhāna* and offering worship to Śrī Bhavāni-śāṅkar. The renovation work of *śamādhi* is to be taken up during this year. It is decided to install a *līṅga* in a *mantapa* during Fālguna. Money required for the renovation work is to be collected from the *gṛihasthas* and that may help in clearing off the arrears. The subscription pending for the previous two years, was to be collected from the *gṛihasthas* of Gōkarna *prānta*. His Holiness informed that he would visit Viṭhala and return via Muḍbidre. The letter contains other details such as produce, assessment of lands, ledgers, *sistu*, subscriptions, etc.

# VI. Śrī Vāmanāśram Swāmiji

(A.D. 1823 - A. D. 1839)

Rds. 48-67

48

P. 1

L.

1. ಶ್ರೀ ಭವಾನಿ ಶಂಕರಾಯ
2. ಶ್ರೀ ವಾಮನಾಶ್ರಮ ಶ್ರೀಪಾದಂಗಳವರು
3. ನಮಗತ್ಯಂತ ಪ್ರಿಯಶಿಷ್ಯರಾದ ಹೊಸಂಗಡಿಯಲ್ಲು ಯಿರುವ ಮಂ
4. ಗಿಶ್ಯಯಗೆ | ಆಜಮಿ ಅನಂತ್ಯಯ ಮುಂತಾದ ಗ್ರುಹಸ್ವರ್ಗಿಗೆ ಶ್ರೀಮ
5. ಂನ್ನಾರಾಯಣ ಸ್ಮರಣೆ ಪುರ್ವಕವಾಗಿ ಹರಶಿ ಕಳುಹಿದ ಅನೇಕ ಆಶಿರ್ವಾದಾ :
6. ಸುಭಾನು ಸಂ | ಅಧಿಕ | ಜೈತ್ರ ಬ ೧೩ ಲು | ಹಟ್ಟಿಯಂಗಡಿಯಲ್ಲು ಸ್ವಾ
7. ನ ಜಪಾನುಷ್ಠಾನ ಶ್ರೀ ಭವಾನಿಶಂಕರ ದೆವರ ಪುಜೆ ಮಾಡುತಾ ಯೊಗ
8. ಕ್ಷಮದಲ್ಲಿಧವೆ | ನಿಮ್ಮ ಕ್ಷಮಕ್ಕೆ ಬರಶಿಕಳುಹುತ್ತಾ ಬರುವದು | ಅ
9. ದಾಗಿ | ವಿಠಲದ ಶ್ರೀಮದನಂತೆಶ್ವರ ದೆವಸ್ತಾನದ ಜಿರ್ಣೋಧಾರದ
10. ಬಗ್ಯೆ ಶ್ರೀ ಶಿರಾಲೆ ಮಠದ ಶ್ರೀ ಶಂಕರಾಶ್ರಮ ಸ್ವಾಮಿಯವರ ಮುಕ್ತಿ
11. ಮಂಟಪಲು ಜಿರ್ಣೋಧಾರ ಮಾಡುಸುವ ಬಗ್ಯೆ ಸಾಹಾ ಯಿದಕೆ ಆ
12. ಗುವ ದ್ರವ್ಯಾನುಕುಲತೆ ಬಗ್ಯೆ | ಹೊದ ವರುಷ ಶ್ರೀ ಸ್ವಾಮಿಯವರ ಸ್ವಾ
13. ರ್ವಿಯು | ಯಿತಕಡೆ ಬಂದಾಗ್ಯೆ ಯಿಲ್ಲಿ ಸಮಸ್ತ ಗ್ರುಹಸ್ವರು ವಂತಿಗೆ ಪಟ್ಟಿ
14. ಬರಕೊಟ್ಟು ಯಿ ಹಣಾ ಯರಡು ವರುಷದಿಂದಾ ಯತೊಳ್ಳಿ ಮಾಡಿ
15. ಶಿ ಜಿರ್ಣೋಧಾರ ಕೆಲ್ಲ ಮಾಡ್ಲಬೆಕು ಯಂಬ ತಾಹಾ ಮಾಡಿದ ಪ್ರಕಾರ
16. ವಂದು ವರುಷದ ಹಣಾ ಯೆತ್ತುವಳ್ಳಿ ಮಾಡಿಶಿದ್ಯಾತು | ಯಿವರಷ ಶ್ರೀ
17. ಸ್ವಾಮಿಯವರ ಸ್ವಾರ್ವಿಯು ವಿಠಲದ ಶ್ರೀಮದನಂತ ದೆವಸ್ತಾನದ ಜಿರ್ಣೋ
18. ಧಾರ ಪುರಾ ಯಿ ಆಗುವದೆ | ಮಂಗಲುರಲ್ಲು ಅವಕಾಶ ಆದರ್ವಿಂ
19. ಂದಾ | ಕುಂದಾಪುರದಾರಭ್ಯ ಗೊರ್ಕಣ ಪರ್ವಿಯಂತ್ರ ಹಣಾ ಯೆ

P. 2

L.

1. ತ್ತುವಳ್ಳಿ ಮಾಡಿಶಿ ಶ್ರೀ ಸಮಾದಿ ಜಿಣೋಧಾರ ಮಾಡುವ ಹಾಗೆ ಸರಕಾ
2. ರದ ಹಣಕಾಸು ಮತ್ತು ಸಂಸ್ಥಾನದಲ್ಲು ನಡೆಯುವಂಥಾ ಸಮಸ್ತ ಭ
3. ರ್ಫ ಭಾರಲು ನೊಡಿ ವೆವಹರ್ಫಿಸುವ ಹಾಗೆ ಆಜ್ಞಾಪತ್ರಿಕೆ ಬಂದಿರುವದರಿ
4. ಂದಾ ಪಾಲ್ಗುಣ ಶು ೫ ಮಿಗೆ ಕಲಾಸಂಕೊಚ ಮಾಡಿಶಿ | ಗೊವೆ ಆಕಡೆ
5. ಕಿರ್ಫಿಸ್ತರ್ಫಿಗೆ ಕರ್ಫಿಶಿ ಸಮಾಧಿ ಕೆಲ್ಲ ಪ್ರಾರಂಭಾ ಮಾಡಿ ಸ್ವಾರ್ಫಿಯು ಯಿಲ್ಲಿ
6. ಹೊರಟ್ಟು ಬಂದದ್ದಾಯಿತು | ಯಿಲ್ಲಿ ಹಣಾ ಯತ್ತುವಳ್ಳಿ ಮಾಡಿಶಿ ಪು
7. ನಹಾ ಗೊಕರ್ಣಕೆ ತ್ವರ್ಫಿತದಿಂದಾ ಹೊರಟ್ಟು ಹೊಗಬೆಕು ಯಂಬಿ ಕಾರ
8. ಣ ಬರಶಿ ಕಳುಹಿ ಅಧೆ | ಯಿಗಾ | ಹಟ್ಟಿಂಗಡಿ ಅಂಣಭಟನ ಕೃಯ ಪ್ರ
9. ಸಾದ ಮಂತ್ರಾಕ್ಷತೆ ವಂತಿಗೆ ಪಟ್ಟಿ ಸಾಹಾ ಕಳುಹಿ ಕೊಟ್ಟಿದೆ | ತೆಗದುಕೊ
10. ಂಡು ನಿಂಮ್ಮ ನಿಂಮಿಂದಾ | ಸಲತಕ್ಕ ಹಣಲು ಯಿತನ ಕೃಯಾ ಕಳು
11. ಹಿ ಕೊಟ್ಟು ಆ ವಿವರಕ್ಕೆ ಬಿಂನವತ್ತಳೆ ಬರಕೊಳುವುದು | \_ \_ \_ ಹ
12. ಣವಿನ ಯತ್ತುವಳ್ಳಿ ಆಗುವಧೆ | ನಾಲ್ಕು ದಿವ್ವ ಯಿಲ್ಲಿ ಸಾವಕಾ
13. ಶವಾಧಿತು | ಯುಗಾದಿ ಹಬ್ಬದ ಪ್ರತಿಪದಿಯು ಸಮಿಪ ಬಂತ್ತು
14. ಯಿಗಾ | ಬಂದ ಮನುಷ್ಯರ ಕೃಯಾ ಬಾಳೆಯಲೆ ಹೊರೆ ೨ ಹಸ್ತವಾಣಿ
15. ವಸಂತ ಪುಜೆ ತಕ್ಕಷ್ಟು ಸಾಹಿತ್ಯ ಅಡಕೆ ಹೊಳು ಮೆಣ್ಣು ಯೆಲಕ್ಕಿ ಸಾ
16. ಹಾ ವಂದು ದಿವ್ವ ಮುಂದಾಗಿ ರವಾನೆ ಮಾಡಿಸುವದು | ನಾಲು ಬಂದದು
17. ಪ್ರಥಮ ಸ್ವಾರ್ಫಿ ಆದರ್ಫಿಂದಾ ನಿಂಮ ಕೃಯಾ ಮೊಖತ್ತ ಮಾತನಾಡಿ ತಿರ್ಥಪ್ರಸಾ
18. ದ ಮಂತ್ರಾಕ್ಷತೆ ಸಾಹಾ ಕೊಡಬೆಕು ಯಂಬ ತಾತ್ಪರ್ಯದಿಂದಾ ಬರಶಿ ಕ
19. ಳುಹಿ ಅಧೆ ನಿಲು ವಂದು ದಿವ್ವದ ಮಾತಿಗೆ ಬಂದು ಹೊಗುವದು ಸವಸ್ಥಾನದ
20. ವಾಡ್ವಲ್ಯ ವಿಡಿದು ನಡೆಯುವಂಥವರ್ಫಿಗೆ | ಬಾಹಾಳ ಉಪಚರ್ಯ
21. ಬರೆಯಬೆಕೆಂಬುದು ಯಿಲ್ಲವಷ್ಟೆ ಯಿ ವಿವರ ತಿಳಿದು ಬರದ ಪ್ರಕಾ
22. ರಾ ನಡೆಯುವದಾಗಿ ಙ್ತಾಳಿ:

**Summary :** On the 13<sup>th</sup> day of the dark half of Adhika Chaitra, Subhānu *saṁvatsara*, Śrī Vāmanāśram Śrīpādīṅgaḷu sent a letter of benediction to Maṅgīśaiyya of Hoṣaṅgaḍi, asking him to remit the subscription in connection with the



renovation of Śrī Anantēśwara temple of Viṭhala and the *Muktimantapa* of Śrī Śaṅkarāśram of the Śirālī Maṭha. The *Swāmiji* asked Maṅgīśaiyya to send two bundles of plantain leaves, *hasrurvāṇi*, betelnut, pepper, cardamon, etc., in connection with Yugādi festival and *Vasanta pūje*.

**Note :** Subhānu *saṁvatsara* corresponds to A.D. 1824.

## 49

ಸಾ.

1. ಶ್ರೀ ವಾಮನಾಶ್ರಮ ಪಾದಂಗಳವರ ಸಂನಿಧಾನಕ್ಕೆ
2. ಚರಣ ಸೆವಾನುಸೇವಕನಾದ ಬಸುರ ಮಂಗಿಶ ಭಟ್ಟ ಗುಲವಾಡಿ ದ
3. ತ್ತ ಭಟ್ಟ ಯಿಬ್ಬರು | ಮಾಡುವ ಬಿಂನಹಾ | ವ್ಯಯ ಸಂವತ್ಸರದ ಚ್ಯ
4. ತ್ರ ಶುದ್ಧ ೭ ವರೆಗೆ ಕ್ಷಮಾ | ಸಂನಿಧಾನ ಯೋಗಕ್ಷಮಂಗಳಿಗೆ ಪುರ್ನ  
ದಯ
5. ವಿಟ್ಟು ಅಪ್ಪಣೆ ಆಗಬೆಕು | ಮತ್ತು ಸಂನಿಧಾನಕ್ಕೆ ಬರಕೊಂಡ ಬಿಂ
6. ನವತ್ತಳೆ ಯೆನು ಯೆಂದ್ರೆ | ಹಲ್ಯು - ಗಡಿಯಲ್ಲು ಯಿರು ಮಂಜಭಟ್ಟ
7. ನು ಸಿರಾಲೆ ಶಾಬ್ಬಯಗೆ ನಲ್ಲಿ ದಶಾ ಶಾಂತಿ ಆದ ದಿವಸಾ ನನಗೆ
8. ಸ್ವಸ್ತವಿಲ್ಲಾ ರಾಮಚಂದ್ರನು ಹೊಗಿ ಆ ಗ್ರಹಸ್ತನ ಕಾರ್ಯ ಸಂ
9. ಪಾದಿಸಿದಲ್ಲಿ | ಮಂಜಭಟ್ಟನು ಆತಗೆ ಮಾತನಾಡಿ ಯಿಲ್ಲದಿದ್ದು ಬಗಳಾ
10. ಟ ಮಾಡಿ ತನಗು ಅರವಾಸಿಕೊಡು ಯಂತಾ ತೆಗದುಕೊಂಡಾ | ಅದಲ್ಲ
11. ದೆ ದತ್ತಭಟ್ಟನ ಪೊರೊಹಿತ್ಯದಲ್ಲಿ ವರ್ತಮಾನಾ ಯಿಲ್ಲದೆ ಪಂಡಿತ ಶಾ
12. ಮ್ಯನ ಮಗನಿಗೆ ವಾದ್ಗಾ[ಗ್ವಾ]ನಾ ಮಾಡಿಶಿದಾ ಯಿದೆ ಪ್ರಕಾರಾ ಯಿಲ್ಲಿಂದ  
[ಯಿಲ್ಲದಿದ್ದ ?] ಕೆ
13. ಲ್ಲಗಳು ಮಾಡುತ್ತಾನೆ | ಶ್ರೀಯವರ ಸ್ವಾರ್ಥಿ ಬಸುರಲ್ಲಿ ಬಂದಾಗಾ ಸಂ
14. ನಿಧಾನ[ನ]ದಲ್ಲು ನಿಮ ನಿಮ ಪುರೊಹಿತ್ಯ ನಿವೆ ಅನುಭವಸಿಲುದು
15. ಒಬ್ಬರೊಬ್ಬರ ಪುರೊಹಿತ್ಯದಲ್ಲಿ ಮತ್ತೊಬ್ಬ ಹೊಗಿ ಕ್ರತ್ಯವ ನಡ್ವಾರ
16. ದು ಯಂತಾ ಅಪ್ಪಣೆ ಆದ್ದಲ್ಲಿ ನಿರಾಕರ್ಷಿ ಯಿ ಪ್ರಕಾರಾ ಯಿಂಥಾ
17. ಕ್ರತ್ಯಗಳು ಮಾಡಿದ್ದಲ್ಲಿ ಬಿಂನವತ್ತಳೆ ಬರಕೊಳುವದು
18. ಸಂನಿಧಾನದಿಂದಾ ಅಪ್ಪಣೆ ಶ್ರೀಮುಖ ಆಗಬೆಕು | ಶ್ರೀ ಸ್ವಾಮಿ |
19. ದತ್ತಭಟ್ಟನ ರುಜು

**Summary :** On the 7<sup>th</sup> day of the bright half of Chaitra, Vyaya *saṁvatsara* (A.D. 1827), Maṅgēśa Baṭ of Basrūru and Datta Baṭ of Gulwādi, submitted a *binnavattale* to Śrī Vāmanāśram Swāmiji, informing His Holiness about the unnecessary interference of Manja Baṭ in the *paurōhitya* of Datta Baṭ. Maṅgēśa Baṭ and Datta Baṭ requested His Holiness to issue a *śrīmukha*, preventing such improper acts, being committed by the disciples of the *Maṭha*.

50

P. 1

L.

1. ಶ್ರೀಮನ್ಮಹಾ ಶ್ರೀ ಉಮಾಮಹೇಶ್ವರ ದೇವರ
2. ಭಂಡಾರಕೆ -
3. ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾಲಿವಾಹನ ಶಕವರ್ಷ
4. ೧೭೪೯ನೆ ಸಂನ ೧೮೨೭ ನೆ ಯ್ಲಿವಿ ಮಾಹೆ ಯಪ್ಪಿಲ ತಾರಿಕ್ಕು
5. ೨೧ ನೆ ಸರ್ವ ಜಿತ್ನವತ್ತರದ ಚ್ಯತ್ರ ಬ ೧೦ ಸ್ಥಿರವಾರದಲ್ಲು
6. ಯಿ ದೇವಸ್ತಾನದ ಅರ್ಚಕ ಕಾರ್ಕಳದ ಮಂಜುಬಟ್ಟನ್ನು ಬ
7. ರದು ವಪ್ಪಿತ್ತಿದ ತೆಂಗಿನ ಹಿತ್ತಲ ಮೂಲ ಗೆಣಿ ಯಿದ್ದನುಡಿ
8. ಬಿಂನವತಳೆ ಕ್ರಮವೆಂತೆಂದರೆ ಪ್ರಾಕು ಕಾರ್ಕಳದ ವಳ್ಳು
9. ಯನ ಮಗ ಮಹಾಲಿಂಗಯ್ಯ ಅನಂತ್ಯಯನ ಮಗ ಬಾಬ್ಬ
10. ಯ್ಯ ತಂಮ ಕ್ಷುಷ್ಣಯ್ಯ ಶ್ಯಾಂತ್ಯಯನ ಮಂಮಗ ಮಂಜುನಾ
11. ಧ್ಯಯ್ಯ ಕಾರ್ಕಳದ ಮಂಜಯ ಭಟಾ ಸಹಾ ೫ ಜನರು ಕೊಡಿಯಾಲ ಪೆರೆವಳಗಣ ಶೆರು
12. ವಿನ ದೇವಸ್ತಾನದ ತೆರಬೀದಿ ಪಶ್ಚಿಮ ಉತ್ತರ ದಿಕ್ಕಿನಲ್ಲು ಕಾ
13. ಕಳ ಮಂಜುನಾಥ ಯಂಬ ವರ್ಗದ ಸ್ತಳಲು ಶ್ರೀ ಸಂನ್ನಿಧಿಯ
14. ಲ್ಲು ನಡದ ಶೆವೆ ಬಗ್ಗೆ ಧಾರಾಪೂರ್ವಕವಾಗಿ ಬಿಟ್ಟುಕೊಟ್ಟು ಚತು
15. ಗ್ಗಡಿ ಹಾಕ್ತಿ ಬರಿಕೊಟ್ಟ ದಾನಪಟ್ಟಿ ಮೆರೆಗೆ ಯಿ ಸ್ತಳಲು ಶ್ರೀ ಸಂ
16. ನಿಧಿಯಲ್ಲು ಅನುಭವಿಸಿ ಬರುತ್ತಿದಲ್ಲಿ ಯಿಸ್ತಳಲು ನನಗೆ ಮೂಲ
17. ಗೆಣಿಗೆ ಬರಿಕೊಟ್ಟದಾದ್ದೆ ಯಿ ಸ್ತಳ ಉರುಧಾ ಮಾಡಿಕೊಂಡು ಮೊಕರ
18. ರು ಮಾಡ್ತಿದ ಗೆಣಿಕೊಟ್ಟು ಬಂದೆನು ಯಂತಾ ಹತ್ತು ಗ್ರಹಸ್ತರ ಸಾಮ್ಯ

## P. 2

## L.

1. ದಿಂದಾ ನಾನು ಹೆಳಿಕೊಂಡಲ್ಲಿ ಆ ಪ್ರಕಾರ ಯಿ ಸ್ತಳಲು ನನಗೆ ಮೂಲ ಗೆಣಿ
2. ಗೆ ಕೊಟ್ಟು ಬರಿಕೊಟ್ಟ ಮೂಲಗೆಣಿ ಚಿಟ್ಟು ಪ್ರಕಾರ ಮೊಕರರು ಮಾಡ್ಡಿ
3. ದ ಗೆಣಿ ವರ್ಷ ೧ ಕೆ ತೆಂಗಿನ ಯಂಣೆ ಮಣ ೨ || ನಗದು ಹ ೨ ಯಿಪ್ಪಣ ಪ್ರಕಾ
4. ರ್ರ ಗೆಣಿ ನಿಗದಿ ಮಾಡ್ಡಿದ ಮೆರೆಗೆ ಯಿ ದಿವ್ವದಾರಭ್ಯಾ ಯಿ ತೆಂಗಿನ
5. ಹಿತ್ತಲ ಸ್ತಳಾ ನಾನು ಅನುಭವ್ವಿಕೊಂಡು ವಳಗೆ ಬರದ ಗೆಣಿ ಕೊಡು
6. ವ ವಿವರ - ನಗದು ಹ ೨ ಪ್ರಕಾರ ಸರಕಾರ ತೆರಿಗೆ ಹಣವಿಗೆ ಕೊಟ್ಟು
7. ಬಂದೆನು ಯಂಣೆ ೨ || ನ್ನು ಶ್ರೀ ಸಂನ್ನಿಧಿಯಲ್ಲು ಶ್ರೀ ಸುಬ್ಬರಾಯ ದೆವ
8. ರ ಬಳಿಯ್ಯ ಅಹೊರಾತ್ರೆ ದಿನಂಪ್ರತಿಯಲ್ಲು ನಡವ ನಂದಾದಿಪ ನಂನ
9. ಮುಖಾಂತ್ರ ನಡವದರಿಂದಾ ವಳಗೆ ಬರದ ಯಂಣೆ ಯಿ ದೀಪ್ತಿಗೆ ಕೊ
10. ಟ್ತು ಬಂದೆನ್ನು ಯಿ ಮೆರೆಗೆ ಯಿ ಸ್ತಳಲು ನಾನು ಅನುಭವಿಶಿಕೊಂಡು
11. ವಳಗೆ ಬರದ ವಿವರ ಪ್ರಕಾರ ಗೆಣಿ ಯಂಣೆ ನಗದು ಹಣ ಸಹಾ ಕಾಲ
12. ಕಾಲಂ ಪ್ರತಿಯಲು ಕೊಟ್ಟು ಬಂದೆನು ಯಿ ಸ್ತಳಕೆ ನಂನ ಕೃಯಿಂದಾ ಅ
13. ಧಾರ್ ಮುಟ್ಟಿ ರುಧಾ ಮಾಡ್ಡಿದಲ್ಲಿ ಹೆಚ್ಚಿಗೆ ಗೆಣೆ ಯಿಸ್ತಳಲು ರುಧಾ
15. ಮಾಡ್ಡಿಕೊಂಡು ನಂನ ಸಂತತಿ ಪಾರಂಪರಿಯವಾಗಿ ಅನುಭವ್ವಿಕೊಂ
16. ಡು ಬಂದೆನ್ನು ಯಿ ಸ್ತಳಾ ರುಧಾ ಮಾಡ್ಡಿ ಅನುಭವ್ವಿಕೊಂಡು ಬರುವದ
17. ಕೆ ಕೊಡದೆ ಮತ್ತು ದೆವತಾ ಶೆವೆ ವಿಷಯದಲ್ಲಿ ವಳಗೆ ಬರದ ಮೆರೆ
18. ಗೆ ನಡಕೊಳ್ಳದೆ ಯಿದ್ರೆ ಯಿ ಸ್ತಳಕೆ ನಾನು ಕೃತಾವಳಿ ಮಾಡ್ಡಿದಂತಾ
19. ದ್ದು ನನಗೆ ಬರಬೆಕೆಂಬ ಅಡ್ಡಿಯಿಲ್ಲದೆ ಯಿ ಸ್ತಳಾ ಶ್ರೀ ಸಂನ್ನಿಧಿಯ
20. ಳ್ಲು ವಪ್ಪಿಸಿಕೊಟ್ಟೆನು ವಿನಹಾ ಮತ್ತೆ ಯಾರಿಗಾದ್ದು ನಂನ ಸ್ವತಂ
21. ತ್ರದಿಂದಾ ಯಾವ ವಿಧದಿಂದಲ್ಲು ಕೊಡಲಿಕ್ಕೆ ಯಿಲ್ಲಾ - ಯಿ ಸ್ತಳಾ
22. ನಾನು ನಂನ ಸಂತತಿ ಪಾರಂಪರಿಯವಾಗಿ ಅನುಭವ್ವಿಕೊಂಡು

## P. 1

## L.

1. ಮತ್ತು ಮಂಜ್ಯ ಭಟನು ಯೊ ಸ್ತಳಲು ೫೦ ' ಕೈ ಅಡಾ ಯಿರುವಂಥಾದ್ದು ಬಿಡಿಸಿಕೊಂಡು | ಯೊ ಅ್ಯವತ್ತು ವರಹಾನ್ನ ಶಿವಾರ್ಪಿತವಾಗಿ ಕೊ
2. ಟ್ಪದರಿಂದ ಸಹಾ

**Summary :** On Saturday, 10<sup>th</sup> day of the dark half of Chaitra, Sarvajitu *saṁvatsara*, Manjibhaṭṭa a priest of the temple, submitted the *mūlagēni edurnuḍi* of a coconut garden in Koḍiyal, to the *bhaṇḍāra* of Śrīmanmahā Śrī Umāmahēśwara Deity. As per the agreement, Manjibhaṭṭa agreed to remit 2 *haṇas* and 2 || *maṇa* coconut oil, to be used for *nandādīpa* at the shrine of Śrī Subbarāya.

**Note :** The date corresponds to April 21, 1827.

## 51

### P. 1

### L.

1. ಸರ್ವಜಿತು ಸಂವತ್ಸರದ ಕಾರ್ತಿಕ ಶು ೧೦ ಉ |
2. ಶ್ರೀಮತು | ಉಗ್ರಾಣದ ಮಂಗಿಶಯನವರ ಮ
3. ಗಾ ವೆಂಕಟರಮಣ್ಯಯ್ಯನವರಿಗೆ ಮಠದ
4. ಶಂಕರ ಭಟ್ಟರು ಬರಶಿಕೊಟ ಗದೆ ತ್ತೆಂಗಿನ
5. ಹಿತ್ತಲು ಸಾಹಾ ಭೋಗ್ಯಾದಿ ಅಡಹಿನ ಮೆಲು ಕಾ
6. ಗದ ಕ್ರಮವೆಂತ್ತೆಂದರೆ ಪ್ರಾಕು | ಮಾಣಿಕೆರೆ
7. ಮಂಜಯ್ಯನವರ ಮಗ ಕ್ರುಷ್ಣಯ್ಯನ ಕೃಯ್ಯ
8. ಮಠದಲ್ಲು ಭೋಗ್ಯಾದಿಗೆ ಮಾಡಿಕೊಂಡ ಭೂ
9. ಮಿ ತ್ತೆಂಗಿನ ಹಿತ್ತಲಿಗೆ ಸಾಹಾ ಹದಿನೈದು ವರಹಾ
10. ಕೊಟ್ಟು ಬರಶಿಕೊಂಡ ಅಡಲು ಸಾಧನ ೧ ಮ
11. ತ್ತು ಸ್ತಳದ ಶಾಂತ್ರಾಣನ ಮಗ ವೆಂಕಟೇಶಯ್ಯ
12. ಗೆ ಹತ್ತು ವರಹಾ ಕೊಟ್ಟು ಭೋಗ್ಯಾದಿಗೆ ಬರಶಿ
13. ಕೊಂಡು ಅಡಲು ಸಾಧನ ೧ ಜುಮಲಾ ೨ ಯ
14. ರಡು ಸಾಧನಲು ನಿಮ್ಮ ಕೃಯ್ಯ ಯಿಟ್ಟು ನಿಂ
15. ಮ್ತು ಕೃಯ್ಯ ತ್ತೆಗದುಕೊಂಡ ಹಣವಿನ ವಿವರ |
16. ಪ್ರಾಕು ಸಂ | ಲ್ಲು | ನಿಮ್ಮ ಕೃಯ್ಯ ತ್ತೆಗದುಕೊಂಡ
17. ಅಕ್ಕಿ ಕ್ರಯದ ಹಣವಿಗೆ ಪ್ರಾಕು ವ್ಯಶಾಖ ಬ ೩೦
18. ಗೆ ನಿಮಗೆ ಸಲತಕ್ಕದು ಬಾಕ್ಶಿ ಗ ೨೫ ಯಿಪ್ಪ
19. ತ್ತುದು ವರಹಾಂನ್ನು ಯಿವರೆಗೆ ಸಲದೆ ಬಾಕಿ ಉ

20. ಳಿದರ್ಫಂದಾ ಯಿಬಗೆ ಹಣವಿಗೆ ಮಾಣಿಕೆರ್ಫ
21. ಕುಷ್ಠಯ್ಯನ ಭೂಮಿ ಅಡಹಿನ ಮೆಲೆ ಯಿಟ್ಟು
22. ಕೊಂಡದು ಗ ೧೫ ಶಾಂತ್ತಂಣನವರ ಮಗ ವೆಂ
23. ಕಟಿಶಯ್ಯನವರ ಭೂಮಿ ಅಡಹಿನ ಮೆಲೆ ಯಿಟ್ಟು

## P. 2

## L.

1. ಕೊಂಡದು ಗ ೧೦ ಜುಮಲ ಗ ೨೫ ಯಿಪತ್ಯದು
2. ವರಹಾಂನ್ನ ಬಂದ ಬಗ್ಗೆ ಯಿದೆ ರಶಿದಿ ವಳಗೆ ಬ
3. ರದ ಪ್ರಕಾರಾ ಯರಡು ಸಾಧನಲು ನಿಂಲು ಯಿ
4. ಟ್ಪುಕೊಂಡು ಯಿ ಸಾಧನದಲ್ಲಿ ಬರದ ಪ್ರಕಾರಾ
5. ಯಿ ಭೂಮಿ ಭೋಗ್ಯಾದಿ ಅಡಲು ಪ್ರಕಾರಾ ನಿಂಲು |
6. ಅನುಭವಿಶಿಕೊಂಡು ಸರಕಾರ ಬೆರ್ಫಜಿನ ಹಣ
7. ಯಿ ವ್ಯಾದೆ ಬಂದಿ ಪ್ರಕಾರಾ ಸರಕಾರಕ್ಕೆ ನಿವೆ ಕೊಟ್ಟು
8. ರಶಿದಿ ಬರಶಿಕೊಂಡು ಯಿ ಸಂವತ್ಸರದಾರಭ್ಯಾ
9. ಹುಟ್ಟುವಳಿ ಅಕ್ಕಿ ರೊಕ್ಕ ಯೆನಿದಾಗ್ಯು ನಿಂಲು
10. ತರ್ಫಿಶಿಕೊಂಡು ಯಿ ಭೂಮಿ ತ್ತಂಗಿನ ಹಿತ್ತಲ ಸಾ
11. ಹಾ ಭೋಗ್ಯಾದಿ ಅಡಲು ಪ್ರಕಾರ ಅನುಭವಿಶಿ ಬ
12. ಹೆರಿ ಯಿ ಭೂಮಿ ಪ್ಯಕಿ ಶಾಂತ್ತಂಣನವರ ವೆಂಕಟೆ
13. ಶಯ್ಯನವರ ಬಾಬತ್ತು ನಂಜಾರ್ತು ಗದೆ ಬಿಜ
14. ಮು ೧ ಚಿಂನ್ನಗದೆ ಬಿಜ ಮು ೧ || ೦ ಸಾಹಾ ಮರ
15. ದ ವಕ್ಕಲ ಮುಖದಲ್ಲೆ ಸಾಗುವಳಿ ಮಾಡಿಶಿ ಗೆಣಿ
16. ಅಕ್ಕಿ ಪಟ್ಟಿ ಹಣ ಸಾಹಾ ನಿಮಗೆ ಕೊಟ್ಟು ಬಂದೆ |
17. ಉ | ಯಿ ಭೂಮಿ ನಮಗೆ ಬೆಕೆಂಬಾಗ ವ್ಯಶಾಖಿ
18. ಬ ೩೦ ಗಡುಬು ಮೆರ್ಫಗೆ ಕ್ರಯ ಮುಂಚಿತ್ತಾ
19. ಗಿ ಅಡವಿನ ಹಣಾ ಕೊಟ್ಟು ಬಿಡಿಶಿಕೊಂಡೆಲು |
20. ಸದರ್ಫ ಯರಡು ಸಾಧನದ ಪ್ಯಕಿ ವಂದು ಸಾಧ
21. ನದ ಹಣಾ ಕೊಟ್ಟಲ್ಲಿ ಅಡ್ಡಿ ಹೆಳದೆ ಬಿಟ್ಟುಕೊಡ
22. ಬೆಕು ಯಂದು ಬರಶಿಕೊಟ ಭೋಗ್ಯಾದಿ ಅ
23. ಡಹಿನ ಮೆಲು ಕಾಗದಕ್ಕೆ ಫಾಕ್ರಾ ಭರ್ತನ ರುತ್ರು
24. ಕಡ್ಲೆ ಮಂಗರ್ರಯನವರ್ರ ಮಗಾ ಅನಂತ್ಯಯನ ಸಾಕ್ಷಿ ರುಜು
25. ನಾಗ್ರಕಟ್ಟೆ ಶಂಕ್ರಯನವರ ಮಗಾ ವಿರಪ್ಪನ ಸಾಕ್ಷಿ ರುಜು  
ಯಿಂತಿ ಯಿವರ
26. ಸಂಮ್ಮಥದಿಂದಾ ಬರದಾತ್ತ ಕೊಪ್ಪದ ನಾರಣಪ್ಪಾ

**Summary :** On the 10<sup>th</sup> day of the bright half of Kārtika, Sarvajitu *sarṁvatsara*, Śaṅkara Bhaṭṭa of the *Śrī Maṭha*, pledged a paddyfield and a coconut garden for 25 *gadyāṅas* to Venkaṭaramaṅaiyya, son of Maṅgīśaiyya of *ugrāṇa* (a store house), on a condition that the grantee should return the said two pledged lands to the grantor, after the return of the received amount by the grantor.

**Note :** Sarvajitu *sarṁvatsara* corresponds to C.A.D. 1828.

## 52

ನಕಲು

L.

1. ಕನಡಾ ಜಿಲ್ಲಾ ಅದಾಲತ ಯಿಲಾಖೆ ಹೊಂನ್ನಾ
2. ವರ ತ್ತಾಲೂಕು ಮುನಶಿಪ ಕಚೆರ್ತಿಗೆ
3. ಸಂನ ೧೮೨೮ ನೆ ಯಿಸವಿ | ಮಾಹೆ ದಶಂಬರ ತಾರ್ತಿಕು ೧೦ ಲ್ಲು
4. ಸದರ್ತಿ ತ್ತಾಲೂಕು ಶಿರಾಲಿ ಮಠದ ಶಂಕರ ಭಟನು ಬರಕೊ
5. ಂಡ ವಕಾಲತು ಯೆನೆಂದರೈ | ಸಂನ ೧೮೯೨ ನೆ ಯ್ಲವಿ | ನಂ ೩೮
6. ನೆ ವಾದಿ ಹೆಬಳೆ ವಿರೈನ ಮಗ ಮಂಜುನಾಥಯಗೆ | ಪ್ರತಿವಾದಿ
7. ಬುರ್ಡೆ ಶಂಕ್ರ ನಾರಣ್ಯಯನಿಂದಾ ಸಲುವ ವೈಸಲೆ ಅೈವಜಿಗೆ |
8. ಜಪ್ಪಾದ ಭೂಮಿ ಬಾಧ್ಯತೆ ವಿಶಯದಲ್ಲಿ ನಾನು ಅರ್ಜಿ ಕೊಟ
9. ಬಗೈ | ಅರ್ಜಿಯಲ್ಲು ಹೆಳುವ ದಸ್ತವಜುಗಳು ಕಚೆರ್ತಿಗೆ
10. ಹಾಜರು ಮಾಡುವಂತ್ತೆ ಯಿಸ್ತಿಹಾರ ಹುಕುಂ ಬಂದ ಪ್ರಕಾ
11. ರ | ಸದರ್ತಿ ಭೂಮಿ ಅಡವಿನ ಆಧಾರದ ಮೆಲೆ ಹಣಾ ಕೊಟ ಬಾಬತು
12. ದಸ್ತವಜು ೩ ಮೂರು ಕಚೆರ್ತಿಗೆ ದಾಖಲು ಮಾಡತಕ್ಕ
13. ಬಗೈ | ನಂನ ಕಡೆಯಿಂದಾ ಕೊಪದ ನಾರಣಪಗೆ ವಕಿಲಿ ನೆಮಕಾ ಮಾಡಿಯಿ
14. ಥೆನೆ | ಸದರ್ತಿ ನಾರಣಪನು ಸದರ್ತಿ ದಸ್ತವಜು ಮೂ
15. ರ್ತು ದಾಖಲು ಮಾಡಿದಲ್ಲಿ ನಾನು ಕಬೂಲು ಯಿಥೆನೆ ಯಂ
16. ತ್ತಾ ಬರಕೊಂಡ ವಕಾಲತು

**Summary :** On the 10<sup>th</sup> day of December 1828, Śankar Bhaṭṭa of Śrī Śīrālī Maṭha, submitted a *vakālatu* (a power of attorney) to the *Munship's Kacheri* of Honnāvar tāluk, within the jurisdiction of the Kannada District Court. The names of a plaintiff and a defendant, Manjunāthaya and Buruḍe Śankarnāraṇaiya, respectively, appear in the record. Śankar Bhaṭṭa informed that he had appointed Nāraṇappa of Koppa as his pleader and the pleader would submit three title-deeds, relating to the pledged land, to the *Munshi's* office.

## 53

P. 1

L.

1. ಶ್ರೀ ಭವಾನಿ ಶಂಕರ ದೇವರ ಭಂಡಾರಕ್ಕೆ
2. ವಿರೋಧಿ ಸಂ | ದ ಕಾರ್ತಿಕ ಶು ೭ ಲು ಬುರುಡೆ ಅನಂತ್ಯಯನ ಮಗ ಮಂಜಪ
3. ನ್ನು ಬರದು ವಪ್ಪಿಸಿದ ಮುಚಳಿಕೆ ಯೆನೆಂದರೆ ನನಗು ನಂನ ಅಂ
4. ಣ ಮಂಜುನಾಥ್ಯಯ್ಯಗು ಗ್ರಹಕ್ರುತ್ಯದ ವಿದ್ಯಮಾನದಲ್ಲಿ ಆತ್ತ
5. ನು ತ್ತನ ಮಗಳಿಗೆ ಮದುವಿಯಿ ವಿಶ್ಯಾ ಕೆಂಬ್ತೆ ಸುಬ್ರಾಯ್ಯನ ಕೃ
6. ಯ ಮಾಡಿದಂತ ಸಾಲಕ್ಕೆ ನಾನು ಅರವಾಸಿ ತ್ತರಬೆಕೆಂತ ಹೆಳಿ ನಂ
7. ನ ಮೆಲ ಹಾಕಿದರಿಂದಾ ನಾನು ೧ ಕಾಗದಾ ಬರಧೆನೆಂತ ಆ
8. ಕಾಗದಾ ತ್ತದು ಶ್ರೀ ಸಂನ್ನಿಧಿಯಲ್ಲು ತ್ತೊರಿಶಿಧಾನೆ ಆ ಕಾಗದದ
9. ಳ್ಲಿ ಬರದ ಮಲ್ಲಾಪುರು ರ್ತುಜು ಮಾಡಿಕೊಟೆಯೊ ಯಂತ ಅಪ್ಪಣೆ
10. ಆದರಿಂದಾ ನಾನು ಬರಕೊಟಿದ್ದು ನಂನ ತಂದೆಗೆ ೨ ಸಮಂದಾ ಯಿ
11. ರ್ತುವಂತಾದರಲ್ಲಿ ಯಿತ್ತ ಪ್ರತಮ ಸಮಂದದ ವಾಯಿತ್ತಗೆ ಯಿ
12. ತನ ತಂಮನಿಗೆ ಕುಟ್ಟುಂಬಕೆ ಶುಭ ಶೋಭನಾ ಆಗಿ - ನಂನ ಕು
13. ಟುಂಬದಲ್ಲಿ ಯಾರಿಗು ಶುಭ ಶೋಭನಾ ಯಿ ಪಿತ್ರಾರ್ಜಿತ್ತದ ಬ
14. ದಕಿನಲ್ಲಿ ಆಗದೆ ಯಿದ್ದಂತ ಯಿತ್ತ ತಂನ ಮಗಳಿಗೆ ಮದು
15. ವಿ ಮಾಡಿದಂತ ಸಾಲ್ಲಾ ನಂನ ಮೆಲೆ ಹಾಕಿದರಿಂದಾ ಅಂನ್ಯಾಯ
16. ದಿಂದಾ ಆ ಸಾಲಾ ನಂನ ಮೆಲೆ ಹಾಕಿದಾನಾದರಿಂದಾ ಆಗೊ
17. ಸ್ವರ ಆ ಕಾಗದದಲ್ಲಿ ಬರದಂತ ಮತಲಾಪು ನಾನೆ ತ್ತಿಳುತ್ತೆ
18. ನಂತ ಬರೆಯಲು ಯಿಲ್ಲಾ ಮತ್ತು ನಂನ ಹತ್ತ ರ್ತುಜು ಮಾಡಿಕೊ

19. ಡುವ ಬಗ್ಗು ಕುಡದು ಯಿ ಸದರಿ ಮಂಜುನಾಥಯನು ಮಗ
20. ಳಿಗೆ ಮದುವಿ ಮಾಡಿದಂತ್ರ ಸಾಲ್ಲಾ ನಮಗೆ ಯಾರಿಗು ಶುಭ ಶೊ
21. ಭನಾ ಆಗದೆ ತ್ತೆರುವಂತ್ರ ದುಸಿತ್ತಿಯೊ ಅನಿತ್ತಿಯೊ ಯೆ

**P. 2**

**L.**

1. ತ್ತ ಅಪ್ಪಣೆ ಆಗಬೆಕು ಯೆಂದು ಬರ್ರಕೊಟ್ಟ ಮುಚಳಿಕೆ
2. ಮಂಜಪನ ರುಜು ಮತ್ತು ಪ್ರಾಕು ಸಮಸ್ತ ಜನರಿಗೆ ತಿಳಿಯು
3. ವ ಬಗ್ಗೆ ಬರದಂತ್ರ ಯಿಸ್ಸಾರ್ರು ರದ್ದು ಆಗಿರುತ್ತದೆ ಆ ಪ್ರ
4. ಕಾರ್ರ ಆ ಯಿಸ್ಸಾರ್ರುಯಲ್ಲಿ ಬರದಂತ್ರದು ನಂನ ಶಿಟ್ಟಿಗೆ ಸ
5. ರ್ರಿ ಹೊರತ್ತು ಆ ಪ್ರಕಾರ್ರ ಬರದು ನಂನಿಂದಾ ತ್ತಪ್ಪು ಯೆಂತ್ರ ಬ
6. ರ್ರಕೊಟ ಮುಚಳಿಕೆ ಮಂಜಪನ ರುಜು

**Summary :** On the 7<sup>th</sup> day of the bright half of Kārtika, Virōdhi *samvatsara*, Manjapa, son of Buruḍe Anantaiya, submitted a *mucchalike* (a final agreement in writing) to the *bhaṇḍāra* of Śrī Bhavāniśaṅkar Deity. Since Manjunāthaiyya, elder brother of Manjapa, wanted his younger brother to repay half the amount of the loan raised by him in connection with his daughter's marriage, Manjapa refused to pay half of the amount. Since it was not a family festival of Manjappa, he refused to be a party to the loan. However, Manjapa admitted his fault, for having issued the *istihāarnāme* (a written proclamation) in anger, in this regard.

**Note :** Virōdhi *samvatsara* corresponds to C.A.D. 1830.

**54**

**P. 1**

**L.**

1. ಖರ ಸಂವತ್ಸರದ ಆಶ್ವಿಜ ಶು ೧೩ ಸಿ
2. ಸೊಂಮ್ಯವಾರದಲ್ಲು ಶ್ರೀಮತ್ತು ಶಿರಾಲ್ಲಿ



3. ಮಟದ ಶಂಕ್ರಭಟರಿಗೆ ಭಟಕಳದ
4. ಗುತ್ತಿಗಾರ್ರ ಹಾಜಿ ಯಿಸ್ತಾಲ ಸಾಹೆಬನ್ನು
5. ಬರಶಿಕೊಟ ಗದ್ದೆಗೆಣಿ ಚಿಟಿನ ಕ್ರಮವೆ
6. ಂತ್ತೆಂದರೆ - ಶಿರಾಲ್ಲಿ ಸ್ತಳದ ಶಾಂತ್ಯನವರ ಮ
7. ಗ ವೆಂಕಟಶ್ಯಯನವರ ಕ್ಯಯಾ - ಯಿ ಸಂ
8. ವತ್ಸರದಲ್ಲು ನಾಂಲು ಕ್ರಯಮುಲಕ್ಕೆ ಮಾ
9. ಡ್ಡಿಕೊಂಡ ಭುಮ್ಮಿ ಪ್ಯಕಿ ಜಿನಗದ್ದೆ ಪಡುರ
10. ಲ್ಲು ನಿಮಗೆ ಗೆಣಿಗೆ ಕೊಟದು ಗದ್ದೆ ವಡ್ಡಿ ೨ ಕ್ಕೆ
11. ಬಿಜ ಮುಡ್ಡಿ ೧ || ೦ ವಂದುವರೆ ಮುಡ್ಡಿ ಗದ್ದೆ
12. ಗೆ ಮೊಕ್ರರ ಮಾಡ್ಡಿದ ಗೆಣಿ ವರುಶ ೧ ಕ್ಕೆ ಅಕ್ಕಿ
13. ಮುಡ್ಡಿ ೩ ಪಟಿ ಬಾಬ್ಬ ನಗದು ೦ ||| ≡ ನಗದು ಮು

## P. 2

### L.

1. ಪ್ಪಾಗು ಮುರ್ವಿಸಾ ಅಕ್ಕಿ ಮುಡ್ಡಿ ೩ ಸಾಹಾ ಯಿ ಸ
2. ಂವತ್ಸರದಾರಭ್ಯಾ ವರುಶಂ ಪ್ರತ್ತಿಯಲ್ಲು
3. ನಮಗೆ ಸಂದಾಯಾ ಮಾಡ್ಡಿಕೊಟ್ಟು ಸಂದದಕ್ಕೆ
4. ರಶಿದಿ ತ್ತಗದುಕೊಳ್ಳುವದು ಯಂದು ಬರ
5. ಶಿಕೊಟ ಗದ್ದೆ ಗೆಣಿ ಚಿಟ್ಟು -
- 6.
7. . . . - - - - - . . . .
8. ಮುಡ ಭಟಕಳ ಅನಂತ್ಯನ ಬರಹಾದ ಗೆಣಿ ಚಿಟ್ಟು

ರುಜು

**Summary :** On Wednesday, 13<sup>th</sup> day of the bright half of Āśvija, Khara *samvatsara*, Hāji Ismail Sāheb, a contractor of Bhatkaḷ, from the land that he had bought from Venkaṭeśaiya, son of Śāntaiya of Śirāli, gave a portion of the land in Jingadde Paḍur, on rental basis, to Śaṅkar Bhaṭṭa of Śirāli Matha. As per the contract, the grantee was required to pay 3 *muḍis* of rice and ೦ ||| ≡ (*mupāga* and 3 *visas*) per annum, to Hāji Ismail Sāheb.

**Note :** Khara *sam.* corresponds to C.A.D. 1832.

55

P. 1

L.

1. ಶ್ರೀ ಭವಾನಿ ಶಂಕರ ದೇವರ ಭಂಡಾರಕ್ಕೆ
2. ನಂದನ ಸಂ | ರದ ಪಾಲ್ಗುಣ ಶು ೭ ಲ್ಲ ಗೊವೆ ಪಾಂತ್ರ [ಪ್ರಾಂತ್ರ]ದ ಕೊ
3. ಳಗೊಟದಲ್ಲ ಯಿರುವ ಕಿರಿಸ್ತಾನ ಅಂತ್ಪುನಿ ಪ್ರೆರ ಮೆಸ್ತ ಂ
4. ಅಣಜುಣದಲ್ಲಿ ಯಿರುವ ಅಂತ್ಪುನಿ ಸೊಜೆ ಮೆಸ್ತ ಂ
5. ಆಡಪೆಡೆಯಲ್ಲ ಯಿರುವ ಡೆದ್ರ ಮೆಸ್ತ ಂ ಯಿ ೩ ಜ
6. ನರು ಬರಕೊಟ ಕರಾರು ಯೆನೆಂದ್ರೆ ಗೊಕರ್ಣದಲು
7. ಯಿರುವ ಕೊಟಿತ್ತಿರ್ಥದ ಪುರ್ವದಿಕಿನ ಪ್ರಾಕಾರ ಮೆಟ್ಟು
8. ಸಾಹಾ ಶ್ರೀಮಠದಿಂದಾ ಜರ್ಣ ಉದ್ಧಾರ ಮಾಡಿಸುವದರಿಂದಾ
9. ನಾಲು ಕಲ್ಲು ಕಡದು ಕಟ್ಟಿಸುವ ಬಗ್ಗೆ ಮುಗ್ಗೆ ಮಾಡ್ತಿದ
10. ಕಲ್ಲು ರಾಮತ್ತಿರ್ಥದ ಬಳಿಯಾ ಯಿರುವ ಘಟ್ಟಿ ಟಾ
11. ಂಕ್ಕಿನಿಂದಾ ತ್ರೆಗದುಕೊಂಡು ವಕಲ್ಲು ಸಾವಿರ ಂ || ಂ ವಂ
12. ದುವರೆ ಸಾವಿರ ಶ್ರೀ ಭಟ್ಟಕೆರೆ ಮಠದ ಟೆಂಕ ಮುಡ್ಡು
13. ದಿಕ್ಕಿನಲ್ಲು ಯಿರು ಘಟ್ಟಿ ಟಾಕಿನಿಂದಾ ಕಲ್ಲು ಂ೫೦೦
14. ವಂದುವರೆ ಸಾವಿರ ಜುಮ್ಮ ಕಲ್ಲು ೩ ಮುರು ಸಾವಿರ
15. ಕಲ್ಲು ಕಲ್ಲು ಂ ಕೆ ಯಿದ್ದ ಗಜ ||| ಂ ಅಗಲ್ಲ ಗಜ | ತ್ತುಸು ಂ
16. ಯತ್ತ ಯಿದೆ ಮೆರೆಗೆ ನಮನೆಯಿಂದಾ ಕಲ್ಲು
17. ಕಡದು ಟಾಂಕ್ಕಿನ ಮೆಲೆ ನಾಲು ಯೆಣೆಕೆ ಮಾಡ್ತಿ ಕೊಟಂಥಾ
18. ದು ನಿಲು ಹೊರಿಸಿ ತ್ತಂದ್ಡು ಕೊಟಿತ್ತಿರ್ಥದ ದಿಡದಲ್ಲಿ ಹಾಕ್ತಿ
19. ಕೊಟಲ್ಲಿ ಯಿ ಕಲ್ಲು ನಾಲು ಕೆತ್ತಿಗೆ ಮಾಡ್ತಿ ಕಟ್ಟಿ ದುರು
20. ಸ್ತ ಮಾಡ್ತಿಕೊಡುವದರಿಂದಾ ಯಿ ಕಲ್ಲು ತ್ರೆಗದ ಮಜುರಿ
21. ಕೆತ್ತಿಗೆ ಮಾಡ್ತಿ ಕಟ್ಟಿದ ಮಜುರಿ ಸಾಹಾ ಶೆಕಡಾ ಂ ಕ್ಕೆ -

P. 2

L.

1. ರುವ್ಯಾ ಸುರ್ತಿ ೫ | ಂ ಅ್ಯದು ಕಾಲದ ಪ್ರಕಾರಾ ಸದ್ರಿ ಬ
2. ರದ ಮುರು ಸಾವಿರ ಕಲ್ಲಿನ ಪೈಕಿ ನಾಲು ಕಟ್ಟಿದ ಕಲ್ಲಿನ
3. ಮಜುರಿ ತ್ರೆಗದುಕೊಂಡೆಲು ಯಿದೆ ಮೆರೆಗೆ ಸದ್ರಿ ಮುರು
4. ಸಾವಿರ ಕಲ್ಲು ಯಿ ದಿವ್ವದಾರಾಭ್ಯಾ ೨ ತಿಂಗಳ ವಳಗೆ ಕಟ್ಟಿಕೊಟ್ಟು
5. ವಳಗೆ ಬರದ ಲೆಕ್ಕ ಪ್ರಕಾರ ನಮಗೆ ಸಲುವ ಮಜುರಿ ತ್ರೆಗ
6. ದುಕೊಂಡೆವು ಯಂದು ಬರತಿಕೊಟ ಕರಾರು

**Summary :** On the 7<sup>th</sup> day of the bright half of Fālguṇa, Nandana *saṁvatsara*, Antuni, a Christian resident of Koḷgoṭa in Goa province, Antuni Soji *Mesta* of Anjuna and Pedra mesta, a resident of Āḍpeḍe, submitted the agreement letter to the *bhaṇḍāra* of Śrī Bhavāni-Śaṅkar Deity, promising to complete the construction of steps to the east of Kōṭītīrtha of Gōkarṇa. Three thousand laterite stones (1500 from Rāmatīrtha and another 1500 from Bhatkere), were to be collected and stored on the bank of Kōṭītīrtha, by the Śīrāli *Maṭha*. The *mestas* (head workmen) agreed to receive rupee *surti* 5 | 0 (five and a quarter), per hundred stones, towards the labour charge of taking out stones from the stone-hill, dressing and constructing steps.

**Note :** Nandana *saṁvatsara* corresponds to C.A.D. 1833.

## 56

## ಶ್ರೀ

## P. 1

## L.

1. ಶ್ರೀಪಾದಂಗಳವರ ಸಂನ್ನಿಧಾನಂಗಳಿಗೆ-
2. ಮಂಗಲೂರಲ್ಲಿ ಯಿರುವ ಗೌಡ ಸಾರಸ್ವತ ಹತ್ತು ಸಮಸ್ತ
3. ರ್ತು ಮಾಡುವ ಸಾಷ್ಟಾಂಗ ಅನಂತಾನಂತ ಬಿಂನಹಾ
4. ಜಯ ಸಂವತ್ಸರ ಶ್ರಾವಣ ಬ ೧೩ ವರೆಗೆ ಶ್ರೀಪಾದಂಗಳವರ ಸ
5. ಂನ್ನಿಧಿ ಅನುಗ್ರಹ ಕಟಾಕ್ಷದಿಂದಾ ಕ್ಷೇಮದಲ್ಲಿ ಯಿಧವೆ - ಶ್ರೀ
6. ಸ್ವಾಮಿ || ಶ್ರೀ ಸಂನ್ನಿಧಿಯಿಂದ ನಿರೂಪದ ರಾಯಸ ಪ್ರಸಾದ ಮ
7. ಂತ್ರಾಕ್ಷತೆ ಸಹಾ ಬಂದು ಶಿರಸಾ ವ್ಯಶಿಕೊಂಡು ಕೃತಾರ್ಥರಾ
8. ದೆಲು - ವರಶಾಸನ ವಂತಿಗೆ ಪಟ್ಟಿ ಮಾಡಿ ಅೃವಜು ಕಳುಹಿಸು
9. ವ ಹಾಗೆ ಅಪ್ಪಣೆ ಆದ ಬಗ್ಗೆ - ವಿಟಲದ ಶ್ರೀಮದನಂತೆಶ್ವರ ದೆವ
10. ರ ದೆವಸ್ವಾನದ ಜಿಣೋಧಾರದ ವಂತಿಗೆ ಹಣಗಲು ಕೆಲಲು ಕೊ
11. ಟ್ಪು ಕೆಲಲು ಯಿಂನ್ನೂ ವಸೂಲಾಗುವ ಪ್ರಯತ್ನದಲ್ಲಿರುವದರಿಂದಾ

12. ಅಪ್ಪಣೆ ಆದಂತಾ ವಿಶಯದಲ್ಲಿ ವರಾಡೆ ಪಟ್ಟಿ ಮಾಡುವ ಬಗ್ಗೆ
13. ಸಂದರ್ಭವಿಲ್ಲದರಿಂದ ಕೆಲಉ ದಿವ್ವದ ನಂತ್ರ ಆಪ್ತಕಾರ ವರಾಡೆ ಪಟ್ಟಿ  
ಆಗಬಹುದಾದರಿಂದ ಸದ್ಯಾ ಚಾತುರ್ವಾಶ್ಯದ ದೆವತ್ತಾ ಸೆವೆಗೊಸ್ಸ
14. ರ ಶಕ್ತ್ಯಾನಸಾರವಾಗಿ ವರಾಡೆ ಪಟ್ಟಿ ಬರದು ವಸೂಲಾಗಿ ಬಂದಂ
15. ತ್ತಾ ರ್ತುಪಾಯಿ ೪೬ |೦ ನಲವತ್ತ ಆರು ಕಾಲ್ತು ರೂಪ್ಯಾಗಳು
16. ಮತ್ತು ಆ ಬಾಬ್ಬ ಪಟ್ಟಿ ಸಹಾ ವೆದಮೂರ್ತಿ ಶ್ಯಾಂತ್ರ ಭಟ್ಟಿ
17. ರ ವಶ್ಯಕೊಟ್ಟು ರವಾನೆ ಮಾಡಿದೆವೆ - ದಿವ್ವ ಸಂನ್ವೀಧಾನಕೆ -
18. ವೆದ್ಯವಾಗಿರಬೆಕು - ರಾಮಭಟ್ಟನ ಬಿನಹಾ  
ಕಬಾಡದ ದೆವಪ್ಪನ ಸಾ ಬಿನಹಾ ಹರಿಟಿ ಸುಬ್ರಾಯನ ಸಾ  
ವೆಂಕಟರಮಣಯನ ಬಿನಹಾ ಬಿನಹಾ  
ಉಲ್ಲಾಳ ಬಾಲಕೃಷ್ಣನ ಬಿನಹಾ

**Summary :** On the 13<sup>th</sup> day of the dark half of Śrāvaṇa, Jaya *saṁvatsara*, the Gauḍa Śārasvats residing in Mangalore, submitted a *binnavattale* to the Swāmiji, acknowledging the receipt of *rāyasa*, *prasāda* and *mantrākṣate*. They informed His Holiness that they had collected Rs. 46 | 0 (Rupees fortysix and a quarter) and sent this subscription through Vēdamurthy Śānta Bhaṭṭa, in connection with *chāturmāsya* service. However, they agreed to collect the remaining subscription in connection with the renovation of Śrī Anantēśwar temple of Viṭhala.

**Note :** Jaya *saṁvatsara* corresponds to C.A.D. 1835.

57

**P. 1** ಜಯ ಸಂ | ದ ಭಾದ್ರ  
ಪದ ಶು 1 ಗುರುವಾರದಲ್ಲ

**L.**

1. ಶ್ರೀವಾಮನಾಶ್ರಮ - - - - -
2. ಸಂನ್ವೀಧಾನಕೆ - - - - -
3. ಕೊಡಿಯಾಲದ ರಾಮಭಟ್ಟಾ - - - - -
4. ಟ್ತೂ - ಸುಬ್ರಾಯ ಭಟ್ಟ ಸಾ - - - - -

5. ನಹಂಗಳು - ಜಯ ಸಂವ - - - - -
6. ಧಾನದ ಆಶಿರ್ವಾದ ಕಟಾಕ್ಷ - - - - -
7. ಬುಧಿ - ಗು ಗಳಿಗೆ - - - - -
8. ಪುಣೆ ಆಗಬೆಕು - ಸ್ವಾಮಿ - ಯಿ ಕೊಡಿಯಾಲದಲ್ಲಿ ನ
9. ಮಗೆ ಪ್ರತ್ಯ ಪ್ರತ್ಯೇಕವಾಗಿ ನೆಮಿಶಿದ ಪುರೋಹಿತ್ಯದ ಮನೆಗ
10. ಳಲ್ಲಿ ವಬ್ಬ ಹೊಗಲಿಕ್ಕೆ ಅನಾನುಕುಲವಾದಲ್ಲಿ ಯಿಂನ್ನೊಬ್ಬರು
11. ಹೊಗಿ ನಡಬಹುದು ಯಂತಾ ಸನ್ನಿಧಾನದಿಂದಾ ಅಪುಣೆ
12. ಆದ ಪ್ರಕಾರ ಯಿವರೆಗೆ ನಡದುಬರುವದಲ್ಲದೆ ನಂಮ
13. ನಾಲ್ವರ ಅನುಮತೆ ಹೊರ್ತು ಪರ ಊರು ವೃದಿಕರು ಬಂದು
14. ಯಿ ಕೊಡಿಯಾಲದಲ್ಲಿ ಪುರೋಹಿತ್ಯಗಳು ನಡ್ವಿಲ್ದಿಲ್ಲಾ -
15. ಯಿ ಬಹುಳ ಖಿ ಆದಿತ್ಯವಾರ ದಿವ್ನಾ ಸ್ವಾರ ಸರಸ್ವಿದಾರ
16. ಮುಡಬಿದೆ ಕೃಷ್ಣಯ್ಯನಲ್ಲಿ ಗಣಹೊಮ - ನವಗ್ರಹ ಶಾಂತಿ -
17. ಮೃತ್ಯುಂಜಯ ಶಾಂತಿ ಸಾಹಾ ಆಗುವದನ್ನು ಅವರ ಪುರೋಹಿ
18. ತನಾದ ರಾಮಭಟಗೆ ಅಥವಾ ಅವನ ತಂಮ - ಮಗ ಮುಂ

**P. 2****L.**

1. - - - - - ರಿಗು ತಿಲ್ಲದೆ - ಅಥವಾ ನ  
ಅದ ದೆವ್ಯಭಟ್ಟ - ಯಿತನ
2. - - - - -  
ದ ಆದ ಪಿರದ ವೃದಿಕರಿಗೆ
3. - - - - -  
ಜ - ಪರಿಚಾರಿಕ ಮುಂತಾದಕ್ಕೆ
4. - - - - -  
ನಡ್ವಿಹೊದ ಸಮಾಚಾರ ರಾಮ
5. - - - - -
6. - - - - - ಸೊಮವಾರದಲ್ಲು ಅದೆ ಕೃಷ್ಣಯ್ಯ  
ಹೊಮ ಮೃತ್ಯುಂಜಯ್ಯ ನ
7. - - - - -
8. - - - - - ವರ್ತಮಾನ ರಾಮಭಟಗೆ ತಿಳದು  
- - - - -
9. - - - - - ಲ್ಲದೆ - ತಂಮ್ಮ ಮನೆಯಲ್ಲಿ ತಾ  
- - - - -

10. \_ \_ \_ \_ \_ \_ \_ \_ \_ \_ ಊರಿಗೆ ಹೊದರೆ ಊರಲ್ಲಿ ಯಿರು
11. \_ \_ \_ \_ \_ \_ \_ \_ \_ \_ ರ ಯಿತರ ಪುರೋಹಿತರಿಗೂ ಹೆ
12. ಳದೆ ಪರ ಊರಿಂದಾ ವೃದಿಕರನ್ನು ಕರಿ ಪುರೋಹಿತ್ಯ ನಡಿ
13. ತನಗೆ ಅವಮಾನ ಮಾಡಿದ್ದಲ್ಲದೆ ಶ್ರೀ ಸ್ವಾಮಿಯರ ಕಯಿ
14. ಮಿರುಪದ್ವಾಗುತಧೆ \_ ಯಂತಾ ಹೆಳಿಹೊದ ಮೆಲ್ಲಿ ಮನುಷ್ಯನ
15. ಕಳುಹಿಶಿ ರಾಮಭಟಗೆ ಕರಿ ನಿನ್ನ ದಿವ್ಯಾ ನಡದು ಹೊದೊಂದು ಮ
16. ನಶಿಗೆ ತರಲಾಗದು ಯಿ ಹೊತ್ತು ಆಗುವ ಕಾರ್ಯಗಳು ನೀ
17. ಊ ನಡಬೆಕು ಯಂತಾ ಹೆಳಿ ರಾಮಭಟನು ಪುಂಣ್ಯಾಹವಾ
18. ಚನೆ ಮಾಡಿದ ಮೆಲ್ಲಿ ಮೃತ್ಯುಂಜಯ ಶಾಂತಿ ತಾನೆ ಮಾಡೆನು ಯಂತಾ
19. ಹೆಳಿದರಿಂದಾ ಆ ದೆವ್ಯಭಟ್ಟರಂದಲ್ಲಿ ಪುರೋಹಿತ್ಯ ನಡಿಕೊಂ
20. ಡು ರಾಮಭಟಗೆ ಅವಮಾನ ಮಾಡಿ ಕಳುಹಿದ ಬಗ್ಯೆ ಸರಕಾರದ
21. ಲ್ಲಿ ಹೆಳಬಹುದೆಂದರೆ ಅಪಕೀರ್ತಿ ಆಗುವದಲ್ಲದೆ ನಮಗೆ
22. ಸ್ವಾಮಿಯವರ ಸನ್ನಿಧಾನವೆ ಮುಖ್ಯವಾಗಿ ಯಿರುತಧೆ ಸ್ವಾಮಿ
23. ಯವರ ಸ್ವಾರಿ ಯಿಲ್ಲಿ ತೆರ್ಲಿ ತಲಪುವವರೆಗೆ ಯಿನ್ನು ಮುಂದೆ

**P. 3**

**L.**

1. ಅದೆ ಪ್ರಕಾರ ವಿಠಲದ ವೃದಿಕರು ನಮ್ಮ ಪುರೋಹಿತ್ಯದಲ್ಲಿ ಗ್ರಹ
2. ಸ್ತರಲ್ಲಿ ನಮ್ಮ ಅನುಮತಿ ವಿನಹಾ ಪುರೋಹಿತ್ಯಕ್ಕೆ ಹೊಗುವದಿಲ್ಲಾ \_  
ಯಂತಾ  
ರಾಂಭಟನ್ನು ತನ್ನ ಯಜಮಾನರಾದ ಗ್ರಹಸ್ತರಿಗೆ ಉತ್ತರ ಗ್ರಹಸ್ತರಿಗೆ  
ಸಾಹಾ  
ತ್ತಿಳಶಿ ಅದೆ ಅದರ ಉಧಾಹರಣ ಗ್ರಹಸ್ತರಿಂದಾ ಆಗದೆ ಯಿರುಪದರಿಂದಾ  
ಸನ್ನಿಧಾನಕ್ಕೆ ಬರಕೊಂಡಧೆವೆ ಸ್ವಾ
4. ಮಿಯವರ ಸ್ವಾರಿ ಯಿಲ್ಲಿ ತಲಪಿ ಯಿ ಪೂರ್ವತ್ರ ಶ್ರುತವಾಗಿ
5. ಹ್ಯಾಗೆ ಅಪ್ಪಣೆ ಆಧೀತೊ ಆಪ್ರಕಾರ ನಡಕೊಳುವದೆಂದು
6. ಭಾವಿಶಿ ನಿಶ್ಚಯಿಶಿ ಯಿದ್ಧೆವೆ \_ ಶ್ರುತವಾಗಿ ಸ್ವಾಮಿಯರ
7. ಯೋಗಕ್ಷೆಮಕ್ಕೆ ಬುದ್ಧಿರ್ಯಾಸಕ್ಕೆ ಅಪ್ಪಣೆ ಆಗಬೆಕು ಸ್ವಾಮಿ
8. ಮತ್ತು ಶ್ರೀಮಠದಿಂದಾ ಬಂದ ರ್ಯಾಸ ಮಂತ್ರಾಕ್ಷತೆ ತೆಗೆದು
9. ಕೊಂಡ ಬಂದ ಸಾಂತ್ರ ಭಟ್ಟು ಯಿಲ್ಲಿ ವಂತ್ರಿಗೆ ಅಭಿಪ್ರಾ
10. ಯ ಅರಿಕೆ ಮಾಡಿಕೊಂಡಲ್ಲಿ ಪರಾಂಬರಿಕೆ ಆಧೀತ್ತು ರಾಮ
11. ಭಟನ ಬಾಬ್ತು ರುಪ್ಯಾ ೨ ದೆವ್ಯಭಟನ ಬಾಬ್ತು ರುಪ್ಯೆ || ೦ ತ್ತಿಂ
12. ಮಯ್ಯ ಭಟ ಬಾಬ್ತು ರುಪ್ಯಾ || ೦ ಸುಬ್ರಾಯ ಭಟನ ಬಾಬ್ತು ರುಪ್ಯೆ

13. ಂ ಉಭಯಂ ರುಪ್ಯಾ ಳ ಕ್ರುಷ್ಣಭಟನ ಬಾಬ್ತು ರುಪ್ಯಾ ಂ
14. ಯಿ ಳಿ ರುಪ್ಯಯಂನ್ನು ಸಾಂತ್ರ ಭಟರ ವಶಕ್ಕೆ ಕೊಟು ರ
15. ವಾನೆ ಮಾಡಿಧಿವೆ ದಿವ್ಯ ಚಿತ್ತಕ್ಕೆ ವೆದ್ಯವಾಗಿ ಯಿರಬೆಕು
16. ರಾಮ ಭಟನ ಬಿನ್ನ: ದೇವೆ ಭಟನ ಬೀನಾ: ತಿಮಯ ಭಟನ
17. ಬಿನಹಾ ಸುಬ್ರಾಯ ಭಟನ ಬಿನ್ನ:

**Summary :** On Thursday, 1<sup>st</sup> day of the bright half of Bhādrapada, Jaya samvatsara, Rām Bhaṭṭa of Koḍiyāl and Subrāya Bhaṭṭa submitted a *binnavattaḷe* to Śrī Vāmanāśram, regarding *paurōhitya*. From the *binnavattaḷe* it is clear that *Gaṇahōma*, *Navagrihasānti*, *Mṛityunjayajapa*, *Puṇyāhavāchane*, etc., were to be performed in Koḍiyāl, by the *purōhīts*, approved by the Śrī Maṭha. It appears that some outsiders were performing such rituals in Koḍiyāl. Thence, the *binnavattaḷe* from Rām Bhaṭṭa to the Śrī Maṭha.

**Note :** The record is brittle. Jaya samvatsara corresponds to A.D. 1835.

## 58

P. 1

L.

1. ಶ್ರೀ ಮತ್ತು ಶ್ರೀ
2. ರಾಜಮಾಂಢ್ಯ ರಾಜೆಶ್ರೀ ಮಂಜೆಶ್ವರದ
3. ಬಾ | ಮಂಗಿಶ್ಯನವರಿಗೆ
4. ಶ್ರೀಮತ್ಸಕಲಗುಣ ಸಂಪ್ಪನ್ನರಾದಂಥಾ || ||
5. ವಿಠಲದ ಶ್ರೀಮದನಂತೆಶ್ವರ ದೆವರ ಸಾಂನಿಧ್ಯದಲ್ಲು
6. ಆಗುವ ಶಷ್ಟಿ ಊತ್ಸಹಕ್ಕೆ ಕೂಡಿದ ಸ್ತಳ ಪರಸ್ತಳ
7. ಸಾರಸ್ವತ್ತ ಬ್ರಾಂಮ್ಹಣ ಹತ್ತು ಸಮಸ್ತರು ಮಾಡು
8. ವ ನಮಸ್ಕಾರಾ ಜಯ ಸಂವತ್ಸರ ಮಾರ್ಗಶಿರ ಶು ೭
9. ವರೆಗೆ ಕ್ಷಮದಲ್ಲು ಯಿದ್ದೆವೆ | ನಿಮ್ಮ ಕ್ಷಮ ಸಮಾ
10. ಚಾರಕ್ಕೆ ಬರಶಿ ಕಳುಹೊ ರಿತ್ತಿ ಮಾಡ್ಲಬೆಕು ತ್ತ

11. ರುವಾಯಾ ಸದ್ರಿ ಶಷ್ಠಿ ಉತ್ಸಹ ನಿರ್ವಿಘ್ನದಿಂದ್ರು
12. ವಿಶೇಷವಾಗಿ ಆಗಿರುತ್ತದೆ ನಿಮ್ಮ ತಮ್ಮ ಕೃಷ್ಣ
13. ಪುನವರಿಗೆ ಸ್ವಸ್ತವಿಲ್ಲದ ವಿದ್ಯಮಾನ ಶ್ರೀ ದೇವರಿಗೆ ಅರಿ
14. ಕೆ ಮಾಡಿ ಪ್ರಾರ್ಥನೆ ಮಾಡಬೇಕಾಗಿ ವೆದಮೂರ್ತಿ ತಿಂ

**P. 2**

**L.**

1. ಮೈಯ್ಯ ಭಟರ ಕೈಯ ಮಂಜುನಾಥಯನವರ
2. ಕೈಯ ಸಾಹಾ ಹೆಳಿಕಳುಹಿದ ಪ್ರಕಾರ ಶಷ್ಠಿದಿವ್ವ
3. ನಾಂಉ ಸಮಸ್ತರು ಯಿದ್ದು ಪ್ರಾರ್ಥನೆ ಮಾಡಿಕೊಂಡ್ರು ಯಿ
4. ದ್ದಲ್ಲಿ - ಯಿ ದೇವಸ್ತಾನ ಜರ್ಣೋಧಾರಗೊಸ್ಕರ ನಿಂಉ ಯಿ
5. ಲಿಗೆ ವಂದಾವರ್ತಿ ಬರಬೇಕಾಗಿ ಬಾಹಾಳ ಸರ್ತಿ ನಿಮಗೆ ಕಾಗದ
6. ಮುಖದಿಂದಾ ವಗೈರೆ ಶ್ರುತಮಾಡಿದ್ದು ಹೊರ್ತು ಳಿ ಜನ ಗ್ರಹಸ್ತ
7. ರಿಗೆ - ನಾಉ ಯಿದ್ದಲಿಗೆ ಕಳುಹಿಕೊಟ್ಟಿತ್ತು ಆಗ್ಗೆ ಸಹಾ
8. ನಿಂಉ ಬರಲಿಲ್ಲಾ ದವರ ಮ್ಯಾಲೆ ವಿಶ್ವಾಸ ಕಡೆ ಆದ್ವಾಗ್ಯೂ
9. ೧೦ ಜನರ ಮ್ಯಾಲೆ ಆದ್ವೂ ವಿಶ್ವಾಸವಿಟ್ಟು ಬರಬಹುದಾಗಿತ್ತು
10. ನಿಂಮ್ಮ ಹಿರೈರು ನಿಂಉ ಸಹಾ ಶಕ್ತೊಮಿ ನಾಮಿಂದ್ರು ಆಗು
11. ವಂಥಾ ಸೈವೆ ಮಾಡಿದ್ರಿ ಆದ್ವೂ ದೇವರು ಮ್ಯಾಲೆ
12. ದ್ರಿಷ್ಟಿಯಿಟ್ಟು ಹತ್ತು ಜನರ ಮಾತ್ತು ಪ್ರಕಾರ ಬರುವಂ
13. ಥಾದ್ವು ಉಚಿತವಾಗಿತ್ತು - ಆ ಬಗ್ಗೆ ನಿಂಉ ಮನ್ನ
14. ಕೊಡದೆ ಯಿದದ್ರಿಂದ್ರು ಶ್ರೀದೇವರ ಮತ್ತು ಹತ್ತು ಜನರ ವಿರೊ
15. ಧವಾಗಿ ಯಿ ಮೆರೆಗೆ ಆ ಲಾಗ್ಯಾತ್ತು ಸ್ವಸ್ತವಿಲ್ಲದೆ ಯಿರಲಿಕ್ಕೆ
16. ಕಾರಣವ್ಯಾತ್ತು - ಯೊಗಾ ತಾಂಉ ಅಲ್ಲಿ ಗ್ರಹಸ್ತರಿಗೆ ಕುಡ್ಡಿಕೊ
17. ಡು ನಾಳೆ ಸಕ್ತರೆ ಶಷ್ಠಿ ಉತ್ಸಹಕ್ಕೆ ಬಂದ್ರು ತಂಮ್ಮಿಂ
18. ದಾ ಆಗುವಂಥಾ ಸೈವೆ ಮಾಡಿಸುತ್ತೆನೆಂತಾ ಪ್ರಾರ್ಥ
19. ನೆ ಮಾಡಿಕೊಂಡಲ್ಲಿ ನಿಂಮ್ಮ ತಂಮ್ಮನಿಗು ಕ್ಷಮೆ ಮಾಡ್ಡಿ

**P. 3**

**L.**

1. ಕೊಟ್ಟು ರಕ್ಷಣ್ಯ ಮಾಡಿಕೊಟೆನೆಂತಾ ಶ್ರೀದೇವರ -
2. ಅಪ್ಪಣೆ ಆಗಿ ದಯಾಮಾಡ್ಡಿಕೊಟ್ಟ ಪ್ರಸಾಧವಂನ್ನು
3. ಕಳುಹಿ ಯಿಧೆವೆ ಆ ಮೆರೆಗೆ ತಾಂಉ ಪ್ರಾರ್ಥನೆ ಮಾಡ್ಡಿ
4. ಡ್ಡಿಶಿದ್ರೆ ಶಷ್ಠಿಗೆ ಬರುವಂತೆ ಮಾಡ್ಬೆಕು



5. ಮತ್ತು - ಸದ್ರಿ ದೆವಸ್ತಾನ ಜಿರ್ಣೋಧಾರದ ವಿಶಯದಲ್ಲಿ
6. ವಂತ್ರಿಗೆ ಹಣಾ ವಸೂಲಾಗದೆ ಕಾಮಗಾರಿ ತಕಾವಿ ಹಣವಿಗೆ ಸ
7. ಹಾ ಹರ್ಕತ್ತ ಸಂಭವಿದ ವಿದ್ಯಮಾನ - ವಗ್ಯರೆ ನಮೊದಿನಿಂದ್ಲ
8. ನಿಂಉ ಕೂಡಾ ಹತ್ತು ಜನರಿಗೆ ಬರದ ಕಾಗದಾ ಮಲ್ತುಫ ಮಾಡ್ಡಿ
9. ತ್ರಿಂಮ್ಯ ಭಟ್ಟ ಕ್ಯಯಾ ಕೊಟ್ಟು ಕಳುಹಿ ಅಧೆ ಮಂಜೆ
10. ಶ್ವರದಲ್ಲಿ ಯಿ ಜಿರ್ಣೋಧಾರದ ವಂತ್ರಿಗೆ ಪಟ್ಟಿಯು ಆಗ
11. ಲಿಲ್ಲಾ ನಿಂಉ ಸಿವ್ಯಾ ಬಾಕಿ ಗ್ರಹಸ್ವರು ಯೊ ವರೆಗೆ ವಂದ್ಲೆ
12. ವಂತ್ರಿಗೆ ಹಣಗಲು ಕೊಡಲಿಲ್ಲಾ ಆದ್ರಿಂದ್ಲ ನಿಂಉ
13. ಜಾತಿ ಗ್ರಹಸ್ವರು ಯಿದ್ದು ಅವರವರ ತಾರತಂಮ್ಯಾನ
14. ಸಾರ ವಂತ್ರಿಕೆ ಮಾಡ್ಡಿ - ಆ ಬಾಬ್ತು ಹಣಾ ಕ್ಷಿಪ್ರ ವಸುಲು
15. ಮಾಡ್ಡಿ ಕಳುಹಿಸುವಂತೆ ಮಾಡ್ಲೆಬೆಕು - ಯಿ ದೆವಸ್ತಾನ ಶಿ
16. ಗ್ರದಿಂದ್ಲ ಜಿರ್ಣೋಧಾರವಾಗಿ ಬ್ರಂಮ್ಹಕಲಶವಾದಾರ್ಲೆ
17. ನಂಮ್ಹ ಜ್ಞಾತಿ ಸಮಸ್ತರಿಗೆ ಶ್ರೀಯಸು ಯಿರುವಂಥಾ ವಿಶ
18. ಯದಲ್ಲಿ ವಿಶಿಷ ಬರೆಯುವಂಥಾದ್ಲ ಯಿರುವದಿಲ್ಲ
19. ಯಂಬ ವಿವರವಂನ್ನು ಗ್ರಹ್ಣಿ ಆ ಮೆರೆಗೆ ನಡ್ಲಿಕೊಡುವಂ

#### P. 4

#### L.

1. ತೆ ಮಾಡ್ಲೆಬೆಕು - ಮತ್ತು ಶ್ರೀ ದೆವತ್ತಾ ಪ್ರತಿಷ್ಠೆ ಬಗ್ಗೆ ಯಿ - -
2. ಶು ಖಿ ದಿವ್ವ ಮಿನ ಲಗ್ನಕೆ ಸಂದರ್ಭವಾಗುತ್ತದೆ - ಯಿದೆ ಲಗ್ನಕೆ
3. ತ್ತಾಂಉ ನಾಲ್ಕು ಜನ ಜೊತ್ತಿಶಗಾರ್ ಕಯಲಿ ವಿಚಾರ್ಲಿ ಕ್ಷಿಪ್ರವಾ
4. ಗಿ ಬರ್ದ ಕಳುಹಿದಲ್ಲಿ ಯಿ ಅಭಿಪ್ರಾಯಕ್ಕೆ ನಾಂಱುರಿಗೆ ಬರ್ದಕಳು
5. ಹಿಸಬೆಕು ಆಗುತ್ತದೆ ಆದರಿಂದಾ ಕ್ಷಿಪ್ರವಾಗಿ ಬರ್ದ ಕಳುಹಿಸು
6. ವಂತೆ ಮಾಡಿಸಬೆಕ್ಕು

**Summary :** On the 7<sup>th</sup> day of the birght half of Mārgasīra, Jaya *samvatsara*, the Sāraswat Brahmanas, assembled in Śrī Anantēśwar temple, in connection with the *Ṣaṣṭhi* festival, wrote a letter to *Rājamānya* Rājeśrī Maṅgiśaiya of Manjēśvar, informing about prayers offered by them to Śrī Anantēśwar Deity of Viṭhala, for the good health of Kṛiṣṇapaiya, brother of Maṅgiśaiya. From the letter it is clear

that in spite of repeated letters, Maṅgīśaiya had failed to attend the festival. For the quick relief from disease, Maṅgīśaiya in the interest of his younger brother, was asked to render his service to the Deity and also collect subscription from the disciples and arrange to send it at an early date.

**Note :** *Jaya samvatsara* corresponds to C.A.D. 1835.

59

**P. 1**

**L.**

1. ಶ್ರೀ ಸ್ವಾಮಿಗಳವರ ದಿವ್ಯ ಶ್ರೀ ಚರಣಾರವಿಂದಗಳಿಗೆ
2. ಮಂಗ್ಗುರಲ್ಲು ಯಿರುವ ಸಾರಸ್ವತ್ತ ಬ್ರಾಂಹ್ಮಣ ಹತ್ತು ಸ
3. ಮಸ್ತರು ಮಾಡುವ ಕ್ರುತ್ಯಾನೆಕ ಶಿರಸಾಷ್ಟಾಂಗ ಬಿಂನಹಾ
4. ಜಯ ಸಂವತ್ಸರದ ಮಾರ್ಗಿಶರ ಬ ೬ ಯು ಸೊಮವಾರದ
5. ವರೆಗೆ ಶ್ರೀ ಸ್ವಾಮಿಯವರ ಆಶೀರ್ವಾದ ಕೃಪಾಕಟಾಕ್ಷದಿಂದ
6. ಕ್ಷೇಮದಲ್ಲು ಯಿಧೆವೆ ಸಂನಿಧಾನದ ಯೊಗಕ್ಷೇಮಂಗಳಿಗೆ
7. ನಾಂಲು ನಡಕೊಳತಕ್ಕೆ ಬುಧಿಮಾರ್ಗಕ್ಕೆ ಅಪ್ಪಣೆ ದಯಪಾ
8. ಲಿಸಬೆಕು ಸ್ವಾಮಿ ವಿಟ್ಟದ ಶ್ರೀಮದನಂತೆಶ್ವರ ದೆವಸ್ತಾನದ
9. ಗರ್ಭಗೃಹದ ಕೆಲ್ಲಾ ತ್ತಾಂಬ್ರದ ಹೊದಿಕ್ಕೆ ಶಿಧವಾಗಿ ಅಧೆ ದೆವರ
10. ಪ್ರತಿಷ್ಠೆ ಬಗ್ಗೆ ಮಾಘ ಶು ೫ ಯು ಚಂದ್ರವಾರ ಉತ್ರಾಭದ್ರಾ
11. ನಕ್ಷತ್ರ ಮಿನಲಗ್ನದಲ್ಲಿ ಪ್ರಶಸ್ತವಾದ ಮುಹುರ್ತ ಯಿರುತ್ತಧೆ
12. ಯಂತ್ರಾ ವ್ಯಧಿಕರು ಹೆಳಿದರಿಂದ ಯಿಂನ್ನು ನಾಲ್ಕು ಕಡೆಯಲ್ಲು
13. ಯಿದೆ ಮುಹುರ್ತ ಆಧಿತ್ತು ಯಂತ್ರಲ್ಲು ಮುಂದೆ ೨ ವರುಷಕ್ಕೆ
14. ಮುಹುರ್ತ ಶಿಕ್ಕುವದಿಲ್ಲಾ ಯಂತ್ರಾ ಹೆಳುಧಾರೆ ಆದರಿಂದ ಬರ
15. ಕೊಂಡಿಧೆವೆ ಸದ್ರಿ ದಿವ್ಯಕ್ಕೆ ಸಂನಿಧಾನದ ಸ್ವಾರ್ಥಿ ತೆರಳಿ ಬಂದು
16. ಸ್ವಾಮಿಗಳವರ ದಿವ್ಯ ಹಸ್ತದಿಂದ ಪ್ರತಿಷ್ಠೆ ಆಗಬೆ[ಕೆ]ಂತ್ರಾ ಆಪೆ
17. ಕ್ಷಿಸುತ್ತಾ ಯಿಧೆವೆ ಯಿ ಬಗ್ಗೆ ಸಂನಿಧಾನದಿಂದ ಪ್ರತಿಷ್ಠೆ ಆದಾ
18. ದ್ರೆ ನಾಂಲು ಸಮಸ್ತರು ಶ್ರಮಬಟ್ಟು ಮಾಡಿದಂತ್ರಾ ದೆವಾಲಯ
19. ವಂನ್ನು ಮುಂದೆ ಶಾಶ್ವತವಾಗೀ ಉದಿಯಾಗ್ನಿ ನಡದಿತ್ತು ಯ

## P. 2

## L.

1. ಒಬ್ಬವದರಿಂದ ಬರದು ಬಿಂನಹಾ ಮಾಡ್ತಿಕೊಂಡು ಯಿಧವೆ
2. ಯಿ ವಿವರ ದಿವ್ಯ ಚಿತ್ತಕ್ಕೆ ವೆದ್ಯವಾಗಿ ಪುಶ್ಯ ಶು ೧೫ ವಳಗೇ
3. ಸವಾರಿಯಲ್ಲಿಗೆ ತಲಪುವ ಹಾಗ್ಯೆ ದಯಮಾಡುವಂತೆಯೂ
4. ಯಿ ಬಗ್ಯೆ ಗೊರ್ಕಣದ ಆ ಪ್ರಾಂತ್ಯ ಗೃಹಸ್ಥರಿಗೆ ಯಿ ವಿ
5. ಷಯದಲ್ಲಿ ಆಗುವಂತಾ ಸಾಹಾಯಗಳು ವದಗಿಶಿಕೊಂಡು
6. ಬರುವಂತೆ ಸಂನಿಧಾನದಿಂದ ರಾಯಸಕ್ಕೆ ಸಾಹಾ ಅಪ್ಪಣೆ
7. ಆಗಬೆಕು ಯಿದು ಯಾವತ್ತು ನಾಂಉ ಬರಕೊಂಡದ
8. ನೆಲ್ಲಾ ದಿವ್ಯ ಚಿತ್ತಕ್ಕೆ ವೆದ್ಯವಾಗಿ - ಸದ್ರಿ ಸಂನಿಧಾನದ ಸವಾರಿ ಮುಂದಾ
9. ಗಿ ತ್ತರಳಿ ಬಂದು ಯಿ ಪ್ರತಿಷ್ಠೆಯು ಆಗ ಮಾಡ್ತಿಕೊಡುವಂಥಾ
10. ಭಲುಭಾರ ಸಂನಿಧಾನಕ್ಕೆ ಕುಡಿ ಯಿರತಥೆ ಸ್ವಾಮಿ  

ತ್ತೊಂ   ನರಸ್ಯಯ್ಯನ ಶಿರಸಾಷ್ಟಾಂಗ ಬಿಂನಹಾ	ಕೊಪ್ಪಕಟ್ಟಿ ವೆಂ   ರು   ಅನಂತಯನ ಬಿಂನಹಾ
ಬೆಗ್ಗು ಮಂಗೆಶಯನ ಬಿಂನಹಾ	ನಿಲಾವರ ಅ   ಮ   ಗಣಪ್ಯಯನ
ಮುಡಬಿದ್ರೆ ಕೃಷ್ಣಯನ ಬಿಂನಹಾ	ಬಿಂನಹಾ
ಕಾರಕಳದ ಪರಾಕಪ ಅ್ಯಯನ ಬಿಂನಹಾ	ಕಲ್ಯಾಣಪುತ್ರ ಮಹಾಲ್ಲಿಂಗ್ಯನ ಸಾ   ಬಿಂನಹಾ
ನಾಗ್ರಮುಟ್ಟ ಸಾಂತಪ್ಪನ ಬಿಂನಹಾ	ಉಭಯರ ಕೃಷ್ಣಯ ಮಗ ದೆವಪ್ಪನ ಬಿಂನಹಾ
ಶ್ಯಾಮಯನ ಬಿಂನಹಾ	ಉಡದಿ ವೆಂಕಟೇಶನ ಬಿಂನಹಾ
ವೆಂಕಟರಮಣಯನ ಬಿಂನಹಾ	ತ್ತೊಡೂರ ಕೃಷ್ಣಯನ ಬಿಂನಹಾ
ಕಾರ್ನಾಡ ಅನಂತಯ ಮಾಡುವ ಸಾಷ್ಟಾಂಗ ಬಿಂನಹಾ	ಉದಿಯಾವರ ಅನಂತಯನ ಬಿಂನಹಾ
ಉದಿಯಾವರದ ಮಣಯನ ಬಿಂನಹಾ	ಮು   ಕೃಷ್ಣನ ಬಿಂನಹಾ
ಪಂಡಿತ್ತ ದೆವಪ್ಪನ ಸಾಷ್ಟಾಂಗ ಬಿಂನಹಾ	ಯಿನ್ನುವಳಿ ವೆಂಕಟೇಶನ ಬಿಂನಹಾ
ಕೆಲಪಾಡಿ ಅನಂತಯ್ಯನ ಬಿಂನಹಾ	ಕಾರ್ನಾಡ ರಾಮೈಪ್ಪನ
ರಾಯವೆಂಕಟೇಶ್ಯಯನ ಶಿರಸಾಷ್ಟಾಂಗ ಬಿಂನಹಾ	ಶಿರಸಾಷ್ಟಾಂಗ ಬಿಂನಹಾ
ಕ   ವೆಂಕಪ್ಪನ ಶಿರಸಾಷ್ಟಾಂಗ ಬಿಂನಹಾ	ರಂ   ದೆವಪನ ಸಾ   ಬಿಂನಹಾ
ಅಂಣಪ್ಪನ ಸಾಷ್ಟಾಂಗ ಬಿಂನಹಾ	ಉಳಾಲ ಕೃಷ್ಣಯನ ಬಿಂನಹಾ
ಹರಿಟಿ ಸುಬ್ರಾಯನ ಸಾಷ್ಟಾಂಗ ಬಿಂನಹಾ	ಯಿನ್ನುವಳಿ ಪದ್ಮನಾಭ ಸಾಷ್ಟಾಂಗ ಬಿಂನಹಾ
	ಕ   ವೆಂಕಟೇಶನ ಸಾಷ್ಟಾಂಗ ಬಿಂನಹಾ
	ಕಾಟ್ಟಿ ಮಂಜುನಾತ್ರಯನ ರ್ರುಜು ಬಿಂನಹಾ
	ನಿಲಾವರ ನಾರಣಪ್ಪನ ಬಿಂನಹಾ
	ಚಂದಾವರ ಮಂಜುನಾತ್ರಯನ ಬಿಂನಹಾ

**Summary :** On Monday, 6<sup>th</sup> day of the dark half of Mārgaśira, Jaya *sarīnvatsara*, the Sāraswat Brāhmaṇas of Maṅgalore, submitted a *binnavattale* to the *Swāmiji*. They imformed him that the *garbhagṛiha* work and a copperplate

cover of Śrī Anateśwar temple of Viṭhala, were ready and *Mīnalagna, Utrabhadrā nakṣatra*, Monday, 5th day of the bright half Māgha, was the auspicious *muhūrtha* for consecration of the Deity. They requested the *Swāmiji* to consecrate the Deity on that day. The letter contains at the end, several names of the Sāraswats, who requested His Holiness to consecrate the Deity.

**Note :** *Jaya samvatsara* corresponds to C.A.D. 1835.

60

P. 1

L.

1. ಶ್ರೀ ಸ್ವಾಮಿಯವರ ಸಂನ್ವಿಧಾನಂಗಳಿಗೆ
2. ಮಂಗಲುರಲ್ಲು ಯಿರುವ ಪುರೋಹಿತ ರಾಂಭಟ್ಟೂ - ದೆವ್ಯ ಭಟ್ಟೂ -
3. ತ್ತಿಂಮ್ಯಯ ಭಟ್ಟೂ - ಸುಬ್ರಾಯ ಭಟ್ಟೂ ಸಾಹಾ ಮಾಡುವ ಶಿ
4. ರ ಸಾಷ್ಟಾಂಗ ಬಿನಹಾ - ಜಯ ಸಂವತ್ಸರ ಪುಶ್ಯ ಬ ಳಿ ವರೆಗೆ
5. ಸಂನ್ವಿಧಾನದ ಕಟಾಕ್ಷದಿಂದಾ ಕ್ಷಮದಲ್ಲು ಯಿಥೆವೆ - ಶ್ರೀ ಸ್ವಾ
6. ಮಿಯವರ ಯೋಗಕ್ಷಮಾತಿಶಯಂಗಳಿಗೆ ನಾಂಲು ನಡಕೊ
7. ಳತಕ್ಕ ಬುದ್ಧಿ ಮಾರ್ಗಕ್ಕೆ ಅಪ್ಪಣೆ ದಯಾಪಾಲ್ನಿಬೆಕು - ಸ್ವಾಮಿ
8. ಯಿ ಪುಶ್ಯ ಶು ಂಶಿ ರಲ್ಲು ಬರದಂತಾ ಆಶಿರ್ವಾದ ಪತ್ರಿಕೆಯ
9. ಂನು ಯಿ ದಿವ್ವ ಬಂದು ತಲುಪಿದರಿಂದಾ ನೊಡಿಕೊಂಡು ಶಿರಸಾ
10. ವ್ಯಶಿಕೊಂಡು ಕುತಾರ್ಥರಾದೆಲು - ವಿಠಲ ಶ್ರೀಮದನಂತೆಶ್ವ
11. ರ ದೆವರ ಪ್ರತಿಷ್ಠೆ ಸಮಂದಾ ಮಾಘ ಶು ಳಿ ಲಗ್ನಕ್ಕೆ ಸ್ವಾರ್ತಿ ತೆರಳಿ
12. ಬರುವ ಬಗ್ಗೆ ಆ ಸಂದರ್ಭವಾದ್ದಿಂದಾ ಪಾಲ್ಗುಣ ಶು ಳಿ ಗೆ
13. ಚಂದ್ರವಾರ ಉಶಭ ಲಗ್ನಕ್ಕೆ ಕುಡಿ ಬರುವದಿಂದಾ ಆ
14. ಪತ್ರಿಕೆ ನೊಡ್ಡಿ ಬರಕೊಳಬೆಕೆಂತಾ ಯಿರುವ ಅಪ್ಪಣೆ
15. ಪ್ರಕಾರಾ - ನಾಂಲು - ಮತ್ತು ಸ್ವಜ್ಞಾತಿ ಪರಜಾತಿ ಮುಂ
16. ತ್ತಾದವರ ಕೈಯ ಸಾಹಾ ಅಜಮ್ಯಾಶಿ ನೊಡುವಾಗ್ಯೆ ಯಿ
17. ದರಿಂದಾ ಪ್ರಶಸ್ತ ಲಗ್ನ ಮುಂದೆ ಸದ್ಯಾಕಂಡು ಬರು
18. ವದಿಲ್ಲಾದ್ದಿಂದಲ್ಲು - ಮತ್ತು ಸದ್ರಿ ಪತ್ರಿಕೆಯಲ್ಲು ಬ
19. ರದ ಪ್ರಕಾರ ಗುಣದೊಶಗಳು ಚನ್ನಾಗಿ ನೊಡು
20. ವಾಗ್ಯೆಯು ಗುಣವಿಶಿಷ್ಟವಾಗಿರುತ್ತದೆ - ಯಿತ್ಯಾದಿ

## P. 2

## L.

1. ವಿವರವನು ದಿವ್ಯ ಚಿತ್ರದಲ್ಲಿ ಪರಾಂಬರಿ ಅಪ್ಪಣೆ ಆ
2. ದ ಪ್ರಕಾರಾ ನಡಕೊಳುತೆವೆ ಸ್ವಾಮಿ -  
ರಾಮಭಟ್ಟನ ಶಿರಸಾಷ್ಟಾಂಗ ಬಿನ್ನಹ  
ತಮಯಭಟ್ಟನ ಶಿರಸಾಷ್ಟಾಂಗ ಬಿನ್ನಹ  
ದೇವನಾಗರಿ ಲಿಪಿಯಲ್ಲಿ  
ದೇವಯಭಟ್ಟನ ಸಾಷ್ಟಾಂಗ ಬಿನ್ನಹ  
ಸುಬ್ರಾಯ ಭಟ್ಟನ ಬಿನ್ನಹ

**Summary :** On the 5<sup>th</sup> day of the dark half of Puṣya, Jaya *saṁvatsara*, Purōhit Rām Bhaṭṭu, Devai Bhaṭṭu, Timmaiya Bhaṭṭu and Subrāya Bhaṭṭu, submitted a *binnavattale* to the Swāmiji, acknowledging the receipt of the *Āśīrvāda patrike*, dated 15<sup>th</sup> day of the bright half of Puṣya. They informed the Swāmiji, that Fālguṇa, Śūka 3, Chandravāra, Vṛiṣabha lagna was auspicious for the consecration of Śrī Anantēśwar Deity of Viṭhala. At the end of the letter, names of Rām Bhaṭṭa, Tamaiya Bhaṭṭa, Devaiya Bhaṭṭa and Subrāya Bhaṭṭa are mentioned.

**Note :** Jaya *saṁvatsara* corresponds to C.A.D. 1835.

## 61

## P. 1

## L.

1. ಶ್ರೀ ಸ್ವಾಮಿಯವರ ಸಂನ್ನಿಧಾನಗಳಿಗೆ
2. ಮಂಗಲುರಲ್ಲು ಯಿರುವ ಗೌಡಸಾರಸ್ವತ ಬ್ರಾಂಹ್ಮಣ ಹತ್ತು ಸಮ
3. ಸ್ವರೂಪ ಮಾಡುವ ಶಿರಸಾಷ್ಟಾಂಗ ಬಿನ್ನಹಾ - ಜಯ
4. ಸಂವತ್ಸರದ ಪುಶ್ಯ ಬಿ ಶಿ ವರ್ಗಗೆ ಸಂನ್ನಿಧಾನದ ಕಟ್ಟಾ
5. ಕ್ಷದಿಂದಾ ಕ್ಷಮದಲ್ಲು ಯಿಧೆವೆ ಶ್ರೀ ಸ್ವಾಮಿಯವರ -
6. ಯೋಗಕ್ಷಮಾತ್ತಿಶಯಗಳಿಗೆ ನಾಲು ನಡಕೊಳತಕ್ಕ ಬು
7. ಧಿ ಮಾರ್ಗಕ್ಕೆ ಅಪ್ಪಣೆ ದಯಾಪಾಲ್ಪಿಬೆಕ್ಕು ಸ್ವಾಮಿ -

8. ಯೋ ಪುಶ್ಯ ಶು ೧೫ ಲ್ಲ ಬರದಂತಾ ಆಶಿರ್ವಾದ ಪತ್ರಿಕೆ
9. ಯಂನ್ನು ಯಿ ದಿವ್ವ ಬಂದು ತ್ತಲ್ಲಪಿದರಿಂದಾ
10. ನೊಡಿಕೊಂಡು ಶಿರಸಾವ್ಯಶಿಕೊಂಡು ಕ್ರುತಾರ್ಥ
11. ರಾದೇಲು - ವಿಟಲದ್ದ ಶ್ರೀಮದ್ಧನಂತೆಶ್ಚರ ದೇವರ
12. ಪ್ರತಿಷ್ಠೆ ಸಂಮಂಥಾ ಮಾಘ ಶು ೫ ಮೀ ಲಗ್ನ ಯಂತಾ
13. ತಿಂಮ್ಯಯ್ಯ ಭಟರು ಯಿಲ್ಲಿ ಬಂದು ಹೆಳಿದ ಸಂಮಂಥ
14. ವಾಗಿ ಸಂನಿಧಾನಕ್ಕೆ ಆಗ್ಯೆ ಬಿನತ್ತಳೆ ಬರಕೊಂ
15. ಡದ್ಯಾತ್ತು - ಆ ದಿವ್ವಕ್ಕೆ ಸಂದರ್ಭ ಆಗಲಿಕ್ಕೆಯು
16. ಲ್ಲಾ ಯಂತಾ ಶ್ರೀದೇವರ ದರಶನದಲ್ಲಿ ಆದ ಅಪ್ಪಣೆ

**P. 2**

**L.**

1. ಸಂನಿಧಾನದಿಂದಾ ಬಂದ ಅಪ್ಪಣೆಯು ಸಮನಾ
2. ಗಿರುತ್ತದೆ ಫಾಲ್ಗುಣ ಶು ೩ ಗೆಯು ಚಂದ್ರವಾರಾ | ಹೃಶಭ
3. ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ ಆಗುವ ಬಗ್ಯೆ ಸಾಮ್ಯ
4. ವಾಗಿರುತ್ತದ್ದೆ ಯಂತಾ ಯಿಲ್ಲಿ ವ್ಯದಿಕ ರಾಂಭಟ
5. ರ್ತು - ಸುಬ್ರಾಯ ಭಟರು - ಸಾಹಾ ಹೆಳುತಾರ್ಥ ಮತ್ತು
6. ಯೋ ಬಗ್ಯೆ ಅವರು ಸಂನಿಧಾನಕ್ಕೆ ಬಿನತ್ತಳೆ ಬರ
7. ಕೊಂಡಿಧಾರ್ಥ ಅದರಿಂದಾ ಸಂನಿದಾನಕ್ಕೆ ವೆದ್ಯವಾ
8. ದಿತ್ತು - ಯಿತ್ಯಾದಿ ವಿವರವಂನ್ನು ದಿವ್ಯ ಚಿತ್ತದ್ದಲ್ಲಿ
9. ಪರಾಂಬರಿ ಅಪ್ಪಣೆ ಆದ್ದ ಪ್ರಕಾರಾ | ನಡಕೊಳಲಿ
10. ಕ್ಕೆ ಸಿದ್ಧವಾಗಿಧವೆ ಸ್ವಾಮಿ |  

ತೊಂ   ನರಸಯನ ಶಿರಸಾಷ್ಟಾಂಗ	ಚಿ  ಮಂಗೆಶಯ್ಯನ ಬಿನಹಾ
ಬಿಂನ್ನಹಾ	ಪಡು   ಶಾಮ್ಮಯನ ಬಿನಹಾ
ದಲ ಕ್ರುಷ್ಣಯನ ಶಿರಸಾಷ್ಟಾಂಗ	ಮುಡಬಿದೆ ಕ್ರುಷ್ಣಯನ ಬಿನಹಾ
ಗ ಬಿಂನ್ನಹಾ	ಕಿಲವಾಡ ಅನಂತೈಯನ ಬಿನಹಾ
ಉಭಯರ ಕ್ರುಷ್ಣಯನ ಶಿರ	
ಸಾಷ್ಟಾಂಗ ಬಿಂನ್ನಹಾ	

**Summary :** On the 5<sup>th</sup> day of the dark half of Puṣya, Jaya saṁvatsara, Gauḍa Sāraswat Brāhmanas of maṅgalore, submitted a *binnavattaḷe* to the Swāmiji, acknowledging the receipt of the letter of benediction, dated 15<sup>th</sup> day of the bright half of Puṣya. On the basis of the opinion given by Rām Bhaṭṭa

and Subrāya Bhaṭṭa, *Vaidikas* and the Sāraswats informed the *Swāmiji*, that Fālguna Śu 3, Monday, *Vṛiṣabha lagna* was auspicious for the consecration of Śrī Anantēswara Deity of Viṭhala, instead of Māgha Śu. 5, *Mina lagna*, as decided earlier. They further informed that they would obey the order passed by the *Swāmiji* in this regard.

**Note :** *Jaya sam.* corresponds to C.A.D. 1835.

62

ಶ್ರೀ

P. 1

L.

1. ಶ್ರೀ ಸ್ವಾಮಿಯವರ ದಿವ್ಯ ಸಂನ್ವಿಧಾನಗಳಿಗೆ
2. ವಿಲ್ಲದಲ್ಲು ಯಿರುವ ಗೌಡಸಾರಸ್ವತ ಬ್ರಾಹ್ಮಣ್ಯ ಹತ್ತು
3. ಸಮಸ್ತರು - ಮಾಡುವ ಶಿರಸಾಷ್ಟಾಂಗ ಅನಂತಾನಂತ ಬಿಂನಹಾ -
4. ಮಂನೃಥ ಸಂವತ್ಸರ ಕಾರ್ತಿಕ ಬಿಳಿ ಯು ಮಂಗಳವಾರದ ವರೆಗೆ ಸಂನ್ವಿ
5. ಧಾನದ ಕೃಪಾಕಟಾಕ್ಷದಿಂದಾ ಕ್ಷಮದಲ್ಲು ಯಿದ್ದೆವೆ - ಸ್ವಾಮಿ
6. ವಿಲ್ಲದ || || ಶ್ರೀಮದನಂತಶ್ವರ ದೆವಸ್ಥಾನ ಜಿರ್ನೋಧಾರದ ಬಗ್ಗೆ ಸ
7. ರಕಾರದಿಂದಾ ಮತ್ತು ನಮ್ಮ ಸ್ವಜ್ಞಾತಿ ಗ್ರಹಸ್ಥರಿಂದಾ ಅವರವರ ತಾರತ
8. ಂಮ್ಯಾನುಸಾರ ವರಾಡಲು ಸಂನ್ವಿಧಾನದ ಅಪ್ಪಣೆ ಪ್ರಕಾರಾ ವಸೂಲ
- ಮಾಡ್ನಿ
9. ಗರ್ಭಗೃಹಕೆ ಮರನ ಕಾಮಗಾರಿ ಪೂರಾ ಕೆಲ್ಲವಾಗಿ ತಾಂಬ್ರಶಾಶನ್ನ
10. ಆದಿ ಚಂದ್ರಶಾಲ್ಗೆ ಸುತ್ತು ಪ್ರಾಕಾರಾ ಪೌಳಿಗಣ ಆಗದೆ ಶ್ರೀ ದೆವರ
11. ಪ್ರಥಿಷ್ಠೆಯಿಂದಾ ಬ್ರಹ್ಮಕಲ್ಲಶ ಆಗುವ ಬಗ್ಗೆ ಪೂರಾ ಕಾಮಗಾರಿ ಆಗದೆ
12. ಯಿರುವದಿಂದಾ - ಯಿ ಅಭಿಪ್ರಾಯಲು ಕಾರ್ತಿಕ ಶು ೧೫ ಮಿ -
- ಉತ್ಸಹ
13. ದಿವ್ಯ ಶ್ರೀ ದೆವರಿಗೆ ಅರಿಕೆ ಮಾಡಿಕೊಂಡಲ್ಲಿ ಸಂನ್ವಿಧಾನಕ್ಕೆ ನಾಂಱೂ
- ಸರ್ವರು
14. ಅರಿಕೆಮಾಡಿಕೊಂಡು ಸವಾರಿ ವಿಲ್ಲಕ್ಕೆ ಚಿತ್ತೃಶಿ ಪೂರಾಕಾಮಗಾರಿ ಆಗ
15. ಮಾಡ್ನಿ ಬ್ರಹ್ಮಕಲ್ಲಶ - ಶ್ರೀ ದೆವರ ಪ್ರಥಿಷ್ಠೆ ಸಹಾ - ಮಾಡ್ನಿ ನಮಗೆ
- ಸಮಸ್ತರಿ

16. ಗೂ ರಕ್ಷಂಣೈ ಮಾಡ್ಲಿ ನಡ್ಲಿಕೊಡಬೆಕೂ ಯಂತ್ರಾ ನಾಂಱೂ ಅಪೆಕ್ಷಿಶಿಕೊ
17. ಳ್ಳುಥೆವೆ - ನಂಮ್ಮ ಆಪೆಕ್ಷೆ ಪ್ರಕಾರಾ - || || ಸವಾರಿಯು ಕ್ಷಿಪ್ರವಾಗಿ
18. ತೆರಳೊಣಾಗಿ ಮಾರ್ಗಿಶಿರ ಶು ೬ ಮಹೊತ್ಸಹಕ್ಕೆ ಚಿತ್ತಯಿಶಿ ತೆರಳಿ
19. ಬರುವಂತ್ರೆ ಶ್ರೀದೇವರ ಅಪ್ಪಣೆ ಪ್ರಕಾರಾ ವ್ಯದಿಕ ವೆಂಕಟೇಶ ಭಟಗೆ ಕವಳಿಗೆ
20. ವೆಂಕಟರಮಣ್ಯಯ್ಯಗೆ ಸಹಾ - ಶ್ರೀಮುಡಿ ಗಂಧಪ್ರಸಾಧಲೂ ಕಳುಹಿಕೊ
21. ಟ್ಪು ಯಿದ್ಲೆವೆ - ನಾಂಱು ಬರಕೊಂಡ ಬಿನವತ್ತಳೆಯು ಚಿತ್ತದಲ್ಲು
22. ಆಲ್ಲಿಶಿ - ಸವಾರಿ ಚಿತ್ತಶಿ ಬರುವಂತ್ರೆ ಅಪ್ಪಣೆ ಆಗಬೆಕು
23. ಸರ್ವರ ಸಲ್ಮತದಿಂದ್ಲಾ ಮಂಗಿಶಯನ ಬಿನಹಾ

**Summary :** On Tuesday, 5<sup>th</sup> day of the dark half of Kārtika, Manmatha *sarivatsara*, the Gauḍa Sāraswat Brāhmaṇas of Viṭhala, informed the *Swāmiji* that the work of *Brahmakalaśa* of Śrī Anantēśwara temple was yet to be done. They requested the *Swāmiji* to attend the *mahōtsava* to be held on 6<sup>th</sup> day of the bright half of Mārgaśira. They despatched *Śrimuḍi*, *gandha* and *prasāda* of the Deity, thorough *Vaidika* Venkatēśa Bhaṭṭa and *Kavalige* Venkataramaṇaiyya.

**Note :** Manmatha *sarivatsara* corresponds to C.A.D. 1836.

63

ಶ್ರೀ

P. 1

L.

1. ಶ್ರೀ ಸ್ವಾಮಿಯವರ ದಿವ್ಯ | ಶ್ರೀ ಚರಣಾರವಿಂದಗಳಿಗೆ |
2. ವಿಠಲದ ಸೆವಕರಾದ ಸಾರಸ್ವತ ಹತ್ತು ಸಮಸ್ತರು ಮಾಡುವ ಸಾಷ್ಟಾಂಗ ಬಿನಹ | ಸ್ವಾಮಿ |
3. ಸ್ವಜ್ಞಾತಿ ಸಮಸ್ತರಿಗೆ | ಯರಡು ಸಂಸ್ಥಾನಕೆ | ನಂಬಿಕೊಂಡು | ಭಕ್ತಿಪೂರ್ವಕವಾಗಿ | ಸೆವೆ ಮಾಡಿಕೊ



4. ಂಡು ಯಿರುವಲ್ಲಿ | ಸ್ತಳದಲ್ಲು | ಶ್ರೀ ಅನಂತಪದ್ಮನಾಭ ದೆವರ || ||  
ದೆವಸ್ತಾನದ ಚಂದ್ರಸಾ
5. ಲಿ ಕೆಲ್ಲ | ಪುರಾ ಆಗುಮಾಡ್ನುವಂತೆ ಅಪಣೆ ಆದ ಪ್ರಕಾರ | ಮಾಘ ಶು  
೧೦ ದಿವ್ಸ | ಕುಟು ಯೆರ್ಪಿಶಿ |
6. ಷಷ್ಠಿ | ಹೊಡವಂತೆ ಕೆಲ್ಲ | ಆಗದೆ | ಮೆಲು | ಛಾವಣಿ ವ ಯಾಪುರ್ಪಿ  
ಮುಂತಾಗಿ | ಆಗಿರುವಲ್ಲಿ | ಪ್ರಾಕು |
7. ವಿ | ಚಯಿತ್ರ ಬ ೧೨ ಯು ಆದಿತ್ಯವಾರ ದಿವ್ಸ | ದಿವಾ ಘಳಿಗೆ | ೧೮  
ವಳಗೆ | ಪಶ್ಚಿತ್ತಪ್ಪಿನಲು | ಬಿದಿಯ |
8. ಲು | ವಕತುರ ಮಂಜುನಾತ್ಮನ ಮನೆಗೆ | ಶ್ರೀ ಪರಶುರಾಮ ದೆವರು |  
ಪ್ರವೇಶವಾಗಿ ವಿಧಿ - - -
9. ಯುಕ್ತವಾಗಿ | ಬಿದಿ ಮನೆಗಳು | ಮತ್ತು ಶ್ರೀ ದೆವಸ್ತಾನದ ಚಂದ್ರಸಾಲಿ |  
ಗರ್ಭಗುಡ್ಡಿ | ಮುಂತಾಗಿ | ಸಮ
10. ಸ್ತಳು ಪುರ್ಣಾಹುಕ್ತಿ ಆಗುವಾಗೆ | ಘಾಳಿಯಿಂದ | ಅಕಡೆಗೆ | ನೊಡುವರ್ಪ  
ಸಹ | ತ್ತಿರದೆ | ಯಿರು
11. ವಲ್ಲಿ | ಮಂಗಲಾರ್ಪಿಂದ ಬಂದ ದಶಾವತ್ತಾರದ ನಾಲ್ಕು ಎಂಟು ಜನ್ನ |  
ಸ್ತಳದ ಜನ್ನ ಆಳು ಮುಂತಾಗಿ |
12. ಕುಡ್ಡಿ | ಮುಡದಿಕ್ಕಿದ ಬಾಗಲಿಂದ | ವಳಗೆ | ನುಗಿ | ಜಿವದಾಸೆ ಬಿಟು |  
ಗರ್ಭಗುಡ್ಡಿ ಬಾಗಳು | ಸುಟ್ಟು ಬಿದ ಮೆ
13. ಲೆ | ತ್ತಿಂಮಯ ಭಟನ ವಳಗೆ ನುಗ್ಗಿಶಿ ಶ್ರೀದೆವರ ಪ್ರತ್ತಿಮೆ | ಸಾಲಿಗ್ರಮದ  
ಕರಡ್ಡಿಗೆ | ಅನಂತನ ದಾರ |
14. ಬೆತ್ತಾ ಯಿಷ್ಟು ಮಾತ್ರ ಭಿಂನ್ನವಿಲ್ಲದೆ | ಹೊರಗೆ ತರಶಿದಾಗಿ | ಜಲಾದಿವಾಸ  
ಮಾಡ್ಡಿ ಯಿಟಧೆ ಬಾಕಿ |
15. ಸಾಮಾನ್ಯ | ಯಾ ಹೊತ್ತು ದಗ್ಧವಾಗಿ ದರೊಬಸ್ತ ವೃಧಿಕರ್ಪಿಗೆ | ಸಹ |  
ವಂದೊಂದು ವಸ್ತು ೧ ಹೊರತ್ತು ಬ
16. ರಲು ಆಸ್ವತ್ತ ಯಿಲದೆ | ಮತ್ತು ದೆವಸ್ತಾನದ ಹೊರಸುತ್ತಿನಲು ಗೊಳು ೧  
ಕರ್ಪಿ ಮಂಜುನಾತ್ಮನ ೬ ವರು
17. ಶದ ಹುಡಗ ೧ ನ್ನು ವಳಗಿನ ಶಿಲೆ | ಹಲಿಗೆ | ಯಲು | ಹುತ್ತವಾಗಿ |  
ಯಿ ಪ್ರಕಾರ ಅರ್ಪಿಷ್ಠಗಳು ಕಾಣಿಶಿ
18. ಕೊಂಡದಾಗಿ | ಅಮ್ರುತಪಡ್ಡಿ ನಂದಾದಿಪ್ಪಿಗೆ | ತಕ್ಕಷ್ಟು ಅನಕುಲ ಸ್ತಳ  
ಪರಸ್ತಳದವರಿಂದ | ಆಗುವದಾ
19. ದ್ರೆ ಶ್ರೀ ದೆವರ | ದೆವಸ್ತಾನಕೆ ವ ಯಾ ಪುರ್ಪಿ ಛಾವಣಿ ಆದ್ರು ಮಾಡ್ಡಿ |  
ಯಿಟು ಪುಜೆ ನಡವ ಬಗ್ಗೆ |

P. 2

L.

1. ಸದರ್ಶಿ ಅರ್ಪಿಷ್ಯದ್ವಯ ದೊಶದ ವಿದ್ಯ ಮಾನದಿಂದ | ಮಳೆಗಾಲ ಸಮಿಪ್ಯ  
ಬಂದದರ್ಶಿಂದ ಸಹ | ದೇವರ ಯಾವ ಸ್ತಳದಲು ಯಿಟು ಪುಜೆ ಆಗತ್ತ
2. ಕದು ಯಂಬ ಆಲೊಚನೆ | ಯಲೆ ಅಧೆ | ಅದರ್ಶಿಂದ ನಡದ ವಿದ್ಯಮಾನ್ಸ  
ಸಂನ್ನಿಧಾನಕೆ | ಬರದು |
3. ಬಿನಹಾ ಮಾಡ್ಡಿಕೊಂಡು | ಯಿ ಅಭಿಪ್ರಾಯ | ಕೊಡೆಯಾಲದಾರಭ್ಯ  
ಪರಸ್ತಳದ ಸಮಸ್ತ ಗ್ರಹಸ್ತ
4. ರ್ಗಿ | ಬರಶಿ ಕಳುಹಿಕೊಟಧೆ | ಯಿಂನ್ನು ನಡದ ವಿದ್ಯಮಾನಕೆ |  
ಬರಕೊಳುತ್ತ | ಯಿಧೆವೆ | ಯಿತ್ಯಾದಿ ವಿವರ |
5. ಚಿತಕೆ ವೆದ್ಯವಾಗಿ | ನಡಕೊಳತ್ತಕ್ಕ ವಿವರಕೆ | ಅಪಣೆ ಆಗಬೆಕು | ನುತನವಾಗಿ  
ಮಾಡ್ಡಿಸಿದ | ಖಂಬ ಮರ
6. ಮೊಷು | ನಗ ನಾಂಣ್ಯ ಪಾಲಕಿ ಸಾಮಾನ್ಸ ಮುಂತಾಗಿ | ಶ್ರೀ ದೇವರ  
ಪ್ರತ್ತಿಮೆ ಶಿವಾಯಿ ಬಾಕೆ | ದರೊಬಸ್ತ ವಂ
7. ದೆ ಕಡ್ಡಿ ಉಳಿಯದೆ ಹುತವಾಗಿ ಹೊಯಿತ್ತು | ಯಿ ವಿವರ | ಚಿತಕೆ  
ವೆದ್ಯವಾಗಿರಬೆಕು | ಸ್ವಾಮಿ || ||
8. ವಿ | ವಯಿಶಾಖಿ ಶು ಸಿ ಲು ಸ್ವಾಮಿ || ||
9. ಮಂಗಿಶನ ಶಿರಸಾಷ್ಟಾಂಗ ಬಿನಹ | ಸ್ವಾಮಿ || || ಶ್ರೀ ದೇವರ ಕೆರ್ಪ  
ಬಳಿಯ ಯಿಟರ್ಪ ಯಿಸ್ತಳದಲ್ಲು |
10. ಶತ್ತು ಪಿಡೆ ಜನರು ಬಾಹಾಳವಾಗಿ | ವಂದು ವೆಳ್ಯದಲ್ಲಿ ಯೆನಾದ್ರು ಪ್ರೆ  
ಮೊಸ ಮಾಡ್ಡಿದ್ರೆ | ಯಿದ ಆಧಾರಲು ವ್ಯ
11. ಥವಾಧಿತ್ತು ಎಂಬದಾಗಿ | ವೆದಮುರ್ತ್ತಿ ರಂಗ ಭಟರು ನಾನ್ಸು ಕುಡ್ಡಿ  
ಆಲೊಚಿಶಿ | ಸದ್ಯ ನಂನ ಮನೆ ಬಿಡಾರ |
12. ಬಿಟು ಚಲುಕಿ ಚಾವಡ್ಡಿಯಲ್ಲು ಪುಂಣ್ಯಾವರ್ಚನೆ ಮಾಡ್ಡಿ ಯಿದೆ ದಿವ್ವ  
ಮದ್ಯಾನಕೆ ಲಗ್ನ ನೊಡ್ಡಿ ವ್ಯಧಿಕರು
13. ಯಿಟ ಧಾರ್ಪ ಯಿಲ್ಲಿ ತತ್ಕಾಲ ದೇವರು ದಯ ಮಾಡ್ಡಿದಾಗ್ಯು ಸ್ತಳದಲ್ಲಿ |  
ಪುನಹ ಪಿಟ - - -
14. ಗಚಿಕಾರೆ ಅರ್ಪಿಷ್ಯ ದೊಶಕೆ ಚಂನ್ನಾಗಿ ಪ್ರಾಯಶ್ಚಿತ್ತವಾಗಿ ಆಮೆಲೆ ಆಮೆಲೆ  
ದೇವರ ಅನ್ನುಜ್ಜೆಯಿಂದ |
15. ಸ್ತಳರ್ಚಾರಣಲುಧಾರವಾಗಿ ಆದ ತ್ತರುವಾಯ ದೇವರ ಸ್ತಳಕೆ  
ದಯಮಾಡಬೆಕಾಧಿತ್ತು ಎಂಬ
16. ಆಲೊಚನೆ ಕಾಣುತ್ತದೆ | ಚಿತ್ತವಿದ ರ್ಪಿತ್ತಿ ಅಪ್ಪಣೆ ಆಗಬೆಕೂ | ಸ್ವಾಮಿ ||  
ಬಿಂನ್ನಹ |

**Summary :** On the 10<sup>th</sup> day of the bright half of Māgha, the Sāraswats of Viṭhala, submitted a *binnavattaḷe* to the *Swāmiji*. It is learnt from the letter that Śrī Anantapadmanābha temple was caught by fire, on Sunday, 12<sup>th</sup> day of the dark half of Chaitra. However, a few participants of *Daśāvātāra* and a few local persons and servants, at the cost of their life, entered into the burning temple and finally managed to take out the idol, a box containing Sāligrāma, Anantanadāra and cane. Except these items, the rest of the items in the temple were burnt to ashes. They intended to perform a *prāyaschitta* to eradicate *ariṣṭadōṣa*.

**Note :** The record belongs to C.A.D. 1836.

64

P. 1  
L.

ಶ್ರೀ

1. ಮಹಾರಾಜಶ್ರೀ ಮಠದ ಪಾರುಪತ್ಯಗಾರರು
2. ನಾರ್ಣಪಯನವರ್ತಿಗೆ
3. ಸೆವಕ | ಬೊಂಡಾಲ ಶಾಂತ್ರಯನು ಮಾಡುವ ಸಾಷ್ಟಾಂ
4. ಗ ನಮಸ್ಕಾರಾ | ಮನ್ನಥ ಸಂವತ್ಸರದ ಮಾಘ ಶು ೪ ವ
5. ರ್ತಿಗೆ ತ್ತಂಮ ಕೃಪೆಯಿಂದಾ ಪೆರ್ಳದಲ್ಲ ಕ್ಷಮದಲ್ಲಿ
6. ಯಿಧನೆ | ತ್ತಂಮ ಸುಕ್ಷಮಾತ್ತಿಶಯಂಗಳಿಗೆ ಪ್ರಿತ್ತಿ
7. ಯಿಂದಾ ಬರಶಿ ಕಳುಹಿಕೊಡುವ ರ್ತಿ ದಯವಿಡಬೆಕು
8. ಸಾಂಪ್ರತ್ತಾ ವಿಟಲದ ಶ್ರೀಮದನಂತೆಶ್ವರ ದೆವಸ್ತಾ
9. ನದ ಜಿಣೋಧಾರದ ವಂತ್ತಿಗೆ ರ್ತುಪಾಯಿ ೪ ನಾಲ್ಕು
10. ರ್ತುಪಾಯಿ ಭೋವಿ ರಾಮನ ಕಯಾ ಕೊಟು ಕಳುಹಿಸು
11. ವದು ಯಂಬದಾಗಿ ಶ್ರೀ | ಸಂನಿಧಾನದಿಂದಾ ಅಪಣೆ
12. ದಯಾಪಾಲಿಶಿದ ರಾಯಸ ಪ್ರಕಾರಾ ನಂನಿಂದ ಸಲು

**P. 2**

**L.**

1. ವ ಸದ್ರಿ ರ್ತುಪಾಯಿ ೪ ಕೈ ದೆವಸ್ತಾನದ ರಂಗಭಟರ ಅಂಣನ ಮ
2. ಗ ವೆಂಕಟಶ ಭಟರ ಕಯಾ ಪ್ರಾಕು ನಂನ ತ್ತಮ ವೆಂಕಂ
3. ಣ ಕೊಟ ರ್ತುಪಾಯಿ ೧ ಜಾತ್ತಾ ರ್ತುಪಾಯಿ ೩ ಕೈ ಯಿಗಾ ಸ
4. ದರ್ಠಿ ಭೊವಿ ರಾಮನ ಕಯಾ ರ್ತುಪಾಯಿ ೨ ಯೆರ್ಡು ರ್ತುಪಾಯಿಯು
5. ಕೊಟು ಕಳುಹಿದನೆ ಯಿಂನು ಸಲುವ ಬಾಕಿ ರ್ತುಪಾಯಿ ೧ ವಂ
6. ದು ಸಲಬೆಕು ಯಿ ವಂದು ರ್ತುಪಾಯಿ ಯಿಗಲ್ಲೆ ಕೊಟಿನು ಯ
7. ಂತ್ತಾ ಯಿಲ್ಲಿ ಪ್ರಯತ್ನ ಮಾಡಿದಲ್ಲಿ ಸಂದರ್ಪವಾದಿಲ್ಲಾ ನಾನು ವ
8. ಂದರ್ಠೆ ಸರಕಾರ ಜಂಬ್ರ ಯಿರುವದರ್ಠಿಂದಾ ಉಪ್ರಂಗಡಿಗೇ ಹೊ
9. ಗಿಧೆನೆ ಯಿಂನು ಹತ್ತು ಹದಿನೈದು ದಿವ್ವದಲ್ಲು ಕಳುಹಿಕೊಡು
10. ತ್ತನೆ ಆಪರ್ಠಿಯಂತ್ರಾ ಫುರಸತ್ತು ಕೊಡುವಂತ್ತೆ ಶ್ರೀ ಸಂನಿ
11. ಧಾನಕ್ಕೆ ಅರ್ಠಕ್ಕೆ ಮಾಡಿ ನಂನ ಮೆಲೆ ಪುರ್ಣ ದಯವಿಟು ನ
12. ಡ್ಲಿಕೊಡುವಂತ್ತೆ ಮಾಡ್ಲಬೆಕು ಆಸ್ತಿತ್ತಿಯಿಂನು ಇಂತ್ತಿ
13. ಸಾಷ್ಠಾಂಗ ನಮಸ್ಕಾರಾ

**Summary :** On the 4<sup>th</sup> day of the bright half of Māgha, Manmatha *saṁvatsara*, Boṇḍāl Śāntaiya wrote a letter to Nāṁapaiya, *Pārupatyagār* of the *Maṭha*, informing him that he had sent Rs. 2/-, through Bōvi Rāma, in connection with the renovation of Śrī Anantēśwara temple of Viṭhaḷa. However, he had to remit the total subscription of Rs. 4/-, in this regard. He had already remitted a rupee through his younger brother, Venkaṇṇa. Śāntaiya further promised to remit the remaining one rupee within a fortnight.

**Note :**Manmatha *saṁvatsara* corresponds to C.A.D. 1836.

## 65

## P. 1

## ಶ್ರೀ

## L.

1. ಮಹಾರಾಜಾಧಿರಾಜ ಪುಜಿತ್ತ ರಾಜ
2. ಮಾಂನ್ಯ ರಾಜಿಶ್ರೀ ಪಾರಪತ್ಯಗಾರ ನಾರಣ
3. ಪಯನವರಿಗೆ-
4. ಸೆವಕ ಶಿವಪ್ಪನ್ನು ಮಾಡುವಾ ಸಾಷ್ಟಾಂಗ ನಮಸ್ಕಾರ
5. ಮನಮತ್ತ ಸಂ | ರದ ಪಾಲಗುಣ ಶು ೯ ನೆ ವರಿಗೆ ಕ್ಷೆ
6. ಮದಲ್ಲು ಯಿಧನೆ ತ್ತಂಮ್ಮ ಕ್ಷೆಮಾತ್ತಿಶಯಗಳಿಗೆ ಬರ
7. ಶಿಕಳು ಹಿಸುವಂತ್ತೆ ಮಾಡ್ಲಬೆಕು ತ್ತರುವಾಯಿ ವಿಟ್ಟದ
8. ಶ್ರೀಮದನಂತ್ತೆಶ್ವರ ದೆವಸ್ತಾನದ ಭಂಡಾರದಿಂದಾ ಸಲುವ
9. - ನವರ ಖಿಸ್ತ ಬಾಕಿ ೩೦ ವರಹಾ ನಿಶಿ ಶ್ರೀಸ್ವಾಮಿಯು
10. ವರ ಸಂನ್ನಿಧಾನದಿಂದಾ ತ್ತಲಪಿದ ರ್ಯಾಸ ಪತ್ತಿಕೆಯಂ
11. ನ್ನು ಶಿರಸಾ ವೈಶಿಕೊಂಡು ಸದ್ರಿ ಹಣಾ ಸರಕಾರಕ್ಕೆ
12. ಕೊಟ್ಟು ಯಿಧನೆ - ಮತ್ತು ಪೆಪರವರಿ ಖಿಸ್ತ ಗ ೧೦೦ ವ
13. ರಹಾ ಕಳು ೨೫ ನೆ ತ್ತಾರ್ತಿಕಿನ ವಳಗೆ ಕಳುಸುತೆವಂತ್ತ ವಗ್ಯ
14. ರೆ ಸದ್ರಿ ರ್ಯಾಸ ಪತ್ತಿಕೆಯಿಲ್ಲು ನಮುದು ಯಿರುವ ಪ್ರಕಾ
15. ರ್ರ ಯಿವರೆಗು ಹಣಾ ತ್ತಲಪಲಿಲ್ಲಾ ಯಿವತ್ತಿಗೆ - ೨ - -

## P. 2

## L.

1. ತ್ತು ನಾಳೆ ಯಿರಸೂಲ ಕಟಬೆಕಾಗಿರುತ್ತದೆ ಯಿಗಾ
2. ಸದ್ರಿ ಹಣವಿನ ಪಾರಾತ್ತು ವಿಶೇಷವಾಗಿರುತ್ತದೆ
3. ಆ ಬಗ್ಗೆ ಸಮಾಧಾನ ಹೆಳುವರೆ ಯಿವರಿಗೆ ಯೆನು
4. ವಸೂಲ ಆಗಲಿಲ್ಲಾದರಿಂದಾ ಉಪಾಯವಿಲ್ಲಾ ಯಿ
5. ವಿವರ ಪರಾಂಬರಿ ಶ್ರಿಗದಿಂದಾ ಸದ್ರಿ ಖಿಸ್ತಿನ ಹಣಾ
6. ಕಳುಹಿಸುವಂತ್ತೆ ಅಪ್ಪಣೆ ಆಗಬೆಕು ಕಾಮಗಾರಿ
7. ವಿಶಯದಲ್ಲಿ ಯಿಲ್ಲಿ ನಗದಿ ಕುಂಮಕ ಕಂಮಿ ಯಿ
8. ರುವಂತ್ತಾದ್ದು ಪರಾಂಬರಿಕೆ ಯಿರುತ್ತದೆ ಯಿಲ್ಲಿ
9. ಯಿದ್ದ ಮರಗಳ ಕೆಲ್ಲವ್ಯಾತ್ತು ಹೊಸತ್ತಾಗಿ ಕಡ
10. ದ ಮರಗಳು ಯಿಲ್ಲಿಗೆ ಸಾಗಿಸುತ್ತಿರುವ ಬಗ್ಗೆ ತ್ತಕ್ಕಷ್ಟು
11. ಆಳು ಮತ್ತು ಖರ್ಚಿಗೆ ಸಾಹಾ ಬೆಕಾಗುತ್ತದೆ ಕೆಲ್ಲಕ್ಕೆ
12. ಮರಲು ಯಿಲ್ಲದೆ ಮತ್ತು ತಂಮಾ - ತ್ತಮಗಾ

13. ಸಂಬಳ ಬರಲಿಲ್ಲಾ ಯಂತ್ನಾ ಉದಾಶಿನ ಮಾಡು
14. ತ್ತಾರೆ ಸದ್ರಿ ಕಡಶಿದ ಮರಗಳು ಯಿಲ್ಲಿ ಸಾಲ್ನಿತ್ತದೆ ಕಾ
15. ಮಗಾರಿ ಮಾಡುವದಾದ್ದೆ ಮಜುರಿ ಭಾರಿ ಮುಟಿತ್ತಾ
16. ಗಿ ಕಾಣುತ್ತಥೆ ಯಿಗಾ ಯಾವ ಬಗ್ಗು ಆದರ್ಷವಾಗಿ ಅ
17. ದೆ ಮುಖಾ ಶ್ರೀದೇವರ ಮತ್ತು ಶ್ರೀ ಸ್ವಾಮಿಯವರ ದಯ
18. ದಿಂದಾ ಯಿ ದೇವಸ್ಥಾನದ ಕಾಮಗಾರಿ ಆಗಬೆಕು ಹೊ

**P. 3**

**L.**

1. ರತ್ತು ಯಿಲ್ಲಿ ವಿದ್ಯಮಾನ ಸ್ತಿತ್ತಿ ನೊಡುವಾಗ್ಗೆ ಯೆನ್ನು
2. ಮುಂದಿನ ಆಲೊಚನೆ ತೊರುವದಿಲ್ಲಾ ಸರ್ವಲು ಬ
3. ಲ್ಲಾದಂತ್ರವರಿಗೆ ವಿಶೇಷ ಅರಿಕೆ ಮಾಡುವ ಬಗ್ಗೆ ಶಕ್ತ
4. ನಲ್ಲಾ ಮತ್ತು ಕರಗಸದವರು ಯಿಲ್ಲಿ ಬಂದು ಹಣಾ
5. ತ್ತಮಗೆ ಸಲುವಂತ್ತಾದ್ದು ಕೊಡಬೆಕೆಂತ್ರ ಹೆಳಿದರಿಂ
6. ದಾ ಯಿವರಿಗೆ ಯೆಷ್ಟು ಹಣಾ ಸಲುವಂತಾದ್ದು ಯಿ
7. ರುತ್ತಥೆ ಯಂಬದು ವಗ್ಯರೆ ತ್ತಮಗೆ ಪರಾಂಬರಿಕೆ
8. ಯಿದದರಿಂದಾ ತ್ತಮ ಬಳಿಗೆ ಹೊಗು
9. ವಂತ್ರ ಹೆಳಿಯಿಧನೆ ಸ್ವತ್ತಂತ್ರದ ಕೆಲ್ಲ ವಂದ್ಯರಡು
10. ದಿವ್ವ ಹೆಚ್ಚು ಕಡೆ ಆದಾಗ್ಗು ದೊಡ್ಡದಲ್ಲಾ ಸರಕಾ
11. ರ ಖಿಸ್ತಿನ ಹಣ ಆಯಾಯ ವ್ಯಾದೆಗೆ ಕೊಟ ವಿನಹಾ
12. ನಿರ್ವಾಹಾ ಯಿಲ್ಲಾ ಯಂಬದು ಪರಾಂಬರಿಕೆ ಯಿರುತ್ತ
13. ದೆ ಆದದಿಂದಾ ನಾಳೆ ಮದ್ಯಾನ ವಳಗೆ ಅಥವಾ ಸಾ
14. ಯಂಕಾಲದ ವಳಗೆ ಆದ್ದು ಕಳುಟ್ಟಿ ಕೊಟ್ಟೆ ಯೊ ತ್ತಿಂ
15. ಗಳ ಯಿರ್ದಲಿಗೆ ಬಿಳುತ್ತಥೆ ಆಮೆಲೆ ಸಾಲ್ಯಧಿರ್ಪ
16. ಕೆ ಬಿಳುವದಾಗುತ್ತಥೆ ಆದದಿಂದಾ ಅಗತ್ಯವಾಗಿ ಕ
17. ಳುವಂತೆಯು ಮತ್ತು ಸೆವಕ ನಡಕೊಂಬ ಬುದ್ಧಿ

**P. 4**

**L.**

1. ಮಾರ್ಗಕ್ಕೆ ಸಾಹಾ ಅಪ್ಪಣೆ ಕೊಟು ಬರಶಿ ಕಳು
2. ಹಿಸುವಂತ್ರ ಮಾಡ್ಲಬೆಕು ಯಿಲ್ಲಾ ವಿವರ ವೆದಮು
3. ತಿರ್ ಮಂಗೆಶಭಟ್ಟರು ಮೊಕ್ತ ಹೆಳಲಾಗಿ ಪರಾಂಬರಿ
4. ಕೆ ಆಧಿತ್ತು ಇಂತ್ರಿ ಸಾಷ್ಟಾಂಗ ನಮಸ್ಕಾರ

5. ಮತ್ತು ಸದ್ರಿ ಕಂಮಾರಗೊಸ್ವರ ಸಂಸ್ಥಾನದಿಂದಾ
6. ತ್ತಲಪಿದ ೭ ||೦ ರುಪ್ಯಾ ಆ ಜನರಿಗೆ ಕೊಟ್ಟಿ ಅದು ಸಾಲ
7. ದು ಯಂತ್ರಾ ತ್ತಿರುಗಾ ಕೊಟ್ಟಿದ್ದಾರೆ ಆ ಜನರ ಬಗ್ಗೆ
8. ಭೈರವಾಸ ಜೊಡು ಯಲ ವಸ್ತ್ರ ಸಾಹಾ ಕಳುಹಿಸಬೆಕಾಗಿ
9. ವೆದಮುರ್ತ್ರಿ ತ್ತಿಂಮಯ ಭಟ್ಟರು ಬರಶಿಕಳುಹಿಸಿದಾರಂ
10. ತ್ತೆ ಆ ಬಗ್ಗೆ ಜವಾಬ ತ್ತಲಪಲಿಲ್ಲಾ ಯಾರು ಕೆಲ್ಲಕ್ಕೆ ಹರಕತ್ತ
11. ಆಗಬಾರದು ಯಂಬ ಪ್ರಯುಕ್ತ ಬಂಟವಾಳದಿಂದಾ
12. ಕಬ್ಬಿಣ ಬಾಲ ೫೦ ಉಕ್ಕಿನ ಘಟಿ ೨೫ ಭೈರವಾಸ ಜೊಡು ೪
13. ಯಲ ವಸ್ತ್ರ ೬ ಸಾಹಾ ಸದ್ರಿ ತ್ತಿಂಮಯ ಭಟ್ಟು ತ್ತರಶಿಕೊಟಿದಾರೆ ಆ ಜನರು
14. ಸದ್ರಿ ಜವಳಿ ಮತ್ತು ಸಂಬಳ ಸಾಹಾ ಬಾರದೆ ಯಿದದರಿಂದಾ
15. ಕೆಲ್ಲ ಮಾಡಲಿಕ್ಕೆ ಯಿಲ್ಲಾ ಯಂತ್ರಾ ಬಹಾಳ ಹರಕತ್ತು
16. ಮಾಡಿದರಿಂದಾ ಆ ಪ್ರಕಾರ ಅವರು ತ್ತರಿಶಿಕೊಟಿದಾ
17. ರೆ ಯಿವತ್ತು ನಾಳೆ ಕಾಲ್ಪರಿಗೆ ಕಿಲಿಗಳು ಮಾಡುತ್ತಾರೆ
18. ನಾಡದಿನ ಲಾಗ್ಯಾತ್ತು ಕೆಲ್ಲದ ಬಗ್ಗೆ ಮರ ಯಿರುವದಿಲ್ಲಾ  
(ಮುಂದಿನ ಪುಟ ಕಳೆದಿದೆ)

**Summary :** On the 9<sup>th</sup> day of the bright half of Fālguṇa, Manmatha *sarivatsara*, Śivappa wrote a letter to Nārāṇpaya *pārupatyagār* of the *Matha*, informing that he had remitted 3 *varahas* towards revenue, from the *bhaṇḍāra* of Śrī Anantēśwar temple, to the government. He requested the *pārupatyagar* to send *ga. 10\** towards revenue for the month of February. He expressed his inability to make due payments to wood workers, engaged in connection with the renovation of Śrī Anantēśwara temple of Viṭhala. The materials for renovation of the temple and other problems relating to the work are recorded in the letter.

**Note :** Manmatha *sarivatsara* corresponds to C.A.D. 1836.

66

ಸಾ.

1. ಶ್ರೀ ವಾಮನಾಶ್ರಮ ಶ್ರೀಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯನಾದ ಹೊಂನಾವರ ಸ್ತಳದ ರಮಣ್ಯಯಗೆ ಶ್ರೀ
3. ಮಂನ್ನಾರಾಯಣ ಸ್ಮರಣೆ ಪುರ್ವಕವಾಗಿ ಹರಶಿಕಳುಹಿದಾನೆಕಾಶಿರ್ವಾದಾ
4. ಹೆಮಳಂಬಿ ಸಂ | ದ ಶ್ರಾವಣ ಬ ಳ ಲ್ಲ ಶಿರಾಲ್ಲಿ ಮಠದಲ್ಲು ಸ್ನಾನ ಜಪಾನು
5. ಷ್ಠಾನ ಶ್ರೀ ಭವಾನಿಶಂಕರ ದೆವರ ಪುಜೆ ಮಾಡುತ್ತಾ ಯೋಗಕ್ಷಮದಲ್ಲು ಯಿ
6. ದೆವೆ ನಿಂನ ಕ್ಷೆಮಕ್ಕೆ ಬರಕೊಳುತ್ತಾ ಬರುವದು | ಅದಾಗಿ ಶಿರಾಲ್ಲಿ ಮಾಗಣೆ ಬೆ
7. ಂಗ್ರೆ ಗ್ರಾಮದಲ್ಲು ಸಸಿಹಿತಲ ರಾಮ್ಯನ ಹೆಸ್ರ ವರ್ಗದ ಭುಮಿ ಪೈಕಿ ಪ್ರಾಕು
8. ಮಠದಲ್ಲಿ ಗೆರಸಪೆ ಶಾಮ್ಯಯನು ತಂನ ಲೆಖ್ಪಿಕೆ ನಡವ ನಂದಾ ದಿಪ್ತಿ ಬಗ್ಗೆ ಕ್ರೆ
9. ಯಕ್ಕೆ ತೆಗದುಕೊಟನು ಯಿಲ್ಲಿ ವಪ್ಪಿಸಿದಂತಾ ಉಪ್ಪಿನ ಆರಪಳಗ \_ \_
10. ಬಾಕಿ ಯಿರುವ ಭೂಮಿ ಬಾಗ್ಯಾತ ಸಾಹಾ ಗ ೩ \* ೪ = \_ \_ \_ ನ ಸ್ತಳಾ ಪ್ರಾಕು
11. ಮಂನ್ನಥ ಸಂ | ರದಲ್ಲು ಆ ಸಸಿಹಿತ್ಲ ರಾಮ್ಯನ ಮ \_ \_ \_ \_ ಶೈಯ ಆ
12. ತನ ತಂಮಂದಿರು ಸಾಹಾ ಕ್ಯಾಕಣಿ \_ \_ \_ \_ \_ ದೆವರ ಭಂಡಾ
13. ರಕೆ ಕ್ರಯಾ ಮೂಲ ಸಾಧನ ಬರಸಿ \_ \_ \_ \_ \_
14. ನಿಧಿಯಲ್ಲು ಆಂಮುತಪಡಿ \_ \_ \_ \_ \_
15. ದಾಗಿ \_ \_ \_ \_ \_

**Summary :** On the 4<sup>th</sup> day of the dark half of Śrāvāṇa, Hēmaḷambi *saṁvatsara* (C.A.D. 1838), Śrī Vāmanāśram Swāmiji issued a letter of benediction to an ardent disciple, named Ramanayya of Honnāvar, informing him that he was keeping well at Śīrālī *Matha*, by taking bath, performing *japānuṣṭhāna* and offering worship to Lord Bhavāni-Śankar. The land in the name of Sasihitla Rāmayya of Beṅgre village



in Śīrālī māgaṇe, was bought by Śamayya of Gersope, and subsequently, endowed to the Maṭha for conducting *nandādipti* and offering *amṛitapaḍi* at the Śrī Bhavāni-Śaṅkar shrine. The land valued at ga. 3 \* 4 =, include a salt-pan and an areca garden.

**Note :** The letter is incomplete and illegible. Hemaḷambi *sam.* corresponds to C.A.D. 1838.

## 67

ಸಾ.

1. ಶ್ರೀ ಭವಾನೀಶಂಕರಾಯ
2. ಶ್ರೀ ವಾಮನಾಶ್ರಮ ಶ್ರೀಪಾದಂಗಳವರು
3. ನಮಗತ್ಯಂತ ಪ್ರಿಯ ಶಿಷ್ಯನಾದ ಮಠದ ಶುಕ್ಲಭಟನಾ
4. ದ ಶಂಕರ ಭಟಗೆ ಶ್ರೀಮನ್ನಾರಾಯಣ ಸ್ಮರಣ ಪೂರ್ವಕವಾ
5. ಗಿ ಹರಿಶಿಕಳುಹಿದ ಆಶೀರ್ವಾದಾ ವಿಕಾರಿ ಸಂ | ದ ಆಶ್ವಿಜ
6. ಬ ೧೦ ವರ್ಷಗೆ ಮಂಗ್ಗುರಲ್ಲು ಶ್ರೀಭವಾನೀಶಂಕರದೇವರ ಪು
7. ಜೆ ಮಾಡುತ್ತಾ ಯೋಗಕ್ಷಮದಲ್ಲು ಯಿಧವೆ - ನಿನ್ನ ಕ್ಷಮೆ
8. ಕ್ಕೆ ಬರಕೊಳುವದು - ಅದಾಗಿ - ಮಠದ ಬಂದೊಬಸ್ತು ಬಗ್ಯೆ
9. ನಿಶಚ್ಯುಶಿ ಗ್ರಹಸ್ತರಿಗೆ ಅಪ್ಪಣೆ ಕೊಟ್ಟು ರ್ಯಾಸಪಟ್ಟಿ ನಖಿಲ್ಲು ಸಾಹಾ
10. ಕಳುಹಿ ಅದೆ ವಿಲೆಯಿಟ್ಟು ಮಠದ ಹುಟ್ಟುಳಿ ವ ಸ್ಯ -
11. ದೆ | ಬಂದೊಬಸ್ತಿ ಬಗ್ಯೆ ಶ್ಯಾನಭಾಗಗೆ ನೆಮಕಾ ಮಾಡುವದೆ ಗೆ -
12. ಬಡುಕುಳಿ ಅನಂತ ಭಟಗೆ ನೆಮ್ಮಿಧವೆ - ಆದರಿಂದಾ
13. ಆ ಮಠದ ಹುಟ್ಟುಳಿ ಹಾಜರಿ ಯಿರುವಂತಾದ್ದು ವ
14. ಆ ಬಾಬ್ತು ಲೆಖ್ಪಿದ ಬುಕು ಸಾಹಾ ಯಿತನ ವಶಕೆ ಕೊಟ್ಟು
15. ವಕ್ಕಲಗಳಿಂದಾ ಬರುವಂತಾ ಹುಟ್ಟುಳಿ ವಗ್ಯರೆ ಮ
16. ಠದ ಉಗ್ರಾಣಕ್ಕೆ ಬರುವಗೊಸ್ಕರಾ ಅನಂತಭಟನ ತಾಬೆ
17. ಕೊಡುವಂತೆಯು ವಕ್ಕಲಗಳಿಗೆ ತಾಕಿತ ಮಾಡಿ ಜಿ
18. ಸು ವಗ್ಯರೆ ಮಠದ ಉಗ್ರಾಣದಲೆ ಯಿಡ್ಡಿ ಸದ್ರಿ ಪಟ್ಟಿ
19. ಯಲ್ಲು ನೆಮ್ಮಿದ ವೃತಿಗಳ ಪ್ಯಕಿ ಯಿನ್ನು ಮುಂದೆ

ಪು. 2

ಸಾ.

1. ನೆಮಕ ಆಗುವ ವೃತ್ತಿಗಳ ಹೊರತು ಬಾಕಿ ವೃತ್ತಿ
2. ವಂತ ವ್ಯವಸ್ಥೆಗೆ ಮಠದ ಉಗ್ರಾಣದಿಂದಲೆ ಕೊಡುವ
3. ಒತ್ತೆಯು ವಿನಿಯೋಗ ಪಂಚಪರ್ವ ವ್ಯವಸ್ಥೆ ಸಮ
4. ನಾಗಿ ನಡಿಯುವಂತೆ ಆಗಿದಾಗ್ಯೆ ವಿಚಾರಿಸುತ
5. ಲೆ ಯಿದ್ದು ಜಾಗ್ರತೆಯಿಟ್ಟು - ಆ ವಿವರಕ್ಕೆ ಬಿ
6. ಒನವತಳೆ ಬರಕೊಳುವದು ಇತ್ಯಾದಿಃ

**Summary :** Śrī Vāmanāśram Swāmiji from his camp at Mangalore, issued a letter of benediction to Śaṅkar Bhaṭ of the Śīrāli *Maṭha*, informing him that he was keeping well until the 10<sup>th</sup> day of the dark half of Āśvīja, Vikāri *saṁvatsara* (A.D. 1839), by engaging himself in offering worship to Śrī Bhavānī-Śaṅkar. His Holiness sent a separate order to *grihasthas*, commanding to maintain *bandōbast* at the *Maṭha*. Swāmiji ordered Śaṅkar Bhaṭ to inform tenants to give agricultural produce to Anant Bhaṭ, appointed as *śānbhōg*, by the Swāmiji. The servants were to be granted produce from the granary. *Viniyōga* and *Panchaparva* were to be regularly conducted. His Holiness ordered Śaṅkar Bhaṭ to send a *binnavattaḷe* containing the necessary details.

## VII. Śrī Kṛṣṇāśram Swāmiji

(A.D. 1839 - A. D. 1863)

Rds. 68-112

68

P. 1

L.

1. ಅಸಲ್ಲು ಪ್ರತಿ ನಕಲ್ಲು - ಶ್ರೀ ಗುರು ಕೆಶವಾಸ್ರಮ ಪ್ರಸನ್ನಾ-
2. ಶ್ರೀ ಶ್ರೀ ಗುರುಭೋಂ ನಮಃ ಗುರುಭೋಂ ನಮಃ ಆಯರಾರೊ  
ಗೃ ಅೃಶ್ಚ
3. ರೆ ಶ್ರೀ ಕೃಷ್ಣಾಸ್ರಮ ಶ್ರೀ ಸ್ವಾಮಿಯವರ ದಿವ್ಯ ಶ್ರೀ  
ಚರಣಾರವಿಂದಂಗಳಿಗೆ
4. ಚರಣಶೇವಕರಾದ ಶಿರಾಲ್ಲಿ ಗೌಡಸಾರಸ್ವತ ಬ್ರಾಹ್ಮಣ ಹತ್ತು ಸಮಸ್ತರು  
ಮಾಡು
5. ವ ಪ್ರಣಾಮನ ವಿಜ್ಞಾಪನಾ | ಹೆಮಳಂಬಿ ಸಂವತ್ಸರ ಮಾರ್ಗಶಿರ ಶು ೬  
ಷ್ಠಿ ಭಾನುವಾ
6. ರದ ವರೆಗೆ ಸಂನ್ವಿಧಾನದ ಆಶಿರ್ವಾದ ಕೃಪಾಕಟಾಕ್ಷದಿಂದಾ ಕ್ಷೇಮದಲ್ಲು
7. ಯಿಧವೆ | ಸಂನ್ವಿಧಾನಂಗಳ ಯೋಗಕ್ಷೇಮಾತ್ತಿಶಯಂಗಳಿಗೆ ನಾಲುಂನಡಕೊಳತ
8. ಕ್ಕ ಬುಧಿಮಾರ್ಗಕ್ಕೆ ಅಪ್ಪಣೆ ದಯಾ ಪಾ
9. ಲ್ಲಿಬೆಕು - ಶ್ರೀ ಸ್ವಾಮಿ - ಮುರುಡೇಶ್ವರ ಗೃಹಸ್ತರು ತಂಮ ಊರ  
ಕ್ಯಾಕೆಣಿ ಮಠ
10. ದಲ್ಲು ದೇಶಸಂಚಾರ ಮಾಡಿಕೊಂಡು ಯಿರುವಂತ್ರ ಮೊಕ್ಷಾರ್ಥಿ ಸಂನ್ಯಾಶಿಗಳಿಗೆ
11. ತಂದು ನಿಲ್ಲಿಕೊಂಡು ಆ ಮಟ್ಟದ ಭಾರತ್ವ ಬರಹಾ ಮುಲಕದಿಂದಾ  
ಅವರಿಗೆ ವ್ಯ
12. ಶಿಕೊಟ್ಟು ಯಿ ವರ್ಗದ ಗೃಹಸ್ತರು ಅವರಿಂದಾ ಗುರು ಸಂಸ್ಥಾನದ  
ಮರಿಯಾ

13. ದಿ ಪ್ರಕಾರಾ ನಡಸುವ ರಿತ್ತಿ ಯಿಡ್ಲಿ ನಡಕೊಂಡು ಬರುತ್ತಾರಾದ್ದರಿಂದಾ ಯಿ ಪ್ರ
14. ಸ್ತಾಪಲು ಸೌಂಸ್ಥಾನದ ಮರಿಯಾದಿಗೆ ಅಯುಕ್ತವೆಂತಾ ತಿಳವಳಿಕ್ಕೆ ಆ
15. ಗುವಗೊಸ್ಕರಾ ಯಿ ಸಂಸ್ಥಾನದಿಂದಾ ಪರ ಉರ ಮುಖ್ಯವಾದ ಯಿ ವ
16. ಗದ ಗೃಹಸ್ತರಿಗೆ ರ್ಯಾಸ ಪತ್ರಿಕ್ಕೆ ದಯಾಪಾಲ್ಪಬೆಕೆಂತಾ ಅರಿಕೆ ಮಾಡಿ
17. ಕೊಂಡ ವಿಶಯದಲ್ಲಿ ಸೌಂಸ್ಥಾನದಿಂದಾ ಪಾರ್ಪತ್ಯಗಾರ್ ನಾರಣಪ್ಪನವರಿ
18. ಗೆ ಅಪ್ಪಣೆಯಾಗಿ ಆ ಪ್ರಕಾರಾ ರ್ಯಾಸ ಬರದು ಕಳುಹಿಸುವ ಆಲೊಚನೆ
19. ಬಗ್ಗೆ ನಾಲು ಸಂನ್ವಿಧಾನದಲ್ಲು ಹೊಗಿ ಕುಂತ ವೆಳ್ಯಾ ಮಠದ
20. ಶಂಕ್ರ ಭಟರು ಮುರುಡೆಶ್ವರ ಗೃಹಸ್ತರು ಅನ್ನುಚಿತ್ತವಾದ ಕೆಲಸಾ ಯಾ
21. ವರು ನಡಶಿದ್ಧಾಗಿ ತೊರುವದಿಲ್ಲಾ - ಯಿ ಸಂಸ್ಥಾನದ ವಾಲ್ಯಲ್ಯಕ್ಕೆ ವಿಹಿತವಾಗಿ
22. ನಡದ್ದಾರೆ - ಯಂತಾ ಹೆಳಿ ಸದರಿ ರ್ಯಾಸದ ಬಗ್ಗೆ ಹರಕತ ಮಾಡಿದರಿಂದಾ  
ಆಗ್ಗೆ ಅಲ್ಲಿ ಯಿರುವ ಗೃಹಸ್ತರು ಸಂಸ್ಥಾ
23. ನದ ಮರಿಯಾದಿ ಪ್ರಬಲವಾಗಿ ನಡೆಯುವ ಬಗ್ಗೆ ಯಾವದೊಂದು ವಿಷಯವಾ
24. ದರು ಯಿ ಸೌಂಸ್ಥಾನದ ವಾತ್ಸಲ್ಯಲುಳ್ಳ ಗೃಹಸ್ತರಿಗೆ ಯುಕ್ತವಾದ ನಡತೆ
25. ತಿಳಿಯುವಗೊಸ್ಕರಾ ಬರದು ಕಳುಹಿ ಅವರ ಆಲೊಚನೆ ಸಾಹಾ ತ್ತೆ
26. ಗದುಕೊಂಡು ಸೌಂಸ್ಥಾನದ ಮಠ ಯಾರಿಗೆ ಅಯುಕ್ತವಾಗಿ ನಡೆದ ಜ
27. ನರಿಗೆ ಯಿಂಲ್ಲಿಂದಾ ಆಗತಕ್ಕ ಬಂದೊಬಸ್ತ ಆಗಬೆಕಲ್ಲದೆ ಆ ಬಗ್ಗೆ
28. ವಿಳಂಬವಾದ್ದಾದೆ ಬಹು ದಿವ್ವದ ಮೊದಲ್ಲು ಯಿ ಸಂಸ್ಥಾನ

## P. 2

### L.

1. ಪ್ರಬಲವಾಗಿ ನಡೆಯದೆ ಸ್ವಾರಿ ಸಂಗಡಾ ಯಿರುವ ವೃದಿಕ ಜನರು ನಡಕೊ
2. ಂಡು ಬರುವ ಮೆರೆಗೆ ಮುಂದು ಅದೆ ರಿತ್ತಿ ಬಂದು ಯಿಳದಿತು ಆದ್ದರಿಂದಾ ಯಿ ಅಭಿಪ್ರಾಯ
3. ಸರ್ವೈ ಜನರಿಗೆ ತಿಳಿಯುವ ಹಾಗೆ ಸದರಿ ರ್ಯಾಸಾ ಬರಶಿ ಕಳುಹಿದಲ್ಲಿ ಸೌಂಸ್ಥಾ
4. ನಕ್ಕೆ ಗುಣವಾಗಿ ಪ್ರಬಲವಾಗಿ ನಡದಿತು ಯಂತಾ ಹೆಳಿದ ಮಾತ್ತಿಗೆ ಸದ್ರಿ ಭಟ
5. ರು ಶಿಟ್ಟು ಮಾಡಿಕೊಂಡು ಬ್ರಾಹ್ಮಣಿಕೆ ಪ್ರಭುತ್ವ ಯಿ ಊರ ಗೃಹಸ್ತರಿಗೆ
6. ಯಿವರೆಗೆ ಬಂತೊ ಯಂತಾ ಹೆಳಿ ಸದರಿ ರ್ಯಾಸದ ಪ್ರಸ್ತಾಪು ನಡೆಯಲಿಕ್ಕೆ
7. ಕೊಡದೆ ಆ ಗೃಹಸ್ತರ ವಾತ್ಸಲ್ಯ ಸಂನ್ವಿಧಾನದ ರುಬರು ಹೆಳಿದ್ದು
8. ಸಂನ್ವಿಧಾನಕೆ ಪರಾಂಬರಿಕ್ಕೆ ಆಗಿರುತದೆ - ಮುಖ್ಯ ಯಿ ಸಂಸ್ಥಾನಕೆ

9. ನಡದು ಬರುವ ಗೃಹಸ್ಥರು ಮುಖ್ಯವಾದವರು ಪ್ರಾಂತದಲ್ಲು ಯಿ
10. ದಾಗ್ಯು ಸಮಿಪ ಯಿರುವ ಗೃಹಸ್ಥರು ಯಾವದೊಂದು ಸೌಸ್ತಾನದ ಮ
11. ರಿಯಾದಿ ಪ್ರಕಾರಾ ನಡೆಯುವ ವಾತ್ಸಲ್ಯಕ್ಕೆ ಅರಿಕ್ಕೆ ಮಾಡ್ಡಿ ಗುರು ಮಠ ಯಾ
12. ರಿಗೆ ಅಯುಕ್ತವಾಗಿ ನಡೆಯುವ ಜನರಿಗೆ ಯಿಲ್ಲಿಂದಾ ಆಗತಕ್ಕ ಬೆರೆ
13. ಮಾಡ್ಡದಿದ್ರೆ ಸಂಸ್ಥಾನ ಕುರುತ್ತು ಸಮಿಪ ಯಿರುವ ಯಿ ಊರ ಗೃಹಸ್ಥರಿಗೆ
14. ಸಾಹಾ ಪರಊರ ಗೃಹಸ್ಥರಿಂದಾ ವಚನ ಬರುವ ಸಮಂಧಾ ಮತ್ತು ನಾಲು
15. ಸಮಸ್ತರು ನಡದು ಬರುವ ಸಂಸ್ತಾನದ ಗುರುಮಠ ಆದಿ ಭಕ್ತಿ ವಾತ್ಸಲ್ಯದಿಂದಾ ಶ್ರುತಪಡ್ಡಿದ್ಡಾ
16. ಗಿರುತದೆ ಹೊತ್ತು ನಂಮ ಕಿಮ್ಮತ್ತಿನಗೊಸ್ಕರಾ ಹೆಳಿದ್ಡಾಗಿರುವದಿಲ್ಲಾ ಪ್ರಾಕು
17. ಪಾರ್ತಿವ ಸಂವತ್ಸರದಲ್ಲೂ ಕ್ಯಾಕಿಣಿ ಮಟದಲ್ಲು ಯಿರುವ ಮೊಕ್ಷಾರ್ಥಿಗಳು ಶಿರಾ
18. ಲ್ಲಿಯಲ್ಲು ಬಂದಾಗ್ಯೆ ಕೆಲಲು ಗೃಹಸ್ಥರು ವಂದೆರಡು ದಿವ್ವದ ಮಾತ್ತಿಗೆ
19. ನಿಂತವರಿಗೆ ಅನ್ನುಸರಿಶಿ ನಡದ ಬಗ್ಯೆ ಆ ಪ್ರಕಾರಾ ನಡಕೊಳಲಿಕ್ಕೆ ಕೂಡದೆ ಸ್ವಾರ್ಥಿ ದಕ್ಷಣ ಪ್ರಾಂತದಲ್ಲು ಯಿರು
20. ವಾಗ್ಯೆ ಮಂಗಲುರ ಗೃಹಸ್ಥರಿಂದಾ ಯಿ ಊರ ಗೃಹಸ್ಥರಿಗೆ ಕಾಗದಾ ಮತ್ತು ಸಂನ್ನಿಧಾನದಿಂದಾ ರ್ಯಾಸ ಪ
21. ತ್ರಿಕೆ ಸಾಹಾ ಬಂದ ಅಭಿಪ್ರಾಯ ಸಂನ್ನಿಧಾನದಲ್ಲೆ ಯಿರುತಥೆ ಪರಾಂಬರಿಕೆ
22. ಯಿಗಾ ಆ ಮೊಕ್ಷಾರ್ಥಿರ ವಿಶಯದಲ್ಲಿ ಮೊದಲ್ಲು ಮೊದಲಿನ ಪ್ರಕಾರವೆ ನ
23. ಡಕೊಳುವ ಬಗ್ಯೆ ಗೃಹಸ್ಥರಿಗೆ ರಾಯಸ ಅಪ್ಪಣೆ ದಯಪಾಲಿಸುವದಕ್ಕೆ ಮುಂದೆ ಶಂಕ್ರಭಟ
24. ಯಿ ಸೌಸ್ತಾನ ನಡೆಯುವಂತಾ ವೆವಹರಣೆ ತಂಮ್ಮ ಮನಸೊ ಯಿಭೆ
25. ಮೆರೆಗೆ ಯಾರಿಲ್ಲ ಯಂತಾ ಗ್ಯಹಿಕೆಗೆ ಕಂಡು ಆ ಬಗ್ಯೆ ಹರಕತ್ತು ಮಾ
26. ಡ್ಡಿರೊ ಯೆನೆಂಬದು ಸಂನ್ನಿಧಾ
27. ನದಲ್ಲು ಯಿರುವ ಮೊಕ್ಷಾರ್ಥಿರ ವಿಶಯಕ್ಕೆ ಆದ ರ್ಯಾಸಾ ಮತ್ತು ಕಾಗ

### P. 3

#### L.

1. ದ ಸಾಹಾ ಪರಾಂಬರಿಶಿದಲ್ಲಿ ವೆದ್ಯವಾದಿತ್ತು ಮುಖ್ಯ ಯಿ ಸಂಸ್ಥಾ
2. ನಕ್ಕೆ ನಡದು ಬರುವ ಯಿ ವರ್ಗದ ಜನರ ಪೈಕ್ಕೆ ಕೆಲಲು ಗೃಹಸ್ಥರು ಗುರು

3. ಸಂಸ್ಥಾನದ ಮರಿಯಾದಿಗೆ ಅಯುಕ್ತವಾಗಿ ನಡದ್ದಾದರೆ ಅವರಿಗೆ ಯೊ ಸೌಂ
4. ಂಸ್ಥಾನದಿಂದಾ ಆಗತಕ್ಕ ಶಿಕ್ಷೆ ಶಿಗ್ರದಿಂದಾ ಆಗದೆ ಯಿದ್ದೆ ಯಿ ವಿಶಯಕ್ಕೆ ಬಂದ ಹಿ
5. ನ ವಚನಗಳು ನಮ್ಮ ವರ್ಗದ ಸಮಸ್ತರಿಗೂ ಪ್ರಾಪ್ತಿ ಆಗುವ
6. ದರಿಂದಾ ಆ ಪ್ರಕಾರಾಗಬಾರದ ಕಾರಣಾ ಗೃಹಸ್ಥರು ತಂಮ್ಮ ತಂಮ್ಮ ಶಕ್ತ್ಯಾನ್ವಸಾರ ರ್ರಕ್ಯನ್ನಕೂಲ ಮಾಡಿಕೊಟ್ಟು ಸೌಂಸ್ಥಾನ
7. ನಕೆ ಯೊಗ್ಯವಾದಂತ್ತ \_ರಿಗೆ ಆಸ್ತಮ ವಗೈರಿ ಕೊಡ್ಡಿ ಆ ಪ್ರಕಾರಾ ಸೌಂಸ್ಥಾನದ
8. ಗುರು ಮರಿಯಾದಿ ವಿಶಯಕ್ಕೆ ಪಾತ್ರರಾದಂತ್ತವರು ಸೌಂಸ್ಥಾನದ ಮ
9. ರಿಯಾದಿ ಪ್ರಕಾರಾ ಪ್ರಭ್ಯತ್ತವಾಗಿ ನಡಶಿ ಕಿರ್ತಿಯಶಶ್ಚ ಉಂಟುಮಾ
10. ಡಿಕೊಳ್ಳುವ ಕೆಲಸಾವಶ್ಯ ಆಗಿರುತಥೆ | ಪ್ರಾಕೂ
11. ಯೊ ಗುರುಸೌಂಸ್ಥಾನದಲ್ಲಿ ಶುಕ್ಲಭಟರು ಭಾವಿಕ ಮಾರ್ಗದವರಾದ್ದ
12. ರಿಂದಾ ಯಿ ವರ್ಗದ ಜನರಲ್ಲಿ ಕೆಲಲು ಜನರು ತಂಮ್ಮ ಮನಸೊ ಯಿಭೆ
13. ನಡದು ಯಿದೆ ಮುರುಡೆಶ್ಚರ ಗೃಹಸ್ಥರು ಅಂನ್ಯ ಜಾತಿಯವಳಿಗೆ
14. ಜ್ಯಾತಿಯಿಲ್ಲು ಕೂಡ್ಡಿಕೊಳುವ ಆಲೊಚನೆ ಮಾಡಿದ ಕಾರಣಾ
15. ಪುರೊಹಿತ ಗಣಪಯ ಭಟರು ಯೊ ಉರ ಗೃಹಸ್ಥರಿಂದಾ ಕಾಗ
16. ದಾ ತೆಗದುಕೊಂಡು ಮುಖ್ಯವಾದ ಗೃಹಸ್ಥರು ಯಿರುವ ನಗರಕೆ
17. ಹೊಗಿ ಅಲ್ಲಿಂದಾ ಯೊ ಊರ ಗೃಹಸ್ಥರಿಗೆ ಜವಾಬು ತ್ತಂದು
18. ಕೊಟ್ಟು ಆಗೈ ಸೌಂಸ್ಥಾನದ ಭಾರತ್ತ ನಡಸುವ ಬಗೈ ಶ್ರೀ ಗುರು ಕಟಾಕ್ಷ
19. ದಿಂದಾ ಅದಕೆ ಯೊಗ್ಯವಾದ ಶ್ರೀಕೆಶವಾಸ್ತಮ ಶ್ರೀ ಗುರುಗಳವರಿಗೆ
20. ಆಸ್ತಮವಾಗಿ ಶ್ರೀ ಗುರು ಸ್ವಾಮಿಯವರು ಮಟದಲ್ಲಿ ವಾಸವಾಗಿ ಯಿ
21. ದಾಗ್ಯು ಯೊ ಜ್ಯಾತಿವರ್ಗದಲ್ಲಿ ಗುರು ಸೌಂಸ್ಥಾನದ ಮರಿಯಾದಿ ಪ್ರಕಾರಾ ಸಮಸ್ತ
22. ವಿಶಯದಿಲ್ಲು ಪ್ರಕ್ಷಾತ್ತವಾಗಿ ಉತ್ತರ ದಕ್ಷಿಣ ಧೂರ ಪ್ರಾಂತ್ಯದಲ್ಲಿ ಯಿ
23. ರುವ ಯಿ ವರ್ಗದ ಬಂದೊಬಸ್ತು ಯಿಡ್ಡಿ ಯಿ ವರ್ಗದ ಸಮಸ್ತರಿಗೂ ಬ್ರಾಹ್ಮ
25. ಣಿಕೆ ಉಂಟು ಮಾಡ್ಡಿ ಯೊ ವರ್ಗದ ಜನರು ಬೆರೆ ಮಠಗಳಲ್ಲಿ ಆಸ್ತಮ
26. ವಗೈರೆ ಮಾಡಿ ನಡಕೊಂಡು ಬರಬಾರದೆಂತ್ತಾ ಯಾವತ್ತು ಗೃಹಸ್ಥರಿಂದಾ ಬಿಂನವತ್ತಳೆ

## P. 4

## L.

1. ಸಾಹಾ ಬರಶಿಕೊಂಡು ಆ ಪ್ರಕಾರಾ ನಡಸುವವರೆಗೆ ಯೊ
2. ವರ್ಗದ ಜನರಲ್ಲಿ ಬಂದೊಬ್ಬಯಿಂದಾ ಕಿ
3. ತಿರ್ ಯಶಶ್ಚ ಉಂಟಾಗಿ ನಡದು ಬಂದದ್ಯಾತ್ತು - ಯಿತ್ತಲಾ
4. ಗಿ ಶುಕ್ಲಭಟರು ಭಾವಿಕರಾದರಿಂದಾ - ಯೊ ವರ್ಗದಲ್ಲಿ ಗೊತ್ರ ಸಮಂದದವರಲ್ಲಿ ವಿವಾಹ ವ್ಯಾಧ್ಯಾತ್ತು ಯಿ ವ
5. ಗರ್ಗದ ಕನಿಕೆ ಅಂನೈ ಜಾತ್ತಿಯವರಲ್ಲಿ ವಿವಾಹ ಮಾಡ್ಡಿಕೊ
6. ಡುವದಕ್ಕೆ ಕುಮಕು ಮಾಡ್ಡಿಕೊಟದ್ಯಾತ್ತು - ಸುಮಾರು
7. 22 ವರುಷದ ಪ್ರಾಯದ ಮನ್ನಶ್ಯಾ ಜ್ಯಾತಿ ಭಾಸೆ ಬರಹಾ ನಿತ್ಯಕರ್ಮಾನ್ನು
8. ಷಾನದಲ್ಲಿ ಸಾಹಾ ಪ್ರಜ್ಞಾಸಾದಂತ್ರವಾಂ ದೆಶಾಭ್ರಷ್ಟನಾಗಿ ಹೊದವನ ಬಗ್ಗೆ ಆ
9. ತನ ಸ್ವಭಾವವಾಗಿ ತೊರು
10. ತ್ತದೆ ಯಂತ್ರಾ ಆ ವಿಶಯದಲ್ಲಿ ಯೊ ವರ್ಗದ ಗೃಹಸ್ಥರ ಮು
11. ಖಿದಿಂದಾ ಪ್ರಾಕಿನ ಆತನ ಪ್ರಜ್ಞಾತ್ತೆ ಯೆನ್ನು ತ್ರಿಳಕೊಳದೆ ದೆಶಾವರಿ
12. ಯಾಗಿ ಹೊದ ಮನುಶ್ಯನ ಅ್ಯವಜಿಗೆ ದೆಶಾವರಿಯಾಗಿ ಬಂದ ಮನ್ನು
13. ಶ್ಯಗೆ ಜ್ಯಾತ್ತಿ ವಳಗೆ ಕುಡ್ಡಿಕೊಳುವ ಸಲ್ಲದತ್ತಿಗೆ ಸಮಾಗ
14. ವಾಗಿ ನಡದಂತ್ರಾ ಜನಕೆ ಸೌಂಸ್ಥಾನದಲ್ಲು ವಿಚಾರಣೆ
15. ಆಗಿ ರುಜುವಾಗಿದಂತ್ರೆ ಸೌಂಸ್ಥಾನದ ಮರಿಯಾದಿ ಪ್ರಕಾರಾ
16. ಯೆನ್ನು ಬಂದೊಬ್ಬಸ್ತು ಆಗದೆ ಯೊ ವರ್ಗದಲ್ಲಿ ಯೊವರೆಗೂ ನಡ
17. ಕೊಳ್ಳುವದಕ್ಕೆ ಬಿಡುವರೆ ಕಾರಣವ್ಯಾತ್ತು -
18. ಯೊ ಸೌಂಸ್ಥಾನಕ್ಕೆ ನಡದು ಬರುವ ಮುರುಡೆಶ್ವರ ಗೃಹಸ್ಥರು ಚಲ್ಲರ ಮಟ
19. ದಲ್ಲಿ ಸಂನ್ಯಾತಿಗಳಿಗೆ ತ್ತಂದು ಯಿಟ್ಟುಕೊಂಡು ಗುರು ಸೌಂಸ್ಥಾನದ
20. ಮರಿಯಾದಿ ಪ್ರಕಾರದ ರಿತ್ತಿ ಆ ಸಂನ್ಯಾತಿಗಳಿಂದಾ ನಡಸುದು
21. ಮುಖ್ಯ ಯಿ ಸಾಂಸ್ಥಾನ
22. ಕೈ ಶ್ರೇಷ್ಠವಾದ ಕಿರ್ತಿ ಉಂಟು ಮಾಡ್ಡಿಕೊಂಡಲ್ಲಿ ನಡಕೊಂ
23. ಡು ಬರುವ ಗೃಹಸ್ಥರಿಗೆ ಭಾಶಣಕೆ ಕಾರಣವಾಗಿರುವದರಿಂದಾ ಯಿ
24. ವರ್ಗದಲ್ಲಿ ಬ್ರಹ್ಮಕರ್ಮಕ್ಕೆ ಯೆನೊಂದು ವಿಳಂಬವಿಲ್ಲದೆ ಯುಕ್ತರಾಗಿ ನಡದು
25. ಬರಬೆಕೆಂಬ ಆಲೊಚನೆ ಗ್ರಹ್ಣಿ ಸೌಂಸ್ಥಾನಕ್ಕೆ ಮುಂದೆ ನಡಸುವ ಬಗ್ಗೆ
26. ಯೊಗ್ಯವಾಗಿರುವ ಪ್ರಯುಕ್ತ ಯಿ ಸೌಂಸ್ಥಾನಕ್ಕೆ ಮುಖ್ಯವಾದ ಗೃಹಸ್ಥರು ಸ

27. ಂನ್ನಿಧಾನಂಗಳ ಅಪೆಕ್ಷೆ ಮಾಡ್ಡಿಕೊಂಡು ಯಿರುಪದರಿಂದಾ ಯಿ ವಿಶಯಕ್ಕೆ ಮು
28. ರ್ರಡೆಶ್ವರ ಗೃಹಸ್ವರು ಸಂಮತ್ತಿಸದೆ ಪ್ರತ್ಯುಂಮ್ನಯ ಮಟ ಉಂಟು
29. ಮಾಡುವದಕೆ ಕಾರಣವಾದಿತ್ತು

**Summary :** On Sunday, 6<sup>th</sup> day of the bright half of Mārgaśira, Hēmaḷambi *saṁvatsara*, the Gauḍa Sāraswat Brāhamaṇas of Śīrāli, sent a petition to Śrī Kṛiṣṇāśram Swāmiji, informing him about the action of the *gṛihasthas* of Murḍēśwar, who had not only given shelter to a monk in Kaikiṇi *Maṭha* but also made him the head of that *Maṭha*. Since the *gṛihasthas* of Murḍēśwar transgressed the rules of the *Samsthāna*, the *gṛihasthas* of Śīrāli, requested His Holiness to prevent such unwanted developments within the territorial jurisdiction of the *Samsthāna*.

**Note :** Hēmaḷambi *saṁvatsara* corresponds to C.A.D. 1838.

## 69

P. 1

L.

1. ಸಂ ೧೮೩೮ನೆ ಯ್ಲಿವಿ ದಶಂಬ್ರ ತಾರಿಕ್ಕು ೧೨ನೆ ವಿಳಂಬಿ ಸಂವತ್ಸರ್ರ ಮಾರ್ಗಶಿರ್ರ ಬ ೧೧ ಲ್ಲು
2. ಶ್ರೀಮತ್ತು ಸವಕುರ್ರ ವಿರಭದ್ವಯನವರಿಗೆ - ಜಮಾಲಾಬಾದ ರಾಮಶ್ರಿಷ್ಟಯನ್ನು ಬರ್ರ
3. ಶಿಕೊಟ ಮಿಗ್ಗೆ ಅಡವಿನ ಕರಾರು ಯೆನೆಂದರೆ ನಾನು ವೆವಹಾರ್ರ ಮಾಡಿ ಪರಮೆಶ್ವರ್ರ ನ್ಯಾಕರಿಂದಾ
4. ಬಿಡ್ಡಿಕೊಂಡಂತ್ತಾ ಭೂಮಿ ವಿಶಯವಾಗಿ ಕೊರ್ಟಿಗೆ ಸಲತಕ್ಕ ಖರ್ಚಿನ ಅ್ಯವಜಿನ ಬಗ್ಗೆ ಪರಮೆಶ್ವ
5. ರ್ರ ನ್ಯಾಕರಿಗೆ ನಿಂಮ್ಮ ಹವಾಲ್ತೆ ಹೆಳಿಶಿದ ಬಾಬ್ಬ ರ್ರುಪಾಯಿ ೭೮ಕ್ಕೆ ಗ ೧೯ || ೦ ಮತ್ತು ನಂನ್ನಿಂದಾ



6. ಸಲತಕ್ಕ ಜನರಿಗೆ ಕೊಡುವದಕ್ಕೆ ನಿಮ್ಮ ಕೃಯ್ಯ ತೆಗದುಕೊಂಡ ರುಪಾಯಿ  
೨೨ ರ ಗ ಖಿ || ೦
7. ಜುಮಲಾ ಗ ೨೫ ಯಿಪ್ಪತ್ತ ಅೃದು ವರಹಾಕ್ಕೆ ನಾನು ಬಿಡಿಶಿಕೊಂಡ  
ಕೊಂಕನಾಡ ಗ್ರಾಮದ
8. ಸಶಿ ಹಿತ್ತ ಯಂಬ ನಂಬ್ರ ೭ನೆ ನನ್ನ ಪ್ರಾಯ ನಾರಣಪ್ಪಯನ ಹೆಸ್ರ  
ವರ್ಗದ ಭೂಮಿಯನ್ನ
9. ಯಿವತ್ತಿನಿಂದ ೧೦ ಹತ್ತು ವರುಶದ ವರೆಗೆ ನಿಮ್ಮ ಮುಖದಿಂದಾ ಸದ್ರಿ  
ಭೂಮಿ ಸಾಗವಳಿ ಮಾಡ್ಡಿ
10. ಆ ಭೂಮಿಯಲ್ಲಿ ಯಿರುವ ಹಿತ್ತಿಗೆ ಕಾಪ್ಪ ಕ್ರಶಿ ಮಾಡ್ಡಿ ಮನೆ ವಗ್ಗರೆ  
ಹೊದ್ಕಲು ಮಂತಾ
11. ಗಿ ಹಾಕ್ಶಿ ನಿಗೆವಾನಿ ಮಾಡ್ಡಿ ಅನುಭವ್ವಿ ಬರುವದಕ್ಕೆ ನಿಮಗೆ ಮಿಗ್ಗೆಗೆ  
ಕೊಟದರಿಂದಾ ಸದ್ರಿ ಭೂ
12. ಮಿಶಿ ಧಾನ ಮಡಿಗೆ ನಾಲ್ಕು ಕಂಚಿನ ಮುಡಿ ೩೬ ಮುವತ್ತಾರಕ್ಕೆ ದರ  
೧೫ ಲು ಕ್ರಯ ಗ ೧೮ \* ೦ ಪಟ್ಟಿ
13. ಯಿಂದ ಗ ೧ \* ೧ | ೦ ಹಿತ್ತಗೆಣಿ ಗ ೪ \* ೦ಕ್ಕೆ ಹಿತ್ತ ವ್ಯರಂನ  
ಯಾರಿಂದ ನಿಗದಿ ಮಾಡಿದ ಗೆಣಿ ಗ ೨ \* ೦
14. ಜುಮ್ಲಾ ಗ ೨೧ \* ೧ | ೦ಕ್ಕೆ ಸರಕಾರ ಜಮಾಬಂದಿ ಗ ೧೪ || ೦ || ೦  
ಕಳದು ಜಾತಾ ಮಿಗ್ಗೆ ಗ 6 || 0 || 0 ಕ್ಕೆ
15. ಮನೆ ಹೊದಕಲು ಬಗ್ಗೆ ಗ ೧ \* ೦ ಜಾತಾ ಗ ೫ || ೦ || ೦ ಅೃದು  
ವರಹಾಂನ್ನು ಅೃದಣ ಅಡ್ಡವಂನ್ನು
16. ವಿಖಾರಿ ಸಂವತ್ತರ ಜೆಷ್ಠ ಬ ೩೦ ವಳಗೆ ನನಗೆ ಕೊಟ್ಟು ರಶಿದಿ  
ತೆಗದುಕೊಳಬೆಕು ವಿಖಾರಿ ಸ
17. ಎವತ್ತರದಾರಭ್ಯಾ ಸದ್ರಿ ಹುಟವಳಿ ಅಕಿ ಮು ೩೬ಕ್ಕೆ ಊರ ರಿವಾಜು  
ಪ್ರಕಾರ ದರ ೧೩ \* ||| ೦
18. ಲ್ಲು ಕ್ರಯ ಗ ೧೫ || ೨ || ೦ ನೂರ ಗೆಣಿ ಪಟ್ಟಿ ಸಾಹಾ ಗ ೩ \* ೧ |  
೦ ಜುಮ್ಲಾ ಗ ೧೮ || ೩ || ೦ ಹದಿ
19. ನೆಂಟು ಯಂಟಣ ಮುಪ್ಪಾಗ ಪ್ರಕಾರ ಪ್ಲವಂಗ ಸಂವತ್ತರದ ವರುಶ ೯ ಕ್ಕೆ
20. ಕಾಲಂ ಪ್ರತಿಯಲ್ಲು ಸರಕಾರ ಜಮಾಬಂದಿ ಗ ೧೪ || ೦ || ೦ ಸದ್ರಿ  
ಆಶ್ವಿನ ಗ ೨೫

P. 2

L.

1. ಯಿಪ್ಪತ್ತೈ ವರಹಾಂನ ಬಡ್ಡಿ ಗ ೩ \* ೦ ಜುಮ್ಲಾ ಗ ೧೭ || ೦ ||| ೦ ವಜಾ ಕಳದು ಬಾಕಿ ಮಿ
2. ಗೈ ವರುಶ ೧ ರ್ರ ಗ ೧ \* ೩ ವರಹಾಂನ್ನು ನೂರ್ರ ರೂ ಪ್ರಕಾರ್ರ ಕಾಲಂಪ್ರತಿಯಲ್ಲು ಜೆಷ್ಠ
3. ಬ ೩೦ ಗೆ ನನಗೆ ಕೊಟ್ಟು ರಶಿಧಿ ತೆಗದುಕೊಳುತ್ತಾ ಸದ್ರಿ ಭೂಮಿ ಆ ಭೂಮಿಯಲ್ಲಿ ಯಿರುವ
4. ಮನೆ ಪಟ್ಟಿ ವಗ್ಗರೆ ನಿಂಉ ಅನುಭವ್ವಿಕೊಂಡು ಸರ್ರಕಾರ್ರ ಜಮಾಬಂದಿ ಹಣ ನಿಂವೆ
5. ಸರ್ರಕಾರ್ರಕ್ಕೆ ಕೊಟ್ಟು ಅನುಭವ್ವಿ ಬಾಹಾದು ಯಿಂನ್ನು ಮುಂದೆ ಸದ್ರಿ ಅಕಿಗೆ ಬರ್ರದ ದರ್ರ
6. ನಕಿಂತ್ತಲ್ಲು ಜಾಸ್ತಿ ಕ್ರಯವಾಗ್ಗಿ - ಹತ್ತು ವರುಶದ ವಳಗೆ ಭೂಮಿ ಬಿಡಬೆಕಿಂತ್ತ ಆಗ್ಗಿ
7. ಸಾಹಾ ಹೆಳ ಕಾರ್ರಣವಿಲ್ಲಾ - ಅಳ್ಳತ್ತಾದ ತರುವಾಯಾ ಸದ್ರಿ ಅಕ್ಕಿನ ಗ ೨೫ ಯಿಪ್ಪತ್ತೈದು
8. ವರಹಾಂನ್ನು ನಿಮಗೆ ಸಂದಾಯ ಮಾಡಿಕೊಟ್ಟು ಯೂ ಭೂಮಿಯೂ ಮಿಗೈ ಕರಾರ್ರು ಸಾಹಾ
9. ವಾಪ್ಪು ತೆಗದುಕೊಂಡೆನ್ನು ಯಂತ್ತಾ ಬರ್ರಶಿಕೊಟ ಮಿಗೈ ಅಡ್ಡಿನ ಕರಾರ್ರು

ರಾಮಕೃಷ್ಣಪನ ರುಜು

ಯದೊಕೊಣೆ ಪಣಿಯಪ್ಪ ಹೆಬಾರನ ಸಾಕ್ಷಿರುಜು

ಪರಮಶ್ವರ ನಾಯ್ಕನ್ನ ಸಾಕ್ಷಿ ರುಜು

ಮಂಕಿ ಮಂಜುನಾತ್ತಯ್ಯನ ಸಾಕ್ಷಿರುಜು

ತಿಂಮಪ - - - - -

ಹಾರಾಡಿ ನಾರಾಯಣ ಗಡಿಯಾರ್ರ ಮಗ ರ್ರಾವಳಪ್ಪನ ಬರ್ರಹಾದ ಮಿಗೈ ಅಕ್ಕಿನ ಕರಾರ್ರು

ಸಂನ ೧೨೫೨ ನೆ ಪಸಲಿ ಮಾರ್ಚ ತಾ ೨೨ ಲ್ಲು - ಯಿ ದಸ್ತ್ಯವಜಿನಲ್ಲು ನಮುದು ಯಿರುವ ಅಡವಿನ ಅ್ಯವಜು ನನಗೆ ವಸುಲು ಬಂದದರ್ರಿಂದಾ ಯಿ

ದಂನ್ನು ವಾಪ್ಪು ಕೊಟ್ಟು ಯಿದ್ದನೆ ವಿರಭದ್ರಯನ ರುಜು

ಬೃದುರ ರಾಮಪ್ಪನ ಸಾಕ್ಷಿರುಜು

ನಯಿಪಳ್ಳಿ ಗೊಪಾಲಯ್ಯನ ಸಾಕ್ಷಿ ರುಜು

**Summary :** On the 11<sup>th</sup> day of the dark half of Mārgaśira, Viḷambi *saṁvatsara*, corresponding to Dec. 12, 1838, Rāmākṛiṣṇaiya of Jamālābād, gave a surplus mortgage bond to Vīrabhadraiya of Savkur. Accordingly, Vīrabhadraiya was authorised to cultivate and get yield from the garden in Koṅkanāḍ *grāma*, pledged for ten years. The grantee was required to remit the yearly *jamābandi* to the government. Rāmākṛiṣṇaiya also wrote that he would take back the mortgage bond from the grantee soon after returning *ga.* 25 to him.

70

ಶ್ರೀ

P. 1

L.

1. ಶ್ರೀ ಸ್ವಾಮಿಯವರ ದಿವ್ಯಶ್ರೀ ಚರಣಾರ
2. ವಿಂದಂಗಳಿಗೆ
3. ಚರಣಶೇವಕರಾದ ಶಿರಾಲಿಯಲ್ಲೂ ಯಿರುವ ಸಾರಸ್ವತ ಬ್ರಾಂಹ್ಮಣ ಶ್ಯಾನಭಾ
4. ಗ ವೆಂಕಟೇಶಯಾ ಸ್ತಳದ ವೆಂಕಟಪತಯಾ ರಾಯಸದ ವಿಶ್ವನಾಥಯ್ಯಾ  
ವೆಂಕ
5. ಟಾದ್ರೆ ಅನಂತಯಾ ಕಡ್ಲೆ ಮಂಗರ್ಸಯನ ಮಗ ಅನಂತಯ್ಯಾ ಸಾಹಾ  
ಮಾಡುವ
6. ಶಿರಸಾಷ್ಟಾಂಗ ಅನಂತಾನಂತ ಬಿನಹಂಗಳು - ವಿಶಾರಿ ಸಂವತ್ಸರದ  
ಮಾರ್ಗಿಶಿ
7. ರ ಶು ೧ ಲು ಶುಕ್ರವಾರದ ವರೆಗೆ ಶ್ರೀ ಸಂನಿಧಾನದ ಕುಪಾಕಟಾಕ್ಷದಿಂದಾ  
ಕ್ಷೇಮದ
8. ಲು ಯಿಧೇವ ಶ್ರೀ ಸಂನಿಧಾನದ ಯೋಗಕ್ಷೇಮಗಳಿಗೆ ನಾಲು ನಡಕೊಳತ್ತಕ್ಕ  
ಬು
9. ಧಿ ಮಾರ್ಗಕ್ಕೆ ಅಪ್ಪಣೆ ದಯಪಾಲಿಸಿಬೆಕ್ಕು ಶ್ರೀ ಸ್ವಾಮಿ - || || ಶಿರಾಲಿ  
ಮಠ
10. ದ ತಾಲುಕ್ಕಿನ ವಕಲ ಹುಟವಳಿ ಅಕ್ಕಿ ರೊಖ್ತಿ ಮತ್ತು ಭ್ಯಾಲಾ ಸಾಗ್ವಳಿ  
ಹುಟ್ಟಳಿ

11. ಮಠದಲ್ಲಿರುವ ಶ್ರೀ ದೇವರ ಚಿಂನ ಬೆಳ್ಳಿ ಆಭರಣ ಕಂಚು ತ್ತಾಂಬ್ರದ ಪಾತ್ರಗಳು
12. ಮುಂತಾಗಿ ಲೆಖ್ವಪತ್ರದ ದಪ್ಪರ ಸಾಹಾ ಶಂಕ್ರಭಟ್ಟರಿಂದಾ ತ್ತಪಶಿಲುವಾಯು ಪಟ್ಟಿ
13. ಬರಶಿಕೊಂಡು ಆ ಪಟಿಗೆ ಶಂಕ್ರಭಟರ ಗುರ್ತಾ ಹಾಕಿಶಿಕೊಂಡು ಮತ್ತು ವಕ್ಕ
14. ಲ ಹುಟ್ಟಳಿ ಅಕ್ಕಿ ವಗ್ಗರೆ ತ್ತರಿಶಿ ಬಡುಕುಳಿ ಅನಂತ ಭಟರ ಮುಖಾಂತಾ ಮಠ
15. ದ ಉಗ್ರಾನದಲ್ಲೂ ಯಿಡಿಶಿ ನಗದು ಬರುವ ಹಣಾ ಸರ್ಕಾರ ಜಮಾಬಂದಿಗೆ ಕೊಡು
16. ವ ಬಂದೊಬಸ್ತು ಯಿಟ್ಟು ಶ್ರೀ ದೇವರ ವಿನಿಯೋಗಕ್ಕೆ ಉತ್ತಿಯವರಿಗೆ ನೆಮಿಶಿದ ಹಾಲಿ
17. ಅಪ್ಪಣೆ ಮೆರೆಗೆ ಕೊಡಿಶಿಕೊಡುವ ವಿಶಯದಲ್ಲಿ ಕುಲಂಕುಶ್ಯ ಲೆಖ್ವ ಯಿಡಬೆಕಾಗಿ
18. ಸಾಹಾ ಕಾರ್ತಿಕ ಬ ೧೦ ಯಲ್ಲೂ ನಮಗೆ ಮತ್ತು ಶಂಕ್ರಭಟರಿಗೆ ಸಾಹಾ ಬರದ ಅಪ್ಪ
19. ಣೆ ರಾಯಸ ಪತ್ರಿಕ್ಕೆ ಯಿ ಬ ೧೨ ಚಂದ್ರವಾರ ದಿವಸಾ ಬಂದು ಮುಟ್ಟಿ ಶಿರಸಾವ್ಯಶಿ
20. ಕೊಂಡೆಲೂ ಅಪ್ಪಣೆ ಪ್ರಕಾರಾ ಯಿದ್ರ ಬಂದೊಬಸ್ತಿ ಬಗ್ಗೆ ನಂಮಲ್ಲಿ ಹತ್ತು ಸಮಸ್ತ
21. ಗ್ರಹಸ್ತರು ಕುಡಿ ಮಠಕ್ಕೆ ಹೊಗಿ ಶಂಕ್ರಭಟರಿಗೆ ಬರದ ರಾಯಸಾ ಅವರಿಗೆ
22. ಕೊಡತ್ತಕ್ಕ ಬಗ್ಗೆ ಶಂಕ್ರಭಟ್ಟು ಶನಿವಾರ ದಿವಸಾ ರಾತ್ರ ಕಾಲದಲ್ಲೂ ಆರಿಗು ವರ್ತ
23. ಮಾನಾ ತ್ತಿಳಸದೆ ಮಂಗ್ಲರಿಗೆ ಹೊರಟು ಹೊದ್ದು ಯೆಂತಾ ನಾಲು ಮಠಕ್ಕೆ ಹೊ
24. ದಾಗ್ಯೆ ತ್ತಿಳದಿಂದಾ ಯಿಲ್ಲಿರುವ ರಾಂಭಟರ ಕಯ್ಯಾ ಶಂಕ್ರಭಟರಿಗೆ ಬರದ ರ್ಯಾ
25. ಸಾ ತ್ತೊರಿಶಿ ಅಪ್ಪಣೆ ರ್ಯಾಸ ಪ್ರಕಾರಾ ನಡಕೊಳಬೆಕಾಗಿ ಹೆಳಿದಲ್ಲಿ ನಾಲು ಕೆಳಿದಕ್ಕೆ ಜಬಾ
26. ಬು ಕೊಡುವ ಬಗ್ಗೆ ತನಗೆ ಸುಚಿಸುವದಿಲ್ಲಾ ಯಿ ವಿಶಯಕ್ಕೆ ಕ್ಷಣ ಕ್ಷಣ ತಂನ ಹ
27. ತ್ರಾ ಬಂದು ಕೆಳಿದ್ರೆ - ತಾನು ದೆಹ್ಯ ತ್ಯಾಗ ಮಾಡುವದಕ್ಕೆ ಶಿಧವಾಗಿಧನೆಯಂ

28. ತ್ತಾ ಹೆಳಿದ ಕಾರಣಾ ನಾಲು ವಾಪ್ಪು ಬಂದೆಲೂ ಆ ಮರುದಿವಸಾ ಮಣೆಗಾರ
29. ಅನಂತಯಗೆ ಯಿ ವಿಶಯಕಾಗಿ ಪೆಶ್ವರಿಂದಾ ಬಂದ ತಾಕಿತ್ತಿ ಪ್ರಕಾರಾ ಆತ್ತನು ಮ
30. ಠಕ್ಕೆ ಹೊಗಿ ರಾಂಭಟರ ಕಯ್ಯಾ ಕೆಳುವಾಗ್ಗೆ ಮಠದ ಆದೆಯ ವೆಚ ವಗ್ಯರ್
31. ಬರಶಿಕೊಡುತ್ತನೆ ಯಂತ್ತಲ್ಲೂ ಯಿ ವಿಶಯದಲ್ಲಿ ತನನ ಅಡ್ಡಿಯಿಲ್ಲಾ ಯಂತ್ತಾ ರಾ
32. ಂಭಟರು ಹೆಳುತ್ತಾರಾಗಿ ಅನಂತಯ ಹೆಳಿದರಿಂದಾ ಯೊ ಬಗ್ಗೆ ಭಟಕಳ ಗ್ರ
33. ಹಸ್ತರಿಗು ಶಿರಾಲಿಗೆ ಬರಬೆಕಾಗಿ ಕಾಗದ ಬರಶಿ ಕಳುಹಿದ ಪ್ರಕಾರಾ ಅವರು

## P. 2

### L.

1. ಬಂದ ಕುಡ್ಲೆ ನಾಲು ಅವರು ಸಾಹಾ ಯ್ಯಾವತ್ತರು ನಿನೆ ದಿವ್ವಾ ಮಠಕ್ಕೆ ಹೊದಲ್ಲಿ ಆಗ್ಗೆ ಅಲ್ಲಿ
2. ಕ್ಯಾಕೀಣಿ ಶ್ಯಾನಬಾಗ ಮಂಜಪಾ ಉಗ್ರಾಣದ ರಮಣ್ಯಯಾ ನಾಗ್ರಕಟ್ಟಿ ಶಂಕ್ರಯ್ಯ
3. ವಿರಪಾ ಸಾಹಾ ನಂಮಿದಲ್ಲೂ ಮುಂದೆ ಮಠದಲ್ಲಿ ಬಂದು ಯಿರುತ್ತಿದು- ಆಗ್ಗೆ
4. ನಾಲು ಯ್ಯಾಹೊತ್ತರು ಮತ್ತು ಮಣೆಗಾರ ಅನಂತಯ ಪಟಿಲ ನಾರಣಪಾ ಪಟಿಲ್ಲ
5. ಗೊಪಾಲ್ಯಯಾ ಮುಂತ್ತಾದವರು ಸಾಹಾ ರಾಂಭಟರ ಕಯ್ಯಾ ಯೊ ಆದಾಯ ವೆಚ
6. ವಪ್ಪಶಿಕೊಡುವ ವಿಶಯಕ್ಕೆ ನಿಲು ಹೆಳಿ ಕಳುಹಿದ ಪ್ರಕಾರಾ ನಾಲು ಯ್ಯಾಹೊತ್ತು ಜನರು
7. ಕುಡಿಧವೆ ಆ ಪ್ರಕಾರಾ ಬರಶಿಕೊಡುತ್ತಿದ್ದೊ ಹ್ಯಾಂಗೆ ಯಂತ್ತಾ ಕೆಳಿದಕ್ಕೆ ಶಂಕ್ರಭಟ್ಟು
8. ಮಂಗ್ಲರಿಗೆ ಹೊಗಿಧಾರೆ ಉಗ್ರಾಣದ ಬಿಗದಕಯಿ ವಗ್ಯರ್ ಗಣಪ್ಪ ಭಟರ
9. ವಶ್ಯಾ ಯಿರುತ್ತಿತ್ತು ಅವರು ಮಂಗಲರಿಗೆ ಹೊಗಿಧಾರೆ- ಶಂಕ್ರಭಟರು ಹೊ

10. ರಟುಹೊಗುವಾಗ್ಯ ತನ ಹತ್ತಾ ಯ್ಯಾವ ವಿದ್ಯಮಾನಲು ಹೆಳಲಿಲ್ಲಾ ತನಗೆ ಯೆನ್ನು
11. ಗೊತ್ತು ಯಿರುವದಿಲ್ಲಾ ಯೆಂತಾ ತಕ್ರೀರು ಜಬಾಬ್ಬ ಹೆಳಿದರಿಂದಾ ಆದಾಯ ವೆ
12. ಚ್ಚ ವಗ್ಗರೆ ಬರಶಿಕೊಂಡು ಬಂದೊಬಸ್ತು ಮಾಡ್ತಕ್ಕ ಬಗ್ಯೆ ಸಂದರ್ಪವಾಗಲ್ಲಿ
13. ಲ್ಲಾ - ಪ್ರಥಮತ್ತಾ ಸಂನಿಧಾನದಿಂದಾ ನಮಗೆ ಮತ್ತು ಶಂಕ್ರಭಟರಿಗೆ ಸಾಹಾ ಬಂದ
14. ಅಪ್ಪಣೆ ರೈಸಗಲು ಶಂಕ್ರಭಟರು ಯಿಲ್ಲಿ ಮಠದಲ್ಲಿ ಯಿರುವಾಗ್ಯೆ ಕೊಟ್ಟ ವೆಳ್ಳಾ
15. ಆಗ್ಯ ನಾಲು ಕೆಳದಲ್ಲಿ ಯಿ ರಾಂಭಟಾ - ಗಣಪ್ಪ ಭಟಾ ಮತ್ತು ಅವರ ಸಮಂ
16. ಧಿಕ ಕೆಲಲು ಜನರ್ರ ಆಲ್ಪೊಚನೆಯಿಂದಾ ಸಾಹಾ ಶ್ರೀ ಸಂನಿಧಾನದ ಅಪ್ಪಣೆ ಪ್ರ
17. ಕಾರಾ ಯಾವ ಕೆಲ್ಲೂ ನಡಸಲಿಕ್ಕೆ ಕೊಡಲಿಲ್ಲಾದ ಪ್ರಯುಕ್ತಾ ನಾಲು ಮಂಗ್ಲು
18. ರ ಗ್ರಹಸ್ತರಿಗೆ ಮತ್ತು ಹೊಂನಾವರದ ಗ್ರಹಸ್ತರಿಗೆ ಸಾಹಾ ಕಾಗದ ಬರದ
19. ಬಗ್ಯೆ ಹೊಂನಾವರ ಗ್ರಹಸ್ತರು ಶಂಕ್ರಭಟರಿಗೆ ಬರದ ಕಾಗದಲು ಶಂಕ್ರ
20. ಭಟರಿಗೆ ತ್ತಲುಪಿಶಿ ಕೆಳದಾಗ್ಯ ಆ ವೆಳ್ಳದಲ್ಲೂ ಯ್ಯಾವ ಉದಾರಣೆಯು
21. ಮಾಡದೆ ಮಂಗ್ಲರಿಗೆ ಹೊರಟು ಹೊದಾಗಿರುತ್ತದೆ ಯಿಗಾ ರಾಂಭಟರ ಕ
22. ಯಾ ಕೆಳುವಾಗ್ಯೆ ಅದ್ರ ಜಬಾಬದಾರ್ ಶಂಕ್ರಭಟರು ಗಣಪ್ಪ ಭಟ್ಟರು ಸಹಾ ಶ್ರೀ
23. ಸಂನಿಧಾನದ ಬಳಿ ಯೊ ಮಂಗ್ಲರಲ್ಲೆ ಯಿರುತ್ತಾರೆಂತಾ ಹೆಳುತ್ತಾರೆ ಆದ್ರಿಂ
24. ದಾ ಬರಕೊಂಡಿಧೆವೆ ಯಿಗಾ ಮಠದಲ್ಲಿ ಯಿರುವ ಶ್ರೀದೇವರ ಚಿಂನ ಬೆಳ್ಳಿ ಆಭ
25. ರಣಾ ಕಂಚು ತಾಂಬ್ರಗಳ ಪಾತ್ರ ಮತ್ತು ೩೦ ಲ್ಲಿಡ್ಲ ಸಾಗ್ಗಳಿ ಬಾಬ್ಬು ಹುಟ್ಟಿ ಆ
26. ದಾಯ ವೆಚ ಲೆಖ್ಪಪತ್ರ ವಗ್ಗರೆ ರ್ಪುಡ್ಡಿ ಯಿರುವದರಿಂದಾ ಅವರ ವಿನಹಾ ಯಿದ್ರ
27. ಬಂದೊಬಸ್ತು ಯಾವ ಮೆರೆಗೆ ಯಿಡಬೆಕ್ಕು ಯಂಬ ವಿವರಕ್ಕೆ ಸಾಹಾ ಅಪ್ಪಣೆ

29. ರ್ಯಾಸ ದಯಾಪಾಲಿಬೆಕ್ಕು ಸ್ವಾಮಿ ಹೊರಗೆ ವಕ್ಕಲಿಂದಾ ಬರುವ ಹುಟ್ಟಳಿ ಹ
30. ರಾಜು ಆಗದಂತೆ ತಕ್ಕಮಟ್ಟಿಗೆ ಬಂದೊಬ್ಬ ಯಿಡ್ಡಿಧವೆ ಶಂಕ್ರಭಟರು
31. ಮಂಗ್ಲರಿಗೆ ಹೊರಟು ಹೊಗುತ್ತಲ್ಲಿ ಬಡುಕುಳಿ ಅನಂತ ಭಟರು ತ್ತನ ಸ್ವಕಾರ್ಯ
32. ದ ಗೊಸ್ಕರಾ ಗೊಕರ್ಣಕ್ಕೆ ಹೊರಟು ಹೊದವು ಯಿನ್ನೂ ಬರಲಿಲ್ಲಾ ಶ್ರೀಮಠದ
33. ಲ್ಲಿ ಆಗುವಂತಾ ವನಭೋಜನ ದಿಪೊತ್ತಹಾ ಮುಂತಾಗಿ ಸದ್ರಿ ಸಬಬಗಳಿಂದಾ
34. ನಡಿಯದೆ ಯಿವರಗು ಆದಿಲ್ಲಾ - ಕಾರ್ತಿಕ ಬ ೧೪ ವ್ರಿಗೆ ನಡದ ವಿದ್ಯಮಾನಕ್ಕೆ ಮಂಗ್ಲರ
35. ಗ್ರಹಸ್ತರಿಗೆ ನಾಲು ಕಾಗದ ಬರಕೊಂಡಿಧವೆ ಅವರು ಅರಿಕ್ಕೆ ಮಾಡಲಾಗಿ ಪರಾಂಬರಿಕ್ಕೆ ಆಧಿತ್ತು
36. ಆದ್ರಿಂದಾ ಯಿ ವಿಶಯದಲ್ಲಿ ನಡಕೊಳತ್ತಕ್ಕ ಬಗ್ಗೆ ಸಾಹಾ ಅಪ್ಪಣೆ ಆಗಬೆಕು ಸ್ವಾಮಿ ಸ್ತ | ವೆಂಕಟಪತಯನ ಅನಂತ ಬಿಂನಹ
37. ಸ್ತಳದ ವೆಂಕಟಶ್ಯನ್ನು ಮಾಡುವ ಅನಂತ ಬಿಂನಹಾ - ಕಡ್ಲೆ ಮಂಗರ್ರಯನ ಮಗಾ ಅನಂತಯನು ಮಾಡುವ
38. ವಿಶ್ವನಾಥ್ಯನ್ನು ಮಾಡುವ ಅನಂತ ಬಿಂನ್ನಹಾ ಅನಂತ ಬಿಂನ್ನಹಾ ವೆಂಕಟಾದ್ರಿ ಅನಂತಯನು ಮಾಡುವ ಸಾಷ್ಪಾಂಗ ಬಿಂನ್ನಹಾ

**Summary :** On Friday, 1<sup>st</sup> day of the bright half of Mārgaśira, Vikāri *saṁvatsara*, Venkaṭēśaya, a Sāraswat Brahmaṇa of Śīrāli, Venkaṭapataya, Viśvāthaya and others sent a *binnavattale* to the *Swāmiji*, informing him about the necessity of proper *bandobust* of gold and silver ornaments of the Deity of the Śīrāli *Matha*, bronze and copper vessels and also income and expenditure of the *Matha*. Śankra Bhaṭṭa and Gaṇap Bhaṭṭa, whose persence was required for *bandobust*, had gone to Mangalore.

**Note :** Vikāri *saṁ*. corresponds to C.A.D. 1840.

71

P. 1

L.

1. ಶ್ರೀ ಸ್ವಾಮಿಯವರ ಸಂನ್ನಿಧಾನಕೆ -
2. ಆಜ್ಞಾಧಾರಕ ಮಠದ ಶಂಕ್ರಭಟನ್ನು ಕೃತಾನೆಕ ಪ್ರಣಾಮನ ವಿಜ್ಞಾಪ
3. ನಾ - ವಿಕಾರಿ ಸಂವತ್ಸರದ ಮಾರ್ಗಶಿರ ಶು ೨ ಲ್ಲ ಶ್ರೀ ಸಂನ್ನಿಧಾನದ ಕುಪಾಕಟಾ
4. ಕ್ಷದಿಂದಾ ಯಿಧನೆ ಶ್ರೀ ಸಂನ್ನಿಧಾನದ ಯೋಗಕ್ಷಮಾತ್ತಿಶಯಂಗಗಳಿಗೆ ಅಪಣೆ
5. ದಯಾಪಾಲ್ಪಬೆಕು ಸ್ವಾಮಿ ನಾನ್ನು ಅಪಣೆ ಮರೆಗೆ ಹೊರಟ್ಟು ಕಲ್ಯಾಣಮ
6. ರ ವರೆಗು ಹೊದಮೆಲೆ ಅಲ್ಲಿ ವರ್ತಮಾನಗಳು ಕೆಳ ಆ ವಿಷಯದಲ್ಲಿ ಅಲ್ಲಿ ಪ
7. ರಿಯಂತ್ರ ಬರಲ್ಲಿಕ್ಕೆ ಅಸಂದರ್ಭ ಆದ ವಿದ್ಯಮಾನಕ್ಕೆ ಸಾಹಾ ಮನಶಿಗೆ ಬ
8. ಹಾಳ ವೆಸನಕ್ಕೆ ಕಾರಣವಾಗಿ ನಡದ ಅಭಿಪ್ರಾಯಕ್ಕೆ ಸಂನ್ನಿಧಾನಕೆ ಬಿಂನವ
9. ತ್ತಳೆ ಬರಕೊಂಡು ವಾಪ್ಸು ಬಂದದ್ಯಾತ್ತು ನಾನ್ನು ಬರಲ್ಲಿಲ್ಲಾ ಯಂಬ ಭಾವನೆಯಿ
10. ಂದಾ ಚಿತ್ತಕ್ಕೆ ಯೆನ್ನು ಬೆಸ್ತ ಆಗದೆ ಸಂಸ್ತಾನದಿಂದಾ ನಡಸುವ ಮರಿಯಾದೆ
11. ಪ್ರಕಾರ ನಡಸುವ ಕಿರ್ತಿ ಸಂನ್ನಿಧಾನಕೆ ಕುಡಿ ಅಧೆ ಮಟದ ಹುಟ್ಟುವಳಿ ವ
12. ಗ್ಯರೆ - ಹರಾಜು ಆಗದಂತ್ರೆ ಮಠದ ಉಗ್ರಾಣಕ್ಕೆ ಶಾನಬೊಗ ನೆಮಕ ಆ
13. ಗುವವರೆಗೆ ಅನಂತ್ರಭಟನ ಮುಖಾಂತ್ರ ವಸುಲ್ಲು ಮಾಡಿಶಿ ಆದಾಯ
14. ವೆಚ್ಚ ಕುಲಂಕುಶ ಯಿಟ್ಟು ಬಂದೊಬಸ್ತು ಯಿಡಬೆಕು ಯಂಬದಾಗಿ
15. ಶ್ರೀ ಗುರು ಸ್ವಾಮಿಯವರ ಅಪಣೆ ರಾಯಸಾ ಬಂದಿತ್ತು ಆ ಪ್ರಕಾರ ನಾನ್ನು
16. ಬಂದೊಬಸ್ತು ಯಿಡುವಂತ್ತಾದಕ್ಕೆ ಯೆನ್ನು ಹರಕತ್ತು ಯಿರುವದಿಲ್ಲಾ ಮು
17. ಖ್ಯ ಸಂಸ್ತಾನದಿಂದಾ ಆರ್ಧ್ಯ ಆರಭ್ಯಾ ಯಿವರೆಗು ನಂಮ ಕುಟುಂಬದ ಸ
18. ಉರಕ್ಷಣೆ ಶುಭ ಶೋಭನ ಮುಂತ್ತಾಗಿ ಯಜಮಾನತ್ವ ಮರಿಯಾದಿ ಪ್ರಕಾ
19. ರ್ರ ನಡದು ಬಂದ ಮರೆಗೆ ಯಿಂನ್ನು ಮುಂದೆಯು ನಂಮ ಕುಟುಂಬ ಸಲು
20. ರಕ್ಷಣೆಗೆ ಯಿ ಸಂಸ್ತಾನದ ಆಧಾರವೆ ಹೊರತ್ತು ಬೆರೆನೂ ಉತ್ತಿ ಯಿಲ್ಲಾ
21. ಯಂಬ ಭಾವವಾಗಿ ಮೊದಲ್ಲು ಗುಹಸ್ತರಿಗೆ ಕಾಗದಾ ಮತ್ತು ಆ ಬಗ್ಯೆ ಬಿ
22. ನವತ್ತಳೆ ಸಾಹಾ ಬರಕೊಂಡದ್ದೆ ಶಿವ್ಯಾ ಬೆರೆನ್ನು ಆಲೊಚನೆ ಯಿಲ್ಲಾ ಯ



23. ಒಬ್ಬ ಬಗ್ಯೆ ಮೊದಲು ನಾನು ಅಲ್ಲಿ ಯಿರುವಾಗಲು ನಮ ವಿಷಯದಲ್ಲಿ ಆರ್ಷ್ಯ
24. ದಿಂದಾ ನಡಶಿದಕ್ಕೆ ವಿತ್ತಿರುತ್ತ ಆಗದಂತೆ ನಡಬೆಕಾಗಿ ಅರಿಕೆ ಮಾಡಿಕೊಂಡ
25. ದ್ದು ಪರಾಂಬರಿಕೆ ಯಿರುತ್ತದೆ ಮೊದಲು ಅಪಣೆ ರಾಯಸ ಬಂದ ಮೆಲೆ ನಾನು ಬಿ
26. ಂನವತ್ತಳೆ ವಗ್ಯರೆ ಬರಕೊಂಡದರಿಂದಾ ಆ ಬಗ್ಯೆ ವಿಳಂಬವಾದ್ದಾಗಿ ಶ್ರೀ ಸಂನ್ನಿಧಾ
27. ನದಿಂದಾ ಅಪಣೆ ರಾಯಸಾ ಬಂದ ಪ್ರಯುಕ್ತ ನಾನು ಅರಿಕೆ ಮಾಡಿಕೊಳುವದು
28. ಯೆನೆಂದೆ - ನಮ ಕುಟುಂಬದ ವಿಶಯದಲ್ಲಿ ಆರ್ಷ್ಯದಾರಭ್ಯಾ ನಡದು ಬಂ
29. ದ ಮರಿಯಾದಿ ಪ್ರಕಾರ ನಡಬೆಕು ಯಂತ್ರ ನಂನ ಅರಿಕೆ ಹೊರತ್ತು ಅಂನ್ಯ

## P. 2

### L.

1. ಥಾ ಯಿಲ್ಲಾ ಮೆಲಾಗಿ ಹುಟವಳಿ ವಗ್ಯರೆ ಮಟದ ಉಗ್ರಾಣಕ್ಕೆ ದಾಸ್ತಾನ ಯಿಟ್ಟು
2. ಜಮಾ ಖರ್ಚು ಕುಲಾಂಕುಶ ಲೆಖ್ಪಪತ್ರ ಯಿಡುವ ಬಗ್ಯೆ ಅಪಣೆ ಮೆರೆಗೆ ಅನಂತ್ರ
3. ಭಟನ ಮುಖಾಂತ್ರ ನಡಶಿ ಬಂದೊಬ್ಬಿಯಿಟ್ಟು ಮಠದಲ್ಲಿ ಯಿರುವ ಶ್ರೀದೇವ
4. ರ ಬಾಬ್ತು ಚಿಂನ ಬೆಳ್ಳಿ ಕಂಚು ತಾಂಬ್ರ ಯಿಲ್ಲಿ ಯಿದ್ದ ನಗಗಳ ಪಟ್ಟಿ ಬರದು ಆ
5. ಪ್ಯಕಿ ಉಗ್ರಾಣದಲ್ಲಿ ಯಿಡುವಂತ್ರ ನಗಗಳು ಉಗ್ರಾಣದಲ್ಲಿ ಯಿಡ್ಡಿ ಯಿ ಅಭಿಪ್ರಾ
6. ಯಾ ಸಂನ್ನಿಧಾನಕ್ಕೆ ಪರಾಂಬರಿಕೆ ಆಗುವಗೊಸ್ಕರ ಸದ್ರಿ ಪಟ್ಟಿ ಸಾಹಾ -
7. ರವಾನೆ ಮಾಡಿದನೆ - ದಸ್ತವಜುಗಳು ಅಭಿಪ್ರಾಯಾ ಪಟ್ಟಿಯಿಲ್ಲ ನಮುದು
8. ಮಾಡುವ ಬಗ್ಯೆ ದಸ್ತವಜುಗಳು ಜತ್ತನದಿಂದಾ ಪ್ರಾಕು ಮಠದ ಉಗ್ರಾಣ
9. ದಲ್ಲಿ ಯಿರುತ್ತದೆ ಅದರ ನಖಿಲ್ಲ ಯಾವತ್ತು ಸ್ವಾರಿ ಸಂಗಡಾ ಯಿರುವ ದಪ್ಪರದ
10. ಳ್ಲ ಅದರ ದಾಖಲೆ ಯಿರುತ್ತದೆ ಯಿಲ್ಲಿ ಯಿರುವ ದಸ್ತವಜುಗಳು ನೊಡಿ ಬರ್ರ

11. ಬೆಕಾದರಿಂದಾ ಆ ಬಗ್ಯೆ ಗಣಪ್ಪ ಭಟಾ ಅಲ್ಲೆ ಯಿರುತ್ತತ್ತ್ಯೆ ಆದರಿಂದಾ ಸಂದ
12. ಭರ್ ಆಗಲ್ಲಿಲ್ಲಾ ಮುಖ್ಯ ಶ್ರೀ ಸವಾರಿ ಬರುವ ಮಾರ್ಗಿಶಿರ ಬರ್ ಆಗೆ ಆಗುವ ಶ್ರೀ ಪರ
13. ಮ ಗುರುಗಳವರ ಸಮಾರಾಧನೆಗೆ ತ್ತರಳಿ ಬಂದಲ್ಲಿ ಆಗ್ಯೆ ಅರಿಕ್ಕೆ ಮಾಡಿಕೊಂಡಲ್ಲಿ
14. ಪರಾಂಬರಿಕ್ಕೆ ಆದಿತ್ತು ಯಿಂಥಾ ವಿಷಯದಲ್ಲಿ ಯಿಲ್ಲಿಂದಾ ಯಾರಾದರು ವಂದ
15. ಕ್ಕೆ ವಂದು ಶ್ರುತ್ತಪಡಿಶಿದಾಗ್ಯು ಯುಕ್ತಾಯಕ್ತಾ ಪರಾಂಬರಿಕ್ಕೆ ಆಗಿ ಆರ್ಷ
16. ದಿಂದಾ ನಡಸುವ ಮರಿಯಾದಿ ಪ್ರಕಾರ ನಡ್ಲುವ ಭರ್ತಿಭಾರ ಶ್ರೀ ಸಂನ್ವಿಧಾನಕೆ
17. ಕುಡಿ ಯಿರುತ್ತಧೆ ಮತ್ತು ಅಲ್ಲಿ ಸಮಾರಾಧನೆ ಆದ ನಂತ್ರ ಶ್ರೀ ಸ್ವಾರಿ ತ್ತರಳಿ ಪುರ್ವ
18. ಪಧತ್ತಿ ಪ್ರಕಾರ ಯಿಲ್ಲಿ ಪರಮ ಗುರುಗಳವರ ಸಮಾಧಿಗಳ ಭೆಟಿಯಾಗಿ ಯಿ
19. ಲ್ಲಿ ಆಗುವ ಸಮಾರಾಧನೆ ಆಗಬಹುದು ಯಂತ್ರ ನಾನ್ನು ಆಪೆಕ್ಷಿಸುತ್ತನೆ-
20. ಮತ್ತು ಯಿ ವರುಷ ಮಳಗಾಲದಲ್ಲು ಮಠದ ಖರ್ಚಿನ ಉದ್ದಿಶ್ಯ ಹೊರಗಿಂದಾ
21. ಧಾರಣಗಡಕ್ಕೆ ತಂದ ಅಕ್ಕಿ ಬಗ್ಯೆ ಅಲ್ಲಿ ನಂಮ ರಾಮಭಟ್ಟಾ ಪಟ್ಟಿಕೊಟ್ಟು ಅರಿ
22. ಕ್ಕೆ ಮಾಡಿಕೊಂಡದಕ್ಕೆ ಮಠದಿಂದಾ ಸಾಗವಳಿ ಮಾಡ್ತಿದ ಗದ್ದೆ ಹುಟವಳಿಯಿಂದಾ
23. ಆ ಅ್ಯವಜು ಫಾರಿಕತ್ತು ಮಾಡಬೆಕು ಯಂತ್ರ ಅಪಣೆ ಆಗಿತ್ತು ಸದ್ರಿ ಹುಟವಳಿ ಸಾ
24. ಹಾ ಲೆಖಕ್ಕೆ ದಾಖಿಲ್ಲು ಮಾಡಿಶಿ ಅಂಮುತ್ತಪಡಿ ಅಕ್ಕಿಗೆ ಯುಕ್ತವಾಗುವದರಿಂ
25. ದಾ ಯಿಗಾ ಆ ಅಕ್ಕಿ ಕ್ರಯಾ ಯಿ ವ್ಯಾಧೆಗೆ ಯೆಂದ್ರೆ ಜನವರಿ ವ್ಯಾಧೆಗೆ ಕೊಡುವ
26. ವಚನ ಮಾಡಿದ ಪ್ರಕಾರ ತ್ತಗಾದೆ ಬಂದಿತ್ತು ಆದರಿಂದಾ ಸದ್ರಿ ಧಾರಣ ಗಡ ಅಕ್ಕಿ
27. ಕ್ರಯದ ಅ್ಯವಜು ಮಠದ ಸರಕಾರದ ಜಮಾಬಂದಿ ಅ್ಯವಜಿನ ಸಂಗಡವೆ ಫಡಚಾ ಆ
28. ಗುವಂತ್ರದ್ದಾಗಿ ಯಿರುತ್ತಧೆ - ಯಿತ್ಯಾದಿ ವಿವರವನ್ನು ದಿವ್ಯ ಚಿತ್ತಕ್ಕೆ ವೆದ್ಯವಾಗಿ
29. ಯಿರಬೇಕು - ಇತಿ ಕೃತಾನೇಕ ಸಾಷ್ಟಾಂಗ ಪ್ರಣಾಮೊನ ವಿಜ್ಞಾಪನಾ

**Summary :** On the 2<sup>nd</sup> day of the bright half of Mārgśira, Vikāri *saṁvatsara*, Śaṅkar Bhaṭṭa of the Śrī Matha, submitted a *binnavattḷe* to the Swāmiji. Śaṅkar Bhaṭṭa informed His Holiness, that he, in accordance with the Swāmiji's *nirūpa*, had made proper *bandobust* of income and expenditure of the Matha. Until the fresh appointment of a Śānghōg for *ugrāṇna*, Ananta Bhaṭṭa shouldered the responsibility of collecting the Matha's produce. It also contains information regarding government's *Jamābandi*.

**Note :** Vikāri *saṁvatsara* corresponds to C.A.D. 1840.

## 72

## P. 1

## L.

1. ಶ್ರೀ ಕುಷ್ಠಾಶ್ರಮ ಶ್ರೀಪಾದಂಗಳವರು ಆರಾಧಿಸುವ
2. ಶ್ರೀ ಭವಾನಿ ಶಂಕರ ದೇವರ ಭಂಡಾರಕ್ಕೆ
3. ಸಂ ೧೨೫೦ ನೆ ಪಸಲ್ಲಿ ಮಾಹೆ ನವಂಬ್ರ ತಾರೀಫು ೨೭ ನೆ ಶಾರ್ವ
4. ರಿ ಸಂ | ದ ಮಾರ್ಗಶಿರ ಶು ೩ ಶುಕ್ರವಾರದಲ್ಲು ಹೊನ್ನಾವರದ ತಾ
5. ಲುಕು ಶಿರಾಲ್ಲಿ ಮಾಗಣೆ ಬೆಂಗೈ ಗ್ರಾಮದಲ್ಲು ಯಿರುವ ಕೆಂಬೈ
6. ರಮಣ್ಯಯನ ಮಗ ಸುಬ್ರಾಯನ್ನು ಬರಶಿಕೊಟ ಭುಮಿ ತೊ
7. ರಡವಿನ ಸಾಧನ ಕ್ರಮವೆಂತೆಂದರ್ಥ - ಪ್ರಾಕು ನನ್ನ ಖಾಸಾ ವರ್ಗ
8. ಕೆ ಬಂದ ಕೆಂಬೈ ಗ್ರಾಮದಲ್ಲು ಕೆಲಲು ಭುಮಿ ಮಠದ ಶಂಕ
9. ರ ಭಟನ ಹೆಸಿಗೆ ಭೋಗ್ಯಾದಿ ಅಡಲು ಬರಶಿಕೊಟ್ಟು ಶ್ರೀ ಭಂಡಾ
10. ರದಿಂದಾ ನಾನು ತ್ತೆಗದುಕೊಂಡದ್ದು - ಭೋಗ್ಯಾದಿ ಅಡವಿನ ಮೆ
11. ಲೆ ತ್ತೆಗದುಕೊಂಡ ರುಪ್ಯಾ ೫೦೦ ನಿಬಡ್ಡಿಯಾಗಿ ತ್ತೆಗದುಕೊಂಡ
12. ರುಪ್ಯಾ ೧೦೦ ಉಭಯಂ ರುಪ್ಯಾ ೬೦೦ ಕ್ಕೆ ಬರಶಿಕೊಟ ಭೋಗ್ಯಾದಿ
13. ಅಡವಿನ ಸಾಧನ - ೧ ಆಮೆಲೆ ನನ್ನ ಗರ್ಜು ನಿಮಿತ್ಯವಾಗಿ ತ್ತೆ
14. ಗದುಕೊಂಡ ಹಣಾ ಮತ್ತು ಶ್ರೀ ತಿರುಪತಿ ಯಾತ್ರೆಗೆ ಹೊಗುವಾ
15. ಗೈ ಭಂಡಾರದಿಂದಾ ತ್ತೆಗದುಕೊಂಡಂತಾದಕ್ಕೆ ಮೊಕ್ತಾ ಲೆಖ್ಕ
16. ವಾಗಿ ನನ್ನ ಸರ್ವಾದಿ ಭುಮಿ ತೊರಡಲು ಬರಶಿಕೊಟು ತ್ತೆಗದು
17. ಕೊಂಡ ರುಪ್ಯಾ ೨೫೬ ಕೆ ಗ ೬೪ ಆರವತು ನಾಲ್ಕು ವರಹಾಕೆ ಬ

18. ರಶಿಕೊಟ ತೊರಡವಿನ ದಸ್ತವಜು ೧ ಯಿ ಯಡು ದಸ್ತವಜಿ
19. ನ ಹೊರತು ನಾನು ತ್ತಿರುಪತಿಯಿಂದಾ ಬಂದ ಮೆಲೆ ಮರ
20. ದಿಂದಾ ನಗದು ಕೊಂಡದು ಮತ್ತು ಜಿನ್ನಿನ ಕ್ರಯ ಸಾಹಾ ಕು
21. ಡಿ ಲೆಖ್ಯಾ ಮಾಡೊ ಬಗ್ಗೆ ಆ ಲೆಖ್ಯ ಶಿರಾಲ್ಲಿ ಮರದಲ್ಲಿ ಯಿರು
22. ವದರ್ಲಿಂದಾ - ಮತ್ತು ಸ್ವಾಮಿಯವರ ಸ್ವಾರ್ಥಿ ಮಂಗ್ಲು

**P. 2**

**L.**

1. ರಲ್ಲಿ ಯಿರುವದರ್ಲಿಂದ ಸಾಹಾ ಆ ಲೆಖ್ಯ ಮಾಡುವರ್ಲ
2. ಯಿಗಾ ಸಂದರ್ಭವಿಲ್ಲದೆ ಶಿರಾಲ್ಲಿ ಮರಕ್ಕೆ ಸ್ವಾರ್ಥಿ ಬಂದ
3. ಕುಡಲೆ ಲೆಖ್ಯನೊಡ್ಡಿ ನನ್ನಿಂದಾ ಸಲ್ಲುವ ಹಣವಿಗೆ ಬೆರ್ಲ ದ
4. ಸ್ವಜು ಬರಕೊಟೆನು ಯಂತ್ತಾ ತಾಹಾ ಮಾಡ್ಡಿದ ಮೆರ್ಲ
5. ಗೆ ಯಿ ಲೆಖ್ಯಚಾರ ಸಾಹಾ ಹೊರತ್ತು ಯಿಗಾ ನನ್ನ ಗರ್ಜು
6. ನಿಮಿತ್ತ್ಯಾ ನನ್ನ ಮಗ ಮಂಗಿಶನ ವಿವಾಹ ಲಗ್ನದ ಉದಿಶ್ಯಾ
7. ಅದೆ ಭುಮಿ ತೊರಡವಿನ ಮೆಲೆ ಮಂಗ್ಲರಲ್ಲು ಯಿ ದಿವಸಾ
8. ನಾನು ತ್ತೆಗದುಕೊಂಡ ರುಪ್ಯಾ ೨೦೦ ಕೆ ಗ ೫೦ \* ೦ ಅ್ಯವತ್ತು ವರ
9. ಹಾಂನು ನನ್ನ ವಶಕೆ ಬಂದ ಬಗ್ಗೆ ಯಿದೆ ರಶಿದಿ - ವಳಗೆ ಬರದ
10. ಮೆರ್ಲಗೆ ಯಿ ಗ ೫೦ ವರಹಾಕೆ ಕ್ಯಾದೆ ಬಡ್ಡಿ ಸಾಹಾ ಕುಡ್ಡಿ ಯಿದೆ
11. ಸಂ ಪಾಲ್ಲುಣ ಬ ೩೦ ವಳಗೆ ಸದರಿ ನಾನು ತ್ತೆಗದುಕೊಂಡ ಯಾ
12. ವತ್ತು ದಸ್ತವಜಿನ ಹಣಾ ಮತ್ತು ಚಿಲ್ಲರ್ಲೆ ಲೆಖ್ಯಚಾರದ ಹ
13. ಣ ಸಾಹಾ ಕುಡ್ಡಿಯಿದೆ ಭುಮಿ ಭೋಗ್ಯಾದಿ ಅಡಲು ಮಾಡ್ಡಿ ವಟ್ಟು
14. ದಸ್ತವಜು ಶ್ರೀ ಭಂಡಾರಕೆ ಬರಶಿಕೊಟೆನ್ನು ಆ ಪ್ರಕಾರಾ ಬ
15. ರಕೊಡಲಿಕೆ ಸಂದರ್ಭವಾಗದಿದ್ದೆ ಸದರಿ ಬರದ ಪ್ರಕಾರಾ ಯಾ
16. ವತ್ತು ಹಣ ಬಡ್ಡಿ ಸಾಹಾ ಲೆಖ್ಯ ಪ್ರಕಾರಾ ನನ್ನಿಂದಾ ಸಲ್ಲುವ
17. ದಾದ ಯಾವತ್ತು ಹಣಲು ಸದ್ರಿ ಭಂಡಾರಕೆ ವಪ್ಪಿಶಿಕೊ
18. ಟ್ತು ಯಿ ಭುಮಿ ಸದ್ರಿ ಅಡವಿನ ಸಾಧನಗಳು ಸಾಹಾ ಬಿ
19. ಡ್ಡಿಕೊಂಡೆನ್ನು ಯಂದು ಬರಶಿಕೊಟ ಭುಮಿ ತೊರಡವಿ
20. ನ ಸಾಧನಾ ಕೆಂಬ್ರೆ ಸುಬರಾಯನ ರುಜು ಸದ್ರಿ ಸುಬ್ರಾ
21. ಯನ್ನ ಮಗಾ ಮಂಗಿಶ್ಯನ್ನ ರುಜು
22. ವಿರಭದ್ರ ಪಂಥಿತ್ತ ರಾಮ ಯಿ ಬಗ್ಗೆ ಸಾಕ್ಷಿ
23. ರಾಮಪ್ಪನ ಸಾಕ್ಷಿರುಜು ಕೊರ್ಯದ ತಿಂಮಯನ ಸಾಕ್ಷಿ

## P. 3

## L.

1. ಮಂಗಲೂರಲ್ಲು | ಯಿರುವ | ಮುಲಿಕೆ | ದತ್ತ ಬ್ರಾಹ್ಮಿ
2. ನ ಸಾಕ್ಷಿ ವಿಠಲ ತಿಮಯ ಭಡ್ಡನ ಸಾಕ್ಷಿ ವಿಟ್ಟ ತ್ತಿಂಮೈ
3. ಭಟರ ನಾಗರ ಬರಹಾದ ಸಾಕ್ಷಿ
4. ಶಿರಾಲಿ ತ್ತಲಿಗೇರ್ ಮಂಜಪನ ಮಗ ದೆವಪನ ಬರಹಾದ ತೊ
5. ರಡವಿನ ಸಾಧನಾ -

**Summary :** On Friday, 3<sup>rd</sup> day of the bright half of Mārgaśira, Śārvari *saṁvatsara*, Fasli 1250, Nov. 27, Subrāya, son of Kembre Ramaṇaiya, a resident of Beṅgre *grāma* in Śirāli *Māgaṇe*, Honnāvar tāluk, submitted the bond relating to land mortgage, to the *bhandāra* of Śrī Bhavāni-Śaṅkar deity, adored by Śrī Kriṣṇāśram Śrīpādaṅgaḷu. Subrāya pledged his land in Kembre *grāma* to Śaṅkar Bhaṭṭa of the *Maṭha* and received Rs. 600/- from the *Maṭha's bhandāra*. For the marriage of his son, Maṅgīśa, he again raised a loan of Rs. 200/-. However, Subrāya promised to return the entire loan and its due interest, before the 30<sup>th</sup> day of the dark half of Fālguna, Śārvari *saṁvatsara* and get back his mortgage bond.

**Note :** Śārvari *saṁvatsara* corresponds to C.A.D. 1841.

## 73

## P. 1

## L.

1. ಶ್ರೀ ಭವಾನಿಶಂಕರ ದೆವರ ಭಂಡಾರಕ್ಕೆ
2. ಶ್ಯಾವರ್ತಿ ಸಂವತ್ಸರದಾ ಪಾಲುಗುಣ ಶು ೩ ಲು ಬುದ
3. ವಾರದಲ್ಲೂ ಬಂಟ್ವಾಳ ತ್ತಾಲುಕು ಕ್ಲಬಾ ಮಾಗಣಿ ಮ
4. ಣಿ ಗ್ರಾಮದಲು ಯಿರುವ ಕೊಂಬ್ರಬ್ಬಲ ತ್ತಿಂಮಯನ
5. ಮಗ ಸುಬ್ರಾಯನು ಬರಕೊಟ ಬಿಂನವತ್ಸಳೆ ಕ್ರಮ
6. ವೆಂತ್ತಂದರೆ | ನಾನ್ನು ಯಿದೆ ಸಂವತ್ಸರದ ಮಾಘದಲ್ಲು

7. ಬರ್ರಕೊಟ ಪಾತ್ತಿಲ ಭೂಮಿ ಕ್ರಯಸಾದನ ೨ ರ ಪೈಕಿ
8. ನನಗೆ ಬಾಹಾದು ರುಪ್ಯಾಯಿ ೨೧೧೯ ಯೆರಡು ಸಾವಿ
9. ರದ ನುರ ಹತ್ತಂಬತ್ತು ರುಪ್ಯಾಯಿಗೆ ನನಗೆ ಬಂದ ವಿ
10. ವರಾ ಕ್ರಯ ಸಾದನ ಬರ್ರಕೊಟ ದಿವ್ವ ನನಗೆ ಕೊ
11. ಟರು ರುಪ್ಯಾಯಿ ೧೧೧೯ ಯಿದೆ ಸಂವತ್ಸರದಾ ಕಾರ್ತಿ
12. ಕ ಬ ೫ ಲ್ಲ ಬಡ್ಡಿಕೊಡುವದು ಮಾಡಿ ಬರಕೊಟ ದಸ್ತು
13. ವಜು ಮೆರೆಗೆ ಆ ದಸ್ತವಜು ಯಿ ದಿವ್ವ ವಾಪ್ಪ
14. ತ್ತೆಗದುಕೊಂಡು ಸದ್ರಿ ಕ್ರಯದ ಹಣವಿಗೆ ವಜಾ ಮಾ
15. ಡಿದ ರುಪ್ಯಾಯಿ ೧೦೦೦ ಉಭಯಂ ರುಪ್ಯಾ ೨೧೧೯\*೦

**P. 2**

**L.**

1. ಮೊಬಲಗು ಯೆರಡು ಸಾವಿರದ ನುರ ಹತ್ತಂಬತ್ತು
2. ರುಪ್ಯಾಯಿಯು ವಳಗೆ ಬರದ ವಿವರ ಪ್ರಕಾರ ನಗದಾ
3. ಗಿ ನನಗೆ ಕೊಟದರಿಂದಾ ನನ್ನ ವಶಕೆ ಬಂತ್ತು ಯಂ
4. ತ್ತಾ ಬರ್ರಕೊಟ ಬಿನ್ನವತ್ತಳೆಗೆ ಮತ್ತು ವಳಗೆ ಬರದ
5. ಪ್ರಕಾರ ಕ್ರಯಸಾದನ ಬರದ ದಿವ್ವ ವಂದು ಸಾವಿರ
6. ದ ನುರಹತ್ತಂಬತ್ತು ರುಪ್ಯಾಯಿ ಬಂದದೆ ಯಂತ್ತ ಬರ
7. ದಿರುವಂತ್ತದ್ದು ಮಠದ ಬುಕಿನ ಮೆಲೆ ಬರದ ವಿವರ
8. ಪ್ರಕಾರ ಕ್ರಯಸಾದನ ಆದ ದಿವ್ವದಾರಭ್ಯಾ ಮಾಘ
9. ಬ ೬ ವರ್ರೆಗೆ ಬಂದದಾಗಿರುತ್ತದೆ ಯಂತ್ತ ಬರ್ರಕೊ
10. ಟ ಬಿನ್ನವತ್ತಳೆಗು ಸುಬ್ರಾಯನ ರುಜು
11. ಯಿ ಬಗ್ಗೆ ಸಾಕ್ಷಿ ಬಂಟವಾಳದಲ್ಲಿರುವ ಅಳದಂಗಡಿ ಮಂಗೆಶ್ಯ
12. ನ ಸಾಕ್ಷಿ -
13. ಅಗ್ರರದ ರಾಮಕೃಷ್ಣಯನ ಸಾಕ್ಷಿ
14. ಮುಲದ ಫಟಣದ ರಾಮಪ್ಪಯನ ಬರಹದ ಬಿನ್ನವತ್ತಳೆ

**Summary :** On Wednesday, 3<sup>rd</sup> day of the bright half of Fālguṇa, Śārvari *saṁvatsara*, Subrāya, son of Timmaya of Kombrabail, a resident of Maṇi *grāma* in Banṭwāl tāluk, submitted a *binnavattaḷe* to the *bhaṇḍāra* of Śrī Bhavāni-Śāṅkar Deity. For having granted the deed of sale relating to land, Subrāya acknowledged the receipt of Rs. 2119/- (Rupees

two thousand and nineteen) only. The deed bears the signature of Subrāya. Maṅgiśaiya of Aḷadaṅḡḍi (Baṅṭwāḷ) and Rāmakṛiṣṇaya Agrar stood witnesses to the deed.

**Note :** Śārvari *saṁvatsara* corresponds to C.A.D. 1841.

## 74

ನಕಲ್ಲು- ಶ್ರೀ ಕೃಷ್ಣಾಶ್ರಮ ಶ್ರೀಪಾದಂಗಳವರು-

**P. 1**

**L.**

1. ನಮಗತ್ಯಂತ ಪ್ರಿಯ ಶಿಷ್ಯರಾದ ಮಂಗಲೂರಲ್ಲಿಹ ಕಾ ದೆವಪ್ಯಯಾ-  
ಮಂ
2. ಗೆ ಜನಾರ್ದ ಮ್ಯಯಾಕೆಲಪಾಡಿ ಅನಂತ್ಯಯಾ - ಉಳಾಲ ಕ್ರುಷ್ಣಯಾ  
ಕಾರ್ನಾಡ
3. ರಾಮಪ್ಯಯಾ - ಬೆಳ್ತಂಗಡಿ ಲಕ್ಷ್ಮಯಾ - ಉಗ್ರಾಣದ ಶ್ಯಾಮಯಾ-
4. ಸ್ಯೂ ಮಂಜುನಾಥ್ಯಯಾ - ಬೆಳ್ಳಿಮ್ಹಾಲ ವೆಂಕಟಶ್ಯಯಾ - ರಂಗ್ಯ
5. ಯಾನ ಕ್ರುಷ್ಣಯಾ - ಮುಲ್ಕಿ ದಪ್ಯಯಾ - ಪುರೊಹಿತ ರಾಮ ಭಟಾ
6. ಸುಬ್ರಾಯ ಭಟಗೆ ಸಾಹಾ ಶ್ರೀಮಂನ್ನಾರಾಯಣ ಸ್ಮರಣ ಪೂರ್ವಕ
7. ವಾಗಿ ಹರಶಿ ಕಳುಹಿದ ಆಶಿರ್ವಾದಾ ಪ್ಲವ ಸಂ | ದ ಜೆಷ್ಯ ಬ ೩ ಯು
8. 'ಲ್ಲು ಶಿರಾಲೆ ಮಟದಲ್ಲು ಸ್ನಾನ ಜಪಾನುಷ್ಠಾನ ಶ್ರೀ ಭವಾನಿಶಂಕರ
9. ದೆವರ ಪೂಜೆ ಮಾಡುತ್ತ ಯೊಗಕ್ಷೆಮದಲು ಯಿಧವ ನಿಮ ಕ್ಷೆ
10. ಮಕೆ ಬರಶಿಕೊಳುತ್ತ ಬರುವದು ಅದಾಗಿ ಮಂಗಲುದ್ರಿಂದಾ
11. ಸ್ವಾರ್ತಿ ತ್ತೆರಳಿಬಂದಾದ ಭೂಮಾರ್ಗದಲ್ಲು ಮಳೆ ಉಪಹತ್ತಿ ಸಾಹಾ
12. ಯೆನು ಸಂಭವಿಸದೆ ಸ್ವಾರ್ತಿ ಸಂಗಡಾ ಯಿರುವಂತ್ತವರು ಸಹಾ
13. ಶ್ರೀ ದೆವರ ದಯದಿಂದಾ ಯಿ ಶು ೧೦ ರವಿವಾರ ದಿವ್ವ ಯಿ ಮಟ
14. ಕೆ ಬಂದು ತ್ತಲಪಿದ್ಯಾತ್ತು ಯಿಲ್ಲಿ ಳ ದಿವ್ವ ದೆವರ ಪೂಜೆ ಮಾಡಿ
15. ಶ್ರೀದವರ ಸಂನಿಧಿಯಲ್ಲು ಆಗುವಂಥಾ ದೆವತ್ತಾ ಶೆವೆ ಸಂತರ್ಪಣೆ
16. ಮುಂತ್ತಾಗಿ ಮಾಡಿ ಆನಂತ್ತರಾ ಹೊಂನಾವರ ಪ್ರಾಂತ್ಯಕೆ ಸ್ವಾರ್ತಿ
17. ತೆರಳಬೆಕೆಂಬ ಆಲೊಚನೆ ಯಿರುತಿತ್ತು - ಆ ಮದ್ಯ ಮಳೆ
18. ಆಕ್ರಮಿಶಿಕೊಂಡದೆ - ಆದಾಗ್ಯೂ ಅಲಿಗೆ ಹೊಗಿ ರಮಣ್ಯ
19. ಯಾ ಮುಂತ್ತಾದ ಗ್ರಹಸ್ವರಿಗೆ ತಿರ್ಥಪ್ರಸಾಧ ಮುಂತ್ತಾಕತೆ-
20. ಕೊಟ್ಟು ದಕ್ಷಣ ಪ್ರಾಂತದಲ್ಲಿರುವ ಗ್ರಹಸ್ವರು ದೆವರ ಶೆವೆಗೆ

21. ಅನುಕುಲ ಮಾಡಿಕೊಟ್ಟ ಅಭಿಪ್ರಾಯಾ ಅವರಿಗೆ ತ್ರಿಳಿಶಿ ಅವರಿಂ
22. ದಾ ಆಗುವಂತ ಸಾಹಿತ್ಯ ಮಾಡಿಕೊಳುವ ಅವಶ್ಯ ಯಿರುತ್ತ
23. ಥೆ ಆ ವಿಶಯದಲ್ಲಿ ಯಿ ಗ್ರಹಸ್ವರಿಗೆ ಯಿಲ್ಲಿಂದಾ ಮೊದಲೆ
24. ಬರಶಿ ಕಳುಹಿ ಅಥೆ ಆದಾಗ್ಯೂ ಯಾವ ಪ್ರಯತ್ನದಿಂದಾದುದು

**P. 2**

**L.**

1. ಸ್ವಾರಿ ಅಲ್ಲಿ ತೆರಳದೆ ನಿರ್ವಾಹವಿಲ್ಲಾ - ಸ್ವಾರಿ ಶಿರಾಲೆ ಮಟಕೆ ಬಂದು
2. ತಲಪಿದ ದಿವ್ದಾರಭ್ಯ ಪ್ರಾಕಿನ ಸಾಲಗಾರ್ತು ಯಂತ್ರ ಅನಕ ಜನ
3. ಬಂದು ತಮಗೆ ಸಲತಕ್ಕ ಲೆಖಾಚಾರ ಯಿನ್ನಾದ್ದು ಕೊಡದೆ
4. ಯಿದ್ರೆ ನಿರ್ವಾಹವಿಲ್ಲಾ ಯಂತ್ರ ಕೆಲಲು ಜನರು ಬಂದು ಕೆಳು
5. ತಾರ್ರೆ ಕೆಲಲು ಜನರು ತಾಲು ಪ್ರಾಕು ಮಟಕೆ ಅಡಲು ಕೊಟ
6. ಂಥಾ ಭೂಮಿ ತಾಲು ತೆಗದುಕೊಂಡ ಅ್ಯವಜಿಗೆ ಕಂತ್ತು ಮಾಡಿ
7. ಆ ಭೂಮಿ ತಮಗೆ ಬಿಟುಕೊಡಬೆಕೆಂತ್ರ ಹೆಳುಧಾರ್ರೆ ಆ
8. ಜನರಿಗೆ ಉಧಾರಣೆ ಹೆಳುವ ಬಗ್ಯೆ ಪ್ರಾಕಿನ ಅನುಭವ ಹ್ಯಾಂಗಿರು
9. ತಥೆ ಯಂಬುವಂತ್ರದು ಯಿಲ್ಲಿ ಗೊತ್ತು ಯಿಲ್ಲಾ - ಮಟದಲ್ಲಿ
10. ಪ್ರಾಕು ಆದಾಯ ವೆಚ್ಚ ನಡ್ಡಿದ ಶುಕ್ಲ ಭಟರಿಗೆ ಕೆಳಿದಾದ್ರೆ
11. ಮೊದಲು ತಾಲು ಯಾವ ಲೆಖ್ಪಪತ್ರಲು ಬರದು ಯಿಡಲಿಲ್ಲಾ-
12. ಯಂಬುವಂತ್ರದು ಮಂಗಲುರಲ್ಲೆ ಗ್ರಹಸ್ತ್ರ ಮುಂತಿಟ್ಟು
13. ತಾಲು ಹೆಳಿದವೆ - ಮತ್ತು ತಂಮ ಹತ್ತ ಕೆಳುವಂತ್ರಾದ್ದು ಅವಶ್ಯ
14. ವಿಲ್ಲಾ ಯಂತ್ರ ಹೆಳಿ ಆ ಸಾಲಾಗಾರ್ತು ಹೆಳುವಷ್ಟು ಲೆಖಾ
15. ಚಾರ್ರೆ ಯಿವರು ಸಂಮತ್ತ ಬಡುತ್ತಾರ್ರೆ - ಯಿದು ಹೊರ
16. ತ್ತು ಮೆಲಾದ ಲೆಖ್ಪಪತ್ರ ಸಂನದು ದಸ್ತ್ರವಜು ಭೂಮಿಸಾಧ
17. ನಗಳು ಮುಂತ್ರಾದ್ದು ನೊಡಿ ಅದರ ಅನುಭವ ಮಾಡಿಕೊಳುವ
18. ಬಗ್ಯೆ ಅದನಾರ್ತು ತಂದು ಕೊಡ್ಬೆಕು ಯಂತ್ರ ಹೆಳಿದಾರ್ರೆ-
19. ಅದು ಯಾವತ್ತು ಮೊಹರ ಹಾಕಿದ ಪೆಟಿಗೆಯಲ್ಲು ಯಿರುತ್ತ
20. ಥೆ ಯಂತ್ರ ಹೆಳಿದ್ರಿಂದಾ ಯಿ ವಿದ್ಯಮಾನ ಪೆಶಗಾರ್ರೆ ಖಚಿರಿಗೆ
21. ತ್ರಿಳಿಶಿದಲ್ಲಿ ಆ ಬಗ್ಯೆ ಸರಕಾರದ ಅಡಿಯೆನು ಯಿರುವದಿಲ್ಲ
22. ಆ ಮೊಹರು ತ್ರೆಗ್ಗುವ ಹಾಂಗೆ ಮಾಗಣೆ ಶಾನಭಾಗ ಪಟಿಲ್ಲು
23. ಗೆ ಮೊದಲು ತಾಕಿತ್ತಿ ಕೊಟು ಯಿರುತ್ತಥೆ - ಆ ವಿಶಯದಲ್ಲಿ
24. ಆ ಶುಕ್ಲ ಭಟರಿಂದಲ್ಲೆ ಅಡಿ ಆಗಿಥೆ ಹೊರತ್ತು ಮತ್ಯಾವ ಅಡಿ
25. ಯಿರುವದಿಲ್ಲ - ಯಿಗಾ ಸ್ವಾರಿ ಬಂದ ಮೆಲ್ಲೆ ಮೊಹರ ತ್ರೆಗಿ ಜಡ್ಡಿ



26. ತೆಗದುಕೊಳಲೈ ಯೆನ್ನು ಅಡಿ ಯಿರುವದಿಲ್ಲ - ಯಂತ್ರ ಹೆಳಕಳು  
27. ಹಿತ್ತಿಂದಾ ಶಾನಭೂಗ ಪಟಲರಿಗೆ ಮತ್ತು ಕೆಲಲು ಗ್ರಹಸ್ತರಿಗೆ

## P. 3

## L.

1. ಸಾಹಾ ಮಟಕೆ ಕರಿಶಿ ಶುಕ್ಲಭಟರಿಗು ಕೂಡ್ಡಿ ಯಿ ಪೆಟಿಗೆ ಮೊಹೊ
2. ರ ತ್ರೆಗಿಶಿ ಜಡ್ಡಿ ತೆಗದುಕೊಳಲೈ ಯೆನ್ನು ಅಡಿ ಯಿರುವದಿಲ್ಲ -
3. ಕೊಡುತ್ತವೆ - ನಿಂಮ ಹತ್ರ ಯಿರುವ ಬಿಗದಕ್ಕೆ ಕೊಡ ಹೆಳಿ ಶುಕ್ಲ
4. ಭಟರು ಶಂಕರಭಟ - ಗಣಪಭಟ - ರಾಮಭಟಗೆ
5. ಸಾಹಾ ಕೆಳದಲ್ಲಿ ಯಿ ಬಿಗದಕ್ಕೆ ಕೊಡಬೆಕಾದ್ರೆ ಗೋರ್ಣಾ ಹೊಂನಾ
6. ವರ - ಮಂಕಿ ಮುರಡಶ್ವರ ಮತ್ತು ಕೆಲಲು ಉರಲಿರುವ
7. ಗ್ರಹಸ್ತರು ಮಟಕೆ ಬಂದು ತಂಮ ವಿಶಯಕೆ ಯಿತ್ಯರ್ಥ
8. ಮಾಡಿ ತಾಲು ಹೆಳುವ ಮೆರೆಗೆ ವರುಶಂಪ್ರತ್ತಿಯಿಲ್ಲ ತಮಗೆ ಕೊಡ್ಡಿ
9. ಕೊಡುತ್ತವೆ ಯಂತ್ರ ದಸ್ತವಜು ಆಗಬೇಕು - ಮತ್ತು ಮಟಕೆ ಪ್ರಾ
10. ಕು ತರಶಿಕೊಂಡ ಸಾಲ ತಂಮ ಆದಾಯ ವೆಚಕೆ ಶುಭ
11. ಶೋಭನ ಮುಂತ್ತಾದಕ್ಕೆ ತಾಲು ಮಾಡಿದ ಸಾಲ ಮುಂತ್ತಾಗಿ ಮಟದಿ
12. ದಿಲೆ ಪರಿಹರಿಶಿ ಕೊಡುತ್ತವೆ ಯಂತ್ರ - ಆ ಬಗ್ಗೆ ದಸ್ತವಜು
13. ಸಾಹಾ ತಮಗೆ ಬರಕೊಟ ವಿನಹಾ ಮಟದ ಸನದು ದಸ್ತವಜು
14. ಭೂಮಿ ಸಾದನಗಳು ಮುಂತ್ತಾದು ಯೆನು ಕೊಡಲೈಕುಡದು ಯಂತ್ರ
15. ಗ್ರಹಸ್ತ ಮುಂತ್ತಿಟ್ಟು ಹೆಳಿ ಮತ್ತು ಮಟದ ಸಾದನ ಸಂಪತ್ತು ಜಿಂ
16. ದಿಗಿ ವೆಗೈರೆ ಪ್ರಕಾರಭ್ಯ ತಂಮ ವಶದಲ್ಲಿ ಯಿರುವಂತಾದ್ದು ಯಿಗ
17. ಕೊಡುವಂತಾದು ಅವಶ್ಯ ಯಿರುವದಿಲ್ಲ - ಯಂಬದಾಗಿ ಗ್ರಹಸ್ತರ
18. ಮುಂತ್ತಿಟ್ಟು ಹೆಳಿದಿಂದಾ ಮತ್ತು ಸರ್ವ ವಿಶಯದಲ್ಲಿ ಯಿಲ್ಲಿ ನಡವಳಿ
19. ಕೆ ವಿದ್ಯಮಾನಗಳು ನಿಲು ಪರಭಾರೈ ಕೆಳಿ ಗ್ರಹಿಕೆ ಆಗುವಂತಾದಲ್ಲದೆ
20. ಯಿ ಸ್ವಲ್ಪ ವೆವಹಾರಗಳು ಯಿಲ್ಲಿಂದಾ ಬರದು ತ್ತಿಳಿಸುವಂತಾದಲ್ಲ -
21. ಆದಿಂದಾ ಯಾವ ವಿದದಿಂದಾದ್ದು ಯಿ ಮಟದಲ್ಲಿ ಚಾತುರ್ಮಾಸಕೆ
22. ಉಳಿಕೊಂಡು ದೆವರಪೂಜೆ ಮಾಡುವಂತಾದಕೆ ವಳಗೆ ಬರದ ಕ್ರುತ್ಯಗ
23. ಳಿಂದಾ ಸಮರ್ಪಕವಾಗಿ ಕಂಡುಬರುವದಿಲ್ಲ - ಮುಖ್ಯ ಶ್ರೀ ಭವಾ
24. ನಿ ಶಂಕರ ದೆವರ ದಯದಿಂದಾ ಶ್ರೀ ಗುರುಕಟಾಕ್ಷದಿಂದಾ ಸಾಹಾ
25. ಸರ್ವ ವಿಶಯದಲ್ಲಿ ಪರಿಣಾಮವಾಗಿ ಮರ್ಯಾದಿಯಿಂದಾ ನಡ್ಡಿ
26. ಕೊಡಬೆಕೆಂತ್ರ ಅನಂಪ್ರತ್ತಿಯಿಲ್ಲ - ಶ್ರೀ ದೆವರ ಸಂನಿಧಿಯಿಲ್ಲ -
27. ಪ್ರಾರ್ಥನೆ ಮಾಡುತ್ತ ಯಿಧೆವೆ - ಯಿಲಿ ನಡದ ವಿದ್ಯಮಾನ ನಿಮಗೆ-
28. ಸಮಸ್ತರಿಗೆ ತ್ತಿಳಿಯಬೆಕೆಂಬುವದಿಂದಾ ಬರಶಿಕಳುಹಿಶಿ ಯಿಡಿ
29. ತ್ತು - ಯಿ ವಿವರ ತ್ತಿಳಿದಿರುವಂತೆ ಮಾಡುವದಾಗಿ -

**Summary :** In order to make them understand the problems of the Śīrāle Maṭha, Śrī Kṛiṣṇāśram Śrīpādaṅgalu sent a letter of benediction to Dēvapaiya of Mangalore, Anantaiya of Kilpāḍi, Kṛiṣṇaya of Uḷḷāl, Rāmapaiya of Kārṇāḍ, Lakṣumaya of Beḷtaṅgaḍi, purōhit RāmBhaṭṭa and others. The Swāmiji informed about his safe return from Mangalore to Śīrāli. The Swāmiji expressed that it was possible to open the box containing documents relating to land, assessments, loan, income and expenditure, etc., only in the presence of śānbhōgs, paṭēls, grihasthas and Śaṅkar Bhaṭṭa. The Swāmiji was confident to settle all problems with the blessings of Śrī Bhavāniśaṅkar.

**Note :** Plava śrīvatsara corresponds to C.A.D. 1842.

75

P. 1

L.

1. ಶ್ರೀ ಭವಾನಿ ದೇವರ ಭಂಡಾರಕೆ
2. ಶುಭಕೃತ್ತು ಸಂವಸರ ಆಶಾಡ ಬ ೧ ಲ್ಲ ಶಿರಾಲ್ಲಿ
3. ಉಗ್ರಾಣದ ವೆಂಕಟೇಶ ಯಾನೆ ರಾಯಪನ್ನು ಬರಶಿ
4. ಕೊಟ ರಶಿಧಿ ಯೆನೆಂದರೆ - ಪ್ರಾಕು ಸುಕ್ಲ ಸಂವಸ
5. ರ ಮಾರ್ಗಶಿರ ಬ ೫ ಮಿಲ್ಲು ಶ್ರೀಮಠದ ಶಕ್ಲ ಭಟ
6. ರ ಹೇರಿಂದಾ ಬೃದುರ ಮಂಗಿಶಯನ ಮಗಾ ಪರ
7. ಮೇಶ್ರಯನ ಹೇರ - ದಸ್ತೃವಜು ಪ್ರಕಾರಾ ನಂ
8. ನ ಮುಖಾಂತ್ರ ಬಿಟ ಮುಂತ್ಯಾಗಿ ವೆವಹರಿಶಿ ನಡದು ಬರು
9. ವದರಿಂದಾ ಆ ಪೃಕ್ತಿ ಬಾಕ್ತಿ ಉಳದ ಗ ೯ ೦ ವರಹಾನ
10. ನಗೆ ಸಲಬೆಕೆಂಬದಾಗಿ ಪ್ರಾಕು ಚಿತ್ರಭಾನ್ನು ಸಂ
11. ವಸರದಲ್ಲು ಶ್ರೀಮಠ ಆದಾ ವೆಚದ ಅನ್ನುಭ
12. ವಕಾಗಿ ಶ್ರೀಕೇಶವಾಶ್ರಮ ಶ್ರೀಗುರುಳವರು ಶ್ರೀ ವಾ
13. ಮನಾಶ್ರಮ ಶ್ರೀಗುರುಗಳವರಿಗೆ - ಅಪಣೆ ರಾಯ
14. ಸದಲ್ಲು ನಮೊದಿಶಿದ ಸದರಿ ಗ ೯ ೦ ವರಾಹಕ್ಕೆ

15. ವರುಶ ಂಕ್ಕೆ ಪುರ್ವ ಪ್ರಕಾರಾ ೩ ಮುರು ಮುಡಿ ಅಕ್ಕಿ
16. ಪ್ರಕಾರಾ ನನಗೆ ಕಳದ ಪ್ಲವ ಸಂಸರವರ್ಗೆ ವಜಾ ಬ
17. ರುತ್ತಿದ್ದಲ್ಲಿ ಯಿದಿವ್ವ ಯಿಲ್ಲಿ ಕುಡ್ಡಿದ ಗ್ರಹಸ್ತ

## P. 2

## L.

1. ರ ಮುಂತ್ತಿಟು ಸದರಿ ವಂಬತ್ತ ವರಾಹಾಕ್ಕೆ ಆದಾ
2. ರವಾದ ದಸ್ತಲ್ಯವಜು ತ್ತೆಗದುಕೊಂಡು ಬಂದಲ್ಲಿ
3. ಯಿ ಬಗ್ಗೆ ಪ್ರಾಕು ನಂನ ತ್ತಮ ರಂಗಪನ ಕ್ರಿಯೆ ಬಗ್ಗೆ
4. ಸಾಹಾ ತ್ತೆಗದುಕೊಂಡ ಲ್ಯವಜು ವಜಾ ಕಳದು ಮತ್ತು
5. ಸದರಿ ವಂಬತ್ತ ವರಾಹಾಕ್ಕೆ ವಳಗೆ ಬರದ ಪ್ರಕಾರಾ ೩ ಮು
6. ಡ್ಡಿ ಅಕ್ಕಿ ಪ್ರಕಾರಾ ಬಂದದರಿಂದಾ ಸದರಿ ದಸ್ತಲ್ಯವಾಜು ಬಾದ್ಯಳಾದ
7. ಸದರಿ ಪರಮೇಶ್ರಯನ ತ್ತಾಯಿ ಮಾಹಾಲಕ್ಷ್ಮಿಮಿಗೆ ಸಾಹಾ
8. ಕರಕೊಂಡು ಬಂದು ನಾಂಲು ಯಿ ಕರ್ತರು ಶ್ರೀ ಸಂನಿ
9. ಧಿಯಲ್ಲು ಪ್ರಾರ್ಥಿಸಿಕೊಂಡು ನಿಗದಿ ಮಾಡಿಕೊಂಡದ್ದು
10. ಗ ೪ \* ೦ ವರಾಹಾನು ಬಡಕುಳಿ ಅನಂತ ಭಟರ ಮೆ
11. ಲೆ ಹವಾಲ್ತೆ ಹೆಳಿಕೊಡ್ಡಿದರಿಂದಾ ಸದರಿ ರಾಯಸ ಅ
12. ಪಣೆಯಲ್ಲು ನಮೊದು ಯಿರುವ ಗ ೯ \* ೦ ವರಾಹಾಂನ
13. ಲ್ಯವಜು ವಗ್ಯರ್ಗೆ ನನಗೆ ಶ್ರೀಮಠದಿಂದಾ ಲೆಖಾಚಾರ ಬರಬೆಕೆಂತ್ತ
14. ಕೆಳಕಾರಣವಿಲ್ಲಾ ಯಂತ್ತ ಬರಶಿಕೊಟ ರಶಿ ಕೊಟ
15. ರಶಿಧಿ ವೆಂಕಟೇಶ್ಯನ ರುಜು
16. ಬಡಕುಳಿ ಅನಂತಭಟರ ಸಾಕ್ಷಿ ರುಜು
17. ನಾಗ್ರಕಟೆ ಮಂಜಪನ ಸಾಕ್ಷಿ ರುಜು

**Summary :** On the 5<sup>th</sup> day of the dark half of Mārgaśira, Śubhakṛitu sam, Venkatēśa of the storehouse, submitted a receipt for ga 9 \* 0, in connection with the transfer of a debt to the *bhaṇḍāra* of Śrī Bhavānīśaṅkar. The receipt contains signatures of Venkatēśaiya, Anant Bhaṭṭa of Baḍkuli and Manjappa of Nāgrakatte.

**Note :** Śubhakṛitu samvatsara corresponds to C.A.D. 1843.

76

P. 1

L.

1. ಶ್ರೀಕೃಷ್ಣಾಶ್ರಮ ಶ್ರೀಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯನಾದ ಕಲ್ಯಾಣಪುತ್ರ ಗೊಪಾಲಯ್ಯಗೆ ಶ್ರೀಮಂ
3. ನ್ನಾರಾಯಣ ಸ್ಮರಣೆಪೂರ್ವಕವಾಗಿ ಹರಶಿ ಕಳುಹಿದ ಆಶಿರ್ವಾದಾ ಶುಭ
4. ಕೃತು ಸಂವತ್ಸರದ ಕಾರ್ತಿಕ ಶು ೨ ವರ್ಸೆಗೆ ಶಿರಾಲ್ಲಿ ಮಠದಲ್ಲು ಶ್ರೀ  
ಭವಾನಿಶಂಕರ
5. ದೆವರ ಪುಜೆ ಮಾಡುತ್ತಾ ಯೋಗಕ್ಷಮದಲ್ಲು ಯಿಧೆವೆ - ನಿಂನ ಕ್ಷಮಕೆ ಬ
6. ರಕೊಳುವದು ಅದಾಗಿ ಉಗ್ರಾಣದ ನಾರಣಪನ ಮ
7. ಗ ದೈಯ ಯಂಬ ವರ್ಗದ ಗ ೧೨ \* ೪ | = ಬೆರ್ವಿಜಿನ ಸ್ತಳದಲ್ಲು  
ನಾಲ್ಕು ಕೆ
8. - ಪಾಲ್ಲು ಶಿರಾಲ್ಲಿ ಬೆರಿಜ ದೊಡ ಮಂಜ್ಯಯನ \_ \_ \_ \_ \_
9. ಗೆ ಉಗ್ರಾಣದ ರಮಣ್ಯಯಗೆ ಅಡಾ ಯಿರುವಂತಾದ್ದು \_ ಯಿ
10. \_ \_ ಅಡವಿನ ಹಣಾ ಮೈ ಸಾಲದ ಹಣ ದೂಂತ್ತು ಯಿವರ್ಸೆಗೆ ನಡದಿಸ್ಸ
11. \_ \_ \_ \_ ಗ ೪೭ || ವರಹಾನಗಳು ಸಂದಾಯ ಮಾಡ್ತಿ
12. ದ ಬಿಡಿಸಾ ದಸ್ತವಜು ಬಿಡ್ತಿಕೊಂಡು ಯಿ ಭುಮಿಗೆ ಗ ೬೫ || ೦
13. ಆ ಬಾಬತ್ತು ನಿರ್ಣಯ ಮಾಡ್ತಿ ಹೊದ ಆಶ್ವಿಜ ಬ ೧೦ ದಿವ್ವ \_ ಸೆ
14. ಪದಹಾಕ್ರೆ ಕ್ರಯದಸ್ತವಜು ಬರಶಿಕೊಂಡದಾಗಿ ಅಧೆ \_ ಆ ಕ್ರ
15. ಕಾಗದಲ್ಲು ವಂತಿನಲ್ಲು ಸದ್ರಿ ರಮಣ್ಯಯಗೆ ನಗದು ಕೊಡ್ತಿದು ಗ  
೪೭ || ೧ | ೦
16. \_ ೧೭ || ೩ || ೦ ಆಶೆಷ ಗಿರ್ವಿಯಪ್ಪಗೆ ಪಾವತ್ತಿ ಮಾಡ್ತಬೆಕು
17. \_ \_ \_ \_ ಶಿರಾಲ್ಲಿಯಲ್ಲು ಯಿರುವ \_ \_ \_ ಮಂಜು
18. \_ \_ \_ \_ ಯಿ ಶೆಷಗಿರ್ವಿ ಮೆಲ್ಲೆ ಪಡಕೊಂಡ ಪೈಸಲೆಯು
19. \_ \_ \_ ನ ಮಗ ನಿಲಕಂಠನು \_ ತ್ತೆಗದುಕೊಂಡು

P. 2

L.

1. ಪೈಸಲೆ ಅಮಲ್ಲ ಜಾರ್ವಿಗೆ ಅರ್ಜಿಕೊಡ್ತಿ ಯಿ ಶೆಷಗಿರ್ವಿಗೆ ಕೈದಿನಲ್ಲಿ
2. \_ \_ \_ ವರ್ಸೆಕೊಂಡು ಹೊಗಲ್ಲಿಕೊರ್ಟಡಲ್ಯಾತ್ತಿ ಬಂದಿರುವದರ್ವಿ
3. \_ \_ \_ ಮಂಜುಗೆ ಯಿಲ್ಲಿ ಕರಶಿ ಪೈಸಲೆ ಅ್ಯವಜೆಗೆ ನಿರ್ಣ
4. \_ \_ \_ ಸಮಜಾಯ್ನೆ ಮಾಡ್ತಬಹುದೆಂದ್ರೆ \_ ಯಿತ್ತನ ಕೈವಶ
5. \_ \_ \_ ನಿಲಕಂಠಗೆ ವಪ್ಪಿಶಿಧನೆಂತ್ತಾ ಆತ್ತ ಪರಭಾರ್ವೆ ಹೊ

6. \_ \_ \_ ಶ್ವತವಾದರಿಂದಾ ಸಂದರ್ಭವಿಲ್ಲಾ ಯಿ ನಿಲಕ
7. ೦೮ \_ \_ \_ \_ ಬಾಬ್ತು ಸಲುವ ಅ್ಯವಜಿನಲ್ಲು ಆತ್ತ ನಿರ್ಣಯ
8. \_ \_ \_ ಪ್ರಕಾರಾ ಪಾವತ್ತಿ ಮಾಡದಿದ್ರೆ ಯೆನು ನಿರ್ವಾಹವಿಲ್ಲಾ ಅ
9. \_ \_ \_ \_ \_ \_ \_ \_ ಯಂಬದರಿಂದಾ ಬರಸಿ ಕಳು
10. \_ \_ \_ \_ \_

**Summary :** *Rāyasa* issued by H. H. Shrimat Krishnashram Swāmiji to Kalyanpur Gopalayya.

Śhubhkṛatu *Saṁvatsara*, Kārtika Shuddha 2 (1842 A.D.). Regarding certain litigation pertaining to release of mortgage. Description of property : Shirali Verga called Ugrānada Maṅgēshaya, bearing assessment, Rs. 12-4-3 Mortgaged to Doḍḍamanjaya Shesha for 47½ *Varahas* (1 *Varaha* = Four rupees). Property purchased by *Matha* for 65½ *Varahas*, Kalyanpur Gopalayya instructed to contact plaintiff Manjaya Shesha and arrange payment of dues and release of the mortgage.

**Note :** The letter is incomplete and letters are illegible.

77

L.

ಶ್ರೀ

1. ಶ್ರೀಪಾದಂಗಳವರ ಸಂಸ್ಥಾನಕೆ
2. ಶೋಭಕೃತ್ತು ಸಂವತ್ಸರದ ಕಾರ್ತಿಕ ಬ ೧೧ ಯಲ್ಲು ಮಾ
3. ಗಲು ದಶ್ಯಾಹಾರಿನಲ್ಲು ಯಿರುವ ಆಜ್ಞಾಧಾರಕ ವುಲಾ
4. ಳ ರಾಮಚಂದ್ರಯ್ಯನ ಹೆಂಡ್ತಿ ಪರಮೇಶ್ವರಿಯು ಮಾ
5. ಡುವ ಅನಂತಾನಂತ ಬಿನಹಾ ಶ್ರೀ ಸ್ವಾಮಿ ವಿಕಾರಿ ಸಂ
6. ವತ್ಸರ ಶ್ರಾವಣ ಶು ೧೦ ಯಲ್ಲು ನಂನ ಹಿಯರ್ ಬಾಬ್ತು ಮ
7. ನೆ ಅಡಿ ಸ್ತಳಾ ಪುಂಣ್ಯಸಾಧನೆಗೊಸ್ಕರಾ ಶ್ರೀ ಉಮಾಮ
8. ಹೆಶ್ವರ ದೆವರ ಭಂಡಾರಕ್ಕೆ ಧಾರಾದತ್ತ ದಾನಪಟ್ಟಿ ಬರಕೊ
9. ಟ್ಪು ವಪ್ಪಿಶಿಕೊಟ್ಟು ಯಿರುತ್ತೆನ್ನೆ ಅದನ್ನು ಯಿವರೆಗೆ ದೆ
10. ವರ ಭಂಡಾರದಿಂದ ಅನ್ನುಭವಿಸದೆ ದೆವಸ್ತಾನ

11. ದ ಅಡಿಗಳ ಕ್ರುಷ್ಣಭಟ್ಟರು ಮತ್ತು ನನ್ನ ದಾಯವಾದಿ
12. ಕ್ರುಷ್ಣಯ್ಯ ಸಹಾ ವಂದಾಗಿ ಆಸ್ತಳದ ಹುಟ್ಟುವಳಿ ವಗ್ಯ
13. ರೆ ತರಿಶಿಗೊಡದೆ ಅಪಹರಿಸುವದಾಗಿ ನಾನ್ನು ತಿಳಿಕೊಳು
14. ತೆನ್ನೆ ಆದಿಂದ್ದಾ ನಾನ್ನು ದಾರಾಪೂರ್ವಕವಾಗಿ ಬರ
15. ಕೊಟ್ಟ ದ್ವಾನ್ನಪಟ್ಟಿ ಪ್ರಕಾರ್ರ ಮ್ಮಹಾಜನ್ನರ ಮ್ಮುತ್ತಿಟ್ಟು
16. ದೆವಸ್ತಾನಕೆ ಸದ್ರಿ ಸ್ತಳ ವಹಿಶಿಕೊಂಡು ಅದ್ರ ಉತ್ಪ
17. ಹಣಾ ಭಂಡಾರಕ್ಕೆ ತರಶಿ ನ್ನಾನ್ನು ಬರಕೊಟ್ಟ
18. ದಾನಪಟ್ಟಿ ಸ್ತರಪಡ್ಡಿ ಕೊಡುವಂತೆ ಅಪ್ಪಣೆ ಆಗಬೇಕು
19. ||| ಯಿದು ಪರಮೆಶ್ರಿ ಬಿನಹಾ

**Summary :** On the 11<sup>th</sup> day of the dark half of Kārtika, Śhubhkrātu *Samvatsara*, Paramēśwari, wife of Ramachandrayya of Ullāl, submitted a *binnavattaḷe* to Śrīpādaṅgaḷu, informing that the land which She had endowed to the *Maṭha*, was enjoyed by *Aḍiga* Kṛiṣṇa Bhaṭṭa of the temple and by *kṛiṣṇayya*, her relative. She wanted the *Swāmiji* to take over the endowed land and its income be remitted to the *bhaṇḍāra* and confirm the endowment.

**Note :** Śhubhkrātu *Samvatsara* corresponds to C.A.D. 1843.

## 78

**P. 1**

**L.**

1. ಶುಭಕ್ರುತು ಸಂವತ್ಸರ ಮಾಗ ಶು ಖಿ ಲು ಶ್ರೀಮತ್ತು ಗೊಕರ್ನ
2. ಭಂಡಿಕೆರ್ತಿ ವಿಶ್ವನಾಥ ಭಟ್ಟರ ಮಗಾ ಮಂಗಿಶಭಟ್ಟನ್ನು
3. ಗಂಗವಳ್ಳಿ ಹಳಿಪ್ಯಕದ ಕ್ಯುಲೆತಂತ್ರಿ ಮಗಾ ಪಕ್ಕಿರಗೆ ಬರಶಿ
4. ಕೊಟ್ಟ ಮುಲಗೆಣಿ ಚಿಟಿನ ಕ್ರಮವೆಂತ್ತೆಂದರ್ಲೆ ಗೊಕರ್ನ
5. ಮಾಗಣೆ ಮೊಜಾ ಆದ ಲೆ ಗ್ರಾಮದ ವರ್ಗದಾರ ನಾಡಕ
6. ಣೀ ಪುಟ್ಟಿಯಾ ವಗ್ಯರೆರು ಶ್ರೀ ಭಂಡಿಕೆರ್ತಿ ಮಠಕೆ ವರುಶಾಸ
7. ನದ ಬಗ್ಯೆ ವಳದರ್ಮಕ್ಕೆ ಬಿಟ್ಟ ಗಂಗವಳ್ಳಿಯಲು ಯಿರುಪಾ

8. ಬಳವಳ್ಳಿ ಹಿತಲ ಯಂಭಾ ಸ್ತಳದ ಪೃಕ್ತಿ ಆರ್ಡಾಯಾ ಹಿತ
9. ಲಲ್ಲ ಯಿದೆ ತರಿಕ್ಕಿನಲು ಕ್ರುಷ್ಣಾನ ಶಿಲು ಮಗಾ ಬೊಂಮ್ಯಗೆ ಗೆ
10. ಣಿಗೆ ಮೊಕರರು ಮಾಡಿದ ಹ \_ \_ \_ ಂಮ ಹಿತಲ ತ್ತುಂಡು
11. ನಿನಗೆ ಮುಲಗೆಣಿಗೆ ಕೊಟಿವಾಗಿ ಯಿದಕೆ ಚತುರ್ಗಡಿ
12. ವಿವರ ಪುರ್ವ ದಿಕ್ಕಿಗೆ ಜೊಗಿಶಕ್ತು ಕೃಯಾ ಸುಂಬಡಿ ಕ್ರಯಕೆ
13. ತ್ರೈಗದುಕೊಂಡ ಗದಗೆ ಯೆತ್ತಿರಾ ಯೆರಿಯೆ ಗಡಿ ಗೊವಿಂ
14. ದಾಬರಣನ ಹಿತಲ್ಲಿಂದಾ ಮಾಳು ಹಿತಲ್ಲಿಗೆ ಯೆತ್ತಿರಾ ಯೆರಿ
15. ಯೆ ಗಡಿ ಪಶ್ಚಮ ದಿಕ್ಕಿಗೆ ನಾಡಕರ್ಣಿ ಮಂಗಜಿ ಅನತ್ಯಯ
16. ನವರ ಹಿತಲ ಯೆರಿಯೆ ಗಡಿ ಉತ್ತರ ದಿಕ್ಕಿಗೆ ಕ್ರುಷ್ಣಾನ ಶಿಲು
17. ಬೊಂಮ್ಯಗೆ ಬರಕೊಟ್ಟ ಹಿತಲ ದಕ್ಷಿಣವಾಗಿ ಯಿರುವ ಯೆರಿ
18. ಯೆ ಗಡಿ ಯಿಂತ್ತಿ ಚತುರ್ಗಡಿಯಿಂದೊಳಗಣ ಹಿತಲವಂನ್ನು
19. ನಿನಗೆ ಯೊ ಸಂವತ್ಸರದಾರಭ್ಯಾ ಮುಲ ಗೆಣಿಗೆ ಕೊಟ್ಟುಯಿರು
20. ತಥೆ ಯಿದಕೆ ಮೊಕರರು ಮಾಡಿದ ಗೆಣಿ ವರುಶ ೧ ಕ್ಕೆ ಸಂನ್

## P. 2

### L.

1. ೧೨೫೨ ನೆ ಪಸಲ್ಲಿಗೆ ಗ ೧ \* ೨ || ೦ ವರ ಹಣ ಯಿಪಣ ಅಡ ಸಂನ್ ೧೨೫೩
2. ನೆ ಪಸಲ್ಲಿಗೆ ಕೊಡುವದು ಗ ೧ || ೦ ಸಂನ ೧೨೫೪ ನೆ ಪಸಲ್ಲಿಗೆ ಕೊಡುವದು
3. ಗ ೧ || ೨ || ೦ ಸಂನ್ ೧೨೫೫ ನೆ ಪಸಲ್ಲಿಗೆ ಗ ೨ \* ಯರಡುವರಹನ ಪ್ರಕಾ
4. ರ್ರ ಆಮೆಲೆ ಸಂನ್ ೧೨೫೬ ನೆ ಪಸಲ್ಲಿ ಆರಭ್ಯಾ ಸಂನ್ ೧೨೬೨ ನೆ ಪಸಲ್ಲಿವರ್ಫ
5. ಗೆ ಕೊಟ್ಟು ಬರುವದು ಅನ[೦]ತ್ಯನ ಹಿತಲಲು ತೈಂಗಿನ ಸಶಿ ಹಿಡುವಷ್ಟು
6. ಹಾಕ್ಕಿ ಪಲಾ ತರಿಶಿತಾ \_ \_ ಸಂನ್ ೧೨೬೩ ನೆ ಪಸಲ್ಲಿ ಆರಭ್ಯಾ
7. ಗ || ೨ || ೦ ಯೆರಿಶಿಕೊಂಡು ಗ ೨ || ೨ || ೦ ಯರಡು ವರಹನ್ನು ಯೆಳ
8. ಣ ಅಡದ ಪ್ರಕಾರ ವರುಶ ವರುಶಕ್ಕು ನಷ್ಟವೆಂದೆ ನಿಲಾಮಾಡಿಕೊ
9. ಳದೆ ಕೊಡುತ್ತಾ ಬರುವದು ಸದ್ರಿ ಹಿತಲಲು ಅಂಗೊಡಂಗ ಪ
10. ಪಲಂಗಳ ಹಲಸು ಮಾವು ಗೆರು \_ ಲೆಂಗರ್ರ ಬಾಳೆ ಯಿಳಿ ಮುಂತ್ಯಾ
11. ದು ನಟ್ಟುಕೊಂಡು \_ ೦ನ ಯಿದನಕುಲ ಯಿದ ರಿಫತ್ತಿ ಗ್ಯದು
12. ರ್ರುಪಾ ಮಾಡಿಕೊಂಡು ಬರುವದು ಯಿ ಹಿತಲ್ಲಿಗೆ ಗೆಣಿ

13. ಜಾಸ್ತಿ ಕೊಡಬೆಕೆಂತ್ತಲ್ಲು ಯಾ ಹಿತ್ತಲಲು ನಾವಗಿ ಬಿಡ
14. ಬೆಕೆಂತಾಗಲ್ಲಿ ಸಾಹಾ ಹೆಳಕಾರಣವಿಲ್ಲಾ ನಿವಾಗಿ ಹಿತ್ತಲು ವಪ್ಪಿ
15. ಶಿ ಕೊಡುವದದರ್ಫ ನಮಗೆಯೆ ವಪ್ಪಿಶಿಕೊಡಬೆಕಾದ್ದಿಂದಾ ಯಿ
16. ಹಿತ್ತಲು ಯಿ ಸಂವತ್ತರ - - ಶು ಧಿ ರ ರಭ್ಯಾ ನಿಲು ಅನುಭ
17. ವಿಶಿಕೊಂಡು ಬಂದಿರುತ್ತದರಿಂದಾ ಆಶ್ವಿಜ ಬ ೩೦ ಸಾಲ್ಲಗೆ ವಪ್ಪಿ
18. ಶಿಕೊಡುವದಾಗಿ ಯಿರುತ್ತದೆ ಯಂತಾ ಬರಶಿಕೊಟ್ಟ ಮೂಲಗೆಣಿ
19. ಚಿಟು ಸದ್ರಿ ವಳಗೆ ಯಿ ಹಿತ್ತಲಲ್ಲು ನಿಮಗೆ ಜಡಾ ಯಂಬಾಗೆ ನ
20. ಮಗೆ ವಪ್ಪಿಶಿ ಕೊಡಬೆಕೆಂತ್ತಾ ನಿಲು ನಿಂಮ ಕುಶಿಯಿಂದಾ ಪ್ರಕಾರ
21. ನಿಂಮ ಸಂತ್ತಾನ ಪಾರಂಪರಿಯಾಗಿ ಆಳಿ ಅನುಭವಿಶಿಕೊಂಡು

### P. 3

#### L.

1. ಬಹಿರಿ - - ಗೆಣಿ ಹಣಾ ನಷ್ಟವೆಂದೆ                      ಂದಾ ಕಾಲಪ್ರತ್ತಿ
2. ಯಲ್ಲು ಕೊಡುತ್ತಾ ಬಹುದು ಯಂತ್ತಾ ಬರಶಿಕೊಟ್ಟ ಮೂಲ ಗೆ
3. ಣಿ ಚಿಟು
4.                                      ಯಿ ಬಗ್ಗೆ ಸಹಿ
5. ನಾಡಕರ್ಣಿ ಪುಟ್ಟಿಯನವರ                      ನಾಡಕರ್ಣಿ ಶಾಬ್ಯಯ
6. ಸಾಕ್ಷಿ ರುಜು                                      ನವರ ಸಾಕ್ಷಿ ರುಜು
7. ಬ | ಗಣಪ್ಯಯನವರ
8. ಮಗರ್ಸಯನ ಸಾಕ್ಷಿ ರುಜು
9. ಬರದಾತ್ತ ಕುಳಕರ್ಣಿ ಶಾಂತ ಶೆನಬೊಗರ ಮಗ ನಾ
10. ಣಪನವರ ಸಾಕ್ಷಿ ರುಜು                      - - -

**Summary :** On the 5<sup>th</sup> day of the bright half of Māgha, Śubhakṛitu *samvatsara*, Maṅgīśa Bhaṭṭa, son of Viśwanātha Bhaṭṭa of Gōkaṛṇa Bhaṇḍikēri, granted a *mūlagēnichītu* to Pakkir, son of Haḷepaika Kyule Tantri of Gaṅgavaḷli. Maṅgīśa Bhaṭṭa granted a part of Baḷavaḷli garden to Pakkir on lease. The lease mentions four boundaries of the said garden and also details regarding the rent to be paid by the grantee for Fasali 1252, 1253, 1254, 1255, 1256, etc. From Fasali 1263 onwards, Pakkr was required to remit *ga* 2 || 2 || 0 (two



varahas, seven haṇas and one adda) towards rent, per annum. The grantee was to enjoy the income from the garden, in lineal succession.

**Note :** Śhubhkrātu Saṁvatsara corresponds to C.A.D. 1843.

## 79

## P. 1

## L.

1. ಶುಭಕೃತ್ತು ಸಂವತ್ಸರ ಮಾಘ ಶು ಶಿ ಲು ಶ್ರೀಮ
2. ತ್ತು ಗೊಕರ್ನ ಭಂಡಿಕೆರಿ ವಿಶ್ವನಾಥ ಭಟ್ಟರ ಮ
3. ಗಾ ಮಂಗಿಶ ಭಟ್ಟನು ಗಂಗಾವಳಿ ಹಳೆ ಪೃಕ
4. ದ ಕ್ಷುಷ್ಣನ ಶಿಲು ಮಗಾ ಬೊಂಮ್ಮಯಗೆ
5. ಬರಶಿಕೊಟ್ಟ ಮುಲಗೆಣಿ ಚಿಟಿನ ಕ್ರಮ
6. ವೆಂತ್ತೆಂದರೆ | ಗೊಕರ್ನ ಮಾಗಣಿ ಮೊಲು
7. ಜಾ ಆದಲೆ ಗ್ರಾಮದ ವರ್ಗದಾರ ನಾಡಕ
8. ಣಿ ಪುಟ್ಟಯಾ ವಗೈರೆರು ಶ್ರೀ ಭಂಡಿಕೆರಿ
9. ಮಠಕ್ಕೆ ವರುಶಾಸನದ ಬಗೈ ವಳದರ್ಮಕ್ಕೆ
10. ಬಿಟ್ಟ ಗಂಗಾವಳಿಯಲು ಯಿರುವ ಬಳು
11. ವಳ್ಳಿ ಹಿತ್ತಲ ಯಂಬ ಸ್ತಳದ ಪೃಕ್ಕಿ ಅರ್ದಾಯ
12. ಹಿತ್ತಲ್ಲು ಯಿದೆ ತಾರ್ಕಿಕ್ಕಿನಲ್ಲು ಕೂಸಲೆ ತಂಕ್ರಂ
13. ಕ್ಕಿರಗೆ ಗೆಣಿಗೆ ಮೊಕರಾರ್ರು ಮಾಡಿಕೊಟ್ಟದು
14. ಹೊರತ್ತು ಜಾತ್ತ ನಿರು ಹಿತ್ತಲ ತುಂಡು ನಿನ
15. ಗೆ ಯಿ ಸಂತ್ಸರದಾರಭ್ಯಾ ಮುಲಗೆಣಿಗೆ ಕೊ
16. ಟ್ತು ಯಿರುತ್ತದೆ ಯಿದಕ್ಕೆ ಬಂದ ಚತ್ತು
17. ಗಡಿ ಪುರ್ವ ದಿಕ್ಕಿಗೆ ಸುಬಡಿ ಅನ್ನುಭವಿ
18. ಸುವ ಗದೆಯಿಂದಾ ಮತ್ತು ಪಯಿಮೊ
19. ಣ ಸುಬ್ಬಯನ ಹಿತ್ತಲಿಂದಾ ಸಹಾ ಪ
20. ಶ್ವಮವಾಗಿ ಯಿರುವ ಯೆರಿಯೇ ಗಡಿ
21. ದಕ್ಷಣ ದಿಕ್ಕಿಗೆ ಪಕ್ಕಿರಗೆ ಗೆಣಿಗೆ ಕೊಟ್ಟ
22. ಯಿದೆ ಹಿತ್ತಲ ಪೃಕಿ ಅರವಾಶೆ ತುಂಡು
23. ವಿಂಗಡಿಶಿ ಮದ್ಯ ಹಾಕ್ಕಿದ ಯೆರಿಯೆ ಗಡಿ

**P. 2**

**L.**

1. ಪಶ್ಚಮ ದಿಕ್ಕಿಗೆ ನಾಡಕರ್ಣಿ ವೆಂಕಟೆ
2. ಶೃಯನವರು ವೆಂಕಟಪತ್ತಯನವರು
3. ಸಾಹಾ ಅನ್ನುಭವಿಸುವ ಹಿತ್ತಲ ಯೆರ್ರಿ
4. ಯೆ ಗಡಿ ಉತ್ತರ ದಿಕ್ಕಿಗೆ ನಾಗಪಾ ಮಾಮಾ
5. ಸಾಹಾ ಅನ್ನುಭವಿಸುವ ಹಿತ್ತಲಿಗೆ ದಕ್ಷ
6. ಣ ದಿಕ್ಕಿಗೆ ಯಿದ ಯೆರ್ರಿಯೆ ಗಡಿ ಯಿಂ
7. ತ್ತಿ ಚತ್ತುರ್ಗಡಿ ಯಿಂದೊಳಗಣ ಹಿತ್ತಲಿ
8. ಗೆ ಮೊಕರಾರು ಮಾಡಿದ ಗೆಣಿ ಯಿ ವರು
9. ಶ ಯಂದರೆ ಸಂ ೧೨೫೦ ನೆ ಪಸಲಿಗೆ
10. ಗ ೧ \* ೨ || ೦ ಸಂನ್ ೧೨೫೩ ನೆ ಪಸಲಿಗೆ ಕೊ
11. ಡುವದು ಗ ೧ || ೦ ೧೨೫೪ ನೆ ಪಸ
12. ಲ್ಲಿಗೆ ಗ ೧ || ೨ || ೦ ಸಂನ್ ೧೨೫೫ ನೆ ಪಸ
13. ಲ್ಲಿಗೆ ಕೊಡುವದು ಗ ೨ \* ಯೆರಡು ವ
14. ರಹಾ ಯಿ ಪ್ರಕಾರಾ ಆಮೆಲೆ [ಸ]ನ್ ೧೨೫೬
15. ನೆ ಪಸಲಿ ಆರಭ್ಯಾ ಸಂನ್ ೧೨೬೨ ಆ
16. ರವತ್ತ ಯೆರಡನೆ ಪಸಲಿವರ್ಗೆ ಕೊಟ್ಟು
17. ಬರುವದು ಅನಕಾ ಆ ಹಿತ್ತಲಲ್ಲು
18. ತ್ತೆಂಗಿನ ಸಸಿ ಹಿಡುವಷ್ಟು ಹಾಕ್ಕಿ ಪಲಾ
19. ತರ್ರಿಶಿಕೊಂಡು ಸಂನ್ ೧೨೬೩ ನೆ ಆರ
20. ವತ್ತ ಮುರನೆ ಪಸಲಿ ಆರಭ್ಯಾ ಗ || ೨ ||
21. ಯೆರ್ರಿಶಿಕೊಂಡು ಗ ೨ || ೨ || ೦ ಯೆ
22. ರಡು ವರಹಾಂನ್ನು ಯೆಳಣ ಅಡ ಪ್ರ
23. ಕಾರಾ ಆಯ ಆಯ ವರುಶ

**P. 3**

**L.**

1. ದ ಗೆಣಿ ನಷ್ಟವೆಂದೆ ನಿಲಾ ಮಾಡಿ
2. ಕೊಳದೆ ಕ್ಸಂರದ ಪಾಲ್ಲುಣ ಬ ೩೦
3. ವಳಗೆ ನಿಮಗೆ ಸಂದಾಯ ಮಾಡಿಕೊ
4. ಟ್ತು ರಶಿದಿ ತ್ತೆಗದುಕೊಳುವದು ಯಿ
5. ಹಿತ್ತಲಿಗೆ ಜಾಸ್ತಿಗೆಣಿ ಬರಬೆಕೆತ್ತ ಗವಿ

6. ಯಾ ನಾಉ ಆಗಿ ಹಿತ್ತಲ್ಲು ಬಿಡಬೆಕೆಂತ್ತ
7. ಕೆಳಕಾರಣವಿಲ್ಲಾ ನಿವಾಗಿ ವಪ್ಪಿಶಿಕೊಡುವ
8. ದಾದರ್ಫ ನಮಗೆಯೆ ವಪ್ಪಿಶಿಕೊಡುವಂ
9. ಥಾಗಿ ಯಿರುತ್ತದೆ ಯಿ ಹಿತ್ತಲ್ಲು ಬಿಡಬೆ
10. ಕಾದರ್ಫ ಯಿವರುಶಾ ಕಾರ್ತಿಕ ಶು ೧ ದಾರಭ್ಯಾ
11. ನಿಉ ಅನ್ನುಭವ್ವಿ ಬಂದದರ್ಫಂದಾ ಆಶ್ವಿಜ
12. ಬ ೩೦ ಸಾಲ್ಲು ದಿನವಾಗಿ ಯಿರುತ್ತದೆ ಸದ್ರಿ
13. ಸ್ತಳದಲ್ಲು ಅಂಗೊಡಂಗ ಪಲಂಗಳ ನಟ್ಟು
14. ನಿಂಮ ಸಂತ್ತಾನ ಪಾರಂಪಾರ್ಫಿಯಾಗಿ ಆಳಿ
15. ಅನ್ನುಭವಿಶಿಕೊಂಡು ಸುಖದಲ್ಲಿ ಯಿಹ
16. ದು ಯಂತ್ತ ಬರಶಿಕೊಟ್ಟ ಮುಲಗೆಣಿ
17. ಚೆಟು ಸದ್ರಿ ವಳಗೆ ಯಿ ಹಿತ್ತಲ್ಲು ನಿಮಗೆ
18. ಬೆಡ ಯೆಂಬಾಗೆ ನಮಗೆ ವಪ್ಪಿಶಿಕೊಡಬೆಕೆಂ
19. ತ್ತದು ನಿಉ ನಿಂಮ ಖುಶಿ ಯಿದ ಪ್ರಕಾರಾ
20. ಆಳಿ ನಿಂಮ ಸಂತ್ತಾನ ಪಾರಂಪರ್ಫಿಯಾಗಿ
21. ಅನ್ನುಭವಿಶಿಕೊಂಡು ವಳಗೆ ಬರದ ಗೆಣಿ ಹಣ
22. ನಿಲ್ಲ ವೆನದೆ ಕಾಲಕಾಲಂ ಪ್ರತ್ತಿಯಿಲ್ಲು

#### P. 4

#### L.

1. ಕೊಡುತ್ತಾ ಬಾಹದು ಯಂತ್ತ ಬರ
2. ಶಿಕೊಟ್ಟ ಮುಲಗೆಣಿ ಚೆಟು
3. ಮಂಗೀಶ ಭಟ್ಟನ ರುಜು
4. ನಾಡಕರಣಿ ಪುಟ ನಾಡಕರಣಿ ಪುಟ್ಟಯಿ
5. ಯನ ಸಾಕ್ಷಿ ರುಜುನ ಸಾಕ್ಷಿ ರುಜು
6. ಬ | ಗಣಪೈಯನವರ್ರ ಮಗ
7. ಮಾಗರ್ಸಯನ ಸಾಕ್ಷಿ ರುಜು
8. ಬರದಾತ್ತ ಕುಳಕಣಿ ಶಾಂತ್ಯ ಶೆನಬೊವರ ಮ
9. ಗಾ ನಾರಣಪನ ಬರಹಾ

**Summary :** On the 5<sup>th</sup> day of the bright half of Māgha, Śubhakṛatu *saṁvatsara*, Maṅgīśa Bhaṭṭa, son of Viśwanātha Bhaṭṭa of Gōkaṛṇa Bhaṇḍikēri, issued a *mūlagēṇi chīṭi* to Bommaiya, son of Kṛiṣṇa Śīvu, belonging to Halepaika

community of Gaṅgāvali. Accordingly, a portion of the garden in Baḷavaḷli, was granted to Bommaiya, with a condition that the grantee should continue to remit the annual rent of *ga* 2 || 2 || 0 (two *varahas*, seven *haṇas* and one *aḍḍa*) from Fasali 1236 onwards. The other details regarding rent to be paid before Fasali 1263, are also recorded. The four borders of the granted portion of the garden, are mentioned. It is also known from this lease, that the other portion of the garden in Baḷavaḷli, was granted on rental basis, on the same day to Taṅkaṅki of Kūsle.

**Note :** Śhubhkrātu *Sarivatsara* corresponds to C.A.D. 1843.

80

P. 1

L.

1. ಶ್ರೀ ಕೃಷ್ಣಾಶ್ರಮ ಶ್ರೀಪಾದಂಗಳವರು
2. ನಮಗತ್ತಂತ ಪ್ರಿಯ ಶಿಷ್ಯನಾದ ಜಮಾಲಬಾದ ರಾಮಕೃಷ್ಣಯಗೆ
3. ಶ್ರೀಮಂನಾರಾಯಣ ಸ್ಮರಣೆ ಪುರ್ವಕವಾಗಿ ಹರಿಶಿ ಕಳುಹಿದ ಆಶಿ
4. ವಾರದಾ ಶುಭಕೃತ್ತು ಸಂವತ್ಸರ ಪಾಲ್ಗುಣ ಬ ೯ ವರ್ಗೆಗೆ ಕುಂದಾಪು
5. ರದಲ್ಲ ಶ್ರೀ ಭವಾನಿಶಂಕರ ದೆವರ ಪುಜೆ ಮಾಡುತ್ತಾ ಯೋಗಕ್ಷಮದ
6. ಲ್ಲ ಯಿಧೆವೆ - ನಿಂನ ಕ್ಷಮಕೆ ಬರಕೊಳುತ್ತಾ ಬರುವದು ಅದಾಗಿ
7. ನಿನು ಯಿ ದಿವ್ವ ನಿಂನ ಭುಮಿ ಕ್ರಯಮುಲಕ್ಕೆ ಕೊಟ್ಟು ಆ
8. ಕ್ರಯದ ಅ್ಯವಜಿನಲ್ಲು ಆ ಭುಮಿ ಅಡವು ಬಿಡುವದಕ್ಕೆ ಕೊ
9. ಡ್ನಿದರೆ ವಿನಹಾ ರುಪ್ಯಾ ೧೦೦ ರ ಗ ೨೫ ೦ ವರಹಾಂನು ನಿಂನ ಹುಡ
10. ಗರ ಪರ್ರಿಣಾಮದಗೊಸ್ಕರವಾಗಿ ಮಠದಲ್ಲು ನಿನ್ನು ಅಮಂನತ್ತು ಯಿ
11. ಟ್ಪು ಕೆಳಗೆ ವಿವರ್ರಿಶಿದ ಪ್ರಕಾರಾ ನಡಶಿಕೊಳಬೆಕಾಗಿ ಅರ್ರಿಕೆ ಮಾಡ್ಡಿ
12. ಕೊಂಡ ಪ್ರಕಾರಾ ವಪ್ಪಿ ಸದ್ರಿ ೧೦೦ ರುಪ್ಯಾಯಂನ್ನು ಅಮಂನತ್ತು
13. ವಾಗಿ ಯಿಟ್ಟುಕೊಂಡಿಧೆವೆ ಆದರಿದಾ ನಿಂನ ಮಗಂದಿರಾ
14. ದ ನಾರಾಯಣ ೧ ಕೃಷ್ಣಾ ೧ ಯಿ ೨ ಜನರು ನಂಮ್ಮ ಅನ್ನುಚ್ಚೆ ವ

15. ಳಗಾಗಿ ನಡಕೊಂಡು ಬರುವ ವರ್ತೆಗೆ ಅವರ್ತೆಗೆ ಮಠದಿಂದಾ
16. ಪರ್ತೆಪಾಲನೆ ಮಾಡಿ ನಡ್ಡಿಕೊಳ್ಳುತ್ತಾ ಸದರಿ ರುಪ್ಯಾ ಪ್ಯಕಿ

## P. 2

### L.

1. ನಾರಾಯಣನ ವಿವಾಹ ಲಗ್ನದ ಖರ್ಚಿಗೆ ರುಪ್ಯಾ ೫೦ ಕ್ರುಷ್ಣ
2. ನ ವಿವಾಹ ಲಗ್ನದ ಖರ್ಚಿಗೆ ರುಪ್ಯಾ ೫೦ ಯಿ ಪ್ರಕಾರಾ ಉಭಯತ್ತ
3. ರ ಲಗ್ನದ ಗೊಸ್ಕರಾ ಕೊಟಿವೂ - ಮತ್ತು ನಿಂನ ಕುಶುಂತ್ರದೆ
4. ಮಠದಿಂದಾ ಬಿಟ್ಟು ಬೆರ್ತೆ ಯಿರುಥನೆ ಯಂದರ್ತೆ ಪ್ರತ್ತೆ
5. ಕ ಹೊಗಿ ಜಪನಾ ಮಾಡಬೆಕಲ್ಲದೆ ಅವರ್ತೆಗೆ ಮಠದಿಂದಾ ಯೆ
6. ನ್ನು ಬರಬೆಕಾಗಿ ಹೆಳಕಾರ್ಣವಿಲ್ಲಾ ಸದ್ರಿ ಅ್ಯವಜು ಅವರ ವಿವಾ
7. ಹ ಖರ್ಚಿಗೆ ಆಗಲ್ಲಿ ಯಾ ಅವರು ಪ್ರಾಯಸ್ತರಾಗಿ ಯಿಲ್ಲಿ
8. ಂದಾ ಬಿಟ್ಟು ಹೊಗುಥವೆ ಯಂತ್ತಾ ಹೆಳದ ಕಾಲ್ಲದಲ್ಲಿ ಆ
9. ಗಲ್ಲಿ ಜನ ೧ ರ್ತೆ ೫೦ ಅ್ಯವತ್ತು ರುಪ್ಯಾ ಮೆರ್ತೆಗೆ ರುಪ್ಯಾ ೧೦೦ ನ್ನು
10. ರು ಕೊಟಿವೂ ಯಿ ಶಿವ್ಯಾ ಅದ್ತೆ ಬಡ್ಡಿ ಅಂಶ ವಗ್ಯರ್ತೆ ಯೆನ್ನು ಬ
11. ರ ಬೆಕೆಂತ್ತಾ ವೆವಹಾರ್ತೆ ಹೆಳಲ್ಲಿಕೆ ಕಾರ್ಣವಿಲ್ಲಾ ಯಂತ್ತೆ ಸಾಹಾ
12. ಗ್ರಹಸ್ತರ ಮುಂತ್ತಿಟ್ಟು ನಿಶ್ಚೈಶಿದ ಪ್ರಕಾರಾ ನಡ್ಡಿಕೊಟಿವೂ ತ್ರಿಳ
13. ದಿರುವದು ಇತ್ಯಾಶೀಃ

**Summary :** Śrī Kriṣṇāśram Swāmiji wrote a letter of benediction to his dear disciple, Rāmakriṣṇayya of Jamālbād, informing him that he was keeping well and engaged in offering worship to Śrī Bhavānīśaṅkar, at Kundāpur, until the 9th day of the dark half of Fālguna, Śubhakṛitu sarivatsara (A.D. 1843). Accordingly, Rāmakriṣṇayya was informed by the Swāmiji that Rs. 100=00 (ga. 25 ' 0) deposited in the Matha, in connection with the land mortgaged, could be withdrawn in two parts (Rs. 50=00 each) at the time of the marriage of his two sons, Nārāyana and Kriṣṇa. If these two, shelterd by the Matha, decide to go away from the Matha before their marriage, the addressee was not to demand any amount from the Matha. As per the decision taken in the presence of the grihasthas, Kriṣṇayya was not to demand any interst for the deposited amount.

81

P. 1

L.

ಶ್ರೀ

1. ಶ್ರೀ ಭವಾನಿ ಶಂಕರ ದೇವರ ಭಂಡಾರಕ್ಕೆ
2. ಸಂ ೧೮೪೪ ನೆ ಯ್ನಿ ದಶಂಬ್ರ ತಾರ್ಫಿ ೧೫ ಲ್ಲ ಕಾಗಾಲ ರಾಂ
3. ಭಟ್ಟನ ಮಗ ದೇವಪ್ಪನು ಬರಸಕೊಟ್ಟ ಪತ್ರದ ಕ್ರಮ
4. ವೆಂತೆಂದ್ರೆ ನಾನು ನಂನ ಗರ್ಜಿನ ಉದಿಶ್ಯಾ ಕೆಲಲು
5. ಅ್ಯವಜು ಮುಂತ್ತಾದಲೆ ಕೊಡಬೆಕಾಗಿ ಅರ್ಫಿಕೆ ಮಾಡ್ಡಿ
6. ಕೊಂಡ ಬಗ್ಗೆ ಅಗ್ರಹಾರ ರಾಮಕೃಷ್ಣಯನ ಮೆಲೆ
7. ಕೊಡೊಣಾದ ರ್ಯಾಸ ಪತ್ರಿಕೆ ಪ್ರಕಾರಾ ಅವರಿಗೆ ಕೊಟ್ಟ
8. ರಶಿಡಿ ಪ್ರಕಾರಾ ವಿವರ ಮೆರೆಗೆ ೧೦೦ ನುರು ರುಪ್ಯ ನನಗೆ
9. ಬಂದದಿಂದಾ ಸದ್ರಿ ರುಪ್ಯ ಭಂಡಾರದಿಂದ ನಾನು ತ್ರೆಗದು
10. ಕೊಂಡಂತದಕೆ ಕ್ಯಾದೆ ಪ್ರಕಾರಾ ಬಡ್ಡಿ ಕುಡ್ಡಿ ಯಾವಾಗ್ಯೆ

P. 2

L.

1. ಕೊಡಬೆಕೆಂತ್ತ ಅಪಣೆ ಆಗುತ್ತದೊ ಆವಾಗ್ಯೆ ಸದ್ರಿ
2. ಅ್ಯವಜು ಅಸಲ್ಲು ಬಡ್ಡಿ ಸಂದಾಯ ಮಾಡಿಕೊಟ್ಟು ಯಿ ಪ
3. ತ್ರ ವಾಪ್ಪು ತರಿಕೊಂಡೆಂತ್ತ ನಂನ ಸ್ವಹಸ್ತಾಕ್ಷರಿಂದಾ ಬರಿಸಿಕೊಟ್ಟ ಪತ್ರ
4. ದೇವಪ್ಪನ ರುಜು

**Summary :** On December 15, 1844, Dēvappa, son of RāmBhaṭṭa of Kāgāl, submitted a promissory to the *bhaṇḍāra* of Śrī Bhavānīśaṅkar, promising to remit Rs. 100/-, taken as loan from the *bhaṇḍāra*, with due interest, as and when the Swāmiji orders to return the amount.

## 82

## P. 1

## L.

1. ಕ್ರೋದಿ ಸಂವತ್ಸರದ ಜೆಷ್ಠ ಬ ೨
2. ಲ್ಲು ಗೊಕರ್ನ ಶ್ರೀ ಭಂಡಿಕೇರ್ತಿ ಮಠ
3. ದ ಪುರೋಹಿತ ಮಂಗಿಶ ಭಟ್ಟರಿ
4. ಗೆ ಸ್ಥಳದ ಗದೆ ಮನೆ ವೆಂಕಟೆ
5. ಶಯನವರ ಮಗ ಮಂಗಿಶ
6. ನ್ನು ಬರಶಿಕೊಟ್ಟ ಯಿದರಡಿ ಕ್ರ
7. ಮವೆಂತೆಂದರೆ ಶ್ರೀಮಠದ ಭ
8. ವಾನಿಶಂಕರ ದೆವರ ಅಂಮುತ
9. ಪಡಿ ನಂದಾದಿಪದ ಬಗ್ಗೆ ನಂಮ
10. ಕುಟುಂಬದವರು ಪ್ರಾಕು ವರ್ಶಾ
11. ಸನಕೆ ಬಿಟ್ಟ ಸುಳೆಮಕ್ಕಿ ಸ್ತಳಾ
12. ಯಿತಲಾಗಿ ಮಠಕೆ ನಡೆಯದೆ
13. ನಂಮ ಮನೆಯವರು ಅಚುತ್ಯ
14. ನ ನಾರ್ಣನಪನವರ ಮನೆಯ
15. ವರು ಸಾಹಾ ಆ ಸ್ತಳಾ ಅನ್ನುಭ
16. ವಿಸಿ ಬಂದದರಿಂದಾ ಶ್ರೀದೇವರ
17. ವಿನಿಯೋಗಕೆ ಬಿಟ್ಟ ಸದರಿ ದರಾ
18. ದೆವರಿಗೆ ನಡಯಬೆಕೆಂತ್ರ
19. ಶ್ರೀ ಸ್ವಾಮಿಯವರ ಸಂನಿದಿಯಿಂ
20. ದಾ ರಾಯಸ ಅಪಣೆ ತಲಪಿ

## P. 2

## L.

1. ದ ಮೆರೆಗೆ ಸಮಸ್ತರು ಯಿದು ಸ
2. ದರಿ ಸ್ತಳಾ ಮಠಕೆ ವಪಿಸಿದನ್ನು
3. ಯಿ ಸಂ | ರ ದಾಭ್ಯಾ ನಿಂಮ ಕಯ್ಯ
4. ನಾನು ಗೆಣಿಗೆ ಮೊಕರುರು ಮಾಡಿ
5. ಕೊಂಡು ಗೆಣಿ ಚಿಟು ಬರಶಿಕೊ
6. ಟ್ಟ ಪ್ರಕಾರಾ ಸದರಿ ಸ್ತಳಾ ನಾನು
7. ಸಾಗವಳಿ ಮಾಡ್ತಿಕೊಂಡು ಯಿದಕ್ಕೆ

8. ನಿಂಉ ಮೊಕರರು ಮಾಡಿದ ಗೆ
9. ಣೆ ಕುಚಿಗೆ ಅಕಿ ಖ ೬ ಆರು
10. ಖಂಡಿಗ ಅಕಿ ಯಿ ಸಂ | ದ ಮಾ
11. ಘ ಬ ೩೦ ವಳಗೆ ಅದೆ ಪ್ರಕಾರಾ
12. ಕಾಲ ಕಾಲಕು ಸದರಿ ಆರು
13. ಖಂಡಿ ಅಕಿಯನ್ನು ಮಠದ
14. ಳ್ಲಿ ತಂದು ಅಳತ್ತಮಾಡಿಸಿ
15. ಕೊಟ್ಟು ರಶಿದಿ ತ್ತೆಗದುಕೊಂ
16. ಡೆನ್ನು ಮತ್ತು ಯಿ ಸ್ತಳಾ ನನ
17. ಗೆ ಕಾಯಂ ಗೆಣಿಗೆ ಮಾಡಿ
18. ಕೊಡಬೆಕೆಂತ್ರ ನಿಮಗೆ ಹೆ
19. ಳಿಕೊಂಡದಕೆ ಶ್ರೀ ಸ್ವಾಮಿ

### P. 3

#### L.

1. ಯವರ ಸ್ವಾರ್ಥಿ ಚಿತ್ಯಶಿ ಬಂ
2. ದ ವೆಳ್ಳ ಅರಿಕೆ ಮಾಡಿ ಅ
3. ಪಣೆ ಆದ ಪ್ರಕಾರಾ ನ
4. ಡಕೊಳಬಹಾದೆಂತ್ರ ನಿಂ
5. ಉ ಬರಕೊಟ್ಟ ಗೆಣಿಚಿಟು
6. ಮೆರೆಗೆ ನಡಕೊಂಡೆನ್ನು
7. ಆವರೆಗೆ ಸದರಿ ಗೆಣಿ
8. ಕಾಲದ ಗೆಣಿಕಾಲಕೆ ನಷ್ಟ
9. ತುಷ್ಟವೆಂನದೆ ನಿಲ ಮಾ
10. ಡಿಕೊಳದೆ ನಿಮಗೆ ಮಠ
11. ದಲ್ಲಿ ತಂದು ಮೆಲ್ಲೆ ಬರದ
12. ವ್ಯಾದೆ ವಳಗೆ ಅಕಿ ಸಂದಾ
13. ಯ ಮಾಡಿಕೊಟ್ಟು ರಶಿದಿ
14. ತ್ತೆಗದುಕೊಂಡೆನ್ನು ಯಂ
15. ದು ಬರಶಿಕೊಟ್ಟ ಯಿದರ
16. ಡಿ ಕಾಗದಾ ಮಂಗಿಶಯನ ರುಜು
17. ಯಿ ಬಗ್ಗೆ ಸಾಕ್ಷಿ



## P. 4

## L.

1. ಗೊಕರ್ನದಲ್ಲು ಯಿರುವ ಚಿಕರಮನೆ
2. ಮಂಗಿಶ್ಯನ ಸಾಕ್ಷಿ ರುಜು
3. ನಾಡಕರ್ಣಿ ಶ್ಯಾಂತ್ಯಯನ ಸಾಕ್ಷಿ
4. ರುಜು
5. ಇಂತ್ತಿ ಯಿವರ ನಂನತ್ತಡಿಂ
6. ದಾ ಗೊಕರ್ನಸ್ತಳದ ವಿನಾಯಕ
7. ಸೆನಬೊವನ ಬರಹಾದ ಯಿ
8. ದ್ರಡಿ

**Summary :** On the 2<sup>nd</sup> day of the dark half of Jyēṣṭha, Krōdhi *saṁvatsara*, Maṅgīśa, son of Veṅkaṭēśaya of Gaddemane, gave in writing to Maṅgīśa Bhaṭṭa, the *purōhit* of ŚrīBhaṅḍikeri Maṭha, requesting to grant permanently the land in Suḷemakki, on rental basis. Veṅkaṭēśaya promised to offer 6 *khaṇḍugas* of *kuchige* rice to the Maṭha, per annum, as per the agreement.

**Note :** Krōdhi *saṁvatsara* corresponds to C.A.D. 1845.

## 83

## P. 1

## L.

1. ಮಹಾಬಲೆಶ್ವರ |
2. : ಕ್ರೋಧಿ ಸಂವತ್ಸರದ | ಶ್ರಾವಣ ಶು ೫ ಲು | ಶ್ರೀಮತ್ತು | ಕುಶಸ್ಥಳಿ | ಕ್ಷುಷ್ಣಾಶ್ರಮ |
3. : ಸಂನ್ಯಾಶಿ | ಸ್ವಾಮಿಗಳವರ ಮಠದ | ಸುಕ್ಲ ಭಟ್ಟ | ವೆಂಕಟೇಶ ಭಟ್ಟರಿಗೆ | ಸಾಂತಮಲ್ಯನ |
4. : ಮಗ ವಿಟ್ಟಲ ಭಟ್ಟನು | ಬರಶಿಕೊಟ್ಟ | ತೊಂಟಸ್ತಳದ | ಭುಮಿ | ಮುಲಸಾಧನದ |
5. : ಪಟ್ಟಿ ಕ್ರಮವೆಂತ್ತೆಂದರ್ಥ | ಶ್ರೀ || || ದೆವರ | ಉತ್ತಾರ | ಸ್ವಾಸ್ತಿ ವಳಗಣ | ಗೊಕರ್ನದ | ಕೊ

6. : ಟ್ಟಗೆರ್ಿ ವಾಳ್ಕದಲ್ಲು | ನಾನು | ಮುಲಕ್ಕೆ ಮಾಡ್ಡಿಕೊಂಡ | ತ್ತಿಂಮಾಜಿ | ತ್ತಿಂಮಪ್ಪನ ತೊಟ್ಟ |
7. : ಉ | ನನನ ಕಯಗೆ ಯಿತ | ವಾಳ್ಕಕ್ಕೆ ಸಾಗದು | ಯೆಂಬುದರ್ಿಂಡ | ನಿಂಮ ವಡಾಂ
8. : ಬಡಿಸಿ | ನಿಂಮಗೆ ಮುಲಕ್ಕೆ ಕೊಟ್ಟಿನಾಗಿ | ಯಿಸ್ಕಳಕ್ಕೆ ಬಂದ ಚತುರ್ಗಡಿ ವಿವರ್ |
9. : ಮುಡಲು | ಯಿ ಸ್ಕಲದ ಮೆಲು ವೊತ್ತಿನಲು | ಬಂದ | ರಾಜಮಾರ್ಗದ | ನಿರ ಅರಕಲ್ಲೆ ಗಡಿ |
10. : ಅದು ಬಂದ ಹಾಂಗೆ | ತ್ತೆಂಕಲು | ಪಡುವಿನ ಹಿತ್ತಲ | ಶಂಭಟ್ಟನ ಹವಾಲೆಲ್ಲು ಯಿಹ |
11. : ಕೊಡಗಿ ತೊಟ್ಟಕ್ಕೆ | ವೊರ್ತೆ ಮುರುವಾಗಿ | ಪ್ರಾಕು | ಯಿಕ್ಕಿದ ಹಳೆ ಪಾಗಾರವೆ ಗಡಿ |
12. : ಅದು ಬಂದ ಹಾಂಗೆ | ಪಡವಲು | ಕೊಡಲಗದ್ದೆ ವತ್ತಿನಲು | ವೊರ್ತೆ ಮುರುವಾಗಿ | ಪ್ರಾ |
13. : ಕು ಯಿಕ್ಕಿದ ಪಾಗಾರವೆ ಗಡಿ ಅದು ಬಂದ ಹಾಂಗೆ | ಬಡಗಲು | ಕ್ಷೇತ್ರನ ತೊಟ್ಟಕೆ | ಪ್ರಾ |
14. : ಕು ಯಿಕ್ಕಿದ | ಪಾಗಾರವೆ ಗಡಿ | ಯಿಂತ್ತಿ ಚತುರ್ಗಡಿ ವಳಗಣ ಸ್ಕಳಂ ರ ವಾಮ | ದೆವರ |
15. : ಹೆಸರಲ್ಲು | ಬರಕೊಂಡ ಪಟ್ಟಿ ಪ್ರಮಾಣ | ಸಿಸ್ತು | ಗ ೬ || ೧ = ದಾಸೊಹ | ಹ | =
16. : ಉಭಯಂ | ಗ ೬ || ೧ || ೦ ಆರು ವರಾ ಹಂಣಾ ಆರಣವಡಕ್ಕೆ | ಮಾಡಿಕೊಟ್ಟ | ಅಳ
17. : ವೆ ವಿವರ್ | ತ್ತತ್ತಂವತ್ತರಕ್ಕೆ | ಗ ೩ || ೧ || ೦ ವಿಶ್ವಾವಸು | ಸಂ | ಕ್ಕೆ ಗ ೫ || ೧ || ೦ ಪರಾಭ |
18. : ವ ಸಂ | ಕ್ಕೆ | ಗ ೬ || ೧ || ೦ ಆರು ವರಾಹಂಣ | ಆರಣ | ವಡಲು | ವಳಗೆ ಬರದ ಅಳವೆ
19. : ವಿವರ ಪ್ರಮಾಣ ಸಿಮೆ ಸಂದಪ್ಪಂತ್ತ | ನಪ್ಪವೆಂದೆ | ತತ್ತಂ | ಕಾರ್ತಿಕ ಶುಂ ಆರಭ್ಯಾ
20. : ಬರದ ದಸ್ತುಜಿಯಗೆ | ಕಾಲ ಕಾಲಂಪ್ರತ್ತಿಯಲು | ತೆತ್ತು | ಯಿಸ್ತಳಕ್ಕೆ | ಸಸಿ ಮಡಗಿ
21. : ಬಳ್ಳಿ ಬಾಳೆ ಹಲಸು | ಮಾಲು | ತ್ತೆಂಗು ಶಿಂಗಾರ | ಮುಂತಾದ | ಯೆನು ಪ್ಪಾದ | ಆಂಗೊ

22. : ಡಂಗ ಫಲಲು | ನಟ್ಟು | ಸ್ಥಳಲು | ರುಪಾ ಮಾಡಿಕೊಂಡು | ಸ್ಥಳದ  
ತ್ತೆ ಬರುವ
23. : ಹಂಣಾ ನಡಸಿಕೊಟ್ಟು | ನಿಂಲು ಸಂತಾನ | ಪಾರಂಪರ್ಯಾಗಿ ಆಳ  
ಅನು

## P. 2

## L.

1. : ಭವಿಸಿ |
2. : ಕೊಂಡು | ಭರ್ಹಿ ಯೆಂದು | ಬರಶಿಕೊಟ್ಟು | ಮುಲಸಾದನ ಪಟ್ಟಿ |  
ಇದಕ್ಕೆ
3. : ಸಾಕ್ಷಿ | ರಘೋತ್ತಮ ಮಠದ | ರಾಮಚಂದ್ರ ಭಟ್ಟರು | ವಯಿಕರಣ -  
-
4. : ಹೆಗಡೆ ಮಗ | ಮಹಾಬಲ್ಲ ಹೆಗಡೆ | ಗಂಗದೇವರ ಭಟ್ಟ | ಸಿಪ್ಪಿಯ |  
ಮಹಾ - -
5. : ಕರ್ತುವಿನ ವಪ್ಪಿತಾ | ವಿಠಲ ಭಟ್ಟನ ಬರಾಹಾ ಸಾಕ್ಷಿಗಳ ವಪ್ಪಿತಾ |

**Summary :** On the 5<sup>th</sup> day of the bright half of Śrāvaṇa, Krōdhi *saṁvatsara*, Viṭhala Bhaṭṭa, son of Sānta Malya, granted a garden land in Kotgeri (in Gōkaṛṇa), on lease, to Śukla Bhaṭṭa of the Śrī Maṭha, adorned by Kuśasthāḷi Śrī Kriṣṇāśram Swāmiji. The four borders of the garden are mentioned. As per the condition of the lease, the grantee was required to remit the annual rent. For instance, *ga. 6 || 1 || 0* (Six *Varahas*, Six *haṇas* and *aḍḍa*) for Parābhava *saṁvatsara*.

**Note :** Krōdhi *saṁvatarā* corresponds to C.A.D. 1845

## 84

## P. 1

## ಶ್ರೀ

## L.

1. ಶ್ರೀ ಭವಾನಿಶಂಕರ ದೇವರ
2. ಭಂಡಾರಕೆ
3. ಪ್ಲವಂಗ ಸಂ | ದ ಚಯಿತ್ರ ಯುಕ್ತ

4. ವೃಶ್ಯಾಕ ಶು ೧ ಲ್ಲ ಶಿಶಿ ಪೌರೊ
5. ಹಿತ್ತ ಮಲಾಪು ಶ್ಯಾಂತ ಭಟನ
6. ಮಗ ಕ್ರುಷ್ಣ ಭಟನ್ನು ಬರಶಿಕೊ
7. ಟ ಪುರೊಹಿತ್ತ ಸಾಂಮ್ಯದ ಕರಾ
8. ರ್ತು ಕಾಗದ ಯೆನೆಂದೆ - ಶಿಶಿ ವ
9. ಗೃರೆ ಆ ಪ್ರಾಂತ್ಯದ ಪೌರೊಹಿ
10. ತೆ ನನಗೆ ವ ಮಲಾಪುರ ಸುಬಾ ಭ
11. ಟನ ಮಗ ಅನಂತ್ಯ ಭಟಗೆ ಸಾ
12. ಹಾ ಯಿ ದಿವ್ವ ಸಮತ್ವ ಪ್ರಕಾರಾ
13. ಗ್ರುಹಸ್ತರ ಮನೆಗಳು ವಿಂಗಡ್ಡಿ ನಂ
14. ನ ವಪ್ಪಿಗೆ ಪ್ರಕಾರಾ ಪಟ್ಟಿ ಆ ಪ್ರಕಾ

**P. 2**

**L.**

1. ರಾ ರ್ಯಾಸ ಪತ್ರಿಕೆ ಆ ಪ್ರಾಂತ್ಯದ ಗ್ರು
2. ಹಸ್ತರಿಗೆ ದಯಪಾಲಿಸೊಣಾದ
3. ರ್ಲಿಂದಾ - ನಾನ್ನು ನಡ್ಡಿಯಿರಬೆಕಾದ
4. ಪುರೊಹಿತ್ಯದ ವಿಷಯದಲ್ಲಿ ವರ್ಷ
5. ವಂದರ್ರ ಶ್ರೀ ಭಂಡಾರಕೆ ಶೆವೆ ಬ
6. ಗೈ ಸಾಂಮ್ಯ ಕೊಟ್ಟು ಬರುವ ಬಗೈ
7. ನಿಶ್ಚಯಬೆಕಂತಾ ಪ್ರಾರ್ಥಿಶಿ ಸಂನ್ನಿ
8. ದಾನದಲ್ಲ ಹಾಜ್ರು ಯಿರುವ ಗ್ರಹ
9. ಸ್ತರ ಮುಂದೆ ನಂನ ವ ಅನಂತ್ಯಭಟ
10. ನ ಆಲೊಚನೆ ನಂಮ ನಂಮ ವಳ
11. ಗೆ ಮಾಡಿಕೊಂಡು ವರ್ಷ ೧ ಕೆ ನೆಮ
12. ಕ ಮಾಡಿಕೊಂಡದು ಹೃದ್ರಿ ಗ ೧ \* ೦ ಕೆ
13. ಅನಂತ್ಯ ಭಟ್ಟ ಕೊಟ್ಟು ಬರುವ ರ್ತು
14. ಪ್ಯಾ ೨ ಕೆ ಬೆರೆ ಕರಾರ್ತು ಬರಶಿ
15. ಕೊಟ್ಟು ಯಿರುವದರ್ರ ಹೊರ್ತು
16. ಬಾಕಿ ರ್ತುಪ್ಯಾ ೨ ಯರ್ಡು ರ್ತುಪ್ಯಾ
17. ಪ್ರಕಾರಾ ಪ್ರತಿ ವರ್ಷದ ವಶ್ಯಾಖ
18. ಬ ೨೦ ವಳಗೆ ಸ್ವಾರ್ತಿ ಯಿದ ಬಳಿಯ

**P. 3****L.**

1. ಪಾವತ್ತಿ ಮಾಡಿಕೊಡುತಾ ಬಂದು
2. ಆ ಬಗ್ಯೆ ಅಪ್ಪಣೆ ಪಡಕೊಂಡೆನ್ನು
3. ಮತ್ತು ಸದ್ರಿ ಪುರೊಹಿತ್ಯ ನಡುವ
4. ಲ್ಲಿ ಗ್ರಹಸ್ತರಲ್ಲಿ ಆಗುವ ಕಾರ್ಯ
5. ಕೆ ಯೆನ್ನು ವ್ಯತಿರಿಕ್ತ ಆಗದೆ ವ ಅಂ
6. ತ್ತ ಭಟ್ಟನಲ್ಲಿಯು ಯೆನ್ನು ವೆವಹಾ
7. ರ್ರ ಯಿಲ್ಲದೆ ಅನ್ಯೋನ್ಯದಿಂದಾ
8. ಸದ್ರಿ ಕಾರ್ಯ ನಡಿಸಿಕೊಂಡು ಬಂ
9. ದೆನ್ನು ಯಂತಾ ನಂನ ರಾಜಿಯಿಂದಾ
10. ಬರ್ರಶಿಕೊಟ ಸಾಂಮ್ಯದ ಕರಾರ್ರ
11. ಕ್ರುಷ್ಣ ಭಟನ ರುಜು
12. ಸದ್ರಿ ತಿಥಿಯಿಲ್ಲ ಅನಂತ ಭಟನ್ನು
13. ಬರ್ರಕೊಂಡದು ವಳಗೆ ಬರ್ರದ
14. ಪ್ರಕಾರಾ ಸಾಂಮ್ಯದ ಬಗ್ಯೆ ವ
15. ರುಶ ಂ ರ್ರ ನನಗೆ ನೆಮಕವಾದ
16. ರ್ರು ರು ಿ ರ ಮೆರೆಗೆ ವರ್ಶಂ ಪ್ರ
17. ತ್ತಿ ಆಯಾಯ ಸಾ | ವಶ್ಯಾಕ ಬ ೩೦
18. ವಳಗೆ ಶ್ರೀ ಭಂಡಾರಕ್ಕೆ ಸ್ವಾರ್ರಿ ಯಿ

**P. 4****L.**

1. ದ ಬಳಿಯ ತ್ತಲ್ಪಿಶಿ ಆ ಬಗ್ಯೆ
2. ಅಪ್ಪಣೆ ಪಡಕೊಳುತ್ತ ಬಂದೆನು
3. ವ ಕ್ರುಷ್ಣ ಭಟನ ಹತ್ರಾ ಯೆನೊಂ
4. ದು ವೆವಹಾರ ಮನಸ್ತಾಪಗಳು ಮಾ
5. ಡದೆ ಮತ್ತು ನನಗೆ ವಿಂಗಡ್ಡಿದ
6. ಗ್ರಹಸ್ತರಲ್ಲಿಯು ಹವ್ಯಕವ್ಯ
7. ವಿಹಿತ್ತ ಪ್ರಕಾರಾ ನಡಿಸಿಕೊಂಡು
8. ಬಂದೆನ್ನು ಯಂತ ನಂನ ರಾಜಿಯಿ
9. ಂದಾ ಬರ್ರಶಿಕೊಟ ಸಾಂಮ್ಯದ
10. ಕರಾರ್ರು ಸಹಿ

11. ಅನಂತ ಭಟನ ರು
12. ಜು
13. ಮಂಕಿ ಮಾಹಾಬಲಿಶ್ವರಯನ ಸಾಕ್ಷಿ
14. ರುಜು
15. ನಾಡಕರಣಿ ಶಾಂತ್ಯಪ್ಪನ ಸಾಕ್ಷಿ ರು
16. ಜು
17. ಬಳವಳಿ ಶೇಷಣಯಪ್ಪನ ಬರಹಾ
18. ದ ಸಾಂಮ್ಯದ ಕರಾರು ಸಹಿ

**Summary :** On the 1<sup>st</sup> day of the bright half of Chaitrayukta Vaiśākha, Plavaṅga *sarivatsara*, Kṛṣṇa Bhaṭṭa, son of Śānt Bhaṭṭa, a *purōhit*, gave in writing to the *bhaṇḍāra* of Śrī Bhavānīśankar, that he would annually remit Rs. 2/-, before 30th day of the dark half of every Vaiśākha, towards *sāmya* (fee), for having taken over the responsibility of *paurōhitya* of the Śirsi area. He further promised that he would look after *havya-kavyas* performed in the families of the *grihasthas* of the said area. It is known from the letter that Anant Bhaṭṭa also conducted *paurōhitya* in the same area, with the same conditions, along with Kṛṣṇa Bhaṭṭa, with an understanding between the two.

**Note :** Plavaṅga *sarivatsara* corresponds to C.A.D. 1848.

## 85

**P. 1**

**L.**

1. ಜನನಿ ಜಲ್ಮ ಸವಾಖ್ಯಾನಾಂ ವರ್ಧಿನಿ ಕುಲ
2. ಸಂಪದಂ ಪದವಿ ಪುರ್ವ ಪುಣ್ಯಾನಾಂ
3. ಲಿಖ್ಯತೆ ಜಲ್ಮ ಪತ್ತಿಕಾ ಸ್ವಸ್ತಿ ಶ್ರೀ ಜಯಾ
4. ಭೌದಯ ನ್ರುಪ ಶಾಲಿವಾಹನ ಶಕ ವರು

5. ಷ ೧೭೬೯ ನೆ ಪ್ಲವಂಗ ಸಂವತ್ಸರ ನಿ
6. ಜ \_ \_ ಶು. ೬ ಶನಿವಾರ ೯ ಪಳ ೪೨
7. ನಿತ್ಯ ನಕ್ಷತ್ರ ಹುಬಾ ಗಿಳಿ ಸಿಧಿ ನಾಮ
8. ಯೋಗ ಗಿ೭ ಕೃತ್ತಲಾಕರಣ ೧ ಸಾಮಾ
9. ನ್ಯ ೧೦ ಅಂಮೃತ ೩೫ ಯೆವಂ ಪಂಚಾ
10. ಗ ಯಿ ಶುಭ ದಿವಸ ರಾತ್ರೆ ಹಾಳಿತ
11. ಘಟಿ ೨ ಲ್ಲ ಜನನಾ - ಮಿಥುನ ಮಾ
12. ಸ ದಿ ಗ ೬ ಸಲ್ಲವಾಗಾ ದಿವಾ ಪ್ರಮಾಣ ೩೨
13. ಹುಬಾ ಪರಮ ಘಟಿ ಗಿ೬ ಹುಬಾ ನಕ್ಷ
14. ತ್ರ ಚತುರ್ಥ ಚರಣದಲ್ಲಿ ಸಂಧ ಘ
15. ಟಿ ೬ ಹುಳದ ಘಟಿ ಲ ಮುಸಿಕಯ
16. ವಾಗಿ ಮನುಶ್ಯ ಗುಣ ರಾಜವರ್ನಾ ನಗರ
17. ದ ಶ್ಯಾಂತಪನವರ ಪ್ರಥಮ ಪುತ್ರ ಕಾಳ
18. ಪನ ಜನನಾ - ನಕ್ಷತ್ರ ಮಾರ್ಗಶುರ ಮಾ
19. ಹಾರ್ದಶಾ ಯೆಶ್ಯ ವರುಶ ೨ ತಿ ೧೦ ದಿ ಲ
20. ಘಟಿ ೩೪ ಪಳ ೧೬ ತದೊಪರಿ ರವಿ ೬

ಕುಜಾ ಕೆತ್ತು			ರವಿ ಬುಧ ಗುರು
ಶನಿ	ಶ್ರೀ ಶ್ಯಾಂತಾದುರ್ಗಾ ಪ್ರಸನ್ನಾ.....		ಶುಕ್ರ
			ಚಂದ್ರ
ಲಗ್ನ			ರಾಹು

**Summary :**It is a horoscope of Kāḷapa, first son of Śāntappa. It belongs to Śaka 1769, Plavaṅga sarivatsara (C.A.D. 1848).

86

P. 1

L.

1. ಕಳದ ಪ್ಲವಂಗ ಸಂ | ರ್ರ ಮಾರ್ಗಶಿರ ಬ ೯ ಗುರುವಾ
2. ರದಲ್ಲು ಗೋರ್ಣಾ ಪ್ರಾಂತದ ಕೂಡಿದ ಗ್ರಹಸ್ವರು
3. ನಿಮಗೆ ನಿಶ್ಚೈಶಿಕೊಟ ವಿನಿಯೋಗಗಳ ಪಟ
4. ಯಲ್ಲಿ ಮಲಕೆ ಗ್ರಹಸ್ವರು ಬಿಟ ಆಸ್ತಿ ಮತ್ತು
5. ನಿಮ ಬಾಬ್ತ ಖಾಸಾ ಆಸ್ತಿ ಕೂಡ್ಲಿ ಹಾಂಗು
6. ತಸ್ತಿಕು ಮೆಲವಾಶೆ ವರ್ಶಾಸನದ ಬಾಬ್ತ ಬಿಟ
7. ಆಸ್ತಿ ವ ನಗದಿ ಕೂಡಾ ವಟುಗೂಡ್ಲಿ ತೀರ್ವೆ ಕ
8. ಳದು ಉಳದ ಮುನಾಫೆಯಿಂದಾ ಪಟಿಯಲ್ಲಿ ನ
9. ಮೂದ್ಲಿದ ಪ್ರಕಾರ್ರ ವಿನಿಯೋಗಗಳು ನಡ್ಲಿ ಬ
10. ಬೆರ್ಕೆಂತಾ ಮಾಡಿದ್ಲಿ ನಿಮ ಬಾಬ್ತ ಖಾಸಾ
11. ಆಸ್ತಿ ಕೂಡಿರುತಧೆ ಯಂತಾ ನಿಂಲು ಹೆಳುತ್ತಿ
12. ರಷ್ಟೆ ಆ ಆಸ್ತಿ ಯಾವದು - ಮತ್ತು ಮ
13. ಠದ ಆಸ್ತಿ ಯಾವದು - ಯಂಬ ತಪಶಿಲು
14. ಅದ್ರ ಹುಟವಳಿ ಕೂಡಾ ಯಿಗ ಬರಿ ಸದ್ರಿ
15. ನಂಮ ಬಾಬ್ತ ಪಟೀಯಲ್ಲಿ ಕೂಡಿದೆಂಬ
16. ಆಸ್ತಿ ಯಾವದೆಂದೆ - ದಾತಾರ್ರಿಗಣೆಶ ಭ
17. ಟನ ಬಾಬ್ತ ಅಪ್ಪುಭಟನ ಹಿತ್ತು ಮೊದ್ಲು ಹೊಂನ
18. ಗೆ ತ್ತೆಂಗಿನಕ್ಕೆ ೭೦೦ಕ್ಕೆ ಗೇಣಿಗೆ ಯಿರುವ ಬಾಗ್ಯಾತ
19. ಸ್ತಳವಾಗಿರುತಧೆ - ಯಿದು ನಂನ ತಂದೆ ಮಂ
20. ಗಿಶ ಭಟರು ಶ್ರೀ ಮಹಾಬಲೆಶ್ವರ ದೆವರ ಕ
21. ಡಿಯಿಂದಾ ರಲುದ್ರಿ ಸಂ| ರ್ರ ಮಾರ್ಗಶಿರ ಶು ೧೦
22. ಲ್ಲು ಪಡಕೊಂಡ ಮುಲ ಪಟೆ ಪ್ರಕಾರ್ರ ರ್ಪಪ್ಯಾ ೧೪ ೯ ೦
23. ಶ್ರೀ ದೆವರಿಗೆ ಕೊಡುತ್ತಾ ಬರ್ಬೆಕೆಂತಾ ಮುಲ
24. ಪಟಿಯಲ್ಲಿ ನಮೂದಿದ್ದ ಪ್ರಕಾರ್ರ ಯಿವರ್ವೆಗೆ
25. ಕೊಟು ಸ್ತಳ ನಾನ್ನು ಅನ್ನುಭವ್ಲಿ ಕೆಳ ಆದ್ರಿಂ
26. ದಾ ಯೀ ಸ್ತಳ ನಂಮ್ಲಿ ಖಾಸಾದ್ದಾಗಿ ಸದ್ರಿ ಮು
27. ಲ ಪಟೆ ಆಧಾರದ ಮೇಲೆ ನಂನ ಹೆಳಿಕೆಯಾ
28. ಗಿರುತಧೆ - ಯಿದ್ರ ಹೊರ್ತು ನಂಮ್ಲಿ ಮನೆ
29. ಯಿರುವ ಸ್ತಳ ಸುಬಡಿ ಬಗೆ ಯವರಿಂದಾ ಮೂ
30. ಲ ಗೇಣಿಗೆ ಪಡ್ಲದ್ದಾಗಿರುತಧೆ - ಯಿವಗಳ



31. ಹೊರ್ತು ಬಾಕ್ಸಿ ಮಂಗಿಶ ವಿಶ್ವನಾಥ ಭಟಾ ವರ್ಗ
32. ದಲ್ಲಿ ಯಿರುವ ಸ್ತಳಂಗಳು ಮಠಕ್ಕೆ ಗ್ರಹಸ್ತರು ಬಿ
33. ಟದ್ದಾಗಿರುತಧೆ - ಅವುಗಳು ಯಾವದೆಂದೆ-
34. ಬಿಜೂರ ಮಂಜಿಯಲ್ಲಿ ಹೊಲ ವಕಲ ಬಿರ - ರಾಮಾ - ಯಿವ
35. ರ ಸಾಗವಳಿಯಲ್ಲಿ ಯಿರುವ ದಾನಮಡಿ ಸ್ತಳದಲ್ಲಿ ಬೆಳ್ಳಿಗಕ್ಕೆ ಖಂಡಿ  
ಲ ರು
36. ಸ್ತಳ ಂ ದೆವನಗಿಯಲ್ಲಿ ವಕಲ ಗೈದು - ಕಪ್ಪಾ ಯಿವರಿಗೆ ಗೇಣಿಗೆ  
ಯಿರು
37. ವ ಧಾನಮಡಿ ಸ್ತಳದ ಅಕ್ಕಿ ಖಂಡಿ ಬೆಳ್ಳಿಗೆ ಲ ವೆಂಕ್ಟಗೆ ಗೇಣಿಗೆ ಯಿರುವ  
ಬಾ
38. ಗ್ಯಾತ ಸ್ತಳದ ತ್ತೆಂಗಿನ ಕ್ಯಾ ಂಳಿಂ ರ ಸ್ತಳ ಂ ಭಂಡಾರಿ ಹರಿಗಿರುವ  
ತ್ತೆಂಗಿನಕ್ಯಾಯಿ
39. ೭೦೦ ರು ಸ್ತಳ ಂ ಭಂಡಾರಿ ಶಾಬಗೆ ಯಿರುವ ಗೇಣಿಸ್ತಳದ ತ್ತೆಂಗಿನಕ್ಯ  
೩೨೫ ನಗದಿ ರು
40. ಪ್ಯಾ ೨೦೦ ರ ಸ್ತಳ ಂ ದೆವಗ್ಗನ ಜಟಿಗೆ ಗೇಣಿ ನಿರು ವ ಸ್ತಳದ  
ತ್ತೆಂಗಿನಕ್ಯ ೩೦೦ ರು ಸ್ತಳ ಂ ರು ಮ ಕ್ತು
41. ಪ್ಪ ಶಾಂತಪ್ಪ ಕೊಲ್ಲೆ ಯಿವಗೆ ಗೇಣಿ ನಿರು ವ ಸ್ತಳದ ರುಪ್ಪ ೪೦ ರು ಸ್ತಳ  
ಂ ಮತ್ತು ಮಠದ ಹಿಂ
42. ದಣ ಮಕ್ಕೆ ವರ್ಗರ್ ಆಸಪಾಸ ಸ್ತಳ - ಯಿಷ್ಟು ಸ್ತಳಂಗಳು ಮಠದ  
ಕಡಿಯಿಂದಾ ತ್ತೀರ್ವ ತೆರ್ವ
43. ಂಧಾದ್ದರ ಶಿವ್ಯಾ ಬಾಕಿ ಗ್ರಹಸ್ತರು ತಾಂಲು ತ್ತೀರ್ವ ತೆತ್ತು ವಿನಿಯೊಗಗಳ  
ಬಗ್ಗೆ ಮಾತ್ರ ಬಿಟ
44. ಸೂಳೆಮಕ್ಕೆ ಗೇಣಿ ಬೆಳ್ಳಿಗಕ್ಕೆ ಖಂಡಿ ೬ ರು ಸ್ತಳ ಂ ಚಿಕ್ರಮನೆಯವರ  
ಬಾಬ್ಬ ಪುರಸು ಮಾಳಪ್ಪ
45. ನ ಸುಬುಯಿಂದಾ ಬರುವ ಂ ರುಪ್ಪ ಗೇಣಿಯ ಅಂಗಡಿ ಅಡಿ ಸ್ತಳ ಂ  
ಗಂಗಾವಳಿ ಹಿತ್ತ ಬಾಬ್ಬ
46. ನಗದಿ ರುಪ್ಯಾ ೨೨೦ ಬ್ಬರುವ ಗೇಣಿ ಬರುವ ಬಾಗ್ಯಾತ ಸ್ತಳ ಂ  
ನಾಡ್ಕರ್ಣಿ ಮಹಾಬಲೇಶ್ವರ ವೆಂ
47. ಕಟಿಶಯ ಯಿವರ ಮನೆ ಯಿರುವ ಬಾಗ್ಯಾತ ಸ್ತಳದ ಗೇಣಿ ರುಪ್ಯಾ  
೭೦೪ ರು ಸ್ತಳ ಂ ನಾಡಕರ್ಣಿ
48. ಪುಟಯನವರ ದೆವಪ್ಪಯ ಯಿವರ ಮನೆ ಯಿರುವ ಬಾಗ್ಯಾತ ಸ್ತಳದ  
ಗೇಣಿ ರುಪ್ಯಾ ೬೦೦ ರು ಸ್ತ

49. ಳ ಂ ಕುಳಕರ್ಣಿ ಮಂಜಪ್ಪಯನ ಬಗೆಯವರ ಬಾಬ್ಬ ಅನಂತ ನಾರ್ಣಪ್ಪಾ ಕುಳಕರ್ಣಿ ಯಿ
50. ವರ ಮನೆ ಯಿರುವ ಬಾಗ್ಯಾತ್ತ ಸ್ತಳದ ಗೇಣಿ ರ್ಪಪ್ಯಾ ಳ ೦ ಬಳಿವಳಿ ಬಗೆಯವರಿಂದ್ಲಾ ರ್ಪ ಬಾಬ್ಬ
51. ಅಕ್ಕಿ ಖಂಡಿ ||೧ ಕೆರ್ಫಮನೆಯವರ ಬಾಬ್ಬ ಅಕ್ಕಿಖಂಡಿ ೧ ರ್ಪ ಸ್ತಳ ಮತ್ತು ನಾಡಕರ್ಣಿಯವ

**P. 2**

**L.**

1. ರ್ಪ ಬಿಟ ಆಗ್ರ ಸ್ತಳದಲ್ಲಿ ಚಿಟು ಗಿ ಕೆ ನಾಂಉ ಲಾಗ್ವಾಡು ಮುಟ್ಟಿದ ಸಮಂಧ ನಿಮ
2. ಚೇಟು ೨ || ಜಾತ್ತಾಂ ಮಠದ ಬಾಬ್ಬ ಚಿಟು ೨ || ರ್ಪ ಸ್ತಳ ಯಿಷ್ಟು ಬರುವದರ ಶಿವ್ಯಾ ತಸ್ತಿಕು
3. ರ್ಪಪ್ಯಾಯಿ ೨೪ ೦ ಮೆಲವಾಶೆ ರ್ಪಪ್ಯಾ ೧೦ ೦೩ ೦೭ ಕೂಡಾ ವಟು ಯಿಷ್ಟು ಹುಟವಳಿ ದೆವ
4. ರ ವಿನಿಯೊಗಕ್ಕೆ ಶಿಕುತಧೆ - ಯಿದ್ರಲ್ಲಿ ಯಿತ್ತಲಾಗಿ ತರಮಿನಲ್ಲಿ ಆದ ಆಕಾರ್ತ ಮಠದ
5. ನಿಸ್ತತ್ತು ಮಂಗಿಶ ವಿಶ್ವನಾಥ ಭಟಾ ವರ್ಗಕ್ಕೆ ನಂನ ಹ್ಸೆರಲ್ಲಿ ಲಾವಣ ದಾಖಲಾಗಿ ತರ್ತಕ ರ್ಪ
6. ಪ್ಯಾಯಿ ೬೫ ೦೪ ವಜಾ ಜಾ ೨೦ ಬಾಕಿ ಉಳಿಯುವ ಮುನಾಫೆಯಿಂದಾ ದೆವರ ವಿನಿಯೊಗಗಳು ನಡ್ಡು
7. ವ ಬಗ್ಯೆ ಮೊದ್ಲಿನ ಪಟಿ ತಬದಿಲ ಮಾಡಿ ಆ ಪಟಿಯಲ್ಲಿ ಶೆರಿದ ನಂನ ಖಾಸಾ ಆಸ್ತಿ ಎಂ
8. ಗಡ್ಡಿ ಯರ್ಡನೆ ಪಟಿ ತಯಾರ್ಶಿಕೊಡಬೆಕಾಗಿ ನಂನ ಹೆಳಿಕೆಯಾಗಿರುತ್ತಧೆ (ಸಹಿ)

**Summary :** On Thursday, 9<sup>th</sup> day of the dark half of Mārgaśira, the previous Plavaṅga *saṁvatsara*, a list of properties granted by the *grihasthas* of Gōkaṛṇa to the *Maṭha*, for conducting *viniyōgas*, was prepared. Details regarding lands possessed by Dātāri Gaṇēśa Bhaṭṭa, Appu Bhaṭṭa,

Viśwanāth Bhaṭṭa are also mentioned. Details regarding rent from different lands are also mentioned.

**Note :** Plavaṅga *saṁvatsara* corresponds to C.A.D. 1849.

## 87

## P. 1

## L.

1. ಸಂನ್ ೧೨೫೮ ನೆ ಪ್ಲಿ ಮಾಹೆ ವೆಪ್ರವರಿ ತ್ತಾರಿಕೂ ೫ ನೆ ಕಿಲಕ ಸ
2. ಂವತ್ತರ ಮಾಘ ಶು ೧೩ ಯು ಚಂದ್ರವಾರದಲ್ಲು ಶ್ರೀಮತ್ತು
3. ಕಡವಿನಕಟೆ ಪರಮೆಶ್ವರ ಭಟರ ಮಗಾ ಕ್ಷುಭಟರಿಗೆ
4. ಶಿರಾಲೆ ಮಠದ ಶುಕ್ಲ ಭಟರು ಶಂಕ್ರಭಟನ್ನು ಬರ
5. ಶಿಕೊಟ ದಸ್ತವಜು ಕ್ರಮವೆಂತೆಂದೆ - ಗೊರ್ಕೂ ಮಠದ
6. ಜಿರ್ಕೊದಾರದ ಕೆಲ್ಲದ ಸಮಂದಾ ಖರ್ಚಿನ ಬಗ್ಗೆ ೨೦೦
7. ರುಪ್ಯಾಯಿ ನಿಂಮ ಮುಖಾಂತ್ರ ತ್ತೆಗದುಕ್ಕೊಂಡು ಗೊರ್ಕೂಕ್ಕೆ
8. ಕಳಪ್ಪಬೆಕೆಂತ್ತಾ ಶ್ರೀ ಸ್ವಾಮಿಯವರ ಸಂನಿಧಾನದಿಂದಾ ಬಡ್ಡ
9. ಕುಳಿ ಅನಂತ ಭಟರಿಗೆ ಕಳದ ಪುಶ್ಯ ಬ ೧೩ ಲ್ಲ ರ್ಯಾಸ ಪತ್ತಿಕ್ಕೆ
10. ನಿರುಪ್ಪಿಶಿದ ಮೆರೆಗೆ ಅಪ್ಪಣೆ ಪ್ರಕಾರ ಸದರಿ ಜಿರ್ಕೊ
11. ಧಾರದಕ್ಕೆ ಖರ್ಚಿನಗೊಸ್ಕರಾ ಗೊರ್ಕೂಕ್ಕೆ ಕಳುಹಿಸುವ ಬಗ್ಗೆ
12. ಯಿ ತ್ತಿಥಿಯಿಲ್ಲು ನಿಂಮ ಕ್ಯಯಾ ತ್ತೆಗದುಕ್ಕೊಂಡ ನಗದು ರುಪ್ಯಾ
13. ಯಿ ೧೦೦ ನು ರುಪ್ಯಾಯಿಗೆ ಗ ೨೫ ೦ ಯಿಪ್ಪತ್ತೈದು ವರಹಾ
14. ಂನ್ನು ನಗದು ನಿಲು ಕೊಟದರಿಂದಾ ಹಣಾಬಂದದಕ್ಕೆ ಯಿದೆ ರ
15. ಶಿದಿ ಆಗಿರುತ್ತದೆ ಸದರಿ ಹಣಾ ಮಠದಿಂದಾ ನಿಮಗೆ ವಾಪ್ಪ
16. ಪಾವತ್ತಿ ಆಗುವವರೆಗೆ ಮಠದ ಬಾಬು ತಲಗೆರೆ ಗ್ರಾಮದ ವಕ್ಲ
17. ದೆವಡಿಗರ ವೆಂಕಟಗೆ ಸಾಗ್ವಳಿಗೆ ಊರು ವಂಕಿ ಮುಡೆ ೨೨ | ೨ || ರ
18. ಹುಟ್ಟುವಳಿ ಸ್ತಳಾ ಸದರಿ ನಿಂಮ ಕ್ಯಯಾ ತ್ತೆಗದುಕ್ಕೊಂಡ ಹಣವಿಗೆ

## P. 2

## L.

1. ಆನಕಿ ಆಗಿರುತ್ತದೆ - ಯಿದ್ರ ಬಡಿ ಬಗ್ಗೆ ವರುಷ ೧ ರ ಮು
2. ರು ವರಹಾಕ್ಕೆ ಸದರಿ ವಕ್ಲ ವೆಂಕಟನಿಂದಾ ಬರತಕ್ಕ ಗೆಣಿ ಪ್ಯಕೀ

3. ಅಕ್ಕಿ ಮುಡೆ ೬ ನಗದು ರುಪ್ಯಾ ೨ ರ್ರ ಗ ||೦ ಸಾಹಾ ಯಿಷ್ಟಂನ್ನು
4. ನಿಮ ಕಯಾ ತ್ತೆಗದುಕೊಂಡ ಅ್ಯವಜಿನ ಬಡಿ ಬಗ್ಗೆ ವರ್ಷ ಪ್ರತ್ತಿ
5. ಸಲುಮ್ಯ ಸಂ | ರ್ರ ದಾರಭ್ಯಾ ಆಯಾಯ ಸಂ | ರ್ರ ಮಾಘ
6. ಶು ಂಷಿ ಶಿ ಗಡಬಿನ ವಳಗೆ ವಕಲಿಗೆ ನಾಲು ಕೊಟ ಚಿಟ್ಟು
7. ಪ್ರಕಾರ ಆ ವೆಂಕಟನಿಂದಾ ನಿಲು ವಸುಲು ತ್ತೆಗದುಕೊಂಡು
8. ಪಾವತ್ತಿ ರ್ರಶಿಧಿ ಕೊಡುತ್ತಾ ಬರುವದು - ಸದರಿ ಅಸಲು
9. ಯಿಪ್ಪತ್ತೈದು ವರಹಾಂನ್ನು ಅ್ಯವಜು ಮಠದಿಂದಾ ನಾಲ್ಕು ವರ್ಷ
10. ದ ವಳಗೆ ಶ್ರಾಯ ಮುಂಚತ್ತಾಗಿ ನಗದು ವಂದೆ ಗಂಟಿಗೆ
11. ನಿಮಗೆ ಸಲ್ಯಾಶಿಕೊಟ್ಟು ಯಿ ದಸ್ತವಜು ನಾಲು ವಾಪ್ಪ
12. ತ್ತರಿಶಿಕೊಂಡೆಲು ಯಂತ್ತಾ ಬರಶಿಕೊಟ ದಸ್ತವಜು

ಶಂಕರ ಭಟ್ಟನ ರುಜು

ಬಡಕುಳಿ ಅನಂತ ಭಟನ ಸಾಕ್ಷಿ ರುಜು

ನಾಗ್ರಕಟ್ಟಿ ವೆಂಕಟಶ್ಯನ ಸಾಕ್ಷಿ ರುಜು

ಕಲಬಾಗ ಶೆಷಗಿರಿ ಬರಹಾದ ದಸ್ತವಜು

**Summary :** On Monday, 13<sup>th</sup> day of the bright half of Māgha, Kilaka *saṁvatsara*, corresponding to Februry 5, Fasali 1258, Śukla Bhaṭṭa Śaṅkar Bhaṭṭa of Śrīāle *Maṭha*, submitted a bond to Kṛiṣṇa Bhaṭṭa, son of Paramēśwar Bhaṭṭa of Kaḍavinakatte, for having received Rs. 100/- (25 *varahas*), in connection with the renovation of the Gōkarṇa *Maṭha*. Śukla Bhaṭṭa promised to return the entire principal amount within four years. However, until then, Kṛiṣṇa Bhatta was to collect 6 *muḍes* of rice and Rs. 2/- (*ga* || 0), per annum, towards interest, from Venkāṭa, who was cultivating the *Maṭha's* land on lease.

**Note :** Fasali 1258 corresponds to C.A.D. 1849.

## 88

## P. 1

## L.

1. ಶ್ರೀ ಸ್ವಾಮಿಯವರ ದಿವ್ಯಶ್ರೀ ಚರಣಾರವಿಂದಗಳಿಗೆ
2. ಆಜ್ಞಾಧಾರಕನಾದ ಮಂಕಿ ಶ್ಯಾಮಪ್ಪನ ಮಗ ಸುಬ್ರಾಯನ್ನು ಬರಕೊ
3. ಟ್ಟ ಬಿಂನವತ್ತಳೆ ಸಾದಾರಣ ಸಂವತ್ಸರ ಚೈತ್ರ ಶುದ್ಧ ೧೫ ವರೆಗೆ
4. ಸಂನಿದಾನದ ಕೃಪಾಕಟಾಕ್ಷದಿಂದಾ ಕ್ಷಮದಲ್ಲು ಯಿಧನೆ ಸ್ವಾಮಿ
5. ಗೊಕರ್ನ ಭಂಡಿಕೆರೆ ಮಟದಲ್ಲು ಮದ್ಯ ಗರ್ಭಗುಡಿಯಲ್ಲಿ
6. ಪ್ರತಿಷ್ಠೆ ಆದ ಶ್ರೀ ಭವಾನಿಶಂಕರ ದೇವರ ಸಂನ್ನಿಧಿಯಲ್ಲೂ ಶಾ
7. ಶ್ವತವಾಗಿ ನಂದಾದಿಪ್ಪ ನಡಬೆಕೆತ್ತ ನಂನ ಅಪೆಕ್ಷೆಯಿದ್ದು
8. ಯಿ ಹೊದ ಸೌಮ್ಯ ಸಂವತ್ಸರ ಮಾಗ ಶು ೩ ಲ್ಲೂ ದ್ರುಡ ಸಂಪ್ರೋಕ್ಷ
9. ಣೆ ವೆಳ್ಳಾ ನಾನ್ನು ಸಂಕಲ್ಪಮಾಡಿ ೧ ವಂದು ದಿಪಾ ಹಬ್ಬಿ
10. ಯಿರುವ ಮೆರೆಗೆ ಕಾಯಂ ಆಗಿ ನಡುವಗೊಸ್ಕರ ಅಲ್ಲಿ ರಿವಾ
11. ಜು ಪ್ರಕಾರ ಯಂಣೆ ಕ್ರಯ ಗ ೨೦೦ ಯರಡು ವರಹಾಂನ ಬಗ್ಗೆ
12. ಸದರಿ ಮಟದ ಮಂಗಿಶ ಭಟ್ಟರು ಸದ್ರಿ ಗೊಕರ್ನ ಮಾಗಣೆ ಖಾಂ
13. ದ್ಲೆ ಗ್ರಾಮದೊಳಗಣ ಬಂಕಿಕೊಡ್ಲಲು ಯಿರುವ ನಾಡಕರ್ಣಿ
14. ರಾಮಪ್ಪನವರಿಂದಾ ಕ್ರಯಕ್ಕೆ ಪಡಕೊಂಡು ತಾನ್ನು ಅನ್ನುಭ
15. ವಿಶಿ ಬರುವ ಭೂಮಿ ಪೈಕಿ ಹನೆಹಳ್ಳಿಯಲ್ಲು ಯಿರುವ ಆ ಬಿರ
16. ಹಿತಲ ಹುಟ್ಟುವಳಿ ಮಿಗ್ತೆಯಿಂದಾ ವರುಶ ೧ ರ ಸದರಿ

## P. 2

## L.

1. ಗ ೨೦೦ ಯರಡು ವರಹಾಂನ್ನು ಸಲ್ಲುವಗೊಸ್ಕರಾ ಸದ್ರಿ ಮಂಗಿ
2. ಶ ಭಟ್ಟರಿಗೆ ಗ ೨೦೦೨ ||೦ ರುಪೈ ೮೧ ಕೊಡುವದು ಮಾಡಿ
3. ಅವರಿಂದಾ ದಸ್ತವಜುನಂನು ಪಡಕೊಳುವದು ಮಾಡಿ
4. ದಕ್ಕೆ ಅವರು ಸಮತ್ತಿಶಿ ಯಿರುವದಿಂದಾ ಆ ಪ್ರಕಾರ ನಡ್ಡು
5. ವ ಹಾಗು ಮತ್ತು ಸದ್ರಿ ಗ ೨೦೦ ನಿಂದಾ ಸದ್ರಿ ನಂದಾದೀ
6. ಪ ನಂನ ಲೆಖಕ್ಕೆ ಶಾಶ್ವತವಾಗಿ ನಡ್ಡುವ ಹಾಂಗೆ ಅಪ್ಪಣೆ
7. ಆಗಬೆಕು ಸುಬ್ರಾಯನ ಅನಂತಾನಂತ ಬಿ

ನಹಾ

**Summary :** On the 15<sup>th</sup> day of the bright half of Chaitra, Sādhāraṇa sarīvatsara, Subrāya, son of Śyāmappa of Maṅki,

submitted a *binnavattaḷe* to the *Swāmiji*, expressing his wish to offer per annum, *ga. 2 6 0* for *nandādīpa*, at the shirne of *Śrī Bhavānīśankar*. The produce from the garden in *Hanehalli* and other details are also found in the *binnavattaḷe*.

**Note :** *Sādhāraṇa samvatsara* corresponds to C.A.D. 1851.

89

P. 1

L.

1. ಶ್ರೀ ಭವಾನಿಶಂಕರ ದೇವರ ಭಂಡಾರಕೆ-
2. ಶ್ಯಾಲಿವಾಹನ ಶಖ ೧೭೭೨ ನೆ ಪರಿ ವರ್ತಮಾನಕೆ ಸಲ್ಲುವ ಸಾಧಾರಣ ಸಂವತ್ಸರದ ಚ್ಯುತ್ರ ಶು ೧೫
3. ಮಿಯಲ್ಲು ಗೊಕರ್ಣ ಭಂಡಿಕೆರಿ ಮಠದ ವಿಶ್ವನಾಥ ಭಟ್ಟರ ಮಗ ಮಂಗಿಶ ಭಟ್ಟ ೧ ಮಗ ವಿ
4. ಶ್ವನಾಥ ಭಟ್ಟ ಸಹಾ ಬರಿ ವಪಿಸಿದ ಮುಚಳಿಕೆ ಯೆನೆಂದ್ರೆ ಗೊಕರ್ಣ ಭಂಡಿಕೆರಿ ಮಠದಲ್ಲು
5. ಶ್ರೀ ಪರಿಜ್ಞಾನಾಶ್ರಮ ಶ್ರೀಪಾದಂಗಳವರ ಮುಕ್ತಿಮಂಟಪದಲ್ಲಿ ಅರ್ಚಕ ಉತ್ತಿ ೧ ಅದ್ರ ವಿನಹಾ
6. ಮಧ್ಯ ಗರ್ಭಗುಡಿಯಲ್ಲು ಪ್ರಾಕು ಚರಪ್ರತಿಷ್ಠೆಯಾಗಿರುವ ಶ್ರೀ ಭವಾನಿಶಂಕರ ದೇವರ
7. ಅರ್ಚಕಉತ್ತಿ ೧ ಸಹಾ ೨ ನ್ನು ನಮಗೆ ನಡದು ಬರುವಲ್ಲಿ ಸದ್ರಿ ಗರ್ಭಗುಡಿ ಮತ್ತು ಸುತ್ತ ಚಂದ್ರ
8. ಶ್ಯಾಲೆಗಳು ಸಹಾ ಜೀರ್ಣೋಧಾರದ ಸಮಂಧಾ ಶ್ರೀ ಸ್ವಾಮಿಯವರ ಸ್ವಾರಿ ಗೊಕರ್ಣಕೆ ಬಂದು
9. ಜೀರ್ಣೋಧಾರ ಮಾಡಿದು ಶಿವ್ಯಾ ಗರ್ಭಗುಡಿ ಶಿಖರದಲ್ಲಿ ಶ್ರೀ ಭವಾನಿಶಂಕರ ದೇವರು ಪ್ರತಿಷ್ಠೆ ಹೊಸ್ತಾ
10. ಗಿ ಮಾಡಿರುವ ಕಾರ್ಣಾ ಸದ್ರಿ ದೇವರ ಅರ್ಚಕತನದ ವಿಶಯದಲ್ಲಿ ಮುಂತಾಗಿ ಸಾರೋಧಾರವಾಗಿ ನ್ಯುನತ್ವವಿಲ್ಲದೆ
11. ಸಾಂಗವಾಗಿ ನಡುವ ಸಮಂಧಾ ಹತ್ತು ಗ್ರಹಸ್ತರು ಕುಡಿ ಸದ್ರಿ ದೇವರ ವಿನಿಯೋಗದ ಬಗ್ಗೆ ಯಿವರೆಗೆ ಯಿರುವ

12. ಆಸ್ತಿಯಿದ್ದ ವಿನಾಹಾ ಸದ್ರಿ ಗೊಕರ್ನ ಬಂಕಿ ಕೊಡ್ಲ ವಗ್ಯರೆ ಉರಗಳಲ್ಲಿರುವ ಗ್ರಹಸ್ವರಿದಾ ಬರುವ ವರ್ಶಾ
13. ಸನದ ಬಾಬ್ತು ಶ್ರೀ ಸಂನಿಧಿ ಸಮಕ್ಷ ಪ್ಲವಂಗ ಸಂವತ್ಸರ ಮಾರ್ಗಶರ ಬ ೯ ಯಲ್ಲು ಕ್ಲಪ್ತ ಮಾಡಿ ಬೆರೆ ಪ
14. ಟ್ಟಿ ಬರದಿರುವ ಪ್ರಕಾರ ಸಾಹಾ ನಾಲು ನಡಕೊಳುವ ಬಗ್ಯೆ ನಿಶ್ಚಿಸಿದ ವಿವರ-
15. ಸದ್ರಿ ಮಠಕೆ ವಸುಲ್ಲು ಆಗತಕದೂ ಕುಲ್ಲು ಹೃದ್ರಿ ಹ ೫೧ || ೪ | =
16. ಕೆ ವಿವರ -

೨೪ || ೨ ಅನ ವರ್ಶಾಸನದ ಬಾಬ್ತು-  
 ೫ || ೦ ನಾಡಕರ್ಣಿ ಮಂಜ್ಯನವರ  
 ಮನತನದ ಸ್ವಾಸ್ತಿಯಿಂದಾ-  
 ೫ \* ೦ ಸದ್ರಿ ವರ್ಶಾಸನದ  
 ಪಟ್ಟಿಯಲ್ಲು ವಿವ  
 ರ್ನದ ಬಾಬ್ತು-  
 || ೦ ಹಾಲ್ಲಿ ಗೆಣಿ ಜಾಸ್ತಿ  
 ಯಿಂದ ಬರುವದು-

---

೫ || ೦

೫ \* ೨ || ೦ ನಾಡಕರ್ಣಿ ಮಹಾಬಲೆಶ್ವರೈ  
 ನವರ ಮನತನದಿಂದಾ-  
 ೫ \* ೦ ಸದ್ರಿ ವರ್ಶಾಸನದ  
 ಪಟ್ಟಿಯಲ್ಲು ವಿವ  
 ರ್ನದ ಬಾಬ್ತು-  
 \* ೨ || ೦ ಗೆಣಿ ಹುಟವಳಿ  
 ಯಿಂದಾ ಹೆಚ್ಚು  
 ಬರುವದು

---

೫ \* ೨ || ೦

೫ \* ೨ \* ೦ ಗೊಕರ್ನ ಸ್ವಳದವರ ಮನ  
 ತನದಿಂದಾ -  
 ೫ \* ೦ ಸದ್ರಿ ಪಟ್ಟಿಯಲ್ಲು

ವಿವರಿದ ಪ್ರಕಾರ್  
 || ೨೦ || ಸುಳಿಮಕ್ಕಿಸ್ತಳ  
 ದ ಹುಟ್ಟುವಳಿಯಿಂ  
 ದಾ ಹೆಚ್ಚು ಬರು  
 ವದು

---

೫೦೦

---

೨ || ೦ ಚಿತ್ರಮನೆ ಶಾಂತ್ಯಯ  
 ನವರಿದಾ ಮೊದ್ದಿನ ಪಟ್ಟಿ  
 ಯಲ್ಲಿ ಬರದ ಗ ೦೨ || ಕೆ ಆ  
 ತನ ಅರಿಕೆ ಸಮಂಧಾ ನಾಂವೂ  
 ವಸುಲು ತೆಗದುಕೊಳಬೆಕಾ

೮೦ ಗಿ ಅಪಣೆ ಯಾದ ಪ್ರಕಾರ್  
 ನಗದಿಯಿಂದಾ ವಸುಲ್ಲು  
 ಆಗತಕದು ಬೆರೆ ತಪ  
 ಶಿಲ್ಲು ಪಟ್ಟಿ ಪ್ರಕಾರ್

---

೨೪ || ೨೦

---

೧೧ || ೩ || = ಮಠದ ಆಸ್ತಿಯಿಂದಾ  
 ತಸ್ತಿಕ ಮೆಲವಾಶಿಯಿಂದಾ  
 ೧೦ || ೦ ತಸ್ತಿಕ ಮೆಲವಾಶಿಯಿಂದಾ  
 ೧೦ || ೩ || = ನಂಬ್ರ ೨೮ನೆ ವರ್ಗದ ಭೂ  
 ಮಿಹಿತ್ತು ಮಠದ ಅಡ್ಡಿ ಹಿ  
 ತ್ತು ಸಹಾ ಸದ್ರಿ ಪುರವ  
 ಗರ್ಗದ ಮಿಗ್ಗೆ

---

೧೧ || ೩ || =

---



## P. 2

೯ || ೪ || = ನಮ್ಮ ಅಂದಾಜು ಹುಟವಳಿ  
 ೮ • ೦ ನಾಡಕರ್ಣಿ ಮಹಾಬಲ್ಲೆ  
 ಶ್ವರಯನವರ ಮನತನದ  
 ವರು ಶ್ರೀ ಮುಕ್ತಿಮಂಟಪ  
 ದ ಅಮೃತಪಡಿ ನಂದಾ  
 ದಿಪ್ತಿ ಬಗ್ಗೆ ಸಹಾ ಬಿಟ್ಟ ಆ  
 ಗ್ರದ ಹುಟ್ಟುವಳಿಯಿಂದಾ ವಿ  
 ಶ್ವನಾತ ಭಟ್ಟನ ಹೆಸ್ರ ವ  
 ಗರ್ದ ಬಾಬ್ತು-

೧ || ೪ || = ಶ್ರೀ ಭವಾನಿ ಶಂಕರ ದೆವ  
 ರ ಹೆಸ್ರ ವರ್ಗದ ಮಠದ  
 ಖಾಸಾ ಅಂದಾಜಿನ ಬಾ  
 ಬ್ತು ಮುನಾಫಿ-

---

೯ || ೪ || =

---



---

೪೬ || ೦ || ೦

---

೫ • ೪ + ಹಾಲಿ ಮೊಕ್ಕುರ ಆದ್ತು-  
 ೨ • ೦ ಮಂಕ್ತಿ ಸುಬ್ರಾಯರು ಯಂ  
 ದ್ರೆ ಶ್ಯಾಮಪ್ಪನವರ ಸುಬ್ರಾಯ  
 ರ್ತು ತನನ ಲೆಖಕೆ ದೆವಸ್ತಾನ  
 ದ ಶ್ರೀ ಭವಾನಿಶಂಕರ ದೆವ  
 ರ ಸಂನಿಧಿಯಲ್ಲಿ ಶಾಶ್ವತ  
 ನಂದಾದಿಪ ನಡಿಯತಕ ಬಗ್ಗೆ  
 ಸಂಕಲ್ಪ ಮಾಡಿ ದಿಪ ಹಚ್ಚಿದ  
 ಪ್ರಕಾರ್ತ ನಾಂಱು ನಾಡಕರ್ಣಿ  
 ರಾಮಪ್ಪನವರಿಂದಾ ಕ್ರಯ  
 ಕೆ ಪಡಕೊಂಡು ಅನ್ನುಭವ್ವಿ ಬ  
 ರುವ ಬಾಬಂಣ ಶೆನಬೊವನ ಹೆರ  
 ವರ್ಗ ನಡದು ಬರುವ ಭುಮಿ

ಪೃಕಿ ಆಬೆರ ಹಿತ್ತು ಯಂಬ  
 ಸ್ತಳಾ ನಂಮಿಂದಾ ಗ ೨೦ ' ೨ || ೦  
 ಕೆ ಕ್ರಯಕೆ ತೆಗದುಕೊಂಡು  
 ಅದ್ರ ಮಿಗ್ತೆಯಿಂದಾ ಸದ್ರಿ  
 ನಂದಾ ದಿಪ ನಡದುಬರಬೆಕೆಂ  
 ತಾ ಧರ್ಮ ಸಾಧನ ಬರಕೊಡುವ  
 ಮೆರೆಗೆ ಯೊ ಮಿಗ್ತೆಯಿಂದಾ  
 ನಾಂಉ ನಡ್ತಕದು-

೨ ' ೦

ಮಂಜೆಶ್ವರ ಬಾಬಂಣ್ಯನ  
 ಮಂಗಿಶ್ಯಯನ್ನು ಸಂಕಲ್ಪ  
 ಮಾಡಿದ ಪ್ರಕಾರ ಸದ್ರಿ ದೆವರ  
 ಸಂನಿಧಿಯಲ್ಲಿ ನಡಿಯತಕ  
 ದಿಪ ೧ ಕೈ ಅವರ ಮಗ ರಘು  
 ನಾತ್ಯಯನವರಿದಾ ವಸುಲ್ಲು ತೆ  
 ಗದುಕೊಳುವದು -

೧ ' ೪

ನಾಗ್ರಕಟ್ಟೆ ಸುಕಡಿಯಾಗೆ  
 ಸುಬಂಮನ್ನು ನಂಮ ಮೆಲ್ಲೆ  
 ಕಟ್ಟಿದ ೭೫ ರೂಪ್ಯಾಗಳ ಬಗ್ಗೆ  
 ನಾಂಉ ಆ ಅ್ಯವಜೆಗೆ ನಾಡ  
 ಕರ್ಣಿ ರಾಮಪ್ಪನವರ ಕೈಯ ಬಾ  
 ಬಂಣ ಶ್ಯಾನಬೊವನ ಹ್ವೆರ ವರ್ಗ  
 ದ ಗ ೭ || ವರಹಾ ಬೆರಿಜಿನ ಕ್ರ  
 ಯಕೆ ತೆಗದುಕೊಂಡ ಭುಮ್ಮಿ  
 ಯೊ ಸದ್ರಿ ಅ್ಯವಜೆಗೆ ಯಿಡು  
 ಮಾಡಿ ಸದ್ರಿ ಭೂಮಿ ಮಿಗ್ತೆಯಿಂ  
 ದಾ ದಿನ ೧ ರ ತಳ್ಳಲ್ಲು ೧ ಶಿದೆ ಅಕ್ಕಿ  
 ಬಾಬ್ತು ನ್ಯವೆದ್ಯ ಮಾಡಿ ಬರಬೆಕೆಂ  
 ತಾ ಅವಳು ನಿಶ್ಚೈಸಿ ಸಂನಿಧಾ  
 ನಕೆ ಅರ್ಕೆ ಮಾಡಿದ ಪ್ರಕಾರ ಸ  
 ದ್ರಿ ಭೂಮಿ ಅಂಶದಿಂದಾ ನಡ  
 ದು ಬರುವ ಅಂಮುತಪಡಿ ಬಗ್ಗೆ

---

 ೫೧ || ೪ | -
 

---

ಕೆ

ಪಯಿಕ್ಕಿ ವಿರ್ಜು ವಿವರ-

೧೪ \* ೦ ಶ್ರೀ ಪರಿಜ್ಞಾನಾಶ್ರಮ ಶ್ರೀ ಸ್ವಾಮಿಯವರ  
ಮುಕ್ತಿಮಂಟಪದಲ್ಲು ನಡಯತಕ ನಿ  
ತ್ಯಗಟ್ಟಿ ವಿಶೇಷಗಟ್ಟಿಗೆ ಸಹಾ ವಿವರ-  
೯ \* ೦ ಅಮ್ರುತಪಡಿ ಬಗ್ಗೆ ದಿನ ೧ ರ  
ಬೆಳ್ಳಿ ನಿಲಕ್ಕೆ ಶಿದೆ ೬ ಲ್ಲು ವರುಶ  
೧ ರ ತಳ್ಳಲ್ಲು ಅಕ್ಕಿ ಖಂಡಿ ೧೮ ರ  
೫ \* ೦ ನಂದಾದಿಪ ೨ ರ ಬಗ್ಗೆ ತೆಂಗಿನ ಯಂ  
ಣೆ ಹಾಡು ೩ ಕೆ ಭದ್ರ ದಿಪಗಳ ಬ  
ಗ್ಗೆ ಸಹಾ

---

 ೧೪ \* ೦
 

---

ಕೆ ವಿವರ

೮ \* ೦ ಮುದ ಮಂಗಿಶ ಭಟ್ಟನ ಮು  
ಖಾಂತ್ರ ನಾಡಕರ್ಣಿ ಮಹಾಬಲೆ  
ಶ್ವರಯನವರ ಮನತನದವರು  
ಬಿಟ್ಟ ಆಗ್ರದ ಹುಟ್ಟವಳಿಯಿಂದಾ  
೬ \* ೦ ಅಮ್ರುತಪಡಿ ಬಗ್ಗೆ ಅ  
ಕ್ಕಿ ಖಂಡಿ ೧೨ ಕೆ ದಿನ ೧ ರ  
೪ ಶಿದೆ ಅಕ್ಕಿ ಪ್ರಕಾರ  
೨ \* ೦ ನಂದಾದಿಪ ೧ ರ ಬಗ್ಗೆ

---

 ೮ \* ೦
 

---

೩ \* ೦ ದಿನ ೧ ರ ಅಕ್ಕಿ ಶಿದೆ ೨ ಲ್ಲು ತಳ್ಳಲ್ಲು  
ಅಕ್ಕಿ ಖಂಡಿ ೬ ಬಿಜುರ ಶಂಕ್ರಯ  
ನವರು ಅಲ್ಲಾಹಿದಾ ಬಿಡುವ ಅಮ್ರು  
ತಪಡಿ ಬಾಬ್-

P. 3

೨ \* ೦ ವರ್ಶಾಸನದಿಂದಾ ನಡಿಯ  
ತಕ ನಂದಾದಿಪ ೧ ಕೆ ವರ್ಶ ೧  
ರ ಯಂಣೆ ಹಾಡು ೧ || ಗೆ ಕ್ರ  
ಯ ಸದರ್ರ

೧ \* ೦ ಸಂದ್ಯಾದಿಪ ೨ ರ ಬಗ್ಗೆ ಸಮಾ  
ಧಿ ಹೊರಗಣ ಅಂತ್ರದಲ್ಲ  
ಅದೆ ಹೊರಗಣ ಚ್ಯಾವಡಿಯ  
ಲ್ಲಿ - ೧ ಉಭಯಂ ದಿಪ ೨ ಕೆ

---

೧೪ \* ೦

೧೩ \* ೪ ದೆವಸ್ತಾನದಲ್ಲಿ ಪ್ರತಿಷ್ಠೆ ಮಾಡಿದ ಶ್ರೀ ಭವಾ  
ನಿ ಶಂಕರ ದೆವರ ಸಂನಿಧಿಯಲ್ಲಿ ವರುಶ ೧  
ರ್ರ ನಡಿಯುವದು -

೮ \* ೪ ನಿತ್ಯಗಟ್ಟೆ ಅಂಮುತಪಡಿ ನೈ  
ವೆದ್ಯದ ಬಗ್ಗೆ ದಿನ ೧ ರ ಅಕ್ಕಿ ಶಿದೆ  
೭ ರ ಪ್ರಕಾರಾ ವರುಶ ೧ ಕೆ ಅಕ್ಕಿ  
ಖಂಡಿ ೨೧ ರ್ರ ಕ್ರಯ  
೬ \* ೦ ವರ್ಶಾಸನದ ಅ್ಯವಜಿ  
ನಿಂದಾ ವ ಮಠದ ಆ  
ದ್ಯಾವೆಚೆದಿಂದಾ ನಡಿ  
ಯತಕ ಅಂಮುತಪಡಿ  
ದಿನ ೧ರ ೫ ಶಿದೆ ಪ್ರಕಾರ್ರ  
ವರ್ಶ ೧ ರ ಅಕ್ಕಿ ಖಂಡಿ ೧೫  
೧ \* ೨ ಸುಕಡಂಮನ ಬಾಬ್ಬ  
ನಂಮ ಮುಖಾಂತ್ರ ಸ  
ದ್ರಿ ಭೂಮಿ ಅಂಶದಿಂ  
ದಾ ನಡಿಯತ್ಯ ಅಂಮು  
ತಪಡಿ ದಿನ ೧ ರ ಅಕ್ಕಿ ಶಿದೆ  
ಖಂಡಿ ೩ ಕೆ

೧ \* ೨ ನಂದಿಗೆ ವಟ್ಟು ಆ  
 ದ್ಯಾವೆಚದಿಂದಾ ದಿನ  
 ೧ ರ ಅಕ್ಕಿ ಶಿದೆ ೧ ರ ಪ್ರಕಾ  
 ರ್ರ ಬೆರೆ ತಪ್ಪಿ ಯಿಟ್ಟು  
 ನೈವೆದ್ಯ ನಡತಕ ಬಗ್ಗೆ  
 ವರ್ಶ ೧ ರ ಅಕ್ಕಿ ಖಂಡಿ ಸಿ ಕೆ  
 ಯೊ ನೈವೆದ್ಯಲು ಪಡಿಯಾ  
 ರಗೆ ಕೊಟ್ಟು ಆತ್ತನಿಂ  
 ದಾ ಹೂಲು ತ್ತು  
 ಳ್ಲಿ ತರ್ಶಿ ವ ದೊಲ್ಲು ಜಾ  
 ಗಟ್ಟೆ ಬಡಿಯುವ ಚಾ  
 ಕ್ರಿ ಸಹಾ ಮಾಡ್ನಿಕೊಳಬೆ  
 ಕು

---

೮ \* ೪

---

೪ \* ೦ ನಂದಾದಿಪಗಳು ೨ ರ ಬಗ್ಗೆ  
 ೨ \* ೦ ಮಂಕಿ ಶ್ಯಾಮಪ್ಪನವರ  
 ಸುಬ್ರಾಯರ ಲೆಖಕೆ  
 ದಿಪ ೧ ಕೆ ಬರುವದು  
 ೨ \* ೦ ಮಂಜೆಶ್ವರ ರಘು  
 ನಾತಪ್ಪನವರಿಂದಾ ದಿ  
 ಪ ೧ ಕೆ ಬರುವದು

---

೪ \* ೦

---

೧ \* ೦ ಸಂದ್ಯಾ ದಿಪ ೨ ಕೆ ಹೊರಗ  
 ಣ ಚ್ಯಾವಡಿಯಲ್ಲಿ ೧ ಸೂಳ  
 ಗಲ್ಲಿನ ಮೆಲ್ಲೆ ೧ ಸಹಾ ೨ ರ್ರ

---

೧೨ \* ೪

---

೨೨ \* ೪ \* ೦

---

೨೪ \* ೨ || = ಸದ್ರಿ ೨ ಸ್ತಳದಲ್ಲಿ ನಡೆಯತಕ ಪಂಚ  
ಪರ್ವ ಮುಂತಾದಕೆ ಪ್ಲವ ಸಂವತ್ಸರ  
ಪಟ್ಟಿಯಲ್ಲಿ ಬರದ ಪ್ರಕಾರ ಸಹಾ

೮ \* ೨ || = ಅನ ಪಂಚಪರ್ವ ವಿಶೇಷಗ  
ಟ್ಟಿ ಆರಾಧನೆ ಬಗ್ಗೆ ವಗ್ಯರೆ

೫ \* ೧ | = ಕಾರ್ತಿಕ ವನ ಭೂಜನ ಬ ೯ ಲ್ಲ  
ಆಗಬೆಕಾಗಿರುವದರಿಂದಾ  
ಬೆರೆ ಪಟ್ಟಿಯಲ್ಲಿ ಬರದ ಶರಾ  
ಪ್ರಕಾರ ಆಗತಕ ವನಭೂ  
ಜನದ ಖರ್ಚಿಗೆ

೨ \* ೦ = ಮಳಗಾಲ್ಲದಲ್ಲು ಹಂಚು ತ್ರಿಗಿ  
ಸುವ ಮಜುರಿ ಮತ್ತು ಕಂಮಿ  
ಬಿದದಕ್ಕೆ ಹೊಸ ಹಂಚು ಮಾ  
ಡಿ ಹಾಕತದಕೆ ಸಹಾ ವರುಶ  
೦ ರ್ರ

೬ \* ೦ ಹರಿಕಾರಗೆ ವರ್ಶ ೧ ರ ಕೊಡು  
ವದು

೩ \* ೦ ಅನ ಹರಿಕಾರಿಗೆ ಯಂ  
ದ್ರೆ ವರ್ಶಾಸನದ ಹಣ ವಸು  
ಲ್ಲಿ ವ ಹತರ ಹೆಳ್ಳಿಕೆ ಕೆಲ್ಲ  
ನಡುವ ಬಗ್ಗೆ ಸಹಾ

೩ \* ೦ ಪರಿಚಾರಕತನ ಉ  
ಭಯ ದೆವರಲ್ಲಿ ನಿತ್ಯ  
ಗಟ್ಟಿ ನೈವದ್ಯ ಚರ್ನಿ  
ಬೈಶಿ ಕೊಡುವದು  
ದೆವಸ್ತಾನದಲ್ಲಿ ತಿರ್ಥ  
ಪುಜೆ ಮಾಡುವಂತಾ  
ದಕೆ ಸಹಾ-

- ೧ ಚಿಲ್ಲರೆ ಆರ್ತಿ ಬತ್ತಿ ಕರ್ಪು  
ರ ಉದಬತ್ತಿ ಬಗ್ಗೆ ವಗ್ಗರೆ  
ಬಗ್ಗೆ ಸಹಾ-
- || ೦ ಜೆಷ್ಠ ಶು ೧೦ ಮಿ ವ ಚಂತ್ರಿ ಖ  
ರ್ಚಿಗೆ ವರುಶ ೧ ರ್ರ
- ೧ || ೦ ಸುಬಡಿಗೆ ಶ್ರೀಮಹಾಬಲ್ಲೆ  
ಶ್ವರ ದೆವರ ಸಂನಿಧಿಯಲ್ಲಿ  
ವರ್ಶಂಪ್ರತ್ತಿ ಶ್ರಾವಣ ಮಾಸ  
ದಲ್ಲಿ ಪುಜೆ ಪಂಚಾಂಮುತ  
ವಗ್ಗರೆ ಬಗ್ಗೆ ಕೊಡುವದು
- || ೦ ಶಿಖರದ ಮುಂದಕ  
ಡೆ ಮಾಲ್ಲುಥಾವಣಿ ಕಾರ್ತಿ

## P. 4

- ಕ ಮಾಸದಲ್ಲಿ ಚಪ್ಪ ಮಳಗಾ  
ಲ ತಟ್ಟಿ ಬಗ್ಗೆ ವಗ್ಗರೆ
- ೨ ನೆಲ ದುರಸ್ತಿ ಬಗ್ಗೆ ವ ನೆಲ್ಲ  
ಕೆ ಮಂಣು ಹಾಕಿ ಸಾರ್ನತಾ  
ಯಿರುವದಕೆ ಸಹಾ

---

೨೪ • ೨ || =

---



---

೫೧ || ೧ || = ಜಾತಾ ಬಾಕಿ ಶಿಲ್ಕು ಉಳಿಯುವದು • ೨ || =

---

ಯಿದಲ್ಲದೆ ಆ ಊರಲ್ಲಿ ಗ್ರಹಸ್ತರು ಮಠಕೆ ಬಿಟ್ಟ ತೆಂಗಿನ ಮರಗಳ  
ಹುಟವಳಿ ಅಕ್ಕಿಹು  
ಟ್ಟಳಿಯಿಂದಾ ಸಹಾ ಮೆಲ್ಲಾದ ಧರ್ಮ ಖರ್ಚು ವಿಶೇಷ ಖರ್ಚಿಗೆ ಸಹಾ  
ಸಂಪುಗುಡ್ಡೆಕೊಂಡು  
ಬಂದೆಉ-

ಸ್ತಳ ಪೌರೋಹಿತ್ಯ ಕ್ಷೇತ್ರ ಪೌರೋಹಿತ್ಯಕೆ ಸಹಾ ಯಿಗಾ ಹಾಲ್ಲಿ  
ಮೊಕ್ಕುರ ಮಾಡಿದ ಪ್ರಕಾರ್ರ  
ಸಾಂಮ್ಯ ವರುಶ ೧ ಕೆ ಗ || ೦ ವರಹಾಂನ ಪ್ರಕಾರ್ರ ಸ್ವಾರಿಯಿದ ಬಳಿಗೆ  
ಗ್ರಹಸ್ತರ ದಾಖ್ಲೆಯಿಂದಾ

ಕಳುಹಿಸಿಕೊಟ್ಟೆಲು-

ಕ್ಷತ್ರ ಪುರೋಹಿತದ ಕೃಥದ ಹಣಾ ಆಗ್ಯಾಗ್ಯೆ ಡಬಿಗೆ ಹಾಕುವರೆ  
ಚಕ್ರ ವಂತ್ರಿಗೆ

ಲೆಬ್ಬಿದ ಸಂಗಡಾ ಗ್ರಹಸ್ತರ ಬಳಿಗೆ ಕೊಡ್ತಿಕೊಟ್ಟೆಲು-

ಯಿದ್ರ ವಿನಹಾ ಸದ್ರ ವಿನಿಯೊಗ ವಗ್ಯರೆ ವಿಶಯದಲ್ಲಿ ನಾಂಲು  
ವಸುಲು ಮಾಡಿ ತೆಗ

ದುಕೊಳಬೆಕಾಗಿ ಮೆಲ್ಲೆ ವಿವರಿದ ಅೃವಜು ಹರ್ರಿಕಾರನ ಕುಮ್ಮು ತೆಗದುಕೊಂಡು  
ನಿಶ್ಚ್ಚಿಸಿ

ದ ಪ್ರಕಾರ ಆ ಅೃವಜು ಮಾಡಿ ವಸುಲ್ಲು ಮಾಡಿ ಮೆಲ್ಲೆ ಬರದ ಮೆರೆಗೆ  
ಉಥಹ ವಿನಿಯೊಗಗಳು ಮುಂ

ತಾಗಿ ಯೆನೊಂದು ಅಡಿ ಶಿವ್ಯಾ ನಡ್ತಿಕೊಂಡು ಬಂದೆಲು - ಸದ್ರ ತಫರಿಕು  
ಪ್ರಕಾರ ಯಾರೊ

ಬ ಗ್ರಹಸ್ತರು ವಸುಲ್ಲು ಕೊಡುವರೆ ಅಡಿ ಮಾಡಿದಾದ್ರೆ ಗ್ರಹಸ್ತರು ಬರಕೊಟ್ಟ  
ಪಟ್ಟಿಯಲ್ಲಿ

ಅರ್ಕ್ ಮಾಡಿದ ಮೆರೆಗೆ ನಿಬಂಧನೆ ಯಿಟ್ಟು ವಸುಲ್ಲು ತೆಗದುಕೊಂಡು  
ಸದ್ರಿಕಾರ್ಯಗ .

ಳು ನಡಶೆಲು ವಂದು ವೆಳ್ಯಾ ಯಾರೊಬ್ಬ ಗ್ರಹಸ್ತರಿಂದಾ ಹಣಾ ವಸುಲ್ಲು  
ಆಗದೆ ಬಾಕಿ ಉಳ

ದೆಂಬ ಸಬಬಿನ ಮೆಲ್ಲೆ ಸದ್ರಿ ಕ್ಲುಪ್ತ ಮಾಡಿದ ಕಾರ್ಯಗಳಲ್ಲಿ  
ಯಾವದೊಂದುನು ನತ್ತ ಮಾಡದೆ

ಸಾಂಗವಾಗಿ ನಡ್ತಿಕೊಂಡೆಲು- ಆಪ್ರಕಾರ ನಡ್ತಿಯಲ್ಲಿ ಯೆನೊಂದು ಅಡಿಯಿಂದಾ  
ಲೊ

ಪವಾದ ಸಂಗ್ರಿ ಸಂನಿಧಾನದಲ್ಲು ಪರಾಂಬರಿಕೆಯಲ್ಲಿ ನಿಶ್ಚಯವಾದ ಪಕ್ಷದಲ್ಲಿ  
ಅಪಣೆ ಆ

ದ ಪ್ರಕಾರ ನಡಕೊಂಡು ಬಂದೆಲು - ಮತ್ತು ಯೆನೊಂದು ಆಸ್ತಿ ವಗ್ಯರೆ  
ಬಿಟ

ದಾದ್ರೆ ನಾಂವೆ ನೊಡಿಕೊಳತಕದ್ದು ಯಂತಾ ಅಪಣೆ ಆದದ್ರಿಂದಾ ಆ  
ಪ್ರಕಾರ ನಡ್ತಿ

ಕೊಂಡು ಬಂದೆಲು - ಯಂತಾ ಸಾಹಾ ಬರಕೊಟ್ಟು ವಪ್ಪಿಶಿದ ಮುಚಳಿಕೆ  
ಮತ್ತು ಯಿದರಲ್ಲಿ ಯೆನೊಂದು ವೆತ್ಯಾಸವಾದ ಸಂಗ್ರಿ ಅರಿಕ್ಕೆ ಆಗಿ

ನಿಶ್ಚಯ

ವಾದ ಪಕ್ಷದಲ್ಲಿ ಆ ವಿಶಯದಲ್ಲು ಶ್ರೀ ಸಂನಿದಾನದಿಂದಾ ಅಪ್ಪಣೆ ಆದ ಪ್ರ  
ಕಾರ್ಯ ನಡಕೊಂಡೆಲು ಯಂತಾ ಸಹಾ ಬರದು ವಪ್ಪಿಶಿದ ಮುಚಳಿಕೆ



ಮಂಗಳ ಭಟ್ಟನ ರುಜು ಬಿನ್ನಹಾ ವಿಶ್ವನಾಥನಕ್ರತ ಅನಂತ ಬಿನ್ನಹಾ  
ಮಂಕಿ ಸುಬ್ರಾಯನ ಸಾಕ್ಷಿ ರುಜು  
ನಾಡಕರ್ಣಿ ಅನಂತಯನ ಸಾಕ್ಷಿ ಶಿರಾಲಿ ವಿಶ್ವನಾಥಯನ ಸಾಕ್ಷಿ ರುಜು  
ಬೃದುರು ತ್ತಗರ್ಶಿ ಅಂಣಪ್ಪನ ರುಜು  
ಮು | ಶ್ಯಾಂತಪನ ಸಾಕ್ಷಿ ಬಿನಹಾ  
ಯೊ ಚ್ಯತ್ರ ಬ ಿ ಲ್ಲ ನಾಡಕರ್ಣಿ ಸುಬರಾಯನ ಸಾಕ್ಷಿ  
ಬೃದುರು ಗುರಿಕಾರ ನಾರ್ಣಪ್ಪನ ಮಗ ಸುಬ್ರಾಯನ ಬರಹಾ

**Summary :** On the 15<sup>th</sup> day of the bright half of Chaitra, Sādhāraṇa *saṁvatsara*, Śaka 1772, Maṅgīśa Bhaṭṭa, son of Viśwanātha Bhaṭṭa and son Viśwanātha submitted the *mucchalike* (a final agreement in writing), to the *bhaṇḍāra* of Śrī Bhavānīśaṅkar, accepting their responsibility of a priest in *Mukti-Maṅṭapa* of Śrī Bhavānīśaṅkar temple of Gōkaṇa Bhaṇḍikēri Maṭha. It was the duty of these two priests to collect annually subscriptions from different persons holding lands. The *mucchalike* contains details regarding collections of Haidri *ha*, 51 || 41 = for Plavaṅga *saṁvatsara*. The subscriptions from Nāḍkaṛṇi Manjaiya, Nāḍkaṛṇi Mahābalēśwariya, Chikramane Śāntaiya, Subrāya of Maṅki, Bābaṇṇa of Manjeśwar, Sukāḍiya of Nāgrakaṭṭe and others are registered in the record. Types of services at the shrine are also mentioned.

**Note :** Sādhāraṇa *saṁvatsara* corresponds to C.A.D. 1851.

## 90

**P. 1**

**L.**

1. ಸ್ವಸ್ತಿ ಶ್ರೀನುಪ ಶಾಲಿವಾಹನ ಶಖಿ ವರುಷ ೧೭೭೧ನೆ ಸಾಧಾರ
2. ಣ ಸಂವತ್ಸರ ಪುಷ್ಯ ಬ ೩ ಯು ಚಂದ್ರವಾರ ಸಂನ ೧೭೭೧ ನೆ ಪ್ಲಲ್ಲಿ
3. ಮಾಹೆ ಜನವರಿ ತಾರಿಕು ೨೦ ಉ ಶ್ರೀಮತ್ತು ಹೊನ್ನಾವರ ತಾಲ್ಕು

4. ಮಂಕಿ ಶ್ಯಾಮಪ್ಪನವರ ಮಗ ಸುಬ್ರಾಯರಿಗೆ ಅಂಕೋಲಾ ತಾಲ್ಕು
5. ಗೊಕರ್ನ ಮಾಗಣೆ ಕ್ಷಬಾ ಗೋರ್ಕರ್ಣದಲ್ಲು ಯಿರುವ ಭಂಡಿಕೆರಿ ಮ
6. ಠದ ವಿಶ್ವನಾಥ ಭಟರ ಮಗ ಮಂಗಿಶಭಟನು ಬರಶಿಕೊಟ ತ್ತೆಂ
7. ಗಿನ ಹಿತ್ತಕ್ಕಯ ಮುಲ ಸಾಧನ ಕ್ರಮವೆಂತ್ತೆಂದರೆ ಯಿದೆ ಮಾಗ
8. ಣೆ ಆದ್ಲೆ ಗ್ರಾಮದಲ್ಲು ಮುಲ್ಲ ನಂಬ್ರುಂನಿ ವರ್ಗದ ಸಿಸ್ತು ಗ ೫ || ೧ || -
9. ಶ್ಯಾಮಿಲ್ಲು ಗ ೧ || ೩ || ಜುಮಲ್ಲಾ ಬೆರಿಜು ಗ ೨ || ೦ || ಗುದಸ್ತಾ ಜಮಾ ಬಂದಿ
10. ಗ ೨ || ೦ || ವರಹಾ ಯಿ ಬೆರಿಜಿನ ಬಾಬ್ತು ಧಾನಮಡಿ ಬಂಕ್ಷಿಕೊಡ್ಲೆಲ್ಲಿರುವ
11. ಭೂ ಯಿ ಬಾಳ ಸ್ತಳಾ ಹನೆಹಳ್ಳಿಯಲ್ಲು ಯಿರುವ ಬಾಗ್ಯತ್ತ ಅಂಜಿ
12. ರಹಿತ್ತು ಯಂಬ ಸ್ತಳ ಸಾಹಾ ಮುಲಗಾರ್ರ ನಾಡ್ಕರ್ಣಿ ದೆವಪ್ಪನವರ ಮ
13. ಗ ರಾಮಪ್ಪನವರಿಂದಾ ನಾನು ಹೃದರಿ ಗ ೮೦ . ಯಂಭತ್ತ ವರಹಾಕ್ಕೆ
14. ಶಾಲ್ಲಿವಾಹನ ಶಖಿ ವರುಷ ೧೨೬೦ನೆ ವಿಳಂಬಿ ಸಂ | ರ ಆಶಾಡ ಬ  
೧೩ ಲ್ಲು
15. ಕ್ರಯ ಮುಲಕ್ಕೆ ಪಡಕೊಂಡು ಸದ್ರಿ ತಾರಿಕಿನಲ್ಲು ಮುಲಗಾರ್ರ ರಾಮಪ್ಪನ
16. ವರು ನನಗೆ ಬರ್ಶಿಕೊಟ ಕ್ರಯಮುಲ ಸಾಧನ ಪ್ರಕಾರಾ ಆ ಲಾಗ್ಯಾತ್ತು  
ನಾನು
17. ಮುಲವಾಗಿ ಅನುಭವ್ವಿ ಬರುವಲ್ಲಿ ಆ ಪೃಕಿಂ ಬಾಗ್ಯಾತ್ತು ಅಂಜಿರೆ ಹಿತ್ತ  
ಸ್ತಳ
18. ದಲು ಸಮಾ ಅರವಾಶೆ ಪುರ್ವ ದಿಕ್ಕಿನ ತ್ತುಂಡು ನಿಂಉ ಗೊಕರ್ನದ  
ಭಂಡಿಕೆ
19. ರಿ ಮಠದಲ್ಲಿ ಪ್ರತಿಷ್ಠೆ ಆದ ಶ್ರೀ ಭವಾನಿ ಶಂಕರ ದೇವರ ಸಂನ್ನಿಧಿಯಲ್ಲು  
ವಂ
20. ದು ನಂದಾದಿಪ ಶಾಶ್ವತವಾಗಿ ನಡ್ಲವದಕ್ಕೆ ನೆಮಕ ಮಾಡಿದ ಅ್ಯವಜು
21. ಗ ೨೧ \* ೦ ಯಿಫತೊಂದು ವರಹಾಕ್ಕೆ ಸ್ತರ ಆಸ್ತಿ ಮಾಡಿ ಅದರಿಂದಾ  
ನಂನ
22. ಮುಖಾಂತ್ರ ನಡ್ಲಬೆಕೆಂತ್ತಾ ಮಾಡಿದಕ್ಕೆ ಕ್ರಯಕ್ಕೆ ಕೊಡಬೆಕೆಂತ್ತಾ ಹೆಳಿದ
23. ರಿಂದಾ ನಾನು ವಪ್ಪಿಕೊಂಡು ಸದ್ರಿ ಅರವಾಶೆ ಹಿತ್ತು ಯಿಫತೊಂದು  
ವರಹಾಕ್ಕೆ
24. ನಂನ ರಾಜಿಯಿಂದಾ ಕ್ರಯ ಪರಿಶ್ಚಿತವಾಗಿ ನಿಮಗೆ ಕೊಟ್ಟಿಧನೆ - ಯಿದಕ್ಕೆ
25. ಚತುರ್ಗಡಿ ವಿವರ್ರ ಪುರ್ವ ದಿಕ್ಕಿನಲ್ಲು ಹನೆಹಳ್ಳಿ ಮ್ಯೊಜೆ ಮುಲ್ಲ ನಂಬ್ರು  
೯ನೆ

26. ವರ್ಗದಲ್ಲು ಕೊಲೆ ಸಾತ್ಯಯಪ್ಯ ಕ್ರಯ ಮುಲಕ್ಕೆ ಪಡಕೊಂಡು ಅನುಭವಿ ಬ
27. ರುವ ದೆವತ್ತೆ ಭಟನ ಹಿತ್ತ ಪಚಮ ದಿಕ್ಕಾಗಿರುವ ಕಲ್ಲು ಪಾಗಾರವೆ ಗಡಿ ದ
28. ಕ್ಷಣ ದಿಕ್ಕಿನಲ್ಲು ಧಾನಮಡ್ಡಿ ಬೃಲ್ಲಿಗೆ ಉತ್ತರಕಾಗಿ ಯಿದೆ ಹಿತ್ತಿಗೆ ಯಿರುವ
29. ಕಲ್ಲು ಪಾಗಾರವೆ ಗಡಿ - ಪಶ್ಚಮ ದಿಕ್ಕಿನಲ್ಲು ಅರವಾಶೆಗೆ ವಿಂಗಡ್ಡಿ ನಡುವೆ ಹಾ
30. ಕಿದ ಅಡ್ಡೆಯೆ ಗಡಿ - ಉತ್ತರ ದಿಕ್ಕಿನಲ್ಲು ಹನೆಹಳ್ಳಿ ಗ್ರಾಮ ದೆವರ ಬಾಬ್ಬು ಕಲಶ
31. ದೆವಸ್ತಾನ ಕುಂಬಾರಮನೆ ಸಾಹಾ ಯಿದ್ದ ಹಿತ್ತಿಗೆ ದಕ್ಷಣಕಾಗಿರುವ ಅಡ್ಡೆ ಗಡಿ
32. ಯಿಂತ್ರಿ ಚತುರ್ಗಡಿ ವಳಗಣ ಸದ್ರಿ ಹಿತ್ತ ತುಂಡ್ಡು ಯಿದ್ರಲ್ಲು ಪಶ್ಚಿಮ ದಿಕ್ಕಿಗೆ

## P. 2

### L.

1. ಬರದ ಗಡಿ ಅಡ್ಡೆಯಲ್ಲಿ ದಕ್ಷಣ ಮೂಲೆ ಮೆಲೆ ಯಿದ್ದ ವಂದು ಹಂಣು ಮಾವಿ
2. ನ ಮರಾ ಪ್ರಾಕಿನ ಮುಲಗಾರ ನಾಡ್ಕರ್ ರಾಮಪ್ಪನವರ ಮಗ ಗಣಪ್ಪನವರ
3. ಆ ಮರ ಯಿರುವ ವರೆಗೆ ಅನುಭವಿಬರುವದು ಹೊತ್ತು ಸದ್ರಿ ಚತುರ್ಗಡಿ
4. ವಳಗುಳ ಸ್ತಳಾ ಯಿದ್ರಲ್ಲಿರುವ ಮರಗಳು ಸಾಹಾ ನಿಮಗೆ ಕ್ರಯ ಪರಿಚ
5. ತವಾಗಿ ಕೊಟ್ಟು ಯಿದಕ್ಕೆ ನಿರ್ನಯ ಮಾಡಿದ ಕ್ರಯ ಹೃದ್ರಿ ೨೧ . ೦ ಯಿ
6. ಪತೊಂದು ವರಹಾಂನು ನನಗೆ ಸಂದ ವಿವರ ನಂನ ಮಗ ವಿಶ್ವನಾಥ ಭಟ್ಟ
7. ಹೊನ್ನಾವರಕ್ಕೆ ಹೊದಾಗ್ಯೆ ಯಿದೆ ಹೊದ ಚೆಷ್ಠದಲ್ಲಿ ನಿಮ್ಮ ಕೃಯಾ ತ್ತೆಗದುಕೊಂ
8. ಡದು ರುಪ್ಯಾ ೨೫ ಕೆ ಗ ೬ \* ೨ || ೦ ಮಾರ್ಗಶಿರ ಶು ೩ ದಿವ್ನ ತ್ತೆಗದುಕೊಂ
9. ಡ ರುಪ್ಯಾ ೪೧ ಕ್ಕೆ ಗ ೧೦ \* ೨ || ೦ ಯಿಗಾ ನಿಂಮ್ಮ ತಂಮ ಸಾಂತ್ಯನವರ ಕೃಯ
10. ಕಳುಹಿದು ರುಪ್ಯಾ ೧೮ ಕೆ ಗ ೪ || ೦ ಉಭಯಂ ಗ ೨೧ \* ೦ ಯಿಫತೊಂದು ವರಹಾ
11. ಂನು ಯಿ ಮೆರೆಗೆ ಸಂತ್ತು ಕ್ರಯದ ಹಣಾ ಸಂದದಕ್ಕೆ ಯಿದೆ ಸಾಧನಾ

12. ಸದ್ರಿ ಸ್ತಳಕ್ಕೆ ಖಂಡಿ ಹುಟವಳಿ ಹೃದರಿ ವರುಷ ಂಕ್ಕೆ ಗ ೩ \* ೦ ಕ್ಕೆ ಸದ್ರಿ ಸ್ತಳಕೆ ಖಂ
13. ಡ್ರಿ ಮಾಡಿದ ಸರಕಾರ ನಿಗದಿ ಗ ೦ \* ೦ ವಂದು ವರಹಾಂನ ಪ್ರಕಾರಾ ಸದ್ರಿ ವರ್ಗದ
14. ಲ್ಲಿ ಕೊಡುತ್ತಾ ಬಂದು ಜಾತ್ತಾ ಮಿಗ್ಗೆ ಗ ೨ \* ೦ ಯರ್ಡು ವರಹಾಂನ ಪ್ರಕಾರಾ ಅೃ
15. ವಜಿನಿಂದಾ ನಂದಾದಿಪ ೦ ವಂದು ಸದಾಕಾಲದಲ್ಲು ದೆವರ ಬಳಿಯಾ ನಡ್ಡಿ
16. ಬರುವದು ನಿಶ್ಚೈಶಿದ್ಧ ಪ್ರಕಾರ ಆ ಸ್ತಳದಿಂದಾ ನಡ್ಲವ ಬಗ್ಗೆ ಅದಂನು ನಂನ
17. ಮಾರಿಫತ್ತು ನಡೆಯಬೆಕಾಗಿ ತಾಹಾ ಮಾಡಿದ ಮೆರೆಗೆ ಆ ಸ್ತಳ ಅರುಪು ಮಾಡ
18. ದೆ ಉಸ್ತವಾರಿಯಿಂದಾ ರೂಪಾ ಮಾಡಿಕೊಂಡು ಅದಂನು ಯಾರಿಗು ಕ್ರಯ
19. ಅಡಲು ಮಾಡದೆ ನಾನು ನಂನ ಸಂತ್ತತಿ ಪಾರಂಪರ್ಯವಾಗಿ ಅನುಭವ್ವಿ ಸದ್ರಿ ನಂದಾ
20. ದಿಪಾ ಶಾಶ್ವತವಾಗಿ ನಡ್ಲಬೆಕೆಂತ್ತು -ಆ ದಿಪಾ ನಡ್ಲದೆ ಹರಕತ್ತು ಮಾಡಿದರೆ
21. ಆ ಸ್ತಳಾ ಬಿಟ್ಟುಕೊಡಬೆಕೆಂತ್ತಾ ಸಾಹಾ ತಾಹಾ ಮಾಡಿ ನಂನ ಸ್ವಾದಿನ ಕೊಡದ್ದರಿಂ
22. ದಾ ಸದ್ರಿಸ್ತಳಾ ನಾನು ನಂನ ಸಂತ್ತತಿ ಪಾರಂಪರಿಯವಾಗಿ ಅನುಭವ್ವಿ ಸದ್ರಿ ನಂದಾ
23. ದಿಪವಂನು ನಂಮ್ಮ ನಿಂಮ್ಮ ಸಂತ್ತತಿ ಪಾರಂಪರ್ಯ ಸಾಂಗ್ಯವಾಗಿ ನಡ್ಲಕೊಂಡು ನಿಂ
24. ಮ್ಲೆ ಕುಟ್ಟುಂಬದ ಸ್ರಯೊಭಿಲ್ಯುದ್ಧಿ ಶ್ರೀ ದೆವರ ಸಂನ್ನಿಧಿಯಲ್ಲು ಪಾರ್ಥಿಸುತ್ತಾ
25. ಬಂದೆನು ಯಂದು ಸಾಹಾ ನಂನ ಆತ್ಮಸಂತೊಷದಿಂದಾ ಬರಶಿಕೊಟ ತ್ತೆಂಗಿನ ಹಿ
26. ತ್ಲ ಕ್ರಯ ಮುಲ ಸಾಧನ ಪಟಿ ಮಾಗಿಶಾ ಭದ್ತನ ರುತ್ನು ||  
ಯಿ ಬಗ್ಗೆ ಸಾಕ್ಷಿ
28. ನಾಡ್ಕರ್ಣಿ ರಾಮಪ್ಪನವರ ಗಣಪೈಯನ  
ನಾಡಕರ್ಣಿ ಮಂಗಜಿ ಅನಂತ್ತೈಯನವ
29. ಸಾಕ್ಷಿ ರುಜು ರ ಮಂಗಿಶೈಯನ ಸಾಕ್ಷಿ ರುಜು
30. ಬಳವಳಿ ಶಾಂಬಯನವರ ಮಂಜುನಾಥ  
ಗೊಕರ್ನದ ಗಾಯತ್ರಿ ಅಣ್ಯಭಟನ ಸಾಕ್ಷಿ ರು

31. ಯನ ಸಾಕ್ಷಿ ರುಜು ಜು
32. ಯಿಂತ್ತಿಯವರ ಸಂನೃಥದಿಂದಾ ಕುಳಕಣಿ ವೆಂಕಟೇಶ್ಯಯವರ ಮಗ ಮಂಜುನಾತ್ಮನ ಬ
33. ರಹಾದ ಕ್ರಯಮುಲ ಸಾದನ ಪಟಿ ಸಹಿ

**Summary :** On Monday, 3<sup>rd</sup> day of the dark half of Puṣya, Sādhāraṇa *saṁvatsara*, Śaka 1772, Maṅgiśa Bhaṭṭa, son of Viśwanātha Bhaṭṭa of Bhaṇḍikeri Maṭha at Gōkaṇṇa, sold his coconut garden in Hanehalli (in Baṅkikoḍlu) to Subrāya, son of Śyāmappa of Maṅki, Honnāvar tāluk, with a condition that the grantee should continue to pay *ga*. 2 \* 0 per annum, for *nandādīpa* at the shrine. From the sale deed it is also known that Maṅgiśa Bhaṭṭa had bought the said coconut garden from Rāmappa, son of Nāḍkarni Dēvappa, for Haidari *ga*. 80 \* 0 (eighty *varahas*), on the 13th day of the dark half of Āṣāḍha, Viḷambi *saṁvatsara*. Śaka 1760.

**Note :** Śaka 1772, corresponds to A.D. 1851.

## 91

### P. 1

### L.

1. ಶ್ರೀ ಕೃಷ್ಣಾಶ್ರಮ ಪಾದಂಗಳವರು ಆರಾಧಿಸುವ ಶ್ರೀ ಭವಾ
2. ನಿಶಂಕರ ದೇವರ ಭಂಡಾರಕೆ
3. ಸಾಧಾರಣ ಸಂ | ರ್ರ ಫಾಲ್ಗುಣ ಬ ೧೨ ಯಿ ಸಂನ್ ೧೨೬ ನೆ ಪಸಲ್ಲಿ ಮಾರ್ಚ ತ್ತಾರ್ತಿಕು ೨೮ ಲ್ಲ
4. ಅಂಕೊಲ್ಲಾ ತಾಲ್ಕು ನಾಗ್ರಬ್ಬಲ್ಲ ಠಾಣ್ಯದ ಮುಲ್ಲಗಾರು ದೇವರವರಾ ಮಾ ಚಂದ್ರಯ ಚಿ
5. ಗಪನ ಶ್ಯಾಮ್ಯನಾ ರಾಮ್ಯನಾ ನಾಡಕಣಿ ಮಹಾಬಲ್ಲೆಶ್ವರ ಯೊ ನಾಗಪಾ ಮಾವಳಿ ಶ್ಯಾಮ್ಯ
6. ಯಾ ಮಂಗಳಿ ಅನಂತ್ಯಯನ ಮಂಗಿಶ್ಯಯ ಅನಂತ್ಯಯನ ಶ್ಯಾಂತ್ಯಪ್ಪಾ ಗೊಪಾಲ ಕೃಷ್ಣ

7. ಯನ ಶ್ಯಾಂತ್ಯಯ - ವೆಂಕಟಪತ್ಯಯನ ಶೆಷಗಿರಿಯಪಾ ಆ ನಾರ್ಣಪಾ ಗೊಪಾಲಕೃಷ್ಣ
8. ಯನ ಮಂಜುನಾಥ್ಯಯಾ - ದೊಡ ಕೃಷ್ಣಯನ ಮಂಜುನಾಥ್ಯಯ ಸಂಣಕೃಷ್ಣಯನ ಮಹಾ
9. ಬಲ್ಲಶ್ವರೈಯಾ ಸಹಾ ಯೆಕಸ್ತರಾಗಿ ಬರಶಿಕೊಟ್ಟ ನಮ್ಮಸ್ತಳದ ಮುಲ್ಲಗೆಣೆ ದಸ್ತವಜು
10. ಕ್ರಮವೆಂತೆಂದೆ ನಾಲು ಮೂಲ್ಲವಾಗಿ ಅನ್ನುಭವಿಶಿ ಬರುವ ಸದ್ರಿ ನಾಗ್ರಬ್ಬಲ್ಲ ಸ್ತಳದಲ್ಲಿ ಮೊ
11. ದ್ಲಿದ ಆಗ್ರಗಳ ಶಿವ್ಯಾ ಯಿಗಾ ಹೊಸ್ತಾಗಿ ಆಗ್ರಗಳೂ ಕಡಿಯವರೆ ಬಂದಿರುಪ ಹ್ಕುಂ ಪ್ರ
12. ಕಾರಾ ಆ ಲ್ಲಿಖಿದಲ್ಲಿ ಮಠಕ್ಕೆ ನಾಲು ಶಿಲ್ಯದ್ದು ಚಿಟ್ಟು ಆಗ್ರ ಅದಕ್ಕೆ ೭ || ಯೆಳುವರೆ ಗಾ
13. ರ್ನು ಅಂದಾಜು ಬಂದಿರುಪದರಿದ್ದಾ ಸದ್ರಿ ಅ್ಯದ್ದು ಚಿಟ್ಟು ಆಗ್ರಗಳಿಗೆ ಯಿ ತ್ತಿದಿಯ
14. ಲ್ಲು ಶ್ರೀಮಠಕ್ಕೆ ಮೂಲ್ಲ ಗೆಣೆಗೆ ವೃಶಿಕೊಟ್ಟದ್ದು ಯಿಗಾ ಗಡಿನಲ್ಲ ಹಾಕಿಕೊಟ್ಟ ಚತುರ್ಗ
15. ಡಿ ವಳಗುಳ ಒಬ್ಬು ಯಂದೆ ಮೊದ್ಲು ವಿಶ್ವನಾಥ ಭಟ್ಟಿಗೆ ಶ್ರೀ ದೆವರಲ್ಲಿ ಶೆವೆ ನಡತಕ ಬಗ್ಗೆ
16. ಬಿಟ್ಟ ಆಗ್ರಕೆ ತ್ತಾಗಿ ಪಶ್ಚಮಕ್ಕೆ ಬಂಜ್ಜು ಯಿರುಪ ಸ್ತಳದಲ್ಲ ಸದ್ರಿ ರಾಮಚಂದ್ರೈಯ ಅನ್ನು
17. ಭವಿಸುವ ಮಹಾಲ್ಲಕ್ಷ್ಮಿಮಿ ಆಗ್ರದ ತ್ತೊಟ ಯಿತ್ತರ ಪಶ್ಚಮ ಭಾಗದಲ್ಲಿರುಪದರಿದಾ
18. ಆ ತ್ತೊಟ್ಟನ ಆಚಿನಲ್ಲಿ ೨ ಯರ್ಡು ಮೂರು ಜಾಗಾ ಬಿಟ್ಟು ಬಾಕ್ಶಿರುಪ ಬಂಜ್ಜುನಲ್ಲಿ ಶಿ ಅ್ಯ
19. ದ್ದು ಚಿಟ್ಟ ಸ್ತಳ ಯಿತ್ತೊರಿಕನಲುಳಾ ಶ್ರೀಮಠಕ್ಕೆ ನಂಮ ಆತ್ಮಸಂತೊಷದಿಂದ್ಲಾ ವ್ಯ
20. ಶಿಕೊಟ್ಟಿಧೆವೆ ಯಿ ಸ್ತಳದಲ್ಲ ಆಗ್ರಕ ಸರ್ಕಾರದಿಂದಾ ಮೊಕ್ತರಾದ ಅಂದಾಜು
21. ಯಿಪ್ಪ ಬೆಳಶಿ ಕೊಟ್ಟಿಗೆ ಅಳ್ತ ಕೊಟ್ಟು ಖರೆದಿ ಅ್ಯವಜಿನಿಂದಾ ಶ್ರೀ ಸ್ವಾರ್ತಿ ದೆವರ ಸನಿ
22. ಧಿಯಲ್ಲ ಆ ಚಂದ್ರಾರ್ಕ ಆಳಿ ಅನ್ನುಭವಿಸಿಕೊಂಡು ಬರುಪದಕ್ಕೆ ಸದ್ರಿ ಸ್ತಳಕೆ ವರ್ಷ
23. ೧ ವಂದಕ್ಕೆ ಮೊಕ್ತರು ಮಾಡಿದ ಮೂಲ್ಲಗೆಣೆ ಗ ೨ \* ೦ ಯರ್ಡು ವರಹಾ ನಂಮ ನಂಮ ಹಿಶೆ ಪ್ರ

24. ಕಾರ್ಯ ಸಂದಾಯ ಮಾಡಿಕೊಟ್ಟು ಪಾವತಿ ತೆಗದ್ದುಕೊಳಬೆಕು ನಾಲು ಬರದಿ
25. ರುವ ಮೆರೆಗೆ ಸದ್ರಿ ಸ್ತಳಾ ಅಚಂದ್ರಾರ್ಕವಾಗಿ ಶ್ರೀ ಸಂನಿಧಿಯಲ್ಲು ಮೂಲ್ಲವಾಗಿ
26. ಆಳಿ ಅನ್ನುಭವಿಶಿದಲ್ಲಿ ಹೆಚು ಗೆಣಿ ಪಯಿ ಸ್ತಳ ಸಹಾ ಬರಬೆಕೆಂತಾ ನಾಲು

**P. 2****L.**

1. ನಂಮ ಸಂತತ್ತಿಯವರು ಸಹಾ ಹೆಳಲ್ಲಿಕ್ಕೆ ಕಾರಣವಿಲ್ಲಾ ಸದ್ರಿ ಸ್ತಳಕೆ ಯಿದ್ದು ಪೃದಾಸ್ತನ ಬಗ್ಗೆ
2. ನಿರು ದಾರಿ ರಿವಾಜು ಪ್ರಕಾರ ಸದ್ರಿ ಸ್ತಳ ಸಹಾ ಅನ್ನುಭವಿಶಿಕೊಂಡು ಮೆಲ್ಲೆ ನಮೊದಿಶಿದ ತ್ತಿವೆ
3. ಯಿ ಬರುವ ವಿರೊಧಿಕ್ಕತ್ತು ಸಂ | ರ್ರ ವೃಶ್ಯಾಖ ಬ ೩೦ ಲ್ಲಾಗ್ಯತ್ತು ಸಾಲ್ಲ ಬ ಸಾಲ್ಲ ಬರುವ ವೃಶ್ಯಾಕ
4. ಬ ೩೦ ವಳಗೆ ನಮಗೆಲ್ಲಾ ಸಂದಾಯಾ ಮಾಡಿಶಿ ಪಾವತಿ ತೆಗದ್ದುಕೊಳುತ್ತಾ ಬರಬೆಕೆಂತ ಸಹಾ
5. ನಂಮ ಆತ್ಮಸಂತೊಷದಿಂದಾ ಬರ್ಶಿಕೊಟ್ಟ ಆಗ್ರದ ಮೂಲ್ಲಗೆಣಿ ಚಿಟ್ಟು ಸಹಿ-
6. ನಾಡಕರ್ಣಿ ನ್ನಾಗಪ್ಪನ ರುಜು
7. ವೆಂಕಟಶ್ಚಯನ ಮಹಾಬಲೆಶ್ವರೈ
8. ನ ರುಜು
9. ಗೊಪಾಲ್ಲ ಕೃಷ್ಣಯನ ಶ್ಯಾಂತ್ಯಯನ ರು
10. ಜು
11. ಮಂಗಜಿ ಅನಂತ್ಯಯನ ಮಗ ಮಂಗಿಶ್ಯ
12. ಯನ ರುಜು
13. ನಾಡಕರ್ಣಿ ಗೊಪಾಲಕೃಷ್ಣಯನ ಮಂಜುನಾಥಯ
14. ನ ರುಜು
15. ಪರಮೇಶ್ವರ ಅನಂತಯನ ಶಾಂತಪ್ಪನ ರುಜು
16. ವೆಂಕಟಪತ್ಯಯನ ಶಂಕ್ರಯನ ರುಜು
17. ಯಿ ಬಗ್ಗೆ ಸಾಕ್ಷಿ
18. ಕಲಬಾಗ ರಾಮಪ್ಪಯನ ಮಗ ಶಂಕ್ರಯನ ಸಾಕ್ಷಿ ರುಜು
19. ಶಿರಾಲಿ ಮಂಜುನವರ ವಿಶ್ವನಾಥಯ್ಯನ ಸಾಕ್ಷಿ ರುಜು
20. ಸದ್ರಿ ಗೊಪಾಲಕೃಷ್ಣಯನ ಮಗ ಶ್ಯಾಂತ್ಯಯನ ಬರಹಾ

21. ದೆ | ರಾಮಚಂದ್ರಯನ ರುಜು
22. ದೆವರಾಯದ ರಾಮ್ಯಯ
23. ನ ರುಜು
24. ತಂದೆ ಶಾಮ್ಯಯನ ಅನುಮತ್ತಿಯಿಂದಾ ಮ
25. ಗ ಸುಬ್ರಾಯನ ರುಜು
26. ನಾಡಕರ್ಣಿ ನಾರಣಪನ ರುಜು
27. ನಾಡಕರ್ಣಿ ದೊಡಕ್ಕುಷ್ಟಯನ ಮಂಜು
28. ನಾಥ್ಯಯನ ರುಜು
29. ಸಂಣ ಕ್ಕುಷ್ಟಯನ ಮಗ ಮಹಾಬಲಶ್ವರಯನ
30. ರುಜು

Summary : On the 12<sup>th</sup> day of the dark half of Fālguna, Sādhāraṇa *saṁvatsara* (March 28, Fasali 1262), Rāmachandraiya, Śyāmaiya, Nādkarṇi, Śāntaiya, Mahābaleśwariya and others granted a lease to the *bhaṇḍāra* of Śrī Bhavānīśaṅkar, adored by Śrī Kṛṣṇāśram Śrīpādāṅgaḷu. The four borders of the land are also mentioned.

**Note :** Sādhāraṇa *saṁvatsara* corresopnds to C.A.D. 1851.

92

P. 1  
L.

ಶ್ರೀ ಭವಾನಿ ಶಂಕರಾಯ

1. ಶ್ರೀಕೃಷ್ಣಾಶಮ ಶ್ರೀಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯರಾದ ವಿಟ್ಟದಲ್ಲು ಯಿರುವ ಗೌಡಸಾ
3. ರಸ್ವತ ಬ್ರಾಹ್ಮಣ ಹತ್ತು ಸಮಸ್ತ ಗ್ರಹಸ್ತರ್ಪಿಗೆ ರಂಗಭಟಗೆ-
4. ಪರಮೇಶ್ವರಯಗೆ ಸಾಹಾ ಶ್ರೀಮಂನ್ನಾರಾಯಣ ಸ್ಮರಣೆಪುವ
5. ಕವಾಗಿ ಹರಶಿಕಳುಹಿದ ಆಶಿರ್ವಾದ ಪ್ರಮಾತ್ತಿಚ ಸಂವತ್ಸರದ
6. ಚೈತ್ರ ಬ ೨ ವರ್ಸಗೆ ಮಂಗ್ಲರಲ್ಲು ಶ್ರೀದೇವರ ಪೂಜೆ ಮಾಡುತ್ತಾ ಯೊ
7. ಗಕ್ಕೆಮದಲ್ಲು ಯಿಥೆವೆ = ನಿಂಮ ಕ್ಷೆಮಕ್ಕೆ ಬರಕೊಳುವದು ಅದಾಗಿ
8. ಮಾರ್ಗಿಶ್ರಷ್ಟಿ ಉತ್ಸಹದ ಸಮ್ಮಂದಾ ಸರ್ವಾರ್ಥಿ ವಿಟ್ಟಕ್ಕೆ ಚಿತ್ಯಶಿದಾಗ್ಗೆ



9. ಶ್ರೀಮದನಂತೇಶ್ವರ ದೇವಸ್ಥಾನದ ಡಬಿಯು ನಿವು ಸರ್ವರು ಜ್ಞೆ
10. ಪ್ಪಾ ನೊಡಿ ಅದ್ರಲ್ಲಿ ಯಿರುವ ಅ್ಯವಜು ಶ್ರೀದೇವರಗೊಸ್ಕರಾ ಆಭರ
11. ಣ ಮಾಡ್ಲಬೆಕಾಗಿ ಯಿಲ್ಲಿ ವಪ್ಪಿಶಿರುವದು ಸರ್ಿಯಷ್ಟೆ ಯಿ
12. ಗಾ ಆ ಅ್ಯವಜಿನ ಬಾಬ್ಬು ಿ ರುಪ್ಪಾ ತ್ತುಕದಲ್ಲಿ ಚೆನದ ಕೆದಗೆ ಹುವೂ
13. ಳ ಸಂಪ್ಪಿಗೆ ಹುವೂ ಳ ಸಾಹಾ ಲ ಹುವೂ ಮಾಡ್ಲಿ ಯಿ

## P. 2

## L.

1. ಭೊವಿ ಕ್ಯಯ ಕಳುಹಿರುತ್ತದೆ- ತಲಿದ ಕುಡ್ಲೆ ಶ್ರೀದೇವರ ಸಂನ್ನಿ
2. ದಿಯಲ್ಲು ವಪ್ಪಿಶಿ ಕೊಟ್ಟು ಮಠದ ಬಾಬ್ಬು ಅಲ್ಲಿ ಯಿ
3. ಟ್ಪಿರುವ ಬಾಬ್ಬು ಚೆನದ ಹುವೂ ಕೆದಗೆ ಸಾಹಾ ಲ ಯಿತ್ತನ ಕ್ಯಯಲ್ಲೆ
4. ವಾಪ್ಪ ಕೊಟ್ಟು ಕಳುಹಿ ಸದ್ರಿ ಹುವೂ ವಪ್ಪಿಶಿದ ವಿವರಕ್ಕೆ ಸಾಹಾ
5. ಬಿನವತ್ತಳೆ ಬರಕೊಳುವದು ಡ್ರ್ಯಾಶಿ:
6. ಸದ್ರಿ ಹುವಿನ ಬಗ್ಗೆ ಬಂದರು ಿ ಕೆ ಪ್ಪಾಶ್ಚಿ ಮಾಡ್ಲಿಬೆಕಾಗಿರು  
 ಲ೩ \* ಳ ಡಬ್ಬಿ ಬಾಬ್ಬು ತ್ತದೆ  
 ಳ \* ೦ ಮಂಜೇಶ್ವರದ ಮು  
 ನಾಥಪ್ಪ ಕೊಟದು ಗೊ  
 ದಾನದ ಬಾಬ್ಬು  
 ಳ \* ೬ ಹರ್ಕೆ ಬೆಳಿಕ್ರಯ

---

ಲ೧ \* ೧೦

---

ಕೆ

ಮಾಡ್ಲಿದು

- ೭೩ \* ಿ ಚೆನದ ಕ್ರಯಕೆ  
 ತ್ತುಕ ೧೭ ಕೆ ದರ್ರ  
 ತ್ತು ೧ ರ್ರ ರುಪ್ಪಾ ಳ \* ಿ  
 ಲ್ಲು ಕೊಟದು  
 ೧೦ \* ೦ ಬೆನಿಗೆ ಹಾಕ್ಕಿದ  
 ಬೆಳಿ ತ್ತಗಡುಗಳ  
 ಕ್ರಯಕೆ

---

ಲ೩ \* ಿ

---

ಬಾಕಿ ೮ \* ೫

ಯಂಟು ಅೃದು ಮ  
ಜುರ್ಲಿಗೆ ಸೃರ್ಲಿಗೆ  
ಸದ್ರಿ ದಾಖ್ಲೆ ದೆವಸ್ತಾನದಲ್ಲೆ

**Summary :** On the 2<sup>nd</sup> day of the dark half of Chaitra, Pramāthīcha *samvatsara*, Śrī Kṛiṣṇāśram Śrīpādāṅgaḷu despatched a letter of benediction to the Gauḍa Sāraswat Brahmanas of Viṭṭa, informing them that he had despatched through Bōvi, 4 *kēdage* flowers and 4 *sampige* flowers of gold from the savings of the charity box of Śrī Anantēśwara temple. The details regarding income - 83 \* 4, from charity box, 4 \* 0 *dōdāna* item and 4 \* 6 from a sale of silver, gained from *harke* (vow) and the total amounting to 91 \* 10 are mentioned.

**Note :** Pramāthīcha *sam.* corresponds to C.A.D. 1854.

### 93

P. 1

L.

1. || ಶ್ರೀ ಕೃಷ್ಣಾಶ್ರಮ ಪಾದಂಗಳವರು ಆರಾದಿಸುವ ಶ್ರೀ ಭವಾನಿಶಂಕ್ರ ದೆವರ  
ಬಂಡಾರಕ್ಕೆ ಸಂನ ಸಾ ೧೨೬೪ ಪಸಲಿ | ಆನಂದ
2. || ಸಂವತ್ಸರದಾ ಆಶ್ಲಿಜ ಬ ೩ ಲೂ ಹೆಂಮಾಡಿಯಲ್ಲು ಯಿರುವ ರಂಗಪ್ಪನ  
ವಕ್ಕಲು ಗಲ್ಲೆ ಪಂಜು ಬರಶಿಕೊಟ ಚಾಲಗೇಣಿ ಯದ್ರುನುಡಿ |
3. ಚಿಟಿನ ಕ್ರಮವೆಂತ್ತೆಂದರೆ | ಕಟಿನ ಅಂತ್ತಂಮನಿಂದಾ | ಸಂನ್ನಿದಾನದಲ್ಲು  
ಪಡಕೊಂಡು ಅನುಭವಿಶಿ ಬರುವ ಮನೆ ಅಡಿ ಹಿತ್ತಲ ೧ ನ್ನು
4. || ನಾನ್ನು ಗೇಣಿಗೆ ಮಾಡಿಕೊಂಡ ಧರಲ್ಲು ಯಿ ಸಂವತ್ಸರಕ್ಕೆ ಸಲತಕ್ಕ ಗೇಣಿ  
ನಗ ರುಪಾ ೨ || ೬ ಗುದಸ್ತ ಬಾಕಿ ರುಪಾ || ೦ ಜುಮಲಾ  
ರುಪಾ ೩ | ೦
5. || ಮುರು ಕಾಲ ರುಪಾಯಂನ್ನು ಯಿ ಸಂವತ್ಸರ ಮಾಗ ಬ ೩೦ ವಳಗೆ |  
ಕೊಟು ರಶಿದಿ ತ್ತೆಗದುಕೊಂಡೆನ್ನು ಯಂತ್ತ ಬರಶಿಕೊಟ

## P. 2

## L.

1. || ಚಾಲಗೆಣಿ ಯದ್ರುನುಡಿಗೆ | ಗಲ್ಲೆ ಪಂಜು | || ಯರಡುಗೆರೆ  
ಹಾಕ್ಕಿದ ಗುರುತಾ ರುಜು ವೆಂಕಪ್ಪ ಹೆಬ್ಬಾರನ ಸಾಕ್ಷಿ ರುಜು
2. ತ್ರಮಪ್ಯಭು ಸಾಕ್ಷಿ ಕಟಿನ ಗೊವಿಂದ ಪ್ರಭೂ ಬರಹಾ ಯೆದುನುಡಿ |

**Summary :** On the 3<sup>rd</sup> day of the dark half of Āśvija, Ānanda *sāmvatsara* (Fasali 1264) Galle Panju, a ryot of Hemmāḍi, submitted a *chālḡēṇi-edurnuḍi* to the *bhaṇḍāra* of Śrī Kṛiṣṇāśram Śrīpādaṅḡalu, informing that he agreed to remit Rs. 2 || 0 per annum towards the rent of a garden that he had received from the *Maṭha*.

**Note :** This is a palm-leaf manuscript. Ananda *sāmvatsara* corresponds to C.A.D. 1855.

## 93a

## P. 1

## L.

1. || ಶ್ರೀ ಕೃಷ್ಣಾಶ್ರಮ ಪಾದಂಗಳವರು ಆರಾದಿಸುವ ಭವಾನಿಶಂಕ್ರ ದೆವರ  
ಭಂಡಾರಕ್ಕೆ ಸಂನ ೧೨೬೪ನೆ. ಪಸಲಿ |
2. ಆನಂದ ಸಂವತ್ಸರಕ್ಕೆ ಆಶ್ವಿಜ ಬ ೩ ಲೂ ದೆವಡಿಗರ ವೆಂಕಟು ಅಳಿಯ  
ಮುಡುರ ಮಂಜ ಬರಶಿಕೊಟ ಚಾಲಗೆಣಿ ಯದ್ರು
3. ನುಡಿ ಯೆನ್ನು ಯಂದ್ರೆ | ಸಂನ್ನಿದಾನದ ಬಾಪ್ತು ಗುದಸ್ತ ಪ್ರಕಾರ ವರಶಕ್ಕೆ  
ನಾನ್ನು ಸಾಗುವಳ್ಳಿ ಮಾಡಿದ ನುಕ್ಕಿ ಅಡಿ ೧೦ನೆ ಸದ್ರಿ ೧ ರ
4. ಮು | ೦ ಗುಳದ ಹಾಳಿ ೧೦ ವಡಿ ೧ ರ | ರು | ೦ ದೆವರತ್ತರ ೨೦ನೆ  
ವಡಿ ೧ ರ ಮು || ೦ ಸಾಹಾ ಮು ೧ ರ ಗೆಣಿ ಆ ಮು ೨ ಪಟ್ಟಿ - -  
ಮತ್ತು ಪುನ ಅಡಿ |
5. ಅದ್ರ ಗೆಣಿ ಗಡಿ ಕಾರ ಹಿತ್ತಲ ಗೆಣಿ ಸಾಹಾ ಕಾಲವಾಸ್ತೆ ಪ್ರಕಾರಾ ಗೆಣಿ \* ೩  
= ಅ್ಯ ಚಕ್ರ |

P. 2

L.

1. || ಗುದಸ್ತ ಬಾಕ್ಯ ಅ ಮು | ಂತ್ರ ೧ | ೦ ನಗದು ಗ || ೦ || = ಜುಮಲಾ ರುಪಾ ೩ || ೦ ಅ ಸಾಹಾ ಯಿ ಸಂವತ್ಸರದ | ಮಾಗ ೩೦ ವಳಗೆ ಸಂದಾ
2. ಮಾಡಿಕೊಟು ರಶಿಧಿ ತ್ತೆಗದ್ದುಕೊಂಡೆನ್ನು ಯಂತ್ರ ಬರಶಿಕೊಟ ಚಾಲಗೆಣಿ ಯದ್ದುನುಡಿ | ಗೆ | ಮಂಜಯನ ಗೆರ್ರ ಹಾಕ್ಯ ಗುರ್ತ
3. ವೆಂಕಪ್ಪ ಹೆಬ್ಬಾರನ ಸಾಕ್ಷಿ ರುಜು ತ್ತಿಮಪ್ಪಭು ಸಹಿ ಕಟನ ಗೊವಿಂದ ಪ್ರಭು ಬರಹಾ ಯದ್ದುನುಡಿ

**Summary :** On the 3<sup>rd</sup> day of the dark half of Āśvija, Ānanda *sarivatsara* (C.A.D. 1855), Manja of Muḍuru submitted a *chālgeṇi-edurnuḍi* to the *bhaṇḍāra* of Śrī Bhavānīsaṅkar, adored by Śrī Kṛiṣṇāśram Śrīpādaṅgaḷu. Manja, for having received the land from the *Maṭha* on rental basis, agreed to remit the total amount including the balance-Rs. 30 ||, to the *Maṭha*, before 30 th of Māgha, Ānanda *sarī*.

**Note :** This is a palmleaf manuscript.

93b

P. 1

L.

1. || ಶ್ರೀ ಕ್ರುಷ್ಣಾಶ್ರಮ ಪಾದಂಗಳವರು ಆರಾದಿಸುವ ಭವಾನಿಶಂಕ್ರ ದೆವರ ಭಂಡಾರಕ್ಕೆ | ಸಂನ ೧೨೬೪ನೆ ಪಸಲಿ |
2. ಆನಂದ ಸಂವತ್ಸರಕ್ಕೆ ಆಶ್ವಿಜ ಬ ೩ ಲೂ ದೆವಡಿಗ ರಂಗು ಮಗ ಮರಳು | ಬರಶಿಕೊಟ ಚಾಲಗೆಣಿ ಯೆದ್ದುನುಡಿ | ಯೆನೆಂದೆ |
3. ಗುದಸ್ತ ಪ್ರಕಾರಾ | ಯಿ ವರುಶಕ್ಕೆ ನಾನು ಸಾಗುವಳ್ಳಿ ಕಟನ ಭುಮಿಯಲ್ಲ ಸಾಗುವಳ್ಳಿ ಮಾಡಿದು ವಂಬತ್ತಳಿ ೬೦ ವಡಿ ೧ರ ಮು ೧ || ೦ ಯಿದರ |
4. ಮೆಲೆ ೭ ನೆ ವಡಿ ೧ ರ ಹಾ ೭ ದೊಡನದೆ ವಡಿ ೧ ರ ಮು ೧ || ೦ ಯಿದರ ಕೆಳಗೆ ವಡಿ ೧ರ ಮು ೧ || ೦ ಹೊಗಿ ೨೦ ವಡಿ ೧ ರ ಮು || ೦ ಗಡಿಕಾರ

5. ನ ಹಿತ್ತಲ ಬಳಿಯ | ವಡಿ ೧ ರ ಮು ೧ = ಮರಕಡಿನ ೧೦ ವಡಿ ೧ರ ಮು | ೬ ನುಕ್ಕಿಲಡಿ ವಡಿ ೧ರ ಮು | ೦ ಜುಮಲಾ ಗಧೆ ಮು ೬ ಹಾ ೨ರ

## P. 2

## L.

1. || ಗೆಣಿ ಕಂಚಿನ ಮು ೧೨ = ರ ಪೈಕ್ಕಿಗೆ ನಗದಿ ಹೆಮಾಡಿ ನಗ ೨ ವರಹಾಕ್ಕೆ ಅಕಿ ಮು ೪ ಜಾತ್ತ ಮು ೮ = ನಗದು ಸದ್ರಿ ಅಕಿ ಕ್ರ ಗ ೨
2. ಪಟಿ ಗ || ೦ || = ಗುದಸ್ತ ಬಾಕ್ಕೆ ಅಕ್ಕಿ ಮು ೨ \* ||| ೦ ಆ ೪ ಪೈಟ
3. ಸಾಹಾ ಯಿ ಸಂವತ್ಸರದ ಮಾಗ ಬ ೩೦ ವಳಗೆ ಕೊಟು ಸಂದಾಯಾ ಮಾಡಿಕೊಟೆನ್ನು ಮತ್ತು ಪ್ರಾಕು ಬರಶಿಕೊಟ ಕಂತ್ತು ದಸ್ತವಜು
4. ಪ್ರಕಾರ ಅಲಾಯದ ಸಂದಾಯ ಮಾಡಿಕೊಟೆನು ಯಂತ್ತ ಬರಶಿಕೊಟ ಚಾಲಗೆಣಿ ಚಿಟಿಗೆ || ಮರಳು || ಯರಡು ಗಿಟು ಹಾಕಿ ಗುರ್ತ
5. ವೆಂಕಪ್ಪ ಹೆಬಾರನ ಸಾಕ್ಷಿ ರುಜು ತ್ರಿಮಪ್ಪಭು ಸಹಿ ಕಟಿನ ಗೊವಿಂದ ಪ್ರಭು ಬರಹಾ ಯೆದ್ತನುಡಿ |

**Summary :** On the 3<sup>rd</sup> day of the dark half of Āśvija, Ānanda *samvatsara* (C.A.D. 1855), Maraḷu, son of Dēvaḍiga Raṅgu, submitted a *chālgēni-edurnuḍi* to Śrī Bhavānīsaṅkar, adored by Śrī Kṛiṣṇāśram Śrīpādaṅgaḷu. As per the agreement, Maraḷu agreed to remit *ga. 4 \* 3 ||| 0* towards the rent of the cultivable land before 30th day of the dark half of Māgha, Ānanda *samvatsara*.

**Note :** (palmleaf manuscript), Opcit.

93c

## P. 1

## L.

1. || ಶ್ರೀ ಕೃಷ್ಣಾಶ್ರಮ ಪಾದಂಗಳವರು ಆರಾದಿಸುವ ಭವಾನಿಶಂಕ್ರ ದೆವರ ಭಂಡಾರಕ್ಕೆ | ಸಂನ ೧೨೬೪ನೆ |
2. ಪಸಲಿ ಆನಂದ ಸಂವತ್ಸರದಾ | ಆಶ್ವಿಜ ಬ ೩ ಲೂ | ಕಟಿನಗೊವಿಂದ ಪ್ರಭೂ ಬರಕೊಟ ಚಾಲಗೆಣಿ ಯೆದ್ದು

3. ನುಡಿ | ಯೆನು ಯೆಂದ್ರೆ | ಸಂನಿದಾನದ ಬಾಪ್ತು ಗುದಸ್ತಾ ಪ್ರಕಾರಾ ಯಿ  
ವರುಶಕ್ಕು ನಾನು ಸಾಗುವಳ್ಳಿ ಮಾಡಿದು | ಪಡು
4. ವಲು ೬೦ ವಡಿ ೧ರ ಮು ೧ || ೦ ತ್ತೆಂಕಲು ನುಕ್ಕಿ ಅಡಿ ವಡಿ ೨ರ ಮು  
೧ || ೦ ಹೆಭಾಲತ್ತರ ವಡಿ ೨ರ ಮು ೧ | ೫ ಅಂತ್ತು ಗದೆ ಮು ೪ | ೫ರ

**P. 2**

**L.**

1. || ಗೆಣಿ ಅಕಿ ಮು ಲೆ ||| ೦ ಬೊಬರಿನ ಕಳಿಯಲು ವಡಿ ೨ರ ಮು || ೦ರ  
ಗೆಣಿ ಮು || ೦ ಜುಮಲಾ ಅಕ್ಕಿ ಮು ೯ | ೦ ರಪ್ಯಕ್ಕಿ ನಗ ಗ ೧ || ಗೆ |
2. ಅಕ್ಕಿ ಮು ೨ ಜಾತ್ತ ಮು ೬ | ೦ ಪಟಿ ಹ || ೦ | ≡ ರುಪಾ ೨ ಆಣೆ ೨  
ಕುನಾಳಗೊಡಿ ಹಿತ್ತಲ ಗೆಣಿ ರುಪಾ ||| ೦ ನಾಗಪ್ಪಗೆ ಯಿರುಪ
3. ಕುಂಜು ಕಟಿನ ಹಿತ್ತಲ ಮುಲಗೆಣಿ ರುಪಾ ೨ ಗುದಸ್ತ ಭಾಕ್ಕಿ ನಗದಿ ರುಪಾ  
೪ ಆಣೆ ೧ ಜುಮಲಾ ರುಪಾ ೧೬ ಆಣೆ ೧
4. ಗುದಸ್ತ ಅಕ್ಕಿ ಬಾಕಿ ಸೆ ಲೆ || ೦ ರ ರ್ತು ೬ ||| ≡ ಜುಮ[ಲಾ] ರುಪಾ ೧೬  
ಆಣೆ ೨ ಅಕ್ಕಿ ಮು ೬ | ೦ ಸಾಹಾ ಯಿ ಸಂವತ್ಸರದಾ | ಮಾಗ ಬ  
೨೦ಗೆ |
5. ಕೊಟು ಸಂದಾಯಾ ಮಾಡಿ | ಪಾವತ್ತಿ ತೆಗದುಕೊಂಡೆನ್ನು ಯಂತ್ರಾ  
ಬರಕೊ ಯೆದ್ದು ನುಡಿ | ಹೆ | ಗೊವಿಂದ ಪ್ರಭೂ ಯದ್ದುನುಡಿ

- P. 1.** ಸ್ವಸ ಬರಹಾದ ರುಜು ವೆಂಕಪ್ಪ | ಹೆಬ್ಬಾರನ ಸಾಕ್ಷಿ ರುಜು ತಿಮ್ಮಪ್ಪಬು  
ಸಾಕ್ಷಿ

**Summary :** On the 3<sup>rd</sup> day of the dark half of Āśvija, Ānanda *saṁvatsara* (Fasali 1264), Gōvind Prabhu submitted a *chālgēṇi edurnuḍi* to the *bhaṇḍāra* of Śrī Bhavānīśaṅkar, adored by Śrī Kṛiṣṇāśram Śrīpādaṅgaḷu. From the income of the land received from the *Maṭha* on periodical rental basis, Gōvind Prabhu promised to remit Rs. 16 and 7 annas, besides 6 | 0 *muḍis* of rice, before 30th of the dark half of Māgha, Ānanda *saṁ*.

**Note :** palmleaf manuscript, (Opcit.)

93d

P. 1

L.

1. || ಶ್ರೀ ಕೃಷ್ಣಾಶ್ರಮ ಪಾದಂಗಳವರು ಆರಾದಿಸುವ ಭವಾನಿಶಂಕ್ರ ದೇವರ ಭಂಡಾರಕ್ಕೆ | ಸನ್ನ ೧[೨]೬೪ ಪಸಲಿ | ಆನಂದ ಸಂವತ್ಸರ
2. ಕೈ ಆಶ್ವಿಜ ಬ ೩ ಲು | ಭಿಮ ಜಿಕ್ಕುನಂಘಿ ತಮ ಲಕ್ಕುಮನು ಬರಶಿಕೊಟ ಯೆದ್ದು ನುಡಿ ಯೆನು ಯಂದ್ರೆ ಸಂನ್ನಿದಾನದ ಬಾಭತ್ತು ಗು
3. ದಸ್ತಿ ಪ್ರಕಾರಾ ಯಿ ವರಶಕ್ಕು ನಾನು ಸಾಗುವಳ್ಳಿ ಮಾಡಿದ ಕಟಿ ೧೫ ಹಾನೆವಡಿ ೧ರ ಮು | = ಯಿದ್ರ ಕೆಳಗಣ ಹತ್ತನೆ ವಡಿ ೧ರ ಮು | ೦ ಯಿದರ ಬಳಿಯ | ಅೃದ
4. ಹಾನೆ ವಡಿ ೧ರ ಮು = ಕೆಳಗಣ ೧೦ ವಡಿ ೧ರ ಮು | ೦ ಅವಳೆಕಳಿಯಲು ೨೦ ವಡಿ ೨ರ ಮು ೧ ಮತ್ತು ೧೦ ವಡಿ ೩ರ ಮು ||| ೦ ಬೊಬ್ಬರಿಯನ ಕಳಿಯಲ್ಲು ವಡಿ ೩ರ
5. ಮು ||| ೦ ರಾಮ್ಯಯ ಹೆಬಾರನ ಕಳಿಯಲ್ಲು ಅಲ್ಲಾ | ದೊಡಗದೆ ವಡಿ ೧ ರ ಮು ೧ || ೦ ಯಿಪತ್ತ ಹಾನೆ ವಡಿ ೧ರ ಮು || ನುಕ್ಕಿಯಡಿ ವಡಿ ೧ರ ಮು || =

P. 2

L.

1. ನುಡಿಲಡಿ ವಡಿ ೧ರ ಮು | ೦ ಸೆಟ ೨೫ನೆ ವಡಿ ೧ರ ಮು || = ಹೆದಾರಿ | ೨೫ನೆ ವಡಿ ೧ರ ಮು || = ಜುಮಲಾ ಬ್ಯಲಗದೆ ಮು ೬ ||| = ರ ಗೆಣಿ ಅಕ್ಕಿ ಕಂಚಿನ ಮು ೧೩ ||| ೦ ಕಳಿ ಗಧೆ
2. ಮು ||| ೦ ಗೆಣಿ ಅಕ್ಕಿ ಕಂಚಿನ ಮು ||| ೦ ಜುಮಲ ಅಕ್ಕಿ ಕಂಚಿನ ಮು ೧೪ || ೦ ಪಟಿ ಗ || ೩ = ರ ರುಪಾ ೩ | ೦ ಆಗ್ರದ ಗೆಣಿ ರುಪಾ ೧ | ೦ ಮನೆ ಗೆಣಿಗರಡೂಕಾದನ ಹಿತ್ತಲ ಗೆಣಿದಾ ರುಪಾ ೧ | ೦
3. ಜುಮಲಾ ರುಪಾ ೫ ||| ೦ ಅಕ್ಕಿ ಕಂಚಿನ ರು ೧೪ || ೦ ಗುದಸ್ತ ಬಾಕ್ಕಿ ಅಕ್ಕಿ ಮು ೧ | ೦ ಕ್ರಯ ಗ || ೧ | ೦ ನಗದಿ ರುಪಾ ೪ ಆಣೆ ೯ ಜುಮಲಾ ರುಪಾ ೮ ||| ೦ ಲಾ ೧ ಸಾಹಾ ಯಿ ಸಂವತ್ಸರ
4. ದ ದ ಮಾಸಿರ ಬ ೩೦ ವಳಗೆ ಸದಾಯ ಮಾಡಿಕೊಟೆನ್ನು ಮತ್ತು ಗುದಸ್ತ ಬಾಕ್ಕಿ ಸಾಹ ದಸ್ತುವಜು ಪ್ರಕಾರ ಕೊಟೆನ್ನು ಯಂತ್ರ ಬರಶಿಕೊಟ ಜಾಲಗೆಣಿ ಯೆದ್ದು
5. ನುಡಿ | ಲಕುಮ ಯರಡು ಗೆರೆ ಹಾಕ್ಕಿದ ಗುರುತ್ತ | ಯಿ ಬಗ್ಗೆ ಸಾಕ್ಷಿ ಅಂಣಪ್ಪನ ಸಾಕ್ಷಿ ರುಜು ವೆಂಕಪ್ಪ ಹೆಬ್ಬಾರನ ಸಾಕ್ಷಿ ರುಜು

**Summary :** On the 3<sup>rd</sup> day of the dark half of Āśvija, Ānanda *saṁ*. (c.a.d. 1855), Lakkuma, younger brother of Bhim Jikkunaṅghi, submitted the *edurnuḍi* to the *bhaṇḍāra* of Śrī Bhavānīśaṅkar, adored by Śrī Kṛṣṇāśram Śrīpādaṅḷu. Lakkuma, who had received the land on periodical rental basis, promised to pay Rs. 8 ||| 0, before the 30th day of the dark half of Mārgaśira, Ānanda *saṁ*.

**Note :** A palmleaf manuscript, (Opcit.)

94

P. 1

L.

1. ಶ್ರೀ ಕೃಷ್ಣಾಶ್ರಮ ಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯನಾದ ಮಂಜೆಶ್ವರದ ಘಳಾಥಪ್ಪಗೆ
3. ಶ್ರೀಮನ್ನಾರಾಯಣ ಸ್ಮರಣೆಪೂರ್ವಕವಾಗಿ ಹರಶಿಕಳುಹಿದ ಆಶಿ
4. ವಾರ್ಧಾ ರಾಕ್ಷ ಸಂವತ್ಸರ ಶ್ರಾವಣ ಬ ೯ ಲ್ಲ ಮಂಗ್ಗುರಲ್ಲು ಶ್ರೀ ದೇವರ
5. ಪುಜೆ ಮಾಡುತ್ತಾ ಯೋಗಕ್ಷಮದಲ್ಲು ಯಿಧವೆ ನಿನ್ನ ಕ್ಷಮಕ್ಕೆ ಬರಕೊಳು
6. ವದು ಅದಾಗಿ ಮಂಗ್ಗುರ ಪುರೊಹಿತ ಸುಬ್ರಾಯ ಭಟಗೈ
7. ಆಯಿತ್ತಲ್ಲಾದಿ ತರ್ಪಿಶಿಕೊಳೂಣಾದ ಜಿನ್ನ ಕ್ರಯದಲ್ಲು ಸಂದದು
8. ಜಾತ್ತಾ ಬಾಕಿ ಸಲ್ಲುವದು ಯಿದಲದೆ ಪ್ರಾಕು ವಿಕಾರ್ಪಿ ಸಂವತ್ಸರ
9. ದಲ್ಲಿ ಲೆಖ್ಪವಾಗಿ ಆತ್ತ ಬರಿಸ್ಕೊಟ ಲೆಖ್ಪದ ಪಟ್ಟಿಯಲ್ಲಿ ಬಾಕಿ
10. ಯಿರುವದು ಕುಡಾ ೨೦೦ ಯಿನ್ನುರು ರುಪ್ಯಾ ತ್ತನಗೆ ಪಡಿಚಾ
11. ಮಾಡ್ತಿಕೊಡ್ತಿದಲ್ಲಿ ತ್ತನ ಲೆಖ್ಪಾಚಾರಾ ಪುರಾ ಪಡಚೆ ಆಪ್ತು ಯಂ
12. ತ - ದತ್ತಿ ಕೊಟ್ಟೆನೆಂತಾ ಅರ್ಪಿಕೆ ಮಾಡುತ್ತಾನೆ ಯಿಲ್ಲಿ ನಗದಿ
13. ಅೃವಜಿನ ಸ್ವಲ್ಪ ಅಡಚಣೆ ಆದರ್ಪಿಂದಾ ಅಪ್ಪಣೆ ಕೊಡುವದೆನೆಂದೆ

P. 2

L.

1. ಪ್ಯಾ ಸಂದ್ಯಾಯ ಮಾಡ್ತಿ ಮೆಲ್ಲೆ ಬರದ ಪ್ರಕಾರಾ ಯಿತ್ತನಿಂದಾ ರ್ತ
2. ಶಿಡಿ ಕೊಳುವದು ಆ ಪ್ರಕಾರಾ ತ್ತೆಗದುಕೊಂಡಲ್ಲಿ ಸದ್ತಿ



3. ಅೃವಜು ಸ್ವಲ್ಪ ದಿವಸದಲ್ಲಿ ನಿನಗೆ ಪಾವತ್ತಿ ಮಾಡಿ ಯೋ ರ್ಯಾಸ ಸದಿ
4. ಸುಬ್ರಾಯ ಭಟನ ರಶಿಡಿ ಸಾಹಾ ತ್ತರ್ಫಶಿಕೊಳಲಾಧಿತ್ತು ತಿಳಿದಿರು
5. ವದು ಇತ್ಯಾಶೀಃ

**Summary :** Śrī Kṛṣṇāśram Swāmiji wrote a letter of benediction to his dear disciple, Ghuḷāthappa, informing him that he was keeping well at Mangalore and engaged in offering worship to the Deity. Accordingly, the Swāmiji ordered Ghuḷāthappa of Manjēśvar to pay Rs. 200=00 to Subrāya Bhat, *Purōhit* of Mangalore, for having bought provisions. Ghuḷāthappa was asked to settle the said account and obtain receipt from Subrāya Bhat. Swāmiji also mentioned that he was running short of money at his Mangalore camp.

**Note :** Rākṣasa *sam.* corresponds to A.D. 1856.

## 95

**P. 1**

**L.**

1. ಶ್ರೀ ಕುಷ್ಠಾಶ್ರಮ ಪಾದಂಗಳವರ ದಿವ್ಯ ಶ್ರೀ ಚರಣಾರ
2. ವಿಂದಗಳಿಗೆ-
3. ಶಿಶ್ಯಾನುಶಿಶ್ಯನಾದ ಮಂ | ರಘುನಾಥನು ಮಾಡುವ ಅನಂತಾನಂತ ಬಿಂನ
4. ಹಾ ರಾಕ್ಷಸಂ | ದ ಫಾಲ್ಗುಣ ಬ ೧೦ ವರ್ಷೆಗೆ ಶ್ರೀ ಸ್ವಾಮಿಯವರ ಆಶಿರ್ವಾ
5. ದ ಕಟಾಕ್ಷದಿಂದಾ ಕ್ಷೇಮದಲ್ಲು ಯಿಧನೆ ಶ್ರೀ ಸ್ವಾಮಿಯವರ ಯೋಗಕ್ಷೆ
6. ಮಾಭ್ಯುದಯಂಗಳಿಗೆ ನಾನು ನಡಕೊಂಬ ಬಗ್ಗೆ ಆಗ್ಯಾಗ್ಗೆ ಬುಧಿ ರ್ಯಾಸಾ
7. ಅಪ್ಪಣೆ ಆಗಬೆಕು ಶ್ರೀ ಸ್ವಾಮಿ ಸಂನ್ನಿಧಾನದಿಂದಾ ನಿರೂಪ್ಪಿದ ರ್ಯಾ
8. ಸ ಪತ್ರಿಕೆ ಮತ್ತು ಬೆಳ್ಳಿ ೧೫೦೦ ನೂರಾಲ್ಪವತ್ತೆಂಟು ಮಾನಿರಗಳು ಸಾಹಾ ಸುಜಿರಮ
9. ಡನು ಆ ಬಾಬ್ಬು ಜಿಲಹರಿಯಾನೆ ಪಂಚಾಮೃತದ ಬಟ್ಟು ಮಾಡ್ಲಿಕ್ಕೆ
10. ಯಿಲೆ ಯಿದ್ದ ಅಕ್ಷಾಲ್ಪಿರಿಂದಾ ಕೆಲಲು ಚೆನದ ನಗಗಳು ಮಾಡ್ಲುವತ್ತ
11. ಗ್ಗೆ ಕಾಪಿ ಮುನಸುಪರು ಸದ್ಯದಲ್ಲಿ ಯಿಲ್ಲಿ ತಲಪ್ಯಾರು ಅವರ ಮಾ

12. ರಿಪತ್ತು ಸದ್ರಿ ಬಟ್ಟು ಮಾಡ್ಲವರ್ ನಮೋನೆ ಕೊಟ್ಟು ತ್ವರ್ಯ
13. ದಿಂದಾ ಮಾಡ್ಲವ ಪ್ರಯುಕ್ತ ಯಿಡ್ಡನೆ-
14. ವಿಟ್ಟ ಶ್ರೀಮದನಂತೆಶ್ವರ ದೆವತ್ತಾ ಪ್ರತಿಷ್ಠೆ ಬ್ರಂಹ್ಮಕಲಶ
15. ದ ಬಗ್ಗೆ ವ್ಯಾಶಾಕ ಬ೨ ಜೆಷ್ಠ ಶು ೪ ಯಿ ೨ ದಿವ್ವಕ್ಕೆ ಮುಹರ್ತಕ್ಕೆ ಶ್ರೀ ದ
16. ವರ ಬಳಿಯ ಪ್ರಸಾದ ನೊಡಿದಲ್ಲಿ ಪ್ರಸಾದ ವಳ್ಳದಾಗ್ಲಿಲ್ಲದರಿಂದಾ
17. ನಾನು ಮಂಗ್ಲೂರಿಗೆ ಬರುತ್ತ ತ್ತಿಮಯ ಭಟ್ಟು ಮಂಗ್ಲೂರಿಗೆ ನಾರ್ಣಾ
18. ಚ್ಯಾರರ ಬಳಿಗೆ ಬಂದಿರು ಮುಹರ್ತ ನೊಡಬೆಕಾಗಿ ಮಾಡಿದಲ್ಲಿ ತ
19. ನ್ನಧ್ಯಾ ತ್ತಿಮಯ ಭಟ್ಟಿಗೆ ವಿಸೆಲ್ವಟತ ರೊಗ ಸಂಭವ್ನಿ ಅಲ್ಲಿಂದಾ ವಿಟ್ಟ
20. ಕ್ಕೆ ಕಳುಹಿದ್ಲೆ ಅಲ್ಲಿ ಬ ೬ ದಿವ್ವ ಶಿವಾಧಿನವಾದ ವರ್ತಮಾನ ಸಂನ್ವಿಧಾನಕ್ಕೆ
21. ಪರಾಂಬರಿಕೆ ಯಿಧಿತ್ತು ಆದ್ರಿಂದಾ ಮುಂದೆ ಯಾವ ರಿತ್ತಿ ನಡಕೊಳ
22. ಬೆಕೆಂಬುದು ತ್ತಿಳಿಯದೆ ಯಿರುವದರಿಂದಾ ಸಂನ್ವಿಧಾನಕ್ಕೆ ಅರಿಕೆ ಮಾ
23. ಡಿಧನೆ ಮರಗಳ ಕೆಲ್ವ ತಯಾರ್ಯಾತ್ತು ಸುಂಠದ ಗಾರೆ ಕೆಲ್ವ ಬಾಕ್ಕಿ

## P. 2

### L.

1. ಅಧೆ ಅದು ತ್ವರ್ಯದಲ್ಲಿ ಆಗಲಿಕೆ ಸಂದರ್ಬಾ ಯಿಟ್ಟು ಬಂದಿದೆನೆ
2. ಮುಂದೆ ಬ್ರಂಹ್ಮಕಲಶದ ವಿಶಯದಲ್ಲಿ ಮಂಗ್ಲೂರ ವಗೈರೆ ಗ್ರಹಸ್ತರ ಆ
3. ಲೊಚನೆ ಯಾವ ರಿತ್ತಿ ಯಿರ್ತಧೆ ಯಂಬ ಬಗ್ಗೆ ಅವರಿಗು ರ್ಯಾಸಕ್ಕೆ
4. ಅಪ್ಪಣೆ ಆಗಿ ನಾನು ನಡಕೊಳತಕ್ಕ ಬುಧಿ ರ್ಯಾಸಕ್ಕೆ ಅಪ್ಪಣೆ ಆಗಬೆಕು
5. ಯಿಂತ್ತಿ ಅನಂತಾನಂತ ಬಿನಹ

**Summary :** On the 10<sup>th</sup> day of the dark half of Fālguṇa, Rākṣasa *sarivatsara*, Raghunātha submitted a *binnavattḷe* to Śrī Kṛiṣṇāśram Śrīpādaṅgaḷu, acknowledging the receipt of *rāyasa* and silver. He informed His Holiness about the completion of wood work and incompleteness of lime-plaster of Śrī Anantēśwara at Viṭḷa. With regard to consecration of *Brahmakalaśa* for Śrī Anantēśwara Deity, Raghunātha requested the Swāmiji to issue a *rāyasa* to the *grihasthas* of Maṅgalore.

**Note :** Rākṣasa *sarivatsara* corresponds to C.A.D. 1856.

P. 1

L.

1. || ಪರಮಹಂಸ ಅತಿವರ್ಣಾಶ್ರಮಿ ಜ್ಞಾನೇಶ್ವರಿ ಸಂಪ್ರದಾಯ ಜಿನ್ನುಕ್ತ ಕಾಶಿನಾಥ ಅನಂತಸಾರ ಮಠಕರ
2. ಶ್ರೀ ಜೀವನ್ಮುಕ್ತ ಸ್ವಾಮಿಯವರ ಸಂನಿಧಾನಕೆ-
3. ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾಲ್ಹಿವಾಹನ ಶಖಿ ವರುಷ ೧೭೮೦ನೆ ಪ್ರವರ್ತಮಾನಕ್ಕೆ ಸಲ್ಲ
4. ವ ಕಾಲ್ಹಿಯುಕ್ತ ಸಂ | ದ ಶ್ರಾವಣ ಶು ೧೫ ಕುಜವಾರ ಚಂದ್ರಾಪರಾಗ ಕಾಲದಲ್ಲು ಅಂಕೊಲ್ಲಾ ತಾಲ್ಲು
5. ಕು ಗೊಕರ್ನ ಮಾಗಣೆ ಬಂಕಿಕೊಡಲಿರುವ ವಾಶಿಷ್ಠಗೊತ್ತೊತ್ತನ ನಾಡಕರ್ಣಿ ರಾಮ್ಯನವರ ಪೌತ್ರ
6. ದೇವಪ್ಪನವರ ದತಪುತ್ರನಾಗಿರುವ ರಾಮಪ್ಪನವರ ಪುತ್ರ ಗಣಪ್ಯನ್ನು ಬರಕೊಟ ಶಿವಾರ್ಪಿತ
7. ಧರ್ಮ ಮುಲಸಾಧನ ಭಾಷಾಕರಾರು ಕಾಗದಕ್ರಮವೆಂತೆಂದೆ ನಾನು ಆಂದೆ ಗ್ರಾಮದ ಬೆರೆ
8. ಜೀಗೆ ಶೆರಿ ಬಂಕಿಕೊಡಲಲ್ಲು ನಮ ಕುಟು[೦]ಬದವರಿಂದಾ ವರ್ಷ ೧ ರ ೧ ವಂದು ರುಪ್ಯಾ ತಿರ್ವೆ ಮಾಡಿ
9. ಮು ಅಕ್ಕಿ ಪಡಕೊಂಡು ಅನುಭವಿಸುವ ಸ್ತಳದಲ್ಲಿ ಉತರ ದಿಕ್ಕಿಗೆ ಗೊಳಿಮರನ ಬಾಗ್ಲ ಜಟಗನ ಅ
10. ಕ್ಕಿ ತೆಂಗಿನ ಸಶಿ ಬಾಳೆ ಮುಂತಾದ್ದು ನಟ್ಟು ಉತ್ತತ್ತಿ ಮಾಡಿ ಅನುಭವಿಸುತ್ತಾ ಬರುವಲ್ಲಿ ಶ್ರೀ ಸ್ವಾಮಿಯ
10. ವರು ಉತ್ತರ ಪ್ರಾಂತ್ಯದಿಂದಾ ಯಿ ಗೊಕರ್ನ ಕ್ಷೇತ್ರಕೆ ಬಂದು ಸ್ನಾನ ಜಪಾನುಷ್ಠಾನ ಶಿವಪುಜೆ
12. ಮಾಡುತ್ತಾ ಯಿದ್ದಲ್ಲಿ ಯಿತ್ತಾಗಿ ನಮ್ಮ ಜಾತಿ ಜನರು ಶಿಶ್ರೂಣೆ ಮಾಡಿ ಬಂದು ಕೊಟಿ ಲಿಂ
13. ಗಾರ್ಚನೆ ಅಪರಾಧೊದಹ ಮುಂತಾದ್ದು ಮಾಡ್ತಿದರಿಂದಾ ಯಿ ಪಂಚಕ್ಕೊಶದಲ್ಲಿ
14. ಶಿವಲಿಂಗ ಸ್ಥಾಪನೆ ನಂದಿ ಮಂಟಪ ಮುಕ್ತಿ ಮಂಟಪ ಸಾಹಾ ಆಗಬೇಕಾಗಿ ಅಪ್ಪಣೆ ಆ
15. ದಕ್ಕೆ ನಾಲು ಯಿ ಉರ್ರ ಸರ್ವರು ವಪ್ಪಿಕೊಂಡು ನಮ ಜಾತ್ಯಸ್ತರು ಸಾಹಾ ಮಾಡಿಕೊಟ ದ್ರವ್ಯಾ
16. ನುಕುಲದಿಂದಾ ಸದ್ರಿ ಕಾರ್ಯ ಮಾಡುವ ಬಗ್ಗೆ ಬೆಕಾದ್ದ ಸ್ತಳ ನಾನು ಅನುಭವಿಸುವ ಸದ್ರಿ

17. ಪಾಗಾರ ವಳಗಣ ಸ್ತಳದಲ್ಲಿ ದಕ್ಷಣ ಉತರ ಪಾಗಾರಕ್ಕೆ ತಾಗಿ ಳ ನಾಕು ಮಾರ್ತು ಹತ್ರಾ ಪುರ್ವ ಪಶ್ಚಿ
18. ಮ ಂ ವಂದು ಮಾರ ಹತ್ರಾ ಜಾಗಾ ನಾನು ಯಿಟ್ಟುಕೊಂಡ್ತು ಯಿ ತನ್ನದ್ದು ಯಿದ್ವಷ್ಟು ಸ್ತಳಾ
19. ಹೊದ ನಳ ಸಂ | ದ ಮಾಘ ಶು ಗಿ ಭಾರ್ಗವಾರ ಪ್ರಾತಃ ಸುರ್ಯೋದಯ ಕಾಲದಲ್ಲು ನಂನ
20. ಭಕ್ತಿ ವಿಶ್ವಾಸದಿಂದ್ತು ಸಹಿರಣ್ಣೊದಕ ಪುರ್ವಕ ಶಿವಾರ್ಪಿತ್ತ ಮಾಡಿದ್ದಲ್ಲಿ ಶ್ರೀ ಸ್ವಾಮಿಯ
21. ವರ ಸಂಕಲ್ಪ ಶಿದ್ಧಿಸುವ ಬಗ್ಗೆ ಸದ್ರಿ ಪ್ರಕಾರ್ತಾ ಶಿಖರುಗಳು ಕಟ್ಟಿ ಯಿದೆ ಸಂ | ರ್ರ ವೃಶಾಖ
22. ಶು ಂ೩ ಆರಭ್ಯಾ ಪೂರ್ಣಮಿವರೆಗೆ ಶ್ರೀಹಸ್ತದಿಂದಾ ಶಿವಸ್ಥಾಪನೆ ನಗರೊತ್ಸಹ ಸಹ
23. ಸ್ರ ಭೋಜನ ಮುಂತ್ವಾದ್ತು ಆಗಿರುವ ಶ್ರೀ ಕಾಶಿ ವಿಶ್ವೇಶ್ವರ ಸಂನಿಧಿಯಲ್ಲು ನಂನ ಬಾಬತ್ತು
24. ಯಿಟಕೊಂಡ ಸ್ತಳದ ಉತ್ಪತ್ತಿಯಿಂದ್ತು ಂ ವಂದು ನಂದಾದಿಪ ಸ್ಥಾಪ್ತಿ ಶಾಶ್ವತವಾಗಿ ನಡಿಯಬೆ
25. ಕೆಂತ್ವಾ ಕಲ್ಪಿಶಿ ಯಿಟ್ಟಿರುವಲ್ಲಿ ಯಿಗ ಸದ್ರಿ ಶಿವಾರ್ಪಿತ್ತ ಸ್ತಳಕೆ ನಾನ್ತು ಯಿಟ್ಟುಕೊಂಡ ಸ್ತಳಾ ಲಗತ್ತಿ
26. ಯಾಗಿ ಬಿಲ್ವವನ ಮುಂತ್ವಾದ್ತು ಮಾಡುವ ಬಗ್ಗೆ ಬೆಕಾದಷ್ಟು ಸ್ತಳಾ ಉಪಯೋಗಿಸುವದರಿಂದಾ
27. ನಾನ್ತು ನಂದಾದಿಪದ ಕಲ್ಪನೆಯಿಂದ್ತು ಮಾಡ್ತುವ ತೆಂಗಿನಮರ ವಗ್ಯರೆ ಉತ್ಪತ್ತಿ ತಾವು ಮಾಡ್ತಿ
28. ಅಧಿಕ ಉಳ ಜಾಗಾದಲ್ಲಿ ಬಿಲ್ವವೃಕ್ಷ ಮುಂತ್ವಾದ್ತು ವಟ್ಟು ಆ ಉತ್ಪತ್ತಿಯಿಂದ್ತು ನಂನ ಸಂ
29. ಕಲ್ಪ ಪ್ರಕಾರ್ತಾ ನಂದಾದೀಪ ಯಿಟ್ಟು ಶಾಶ್ವತವಾಗಿ ನಡ್ತುತ್ವೆಂತ್ವಾ ಅಪಣೆವಾದ್ದರಿಂದಾ

## P. 2

### L.

1. ಸದ್ರಿ ಸ್ತಳದ ದಕ್ಷಣ ಪಾಗಾರದ ವಳಗೆ ಯಿಗ ಯಿದ್ವ ಮಾವಿನ ಮರ ೩ ಮುರು ಹಲ್ಲಿನ ಮರ ಂ
2. ವಂದ್ತು ಯಿ ಳ ನಾಕು ಮರಗಳೂ ಯಿ ಮರಗಳ ನಂತ್ರಾರ್ತಾ ಪುನಹಾ ಉತ್ಪತ್ತಿಸುವ ಬಗೆ ಯಿಗ

3. ಯಿಲುಗಳ ಬುಡ ಯಿದ ಸ್ತಳಾ ಮಾತ್ರಾ ಆಪೂರಾ ಸ್ತಳದ ತ್ರಿವೆ ನಾನ್ನು ಕೊಡಕ ಬಗ್ಗೆ ಯಿಟ್ಟು
4. ಕೊಂಡ್ಡ ಬಾಕ್ತಿ ಪುರಾ ಸ್ತಳಾ ಉತ್ತರ ದಿಕ್ಕಿನಲ್ಲಿ ಯಿದ್ದ ಮಾವಿನ ಮರ ಸಾಹಾ ನಾನು ನನ ಆತ್ಮ
5. ಸಂತೋಷ ನಿಜಭಕ್ತಿ ವಿಶ್ವಾಸದಿಂದಾ ವಪ್ಪಶಿಕೊಟ್ಟಿದ್ದನೆ ಆದರಿಂದಾ ಯಿ ಸ್ತಳದಲ್ಲಿ ನಾನ್ನು
6. ಯಿಟ್ಟುಕೊಂಡ ಬಾಬ್ಬು ತೆಂಗಿನ ೩೧ ರ್ರ ಸಂರಕ್ಷಣೆ ವ ಚಿತ್ತವಿದ್ದರಿತ್ತಿ ಬಿಲ್ವವೃಕ್ಷ ಮೊದಲಾದ
7. ಫಲಪಂಗಗಳು ನಟ್ಟುಕೊಂಡ್ಡು ಉತ್ಪತ್ತಿ ಆದ ಮೆಲ್ಲೆ ನನ ಸಂಕಲ್ಪ ಪ್ರಕಾರಾ ಶ್ರೀ ಸಂನಿಧಿಯ
8. ಲ್ಲ ಶಾಶ್ವತವಾಗಿ ನಡಿಯುವ ಹಾಂಗೆ ವಂದು ನಂದಾ ದಿಪ ಯಿಟ್ಟು ಅಲ್ಲಿ ಆಗುವ ವಿಶೆಷ
9. ಪುಜೆ ವಿನಿಯೋಗ ಉದಹಂಗಳಿಗೆ ನಮಗೆ ಹೆಳ್ಳೆ ಮತ್ತು ಪ್ರಥಮ ತೀರ್ಥ ಪ್ರಸಾದ ಮಂತ್ರಾ
10. ಕ್ಷತ್ರ ಮರ್ಯಾದೆ ನಡ್ಡಿ ನಮ ಜಾತಿಯಲ್ಲಿ ಯಿತ್ತೆ ಉಳ್ಳವರು ಆಪ ಸಂನ್ಯಾಸ ಮುಂತ್ರಾ
11. ದ ಆಶ್ರಮ ಪಡಕೊಂಡವರಿಗೆ ವಾಸ್ತವ್ಯ ವ್ಯವಹರ್ಣೆ ಮುಕ್ತಿಸ್ಥಾನ ಮುಂತ್ರಾಗಿ
12. ಸಹಾಯ ಸಂಬಂಧ ನಡ್ಡಿ ಸ್ತಳದ ತಿವೆ ಮುಂತ್ರಾದ್ದು ಯೆನ್ನು ಆತ್ತಂಕವಿಲ್ಲದ್ದೇ
13. ನಮ ಕುಟ್ಟುಂಬಾಭಿವೃದ್ಧಿ ವಿಶಯದಲ್ಲಿ ಆಶಿರ್ವಾದ ಕ್ರುಪಾಕಟಾಕ್ಷಯುತ ಆ
14. ಚಂದ್ರ ಸ್ಥಾಯಿಗಳಾಗಿ ಧರ್ಮಮೂಲವಾಗಿ ಅನುಭವಿಶಿ ಬರಬೆಕೆಂತ್ರಾ ನನ ಆತ್ಮ ಸಂತೋ
15. ಷ ನಿಜ ಭಕ್ತಿ ವಿಶ್ವಾಸದಿಂದಾ ಪುಥಿವ್ಯಾದಿ ಪಂಚಭುತ ಯಿಂದ್ರಾದ್ಯಷ್ಟಪಾಲಕ ಸ
16. ತ್ಯ ಜ್ಞಾನ ಸಾಕ್ಷಿ ಪೂರ್ವಕವಾಗಿ ಬರದ್ದು ವಪ್ಪಶಿದ್ದು ಧರ್ಮಮೂಲ ಸಾಧನ ಸಹಿ
17. ಗಣಪ್ಯಯನ ಬಿನಹಾ ರ್ತುಜು ಮತ್ತು ಸದರಿ ಸ್ತಳದಲ್ಲಿ ನಡುಯುವ ಪೂ
18. ಜೆ ವಿನಿಯೋಗಗಳು ಶಾಶ್ವತವಾಗಿ ಮಾಡಿ ಬರುವ ಬಗ್ಗೆ ಸಂನಿಧಾನದಿಂದಾ ಯಿಗ ನೆಮಿಸುವಣಾದ
19. ಬಂಕಿಕೊಡ್ಡಲ್ಲು ಯಿರುವ ಬಲಜೆ ನಾರ್ಣಪ್ಪನವರ ಮಗ ಅಂಣಪ್ಪನವರಿಂದಾ ವ ಅವರ ಸಂತತಿ ಪಾರಂ
20. ಪರಿಯವಾಗಿ ಯಿಂನು ಮುಂದೆ ಅಭಿವೃದ್ಧಿಸುವ ಪೂಜೆ ವಿನಿಯೋಗಗಳ ವಿಶಯದಲ್ಲಿ ವ ಯಿಗ ಯಿ

21. ರುವದು ಸಾಹಾ ಸದ್ರಿಯವರ ಸಂತ್ತತಿ ಪಾರಂಪರಿಯದಿಂದ್ತಾ ನಡ್ಡಿಕೊಂಡು ಬಂದೆವು ಯ[ಂ]
22. ದು ಬರ್ಶಿಕೊಟ ಧರ್ಮ ಮುಲ ಸಾಧನ್ನಾ ಸಹಿ - ಗಣಪ್ಯ ರುಜು
23. ಸಾಕ್ಷಿಗಳು
24. ಭಾಗಾದಿ ಶಿವಪನವರ ಮಗ |  
ನಾಡಕರಣಿ ವೆಂಕಟಶ್ಯಯನವರ ಮಹಾಬಲೆ
25. ಸುಬರಾಯನ ಸಾಕ್ಷಿ ರುಜು ಶ್ವರಯನ ಸಾಕ್ಷಿ ರುಜು
26. ನಾಡಕರ್ಣಿ ದೆವರಾವ ದೆವಪನವರ ಮು  
ಮುರುಡೆಶ್ವರ ಕಾಯಕಿಣಿ ಸ್ತಳದ ರಾ
27. ಗ ಶಂಭು ಸಾಕ್ಷಿ ರುಜು ಮಪ್ಯನವರ ಮಗಾ ಶಾಂತಪನ ಸಾಕ್ಷಿ ರುಜು
28. ಮೆಲ್ಲೆ ನಮೂದ್ದಿದ ಯಿ ಸಾಧನದ ಯಿದ್ರನ್ನಡ್ಡಿಯಲ್ಲು ಯೊ ಸಾಧನದ ಪ್ರಕಾ ನಿಲೂ ನಡಶಿ ಬಂದು ನಿಂಮ್ಮ ನಂತ್ರ ಸದ್ರಿ
29. ಸ್ತಳದ ಜೊಪಾಸನೆ ಮುಂತ್ತಾದ ಅಭಿಲ್ಯಧಿ ವಿಶಯದಲ್ಲಿ ನಾಂಲು ನಂಮ ಜಾತ್ತಿ ವರ್ಗಸ್ತರು ಸಾಹಾ ನಡ್ಡಿಕೊಂಬುದೆವೆಂತ್ತ
30. ಮೆಲ್ಲೆ ಬರದ ತ್ತಾರಿಕಿನಲ್ಲು ಬರೆಯುವ ಬಗ್ಯೆ ತ್ತಪಿದರಿದಾ ಸದ್ರಿ ಸಂ | ದ ಭಾದ್ರಪದ ಬ ೭ ಲ್ಲು ಯಿದ್ರಡ್ಡಿಗೆ ಸರಿಯಾಗಿ ಗಣ
31. ಪ್ಯಯನ ಸ್ವಹಸ್ತ ಬರಹಾ ಶರಾ ಗಣಪ್ಯಯನ ರುಜು
32. ಭಾಗಾದಿ ನಾಡಕರಣಿ ಗಣಪ್ಯಯನ ಮಗ ವೆಂಕಪ್ಯಯಾನೆ ಶಾಬ್ಯಯನ ಸಾ | ರುಜು

**P. 3**

**L.**

1. ನಾಡಕರಣಿ ವೆಂಕಟಶ್ಯಯನವರ ಮಹಾಬಲೆಶ್ವರಯನ ಸಾಕ್ಷಿ ರುಜು
2. ಗೊಕರ್ಣಿ ಮಾಗಣೆ ಹಳೆಹಳ್ಳಿಯಲ್ಲಿ ಯಿ  
ಮುರುಡೆಶ್ವರ ಕಾಯಕಿಣಿ ಸ್ತಳದ ರಾ
3. ರುವ ಕಲ್ಯಾಣಪುರ ಸುಬ್ರಾಯನವರ ಮಗ ಮು  
ಮಪ್ಯಯನವರ ಮಗಾ ಶಾಂತಪನ ಸಾ
4. ಂಗಿಶಯನ ಸಾಕ್ಷಿ ರುಜು ಕ್ಷಿ ರುಜು
5. ನಾಡಕರ್ಣಿ ದೆವರಾವ ದೆವಪನ ಮಗ ಶಂಭು  
ನಾಡಕರ್ಣಿ ದೆವಪ್ಪಯನವರ ಮಗ ಮಂಗಿಶ್ಯಯನ
6. ಸಾಕ್ಷಿ ರುಜು ಸಾಕ್ಷಿ ರುಜು
7. ಯಿಂತ್ತಿಯವರ ಸಂನ್ತದಿಂದ್ತಾ ಬಂಕಿಕೊಡ್ಲ ನಾಡಕರ್ಣಿ ವೆಂಕಟಶ್ಯನವ
8. ರ ಮಗ ಅನಂತ್ತನವರ ಮಗ ಪದ್ಮನಾಭನ ಬರಹಾದ ಧರ್ಮಮುಲಸಾಧನ
9. ಭಾಷಾ ಸಹಿ-

**Summary :** On Tuesday, 15<sup>th</sup> day of the bright half of Śrāvaṇa, Kālayuktakṣi *saṁvatsara*, Śaka 1780 (A.D. 1859), Gaṇapāya Nāḍkarṇi endowed a land in Āndle *grāma*, in Baṅkikoḍlu, to *Jivanmukta* Kāśināth Anantsār Maṭhkar, belonging to Jnānēśwari *saṁpradāya*. As per the *Swāmiji's* wish, Gaṇapāya consecrated Śivaliṅga, Nandimaṅṭapa and *Muktimanṭapa*. The *Dharmamūlasādhana* refers to *nandādīpa* at the shrine of Śrī Kāśi Viśwēśvar and other details regarding revenue, etc.,

## 97

## P. 1

## L.

1. ಶ್ರೀ ಕೃಷ್ಣಾಶ್ರಮ ಶ್ರೀ ಸ್ವಾಮಿಯವರಿಗೆ
2. ಕಾಲಯುಕ್ತಾಕ್ಷಿ ಸಂವತ್ಸರ ಪುಶ್ಯ ಶು ೧೧ ಭೃಗುವಾರದಲ್ಲು
3. ಪರಮಹಂಸ ಅತ್ತಿವರ್ಣಾಶ್ರಮಿ ಜ್ಞಾನೇಶ್ವರಿ ಸಂಪ್ರದಾಯ ಜಿವನ ಮುಕ್ತ ಕಾಶಿನಾ
4. ಥ ಅಂತ್ಯವಾರ ಮಠ ಕರಶ್ರೀ ಜಿವನಮುಕ್ತ ಸ್ವಾಮಿಯವರು ಶ್ರುತ್ತಪಡಿಸಿದ್ದು-
5. ನಾಲು ಉತ್ತರ ಪ್ರಾಂತ್ಯದಿಂದಾ ಗೋಕರ್ಣ ಕ್ಷೇತ್ರಕ್ಕೆ ಬಂದು ಸ್ನಾನ ಜಪಾನುಷ್ಠಾನ ಶಿವಪೂ
6. ಜೆ ಮಾಡುತ್ತ ಯಿದ್ದಲ್ಲಿ ತಂಮ ಶಿಶ್ಯರಾದ ಗೌಡಸಾರಸ್ವತ ಬ್ರಾಂಹ್ಮಣ ಮಂಡಳಿ ಜನರು
7. ನಂಮ ಮೆಲೆ ಭಕ್ತಿ ವಿಸ್ವಾಸದಿಂದಾ ದ್ರವ್ಯಾನುಕುಲ ವದಗಿಶಿಕೊಟ್ಟು ಕೊಟಿ ಲಿಂಗಾರ್ಚನೆ ಆ
8. ಪರಾಧೂತಕ ಮುಂತ್ಯಾದ್ದು ನಂಮಿಂದಾ ಮಾಡ್ನಿರುವದಲ್ಲದೆ ಶಿವಲ್ಲಿಂಗ ಸ್ಥಾಪನೆ ನಂ
9. ದಿ ಮಂಟಪ ಮುಕ್ತಿ ಮಂಟಪ ಸಹಾ ಆಗಬೆಕೆಂಬ ಅಪೆಕ್ಷೆ ನಾಲು ಮಾಡ್ನಿದಿಂದಾ
10. ಆ ಬಗ್ಯ ತಂಮ ಮಠದ ಶಿಶ್ಯರಾದ ಜಾತ್ತಿಗ್ರಹಸ್ತರು ಸಹಾಯ ಮಾಡಿ ದ್ರವ್ಯ
11. ನಕುಲ ವದಗಿಶಿಕೊಟ್ಟು ಆ ಬಗ್ಯೆ ಅಂಕೊಲಾ ತಾಲ್ಕು ಗೋಕರ್ಣ ಮಾಗಣೆ ಬಂಕಿಕೊ

12. ಡ್ಲಲ್ಲು ಯಿರುವ ವಾಶಿಷ್ಠ ಗೊತ್ತನ್ನ ನಾಡಕರ್ಣಿ ರಾಮಪೃಯನ ಪೌತ್ರ ದೆ
13. ವವೈಯನ ದತ್ತಪುತ್ರ ರಾಮಪೃಯನ ಪುತ್ರ-ತಮ ಮಠದ ಶಿಶ್ಯ ಗಣಪಯ್ಯ
14. ನು ತನನ ಭಕ್ತಿ ವಿಸ್ವಾಸ ಪುರ್ವಕವಾಗಿ ತನ್ನ ಬಾಬು ಬಂಕಿಠುಡ್ಲಲ್ಲು ಂ  
ರುಪ್ಯಾ ತ್ತಿ
15. -ಸ್ತಳಾ - ನಮಗೆ ದತ್ತಮಾಡಿ ಆ ಬಗ್ಗೆ ಧರ್ಮಸಾಧನ ಬರಕೊಟ್ಟಿರುವ  
ಪ್ರಕಾರ ಸ
16. ದ್ರಿ ಸ್ತಳದಲ್ಲಿ ಶಿವಸ್ತಾಪನೆ - ನಂದಿಮಂಟಪ - ಮುಕ್ತಿಮಂಟಪ ಸಹಾ  
ಶಿಖರಗಳು
17. ನುತ್ತನವಾಗಿ ಕಟ್ಟಿಶಿ - ಶ್ರೀಮನ್ ಮಹಾಗಣಪತ್ತಿರ್ದಿಶಕ್ತಿ ಪ್ರಶಿಧ್ಧಿಂ ಕಾಶಿಶ್ವರಶ್ಚ  
ಜ
18. ಗದಂಬಿಕಾಯ ಸಮೆತ್ತಃ ಮಾರ್ತಂಡ ಭೃರವ ಕುಮಾರಕ ನಂದಿಕಿಶಾಃ  
ಮೃಲಾರ
19. ಲ್ಲಿಂಗ ಗುರುಮುರ್ತಿ ಸಮಾಧಿ ಲ್ಲಿಂಗೇ ಯಿಷ್ಟು ತಮ ಮಠದ ಶಿಶ್ಯರಾದ  
ಗೌಡಸಾರ
20. ಸ್ವತ ಬ್ರಾಂಹ್ಮಣ ಮಂಡಳಿ ಗ್ರಹಸ್ತರ ಸಹಾಯದಿಂದಾ ಯಿದೆ ಕಾಳಿತ್ತಾಕ್ತಿ  
ಸಂವತ್ತರ
21. ವೈಶಾಕ ಶು ಂಶಿ ಆರಭ್ಯಾ ಶು ಂಶಿ ವರ್ಣೆಗೆ ನಮ ಹಸ್ತದಿಂದಾ  
ವಿಗ್ರಹಗಳು ಸ್ತಾಪ
22. ನೆ ಆಗಿ ನಗರೊತ್ಸಹ ಸಹಸ್ತಭೂಜನ ಮುಂತ್ತಾದ್ದು ನಡ್ಡಿಶಿ ಅನಂತ್ರ ನಿತ್ಯ  
ಪೂಜೆ
23. ಮುಂತ್ತಾದ್ದು ನಡ್ಲುವ ಬಗ್ಗೆ ತಮ ಮಠದ ಗೌಡಸಾರಸ್ವತ ಬ್ರಾಂಹ್ಮಣ  
ವಬ್ಬಗೆ ನೆ
24. ಮಿಶಿರುವ ಮೆರೆಗೆ ಆತ್ತನ ಹಸ್ತದಿಂದಾ ಪೂಜೆ ನಡ್ಡಿಯುತ್ತ ಬಂದಾಗ್ಯು ಆ  
ದೆ
25. ವಾಲಯಗಳಲ್ಲಿ ಶಾಶ್ವತವಾಗಿ ದಿನಂಪ್ರತ್ತಿ ನೈವೆದ್ಯ ನಂದಾದಿಪ ಪಂಚಪರ್ವ  
ಚಂ
26. ಪಾಶಚ್ಛಿ ಉತ್ತವ ವಗ್ಯರೆ ಲೊಪಬಾರದೆ ಶಾಶ್ವತವಾಗಿ ನಡೆಯಬಿಕಾಡ್ಲಿಂದಾ-
27. ಸದ್ವಿ ಧರ್ಮಸಾಧನ ಪ್ರಕಾರ ಆಸ್ತಳದಲ್ಲಿ ಕಟ್ಟಿಶಿದಂತ ಸದ್ವಿ ದೆವಾಲಯಗಳು
28. ವಗ್ಯರೆ ನಮ ಹಕ್ಕು ತ್ತಿಶಿಶಿ ಶ್ರೀ ಸ್ವಾಮಿಯವರಿಗೆ ಶಾಶ್ವತವಾಗಿ  
ನಡಸೊಣಾಗಬೆಕೆ
29. ಂದು ಧರ್ಮಸಾಧನ ಸಮೆತ್ತ ತಮಗೆ ವಪ್ಪಿಸ್ತೆವೆ - ವ ಸದ್ಯಾ ಪರಾಂಬರಿಕೆ  
ಬಗ್ಗೆ ಸದ್ವಿ ಧ



30. ಮರ್ಸಾಧನದ ನಕ್ಷ ಯಿದ್ರಲ್ಲು ಮಲಪೂಪ ಮಾಡಿ ಅಧೆ ಯೊ ಅಭಿಪ್ರಾಯ ತಂಮ ಮ
31. ರದ ಶಿಶ್ಯ ಮಂಡಳಿ ಗ್ರಹಸ್ತರಿಗೆ ತಂಮ ರ್ಯಾಸ ಪತ್ರದಿಂದಾ ತ್ತಿಳವಳಿಕೆಗೆ ತ್ತಂದು ತ

## P. 2

## L.

1. ಂಮ ಸಂಸ್ತಾನಕ್ಕೆ ಕೂಡಿರುವ ಮಠಗಳಿಗೆ ಯಾವ ಪ್ರಕಾರ ನಡಸೋಣಾಗುತ್ತದೊ ತರ್ವ
2. ತ್ತು ವಳಗೆ ನಮೋದಿಶಿದಂತ್ರ ದೆವಾಲಯಗಳಲ್ಲಿ ನಡಿಯುವ ಕಟ್ಟೆ ಕಂದಾಚ್ಯಾರ ಮುಂತಾದ್ದು ಳ್ಲು
3. ದ್ವಿಶಿ - ನಡುವ ಬಹುಭಾರ ತಂಮ ಮಠಕ್ಕೆ ಆಗಿರ್ತ್ತದೆ ಆದರಿಂದಾ ಯಿಂನು ಮು
4. ಂದೆ ತಂಮ ಮಠದಿಂದಾ ವ ತಂಮ ಶಿಶ್ಯರಾದ ಗೌಡಸಾರಸ್ವತ ಬ್ರಾಂಹ್ಮಣರು ಕೂಡಾ
5. ವಳಗೆ ಬರದ ಪ್ರಕಾರ ಶಾಶ್ವತವಾಗಿ ನಡಬೆಕು ಶಿವ್ಯಾ - ಅಂನ್ಯ ಜ್ಯಾತಿ ಬ್ರಾಂಹ್ಮಣರಿ
6. ಗೆ ಯಿ ದೆವಾಲಯಗಳ ವಗ್ಯರೆ ಸ್ತಳಕ್ಕೆ ಯೆನು ಹಕ್ಕು ಯಿರುವದಿಲ್ಲಾಯಂತಲ್ಲು
7. ವ ಯೊ ವಿಶಯದಲ್ಲಿ ಯಿಲ್ಲಿಂದಾ ತ್ತಾಜಾ ಬರಹಾ ಮೂಲಕ ಆಗತಕ್ಕಂತಾದ ಬಗ್ಯೆ
8. ತಂಮ ಮಠದ ಶಿಶ್ಯರಾದ ಗ್ರಹಸ್ತರ ಅನುಮತ್ತಿ ಮೆರೆಗೆ ಮಠದಿಂದಾ ವಂದು
9. ನಕಲು ಮಾಡಿ ಅದ್ರ ಸಮೆತ್ತ ಪ್ರತ್ಯುತ್ರ ನಿಕ್ಕೊರವಾಗಿಶಿದಲ್ಲಿ ಆಪ್ರಕಾರ ತ್ತಾಜಾ ಬ
10. ಹಾ ಮುಲಕ ಯಿಲ್ಲಿಂದಾ ಬರಕಳುಹಿಸೋಣಾಗಬಹುದಾಗಿರ್ತ್ತದೆ ಮುಖ್ಯ
11. ನಂಮ ತ್ತಾತ್ಪರ್ಯ ಆಚಂದ್ರಾಕ್ರವಾಗಿ ಶಾಶ್ವತದಿಂದಾ ಯಿಹ ಪರ ಕ್ಕಿರ್ತಿ ಯಿ
12. ಡಸೋಣಾಗಬೆಕಾಗಿರ್ತ್ತದೆ ೩೦೦ ಮಹಾಡೇವ

**Summary :** On the 11<sup>th</sup> day of the bright half of Puṣya, Kālayuktakṣi *saṁvatsara* (C.A.D. 1859), the *Swāmiji* of Kāśināth Antvār Matha of Jnānēswari *saṁpradāya*, granted land having the revenue value of a rupee, to Śrī Kṛiṣṇāśram

Swāmiji. Thus, this land in Baṅkikodlu, having Śiva *Nandimantapa* and *Muktimantapa*, got consecrated by Jnānēswari Swāmiji with the help of the Sāraswats, disciples of Chitrāpur Maṭha, was granted to Śrī Kṛṣṇāśram. Jnānēswari Swāmiji wished the continuation of *nandādīpa*, *panchaparva*, *Champāṣaṭhi* festival, etc., at the shrine.

98

P. 1

L.

1. ಶ್ರೀ ಕುಷ್ಠಾಶ್ರಮ ಶ್ರೀಪಾದಂಗಳವರು -
2. ನಮಗತ್ತಂತ ಪ್ರಿಯ ಶಿಶರಾದ ಮಂಗ್ಲೂರಲಿ ಯಿರ್ವ ಗೌಡಸಾ
3. ರಸ್ತತ ಬ್ರಾಂಹ್ಮಮಣ ಹತ್ತು ಸಮಸ್ತ ಗ್ರಹಸ್ತರಿಗೆ ವ ಪೌರೋಹಿತ್ಯ
4. ರಿಗೆ ಸಾಹಾ ಶ್ರೀಮಂನಾರಾಯಣ ಸ್ಮರಣೆ ಪುರ್ವಕವಾಗಿ
5. ಹರಿಶಿ ಕುಳುಹಿದ ಆಶಿರ್ವಾದಾ ಕಾಳಕಾಕ್ಷಿ ಸಂ | ರದ ಪಾ
6. ಲುಗಣ ಶು ಷಿ ಬುಧವಾರದವರೆಗೆ ಧರ್ಮಸ್ತಳದಲ್ಲು ಸ್ನಾನ
7. ಜಪಾನುಷ್ಠಾನ ಶ್ರೀ ಭವಾನಿ ಶಂಕ್ರದೆವರ ಪೂಜೆ ಮಾಡುತ್ತಾ
8. ಯೋಗಕ್ಷೇಮದಲ್ಲು ಯಿಧೆವೆ ನಿಂಮಕ್ಷೇಮಕೆ ಬರಕೊಳೂ
9. ತಾ ಬರುವುದ್ದು - ಅದಾಗಿ - ಮಂಗ್ಲೂರಲಿ ಯಿರ್ವ - ಮ
10. ಂಜೆಶ್ವರದ ತಿಂಮ್ಯಭಟ್ಟನ ಸಾಕ ಮಗ ವೆಂಕಟ್ರಮಣ ಭ
11. ಟನುಪುರೋಹಿತ್ಯದ ಅಧಿಕಾರಲು ವಂದರೆ ತದಂಗೆ ವ್ರಾ
12. ದಾ ತಪ್ಪಿಶಿ ಗಣಪ್ಯ ಭಟಗೆ ನೆಮಿಸುವಣಾಗಿರು

P. 2

L.

1. ವಲ್ಲಿ ಆ ವೆಂಕಟ್ರಮಣ ಭಟ ಕೆಲ್ಲ ತಪ್ಪಿದ್ವಾರಭ್ಯಾ
2. ಬಹುಶ್ರಮಬಟ್ಟು ಯಿರುತಾನೆಂತಾ ಕೆಲ್ಲ ಗ್ರಹಸ್ತ
3. ರ್ತು ಆ ವ್ಯದಿಕ ಕೂಡಾ ಸ್ವಾರ್ತಿ ಮಂಗ್ಲೂರಲ್ಲಿ ಯಿರ್ವಾ
4. ಗ್ಯೆ ಅರ್ಕೆ ಮಾಡಿ ಆ ಪುರೋಹಿತ್ಯ ಊ ಪೂರ್ವ
5. ಪ್ರಕಾರ ವೆಂಕಟ್ರಮಣ ಭಟಗೆ ನೆಮ್ನಿ ಬೆಕಾಗಿ ಪ್ರಾ
6. ತನೇ ಮಾಡಿದ್ರಿಂದ್ತಾ ಅಂಗಿಕರ್ಶಿ ಆ ವ್ಯಧಿಕಗೆ ಪು

7. ವರ್ಷಪ್ರಕಾರ ಪೌರೋಹಿತೃವನ್ನು ಅಪಣೆ ಅನುಸರಿಶಿ
8. ನಡ್ಡಿಕೊಂಡು ಬರಬೆಕೆಂತಾ ನೆಮಿಶಿ ಪ್ರತಕ ರ್ಯಾಸ ಕೊ
9. ಡೊಣಾಗಿರುತ್ತದೆ ಯಿ ಅಭಿಪ್ರಾಯ ನಿಂಉ ಸರ್ವರು ತ್ತಿ
10. ಳದು ನಡಕೊಳುವದ್ದು ಳ್ನಾಳಿ:

**Summary :** *Rāyasa* issued by Śrī Kṛiṣṇāśram Swāmiji to the Ten *Gṛihasthas* of Mangalore and to *purōhīts*. Kālayuktākṣi *samvatsara* corresponds to C.A.D. 1859.

**Sub :** Appointment of Venkatramaṇa Bhaṭ, adopted son of Manjēśwar Timmaṇṇa Bhaṭ, as *purōhit*.

## 99

## L.

1. ಶ್ರೀ ಕೃಷ್ಣಾಶ್ರಮ ಶ್ರೀಪಾದಂಗಳವರ ಸಂನಿದಾನಕ್ಕೆ
2. ಕಾಲ್ಪಿಯುಕಾಕ್ಷಿ ಸಂ | ರದ ಫಾಲ್ಗುಣ ಬ ೧೩ ಲ್ಲ | ಪಡುಬಿದ್ರೆ ಶ್ಯಾಂ
3. ತಪ್ಪನು ಮಾಡುವ ಅನಂತ್ರ ಬಿನಹಾಂಗಳು ಸ್ವಾಮ್ನಿ ಮಂಡ್ರು
4. ಅಂಣಪ್ಪಯಾ ರಮ್ಯಯನಿಂದ ಸಾಹಾ ಬರತಕ್ಕ ರುಪ್ಯಾ ೫೦ ೦
5. ರಲ್ಲಿ ಸ್ವಾರಿ ಮೊದ್ಲು | ಮುಲ್ಕಿಗೆ ಚಿತ್ಯೆಸದಾಗ್ಯೆ ನಂನ ಅರಿಕೆ ಪ್ರಕಾರ
6. ಸಂನಿದಾನಕ್ಕೆ ತರಿಶಿಕೊಳುವಣಾದ ರುಪ್ಯಾ ೨೫ ರ್ ವಿನಹಾ ಬಾಕ್ಯರು
7. ಪ್ಯಾ ೨೫ ೦ ನು ಮುಲ್ಕಿ ಶ್ರೀ ಊಮಾಮಹೇಶ್ವರ ದೆವಸ್ತಾನಕೆ ನಂನ ಲೆ
8. ಕಕೆ ದೆವತಾ ಸೆವೆಗೊಸ್ಸರ ಸದ್ರಿ ರಮ್ಯಯನಿಂದಾ ತರಿಶಿಕೊ
9. ಟ್ತು ದೆವರ ಶೆವೆ ನಡ್ಡಿಕೊಳ್ಳಬೆಕೆಂತಾ ಯಿ ಉರ ಹತ್ತು ಸಮಸ್ತ
10. ರ್ಗಿರು ಪ್ರಮಾತಿಜಾ ಸಂ | ರದ ವ್ಯಶಾಕ ಬ ೧೦ ಲ್ಲ ರಾಯಸ ಪತ್ತಿಕೆ ಕೊ
11. ಡಾ ಆಗಿತ್ತು ಆ ಪ್ರಕಾರ ನಂನ ಲೆಕಕೆ ಸದ್ರಿ ದೆವರ ಶೆವೆಗೊಸ್ಸರ
12. ಯಿವರಗೆ ರಮ್ಯಯನು ಕೊಡಲಿಲ್ಲಾ ಆದ್ರಿಂದಾ ಯಿ ಸಂಗತಿ
13. ಸಂನಿದಾನದಿಂದ್ಲಾ ಯಿತ್ಯರ್ಥಪಡ್ಡಿ ಸದ್ರಿ ರಮ್ಯಯನಿಂದ
14. ರುಪ್ಯಾ ೨೫ ವ ಆಲಾಗ್ಯಾತ್ತು ಯಿವರಗೆ ಬಡ್ಡಿ ಸಾಹಾ ತರಿಶಿ ದೆವರ
15. ಶೆವೆಗೆ ಉಪಯೋಗಸೂವಂತ್ರ ಅಪ್ಪಣೆ ಆಗಬೆಕು ಶ್ಯಾಂತಪ್ಪನ ರುಜು

**Summary :** On the 13<sup>th</sup> day of the dark half of Fālgūṇa, Kālayuktākṣi *samvatsara* (C.A.D. 1859), Śyāntappa of

Paḍubidre submitted a *binnavattale* to Śrī Kṛiṣṇāśram Śrīpādaṅgaḷu, requesting him to order Anṅappaiya Ramaṅaiya to pay Rs. 25/-, towards services at the shrine of ŚrīUmāmahēśwar of Mulki. As per the agreement, Anṅappaiya Ramaṅaiya had to pay the total amount of Rs. 50/- to Śyāntappa. Out of the amount, Śyāntappa had to spend Rs. 25/- towards the services of the said Deity. Thence, the request to the Swāmiji.

100

P. 1

L.

1. ಶ್ರೀ ಶುಭಮಸ್ತು || ಶಿದ್ಯಾರ್ಥಿ ಸಂವ್ಸರ ಚೈತ್ರ ಶು ಲ ಯು ರವಿವಾರದಲ್ಲ  
ಶ್ರೀ ಸ್ವಾಮಿಯವರ ಸ
2. ವಾರಿ ಕಾಪಿಗೆ ಚಿತ್ಯಶಿದಾಗ್ಯ ಕಾಪಿ ಪಾರಿಗಳ ಬಳಿ ಸಾವಿರ ಆಗ್ರಾರ ವಗ್ಯರೆ  
ಗ್ರಹಸ್ವರು
3. ಶಿರಲೆ ಮರದ ಜಿಣೊಧಾರ ಮುಂತಾದ ಕೆಲ್ಲಗಳ ಉದಿಶ್ಯಾ ದ್ರವ್ಯಾನುಕುಲ  
ಸಾ
4. ಹಾಯ ಆಗಬೆಕೆಂತಾ ಅಪ್ಪಣೆ ಆದ ಪ್ರಕಾರ ನಾಂಉ ಸರ್ವರು ವಪ್ಪಿ  
ಬರದ್ದು
5. ವಪ್ಪಿದ ವಂತಿಗೆ ಪಟ್ಟಿ -
6. ಆಮ ಉಲ್ಲವಂತಿಗೆ ಪುಕವಲ್ಲ ದೂವನಲ್ಲ ಜಾತಾ ದ್ಯಾ
7. ೧ ಮುನ್ನಿ ಪರಮಪಯ್ಯ ೧೫೦
8. ೨ ಹೆಡಗುಮಾಸ್ತ ರಂಗಪಯ್ಯ ೧೫ ೧೫ ೦೦ ಯಪ್ಪಕೆ ೧  
ಮಂಜ್ಯಾತ್ತಿ ಭ
9. ಟ್ಲಗೆ
10. ೩ ಗೂಮಾಸ್ತ ಕಲ್ಯಾಣಮ ೧೩ ೦೮ ೦೦ ೬ ೨ ೦೮
11. ರ ಮುರ್ತ್ಯಪಯ್ಯ
12. ೪ ಗೂಮಾಸ್ತ ನ್ಯಂಪಳೆ ಸಾ ೧೨ ೦೦ ೦೦ ೦ ೧೨ ೦೦
13. ಂತ್ತಯ್ಯಾ
14. ೫ ಗೂಮಾಸ್ತ ಗೊಳೆಕೆರೆ ಕ್ರುಷ್ಣಯ್ಯ ೯ ೦೧೨ ೦೦ ೬ ೦೦ ೩ ೦೧೨
15. ೬ ಗೂ | ಕಲ್ಯಾಣಮರ ಶ್ಯಾಮರಾವೊ ೬ ೦೧೨ ೦೦ ೦ ೦ ೬ ೦೧೨
16. ೭ ವಕಿಲ ಕರಂದಾಡಿ ಲಕ್ಷ್ಮಮಯ್ಯ ೨೧ ೦೦ ೦೦ ವಂಭತ್ತು ೧೨ ೦೦
17. ೮ ವ | ಕ್ಯಾ | ಸುರಪಯ್ಯ ೬ ೦೦ ೦೦ ೬ ೦೦ ೦೦ ರಾಕಿಯಿಲ್ಲಾಂ

18.	೯ ಪ್ಯಾದಾ ಸೊಮಶ್ವರ ಸುಬ್ರಾವ್	೬,೧೨,೬೦	೧,೬೦	೫,೬೦
19.	೧೦೮   ಪಡಬಿದೆ ಗಣಪಯ್ಯ	೬,೦೬೦	೦	೬,೦೬೦
20.	೧೧೮   ಲಕ್ಷ್ಮಿ ನಾರಾಯಣಾ	೬,೦೬೦	೩,೬೦	೨,೪೬೦
21.	೧೨೮   ನಿರೋಡಿ ಲಕ್ಷ್ಮಿ ನಾರಾಯ	೬,೦೬೦	೧,೬೦	೦
22.	ಣಾ			
23.	೧೩ - - - - -	- - - - -	- - - - -	- - - - -

## P. 2

### L.

1. ಯಿಪಟ್ಟಿ ಪೈಕಿ ವಸೂಲಾಗತದ್ದು
2. ೩,೬೦೨ ಗೊಳಿಕೆರಿ ಕೃಷ್ಣಯ ಬ್ರಂಹ್ಮಾವರ
3. ೫,೬೦ ನಿರೋಡಿ ಲಕ್ಷ್ಮಿ ನಾರಾಯಣನ ಬಾಬು
4. ತಂದೆ ಮೂರ್ತಿಪ್ಪ ಉಡ್ಡಿ
5. ೩,೬೦ ಬಳಸಾವಿರ ಮುರ್ತಪ್ಪಾ ಕಲ್ಯಾಣಪುರ ವಸುಲ್ಲು ವೈಶಾಖಿ ಬಿ ಡಿ  
ಲ್ಲು
6. ೩,೬೦ ಹಿರೆ ಬೆಟ್ಟ ಶ್ಯಾ | ಉಡ್ಡಿ ಸುಬ್ರಾವ

**Summary :** A list showing contributions made by the *grihasthas* of *Agrahāra* towards the renovation work of the *Śirali Maṭha*, during the visit of the *Swāmiji* to *Kāpi*, on Sunday, 8<sup>th</sup> day of the bright half of *Chaitra*, *Siddhārthi saṁvatsara*, (C.A.D. 1859). The list contains names of *Munśi Paramayya*, Head *gumāsta Raṅgappayya*, *gumāsta Kalyāṅpur Murtappayya*, *Gumāsta Naimpaḷe Sātappayya*, *gumāsta Gōḷikere Kṛṣṇayya*, *Gumāsta Kalyāṅpur Śāmrao*, *Vakil Karandāḍi Laxmayya Surappayya*, *Sōmēśvar Subrao*, *Paḍbidre Gaṇapayya*, *Laxminārāyaṇa*, *Nirōḍi Laxminārāyaṇa*, *Gōḷikeri Kṛṣṇayya Brahmāvar*, *Nirōḍi Laxmināraṇappa*, *Balsāvir Murtappā Kalyāṅpur* and *Hirebetṭa Uḍpi Subrao*. The subscription and the actual amount collected are mentioned against the names.

**Note :** Some of the names mentioned in the list are not clear.

## 101

ಶ್ರೀ ಕೇಶವಾಶ್ರಮ - ವಾಮನಾಶ್ರಮರ ಕಾಲದ ಠರಾವುಗಳು  
ಪಾದಪೂಜೆ ಕಾಣಿಕೆ; ಮಠದ ಸಾಲ; ಮಠಕ್ಕೆ ಆಸ್ತಿ

*Binnahapatra of the 10 Gṛahastas of Gokarn and Bankikodla to Guru Swamiji H.H. Shrimat Krishnasharam Swāmiji and Shishya Swamiji Pandurangashram Swamiji.*

Siddharthi *Sarṁvatsara* Jyeṣṭha Shuddha 3 (Saturday) 1859 A.D. Subject matter : when our *Swamijis* Visited Dharmastala, the Dharmastala Heggade presented an elephant to *Shri Chitrapur Sarṁsthana*. Ten Gṛahastas of Gokarn and Bankikodla donated a sum of Rs. 400/- for the purposes of

- 1) *Swāmiji's Chāturmas* at Gokarn
- 2) For purchasing *Kalapaṭṭi* cloth and other articles for decorating the elephant  
List of donations enclosed.

## 102

L.

1. ಶ್ರೀಮತ್ಪರಮಹಂಸ ಪರ್ವಿವ್ರಾಜಕಾಚಾರ್ಯವರ್ಯ ಪದವಾಕ್ಯ ಪ್ರಮಾಣ ಪಾರಾವಾರ
2. ಪಾರ್ಯಃ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧ್ಯ
3. ಷ್ಠಾಂಗ ಯೋಗಸಾಧನ ಸಂಪನ್ನ ಸುರ ಅಸುರ ಸುರಸಿ ಕರಸ್ಥುಟ ಮಕುಟ ವಿರಾಜಿತ ದಿವ್ಯ ಶ್ರೀ
4. ಭವಾನೀಶಂಕರ ಚರಣಾರವಿಂದಾರಾಧಕ ಶ್ರೀಮತ್ಪರಿಜ್ಞಾನಾಶ್ರಮಾನುಗ್ರಹಿತ
5. ಶ್ರೀಮದಂಕರಾಶ್ರಮ ಪಾದ ಪೂಜ್ಯ ಶ್ರೀ ಕೇಶವಾಶ್ರಮ ಕರಕಮಲ್ಲ ಸಂಜಾನ ಶ್ರೀ ವಾಮ
6. ನಾಶ್ರಮ ವರಕುಮಾರರಾದ ಶ್ರೀ ಕ್ಷುಷ್ಣಾಶ್ರಮ ಶ್ರೀ || ಸ್ವಾಮಿನಾಂ ||

7. ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾಲ್ವಿವಾಹನ ಶಕ ವರ್ಷ ೧೭೮೧ನೆ ಶಿಧ್ಯಾರ್ಥಿ ಸಂ | ದ ಆಶ್ವಿಜ ಶು ೧೫೧೧ ಪರಮಹಂಸ ಅ
8. ತಿವರ್ಣಾಶ್ರಮ ಜ್ಞಾನಶ್ವರಿ ಸಂಪ್ರದಾಯ ಜೀವನ್ಮುಕ್ತ ಕಾಶಿನಾಥ ಅಂತ್ವಾರ ಮಠಕರ ಶ್ರೀ ಜೀವನ್ಮುಕ್ತ ಸ್ವಾಮಿಯವರೂ ಬರ್ಶಿಕೊಟ
9. ಮೂಲ್ಯ ಸ್ವತಂತ್ರ ಮೊಕ್ಶಾರನಾಮೆ ಸಾಧನ ಭಾಷಾಕಮವೆಂತ್ತೆಂದ್ರ ಉತ್ರಪ್ರಾಂತದಿಂದಾ ಯೊ ಗೊಕರ್ನ ಕ್ಷೇತ್ರಕ್ಕೆ ಬಂದು ವಸತ್ತಿ ಉಳ ನಂಮ ಮೈ
10. ಲ್ಲೆ ಯೊ ಊರ ನಿಂಮ ಶಿಷ್ಯವರ್ಗಸ್ತು ಭಕ್ತಿ ವಿಶ್ವಾಸ ಯಿಟು ನಂಮ್ಮ ಸಂಕಲ್ಪ ಅನ್ನುಕುಲಿಸುತ್ತಾ ಯಿದ್ದು ಯೊ ಪೈಕಿ ಬಂಕಿಕೊಡ್ಲಿಲ್ಲವ ವಾಶಿಷ್ಯ ಗೊತ್ರ
11. ಸ್ಯ ನಾಡ್ಕರ್ಣಿ ರಾಮಪ್ಪನ ಗಣಪ್ಯಯನಿಂದಾ ಕಾಲ್ಪಿತಾಕ್ಷಿ ಸಂ | ರ ಶ್ರಾವಣ ಶು ೧೫ ಕುಜವಾರದಲ್ಲು ಧರ್ಮಮೂಲ್ಯ ಸಾಧನವಾಗಿ ನಮಗೆ ಬಂದ ಆಂದ್ಲೆ ಗ್ರಾ
12. ಮದ ಬೆರಿಜಿಗೆ ಶೆರ್ವಿ ಬಂಕಿಕೊಡ್ಲೆಂಬ ಗೊಕರ್ನ ಪಂಚಕ್ಲೊಶದಲ್ಲಿರುವ ವಂದು ರುಪ್ಯಾ ತಿರ್ವೆ ಬಾಬ್ತು ಹಿತ್ತಸ್ತಳ್ಳಿಲ್ಲು ನಂಮ ತಾತ್ಪರ್ಯ ಶಿಧಿಸುವ ಆತುರ ಪುರರ
13. ವಾಗುಳ ಸದ್ರಿ ಗ್ರಹಸ್ವರು ಸಾಹಾ ವಪಿಶಿಕೊಟ ದ್ರವ್ಯಾದ್ಯನುಕುಲ್ಲ ತ್ವದಿಂದಾ ನೂತನವಾಗಿ ಕಟ್ಟಿ ಶ್ರೀಮನ್ಮಹಾಗಣಪತಿರ್ವಿಶಷು ಪ್ರಶಿಧ್ಧಿಂ ಕಾ
14. ಶೀಶ್ವರಶ್ಚ ಜಗದಾಂಬಿಕಾಯಾ ಸಮೇತಃ ಮಾರ್ತಾಂಡ ಭೃರವ ಕುಮಾರಕ ನಂದಿಕೆಶಾಃ | ಮೈಲಾರಲ್ಲಿಂಗ ಗುರುಮೂರ್ತಿ ಸಮಾಧಿ ಲ್ಲಿಂಗೆ || ಯೊ ರ್ವಿತ್ತಿದವತೆಗ
15. ಳು ನಂಮ್ಮ ಹಸ್ತದಿಂದಾ ಸ್ಥಾಪನೆ ಮಾಡಲ್ಪಟ ಶ್ರೀಕಾಶಿ ವಿಶ್ವಶ್ವರ ದೇವಸ್ಥಾನ - ನಂದಿ ಮಂಟಪ - ಮುಕ್ತಿಮಂಟಪ - ಶಿಖರಾರೂಢಗಳಲ್ಲಿ ಸಾಹಾ ಯಿಂನ್ನು ಮುಂದೆ ನ
16. ಡೆಯಬೆಕಾದ ಸರ್ವಕಾರ್ಯಗಳು ವ ಯೊ ಕೆಳಗೆ ವಿವರ್ಶಿದ ನಿತ್ಯ ನೈಮಿತ್ಯಾದಿ ದೇವರ ವಿನಿಯೋಗಗಳು ಸಾಹಾ ಶಾಶ್ವತವಾಗಿ ನಡಶಿ ಬರಬೆಕೆಂಬ ಯಿದೆ ಯಿಂದಾ
17. ಸದ್ರಿ ಹಿತ್ತಸ್ತಳ ಸಮೇತ್ರ ದೇವಸ್ಥಾನ ಮುಂತಾದ್ರ ಪೂರ್ಣ ಹಕ್ಕು ವ ಗಣಪ್ಯನಿಂದಾ ಬಂದ ಧರ್ಮ ಮೂಲ್ಯಸಾಧನ ಸಾಹಾ ನಾಂಊ ನಂಮ್ಮ ಆತ್ಮಸಂತೋಷದಿಂದಾ
18. ಯೊ ತಿಥಿಯಿಲ್ಲು ತಮಗೆ ವೈಶಿಕೊಟಿಧವೆ - ಯೊ ದೇವರ ನಿತ್ಯ ಪೂಜೆ ನಡ್ಪುವದ್ರೆ ನಾಂಊ ನೆಮ್ಮಿಲ್ಲಟ ತಂಮ ಗೌಡಸಾರಸ್ವತ ಬ್ರಾಹ್ಮಣ ವಿಶ್ವಾಮಿ

19. ತ್ರ ಗೊತ್ರಸ್ಥ ಬಲ್ಲಜೆ ನಾರ್ಣಪನ ಪುತ್ರ ಅಂಣಪ್ಪನಿಂದಾ ಪೂಜೆ ನಡುತ್ತಾ ಬಂದ ಮೆರೆಗೆ ಆ ದೆವರಲ್ಲಿ ನಡೆಯುವ ದಿನಂಪ್ರತಿ ವಿನಿಯೊಗಂಗಳು ಮ
20. ತ್ತು ವಿಶೆಷಗಟ್ಟಿ ಪ್ರತಿ ವರ್ಷ ಮಾರ್ಗಶಿರ ಶು ೬ ದಿವ್ವಕ್ಕೆ ಪುರಃಸರವಾಗಿ ಗುರು ಪಾತ್ರಕರಮಾದಿಗಳಿಂದಾ ಸದ್ರಿ ಅರ್ಚಕನ ಮಾರಿಫತ್ತು ಸ್ವಹಸ್ತ ಪರಹ
21. ಸ್ತದಿಂದಾ ವದ್ಧಿಶಿಕೊಳುವ ಧನಧಾನ್ಯಾದಿ ಸಾಮೊಗ್ರಗಳಿಂದಾ - ಊರ ಹೆಳ್ಳೆಯಾಗಿ ಬ್ರಾಹ್ಮಣ ಸಂತರ್ಪಣೆ ರಾತ್ರೈ ಸಗ್ರೊತ್ಸವ ಅಷ್ಟಾವಿಧಾನಾಂಗ
22. ಗಳಿಂದಾ ಯುಕ್ತವಾಗಿ ಆಗತ್ಯ ಚಂಪಾಷಷ್ಠಿ ೧ ವೃಶಾಖ ಶು ೧೩ ವಡಂತಿ ೧ ಯೊ ೨ ಉತ್ಸಹಂಗಳು ಮತ್ತು ಪಂಚಪರ್ವಂಗಳು ವ ಗಣಪ್ಯಯನೂ
23. ಧರ್ಮಸಾಧನದಲ್ಲಿ ಬರ್ದ ಶರ್ತ ಪ್ರಕಾರಾ ಧರ್ಮಮೂಲ್ಯ ಸ್ತಳದ ಚಲು ತ್ತರ್ಪದಲ್ಲಿ ಬಿಟ ಪಾಗಾರ ವಳಗಣ ಸ್ತಳದ ಫಲ್ಲೊತ್ತತ್ತಿಯಿಂದಾ ಗಣಪ್ಯಯನ ಬಗ್ಗೆ ನಂದಾದಿಪ ೧
24. ವಂದು - ವ ನಾಡಕರ್ಣಿ ವೆಂಕಟಶ್ಯನ ಮಹಾಬಲ್ಲಶ್ಚರ್ಮಯನಲ್ಲಿಂದಾ ಇಟ ನಂದಾದಿಪ ೨ ಯೆಡುರ್ ವ ದಿನ ೧ರ ಕಳ್ಳಲು ಬೆಳ್ಳಿಗೆ ಅ ಕೊಳಗ || ಅದೆ ಪ್ರಕಾರಾ ನ್ಯವೆದ್ಯದ ಬಗ್ಗೆ
25. ಅಮೃತಪಡಿ ಸಾಹಾ ನಡ್ಡ ಬರ್ವ ಮೆರೆಗೆ - ವ ಯಿಂನ್ನು ಯಾರು ಬ್ಬರು ನಂದಾದಿಪಾದಿ ವಿನಿಯೊಗಂಗಳು ಯೊ ದೆವರ ಸಂನ್ನಿಧಯಲ್ಲು ಸ್ಥಿರವಾಗಿ ನಡ್ಡಿ ಬರೊಣಾಗಬೆ
26. ಕಾದಲ್ಲದೆ ಸದ್ರಿ ದೆವರಲ್ಲಿ ಅಮೃತಪಡಿ - ನಂದಾದಿಪ - ಮಾಹಾಲ್ರಿಂಗಾರ್ಚನಾದಿ ವಿನಿಯೊಗಂಗಳು ಭದ್ರವಾಗಿ ನಡಿಯುವ ಬಗ್ಗೆ ತಾಂಊ ತಂಮ್ಮ ಶಿಷ್ಯ ವರ್ಗಸ್ತರಿಗೆ
27. ಕೊಡೊಣಾದ ರ್ಯಾಸ ಪತ್ರಿಕೆ ಸಂಬಂಧಾ ವ ತಂಮ್ಮ ಸ್ವಹಸ್ತದಿಂದಾ ಮತ್ತು ನಮಗೆ ಸಂಗ್ರಹವಾದ ವ ಯಿಂನ್ನು ಆಗುವ ದ್ರವ್ಯಾದ್ಯನ್ನು ಕುಲ್ಲತ್ತದಿಂದಾ ಶಿಧಿಸುವ ಸ್ಥಿರ
28. ಚರಾದಿ ಉತ್ತಿಗಳು ಮುಂತ್ತಾದ್ರ ಸರ್ವಕರ್ತೃತ್ವಗಳಂನ್ನು ಯಿದರ್ರಿಂದಾ ಪೂರ್ಣ ಮೂಲ್ಯ ಸ್ತತಂತ್ರ ಪಟ ತಂಮ್ಮ ಸಂಸ್ಥಾನದಿಂದಾ ನಡ್ಡೊಣಾಗಬೆಕೆಂಬ ನಂಮ್ಮ ಅಪೆಕ್ಷೆ
29. ಅಭಿಮಾನ ಉಳುತ್ತಾ || ಊ ಶಾಶ್ವತವಾಗಿ ಪಾರಂಪರ್ಯ ನಡ್ಡಿಬರೊಣಾಗಬೆಕು ಸದ್ರಿ ಹಿತ್ತ ತಿರ್ವೆ ವಂದು ರ್ತುಪಾಯಂನ್ನು ಧರ್ಮಸಾಧನ ಶರ್ತ ಪ್ರಕಾರಾ ಸದ್ರಿ ಸ್ತಳದ
30. ದಕ್ಷಿಣ ಪಾಗಾರ ವತ್ತಿನಲ್ಲಿ ಯೊಗಾ ಯಿದ್ಡ ಮಾವಿನ ಮರಾ ೩ ಹಲ್ಲನ ಮರ ೧ ಯೊ ನಾಲ್ಕು ಮರಗಳು ಯಿ ಉಗಳ ಬುಡಗಳು ಯಿರುವಸ್ತಳ ಸಾಹಾ ಯಿಟುಕೊಂಡ ಗಣಪ್ಯಯನೆ ಕೊ



31. ಟು ಬರುವ ಮೆರೆಗೆ ಆತ್ತನೆ ಕೊಟು ಬರಬೆಕು ಶಿವ್ಯಾ ಪ್ರತ್ತೆಕ ಯಿ ಸ್ತಳಕೆ ತಿರ್ವ ತೆರುವಂಥಾದಿಲ್ಲಾ ಯಿ ಮೆಲ್ಲೆ ವಿವರಿಶಿದ ಸರ್ವ ಅಭಿಪ್ರಾಯಗಳನ್ನು
32. ತ್ತಮ ಶಿಷ್ಯವರ್ಗಸ್ತರಿಗೆ ತಿಳಿಸೊಣಾಗಿ ಯಿ ದೆವಾಲಯಗಳಲ್ಲಿ ನಡೆಯುವ ನಿರ್ಬಂಧನ ಪೂಜಾದಿ ನಂಮ್ಮ ಅಂತಾರ ಮಠದ ಗುರು ಸಾಂಪ್ರದಾಯ ಪ್ರಕಾ
33. ರಾ ಸರ್ವ ವಿನಿಯೋಗಳನ್ನು ಉದ್ದಿಶಿ ನಡುವ ಬಹುಭಾರ ಯಿ ತಮ ಸಂಸ್ಥಾನಕ್ಕೆ ಕುಡ್ಡಿರುತ್ತದೆ ಹೊರ್ತು ಅಂನ್ಯ ಜಾತಿ ಬ್ರಾಹ್ಮಣರಿಗೆ ಯಾವ ವಿಧದ
34. ಸ್ಥಿರ ಸಂಬಂಧಲೂ ಮಾಡಿಕೊಡೊಣಾಗಬಾರದು ಆದ್ದರಿಂದಾ ಸಾಹಾ ನಂಮ್ಮ ತಾತ್ಪರ್ಯಕರವಾದ ಮೆಲ್ಲೆ ವಿವರಿಶಿದ ಪ್ರಕಾರಾ ಮುಕ್ತಿ ಸ್ಥಾನಕ್ಕೆ ಸಾ
35. ಹಾ ಅನ್ನುಕುಲ್ಲವಾಗಿ ಸರ್ವಕಾರ್ಯಗಳನ್ನು ಯಥಾನುಸಾರವಾಗಿ ಸ್ಥಿರವಾದ ಶ್ರಿಯಾಭಿಉದ್ದಿಯಿಂದಾ ಆಚಂದ್ರಾರ್ಕವಾಗಿ ಇ
36. ಹಪರ ಕಿರ್ತಿ ಶಾಶ್ವತವಾಗಿ ನಡಕೊಂಡು ಬರ್ಬೆಕೆಂದು ಯಿಧ ನಮ್ಮಾತ್ಮಸಂತೊಷದಿಂದ ಬರ್ಶಿ ವಪ್ಪಿದ ಸ್ವತಂತ್ರ ಮೂಲ್ಲ ಮೊಕ್ಶಾರ್ನಾಮೆ ಭಾಷಾ ಸಹಿ
37. ಜಿತ್ತು ೧ ಜುಮಲ್ಲಾ ವಂದು ಶ್ರೀ ಮಹಾಡೇವ ಜೀವನ್ಮುಕ್ತ ಸ್ವಾಮಿ ರುಜು  
ಸಾಕ್ಷಿ  
ನಾಡಕರಣಿ ಮಹಾಬಲ್ಲೆಶ್ವರನ ಸಾಕ್ಷಿ ರುಜು ವೆಂಕಟೇಶ್ವಯನವರ ಮಗ  
ನಾಡ್ಕರ್ಣಿ ದೆವಪ್ಪಯನ ಮಗ ಮಂಗಿಶ್ಯನ ಸಾಕ್ಷಿರುಜು  
ನಾಡಕರ್ಣಿ ದೆವರಾವ ದೆವಪನ ಮಗ ಶಂಭು ಸಾಕ್ಷಿ ರುಜು  
ಬಂಕನಾಥೆಶ್ವರ ಹುಬಾಟನ ಮಗ ಮಹಾಬಲ್ಲೆಶ್ವರ ಭಟನ ಸಾಕ್ಷಿ ರುಜು  
ಮ್ನಗೆರ್ತಿ ನಾಗಪ್ಪ ಹೆಗಡೆ ಮಗ ಗಣಪ್ಪಯನ ಸಾಕ್ಷಿ ರುಜು  
ಯಿಂತಿ ಯಿವರ ಸಂನ್ಮಥದಿಂದಾ ನಾಡ್ಕರ್ಣಿ ರಾಮಪ್ಪನ ಗಣಪ್ಪಯನ  
ಬರಹಾದ ಧರ್ಮ ಸಾಧನ ಸಹಿ

**Summary :** On the 15<sup>th</sup> day of the bright half of Āśvija, Siddhārthi *saṁvatsara*, Śaka 1781, Śrī Jīvanmukta Swāmiji of Kāśināth Antvar mathkar of Jnānēsvari *saṁpradāya*, granted a land in Baṅkikoḍlu (in Gōkarṇa *panchaklōsa*), having a revenue value of a rupee, to Śrī Kṛiṣṇāśram Swāmiji. The land was granted with a due request to continue *vinīyōgas*, daily worship, *nandādīpa*, *amṛitapaḍi*, *Brāhmaṇa santarpane*,

*Mahālingārchane, Champāṣaṣṭhi, etc., at Śrī Kāśi-Viśwēśvar temple, where Śrī Jnānēswari Swāmiji had erected with the help of the Sāraswats, Nandimanṭapa, Muktimanṭapa, etc.*

**Note :** Siddharthi *saṁvatsara* corresponds to C.A.D. 1860.

103

P. 1

L.

1. ಶ್ರೀ ಕೃಷ್ಣಾಶ್ರಮ ಪಾದಂಗಳವರು ಆರಾಧಿಸುವ
2. ಶ್ರೀ ಭವಾನಿಶಂಕರ ದೇವರ ಭಂಡಾರಕೆ
3. ಸ್ವಸ್ತಿ ಶ್ರೀಜಯಾಭ್ಯುದಯ ಶಾಲ್ಮಿವಾಹನ ಶಕವರುಷ ೧೭೮೧ನೆ ಪರಿವರ್ತಮಾನಕೆ ಸ
4. ಲ್ಲವ ಶಿಧ್ಯಾರ್ಥಿ ಸಂ | ದ ಆಶ್ವಿಜ ಶು ೧೫ ಉ ಕುಜವಾರದಲ್ಲು ಶ್ರೀಮಠದ ಶಿಷ್ಯವ
5. ವರ್ಗಸ್ತರಾದ ಗೋಕರ್ಣ ಹನೇಹಳಿ ಬಂಕಿ ಕೊಡ್ಲಲ್ಲು ಇರುವ ಗೌಡಸಾರಸ್ವತ ಬ್ರಾಂಮ್ಹಣ ವಾಶಿ
6. ಪೃ ಗೋತ್ರಸ್ಥ ನಾಡ್ಕರ್ಣಿ ದೇವರಾವ ರಾಮ್ಯಯ ದೇವಪ್ಪನ ಮಗ ರಾಮಚಂದ್ರಯ
7. ಆ ಮಹಾಬಲಶ್ಚರ್ಮಯನ ಗಣಪ್ಯಯನ ಜೋಗಪನ ಶ್ಯಾಮ್ಯಯನ ಮಗ ಸುಬ್ರಾಯ ೧
8. ಅನಂತ್ಯಯನ ಮನತನದವರು ಮಹಾಬಲಶ್ಚರ್ಮನ ವೆಂಕಟಿಶ್ಯಯನ ಮಗ ಅನಂತ್ಯ
9. ಯನ ಪದ್ಮನಾಭ ೧ ಶ್ಯಾಂತ್ಯಯನ ನಾಗಪ್ಪಯ ೧ ಆ ಅನಂತ್ಯಯನ ಶ್ಯಾಂತಪ್ಪಾ ೧
10. ಆ ಗಣಪ್ಯಯನ ಮಗ ಮಾವಳಿ ಶ್ಯಾಮ್ಯಯ ೧ ಶುಂಗಜಿ ಮನತನದವರು ಅನಂತ್ಯ
11. ಯನ ಮಗಂದಿರು ಮಂಗಿಶ್ಯಯ ೧ ಗಣಪ್ಯಯ ೧ - ಕೊನಪ್ಪನ ಮನತನದವರು
12. ಗೊಪಾಲಕೃಷ್ಣಯನ ಶ್ಯಾಂತ್ಯಯ ೧ - ಆ ಮಂಗರ್ಷ್ಯನ ಮನತನದ ವೆಂಕಟಪತ್ಯಯ

13. ನ ಶಂಕ್ರಯ ೧ - ನಾರ್ಣಪನ ಮಂಜುನಾತ್ಮಯ ೧ - ಗೊಪಾಲಕೃಷ್ಣಯನ ಮಂಜುನಾ
14. ತ್ತಯ ೧ - ರಂಗಯನ ಮನತನದವರು - ದೊಡಕೃಷ್ಣಯನ ಮಂಜುನಾತ್ಮನ ನಿ
15. ಸ್ವತ ಹೆರ್ವಟೆ ವೆಂಕಟರಾಯ ೧ - ಸಂಣಕೃಷ್ಣಯನ ಮಹಾಬಲಶ್ಚರಯ ೧ - ಇ
16. ಪ್ಪ ಜನರು ಬರದು ವಪ್ಪಿಶಿದ ಬಿಂನವತ್ತಳೆ ಮೂಲ ಸಾಧನ ಭಾಷಾ ಕ್ರಮವೆಂ
17. ತೆಂದರೆ - ನಾವು ನಂಮ್ಮ ಹಿರಿಯರಾರಭ್ಯಾ ಮೂಲವಾಗಿ ಅನುಭವಿಶಿ ಬರು
18. ವ ನಾಗ್ರಬ್ಬಲ ಗ್ರಾಮದಲ್ಲಿ ಸಂ ೧೨೬೦ ನೆ ಪಸಲ್ಲಿಯಲ್ಲು ಹೊಸ್ತಾಗಿ ಶೆಂಕ್ಸನ
19. ಬಂದು - ಆಗ್ರ ಅಂದಾಜೆ ಮೊಕ್ರರು ಆಗುವಾಗ್ಯೆ ನಾವು ನಂಮ ಆತ್ಮಸ
20. ಂತೊಪದಿಂದಾ ಶ್ರೀ ಭಂಡಾರಕ್ಕೆ ಮೂಲಗೆಣಿ ಆಗ್ರ ಚಿಟ ೫ ರಬಾಬ್ತ ಸ್ಥಳಾ - ವರು

## P. 2

## L.

1. ಶ ೧ ರ ಲ ಯಂಟ್ಟು ರುಪಾಯಿ ಗೆಣಿ ಮೊಕ್ರರು ಮಾಡಿ ಸಾಧಾರಣ ಸಂ | ರ್ರ ಫಾಲ್ಲು
2. ಣ ಬ ೧೨ ದಿವಸಾ - ಮೂಲಗೆಣಿ ದಸ್ತವಜು ಬರ್ಶಿಕೊಟ್ಟ ಪ್ರಕಾರಾ ಆ ಆಗ್ರ ಅ
3. ಂದಾಜ ಸಹಾ ಸಾಲ ಬ ಸಾಲ ಅನುಭವಿಶಿ ಶ್ರೀ ಸಂನಿಧಿ ಇಂದಾ ನಮಗೆ
4. ಸಂದುಬರುವ ಲ ಯಂಟ್ಟು ರುಪಾಯಿಯಂನು ನಾವು ನಂಮ ಕುಟ್ಟುಂಬ
5. ಸ್ರಯೊಭಿವ್ವುಧ್ಧಿಗೊಸ್ಕರಾ ಶ್ರೀ ಸಂನಿಧಿಯಲ್ಲು ಪ್ರತಿ ಸಂ | ರ್ರ ವ್ಯಶಾಕ ಶು ೨ ದಿವ
6. ಸಕ್ಕೆ ನಂಮಕಡೆ ಇಂದ ಶ್ರೀ ದೆವರ ಪೂಜೆ ವ ಸಂತರ್ಪಣೆ ರಾತ್ರ ವಸಂತ ಪೂಜೆ
7. ವಿನಿಯೊಗ ಸಹಾ ಶಾಶ್ವತವಾಗಿ ನಡೆಶಿಬರುವ ಬಗ್ಯೆ ಮನೊಪಃ ಕಾಯ
8. ದಿಂದಾ ಕ್ಲಪ್ತ ಮಾಡಿಕೊಟ್ಟಿಧವೆ ಆದರಿಂದ ಸದ್ರಿ ವಿನಿಯೊಗಗಳು ವರುಶಂ
9. ಪ್ರತಿ ಸ್ವಾರಿ ಬಳಿಯ ಶ್ರೀ ಸಂನಿಧಿಯಲ್ಲು - ಪ್ರತಿ ಸಂ | ರ್ರ ವ್ಯಶಾಕ ಶು ೨ ದಿವಸಾ
10. ವ ರಾತ್ರೆಯಲ್ಲಿ ಸಹಾ ಪರಂಪರ್ಯ್ಯ ನಡೆಶಿಬರುವ ಬಗ್ಯೆ - ಸದ್ರಿ ಆ

11. ಗ್ರ ಮೂಲಗೆಣಿ ಬಾಬ್ಬು ತೀರ್ವೆಯನು ಸದ್ರಿ ನಾಗ್ರಬ್ಬಲ ಗ್ರಾಮಕ್ಕೆ ಸರಕಾರ
12. ತೀರ್ವೆಯು - ಈಗಾ ಮನಾ ಇರುವಂತಾದ್ದು ವಂದು ವೆಳ್ಯಾದಿಂದಾ ಸ
13. ಕಾರದಿಂದಾ ಜಮಾ ಮಾಡಿ ಮೊಕ್ರರು ಆದ್ರೆ ದಾರೂಶ್ಯಾಮರೇಗೆ ಈ ಚಿಟ್ಟು
14. ಗಳಿಗೆ ಆಗುವ ಸರ್ಕಾರ ತೀರ್ವೆಯು ಶ್ರೀ ಸಂನಿಧಿ ಇಂದಲೆ ಕೊಡುಸೊಣಾಗಬೆ
15. ಕಾಗಿ ನಿಶ್ಚೈಶಿ ನಾವು ನಮ ನಮ ಆತ್ಮಸಂತೋಷದಿಂದ ಸದ್ರಿ ಗೆಣಿಯನು
16. ಶ್ರೀ ಸಂನಿಧಿಯಲ್ಲು ಅರ್ಪಿಶಿಧವೆ ಆದರಿಂದ ಸದ್ರಿ ಗೆಣಿಯು ಈ ವರುಶ
17. ದಾರಭ್ಯಾ ನಮಗೆ ಬರಬೆಕೆಂತಾ ನಾವು ನಮ ಸಂತಾನದವರು ಸಾಹಾ ಕೆಳ್ಳಿ
18. ಕೈ ಕಾರ್ಣವಿಲ್ಲಾ ಆದರಿಂದಾ ಸದ್ರಿ ಶೇವೆ ಶಾಶ್ವತವಾಗಿ ನಡಸೊಣಾಗಿ ಶ್ರೀಮು
19. ಡಿ ಗಂಧ ಪ್ರಸಾಧ ಮಂತ್ರಾಕ್ಷತೆ ದಯಪಾಲಿಸೊಣಾಗಬೆಕು ಶ್ರೀ ಸ್ವಾಮಿ ||-
20. ನ್ನಾಡಕರ್ಣಿ ನ್ನಾಗಪ್ಪಯನ ರ್ನುಜು ಬಿನಹಾ  
ನಾಡಕರ್ಣಿ ಅನಂತ್ಯಯನ ಶಾಂತಪ್ಪನ ಬಿನಹಾ  
ರ್ನುಜು
21. ನಾಡಕರ್ಣಿ ಮಾಗಜಿ ಅನಂತ್ಯಯನವರ ಮಂಗಿಶ್ಯಯನ ರ್ನುಜು ಬಿನಹಾ
22. ನಾಡಕರ್ಣಿ ಅನಂತ್ಯನ ಪದ್ಮನಾಭನ ರುಜು ಸಾಷ್ಟಾಂಗ ಬಿನಹಾ
23. ನಾಡಕರ್ಣಿ ಶ್ಯಾಮ್ಯಯನ ಶಾಂತ್ಯಯನಿ ರ್ನುಜು ದೆವರಾವ ರಾಮಚಂದ್ರಯನ ರುಜು
24. ಮಹಾಬಲಶ್ವರಯನ ಮಗ ಗಣಪ್ಪನ ರ್ನುಜು

### P. 3

#### L.

1. ನಾಡಕರ್ಣಿ ಶಾಮ್ಯನವ್ರ ಮ | ಸುಬ್ರಾಯನ ರ್ನುಜು ಹೆರವಟಿ ವೆಂಕಟಶಯನ ರ್ನುಜು ಬಿನಹಾ
2. ನಾಡಕರ್ಣಿ - ಕ್ರ | ಮಂಜುನಾಥ್ಯಯನ ಅಳಿಯ ಹೆರವಟಿ ವೆಂಕಟರ್ರಾ
3. ಯನ ಅನುಮತ್ತಿಯಿಂದಾ ಜಿತಾ - ನಾಗಪ್ಪಯನ ರ್ನುಜು ಬಿನಹಾ -
4. ನಾಡಕರ್ಣಿ ಅಣಪ್ಪಯನ ಮಗಾ ರಾಮ್ಯಯನ ರ್ನುಜು
5. ಗಣಪ್ಪಯನ ರ್ನುಜು ನಾಡಕರ್ಣಿ ಗೊಪಾಲಕೃಷ್ಣಯನ ಮಂಜುನಾ
6. ಸಂಣ ಕೃಷ್ಣಯನ ಮಹ ಥ್ಯಯನ ರ್ನುಜು ಬಿನಹಾ

- |     |   |                               |
|-----|---|-------------------------------|
| 7.  | ಬಲ್ಲೆಶ್ವರಯನ ರುಜು                                  | ಕೊಪದ ಸುಬ್ರಾಯನ ಮಗ ಮಂಜುನಾಥಯನ    |
| 8.  |   | ರುಜು ಬಿಂನಹಾ -                 |
| 9.  | ಯೊಬಗ್ಯೆ ಸಾಕ್ಷಿ                                    |                               |
| 10. | ನಾಡಕರಣಿ ಮಹಾಬಲ್ಲೆಶ್ವರ                              | ನಾಡಕರಣಿ ರಾಮಪ್ಪನವರ ಗಣಪ್ಪಯನ ಸಾ  |
| 11. | ನ ಸಾಕ್ಷಿ ರುಜು                                     | ಕ್ಷಿ ರುಜು                     |
| 12. | ಕಲ್ಯಾಣಪುತ್ರ ಮಂಗಿಶ ಭಟ್ಟ                            | ಗೊಕರ್ನ ಸ್ವಳದ ವಿನಾಯಕ ಶ್ಯಾ   ಸಾ |
| 13. | ನ ಸಾಕ್ಷಿ ರುಜು                                     | ಕ್ಷಿ ರುಜು                     |
| 14. | ಬಳವಳಿ ಶಾಬ್ಯನ ಮಗ                                   |                               |
| 15. | ಶೆಷಗಿರಿಯಪ್ಪನ ಸಾಕ್ಷಿ ರುಜು                          |                               |
| 16. | ಈ ಬಿಂನವತ್ತಳೆ ಮೂಲ ಸಾಧನಾ ಬರದಾತ ಕುಚಿನಾಡ ಶೆಷಗಿರಿಯಪ್ಪನ |                               |
|     | ಮಗ ವೆಂಕಟೆ   |                               |
| 17. |   | ಶ್ಯಯ                          |

**Summary :** On Tuesday, 15<sup>th</sup> day of the bright half of Āśvija, Siddhārthi *saṁvatsara*, Śaka 1781, the Gauḍa Sāraswat disciples of the *Matha*, residing in Gōkaṁṇa, Hanehalli and Bankikoḍlu, granted a saltpan to the *bhaṇḍāra* of Śrī Bhavānīsaṅkar, adored by Śrī Kṛiṣṇāśram Śrīpādangaḷu. They requested the *Swāmiji* to offer worship to the Deity, arrange *santarpane*, *Vasavanta pūje* and other *vinīyōgas*, on every 3rd day of the bright half of Vaiśākha of every *saṁvatsara*, from Rs. 8/-, derived as rent, for the wellbeing of the grantees.

**Note :** Siddhārthi *saṁ.* corresponds to C.A.D. 1860.

L.

1. ಶ್ರೀ ಕೃಷ್ಣಾಶ್ರಮ ಶ್ರೀ ಸ್ವಾಮಿಯವರ ಚರಣಾ
2. ರವಿಂದಗಳಿಗೆ
3. ಸಿದ್ಧಾರ್ಥಿ ಸಂವತ್ಸರ ಆಶ್ವಿಜ ಬ ಶಿ ಆದಿತ್ಯವಾರದಲ್ಲು
4. ಗೊಕರ್ನ ದುರ್ಗಾ ಪಂಡಿತ ಸುಬಡಿಗಳ ಮಗ ಮಹಾಬಲ ಅ
5. ಡಿಯು ಬರಕೊಂಡ ಕರಾಯ - ನಾನು ನಂನ ಗರ್ಜ ನಿಮಿ

6. ತ್ತ ಶ್ರೀ ಸಂನಿಧಿಯಿಂದ ಕಳದ ಜೆಷ್ಯ ಬ ೬ ಲ್ಲ ಆಮೆಲೆ ಸಹಾ
7. ತೆಗದುಕೊಂಡ ರುಪ್ಯಾ ೧೫೦ ಅಕ್ಷರದಲ್ಲು ನೂರೂವತ್ತು ರುಪ್ಯಾ
8. ಯನ್ನು ಶ್ರೀ ಸ್ವಾರಿ ಗೊರ್ಕರ್ಣದಿಂದ ತೆರ್ಕುರ್ವಷ್ಟರಲ್ಲಿ ಕೊಡಬೆಕೆಂ
9. ತಾ ಮೂಬಂದಲೆ ಕೊಂಡಿರುತಿದ್ದಾಗ್ಯು ಯಿಗ ವದಗದೆ ಯಿದ್ದ
10. ಕಾರಣ ಸದ್ರಿ ಅ್ಯವಜೆಗೆ ನಡದ ದಿವ್ವದ ಕ್ಯಾದೆ ಬಡ್ಡಿ ಸಹಾ
11. ಬರುವ ಕಾರ್ತಿಕ ಬ ೨೦ ವಳಗೆ ವಂದು ಗಂಟೆಗೆ ಶ್ರೀ ಸಂನಿಧಿ
12. ಬಳಿಯ ಬಂದು ನಗದಾಗಿ ಪಾವತಿ ಮಾಡಿಕೊಟ್ಟು ಯಿದ್ದದಾ
13. ರ್ತು ವಾಪ್ಸ ತೆಗದುಕೊಂಡೆನ್ನು ಯಂದು ಬರಸಿಕೊಟ್ಟ ಕರಾರ್ತು
14. (ಸಹಿ ಇದೆ)
15. ಕ್ಯಾಕ್ಟಿಣಿ ವೆಂಕಟಪತ್ತಯನ ಮಗ ನಾರ್ಣಪ್ಪ
16. ನ ಸಾಕ್ಷಿ ರ್ತುಜು
17. ಬಳವಳಿ ಶೆಷಗಿರಿಯಪ್ಪ ಸಾಕ್ಷಿ ರ್ತುಜು
18. ಸದ್ರಿ ಕರಾರು ಬರದಾತ ಕುಚ್ಚಿನಾಡ ಶಾಂತಯನ ಮ
19. ಗ ಸುಬ್ರಾಯ

**Summary :**On Sunday, 5<sup>th</sup> day of the dark half of Āśvija, Siddhārthi *sarivatsara* (C.A.D. 1860), Mahābala Aḍi, son of Durgāpaṇḍit Subbaḍi of Gōkarṇa, submitted a promissory to Śrī Kṛiṣṇāśram Swāmiji, informing him that he would return Rs. 150/- with due interest, to the *Matha*, before 30th of *ba. Kārtika* and take back the promissory. Out of necessity, Mahābala had raised loan on the 6th day of the dark half of previous Jyēṣṭha.

## 105

L.

1. ಸಂ ೧೮೬೦ನೆ ಯ್ಲಿವಿ ಮಾಹೆ ಯಪ್ಪಿಲ ತಾರ್ತಿಕು ೧೦ನೆ ರಲು
2. ದ್ರಿ ಸಂ | ಚ್ಯತ್ತ ಬ ೫ಲು ಶ್ರೀಮತ್ತು ಶಿರ್ರಾಲ್ಲೆ ಚಿತ್ತಾರ ಮಟ
3. ದ ಶಂಕ್ರ ಭಟರ ಮಗ ಗಣಪತ್ತಿ ಭಟ್ಟಿಗೆ ಸುಸಗಡಿ ಮಾಗಣೆ
4. ಮುಂಡ್ಯಳಿಯಲ್ಲು ಯಿರುವ ಮೊಗೇರ್ ನಾಗನ ಮಗ ಮಂಜು ೧ ಕಂನ್ಯ  
೧ ಸಾಹಾ ೨ ಜನರು ಬರ್ಲಕೊಟ

5. ಭುಮಿ ಭೋಗ್ಯಾದಿ ಅಡಲು ದಸ್ತವಜು ಯೆನೆಂದೆ-ನಾಂಲು ಮುಲವಾಗಿ ಅನುಭವಿ ಬ
6. ರುವ - - - - - ಯಲ್ಲಿ ನಂಬ್ರ ೬೧ನೆ ಬ್ಯಾಡ್ಯನ ರಾಮಾಯಂಬ ವರ್ಗದ ಪೈಕಿ - - -
7. ಜಮಾ ಬ - ದ ರುಪ್ಯಾ ೧೨ \* ೪ \* ೦ ಕ್ತಿರ್ವ ತೆತ್ತು ಬರುವ ದಾನಮಡಿ ಮುಂಡ್ಯಳಿ ಬ್ಯಲಲ್ಲು ಯಿರುವ ನಂ - - -
8. ಸಾಗ್ವಳಿ ಬಾಬ್ಬ ಅಗೆಡಿ ತಾರು ವಡಿ ೨ ರ್ರ ಗದೆ ಮು ೧ || ಹಾಲಗೆಣಿಗೆ ಕಟ್ಟುವ ಪ್ರಕಾರ್ರ ಗೆಣಿ - -
9. - - ||| ೦ ನಂಮ ಮನೆ ಅಡಿ ಹಿತ್ತ್ಲ ವತ್ತಿನ ವಡಿ ೧ ರ್ರ ಗದೆ ಮು ೧ ರ್ರ ಗೆಣಿ ಅಮು ೨ | ೦ ಜುಮ್ಲಾ ಗದೆ ಮು ೨ || ೦
10. .. ಗೆಣಿ ಅಮುಡಿ ೬ ಕೆ ರಿವಾಜು ಕ್ರಯ ರುಪ್ಯಾ ೧೨ \* ೦ ಬಾಗ್ಯಾತ್ತು ೨೦ - ರಾ ಮೊಕ್ಕುರ ಮಾಡಿ - ಗೆಣಿ
11. ರುಪ್ಯಾ ೧೨ \* ೮ \* ೦ ಉಭಯಂ ರುಪ್ಯಾ ೨೪ \* ೮ \* ಹುಟವಳಿ ಬಾಬ್ಬ ಸದ್ರಿ ಸ್ತಳಾ ಉತ್ತಾ ದಿಕನಲ್ಲು ನಿಮಗೆ ಭೋ
12. ಗ್ಯಾದಿ ಅಡವಿಗೆ ಕೊಟ್ಟು ನಿಮಿಂದಾ ತೆಗದುಕೊಂಡ ರುಪ್ಯಾ ೨೦೦ ಕ್ಕೆ ವಿವರ್ರ ಕಳದ ಕಾಳಿತ್ತಾಕ್ಷಿ ಸಂ | ಚ್ಯ
13. ತ್ರ ಬ - ಲ್ಲು ಯಿದೆ ಸ್ತಳದ ತೊರಡವಿನ ಮೆಲೆ ತೆಗದುಕೊಂಡ ರುಪ್ಯಾ ೪೦ \* ೦ ದ್ಯಾರ್ಥಿ ಸಂ | ಚಯಿತ್ರ
14. - - - - ಕೊಟ ದಸ್ತವಜು ಬಾಬ್ಬ ರುಪ್ಯಾ ೫೦ \* ೦ - - - - -
15. - ಕೊಂಡ ಕ್ರಯದಿಂದಾ ಸಾಹಾ ಮೊಕ್ತಾ ಲೆಖ್ವವಾಗಿ ನಿಮಗೆ ಸಲ್ಲುವ ರುಪ್ಯಾ ೬೯ \* ೨ \* ೧೦ ಭರಾನ ಮ
16. ಹಂಮದ ಸ್ಯಾಬಂಗೆ ನಮಿಂದಾ ಸಲತ್ಕ ದಸ್ತವಜು ಬಾಬ್ಬ ಹಣವಿನ ಬಗ್ಗೆ ನಿಮಿಂದಾ ಕೊಡ್ತಿದು ರುಪ್ಯಾ ೬೩ \* ೦ ಜು
17. ಮ್ಲಾ ರುಪ್ಯಾ ೨೨೨ \* ೨ \* ೧೦ ಕ್ಕೆ ಪೈಕಾ ಅಲ್ಲಾಹಿದಾ ಮ್ಯಸಾಲ ದಸ್ತವಜು ನಿಮಗೆ ಬರಕೊಟ ಬಾಬ್ಬ ರು ೨೨ \* ೨ \* ೧೦
18. ವಜಾಕಳದು ಚಾ ಅ್ಯನ ಸಲ್ಲುವ ರುಪ್ಯಾ ೨೦೦ \* ೦ ಯಿಂನುರು ವಳಗೆ ಬರ್ದ ತಪಶಿಲ್ಲು ಪ್ರಕಾರ್ರ ಹಣಾ ಬಂದ ಬಗ್ಗೆ
19. ಯಿದೆ ರಶಿಡಿ ಆಗಿರುತ್ತದೆ ಸದ್ರಿ ರುಪ್ಯಾ ಯಿಂನುರಕೆ ಯಿಸ್ತಳಾ ನಿಮಗೆ ಭೋಗ್ಯಾದಿಗೆ ಕೊಟ್ಟಿದೆವೆ ಆದ
20. ರಿಂದಾ ಯಿ ತಾರಿಕ್ಕಿನಿಂದಾ ನಿಂಲು ಸದ್ರಿ ಸ್ತಳಾ ಅನುಭವಿ ಸದ್ರಿ ನಮೂದಿಶಿದ ಹುಟವಳಿ ಪೈಕಾ ರುಪ್ಯಾ ೧೨ \* ೪ \*

21. ಪ್ರಕಾರ - ಬರುವ ಸಂ ೧೮೬೧ನೆ ಯ್ಲವಿ ಲಾಗ್ಯಾತ್ತು ಸದ್ರಿ ವರ್ಗದ ಸರಕಾರಕೆ ನಿಂವೆ ವಸುಲ್ಲು ಕೊಟ್ಟು ಉಳದ ಮು
22. ನಾಫಿ ಸದ್ರಿ ಅಡವಿನ ಅರ್ಧದ ಬಗ್ಗೆ ಬಡ್ಡಿಗ ವಜಾಮಾಡಿಕೊಳುತ್ತಾ ಬರುವದು ಸದ್ರಿ ಭುಮಿ ನಮಗೆ ಬೆಕೆಂಬಗ್ಗೆ
23. ಶ್ರ - - - - - ಅಡವಿನ ಅ್ಯವಜು ನಿಂಮ ವಶಕ್ಕೆ ನಗದು ಯೆಕ ಗಂಟನಿಂದಾ ವಸುಲ್ಲು ಕೊಟ್ಟು
24. ಯಿ ಭೋಗ್ಯಾದಿ ಅಡವಿನ ದಸ್ತವಜು ಮೊದ್ಲಿನ ದಸ್ತವಜು ಸಾಹಾ ವಾಪ್ಪ ತೆಗದುಕೊಂಡೆಲು ಯಂದು ನಂಮ ಖುದ ರಾ
25. ಜಿಯಿಂದ ಬರತ್ತಿಕೊಟ ಭುಮಿ ಭೋಗ್ಯಾದಿ ಅಡಲು ದಸ್ತವಜು- =ಯಿಗರೆ ಮಂಜು ಗುರ್ತು ಕನಿನ ರುಜು
26. ಯಿದ್ಲೆ ಸಾಕ್ಷಿ ಮುಡಭಟಕಳ ದೊಮಪ್ಪಯನ ಮಗ ಪುಟಪ್ಪನ ಸಾಕ್ಷಿ ರುಜು
27. ಮುಡಭಟಕಳ ದೆವಪ್ಪಯನವರ ಮಗ ಕ್ರುಷ್ಣಯನ ಸಾಕ್ಷಿ ರುಜು
28. ಮೊಹತ್ತಿ ಶೆಂಮಾಹಂಮದ ಸ್ಯಾಬರ ಸಾಕ್ಷಿ ರುಜು
29. ಯಿಂತ್ತಿಯವರ ಸಂನ್ಮತೆಯಿಂದಾ ವೊಣಿಕೆರೆ ವೆಂಕಟಶ್ಯನ ಮಗ ವೆಂಕಟ ದತ್ತನ ಬರಹಾ ದ ಭೋಗ್ಯಾದಿ ಅಡಲು ದಸ್ತವಜು

**Summary :** On the 5<sup>th</sup> day of the dark half of Chaitra, Raudri *sāmvatsara*, corresponding to April 10, 1860, Mañju and Kanya, Mogers of Muṇḍaili in Susagaḍi *māgaṇe*, granted a lease relating to land, to Gaṇapati Bhaṭṭa, son of Śānkra Bhaṭṭa of Śirāle *Maṭha*. For having mortgaged the land, the grantees received Rs. 200/-, with a condition that they should get back the mortgaged lease after returning the loan.

106

L.

1. ಶ್ರೀ ಕೃಷ್ಣಾಶ್ರಮ ಶ್ರೀಪಾದಂಗಳವರು
2. - - - - -
3. ಆಚ್ಛಾಧಾರಕ ಕಾರ್ಕಳ ಅಂಣಪ್ಪನು ಮಾಡುವ
4. ಸಾಷ್ಟಾಂಗ ಬಿನಹಾ ದುರ್ಮತಿ ಸಂವತ್ಸರದ - - -
5. ವರೆಗೆ ಸಂನಿಧಾನದ ಕೃಪಾಕಟಾಕ್ಷ - - - - -



6. -- -- ಸಂದಾನದ ಯೋಗಕ್ಷೇಮ -- -- --
7. ಗಳಿಗೆ ಅಪ್ಪಣೆ ಆಗಬೆಕು ಶ್ರೀ ಸ್ವಾ -- -- --
8. -- -- ಸಂದಾನದಿಂದ ತಲಿದ ರ್ಯಾಸಾ -- -- --
9. -- -- ಲಕ್ಷ್ಮಿನಾರ್ಣಪ್ಪನು -- -- --
10. ಶಿಶಿ ತಹಲದಾರ -- -- --
11. ರಿಗೆ ಯಿ ದಿವ್ವ -- -- --
12. -- -- -- -- --

**Summary :** The *binnahapatra* belonging to Durmati *sarivatsara* (C.A.D. 1862), of Anṇappa of Kārkal, to Śrī Kṛṣṇāśram Śrīpādāṅgaḷu. As per the orders of the *Swāmiji*, Anṇappa retained Rs. 2,022-8-0, received from Lakṣminārayaṇappa of Koppa.

**Note :** The record runs up to two pages, but not legible.

## 107

**P. 1**

**L.**

1. ಶ್ರೀ ಕೃಷ್ಣಾಶ್ರಮ ಶ್ರೀಪಾದಂಗಳವರು
2. ಹೊನ್ನಾವರ ತಾಲ್ಕು ಕೊಪ್ಪದ ಮಾಗಣೆ ಕಟಗಾ
3. ರಲ್ಲಿರುವ ಭಿಮಹೆಬ್ಬಾರನ ಮಗ ಸಂಣೆಬ್ಬಾ
4. ರಿಗೆ ದುರ್ಮತ್ತಿ ಸಂ || ರ್ರ ಕಾರ್ತಿಕ ಶು ೧೪
5. ಲ್ಲ ಅದಾಗಿ - ನಿಮಿಂದಾ ಶೆಕಡಾ ರು
6. ಪ್ಯ ೧೦೦ ಕ್ಕೆ ವರ್ಷ ವಂದರ್ರ ಕೊಡುವರೆ ಮಾ
7. ಡಿದ ಬಡ್ಡಿ ರುಪ್ಯ ೬೦ ಆರರ ಮೆರೆಗೆ
8. ಯಿ ದಿವ್ವ ತ್ತೆಗದುಕೊಂಡ ರುಪ್ಯ ೧೧೫೦
9. ಸಾವಿರದ ನುರ ಅ್ಯವತ್ತು - ಯಿಂನು ೧೫ ದಿವ್ವ
10. ದಿವ್ವದಿಂದಾ ಯಿಲ್ಲಿ ಮುಟ್ಟುವದಕೆ ನಿಲು
11. ವಪ್ಪಿದ ರುಪ್ಯ ೫೦೦೦ ಅ್ಯವತ್ತು ಉಭ
12. ಯರ ರುಪ್ಯ ಸಾವಿರದ ಯಿಂನುರಂನ್ನು
13. ಮೆಲ್ಲೆ ಬರದ ಬಡ್ಡಿ ಕೂಡಿ ಮಲದಿಂದಾ

**P. 2**

**L.**

1. ಸಲ್ಯಾಸತ್ಯದ್ವಾಗಿರುತ್ತದೆ || - ಯಂದ್ರೆ - ಯಿ ತಾ
2. ರಿಕ್ಕಿನಿಂದಾ ವಂದು ವರುಷದೊಳಗೆ - ಸಲ್ಯಾ
3. ಶಿ ಪಾವ್ತಿಸಮೇತಾ - ಯಿ ರ್ಯಾಸ ವಾಪ್ಪ ತರ್ನ್
4. ಲ್ಲಾಧಿತ್ತು - ಙ್ನಾಳಿ:

**Summary :** On the 14<sup>th</sup> day of the bright half of Kārtika, Durmati *samvatsara* (C.A.D. 1862), Śrī Kṛṣṇāśram Śrīpādāṅgaḷu informed Saṅṇebbār (Saṅṇa Hebbār), son of Bhīma Hebbār of Kaṭṅār, in Koppa *Māgaṇe*, Honnāvar tāluk, that the *Matha* would remit Rs. 1,200/- (Rupees One thousand two hundred), with due interest, within one year.

**108**

**P. 1**

**L.**

1. ಸಂನ ೧೮೬೧ನೆ ಯ್ಲಿವಿ ದುರ್ಮತ್ತಿ ಸಂ | ಫಾಲ
2. ಗುಣ ಶು ೧೪ ಲ್ಲ ಶ್ರೀಮತ್ತು ಮಟದ ಗಣಪ
3. ತ್ತಿ ಭಟರಿಗೆ - ಚಂ | ಸ್ತ | ರಾಮಚಂದ್ರಯನು
4. ಬರ್ನ್ಕೊಟ ಕರಾರ್ತ ಯೆನೆಂದ್ರೆ - ನಾಂನ್ನು ನಂನ ಗ
5. ಜಫನ ಬಗ್ಗೆ ಯಿ ತಿತ್ತಿಯಲ್ಲು ನಿಂಮ್ಮ ಕೈಯ
6. ನಗದ್ದು ತೆಗದುಕೊಂಡ ರುಪ್ಯಾ ೨೮ ನ್ನು
7. ಯಿದೆ ಬರುವ ಫಾಲಗುಣ ಬ ೩೦ ವಳಗೆ
8. ನಿಬಡ್ಡಿಯಿಂದಾ ವಂದೆ ಗಂಟಿಗೆ ಫಡಿಚ್ಯಾ
9. ಮಾಡ್ಡಿಕೊಟು ಸಂದ ಬಗ್ಗೆ ರಶಿಧಿ ಸಮೆ
10. ತ್ತಾ ಯಿ ಕರಾರ್ತ ವಾಪ್ಪು ತೆಗದ್ದುಕೊಂಡೆ
11. ನೆಂದು ನಂನ ಖುದ ರಾಜಿಯಿಂದ್ಲ ಬರ್ನ್
12. ಕೊಟ ಕರಾರ್ತ ರಾಮಚಂದ್ರಯನ ರುಜು

## P. 2

## L.

1. ಯೊ ಬಗ್ಗೆ ಸಾಕ್ಷಿ -
2. ಪಂಡಿತ್ತ ಮಂಗಿಶಯನ ಸಾಕ್ಷಿ
3. ರುಜು
4. ಬಡುಕುಳಿ ಅನಂತ ಭಟರ ಸಾ
5. ಕ್ಷಿ ರುಜು
6. ಸ್ವಹಸ್ತ ಬರಹಾ ರಾಮಚಂದ್ರಯನ ಬರಹಾ

**Summary :** On the 14<sup>th</sup> day of the bright half of Fālgūṇa, Durmati *saṁvatsara*, corresponding to A.D. 1862, Rāmachandraya submitted a promissory to Gaṇapati Bhaṭṭa of the Śrī Matha, promising to return Rs. 28/-, before the 30<sup>th</sup> of the dark half of the same Fālgūṇa. Out of necessity, Rāmachandraya had raised loan.

## 109

## P. 1

## L.

1. ಶ್ರೀಕೃಷ್ಣಾಶ್ರಮ ಶ್ರೀಪಾದಂಗಳವರು
2. ನಮಗತ್ತಂತ ಪ್ರಿಯ ಶಿಷ್ಯರಾದ ಮಂಗ್ಗುರಲ್ಲಿರುವ
3. ಗೌಡಸಾರಸ್ವತ ಬ್ರಾಂಹ್ಮಣ ಹತ್ತು ಸಮಸ್ತ ಗೃಹಸ್ಥರಿ
4. ಗೆ - ಶ್ರೀಮಂನಾರಾಯಣ ಸ್ಮರಣೆ ಪುರ್ವಕ ಹರಶಿ ಕಳುಹಿ
5. ದ ಆಶಿರ್ವಾದಾ ದುಂದುಭಿ ಸಂ | ರ್ರ ಚ್ಯುತ ಬ ೧೩ ವರೆ
6. ಗೆ ಶಿರಾಲ್ಲೆ ಮಠದಲ್ಲು ಸ್ನಾನ ಜಪಾನುಷ್ಠಾನ ಶ್ರೀಭವಾ
7. ನೀಶಂಕರ ದವರ ಪೂಜೆ ಮಾಡುತ್ತ ಯೊಗಕ್ಷೇಮದಲ್ಲಿಧೆ
8. ವೆ ನಿಮ್ಮ ಕ್ಷೇಮಕೆ ಬರಶಿ ಕಳುಹಿಸುವದು ಅದಾಗಿ ಮಂಜೆ
9. ಶ್ವರ ತಿಮ್ಮ ಭಟನ ಮಗ ರಮಣ ಭಟನು ಮುತ್ತಪ
10. ಟ್ಟ ವರ್ತಮಾನ ಶೃತವಾದ್ದರಿಂದಾ ಯೊತ್ತನ ಮುಖಾಂತ್ರಾ
11. ನಡೆದುಬರುವ ವೆಂಕಟಮಣ ದೆವಸ್ಥಾನ ಜಿಂಧಿ ವ
12. ಗ್ಯರೆ ಶೊಧನೆಯಿಂದಾ ವಿಲ್ಲಿಯಿಟ್ಟಿದ್ದಿರೊ ಯೆ
13. ನೆಂಬುದು ಶ್ರುತವಾಗಲ್ಲಿಲ್ಲಾ ಪರಂತ್ತು ತಿಮ್ಮಭ

14. ಟನು ರಾಮೇಶ್ವರಕೆ ಹೊಗತಿ (ದೆ ?) ರುವಾಗ್ಗೆ ದೇವಸ್ಥಾನದ
15. ಸ್ಥಿರಚರ ಆಸ್ತಿ ಯಾವತ್ತು ಜಿಂಧ್ಲಿ ತಪಶಿಲ್ಲು ಪಟ್ಟಿ
16. ಬರದು ಯಿಟ್ಟು ಮುಂದೆ ಗ್ರಹಸ್ತರು ಸರ್ವರು ಕು
17. - - - - - ವಿನಿಯೋಗಾದಿಗಳ ಸಾಹಾ

P. 2

L.

1. ನಡ್ಡಿಬೆಕೆಂಬ ವಪ್ಪಿಗೆ ಸಮೇತಾ ಗ್ರಹಸ್ತರ ಬಳಿಯು
2. ತಾಹಾನಾಮ ಬರದು ವಪ್ಪಿಶಿದನಷ್ಟೆ ಆ ಪ್ರಕಾರಾ
3. ಯಿಗ ನಿವು ಸರ್ವರು ಆ ದೇವಸ್ಥಾನ ಜಿಂಧ್ಲಿ ವಗ್ಯರೆ
4. ಯಾದೊ - ದ ಕೃವಶ ಆಗು ಹಾಗೆ ಝತ್ತಿಯಿಂದಾ
5. ವಿಲ್ಲೆ ಯಿಟ್ಟು ಆ ಪಟ್ಟಿ ಯಿಲ್ಲಿಗೆ ರವಾನಿಸಬೆಕು
6. ಮತ್ತು ಯಿತ್ತಾಗಿ ೧೦ ವರುಷದ ಯಿಚೆ ಆ ದೇವ
7. ಸ್ಥಾನದ ಪುಜೆ ಮಠದ ಗಣಪ್ಯಭಟನ ಮಾರ್ತಿಫತ್ತು
8. ಯೆನು ಆತ್ತನಿಂದಾ ಸಾಹಾಯವಿಲ್ಲದಿದ್ದಾಗ್ಯು
9. ಪುಜೆ ಸಾಂಗ್ಯವಾಗಿ ನಡದು ಬಂದು ಯಿರುವದ್ರಿಂದ
10. ಯಿಂನು ಮೆ - ಬೆರೆ ಜನಕ್ಕೆ ಯಿಟ್ಟಾನ್ನು ಶ್ರೀ ಗುರು
11. ಸಮಾಧಿ ಅಲ್ಲಿರುವ ಕಾರಣಾ ಯಿವರಿಗೆ ಬೆರೆ ಜನಕ್ಕೆ
12. ಸಮಾನಾಗದು ಆದ್ರಿಂದಾ ಯಿಷ್ಟು ದಿವ್ವ ದೇವ್ರ
13. ಪೂಜೆ ನಡ್ಡಿಬಂದ ಗಣಪ್ಯಭಟನ ಮುಖಾಂತ್ರವೆ
14. ಸದ್ರಿ ವೆಂಕಟಮಣ ದೇವಸ್ಥಾನದ ಪುಜೆ ಮತ್ತು
15. ಆ ದೇವ್ರಿಗೆ ಯಿದ್ದ ವೃತ್ತಿಗಳ ಅಂಶ ಯಿತಗೆ ಸಲ್ಯಾ
16. ಶಿ ಅಮ್ರುತ್ತಪಡಿ ನಂದಾದಿಪ ಪಂಚಪರ್ವ ವಗ್ಯರೆ
17. ಸಾಂಗ್ಯವಾಗಿ ನಡ್ಡಿಬೆಕಾದು ಆತ್ತನ ಪಠುರೊಹಿ
18. ತ್ಯ ಗ್ರಹಸ್ತರ ಮನೆಗಳು ವಿಂಗಡ್ಲಿದು ಯಿಷ್ಟು ಯಿ
19. ರುಥಾವೊ ಅ ಗಣಪ್ಯ ಭಟನೆ ನೊಡಿಕೊಳಬೆಕೆ
- 20.ಂತಾ ಅಲ್ಲಿ ಗಣಪ್ಯ ಭಟಗೆ ತಿಳಿಸುವದು ಮೆಲ್ಲಾದ
21. ವಿಷಯಕೆ ಸರ್ವಾರ್ತಿ ಆ ಪ್ರಾಂತ್ಯಕೆ ಬಂದ ವೆಳ್ಯಾ
22. ಯಾವದೊಂದು ವಿಲ್ಲೆಯಿಡ್ಲ ಬಹುದಾಗಿರು
23. ತದೆ ಇತ್ಯಾಶೀಃ

**Summary :** Śrī Kṛiṣṇāśram Swāmiji wrote a letter of benediction to Gauḍa Sāraswat Brahmins of Mangalore,

infroming them that he was keeping well at Śirāli Maṭha, until the 13th day of the dark half of Chaitra, Dundubhi sarivatsara (C.A.D. 1863), engaging himself in taking bath, observing *japānuṣṭhāna* and offering worship to Śrī Bhavānīśaṅkar. Since Ramaṇa Bhaṭ, son of Timmayya Bhat, Priest of the Veṅkaṭramaṇa temple, is dead in his place, Gaṇapa Bhaṭ is appointed. Gaṇapa Bhat who was entitled to *vṛitts* of the Veṅkaṭramaṇa temple, was to offer *amṛitapaḍi*, *nandādīpa*, *Panchaparva*, etc. He was also allotted houses of the *gṛihasthas* to conducting *paurōhitya* duty. *Gṛihasthas* were to make inventory and send movable properties of the said temple to the Śirāli Maṭha.

## 110

P. 1

L.

1. ಶ್ರೀಕೃಷ್ಣಾಶ್ರಮ ಶ್ರೀಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯನಾದ ನಾಗ್ರಕಟ್ಟೆ ವೆಂಕಟಶ್ಯಗೆ-
3. ಶ್ರೀಮಂನಾರಾಯಣ ಸ್ಮರಣೆಪೂರ್ವಕವಾಗಿ ಹರ್ದ ಕಳುಹಿದ ಆ
4. ಶಿರ್ವಾದಾ ದುಂದುಭಿ ಸಂವತ್ಸರ ಪುಷ್ಯ ಶು ೬ ವರೆಗೆ
5. ಅದಾಗಿ ಶಿರಾಲ್ಲಿ ಮಾಗಣೆ ಕ್ಸಬಾ ಶಿರಾಲ್ಲಿ ಗ್ರಾಮದ ಬುಡೆ
6. ರಾಯಪ್ಪ ಅನಂತಯನ ಕೃಯಾ ಸಾಹಾ ಆತ್ತನ ತ್ರಿಮೈ
7. ಯಂಬವಾ ಕ್ರಯಕ್ಕೆ ಪಡಕೊಂಡ ಭೂಮಿನ್ನು ಮರ
8. ದ ಭೂಮಿಗೆ ಕದ್ದಡಿ ಆದಿಂದಾ ಆ ಜಮೀನ್ನು ಗು
9. ಹಸ್ತರ ಅರಿಕ್ಕೆ ಪ್ರಕಾರಾ ಆ ತ್ರಿಮನಿಂದಾ ಭಂಡಾರ
10. ಕೈ ಕ್ರಯಮೂಲಕ್ಕೆ ಪಡಕೊಳುವ ಕ್ರಯದ ಅ್ಯವಜು ಕೊ
11. ಡುವ ಸಮಂಧಾ ನಿಂನ ಮುಖಾಂತ್ರಾ ಯಿಲ್ಲಿ ತರಿಶಿಕೊಂಡ ರು
12. ಪ್ಯಾ ೫೦೦ ಅ್ಯನೂರುಪ್ಯಾಗೆ ತ್ರಿಂಗಳು ೧ ರ್ರ ನಿಶ್ಚಿಸಿದ ಬ
13. ಡ್ಡಿ ರುಪ್ಯಾ ೪ \* ೨ \* ೮ ನಾಲ್ಕು ರುಪ್ಯಾ ಯರ್ಡಾಣೆ ಯಂಟು ಪ್ಯ
14. ಮೆರೆಗೆ ನಡತ್ತಿಂಗಳ ಯಂದ್ರೆ ಯಿತ್ತಿಥಿ ಲಾಗ್ಯಾತ್ತು ಸದ್ರಿ
15. ಅಸಲ್ಲು ಹಣಾ ಯಿಲ್ಲಿಂದಾ ಕೊಡ್ಡುವವರೆಗೆ ನಡ
16. ಡ್ಡಿ ಸಾಹಾ ಕೊಡ್ಡಿಕೊಟ್ಟು ಯಿ ರ್ಯಾಸ ಪತ್ರಿಕ್ಕೆ ಪಾವತ್ತಿ ಸಲ್ಲಿ
17. - - ವಾಪ್ಪ ತ್ರೆಗದುಕೊಳು - - - ಇತ್ಯಾಶೀಃ

P. 2

L.

1. ಯಿದ್ರಲಿ ನಮೂದಿರುವ ರುಪ್ಯ ೫೦೦ ಅನೂರು ಕ್ಷ
2. ಯ ಸಂ | ರ್ರ ಅಧಿಕ ಜೆಷ್ಠ ಬ ೨ ವರೆಗಿನ ಬಡ್ಡಿ ಸಾಹಾ ಶ್ರೀ
3. ಸಂನಿಧಾನದಿಂದಾ ಪಾವ್ತಿ ಆಗಿ ಬಂದದ್ದಿಂದಾ ಯಿ ರ್ಯಾ
4. ಸ ಪತ್ರಿಕೆಯಲ್ಲು ಅಪ್ಪಣೆ ಯಿರುವ ಪ್ರಕಾರಾ ವಾಪ್ಸ ಮಾ
5. ಡಿ ಬಿಂನೃಶಕೊಂಡಿದ್ದೆನ್ನೆ ವೆಂಕಟಶೃನ ರುಜು

**Summary :** On the 6<sup>th</sup> day of the bright half of Puṣya, Dundubhi *saṁvatsara* (C.A.D. 1863), Śrī Kṛṣṇāśram Swāmiji issued a letter of benediction to Venkatesh of Nāgarkaṭṭe. It is an acknowledgement of Rs. 500=00, obtained for purchase of landed property of Burḍe Rāyappa Anantayya for the *Matha*.

Endorsement of Nāgarkaṭṭe Venkatēśayya, for repayment of loan with interest at Rs. 4-2-8 per month. Endorsement is dated 2nd day of the dark half of Adhika Jyēṣṭha, Kṣaya *saṁvatsara*.

111

P. 1

L.

1. ಶ್ರೀಕೃಷ್ಣಾಶ್ರಮ ಶ್ರೀಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯನಾದ ಶಿರಾಲ್ಲಿಯಲ್ಲು ಯಿರುವ
3. ಉಗ್ರಾಣದ ರಮಣ್ಯಗೆ ಶ್ರೀಮಂನಾರಾಯಣ ಸ್ಮರಣೆ ಪೂ
4. ವರ್ಕ ಹರಶಿ ಕಳುಹಿದ ಆಶಿರ್ವಾದಾ ರುದ್ದೊದ್ದಾರ್ರಿ ಸಂ | ರ್ರ
5. ವೃಶಾಕ ಶು ೧ ವರೆಗೆ ಅದಾಗಿ - ಯಿಲ್ಲಿ ಅವಸ್ಯ ಯಿರುವ
6. ಗೊಸ್ಯರಾ ನಿಂನ ಕಯಾ ಯಿ ದಿವ್ವ ತ್ತೆಗದುಕೊಂಡದ್ದು ರು
7. ಪ್ಯ ೨೦೦ \* ೦ \* ೦ ಯಿಂನುರು ರುಪ್ಯ ಬಂದದದ್ದಿಂದಾ
8. ಯಿದ್ಯೆ ನೆಮ್ಮಿದ ಬಡ್ಡಿ ವರುಷ ೧ ರ್ರ ರುಪ್ಯ ೨೫ \* ೦ \* ೦
9. ಉಭಯಂ ಅಸಲ್ಲು ಬಡ್ಡಿಯಿಂದಾ ಸಾಹಾ ರುಪ್ಯ ೨೨೫
10. ಯಿಂನುರ್ರ ಯಿಪತ್ತ್ಯದು ರುಪ್ಯಯನ್ನು ರಕ್ಕಾಕ್ಷಿ ಸಂ |

11. ಚೃತ್ರ ಬ ೩೦ ವಳಗೆ ನಿನಗೆ ಪಾವ್ತಿ ಮಾಡ್ತೀ ಯಿ ರ್ಯಾಸವ - -
12. ತರ್ಶಿಕೊಳ್ಳಲ್ಪಡ್ತು ಆವ್ಯಾದೆಗೆ ಪಾವ್ತಿಯಾಗದೆ ಯಿದೆ
13. ನಡದ ದಿವದ ಬಡ್ಡಿ ಕುಡ್ಡಿಕೊಡ್ಲಲ್ಪಡ್ತು ಇತ್ಯಾಶೀಃ

**Summary :** On the 1<sup>st</sup> day of the bright half of Vaiśākha, Rudhirōdgārī *saṁvatsara* (C.A.D. 1863), Śrī Kṛiṣṇāśram *Swāmiji* issued a letter of benediction to Ugrāṇada Ramanayya of Śirāli, acknowledging the receipt of Rs. 200=00 as loan, from him. However, the *Maṭha* had to pay Rs. 25=00 per annum towards interest. In the event of failure to return the loan, before the 30th day of the dark half of Chaitra, Raktākṣi *saṁvatsara* (C.A.D. 1865), *Swāmiji* assured that the due interest for the additional days shall be payed to Ramanayya.

**Note :** The loan raised by the *Maṭha*, leads to form an impression that the then financial position of the *Maṭha* was not sound.

## 112

### P. 1

#### L.

1. ಶ್ರೀಕೃಷ್ಣಾಶ್ರಮ ಶ್ರೀಪಾದಂಗಳವರು ಸಂನಿದಿ
2. ಗೆ -
3. ಕೊಪಾ ಮಾಗಣೆ ಕಟಗಾರದಲ್ಲೆ ಮೊಕಬ್ಬೆ - ಭಿಮ ಹೆಬಾರ್
4. ನ ಮಗ ಸಂಣ ಹೆಬಾರನು ಬರ್ಶಿಕೊಟ ರಶಿದಿ ಯೆನೆಂ
5. ದ್ವೆ ರುದಿರೊದ್ದಾರ್ತಿ ಸಂವತ್ತರ ಆಶ್ವಿಜ ಬ ೯ ವರೆಗೆ
6. ಸಾಂಪ್ರತಾ - ಕಳದ ದುರ್ಮತ್ತಿ ಸಂವತ್ತರ ಕಾರ್ತಿಕ
7. ಶು ೧೪ ಲ್ಲು ಸಂನಿದಿಯಲ್ಲು ನಂನಿಂದಾ ತ್ತೆಗದುಕೊಂಡ
8. ರ್ಯಾಪ್ಪಾ ೧೨೦೦ ಕೆ ದುಂದುಭಿ ಸಂ | ರ ಭಾದ್ರಪದ ಶು ೧೫
9. ವರೆಗೆ ಕುಡಿದ ಬಡಿ ರ್ಯಾಪ್ಪಾ ೬೦ ಆರತ್ತು - ಉಭಯಂ

10. ರುಪ್ಯಾ ೧೨೬೦ ರಲ್ಲು ಅಸಲ್ಲು ರುಪ್ಯಾ ೫೦ ಸಾಹಾ ರುಪ್ಯಾ ೨೫೦ ಯಿಂನುರು
11. ಅ್ಯವತ್ತು ನನಗೆ ಬಂದದು ವಿನಾಹಾ - ಯಿ ಬಗ್ಯೆ ಮೊದ್ದು
12. ರಶಿಧಿ ಕೊಟಿದನೆ - ಆ ತ್ತಾರ್ತಿಕು ವರೆಗೆ ಬಡಿಯಿಂದಾ
13. ಬಾಕಿ ಉಳದ ರುಪ್ಯಾ ೧೦ ಹತ್ತು ಅಸಲ್ಲು ಬಾಕಿ ಉಳ

**P. 2**

**L.**

1. ದ ರುಪ್ಯಾ ೧೦೦೦ ಸಾವಿರಕೆ ಸದ್ರಿ ಭಾದ್ರಪದ ಬ ೧
2. ಲ್ಲಾಗ್ಯಾತ್ತು ರುದಿರೊದ್ದಾರ್ತಿ ಸಂವತ್ಸರ ಕಾರ್ತಿಕ ಬ ೧
3. ರ ವರೆಗೆ ತ್ತಿಂಗಳು ೧೪ ರ ಬಡಿ ರುಪ್ಯಾ ೭೦ ಉಭ
4. ಯ ಬಡಿ ರುಪ್ಯಾ ೮೦ ಯಂಭಕ್ಕೆ - ಸಂನಿಧಿಯಿಂ
5. ದಾ ನಗದಿ ಕೊಟ ರುಪ್ಯಾ ೬೪ ಆರ್ವತ್ತನಾಲ್ಕು - ಬು
6. ಡೆ ಸುಬ್ರಾಯರ ಮೆಲ್ಲೆ ಹವಾಲ್ತೆ ಹೆಳಕೊಟ ಬಾ
7. ಬ್ತ ಬಂದ ರುಪ್ಯಾ ೧೬ ಹದಿನಾರು ಉಭಯಂ ರುಪ್ಯಾ
8. ಯಂಭನ್ನು ಬಂದ್ತು ಯಂದು ಬರ್ಶಿಕೊಟ ರಶಿಧಿ -
9. ಸಂಣ್ಯಯನ ಹೆಬಾರ ರುಜು -
10. ನವರೆ ಕ್ತುಷ್ಟನ ಸ - ರುಜು -
11. ಬುರುಡೆ ಸುಬ್ರಾಯನ ರುಜು -
12. ಕೆಂಚೆ ಮಂಗಿಶ್ಯನ ಬರಹಾದ ರಶಿಧಿ
13. ರುದಿರೊದ್ದಾರ್ತಿ ಸಂ | ರ್ರ ಪುಶ್ಯ ಶು ೧೧ ಲ್ಲ ಮೆಲೆ ನಮೂದ್ದಿದ ರುಪ್ಯಾ ೧೬
14. ಹದಿನಾರು ಪ್ರಕಾರ ಬು | ಸುಬ್ರಾಯಾ ತ್ತೆಗದುಕೊಳದೆ ಉಳ
15. ದು - ಯಿ ದಿವ್ವ ಸಂನಿಧಾನದಿಂದಾ ಖುದ್ಧ ನಾನೆ ತೆಗದುಕೊಂಡದ್ರಿಂ
16. ದಾ ಸದ್ರಿ ಹದಿನಾರು ರುಪ್ಯಾಯು ಬಂತ್ತು ಸಂಣ್ಯಯ ಹೆಬಾರ ರು  
೧೬ ಜು

**Summary :** On the 9<sup>th</sup> day of the dark half of Āśvija, Rudhiredgāri *samvatsara* (C.A.D. 1863), Saṅṇa Hebbār, son of Bhīma Hebbār of Katgār, submitted a receipt for Rs. 80/-, to Śrī kṛiṣṇāśram Śrīpādāṅgalu. From the receipt it is known that the *Maṭha* had taken Rs. 1200/- from Saṅṇa Hebbār and on instalment basis, with due interest the *Maṭha* was returning the amount.



# VIII. Śrī Pāṇḍuraṅgāśram Swāmiji

(A.D. 1863 - A. D. 1915)

Rds. 113-154

113

P. 1

L.

1. ಶ್ರೀ ಸ್ವಾಮಿ ಸಂನಿಧಾ[ನ]ಕೆ |
2. ರಕ್ಷಾಕ್ಷಿ ಸಂವತ್ಸರದ ಪುಶ ಬ ೧ - - - - ಮತ್ತು | |  
ವಕಲಳ್ಳಿ ವೆಂಕಟೆ
3. ಶನ್ನು ಬರಕೊಂಡ ಕೃಪಿತ್ತು | ರಾ ದಾ | ನಂನ ದಾಯಾದಿ  
ಚಿಕಪ ವಿಟ
4. ಪ ಸೆನಬೊವರ ಮಗಾ | ವೆಂಕಪಯ - - - ನಗೆ ಸಾಹಾ | ವ್ಯಾಜ್ಯಾ  
ಬಂದಿರುವ
5. ವಿವರಾ ಪ್ರಾಕು ನಂಮ ಹಿರೆಯ - ಕಾಬರ ಬದಕು ಸ್ತಿತ್ತಿ ಯಾವತ್ತು |  
ಯಿ ವೆಂ
6. ಕಪ ಅನ್ನುಭವಿಶಿ ಬರುವದರಿಂದಾ | ಪ್ರಾಕು | ಯಾವತ್ತು ಹಿರೆಯವರ  
ಕಾಲದ
7. ಸಾಲ ಮುಲ ಯೆನಿದ್ದಾಗ್ಗು ನಂಮ ಪಾಲ್ಲು ಪ್ರಕಾರಾ ಹಚ್ಚಿಕೊಡಿ ಯಂಬದಾ
8. ಗಿ | ಚಿಕಪ ವಿಟನವರ ಕೃಯಾ ಅಂಣ ಬಪ್ಪಯನವರು ಸಾಹಾ ಕೆಳದಲ್ಲಿ |  
ಆಗ್ಗೆ | ವಿಟ
9. ಪ್ಪ ಸೆನಬೊವರು | ಅನಂತ ಸೆನಬೊವರು | ಅಂಣ ಬಪಯನವರು |  
ಯಿ ವೆಂಕಪ್ಪ ಸಾ
10. ಹಾ ಯಿದು ಪ್ರಾಕು ಹಿರೆಯವರ ಕಾಲದ ಮನೆ ಬದಕು | ಸ್ತಳ ಭೂಮಿ  
ಸ್ತಿತ್ತಿಗತ್ತಿ
11. ಪತ್ರ ಪಾನಾ ಸಾಧನ ಸಂಪತ್ತು ಕೂಡ ಕೊಂಬುವದಕೆ ಸಾಹಾ | ಅಯಿ  
ಪಾಲ್ಲು ಪ್ರಕಾರ

12. ಹಚ್ಚಿಕೊಂಬಾ ಯಂಬದಾಗಿ ತಂಮ ತಂಮ ವಳಗೆ ವಿವೆಕಾ ಮಾಡ್ತಿಕೊಂಡ ಪ್ರಕಾ
13. ರಾ | ಪ್ರಾಕು ಕಿಲಕ ಸಂವತ್ಸರದಲ್ಲು | ವಕಲಳಿ ಸಿಸ್ತಿನ ಭೂಮಿ ಅ್ಯದು ಪಾಲು ಮಾ
14. ಡ್ಡಿ | ಯರಡ್ಡು ಪಾಲಿನ ಭುಮಿ ತಾಳೂ ಅನುಭವಿಶಿಕೊಂಡ್ಡು ಮುರು ಪಾಲಿನ
15. ಭುಮಿ ಮನಗೆ ಕೊಟ್ಟು ಯಿರುವ ಮೆರ್ಗೆಗೆ ಯಿವರ್ಗೆಗು ನಡದು ಬರುತ್ತದೆ |
16. ಬಾಕ್ಕಿ ಸ್ತಳ ಸ್ತಿತ್ತಿಗತ್ತಿ ಸಾಹಾ ಯಿದೆ ಪ್ರಕಾರಾ ಹಚ್ಚಿಕೊಡುವಂತೆ | ವಿಟಪ ಸೆನಬೊವರ
17. ಕ್ಯಯಾ | ವೆಂಕಪ್ಪನವರ ಕ್ಯಯಾ ಅಂಣಪಯನವರು ಕೆಳದಲ್ಲಿ | ಆವಾಗಾ | ಆ
18. ಸ್ತಳ ಸೆನಬೊವಿಕೆ ವಗೈರ್ಗೆ ಹಚ್ಚಿಕೊಡದೆ | ಆ ಸ್ತಳ ಯೊ ಸೆನಬೊವಿಕೆ ಸಾಹಾ ತಾ
19. ಉ ಅನುಭವಿಶಿಕೊಂಡ್ಡು ಮುರು ಪಾಲಿಗೆ ಮಿಗತ್ತೆ ಕೊಡುತ್ತವೆ ಯಂಬದಾ[ಗಿ]
20. ವಿಟಪ್ಪನವರು ಯಿ ವೆಂಕಪ್ಪ ಸಾಹಾ ಬಾಯಿ ಮಾತ್ತಿನಲ್ಲು ಹೆಳುತ್ತಾ ಬಂದು |
21. ಆ ಪ್ರಕಾರಾ ಮಿಗತೆ ಹಣೂ ಕೊಡದೆ | ಮೆಲಾದು ಪಾಲು ಮಾಡ್ತಿಕೊಡದೆ |
22. ಪುಂಡತ್ತನದ ಮೆಲೆ ತ್ತಿದುಕೊಂಡ್ಡು ಬರುವಲ್ಲಿ | ನಳ ಸಂವತ್ಸರದಲ್ಲು | ಯಿ
23. ವೆಂಕಪಯಗ್ಗೆ | ಖಸ್ತು ಮಾಡ್ತಿದಲ್ಲಿ ನಾನು ಅನುಭವಿಸುವ ವಂದು ಯರಡ್ಡು ಸ್ತಳಕ್ಕೆ ಮಾತ್ರ ಮಿಗತ್ತೆ ಕೊ
24. ಟ್ಪು ಬರುತ್ತವೆ ಯಂತ | ತಾಹಾ ಬರಕೊಟ್ಟು | ಯಿರುವಲ್ಲಿ | ಬಾಕ್ಕಿ ಸೆನಬೊ
25. ವಿಕೆ ವಗೈರ್ಗೆ ಪಾಲು ಪ್ರಕಾರಾ ಕೊಡ್ತುವಂತೆ | ಯಿ ವೆಂಕಪನ ಕ್ಯಯಾ ಕೆಳದಲ್ಲಿ |
26. ಆಮೆಲ್ಲಿ | ಗ್ರಹಸ್ತರ ಮುಂತ್ರಿಟ್ಟು ಸೆನಬೊವಿಕೆ ಬಗ್ಗೆ ಮಾಡ್ತಿದು | ತಾಹಾದ ವಿವರಾ
27. ಸೆನಬೊವಿಕೆ ೧ ಕೆ | ವರುಷ ೧ ರ ಸಂಬಳ ಗ ೩೬ ಕೆ | ಅ್ಯಯಿದು ಪಾಲಿನ
28. ವರು ಯಾರು ವಬರು ಶೆನಬೊವಿಕೆಗೆ ಬರದಾಗ್ಗು ಬರದವನ ಸಂಬಳ ಗ ೧೮

29. ಹೊಗಲಾಗಿ ಬಾಕಿ ಗ ಂಲ ಕೆ | ಪಾಲ್ಲು ಂ ಕೈ | ಗ ೩ || ಂ ಲು |  
ಕೊಡ್ಡುತಾ ಬರ - -
30. ಯಂತ್ರ ಯಿ ವೆಂಕಪಯನ್ನು ಗ್ರಹಸ್ತರ ಮುಂತ್ರಿಟ್ಟು | ಅಂಣ ಬಪಯ
31. - - - - - ಯಂತಾ - - - - - ಸಂವತ್ಸರದಲ್ಲ

## P. 2

## L.

1. ಯಿಟಲ್ಲಿ | ಆ ಯರಡ್ಡು ಕರ್ತರ ಪಟಿಯು ಪಾಲ್ಲು ಮಾಡ್ಡಿ ಕೊಡುವ
2. ಂತ್ರೆ | - - - ರಣೆ ಮಾಹಾಬಲಶ್ವರೈಯನವರಿಗೆ | ದೆವಪಯನವರಿಗೆ  
| ವೆಂ
3. ಕಟಿಶೈನವರಿಗೆ ಬಳವಳಿ ಶಂಬೈನವರಿಗೆ | ಸಂನಿಧಾನದಿಂದಾ ಅಪ್ಪಣೆ  
ಆದ
4. ಲ್ಲಿ | ಅಪಣೆ ಪ್ರಕಾರಾ ಆ ಪಟ್ಟಿಗಳಂತ್ರೆ ನಡುಕೊಂಡ್ಡು ಆ ಗ್ರಹಸ್ತರು
5. ಪಾಲು ಮಾಡ್ಡುವಾಗಾ | ವೆಂಕಪನು ಬರದ ರಾಯಸ ಪಟಿಯು ನಾನು  
ನೊಡ್ಡಿದಲ್ಲಿ
6. ಸಾಲದಲ್ಲ ಶ್ರೀ ದೆವರಿಗೆ ವಾಲೆ ಬೊ - - ಬಗೆಯಿಲ್ಲ ಅ್ಯದು ವರಹಾ  
ಯಂತ್ರ
7. ಬರದು | ಚಿಂನ ಬೆಳ್ಳಿಯಿಲ್ಲ ಹಾಲೆ ಹೆಂಗ್ಗರ ಮಕಳ ಮೈಮಲೆ ಯಿರುವಂತ್ರ
8. ದು - - ಣೆ ಯಿಟ್ಟುಕೊಂಡ್ಡು | ಪಟಿಗೆ ಯೆರಡೆ ವಾಲೆ ಜೊಡ್ಡು ಬರದ
9. ರಿಂದಾ | ಯಿ ಯರಡ್ಡು ವಾಲೆ ಜೊಡ್ಡಿನ ಪೈಕ್ಕಿ | ಶ್ರೀ ದೆವರ ಹರಕೆ  
ಹೆಳಿಕೊಂಡ್ಡು
10. ಅ್ಯದು ವರಹಾ ಸಾಲದಲ್ಲಿ ಬರದಿರುವ - - - ಪ್ರಯಾ | ಯಿ ವೆಂಕಪನ  
ಕೈಯಾ ನಾ
11. ನ್ನು ಕೆಳಿದು ಆಗ್ಗೆ ಆ ಜಿಂದಗಿ ಪಟ್ಟಿಯ ತೈಗದುಕೊಂಡ್ಡು | ಸಾಲದ
12. ದಲ್ಲ ವಾಲೆ ಜೊಡಿನ ಬಗ್ಗೆ ಶ್ರೀ ದೆವರ ಹರಕೆದ್ದು ಯಂತ್ರ ಬರದಿರುವ  
ಕಲಮು | - - - ಪುನ
13. ಹಾ ಮತ್ತು | ವಾಲೆ ಜೊಡ್ಡು ೨ ಅದೆ ಯಂತ್ರ ಹೆಳಿ ಪುನಹಾ ಆಂಗಿಯ
14. ಲ್ಲು ಬ - - - | ವಂದು ಜೊಡು | ಶ್ರೀಮಟ ದೆವರಿಗೆ | ವಂದು ಜೊಡ್ಡು  
ಶ್ರೀ ವೆ
15. ಂಕಟರಂಣ ದೆವರಿಗೆ ಯಂತ ಬರದರಿಂದಾ | ಯಿ ಅ - - - ಲ್ಲು |
16. ಶ್ರೀ ಸ್ವಾಮಿ ಸಂನಿಧನಕ್ಕೆ | ಕೂಡ್ಡಿದ ಗ್ರಹಸ್ತರಿಗೆ | ಪುಶ ಬ ೩ ಲು |  
ಅರಿಕೆ ಮಾ

17. ಡ್ಡಿಕೊಂಡಲ್ಲಿ | ಕೂಡ್ಡಿಯಿರುವ ಗ್ರಹಸ್ತರು | ನಾಡಕರಣಿ ವೆಂಕ ಜೊಶಯನವ
18. ರ್ತು | ದೆವಪನವರು | ಗೊಕರ್ನ ಕಾಳಿಂಗ್ಯಯನವರು | ಬ್ಬಿದ್ದುಪುರ  
ಮಂಜ
19. ಯನವರು | ಕಾಗಾಲ ನಾರಣಪಯನವರು ಮುಂತ್ರಾದ ಸಮಸ್ತ ಗ್ರಹಸ್ತರು  
ಯಿ
20. ದು ವೆಂಕಪಯನ ಕೃಯಾ ಕೆಳದಲ್ಲಿ | ತಾನು ಘಾಬ್ರಿ ಆಗಿ | ಕೃ ತಪ್ಪು  
ಆದು ಸರ್ವಿ ಯಂತ್ರ ಹೆಳಿ
21. ದರ್ವಿಂದಾ | ಯಿ ವೆಂಕಪಯನ್ನು ವಂಚನೆ ಯಿಟ್ಟುಕೊಂಡು ಪ್ರಮಾಣ
22. ಮಾಡ್ಡಿದು ಸರ್ವಿ ಯಂತ್ರ ಕೂಡ್ಡಿದ ಗ್ರಹಸ್ತರು ಹೆಳಿ ಯಿರುವಲ್ಲಿ | ಆಮೆ
23. ಲ್ಲೆ ನನಗೆ ರಾಜಿನಾಮೆ ಬರಕೊಡ್ಡು ಯಿನ್ನು ಮುಂದೆ ಗ್ರಹಸ್ತರ ಥರದ
24. ಲು ಕಂಡ ಪ್ರಕಾರಾ ನಿಮ ರಾಜ್ಯಾತ್ತಿ ಆದಿ ಹಿತ ಯಿದ ರ್ವಿತ್ತಿ ತ್ತಿರ್ವಿಶಿಕೊ
25. ಡ್ಡುತ್ತದೆ ಯಂತ್ರ ಗ್ರಹಸ್ತರು ಹೆಳಿದರ್ವಿಂದಾ | ಯಾವತ್ತು ಕೃಪಿತ್ತು ಬರಕೊಂ
26. ಡು ಯಿಧನೆ | ಯಿನ್ನು ಮೆಲಾದರು ಸದರಿ ಬರಕೊಂಡ ಪ್ರಕಾರಾ | ಕಿಲ
27. ಕ ಸಂ | ಲಾಗ್ಯಾತ್ತು ಯಿವರ್ವೆಗೆ | ಮಿಗತೆಯಿಂದಾ ಬಾಹಾ ಲೆಖ್ಯಾಚಾರ  
ಪ್ರಕಾ
28. ರಾ | ಹಣಾ ಹರ್ವೆಯವರ ಸ್ತಳ ಭುಮಿ ಸ್ತಿತ್ತಿ ಸಾಲ ಮುಲ ಯೆನಿದಾಗ್ಯು  
ಕೊಡ
29. ಶಿಕೊಡಬೆಕು | ಯಿ ಬಗ್ಯೆ ಹತ್ತು ಗ್ರಹಸ್ತರು ಚಂನ್ನಾಗಿ ಪರಾಂಬ
30. ರ್ವಿಶಿ ಯಿ ಬಗ್ಯೆ ಯಾವ ಪ್ರಕಾರ ಅಪ್ಪಣೆ ಆಗುತ್ತದೆಯೊ ಆ
31. ಪ್ರಕಾರಾ ಕೆಳುಳ್ಳವನೆಂದು ಬರಕೊಟ್ಟ ಕೃಪಿತ್ತು ರಾಜಿನಾಮೆ
32. - - - ವೆಂಕಟೇಶ ರ್ತುಜು

**Summary :** In Raktākṣi *saṁvatsara*, corresponding to A.D. 1865, Vaklaḷli Venkaṭeśa submitted the *kaiḥiyat*, relating to partition of lands and *Sēnubovike*, to the *Swāmiji* of the Chitrāpur *Maṭha*. As per the agreement, the annual total salary of the *Sēnubova* (Śānbhōg) was fixed at 36 *gadyāṇas* (1 *gadyāṇa* = Rs. 4/-) and the writer's salary was fixed at 18 *gadyāṇas*.

## 114

ದೇವನಾಗರಿಯಲ್ಲಿ  
ಶ್ರೀಭವಾನಿಶಂಕರ  
ದುಂಡು ಮುದ್ರೆ

P. 1

L.

1. ಶ್ರೀ ಪಾಂಡುರಂಗಾಶ್ರಮ ಶ್ರೀಪಾದಂಗಳವರು
2. ನಮಗತ್ಯಂತ ಪ್ರಿಯ ಶಿಷ್ಯನಾದ ಗೋಕರ್ಣಸ್ಥಳದ ಗಣಪ್ಪಯನ ಮಗ ಮಂಗಿಶ್ಯಗೆ ಶ್ರೀ
3. ಮಂನ ನಾರಾಯಣಸ್ವರಣೇಪೂರ್ವಕವಾಗಿ ಹರಶಿಕಳುಹಿದ ಆಶಿರ್ವಾದಾ ರಕ್ಷಾಕ್ಷಿ ಸಂ | ರ್ರ
4. ಫಾಲ್ಗುಣ ಶು ೭ ಮಿ ಸ್ತರವಾರ ವಸತಿ ಬಂಕಿ ಕೊಡ್ಲ ವಿಶ್ವೇಶ್ವರ ದೇವಸ್ಥಾನದಲ್ಲು ಅದಾಗಿ-
5. ಶ್ರೀ ಭಂಡಿಕೆರಿ ಮಠಕ್ಕೆ ಗೋಕರ್ಣ ಸ್ಥಳ ೧ ರ ನಿಂನ್ನ ಹಿರಿಯ ೫ ಅ್ಯದು ಮನೆಯವರು
6. ಮನೆ ೧ ರ್ರ ಗ ೧೦೦ ವರಹಾಂನ ಪ್ರಕಾರ ವರ್ಷ ೧ ರ್ರ ಗ ೫೦೦ ಅ್ಯದು ವರಹಾಂನ ಮೆರೆಗೆ
7. ಕೊಡತಕ್ಕ ವರ್ಷಾನದ ಪ್ಯಕಿ ಗ ೨ ||೦ ಯರ್ಡುವರೆ ವರಹಾ ಮಠದ ಬಾಬ್ತು ನಂಬ್ರ ೨೮ ನೆ
8. ಮಂಗಿಶ ವಿಶ್ವನಾಥ ಭಟ್ಟಾ ವರ್ಗಕ್ಕೆ ಸಲ್ಲುವದರ ವಿನಹಾ ಬಾಕಿ ೨ ||೦ ಯರ್ಡುವರೆ
9. ವರಹಾಕ್ಕೆ ವಟ್ಟಿನ ಮೆಲ್ಲೆ ಸುಳಿಮಕ್ಕೆ ಯಂಬ ಧಾನಮಡಿ ಸ್ಯಳಾ ಶ್ರೀಮಠಕ್ಕೆ ವನ
10. ಧರ್ಮವಾಗಿ ಬಿಟ್ಟ ಪ್ರಕಾರಾ ಮಠದ ಭೋಗೊಟ್ಟಿ ನಡದುಬರುವ ಸದ್ರಿ ಸ್ತಳಲು ಯಿ
11. ತ್ರಲ್ಲಾಗಿ ನಿಂನ ಮುಖಾಂತ್ರಾ ಸಾಗ್ವಳಿಯಿಂದಾ ವರ್ಷ ೧ರ್ರ ಕುಚಿಗೆ ಅಕ್ಕಿ ಖಂಡಿ ೬
12. ಆರ್ರರ ಮೆರೆಗೆ ನಿಂನ ಮಾರಿಫತ್ತು ಸಲ್ಲುವದಾಗಿ ಸದ್ರಿ ಮಠದ ಅರ್ಚಕ ಭ
13. ಟ್ಪರಿದಾ ಅಡಿ ಆದ ಸಮಂಧಾ ಯಿತ್ತಲ್ಲಾಗಿ ಯರ್ಡು ವರ್ಷದ ಹುಟ್ಟಳಿ ಸಲದೆ

14. ಯೊ ಸಂಗಿ ಶ್ರೀ ಸಂನಿಧಿಯಲ್ಲು ಹತ್ತು ಸಮಸ್ತರು ಕೂಡಿದ ವೆಳ್ಳಾ ಚರ್ಚೆಗೆ
15. ಬಂದ ಸಮಯದಲ್ಲಿ ಸದ್ರಿ ಸ್ಥಳಾ ಯಿತರರು ವಪ್ಪುವ ಗೆಣಿಗೆ ನಿನಗೆ ಮೂಲಗೆ
16. ಣೆಗೆ ಸಂನಿಧಾನದಿಂದಾ ರ್ಯಾಸ ಅಪ್ಪಣೆ ದೊರ್ಕುವ ರಿತಿ ಅರಿಕೆಯಿಂದಾ ಕೊಡ್ಲೊ
17. ಕಾಗಬೆಕೆಂತಾ ಗ್ರಹಸ್ತರ ಕೈಯ ನಿನು ಅರಿಕೆ ಮಾಡಿ ಬಾಕಿ ಗೆಣಿ ಫಡಿಚಾ ಮಾಡಿ
18. ಕೊಟದಿಂದಾ ಗ್ರಹಸ್ತರ ಅರಿಕೆ ಪ್ರಕಾರ ವ ಯೊ ದಿವ್ವ ಗ್ರಹಸ್ತರ ಸಮಖ್ಯಾ ನಿನು
19. ಯೊ ತಾರಿಕಿನಲು ಬಿಂನವತ್ತಳೆ ಯಾನೆ ಮೂಲಗೆಣಿ ಯದ್ರನುಡಿ ಬರ್ಶಿ ವಪ್ಪಿಶಿದ
- 20.
- 21.
22. . . . . ಣಕ್ಕೆ ಶೆಶ್ಯಯನ ಕಾಳಿಂಗೈಯ \_ \_ ರ ಗದ್ದೆ ಹೊಳೆ
23. ಉತ್ತಕ್ಕೆ \_ \_ \_ \_ \_ ಹ್ಯೊಂಗಿ ಗುಂದದಿಂದಾ ಪಶ್ಚ
24. ಮ ಹಳದ ವರೆಗೆ ವೊರ ಮುದ್ರೆಯಾದಿ ಗಡಿ ಯೊ ಚತುರ್ಗಡಿ ವಳಗುಳ ಸ

**P. 2**

**L.**

1. ದ್ರಿ ಸೂಳೆಮಕ್ಕಿ ಧಾನಮಡಿ ವ ಯಿದ್ಲೆ ವಪ್ಪಿಶಿದ ಗೆರ ಹಕ್ಕು ಕೂಡಾ ಪೂರಾ ಸ್ತಳ
2. ನೀನು ಮೂಲಗೆಣಿಯಾಗಿ ಅನುಭವಿಶಿ ಗೊರ್ಕಣ ಮರದ ಶ್ರೀ ಭವಾನಿಶಂಕ
3. ರ ದೆವರ ಅಂಮುತಪಡಿ ಬಗ್ಗೆ ವರ್ಶ ವಂದರ್ರ ಹಳಗನ ಬೆಳ್ಳಿಗೆ ಅಕ್ಕಿ ಖಂಡಿ ೬
4. ಆರು ಖಂಡಿ ಅಕ್ಕಿ ಪ್ರಕಾರಾ ಬರುವ ಕ್ರೊಧನ ಸಂ | ರ್ರದಿಂದಾ ವರ್ಶಂ ಪ್ರತಿ ಫಾ
5. ಲ್ಗುಣ ಬ ೩೦ ವಳಗೆ ಮರದ ಅರ್ಚಕ ಮಂಜುನಾತ ಭಟ್ಟಾ ಶಂಕರ ಭ

6. ಟ್ಪಾ ಯಿ ೨ ಜನರಿಗೆ ಸಲ್ಯಾಶಿ ಪಾವತಿ ತೆಗದುಕೊಂಡೆನು ಯಂತ್ನು ಗೇಣಿ
7. ಗೆ ಬಖೆಡೆ ಮಾಡದೆ ಸದ್ರಿ ಸ್ತಳಾ - ನಿನು ನಿಂನ ಯಿಳಾನುಸಾರ್ರ ಸಂತತಿ ಪಾರಂ
8. ಪರೈವಾಗಿ ಅನುಭವಿಶಿ ಸದ್ರಿ ಗೇಣಿ ಸರಾಗವಾಗಿ ತೆತ್ತು ಬರುವ ಬಗ್ಗೆ ನಿಂ
9. ನಿಂದಾ ಸದ್ರಿ ಭಟ್ಟರಿಗೆ ಯಿದ್ರನುಡಿಯ ಬರ್ಶಿ ಕೊಟ್ಟ ಮೆರೆಗೆ ಸಹಾ ರ್ಯಾ
10. ಸ ಅಪ್ಪಣೆ ಪ್ರಕಾರ್ರಾ ನಡಕೊಂಡೆನೆಂತ ಸಹಾ ನಿನು ಬರಕೊಂಡ ಬಿಂನವತ್ತಳೆ
11. ಪ್ರಕಾರ್ರಾ ನಡಕೊಳ್ಳುವುದು - ೧ ನಿಂ ೨ ವಿ ೩ ಶ೯ ಳ ಪ ಳೆ ಜುಮ್ಲಾ ನಾಲ್ಕು

12.

ಇತ್ಯಾಶಿಃ:

ನಂಬ್ರ ೫೭೭

೧೮೬೫

.....

... - - - - ದಾಖ್ಲು . . . ೨೭ ನೆ ಜನ

ವರಿ . . ೧೮೬೬ ನೆ ಯಿಸವಿ

ಸಹಿ

**Summary :** On Saturday, 7<sup>th</sup> day of the bright half of Fālgūṇa, Raktākṣi *saṁvatsara* (C.A.D. 1866), *Śrī Pāṇḍurangāśram Śrīpādaṅgaḷu* sent a letter of benediction to Maṅgīśaiya, son of Gaṇapaiya of Gōkaṇa, permitting him to enjoy in lineal succession, Sūḷemakki *Dhānamuḍi* land in Gōkaṇa. The land was granted permanently on rental basis. The grantee was required to offer 6 *khaṇḍis* of *beḷtige* rice to the *Matha* before the 30<sup>th</sup> of the dark half of Fālgūṇa of every year and obtain receipt from Munjunātha Bhaṭṭa and Śāṅkara Bhaṭṭa, priests of the *Matha*.

115  
श्री  
मदभवानी  
शंकराय

P. 1

L.

1. ಶ್ರೀ ಪಾಂಡುರಂಗಾಶ್ರಮ ಶ್ರೀ ಪಾ
2. ದಂಗಳವರು
3. ಶಿರಾಲಿಯಲ್ಲಿರುವ ಪಡುಕೊಣ ದತ್ತಭಟನ
4. ಮಗ ನಾರ್ಣಭಟಗೆ ಹರಶಿ ಕಳುಹಿದ ಆಶಿ
5. ವಾ ದಾ ಕ್ರೋಧನ ಸಂವತ್ಸರದ ಆಶಾಡ ಶು ೧೨
6. ಲ್ಲೂ ಅದಾಗಿ ನಿನ್ನ ಮಗ ಮಂಜನಾತ್ತ ಭಟನ
7. ಕೃಯಾ ಕಳದ ಜೆಷ್ಠ ಶು ೬ ಲ್ಲು ತ್ತೆಗದುಕೊಂ
8. ಡದು ರುಪ್ಯಾ ೯ ಯಿ ದಿವ್ವ ಮಂಜನಾತ್ತ ಭ
9. ಟನ ಕೃಯಾ ತ್ತೆಗದುಕೊಂಡ ರುಪ್ಯಾ ೯೧ ' ೦ ' ೦
10. ಜುಮಲ್ಲಾ - ದಪಾ ೨ ರಿಂದಾ ಬಂದ ರುಪ್ಯಾ ೧೦೦ ' ೦
11. ನೂರು ರುಪ್ಯಾ ಬಂದಿರುವದರಿಂದ ಯಿದ
12. ಕ್ಕೆ ವರ್ಶ ೧ ಕ್ಕೆ ಬಡ್ಡಿ ರುಪ್ಯಾ ೧೨ ' ಲ್ಲು ಲೆಖ್ವಿವಾ
13. ಗುವ ಮೆರೆಗೆ ನಡದ ದಿವ್ವದ ಬಡ್ಡಿ ಕೂಡ್ಡಿ ಅಸ

P. 2

L.

1. ಉ ಬಡ್ಡಿ ಸಾಹಾ ಕೊಟ್ಟು ಯಿ ರ್ಯಾಸ ಪತ್ರಿಕೆ
2. ವಾಪ್ಸು ತೆಗದುಕೊಳ್ಳುವ ಯಂದಿತ್ತು ಇತ್ಯಾಶಿಃ:

**Summary :** On the 12<sup>th</sup> day of the bright half of Āṣāḍha, Krōdhana *saṁvatsara*, Śrī Pāṇḍuraṅgāśram Śrīpādaṅgaḷu sent a letter of benediction to Nārṇa Bhaṭṭa, son of Datta Bhaṭṭa of Paḍukōṇ, residing in Śīrāli. The *Maṭha* had taken Rs. 100/- on the 6<sup>th</sup> day of the bright half of Jyēṣṭha, Krōdhana *saṁvatsara*, from Manjunātha Bhaṭṭa, son of Nārṇa



Bhaṭṭa. The Swāmiji informed that the Maṭha would return the principal amount, with interest, at the rate of Rs. 12/- per annum.

**Note :** Krōdhana corresponds to A.D. 1866.

116

॥ श्री ॥

॥ मदभवानी ॥

॥ शंकराय ॥

ನಂಜ

೮೬

**P. 1**

**L.**

1. ಶ್ರೀ ಪಾಂಡುರಂಗಾಶ್ರಮ ಶ್ರೀಪಾದಂಗಳವರು
2. ನಮಗೆ ಅತ್ಯಂತ ಪ್ರಿಯ ಶಿಷ್ಯನಾದ ಪಡುಕೋಣ ನಾರ್ಣ ಭಟಗೆ
3. ಶ್ರೀ ಮಂನಾರಾಯಣ ಸ್ಮರಣೆ ಪೂರ್ವಕ ಹರ್ಮ ಕಳುಹಿದ ಆಶಿರ್ವಾ
4. ದಾ ಕ್ರೋಧನ ಸಂ | ರ ಆಶ್ವಿಜ ಬ ಜಿ ವರೆಗೆ ಚಿತ್ರಾಪುರ ಮಠದಲ್ಲು
5. ಸ್ನಾನ ಜಪಾನುಷ್ಠಾನ ಶ್ರೀ ಭವಾನೀ ಶಂಕರ ದೇವರ ಪೂಜೆ ಮಾಡುತ್ತ
6. ಯೋಗಕ್ಷಮದಲ್ಲಿದ್ದೆವೆ ನಿನ್ನ ಕ್ಷಮಕ್ಕೆ ಬರಕೊಳ್ಳುವದು ಅದಾಗಿ
7. ಯಿಲ್ಲಿ ಖರ್ಚಿನಗೊಸ್ಕರ ನಿನ್ನ ಮಗ ಸುಬ್ರಾಯ ಭಟನಿಂದ ರ
8. ಫಾ ಜಿ ರಿಂದಾ ತರ್ಪಿದ ರುಪ್ಯ ೫೦ \* ೦ \* ೦ ಅ್ಯವತ್ತು ರುಪ್ಯ ತರ್ಪಿರುತಧೆ-
9. ಯಿದ್ದೆ ಕಳದ ಯಿ ಶು ೧೩ ಲ್ಲಾಗ್ಯಾತ್ತು - ವರುಷ ೧ ರ್ ೬ \* ೦ \* ೮
10. ರು ರುಪ್ಯ ಬಡ್ಡಿ ಮೆರೆಗೆ ಅಲ್ಲು ಹಣ ಪಾವ್ತಿ ಆಗುವವರ
11. ಗೆ - ಸಂದೀತ್ತು - ಅಲ್ಲು ಅ್ಯವಜು ಸಲ್ಯಾಶಿ ಯಿ ರ್ಯಾಸ ವಾ
12. ಪ್ಪು ತರ್ಪಿ ಕೊಡಲ್ಪಾಧಿತು ತಿಳಿದಿರುವದು ಇತ್ಯಾಶಿಃ:
13. ಮತ್ತು ಕಳದ ಆಷಾಡ ಶು ೧೨ಲ್ಲು ನಿನಗೆ ಕೊಟ ರ್ಯಾಸ ಪ್ರಕಾರ

**P. 2**

**L.**

1. ಸದ್ವಿ ಬಲ ಮೆರೆಗೆ ಸಲ್ಲುವ ರುಪ್ಯ ೧೦೦ \* ೦ \* ೦ ನುರು
2. ರ ವಿನಹಾ ಮೆಲ್ಲೆ ಬರದ ೫೦ \* ೦ \* ೦ ಅ್ಯವತ್ತು ರುಪ್ಯ ಆಗಿ
3. ರುತಧೆ - ಇತ್ಯಾಶಿಃ:

**summary :** On the 5<sup>th</sup> day of the dark half of Āśvija, Krōdhana *saṁvatsara*, Śrī Pāṇḍuraṅgāśram sent the *āśīrvāda patrike* to Nārṇa Bhaṭṭa of Paḍukōṇa, informing him that Rs. 50/-, besides Rs. 100/-, taken earlier, received from Subrāya Bhaṭṭa, son of Nārṇa Bhaṭṭa, shall be returned with Rs. 6/-, as the rate of interest, per annum.

**Note :** Krōdhana *saṁvatsara* corresponds to A.D. 1866.

117

○ || श्री || ○

|| मङ्गवानी ||

|| शंकराय ||

नंभ्र

○ ○

**P. 1**

**L.**

1. ಶ್ರೀ ಪಾಂಡುರಂಗಾಶ್ರಮ ಶ್ರೀಪಾದಂಗಳವರು
2. ಕೊಪ್ಪದ ಮಾಗಣೆ ಕಟಗಾರದಲಿರುವ ಕಬ್ಬೆ ಭೀಮ
3. ಹೆಬ್ಬಾರ್ ಮಗ ಸಂಠ ಹೆಬ್ಬಾರ್ಗೆ ಪ್ರಭವ ಸಂ | ರ್ರ
4. ಚ್ಯುತ್ರ ಬ ಳ ಸೊಮವಾರ್ರ ಚಿತ್ರಾಪುರ ಮಠದ ವಸ್ತಿ
5. ಯಿಂದ್ಲಾ ಅದಾಗಿ ಮಠದ ಖರ್ಚಿಗೆ ನಿಂ
6. ಮಿಂದಾ ಮೊದ್ಲ ಮುಬಾದಿಲೆ ಮಾಡಿ ತರ್ಶಿದ ವಿಶಿಷ್ಠ
7. ದ್ರವ್ಯ ಅಸಲ್ಲ ಬಡ್ಡಿ ಕೂಡಾ ರುಪ್ಯ ೧೪೫೬ \* ೫ \* ೦ ನಿಮ
8. ಗೆ ನಗದು ಸಲ್ಯಾಶಿ ಆ ಬಗ್ಯೆ ಸಂದ ಕೊಧನ ಸಂ | ರ್ರ
9. ನಂಭ್ರ ೧೦೯ ನೆ ರ್ಯಾಸ ಪತ್ರ ವಾಪ್ಪು ತರ್ಶಿಕೊಳ್ಳೊಣಾ
10. ದ್ಲ ಸರಿಯಷ್ಟೆ ಯಿಗ ಪುನಹಾ ಮಠದ ಬಗ್ಯೆ
11. ಮುಬಾದಿಲೆ ಮಾಡಿ ನಿಂಮಿಂದ್ಲ ಯಿ ತಿಥಿಯಲ್ಲ
12. ಬುರ್ಡೆ ಸುಬ್ರಾಯನ ಮುಖಾಂತ್ರ ತರ್ಶಿಕೊಂಡ ರ್ರು
13. ಪ್ಯ ೪೦೦ \* ೦ \* ಯಿದೆ ಬುರ್ಡೆ ಸುಬ್ರಾಯಗೆ ಕೊಡ್ಲಿ
14. ಕೊಟ್ಟ ರ್ರು ೫೦ \* ೦ \* ಜುಮ್ಲಾ ರ್ರು ೪೫೦ \* ೦ \*
15. ನಾನುರ ಅ್ಯವತ್ತು ರುಪ್ಯ ನಿಮಗೆ ಸಲ್ಲವವರೆಗೆ
16. ವರ್ಷ ೧ ರ್ರ ಶೆಕಡಾ ರ್ರು ೬ \* ಲ್ಲ ಬಡ್ಡಿ ಕುಡ್ಲಿ ಅಲ್ಲ

## P. 2

## L.

1. ಬಡ್ಡಿ ಅೃವಜು ಸಂದಾಯ ಮಾಡಿ ಯಿ ರ್ಯಾಸ
2. ವಾಪ್ಪು ತರ್ತಿಕೊಳ್ಳೊಣಾಧಿತು = ಇನ್ಯಾಶಿಠ:
3. ಯಿದ್ರಲ್ಲಿ ನಮೊದಿರುವ ಅಲ್ಲು | ರುಪ್ಯ ೪೫೦ \* ೦ \* ೦
4. ವಿಭವ ಸಂ | ದ ಕಾರ್ತಿಕ ಶು ೭ ವರೆಗಿನ ವ ೧ \* ೬ \* ೧೭
5. ರ ಬಡ್ಡಿ ೪೧ \* ೧೨ \* ೩ ಜುಮ್ಲಾ ರು ೪೯೧ \* ೧೨ \* ೩ನ್ನು
6. ಸ್ರಂ ಸಂಣ ಹೆಬ್ಬಾರನ ಹೆಂಡ್ಡಿ ಮುಕಾಂಬಿಕೆ ಹೆಂಗ್ಗಿಗೆ
7. ಬುರ್ಡೆ ಸುಬ್ರಾಯನ ಮಾರ್ತಿಫತ್ತು ತಲ್ಪಿಶಿ ಆ ಬಗ್ಗೆ
8. ಪ್ರತ್ಯೇಕ ರಶಿದಿ ತೆಗದುಕೊಂಡಥೆ ವಿಭವ ಸಂ | ದ
9. ಕಾರ್ತಿಕ ಶು ೮ ಲು

○ || ಶ್ರೀ || ○  
 || ಮಢವಾನಿ ||  
 || ಶಂಕರಾಯ ||

**Summary :** On Monday, 4<sup>th</sup> day of the dark half of Chaitra, Prabhava *saṁvatsara*, Śrī Pāṇḍuraṅgāśram Śrīpādangaḷu informed Saṅṅa Hebbār, son of Kabre Bhīma Hebbār, a resident of Kaṭṅār in Koppa *Māgaṇe*, that Rs. 450/- received from him shall be returned with interest at the rate of Rs. 6/- per annum. It is also known from the letter that the *Maṭha* had already cleared off Rs. 1456 \* 5 \* 0 (this included interest also), the amount received from Saṅṅa Hebbār.

**Note :** Prabhava *saṁvatsra* corresponds to A.D. 1868.

## P. 1

## L.

1. ಶ್ರೀ ಸ್ವಾಮಿಯವರ ದಿವ್ಯಸಂನ್ನಿ
2. ದಾನಂಗಳಿಗೆ |
3. ಪ್ರಭವ ಸಂವತ್ಸರ ಮಾಘ ಬ ೩ ಲ್ಲು | ವಕನಳಿ

4. ವೆಂಕಟೇಶನು ಬರದು ಬಿಂನಹಾ ಮಾಡಿಕೊ
5. ಂಬದದು | ಮರಬಳೆ ಅನಂತ್ತಯನವರು
6. ಕಲಚೆರಿಯಿಂದ ತ್ತನಗೆ ಖರ್ಚಿಗೆ ಯಿಲ್ಲಾ |
7. ಸಂನಿದಾನದಿಂದ ಯರಡು ವರಹಾನ್ನ
8. ನಂನ ಕೃಯ್ಯ ಮುಬದಲೆಯಾಗಿ ದವಿಟ್ಟು
9. ಪಾಲಿಶಿದಲ್ಲಿ | ಉರಿಗೆ ಬಂದಾಕ್ಷಣಾ ಸಂದಾ
10. ಯಮಾಡ್ಡಿಕೊಡುತ್ತನೆಂತ್ತ ಬಿಂನವತ್ತಳೆ
11. ಬರಕೊಂಡದರಿಂದ | ಯೊ ತಿಥಿಯಲು |
12. ಅನಂತ್ತಯನವರಿಗೆ ಕೊಡುವ ಬಗೆ ನಂನ
13. ಕೃಯ್ಯ ಕೊಟ ರು ಲ ರ ಗ ೨ \* ೦ ಯರ
14. ಡು ವರಹಾಂನು ನಂನ ವಸಕೆ ಸಂತ್ತು ಯಂ
15. ದು ಬರದು ಬಿಂನಹಾ ಮಾಡ್ಡಿಕೊಂಡ್ಡಿ

**P. 2**

**L.**

1. ಧೆನೆ | ಸ್ವಾಮಿ || ವೆಂಕಟೇಶನ ಬಿಂನಹಾ

**Summary :** On the 3<sup>rd</sup> day of the dark half of Māgha, Prabhava *saṁvatsara*, Veṅkaṭēśa of Vaknaḷi, submitted a *binnavattaḷe* to the Swāmiji, informing him about the receipt of Rs. 8/- (*ga* 2 \* 0). Anantaya of Marbaḷe had requested Veṅkaṭēśa to get Rs. 8/- from *Sannidhāna* and hand over the same to to him. Anantaya informed Veṅkaṭēśa that he would return the said amount after his return from Kalcheri to his place - Vaknaḷi.

**Note :** Prabhava *saṁvatsara* corresponds to A.D. 1868.

**VI VANTIGA SHASAN BY THE EIGHTH GURU**  
 (The date of sanction given in the document is Margashir  
 Krishna 30 of Shukla, 1791 corresponding to 1869 A.D.)

ವಂತಿಗಿ ಶಾಸನವು

ಸ್ವಸ್ತಿ

ಶ್ರೀಮತ್ತರಮಹಂಸ ಪರಿವ್ರಾಜಕಾಚಾರ್ಯವರ್ಯ ಪದವಾಕೃಪ್ರಮಾಣ, ಪಾರಾ  
 ವಾರಪಾರೀಣಯಮಾಧ್ಯಷ್ಟಾಂಗಯೋಗಸಮುಲ್ಲಸತ್ ಸಾಂದ್ರ ಬ್ರಹ್ಮಾನಂದಾಸ್ವಾ  
 ದಪರಿಶೀಲನನಿಷ್ಣಾತ, ವಿಶ್ವಗೀರ್ವಾಣಗಣ ಚೂಡಾಮಣಿಶ್ರೇಣಿನೀರಾ  
 ಚಿತವಂದಾರುಜನಮಂದಾರ ಶ್ರೀಮದ್ಭವಾನೀಶಂಕರ ಪದಾರ  
 ವಿಂದದ್ವಂದ್ರೋಪಾಸನಾವಧೀರಿತಾಶೇಷದ್ವಂದ್ಯ ಸ್ವರ  
 ದ್ವೈತವಿಭ್ರಾಂತಿ ಸಂದೋಹನಿಖಿಲಲೋಕ ಸಂತಾಪ ನಿರಾ  
 ಕರಿಷ್ಣೂಪನಿಷದ್ಭಕ್ತಸೂತ್ರಾದ್ಯಖಿಲಾದ್ವೈತವಿದ್ಯಾಸಂಭಾವಿತೋದ್ಧಾ  
 ಮಬೋಧಚಂದ್ರೋದಯಾಲಂಕರಿಷ್ಣು ಶ್ರೀಗೋರ್ಕರ್ ಕ್ಷೇತ್ರಾದಿಪ್ರತಿಷ್ಠಾ  
 ಪಿತಮಠಸಂಸ್ಥಾನಸಂಪಾದಿತಶಿಷ್ಯವೃಂದ ಸದ್ಧರ್ಮಾನುಶಾಸನವಿನೋದವೈಭವ  
 ನಿಷ್ಕಾಧುರೀಣಾನಾದಿಪರಂಪರಾರೋಢ, ಶ್ರೀಮದ್ಗೌಡಪಾದ ಶ್ರೀಮದ್ವಾಮ  
 ನಾಶ್ರಮ ಕರಕಮಲಸಂಜಾತ ಶ್ರೀಮತ್ ಕೃಷ್ಣಾಶ್ರಮಾನುಗೃಹೀತ  
 ಗುರುಪಾದಪುಷ್ಕರೈಕತಾನಧ್ಯಾನಮಕರಂದಷಟ್ಪದಾಯ  
 ಮಾನಸ್ವಾಂತ್ ಶ್ರೀ ಚಿತ್ರಾಪುರಾಧಿಷ್ಠಿತ ಶ್ರೀಮತ್  
 ಪಾಂಡುರಂಗಾಶ್ರಮ ತತ್ರಭವದ್ಗೌಡಪಾದೈಃ

ದ್ವಿತೀಯ

ಶಾಲೀವಾಹನ ಶಕ ವರ್ಷ ೧೭೯೧ನೇ ಶುಕ್ಲ ಸಂವತ್ ಮಾರ್ಗಶೀರ್ಷ  
 ಕೃಷ್ಣ ೩೦ ಸ್ಥಿರವಾಸರೆ - ಮಾಡಲ್ಪಟ್ಟ ಶಾಸನವು.

ಉದ್ದೇಶವು

ಗೌಡ ಸಾರಸ್ವತ ಬ್ರಹ್ಮವೃಂದದ ಶ್ರೇಯೋಭಿವೃದ್ಧ್ಯರ್ಥವಾಗಿ ಶ್ರೀ ಸಂಸ್ಥಾನದ  
 ಸಕಲ ದೇವತಾ ವಿನಿಯೋಗಗಳ ವ ಶ್ರೀ ಗುರುಕಾಣಿಕೆ "ವರ್ಷಾಶನ ವಂತಿಗಿ"ಯ  
 ಬಗ್ಗೂ ಇತರ ಅವಶ್ಯಕಗಳಾದ ವಿಶಿಷ್ಟ ಕಾರ್ಯಗಳ ಬಗ್ಗೂ ಶಿಷ್ಯವರ್ಗದ  
 ಜನರಿಂದೊಂದೇ ವಂತಿಗಿಯನ್ನು ಸಂಗ್ರಹಿಸುವುದು ಅನೇಕ ಕಾರಣಗಳಿಂದ  
 ಯುಕ್ತವಾಗಿಯೂ, ಅತ್ಯಗತ್ಯವಾಗಿಯೂ ತೋರಿದ ಪ್ರಯುಕ್ತ ಪೂರ್ವೋಕ್ತ  
 ಉದ್ದೇಶಗಳನ್ನು ಕುರಿತು ವಕ್ಷ್ಯಮಾಣ ಕ್ರಮವು ರಚಿಸಲ್ಪಡುತ್ತದೆ.

### ವಂತಿಗಿ ಶಾಸನವು

ಸಂಕ್ಷಿಪ್ತ ಹೆಸರು

೧. ಶ್ರೀ ಸಂಸ್ಥಾನದ ಶಿಷ್ಯರಾದ ಗೌಡ ಸಾರಸ್ವತ ಬ್ರಾಹ್ಮಣ ವರ್ಗದವರು ಪ್ರತಿ ವರ್ಷ ತಮಗೆ ಶಿಕ್ಷಿದ ಸರ್ವಾದಾಯಗಳ ಮೇಲೆ ಶೇಕಡಾ ೧ ರ ೩ ರೂಪಾಯಿ ಮೆರೆಗೆ ತೆರಿಗೆಯನ್ನು ಶ್ರೀ ಮಠಕ್ಕೆ ಕೊಡತಕ್ಕದ್ದು.

೨. ಸದರಹೂ ತೆರಿಗೆಯ ೩ ರ ೨ ಅಂಶಗಳನ್ನು ಶ್ರೀ ಸಂಸ್ಥಾನ ಸಂಬಂಧಿ, ಪೂರ್ವೋಕ್ತ (ಉದೇಶದಲ್ಲಿ ನಿರ್ದಿಷ್ಟ) ವಿಷಯಗಳ ಬಗ್ಗೂ, ಬಾಕಿ ೧ ಅಂಶವನ್ನು ಆಯಾಯ ಊರ ಸಭೆಯವರಿಂದ ನಿಶ್ಚಯಿಸಲ್ಪಡುವ ಸತ್ಕಾರ್ಯಗಳ ಬಗ್ಗೂ ಉಪಯೋಗಿಸತಕ್ಕದ್ದು.

೩. ಪ್ರತಿ ವರ್ಷದ ಚೈತ್ರ ಶುಕ್ಲ ೧ ದಿವಸ ಇದರ ಲಗತ ಇರುವ (ಅ) ಸಂಕೇತಿನ ನಮೂನೆಗೆ ಸರಿಯಾದ ೧ ಪಟ್ಟಿಯನ್ನು ತಯಾರಿಸತಕ್ಕದ್ದು.

ಆ ಪಟ್ಟಿಯಲ್ಲಿ ಪ್ರತಿ ಒಬ್ಬರು ತಮ್ಮ ಆದಾಯಗಳನ್ನೆಲ್ಲ ಪ್ರಥಮತಃ ಜಾಗರೂಕರತೆಯಿಂದ ತಿಳಿದು ತಮ್ಮ ತಮ್ಮ ಹೆಸರುಗಳ ಮುಂದೆ ಆಯಾಯ ಮೇಸ್ತಕಗಳಲ್ಲಿ ಅಂಕಡೆಗಳಿಂದ ಕಾಣಿಸಿ ಸಹಿ ಮಾಡತಕ್ಕದ್ದು.

೪. ತರುವಾಯ, ಕೊಡತಕ್ಕ ತೆರಿಗೆಯನ್ನು ಪ್ರತಿ ಮನುಷ್ಯನು ಎರಡು ತಿಂಗಳಿಗೊಂದರಂತೆ ೬ ಕಂತುಗಳಿಂದ, ಸಭೆಯವರು ಮೊತ್ತರು ಮಾಡಿದ ಉದ್ಯೋಗಸ್ಥನ ವಶಾ ಆ ಸಂವತ್ಸರದೊಳಗೆ ವಸೂಲ ಕೊಡಬೇಕು.

೫. ಕಂತುಗಳ ಪ್ರಕಾರ ವಸೂಲ ಕೊಡಲಿಕ್ಕೆ ತಪ್ಪಿದವನು ಅಂಥ ಕಂತುಗಳ ಐವಜು ಕಂತು ತಪ್ಪಿದ ತಿಥಿಯಿಂದ ಒಂದು ತಿಂಗಳೊಳಗೆ ಶೇಕಡಾ ೧ ರ ರೂ. ೧೨ ರಂತೆ ಆಗುವ ಬಡ್ಡಿ ಸಹಿತ ವಸೂಲ ಕೊಡಲಿಕ್ಕೆ ಬದ್ಧನಾಗಿರಬೇಕು.

೬. ಪೂರಾ ತೆರಿಗೆಯನ್ನು ಕೊಡಲು ಸಕಾರಣವಾಗಿ ಅಸಮರ್ಥನಾಗುವವನು ಹಾಗೆ ಅಸಮರ್ಥನಾಗಿರಲಿಕ್ಕುಂಟಾದ ಕಾರಣಗಳನ್ನು ಅದರ (ಕಂತಿನ) ೧ ತಿಂಗಳೊಳಗೆ ಸಭೆಯ ವರಿಗೆ ಅರಿಕೆ ಮಾಡಿ ಇವರು ಕೊಡುವ ಅಪ್ಪಣೆಗೊಳಗಾಗಿ ನಡಕೊಳ್ಳತಕ್ಕದ್ದು.

ಈ ಮೇರಿಗೆ ನಡಕೊಳ್ಳಲು ತಪ್ಪುವವನು, ಸಭೆಯವರು ನಿಶ್ಚಯಿಸುವ ದಂಡಕ್ಕೆ ಪಾತ್ರನಾಗಿರತಕ್ಕದ್ದು.

೭ ತೆರಿಗೆಯನ್ನು ಕೊಡಲು ನ್ಯಾಯವಾದ ಕಾರಣವಿಲ್ಲದೇ ತಿರಸ್ಕರಿಸುವವನು ಸಭೆಯವರು ನಿಶ್ಚಯಿಸುವ ಒಂದು ವ್ಯಾಧಿ ವರೆಗೆ ಅವರ ನಿರ್ಣಯಗಳಿಗೆ ಗುರಿಯಾಗಿರತಕ್ಕದ್ದು.

೮. ಹಾಗೆ ಗುರಿಯಾದವನು ಅನಂತರ ತನ್ನ ಅಪರಾಧದ ಕುರಿತು ಕ್ಷಮೆಯನ್ನಪೇಕ್ಷಿಸಿ ಸಭೆಯವರಿಗೆ ಅರಿಕೆ ಮಾಡಿದರೆ ಅಂಥವನನ್ನು ಸಭೆಯವರು ಯುಕ್ತತೋರುವ ತೀರ್ಮಾನದಿಂದ ವಿಮೋಚನೆ ಪಡಿಸಲಿಕ್ಕರ್ಹರಾಗಿರತಕ್ಕದ್ದು.

೯. ಆದಾಯಕ್ಕೆ ಸರಿಯಾಗುವದರಕ್ಕಿಂತ ಕಡಿಮೆ ತೆರಿಗೆಯನ್ನು ಕಾಣಿಸಿರುವದಾಗಿ ಯಾವಾತನ ಮೇಲೆ ನ್ಯಾಯವಾದ ಆಕ್ಷೇಪ ಬರುವದೋ ಅವನ ಆದಾಯದ ಸತ್ಯತ್ವವನ್ನು ಕುರಿತು ಸಭೆಯವರು ವಿಮರ್ಶನದಿಂದ ಯೋಗ್ಯ ಇತ್ಯರ್ಥವನ್ನು ಮಾಡಬೇಕು.

೧೦. ಅಕಾರಣವಾಗಿ ಸುಳ್ಳು ಅಕ್ಷೇಪವನ್ನು ತರುವವನು ಸಭೆಯವರು ನಿಶ್ಚಯಿಸುವ ದಂಡಕ್ಕೆ ಪಾತ್ರನಾಗಿರತಕ್ಕದ್ದು.

೧೧. ಮೇಲಿನ ಕಲಮುಗಳ ಪ್ರಕಾರ ಸಭೆಯವರು ಮಾಡೋಣಾಗುವ ಪ್ರತಿ ತೀರ್ಮಾನದಲ್ಲಿ ಅಸಮಾಧಾನ ಪಟ್ಟವನು ಅಂಥ ತೀರ್ಮಾನದ ಮೇಲೆ ಆಕ್ಷೇಪಿಸುವದಾದರೆ ಸಭೆಯವರು ಇಂಥ ತೀರ್ಮಾನವನ್ನು ತನಗೆ ಲೇಖಿ ತಿಳಿಸಿದ ದಿವಸದಿಂದ ಒಂದು ತಿಂಗಳೊಳಗೆ ಶ್ರೀ ಗುರು ಸನ್ನಿಧಿಗಳಲ್ಲಿ ದೂರುಕೊಂಡು ಹೋಗಲು ಸ್ವಾತಂತ್ರ್ಯವುಳ್ಳವನಾಗಿರತಕ್ಕದ್ದು.

೧೨. ಈ ಶಾಸನ ಪ್ರಕಾರ ಸಭೆಯವರು ಮಾಡೋಣಾಗುವ ಇತ್ಯರ್ಥಗಳಿಗೆ ವಿರೋಧವಾಗಿ ನಡಕೊಳ್ಳುವವನನ್ನು ೧೦ ರೂಪಾಯಿಗಳಿಗೆ ಮೀರದ ದಂಡವನ್ನೂ ಅವಶ್ಯಕ ಸಂಗತಿಗಳಲ್ಲಿ ಅಂಥವನನ್ನು ಬಹಿಷ್ಕಾರವನ್ನೂ ಮಾಡಿ ಮಂಜೂರಿ ಬಗ್ಗೆ ಶ್ರೀ ಗುರುಗಳ ಸನ್ನಿಧಿಗೆ ಬರಕೊಳ್ಳುವರೆ ಸಭೆಯವರು ಅರ್ಹರಾಗಿರತಕ್ಕದ್ದು.

೧೩. ಸಭೆಯವರಾಗಲೀ ಯಾ ಇವರ ಇತ್ಯರ್ಥದ ಮೇಲೆ ಅಸಮಾಧಾನ ಪಟ್ಟ ಆರೋಪಿಯಾಗಲೀ, ಬರಕೊಳ್ಳುವ ಎಲ್ಲ ಸಂಗತಿಗಳಲ್ಲಿ ಅವಶ್ಯತೋರುವ ರೀತ್ಯಾ ವಿಮರ್ಶನದಿಂದ ಯುಕ್ತತೋರುವ ಇತ್ಯರ್ಥದ ಅಪ್ಪಣೆಯನ್ನು ಕೊಡಲಿಕ್ಕೆ ಶ್ರೀ ಗುರುಗಳವರು ಸ್ವಾತಂತ್ರ್ಯವುಳ್ಳವರಾಗಿರುತ್ತಾರೆ.

೧೪. ಈ ಶಾಸನ ಮೂಲಕವಾಗಿ ವಸೂಲಾಗುವ ಎಲ್ಲ ದಂಡವು ಗುರುದಂಡವಾದ್ದರಿಂದ ಇಂಥ ದಂಡದ್ರವ್ಯವು ಶ್ರೀ ಗುರುಮಠಕ್ಕೆ ಶೇರತಕ್ಕದ್ದಾಗಿರುತ್ತದೆ.

೧೫. ಈ ಶಾಸನದಲ್ಲಿ ಮುಂದೆ ಏರ್ಪಾಟುಗಳನ್ನು ಮಾಡುವದವಶ್ಯ ತೋರಿದರೆ ಶ್ರೀ ಗುರುಗಳವರ ಸಮ್ಮತಿಯಿಂದ ಮಾಡಲಿಕ್ಕೆ ಸಭೆಯವರು ಅರ್ಹರಾಗಿರತಕ್ಕದ್ದು.

ಈ ಶಾಸನವು ಶುಕ್ಲ ಸಂವತ್ಸರ ಪೌಷ ಶುಕ್ಲ ೧ ರವಿವಾರ ಜಾರಿಬಗ್ಗೆ ಕೊಡಲಾಯಿತು.

**Summary :** With an intention of achieving the welfare of the Gauḍa Śāraswat disciples, Śrī Pāṇḍuraṅgāśram Swāmiji in Śaka 1791, corresponding to A.D. 1869, issued the *Vantige Śāsana* (The order relating to public subscription). Accordingly, it was found right to collect the annual subscription only from the Gauḍa Śāraswat disciples. Besides the welfare of the disciples, the collected subscription was also to be utilised for other necessary works. The order contains in all 15 provisions.

**Note :** The aim of the *Śāsana* appears, to improve the financial condition of the *Maṭha* and also to establish good relation between the *Maṭha* and the disciples. It was an attempt on the part of the *Swāmiji* to bring the disciples within the fold of the *Maṭha*.

## 120

P. 1

L.

1. ಶ್ರೀ ಪಾಂಡುರಂಗಾಶ್ರಮ ಶ್ರೀಪಾದಂಗಳವರ ಸಂನಿಧಿಗೆ
2. ಮಲ್ಲಿನಾಥಪುರ ಮಠದ ಅರ್ಚಕ ಸುಬ್ರಾಯ ಶಂಕ್ರ ಭಟ್ಟನು ಬರಶಿಕೊಟ್ಟ ಯ
3. ದ್ರನುಡಿ ಯೆನೆಂದ್ರೆ - ಮಲ್ಲಿನಾಥಪುರ ಶ್ರೀಮಠ ಇರುವ ಬಾಗ್ಯಾತು ಸ್ತ
4. ಳ ಸಮಂದಾ ನಾನು ಕೂಡಾ ೩ ಜನರು - ಸಂ ೧೮೮೭ನೆ ಇಸವಿ ಪೇಪ್ರವರಿ
5. ತಾರಿಕು ೧೩ಲ್ಲಿ ಶ್ರೀಮಠಕ್ಕೆ ಬರಕೊಟ್ಟ ಸ್ಥಳ ಸೇರಾಟದ ಕರಾರು
6. ಪ್ರಕಾರಾ ಸದಿ ಬಾಗ್ಯಾತು ಸ್ತಳದಲ್ಲಿ ವ ಕ್ಷಮಾಣ ಸ್ಥಳಾ ಶ್ರೀಮಠದ ಕ
7. ಬ್ಬೆಗೆ ಇಟ್ಟುಕೊಂಡದ್ದು - ಕಳದ ಕಾರ್ತಿಕ ಶು ೧ ಪಾದಾ ಬರುವ ಸರ್ವ
8. ಧಾರಿ ಸಂ | ಆಶ್ವಿಜ ಬ ೩೦ ವರೇಗೆ ೧ ವಂದು ವರುಷದ ಬಗ್ಯೆ ಸದಿ ಸ್ಥ
9. ಳದಲ್ಲಿರುವ ಫಲ ಮರಗಳು ರುಪಾ ೮ . ೧೨ . ಕ್ಕೆ ಚಾಲಗೇಣಿ
10. ಗೆ ನಾನು ಅಪೇಕ್ಷಿಸಿದ ಪ್ರಕಾರಾ ನಂನಿಂದಾ ಯದ್ರನುಡಿ ಬರಿಶಿಕೊಂ



11. ಡು ಕಳಿಸಬೇಕಾಗಿ ಇಲ್ಲಿ ಮಠದ ವೈವಾಟು ನೋಡುವ ಚಂದಾ
12. ವರ ಗೋಪಾಲಕೃಷ್ಣ ರಾಮನಾಥ್ಯಗೆ ಕಳದ ಆಶ್ವಿಜ ಬ ೨ ಲು
13. ನಂಬ್ರ ೩೩೪ ನೆ ರ್ಯಾಸ ಅಪ್ಪಣೆ ಆದ ಪ್ರಕಾರಾ ಆಗ್ಗೆ ಯದ್ರ
14. ನುಡಿ ಆಗದೆ ಬಾಕ್ಯ ಇರುವ ಸಮಂದಾ ಈಗಾ ಶ್ರೀ ಸ್ವಾರಿಯು ಮಲ್ಲಿ
15. ನಾಥಪುರಕ್ಕೆ ತೆರಳಿದ ಸಮಯ - ನಾನು ಸಮಕ್ಷಾ ಅರಿಕೆ ಮಾಡಿ

## P. 2

## L.

1. ಕೊಂಡು ಈ ಯದ್ರನುಡಿ ಬರಶಿಕೊಟ್ಟಿದ್ದನೆ ಸದ್ರಿ ಸ್ತಳದಲ್ಲಿ ಹಾಲಿ ಇರುವ ಫ
2. ಲ ಮರಗಳ ಬಗ್ಗೆ ವಂದು ವರುಶದ ಪೂರ್ತಾ ನಾನು ನಿಶ್ಚುಶಿಕೊಂಡ ಚಾ
3. ಲ ಗೇಣಿ ರುಪ್ಯಾ - ೮ \* ೧೨ \* ೦ ನ್ನು ಇದೆ ಬರುವ ದಶಂಬರ ಖಿಸ್ತಿನಿಂದಾ ನಾ
4. ಲ್ಯು ವ್ಯಾದೆ ವಳಗೆ ಸದ್ರಿ ಪುರಾ ಗೇಣಿಯನ್ನು ಮಠದ ವೈವಾಟು ನಡಿಸು
5. ವ ಚಂ | ಸ್ತ | ಗೋಪಾಲಕೃಷ್ಣ ರಾಮನಾಥ್ಯಯನ ಹತ್ರಾ - ಕೊಟ್ಟು ರಶಿದಿ
6. ಪಡಕೊಂಡೇನು ಸದ್ರಿ ಸ್ತಳದ ಚತುರಗಡಿ - ಹೊನ್ನಾವರ ತಾಲ್ಯು ಮ
7. ಲ್ಲಾಪುರ ಗ್ರಾಮದ ಸರ್ವೆ ನಂಬ್ರ ಪೈಕಾ ಶ್ರೀಮಠ ಇರುವ ಬಾಗ್ಯಾತು ಪೂ
8. ವರ್ ನಾನು ಕೂಡಾ ಮೂರು ಜನ ಹಿಶೆದಾರ ಸ್ವಾಧೀನ ಇಟ್ಟ ಸ್ಥಳಕ್ಕೂ ಇ
9. ದ್ದು ಮಧ್ಯಾ ಕಲ್ಲುಗಳು, ದಕ್ಷಿಣಕ್ಕೆ ಹೊಳೆ, ಪಶ್ಚಿಮ ಕೊಡಿ
10. ಆ ಜನ ಪಾಗಾರ, ಉತ್ತಾರ ರಾಜಮಾರ್ಗ ಆ ಜನ ಪಾಗಾರ, ಈ ಚತುರ
11. ಗಡಿ ವಳಗ ಸ್ಥಳದಲ್ಲಿ ಇರುವ ಫಲ ಮರಗಳಾಗಿರುತ್ತವೆ ಯಂ
12. ತಾ ಬರಶಿಕೊಟ್ಟ ಚಾಲಗೇಣಿ ಯದ್ರನುಡಿ ಸದ್ರಿ ಫಲ ಮರಗಳು ವೈರಾ
13. ನು ಆಗದಂತೆ ನೀರು ಹೊಕುವದು ವ ಬುಡ ಸಪ್ಪು ವಗೈರೆ ವರುಶಂಪ್ರ
14. ತಿ ಮಾಡುವಂಥಾ ರಿವಾಜು ಪ್ರಕಾರಾ ಲಾಗವಾಡು ನಾನೆ ಮಾಡ್ಲೇನು  
ಸುಬ್ರಾಯ ಭಟನ ರುಜು

ಈ ಬಗ್ಗೆ ಸಾಕ್ಷಿ

ಚಂದಾವರ

ಅಂಣ್ಯನ ಸಾಕ್ಷಿ ರುಜು

-----

**Summary :** On the 13<sup>th</sup> of February 1887, Subrāya Śāṅkar Bhaṭṭa, a priest of Mallināthapura Matha, submitted

the *chālgēṇi edurnuḍi* to Śrī Pāṇḍuraṅgāsram Swāmiji, promising to remit Rs. 8 \* 12 \* 0, towards *chālgēṇi* of a garden, to the Śrī *Maṭha* in Mallināthapur. The periodical rent was meant for one year and the grantee promised to remit the said rent to Gōpalkriṣṇa Rāmanāthaiya, who managed such transactions of the *Maṭha*.

121

P. 1

L.

1. ಮೆಹರಬಾನ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಸಾಹೆಬ ಬಹದೂ
2. ರವರ ಸಂನಿಧಾನಕ್ಕೆ
3. ಹೊನ್ನಾವರ ತಾಲುಕ ಶಿರಾಲಿಯಲ್ಲಿ ಯಿರುವ ಚಿತ್ರಾಪುರ ಮಠದ ಮೇನೇ
4. ಜರ ರಾಮಚಂದ್ರ ವೀರಪ್ಪಾ ಬರಕೊಂಡ ಅರ್ಜಿ -
5. ಚಿತ್ರಾಪುರ ಮಠದ ಶ್ರೀ ಪಾಂಡುರಂಗಾಶ್ರಮ ಸ್ವಾಮಿಗಳವರು
6. ಬರುವ ಅಕ್ಕಂಬ್ರ ತಿಂಗಳಲ್ಲಿ ಕಾಶಿ ಯಾತ್ರೆಗೆ ತೆರ್ಳಬೇಕಾಗಿ ಅಲೋಚಿಸಿದ್ದಾ
7. ರೆ ಮತ್ತು ಸ್ವಾಮಿಗಳವರು ಪ್ರಯಾಣದ ಸಮಯ ಅಜಮಾಸ ೬೦ ಜನ
8. ಪರಿವಾರದವರನ್ನು ಮತ್ತು ಹೆಚ್ಚು ಬೆಲೆಯುಳ್ಳ ಪದಾರ್ಥಗಳನ್ನು
9. ಖಜಾನೆಯನ್ನೂ ಸಹ ಸವಾರಿ ಸಂಗಡ ತೆಗದುಕೊಂಡು ಹೊರಡುವರು
10. ಕಾರಣಾ ಸವಾರಿ ಸಂಗಡ ಕನಿಷ್ಠ ಪಕ್ಷಕ್ಕೆ ಯರಡು ಜನ ಪೋಲೀಸ ಕಾ
11. ನಿಸ್ತೇಬಲರ ಅವಶ್ಯಕತೆಯು ಉಂಟು,
12. ಆದ್ದರಿಂದ ಅರ್ಜಿ ಮಾಡುವದೇನಂದರೆ ಶ್ರೀ ಸವಾರಿ
13. ಯು ಕಾಶಿ ಯಾತ್ರೆಗೆ ತೆರ್ಳಿ ವಾಪಸು ಬರುವವರೆಗೆ ೩ ತಿಂಗಳು
14. ಪರಿಯಂತ
15. ಯರಡು ಜನ ಪೋಲೀಸ ಕಾನಿಸ್ತೇಬಲರನ್ನು ಕೊಡಿಸುವ ವಿಷಯದಲ್ಲಿ
16. ಮುಂಬ್ಯ ಪೋಲೀಸ ಆಕ್ಟಿನ ಂಳಿನೇ ಕಲಂ ಮೇರೆಗೆ ಹುಕುಂ ಆಗಬೇಕಾ
17. ಗಿ ಬೇಡುತ್ತೇನೆ - ಆ ಕಾನಿಸ್ತೇಬಲರು ಮೇಲಿನ ಕೆಲಸದ ಮೇಲೆ ಯಿರು
18. ವ ಪರಿಯಂತ್ರ ಅವರ ಪಗಾರ್ತು ನಾನು ಕೊಡ್ಡಿಗೆ ಶಿಧ್ಧವಿದ್ದೇನೆ ಯಂತ ಸ
19. ಹಾ ಬರಕೊಂಡ ಅರ್ಜಿ
20. ತಾರಿಕು ೧೭ ನೇ ಸಪಟಂಬ್ರ ೧೮೮೭ ನೇ ಯ್ಲಿವಿ-

**Summary :** On the 17<sup>th</sup> of September 1887, Rāmchandra Virappa, manager of the Chitrapur Maṭha, submitted the application to the District Magistrate, requesting him to provide two police constables to protect Śrī Pāṇḍuraṅgāsram Swāmiji and his retinue, while on pilgrimage to Kāśī. The Swāmiji with his retinue consisting of 60 people, treasury and valuable articles, was to leave for Kāśī in October and the tour was to continue for 3 months. Thence, the manager wanted the District Magistrate to pass an order in accordance with the article No. 14 of the Mumbai Police Act, to provide police constables.

## 122

P. 1

L.

1. ಸರ್ವಧಾರಿ ಸಂವತ್ಸರ ಪುಶ್ಯ ಶು ೧೫ ಯು ಬುಧವಾರ
2. ಸಭ್ಯ ಸಭಾಂಮೆ ಪಾಹಿ ಯೆಚ ಸಭ್ಯಾಃ
3. ಸಭಾಸಧಃ || ಅಧರ್ವೆ ||
4. ಶ್ರೀಯುತ ಮಾನ್ಯವರ ಮಹಾಶಯ ಕಾರ್ನಾಡ ಸಾಂತಪ್ಪಯ್ಯ ಸಾರಸ್ವತ
5. ಸಭಾಸಜೀವ ಮಾಜೀಶ್ವರಕರ ನಮಸ್ತೇ
6. ಕೆಳಗೆ ದಸ್ತತು ಮಾಡಿದವರು ವಿನಯಪೂರ್ವಕವಾಗಿ ಅರಿಕೆಮಾಡುವದೇನೆಂದೆ :-
7. ನಮ್ಮ ಮನತನದಿಂದ ಶ್ರೀಯವರ ಮಠಕ್ಕೆ ಕೊಡುವ ವಂತಿಗೆಯನ್ನು ಈಗ
8. ತತ್ಕಾಲಕ್ಕೆ ಕೊಡುವದೆ ಸಂದರ್ಭವಿಲ್ಲಾ ಯಂಬ ಸಂಗಿಯನ್ನು ಕೆಳಗೆ ಬರದ ಕಾರಣ
9. ಗಳಿಂದಾ ಶ್ರೀಯವರಿಗೆ ಇದರ ಸಮೇತ ನಿವೇದಿಸಬೇಕಾಗಿ ಅಪೇಕ್ಷಿಸುತ್ತೇವೆ
10. ನಮ್ಮ ಮನತನದಲ್ಲಿ ನಾವು ೩ ಜನರು ಮಾಗಲಪುರ ಆರ್ಯಸಮಾಜದ
11. ಮೆಂಬರರಾಗಿರುತ್ತೇವೆ
12. ಸ್ವಲ್ಪ ದಿವಸಗಳ ಮೊದಲು ಮಂಗ್ಲೂರಲ್ಲಿ ಕೂಡಾ ಮಹಾಸಭಿಯವರು

ಇ

13. ದೆ ಈ ಮೊದಲು ವೊಬ್ಬ ಭಟ್ಟನು ಬರಕೊಂಡ ಬಿನಹಾ ಪತ್ರದ ಸಂಮಂಧವಾಗಿ ಆ
14. ಪ್ರಕರಣವು ವಿಚಾರಕ್ಕೆ ಮುಂದೆ ಬಂದ ಸಮಯದಲ್ಲಿ ಸಭೆಯವರು ಚಂನಾಗಿ ವಿ
15. ಚಾರ ಮಾಡಿ ಆರ್ಯಸಮಾಜದವರು ಬ್ರಾಹ್ಮಣ ಕರ್ಮಕ್ಕೆ ಅಯೋಗ್ಯವಾಗಿ ನಡಿಯು
16. ವದಿಲ್ಲವೆಂತಲೂ ವರ್ಣಾಶ್ರಮಕ್ಕೆ ಸರಿಯಾಗಿ ನಡಿಯುತ್ತಾರೆಂತಲೂ ಇವರು ಮಾಡುವ
17. ಯೆಲ್ಲಾ ಕರ್ಮಗಳು ಆಕ್ಷೇಪಕರಗಳಲ್ಲವೆಂತಲೂ ಅನ್ಯಥಾ ಅವರು ದೋಷಕ್ಕೆ
18. ಪಾತ್ರರಲ್ಲವೆಂತ ಸಹಾ ಸಭೆಯವರ ಮುಂದೆ ಮಾ | ವಿ | ನಾರಣರಾಯರು ತಿಳಿಸಿದರ ವಿನಾ
19. ಬರಹಾ ಮೂಲಕವಾಗಿ ಸಹಾ ತಮ್ಮ ನಿರ್ಣಯವನ್ನು ಸದ್ರಿ ಸಭೆಯವರು ಕೊಟ್ಟಿರುತ್ತಾರೆ
20. ಮತ್ತು ಸದ್ರಿ ನಿರ್ಣಯದಲ್ಲಿ ಸಮಾಜದ ಹೆಸರು ತೆಗದು ಹಾಕುವರೆ ಕಬೂಲ ಮಾಡಿ
21. ದ್ವಾರಂತ ಬರದಾಗ್ಯೂ ಇದೊಂದು ಸಂಗಿ ಮಾತ್ರ ಅವರು ಬರದು ಸಹಾ ವಂದೆರಡು
22. ಮೆಂಬರರ ಹೇಳಿಕೆಯಿಂದಾಗಿರಬೇಕು ಹೊರತು ಯೆಲ್ಲಾ ಮೆಂಬರರ ಕಬೂಲಿಯಿ
23. ರಲಿಲ್ಲಾ ಹೀಗಿರುತಾ ಸದ್ರಿ ಸಮಾಜದ ಮೂಲಸ್ತಾಪಕನಾಗಿಯೂ ಮೆಂಬರನಾಗಿಯೂ
24. ಇರುತ್ತಿದ್ದ ವೊಬ್ಬ ಭಟ್ಟನು ತನ್ನ ಜೀವಿತೆಗೆ ಅಪಾಯ ಬಂದೀತೆಂತಾ ನೆನಸಿ ಪ್ರಕೃತ

## P. 2

### L.

1. ದಲ್ಲಿ ಸದ್ರಿ ಸಮಾಜಕ್ಕೆ ಮೃತ್ಯುರೂಪನಾಗಿ ನಿತ್ತ ಭಟ್ಟನ ಹೇಳಿಕೆಯ ಮೇಲೆ ಶ್ರೀಯವರು
2. ಯೇಕ ಪಕ್ಷವಾಗಿ ಯಾವದೊಂದು ಹೇತುವಿಲ್ಲದೆ ವಿನಾಕಾರಣ ಸದ್ರಿ ಸಮಾಜದ ಹೆಸರು ಮ
3. ತ್ತು ಕಾರ್ಯಗಳು ಬಿಟ್ಟು ಬಿಡಬೇಕೆಂತ ಅಪ್ಪಣೆ ಕೊಟ್ಟಿರುವದರ ಮೇಲೆಯೂ ಈ ಮೊದಲು
4. ಮಠದ ವೊಬ್ಬ ಭಟ್ಟರು ಕೊಟ್ಟ ವ್ಯಾಖ್ಯಾನದ ರಭಸದಲ್ಲಿ ಆರ್ಯಸಮಾಜದವರು ಸಹಿಸ

5. ಲಿಕ್ಕೆ ಕೂಡದಷ್ಟು ಅನೇಕಾನೇಕಥರದಲ್ಲಿ ಜ್ಞಾತಿದಂಡ ಇತ್ಯಾದಿ ವಚನಗಳಿಂದ ಅಪಮಾನ-
6. ಪಡ್ವಿದ್ವಂದಲೂ ಯಿದೇ ಸಮಯದಲ್ಲಿ ವಬ್ಬನಾದ ಸಾರಸ್ವತ ಸಭೆಯ ಸಭಾಸದರು
7. ಕುಡಾ ಆರ್ಯ ಸಮಾಜದವರಿಗೆ ಕಂಡಾಬಟ್ಟೆ ಬೈಗಳನ್ನು ಬೈದು ಆ ಬೈರಾಗಿ ಹೇಳಿ
8. ದ್ವೇನೆಂದ್ರೆ - ದೊಡ್ಡ ತೆಂಗಿನಕಾಯಿ ರಾಶಿಯಲ್ಲಿ ಕೊಳತುಹೋದ ತೆಂಗಿನಕಾಯಿ ಇದ್ದರೆ
9. ಅದನ್ನು ಹೆಕ್ಕಿ ಹೊರಗೆ ಹ್ಯಾಗೆ ಬಿಸಾಡುತ್ತಾರೋ ಹಾಗೆಯೇ ಯೊ ಸಮಾಜದವರನ್ನು
10. ಜಾತಿಯಿಂದಾ ತೆಗದು ಹಾಕಬೇಕೆಂತ ವಗೈರೆ ಯೊ ಮಹಾಬ್ರಾಹ್ಮಣರು ಹೆದರಿಸಿದ ಕಾ
11. ರಣ ಅನಿರ್ವಾಹಕತೆಯಿಂದಾ ಕೆಲವು ಮೆಂಬರರು ಸಮಾಜವನ್ನು ಬಿಟ್ಟು ಹೋದಾ
12. ಗ್ಯು ಇನ್ನು ಅನೇಕ ಮೆಂಬರರು ಸದ್ರಿ ಸಮಾಜದವರಾಗಿ ಸದ್ರಿ ಸಮಾಜದ ಹೆಸರು ಬಿ
13. ಡುವಲ್ಲಿಯಾಗಲೀ ಅದರ ಕಾರ್ಯಗಳನ್ನು ತಳ್ಳಿಹಾಕುವಲ್ಲಿಯಾಗಲಿ ಕಬೂಲ ಮಾಡದೆ
14. ಇದ್ದವರಲ್ಲಿ ನಮ್ಮ ಪೈಕಿ ರಂಗಪ್ಪಯ್ಯನು ನಾನು ಸಮಾನಾದಿ ಮಾಡುವದಿಲ್ಲವೆಂತಲೂ
15. ಅಲ್ಲಿ ಆಗುವ ಕಾರ್ಯಗಳು ನಡಿಸೇನು ಯೆಂತಲೂ ಸಹಾ ಸಭೆಯವರ ಮುಂದೆ
16. ವೊಂದು ನೋಟ್ಟು ಬರದು ಮು | ರಾ | ನಯಿಂಪಳ್ಳಿ ಶಿವರಾಯ ಬಹದೂರ್‌ರವರ ಹ
17. ತ್ರ ವೊಪ್ಪಿಸಿರುವದಿಂದ ಸದ್ರಿ ರಂಗಪ್ಪಯ್ಯನ ಕುರಿತು ಮತ್ತು ಇನ್ನು ಬೇರೆ ಮೆಂಬರರ ಕು
18. ರಿತು ಆಚ್ಚೆರ ತೀರ್ಪು ಕೊಡುವದೆ ಮಂಗಲೂರ ಸಭೆಯವರು ವ್ಯಾಧಿ - - ಮಾಡಿರು
19. ವದ್ರಿಂದಾ ಆ ಪ್ರಕಾರ ಅವರು ಇತ್ಯರ್ಥ ಮಾಡುವ ವರೇಗೆ ನಮ್ಮ ಮನತನದಿಂದಾ ಮ
20. ಠಕ್ಕೆ ಕೊಡುವ ವಂತಿಗೆಯು ಯೊಗ ಕೊಡಲಿಕ್ಕೆ ಸಂದರ್ಭವಿಲ್ಲಾ ಸದ್ರಿ ಸಭೆಯವರು

21. ಮಾಡುವ ಇತ್ಯರ್ಥದ ನಂತರವೇ ವಂತಿಗೆ ಕೊಡಲಿಕ್ಕೆ ಆಗಲೀ ಕೊಡಬಾರಲಿಕ್ಕೆ ಆಗಲಿ
22. ನಾವು ಮುಂದೆ ಹೇಳುವರಾಗಿರುತ್ತೇವೆ ಮತ್ತು ಸದ್ರಿ ಆರ್ಯಸಮಾಜದ ಹೆಸರು
23. ಆಗಲೇ ಅಲ್ಲಿ ನಡಿಯುವ ಕಾರ್ಯಗಳಾಗಲೀ ಬಿಡಲಿಕ್ಕೆ ನಾವು ಸಹಾ ಕಬೂಲ ಇಲ್ಲಾ
24. ಯೆಂಬ ಸಂಗತಿಯನ್ನು ಶ್ರೀಮಠಕ್ಕೆ ಅರಿಕೆ ಮಾಡುವದರ ವಿನಹಾ ನಮ್ಮ ಹಿರಿಯ ಬಾಬಣ್ಣ
25. ಯ್ಯನವರು ನಮ್ಮ ವಪ್ಪಿಗೆ ವಿನಹಾ ವಂತಿಗೆ ಕೊಡಲಿಕ್ಕೆ ಆಗಲೀ ಪಟ್ಟಿಯಲ್ಲಿ ಆಕಡೆ
26. ಭರ್ಯಾಸಲಿಕ್ಕೆ ಆಗಲೀ ಸಮ್ಮತ ಮಾಡಲಿಕ್ಕೆ ಇಲ್ಲಾ ಯೆಂತ ನಾವೇ ಚಂನಾಗಿ ಭರವ
27. ಸೆ ಮಾಡಿರುತ್ತೇವೆ ವೇದ್ಯವಾಗಿರಬೇಕು ರಂಗ್ವಯ ಬೀಶ ಶರ್ಮಾ ಮಂಜೇಶ್ವರಕುಫ
28. ಶಿರಾಲೆ ಮಂಗೀಶ ಶರ್ಮಾ (ಸಹಿ)

**P. 3**

**L.**

1. ಯಿದನು ನಾನು ವಪ್ಪುತೇನೆ ನರಶಿ - ಬ್ರುವ
2. ಮಂಜೇಶ್ವರ ಊರಿನ ಸಾರಸ್ವತ ಬ್ರಾಹ್ಮಣರ ಪುರೋಹಿತ ವೇದಮೂರ್ತಿ
3. ವಾಸುದೇವ ಭಟಜಿ ಮಾಹಾಶಯ ನಮಸ್ತೆ -
4. ನಾವು ಮಂಜೇಶ್ವರ ಸಾರಸ್ವತ ಸಭೆಯವರಿಗೆ ಬರದ ಈ ಲೇಖನವು
5. ಸದ್ರಿ ಸಭೆಯ ಸಜೀವ ಕಾರ್ನಾಡ ಶ್ಯಾಂತಪ್ಪಯ್ಯನವರು ಇಲ್ಲಿ ಹಾಜ್ರು
6. ಯಿಲ್ಲಾ ಯೆಂಬ ಸಂಗಿ ಯಿಗ ತಿಳಿದು ಬಂದದ್ದಿಂದ ತಮ್ಮ ಹತ್ತರ
7. ಕೊಟ್ಟಿದ್ದೇವೆ ಇದನ್ನು ಸಭೆಯವರಿಗೆ ತೋರಿಸಿದ ನಂತರ ಶ್ರೀಯವ
8. ರ ಸನ್ನಿಧಿಗೆ ವಪ್ಪಿಸಬೇಕಾಗಿ ಅಪೇಕ್ಷಿಸುತ್ತೇವೆ. ಖಿಪ್ರಾತ್ ಮಂಗೀಶ ಶರ್ಮಾ
9. ಇದ್ದಲ್ಲಿ ಶಿವರಾಯರು ಅಪೇಕ್ಷಿಸುವಣಾದ ಪ್ರಕಾರ ಇದನ್ನು ಮಂಗೀಶ ಶರ್ಮಾ ಸಭೆಯವರಿಗೆ ತೋರಿ ಶ್ರೀ
10. ಸನ್ನಿಧಾನದ ಮುಂದೆ ಹಾಜ್ರು ಪಡ್ಡಿದೇನೆ ಸರ್ವಧಾರಿಸಂ | ದ ಪುಷ್ಕ ಬ |  
೧ ವು ಶುಕ್ರ
11. ವಾರ್ರ ತಾರಿಕು ೧೮ ನೆ ಜನವರಿ ೧೮೮೯ ಯ್ಲಿವಿ ವಾಸ್ತವ ಭಟ್ಟನು ಬರಕೊಂಡ ಬಿನ್ನ
12. ಹಂಗಳು-

**Summary :** On Wednesday, 15<sup>th</sup> day of the bright half of Puṣya, Sarvadhāri *śarīnvatsara* (A.D. 1889), Raṅgapaiya Manjēśa and Maṅgīśa Śarma informed Kārnāḍ Śāntappayya, that they were not ready to pay their respective annual subscription to the *Matha*, since they happened to be members of Āryasamāj of Māgalpur. To be a member of Āryasamāj was considered to be a violation of *Brāhamaṇakarma*, *Varṇāśrama*, etc.

Since Kārnāḍ Śāntappayya was not present in the assembly of Sāraswats at Manjēśwar, they requested Vēdamurthy Vāsudev Bhaṭṭji, *purōhit* of the Sāraswat Brāhamaṇas of Manjēśwar, to handover their petition to the Chitrāpur *Swāmiji*, after presenting it in the assembly of members at Manjēśwar.

## 123

## P. 1

## L.

1. ಶ್ರೀ ಪಾಂಡುರಂಗಾಶ್ರಮ ಶ್ರೀಪಾದಂಗಳವರ ದಿವ್ಯ ಶ್ರೀ
2. ಪಾದಪದ್ಮಂಗಳಿಗೆ
3. ವಿಠಲದಲ್ಲು ಯಿರುವ ಆಜ್ಞಾಧಾರಕ ಶ್ರೀಪಾದಂಗಳವರ ಶಿಷ್ಯರಾದ  
ಗೌಡಸಾರಸ್ವತ
4. ಬ್ರಾಹ್ಮಣ ಸಭೆಯ ಹತ್ತು ಸಮಸ್ತರೂ ಕಾಲಕ್ರಯಗಳಲ್ಲು ಮಾಡುವ ಅನೇಕ  
ಶಿರ
5. ಸಾಷ್ಟಾಂಗ ಬಿನಹಂಗಳು ಶ್ರೀಸ್ವಾಮಿ
6. ಸರ್ವಧಾರಿ ಸಂವತ್ಸರ ಪೌಶ್ಯ ಕೃಷ್ಣ ೯ ವರೆಗೆ ಶ್ರೀ ಸಂನಿಧಾನದ  
ಆಶಿರ್ವಾದ
7. ಕೃಪಾಕಟಾಕ್ಷದಿಂದ ಸುಕ್ಷಮಿಗಳಾಗಿರುತೆವೆ ಶ್ರೀ ಸಂನಿಧಾನದ ಯೋಗಕ್ಷೇಮಂಗೆ
8. ಳಿಗೆ ವ ನಾಱು ನಡಕೊಳತಕ್ಕೆ ಬುದ್ಧಿಮಾರ್ಗಕ್ಕೆ ಸಹಾ ಆಗ್ಯಾಗ್ಯೆ ಅಪ್ಪಣೆ  
ಕೊಟ್ಟು
9. ನಡ್ಡಿಕೊಡ್ಡಬಿಕಾಗಿ ಬಹದ್ಯನೈವರಿತು ಪ್ರಾರ್ಥಿಸುತೆವೆ

10. ಇ ವಿಠಲ ಶ್ರೀಮದನಂತಶ್ವರ ದೇವಸ್ಥಾನವು ನಂಮ ಸ್ವಜಾತಿ ಸರ್ವಗ್ರಹಸ್ತ
11. ರು ಭಜಿಸಿ ಬರುವಂತಾದ್ದಾಗಿ ಯಿ ವರೆಗಿನ ಅದರ ಸಕಲ ಕಾರ್ಯಗಳೂ
12. ನಂಮ ಯಿಡಿ ವರ್ಗದವರ ವರಾಡೆಯಿಂದ ನಡೆದು ಬಂದದ್ದಾಗಿರುತ್ತದೆ
13. ಅನಾದಿಯಿಂದ ಯಿ ದೇವಸ್ಥಾನ ಜೀರ್ಣೋದ್ಧಾರ ಮುಂತಾದ ಪ್ರಶಸ್ತ
14. ಕಾರ್ಯಗಳೂ ಶ್ರೀ ಸ್ವಾಮಿಗಳವರ ಸಂನಿಧಿಯು ಯಿ ವಿಠಲದಲ್ಲಿ ಯಿದ್ದು
15. ಸಮಕ್ಷಮ ನಡೆದ್ದಾಗಿರುತ್ತಾವೆ
16. ಪ್ರಕೃತ ಈ ಉರಲ್ಲಿ ಸ್ವಜಾತಿ ಬ್ರಾಹ್ಮಣ ಸಮುಹಲು ಕಂಮಿ
17. ಆಗುತಾ ಬಂದು ಯಿಂನು ಮುಂದೆ ಈಲ್ಲಿಯ ನಿವಾಸಿ ಕರ್ತೃಶ್ರೀದ ಮಾತ್ರ
18. ಇಗ ನಡಿಯುವ ಪ್ರಕಾರ ಸಾಮಾನ್ಯ ವಿನಿಯೋಗಗಳು ನಡಿಯಬಹು
19. ದೆಂದು ಯೊಚಿಸುವದಕ್ಕೆ ನಮಗೆ ಸಾಕಷ್ಟು ಧೈರ್ಯ ಕಾಣುವದಿಲ್ಲಾ
20. ಆದ್ರಿಂದ ನಾಂಲು ಸರ್ವರು ಬಿಂನ್ಯಸಿಕೊಳುವಧೇನಂದ್ರೆ
21. ಯಿಂನು ಮುಂದೆ ಸದ್ರಿ ದೇವಸ್ಥಾನದ ಸಕಲ ಆಡಳಿತಗಳೂ
22. ಶ್ರೀ ಸಂನಿಧಿಯ ಸುಫರ್ದಿಗೆ ವ್ಯಸಿಕೊಂಡು ಅದರ ಜಮಾಖರ್ಚು
23. ವಿಶಿಷ್ಟ ಲೆಖ್ಖಲು ಶ್ರೀಮಠದ ಕಡೆಯಿಂದ ಯಿಡಿಸೊಣಾಗಿ ಶ್ರೀದವತಾ
24. ಕಾರ್ಯಗಳು ಸಾಂಗ್ಯವಾಗಿ ನಡಿಯುವಲಿ ಲೆವಾರಿ ಕ್ರಮಪಡಿಸಿ ನಾಂ
25. ಉ ನಡಕೊಳತಕ್ಕ ಬುದ್ಧಿಮಾರ್ಗಕ್ಕೆ ಅಪ್ಪಣೆ ಆಗಬೆಕಾಗಿ ವಿನಯಪೂ
26. ವರ್ತ ಪ್ರಾರ್ಥಿಸುತೆವೆ.
27. ಈ ದೇವಸ್ಥಾನು ನಂಮ ಸ್ವಜಾತಿಯ ಇಡಿ ವರ್ಗದ್ದಾಗಿ ಸಂ
28. ಸ್ಥಾನದ ಆಡಳಿತ ವಳಗೆ ಯಿದ್ದರೆ ಅದರ ಪರಿಣಾಮದ ಮೆಲೆ
29. ಮೊದಲಿನ ಹಾಗೆ ಸರ್ವರಿಗು ಹೆಚ್ಚು ತಾತ್ಪರ್ಯ ಯಿದ್ದು ಸತ್ಕಾರ್ಯ
30. ಗಳೆಲ್ಲಾ ಸಾಂಗ್ಯವಾಗಿಯು ನಡೆದು ಬಂದಾವೆಂತಾ ನಮಗೆ ಖಚಿತವಾಗಿ

## P. 2

### L.

1. ಕಂಡುಬಂದದ್ದಿಂದಾ ಯೊ ಅರಿಕೆ ನಿವೆದಿಸಲೆಕ್ಕೆ ನಾಂಲು ವೂದ್ಡುಕ್ತಪಟ್ಟ
2. ದ್ದಾಗಿ ಯಿರುತ್ತದೆ -
3. ಆದ್ರಿಂದಾ ಯಿ ನಂಮ. ಮನಸಾಭಿಷ್ಯಲು ಕೈಗುಡಿಸಿ ನ
4. ಂಮಂನ್ನಾ ನಡಿಕೊಳುವ ಭಾರವೂ ಶ್ರೀ ಸಂನಿಧಿಗೆ ವಪ್ಪಿ ಅಧೆ ಶ್ರೀ ಸ್ವಾಮಿ
5. ಕಲ್ಲಂಬ ವೆಂಕಟೇಶನು ಕಾಲಕ್ರಯಗಳಲ್ಲಿಯು ಮಾಡುವ ಅನಂತಾನಂತ
6. ಬಿಂನಹಂಗಳು ಕವಳಿಗೆ ಮಂಗಿಶಯನು ಕಾಲಕ್ರಯಗಳಲ್ಲು ಮಾಡುವ



7. ಶಿರಸಾಷ್ಟಾಂಗ ಅನಂತಾನಂತ ಬಿನ್ನಹಗಳೂ ಅಮೆಂಬಳ ಸುಬ್ರಾ
8. ಯನು ಮಾಡುವ ಶಿರಸಾಷ್ಟಾಂಗ ಅನಂತಾನಂತ ಬಿನ್ನಹಗಳು
9. ಪಾನತ್ತಬ್ಬಲ ವೆಂಕಟಯನು ಮಾಡುವ ಸಾ | ಅನಂತಾನಂತ ಬಿನ್ನಹಗಳು
10. ಅನಂತಯನ ಬಿನ್ನಹಾ = ಮಂಗಿಶಯನ ಅನಂತಾನಂತ ಬಿನ್ನಾ
11. ಪಂಮತ್ತ ಮಜ್ಜ ಕಷ್ಟಯನ್ನು ಅನಂತಾನಂತಾ ಬಿನ್ನಹಂಗಳು ಕೊಂ
12. ಚಾಡಿ ಮಂಗಿಶನ ಸಾಷ್ಟಾಂಗ ಬಿನ್ನಹಂಗಳು
13. ಕೆವಳಿಗೆ ಲಕ್ಷ್ಮಮಣ ರಾಯನ ಅನಂತಾನಂತ ಬಿನ್ನಹಂಗಳು ಧಾರಶ್ವರ
- ರಘು
14. ನಾಥಯ್ಯನ ಬಿನ್ನಹಂಗಳು ಕಲ್ಯಾಣಪುತ್ರ ಸುಬ್ರಾಯನ ಅನಂತಾನಂತ
- ಬಿನ್ನಹಗಳು
15. ಕೆವಳಿಗೆ ಶ್ಯಾಮರಾಯನ ಅನಂತಾನಂತ ಬಿನ್ನಹಂಗಳು - ವಕ್ಕೆತ್ತರ
- ದೆವ
16. ಪ್ಪಯನ ಅನಂತಾನಂತ ಬಿನ್ನಹ - ಕಲ್ಲಂಜಿ ಲಕ್ಷ್ಮಿನಾರ್ಣಪ್ಪ
17. ಯನ ಅನಂತಾನಂತ ಬಿನ್ನಹಾ - ಬೃದೂರ ವೆಂಕಟರಾಯನ
18. ಸಾಷ್ಟಾಂಗ ಅನಂತಾನಂತ ಬಿನ್ನಹಂಗಳು - ಪು | ಅನಂತ ಭಟ್ಟನು
19. ಮಾಡುವ ಸಾಷ್ಟಾಂಗ ಬಿನ್ನಹಂಗಳು - ಉಳ್ಳಾಲ ರಾಂಬಟ್ಟನ ಅ
20. ನಂತಾನಂತ ಬಿನ್ನಹಂಗಳು ಅರ್ಚಕ ಅನಂತ ಭಟ್ಟನ ಬಿನ್ನಹಂಗಳು
21. ಕೆವಳಿಗೆ ಅಂಣಪನ ಸಾಷ್ಟಾಂಗ ಬಿನ್ನಹಂಗಳು
22. ಮೆಲೆ ಬರದ ಪ್ರಕಾರ ದೇವಸ್ಥಾನದ ಆಡಳಿತ ವ ಸದ್ರಿ ದೇವಸ್ಥಾನಕ್ಕೆ
- ವಪ್ಪಿದ ಸ್ತರ ಚ
23. ರ ಆಸ್ತಿಗಳು ಸಹ ಶ್ರೀಮಠಕ್ಕೆ ವಹಿಸಿಕೊಂಡು ಆಡಳಿತ ನಡೆಸಿಕೊಂಡು
- ಬರುವದ
24. ಕೈ ನಾಲು ಸಮೃತ ಯಿರುತ್ತೇವೆ ಸರ್ವಧಾರಿ ಸಂವತ್ಸರದ ಮಾಘ ಶು ೨
- ಲು
25. ಸ್ತರವಾರ ಪುತ್ತುರು - ಬೆಳ್ತಂಗಡಿ ಅಂಕಾಟನ ಅನಂತಾನಂತ
26. ಬಿನ್ನಹಂಗಳು - ಪಲೂರ ರಘುನಾಥನ ಅನಂತ ಬಿನ್ನಹಂಗಳು
27. - ನಾರಣಪ್ಪನ ಬಿನ್ನಹಾ = ಪ || ಸ || ಬ್ರಾ ವಿನ ಬಿನ್ನಹಾ -
28. ಹಟ್ಟಿಂಗಡಿ ಪಾಂಡುರಂಗರಾಯನ ಅನಂತಾನಂತ ಬಿನ್ನಹಂಗಳು
29. ಕಲಂಬಿ ರಾಮರಾಯನ ಬಿನ್ನಹಂಗಳು ನಯಂದಳಿ ನಾರಾಯಣ - ವನ
- ಅನಂತ ಅನಂತ ಬಿನ್ನ
30. ಹಂಗಳು ಬೆಳುವಾಡಿ ಭವಾನಿ ಶಂಕ್ರಯನ ಅನಂತಾನಂತ ಬಿನ್ನಹ ಬಾಬ್ಬಳಿ
- ಮಂಗೆ

P. 3

L.

1. ಶರಾಯನ ಬಿನ್ನಹಾ ಪಾಂಗಾಳ ನಾರ್ಣಪ್ಪಯನ ರುಜು
2. ಬಗಡೆ ರಾಮರಾವ್ - ಕುಂ - ರಾಮಪಯನ ರುಜು
3. ಕಲ್ಲಂಬಿ ಲಕ್ಷ್ಮಿ ನಾರ್ಣಪನ ರುಜು
4. ಮೆಲೆ ಬರದ ಪ್ರಕಾರ ವಿಟ್ಟ ಶ್ರೀಮದನಂತೆಶ್ವರ ದೇವಸ್ಥಾನದ ಆಡಳಿ ವ ಆ ದೇವಸ್ಥಾನಕ್ಕೆ
5. ವಪ್ಪಿದ ಸಕಲ ಸ್ಥಿರ ಚರ ಆಸ್ತಿಗಳು ಸಾಹಾ ಶ್ರೀಮರಕ್ಕೆ ವಹಿಶಿಕೊಂಡು ಆಡಳಿ ನಡ್ಡಿ
6. ಕೊಂಡು ಬರುವದಕ್ಕೆ ನಾಂಲು ಸಂಮತ ಯಿರುತ್ತೇವೆ ಸರ್ವಧಾರಿ ಸಂ | ರದ ಮಾಘ ಶು
7. ೧೩ ಯು ಬುಧವಾರ ಬಂಟ್ವಾಳ್ ಆ ರಾಘವೆಂದ್ರಾವ್
8. ಚಂದ್ರಶೇಕರಯ ಮಯ ಆನಂದ್ರಾವ್
9. ಕೊಂಬ್ರಬ್ಬಲ ವೆಂಕಟ್ರಾಯನ ರುಜು ಕೂಡಿಲಿ || ಆನಾರಣಪ್ಪನ ರುಜು
10. ಕೊಂಬ್ರಬ್ಬಲ ಶಿವರಾಯನ ರುಜು - ಮುಳ್ಳಿ ಬಾಬುರಾವ ರುಜು ಕೊಂಬ್ರಬ್ಬಲ ಭವಾ
11. ನಿರಾಯನು ಮಾಡುವ ಸಾ | ಅನಂತಾನಂತ ಬಿನಹಂಗಳು ಕ - ಶಂಕ್ರ ದಾನಪ್ಪಯ

**Summary :** On the 9<sup>th</sup> day of the dark half of Puṣya, Sarvadhāri *saṁvatsara* (A.D. 1889), Gauḍa Sāraswat Brāhmaṇas of Viṭhla, submitted the *binnavattale* to Śrī Pāṇḍuraṅgāsram Swāmiji, requesting him to takeover the administration and moveable and immoveable properties of Śrī Anantēśwara temple of Viṭhala. The main reason for this action being, the population of Sāraswat Brahmins was decreasing in Viṭhala and thus they were unable to conduct *vinīyōgas* at the shrine. They did acknowledge the vital role played by the Chitrāpur Swāmijis through the ages, particularly at the time of the renovation of Śrī Anantēśwara temple.

124

P. 1

ಶ್ರೀ ವಿಕಾರಿ ಸಂ | ರ ಆಷಾಢ ಬಹುಳ ೨ ಯಲ್ಲು

L.

1. ಶಿರಾಲೀ ಶ್ರೀ ಚಿತ್ರಾಪುರ ಮಠದ ಶ್ರೀಮತ್ಪಾಂಡುರಂಗಾಶ್ರಮ ಶ್ರೀ |
2. ಪಾದಂಗಳವರು ಆರಾಧಿಸುವ ಶ್ರೀ ಭವಾನೀಶಂಕರ ದೇವರ ಭಂಡಾರಕ್ಕೆ
3. ಮಲ್ಲಾಪುರದಲ್ಲಿ ಯಿರುವ ಶುಕ್ಲ ಭವಾನೀಶಂಕರ ರಾ
4. ಮಚಂದ್ರ ಭಟ್ಟನು ಬರಕೊಟ್ಟ ಭಾಡಿಗೆ ಕರಾರು
5. ನಾನು ನನ್ನ ಅಡಚಣೆ ಸಂಮಂಥ ಮನೆ ಬಿಡುವ ಹ್ರ ಸಾ
6. ಗ ಬಿದ್ದು ಶ್ರೀಮಠದಾರಾ ಅಪ್ಪಣೆ ಪಡಕೊಂಡು ಳಲ ದಿವ್ವಗಳ
7. ಪೂರ್ತಾ ಶ್ರೀಮಠದ ಭೋಜನ ಶಾಲೆಯಲ್ಲಿ ಬಿಡಾರ ಯಿಟ್ಟರುತ್ತಿದ್ದೆ
8. ಸದ್ರಿ ಳಲ ದಿವ್ವಗಳ ವ್ಯಾದೆಯು ಕಳದ ಜ್ಯೆ ಶು ೧೦ ಗೆ ಪೂರ್ಣವಾಗಿ
9. ವ್ಯಾ
10. ದೆ ನಂತ್ರ ಭೋಜನ ಶಾಲೆಯಿಂದ ಬಿಡಾರ ಬಿಟ್ಟುಕೊಡುವಾ ನನಗೆ ಅನು
11. ಕೂಲವಿಲ್ಲದೆ ಮತ್ತು ವ್ಯಾದೆ ವಾಡಾಶಿ ಕೊಡಬೇಕೆಂತಾ ಶ್ರೀಮಠಕ್ಕೆ ಬರ
12. ಕೊಂಡದಕ್ಕೆ ತಿಂಗಳು ೧ ರ ೨ \* ೦ ಯರ್ಡು ರೂಪ್ಯಾ ಭಾಡಿಗೆ ಕೊಡ್ಡಕ್ಕೆ
13. ಸಂಮತ ಯಿರೆ ಆಶ್ವಿನ ಬ ೩೦ ವರೇಗೆ ಮುದ್ದತಿ ಸಾರ ಭಾಡಿಗೆ ಕ
14. ರಾರ ಬರಕೊಂಡು ಬಿಡಾರ ಯಿಡಲಿಕ್ಕೆ ಅಡ್ಡಿಯಿಲ್ಲಂತ ಶ್ರೀಮಠ
15. ದಿಂದ ಅಪ್ಪಣೆ ಬಂದ ಪ್ರಕಾರ ಸದ್ರಿ ಭೋಜನ ಶಾಲೆಯಲ್ಲಿ ನನ್ನ ಬಿಡಾ
16. ರವು ಯಿಟ್ಟ ಳಲ ದಿವ್ವಗಳ ವ್ಯಾದೆ ಆದ ಜ್ಯೆಷ್ಠ ಶುಧ ೧೦ ಯಿಂ

P. 2

L.

1. ದಾ ಆಶ್ವಿನ ಬಹುಳ ೩೦ ವರೇಗೆ ತಿಂಗಳ ೧ ರ ರೂಪ್ಯಾ ೨ \* ೦ ದಂತ
2. ಭಾಡಿಗೆ ಕೊಡುವದೆ ವಪ್ಪಿಕೊಂಡು ಯಿಂ ಭಾಡಿಗೆ ಕರಾರು ಬರಕೊಟ್ಟ
3. ಧನೆ ಕಾರಣ ಆಶ್ವಿನ ಬ ೩೦ ವರೇಗೆ ನನ್ನ ಬಿಡಾರ ಶ್ರೀಮಠದ ಭೋಜನ
4. ಶಾಲೆಯಲ್ಲಿ ಯಿಟ್ಟು ಆ ವರೇಗೆ ಆಗುವ ಭಾಡಿಗೆ ಮಠದ ವ್ಯ
5. ವಾಟದಾರರ ವಶಾಕೊಟ್ಟು ದ್ಯಾವರೆ ಬಡಕೊಂಡೆನು ಮತ್ತು ಕಾರ್ತಿಕ
6. ಶುಕ್ಲ ೧ ಗೆ ನನ್ನ ಬಿಡಾರವು ಬಿಟ್ಟುಕೊಟ್ಟು ಭೋಜನಶಾಲೆ ಖಾಲ್ಲಿ
7. ಮಾಡಿಕೊಟ್ಟೆನು ಸದ್ರಿ ವಾಯಿದೇಗೆ ಭೋಜನಶಾಲೆ ಬಿಟ್ಟುಕೊ
8. ಡದೆ ಮುಂದೆ ಪುನಃ ಬಿಡಾರ ಯಿಟ್ಟಲ್ಲಿ ಶ್ರೀಮಠದಾದ ನಿರ್ಣಯ
9. ವಾಗುವ ಭಾಡಿಗೆ ಕೊಟ್ಟೆನು ಯಂತ ಬರಕೊಟ್ಟ ಭಾಡಿಗೆ ಕರಾ
10. ರ್ತು ಶು | ಭವಾನೀಶಂಕರ ರಾಮಚಂದ್ರ ಭಟ್ಟನ ರ್ತುಜು
11. ಯಿ ಬಗ್ಗೆ ಸಾಕ್ಷಿ

12. ಮಂಗಳ ವೆಂಕಟಪತ್ತಯಾ ಸಾಕ್ಷಿ
13. ಸುಬ್ರಾಯ ಮಂಗೀಶ್ ಭದ್ರತನ ಸಾಕ್ಷಿ
14. ದಸ್ತುರ ಭವಾನೀಶಂಕರ ರಾಮಚಂದ್ರ ಭಟ್ಟ

**Summary :** On the 7<sup>th</sup> day of the dark half of Āṣāḍha, Vikāri *saṁvatsara*, Śukla Bhavānīśaṅkar Rāmachandra Bhaṭṭa submitted a promissory relating to rent, to the *bhaṇḍāra* of Śrī Bhavānīśaṅkar, adored by Śrī Pāṇḍuraṅgāśram Swāmiji, agreeing to remit rent at the rate of Rs. 2 • 0 per month, for the stay at *Bhōjanaśālā* of the *Maṭha*, from Jyēṣṭha Śū. 10 to Āśvīna ba.30 (48 days).

**Note :** Vikāri *saṁvatsara* corresponds to A.D. 1900.

## 125

### P. 1

#### L.

1. ಶ್ರೀ ಶಿರಾಲಿ ಚಿತ್ರಾಪುರ ಮಠದ ಶ್ರೀಮತ್ ಪಾ
2. ಡುರಂಗಾಶ್ರಮ ಶ್ರೀಪಾದಂಗಳವರು ಆರಾಧಿ
3. ಸುವ ಶ್ರೀ ಭವಾನೀಶಂಕರ ದೇವರ ಭಂಡಾರಕ್ಕೆ
4. ವಿಕಾರಿ ಸಂ | ದ ಆಶ್ವಿಜ ಬ ೧೪ ಯಲ್ಲ ಹೊನ್ನಾವರ ತಾಲೂಕ
5. ಮಲ್ಲಾಪೂರದಲ್ಲಿರುವ ಮಠದ ಶುಕ್ಲ ಸುಬ್ರಾಯ ಮಂಗೀ
6. ಶ ಭಟ್ಟನು ಬರಕೊಟ್ಟ ಚಾಲಗೇಣಿ ಯದ್ರನುಡಿ -
7. ಶ್ರೀ ದೇವರ ಹಕ್ಕಿನ ಬಾಬು ಮಲ್ಲಾಪುರ ಗ್ರಾಮದ
8. ಸರ್ವೆ ನಂಬ್ರ ೩ ಯಕ್ಕೆ ೨ • ೩೩ ಆಕಾರ ರೂಪ್ಯಾ
9. ೧ • ೦ ವಂದಕ್ಕೆ ವಪ್ಪಿದ ಶ್ರೀಮಠದ ಮುಂದಗಡೆ
10. ಯ ಋಸಗೆ ಸ್ತಳದ ಪೈಕಿ ಕೆಳಗೆ ನಮೂದಿಸಿದ
11. ಚತುರ್ಗಡಿ ವಳಗಣ ಸ್ತಳವು ರೂಪ್ಯಾ ೧ • ೫ • ೮
12. ಗೇಣಿ ನಿಶ್ಚುತಿ - ೧ ವರ್ಷದ ಪೂರ್ತ ಗೇಣಿಗೆ
13. ಪಡೆದುಕೊಂಡು ಯಿ ಯದ್ರನುಡಿ ಬರಿಸಿಕೊಟ್ಟ

## P. 2

## L.

1. ದ್ಧೇನೆ ಸದ್ಧಿ ಸ್ತಳದ ಸಮಂಧಾ ನಿಶ್ಚಲಿತದ ಗೇಣಿ
2. ರೂಪ್ಯಾ ವಂದು ಆಣೆ ಅೃದು ಪೃ ಯಂಟನ್ನು ಬರು
3. ವ ಶಾಲ್ವರಿ ಸಂ | ದ ಆಶ್ವಿಜ ಬ ೩೦ ವಳಗೆ ಶ್ರೀಮಠದ
4. ಕಡೆ ವ್ಯವಾಟದಾರರ ಹತ್ರಾ ಕೊಟ್ಟು ಪಾವ್ತಿ ಪಡಕೊಂ
5. ಡೇನು. ಮುಂದಿನ ವರ್ಶಕ್ಕೆ ಸದ್ಧಿಸ್ತಳಾ ನನಗೆ ಅಗತ್ಯ
6. ವಿದ್ರೆ ಯಿ ಯದ್ರನುಡಿ ವ್ಯಾದೆ ಕಳದ ನಂತ್ರಾ ಬೇ
7. ರೆ ಯದ್ರನುಡಿ ಬರಿಕೊಟ್ಟ ಸ್ತಳ ಪಡಕೊಂಡೇ
8. ನು ಚತುರ್ಗಡಿ
9. ಪೂರ್ವ ಹನಾಲ ಕಟ್ಟಿಗೆ ದಕ್ಷಿಣ ರಾಜಮಾರ್ಗದ ಅಂಜನ ಪಾ
10. ಗಾರ ಪಶ್ಚಿಮ ಶಂಕ್ರ ಭಟ್ಟಾ ವ ಅನಂತ ಸುಬ್ರಾಯ ಭಟ್ಟಾ
11. ಯಿವರು ಚಾಲಗೇಣಿಗೆ ಪಡದ ಸ್ತಳಕ್ಕು ಯಿದ್ಕು
12. ಮಧ್ಯ ಯೇರಿ, ಉತ್ತರಕ್ಕೆ ಯೇರಿ ಯಿ ಪ್ರಕಾರ ಆಗಿರುತ್ತವೆ
13. ಯಂತಾ ಬರಿಕೊಟ್ಟ ಯದ್ರನುಡಿ ಸುಬ್ರಾಯ ಭಟ್ಠನ ರುಜ್ಜು
14. ರಾಮಚಂದ್ರ ಶಾಂತ್ರಯನ ಸಾಕ್ಷಿ ರುಜ್ಜು  
ರಾ ಚಂದ್ರಶೇಖರ ಕ್ಷುಷ್ಣಯ್ಯಾ ಕುಳಕೊಳ
15. ದಸ್ತೂರ ರಾಮಚಂದ್ರ ಲಿಂಗಪ್ಪಯ್ಯಾ ಚಂದಾವರ

**Summary :** On the 14<sup>th</sup> day of the dark half of Āśvija, Vikāri *saṁvatsara*, Śukla Subrāya Maṅgīśa Bhaṭṭa of Mallāpur Matha, submitted a *chālgēṇi edurnuḍi* to the *bhaṇḍāra* of Śrī Bhavānīśaṅkar, adored by Śrī Pāṇḍuraṅgāśram Śrīpādāṅgaḷu of Śrī Śīrālī Chitrāpur Matha, informing that he had received land (survey No. 3, Acres 2 \* 33) in Mallāpur, belonging to the Deity, on rental basis, agreeing to remit Rs. 1 \* 5 \* 8 per annum. Śukla Subrāya Maṅgīśa Bhaṭṭa further wrote that if felt necessary, for the next year, he would again submit the promissory.

**Note :** Vikāri *saṁ.* corresponds to A.D. 1900.

126

P. 1

L.

1. ಶ್ರೀಪಾದಂಗಳವರ ದಿವ್ಯ ಸಂನ್ನಿಧಾನಕ್ಕೆ
2. ಆಜ್ಞಾಧಾರಕ ಶಂಕರ ಭಟ್ಟನ್ನು ಕೃತಾನೆಕ ಸಾಷ್ಟಾಂಗ ವಿಜ್ಞಾಪನಾ ವಿಕಾರಿ ಸಂ | ದ
3. ಕಾರ್ತಿಕ ಶು ೩ ಲ್ಲ ಶಿರಾಲಿ ಮಠದಲ್ಲು ಶ್ರೀ ಸಂನಿಧಿ ಕಟಾಕ್ಷದಿಂದಾ ಕ್ಷೇಮದಲ್ಲು ಯಿಧೆನೆ ಶ್ರೀ ಸಂ
4. ನಿಧಾನದ ಯೋಗಕ್ಷಮಾತಿಶಯಂಗಳಿಗೆ ನಾ \_ \_ \_ ತಕ್ಕ ಬಗ್ಯೆ ಸಾಹಾ ಅಪ್ಪಣೆ ದಯಾಪಾಲ್ನಿ \_
5. ಸ್ವಾಮಿ || ನಾನು ಅಪ್ಪಣೆ ತೆಗದುಕೊಂಡು ಗುರುವಾರ ದಿವ್ವ ಮಂಗ್ಗೂರ್ಲಿಂದಾ ಹೊರ್ಟು ಹೊ
6. ದವ ಸೊಮವಾರ ದಿವ್ವಕ್ಕೆ ಶಿರಾಲಿಗೆ ಬಂದು ಮುಟ್ಟಿದೆನು ಶ್ರುತವಾಗಿರಬೆಕು \_ ಮಂಗ್ಗೂರ
7. ಲ್ಲಿ ನಂಮ ಸ್ವಜ್ಞಾತಿ ಗ್ರಹಸ್ತರು ಕುಡಿ \_ \_ \_ ಸಂಸ್ಥಾನದ ವಿಷಯದಲ್ಲಿ ನಡೆಯುವ \_ \_
8. ಕೆಯಲ್ಲಿ ಯಿಂನ್ನು \_ \_ ಮೊದಲು ದೆವ \_ \_ ಹುಲ್ಯವಾಗಿ ನಡೆಯುವ ತಾತ್ಪರ್ಯದಿಂದ
9. ಶ್ರೀ ಸಂನ್ನಿಧಾನದಲ್ಲಿ ಕುಡಾ ಕೊಂಡು ಆ ಬಗ್ಯೆ ನಿಸ್ಕರ್ಷವಾಗಿ ಯಾವದೆ \_ \_
10. \_ \_ \_ \_ \_ \_ \_ \_ \_ \_ \_ \_ \_ \_ \_ \_
11. \_ \_ \_ \_ \_ \_ \_ \_ \_ \_ \_ \_ \_ \_ \_ \_
12. ಆ ನೆಮಕ ಪ್ರಕಾರಾ ನಡೆಯಬೆಕಾಗಿ \_ \_ \_ ನಂನ್ನ ಹತ್ರಲು ಗೃಹಸ್ತರು ಪ್ರಸ್ತಾಪಿಸಿ
13. ದ್ವಾಗಿ ಯಿರುತಿತ್ತು ಆಮೆಲೆ ನಾನು ಮನೆಗೆ ಬಂದ ನಂತರಾ ಪುನಹಾ ಗೃಹಸ್ತರು \_
14. ಡಿ ಯಿಂಥಾ ಪ್ರಕಾರಾ ಯಿಂನು ಮೆಲೆ \_ \_ ಬೆಕೆಂತಲ್ಲು ಆ ರಿತಿ ಸಂನಿಧಾನದಿಂದ
15. ರ್ಯಾಸ ಪತ್ರಿಕೆ ಆಗಬೆಕಾಗಿ ಸಾಹಾ ಗೃಹಸ್ತರು ವಿಜ್ಞಾಪಿಶಿಕೊಂಡ ಪ್ರಕಾರಾ ರ್ಯಾಸ ಪತ್ರಿಕೆಗೆ
16. ಅಪ್ಪಣೆ ಆಗಿ ಅಧೆ ಯಂತ್ರಾ ವರ್ತಮಾನ \_ \_ ತಧೆ ಸದ್ರಿ ರ್ಯಾಸ ಪತ್ರಿಕೆ ಆಗುವ ಪ್ರಸ್ತಾ

17. ಪು ನಾನು ಅಲ್ಲಿ ಯಿರುವಾಗ್ಯೆ ನನ್ನ ಹತ್ತ - - ಉ ಕೆಲಉ ಗೃಹಸ್ತರು ಆಲೋಚನೆ ಕೊಟ್ಟ
18. ದಕೆ ಆ ವಿಷಯದಲ್ಲಿ ಪೂರ್ವಜ ಗೃಹಸ್ತ ಯಿ ವರ್ಗದವರೆಲ್ಲಾ ವಟ್ಟುಗುಡಿ ನಂಮ ಪುರ್ವ
19. ಜರಿಗೆ ಬರಸಿಕೊಟ್ಟ ಭಾಷಾಪತ್ರಿಕೆ ಪ್ರಕಾರಾ ಪ್ರಾಕು ಯಿ ಸಂಸ್ಥಾನದಲ್ಲಿ ನಡದು ಆ ವಿಷ
20. ಯದಲ್ಲಿ ಸಂಸ್ಥಾನಕೆ ಯೊಗ್ಯವಾಗಿರುವವರ್ವೆ ಕುಟುಂಬದವರಲ್ಲಿಂದಾ ಯಿ ಸಂಸ್ಥಾನ
21. ಯೊಗ್ಯವಾಗಿ ನಡಸುವ ಕಾಲದಲ್ಲಿ ಸಾಮಾ ಆಗ್ಯೆ ಯಿರುವ ಯಿ ವರ್ಗದ ಗೃಹಸ್ತರು ಯಿ
22. ಗ್ನು ತಂಮ ಹಿರಿಯವರು ಪುರ್ವಪ್ರಕಾರ ನಡಶಿದ ಭಾಷಾಪತ್ರಕೆ ವಿರೋಧವಾಗದ ರಿತಿ ಅ
23. ವರ ಪುರ್ವಾಶ್ರಮದವರಿಗೆ ಯಿ ಕುಟುಂಬದವರಿಂದ್ಲೆ ಸಮಜ್ಯಾಶಿ ಕೊಡ್ಡಿ ಪುರ್ವಪ್ರಕಾ
24. ರಾ ನಡದು ಯಿರುತ್ತದೆ ಯಂಬುದಾಗಿ ಸಾಹಾ ಶ್ರೀ ಸಂನಿಧಾನಕ್ಕೆ ಪರಾಂಬರಿಕೆ ಯಿ
25. ರುತ್ತದೆ ಯಿ ಮೆರ್ವೆಗೆ ಬಹು ದಿವ್ವದಿಂದಾ ಆರು ಪಾರಾಂಪರ್ಯವರ್ವೆಗು ನಡದು ಯಿ ವರ್ಗ
26. - - - - - ಗಿ ನಡದು ಯಿರುವದರಿಂದಾ ಯಿ

## P. 2

### L.

1. ಸಂಸ್ಥಾನಕೆ ಶೆವೆ ನಡುವದರಿಂದ್ಲು ಯಿ ಗೃಹಸ್ತರು ವಿಶೆಷವಾಗಿ ನಡಸುವ
2. ಆಲೋಚನೆ ಮಾಡಿದಕ್ಕೆ ಸದ್ರಿ ಬರಕೊಂಡ ಮೆರ್ವೆಗೆ ಯಿ ಸಂಸ್ಥಾನದ ಪೂರ್ವ ಆಧಾರ ಪ್ರಕಾರಕ್ಕು
3. ವಿಶೆಷವಾಗಿ ನಡುವ ವಾತ್ಸಲ್ಯ ಗೃಹಸ್ತರದ್ದಾಗಿ ಆ ವಿಷಯಕೆ ಶ್ರುತಪಡಿದಲ್ಲಿ ಸಂದರ್ಭಕ್ಕೆ
4. ತೆಗದುಕೊಂಬಂಥಾದು ಯುಕ್ತ ಯಿರುತ್ತಾ ವೆತ್ಯಾಸವಾಗಿ ಆರ್ಷಯದಿಂದಾ ಯಿ ಸಂಸ್ಥಾನದಲ್ಲು
5. ನಾಂಉ ನಡದು ಬರುವ ರಿತಿ ಪ್ರಕಾರ ಪ್ರಾಕು ಸಂಸ್ಥಾನ ನಡವ ಶ್ರೀಗುರು ಸಂನಿಧಾನಂಗಳ

6. ವರೆಲ್ಲಾ ನಡಶಿದಂಥಾದ್ದು ಪರಾಂಬರಿಕೆ ಆಗಿ ಶ್ರೀ ಸಂನಿಧಾನದಿಂದಲ್ಲು ಯಿವರ್ಗೆ ನಡ
7. ಶಿದಂತಾದಕ್ಕೆ ಅಂನೃಥಾ ಆಲೋಚನೆ ಯಿಗಾ ಕೆಲವರಿಂದಾ ಶ್ರುತವಾದರು ಯುಕ್ತಾಯು
8. ಕ್ತ ನೊಡಿ ಶ್ರೀ ಸಂನಿಧಾನದಿಂದಾ ನಡಶಿದಾದರ್ಲೆ ಆ ಪ್ರಕಾರಾ ಕಿರ್ತಿಗೆ ಕಾರಣವಾಗಿ ಪುರ್ವ
9. ಪ್ರಕಾರಾ ಸರಾಗವಾಗಿ ನಡಧಿತು ಹೊರ್ತು ಗೃಹಸ್ತರು ಬರಕೊಟ್ಟ ಭಾಷಾಪತ್ರ ಪ್ರಕಾರಾ ಯಿ
10. ವರ್ಲೆಗೆ ನಡದು ಬಂದದಕ್ಕೆ ಯಿಗಾ ಅದಕೆ ವ್ಯತ್ಯಾಸವಾಗಿ ನಡುವ ಆಲೋಚನೆ ಮಾಡಿದಾ
11. ಗ್ಯು ಅದರಿಂದಾ ಕಿರ್ತಿ ಯಶಸ್ವಕ್ಕೆ ಕಾರಣವಿಲ್ಲದೆ ಸರಾಗವಾಗಿ ನಡೆಯುವ ಹಾಂಗೆ ಯಿ
12. ಲ್ಲಾ ಯಂಬುವಂಥಾದು ಪರಾಂಬರಿಕೆ ಆಗುವಗೊಸ್ಕರಾ ಪ್ರಾಕು ಗೃಹಸ್ತರು ಬರಕೊ
13. ಟ್ತ ಭಾಷಾಪತ್ರದ ನಖಲು ಆ ಯಜಮಾನತ್ವ ಪ್ರಕಾರಾ ಯರಡನೆ ಜನರಿಗೆ ನಂಮ ಕುಟುಂ
14. ಬದವರಿಂದಾ ಆದ ದಸ್ತವಜಿನ ನಖಿಲ್ಲು | ಸಾಹಾ ರವಾಣೆ ಮಾಡಿ ಯಿರುತ್ತದೆ ಯಿತ್ಯಾದಿ ವಿ
15. ವರಲು ದಿವ್ಯ ಚಿತ್ತಕ್ಕೆ ವೆದ್ಯವಾಗಿ ಯಿ ವಿಷಯದಲ್ಲಿ ನಡಕೊಳತಕ್ಕ ಬಗ್ಯೆ ಅಪ್ಪಣೆ ದಯಾ
16. ಪಾಲ್ಬಿಬೆಕು ಸ್ವಾಮಿ ಇತಿ ಸಾಷ್ಟಾಂಗ ಪ್ರಣಾಮೇನ | ವಿಜ್ಞಾಪನಾ |

**Summary :** Śaṅkara Bhaṭṭa submitted the *binnavattaḷe* to the *Swāmiji*, informing him that he was keeping well owing to blessings of the *Swāmiji*, until the 3rd day of the bright half of Kārtika, Vikāri *saṁvatsara*. Śaṅkara Bhaṭṭa assured His Holiness that in future also the members of his family would continue to serve the *Maṭha* as per the *rāyasa* issued by the *Swāmiji*.

**Note :** Vikāri corresponds to A.D. 1900.



127

P. 1

ಶ್ರೀ

L.

1. ಶ್ರೀಮದ್ಭಜನದಿ ಶಟಕರ್ಮ ನಿರುತ ವೆದಮುರ್ತಿ
2. ಗಳಾದ ರಾಜಮಾಂಢ್ಯ ರಾಜಶ್ರೀಮಠದ ಶಂಕ್ರಭ
3. ಟರಿಗೆ-
4. ಹೊನ್ನಾವರದಲ್ಲು ಯಿರುವ ಗವಡಸಾರಸ್ವತ ಹತು ಸಮಸ್ತ ಗ್ರಹಸ್ತ
5. ರ್ತು ಮಾಡುವ ಸಾಷ್ಟಾಂಗ ನಮಸ್ಕಾರ್ತ ವಿಶಾರ್ತಿ ಸಂ | ದ ಮಾರ್ಗಿಶರ ಶು
6. ರ್ತಿಗೆ ನಾವೆಲ್ಲವರು ಕ್ಷಮದಲ್ಲು ಯಿಥೆವೆ ತಂಮ ಕ್ಷಮ ಲಾಭಕೆ ಆ
7. ಗ್ಯಾಗ್ಯೆ ಬರ್ತಿ ಕಳುಹಿಸುವಂತೆ ಮಾಡ್ಲೆಬೆಕು ಸಾಂಪ್ರತಾ ಶಿರಾಲಿ ಮಠದ
8. ಲ್ಲಿ ವಿನಿಯೋಗ ವಗ್ಯರೆ ಸಾಂಗ್ಯವಾಗಿ ನಡೆಯತಕ ಬಗ್ಯೆ ಮಂಗ್ಲರ ಯೊ
9. ಂತದ ಗ್ರಹಸ್ತರು ವ ಮುಕ್ತರಾದ ಶ್ರೀ ಗುರುಗಳವರು ತಾಂಱು ಸಾ
10. ಹಾ ಯಿದು ಮಾಡಿದ ತಾಹಾ ಪ್ರಕಾರ್ತ ನಡಕೊಳುವ ವಿಷಯವಾ
11. ಗಿ ಶ್ರೀ ಗುರುಗಳ ರ್ಯಾಸ ಪತ್ರಿಕೆ ಬಂದ ಪ್ರಕಾರ್ತ ತಾಂಱು ನಡ್ಲ
12. ವದಕೆ ಸಂಮತ್ತಿ ಸಲಿಲ್ಲವಾಗಿ ಶಿರಾಲಿ ಗ್ರಹಸ್ತರು ಬರ್ತಿಕಳುಹಿದ
13. ರ್ತಿದಾ ತಾಂಱು ಪ್ರಾಜ್ಞರಾಗಿ ಗುರುಗಳವರ ಅನುಜ್ಞೆ ವ ಹತೂ
14. ಸಮಸ್ತರ ಆಲೊಚನೆಗೆ ಸಾಹಾ ವಿತ್ತಿರುಕ್ತವಾಗಿ ನಡೆಯುವಂತಾ
15. ದ್ದು ಯುಕ್ತವಾಗಿ ತೊರಲಿಲ್ಲಾದ್ದಿಂದಾ ಅವರ ಅನುಜ್ಞೆ ಪ್ರಕಾರ್ತ ವ
16. ತಿಶಿ ಯೊ ವಿವರಕೆ ಬರ್ತಿಕಳುಹ್ಯ ಬೆಕೆಂತಾ ತಮಗೆ ಕಾಗದಾ ಬರದು
17. ಕಳುಹಿಶಿದಕೆ ಯೆನು ಪ್ರತ್ಯೊತರ ತಲಪಲಿಲ್ಲಾ ತಾಂಱು ಮಂಗ್ಲ
18. ರ್ತಿಗೆ ಹೊಗುತೆವೆಂತಾ ಹೊರಟು ಹೊದಾಗಿಯು ಶಿರಾಲಿ ಭ
19. ಟಕಳ ಗ್ರಹಸ್ತರು ಕುಡಿ ರಾಜಶ್ರೀ ರಾಂಭಟರ ಕಯಾ ಕೆಳಿದ್ಲೆ ತಾ
20. ಂಱು ಯೊ ಪ್ರಕಾರಾ ನಡ್ಲಿಕೆ ಯಿಲ್ಲಾ ಯಂತಾ ಕುಡಿದ ಗ್ರಹಸ್ತ
21. ರ್ತಿಗೆ ಅವಮರ್ಯಾದಿ ಯಾಗುವ ಹಾಗೆ ನಿರಾಕರಿದ್ದು ಯಂತಾ ಶಿ
22. ರಾಲಿ ಗ್ರಹಸ್ತರು ಕಾಗದಾ ಬರದು ಕಳುಹಿಶಿದರ್ದಿಂದಾ ಬರದು ಶ್ರುತ
23. ಗೊಳಿಸುವದು ಯೆನೆಂದ್ಲೆ ಜ್ಯಾತಿ ಹತು ಸಮಸ್ತರು ಶ್ರೀ ಗುರು
24. ಗಳವರು ಸಾಹಾ ಮಾಡಿದ ಆಲೊಚನೆಗೆ ಯಂದಿಗು ವಿತ್ತಿರು
25. ಕ್ತ ಆಗಲಿಕೆ ಯಿಲ್ಲಾ ಹುಟವಳಿ ವಗ್ಯರೆ ಬಂದೊಬಸ್ತು ಯಾವ
26. ಪ್ರಕಾರದಿಂದಲ್ಲ ಆಧಿತು ಆದ್ದು - ತಾಂಱು ಗುರುಗಳವ
27. ರ ಆಜ್ಞೆಗೆ ಪ್ರಾಕು ಅನುಸರಿಸಿ ಯಿಗ ವಿತ್ತಿರುಕ್ತವಾಗಿ ನಡ

P. 2

L.

1. ದಾದ್ರೆ ಯೊ ಕಾಲದಲ್ಲಿ ತಮ ಗುಣವಾಗಿ ಮಾಡಿದ ಆಲೊ
2. ಚನೆ ವಿಷಯದಲ್ಲಿ ಅಶೆಷ ಗ್ರಹಸ್ವರು ಮುಂದೆ ಯಾವ ಪ್ರಕಾ
3. ರಾ ಆಲೊಚಿಶ್ಯಾರ್ತು ಯಂಬ ವಿದ್ಯಮಾನ ನಂಮ ಬುಧಿಗೆ ಸು
4. ಚಿಸುವದಿಲ್ಲಾ ಯೊ ವಿದ್ಯಮಾನಗಳೂ ತಾಂಲು ಚಂನಾಗಿ ಮ
5. ನಶಿಗೆ ಸರಿ ತಂದೂ ಯೊ ಪ್ರಕಾರಾ ವರ್ತಿಸಬೆಕಾಗಿ ನಮ ಬು
6. ಧಿಗೆ ತೊರುತಥೆ ಯಿಲ್ಲಿ ನಡದ ವಿದ್ಯಮಾನ ಮಂಗ್ಗುರಲತಕ
7. ಡೆ ಗ್ರಹಸ್ವರಿಗೆ ತಿಳಬೆಕಾಗುತಥೆ ಆದ್ರಿಂದಾ ಶ್ರೀ ಗುರುಗಳವ
8. ರ ಅನುಜ್ಞೆ ನಡುವದಕೆ ತಾಂಲು ಸಂಮತ ಯಿದದಾದ್ರೆ ಯೊ
9. ಕಾಗದ ತಲ್ವಿದ ಕುಡ್ಲೆ ಯೊ ಪ್ರಕಾರಾ ವರ್ತಿಸಿ ಯೊ ವಿವರಕೆ ಜರುರ
10. ಬರಿ ಕಳುಹಬೆಕೂ ಯಿಂನೂ ಮುಂದೆ ಯಿ ವಿಶಯದಲ್ಲಿ
11. ತಾಂಲು ಉಪೆಕ್ಷೆ ಮಾಡಿ ನಡಶಿದಾದ್ರೆ ತಮಗೆ ಕ್ಷಣೆ ಕ್ಷಣೆ ಬರದಾ
12. ರ್ತು ಯಂತಾ ತಿಳಕೊಳುವದ್ರೆ ಕಾರಣ ಯಿರುವದಿಲ್ಲಾ ರಾಂಭಟರು
13. ಸದ್ರಿ ಗ್ರಹಸ್ವರಿಗೆ ಆಮೆರೆಗೆ ಜವಾಬು ಕೊಟಂತಾದ್ದು ತಂ
14. ಮ ಅನುಜ್ಞೆ ಪ್ರಕಾರ ಪೊ ಯಾಲವರ ಸ್ವಬುಧಿಯಿಂದಲ್ಲೂ
15. ತ್ತಿಳಿಯಲಿಲ್ಲಾ ತಂಮ ಅನುಮತೆ ಶಿವ್ಯಾ ಅವರು ಹುಡಗ ಬು
16. ಧಿಯಿಂದಾ ಗ್ರಹಸ್ವರ ಮಾತು ಧಿಕರಿಸಿದು ಯಿದ್ರೆ ಅವರಿಗೆ
17. ಹೆಳುವ ಪ್ರಕಾರಾ ಬುಧಿ ಮಾರ್ಗ ಹೆಳುವದಕೆ ತಾಂಲು ಯಜ
18. ಮಾನರಾಗಿ ಯಿರುತ್ತಿರಿ ಪ್ರಾಜ್ಞಶ್ಯಾಲಿಗಳಿಗೆ ವಿಶೆಷ ಶ್ರುತಗೊಳ್ಳಿ
19. ಬೆಕೆಂಬ ಅವಸ್ಯ ಯಿಲವಷ್ಟೆ ಯಿ ವಿವರ ಅಂತಃಕರಣಕೆ
20. ಸರಿ ತಂದೂ ಯಿತನಿಂದಾ ಅಹಂತ್ವಾಧಕೂ ತಂಮ ನಿರಂ
21. ತರ ಕ್ಷೆಮಾತಿಷಯಗಳಿಗೆ ಸಾಹಾ ಜರುರು ಬರಿ ಕಳುಹಿಸು
22. ವಂತೆ ಮಾಡಬೆಕೂ ವೆಂಕಪ್ಪನ ನ್ನಂತಿ ಸಾಷ್ಟಾಂಗ ನಮಸ್ಕಾರ
23. ನ್ನಂತಿ ಮಂಜ್ಯನ ಸಾಷ್ಟಾಂಗ ನಮಸ್ಕಾರ ಯಿಂತಿ ಭಾನಪ್ಪನ
24. ಸಾಷ್ಟಾಂಗ ನಮಸ್ಕಾರ ಯಿಂತಿ ಸುಬ್ರಾಯನ ಸಾಷ್ಟಾಂಗ ನ
25. ಮಸ್ಕಾರ ಯಿಂತಿ ಕ | ಗೊಪಾಲಯನ ಸಾಷ್ಟಾಂಗ ನಮಸ್ಕಾರ
26. ಯಿಂತಿ ಅನಂತಯನ ನಮಸ್ಕಾರ ಹಟ್ಟಿಯಂಗಡಿ ಶ್ಯಾ
27. ಂತ್ಯೆನ ಸಾಷ್ಟಾಂಗ ನಮಸ್ಕಾರ

**Summary :** On the 3<sup>rd</sup> day of the bright half of Mārgasīra, Vikari sam. (A.D. 1900), the Gauḍa Sāraswats

of Honnāvar, wrote to Śānkra Bhaṭṭa of the Śrī Maṭha, requesting him to pay due respect to wishes of *Brahmībūta Guru*, regarding the performance of *viniyōgas* at the shrine of Śrī Bhavānīśankar. It seems the Gauḍa Sāraswats of Honnāvar were not happy with the happenings in the *Maṭha*.

## 128

## L.

1. ಪೈಕಿಸ್ತ ನಂಬರ ೫೬
  2. ಗಂಗಾವಳಿ ನಕ್ಷ ತಿಮ್ಮಣ್ಣನ ಮ
  3. ಗ ಮುರ್ತುಂಡಿಯು ಶ್ರೀ ಭಂಡಾರಕ್ಕೆ
  4. ೧೦೯೦೧ [೧೯೦೧] ನೆ ಇಸ್ವಿ ಮಾರ್ಚ ತಾರೀಕ ಲ ರಲ್ಲು
  5. ರೂ ೨೧,೨೦೦ ಕ್ಕೆ ಬರಕೊಟ್ಟ ಕಂತು ಕರಾ
  6. ರು-
  7. ೬,೦೦೦ ಪ್ಲವ ಪೌಷ ಬ | ೩೦ ಗೆ -
  8. ೬೬,೦೦೦ ನಂತ್ರ ವಿರೋಧಿಕ್ಕತ ಪೌಷ ಬ | ೩೦ ವರೆ
  9. ಗೆ ೧೧ ವರ್ಷಕ್ಕೆ ವರ್ಷ ೧ ರ ರೂ ೬,೦೦ ರಂ
  10. ತೆ -
- 
11. ೨೧,೦೦೦ ಜುಮಲಾ
- 
12. ನ್ನು ಕಂತು ಪ್ರಕಾರ ಸಲ್ಯಾಶಿಕೊ
  13. ಟ್ಟೇನೆಂತ್ರ ಬರಕೊಟ್ಟ ಕರಾರು -

**Summary :** On 8<sup>th</sup> March 1901, Murtuṇḍi, son of Timmaṇṇa of Gaṅgāvali, submitted a promissory to the *bhaṇḍāra* of the *Maṭha*, agreeing to return Rs. 66/-, received from the *bhaṇḍāra*, within 11 years, in eleven instalments. However, including the interest, the total amounted to Rs. 72/- at the end of eleven years.

129

L.

1. ಪೈಕಿಸ್ತ ನಂಬ್ರ ಳಿ
2. ಗಂಗಾವಳೀ ರಾಮಾ ಬಿನ್ ಬೀರಪ್ಪ
3. ಗಣಪತಿ ಬಿನ್ ಮೊನಾ ಸಹ ಉಭಯತರು
4. ಶ್ರೀ ಭಂಡಾರಕ್ಕೆ ೧೯೦೧ನೇ ಮಾರ್ಚ್ ತಾರೀ
5. ಕ ಲ ರಲ್ಲು ರೂ ೫೨.೦೦ ಕ್ಕೆ ಬರಕೊಟ್ಟ ಕಂ
6. ತು ಕರಾರು -
7. ೫೦.೦೦ ಪ್ಲವ ಲಾಗ್ಯಾತು ೧೧ ವರ್ಷಗಳ ವರೆ
8. ಗೆ ವರ್ಷ ೧ ರ ರೂ ೫.೦೦ ರಂತೆ
9. ೨.೦೦ ವಿರೋಧಿಕ್ಯತ ಸಂ | ರಕ್ಕೆ ಆಖ್ಯರ
10. ಕಂತು ೧೧ -
11. ಈ ರೀತಿ ೫೨.೦೦ ಕಂತು ಪ್ರಕಾ
12. ರ ಪ್ರತೀ ವರ್ಷ ಪುಷ್ಯ ಬ | ೨೦
13. ಕೊಟೇನೆಂತ್ರ ಬರಕೊಟ್ಟ ಬಾಬ್ತ -

**Summary :** on 8<sup>th</sup> March 1901, Rāmā bin Bīrappa and Gaṇapati bin Mōnā of Gaṅgāvalī, submitted a promissory to the *bhaṇḍāra* of Śrī Maṭha, agreeing to return Rs. 57/-, received from the *Maṭha*, within 11 years, in eleven instalments.

130

P. 1

L.

1. ಶ್ರೀಮತ್ ಪಾಂಡುರಂಗಾಶ್ರಮ ಶ್ರೀಪಾದಂಗಳವರ
2. ದಿವ್ಯ ಶ್ರೀ ಚರಣಾರವಿಂದಗಳಿಗೆ
3. ಆಜ್ಞಾಧಾರಕ ಹಾಲಿ ಗೊರ್ಕಣಕ್ಕೆ ಬಂದಿರುವ ಹೆಸಾಲಿ ಕ್ತು
4. ಪ್ಲ ರಾಮನಾಥಯಾ ಚಂದಾವರಕರ ಮಲ್ಲಪುರ ನಿವಾಶಿ ಯಿತನು
5. ಮಾಡುವ ಶಿರಸಾ | ಬಿಂನಹಂಗಳು ಶಾರ್ವರಿ ಸಂ | ದ | ಫಾಲಗುಣ ಶು  
೧೧
6. ಶುಕ್ರವಾರ ವರೆಗೆ ಶ್ರೀ ಸಂನಿಧಿಯ ಕ್ತುಪೆಯಿಂದ ಕ್ಷಮದಲ್ಲಿ

7. ಯಿದ್ದೆನೆ ಶ್ರೀ ಸಂನಿಧಿಯ ಯೋಗಕ್ಷೇಮಂಗಳಗೆ ಅಪ್ಪಣೆ ಆಗಬೆ
8. ಕೆಂದು ಬೇಡಿಕೊಳುತೇನೆ ಶ್ರೀ ಸ್ವಾಮಿ
9. ಕಳದ ಮಾಗ ಬ ೧೨ ರವಿವಾರ ಶಿವಯೋಗದ ದಿವ್ವ ನಂನ ಸೊಸೆ
10. ಭಂಡಿಕೇರಿ ಮಠದ ಮಂಗೀಶ ಭಟರ ಮಗಳು ಯೊ ಗೋಕರ್ಣ ಕ್ಷೇತ್ರದಲ್ಲಿ
11. ಶಿವಾದಿನವಾದ ಕಾರಣಾ ಸದ್ರಿಯವಳ ಮೃತ ತಿಥಿಯಾದ ಸದ್ರಿ ದಿವ್ವ ಗೊಕ
12. ಣ ಶ್ರೀ ಭಂಡಿಕೇರಿ ಮಠದ ಶ್ರೀಗುರು ಸಂನಿಧಿಯಲ್ಲಿ ಪಂಚಾಮೃತ ಪುರತರ
13. ರುದ್ರಾಭಿಷೇಕ ಮತ್ತು ಶ್ರೀ ಉಮಾಮಹೇಶ್ವರ ದೇವರ ಸಂನಿಧಿಯಲ್ಲಿ
14. ಫಲ ಸಮರ್ಪಣೆ ಸಾಹಾ ಕಾಯಂ ಆಗಿ ನಡಿಯಬೆಕೆಂದು ಅಪೆಕ್ಷೆಯಿಂ
15. ದಾ ಯಿ ಬಗ್ಗೆ ಬೆಕಾಗುವ ಮೂಲಧನದ ರುಪ್ಯಾ ೧೫ ' ೧೦ ರ ಬಗ್ಗೆ ಕೊ
16. ಡಿ ಕಟ್ಟಿದ ಯಿಡೇ ಪವನು ೧ ಯಿದರ ಸಂಗಡ ಹಾಜರ ಮಾಡಿದ್ದೆನೆ - ಯಿ ಪ
17. ವನ ೧ ರ ಮೌಲ್ಯ ಕೊಡ್ಡಿ ಸಹಿತ ರು ೧೫ ' ೧೦ ಮೂಲಧನದ ಲೆಖ್ತುಕೆ ಜಮಾ
18. ಕೆಳೊಣಾಗಿ ಯಿ ಬಾಬ್ತು ಸಾಲ ಯಾನ ಬಡ್ಡಿ ಆಣೆ ೧೦ ಯಿಂದ ಬರುವ
19. ಪ್ಲವ ಸಂ | ದ ಮಾಘ ಬ ೧೨ ದಿನ ಲಾಗ್ಯಾತು ಸ್ತರವಾಗಿ ಪ್ರತಿ ವರುಷದ ಸದ್ರಿ
20. ದಿವ್ವ ಮೆಲಿನ ಸೆವೆ ನಡಿಸೊಣಾಗುವ ಬಗ್ಗೆ ಮತ್ತು ಮಹಾಮಂಗಲಾರ್ತಿ
21. ಸಮಯ ಮೃತಳ ಸದ್ಗತ್ಯರ್ಥವಾಗಿ ಮತ್ತು ನಂಮ ಕುಟುಂಬ ಅ
22. ಭಿವ್ವೈದಿಗಾಗಿ ಸಾಹಾ ಪಾರ್ಥನೆ ಆಗಬೆಕೆಂದು ವ ಆ ದಿವ್ವ ಸದ್ರಿ
23. ಶ್ರೀಮಠದಲ್ಲಿ ನಂಮ ಕುಟುಂಬದವರಲ್ಲಿ ಯಾರಾದ್ರು ಹಾಜರಿದ್ದೆ
24. ಸೇವೆ ಪ್ರಸಾದ ಅವರಿಗೆ ಕೊಡುವಂತೆ ಉಪಾಯ ಆಗಬೆಕೆಂ
25. ದು ಬೇಡಿಕೊಳುತೇನೆ ಶ್ರೀ ಸ್ವಾಮಿ
26. ಗೊಪಾಲಕೃಷ್ಣ ರಾಮನಾಥಯನ ಶಿರ
27. ಸಾ | ಬಿಂನಹಂಗಳು -
28. ಪುನಹಾ ಬಿಂನೈಶಿಕೊಂಡದ್ದು ಫಾಲಗುಣ ಬ ೪ ಶನಿವಾರ
29. ಮೆಲೆ ಬಿಂನೈಶಿಕೊಂಡಂತೆ ನಡಿಯುವ ಶೆವೆಯು ಸದ್ರಿ

P. 2

L.

1. ಯವಳು ಮಾಘ ಬ ೧೩ ರವಿವಾರ ಶಿವಾದಿನವಾಗಿರುವ ಸ
2. ಮಂಧಾ - ಪ್ರತಿ ವರುಷ ಮಾಘ ಬ ೧೩ ದಿವ್ವವೆ ನಡಿಯು
3. ವ ವಿಲೆವಾರಿ ಆಗಬೇಕೆಂದು ಬೆಡಿಕೊಳುತೆನೆ -
4. ಯಿಂತಿ ಶಿರಸಾ | ಬಿನಹಂಗಳು |

**Summary :** On Friday, 11<sup>th</sup> day of the bright half of Fālguṇa, Śārvari *saṁvatsara* (A.D. 1901), Kṛiṣṇa Rāmanāthaya Chadāvarkar, a resident of Mallāpur, from his Gōkarna camp, wrote to Śrī Pāṇḍuraṅgāśram Śrīpādaṅgaḷu, informing that as per the wish of his daughter-in-law (daughter of Maṅgīśa Bhaṭṭa of Bhandikēri Maṭha), who died on Sunday, 13<sup>th</sup> day of the dark half of the last Māgha, he had offered the accumulated amount of Rs. 15 \* 10 along with a *pavan* (the gold sovereign) to the Maṭha. Since his daughter-in-law had died in Gōkarna Kṣētra, the grantor wished *panchāmṛita*, *purahssara* and *Rudrābhisṣēka* to be performed in the presence of the *guru* at Gōkarna Bhaṇḍikēri Maṭha and also *fala samarpane* to Śrī Umāmahēśwara on every death anniversary of his daughter-in-law.

131

L.

1. ಶ್ರೀ ಚಿತ್ರಾಪುರ ಮಠದ ಶ್ರೀ ಪಾಂಡುರಂಗಾಶ್ರಮ ಸ್ವಾಮಿಗಳವರು  
ಆ
2. ರಾಧಿಸುವ ಶ್ರೀ ಗೋಕರ್ಣ ಭಂಡಿಕೇರಿ ಮಠದ ಶ್ರೀ ಭವಾನಿಶಂಕರ  
ದೇವ
3. ರ ಭಂಡಾರಕ್ಕೆ -
4. ಸಂ ೧೯೦೪ ನೇ ಯಿವಿ ಜನವರಿ ತಾರಿಕ್ಕು ಲ ಲ್ಲ ಕುಮಟಾ ತಾಲ್ಕು  
ಗೋಕರ್ಣ ಪೈಕಾ ಭಂಡಿಕೇ

5. ರಿಯಲ್ಲಿ ಇರುವ ಮಂಗೀಶ ಮಂಜುನಾಥ ಭಟನು ಬರಕೊಟ್ಟ ಚಾಲಗೇಣಿ ಯೆದ್ರನುಡಿ ಯೇನಂದ್ರೆ
6. ಶ್ರೀಮಠದ ಹಕ್ಕಿನ ಬಾಬತು ಗೋಕರ್ಣ ಚಾತರ್ಪ ಬಾಂದಕಲ್ಲ ಗಡಿ ವಳಗಣ ಸರ್ವೆ ನಂಬ
7. ರ ೬೮೫ ಪೊಟ ೨ ಗುಂಟೆ ೨ || ೦ ಆಕಾರ ಆಣೆ ೦ ೬ ೦ ರ ಸ್ತಳವನ್ನು ನಾನು ಇದೇ ಸಂ | ರ ಕಾರ್ತಿ
8. ಕ ಶು ೧ ಯಿಂದ ಬರುವ ಕೋದಿ ಸಂ | ರ ಆಶ್ವೀನ ಬ ೩೦ ವರೇಗೆ ವಂದು ವರ್ಷದ ಪೂರ್ತಾ ಚಾಲಗೇಣಿ
9. ಗೆ ಮಾಡಿಕೊಂಡು ಸಾಗ್ವಳ್ಳಿ ಮಾಡಿದ್ರಿಂದ ಸದ್ರೀ ವಂದು ವರುಷದ ಬಗ್ಗೆ ಮೊಕ್ರರು ಮಾಡಿದ ಗೇಣಿ ನಗ
10. ದೀ ರೂಪ್ಯಾ ೨ ೦ ೦ ನ್ನು ಸದರ ಹು ಸಂ | ರ ಆಶ್ವೀನ ಬ ೩೦ ವಳಗೆ ಶ್ರೀಮಠದಿಂದ ನೇಮಕ ಪಟ್ಟ ವೈವಾಟದಾರ
11. ರ ಕಡಿಗೆ ವಸೂಲ ಕೊಟ್ಟು ಪಾವತಿ ಪಡಕೊಂಡೇನು - ಎಂದು ಬರಕೊಟ್ಟ ಚಾಲಗೇಣಿ ಯೆದ್ರನುಡಿ -
12. ಮಂಗೀಶ ಮಂಜುನಾಥ ಭಟ್ನ ರುಜ್ಜು
13. ಈ ಬಗ್ಗೆ ಸಾಕ್ಷಿ
14. ಶ್ಯಾ | ಭವಾನೀಶಂಕರ ಸ್ಯೂರೆ ಬಾಬಳವಳ್ಳಿ
15. ಶ್ಯಾಹೀದ ದೇವಪಾ ತಿಂಮಪಯಾ ತಲ್ಲುರಕಾರ
16. ದೇ ಮಂಗೀಶ ಮಂಜುನಾಥಯ್ಯ ಗೋಕರ್ಣ

**Summary :** On January 8, 1904, Maṅgīsa Manjunāth Bhaṭṭa, a resident of Bhaṇḍikeri, submitted a *chalgēṇi edurnuḍi* to the *bhaṇḍāra* of *Śrī Bhavānīśankar* of *Śrī Gōkarṇa Bhaṇḍikeri Matha*. For having received the land in *Gōkarṇa grāma*, in survey No. 685, on rental basis for one year, Maṅgīsa Bhaṭṭa agreed to pay Rs. 2 0 0 for the current year. The measurement of the land : ೨೨ ೨, *Gunṭe* 2 || 0 *ākāra ane* 0 8 0. *Śrī Pāṇḍuraṅgāśram* was the then *Swāmiji* of *Śrī Chitrapur Matha*.

132

L.

1. ಶ್ರೀ ಚಿತ್ರಾಪುರ ಮಠದ ಶ್ರೀ ಪಾಂಡುರಂಗಾಶ್ರಮ ಸ್ವಾಮಿಗಳವರು
2. ಆರಾಧಿಸುವ ಗೋಕರ್ಣ ಶ್ರೀ ಭಂಡಿಕೇರಿ ಮಠದ ಶ್ರೀ ಭವಾನಿ  
ಶಂಕರ ದೇ
3. ವರ ಭಂಡಾರಕ್ಕೆ -
4. ಸಂನ ೧೯೦೪ ನೇ ಯ್ಸಿವಿ ಜನವರಿ ತಾರಿಕು ಲ ಲ್ಲ ಕುಮಟಾ ತಾಲ್ಕು  
ಗೋಕರ್ಣ ಪೈಕಾ ಭಂಡಿ
5. ಕೇರಿಯಲ್ಲಿ ಇರುವ ದತ್ತಾತ್ರೆಯ ಶಂಕರ ಭಟ್ಟನು ಬರಕೊಟ್ಟ ಚಾಲಗೇಣಿ  
ಯೆದ್ರನುಡಿ ಯೇನಂದ್ರೆ
6. ಶ್ರೀಮಠದ ಹಕ್ಕಿನ ಬಾಬತು ಗೋಕರ್ಣ ಗ್ರಾಮದ ಚೌತರ್ಫ ಬಾಂದಕಲ್ಲ  
ಗಡಿ ವಳಗಣ ಸರ್ವೆ ನಂ
7. ಬ್ರ ೭೯೦ ಗುಂಟೆ ೧೩ ಆಕಾರ ರೂಪ್ಯಾ ೩ ೦ ೦ ರಸ್ತಳ ನಾನು  
ಇದೇ ಸಂ | ದ ಕಾರ್ತಿಕ ಶು ೧ ಯಿಂದ
8. ಬರುವ ಕ್ರೋದಿ ಸಂ | ದ ಆಶ್ವೀನ ಬ ೩೦ ವರೇಗೆ ವಂದು ವರ್ಷದ  
ಪೂರ್ಣ ಚಾಲಗೇಣಿಗೆ ಮಾಡಿಕೊಂ
9. ಡು ಸಾಗ್ವಳ್ಳಿ ಮಾಡಿದ್ರಿಂದ ಸದ್ರೀ ವಂದು ವರುಷದ ಬಗೈ ಮೊಕ್ರರ  
ಮಾಡಿದ ಗೇಣಿ ನಗ್ಗಿ ರೂ
10. ಪ್ಯಾ ೨ ೦ ಸಪ್ಪುಗೊಡಿನ ತಂಗಿನ ತಂಗಿನ ಕೈ ೩೦೦ ಅಡಿಕೆ ೨೦೦  
ಬಾಳೆ ಯಲೆ ೨೦೦ ಮಡ್ಲು ಹೆಡೆ ೨೫
11. ಹಿಂಗಾರ ಕೊನೆ ೨ ಈ ಮರೆಗೆ ಗೇಣಿಯನ್ನು ಸದರ ಸಂ | ದ ಆಶ್ವೀನ  
ಬ ೩೦ ವಳಗೆ ವಸೂಲ ಕೊಡುವ
12. ದಲ್ಲದೆ ಇದಕ್ಕಿರುವ ಮಾಮೂಲ ನೀರು ಬಾರೀ ಪ್ರಕಾರ ಹಾಕಿ ಬಂದೇನು  
ಯಂದು ಬರಕೊಟ್ಟ ಚಾಲಗೇ
13. ಣಿ ಯದ್ರನುಡಿ. ದತ್ತಾತ್ರಯ ಶಂಕರ ಭಟ್ ಗೋಕರ್ಣ
14. ಈ ಬಗೈ ಸಾಕ್ಷಿ
15. ಶ್ಯಾ | ಭವಾನೀಶಂಕರ ಸೊಯರೊ | ಬಾಬಳವಳಿ |
16. ಶ್ಯಾಹೀದ ದೇವಪಾ ತಿಂಮಪಯಾ ತಲ್ಲುರಕಾರ
17. ದ ಮಂಗೇಶ ಮಂಜನಾಥಯ್ಯಾ ಗೋಕರ್ಣ

**Summary :** On January 8, 1904, Dattātreya Śaṅkar Bhaṭṭa of Bhaṅḍkēri, submitted a *chālḡēṇi edurnuḍi* to the



*bhaṇḍāra* of Śrī Bhavānīśankar of Gōkarṇa Bhaṇḍkēri Maṭha, adored by Śrī Pāṇḍuraṅgāśram Swāmiji of Śrī Chitrāpur Maṭha, agreeing to remit Rs. 2/-, besides 300 coconuts, 200 arecanuts, 200 plantain leaves, 25 *maḍḷu heḍes* and 2 *hiṅgāra kones* as rent for the current year, for the land in survey No 790 of Gōkarṇa grāma.

## 133

## P. 1

## L.

1. ಶ್ರೀ ಶಿರಾಲೀ ಚಿತ್ರಾಪುರ ಮಠದ ಶ್ರೀ ಮತ್ಪಾಂಡುರಂಗಾ
2. ಶ್ರಮ ಶ್ರೀಪಾದಂಗಳವರು ಆರಾಧಿಸುವ ಶ್ರೀ ಭವಾನೀಶಂಕ
3. ರ ದೇವರ ಭಂಡಾರಕ್ಕೆ
4. ಶಕ ೧೮೨೬ನೇ ಕ್ರೋಧಿ ಸಂವತ್ಸರ ಪಾಲ್ಗುನ ಶು ೧ ಗೆ ಸರಿಯಾದ ಸನ್ ೧೯೦೫
5. ನೇ ಇಸ್ವಿ ಮಾರ್ಚ ತಾರೀಕು ೭ ರಲ್ಲು ಹೊನ್ನಾವರ ತಾಲೋಕ ಮಲ್ಲಾಪೂರದಲ್ಲು ಇ
6. ರುವ ಶುಕ್ಲ ಸುಬ್ರಾಯ ಮಂಗೀಶ ಭಟ್ಟನು ಬರಶಿಕೊಟ್ಟ ಚಾಲಗೇಣಿ -
7. ಯದ್ರುನುಡಿ ಏನಂದರೆ -
8. ಶ್ರೀದೇವರ ಭಂಡಾರದ ಹಕ್ಕಿನ ಬಾಬು ಮಲ್ಲಾಪುರ ಗ್ರಾಮದ ಸರ್ವೆ ನಂಬ್ರ
9. ಷಿನೇ ಎಕ್ಕೆ ೨ \* ೨ ಆಕಾರ ರೂಪ್ಯಾ ೧ \* ೦ \* ೦ ಕ್ಕೆ ವಪ್ಪಿದ ಶ್ರೀಮಠದ ಮುಂದು
10. ಗಡೆ ಇರುವ ಕುಷ್ಟಿ ಸ್ತಳದ ಪೈಕಿ ಕೆಳಗೆ ನಮೂದಿಸುವ ಚರ್ತುಗಡಿ ಒಳಗಣ
11. ಸ್ತಳವು ಗುದಸ್ತೆಯಲ್ಲಿ ರೂಪ್ಯಾ ೧ \* ೫ \* ೮ ಕ್ಕೆ ಗೇಣಿ ನಿಶ್ಚಯಿಸಿ ಒಂದು ವರ್ಷದ
12. ಪೂರ್ತಾ ಚಾಲಗೇಣಿಗೆ ನಾನು ಪಡಕೊಂಡು ಬರಕೊಟ್ಟ ಯದ್ರುನುಡಿಯಲ್ಲಿ
13. ನಮೂದಿರುವ ಸ್ತಳದ ಬಗ್ಗೆ ಶ್ರೀ ಭಂಡಾರದ ಕಡೆಯಿಂದ ಅವಶ್ಯವಿರುವ ಲಾಗ್ವಾ
14. ಡು ಮಾಡ್ನಿದ ಖರ್ಚಿನ ಮೊಬ್ಬಿಗೆ ತಕ್ಕದಾಗಿ ಈ ಚಾಲು ವರ್ಷಕ್ಕೆ ೨ \* ೦ \* ೦ ಎ

15. ರಡು ರೂಪ್ಯಾ ಗೇಣಿ ಏರ್ಪಿ ವಟ್ಟು ೩೦೫೦೮ ಮೂರು ರೂಪ್ಯಾ ಅೞದಾಣೆ -
16. ಯಂಟು ಪೈ ಕೊಡಬೇಕೆಂತ ಗ್ರಹಸ್ಥರಿದ್ದು ನಿಶ್ಚಸಿದ ಪ್ರಕಾರ ನಾನು ವಪ್ಪಿ
17. ಈ ಯದ್ರುನುಡಿ ಬರಕೊಟ್ಟಿದ್ದೇನೆ - ಸದ್ವಿ ಗೇಣಿ ರಕ್ಕಂ ಮೂರು ರೂ
18. ಪ್ಯಾ ಅೞದಾಣೆ ಯಂಟು ಪೈಯನ್ನು ಬರುವ ವಿಶ್ವಾಪಸು ಸಂವತ್ಸರದ ಆಶ್ವಿನ
19. ಬ | ೩೦ ವಳಗೆ ಶ್ರೀಮಠದ ವೈವಾಟ್ಯದಾರನ ಹತ್ರ ವಸೂಲ ಕೊಟ್ಟು ಪಾವ್ತಿ
20. ಪಡಕೊಂಡೇನು ಮೂ ದಿನ ವರ್ಷಕ್ಕೆ ಸದ್ವಿ ಸ್ತಳ ಅಗತ್ಯವಿದ್ರೆ ಈ ಯದ್ರುನುಡಿ

**P. 2**

**L.**

1. ವ್ಯಾದೆ ಕಳದ ನಂತ್ರ ಬೇರೆ ಯದ್ರುನುಡಿ ಬರಕೊಟ್ಟು ಸ್ತಳ ಪಡಕೊಂಡೇನು -
2. ನು -
3. ಸ್ತಳದ ಚತುರ್ಗಡಿ - ಪೂರ್ವಕ್ಕೆ ಹಗಾಲಕೋಡು - ದಕ್ಷಿಣ - ರಾಜ
4. ಮಾರ್ಗದ ಅಂಚಿನ ಪಾಗಾರ - ಪಶ್ಚಿಮ - ಶಂಕರ ಮಂಗೀಶ ಭಟ್ಟಗು-
5. ಚಾಲಗೇಣಿಗೆ ಪಡೆದ ಇದೇ ನಂರದ ಸ್ತಳಕ್ಕೂ ಈ ಸ್ತಳಕ್ಕೂ ಮಧ್ಯ ಇರುವ
6. ಯೇರಿ - ಉತ್ತರಕ್ಕೆ - ಯೇರಿ - ಈ ಚತುರ್ಗಡಿ ಒಳಗಣ ಸ್ತಳಾ -
7. ವಿಶ್ವಾಪಸು ಸಂವತ್ಸರದ ಆಶ್ವಿನ ಬ | ೩೦ ವಳಗೆ ವಂದು ವರ್ಷದ ಬಗ್ಯೆ ಚಾಲ
8. ಗೇಣಿಗೆ ಪಡಕೊಂಡಿರುತ್ತೇನೆ ಎಂತ ಸಹಾ ಬರಶಿಕೊಟ್ಟ ಚಾಲಗೇಣಿ
9. ಯದ್ರುನುಡಿ - ಸುಖಾಯ ಮಂಗೀಶ ಭಟ್
10. ಈ ಬಗ್ಯೆ ಸಾಕ್ಷಿಗಳು -
11. ಚಂದಾವರ ಸ್ತಳದ ಮಂಗೀಶ ನಾಣಯ
12. ಸಾಕ್ಷಿ
13. ಮಂಗೀಶ ಶಿಷ್ಯಗಿರಿ ನೆಟ್ಟೂರಕ್ಕರ್ರ ಹಾಲ್ವಿ ಮೆಲ್ಲ - ರ್ರ ಸಾಕ್ಷಿ
14. ದಸ್ತೂರ ಬೈದೂರ ಬಂಕೇಶ್ವರ ರಾಮಕೃಷ್ಣ ಭಟ್ಟ

**Summary :** On 7<sup>th</sup> of March 1905, Śukla Subrāya Maṅgīśa Bhaṭṭa, a resident of Mallāpur, submitted the *chālḡēni edurnuḍi* to the *bhaṅḍāra* of Śrī Bhavānīśaṅkar, adored by Śrī Pāṇḍuraṅgāśram Śrīpādaṅḡu of Śīrāli Chitrāpur Maṭha,

agreeing to remit Rs. 3 \* 5 \* 8 (Rupees three, annas five and pais 8) towards rent, for the *kuški* (dry) land in front of the *Maṭha*, before the 30th day of the dark half of Āśvija, Viśwāvasu *saṁ*. However, the annual rent was Rs. 2/-.

## 134

L.

1. ಶ್ರೀ ಭವಾನಿಶಂಕರ ಪ್ರಸನ್ನ
2. ಮಹಾರಾಜಶ್ರೀ ಕೆಳಗೆ ವಿವರಿಸಿದ ಗ್ರಹಸ್ತರು ದಯವಿಟ್ಟು ಪರಾಂಬರಿಕೊಂಬ ಬಗ್ಗೆ
3. ಯಿದೇ ಪ್ಲವಂಗ ಸಂ | ರ್ತ ಚೈತ್ರ ಬ ೬ ಲಾಗ್ಯಾತ್ತು ವ್ಯಶಾವಿ ಶು ಳ ವರೆಗೆ ಶಿರಾಲಿಯಲ್ಲಿ ಶ್ರೀಗುರುಗಳವರ
4. ಸಮಕ್ಷಮ ಆದ ಮಹಾಸಭೆಯ ಪ್ರೊಸಿಂಡಿಂಗ್ ಪುಸ್ತಕ ಮತ್ತು ಶ್ರೀಯವರ ಸರ್ಕಿಲ್ಲರ ನಂಬು
5. ೪೨೨ ನೆ ರ್ಯಾಸ್ ಸಹಾ ಕಳುಹಿಸಿ ಅಧೆ - ಅವುಗಳನ್ನು ಪರಾಂಬರಿಸೋಣಾಗಿ ನಿರಾಕ್ಷಿಪವಾದ್ದೆ ದಸ್ಕತು
6. ಅಭಿಪ್ರಾಯವನ್ನು ದಯಮಾಡಿ ಬರ್ರಿ ಕುಳುಹಿಬೇಕೆಂತ ಅಪೆಕ್ಷಿಸುತ್ತೇನೆ ನಿರಾಕ್ಷಿಪವಾದ್ದೆ ದಸ್ಕತು
7. ಸಾಕು ಬಂಟ್ವಾಳ ಸಭೆಯವರು ಯಿದೇ ಆಷಾಡ ಶು ೧೧ ದಿವ್ನ ಕೆಳಗೆ ವಿವರಿಸಿ ನಿರ್ಣಯ
8. ಮಾಡಿ ಶ್ರೀಮಠಕ್ಕೆ ರವಾನೆಯಾಗಿ ಅದೆ
9. "ಸದ್ರಿ ಮಹಾಸಭೆ ಠರಾವುಗಳಿಗೆ ನಾಂವು ಬಂಟ್ವಾಳ ಸಭೆಯವರು ವಿಧೆಯರಾಗಿ ನಡಕೊ
10. ಳಲಿಕ್ಕೆ ಸಂಮತ ಯಿಧವೆ - ಶ್ರೀಮಠ ಉತ್ತರೊತ್ತರ ಶಾಶ್ವತವಾಗುವಂತೆ ಶ್ರೀ ಗುರುಗಳ
11. ವರು ಈ ವರ್ಷವೇ ಶಿಷ್ಯ ಸ್ವೀಕಾರ ಮಾಡುವಂತೆ ನಾಂವು ಸಮಸ್ತರು ದೈನ್ಯದಿಂದ ಪ್ರಾರ್ಥಿಸುತ್ತೇವೆ"
12. - ಸಭೆಯ ಅಪ್ಪಣೆ ಪ್ರಕಾರ
13. ಆ. ರಾಘವೇಂದ್ರರಾವ್
14. ಮಹಾರಾಜಶ್ರೀ ಕೊಂಬಬ್ಬಲ ಶಿವರಾವ್ (ಸಹಿ)  
ಲೆಖಕ ಮಾಡುವ ಸಾ| ನಮಸ್ಕಾರ
15. ಮಹಾರಾಜಶ್ರೀ ಹಟ್ಟಂಗಡಿ ರಾಘವೇಂದ್ರರಾವ್ (ಸಹಿ).

**Summary :** *Binnahapatra* of the Banṭwāl *Sabhā*, dated Plavaṅga *saṁvatsara*, Āṣāḍha Śu. 11 (A.D. 1907), Accordingly, *gṛihasthas* accepted the resolutions passed in the *Mahāśabhā* and requested the *Swāmiji* to perform *Śiṣya-Sweekāra* in *plavaṅga saṁvatsara*, so that the *Śrī Maṭha Saṁsthāna* may be perpetuated.

sd/- (A. Rāghavēndra Rao)

sd/- (Mahārājaśrī Kombrabail Śiv Rao)

sd/- (Mahārājaśrī Haṭṭaṅgaḍi Rāghavēndra Rao)

135

P. 1

L.

1. ಶ್ರೀಮತ್ಪರಮಹಂಸಾದ್ವಾದ್ಯಖಂಡ ಮಂಡನ ಮಂಡಿತ
2. ಶ್ರೀಮತ್ಪಾಂಡುರಂಗಾಶ್ರಮ ಶ್ರೀಸ್ವಾಮಿಗಳವರ ದಿವ್ಯ
3. ಚರಣಾರವಿಂದಗಳಿಗೆ
4. ಕಾರ್ಕಳ ಗ್ರಾಮಸ್ಥ ಗೌಡಸಾರಸ್ವತ ಬ್ರಾಹ್ಮಣ ಸಭೆಯ ಕಡೆಯಿಂದ ಕೆಳಗೆ ಸಹಿ ಮಾಡಿದ ಶ್ರೀಪಾದಂಗಳವ
5. ರ ಆಜ್ಞಾಧಾರಕರಾದ ಶಿಷ್ಯರು ಸಾಷ್ಟಾಂಗ ಪ್ರಣತಿ ಪೂರ್ವಕವಾಗಿ ಮಡುವ ಬಿನ್ನಹಗಳು -
6. ಪ್ಲವಂಗ ಸಂ | ದ ಶ್ರಾವಣ ಶು ೯ ರವಿವಾರ ಪರ್ಯಂತ ನಾವೆಲ್ಲ ಶ್ರೀಪಾದಂಗಳವ
7. ರ ಕೃಪಾಕಟಾಕ್ಷದಿಂದ ಯೋಗಕ್ಷೇಮ ಯುಕ್ತರಾಗಿರುತ್ತೇವೆ ಮತ್ತು ಶ್ರೀಪಾದಂಗಳವರ ಸ್ವಾನುಷ್ಠಾನಾದಿ
8. ಸದ್ಧರ್ಮಚರಣೆಯ ಬಲದಿಂದ ಚಿರಕಾಲಕ್ಕೂ ಗುರ್ವನುಗ್ರಹವು ನಮಗೆ ಸರ್ವದಾ ಇದ್ದು ಬುದ್ಧಿ
9. ವಾದವನ್ನು ಕೊಡುತ್ತಾ ಇರುವಂತೆ ವಿನಯದಿಂದ ಬೇಡಿಕೊಳ್ಳುತ್ತೇವೆ ಸಾಂಪ್ರತ.
10. ಯದೇ ವರ್ಷ ಕಳದ ನಿಜ ಚೈತ್ರ ಮಾಸದಲ್ಲಿ ಶ್ರೀ ಗುರುಗಳವರ ಸಮಕ್ಷ
11. ದಲ್ಲಿ ಆದ ಮಹಾಸಭೆಯ ನಿರ್ಣಯದ ಪುಸ್ತಕವನ್ನು ಕಾರ್ವಾರ ಸಭೆಯವರು ಜೆಷ್ಠ ಶು ೬ ಸೋಮ

12. ವಾರದ ಪತ್ರದ ಸಮೇತ ರವಾನಿಶಿದ್ದು ಅದೇ ಜೇಷ್ಠ ಶು ೧೨ ರವಿವಾರ ನಮಗೆ ತಲಿತು = ಅನಂತ್ರ ಶ್ರೀ ಸನ್ನಿ
13. ಯಿಂದ ನಿರೋಪಿಸೋಣಾದ ಕಳದ ಜೇಷ್ಠ ಶು ೨ ಗುರುವಾರದ ಸರ್ಕಲಾರ ವ್ಯವಹಾರಿಕ ಕ್ರಮಾಂಕ ೪೨೨
14. ನೆ ರ್ಯಾಸ ಅಪ್ಪಣೆಯು ಆಶಾಡ ಶು ೭ ಬುಧವಾರ ತಲಿತು -
15. ಯಿವುಗಳನ್ನು ಕುರಿತು ಸ್ವಜಾತಿಯ ಸಭಿಕರಿಗಲ್ಲಾ ಬರಹ ಮೂಲಕವಾಗಿ
16. ಸೂಚನೆ ಕೊಟ್ಟು ಮತ್ತು ಬರಹ ಮೂಲಕ ಸೂಚನೆಯ ಶಿವ್ಯಾ ಮುಖಿತಾ ತಿಳ್ಳಿ ಆಶಾಡ ಶು ೪ ರವಿವಾರ
17. ಶು ೧೦ ರವಿವಾರ ಬ ೧೧ ರವಿವಾರ ಹೀಗೆ ೩ ಸಂ | ಗಳಲ್ಲಿ ನಾವು ಶ್ರೀ ವಿಶ್ವೇಶ್ವರ ವೇಣುಗೋಪಾಲದೇ
18. ವಸ್ತಾನದಲ್ಲಿ ಸಭೆ ಶೇರಿ ಆಗ್ಗೆ ಬಂದವರಲ್ಲಿ ಬಹುಜನರ ಅೈಕಮತ್ಯವನ್ನು ಅನುಸರಿಸಿ
19. ಬಿನ್ನೈಕೊಳ್ಳುವದೇನೆಂದ್ರೆ -
20. ಮಹಾಸಭೆಯ ನಿರ್ಣಯದ ಪುಸ್ತಕದಲ್ಲಿ ಶ್ರೀ ಮಠಕ್ಕೆ ಸಲ್ಲತಕ್ಕ ಶೇಕ
21. ಡಾ ೨ ರ ವಂತಿಗೆ ಪೈಕಿ ವಂದು ರೂಪ್ಯಾಯಂತೆ ಯೂ ಲಾಗ್ಯಾತು ಮಾಫಿಯಾಗುವಗೋಸ್ಕರ - - ದನವನ್ನು
22. ಯೇಕದಂ ಕೊಡಲಿಕ್ಕೆ ಸಮರ್ಥನಾದ ಗ್ರಹಸ್ತನು ಶೇಕಡಾ ೨೫ ರಂತೆ ಮತ್ತು ಹಾಗೆ ಯೇಕದಮ ಕೊ
23. ಡಲಿಕ್ಕೆ ಅಸಮರ್ಥನಾದ ಗ್ರಹಸ್ತನು ಯೂ ಲಾಗ್ಯಾತು ಮೂರು ವರುಶಗಳ ತನ್ನ ಆದಾಯದ ಮೇಲೆ
24. ದರ ರೂಪ್ಯಾ ೧ ಕ್ಕೆ ಆಣೆ ಯೆರ್ಡರಲ್ಲಿ ಸಹಾ ಕೊಡಬೇಕೆಂತಾ ನಿರ್ಣಯಿಸೋಣಾದ ವಿಶಯವನ್ನು
25. ಯೂ ಮೊದ್ಲು ಕಳದ ಆಶಾಡ ಶು ೪ ದಿವಸ ಸಭೆಯಲ್ಲಿ ಚರ್ಚಿಸಿದ್ದಾಗ್ಯೆ ಹೆಚ್ಚು ಜನರ ಅಭಿಪ್ರಾಯ
26. ದ ಮಟ್ಟಿಗೆ ಮೂಲಧನವಾಗಿ ಕೊಡುವದು ನಮಗೆ ಅಸಾಧ್ಯವಾದ್ದರಿಂದಾ ಪೂರ್ವಪ್ರಕಾರ ಶೇಕಡಾ ೨
27. ರಂತೆ ಅವಿವಿನ್ನವಾಗಿ ಕೊಟ್ಟುಬರುತ್ತೇವೆ -
28. ಪರಾಭವ ಸಂ | ದ ವರೆಗಿನ ವಂತಿಗೆಯ ಬಾಕಿಯನ್ನು ಯೇಕದಂ ಆ
29. ಬರುವ ಆಶ್ವೀಜ ಬ ೩೦ ವಳಗೆ ತನಗೆ ಅನುಕೂಲವಿದ್ದಂತೆ ಕಂತಿನಿಂದಾಗ್ಲಿ | ಯೇನೂ ಬಾಕಿಯು

30. ಲ್ಲದೆ ವಸೂಲು ಮಾಡಿ ಶ್ರೀಮಠಕ್ಕೆ ರವಾನಿಸುತ್ತೇವೆಂದು ಆಶಾಡ ಬ ೧೧ ದಿವ್ವ ನೀರ್ಣಯಿಶಿದ
31. ಮೇರೆಗೆ ಯೂವರೆಗೆ ವಸೂಲಾದ ವಂತಿಗೆ ಹಣವನ್ನು ಸದ್ಯ ತಪಶೀಲು ಪಟ್ಟಿ ಸಮೇತಾ ರವಾನಿ
32. ಸುತ್ತೇವೆ -
33. ಈ ಸಭೆಗೆ ಶೇರಿದ ಕಾರ್ಕಳ ಗ್ರಾಮದಲ್ಲಿ ಮತ್ತು ಉಪಗ್ರಾಮಗಳಲ್ಲಿ ಇ
34. ರುವ ಸ್ವಜಾತಿಯವರಲ್ಲಿ ಬಹಿಶ್ಕಾರಕ್ಕೆ ಯೋಗ್ಯವಾಗುವಂಥಾ ಅಧರ್ಮಾಚರಣೆಯನ್ನು ಮಾಡಿದವರು
35. ಯಾರೂ ಸಭೆಗೆ ಕಂಡುಬರಲಿಲ್ಲಾ
36. ಕಾಸ್ತಗೋಡ ಸದಾಶಿವಭಟ್ಟನನ್ನು ಕೆಲವು ಸಂಗಿಗಳಿಗೆ ವಿಚಾರಿಶಿ ಬರಕೊಳ್ಳ
37. ಬೇಕೆಂತಾ ಶ್ರೀ ಸನ್ನಿಧಿಯಿಂದ್ದಾ ವಿಶ್ವಾವಸು ಸಂ | ದ ಪಾಲ್ಗುಣ ಬ ೪ ಯು ಬುಧವಾರ ನಿರೋಪಸೋಣಾದ ೧೮೧
38. ನೇ ರ್ಯಾಸ ಪತ್ರದ ವಿಶಯವಾಗಿ ಯಿಗ್ಯು ವಂದು ತಿಂಗಳ ವಳಗೆ ಆತಗೆ ಬರಹಾ ಮೂಲಕ ತಿಲ್ಲಿ ಅವನನ್ನು

## P. 2

### L.

1. ವಿಚಾರಿಶಿ ಕಂಡುಬರುವ ಸಂಗಿಗೆ ಕೂಡಲೇ ಬರಕೊಳ್ಳುತ್ತೇವೆ -
2. ಯಿಲ್ಲಿಯ ಸಭೆಗೆ ಶೇರಿದ ಗ್ರಹಸ್ತರೆಲ್ಲರು ಇವರೆಗೆ ಶ್ರೀ ಗುರುಗಳವರ ಆಜ್ಞಾ
3. ನುಸಾರವಾಗಿ ನಡದು ಬಂದದ್ದು ಶ್ರೀಪಾದಂಗಳವರಿಗೆ ಸಮಾಧಾನವಾಗಿರಬಹುದೆಂದು
4. ನಾವು ನಂಬುವದ್ರಿಂದ್ದಾ ಅದ್ರಂತೆ ಯಿನ್ನೂ ಮುಂದೆಯೂ ಶ್ರೀಪಾದಂಗಳವರ ಆಜ್ಞಾಧಾರಕ
5. ರಾಗಿ ಪೂರ್ಣ ವಿಧೇಯತೆಯಿಂದ ನಡಕೊಳ್ಳುತ್ತಾ ಬರುತ್ತೇವೆಂದು ನಮ್ಮ ಶುದ್ಧಾಭಿ
6. ಪ್ರಾಯವಾಗಿರುವದ್ರಿಂದ್ದಾ ಮಹಾಸಭೆಯ ನೀರ್ಣಯದ ಪುಸ್ತಕದಲ್ಲಿ ತೋರುವ ಮಿ
7. ಕ್ಕ ವಿಶಯಗಳನ್ನು ಕುರಿತು ಪ್ರತ್ಯೇಕವಾಗಿ ಬಿನ್ನೈಕೊಳ್ಳುವದು ನಮಗೆ ಅತ್ಯು
8. ಚಿತವಾಗಿ ತೋರಲಿಲ್ಲಾ -

ಟಿಪ್ಪಣಿ :

ಕೊನೆಯಲ್ಲಿ, ಪಡುಬಿದ್ರೆ ಪರಮೇಶ್ವರಯ್ಯ, ಕೊಂಬ್ರಬೈಲ ಶ್ರೀನಿವಾಸರಾಯ, ಹಟ್ಟಂಗಡಿ ವಿಠಲರಾಯ, ತಗ್ಗರ್ಸೆ ನಾಗೇಶರಾಯ, ಕುಂಬಳೆ ಕೃಷ್ಣಯ್ಯ, ಚಾರ್ಮಡಿ ರಾಮರಾಯ, ಬಜೇಕಳ ರಮಣಯ್ಯ, ಮುಂತಾದ ೩೧ ಜನರ ಸಹಿಗಳಿವೆ.

**Summary :** On Sunday, 9<sup>th</sup> day of the bright half Śrāvaṇa, Plavaṅga *saṁvatsara*, the Gauḍa Sāraswat Brāhmaṇas of Kārkaḷa *grāma*, submitted a *binnavattale* to ŚrīPāṇḍuraṅgāśram Swāmiji, informing him about the receipt of the resolutions of the *Mahāsabhā* held at Karwar, in the presence of the Swāmiji and also *rāyasa*. They further informed His Holiness that the disciples assembled in Śrī Viśwēśvar Vēṅugōpāl temple, agreed to remit as before, 2% of their annual income as subscription to the *Matha*. The *binnavattale* at the end, contains signatures of 31 persons.

**Note :** Plavaṅga *saṁvatsara* corresponds to A.D. 1908.

### 136

#### P. 1

ದಿನ ನಂಬರು ೧೧ ಜೂನ ತಿಂಗಳ	ಕೆಳಗೆ ಬರೆದ ಪ್ರಕಾರ ಫೀ ಮುಟ್ಟಿತು
ಸನ್ ೧೯೦೯ ನೇ ಇಸವಿಯ	ನೋಂದಿಸುವ ಫೀ ರೂ. ೦-೪-೦
೨೧ನೇ ತಾರೀಖಿನ ಹಗಲು ೪ ಮತ್ತು ೫	ನಕಲು ಮಾಡುವ ಫೀ
ಘಂಟಿನ ನಡುವೆ ಕುಮಟಾ ಸಬ್ ರಿಜಿಸ್ಟ್ರಾರನ ಕಚೆರಿ (೪ ಘೊಲಿಯೊ) "	೦-೧೦-೦
ಯಲ್ಲಿ ತಂದು ಕೊಟ್ಟಿತು ನಾರಾಯಣ ದೇವಪ್ಪಾ ಕುಳಕರ್ಣಿ ಒಟ್ಟು ರೂ. ೦-೧೪-೦	
(ಸಹಿ)	

H. Shaik

H. Shaik

ಸಬ್ ರಿಜಿಸ್ಟ್ರಾರ, ಕುಮಟಾ

ಸಬ್ ರಿಜಿಸ್ಟ್ರಾರ

#### L.

1. ಶಿರಾಲಿ ಶ್ರೀ ಚಿತ್ರಾಪೂರ ಮಠದ ಶ್ರೀಮತ್ ಪಾಂಡುರಂಗಾಶ್ರಮ ಶ್ರೀ ಸ್ವಾಮಿ
2. ಗಳವರು ಆರಾಧಿಸುವ ಗೋಕರ್ಣ ಭಂಡಿಕೇರಿ ಮಠದ ಶ್ರೀ ಭವಾನಿಶಂಕರ

3. ದೇವರ ಭಂಡಾರಕ್ಕೆ -
4. ಸೌಮ್ಯ ಸಂ | ರ ವೈಶಾಖ ಶು ೧೨ ರವಿವಾರಕ್ಕೆ ಸರಿಯಾದ ಸಂನ್  
೧೯೦೯ನೇ ಯ್ಯವಿ ಮೇ ತಾರೀಕು ೨ ರಲ್ಲು
5. ಕುಮಟಾ ತಾಲ್ಕು ಗೋಕರ್ಣ ಪೈಕಾ ಸಾಣೇಕಟ್ಟಿಯಲ್ಲ ಇರುವ  
ಗೌಡಸಾರಸ್ವತ ಬ್ರಾಹ್ಮಣ ಕಸ್ತಡಿ ಖಚೆರಿ
6. ಉವೇದ್ವಾರ ವರುಷ ೩೩ ಪ್ರಾಯದ ಮನೇಜರ ನಾರಾಯಣ ದೇವಪ್ಪಾ  
ಕುಳಕರ್ಣಿ ಈತನು ಬರಕೊಟ್ಟ ಮೂಲ
7. ಗೇಣಿಯ ಯದ್ರನುಡಿ -
8. ಗೇಣಿ ಆಕಾರ ವರುಷ ೧ ರ ಮುನಾಫೆ ರೂಪ್ಯಾ ೧ \* ೫ \* ೪
9. ನಾವು ಮೂಲಗೇಣಿ ಹಕ್ಕಿನಿಂದ ಅನುಭವಿಶಿ ಬರುವ ಕುಮಟಾ ಸಬರಿಜಿಸ್ವಾರ  
ತುಕಡಿಯ ಬಂಕಿಕೊಡ್ಲ ಗ್ರಾಮದ
10. ಚೌತರ್ಫ ಬಾಂದಕಲ್ಲ ಗಡಿಯ ಸರ್ವೆ ನಂಬರ ೮ ಪೋಟ ೩ ಗುಂಟೆ  
೧೨ ಆಕಾರ ರೂಪ್ಯಾ ೧ \* ೦ \* ೦ ರ್ರ ನಾಗ್ರುಬ
11. ಲೆ ಹಿತ್ತ ಸ್ಥಳಕ್ಕೆ ಸಾಲಯಾನಾ ರೂಪ್ಯಾ ೧ \* ೫ \* ೪ ರಂತ್ಯೆ ಮುನಾಫೆಯನ್ನು  
ಶ್ರೀದೇವರ ಭಂಡಾರಕ್ಕೆ ನಾವು
12. ಹಿರಿಯರಾದಿಯಿಂದ ಕೊಟ್ಟುಬರುತ್ತೇವೆ ಈ ಸ್ಥಳಾ ನಾಡ್ಕರ್ಣಿ  
ಮಂತಾನದವರು ಶ್ರೀಮಠಕ್ಕೆ ಧರ್ಮಕ್ಕೆ ಕೊ
13. ಟ್ಪು ಮೊಕ್ತರ ಗೇಣಿ ಶಾಶ್ವತವಾಗಿ ಮುನಾಫೆ ಸಲಬೆಕೆಂಬದ್ದಿಂದಾ ಮೊಕ್ತರ  
ತೀರ್ವೆ ಲೋಕೆಲ್ಪಂಡು ಸ
14. ಕಾರಕ್ಕೆ ತೆತ್ತು ಬರುತ್ತಾರೆ - ಈ ವರೇಗೆ ತೆತ್ತು ಬಂದ ಪ್ರಕಾರ  
ಭವಿಷ್ಯದಲ್ಲಿಯೂ ಮೊಕ್ತರ ರಾಜಾರ್ಥ ತೆತ್ತು
15. ಬರುವದು - ಅವರ ಹಿರಿಯ ಸಂಕಲ್ಪ ನೆರವೇರಿಸುವದು ಅವರ ಕರ್ತವ್ಯ  
ಕರ್ಮ ವಿರುತ್ತದೆ. ಕದಾ
16. ಚಿತ್ ಅವರು ಹಿರಿಯರು ಬಿಟ್ಟ ಧರ್ಮದ ಕೆಲ್ಲದಲ್ಲಿ ದುರ್ಲಕ್ಷಿ ಮಾಡಿ  
ತೀರ್ವೆ ಲೋಕೆಲ್ಪಂಡ ತೆರದೇ ಇದೆ
17. ಶ್ರೀ ಭಂಡಾರಕ್ಕೆ ಸಲುವ (ಭ್ತಂಡ್) ಮುನಾಫೆಗೆ ಬಾಧಕ ಬರುವ ಪ್ರಸಂಗದಲ್ಲಿ  
ಆ ವಸೂಲ ಕೊಡದೇ
18. ಇರುವವರ ತೀರ್ವೆ ಲೋಕೆಲ್ಪಂಡು ಇನ್ನು ಮುಂದೆ ಈ ಸ್ಥಳಕ್ಕೆ ಮೊಕ್ತರ  
ಆಗುವ ಯಲ್ಲಾ ಥರದ ರಾ
19. ಜಾರ್ಥ ಸಹಾ ನಾನು ಸಂತತೀ ಪಾರಾಂಪರ್ಯ ತೆತ್ತು ಸಾಲಯಾನಾ  
ನಿವಳ ಮುನಾಫೆ ರೂಪ್ಯಾ ೧ \* ೫ \* ೪



## P. 2

## L.

1. ರಂತ್ಯೆ ಶಾಶ್ವತವಾಗಿ ಶ್ರೀ ಭವಾನಿಶಂಕರ ದೇವರ ಭಂಡಾರಕ್ಕೆ ಸದ್ರೀ ಸ್ಥಳದ ಜವಾಬ್ದಾರಿಯಿಂದಾ ಸ್ವಂತ
2. ದಿಂದಾ ಸಹಾ ನಷ್ಟತುಷ್ಟ ಯನ್ನದೇ ವರುಷಂಪ್ರತಿ ಮಾಘ ಬ ೩೦ ವ್ಯಾಧಿಗೆ ವಸೂಲ ಕೊಡುತ್ತಾ ಪಾವ್ತಿ ಪ
3. ಡಿಯುತ್ತಾ ಬಂದೇವು ಸದ್ರೀ ಸ್ಥಳದ ಬಾಂದೂಕಲ್ಲೂ ಸರ್ಕಾರ ನೇಮದಂತ್ಯೆ ಮಾಡುವದೂ ದುರುಸ್ತ ಮಾ
4. ಡುವದೂ ನಂಮ ಖರ್ಚಿನಿಂದ್ಲೆ ಮಾಡಿ ಬಂದೇವು ಈ ಗೇಣಿಯು ನಂಮ ಕುಟುಂಬದ ಮೆನೇಜರರಾ
5. ಡ್ಲ ಸದಾಶಿವ ಮಂಗೀಶಯ್ಯಾ ಕುಳಕರ್ಣಿ ಇವರು ಈವರೇಗೆ ತೆರುತ್ತಾ ಪಾವತಿ ಪಡಿಯುತ್ತಾ ಬಂದಿದ್ದು ಈಗ
6. ನಂಮ ಕುಟುಂಬದಲ್ಲಿ ತಾರೀಕು ೧೧-೪-೯೦೯ರಲ್ಲಿ ವಾಂಟಿಣಿಯಾಗಿ ನೋಂದಣಿ ನಿಶಿಂ ಮಾಡಿಕೊಂಡ ಕರಾರಿ
7. ನಲ್ಲಿ ಸದ್ರೀ ಸ್ಥಳವು ನಂಮ ಅಂಶಕ್ಕೆ ಸದ್ರೀ ಮುನಾಫೆ ತೆರುವ ಜವಾಬ್ದಾರಿ ಸಹಿತ ಬಂದದರಿಂದ ಈ ಯದ್ರ
8. ನುಡಿ ನಾನು ಬರಕೊಟ್ಟಿದ್ದೇನೆ - ಯಂತ ಬರಕೊಟ್ಟ ಮೂಲಗೇಣಿ ಯದ್ರನುಡಿ - ಮೇಲೆ ಹದಿನೇಳನೇ ಪಂಗ್ತಿ
9. ಯಲ್ಲಿ (ಭಂಡಾ) ಬರದ್ದು ಹೊಡದ್ದು ಬರಿಯುವಾಗ್ಲೇ ಸರಿ ನಾರಾಯಣ ದೇವಪ್ಪಾ ಕುಳಕರ್ಣಿ ರುಜು

ಈ ಬಗ್ಗೆ ಸಾಕ್ಷಿ

D. Kulkarny

ಶ್ಯಾ - ದ್ಲ ಸದಾಶಿವ ಗಂಗಾನಯ್ಯ ಕುಳಕರ್ಣಿ

दत्तात्रय सामकृष्ण भट्ट भंडीकेरि

ಶ್ಯಾ | ಭವಾನಿಶಂಕರ ಸೊಯರೋಬಾ

ದೇ ಮಂಗೀಶ ಮಂಜುನಾಥಯ್ಯ ಗೋಕರ್ಣ

**Summary :** On 2<sup>nd</sup> May 1909, Nārāyaṇ Dēvappā Kulkarni, a Gauḍa Sāraswat Brāhmaṇa of Sāṇekatta, submitted a *mūlgēṇi edurnuḍi* to Gōkarṇa Bhaṇḍikēri Matha, agreeing to remit Rs. 1 \* 5 \* 4, per annum, in lineal succession, to the Matha, for the land in Baṅkikoḍlu grāma.

137

(ಯಥಾಪ್ರತಿ)

P. 1

L.

1. ಶ್ರೀ ಪಾಂಡುರಂಗಾಶ್ರಮ ಸ್ವಾಮಿಯವರ ದಿವ್ಯ ಚರಣಾರ
2. ವಿಂದಗಳಿಗೆ
3. ಗೋಕರ್ಣ ಭಂಡಿಕೆರಿ ಮಠದ ಶ್ರೀ ಭವಾನಿಶಂಕರ ದೇವರ ಅರ್ಚಕರಾದ ಮಂಜುನಾ
4. ಥ . . . ಭಟ್ಟ ೧ ಶಂಕರ ಅನಂತ ಭಟ್ಟ ೧ ಸಾಹಾ ೨ ಜನರು ಬಶಿಕೊಟ್ಟ ಮುಚಳಿಕೆ
5. ಯೆನೆಂದೆ -
6. ಮೊದ್ಲು ಪ್ಲವಂಗ ಸಂವತ್ಸರದಲ್ಲಿ ಆದ ಮಠದಲ್ಲಿ ಆಸ್ತಿ ವ್ಯಕ್ತಿಯೆ ಜಮಾ ಖಿ
7. ಚರ್ಚನ ಪಟ್ಟಿಯಲ್ಲಿ ಗ್ರಹಸ್ತರು ಮಠದ ಬಾಬತು ವ ನಂಮ ಖಾಸಾ ಬಾಬ್ತು ಕುಡಾ
8. ವಟ್ಟು ಆಸ್ತೆ ಕುಡ್ಡಿ ಆಮೆಗೆ ತೆಗದುಕೊಂಡು ತೀರ್ವ ಕಳದು ಉಳದ ಮುನಾಫೆ
9. ಯಿ - - ಮತ್ತು ಗ್ರಹಸ್ತರು ಕೊಡುವ ವರ್ನಾದಿ ವರ್ಶಾಸನ ಕುಡಾ ವಟ್ಟು
10. ಆಗ್ನಿಧ್ವಂಸದಾ ವಿನಿಯೋಗಗಳು ನಡ್ಡಿ ಬರ್ಬೆಕೆಂತಾ ಮಾಡಿಕೊಟ್ಟ ಪಟ್ಟಿ ಪ್ರಕಾರಾ
11. ಕೆಲವು ವರ್ಷ ಪರಿಯಂತಾ ನಡದು ನಂತಾ ನಗದಿ - ಗ್ರಹಸ್ತರು ಕೊಡು
12. ವಂತಾ ವರ್ಷಾಸನವ ವಸೂಲು ಕೊಡ್ಡೆ ನೆಮ್ಮಿದ ಕಾರ್ಯಗಳಿಗೆ ಕಂಮಿ ಆಗು
13. ತದೆ ಯಂತಾ ಗ್ರಹಸ್ತರ ಕಯ್ಯ ನಾಲು ಹೇಳಿದಕ್ಕೆ ಅದ್ರ ನಿಕಾಲೆ ಯಾವದೊಂದು
14. ಮಾಡದೆ ಯಿಗ ಶ್ರೀಗುರುಗಳ ಸವಾರಿ ಮಠದ ಜಿರ್ಣೋದ್ಧಾರದ ಸಮಂದಾ
15. ಯಿಲ್ಲಿ ಬಂದು ಉಳದ್ರಿಂಧ್ಲು ಹಾಂಗು ಶ್ರೀ ಭವಾನಿಶಂಕರ ದೇವರ ಪ್ರತಿಷ್ಠೆಯು
16. ಯರ್ಡ - ಆಗುವದರಿಂದಾ ಯಿಂನು ಮುಂದೆ ಅಂದ್ರ ಯಿ ಮಠದಲ್ಲಿ ನಡಿಯು
17. ವ ವಿನಿಯೋಗಗಳು ಯೊಗ್ಯ ರಿತ್ತಿಯಿಂದಾ ಆಯಾಯ ಕಾಲದಲ್ಲಿ ಪ್ರತ್ತಿದಂ
18. ತೆ ಸಮನಾಗಿ ನಡಿಯುವಗೊಸ್ಕರಾ ಮೊದ್ಲಿನ ಪಟ್ಟಿ ತಬ್ಬಿಲ ಮಾಡಿ ಅದ್ರಲ್ಲಿ ಕು
19. ಡಿದ ನಂಮ ಖಾಸಾ ಆಸ್ತಿ ನಮಗೆ ಬಿಟ್ಟು ಕೊಟ್ಟು ನಗದಿ ವರ್ಷಾಸನಲು
20. ಆಯಾಯ ಕುಳಗಳು ಕೆಲವರು ಪೊತ್ತಿಯಾಗಿ ಕೆಲವರು ಕೊಡದೆ ತಕ್ರಾರಿ

21. ನಲ್ಲಿ ಯಿದ್ದದ್ದು ಅಮಾನತ್ತಿನಲ್ಲಿ ಯಿಟ್ಟು ಅನ ಮಠದ ಕಡೆಯಿಂದಾ ನಡದು
22. ಬರುವ ಮಂಗಿಶ ವಿಶ್ವನಾತ ಭಟ್ಟಾ ವರ್ಗಕ್ಕೆ ಶೆರಿ ಯಿರುವ ಯೊ ವಿನಿ
23. ಯೋಗಗಳ ಸಮಂದಾ - ಆರಿಶಿ ನಮಗೆ ಕೊಟ್ಟ ಪಟ್ಟಿಯಲ್ಲಿ ನಮುದಿಶಿದ ಮ
24. ಠದ ಬಾಬ್ತು ಪುರಾ ಆಸ್ತಿ ಹಾಗೂ ಗ್ರಹಸ್ವರು ಶ್ರೀ ದೆವರಿಗೆ ಅರ್ಪಿತಾಲು
25. ತತ್ತು ಶ್ರೀ ದೆವರಿಗೆ ಬಿಟಂತಾ ಆಸ್ತಿ ಕುಡಾ - - - ಯಲ್ಲಿ ನಮುದಿಶಿದವೆ
26. ಕಳದು ಉಳಿಯುವ ಮುನಾಫೆಯಿಂದಾ ಸಹಾಪಟ್ಟಿಯಲ್ಲಿ ಕಾಣಿದ ತಪ್ಪಲ ದಂ
27. ತ್ತೆ ವ ಯೊಗ ನಿಶ್ಚುಶಿದ ರುಲ್ಸನ ಪ್ರಕಾರಾ ನಡ್ಡಿ ಬರ್ಬೆಕಾಗಿ ನಮಗೆ ತಿಳ್ಳಿದಕ್ಕೆ ಆ
28. ಪ್ರಕಾರಾ ನಡಿಶಿಕೊಂಡು ಬಂದವೆಂತಾ (ಯಿ ಮುಚ್ಚಳಕ್ಕೆ) ನಂಮು ಋಶಿಯಿಂದಾ
29. ವಪ್ಪಿಕೊಂಡು ಯಿ ಮುಚ್ಚಳಿಕೆ ಬರಕೊಡುತೆವೆ - ಯಿಂನು ಮುಂದೇ ಸಹಾ ವಿನಿಯೊ
30. ಗಗಳ ಬಗ್ಗೆ ಕ್ಲುಪ್ತಿಶಿ ನಂಮು ಸ್ವಾಧಿನ ಕೊಟ ಪಟ್ಟಿಯಂತೆ ಯಾವದೊಂದು ಯೊ

## P. 2

### L.

1. ಪವಾಗದೇ - ವ ಗ್ರಹಸ್ವರ ಪುಕಾರೆ ಆಗದ ರಿತ್ತಿ - ಅದ್ರಲ್ಲಿ ಬರದ ಪ್ರಕಾರಾ ನಂ
2. ಮ ನಂಮು ಸ್ವಳ ಮೆರೆಗೆ ಆವಾವ ಕಾರ್ಯಗಳು ನಡ್ಡಿಕೊಂಡು ಬಂದೆ - - - ಪ್ರ
3. ಕಾರಾ ನಾಲು ನಡಿಯದೆ ಯದ್ದ ಪಕ್ಷಕ್ಕೆ ಶ್ರೀ ದೆವರಲ್ಲಿ ವ ಗುರುಸಂನಿದಿಯ
4. ಳ್ಲಿ ಕೂಡಾ ಅಪರಾಧಿಗಳಾಗುವದಲ್ಲದೆ ಗ್ರಹಸ್ವರು ನಿಶ್ಚುಶಿದ ಠರಾಗೆ
5. ವಳಗಾಗಿರತಕ್ಕವರಾಗಿದ್ದವೆ ಮತ್ತು ಮಠದ ಬಾಬತ್ತು ನಂಮು ಸ್ವಾಧಿನದಲ್ಲಿರುವ
6. ಆಸ್ತಿಯೂ ಶ್ರೀ ಸಂನಿದಿಯ ಹಾಗು ಗ್ರಹಸ್ವರು ಅನುಮತೆ ವಿನಹಾ ರಹಿ
7. ತರಿಗೆ ಯಾ ಬೆರೆ ಯಾರಿಗು ಶಾಶ್ವತವಾದ ಗೇಣಿ ವಗ್ಗರೆ ಯಾವದೊಂದು ಹಕ್ಕಿನಿಂದಾ
8. ಪರಾಧಿನ ಮಾಡ್ಡಿಕಿಲ್ಲಾ ಕೊಡುವದಾದ ಪಕ್ಷಕ್ಕೆ ಶ್ರೀ ಸಂನಿದಿಯ ಅಪ್ಪಣೆ ಪಡದು
9. ಆ ಪ್ರಕಾರಾ ನಡಕೊಂಡು ಬಂದೆವೂ ಯಿದ್ದ ಶಿವ್ಯಾ ಮಠದ ಶ್ರೀ - - - ಬಾ

10. ಬ್ತು ಪಟ್ಟಿಯಲ್ಲಿ ನಮುದಿಶಿ ನಂಮ ಪೃಕಿ ಮಂಜುನಾಥ ಭಟನ ಸ್ವಾಧಿನ ಕೊಟ್ಟ ಜಿಂದಗಿ ಕುಡಾ
11. ದಾ- ಯಿಟ್ಟ ಗ್ರಹಸ್ತರು ಕೇಳಿದಾಗ್ಯೆ ಹಾಜ್ರು ಪಡ್ಲಿವೂ ಯಂದು ಸ
12. ಹಾ ಬರಶಿಕೊಟ್ಟ ಮುಚಳಕ್ಕೆ

**Summary :** Manjunāth Bhaṭṭa and Śaṅkar Anant Bhaṭṭa, priests of Śrī Bhavāniśaṅkar temple at Gōkarna Bhaṇḍikēnī Maṭha, submitted a *mucchalike*, promising to perform their respective assigned *viniyōgas* at the shrines. They further informed that they will not transfer their lands on rental basis to some *ryots*, without the prior permission of the *Swāmiji* and the *grihasthas*.

**Note :** The date of the agreement corresponds to C.A.D. 1909.

138

ಗ್ರಹಸ್ಥರ ಲೆಖ್ಪಕ್ಕೆ “ಶ್ರೀರಸ್ತು”

ಸೌಮ್ಯ ಸಂ | ರದ ನವರಾತ್ರೆಯಲ್ಲಿ ಶ್ರೀಮಠದ ಲೆಖ್ಪಕ್ಕೆ ಕೂಡಾ  
 ರ್ಪುತ್ವಿಗ್ತನ ನೆಮಿಸಿದರ ಯಾದಿ

೧ ಕ್ಯಾಕಿಣಿ ಸುಬ್ತಾಯ ಭಟ್ಟ	}	೧ ನಮಕುಳಿ ಮಂಗೀಶರಾಯನ ೧೮ ಸಹಸ್ತ ಸುಬ್ತಮ್ಹಾಣ್ಯ ಜಪ ೨ ಸದ್ರಿಯವನ ೯ ಸಹಸ್ತ ಕುಜಮಂತ್ರ ಜಪ
-------------------------	---	---

೨ ಶುಕ್ಲ ನಾರಾಯಣ ಭಟ್ಟ	}	೧ ಕಾಗಾಲ್ ರಾಮಚಂದ್ರ ಭಟ್ಟ -ವಾ ವ್ಯಕ್ತಿ ಸಪ್ತಶತಿ ಪಾರಾಯಣೆ ೨ ಕುಳಕರ್ಣಿ ಅನಂತಯ್ಯನ ೧೧ ಸಹಸ್ತ ಮೈತ್ಯುಂಜಯ ಜಪ ೩ ನಮಕುಳಿ ಮಂಗೀಶರಾಯನ ೯ ಸಹಸ್ತ ಕುಜಮಂತ್ರ ಜಪ
---------------------	---	---

೩ ಶುಕ್ಲ ರಾಮಕೃಷ್ಣ ಭಟ್ಟ	}	೧ ಶ್ರೀಮಠದ ಶ್ರೀ ದೇವಿ ಭಾಗವತ್ ಪಾ ೨ ಶ್ರೀ ಲಕ್ಷ್ಮಿ ನಾರಾಯಣ ಹೃದಯ ಪಾರಾಯಣೆ ೩ ಉಳ್ಳಾ ಮಂಗೀಶಯ್ಯನ ಪತ್ನಿ ಕಾವೇರಿ ಲೆಖ್ಪದ ಸಪ್ತಶತೀ ಪಾರಾಯಣೆ
-----------------------	---	--

೪ ಶುಕ್ಲ ಲಕ್ಷ್ಮಮಣ ಭಟ್ಟ

೧ ಶ್ರೀಮಠದ ದುರ್ಗಾ ನಮಸ್ಕಾರ

-----  
೨ ರಾತ್ರೆಯಲ್ಲಿ ಬಂದ ಶುಕ್ರವಾರ ಮಂಗಳ  
ವಾರ ೧ ಕೂಡಾ ವಾರ ೩ ರಲ್ಲಿ --- ನಮ  
ಸ್ಕಾರ

೩ ಗುಲ್ವಾಡಿ ರಾಮರಾವ್ ದುರ್ಗಾ ನಮಸ್ಕಾರ  
೪ ಮುಂಬೈ ನಿ | ಮುರ್ಡೇಶ್ವರ ಮಹಾಬಲೇಶ್ವ  
ರ ೯ ದಿನದ ದುರ್ಗಾ ನಮಸ್ಕಾರ

ಶ್ರೀ ಭಂಡಿಕೇರಿ ಮಠದ ವಕ್ತು

೫ ಶುಕ್ಲ ಗಣೇಶ  
ಗಳ ಕಂತು ಕರಾರ ವಗ್ಯರ  
ರಿಕಾರ್ಡ್

೧ ರಾಮಚಂದ್ರ ವಿಶ್ವನಾಥಯ್ಯನ ನವಾ ವೃತ್ತಿ  
ಸಪ್ತಶತೀ ಪರಾಯಣೆ

೨ ಕುಳಕರ್ಣಿ ಅನಂತಯ್ಯನ ೪೮ ದಿನ ವಿಷ್ಣು  
ಸಹಸ್ರನಾಮ ಪಾರಾಯಣೆ

೩ ಬಲ್ಲೆ ದಾನಪ್ಪನ ೫ ಸಹಸ್ರ ಮೃತ್ಯುಂಜಯ ಜಪ  
೪ ನಿರೋಡಿ ರಘುನಾಥರಾಯನ ೧೧ ಸಹಸ್ರ  
ಮೃತ್ಯುಂಜಯ ಜಪ

೬ ಹರಿದಾಸ ರಾಮಚಂದ್ರ

೧ ಕಲ್ಯಾಣಪುರ ನಾರಾಯಣರಾಯರ

೧೨ ದಿವ್ಯದ ದುರ್ಗಾ ನಮಸ್ಕಾರ

೨ ಕಲಚೋರಿ ಭವಾನೀ ರಾಯನ ೧೨ ದಿವ್ಯದ  
ದುರ್ಗಾನಮಸ್ಕಾರ

೩ ತಾಪ ಕಾರ್ನಾಡ ನಾರಾಯಣರಾಯನ ೧೨  
ದಿವ್ಯದ ದುರ್ಗಾ ನಮಸ್ಕಾರ

೪ ಮದ್ರಾನ್ ಪಡುಬಿದ್ದಿ ವಿಠಲರಾಯನ ೧೨  
ದಿವ್ಯದ ದುರ್ಗಾ ನಮಸ್ಕಾರ

೭ ಗುಲ್ವಾಡಿ ಭವಾನೀ ಶಂಕರ

೧ ಮುಡಭಟ್ಟಳ ದತ್ತಾತ್ರೆಯನ ನವಾವ್ಯ  
ತ್ತಿ ಸಪ್ತಶತೀ ಪಾರಾಯಣೆ

೨ ಮುರ್ಡೇಶ್ವರ ಮಹಾಬಲೇಶ್ವರ ರಾಯನ  
೯ ದಿನದ ದುರ್ಗಾ ನಮಸ್ಕಾರ ಪಾರಾಯಣೆ

೩ ಪಡುಬಿದ್ದಿ ವಿಠಲರಾಯನ ೧೨ ದಿನದ ದು  
ರ್ಗಾ ಮನಸ್ಕಾರ ಪಾರಾಯಣೆ

೮ ಉಡ್ಡಿ ರಾಮದೇವರ ಭಟ್ಟ

೧ ಶ್ರೀಮಠದ ಲೆಖ್ವಿದ ನಪಲ್ಲಿ ವ ಪಾರಾ  
ಯಣೆ

೨ ಮಾಣಿಕೇರಿ ಶಾಂತಮೂರ್ತಪ್ಪನ ನವಾವ್ಯ  
ತ್ತಿ ಸಪ್ತಶತೀ ಪಾರಾಯಣೆ

೯ ಮಲ್ಲಾಪುರ ಗೋಪಾಲಕೃಷ್ಣ  
೧೦

೧ ಕಲ್ಲೂರ ರಾಮರಾವ್ ನವಾ ವೃತ್ತಿ ಸಪ್ತಶತೀ

೨ ಕುಮಟಾ ಕುಲಕರ್ಣಿ ಅನಂತಯ್ಯನ ನವಾ  
ವೃತ್ತಿ ಸಪ್ತಶತೀ ಪಾರಾಯಣೆ

೧೦ ಮಲ್ಲಾಪುರ ರಾಮಭಟ್ಟ	}	೧ ಗುಲ್ವಾಡಿರಾಮರಾವ್ ದುರ್ಗಾ ನಮಸ್ಕಾರ ಪಾ-
		೨ ಮುಂಡಕೂರ ಸುಂದರರಾವ್ ನವಾವೃತ್ತಿ ಪಾ-
೧೧ ಬ್ಯಾಲೂರ ಶಂಕರ ಭಟ್ಟ	}	೧ ಬಲ್ಲೆ ರಾಮರಾವ್ ನವಾವೃತ್ತಿ ಪಾರಾಯಣೆ
		೨ ಅನಂತ ರಾಮದೇವ ಕುಮಟಾ ನವಾವೃತ್ತಿ ಪಾ-
೧೨ ಬೃದೂರ ಶಂಕರ ನಾರಾಯಣ	}	೧ ಹಾಲಾಡಿ ಮಂಜುನಾಥಯ್ಯ ನವಾವೃತ್ತಿ ಪಾ-
		೨ ಕಚ್ಚೂರಿ ವೆಂಕಟ್ರಾವ್ ನವಾವೃತ್ತಿ ಪಾ-
೧೩ ಪಡುಕೋಣ ರಾಮದೇವ ಭಟ್ಟ	}	೧ ಡೊಂಗರಕೇರಿ ರಾಮರಾವ್ ನವಾವೃತ್ತಿ ಪಾ-
		೨ ಕಲ್ಯಾಣಪುರ ವಿನ್ಯಾಕ್ ನವಾವೃತ್ತಿ ಪಾ-
೧೪ ಬಂಟ್ವಾಳ ಶಿವಭಟ್ಟ	}	೧ ಸುಜೇರ್ ಶಿವರಾಮ ನವಾವೃತ್ತಿ ಪಾ-
		೨ ಕಲ್ಯಾಣಪುರ ರಾಮಕೃಷ್ಣ ಮಂಗೀಶ ನವಾವೃತ್ತಿ ಪಾರಾಯಣೆ
೧೫ ಹರಿದಾಸ ಕುಟ್ಯಾ	}	೧ ಕಲ್ಯಾಣಪುರ ನಾರಾಯಣರಾಯನ ೧೨ ದಿ
		ವೃದ್ಧ ದುರ್ಗಾ ನಮಸ್ಕಾರ ಪಾರಾಯಣೆ
೧೬ ಕಡ್ಲೆ ವಿಶ್ವೇಶ್ವರ		೧ ಕಲಚೇರಿ ಭವಾನೀರಾಯನ ೧೨ ದಿವೃದ್ಧ ದು ರ್ಗಾ ನಮಸ್ಕಾರ ಪಾರಾಯಣೆ

**Summary :** It is a list showing the names of 16 *ṛitvijās* (priests who officiate at rituals or sacrifices) performing *Sahasra Subrahmaṇya japa*, *Kujamantra japa*, *Saptaśati pārāyaṇe*, *Sahasra Mṛityunjaya japa*, *Śrī Dēvibhāgavata* and *Śrī Lakṣmīnārāyaṇahṛidaya pārāyaṇe*, *Durgānamaskāra*, *Viṣṇusahasranāma pārāyaṇe*, *Navāvṛitti Pārāyaṇe*, etc., during Navarātre, in Saumya *saṁvatsara*. Kaikiṇi Bubrāya Bhaṭṭa, Śukla Nārāyaṇa Bhaṭṭa, Śukla Rāmakṛiṣṇa Bhaṭṭa, Śukla Lakṣmaṇa Bhaṭṭa and so on were the *ṛitvijās*.

**Note :** Saumya *saṁvatsara* corresponds to A.D. 1910.

139

श्रीमद् भवानीशंकराय  
स्वस्ति

अंक : ५५४

श्रीमत्परमहंसपरिव्राजकाचार्यवर्यपदवाक्यप्रमाणपारावार  
पारीणयमाद्यष्टांगयोगसमुल्लसत्सान्द्रब्रह्मानन्दास्वादपरिशीलनीष्णात  
विश्वगीर्वाणगणचूडामणिश्रेणिनीराजितवन्दारुजनमन्दारश्रीमद्भवानी  
शंकरपदारविन्दद्वन्दोपासनावधीरिताशेषद्वन्द्वस्फुरदवैतविभ्रान्तिसन्दोह  
निखिललोकसन्तापानिराकरिष्णुपनिषद्ब्रह्मसूत्राद्यखिलाऽद्वैतविद्यास  
म्भावितोद्दामबोधचन्द्रोदयालंकरिष्णुश्रीगोकर्णक्षेत्रादिप्रतिष्ठापितमठ  
संस्थानसम्पादितशिष्यवृन्दसद्धर्मानुशासनविनोदवैभवनिष्ठाधुरीणाऽ  
नादिपरम्परास्वरूढश्रीमद्गौडपादाश्रीमद्दामनाश्रमकरकमलसंजातश्रीमत्कृ  
ष्णाश्रमानुगृहीतगुरुपादपुष्करैकतानध्यानमकरन्दषट्पदायमानस्वान्त

श्रीचित्रापुराधिष्ठितश्रिमत्पांडुरंगाश्रमतत्रभवद्गौडपादैः

अस्मत्परमप्रेमविषयशिष्यार्य्य मुंबैई नगरेस्थित १ कृष्णाराव  
सखाराम ममुरेकर कुळकर्णी, २ पुरुषोत्तम चिंतामण रेगे, शंकर वासुदेव  
करंडे, ४ नारायण वामन पाटगांवकर, ५ जगन्नाथ मंगेश देवूळकर  
यांसि विहित श्रीनारायणस्मरणपूर्वकाऽऽशिषस्समुल्लसन्तुतराम्

१८३१ शालीवाहन शके सौम्य आश्विन कृ ५ कुजवासरंयावत्  
श्रीचित्रापुर ग्रामे श्रीमद्भवानी शंकरभगवच्चरण  
युगलनलिनार्हणसहचरितस्वा श्रमानुरूपधर्मानुष्ठानसम्भूतयोगसम्पदा  
सर्वेशिवम्उपचीयमान यौष्माकीणकल्याणपरिपाठ्यविरतमाशिष्यते.

विशेषस्तावत्

तुह्नी लिहन् घेतलेलें ह्या आश्वीन् शुक्ल ७ गुरुवार मितिचें  
विज्ञापना पत्र त्या सोवत असलेलीं छापील् श्री गुरुपरंपरामृत १  
बेळगांव चिकित्सकाचा तारीख ६ अक्टोबरचा अंक १ श्री मठ कवळेस  
पाठविणेचें विज्ञापना पत्रं १ व जाति बांधवांस लिहिलेलें विनंती पत्र  
१ मिळून पांचाहि आश्विन शु १५ गुरुवारीं टप्पाल्द्वारा येवून पोंचलिं.  
त्या पैकिं गुरुपरंपरामृत ग्रंथ खेरीज करून बाकीच्या पत्रांतर्गत समग्र  
विषय समजून घेतला. ह्यांतील् विषयावर इकडचा निश्चित अभिप्राय  
या खालिं लिहिला असे.

तुमच्या विज्ञापि पत्रांत उल्लेखित जाति भेद अनादि काला पासून चालत आलेले असें त्याच पत्रावरून दिसते. यावरून ह्या मेदांत अंशतः परस्पर व्यावर्तक असे जातिधर्म, कुलधर्म, स्वस्व गुरुपारंपर्य इत्यादि भिन्नभिन्नच आहेत हे सर्वानुभव सिध्द असे. मात्र नव्हे चालत असलेल्या निरनिराळ्या रूढींवरूनहि स्पष्ट दिसते व ह्या रूढी त्यात्या प्रत्येकांच्या दृषीने शिष्टाचार रूपच आहेत. ह्या काहिं अंशतः परस्पर जरि विरुद्ध असल्यातरि सर्व व्यापक ईश्वराच्या संकेतानुसारच तत्तज्जातीय शिष्टानिं (वडिलानिं) आज पर्यंत चालवीत आल्यावरून त्यात्या प्रत्येक जातीला हितावह होवून राहिल्या आहेत.

ह्याच कारूणास्तव प्रत्येक जाति मध्ये आपआपल्या रूढि, शिष्टाचार, किंवा कुलधर्म, आहेत, असें समजतात.

याच प्रमाणें अनादि कालापासून चालत आलेले ब्रह्म, क्षत्र, इत्यादि वर्णभेद, व, अनुलोम, विलोम इत्यादि जातिभेद जसे तत्तन्निष्ठ व्यवहारां वरून अनादि आहेत. तसेंच प्रकृत रूढींत असलेले, जाति भेदहि ह्यांच्या पूर्वोक्त शिष्टाचार कुलधर्म रूप भिन्न रूढींवरून अनादिच आहेत असें स्पष्टच.

तथाच, तत्तज्जातींत चालत असलेले आचार तत्तद्दृष्ट्या शिष्टाचार असल्या मुळें ते सर्व शास्त्र संमतच आहेत, या विषयीं मनुवचन असें दिसते :-

येनास्यपितरोयाता येनयाताःपितामहाः ॥

तेनयायात्सतांमार्गं तेनगच्छन्नदुष्यति ॥

असे हे शिष्टाचार त्यात्या जातींत निरनिराळे असून ते जातिभेद पूर्वी पासून झाले आहेत.

याच प्रमाणें काहिं ठिकाणिं देशाचारहि जातिभेदक असुन शास्त्र विरुद्ध जरि असलेतरि त्यात्या देशांत ते प्रमाणच आहेत. असें “उत्सर्गापवाद न्यायाने” काहिं विशेष वचनानींच सिद्ध केले आहे. तीं वचनें येणेप्रमाणे :-

पंचधाविप्रतिपत्तिर्दक्षैणत अनुपनीतेन भार्ययाचसह



बोधायन } भोजनम्, पर्युषितभोजनं मातुल दुहित् पितृ ष्वसृ दुहित्  
परिणयनमिति, तथोत्तरत ऊर्णां विक्कय, स्सी धुपान  
मुभयतो दद्धिर्व्यवहार आयुधीयकं समुद्रयानमिति.

### तथाच

मनुः } यास्मन्देश्यआचारः पारंपर्य्यक्रमागतः ॥  
वर्णानांसांतरालानां ससदाचारउच्यते ॥

देवलः } यस्मिन्देश्यआचारो न्यायदृष्टस्तुकल्पितः ॥  
सतस्मिन्नेवकर्तव्यो देशाचारस्समृतोभृगोः ॥  
यस्मिन्देश्यपुरेग्रामे त्रैविद्यनगरेऽपिवा ॥  
योयत्रविहितोधर्म स्तंधर्मनविचालयेत् ॥

रत्नः } यस्मिन्देश्यआचार स्तद्देशेनसदुष्यति ॥  
आचारःकेरळदेशे कुचमंडलदर्शनम् ॥

याज्ञव } यस्मिन्देश्यआचारो व्यवहारःकुलस्थितिः ॥  
तथैवपरिपाल्यौसौ यदावशमुपागतः ॥

आश्व.गृ. } जनपदधर्मा ग्रामधर्माश्च तानूविवाहेप्रतीयात्

स्मृ. } यद्यपिस्यान्निलोकज्ञ स्त्रैलोक्याकर्षणक्षमः ॥  
तथापिलौकिकाचारं मनसापिनलंगघयेत् ॥

इत्यादि वचनानि तत्तद्देश भेदेकरून भिन्न असे अनादि देशाचार प्रमाणच मानले आहेत, तेंव्हा अशा मित्रिन्न् देशाचारां पासूनहि जे जातिभेद झाले आहेत. अशा भेदांचें एकिकरण होणे ह्यणजे त्यात्या कुलधर्म, शिष्टाचार, देशाचार, यांचें सांकर्य करणें असें होय. अशा सांकर्याचा परिणाम कितपत अनर्थकारक आहे, या विषयिं “श्रीमद्भगवद्गीतेंत अशि वाक्यें उपलब्ध होतात्”.

भ. गी. } संकरोनरकायैव कुलधनानांकुलस्यच ॥  
 पतंतिपितरोह्येषां लुप्तपिंडोदकक्रियाः ॥  
 दोषैरैतैःकुलस्थानां वर्णसंकरकारकैः ॥  
 उत्साद्यंतेजातिधर्माः कुलधर्माश्चशाश्वताः ॥  
 उत्सन्नकुलधर्माणां मनुष्याणांजनार्दनः ॥  
 नरकेनियतंवासो भवत्यत्यनुशुश्रुम ॥

तथाच

स्कांदे } कुलदेशोचितंकर्म यस्त्यक्त्वाऽन्यतूसमाचरेत् ॥  
 कामाद्वायदिवामोहात् सप्रेतोजायतेनरः ॥

याप्रकारें महदनर्थकारक एकीकरणाला सम्मतीच्या सह्या करण्या विषयीं स्वस्व शिष्य मंडळीला कोणत्याहि संस्थानिकानिं परवानगी किंवा सहानुभूती देण्यानें कसें होयील हें प्रत्येक सांगणें नलगे. कारण संस्थानिक ह्यणजे स्वकीय शिष्यमंडळीच्या परंपरागत वर्णाश्रम, कुलधर्म, इत्यादि जाति मर्यादेचें रक्षण करण्या साठींच अधिकृत झालेले असून तेच जरतादृश धर्म सांकर्याला अनुकूल होतील तर तें अधिकृतत्व त्या संस्थानिकांत ऊर्जित कसें राहिल ? तसेंच तत्तच्छिष्य परंपरागत “स्व, स्व, वर्णाश्रम धर्म, कुलधर्म प्रभृति जाति मर्यादा रक्षण पूर्वक स्वधर्म वृत्स्थी व्हावि” असा हा उद्देश “वृत्थिमिष्टवतोमूलमपिविनष्ट” या न्यायानें निष्फल कां होणारनाहिं ? हे दोनीं विषेष चितनौथ अहेत.

यास्तव, अशातर्हेच्या ऐक्याला कोणत्याहि संस्थानिकानिं सम्मती देण्याचि जर असेल तर ते संस्थानिक ईश्वराच्या वरप्रदानानें सित्थ किंवा साक्षात् ईश्वराचेच अवतार असून पूर्वोक्तरीत्या अनर्थ कारक अशा सांकर्य रूप एकीकरणाला पुण्यकारकत्व संपादन करण्याचि योग्यता असलेले, ह्यणजे सृष्टि नियमित पुण्य पापांची रदबदलि करून तत्फल भूत स्वर्ग नरकरूप सुख दुःखें प्राप्त करून देणारे, असतील तर मात्र होयील !! शिवाय सामान्य संस्थानिकांकडत हें कधींहि होयील असें दिसेना.

यद्यपितादृश ईश्वरीय शक्ति नसतां स्वाधिकार बलानें शिष्य संस्थानिक सदरहू एकीकरणाला सम्मती करतील तर.

भ. गी. } यश्शास्त्रविधिमुत्सृज्य वर्ततेकामकारतः ॥  
 } नससिद्धिमवान्योति नसुखंनपरांगतिम् ॥

या वचना प्रमाणं त्याचा फल अनर्थ कपच होयील.

तस्मात् प्रकृत स्थितीलम् हे एकीकरण अनर्थकारक आहे, अस जो पत्रांत विज्ञप्ती केलेला अभिप्राय तो इकडेहि मान्य आहे. या बाबतीत या पेक्षां जास्त लिहिण्याला तुरत अवकाश नाहिं.

हे आज्ञा पत्र पौंचल्यास व तमच्या सर्व मंडळीच्या कुशल वार्तेस लिहावे

इत्याशिषः

ಈ ಹೊತ್ತು ನೆರದ ಈ ಸಭೆಯಲ್ಲಿ ಬಹುಮತದಿಂದ ನಿರ್ಣಯವಾದ್ದೇನೆಂದರೆ :-

ಸದರೀ ಪರಿಷದದ ಬಂಡಾಟದ ಗುಟ್ಟು ಅನೇಕ ನಮ್ಮ ಬಾಂಧವರಿಗೆ ತಿಳಿಯದೇ ಸಂಪರ್ಕ ದೋಷದ ಸಂಬಂಧ ಬಹು ತೊಂದರೆಗಳು ಆಗಿದ್ದು ದೇಶ ಪರದೇಶದಲ್ಲಿದ್ದ ನಮ್ಮ ಯಾವತ್ತೂ ಬಾಂಧವರ ತಿಳುವಳಿಕೆ ಬಗ್ಗೆ ಈ ಸಭೆಯ ಪೊಸಿಡಿಂಗುಗಳು ನಕಲುಗಳು ಹೊನ್ನಾವರ, ಕುಮಟಾ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮುರಗಾವಿ, ಮುಂಬಯಿ, ಮದ್ರಾಸ ಮತ್ತು ದಕ್ಷಿಣ ಕನ್ನಡಾ ರಿಫ್ಲೆಯ ಯಾವತ್ತೂ ಸಭೆಗಳಿಗೂ, ಮತ್ತು ಪರಲೂರುಗಳಲ್ಲಿದ್ದ ಯಾವತ್ತೂ ಬಾಂಧವರಿಗೂ, ಮತ್ತು ಶ್ರೀಮಠದ ತಿಳುವಳಿಕೆ ಬಗ್ಗೆ ಶ್ರೀ ಸನ್ನಿಧಿಯಲ್ಲಿ ಕೂಡಾ ೧ ನಕಲು ಕಳುಹಿಸತಕ್ಕದ್ದು. ಈ ಪ್ರತೀಕಾರವು ವ್ಯಾವಹಾರಿಕ ರೀತ್ಯಾ ಆಯಿತು. ಇನ್ನು ಗೃಹಸ್ಥರು ಪರಿಷದದ ಬಗ್ಗೆ ಶಾಸ್ತ್ರೀಯ ಆಧಾರ ನಮ್ಮ ಮಠಕ್ಕೆ ಕೇಳಿದಾಗ ಪರಿಷದ ನಿಷೇಧದ ಬಗ್ಗೆ ಅವರಿಗೆ ಆದ ರ್ಯಾಸ ಅಪ್ಪಣೆಯನ್ನು ಅವರು ಭಾಷಿಸಿ ಪ್ರಸಿದ್ಧ ಮಾಡಿದರೆ, ನಕಲು ಸಹ ಲಗ್ತ ಮಾಡಿ ಕಳುಹಿಸತಕ್ಕದ್ದು. ಈ ಕೆಲಸ ನೆರವೇರಿಸುವ ಬಗ್ಗೆ ಶಿರಾಲೀ ಸಭಾಧ್ಯಕ್ಷರಿಗೆ ನಾಂವು ಅಧಿಕಾರ ಕೊಟ್ಟಿರುತ್ತೇವೆ. ಮತ್ತು ಅವರು ತೆಗೆದುಕೊಳ್ಳುವ ತಸದೀ ಬಗ್ಗೆ ನಾಂವು ಎಲ್ಲರೂ ಆಭಾರಿಯಾಗಿರುತ್ತೇವೆ.

ಭವಾನೀಶಂಕರ ರಾಮರಾವ ನಾಗ್ರಕಟ್ಟಿ, ಅಧ್ಯಕ್ಷ  
 ಸಹಿಗಳು

ನಾಗರಕಟ್ಟಿ ಶಂಕರಯ್ಯಾ (ಶಿರಾಲೀ ಸಭಾಧ್ಯಕ್ಷ)	ರಾಮಕೃಷ್ಣ ಅಂಣಾಜೀ ನಾಗರಕಟ್ಟಿ
ಶಾಂತಪ್ಪಾ ರಾಮಪ್ಪಾ ನಾಗರಕಟ್ಟಿ	ಬುರ್ಡೆ ಗೋಪಾಳ ಸುಬ್ರಾವ್ (ಶಿರಾಲೀ ಸಭಾಧೀಶಿಕ)
ಶಿರಾಲೀ ರ್ಯಾಸದ ಭವಾನೀಶಂಕರರಾವ್	ಕೃಷ್ಣ ಅಂಣಯ್ಯ ಭಟ್ಟ ಕಡೆ
ಮಂಗೀಶ ಕೃಷ್ಣ ಭಟ್ಟ ಕಡೆ	ಶಿರಾಲೀ ಸ್ಥಳದ ಶಿವರಾಮ ಅಂಣಪ್ಪಯ್ಯಾ

ವೆಂಕಟರಮಣ ನಾಗಪ್ಪಾ ಶಿರಾಲೀ ಸ್ಥಳೀಕರ	ರಾಮಕೃಷ್ಣ ವೆಂಕಟೇಶಭಟ್ಟ ಬಡುಕುಳಿ
ಕೃಷ್ಣಯ್ಯಾ ಕಾಳಪ್ಪಾ ಕೊಪ್ಪಿಕರ	ಲಕ್ಷ್ಮೀನಾರಾಯಣ ದೇವಪ್ಪಾ ಕೊಪ್ಪಿಕರ
ಅನಂತ ರಾಮಚಂದ್ರಭಟ್ಟ ಬಡ್ಡುಕುಳಿ	ಮಂಜುನಾಥ ಸುಬ್ರಾಯ ಬುರ್ಡೆ
ನಗ್ರದ ರಾಮರಾವ	ವಿನಾಯಕ ಗಣೇಶ ಚಂದಾವರಕರ
ಅನಂತ ದೇವಪ್ಪಾ ನಾಡಕರ್ಣಿ ಮುರ್ಡೆಶ್ವರ	ವೆಂಕಟಮಣ ದೇವಪ್ಪಾ ರುಜು
ಪಾಂಡುರಂಗ ನಾಗಪ್ಪಾ ಬಿಜೂರ	ಭಾನಪ್ಪಾ ಲಕ್ಷ್ಮೀಕಾಂತ ಕೊಪ್ಪಿಕರ
ಕ್ಯಾಕಿಣಿ ಶಾಂತಭಟ್ಟಾ	ಅಂಣಪ್ಪಾ ರಾಮಯ್ಯಾ ನಾಡಕರ್ಣಿ
ಪಂಡೀತ ರಾಮರಾವ ಪರಮೇಶ್ವರಯ್ಯಾ ಶಿರಾಲಿ	
ವಿಠಲ ಮಂಗೀಶಯ್ಯಾ ಬಸ್ತೂರ (ಮುರ್ಡೆಶ್ವರ ಸಭಾಲೇಖಕ)	
ಮಂಗೀಶ ಶೇಷಪ್ಪಾ ಮೂಡಭಟ್ಟಳ (ಭಟ್ಟಳ ಸಭಾಧ್ಯಕ್ಷ)	
ವಿಶ್ವೇಶ್ವರ ಮಂಜುನಾಥಯ್ಯಾ ಮೂಡಭಟ್ಟಳ (ಭಟ್ಟಳ ಸಭಾಲೇಖಕ)	
ಗಣಪತ ಶಂಕರ ನಾಡಕರ್ಣಿ (ಮುರ್ಡೆಶ್ವರ ಬೈಲೂರ ಸಭಾಧ್ಯಕ್ಷ)	
ಶರಾ :- ಮೇಲಿನ ಠರಾವು ಪ್ರಕಾರ ಇದನ್ನು .....	
ರ ಬಳಿಗೆ ರವಾನಿಸಿದ ಮಿತಿ ಸಾಧಾರಣ ಸಂವತ್ .....	
ನಾಗರಕಟ್ಟಿ ಶಂಕರಯ್ಯಾ	
ಶಿರಾಲೀ ಸಭಾಧ್ಯಕ್ಷ	

**Summary :** It is a copy of the proceedings of the *Sabhā*, regarding the observance of *dharma*, *karma*, etc., by the Śāraswat disciples of Śrī Chitrāpur Maṭha. In order to make the disciples living in India and abroad realise the importance of such religious matters, the proceedings of the *Sabhā* were to be dispatched to disciples residing in Honnāvar, Kumtā, Kārwar, Belgaum, Hubli, Dharwad, Murgaum, Mumbai, Madras, etc. A copy of it was also to be sent to His Holiness.

The first portion of the proceedings is in Marāthi with Dēvanāgarī script. It begins with various time-honoured titles of the Swāmiji of Chirāpur Maṭha. The hymns from the *Smṛitis* composed by Bōdhāyana, Manu, Dēvala, Ralla, Yājñavalkya, Āśwalāyana, etc., are quoted. However, the second portion of the record is in Kannada, the summary of which is mentioned above (first para of this summary).

**Note :** Saumya *sarivatsara* corresponds to A.D. 1910.

## 140

## P. 1

## L.

1. ಶ್ರೀ ಸ್ವಾಮಿಯವರ ದಿವ್ಯ ಶ್ರೀ ಚರಣಾರವಿಂದಗಳಿಗೆ
2. ಶ್ರೀ ಚರಣಸವಕರಾದ ಹೊನ್ನಾವರದಲ್ಲು ಶ್ರೀ ಸಂನ್ನಿಧಿಯಲ್ಲಿ ಕೂಡಿದ ಗೊರ್ಕಣ
3. ದಾರಭ್ಯಾ ಹೊನ್ನಾವರ ಶಿರಾಲ್ಲಿ ಭಟಕಳವರೆಗಿನ ಗುಹಸ್ವರು ಬರಕೊಂಡ ಬಿಂ
4. ನವತ್ತಳೆ ಶ್ರೀ ಸ್ವಾಮಿ - ಸೌಮ್ಯ ಸಂವತ್ಸರದ ಪಾಲಗುಣ ಬ ೧೩ ಲ್ಲ ಸಾಂಪ್ರ
5. ತ್ತಾ || || ಶ್ರೀಮಠಗಳಲ್ಲಿ ನಡಿಯುವ ನಿತ್ಯಗಟ್ಟಿ ವ ವಿಶೇಷಗಟ್ಟಿ ಮತ್ತು
6. ಉಪಾದಿವಂತರು ನಡಸತಕ್ಕ ಕ್ರಮಗಳಗೊಸ್ಕರಾ - ವಿಕ್ವಾರಿ ಸಂವತ್ಸರದಲ್ಲಿ
7. ಶ್ರೀ ಪರಮ ಗುರುವುಗಳಾದ ಶ್ರೀವಾಮನಾಶ್ರಮ ಶ್ರೀಪಾದಂಗಳವರು ಮತ್ತು
8. ಮಂಗ್ಲರಲ್ಲಿ ಕೂಡಿದಂತಾ ವಿಶೇಷ ಗುಹಸ್ವರು ಆಲ್ಲುಚಿಶಿ ಕ್ಲಪ್ತ ಮಾಡಿ
9. ಬರದ ಪಟ್ಟಿಯಲ್ಲಿ ಶುಕ್ಲಭಟರಾದ ಶಂಕಭಟರಿಗೈ ನೆಮಿಶಿದ ಉಪ್ಪಾ
10. ದಿಗಳ ಬಗೈ ಕ್ಲಪ್ತ ಮಾಡಿದ ಅಕ್ಕಿ ಮತ್ತು ನಿಗದಿ ತಂಮ ಖರ್ಚಿಗೆ ಪೂರೈಸುದಿ
11. ಲ್ಲವಾಗಿ ಅವರು ಪದೆ ಪದೆ ಸಂನ್ನಿಧಿಯಲ್ಲು ಅರಿಕ್ಕೆ ಮಾಡಿಕೊಳುವ ಕಾರಣಾ
12. ಸಂನ್ನಿಧಾನದಿಂದಾ ನಮಗೆ ಅವರು ಹೆಳುವ ಸಂಗಿ ಆಲ್ಲೊಚಿಶಿ ಯುಕ್ತ ಕಂ
13. ಡ ವಿದ್ಯಮಾನ್ಯ ಬಿಂನಹಾ ಮಾಡಿಕೊಳಬೆಕಾಗಿ ಅಪ್ಪಣೆ ಆದ್ರಿಂದಾ ಆ ಶಂ
14. ಕ್ರ ಬಟರು ಸಂನ್ನಿಧಾನಕ್ಕೆ ಬರಕೊಂಡ ಬಿಂನವತಳೆಗಳು ಮತ್ತು ನಮಗೈ
15. ಯಿದೆ ಸವತ್ಸರ ಲ್ಲ ಮತ್ತು ಯಿದೆ ಪಾಲ್ಗುಣ ಬ ಲ್ಲ ಬರದ ಕಾಗದಗಳ
16. ವ ಅದ್ರ ಮಲಪೂಪಗಳ್ ಅದಲ್ಲದೆ ಶ್ರೀಮಠದಲ್ಲಿರ್ವ ವಿಶಾ
17. ರಿ ಸಂ | ರದ ಪಟ್ಟಿ ಆನಂತಾ ಯೊವರೆಗೆ ನಡದ ಕಾಗದಳು ಆಲ್ಲೊಚಿಶಿ
18. ದಲ್ಲಿ ಸದರಿ ವಿಕ್ವಾರಿ ಸಂ | ರ್ರೆ ಆಶ್ವಿಜ ಬ ೧೦ ಲ್ಲ ಶ್ರೀ ವಾಮನಾಶ್ರಮ ಶ್ರೀಪಾದಂಗಳ
19. ಅದ್ರ ಮೊದಲು ನಡದ ಸಂಗತಿಗಳು ಚರ್ಚೆಗೆ ತ್ತಂದು ಆ ಪಟ್ಟಿ ನಿಶ್ಚೈಶಿದ್ಧಾದ್ದರಿಂದಾ ಯೊಗ
20. ವರು ಅದ್ರ ಮೊದ್ದಲ್ಲಿನ ಸಂಗಿಗಳು
21. ಪರ್ಯಾಲೊಚನೆಗೆ ತೆಗದುಕೊಳುವದಕ್ಕಾಗಲ್ಲಿ ಆ ಪಟ್ಟಿಗೆ ವಿತ್ತಿರುಕ್ತವಾಗಿ ನಡಲಿಕ್ಕಾಗಲ್ಲಿ ಉಪಾಯವಿಲ್ಲಾ

P. 2

L.

1. ಆದ್ರು - ಅವರು - ಅ ಪಟ್ಟಿಯಲ್ಲಿ ನಿಶ್ಚಯಿಸಿದ್ದ ಶೆಂಖೈ
2. ಖರ್ಚಿಗೆ ಪೂರೈಸುವದಿಲ್ಲವೆಂತಾ ಹೆಳುವ ಸಂಗಿ ಆಲ್ಲುಚಿಶಿ ಅವರಿಗೆ ಸಂಮತ್ತ
3. ವಿದ್ರೆ ಆ ಪಟ್ಟಿಯೆಲ್ಲು ಸಂನ್ನಿಧಾನದ್ದಲ್ಲು ಸದಾ ಪುರಾಣ ಶ್ರವಣ ಮ
4. ತ್ತು ವಿದ್ಯಾರ್ಥಿಗಳಿಗೆ ಅಧ್ಯಾನ ಮತ್ತು ಕಾವೈ ಪಾದಾ ಮಾಡಿಸುವ ಬಗ್ಗೆ ವಂದು
5. ಉಪಾದಿ ಯಿಡಬೆಕ್ಕಾಗಿ ನಿಶ್ಚಯಿಸಿದಂತಾ ಉತ್ತಿಯೆನ್ನು ಯಿವರಿಂದಾ
6. ನಡಧಿತ್ತಾಗಿ ತೊರಿದರಿಂದಾ ಯಿವರಿಗೈ ನೆಮಿಶಿ ಅದಕ್ಕೆ ಕ್ಷುಪ್ತಮಾಡಿರುವ ಅಕ್ಕಿ ಮು
7. ಡಿ ೧೨ ನಗರಿ ಗ ೩ \* ೦ ವರಹಾಂನ್ನು ಯಿ ವರೈಗೈ ಯಿವರ ಸವರಕ್ಷಂಣ್ಯ
8. ವಳಗಿದ್ದ ಗಣಪೈ ಭಟ್ಟ ಮಗ ದೆವೈಭಟರಿಗೈ ಮತ್ತು ಅದೆ ಪಟ್ಟಿಯಲ್ಲಿ ತೊರು
9. ವ ಕಸ್ತು ಬಾಬುಗಳಿಂದಾ ಗ ೧೪ \* ೨ || ೦ ನ್ನು ಶಂಕ್ರಭಟರಿಗೆ ಕೊಡಬೇಕಾಗಿ
10. ನಿಶ್ಚಯಿಸಿದಲ್ಲಿ ಅವರಿಗೆ ಮೊದ್ದಿನ ಉತ್ತಿಗಳಿಗೆ ನೆಮ್ಮ ಯಿದ್ದ ಅಕ್ಕಿ ಮುಡಿ
11. ೪೮ ನಗದೂ ಗ ೧ || ೦ ವರಹಾಗೆಂತು ೧೨ ಮುಡಿ ಅಕ್ಕಿ ನಗವು ಗ ೧೭ \* ೨ || ೦ ಹೆ
12. ಚಿಗೆಯಾಗಿ ಅನ್ನುಕುಲ್ಲವಾಧಿತ್ತಾದರಿಂದಾ ಅವರಿಂದಾ ಆ ಉತ್ತಿ ನಡ್ಡ
13. ಕೊಳಬಹುದಾಗಿ ನಾಲು ತ್ತಿಳಕೊಂಡ ಅಭೀಪ್ರಾಯ ಸಂನ್ನಿಧಾನದಲ್ಲಿ ಅರಿ
14. ಕೈ ಆಗುವಗೊಸ್ಕರ ಆ ಶಂಕ್ರ ಭಟರು ಬರದ ಕಾಗದಾ ಮತ್ತು ಮಲ್ಲಪೂ
15. ಪ್ಪಗಳ ಸಮೆತ್ತಾ ಬಿನಹಾ ಮಾಡಿಕೊಂಡಿಧವೆ ದಿವೈ ಚಿತ್ತದಲ್ಲಿ ವೆದ್ಯವಾಗಿ
16. ಸಂನ್ನಿಧಾನದಲ್ಲು ಪುರಾಣ ಶ್ರವಣಾ ಮತ್ತು ವಿದ್ಯಾರ್ಥಿಗಳಿಗೆ ಪಾಠಾ ಮಾಡಿಸು
17. ವ ವ್ರುತ್ತಿ ಶಂಕ್ರಭಟರಿಗೆ ನೆಮಿಶಿ ಅದಂನ್ನು ಅವರು ನಡ್ಡತಕ ಬಗ್ಗು ಮತ್ತು ಶಂ
18. ಕ್ರ ಭಟರು ಸವಾರಿ ಸಂಗಡಾ ಯಿರಬೆಕಾದೀತಾದ ಪ್ರಯುಕ್ತ ಯಿವರು ಶಿರಾಲ್ಲಿಯೆಲ್ಲಿ
19. ನಡ್ಡತಕ ವ್ರುತ್ತಿಗಳು ಮತ್ತು ಶ್ರೀಮಠದಲ್ಲಿ ನಡ್ಡತಕ್ಕಂಥಾ ಪಂಚಪರ್ವಾ
20. ದಿ ವಿನಿಯೋಗಗಳ ಬಗ್ಗೆ ಬೆರೆ ನೆಮಿಶಿಕೊಡುವ ಶೆಂಕೈಗಳ ತಕ್ಕಮಟ್ಟಿಗೆ
21. ಅನಕೂಲಗಳು ಮಾಡಿ ಅವರ ಉತ್ತಿಗಳಿಗೆ ಸಮಂದಿಸಿದ ಯಾವತ್ತು ಕ್ರುತ್ಯ
22. ಗಳು ಅವರ ಕಡೆಯವರಿಂದಾ ಸಾಹಾ ನ್ಯೂನತೆ ಬಾರದ ಹಾಗೆ ನಡ್ಡ
23. ತಕ್ಕ ಬಗ್ಗೆ ಅಪ್ಪಣೆ ಆಗಬೆಕ್ಕು ಯಂತಾ ಪ್ರಾರ್ಥಿಸುತ್ತೆವೆ ಶ್ರೀ ಸ್ವಾಮಿ

24. ಗೊಕರ್ನ ನಾಡಕರ್ಣಿ ನ್ನಾಗಪ್ಪನ ಬಿಂನಹಾ
25. ಶಿರಾಲಿ | ವಿಶ್ವನ್ನಾಥಯ್ಯನ ಶಿರಶ್ರಾಷ್ಟಾಂಗ ಬಿಂನ್ನಹಾ
26. ಶಿರಾಲಿ ವಿಟಪ್ಪ ಸೆ | ನಾರಣಪ್ಪನ ಸಾಷ್ಟಾಂಗ ಬಿಂನಹಾ

### P. 3

#### L.

1. ಮಂಕಿ ಸುಬ್ರಾಯನ ಬಿಂನಹಾ
2. ಗೆ | ಸುಬ್ರಾಯನ ಬಿಂನಹಾ
3. ತಗರ್ಶಿ ಅಂಣಪ್ಪನ ಬಿಂನಹಾ
4. ಹೊಂ | ಹನುಮಂತ್ಯನು ಮಾಡುವ ಸಾಷ್ಟಾಂಗ ಬಿಂನಹಾ
5. ತಾ ಮಂಜುನಾಥಯನು ಮಾಡುವ ಸಾಷ್ಟಾಂಗ ಬಿಂನಹಾ
6. ಉಗ್ರಾಣದ ರಮಣ್ಯನ ಬಿಂನಹಾ
7. ವಿರಯನ ಬಿಂನಹಾ
8. ಶಿರಾಲಿ ನಾರಣಪ್ಪನ ಬಿಂನಹಾ

**Summary :** On the 13<sup>th</sup> day of the dark half of Fālguṇa, Saumya *saṁvatsara*, the *gṛihasthas* residing in Honnāvar, Gōkarna, Śirāli and Bhaṭkaḷ, informed the *Swāmiji* that they had asked Śānkra Bhaṭṭa to continue *Purāṇa*, *Śravaṇa* and lessons to students in the *Śrī Maṭha*.

**Note :** Saumya *saṁ.* corresponds to A.D. 1910.

### 141

“ ಶ್ರೀರಸ್ತು ”

ಶ್ರೀ ಚಿತ್ರಾಪುರ ಮಠದ ಅನುಯಾಯಿ  
ಗಳ ಖಾಸಗಿ ಮಾಹಿತಿಬಗ್ಗೆ ಮಾತ್ರಾ

ಸಾಧಾರಣ ಸಂ | ಭಾದ್ರಪದ ವದ್ಯ ೫ ಶುಕ್ರವಾರ

ಶ್ರೀ ಮಠದಲ್ಲಿ ಈದಿವಸ ಭಟ್ಟಳ, ಶಿರಾಲೀ, ಮುರ್ಡೇಶ್ವರ, ಈ ಮೂರು ಊರುಗಳ ಶ್ರೀಚಿತ್ರಾಪುರಮಠದ ಶಿಷ್ಯವರ್ಗದ ಗೌಡಸಾರಸ್ವತ ಬ್ರಾಹ್ಮಣರು ಕೂಡಿ, ರಾ|| ರಾ|| ಭವಾನಿಶಂಕರ ರಾಮರಾವ ನಾಗ್ರಕಟ್ಟಿ ಇವರಿಗೆ ಅಧ್ಯಕ್ಷರಾಗಿ ನೇಮಿಸಿ ಮಾಡಿದ ಸಭೆಯಲ್ಲಿ ಚರ್ಚೆಯಿಂದ ನಿರ್ಣಯಿಸಿದ ಅಭಿಪ್ರಾಯಪತ್ರವು.

**ಪ್ರಿಯಬಾಂಧವರೇ,**

ನಮ್ಮ ಪೈಕಿಂ ಕೆಲಕೆಲವು ಗೃಹಸ್ಥರು ಬೆಳಗಾಂವದಲ್ಯಾದ ಪರಿಷದಕ್ಕೆ ಶೇರಬಹುದೋ ಎಂಬಬಗ್ಗೆ ಪರಸ್ಪರರಿಗೆ ಅಭಿಪ್ರಾಯದಬಗ್ಗೆ ಕೇಳಿದ ಕೆಲವು ಪತ್ರಗಳು ಮತ್ತು ಸದರಿ ಪರಿಷದಕ್ಕೆ ಶೇರುವಬಗ್ಗೆ ಛಾಪಿ ಪತ್ರಗಳು ಕೂಡಾ, ನಾವು ಓದಿನೋಡಿ ಈ ವಿಷಯವು ನಮ್ಮ ಯಾವತ್ತು ಸಮಾಜಕ್ಕೆ ಸಂಬಂಧಿಸಿದರಿಂದ ಈಬಗ್ಗೆ ನಮ್ಮ ಅಭಿಪ್ರಾಯವು ವ್ಯಕ್ತಪಡಿಸುವದು ಕರ್ತವ್ಯವಾಗಿರುತ್ತದೆ.

ಬೆಳಗಾಂವ ಪರಿಷದದಲ್ಲಿ ಯೋಚಿಸಿದ ಮುಖ್ಯ ಉದ್ದೇಶಗಳು :-

ಹೊಟ್ಟೆತುಂಬಿಕೊಳ್ಳುವ ಬಗ್ಗೆ ಪರದೇಶದಲ್ಲಿ ಹೋದಾಗ ಅಲ್ಲಿ ಆಗುವ ಅಡಚಣೆಗಳು ದೂರಮಾಡುವಬಗ್ಗೆ, ಮತ್ತು ಸಮಾಜವು ಬೆಳೆಸುವದರಿಂದ ಆಗುವ ಲಾಭಪಡಿಯುವಬಗ್ಗೆ ಕೂಡಾ, ಅನಾದಿಕಾಲದಿಂದ ಪ್ರತ್ಯಪ್ರತ್ಯೇಕ ವಿಂಗಡವಾಗಿ ನಡಿಯುತ್ತಿಬರುವ ವಿವಿಧ ಪೋಟಭೇದಗಳಿಂದೆನ್ನುವ ಜಾತಿಗಳ ಈಗ ಏಕೀಕರಣ ಮಾಡುವದು ಎಂತ ಕಂಡು ಬರುತ್ತದೆ.

ಪರಿಷದಸಂಬಂಧವಾಗಿ ಗುರುಮಠದವರು ಕೈಹಾಕಬಾರದಾಗಿ ಬೆಳಗಾಂವದ ಕೆಲವು ನಮ್ಮ ಪೈಕಿಂ ಗೃಹಸ್ಥರು ತಿಳಿಸಿರುವದಾಗಿ ನಾವು ಕೇಳಿದರಮೇಲಿಂದ, ಸ್ವೇಚ್ಛಾಚಾರದಿಂದ ನಡಿಯುವಲ್ಲಿ ಯಾವವಿಧದಿಂದಾದರೂ ಧರ್ಮಾಂಕು ಶವಿರಬಾರದೆಂಬ ಅಭಿಪ್ರಾಯ ವ್ಯಕ್ತವಾಗುತ್ತದೆ, ಅಂದಮೇಲೆ ಬಹುಜನ್ಮದ ಪುಣ್ಯಾರ್ಜನದಿಂದ ನರಜನ್ಮದಲ್ಲಿ ಶ್ರೇಷ್ಠವಾದ ಬ್ರಾಹ್ಮಣಜನ್ಮ ನಾವು ಪಡೆದು ನಮ್ಮ ಈ ಸಂಸಾರದ ಸ್ಥಿತಿಯು ಶಿಥಿಲನಂತೆ ಕ್ಷಣಿಕಸ್ವಪ್ನದಂತಿದ್ದು, ಪರದೇಶಗಳಲ್ಲಿ ಹೋಗಿ ಹ್ಯಾಗಾದರೂ ಶರೀರ ಬದುಕುವ ವರೇಗೆ ಉದರನಿರ್ವಾಹ ಮಾಡುವದರಿಂದ, ಮತ್ತು ಹಣ ಸಂಪಾದಿಸುವದರಿಂದ ಮಾತ್ರ ನಾವು ಕೃತಕೃತ್ಯರಾಗಿ ಜನ್ಮಸಾರ್ಥಕ ಮಾಡಿಕೊಂಡಂತೆ ಆದೀತು ಎಂಬ ಅಭಿಪ್ರಾಯವಾಗುತ್ತದೆ. ಇದಲ್ಲದೇ ಮೇಲಿನ ಸಂಗತಿಯಿಂದ, ಮುಖ್ಯ ಅಂಕುಶಗಳಲ್ಲಿ ಧರ್ಮಾಂಕುಶಬಿಟ್ಟು ಸಂಸಾರವ್ಯವಹಾರದೊಳಗಿನ ಅಪರಾಧಗಳಬಗ್ಗೆ ಕ್ರಿಮಿನಲ್ ಮತ್ತು ಶಿವಿಲ್ ಅಂಕುಶಗಳು ಒಪ್ಪಿಸಿಕೊಳ್ಳುವಹಾಗಿಲ್ಲದರಿಂದ ಮಾತ್ರ ಸಾಕು, ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತದೆ.

ಪರಿಷದ ಬೋಧಪರಪತ್ರಗಳಲ್ಲಿ ಪರದೇಶಗಳಲ್ಲಿ ಪೋಟಭೇದದವರೆ ನಮಗೆ ಆಶ್ರಯದಾತರೆಂತಲೂ, ಮತ್ತು ಅವರು "ನಮ್ಮವರೇ ಬರಿ" ಎಂತ ನಮಗೆ ಆದರ ಮಾಡುತ್ತಾರಾಗಿ ಕೂಡ ಬರದಿರುತ್ತದೆ. ಆದರೆ ಈ ಸಂಗತಿಗಳು ಬಹು ಸ್ವಲ್ಪ ವ್ಯಕ್ತಿಗಳಬಗ್ಗೆ ಪ್ರಸಂಗಾನುಸಾರವಾಗಿಯೂ, ಹೋದವರ ಅಧಿಕಾರ ಯೋಗ್ಯತಾನುಸಾರವಾಗಿ ಸಹ ಇರಬಹುದು. ಪರಂತು, ಇನ್ನು ಮುಂದಾದರೂ ಪರಿಷದ ಮಾಡದಿದೆ, ಮೊದಲಿನಂತೆ ಪರಸ್ಪರಲ್ಲಿ ಸ್ನೇಹಭಾವದಿಂದ ನಡಿಯುವರೆ



ಪೋಟಭೇದವೆಂದೆನ್ನಿಸಿಕೊಳ್ಳುವವರಾಗಲೀ, ಇತರೇ ಜಾತಿಯವರಾಗಲೀ, ಕ್ರಿಶ್ಚನ್, ಮುಸಲ್ಮಾನ್, ಪಾರ್ಸಿ ಮುಂತಾದ ಭಿನ್ನ ಜಾತಿಯವರಾಗಲೀ, ನಾಕರಿಸಿದಂತೆ ತೊರುವದಿಲ್ಲಾ, ಯಾಕಂದರೆ ಈ ಜಗತ್ತಿನ ಪ್ರತಿಯೊಂದು ಪ್ರಾಣಿಯು ಪರಸ್ಪರ ಲಾಭ ಬಯಸುತ್ತದಲ್ಲದೇ, ಒಂದೇ ಕೈಯಿಂದ ತಾಲ ಬಾರಿಸಲಿಕ್ಕೆ ಆಗುವದಿಲ್ಲ, ಯಾವ ಜಾತಿಯವರೇ ಅಗಲೀ, ಎಲ್ಲಿ ಹೋದರೂ, ತಾವು ತಮ್ಮ ಸ್ವಧರ್ಮಚರಣೆಯಿಂದ ನಡೆದರೆ ಪರಧರ್ಮದವರು ಸಹ ಮರ್ಯಾದೆ ಕೊಡುತ್ತಾರೆ. ಸ್ವೇಚ್ಛಾಚಾರದಿಂದ ನಡೆದರೆ ಸ್ವಧರ್ಮದವರಂತು ಆಯಿತು, ಅನ್ಯಜಾತಿಯವರು ಸಹ ತಿರಸ್ಕರಿಸುತ್ತಾರೆಂಬುದು, ನಮ್ಮ ಬಾಂಧವರಿಗೆ ಗೊತ್ತಿದ್ದ ಸಂಗತಿಯೇ.

ಅಲ್ಲ ಜನಸಂಖ್ಯೆಯ ಜಾತಿಯಂದರೆ, ನಮ್ಮಂತೆ ಪಾರ್ಸಿ, ಜ್ಯೂ, ಮುಂತಾದ ಕೆಲವು ಜಾತಿಗಳಿದ್ದು ಅವರು ಪರಿಷದದಿಂದ ಏಕೀಕರಣ ಮಾಡದೇ ತಮ್ಮೊಳಗೆ ಒಬ್ಬರಿಗೊಬ್ಬರು ತನುಮನಧನದಿಂದ ವ ಸ್ವಾಭಿಮಾನದಿಂದ ಮದ್ದತ್ತು ಮಾಡಿ ಎಷ್ಟು ಮರ್ಯಾದೆಯಿಂದ ಇರುತ್ತಾರೆಂಬುದು ನಮ್ಮ ಬಾಂಧವರಿಗೆ ಗೊತ್ತಿಲ್ಲದೇ ಇರದು.

ಶುರುವಿನಲ್ಲಿ, ಈ ಪರಿಷದ ಎಲ್ಲಿ ಯಾವ ಕಾರಣದಿಂದ ಹುಟ್ಟಿತು ? ಅಲ್ಲಿ ಅದರ ಪರಿಣಾಮ ಏನಾಯಿತು ? ನಂತರ ಒಮ್ಮಿಂದೊಮ್ಮೆ ತಿರುಗಿ ಬೆಳಗಾವಿನಲ್ಲಿ ಹೊಸದಾಗಿ ಬೇರೆ ರೂಪದಿಂದ ಹುಟ್ಟಲಿಕ್ಕೆ ಮೂಲಪುರುಷರು ಯಾರು ? ಅವರಿಗೆ ಬಂದಂಥ ದೊಡ್ಡ ಸಂಕಟವೇನು ? ಎಂಬಸಂಗತಿಗಳು ನಮ್ಮ ಬಾಂಧವರೇ ಆಲೋಚಿಸತಕ್ಕದ್ದು.

ಸಮಾಜಕ್ಕೆ ಸಂಬಂಧಿಸಿದ ಸಂಗತಿಗಳ ನಿರ್ಣಯವಾಗುವ ಸಭೆಯಲ್ಲಿ ಸಾಧಕ ಬಾಧಕ ಸಂಗತಿಗಳ ಚರ್ಚೆ ಮಾಡಿ ನಿರ್ಣಯಮಾಡದೇ ಒಂದೆರಡು ವ್ಯಕ್ತಿಗಳ ಮನಸ್ಸಿನೊಳಗಿನ ಉದ್ದೇಶದ ಪ್ರಕಾರ ಏಕೀಕರಣಕ್ಕೂ, ರೋಟಿ ಬೇಟಿ ವ್ಯವಹಾರಕ್ಕೂ ಅನುಮತಿಯ ಸಹಿ ಕೊಟ್ಟು ಹೊರ್ತು ಸಭೆಯಲ್ಲಿ ಶೇರಿಕೆ ಕೊಡುವದಿಲ್ಲವಾಗಿ ಸಹಿ ತೆಗದುಕೊಂಡು ಸಭೆಯಲ್ಲಿ ಕೂಡುವ ಪರವಾನಗಿ ಕೊಟ್ಟಂತೆ ಕಾಣುತ್ತದೆ. ಈಸಭೆಯಲ್ಲಿ ಸುಧಾರಕರು ಕೆಲವರೂ ಮತ್ತು ಕೌತುಕ ನೋಡುವ ಬಗ್ಗೆ ಕೆಲವರೂ, ಹೋಗಿದ್ದರೆಂದು ತಿಳಿಯುತ್ತದೆ. ನಮ್ಮ ಪೈಕಿ ಕೆಲವು ಬಾಂಧವರು ಮೋಸ ಬಿದ್ದು ಸಹಿ ಕೊಟ್ಟು, "ಉಟ ಮಾಡಿದ ನಂತರ ಜಾತಿ ಕೇಳಿದರು" ಎಂಬ ಗಾದೆಯಂತೆ ನಮ್ಮ ಪೈಕಿ ಕೆಲವು ಬಾಂಧವರು ವೃಥಾ ಕಾದಾಡುತ್ತಾರಲ್ಲದೇ, ಮತ್ತೇನೂ ಸಾರಾಂಶ ತೋರುವದಿಲ್ಲ. ಈ ಸಭೆಯ ಪ್ರಾರಂಭದ ಶ್ರೀಗಣೇಶ ಪೀಠದಲ್ಲೇ ಈ ರೀತಿ ಗೈರಸಮಜೂತಿಯಿಂದ ಸಹಿ ತೆಗದುಕೊಂಡಮೇಲೆ ಮುಂದಿನ ಸ್ಥಿತಿಯು ನಮ್ಮ ಬಾಂಧವರೇ ಊಹಿಸಬಹುದು.

ಇದಂತು ಹೀಗೆ ಆಯಿತು. ಮುಂದೆ ಪರಿಷದ ಮುಗಿದ ಕೂಡಲೇ ಅದಕ್ಕೆ ವಿರುದ್ಧವಾಗಿ ಗೋವೆ, ಮುಂಬಯಿ, ಮೊದಲಾದ ಪ್ರತಿ ಒಂದು ಸಣ್ಣ ದೊಡ್ಡ ಊರುಗಳಲ್ಲಿ ಪೋಟಭೇದವೆಂದೆನ್ನುವ ಪ್ರತಿಯೊಂದು ತರ್ಫಿನವರು ತಮ್ಮ ತಮ್ಮ ದೊಡ್ಡ ದೊಡ್ಡ ಸಮಾಜ ಕೂಡಿಸಿ, ಸಭೆಮಾಡಿ, ಈ ಪರಿಷದಕ್ಕೆ ಪೂರ್ಣ ನಿಷೇಧಮಾಡಿ ಕೆಲವು ಕಡೆಯಲ್ಲಿ ಅವರು ಸಹ ಕಟ್ಟುಮಾಡಿರುತ್ತಾರಾಗಿ ತಿಳಿಯುತ್ತದೆ. ಈ ವಿಷಯವಾಗಿ ಕೆಲವು ಕಡೆಯ ಹಕೀಕತು ವರ್ತಮಾನ ಪತ್ರಗಳಲ್ಲಿ ಬಂದಿರುತ್ತದೆ. ಯಾವತ್ತು ಕಡೆಯ ಸಣ್ಣ ದೊಡ್ಡ ಊರುಗಳಲ್ಲಿ ಈ ರೀತಿ ಪ್ರತಿಕಾರಮಾಡಿದ ಸಂಗತಿಯು ವರ್ತಮಾನ ಪತ್ರಗಳಲ್ಲಿ ಪೂರ್ಣ ಬರಲಿಲ್ಲ. ನಮ್ಮ ಪೈಕಿ ಪರಿಷದ ಬೊಧಕರು, ಈ ವಿಷಯವಾಗಿ ಆಯಾಯ ಸ್ಥಳಗಳಿಂದ ಒಬ್ಬರಾದರೂ ತಿಳುಕೊಂಡಂತೆ ತೋರುವದಿಲ್ಲ. ಮುಖ್ಯ ಅಭಿಮಾನದ ಏಕತರ್ಫಿ ದೃಷ್ಟಿಯಿಂದ ಇವರು ಕಾದಾಡುವದಾಗಿ ಕಾಣುತ್ತದೆ. ಈಹೊರ್ತು ತಮ್ಮ ತಮ್ಮ ನವಕರಿ ಉದ್ಯೋಗಗಳಲ್ಲಿ ಅಹೋರಾತ್ರ ಬದ್ಧೀಕೃತರಾಗಿದ್ದವರಿಗೆ ಅದು ಹ್ಯಾಗೆ ಸಾಧ್ಯವಾದೀತು !

ಕೆಲವು ಬೋಧಕರ ಪತ್ರಗಳಲ್ಲಿ ಬೇರೆ ಬೇರೆ ಸಂಘದೊಳಗಿನ ಅಲ್ಪ ಸ್ವಲ್ಪ ಕೊಂಕು ಕೊರತೆಗಳು, ಸಣ್ಣ ಸಣ್ಣ ಛಿದ್ರಗಳು, ಕೂಡಾ ವರ್ಲೆ ಹುತ್ತಿಗೆ ಹಿಮಾಲಯ ಪರ್ವತದ ಆಕಾರ ಕೊಟ್ಟು ಬಾಹುಲ್ಯ ಮಾಡಿ ವಿವರಿಸಿರುವದು ನೋಡಲಾಗಿ ಉಟ್ಟದೊಳಗೆ ನಗ್ನವೆಂದು ಬತ್ತಲೆಯಾಗಿ, ಉಟ್ಟಿದ್ದು ತಲೆಗೆ ಸುತ್ತಿಕೊಂಡು ಕುಣಿಯುವಂತೆ ಈ ತರದ ಅವರ ಕುತರ್ಕಗಳು ಇಲ್ಲಿ ಉಲ್ಲೇಖಿಸುವದು ಯೋಗ್ಯ ಕಾಣುವದಿಲ್ಲ. “ಊರು ಇದ್ದಲ್ಲಿ ಹೊಲಗೆರೆ” ಎಂಬ ಗಾದೆಯಂತೆ ಪ್ರತಿಯೊಂದು ಸಮಾಜದಲ್ಲಿ ಅಲ್ಪ ಸ್ವಲ್ಪ ಕೊಂಕು ಕೊರತೆಗಳು ಇರಬಹುದು.

ಪರ ಊರುಗಳಲ್ಲಿ ಅಡಚಣೆಯಾಗದಂತೆ ಸಮಾಜ ಸಹಾಯ ಹೊಂದುವಬಗ್ಗೆ ಕೂಡಾ ಈ ಬಹುಕಾಲದಿಂದ ವಿಂಗಡವಾಗಿ ನಡಿಯುತ್ತ ಬರುವ ಪೋಟಭೇದಗಳೆಂದೆನ್ನುವವರ ಏಕೀಕರಣ ಮಾಡಬೇಕೆಂದೆನ್ನುವ ಈ ಪರಿಷದ ನ್ಯಾಯ ಆಧಾರದಿಂದ ಶಾಲೆಯ ಪ್ರತಿಯೊಬ್ಬ ಹುಡುಗನಿಗೆ ಗೊತ್ತಿದ್ದ ಹಿಂದುಸ್ಥಾನದ ಇತಿಹಾಸದಲ್ಲಿ, ಯಾವತ್ತೂ ಮೂಲ ಮನುಷ್ಯಪ್ರಾಣಿಗಳು ಏಸಿಯಾ ಖಂಡದ ಮಧ್ಯದೇಶದಲ್ಲಿ ಮಾತ್ರ ಇರುತ್ತಿದ್ದು, ಅಲ್ಲಿ ಅವರ ಸಂಖ್ಯೆ ವೃದ್ಧಿಯಾಗಿ ಸ್ಥಳ ಜೀವನಕ್ಕೆ ಅಡಚಣೆಯಾದ್ದರಿಂದ ಅವರ ಪೈಕಿ ಕೆಲವರು ಟೋಳಿಯಾಗಿ ವಿಲಾಯತಿಗೆ, ಕೆಲವರು ಜರ್ಮನಿಗೆ, ಕೆಲವರು ರಸಿಯಕ್ಕೆ, ಕೆಲವರು ಫ್ರಾನ್ಸಕ್ಕೆ, ಕೆಲವರು ಹಿಂದುಸ್ಥಾನಕ್ಕೆ, ಈ ರೀತಿ ಬೇರೆ ಬೇರೆ ದೇಶಗಳಿಗೆ ಹೋಗಿ ಬಾಕಿ ಕೆಲವರು ಅವರ ಮೂಲಸ್ಥಾನದಲ್ಲೇ ಉಳಿದರು. ಇವರ ಮೂಲ ಭಾಷೆಯು ಆರ್ಯಭಾಷೆಯಿದ್ದು ಪ್ರತಿ ಒಂದು ಜನಾಂಗದ ಈಗಿನ ಭಾಷೆಗಳ ಅನೇಕ ಶಬ್ದಗಳ ತಾದೃಶ್ಯದಿಂದ ಮೂಲದಲ್ಲಿ ಎಲ್ಲರೂ ಏಕತ್ರ ಬಂಧುಗಳಾಗಿದ್ದರೆಂದು ಪಕ್ಕಾ ಸಕಾರಣ

ಪುರಾವೆ ಕೊಡುತ್ತಿರುವಾಗ ಪ್ರತಿ ಒಂದು ರಾಷ್ಟ್ರದ ಮಿಶ್ರನರಿಗಳು “ನಮ್ಮವರೇ ಬರಿ!” “ಮೂಲದಲ್ಲಿ ನೀವು ನಮ್ಮ ಬಾಂಧವರೇ ಇದ್ದಿರಿ” ಎಂತ ನಮಗೆ ಆದರದಿಂದ ಕರಿಯುವಾಗ ಅಂಥಾ ದೊಡ್ಡ ಸಮಾಜದ ಲಾಭ ಯಾಕೆ ಬಿಡಬೇಕು, ಎಂಬ ಮೇಲಿನ ಆಧಾರದಿಂದ ಪ್ರಶ್ನೆ ಕೇಳಲಾಗಿ ಋಲಾಸ ಮಾಡುವದು ಕಠಿಣ ಬಿದ್ದಿತು. ಈಗ ಈ ಪರಿಷದಕ್ಕೆ ಯೋಚಿಸಿದ ಸಮಾಜವು ೩-೪ ಜಲ್ಲೆಗಳಲ್ಲಿ ಮಾತ್ರ ಇರುತ್ತದೆ. ಇದರ ಹೊರಗಿನ ಊರುಗಳಿಗೆ ಹೋದರೆ, ಹೋದವರ ಗತಿಯೇನು? ಪರಿಷದ ದ್ವಾರಾ ಏಕೀಕರಣದಿಂದ ಪೋಟ ಜಾತಿಗಳೆಂದೆನ್ನುವ ಜನರಿಂದ ನಮ್ಮ ಜನರ ಶ್ರೇಯೋಭಿವೃದ್ಧಿಯಾದೀತಾಗಿ ಹೇಳುತ್ತಾರಷ್ಟೆ! ಈಗ ಬೆಳಗಾವದಲ್ಲಿದ್ದು ನಮ್ಮ ಜನರ ಪ್ರಕೃತ ಸ್ಥಿತಿಯು ಆ ಜನರ ಮೇಲೆ ಅವಲಂಬನ ಮಾಡಿದರಿಂದಲೋ, ಯಾ ನಮ್ಮವರ ಸ್ವಂತ ಯೋಗ್ಯತೆಯಿಂದ ಎಂಬದು, ಇವರ ಪತ್ರಗಳ ಮೇಲಿಂದ ಸ್ಪಷ್ಟ ತಿಳಿಯುವದಿಲ್ಲ. ಪರಾವಲಂಬನದ ಫಲವೆಂತ ಅನುಭವವಿದ್ದೆ, ಆ ಪಾಠ ಹಾಕಿ ಕೊಡುವದೂ ನಮ್ಮವರು ಸ್ವೀಕರಿಸುವದೂ, ಶ್ರೇಯಸ್ಕರವಾಗಲಿಕ್ಕಿಲ್ಲ; ಯಾಕೆಂದರೆ ನಮ್ಮ ಜನರು ಸ್ವತಂತ್ರ ಪ್ರಿಯರು, ಸಾಹಸಿಗಳು ಇರುತ್ತಾರೆ. ತಮ್ಮ ವಿದ್ಯಾಬಲದಿಂದ ಇವರು ಉಚ್ಚಸ್ಥಿತಿ ಹೊಂದಿದರೆ ಪರಿಷದದಂಥ ಏಕೀಕರಣ ಸಂಘಗಳ ಅವಶ್ಯಕತೆಯೇ ತೋರುವದಿಲ್ಲ. (God helps those who help them selves) ಸ್ವಯಂತ್ನವಿದ್ದಲ್ಲಿ ದೇವರೇ ಸಹಾಯವಾಗುತ್ತಾನೆ.

ಪ್ರಿಯಬಾಂಧವರುಗಳಿರಾ, ಪ್ರಜೆ ಪಾಲನೆಯಲ್ಲಿ ನ್ಯಾಯ ನೀತಿ ರಕ್ಷಣೆ ಬಗ್ಗೆ ಹಾಗೆ ರಾಜಾಂಕುಶವು ಅಗತ್ಯ ಉಂಟೋ, ಅದೇ ರೀತಿ ನಮಗೆ ಈ ಕ್ಷಣಿಕ ಜನ್ಮ ಸಾಫಲ್ಯವಾಗುವಬಗ್ಗೆ ಧರ್ಮಾಂಕುಶ ಅವಶ್ಯ ಉಂಟು ಎಂತ ಈ ನಮ್ಮ ಚಿತ್ರಾಪುರ ಮಠದ ಮೂಲಪೀಠದವರಿಗೆ ಆಗಿನ ನಮ್ಮ ಪೂರ್ವಜರು ತಾವು ತಮ್ಮ ಸಂತತಿ ಪರಂಪರೆಯಾಗಿ ವಿಧೇಯತ್ವದಿಂದಲೂ, ಪೂರ್ಣ ವಿಶ್ವಾಸದಿಂದಲೂ, ಶ್ರೀ ಮಠದ ಆಜ್ಞೆಗಳನ್ನು ಪಾಲಿಸುತ್ತ ಬಂದೇವು ಇದಕ್ಕೆ ತಪ್ಪಿದರೆ ತಾವು ತಮ್ಮ ಮುಂದಿನ ಯಾವತ್ತೂ ಸಂತತಿ ಪಾರಂಪರ್ಯದವರು ಕೂಡಾ, ಅಘೋರ ಅಘೋರ ಪಾಪಗಳನ್ನು ಮಿಲ್ಲಾ ಉಲ್ಲೇಖಿಸಿ ಅಂಥ ಪಾಪಗಳಿಗೆ ಗುರಿಯಾದೇವು ಎಂತ ಬಹು ಕಠಿಣವಾದ ಪ್ರತಿಜ್ಞಾ ಲೇಖವು ಬರಕೊಟ್ಟಿದ್ದು, ಆ ಲೇಖವು ಈಗ ಸಜೀವ ಮೂರ್ತಿಮಂತ ಇದ್ದು, ಧರ್ಮ ಸಂಬಂಧದಲ್ಲಿ ಸರಕಾರ ಸೂತ್ರವಿಲ್ಲವೆಂದು ನಾವು ಈರಿತೆ ಸ್ವೇಚ್ಛಾಚಾರಿಂದ ಶ್ರೀಮಠದ ಅಪ್ಪಣೆ ವಿರುದ್ಧ ಇಂಥ ಏಕೀಕರಣದ ಬಗ್ಗೆ ಕೊಡುವರೇ ಪ್ರಯತ್ನ ಮಾಡುವದು ಮುಂತಾದ ಅನುಚಿತ ಕಾರ್ಯಗಳಲ್ಲಿ ನಾವು ಉದ್ಭುಕ್ತರಾದರೆ, ಮತ್ತು ಆ ಕಾರಣದಿಂದ ಶ್ರೀಗುರು ಹಿರಿಯರೂ, ದೇವರೂ, ನಮ್ಮ ಮೂಲ ಪುರುಷರ ಪ್ರತಿಜ್ಞೆಗಳು, ಕೂಡಾ ಕುಪಿತವಾದರೆ ನಮಗೆ ಈ ಇಡೀ ಜಗತ್ತಿನ ಏಕೀಕರಣದ ಪರಿಷದವು ಬೆಂಬಲಕ್ಕಿದರೂ ಪರಿಣಾಮ ಏನು ಆದೀತು ಎಂಬುದು ಇತಿಹಾಸ ಗೊತ್ತಿದ್ದ ಸುಜ್ಞಾನಮ್ಮ ಬಾಂಧವರಿಗೆ ವಿಶೇಷ ಉಲ್ಲೇಖ ಮಾಡಿ ಬರಿಯುವದು ಅವಶ್ಯ ತೋರುವದಿಲ್ಲ; ಮುಖ್ಯ ನಮ್ಮ ಈ

ಕ್ಷಣಿಕ ಜೀವನದಲ್ಲಿ ನಾನಾವಾಗಿ ನಮ್ಮ ಕೈಯಿಂದ ಇಂಥ ಅನುಚಿತ ಅಪಯಶದಿಂದಂಟಾಗುವ ಗುರು ಹಿರಿಯರ ದ್ರೋಹ ಕ್ಷೋಧಗಳು ಹೊತ್ತುಕೊಳ್ಳುವದು ನಮ್ಮ ಬಾಂಧವರಿಗೆ ಸರ್ವಥಾ ಬೇಡವಾಗಿ ನಮ್ಮ ಅಭಿಪ್ರಾಯ ವ್ಯಕ್ತಮಾಡಿರುತ್ತೇವೆ.

ಬಾಂಧವರೇ ! ನಮ್ಮ ಶ್ರೇಯೋಭಿವೃದ್ಧಿಯನ್ನು ಹಗಲಿರುಳು ಇಚ್ಛಿಸುವ ಶ್ರೀಗುರುಗಳು ಮೊದಲೇ ನಮ್ಮ ಪೈಕಿ ಕೆಲವರ ವರ್ತನದ ಬಗ್ಗೆ ಎಷ್ಟು ಬೇಜಾರದಿಂದ ಇದ್ದರೆಂಬುದು, ಮತ್ತು ಈಗ ಏಕೀಕರಣದ ಪ್ರಕರಣದಿಂದ ಎಷ್ಟರ ಮಟ್ಟಿಗೆ ಅವರಿಗೆ ತಾಪವಾಗಿರಬಹುದೆಂದು ಸುಜ್ಞರಿಗೆ ಉಲ್ಲೇಖಿಸುವದು ಅಗತ್ಯವಿಲ್ಲ. ಆದ್ದರಿಂದ ನಮ್ಮ ಪೂರ್ವಜರ ಪ್ರತಿಜ್ಞೆಯನ್ನು ಸ್ಮರಣೆಗೆ ತಂದು, ಆ ಮೂಲ ಪುರುಷರ ಬೀಜಾಂಶವು ನಮ್ಮಲ್ಲಿ ಈಗ ಇದ್ದ ಪಕ್ಷಕ್ಕೆ ಮತ್ತು ಆ ಬಗ್ಗೆ ನಮ್ಮಲ್ಲಿ ಸ್ವಾಭಿಮಾನವಿದ್ದ ಪಕ್ಷಕ್ಕೆ ನಮ್ಮ ಪೂರ್ವಜರ ಪ್ರತಿಜ್ಞೆ ಉಲ್ಲಂಘಿಸದೇ ಹಿರಿಯರ ಕಾಲದಿಂದ ಈ ವರೆಗೆ ನಡಿಯುತ್ತ ಬಂದಂತೆ ನಾನವು ಎಲ್ಲವರೂ ಭಕ್ತಿ ವಿಶ್ವಾಸದಿಂದ ನಡಿಯುವಲ್ಲಿ ದೇಶ ಪರದೇಶಗಳಲ್ಲಿದ್ದ ನಮ್ಮ ಯಾವತ್ತೂ ಬಾಂಧವರ ಸಕಲಾಭೀಷ್ಟಗಳನ್ನು ಪೂರೈಸುವ ಭರಿಭಾರ ಶ್ರೀಗುರುದೇವರಿಗೆ ಕೊಡಿಯದೆ.

### ವಿಶೇಷ ಲಕ್ಷ್ಯ ಕೊಡತಕ್ಕ ಮುಖ್ಯ ತಾತ್ಪರ್ಯವು

ಈ ಪರಿಷದದಲ್ಲಿ ಧರ್ಮಸಂಬಂಧಿ ಆಚಾರ ವಿಚಾರಗಳಲ್ಲಿ, ಯಾವದೂ ಬದ್ಧತೆ ಇಲ್ಲವಾಗಿ ಸ್ಪಷ್ಟವಾಗುತ್ತದೆ. ನಮ್ಮ ಬಾಂಧವರ ಪೈಕಿ ಸ್ವಲ್ಪ ಕಟಿಬದ್ಧರಾಗಿ ತಮಗೆ ಪರದೇಶದ ಕವಡಿಯ ಸಹ ಅನುಭವ ಇಲ್ಲದಿದ್ದರೂ, ಉದರ ನಿರ್ವಾಹಾರ್ಥವಾಗಿ ಪರದೇಶಕ್ಕೆ ಹೋದವರಿಗೆ ಏನು ಅಡಚಣೆಯಾಗುತ್ತದೆಂದು ಧರ್ಮಾಧಿಕಾರಿಗಳಿಗೆ ಗೊತ್ತಿಲ್ಲ. ಧರ್ಮ ಪ್ರಕಾರ ನಡದರೆ ಧರ್ಮ ಗುರುಗಳು ಸಾಕುತ್ತಾರೋ ? ಮತ್ತು ಈಗಿನ ಸುಧಾರಣಿಕೆಯಂತೆ (ಅಂದರೆ ಧರ್ಮಾಚಾರ ವಿರಹಿತರಾಗಿ) ನಡಿಯದಿದ್ದರೆ ಹೊಟಿ ತುಂಬಿಕೊಳ್ಳಲಿಕ್ಕೆ ಆಗುವದಿಲ್ಲ, ಎಂಬ ಭೀತಿ ತೋರಿಸಿ ತಾವು ಮೋಸದಿಂದ ಶಿಕ್ಷೆ ಬಿದ್ದ ತಮ್ಮ ಮತಕ್ಕೆ ಶೇರುವ ಬಗ್ಗೆ ಹಲವು ವಿಧದಿಂದ ಭೋಧ ಮಾಡುತ್ತಾರೆಂಬದು ಛಾಪಿ ಪ್ರಕಟಣೆಗಳ ಮೇಲಿಂದ ತಿಳಿಯುತ್ತದೆ. ಇದಲ್ಲದೇ, ನಮ್ಮ ಜಾತಿಯ ಮೂಲ ಇತಿಹಾಸ ಸಂಬಂಧ ಮತ್ತು ಮಠದ ಪಾರಂಪರ್ಯ ಸಂಬಂಧ ನಿರಾಧಾರವಾದ ಸುಳ್ಳು ಸುಳ್ಳೇ ಕಲ್ಪನೆಗಳನ್ನು ಕಲ್ಪಿಸಿ ಮನಸ್ಸೇ ಪ್ರಕಟಣೆ ಮಾಡಲಿಕ್ಕೆ ಇವರ ಹತ್ತರ ಏನು ಆಧಾರ ಉಂಟು ? ಇವರಿಗೆ ಅಧಿಕಾರ ಕೊಟ್ಟವರು ಯಾರು ? ಇವರು ಯಾರಿಗೆ ಕೇಳಿದರು ? ಇವರಿಗೆ ಏನು ಗೊತ್ತುಂಟು ? ಎಂಬದು ತಿಳಿಯುವದಿಲ್ಲ.

ಶ್ರೀಮಠದ ಶಿಷ್ಯವರ್ಗದಲ್ಲಿ ಈ ರೀತಿ ಗೈರ ಮಾಹಿತಿ ಕೊಟ್ಟು ಸುಳ್ಳು ಭೀತಿ ತೋರಿಸಿ, ತಮ್ಮ ಮತದ ಸಂಖ್ಯೆಯು ಬೆಳೆಸಿದರೆ, ಧರ್ಮಾಧಿಕಾರಿಗಳು ಏನು

ಮಾಡುತ್ತಾರೆ ? ನೋಡುವಾ ಎಂಬ ಇವರ ಇರಾದೆ ವ್ಯಕ್ತವಾಗುತ್ತದೆ. ಮುಖ್ಯವಾಗಿ ಜೀವನಕ್ಕೆ ಸಾಕಾಗುವಂತೆ ಹೆಚ್ಚು ದುಡ್ಡು ಗಳಿಸುವ ಸುಧಾರಕರೆಂದೆನ್ನಿಸಿಕೊಳ್ಳುವ ನಮ್ಮ ಕೆಲವು ಬಾಂಧವರಿಗೆ ಸ್ವೇಚ್ಛಾಚಾರದಿಂದ ನಡಿಯುವರೆ ಧರ್ಮ ಗುರುಗಳಿಂದ ನಿರಾತಂಕವಾಗಬೇಕೆಂಬ ಇವರ ಮನೋಗತ ಅನುಮಾನಿಸಬೇಕಲ್ಲದೇ ಮತ್ತೇನೂ ತೋರುವುದಿಲ್ಲ.

ಪರಿಷದಕ್ಕೆ ಶೇರಿದರೆ ಪರಿಷದದವರು ನಮಗೆ ಸಾಕುತ್ತಾರೋ ? ಇಡೀ ಹಿಂದುಸ್ಥಾನದಲ್ಲಿ ಯಾವ ದೇಶಕ್ಕೆ ಹೋದರೂ ಸ್ವಧರ್ಮಾಚರಣಗಳಲ್ಲಿ ನಿಯತರಾದ ನಮ್ಮ ಅನೇಕ ಬಾಂಧವರು ಹೋದಹೋದಲ್ಲ ತಮ್ಮ ಸದ್ವರ್ತನೆಯಿಂದ ಕೀರ್ತಿಯನ್ನು ಪಡೆದು ಸುಖದಿಂದಿದ್ದು ಎಷ್ಟು ಉದಾರಹಣಗಳು ಬೇಕು ? ಮತ್ತು ಧರ್ಮಾಚಾರ ವಿರಹಿತರಾಗಿ ಸುಧಾರಕರೆಂದೆನ್ನಿಸಿಕೊಂಡು ಸ್ವೇಚ್ಛಾಚಾರದಿಂದಲೂ, ದುರ್ವರ್ತನೆಯಿಂದಲೂ, ನಡೆದ ಕೆಲವರಿಗೆ ಹಿಂದು ಧರ್ಮದವರೇ ಮಾತ್ರವಲ್ಲ, ಪರಧರ್ಮದವರು ಸಹ ತಿರಸ್ಕರಿಸಿ ಉದ್ಯೋಗದಿಂದ ದೂರ ಮಾಡಿದ ಉದಾಹರಣೆಗಳು ಸಹ ಇರುತ್ತವೆ. ಇದರಮೇಲಿಂದ ಧರ್ಮಾಜ್ಞೆ ಪಾಲಿಸುವ ಗುರುದೇವ ವಿಧೇಯರಾಗಿದ್ದ ಅಲ್ಪ ಸಂಖ್ಯೆಯ ಪಾಂಡವರ ಶ್ರೇಯೋಭಿವೃದ್ಧಿಯಾಯಿತೋ ? ಯಾ ಸುಧಾರಕರಲ್ಲಿ ಶಿರೋಮಣಿಗಳಾದ ಧರ್ಮರಾಜನನ್ನು ಪರೋಪರಿ ಛಲನೆ ಮಾಡಿದ ಸಮುದ್ರವಲಯಾಂಕಿತ ರಾಜ್ಯಶ್ಲರ್ಯಗಳುಳ್ಳ ಬಾಂಧವರಾದ ಕೌರವರಿಗೆ ಜಯವಾಯಿತು ? ಎಂಬ ಇತಿಹಾಸ ಆಬಾಲ ವೃದ್ಧರಿಗೆ ಗೊತ್ತಿದ್ದದ್ದೇ.

ಧರ್ಮಾಂಕುಶದಲ್ಲಿ ರಾಜಸೂತ್ರವಿಲ್ಲದರಿಂದ ಯಾರಮೇಲೂ ಯಾವಧರದಿಂದಲೂ ಧರ್ಮ ವಿಷಯವಾಗಿ ಸಕ್ತಿ ನಡಿಸಲಿಕ್ಕೆ ಬರುವುದಿಲ್ಲ. ಬಾಕಿ ಪೋಟಭೇದಗಳೆಂದೆನ್ನಿಸಿಕೊಳ್ಳುವವರ ಸ್ಥಿತಿಯು ನಮ್ಮ ಈ ಶ್ರೀಚಿತ್ರಾಪುರ ಮಠದ ಶಿಷ್ಯವರ್ಗದವರಂತೆ ಅಲ್ಲ, ಚಿತ್ರಾಪುರ ಮಠದ ಶಿಷ್ಯ ವರ್ಗದವರೆಂದರೆ ನಮ್ಮ ಪೂರ್ವಜರು ತಮ್ಮ ಸಂತತಿ ಪಾರಂಪರ್ಯವಾಗಿ ಶ್ರೀಮಠದ ಗುರುಪಾರಂಪರ್ಯಕ್ಕೆ ಧರ್ಮಾಚಾರ ವಿಚಾರಗಳಲ್ಲಿ ವಿಧೇಯರಾಗಿ ನಡಿಯುವ ಬಗ್ಯೂ ಮತ್ತು ಶ್ರೀಸಂಸ್ಥಾನದಲ್ಲಿ ಈವರೆಗೆ ನಡಿಯುತ್ತ ಬಂದಂತೆ ವಂತಿಗಿ ಮೂಲಕವಾಗಿ ಖರ್ಚು ಪೂರೈಸುವ ಬಗ್ಯೂ ಕೂಡಾ ಸ್ವಾಧೀನ ಮಾಡಿಕೊಟ್ಟ ಪ್ರತಿಜ್ಞಾ ಲೇಖವೆಂಬದು ಸ್ಥಿರ ಆಸ್ತಿಯಂತೆ ನಾವೆಲ್ಲ ಶಿಷ್ಯ ವರ್ಗದ ಬಾಂಧವರು ಒಂದು ವಿಧದ ಆಸ್ತಿಯಾಗಿರುತ್ತಾರೆ. ಇದಕ್ಕೆ ವಿರುದ್ಧ ನಡಿಯಲಿಕ್ಕೆ ನಮ್ಮ ಬಾಂಧವರಿಗೆ ಯಾರಿಗೂ ಏನೂ ಅಧಿಕಾರವಿಲ್ಲ. ಈಗ ಅನ್ನಿಸಿ ಕೊಳ್ಳುವ ಸುಧಾರಣೆಯ ಮೂಲಕ ನಮ್ಮಲ್ಲಿ ನಮ್ಮ ಪೂರ್ವಜರ ಬೀಜಾಂಶದ ಹೀನತ್ವ ಕಂಡರೆ ಮೂಲ ಪ್ರತಿಜ್ಞೆ ಪ್ರಕಾರ ಅಘೋರ ದೋಷಕರವಾದ ಪಾತಕಗಳು ನಾವು ನಮ್ಮ ತಲೆಯಮೇಲೆ ಹೊತ್ತುಕೊಳ್ಳಲಿಕ್ಕೆ ತಯಾರ ಇದೆ, ಶ್ರೀ ಮಠಕ್ಕೆ ವಿಧೇಯರಾಗಿ ಈ ವರೆಗೆ

ನಡಿಯುತ್ತ ಬಂದಂತೆ ಇನ್ನು ಮುಂದಾರೂ ನಡದ ಪಕ್ಷಕ್ಕೆ ತಮ್ಮ ಶ್ರೇಯೋಭಿವೃದ್ಧಿಯಾಗಲಿಕ್ಕಿಲ್ಲ, ಎಂಬ ಪೂರ್ಣ ನಿರ್ಧಾರವುಳ್ಳ ಧರ್ಮಾಂಕುಶ ಅವಶ್ಯವಿಲ್ಲದ ನಮ್ಮ ಪೈಕಿ ಯಾವ ಬಾಂಧವರೇ ಆಗಲೀ ಖುಲ್ಲಾ ತಮ್ಮ ಮನೋಗತವನ್ನು ಬಾಕಿಯವರಿಗೆ ತಿಳಿಸಿ, ಅಂಥ ಅವರು ತಮಗೆ ಅನುಕೂಲವಿರುವ ಪರಿಷದ ಮುಂತಾದ ಸಂಘಕ್ಕೆ ಶೇರಬಹುದು, ವಿನಾ (ಮುಳುಗುವವನು ಶಿಕ್ಷಿದವರಿಗೆ ಎಳಕೊಳ್ಳುವ ಪ್ರಯತ್ನ ಮಾಡುವಂತೆ) ಅವರಿಂದ ಬಾಕಿ ಉಳಿದ ಸಮಾಜಕ್ಕೆ ಯಾವಥರದಿಂದಾದರೂ ತೊಂದರೆಯಾಗದಂತೆ ಮಾಡುವದು ಯೋಗ್ಯ ತೋರುತ್ತದೆ. ಈ ವಿಷಯವು ಪ್ರತಿಯೊಂದು ಸಭೆಯವರು ನಿರ್ಧಾರಮಾಡಿ ಶ್ರೀ ಸನ್ನಿಧಿಗೆ ಬರಕೊಂಡಲ್ಲಿ ಯಾವದಾದರೊಂದು ನಿರ್ಣಯವಾದೀತು ಎಂತ ನಾನವು ನಿಶ್ಚಯಿಸಿದ ಅಭಿಪ್ರಾಯವಾಗಿರುತ್ತದೆ. ಈ ಕುರಿತು ನಮ್ಮ ಬಂಧು ವರ್ಗದ ಬಾಕಿ ಸಭೆಗಳ ಅಭಿಪ್ರಾಯವೂ ಬೇಗ ಬಂದೀತಂತ ನಾನವು ನಿರೀಕ್ಷಣೆಯಲ್ಲಿರುತ್ತೇವೆ.

ಒಂದು ಲಕ್ಷ ರೂಪಾಯಿ ಫಂಡು ಕೊಟ್ಟಿರುತ್ತದೆಂಬದು - "ಹಣ ಕಂಡರೆ ಹೆಣ ಬಾಯಿ ಬಿಡುವದು" ಎಂಬ ಗಾದೆಯಂತೆ ಹಣವು ಮೋಹಕ ಸ್ವಭಾವದ್ದಾದ್ದರಿಂದ ದೊಡ್ಡ ಫಂಡಿನ ಆಶೆ ತೋರಿಸಿ, ಜನರಿಗೆ ಭೂಲಿ ಹಾಕುವದೇ ಹೊರ್ತು ಕೊಟ್ಟ ಪಕ್ಷಕ್ಕೂ ಅದರ ಲಾಭವು ನಮ್ಮ ಜನರಿಗೆ ಎಷ್ಟರ ಮಟ್ಟಿಗೆ ಶಿಗಬಹುದೆಂಬದು ಇದೇ ತರದ ವೋಟಭೇದಗಳಿಂದೆನ್ನುವ ಮೊದ್ದಿನಿಂದ ಇದ್ದ ಬೇರೆ ಫಂಡುಗಳಲ್ಲಿ ನಮ್ಮ ಜನರು ವಂತಿಗೆ ಕೊಟ್ಟಿದ್ದರ ಲಾಭ ನಮ್ಮ ಜನರಿಗೆ ಎಷ್ಟರ ಮಟ್ಟಿಗೆ ಶಿಗುತ್ತಬಂದದೆಂಬುದು ಮುಂಬಯಿಯಲ್ಲಿಯ ನಮ್ಮ ಬಾಂಧವರಿಗೆ ಪೂರ್ಣ ಅನುಭವ ಉಂಟು. ಕನ್ನಡಿಯೊಳಗಿನ ಗಂಟಿನಂತೆ ಇಂಥ ಭೂಲಿ ನಿರರ್ಥಕವೆಂತ ಸ್ಪಷ್ಟೀಕರಣ ಮಾಡುವದು ಅವಶ್ಯ ತೋರುವದಿಲ್ಲ.

**Summary :** On Friday, 5<sup>th</sup> day of the dark half of Bhādrapada, Sādhāraṇa *saṁvatsara*, Gauḍa Sāraswat Brahmanas, disciples of Śrī Chitrāpur *Maṭha* of Bhaṭkaḷ, Śīrāli and Murḍēśwar, assembled in the Śrī *Maṭha*, under the presidentship of Rājamānya Rājasrī Bhavānīsaṅkar Rāmrao Nāgrakaṭṭe. Some important decisions were taken on that occasion. A caution was communicated to disciples intending to join the pariṣat at Belgaum. The disciples living in different places were required to practise the time-honoured *dharma* as propounded by the *Maṭha*.

**Note :** Sādhāraṇa *saṁ.* corresponds to A.D. 1911.

## 142

## P. 1

## L.

1. ಸ್ವಸ್ತಿ ಶ್ರೀಶಕೆ ೧೮೩೪ನೇ ಪರಿಧಾವಿ ಸಂ | ರದ
2. ಚೈತ್ರ ಬ | ೧೨ ಯು ರವಿವಾರ ದಿವ್ಸ ಉಡ್ಡಿ ಶ್ರೀ ಶಂಕರನಾರಾಯಣ
3. ದೇವಸ್ಥಾನದಲ್ಲಿ ಉಡ್ಡಿ ಗೌಡಸಾರಸ್ವತ ಬ್ರಾಹ್ಮಣ ಸಭೆಯವರು
4. ಸಭಾ ಕೂಡಿ ಮಾಡಿದ ಪ್ರೋಸೀಡಿಂಗ್-
5. ಈ ಸಭೆಗೆ ಕಾರ್ವಾರ ಸಭೆಯವರಿಂದ ಬಂದ ಯಿದೇ
6. ಸಂ | ರ ಚೈತ್ರ ಬ | ೨ ಯು ಬುಧವಾರ ಮಿತಿಯ ಪತ್ರವು ಓದ
7. ಲ್ಯಾತು ಈ ಸಭೆಯಲ್ಲಿ ಕೂಡಿದವರು ಈ ಸಂಗಿಯಲ್ಲಿ ಚರ್ಚಿ
8. ಸಿ ಮಾಡಿದ ನಿರ್ಣಯಗಳೇನೆಂದರೆ -
9. ೧. ಈ ಸಭೆಯ ಮತ್ತು ಈ ಊರ ಜನರ ಕಡೆಯಿಂದ ಪ್ರಕೃ
10. ತ ಪ್ರತಿನಿಧಿಯಾಗಿ ಮಾ | ರು | ಬೈಂದೂರು ನಾರ್ಯಾಣ ರಾಯರಿಗೆ
11. ಆರಿಸಲ್ಯಾತು
12. ೨. ನಂಮ ಊರ ಜನರ ವ ಸಭೆಯಕಡೆಯಿಂದ ಶ್ರೀಮ
13. ಠದಲ್ಲಿ ಆಗುವ ಸದ್ರಿ ಮಹಾಸಭೆಯಲ್ಲಿ ವೇದಶಾಸ್ತ್ರಕ್ಕೂ ಈವರೆಗೆ ನಂ
14. ಮ ಜಾತಿಯಲ್ಲಿ ನಡದು ಬಂದ ಪೂರ್ವಪದ್ಧತಿಗೂ ವ ಆಚಾರಕ್ಕೂ ಅ
15. ನುಸರಿಸಿ ಉದಹರಿಸಲಿಕ್ಕೂ ಅವುಗಳಿಗೆ ಸಮತವಾದ ನಿರ್ಣಯಗಳಿಗೆ
16. ನಂಮಿಕಡೆಯಿಂದ ವಪ್ಪಿಗೆ ಕೊಡಲಿಕ್ಕು ಸದ್ರಿ ಪ್ರತಿನಿಧಿಯಾದ
17. ಮಾ | ರು | ಬೈಂದೂರು ನಾರ್ಯಾಣರಾಯರಿಗೆ ಅಧಿಕಾರ ಕೊಡಲ್ಯಾತು-
18. ೩. ಸದ್ರಿ ಮಹಾಸಭೆಯಲ್ಲಿ ಶಿಷ್ಯಸ್ವೀಕಾರದ ಸಂಮಂದವಾಗಿ
19. ದ್ರವ್ಯ ಸಹಾಯದ ಪ್ರಸ್ತಾಪವು ಬಂದಲ್ಲಿ ನಂಮ ಊರಿನ ಜನರ ಸ್ತಿತಿಗತಿ
20. ಆಲೋಚಿಸಿ ಯುಕ್ತವಾದ ದ್ರವ್ಯ ಸಹಾಯದ ಕುರಿತು ಸಹ ನಂಮೀಕಡೆ
21. ಯಿಂದ ವಪ್ಪಿಗೆ ಕೊಡಲಿಕ್ಕೆ ಸದ್ರಿಯವರಿಗೆ ಅಧಿಕಾರ ಕೊಡಲ್ಯಾತು
22. ೪. ಶ್ರೀಮಠದಿಂದ ಶಿಷ್ಯ ಸ್ವೀಕಾರ ಮಾಡುವ ಮೊದಲು ಕೆಲವು
23. ವಾದಗ್ರಸ್ತ ಸಂಗತಿಗಳು ನಿಕಾಲೆಯಾಗಬೇಕೆಂಬ ಪ್ರಸ್ತಾಪವು
24. ಕಾರ್ವಾರ ಸಭೆಯವರ ಸದ್ರಿ ಪತ್ರದಲ್ಲಿ ಯೆತ್ತಿಕೊಳ್ಳೋಣಾಗಿಯದೆ

## P.2

## L.

1. ಅಂಥಾ ವಾದಗ್ರಸ್ತ ಸಂಗತಿಗಳ ಪೈಕಿ ವಿಲ್ಯಾತಿಗೆ ಹೋಗಿ ಬಂದವರ
2. ವ ಯೇಕೀಕರಣದ ಪರಿಷದಕ್ಕೆ ಹೋಗಿ ಆ ಪರಿಷದಕ್ಕೆ ಅನುಸ
3. ರಿಸುವವರ ಕುರಿತು ಮುಖ್ಯವಾದ ಸಂಗತಿಗಳಾಗಿರುತ್ತವೆ. ಈ ಪೈಕಿ

4. ವಿಲ್ಯಾತಿಗೆ ಹೋಗಿ ಬಂದವರು ನಂಮೀ ಜಾತಿಯವರ ಸಂಪರ್ಕಕ್ಕೆ
5. ಅನರ್ಹರೆಂತ ಈ ಮೊದ್ದೇ ಯಿತ್ಯರ್ಥವಾಗಿರುತ್ತದೆ. ಯೇಕೀ
6. ಕರಣದ ಪರಿಷಧಕ್ಕೆ ಅನುಸರಿಸುವವರು ಸಹ ವಿಲ್ಯಾತಿಗೆ
7. ಹೋಗಿ ಬಂದವರಂತೆಯೇ ಅಗ್ರಹ್ಯರಾಗಿರುವದಿಂದ ಅದು
8. ಸಹ ನಂಮ ಜಾತಿಯವರಿಗೆ ನಿಶಿದ್ಧವೆಂತ ಸರ್ವಸಂಮತವಾಗ
9. ದೆ ಯಿರದಾದ್ದರಿಂದ ಈ ಸಂಗಿಗಳ ದೆಶೆಯಿಂದ ನಂಮ
10. ಜಾತಿಯವರ ಶ್ರೇಯೋಭಿವೃದ್ಧಿಗೆ ಅತ್ಯವಶ್ಯಕವಾದ ಶಿಷ್ಯ
11. ಸ್ವೀಕಾರವನು ಯಿನ್ನೂ ವಿಳಂಬಿಸದೆ ಶ್ರೀಘ್ರದಲ್ಲಿ ಆಗುವಂ
12. ತೆ ಸದ್ರಿ ಮಹಾಸಭೆಯಲ್ಲಿ ವ ಶ್ರೀಸಂನಿಧಿಯಲ್ಲಿ ಸಹ ಅರಿಕೆ
13. ಮಾಡಿಕೊಳ್ಳುವ ಹಾಗೆ ಸದ್ರಿ ಪ್ರತಿನಿಧಿಯಾದ ನಾರ್ಯಾಣರಾಯ
14. ರಿಗೆ ಅಪೆಕ್ಷಿಸಲ್ಯಾತು
15. ಔ ಯಿದ್ರ ಯಥಾ ನಕ್ಷ ಅಧ್ಯಕ್ಷರ ಸಹಿ ಸದ್ರಿ ನಾ
16. ರ್ಯಾಣ ರಾಯರ ಕೈಯ್ಯಾ ಕೊಡಬೇಕಾಗಿಯೂ ಮತ್ತು ಸದ್ರಿ ನಾರ್ಯಾ
17. ಣ ರಾಯರು ನಂಮ ಸಭೆಯ ಪ್ರತಿನಿಧಿಯಾಗಿ ಆರಿಸಲ್ಪಟ್ಟ
18. ಸಂಗ್ರಿ ಶ್ರೀಮಠಕ್ಕೆ ಬಿನ್ನವಿಸಿಕೊಳ್ಳಬೇಕೆಂತ ಸಹ ನಿರ್ಣ
19. ಯಿಸಲ್ಯಾತು ಸೂಜೀರ ಆನಂದ್ರಾವರ ಸಹಿ  
ಅಧ್ಯಕ್ಷ

**Summary :** On Sunday, 12<sup>th</sup> day of the dark half of Chaitra, Paridhāvi *saṁvatsara*, Śaka 1834 (A.D. 1913) the Gauḍa Sāraswat Brahmanas assembled in Śāṅkarnārāyaṇa temple, brought out the proceedings. Accordingly, Nārāyaṇarāya of Baidūru was made the representative of the *Sabhā* and the disciples of Uḍupi. Nārāyaṇarāya was authorised to collect reasonable subscription from the disciples in connection with the selection of the successor to the *Guru-Pīṭha*. However, those who visited foreign countries and the followers of *Ēkikaraṇa Pariṣat*, were considered ineligible to adorn the *Guru Pīṭha*.



## 143

L.

1. ಗೋಕರ್ಣ ಭಂಡೀಕೇರಿ ಮಠದ ಶ್ರೀಭವಾನೀ
2. ಶಂಕರ ದೇವರ ಭಂಡಾರಕ್ಕೆ ಬಿಜೂರ ವಕ್ಕಲ ಗೌ
3. ಡನ ನಾಗು ಮಗ ಬೀರಗೌಡನು ಸನ್ ೧೯೧೨ ನೇ ಇಸ್ವಿ
4. ಜನವರೀ ತಾರೀಕ ೩ ರಲ್ಲು ರೂಪ್ಯಾ ೪೧ \* ೧೨ ಕ್ಕೆ ಬರ
5. ಕೊಟ್ಟಂತ ಕರಾರು
6. ಪರಿಧಾವೀ ಸಂ | ರ ಮೊದಲೊಂದು ಸಿದ್ಧಾರ್ಥಿ
7. ವರೇಗೆ ಲ ಕಂತುಗಳಿಂದ ಪ್ರತಿ ವರ್ಷದ ಪುಷ್ಯ ಬ |
8. ೩ ಗೆ ರೂಪ್ಯ ೫ \* ೦ ರಂತೆ ಹಾಗೂ ಆಖ್ಯರ ಕಂತಿಗೆ
9. ೬ \* ೧೨ \* ೧ ರ ಕೊಟ್ಟೇನೆಂತ ಬರಕೊಟ್ಟಿದೆ

**Summary :** On the 3<sup>rd</sup> of January 1912, Birgauḍa, son of Nāgugaḍa of Bijūru, submitted a promissory to the *bhaṇḍāra* of Śrī Bhavānīśaṅkar of Gōkaṛṇa Bhaṇḍikēri Maṭha, promising to return the received amount, Rs.41 \* 12 in 8 instalments, to the Maṭha. The instalment amounted to Rs. 5/- and the last one, Rs. 6 \* 12 \* 1 (six rupees, twelve annas and one pai).

## 144

ಶ್ರೀ ಚಿತ್ರಾಪುರ ಮಠದಲ್ಲಿ ಶಕ ೧೮೩೫ನೇ ಪ್ರಮಾದೀ ಸಂ | ರ ಚೈತ್ರ ಬ. ೭ ರವಿವಾರದಿಂದ ಬ. ೧೪ ಚಂದ್ರವಾರ ವರೆಗೆ ನೆರದ ವಿಶೇಷ ಸಭೆಯ ಪೂಸಿಡಿಂಗಸ ಉತಾರು.

(ಶ್ರೀ ಚಿತ್ರಾಪುರ ಮಠದ ಅನುಯಾಯಿಗಳ ಖಾಸಗಿ ಮಾಹಿತಿಬಗ್ಗೆ ಮಾತ್ರ)

ಸ್ವಸ್ತಿ

ಶ್ರೀಗುರುಭ್ಯೋನಮಃ

ಶಕ ೧೮೩೪ ನೇ ಪರಿಧಾವಿ ಸಂವತ್ಸರ ಫಾಲ್ಗುಣ ಬ. ೬ ಶುಕ್ರವಾರದ ವ್ಯಾವಹಾರಿಕ ಕ್ರಮಾಂಕ ೨೫೭ನೇಗೆ ಶ್ರೀ ಚಿತ್ರಾಪುರಮಠದಿಂದ ಕಾರವಾರ ಮುಂತಾದ

ಗ್ರಾಮಸ್ಥ ಶಿಷ್ಯ ಮಂಡಳಿಯವರಿಗೆಂತ ನಿರೋಪಿಸೋಣಾದ ರ್ಯಾಸ ಅಪ್ಪಣೆಯ ಸಹಿತ ಕಾರವಾರ ಸಭೆಯವರಿಗೆ ತಲ್ಲಿದ ವ್ಯ | ಕ್ರಮಾಂಕ ೨೫೮ ನೆ ಅಪ್ಪಣೆಯ ಮರೆಗೆ ಕಾರವಾರ ಸಭೆಯವರು ಮೇಲಿನ ೨೫೭ ನೆ ರ್ಯಾಸದ ನಕ್ಷುಗಳನ್ನು ತಯಾರಿಸಿ ಎಲ್ಲಾ ಊರುಗಳಿಗೆ ಕಳುಹಿಸಿದ ಪ್ರಕಾರ ಈ ಹೊತ್ತು ಪ್ರಮಾದೀ ಸಂವತ್ಸರ ಚೈತ್ರ ಬ. ೭ ರವಿವಾರ ದಿವಸದಿಂದ ಶ್ರೀ ಮಠದಲ್ಲಿ ನೆರೆದ ಸಭೆಗೆ ಕೂಡಿದ ಗೃಹಸ್ಥರ ಹೆಸರುಗಳು.

ಪ್ರಮಾದಿ ಸಂವತ್ಸರ ಚೈತ್ರ ಬ. ೭ ರವಿವಾರ

೧ ಮಂಗಳೂರು

೧. ಕುಕ್ಕ ಶೇಷಭಟ್ಟ
೨. ಸಜೀಪ ರಾಮಕೃಷ್ಣಯ್ಯಾ
೩. ಮುಕ್ಕುಡ ರಾಮರಾವ
೪. ಎಲ್ಲೂರ ರಾಮರಾವ
೫. ಆರೂರ ಆನಂದರಾವ
೬. ಬೆನಗಲ್ ಸುಬ್ರಾವ
೭. ಬೋಳಂಗಡೀ ಮಂಜುನಾಥಯ್ಯಾ
೮. ಉದ್ಯಾವರ ಆನಂದರಾವ
೯. ಲಾಭಾದಾಯ ಆನಂದರಾವ
೧೦. ನಾಗರ್ಮಠ ದೇವರಾವ

೨ ಕಾರ್ಕಳ

೧. ನಿತೇಶ್ವರ ರಾಮರಾವ
೨. ನೂಲ್ಕೂರ ನರ್ಸಿಂಗರಾವ
೩. ಮಂಜೇಶ್ವರ ದೇವರಾವ
೪. ಪಂಡಿತ ರಾಮರಾವ
೫. ತಗ್ಗರ್ಸೆ ನಾಗೇಶರಾವ

೩ ಪುತ್ತೂರ

೧. ನಊರ ಮಂಗೇಶರಾವ
೨. ಹಟ್ಟಂಗಡಿ ರಾಮಪ್ಪಯ್ಯಾ

೪ ಉಡ್ಡಿ

೧. ಬೈಂದೂರ ನಾರಾಯಣರಾವ

- ೫ ಕುಂದಾಪುರ  
 ೧. ಧಾರೇಶ್ವರ ಗಣಪೈಯ್ಯಾ  
 ೨. ತಗ್ಗಶೆರ್ ಗಣೇಶರಾವ  
 ೩. ಗುಲ್ವಾಡಿ ಮಂಜನಾಥ ರಾಮಚಂದ್ರ  
 ೪. ಕೊಪ್ಪೆ ಗಣೇಶರಾವ
- ೬ ಖಂಬದಕೋಣ  
 ೧. ಹೊಸಕೋಟೆ ಸುಬ್ರಾವ  
 ೨. ಹೊಸಕೋಟೆ ಶೆಷಗಿರಿರಾವ್
- ೭ ಬೈಂದುರ  
 ೧. ಉಗ್ರಾಣದ ವೀರಪ್ಪಯ್ಯಾ
- ೮ ಭಟಕಳ  
 ೧. ಮಂಗೇಶ ಶೇಷಪ್ಪಾ ಮುಡಭಟಕಳ  
 ೨. ಮಂಗೇಶ ಕೃಷ್ಣಯ್ಯಾ  
 ೩. ಗೋಪಾಲ ಕೃಷ್ಣರಾಯಭಟ್ಟ
- ೯ ಶಿರಾಲಿ  
 ೧. ನಾಗ್ರಕಟ್ಟೆ ಶಂಕ್ರಯ್ಯಾ  
 ೨. ನಾಗ್ರಕಟ್ಟೆ ಸಾಂತಪ್ಪಾ ರಾಮಪ್ಪಾ  
 ೩. ನಾಗ್ರಕಟ್ಟೆ ಶ್ರೀಪಾದರಾವ  
 ೪. ರಾಮರಾವ ಪರಮೇಶ್ವರ ಪಂಡಿತ  
 ೫. ದೇವಪ್ಪಾ ನಾಗಪ್ಪ ಸ್ಥಳದ  
 ೬. ಶುಕ್ಲ ನಾರಾಯಣಭಟ್ಟ  
 ೭. ಅನಂತ ಸಾಂತಯ್ಯಾ ಪಂಡಿತ  
 ೮. ಪಾಂಡುರಂಗ ಭಾನಪ್ಪಯ್ಯಾ ಕಂಪ್ಪಿ
- ೧೦ ಮುರ್ಡೆಶ್ವರ, ಬೈಲುರ  
 ೧. ಗಣಪತ ಶಂಕರ ನಾಡಕರ್ಣಿ  
 ೨. ಶಾಂತುದತ್ತಭಟ್ಟ ಕಾಯ್ಕಿಣಿ
- ೧೧ ಹೊನ್ನಾವರ  
 ೧. ರಾಮರಾವ ರಾಮಚಂದ್ರ ಮುರ್ಡೆಶ್ವರ

೧೨ ಕಾರವಾರ

೧. ಚಂದವರ ಗೋಪಾಲಕೃಷ್ಣ ರಾಮನಥಯ್ಯಾ

೧೩ ಕರ್ಕಿ

೧. ಕಲ್ಯಾಣಪುರ ಬಾಬುರಾವ

೨. ಗಣಪತ ನಾರಾಯಣ ಚಂದಾವರ

೧೪ ಸಾಗರ

೧. ಕಂಡ್ಲೂರ ರಾಮರಾವ

೨. ಬಲ್ಲೆ ಶಂಕ್ರಪ್ಪಾ ಶಿರವಂತೆ

೩. ಬೈಲೂರ ನಾರಾಯಣರಾವ

೪. ಸೊರಬದ ಕೇಶವರಾವ

೧೫ ಬೆಳತಂಗಡಿ

೧. ಶಿರಾಲಿ ನಾರಾಯಣರಾವ

೧೬ ಮುಂಬಯಿ

೧. ಫಾಣೇ ಮಂಗ್ಲೂರ ನಾರಾಯಣರಾವ

೨. ದತ್ತಾತ್ರಯ ನಾಗೇಶ ಉಳಮಣ್ಣ

೧೭ ಬಂಕಿಕೋಡ್ಲ

೧. ಪದ್ಮನಾಭ ಅನಂತಯ್ಯಾ ನಾಡಕರ್ಣಿ

ಈ ಪ್ರಕಾರ ಗೃಹಸ್ಥರು ಸಭೆ ಸೇರಿದನಂತ್ರ ಶ್ರೀಯವರ ಸ್ವಾರಿ ಸಭೇಗೆ ಚಿತ್ತೈಸೋಣ್ಯಾತು. ಕೂಡಿದ ಗೃಹಸ್ಥರೆಲ್ಲರೂ ವಂದನೆಮಾಡಿ, ಹಾಜರಿದ್ದ ಗೃಹಸ್ಥರು ಯಾರ್ಯಾರು ಎಂಬುದನ್ನು ಮೇಲಿನ ಪಟ್ಟಿ ಒದಿಹೇಳಿದನಂತ್ರ ಇನ್ನು ಕಾರವಾರ ವಗೈರೆ ಊರುಗಳಿಂದಾ ಬರುವಗೃಹಸ್ಥರು ನಾಳೆ ಬರುವ ಸಂಭವಕಂಡು ಅವರು ಬಂದನಂತರ ಕೆಲಸಕ್ಕೆ ಆರಂಭಿಸಬಹುದೆಂದು ಕೂಡಿದ ಗೃಹಸ್ಥರು ಶ್ರೀ ಸನ್ನಿಧಿಗೆ ನಿವೇದಿಸಿಕೊಂಡು ಅದರಂತೆ ಅಪ್ಪಣೆಪಡಕೊಂಡು ಜಾಕಿಕೆತಿಸ ನಾಳೇಗೆ ತವಖೂರ ಮಾಲಾಯಿತು.

ಪ್ರಮಾದೀ ಸಂವತ್ಸರ ಚೈತ್ರ ಬ. ಲ ಚಂದ್ರವಾರ ಈ ದಿವಸ ಬಂದ ಗೃಹಸ್ಥರು

೧೨ ಕಾರವಾರ

೧. ವೆಂಕಟರಾವ ದತ್ತಾತ್ರೇಯ ಯಣ್ಣೆಪುಡಿ
೨. ಉಪ್ಪಣಿ ದತ್ತಾತ್ರೇಯರಾವ
೩. ಮನವಾರ್ತೆ ಲಕ್ಷ್ಮಮಣರಾವ
೪. ರಾಮರಾವ ಶಿವರಾವ ನಾಡಕರ್ಣಿ

೧೮ ಕುಮಟಾ

೧. ಕುಲಕರ್ಣಿ ವೆಂಕಟೇಶಯ್ಯಾ
೨. ಸವಕೂರ ಲಕ್ಷ್ಮಮಿ ನಾರಾಯಣ ಕಾಳಪ್ಪಯ್ಯಾ

೧೭ ಬಂಕಿಕೊಡ್ಲ

೧. ದುರ್ಗಾ ಅಣ್ಣೈ ಭಟ್ಟ ಕ್ಯಾಕಿಣಿ

೧೦ ಮುರ್ಡೇಶ್ವರ

೧. ಭವಾನಿ ಕೃಷ್ಣ ಭಟ್ಟ
೨. ಅನಂತ ದೇವಪ್ಪಾ ನಾಡಕರ್ಣಿ

೮ ಭಟಕಳ

೧. ವಿಶ್ವೇಶ್ವರ ಮಂಜನಾಥ ಮುಡಭಟ್ಟಳ

೯ ಶಿರಾಲಿ

೧. ಲಕ್ಷ್ಮಮಿ ನಾರಾಯಣದೇವಪ್ಪಾ ಕೂಪ್ಪಿ
೨. ಮಂಜನಾಥ ಸುಬ್ರಾಯ ಬುರ್ಡೆ

೭ ಬೈಂದುರ

೧. ಗುರುಕಾಕ ಪದ್ಮನಾಭರಾವ
೨. ಲಾಜೈ ಮಂಗೇಶರಾವ
೩. ಕುಂಬೈ ರಾಮರಾವ
೪. ತಗ್ಗರ್ಸೆ ರಾಮರಾವ

- ೫ ಕುಂದಾಪುರ
೧. ಖಂಬದಕೋಣಿ ವೆಂಕಟರಾವ
  ೨. ಗುಲ್ಲಾಡಿ ಮಂಜುನಾಥಯ್ಯಾ
  ೩. ಶಿರಾಲಿ ಸುಬ್ರಾವ
  ೪. ಶಿರಾಲಿ ಶಿವರಾವ
  ೫. ಉಗ್ರಾಣ ಕೃಷ್ಣಯ್ಯಾ
  ೬. ಮಣೇಲ ಸುಬ್ರಾವ
  ೭. ತಗ್ಗರ್ಸೆ ದತ್ತಾತ್ರೆಯರಾವ
- ೧ ಮಂಗಲೂರ
೧. ಮಂಜೇಶ್ವರ ನಾರಾಯಣರಾವ
- ೬ ಖಂಬದಕೋಣ
೧. ತ್ರಾಸಿ ಗಣೇಶರಾವ
  ೨. ಮಡಿಮಣ್ಣ ವೆಂಕಟರಾವ
- ೧೨ ಕಾರವಾರ
೧. ಕೊಪ್ಪಿ ಗಣಪತರಾವ
- ೧೩ ಕರ್ಕಿ
೧. ಹೆಬಳೆ ನಾರಾಯಣರಾವ

ಮೇಲಿನ ತಪಶೀಲಿನಂತೆ ಗ್ರಹಸ್ಥರು ಸಭೆಗೆ ಸೇರಿದ ಬಳಿಕ ಶ್ರೀಗಳವರ ಸವಾರಿಯು ಸಭೆಗೆ ಚಿತ್ತೈಸಿದ್ದಾಯಿತು. ಸರ್ವರು ಶ್ರೀಗಳವರಿಗೆ ವಂದನೆಮಾಡಿ ಅರಿಕೆಮಾಡಿಕೊಂಡು ಈಗ ನೆರದ ಗ್ರಹಸ್ಥರು ಶ್ರೀಮಠದ ಕ್ರಮಾಂಕ ೨೫೭ ನೇ ರ್ಯಾಸ ಅಪ್ಪಣೆಯಂತೆ ಶ್ರೀಸನ್ನಿಧಿಯ ಬಳಿಗೆ ಸೇರಿರುವ ಈ ಸಮದಾಯಕ್ಕೆ ವಿಶೇಷ ಸಭೆ ಎಂಬ ಹೆಸರಿಟ್ಟು ಕೆಲಸ ನಡಿಯತಕ್ಕ ಸಂಗತಿಗಳನ್ನು ಮತ್ತು ಈ ವಿಶೇಷ ಸಭೆಯಲ್ಲಿ ನೆರದ ಶಿಷ್ಯ ಜನರು ಅರಿಕೆ ಮಾಡಿಕೊಳ್ಳತಕ್ಕ ಸಂಗತಿಗಳನ್ನು ತಿಳಿಸಿಕೊಂಡು ಅವರ ತರ್ಪಿನಿಂದ ಶ್ರೀ ಸನ್ನಿಧಿಯಲ್ಲಿ ಬಿನ್ನೈಸಿಕೊಳ್ಳಲಿಕ್ಕೆ ಶ್ರೀಸನ್ನಿಧಿಯ ಅನುಮತಿಪಡೆದು ಅವರ ತರ್ಪಿನಿಂದ ಶ್ರೀಸನ್ನಿಧಿಯಲ್ಲಿ ಬಿನ್ನೈಸಿಕೊಳ್ಳಲಿಕ್ಕೆ ಶ್ರೀಸನ್ನಿಧಿಯ ಅನುಮತಿಪಡೆದು ಸರ್ವಾನುಮತದಿಂದ ಈ ವಿಶೇಷ ಸಭೆಗೆ ವೆಂಕಟರಾವ ದತ್ತಾತ್ರೆಯ ಯಣ್ಣೆಪುಡಿ ಇವರನ್ನು ಅಧ್ಯಕ್ಷರಾಗಿ ಆರಿಸಲಾಯಿತು.

೧. ಶ್ರೀಸನ್ನಿಧಿಯಿಂದ ಕೊಡೋಣಾದ ಉಳ್ಳಾಲ, ಕಾಮಟಿ, ಸಾಗರ, ಕುಮಟಾ, ಕಾರವಾರ, ಶಿಶಿ, ಶಿದ್ದಾಪುರ, ಕುಂದಾಪುರ, ಭಟಕಳ, ಗೋಕರ್ಣ, ಅಂಕೊಲಾ, ಮಂಗಳೂರು, ಕಾರ್ಕಳ, ಮುಂಡಗೋಡ, ಹಳಿಯಾಳ, ಉಡಪಿ, ಬೈಂದೂರು, ಪುತ್ತೂರು, ಮುಳ್ಳಿ, ಹೊನ್ನಾವರ, ಮತ್ತು ಮುರ್ಡೇಶ್ವರ ಬೈಲೂರು ಸಹಾ ೧ ನೇ ಯಿಂದ ೨೧ ನೇ ವರೆಗಿನ ಊರನಿವಾಸಿಗಳು ಈ ಸಭೆಯ ಸಮ್ಮಂಧವಾಗಿ ಬರಕೊಂಡ ಬಿನ್ನಹ ಪತ್ರಗಳು ತಾರವಗೈರೆ ಶ್ರೀಮಠದಿಂದ ಕೊಡೋಣಾದ್ದು ಸಭೆಯಲ್ಲಿ ಓದಲಾದವು. ಈ ಪೈಕಿ ನಂ. ೧೯ ನೇ ಮುಳ್ಳಿ ಊರವರು ಬೇರೆಕೆಲವು ಸಂಗತಿಗಳ ನಮ್ಮೊದಿಸಿರುವುದರಿಂದ ಆಪತ್ರವನ್ನು ವಿಲೇ ಇಡುವುದು ಯುಕ್ತವೆಂದು ಶ್ರೀಸನ್ನಿಧಿಗೆ ಅರಿಕೆಮಾಡಿಕೊಳ್ಳಲಾಯಿತು. ಬಾಕಿ ಬಿನ್ನಹ ಪತ್ರಗಳನ್ನು ಕೂಡಾ ವಿಲೇ ಇಡತಕ್ಕದ್ದಾಗಿ ನಿಶ್ಚಯಿಸಲಾಯಿತು.

೨. ನಂ. ೩ನೇ ಸಾಗರ ವ ನಂ. ೬ ನೆ ಶಿಶಿಯಿಂದ ಬಂದಿರುವ ಬಿನ್ನಹ ಪತ್ರಗಳಲ್ಲಿ ಬೋ ದೋಷಾರೋಪಿಗಳನ್ನು ಸಹಾ ಸಭಿಕೆಯಿಂದ ಈ ಸಭೆಗೆ ಕಳುಹಿಸಿರುವುದಾಗಿ ನಮ್ಮೊದಿಸಿದ್ದು ತಪ್ಪೆಂತ ಆಸಭೆಯಕಡೆಯಿಂದ ಬಂದವರು ಶ್ರೀಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡಿರುತ್ತಾರೆ.

ಇಷ್ಟು ಕೆಲ್ಲ ನಡಿಯುವಷ್ಟರಲ್ಲಿ ಸಾಯಂಕಾಲವಾದ್ದರಿಂದ ಮುಂದಿನ ಕೆಲ್ಲ ನಾಳೆಗೆ ತವಖೊಪ ಇಡಲಾಯಿತು. (ಸಹಿ) ವೆಂಕಟರಾವ ದತ್ತಾತ್ರೆಯ ಯೆಣ್ಣೆಮಡಿ ಅಧ್ಯಕ್ಷ

ಪ್ರಮಾದಿ ಸಂವತ್ಸರ ಚೈತ್ರ ಬ ೯ ಮಂಗಳವಾರ ಈ ದಿನ ಮಧ್ಯಾಹ್ನ ೨ ಘಂಟೆಗೆ ಸಭೆ ಸೇರಿತು. ಈ ಹೊತ್ತು ಬಂದ ಗೃಹಸ್ಥರು

೧೪ ಸಾಗರ

೧. ಸೊರಬದ ವೆಂಕಟರಾವ
೨. ಬಲ್ಲೆ ರಾಮಚಂದ್ರಯ್ಯಾ
೩. ಸೊರಬದ ಶಂಕರ ನಾರಾಯಣ
೪. ಕೊಪ್ಪಿ ನಾರಾಯಣರಾವ

೧೩ ಬಂಕಿಕೊಡ್ಲ

೧. ಶ್ರೀಪಾದ ಮಹಾಬಲೇಶ್ವರ ಭಟ್ಟ

೨ ಕಾರ್ಕಳ

೧. ಚಿತ್ರಕ ಕೃಷ್ಣರಾವ

ಈ ಗೃಹಸ್ಥರು ವ ನಿನ್ನವರೆಗೆ ಬಂದ ಗೃಹಸ್ಥರು ಸಹಾ ಸಭೆಗೆ ಹಾಜರು ಶ್ರೀಗಳವರ ಸ್ವಾರಿ ಸಭೆಗೆ ತೆರಳಿಬಂದನಂತ್ರಾ ಎಲ್ಲರೂ ವಂದನೆಮಾಡಿದರು ನಂತರಾ ಶ್ರೀಯವರು, ನಿರೋಪಿಸಿದ್ದೇನೆಂದರೆ - ನಮ್ಮ ಜಾತಿಯಲ್ಲಿ ಹಿಂದಿನಂತೆ ಸ್ವಧರ್ಮಾಚರಣೆಯಿಂದ ನಡಿಯುವ ಬದಲು ಇತ್ತಲಾಗಿ ಸ್ವೇಚ್ಛಾಚರಣವನ್ನೇ ಆಚರಿಸಿ ನಡಿಯುವಸಂಗಿಯಿಂದ ಇದು ವರೇಗೆ ಶ್ರೀಮಠದಿಂದ ಶಿಷ್ಯ ಸ್ವಿಕಾರ ಆಗದೆ ಉಳಯಲಿಕ್ಕೆ ಕಾರಣವಾಯಿತು ಈ ಸಮೃಂಧ ಗತ ಪರಿಧಾವಿಸಂವತ್ಸರ ವೈಶಾಖದಲ್ಲಿ ಆದ ಮಹಾಸಭೆಯಲ್ಲಿ ಅಂಥಾ ಸ್ವೇಚ್ಛಾಚರಣೆಯ ದುರುಸ್ತಿ ಮಾಡಿ ೬ ತಿಂಗಳ ದೊಳಗೆ ಶ್ರೀಮಠಕ್ಕೆ ಬಿನ್ನೈಸಿಕೊಳ್ಳುತ್ತೇವೆಂದು ಒಪ್ಪಿಕೊಂಡ ಗೃಹಸ್ಥರು ಯಾರ್ಯಾರೂ ಆ ಕೆಲಸಗಳನ್ನು ಮಾಡಿದರು ಎಂಬದಾಗಲೀ ಅದರ ಪರಿಣಾಮ ಏನಾಯಿತು ಎಂಬದಾಗಲೀ ಮಠಕ್ಕೆ ಈ ವರೇಗೆ ತಿಳಿಯಲಿಲ್ಲವೆಂತಾ ನಿರೋಪಿಸಿದ್ದಕ್ಕೆ

ಈ ಸಂಗಿ ಸಭೆಯಲ್ಲಿ ಚರ್ಚನಡಿಸಲಾಗಿ ಹಿಂದಿನ ಯೋಗ್ಯವ್ಯವಸ್ಥೆ ಮಾಡಲಿಕ್ಕೆ ಹಲವು ಕಾರಣಗಳಿಂದ ಸಾಧ್ಯವಾಗದಿದ್ದ ಬಗ್ಗೆ ಖೇದವನ್ನು ತೋರಿಸಿದರು.

ಮನಃ ಶ್ರೀಗಳವರು ಆಜ್ಞಾಪಿಸಿದ್ದೇನೆಂದರೆ - ಶಿಷ್ಯ ಜನರ ಆಚರಣೆಗಳ ಸಂಬಂಧವಾಗಿ ಶ್ರೀಮಠದಿಂದಾಗುವ ಆಜ್ಞೆಗಳಮೇಲಿಂದ ಅವರಿಗೆ ಮನೋವ್ಯಥೆ ಉಂಟಾಗಿ ತತ್ಸಂಬಂಧ ಶ್ರೀಮಠದ ಮೇಲೆ ಉಪೇಕ್ಷೆ ಉಂಟಾಗಲಿಕ್ಕೆ ಕಾರಣವಾಗಿದೆಯೋ ?

೩. ಈ ಬಗ್ಗೆ ಸಭೆಯಲ್ಲಿ ಚರ್ಚನಡೆದು ಶ್ರೀಮಠದಿಂದ ಕೊಟ್ಟ ಅಪ್ಪಣೆಗಳೂ ನ್ಯಾಯ ವ ಶಾಸ್ತ್ರಾನುಸಾರವಾಗಿರುವುದರಿಂದ ಆ ಸಂಬಂಧ ಮನೋವ್ಯಥೆ ಯಾ ಉಪೇಕ್ಷೆ ಉಂಟಾಗಲಿಕ್ಕೆ ಎಷ್ಟರಮಟ್ಟಿಗೂ ಕಾರಣವಿಲ್ಲಂಬ ಸಭೆಯ ಅಭಿಪ್ರಾಯವನ್ನು ಅಧ್ಯಕ್ಷರು ಶ್ರೀಸನ್ನಿಧಿಗೆ ಬಿನ್ನೈಸಿಕೊಂಡರು.

ನಂತರಾ ಶಿಷ್ಯ ಜನರೆಲ್ಲರೂ ಮಠಕ್ಕೆ ಬರಬೇಕೆಂದು ಶ್ರೀಮಠದಿಂದ ಆಜ್ಞಾಪಿಸಿದ ಕ್ರಮಾಂಕ ೨೫೭ ನೇ ರ್ಯಾಸ ಓದಿ ಮುಂದಿನ ಕೆಲಸಕ್ಕೆ ಶುರುಮಾಡಬಹುದೆಂತ ಶ್ರೀಯವರನಿರೋಪವಾಯಿತು.

ಮೇಲಿನ ನಿರೋಪ ಪ್ರಕಾರಾ ಸದರಿ ೨೫೭ ನೇ ರ್ಯಾಸ ಅಪ್ಪಣೆ ಸಭೆಯಲ್ಲಿ ಓದಿ ಎಲ್ಲರೂ ಕೇಳಿಕೊಂಡರು. ಇದರಲ್ಲಿ ಇರುವ ಸಂಗಿಗಳೇನೆಂದರೆ-

ಪ್ರಶ್ನೆ ೧ ನಮ್ಮ ಜಾತಿಯಲ್ಲಿ ಪೂರ್ವಜರು ಈ ಸಂಸ್ಥಾನವನ್ನು ಯಾವ ಉದ್ದೇಶದಿಂದ ಪ್ರಥಮತಃ ಕಲ್ಪಿಸಿಕೊಂಡಿದ್ದರು ?

೪. ನಮ್ಮ ಜಾತಿಯವರ ಆಚಾರ ವಿಚಾರ ಮಾಡಿ ಸನ್ಮಾರ್ಗವನ್ನು ತೋರಿಸುವ ಬಗ್ಯೂ ಐಹಿಕ ಪಾರಮಾರ್ಥಿಕ ಶ್ರೇಯೋಭಿವೃದ್ಧಿ ಬಗ್ಯೂ



ಶ್ರೀಗುರುಗಳವರ ಅಪ್ಪಣೆಯಂತೆ ವಿಧೇಯರಾಗಿನಡಕೊಂಡು ಮೇಲಿನ ಉದ್ದೇಶಗಳನ್ನೂ, ಸಾಧಿಸಿಕೊಳ್ಳುವಬಗ್ಗೆ ಮತ್ತು ಬ್ರಾಹ್ಮಣರ ಸನಾತನಧರ್ಮ ಊರ್ಜಿತವಾಗಿ ಇಡುವ ಗೋಸ್ವರ ಸಹಾ ಈ ಸಂಸ್ಥಾನವು ಸ್ಥಾಪಿಸಿದ್ದಾಗಿರುತ್ತದೆ ಆದರೆ ಈ ಉದ್ದೇಶವನ್ನೂ ಶಿಷ್ಯಜನರಲ್ಲಿ ಅನೇಕರು ಮರೆತು ಮನಸ್ವಿಯಾಗಿ ವರ್ತಿಸಲಿಕ್ಕೆ ವ ಶ್ರೀಮಠದ ಆಜ್ಞೆಗೆ ಅವಿಧೇಯರಾಗಿನಡಕೊಳ್ಳಲಿಕ್ಕೆ ತೊಡಗಿದರಿಂದ ಇದೇ ಪ್ರಶ್ನೆಯ ಉತ್ತರ ಪ್ಲವಂಗ ಸಂವತ್ಸರದ ಮಹಾಸಭೆಯಲ್ಲಿ ಹುಟ್ಟಿರುವ ಪಕ್ಷಕ್ಕೂ ಪುನಃ ಅದೇ ಪ್ರಶ್ನೆ ಬರಲಿಕ್ಕೆ ಕಾರಣವಾಯಿತೆಂತಾ ಸಭೆಯವರು ತಿಳಿಸಿಕೊಳ್ಳುತ್ತಾರೆ. ಆದರಿಂದ ಶ್ರೀ ಸಂಸ್ಥಾನವನ್ನೂ ನಮ್ಮ ಪೂರ್ವಜರು ಸ್ಥಾಪಿಸಿದ ಉದ್ದೇಶವನ್ನೂ ಎಲ್ಲಾ ಶಿಷ್ಯವರ್ಗದವರು ಮನಸ್ಸಿನಲ್ಲಿ ಇಟ್ಟುಕೊಂಡು ಶ್ರೀಮಠದ ಆಜ್ಞೆಗೂ ನಮ್ಮ ಪೂರ್ವಜರು ನಡಕೊಂಡಬಂದ ಆಚಾರಗಳಿಗೂ ಅನುಸಾರವಾಗಿ ಧೃಢ ಭಕ್ತಿಯಿಂದ ನಡಕೊಳ್ಳುವದೇ ನಮ್ಮ ಕರ್ತವ್ಯವೆಂದು ಈ ಸಂಗಿ ಶ್ರೀಸನ್ನಿಧಿಯಲ್ಲಿ ಅರಿಕೆಮಾಡಿಕೊಂಡಿತು.

ಪ್ರಶ್ನೆ ೨ ಗುರುಶಿಷ್ಯತ್ವದ ಸಂಬಂಧದ ಪ್ರವೃತ್ತಿಯು ಯಾವ ವಿಧದಿಂದ ಇರಬೇಕೆಂದು ನಿರ್ಣಯಿಸಿಕೊಂಡಿದ್ದರು ?

೫. ಈ ಪ್ರಶ್ನೆಗೆ ನಮ್ಮ ಜಾತಿ, ಪಂಕ್ತಿ, ಧರ್ಮ, ವ ಆಚಾರ ಸಂಬಂಧವಾಗಿ ಶ್ರೀಗುರುಗಳವರು ಕೊಡುವಆಜ್ಞೆಗಳೇ ಸರ್ವಮಾನ್ಯವೆಂತಾ ಅವುಗಳಿಗೆ ಅನುಸಾರವಾಗಿ ಅನನ್ಯ ವಿಧೇಯತ್ವದಿಂದ ನಡಕೊಂಡೇವೆಂತಲೂ ತದ್ವಿರುದ್ಧವಾಗಿ ನಡಕೊಂಡಲ್ಲಿ ಮಹತ್ವಪಾತಕಗಳಿಗೆ ವೊಳಗಾಗುವದಲ್ಲದೆ ಅಸಂಬಂಧ ಶ್ರೀಯವರಿಂದ ವಿಧಿಸೋಣಾಗ ಬಹುದಾದ ಶಾಸನಗಳಿಗೆ ಪಾತ್ರರಾಗಿ ಬ್ರಹ್ಮಕರ್ಮಕ್ಕೆ ಆಯೋಗ್ಯವಾದನಡತೆ ನಡಿದಂಥವರಿಗೆ ಕಂಡು ಉಪೇಕ್ಷೆಮಾಡಿದಂಥವರಿಗೆ ಶಾಸ್ತ್ರಸಮ್ಮತ ವಿದ್ವರೀತೀ ಬುದ್ಧಿಹೇಳಿಸಿ ಕೂಡಿಕೊಂಬಂಥವರಿಗೆ ಕೂಡಿಕೊಂಡು ತ್ಯಾಜ್ಯಮಾಡುವಂಥವರಿಗೆ ತ್ಯಜನಮಾಡಬೇಕು ಎಂತಾಕೂಡ ನಮ್ಮ ಪೂರ್ವಜರು ಪ್ರತಿಜ್ಞಾಮೂಲಕ ಒಪ್ಪಂದ ಮಾಡಿಕೊಂಡ ಸಂಗಿ ಶ್ರೀಮಠದಲ್ಲಿ ಇರುವ ಲೇಖನಗಳಮೇಲಿಂದ ತಿಳಿದು ಬರುತ್ತದೆ ಯೆಂತ ಶ್ರೀಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡರು.

ಈ ರೀತಿ ಕೆಲಸನಡೆದನಂತರ ರಾತ್ರಿ ೭ ಘಂಟೆ ಆದಕಾರಣ ಮುಂದಿನ ಕೆಲಸ ನಾಳೆ ೨ ಘಂಟೆಗೆ ನಡಿಸತಕ್ಕದ್ದೆಂದು ನಿಶ್ಚಯಿಸಿತವಮಿವ,

ವೆಂಕಟರಾವ ದತ್ತಾತ್ರೇಯ ಯೆಣ್ಣೆಪುಡಿ  
ಅಧ್ಯಕ್ಷ

ಪ್ರಮಾದಿ ಸಂವತ್ಸರ ಚೈತ್ರ ಬ ೧೦ ಬುಧವಾರ ಮಧ್ಯಾಹ್ನ ೨ ಘಂಟೆಗೆ  
ಸಭೆಸೇರಿತು ನಿನ್ನೆಯಂತೆ ಎಲ್ಲಾ ಗೃಹಸ್ಥರು ಸಭೆಯಲ್ಲಿ ಹಾಜರು.

ಈ ದಿನ ಬಂದ ಗೃಹಸ್ಥರು

೬ ಖಂಬದಕೋಣ

೧. ಮ್ಹಾಳಪ್ಪಯ್ಯಾ

೧೯ ಶಿಕಾರಪುರ

೧. ಬೈಂದುರ ಗುರುಕಾರ ಮಂಗೇಶರಾವ

೨೦ ಸೊರಬ

೧. ಬೈಂದುರ ಗುರುಕಾರ ಪಾಂಡುರಂಗರಾವ

೨. ಮಂಗೇಶ ಮಂಜಪ್ಪಾ

೧೨ ಕಾರವಾರ

೧. ಶಂಕರ ರಂಗಪ್ಪಾ ಗೋಕರ್ಣ

೧೪ ಸಾಗರ

೧. ರಾಮಕೃಷ್ಣಯ್ಯಾ ಶಿರಾಲೀಸ್ಥಳದ

ಮೇಲಿನಂತೆ ಸರ್ವ ಗೃಹಸ್ಥರು ಸಭೆಗೆಸೇರಿ ಶ್ರೀಯವರಸ್ವಾರ್ಥಿ ಸಭೆಗೆ  
ಚಿತ್ತೈಸೋಣಾದ ನಂತರ ಸರ್ವರು ವಂದನೆಮಾಡಿ ಸಭೆಯ ಕೆಲಸಕ್ಕೆ ಶುರು  
ಮಾಡಲಾಯಿತು.

ಮೇಲೆ ಕಾಣಿಸಿದ ಕ್ರಮಾಂಕ ೨೫೨ ನೇ ರ್ಯಾಸ ಪತ್ರ ಪ ೩ನೇ ಪ್ರಶ್ನೆ

೩. ನಂತರ ಆಉದ್ದೇಶವೂ, ಸಮ್ಮಂಧವೂ ಸುಮಾರು ೩೦-೪೦  
ವರ್ಷಗಳ ಹಿಂದಿನ ವರೆಗೆ ಯಾವಮಾನದಿಂದ ನಡೆದುಬಂದವು ?

೪ ಅ ೩೦-೪೦ ವರ್ಷಗಳ ಈಚೆಗೆ ಅವು (ಉದ್ದೇಶ ೧ ಸಂಬಂಧ  
೨) ಗಳ ವೃದ್ಧಿ ಯಾಕ್ಷೀಣತೆ ದಿನೇದಿನೇ ಯೆಷ್ಟರ ಮಟ್ಟಿನದ್ದಾಗಿದೆ. ಈ ೨  
ಪ್ರಶ್ನೆಗಳಸಂಬಂಧ ಕುಡಿದ ಸಭೆಕಡೆಇಂದ ಸರ್ವಾನುಮತದಿಂದ ಬೈಂದುರ  
ನಾರಾಯಣರಾವ ಇವರು ಅರಿಕೆ ಮಾಡಿಕೊಂಡದ್ದೇನೆಂದರೆ

೬ ೩೦-೪೦ ವರ್ಷಗಳ ಮೊದಲುವರೆಗೆ ನಮ್ಮ ಪೂರ್ವಜರು ನಡೆದು ಬಂದಂತೆ ಶಿಷ್ಯವರ್ಗದವರು ಶ್ರೀಮಠಕ್ಕೆ ವಿಧಿಯಾಗಿ ನಡಕೊಂಡಿದ್ದರು, ಇತ್ತಲಾಗಿ ಆಕುರಿತು ಶಿಷ್ಯಜನರ ಆಚರಣೆಯು ಶಿಥಿಲವಾಗುತ್ತಾಕ್ಷೀಣತೆಗೆಬಂದಿರುತ್ತದೆ ಎಂತಾ

ಪ್ರಶ್ನೆ ೫ ಅವೆರಡರ ಸ್ಥಿತಿಯು ವರ್ತಮಾನಕಾಲದಲ್ಲಿ ಹ್ಯಾಗಿದೆ ?

೩ ಸದ್ರಿ ಉದ್ದೇಶ ಮತ್ತು ಸಂಬಂಧ ಶಿಷ್ಯಜನರ ಪೈಕಿ ಕೆಲವರು ಮರೆತು ಶ್ರೀಮಠಕ್ಕೆ ವಿರೋಧವಾಗಿ ನಡಕೊಳ್ಳುತ್ತಾರೆ.

ಪ್ರಶ್ನೆ ೬ ಶಿಷ್ಯಸ್ವೀಕಾರ -ವಾದರ ಭಾವಿಶಿಷ್ಯನ ಜೀವನಕಾಲದಲ್ಲಿ ಅವೆರಡರ ಚಾರಿತಾರ್ಥದಬಗೆ ಹ್ಯಾಗೆ ?

೮ ಈ ೬ ನೇ ಪ್ರಶ್ನೆಯಸಂಬಂಧ ಸಭೆಯವರು ಚರ್ಚಿಸದಿಸದರಲ್ಲಿ ಮೇಲಿನಉತ್ತರಗಳಲ್ಲಿ ಬರೆದಂತೆ ಒಟ್ಟಿನಮೇಲೆ ಉದ್ದೇಶ ವ ಸಂಬಂಧ ಇವುಗಳ ಗ್ಲಾನೀಕಂಡು ಬಂದಾಗ್ಯೂ ಈಗಿರುವ ಶಿಷ್ಯಜನರಲ್ಲಿ ಅನೇಕರು ಶ್ರೀಮಠಕ್ಕೆ ವಿಧೇಯರಾಗಿ ನಡಕೊಳ್ಳುವವರು ಇರುವದರಿಂದ ಇನ್ನು ಮುಂದೆ ಸಹ ಅಪ್ಪಕಾರ ವಿಧೇಯರಾಗಿ ನಡಕೊಳ್ಳುವವರು ಇರುವವರೆಂಬ ಆಶೆ ಇರುವದರಿಂದ ಅವೆರಡರ ಚಾರಿತಾರ್ಥವು ಸರಿಯಾಗಿ ನಡದು ಬಂದೀತೆಂಬ ಆಶೆತೋರುತ್ತದೆ. ವಿನಾಪ್ರಕೃತದ ಶಿಷ್ಯ ಜನರ ಭಾವಿಸ್ಥಿತಿಯು ಕಷ್ಟ ಸಾಧ್ಯ ಕಂಡಾಗ್ಯೂ ಶ್ರೀಗುರುದೇವತಾನುಗ್ರಹದಿಂದ ಕಾಲಕ್ರಮದಲ್ಲಿ ಮುಂದಿನ ಪರಿಣಾಮ ಒಳ್ಳೆದಾದೀತೆಂತಲೇ ಅಭಿಪ್ರಾಯಪಡುತ್ತೇವೆ.

೭ ನೇ ಪ್ರಶ್ನೆ ಅಥವಾ ಅವುಗಳ ರೂಪಾಂತರವಾಗಬೇಕೋ ?

೯ ಈ ಪ್ರಶ್ನೆ ಸಂಬಂಧ ಏನೂ ರೂಪಾಂತರವಾಗತಕ್ಕದ್ದು ಅಗತ್ಯ ವಿಲ್ಲೆಂತಾ ಸರ್ವಜನರ ಅಭಿಪ್ರಾಯವಿರುವದು ಅರಿಕೆಮಾಡಿಕೊಂಡರು

ಪ್ರಶ್ನೆ ೮ ಆಗಬೇಕಾಗಿದ್ದರೆ ಸ್ವರೂಪಹ್ಯಾಗೆ ?

೧೦ ಮೇಲಿನ ೩ ನೇ ಪ್ರಶ್ನೆಯ ಉತ್ತರದಿಂದ ಈಪ್ರಶ್ನೆಗೆ ಉತ್ತರವು ಅವಶ್ಯವಿಲ್ಲ.

ಕ್ರಮಾಂಕ ೨೫೭ ನೇ ರ್ಯಾಸಪತ್ರದಲ್ಲಿ ಇರುವ ಪ್ರಶ್ನೆಗಳಿಗೆ ವ್ರತಪ್ರತ್ಯೇಕವಾಗಿ ಉತ್ತರಗಳನ್ನು ಅರಿಕೆಮಾಡಿಕೊಂಡದ್ದಿಂದ ಅವುಗಳಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಆ ಬಗ್ಗೆ ಅಪ್ಪಣೆ ಆದ್ದಲ್ಲಿ ಅದರಂತೆ ನಡಕೊಳ್ಳುತ್ತೇವೆಂತ ಅರಿಕೆ ಮಾಡಿಕೊಂಡರು

ಶ್ರೀಯವರ ಅಪ್ಪಣೆ

ಹಿಂದೆ ಬಹಳ ಸರ್ತಿ ಮಹಾ ಸಭೆಗಳು ಆಗಿ ಆಯಾಯಕಾಲದಲ್ಲಿ ಠರಾವುಗಳು ಆಗಿವೆ. ಅವರಂತೆ ಜಾರೀನಡಿಯಿತೋ ? ಈಗಲೂ ಮೊದಲಿನಂತೆ ಬರಹ ಮೂಲಕ ಕೆಲಸನಡಿಸಿದರೆ ಅದರ ಪರಿಣಾಮವು ಹಿಂದಿನಂತೆಯೇ ಆದೀತಲ್ಲವೋ ! ದಿನೇ ದಿನೇ ಪ್ರಕರ್ಣಗಳು ನಡಿಯುತ್ತವೆ. ಪ್ರಾಪ್ತವಾದ ದುರ್ದಶೆಯನ್ನು ಪರಿಹರಿಸಲಿಕ್ಕೆ ಕೃತಿಯಿಂದ ಯತ್ನಗಳು ಶಿಷ್ಯಜನರ ಕಡೆಯಿಂದ ನಡಿಯಲಿಲ್ಲ ಇನ್ನುಮುಂದೆ ಏನು ಮಾಡತಕ್ಕದ್ದೆಂಬ ಬಗ್ಗೆ ಇಲ್ಲಿನರೆದವರು ಸ್ಪಷ್ಟವಾಗಿ ಮಾತಾಡಿ ತಿಳಿಸಬೇಕೆಂತಾ ಅಪ್ಪಣೆ ಅದಕ್ಕೆ ಪ್ರತಿಊರಿನ ಸಭೆಯವರು ತಾವು ವಿಧೇಯರಾಗಿ ನಡಕೊಳ್ಳುತ್ತೇವೆ ತಮ್ಮಂತೆ ಬೇರೆಯವರು ನಡಕೊಳ್ಳುವ ಬಗ್ಗೆ ಮನಃಪೂರ್ವಕ ಎತ್ತಿಸುತ್ತೇವೆ ಎಂತಾ ಅರಿಕೆ ಮಾಡಿಕೊಂಡರು.

ಇಷ್ಟು ಕೆಲಸ ನಡಿಯುಷ್ಕರಲ್ಲಿ ರಾತ್ರಿ ೭ ಘಂಟೆಯಾದ್ದರಿಂದ ಬಾಕಿಕೆಲಸ ನಾಳೆಮಧ್ಯಾಹ್ನ ೧ ಘಂಟೆಗೆ ನಡಿಯಬೇಕೆಂದು ಅರಿಕೆಮಾಡಿಕೊಂಡು ಮುಂದಿನ ಕೆಲಸ ತೌಖೊಬ ಇಡಲಾಯಿತು.

ವೆಂಕಟರಾವ ದತ್ತಾತ್ರಯ ಯಣ್ಣೆಪುಡಿ  
ಅಧ್ಯಕ್ಷ

ಪ್ರಮಾದಿಸಂವತ್ಸರ ಚೈತ್ರ ಬ ೧೦ ಗುರುವಾರ

ಈ ದಿನ ೧ ಘಂಟೆಗೆ ಸಭೆಸೇರಿತು ನಿನ್ನೆಯಂತೆ ಯೆಲ್ಲಾ ಗ್ರಹಸ್ಥರು ಸಭೆಯಲ್ಲಿ ಹಾಜರು

ಈ ದಿನ ಬಂದ ಗೃಹಸ್ಥರು

೧೨ ಕಾರವಾರದಿಂದ

೧ ವಿಶ್ವೇಶ್ವರ ರಾಮಚಂದ್ರ ಚಂದಾವರ

೧೧ ಹೊನ್ನಾವರದಿಂದ

೧ ವಿಠಲ ನಾರಾಯಣ ಮಾವಿನಕುರ್ವೆ

೨ ರಾಮಚಂದ್ರ ಗಣೇಶ ಸಶಿಹಿತ್ತಲ

೩ ಪದ್ಮನಾಭ ಗೋಪಾಲಚಂದಾವರ

೧೮ ಕುಮಟಾ

೧ ಮಂಗೀಶ ಅನಂತನಾಡಕರ್ಣಿ

೨೧ ಗೋಕರ್ಣ

- ೧ ಅನಂತ ವಿನಾಯಕ ಗೋಕರ್ಣ
- ೨ ದೇವಪ್ಪಾ ತಿಮ್ಮಪ್ಪಯ್ಯಾ
- ೩ ರಾಮಕೃಷ್ಣ ದತ್ತಾತ್ರಯಭಟ್ಟ

೨೨ ಮಲ್ಲಾಪುರ

- ೧ ಭವಾನಿ ಶಂಕರ ಮಂಜುನಾಥಭಟ್ಟ

ಈ ಪ್ರಕಾರ ಕೂಡಿದ ಸಭೆಗೆ ಶ್ರೀಯವರ ಸ್ವಾಮಿಯು ತೆರಳೋಣಾದನಂತರ ಸರ್ವರು ವಂದನೇ ಮಾಡಿದರು

ನಂತರ ಕ್ರಮಾಂಕ ೨೫೭ನೇ ರ್ಯಾಸ ಪತ್ರ ಓದಬೇಕೆಂತ ಅಪ್ಪಣೆ ಆದಕೂಡಲೆ ಅದು ಓದಲಾಯಿತು. ಶುರುಲಾಗಾಯಿತು ಒಂದೊಂದೇ ಕಲಮಿನ ವಿವರಣೆ ಮಾಡಿ ಅಪ್ಪಣೆ ಕೊಟ್ಟದ್ದಲ್ಲದೆ ಶ್ರೀಮಠದ ಆಜ್ಞೆಗಳಿಗೆ ಹಲವರು ತೊರಿಸುವಅಲಕ್ಷೆ ಮತ್ತು ಅಸಂಬಂಧ ಉತ್ಪನ್ನವಾದ ಅವ್ಯವಸ್ಥೆಯ ದೃಷ್ಟಾಂತಗಳ ವಿವರಣೆಯನ್ನು ಮಾಡಿದ್ದು ಸಭೆಯವರು ಕೇಳಿಕೊಂಡರು

೧೧ ಆರೀತಿ ಆಗಿರುವ ಅವ್ಯವಸ್ಥೆಯನ್ನು ದೂರಪಡಿಸಿ ಎಲ್ಲರೂ ವಿದೇಯರಾಗಿ ಆ ಆ ಕಾಲದಲ್ಲಿ ಶ್ರೀಮಠದಿಂದ ಆಗುವ ಆಜ್ಞೆಯಂತೆ ನಡಕೊಳ್ಳುವಹಾಗೆ ವ್ಯವಸ್ಥೆ ಆಗುವದಕ್ಕೆ ಮನುಷೂರ್ವಕ ಪ್ರಯತ್ನ ಮಾಡುತ್ತೇವೆಂತಾ ಸರ್ವಾನುಮತದಿಂದ ಅಧ್ಯಕ್ಷರು ಅರಿಕೆ ಮಾಡಿಕೊಂಡರು.

ಈ ಪ್ರಕಾರ ಕೆಲಸ ನಡಿಯುವಷ್ಟರಲ್ಲಿ ರಾತ್ರಿ ೭ ಘಂಟೆಆದರಿಂದ ಬಾಕಿ ಕೆಲಸ ನಾಳೆ ೧ ಘಂಟೆಗೆ ಸಭೆಸೇರಿ ನಡಿಸತಕ್ಕದ್ದೆಂದು ನಿಶ್ಚಯಿಸಿ ತೌಖಿಂಬ

ವೆಂಕಟರಾವ ದತ್ತಾತ್ರಯ ಯೆಣ್ಣೆಪುಡಿ

ಅಧ್ಯಕ್ಷ

ಪ್ರಮಾದೀ ಸಂ | ಚೈತ್ರ ಬ ೧೧ ಶುಕ್ರವಾರ ಮಧ್ಯಾಹ್ನ ೧ ಗಂಟೆಗೆ ಎಲ್ಲ ಗೃಹಸ್ಥರು ಸಭೆಗೆ ಶೇರಿದರು.

ಈ ದಿನಬಂದಗೃಹಸ್ಥರು

೧೨ ಕಾರವಾರ

- ೧ ಸುಬ್ರಾವ ರಾಮಪ್ಪಾ ಬಿಜ್ಜುರ

- ೭ ಬೈಂದೂರ  
 ೧ ಮಾಣಿಕೆರೆ ಸುಬ್ರಾವ
- ೬ ಖಿಂಬದಕೋಣ  
 ೧ ರಾಮರಾವ  
 ೨ ದತ್ತಾತ್ರೇಯ  
 ೩ ಗಣಪತಿರಾವ  
 ೪ ವಿಠಲರಾವ  
 ೫ ತ್ರಾಶಿಶಂಕರರಾವ  
 ೬ ಕಟ್ಟಿನ ಶಿವರಾವ
- ೧೮ ಕುಮಟಾ  
 ೧ ಚಿಕ್ಕಮನೆ ಭವಾನಿಶಂಕರರಾವ  
 ೨ ಶಿಬಾಡ ದೇವಪ್ಪಯ್ಯಾ
- ೫ ಕುಂದಾಪುರ  
 ೧ ಅಮಲಾಡಿಸುಬ್ರಾವ
- ೧೧ ಹೊನ್ನಾವರ  
 ೧ ಶ್ರೀ ಮುರ್ಡೇಶ್ವರ ಶಿವರಾವ
- ೨೨ ಮಲ್ಲಾಪುರ  
 ೧ ನಾರಾಯಣ ರಾಮಚಂದ್ರ ಉಭಯಕರ
- ೩ ಬೈಂದೂರ  
 ೧ ಬಿಯಾರ ವೀರಪ್ಪಯ್ಯಾ
- ೧೦ ಮುರ್ಡೇಶ್ವರ ಬೈಲೂರ  
 ೧ ರಾಮರಾವ ಲಕ್ಷ್ಮಿನಾರ್ಣಪ್ಪಯ್ಯಾ ಕೊಪ್ಪಿ
- ೧ ಮಂಗೂರ  
 ೧ ಕೊಂಬ್ರಬೈಲ ಪದ್ಮನಾಭಯ್ಯಾ  
 ೨ ಲಕ್ಷ್ಮುಮಣ ಸುಬ್ರಾವ ಬಿಜ್ಜೂರ

ಈ ದಿನಬಂದ ಗೃಹಸ್ಥರು ಸಹ ಸಭೆಗೆ ಶೇರಿದ ನಂತರ ಶ್ರೀಯವರ ಸ್ವಾರಿಯು ಸಭೆಗೆ ಚಿತ್ತೈಸೋಣಾದನಂತರ ಸರ್ವರು ವಂದನೆಮಾಡಿದರು.

ಶ್ರೀಮಠದಿಂದ ಎಲ್ಲ ಶಿಷ್ಯಮಂಡಲೀಯವರಿಗೆ ನಿರೋಪಿಸೋಣಾದ ಮೇಲೆ ಕಾಣಿಸಿದ ಕ್ರಮಾಂಕ ೨೫೨ನೇ ರ್ಯಾಸ ಪತ್ರದಲ್ಲಿರುವ ಪ್ರಶ್ನೆಗಳ ಪೈಕಿ ೬ನೇ ಪ್ರಶ್ನೆ-

ಶಿಷ್ಯಸ್ವೀಕಾರವಾದರೆ ಭಾವೀ ಶಿಷ್ಯನಜೀವನಕಾಲದಲ್ಲಿ ಅವೆರಡರ ಚಾರಿತಾರ್ಥದ ಬಗೆ ಹ್ಯಾಗೆ ?

ಎಂದ ಇರುವರು ಸಮಾಧನ ಏನು ಎಂಬುದಾಗಿ ಶ್ರೀಯವರ ನಿರೋಪ ಅದಕ್ಕೆ ಸಭೆಯಲ್ಲಿ ೨ ಘಂಟೆಯಿಂದ ೬ ಘಂಟೆಯವರೆಗೆ ಚರ್ಚೆ ನಡೆದು.

೧೨ ಮೊದಲು ನಮ್ಮ ಪೂರ್ವಜರು ಶ್ರೀಮಠಕ್ಕೆ ಬರಕೊಂಡ ಬಿನ್ನವತ್ತಳಿಕೆ ಯಾನೆ ಒಡಂಬಡಿಕೆಯನ್ನು ಊರ್ಜಿತ ಪಡಿಸಿ ಈಗಿನ ಕಾಲಮಾನಕ್ಕೆ ಅನುಕೂಲವಾಗಿ ಅವಶ್ಯವಿರುವ ಹೆಚ್ಚಿಗೆ ಸಂಗತಿಗಳನ್ನು ನಮೂದಿನಿಂದ ಹೊಸ ಆಶ್ವಾಸನಪತ್ರ ನಮ್ಮ ಜಾತಿಯ ಸರ್ವಶಿಷ್ಯಮಂಡಲಿಯವರು ತಕ್ಕ ರೀತಿಯಿಂದ ಬರಕೊಂಡು ಶ್ರೀಸನ್ನಿಧಿಗೆ ಕೊಡಬೇಕಾಗಿ ಸರ್ವಾನುಮತದಿಂದ ನಿರ್ಣಯಿಸಿ ಈಸಂಗತಿ ಸಭೆಯ ಅಧ್ಯಕ್ಷರು ಶ್ರೀಸನ್ನಿಧಿಗೆ ಅರಿಕೆಮಾಡಿಕೊಂಡರು

ಈಚರ್ಚೆ ಸಂಬಂಧ ರಾತ್ರಿ ೯ ಘಂಟೆ ಸಮಯಕಳದ್ದರಿಂದ ಬಾಕಿ ಕೆಲಸ ನಾಳೆ ೧೨ಘಂಟೆಗೆ ಸಭೆಸೇರಿ ನಡಿಸಬೇಕಂತ ನಿಶ್ಚಯಿಸಿ ಈದಿನ ಕೆಲಸ ತವಳೂಪ ಮಾಡಲಾಯಿತು.

ವೆಂಕಟರಾವ ದತ್ತಾತ್ರೆಯ ಯೆಣ್ಣೆಮಡಿ  
ಅಧ್ಯಕ್ಷ

ಪ್ರಮಾದಿ ಸಂವತ್ಸರ ಚೈತ್ರ ಬ ೧೨ ಶನಿವಾರ ೧೨ ಘಂಟೆಗೆ ಸಭೆಸೇರಿತು  
ಈದಿನಬಂದ ಗೃಹಸ್ಥರು

೯ ಶಿರಾಲಿ

೧ ಕೊಪ್ಪಿ ದೇವಪ್ಪಯ್ಯಾ

೨೧ ಗೊಕರ್ಣ

೧ ಕೃಷ್ಣರಾವ ವೆಂಕಟರಾವ ಹೆರ್ವಟೆ

೨೩ ಹೊಬ್ಬಳ್ಳಿ

೧ ಮಂಗೀಶ ಗಣಪತಿರಾವ

೧೦ ಮುರ್ಡೆಶ್ವರ-ಬೈಲಾರ

೧ ಕ್ಯಾಕಿಣಿ ಸುಬ್ರಾಯ ದತ್ತಭಟ್ಟ

ಇವರು ಕುಶುಲಾಗಾಯಿತು ಸಭೆಯಲ್ಲಿ ಹಾಜರ ಯಿದ್ದವರೇ

ಮೇಲೆ ಬರದಂತೆ ಈದಿನ ಬಂದವರು ಮತ್ತು ನಿನ್ನವರೇಗೆ ಹಾಜರಯಿರುವ ಗೃಹಸ್ಥರೆಲ್ಲರು ಸಭೆಯಲ್ಲಿ ಹಾಜರು ಶ್ರೀಯವರಸ್ವಾರಿಯು ಸಭೆಗೆ ಚಿತ್ತೈಸೋಣಾದ ನಂತರ ಎಲ್ಲರೂ ವಂದನೆ ಮಾಡಿದರು ಮತ್ತು ಸಭೆ ಕೆಲಸಕ್ಕೆ ಆರಂಭ ಪಡಿಸಿತು.

(೧೩) ೬ನೇ ಪ್ರಶ್ನೆ ವಿಷಯದಲ್ಲಿ ನಿನ್ನೆ ನಡೆದ ಚರ್ಚೆ ಪ್ರಕಾರ ಹಿಂದೆ ನಮ್ಮ ಪೂರ್ವಜರು ನಮ್ಮ ಶ್ರೀಸಂಸ್ಥಾನದ ಆದಿಪೀಠವಾದ ಶ್ರೀಪರಿಜ್ಞಾನಾನಂದಾಶ್ರಮ ಶ್ರೀಪಾದಂಗಳವರಿಗೂ, ಅವರ ಶಿಷ್ಯರಾದ ಶ್ರೀಶಂಕರಾಶ್ರಮಪಾದಂಗಳವರಿಗೂ ಸಹ ಬರಕೊಟ್ಟ ಒಪ್ಪಂದಗಳನ್ನು ಊರ್ಜಿತ ಇಟ್ಟು ಈಗಿನ ಕಾಲ ಮಾನಸ್ಥಿತಿಮೇಲೆ ಸಭೆಯಲ್ಲಿ ಶ್ರೀಯವರ ಸಮಕ್ಷ ಓದಲಾಯಿತು ಅದ ಪರಿಶಿಷ್ಟವಾಗಿ ಇದರ ಸಂಗಡ ಇರುವುದು ಸದ್ರಿ ಮಸೂದೆ ಪ್ರಕಾರ ಅಸಲು ಕರಾರು ೮ ಆಣೆಯಷ್ಟಾಂಪಿನ ಮೇಲೆ ತಯಾರಿಸಿ ಆಯಾಯ ಊರುಗಳ ನಿವಾಸಿಕ ಶಿಷ್ಯಜನರಿಂದ ಸಹ ಸಾಧ್ಯವಿರುವಲ್ಲಿ ಸಾಕ್ಷಿ ಹಾಕಿಸಿಪೂರ್ಣಪಡಿಸಿ ಆಯಾಯ ಸ್ಥಳೀಕ ಸಭೆಯವರು ಇದೇ ಪ್ರಮಾದೀ ಸಂವತ್ಸರ ಶ್ರಾವಣ ಬ ೨೦ ವಳಗೆ ದಕ್ಷಿಣ ಕಾನಡಾ ಜಿಲ್ಲೆ ಕರಾರುಗಳನ್ನು ಉಡ್ಡಿ ನಿವಾಸಿಕ ಬೈಂದುರ ನಾರಾಯಣರಾವ ಉತ್ತರ ಕಾನಡಾಜಿಲ್ಲೆ ಮತ್ತು ಬೊಂಬೈ ಇಲಾಖೆಗೆ ಸಂಧಪಟ್ಟ ಊರುಗಳ ಬಾಬತು ಕರಾರುಗಳನ್ನು ಕಾರವಾರ ಸಭಾಧ್ಯಕ್ಷ ಎಣ್ಣೆಪುಡಿವೆಂಕಟರಾವ ಮೈಸೂರಯಿಲಾಖೆಗೆ ಸಂಬಂಧ ಪಟ್ಟ ಊರುಗಳ ಬಾಬತು ಕರಾರುಗಳನ್ನು ಸಾಗರನಿವಾಸಿ ಸೊರಬದ ವೆಂಕಟರಾವ ವ ಶಿವಮೊಗಾ ನಿವಾಸಿ ಹಟ್ಟಿಂಗಡಿ ಶಂಕರನಾರಾಯಣರಾವ ಇವರಬಳಿಗೆ ರವಾನಿಸತಕ್ಕದ್ದು. ಮದ್ರಾಸ, ಕಲಕತ್ತಾ, ಬರ್ಮಾ ವಗೈರೆ ಊರುಗಳಲ್ಲಿರುವ ನಿವಾಸಿಕರ ಬಾಬತು ಕರಾರುಗಳನ್ನು ಸಭೆಯಿರುವ ಊರುಗಳಲ್ಲಿ ಆಯಾಯ ಸಭೆಯವರೂ, ಸಭೆಇಲ್ಲದ ಊರುಗಳಲ್ಲಿ ಆಯಾಯ ಊರಗೃಹಸ್ಥರೂ ಮೇಲಿನಂತೆ ಕರಾರುಗಳನ್ನು ತಯಾರಿಸಿ ಉಡ್ಡಿ ನಿವಾಸಿ ಬೈಂದುರ ನಾರಾಯಣರಾವ ಇವರ ಕಡಿಗೆ ಕಳುಹಿಸತಕ್ಕದ್ದು ಮೇಲೆ ಕಾಣಿಸಿದ ಗೃಹಸ್ಥರು ಆಯಾ ಮುದ್ದತ್ತಿನ ಒಳಗೆ ತರಿಸಿಕೊಳ್ಳುವ ವಿಷಯದಲ್ಲಿ ಜಾಗ್ರತೆ ಇರಬೇಕು. ಸದ್ರಿ ಕರಾರುಗಳನ್ನು ಮೇಲಿನಮೂದಿಸಿದ ಗೃಹಸ್ಥರ ಪೈಕಿಂ ಬೈಂದುರ ನಾರಾಯಣರಾವ ಇವರು ತಮ್ಮ ತಮ್ಮ ಕಡಿಗೆ ವ್ಯಾದಿಪ್ರಕಾತ ತರಿಸಿಕೊಂಡು ಅವುಗಳನ್ನು ಇದೇ ಆಶ್ವಿನಶುಕ್ಲ ೧೫ ಒಳಗೆ ಕಾರವಾರ ಎಣ್ಣೆಪುಡಿವೆಂಕಟರಾವ ಯಿವರಕಡಿಗೆ ಕಳುಹಿಸಬೇಕು. ಸದ್ರಿಯವರು ಅದೇ ಆಶ್ವಿನ ಬ ೨೦ಕೆ ಒಳಗೆ ಕರಾ ಎಲ್ಲ ಕರುಗಳನ್ನು ಬಿನ್ನಹ ಪತ್ರಸಮೇತ ಶ್ರೀಮಠಕ್ಕೆ ರವಾನಿಸಬೇಕು.



ಮೇಲಿನ ಕರಾರುಗಳಲ್ಲಿ ಈಗ ದೋಷಾರೋಪಿಗಳಾಗಿ ಇರುವ ಜನರ ಸಹಿಗಳನ್ನು ತೆಗೆದುಕೊಳ್ಳಕೂಡದು ಅಂಥವರು ಶ್ರೀಮಠದಿಂದ ದೋಷಮುಕ್ತರಾದ ನಂತರ ಅವರಿಂದ ಮೇಲಿನಂತೆ ಕರಾರುಗಳನ್ನು ಪಡಕೊಳ್ಳಬೇಕಾಗಿರುತ್ತದೆ.

೫ ಸದ್ರಿಕರಾರಿಗೆ ದೋಷಾರೋಪಿಗಳಾಗಿರುವ ಜನರ ವಿನಹಾ ಇತರರು ಸಹಿಮಾಡಲಿಕ್ಕೆ ಇನಕಾರಿಸಿದರೆ ಅಂಥವರು ಶ್ರೀಸಂಸ್ಥಾನಕ್ಕೆ ಅವಿಧೇಯರಾಗುವದರಿಂದ ಅಂಥವರ ತನ್ವಿಯನ್ನು ಆಯಾಯ ಸ್ಥಳಿಕ ಸಭೆಯವರು ಮಾಡಿ ಅಭಿಪ್ರಾಯಸಮೇತ ಆಶ್ವಜ ಶು ೧೫ ವಳಗೆ ಕಾರವಾರಸಭೆಯವರ ವಿದ್ಯಮಾನ ಶ್ರೀಮಠಕ್ಕೆ ಬರಕೊಳ್ಳಬೇಕು.

೬ ದೋಷಕ್ಕೆ ವಳಪಟ್ಟು ದೋಷಿಗಳೆಂತಸ್ವಷ್ಟೀಕರಿಸಲ್ಪಡದೇ ಇರುವ ಜನರ ಕುರಿತು ಆಯಾಯ ಸ್ಥಳಿಕ ಸಭೆಯವರು, ಯಾಸಭೆಯ ಇಲ್ಲದ ಊರಲ್ಲಿ ಊರಗೃಹಸ್ಥರು ಅಂಥ ಸಂಗತಿಗಳನ್ನು ತಾವಾಗಿಯೇ ವಿಚಾರಮಾಡಿ ತಮ್ಮ ಅಭಿಪ್ರಾಯ ಸಮೇತ ಶ್ರೀಮಠಕ್ಕೆ ಬರಕೊಳ್ಳಬೇಕು.

(೧೭) ೬ ನೇ ಪ್ರಶ್ನೆ ಸಂಬಂಧ ಪುನಃ ಚರ್ಚೆ ನಡೆದು ಶ್ರೀಮಠದ ಸಂಸ್ಥೆ ಸ್ಥಿರವಾಗಿ ನಡೆದುಬರುವ ಬಗ್ಗೆ ನಮ್ಮ ಪೂರ್ವಜರು ಶ್ರೀಮಠಕ್ಕೆ ವರ್ಗಣೆಯನ್ನು ಕೊಟ್ಟುಬರಬೇಕಾಗಿ ನಿಶ್ಚಯಿಸಿಕೊಂಡಿದ್ದರು - ಅದೇ ಉದ್ದೇಶದ ಬಗ್ಗೆ ಶುಕ್ಲ ಸಂವತ್ಸರದಲ್ಲಿ ಶಾಸನಕೂಡಾ ಆಗಿತ್ತು. ಆಪ್ರಕಾರ ಶಿಷ್ಯಜನರಿಂದ ಸಲತಕ್ಕ ವರ್ಷಾಶನದ ವರ್ಗಣೆಯು ಐಲೀಕಡೆ ಸರಾಗವಾಗಿ ವಸುಲಾಗದೇ ಶ್ರೀಮಠದಲ್ಲಿ ನಡಿಯತಕ್ಕ ನಿತ್ಯನೈಮಿತ್ತಿಕ ಕಾರ್ಯಗಳಿಗೆ ಅಡಚಣೆ ಸಂಭವಿಸುವದರಿಂದ ಹಿಂದಿನ ಬಾಕಿ ಇರುವ ವಂತಿಗೆ ಹಣ ಆದಷ್ಟು ತ್ವರ್ಯಿಬೇಬಾಕ ವಸುಲಮಾಡಿ ಶ್ರೀಮಠಕ್ಕೆ ಆಯಾಯಸಭೆಯವರು ಕಳುಹಿಸಬೇಕಾಗಿಯೂ ಇನ್ನು ಮುಂದೆ ಪ್ರತಿವರ್ಷದ ವಂತಿಗೆ ರಕಂ ಕ್ರಮದಂತೆ ವಸೂಲ ಮಾಡಿ ಆಯಾಸಭೆಯವರು ಶ್ರೀಮಠಕ್ಕೆ ತಪ್ಪದೇರವಾನಿಸಬೇಕಾಗಿ ನಿರ್ಣಯಿಸಿದ್ದಾಯಿತು. ಈಕೆಸಲದಲ್ಲಿ ಸ್ಥಳಿಕಸಭೆಯವರು ಮನಃಪೂರ್ವಕವಾಗಿ ಶ್ರೀಮಠದ ಮೇಲೆ ಭಕ್ತಿ ವಿಶ್ವಾಸವಿಟ್ಟು ಕೆಲಸನಡಿಸುತ್ತ ಬಂದಿದ್ದರೆ ವಂತಿಗೆ ವಸೂಲಿ ಕೆಲಸ ಈಗಿನಂತೆ ಶಿಥಿಲತೆಗೆಬರುತ್ತಿದ್ದಿಲ್ಲ. ಇದುಶಿಷ್ಯ ಜನರ ತಪ್ಪು ಇರುತ್ತದೆ ಇನ್ನಾದರೂ ಈಶರಾವು ಮುಟ್ಟಿದ ಕೂಡಲೇ ಸಭೆಸೇರಿ ವಂತಿಗೆ ವಸೂಲೀಕುರಿತು ಶೀಘ್ರತಜವಿಜನಡಿಸಿ ಬೇಕಬಾಕ ವಸೂಲಿ ಮಾಡಿ ಶ್ರೀಮಠಕ್ಕೆಕಳುಹಿಸುವದು ಆಯಾಯ ಸಭೆಯವರ ಕರ್ತವ್ಯವಿರುತ್ತದೆ.

೧೮ ಶುಕ್ಲ ಸಂವತ್ಸರದ ವಂತಿಗೆ ಶಾಸನದಲ್ಲಿ ಭೂಮಿಯ ಉತ್ಪನ್ನ ಅಕ್ಕಿಯ ಮಂಗ್ಗೂರ ಮುಟಿ ೧೨ ೨ \* ೮ \* ತೆಂಗಿನಕಾಯಿ ೧೦೦ಕ್ಕೆ ೨ \* ೮ \* ಈರೀತಿ ಕ್ರಯ ಎಣಿಸಿ ತಿರ್ವ ವಜಾಹೋಗಿ ಉಳಿದರಕಂ ಮುನಾಫೆ ಎಂತಾವಣಿಸಿ ಅದರ ಮೇಲೆ ಆಕರ್ಣಿ(ದಾಖಲ) ಮಾಡುತ್ತಾರೆ. ಐಲೀಕಡೆ ಅಕ್ಕಿ ವ ತೆಂಗಿನಕಾಯಿಯ ಧಾರಣೆಯು ಶಾಸನದಲ್ಲಿ ನಿರ್ಣಯಿಸಿದಕಿಂತಲೂ ಜಾಸ್ತಿಆದ್ರಿಂದ ಸಣ್ಣಪಗಾರಿನವರಿಗೆ

ಬಡ್ಡಿ ಆದಹಾಗೆ ಅವರ ಉತ್ಪನ್ನದಮೇಲೆ ವರ್ಗಣೀವಸುಲಮಾಡುವಂತೆ ಭೂಮಿಉತ್ಪನ್ನದಮೇಲೆ ಕೂಡ ಮೊದಲಿನಕಿಂತಲೂ ಧಾರಣೆಜಾಸ್ತಿ ಆದ್ದಿಂದ ಅದರಂತೆ ಎಣಿಸಬೇಕಾಗಿ ಸಭೆಯಲ್ಲಿ ಬಂದ ಸೂಚನೆ ವಿಷಯ ಚರ್ಚೆಯಿಂದ ಆಲೋಚಿಸಿ ಇದೇ ಪ್ರಮಾದಿ ಸಂವತ್ಸರ ಮೊದಲುಗೊಂಡು ಅಕ್ಕಿಗೆ ಮಂಗ್ಲೂರಮುಡಿ ೧೨ ರೂಪಾಯಿ ೩ • ತೆಂಗಿನಕಾಯಿ ೧೦೦ಕ್ಕೆ ರೂ ೩ • ರಂತೆ ಕ್ರಯಎಣಿಸಿ ತೀರ್ವೆ ವಗೈರೆ ಕಳೆದು ಉಳಿಯುವ ರಕಂ ಮುನಾಫೆಎಂತ ಎಣಿಸಿ ಆಕರ್ಣಿ ದಾಖಲಮಾಡಬೇಕಾಗಿ ನಿಶ್ಚಯಿಸಲಾಯಿತು

೧೯ ಶಿಷ್ಯಸ್ವೀಕಾರ ಬಗ್ಗಂತ ವಿಶೇಷವರ್ಗಣೀ ಶೇಕಡಾ ೫ ರಂತೆ ಕೊಡಬೇಕೆಂದು ಹಿಂದೆ ನಿರ್ಣಯಿಸಿರುವುದಿಂದ ಅದರಂತೆ ಬಾಕಿ ಇರುವ ರಕಂ ಈಗ ಶಿಷ್ಯಸ್ವೀಕಾರದ ಖರ್ಚಿನ ಬಗ್ಗೆ ವಸೂಲಮಾಡಿ ಆದಷ್ಟು ತ್ವರ್ಯ ಇದೇ ಆಶ್ವಿಜ ಬಹುಳ ೩೦ ವಳಗಾದರೂ ಶ್ರೀಮಠಕ್ಕೆ ರವಾನಿಸಬೇಕಾಗಿರುತ್ತದೆ ಹಾಗೆ ವಸೂಲಾಗಬೇಕಾದ ವಿಶೇಷ ವಂತಿಗೆಯು ಅಕ್ಕಿ ವ ತೆಂಗಿನ ಕಾಯಿಗಳ ತಾತ್ಕಾಲಿಕ ಧಾರಣೆ ಮೇಲೆ ಎಣಿಸಬೇಕಾಗಿರುತ್ತದೆ.

ಈ ರೀತಿ ಸಭೆಯವರ ಇತ್ಯರ್ಥ ಶ್ರೀಸನ್ನಿಧಿಯಲ್ಲಿನಿವೇದಿಸಿದ ನಂತರ ಮೇಲಿನ ಕ್ರಮಾಂಕ ೨೫೭ನೇ ರ್ಯಾಸಅಪ್ಪಣೆಯಲ್ಲಿ ನಮೂದಿಸೋಣಾದಂತೆ ಶಿಷ್ಯಸ್ವೀಕಾರದ ಕಾರ್ಯವು ಮಠದಿಂದ ಇನ್ನೂ ನೆರವೇರಿಸಲಿಲ್ಲ ವೆಂತ ಯಾರುಖಿನ್ನರಾಗಿದ್ದಾರೋ, ಯಾ ದೊಷಿಸುವರೋ, ತಥಾಬಿಭೀಷಿಕೆ ತೋರಿಸುತ್ತಾರೋ ಅಂಥವರೇಲ್ಲರು ನಿರ್ಭಿಡೆಯಿಂದ ಸ್ವಾಭಿಪ್ರಾಯವನ್ನು ಅವಶ್ಯ ಮಾತಾಡಬೇಕು. ಇದನ್ನು ಕೇಳಿಕೊಳ್ಳುವದರಲ್ಲಿ ಬಹಳೇ ಆಸೆಉಂಟು ಎಂತ ಶ್ರೀಯವರು ಸಭೆಯಲ್ಲಿ ಕೂಡಿರುವ ಗೃಹಸ್ಥರನ್ನು ಕುರಿತು ಅಪ್ಪಣೆಕೊಟ್ಟರು

೨೦ ಈವಿಷಯವು ಸಭೆಯಲ್ಲಿ ಚರ್ಚಿಸಲಾಗಿ ಹಾಗೆ ಬಿಭೀಷಿಕೆತೋರಿಸುವವರೂ ತಥಾದೂಷಿಸುವವರು ಹಾಜರಿರುವಗೃಹಸ್ಥರಲ್ಲಿ ಯಾರೂಇಲ್ಲೆಂತ ಸಭೆಯವರ ಪೈಕಿಂ ಕೆಲವರು ಬಿನ್ನೈಸಿಕೊಂಡರು. ಶಿಷ್ಯಸ್ವೀಕಾರ ಮಾಡಲಿಲ್ಲೆಂದು ಖೇದಪಟ್ಟವರು ಕೆಲವರು ಇದ್ದಾರೆಂತ ಕಬೂಲಮಾಡಿ ಶ್ರೀಮಠದವರು ಶಿಷ್ಯಸ್ವೀಕಾರದ ಕಾರ್ಯವಿಲಂಬಿಸಿದ್ದು ಶಿಷ್ಯಜನರು ಶ್ರೀಮಠದ ಅಪ್ಪಣೆಯಂತೆ ಸ್ವಕಾರದುರಸ್ತಮಾಡಕೊಳ್ಳದೇ ತದ್ವಿರುದ್ಧ ಯಥೇಷ್ಟಾಚರಣೆಯಿಂದ ವರ್ತಿಸುವದೇ ಜಾಸ್ತಿಯಾದ್ದಿಂದ ಶಿಷ್ಯಸ್ವೀಕಾರ ಆಗದಿರಲಿಕ್ಕೆ ಶಿಷ್ಯಜನರಾಚರಣೆಯೇ ಕಾರಣಹೂರ್ತು ಶ್ರೀಮಠದಕಡೆಯಿಂದ ಅಡ್ಡಿಆದ್ದಿಲ್ಲ ಎಂತ ಶ್ರೀಸನ್ನಿಧಿಯಲ್ಲಿ ಬಿನ್ನೈಸಿಕೊಂಡರು.

೨೧ ಶ್ರೀಮಠಕ್ಕೆ ದೂಷಿಸುವವರು, ವ ಬಿಭೀಷಿಕೆ ತೋರಿಸುವವರು ಯಾರೆಂಬದು ಸಭೆಯವರಿಗೆ ತಿಳಿಯುವಂತೆ ಶ್ರೀಮಠಕ್ಕೆಬಂದ ಪತ್ರಗಳನ್ನು

ಶ್ರೀಸನ್ನಿಧಿಯಿಂದ ಕೊಡೊಣಾದ್ದು ಸಭೆಯಲ್ಲಿ ಓದಿ ಅದರ ಮಜ್ಜುರ ಮೇಲಿನ ವಿಷಯಗಳಿಗೆ ಸರಿಯಾಗಿರುವುದಾದರೂ ಅಂಥ ಪತ್ರಗಳು ಬರದವರ ಸ್ವಂತ ಅಭಿಪ್ರಾಯವಲ್ಲದೆ ಬೇರೆಜನರುಹೇಳಿದಮಜ್ಜೂರ ಕೇಳಿ ಬರಕೊಂಡದ್ದಂತ ಸ್ಪಷ್ಟವಾಗಿ ತೋರಿಬರುತ್ತದೆ. ಅದರೆ ಅಂಥ ಸಂಗತಿಗಳು ಕೇಳಿದಕೂಡಲೇ ಯಾರುಹೇಳುತ್ತಾರೆ, ಅವರಿಗೆ ಯೋಗ್ಯರೀತಿಯಿಂದ ಸಮಾಧಾನಪಡಿಸದೇ ಶ್ರೀಸನ್ನಿಧಿಯಲ್ಲಿ ಬಿನ್ನೈಸಿಕೊಂಡದ್ದು ಯೋಗ್ಯವಲ್ಲಂತ ಸರ್ವರು ಅಭಿಪ್ರಾಯಪಟ್ಟು ಶ್ರೀಸನ್ನಿಧಿಯಲ್ಲಿ ಬಿನ್ನೈಸಿಕೊಂಡರು.

೨೨ ಮೇಲೆ ನಮುದಿಸಿದ ಕ್ರಮಾಂಕ ೨೫೭ನೇ ರ್ಯಾಸ ಅಪ್ಪಣೆಯಲ್ಲಿ ಶಿಷ್ಯಜನರು ಈಸಭೆಗೋಸ್ಕರ ಶ್ರೀಮಠಕ್ಕೆ ಬರಹೋಗುವಖರ್ಚು ಶ್ರೀಮಠದಿಂದ ಸಲಬಹುದಾಗಿ ಇರುವ ಸೂಚನೆ ಸಂಮಂಥ ಪುನಃ ಖರ್ಚಿನ ಬೀಲುಗಳು ಕೊಡಬೇಕೆಂತ ಸಮಕ್ಷ ಅಪ್ಪಣೆಅದಕ್ಕೆ ಕೂಡಿದಗೃಹಸ್ಥರೆಲ್ಲರು ರ್ಯಾಸಪತ್ರದಲ್ಲಿ ಹಾಗೆ ನಿರೋಪಿಸಲಿಕ್ಕೆ ತಕ್ಕಕಾರಣವಿತ್ತೆಂತ ಸಮಾಧಾನಪಟ್ಟು ಹಾಗೆ ನಿರೋಪಿಸಿದ ಪಕ್ಷಕ್ಕೂ ಶಿಷ್ಯ ಜನರು ಶ್ರೀಮಠಕ್ಕೆ ಆಗಾಗ್ಗೆ ಬರಹೋಗುವುದು ನಮ್ಮ ಕರ್ತವ್ಯವಿರುವುದರಿಂದ ಈಸಂಬಂಧ ಖರ್ಚುಕೊಳ್ಳುವರೇ ಯಾರುಇಚ್ಛಿಸುವದಿಲ್ಲೆಂತ ಮನಃಪೂರ್ವಕವಾಗಿ ಪ್ರಾರ್ಥನೆಮಾಡಿಕೊಂಡರು.

೨೩ ಇಷ್ಟಾದ ನಂತರ ಎಲ್ಲಾಸಂಗತಿಗಳ ಕುರಿತು ಶ್ರೀಮಠದ ಅಪ್ಪಣೆಯಂತೆ ನಾವೆಲ್ಲರು ವಿಧೇಯತ್ವದಿಂದಲೂ, ಶ್ರದ್ಧಾಪೂರ್ವಕ ಭಕ್ತಿಯಿಂದಲೂ, ಶ್ರೀಮಠಕ್ಕೆ ನಡಕೊಳ್ಳತ್ತೇವಾಗಿಯೂ ಇಲ್ಲಿ ಈಸಭೆಗೆ ಬಾರದೇ ಇವರು ಇತರಶಿಷ್ಯಜನರಿಗೆ ಯೋಗ್ಯರೀತಿ ಯಿಂದಬೋಧಿಸಿಯತ್ತಿಸುವದಾಗಿಯೂ ಶಿಷ್ಯಸ್ವಿಕಾರದ ಕಾರ್ಯನೆರವೇರಿಸಿ ಶಿಷ್ಯಜನರಿಗೆ ಉದ್ಧರಿಸಬೇಕಾಗಿ ಸಹಸರ್ವರು ದೈನ್ಯದಿಂದಬೇಡಿಕೊಂಡರು. ಮತ್ತು ಮೇಲೆವಿವರಿಸಿದಂತೆ ಒಪ್ಪಂದ ಕರಾರು ಇಲ್ಲಿಬಂದ ಶಿಷ್ಯಜನರು ಅಂದರೆ ಹಾಜರಿರುವವರು ಲ ಎಂಟಾಣೆಯ ಷ್ಠಾಂಪ ಕಾಗದದಮೇಲೆ ಬರದು ಸಹಿಮಾಡಿ ಶ್ರೀಸನ್ನಿಧಿಯ ಮುಂದೆ ಇಡಬೇಕೆಂತ ನಿಶ್ಚಯಿಸಲಾಯಿತು.

ಇಷ್ಟುಕೆಲಸ ನಡಿಯುವಷ್ಟರಲ್ಲಿ ರಾತ್ರಿ ೧೨ ಘಂಟೆಯಾದರಿಂದ ಮುಂದಿನಕೆಲಸ ನಾಡದು ಸೋಮವಾರ ಮಧ್ಯಾಹ್ನ ೧ ಘಂಟೆಗೆ ನಡಿಯಬೇಕಾಗಿ ಶ್ರೀಯವರ ಅಪ್ಪಣೆಯಾದ್ದಂತೆ ಈ ಹೊತ್ತಿನ ಕೆಲಸ ತವಮೀಪ.

ವೆಂಕಟರಾವ ದತ್ತಾತ್ರಯ ಎಣ್ಣೆಪುಡಿ  
ಅಧ್ಯಕ್ಷ

ಚೈತ್ರಬಹುಳ ೧೪ ಚಂದ್ರವಾರ ೧ ಘಂಟೆಗೆ ಸಭೆಸೇರಿತು

ಶ್ರೀಗಳವರಸ್ವಾರಿ ಸಭೆಗೆ ಚಿತ್ತೈಸಿದಬಳಿಕ ಸರ್ವರು ವಂದನೆಮಾಡಿದರು

ಶ್ರೀನ್ನಿದಿಯಲ್ಲಿ ಕೂಡಿದಗೃಹಸ್ಥರೆಲ್ಲರು, ಶಿಷ್ಯಸ್ವೀಕಾರದ ಕುರಿತು ಪುನಃಉಭಯ ಅಪ್ಪಣೆ ಆಗಬೇಕಾಗಿ ಪ್ರಾರ್ಥಿಸಿಕೊಂಡದ್ದಕ್ಕೆ ಆದ ಅಪ್ಪಣೆ ಏನೆಂದರೆ-

ಸಭೆಗೆ ಕೂಡಿದ ಗೃಹಸ್ಥರು ಸಹಿಮಾಡಿ ಈಹೊತ್ತು ಪೂರ್ಣ ಪಡಿಸಿದ ಒಪ್ಪಂದದಕರಾರಿನಲ್ಲಿ ನಿಶ್ಚಯಿಸಿಕೊಂಡಂತೆ ಎಲ್ಲ ಶಿಷ್ಯಮಂಡಲಿಯವರು ವ್ಯವಸ್ಥೆಮಾಡಿ ಸಮಾಧಾನ ಪಡಿಸಿದ್ದಲ್ಲಿ ಶಿಷ್ಯಸ್ವೀಕಾರದ ಕೆಲಸವನ್ನು ನೆರವೇರಿಸಲಿಕ್ಕೆ ಸಂತೋಷದಿಂದ ತಯಾರಾಗದೇವೆಂತ ಶ್ರೀಸ್ವಾಮಿಗಳವರು ಕೊಟ್ಟಭಿವಚನವನ್ನು ಸರ್ವರು ಶಿರಸಾವಹಿಸಿಕೊಂಡರು.

೨೪ ಸಭೆಗೆ ಸೇರಿದ ಗೃಹಸ್ಥರು ಒಪ್ಪಂದಕ್ಕೆ ಸಹಿಮಾಡಿದರಮೇಲಿಂದಲೇ ಶಿಷ್ಯಸ್ವೀಕಾರಮಾಡುವರೆ ಧೈರ್ಯಪಡಲಿಕ್ಕೆ ಸಾಕಷ್ಟು ವ್ಯವಸ್ಥೆ ಆಯಿತಂತೆ ತಿಳಿಯಬಹುದೋ ಎಂತ ಆದಅಪ್ಪಣೆವಿಷಯವಾಗಿ ಸಭೆಯಲ್ಲಿ ಹೆಚ್ಚು ಸಮಯ ಚರ್ಚನಡದು ಶ್ರೀಮಠಕ್ಕೆ ವಿಧೇಯರಾಗಿ ನಡಕೊಳ್ಳಲಿಕ್ಕೆ ಸಿದ್ಧವಾಗಿರುವ ಪ್ರತಿಒಬ್ಬನು ಈಗ ನಿಶ್ಚಯಿಸಿದಂತೆ ಒಪ್ಪಂದದ ಕರಾರಿಗೆ ಸಹಿಮಾಡಿಕೊಡುವದಲ್ಲದೆ ಅದರಂತೆ ದೃಢಭಕ್ತಿಯಿಂದಲೂ ಮನೋದಾರ್ಡ್ಯತೆಯಿಂದಲೂ ಸ್ವಧರ್ಮದಕಡೆಗೆ ಲಕ್ಷಕೊಟ್ಟು ನಡಕೊಂಡು ತದ್ವಿರುದ್ಧ ನಡಕೊಳ್ಳುವವರಿಗೆ ಯಾವವಿಧದಿಂದಲೂ ಎಡೆಕೊಡದೆ ಪ್ರಾಯಶ್ಚಿತ್ತಾರ್ಹ ದೋಷಾರೋಪಿಗಳಿಗೆ ಬೋಧಿಸಿ ಸಾಧ್ಯವಿದ್ದಷ್ಟರ ಮಟ್ಟಿಗೆ ಅಂಥವರು ದೋಷಮುಕ್ತರಾಗಿ ಶ್ರೀಮಠಕ್ಕೆ ವಿಧೇಯರಾಗಿ ನಡಕೊಳ್ಳುವಂತೆ ವ್ಯವಸ್ಥೆಮಾಡಿ ಅವಿಧೇಯರಾಗಿರತಕ್ಕವರು ಯಾರೆಂಬುದನ್ನು ನಿರ್ಣಯಿಸೋಣಾಯಿತು.

೨೫ ಕಳೆದ ಪರಿಧಾವಿಸಂವತ್ಸರದ ವೈಶಾಖ ಶುಕ್ಲ ೯ ಯಿಂದ ವದ್ಯ ೩ ವರೆಗೆ ನೆರದ ಮಹಾಸಭೆಯಲ್ಲಿ ಆದರರಾವಿನಲ್ಲಿ "ಠರಾವು ತಿಳಿದ ೩ ತಿಂಗಳವಳಿಗಾಗಿ ಪ್ರಾಯಶ್ಚಿತ್ತ ಹೊಂದಿಪುನೀತರಾಗಬೇಕು. ಎಂತಗೊತ್ತುಪಡಿಸಿಅದೆ ಪರಂತು ಈನಿಯಮಕ್ಕನುಸರಿಸಿ ಅನೇಕರು ಪುನೀತರಾಗಲಿಕ್ಕೆ ಇಚ್ಛಿಸಲಿಲ್ಲ ಆದರೆ ಈಗ ಕೂಡಿದ ವಿಶೇಷ ಸಭೆಯಲ್ಲಿ ಅಂಥವರ ಕುರಿತು ರಿಯಾಯತಿಇಂದ ಇಂದಿನಿಂದ ಪುನಃ ೩ ತಿಂಗಳ ಅವಧಿಯನ್ನು ಕೊಡಬೇಕೆಂತನಿರ್ಣಯಿಸಲಾಯಿತು.

೨೬ ಈಪ್ರಕಾರ ವ್ಯವಸ್ಥೆ ಪಡಿಸಿ ಅದರಸಂಗಡಲೇ ಶ್ರೀಸಂಸ್ಥಾನ ಊರ್ಜಿತವಾಗಿ ನಡಿಯುವ ಅನುಕೂಲತೆ ಬಗ್ಗೆ ಹಿಂದಿನ ವಂತಿಗೆ ಬಾಕಿಯನ್ನು ಮತ್ತು ಶಿಷ್ಯಸ್ವೀಕಾರದ ಬಗ್ಗೆ ವಿಶೇಷ ವಂತಿಗೆಯನ್ನು ವಸೂಲಮಾಡುತ್ತೇವೆಂತ ಬಿನ್ನೈಸಿಕೊಂಡು ಈಎಲ್ಲ ವ್ಯವಸ್ಥೆಯು ಸಫಲವಾಗು ಬಗ್ಗೆ ಶ್ರೀಗುರುದೇವರ ಪೂರ್ಣಾನುಗ್ರಹವಿರಬೇಕಂತ ಸರ್ವರು ಬಿನ್ನೈಸಿಕೊಂಡರು

ಈಬಗ್ಗೆ ಶಿಷ್ಯ ಜನರು ಮೇಲಿನಂತೆ ನಡಕೊಂಡಲ್ಲಿ ಶಿಷ್ಯಸ್ವೀಕಾರದ ಕುರಿತು ಏನೊಂದು ಆಕ್ಷೇಪವಿರಲಾರದೆಂಬದು ಸಹಜವೇ ಶಿಷ್ಯಜನರು ನಡಿಸುವ ವ್ಯವಸೆಯು ಸಫಲವಾಗುವ ಬಗ್ಗೆ ಶ್ರೀಗುರುದೇವತಾನುಗ್ರಹ ಪೂರ್ಣವಿರುವದಾಗಿ ಆಶೀರ್ವಾದ ಪೂರ್ವಕ ಶ್ರೀಸ್ವಾಮಿಗಳವರ ಅಭಯ ಅಪ್ಪಣೆಆಯಿತು.

ಈಠರಾವಿನ ವ ಒಪ್ಪಂದಕರಾರಿನ ನಕ್ಷುಗಳನ್ನು ಕಾರವಾರಸಭೆಯವರು ಆದಷ್ಟುಬೇಗ ತಯಾರಿಸಿ ಎಲ್ಲ ಸಭೆಯವರಿಗೂ ಸಭೆಇಲ್ಲದ್ದಲ್ಲಿ ಊರವರಿಗೂ ರವಾನಿಸಬೇಕಾಗಿ ನಿಶ್ಚಯಿಸಿ ಸರ್ವರೂ ಶ್ರೀಸ್ವಾಮಿಗಳವರಿಗೆ ವಂದನೆಮಾಡಿ ಠರಾವು ಶ್ರೀಸನ್ನಿಧಿಗೆ ಒಪ್ಪಿಸಿ ಸಭೆಯ ಕೆಲಸ ಪೂರ್ಣತೆಯಿಂದ ಊರಿಗೆ ಹೋಗುವರ ಅಪ್ಪಣೆಪಡಕೊಂಡರು.

ಪ್ರಮಾದೀ ಸಂವತ್ಸರ ಚೈತ್ರ ಬಹುಳ ೧೪ ಚಂದ್ರವಾರ

ಶ್ರೀಚಿತ್ರಾಪುರ

ವೆಂಕಟರಾವ ದತ್ತಾತ್ರೇಯ ಎಣ್ಣೆಪುಡಿ  
ಅಧ್ಯಕ್ಷ

ಕರಾರಿನ ನಕ್ಷು

ಶ್ರೀಗುರುಭ್ಯೋನಮಃ

ಶ್ರೀಮತ್ತರಮಹಂಸ ಪರಿವ್ರಾಜಕಾಚಾರ್ಯ ವರ್ಯ ಶ್ರೀಮತ್ ಕೃಷ್ಣಾಶ್ರಮಾ  
ನುಗೃಹೀತ ಶ್ರೀಚಿತ್ರಾಪುರ ಮಠಾಧೀಶ ಶ್ರೀಮತ್ ಪಾಂಡುರಂಗಾಶ್ರಮ  
ಶ್ರೀ ಪಾದಂಗಳವರ ದಿವ್ಯಶ್ರೀಚರಣಾರವಿಂದಂಗಳಿಗೆ

ಶಾಲಿವಾಹನ ಶಕ ೧೮೩೫ನೇ ಪ್ರಮಾದೀ ಸಂವತ್ಸರ ಚೈತ್ರ ಕೃಷ್ಣ ೧೨  
ಸ್ಥಿರವಾರಕ್ಕೆ ಸರಿಯಾದ ಸನ್ ೧೯೧೩ನೇ ಇಸ್ವಿ ಮೇ ತಾರಿಕು ದಿರಲ್ಲು ಶ್ರೀಮಠದ  
ಶಿಷ್ಯವರ್ಗದವರಾದ ನಾವು ನಮ್ಮ ಸ್ವಂತದಸಲುವಾಗಿಯೂ ನಮ್ಮ ಅವಿಭಕ್ತ  
ಕುಟುಂಬಗಳ ಅಪ್ರಾಯಸ್ತರಸಲುವಾಗಿಯೂ ನಮ್ಮ ಸಂತತಿ ಮುಂತಾದ  
ವಾರಿಸಿದಾರರಸಲುವಾಗಿಯೂ ಧೃಢಭಕ್ತಿಯಿಂದಲೂ ಆತ್ಮಸಂತೋಷದಿಂದಲೂ  
ಪ್ರತಿಜ್ಞಾಪೂರ್ವಕ ಬರಕೊಟ್ಟ ಕರಾರುಏನಂದರೆ-

ಶ್ರೀಸಂಸ್ಥಾನದ ಮೂಲ ಪೀಠಾಧಿ ಪರಾದ ಶ್ರೀಮತ್ತರಿಜ್ಞಾನಾನಂದಾಶ್ರಮ  
ಶ್ರೀಪಾದಂಗಳವರಿಗೆ ನಮ್ಮ ಜಾತಿವರ್ಗದ ಮಂಗರ್ಸಪಂಡಿತ ವಗೈರೆ ಪೂರ್ವಜರು  
ಆದಿಯಲ್ಲಿ ಬಿನ್ನವತ್ತಳಿಕೆಯನ್ನು ಬರಕೊಟ್ಟು ಆಶ್ರೀಪಾದಂಗಳವರು ಶಿಷ್ಯಪರಂಪರಾ  
ನಮ್ಮ ಜಾತಿವರ್ಗದ ಮಠನಡಿಸಿ ಬರಬೇಕೆಂತಲೂ, ನಮ್ಮ ಆಚಾರ ವಿಚಾರ  
ನಡಿಸಿಕೊಂಡು ಬರಬೇಕೆಂತಲೂ, ತಾವು ಶ್ರೀಸಂಸ್ಥಾನಕ್ಕೆ ವಿಧೇಯರಾಗಿ ನಡಕೊಂಡು  
ಮಠಮಾನ್ಯ ನಡಿಸುವರ ಕಾಣಿಕೆ ವಗೈರೆ ಕೊಟ್ಟುಬರುವದಾಗಿಯೂ, ಕೂಡಾ

ಒಪ್ಪಂದಮಾಡಿಕೊಂಡು ಈಸಂಸ್ಥಾನವು ಸ್ಥಾಪಿಸಿದ್ದಾಗಿರುತ್ತದೆ. ತದನಂತರ ಆಶ್ರೀಪರಿಷ್ಠಾನಾನಂದಾಶ್ರಮ ಶ್ರೀಪಾದಂಗಳವರ ಶಿಷ್ಯರಾದ ಶ್ರೀಮತ್‌ಶಂಕರಾಶ್ರಮ ಶ್ರೀಪಾದಂಗಳವರಿಗೆ ಆನಂದ ಸಂವತ್ಸರ ಫಾಲ್ಗುಣ ಶುಕ್ಲ ೫ ಯಲ್ಲಿ ನಮ್ಮ ಜಾತಿವರ್ಗದವರು ಸ್ವಷ್ಟೀಕರಣದ ಇನ್ನೊಂದು ಒಪ್ಪಂದವನ್ನು ಬರಕೊಟ್ಟ ಮೇರೆಗೆ ಈಸಂಸ್ಥಾನವು ನಮ್ಮ ಆಚಾರ ವಿಚಾರ ನಡಿಸಿ ಈವರೆಗೆ ನಡೆದು ಬಂದಿಲ್ಲ.

ಆದರೆ ಇತ್ತೀಚೆಗೆ, ನಮ್ಮ ಜನರು ಸ್ವಾಚಾರಗಳನ್ನೂ, ಶ್ರೀಮಠದ ಆಜ್ಞೆಗಳನ್ನೂ ತಿರಸ್ಕರಿಸಿ, ಯಥೇಷ್ಟಾಚಾರಣ ತತ್ಪರತೆಯಿಂದ ಯುವತೀ, ವಿಧವಾ, ಸಗೋತ್ರಾ, ವಿವಾಹಗಳನ್ನೂ ನಿಷಿದ್ಧದೇಶಗಮನ, ಹಾಗೂ ಈಸಂಸ್ಥಾನದ ಶಿಷ್ಯವರ್ಗದವರಲ್ಲದ ಬೇರೆಜಾತಿಯವರೊಡನೆ ಅನ್ನ ಮತ್ತು ಶರೀರಸಂಬಂಧಗಳಿಂದ ಏಕೀಕರಣವನ್ನೂ ಮಧಿ ವರ್ಣಸಾಂಕರ್ಯ ಆಗುವ ಹಾಗಿನ ಪ್ರವೃತ್ತಿಯಲ್ಲಿ ವರ್ತಿಸುವುದುಮುಂತಾದ ಅನಾಚಾರಗಳು ದಿನೇ ದಿನೇ ಹೆಚ್ಚುತ್ತ ಹೋಗುವದರಿಂದ ಶಿಷ್ಯಸ್ವೀಕಾರಮಾಡಬೇಕೋ ಹ್ಯಾಗೆಂಬ ಸಂಶಯವು ಶ್ರೀಸನ್ನಿಧಿಗೆಬಂದು ಅನೇಕ ಮಹಾಸಭೆಗಳು ಆದಾಗ್ಯೂ ಯಾವದೇ ನಿಶ್ಚಯವಾಗಲಿಲ್ಲ. ಈಗ ಶ್ರೀಸಂಸ್ಥಾನದ ಕಳೆದ ಪರಿಧಾವೀಸಂವತ್ಸರದ ವ್ಯಾವಹಾರಿಕ ಕ್ರಮಾಂಕ ೨೫೭ ನೇ ರ್ಯಾಸ ಅಪ್ಪಣೆಯನ್ನು ಕಾರವಾರ ಸಭೆಯ ಮುಖಾಂತರ ಎಲ್ಲ ಊರನಿವಾಸಿ ಶಿಷ್ಯಜನರಿಗೆ ತಿಳಿಸಿದಮೇರೆಗೆನಮ್ಮ ಜಾತಿವರ್ಗದವರು ಶ್ರೀಸನ್ನಿಧಿಯ ಸಮಕ್ಷಮಬಂದು ವಿಶೇಷ ಸಭೆಕೂಡಿ ಸಭೆಯಲ್ಲಿ ಚರ್ಚೆನಡೆದು ಶ್ರೀಸ್ವಾಮಿಗಳವರು ನಮ್ಮ ಅರಿಕೆ ಪ್ರಕಾರ ಶಿಷ್ಯಸ್ವೀಕಾರಮಾಡಿ ಈಸಂಸ್ಥಾನವು ನಮ್ಮ ಪೂರ್ವಜರ ಕಾಲದಲಾಗ್ಯಾತು ಈವರೆಗೆ ನಡೆದುಬಂದಂತೆ ಇನ್ನು ಮುಂದೆಯೂ ಶಾಶ್ವತವಾಗಿ ನಡಿಯುವಂತೆ ದಯಪಾಲಿಸಬೇಕಾಗಿಯೂ ನಾವು ಶ್ರೀಸನ್ನಿಧಿಬಳಿಯ ಬಿನ್ನಯಿಸಿಕೊಂಡು, ನಾವು ನಮ್ಮ ಕುಟುಂಬದವರು ಸಂತತಿಪರಂಪರ್ಯವಾಗಿ ಧರ್ಮಾಚರಣೆಯಲ್ಲಿಯೂ ಶ್ರೀಸಂಸ್ಥಾನದ ಆಜ್ಞೆಗಳಿಗೆ ಅನುಸಾರವಾಗಿಯೂ ನಡೆಕೊಂಡು ಬರುತ್ತೇವೆವಾಗಿ ಪ್ರತಿಜ್ಞೆಮಾಡಿ ಈಕರಾರು ಬರಕೊಡುತ್ತೇವೆ.

ಇದರ ಕರ್ತೃಗಳಾವ ದೆಂದರೆ-

೧ ಶಿಷ್ಯವರ್ಗದವರಾದ ನಾವು ನಮ್ಮ ಬ್ರಹ್ಮಕರ್ಮಕ್ಕೆ ಯೋಗ್ಯವಾದ ರೀತಿಯಲ್ಲಿಯೂ ನಮ್ಮ ಪೂರ್ವಜರು ನಡೆಕೊಂಡು ಬಂದ ಶಿಷ್ಯಾಚಾರದಂತೆಯೂ ಶ್ರೀಸಂಸ್ಥಾನದಕಡೆಯಿಂದ ಕೊಡೋಣಾದ ವ ಕೊಡೋಣಾಗುವ ಆಜ್ಞೆಗಳಿಗೆ ವಿಧೇಯರಾಗಿ ನಡೆಕೊಳ್ಳುತ್ತೇವೆ. ಮತ್ತು ಮೇಲೆದೋಷಾರ್ಹವೆಂದು ಉಲ್ಲೇಖಿಸಿದ ಏಕೀಕರಣ ಯುವತಿಯರ ಮುಂತಾದ ವಿವಾಹ ವಗೈರೆ ಅನಾಚಾರಗಳನ್ನು ಮಾಡಲಿಕ್ಕಿಲ್ಲ. ಮತ್ತು ಅಂಥ ಅನಾಚಾರಗಳನ್ನು ವ ಶ್ರೀಸನ್ನಿಧಿಯಿಂದ ದೋಷಿಗಳಂತೆ

ವಿಂಗಡಿಸಲ್ಪಡುವ ಜನರನ್ನು ಸಹಕೂಡಿಸಿದೆಯೆಲಿಕ್ಕಿಲ್ಲ ಮತ್ತು ಈಸಂಬಂಧ ಶ್ರೀಸಂಸ್ಥಾನದಿಂದ ಆಗುವ ವ ಈವರೇಗಾದ ಆಜ್ಞೆಗಳಿಗೆ ಮೀರಿ ಎಂದೂ ನಡಿಯಲಿಕ್ಕಿಲ್ಲ-

೨ ಶ್ರೀಸಂಸ್ಥಾನದ ಆಜ್ಞೆಗೆ ಯಾ ಧರ್ಮಾಚರಣೆಗೆ ವಿರೋಧವಾಗಿ ನಡಕೊಂಡಲ್ಲಿ ಶ್ರೀಯವರಿಂದ ವಿಧಿಸಲ್ಪಡುವ ದಂಡ ಪ್ರಾಯಶ್ಚಿತ್ತ ಮುಂತಾದ್ದರಿಂದ ಪುನೀತರಾಗುವೆವು ಮತ್ತು ದಂಡ ಪ್ರಾಯಶ್ಚಿತ್ತ ವಗೈರೆಯಿಂದ ಪರಿಹಾರ್ಯವಲ್ಲದ ದೋಷಗಳನ್ನು ಮಾಡುವವರು ನಮ್ಮ ಜಾತಿವರ್ಗದಿಂದ ತ್ಯಜಿಸಲ್ಪಡಲಿಕ್ಕೆ ಪಾತ್ರರಾಗಿರತಕ್ಕದ್ದು.

೩ ತತ್ಸಂಬಂಧಿ ಶ್ರೀಸಂಸ್ಥಾನದಿಂದಾಗುವ ನಿರ್ಣಯಗಳು ಯಾ ಅಪ್ಪಣೆಗಳು ಯೋಗ್ಯವಲ್ಲಂತಾಗಲಿ ಮಾನಹಾನಿಕರವೆಂತಾಗಲಿ ಯಾವದೇತರದ ನಷ್ಟದವುಗಳೆಂತಾಗಲಿ ಸರಕಾರದ ಯಾವನ್ಯಾಯಸ್ಥಾನಗಳಲ್ಲಿಯೂ ಸಾಧಿಸುವಹಕ್ಕು ಯಾ ಸ್ವತಂತ್ರ ನಮಗೂ ನಮ್ಮಕುಟುಂಬದವರಿಗೂ ವ ವಾರಿಸದಾರರಿಗೆ ಕೂಡ ಇರುವದಿಲ್ಲ.

೪ ಶ್ರೀಮಠದ ಸಂಸ್ಥೆಯು ನಮ್ಮ ವರ್ಗದ ಹಿತಕ್ಕಾಗಿ ಶಾಶ್ವತ ನಡಿಯುವ ಅನುಕೂಲತೆ ಬಗ್ಗೆ ಶುಕ್ಲ ಸಂವತ್ಸರದ ಶಾಸನ ಪ್ರಕಾರ ಮತ್ತು ಅದರ ದುರುಸ್ತಿಯಿಂದ ಮುಂದೆ ಆಗಬಹುದಾದ ಶಾಸನಗಳ ಪ್ರಕಾರ ವಂತಿಗೆಯನ್ನು ಶಾಶ್ವತವಾಗಿಯೂ ಸರಾಗವಾಗಿಯೂ ಶಿಷ್ಯವರ್ಗದವರಾದ ನಾವು ನಮ್ಮ ಕುಟುಂಬದವರು ಸಂತತಿಯವರು ಶ್ರೀಸಂಸ್ಥಾನಕ್ಕೆ ಕೊಡುತ್ತ ಬರುವೆವು.

೫ ಮೇಲಿನ ಕರ್ತವಂತೆ ವಸೂಲಾಗುವ ಎಲ್ಲವಂತಿಗೆ ಹಣಗಳು ಹಿಂದಿನ ಒಪ್ಪಂದದಮೇರೆಗೆ ಮಠಮಾನ್ಯಕ್ಕೆ ಒಪ್ಪಿದ್ದಾಗಿದ್ದು ಅವುಗಳನ್ನು ಶ್ರೀಸಂಸ್ಥಾನದ ಅಗತ್ಯಉಳ್ಳಖರ್ಚಿಗೂ ಶ್ರೀಸ್ವಾಮಿಗಳವರು ಆರಾಧಿಸುವ ಶ್ರೀಭವಾನಿಶಂಕರದೇವರ ವಿನಿಯೋಗಕ್ಕೂ ಉಪಯೋಗಿಸಿ ಹೆಚ್ಚಿಗೆ ಉಳಿದ ಅಂಶ ಶ್ರೀಭವಾನಿಶಂಕರ ದೇವರಬಗ್ಗೆ ಸ್ಥಿರಚರ ಆಸ್ತಿವೃದ್ಧಿ ಪಡಿಸುವ ಸಂಬಂಧ ವಿನಿಯೋಗಿಸಲಿಕ್ಕೆ ಸಹ ಶ್ರೀಸ್ವಾಮಿಗಳವರು ಪೂರ್ಣಹಕ್ಕುದಾರರಾಗಿರುತ್ತಾರೆ. ಮತ್ತು ಈಶ್ರೀಸಂಸ್ಥಾನಕ್ಕೆ ಒಪ್ಪಿದ ಎಲ್ಲಸ್ಥಿರಚರ ಸೊತ್ತುಗಳು ಶೋಭಕೃತ್ ಸಂವತ್ಸರದ ಪೌಷಶುಕ್ಲ ೧೨ಯೆಲ್ಲ ಶ್ರೀಮತ್ತರಿಜ್ಞಾನಾನಂದಾಶ್ರಮ ಶ್ರೀಸ್ವಾಮಿಗಳವರಿಗೆ ನಮ್ಮ ಜಾತಿವರ್ಗದ ಹತ್ತು ಸಮಸ್ತರು ಬರಕೊಟ್ಟತಹಾಕರಾರ ಮೇರೆಗೆ ಪೂರ್ವಕಾಲಗ್ಯಾತು ಶ್ರೀಭವಾನಿಶಂಕರದೇವರ ವಿನಿಯೋಗಗಳ ಬಗ್ಗೆ ವರ್ಷಾಶನ ವಂತಿಗೆ ಮುಂತಾದ ಅನೇಕವಿಧಗಳಿಂದ ಸಂಗ್ರಹವಾದ್ದಾಗಿದ್ದು ಅವುಗಳು ಶ್ರೀಭವಾನಿಶಂಕರದೇವರ ಪೂರ್ಣಹಕ್ಕಿನದಾಗಿರುತ್ತವೆ. ಆದುದರಿಂದ ಸದರಿಸೊತ್ತುಗಳಮೇಲೆ ಯಾ ಅವುಗಳ ಉತ್ಪತ್ತಿಮೇಲೆ ಯಾ ವಂತಿಗೆ ವಗೈರೆ ಹಣಗಳಮೇಲೆ ಶಿಷ್ಯಜನರಾದ ನಮಗೆ

ಯಾ ನಮ್ಮ ಕುಟುಂಬದವರಿಗೆ ನಮ್ಮ ಸಂತತಿಯವರಿಗೆ ಯಾವದೇ ವಿಧದ ಹಕ್ಕು ಸ್ವಾಮಿತ್ವಸಂಬಂಧವಿರುವದಿಲ್ಲ. ಅಂಥ ಯಾವದೇ ಸೋತ್ತು ಯಾ ಅವುಗಳ ಉತ್ಪನ್ನ ಸಹ ಯಾವದೇಕಾರಣಗಳಿಂದ ವಾಪಸಕೇಳಲಿಕ್ಕಾಗಲೀ ಅನ್ಯಕೆಲಸಕ್ಕೆ ಉಪಯೋಗಿಸಬೇಕೆಂತ ಹೇಳಲಿಕ್ಕಾಗಲೀ ಶಿಷ್ಯವರ್ಗದವರಾದ ನಮಗೆ ನಮ್ಮ ಕುಟುಂಬದವರಿಗೆ ನಮ್ಮ ಸಂತತಿಯವರಿಗೆ ಎಷ್ಟು ಮಾತ್ರಕ್ಕೂ ಹಕ್ಕು ಇರುವದಿಲ್ಲ.

೬ ಏವಂಚಮೇಲೆ ತೋರಿಸಿದ ಒಪ್ಪಂದಗಳನ್ನು ಊರ್ಜಿತವಿಟ್ಟು ಅವುಗಳಂತೆ ಸಹ ನಡಕೊಳ್ಳಲಿಕ್ಕೂ ನಾವು ಈಮೂಲಕ ಒಪ್ಪಿ ದೃಢಪಡಿಸಿರುತ್ತೇವೆ.

೭ ನಮ್ಮ ಜಾತಿವರ್ಗದವರ ಪೈಕಿ ಈಕರಾರಿಗೆ ಸಹಿಕೊಟ್ಟು ಬದ್ಧರಾಗಲಿಕ್ಕೆ ಯಾರುತೀರಿಸ್ಕಾರಮಾಡುವರೋ ಅಂಥವರು ನಮ್ಮ ಜಾತಿವರ್ಗದಿಂದ ತ್ಯಾಗಾರ್ಹರಾದ್ದರಿಂದ ಅನ್ನಪಾನ ಶರೀರಸಂಬಂಧ ವ್ಯಗ್ರೆಗಳಿಂದ ಅಂಥವರೊಡನೆ ನಾವು ನಮ್ಮ ಕುಟುಂಬದವರು ಸಂತತಿಯವರು ಸಹ ಕೂಡಿನಡಿಯಲಿಕ್ಕಿಲ್ಲ.

೮ ಈಕರಾರನ್ನು ರದ್ದುಪಡಿಸಬೇಕೆಂತ ಹೇಳುವಹಕ್ಕು ನಮಗೂ ನಮ್ಮ ಕುಟುಂಬದವರಿಗೂ ನಮ್ಮ ಸಂತತಿಯವರಿಗೂ ವಾಸಿದಾರರಿಗೆ ಸಹ ಇರುವದಿಲ್ಲ. ಇದರಂತೆ ಶಾಶ್ವತವಾಗಿ ನಡಕೊಂಡು ಬಂದೆವು ಎಂತ ಸಹದೃಢಭಕ್ತಿಯಿಂದಲೂ ಆತ್ಮಸಂತೋಷದಿಂದಲೂ ಪ್ರತಿಜ್ಞಾಪೂರ್ವಕ ಬರಕೊಟ್ಟ ಕರಾರು.

**Summary :** A copy of the proceedings of the special assembly held in the Chitrāpur *Maṭha*, from Sunday, 7<sup>th</sup> day of the dark half of Chitra, Pramāthi *saṁvatsara*, Śaka 1835 to Monday 14<sup>th</sup> day of the dark half of the same month and the same *saṁvatasara*. This printed brochure contains 22 pages and is meant for the disciples of Śrī Chitrāpur *Maṭha*. The names of persons who attended the meeting in the Chitrāpur *Maṭha*, *āchāravichāra* of the disciples, importance of *Guru-śiṣya* relation, selection of a successor to the *Guru-Pīṭha*, subscription from the disciples, duties of the disciples, etc., are registered in the brochure.

**Note :** Pramathi *saṁvatsara* corresponds to C.A.D. 1913.



145

## VII- AGREEMENT APPROVED BY THE MAHASABHA OF 1913

(The date is given in the document as Chaitra  
Krishna 12 of Pramadi, 1835 or the 3rd May 1913 A.D.)

|| ಶ್ರೀಗುರುಭ್ಯೋನಮಃ ||

ಶ್ರೀಮತ್ತರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮತ್ ಕೃಷ್ಣಾಶ್ರಮಾನುಗೃ  
ಹೀತ ಶ್ರೀ ಚಿತ್ರಾಪುರ ಮಠಾಧೀಶ ಶ್ರೀಮತ್ ಪಾಂಡುರಂಗಾಶ್ರಮ ಶ್ರೀಪಾದಂಗಳ  
ವರ ದಿವ್ಯಶ್ರೀಚರಣಾರವಿಂದಗಳಿಗೆ

ಶಾಲಿವಾಹನ ೧೮೩೫ನೇ ಪ್ರಮಾದೀ ಸಂವತ್ಸರ ಚೈತ್ರ ಕೃಷ್ಣ ೧೨ ಸ್ಥಿರವಾರಕ್ಕೆ  
ಸರಿಯಾದ ಸನ್ ೧೯೧೩ ನೇ ಇಸ್ವಿ ಮೇ ತಾರಿಕು ೩ ರಲ್ಲು ಶ್ರೀಮಠದ  
ಶಿಷ್ಯವರ್ಗದವರಾದ ನಾವು ನಮ್ಮ ಸ್ವಂತದ ಸಲುವಾಗಿಯೂ ನಮ್ಮ ಅವಿಭಕ್ತ  
ಕುಟುಂಬಗಳ ಅಪ್ರಾಯಸ್ತರಸಲುವಾಗಿಯೂ ನಮ್ಮ ಸಂತತಿ ಮುಂತಾದ  
ವಾರಿಸದಾರರ ಸಲುವಾಗಿಯೂ ಧೃಢಭಕ್ತಿಯಿಂದಲೂ ಆತ್ಮ ಸಂತೋಷದಿಂದಲೂ  
ಪ್ರತಿಜ್ಞಾಪೂರ್ವಕ ಬರಕೊಟ್ಟ ಕರಾರು ಏನಂದರೆ-

ಶ್ರೀ ಸಂಸ್ಥಾನದ ಮೂಲಪೀಠಾಧೀಶರಾದ ಶ್ರೀಮತ್ತರಿಜ್ಞಾನಾನಂದಾಶ್ರಮ  
ಶ್ರೀಪಾದಂಗಳವರಿಗೆ ನಮ್ಮ ಜಾತಿವರ್ಗದ ಮಂಗರ್ಸಪಂಡಿತ ವಗೈರೆ ಪೂರ್ವಜರು  
ಆದಿಯಲ್ಲಿ ಬಿನ್ನವತ್ತಳಿಕೆಯನ್ನು ಬರಕೊಟ್ಟು, ಆ ಶ್ರೀಪಾದಂಗಳವರು ಶಿಷ್ಯಪರಂಪರಾ  
ನಮ್ಮ ಜಾತಿವರ್ಗದ ಮಠ ನಡಿಸಿ ಬರಬೇಕೆಂತಲೂ, ನಮ್ಮ ಆಚಾರ ವಿಚಾರ  
ನಡಿಸಿಕೊಂಡು ಬರಬೇಕೆಂತಲೂ, ತಾವು ಶ್ರೀ ಸಂಸ್ಥಾನಕ್ಕೆ ವಿಧೇಯರಾಗಿ ನಡಕೊಂಡು  
ಮಠಮಾನ್ಯ ನಡಿಸುವರೆ ಕಾಣಿಕೆ ವಗೈರೆ ಕೊಟ್ಟು ಬರುವದಾಗಿಯೂ, ಕೂಡಾ  
ಒಪ್ಪಂದಮಾಡಿಕೊಂಡು ಈ ಸಂಸ್ಥಾನವು ಸ್ಥಾಪಿಸಿದ್ದಾಗಿರುತ್ತದೆ. ತದನಂತರ ಆ  
ಶ್ರೀಪರಿಜ್ಞಾನಾನಂದಾಶ್ರಮ ಶ್ರೀಪಾದಂಗಳವರ ಶಿಷ್ಯರಾದ ಶ್ರೀಮತ್ ಶಂಕರಾಶ್ರಮ  
ಶ್ರೀಪಾದಂದಂಗಳವರಿಗೆ ಆನಂದ ಸಂವತ್ಸರ ಫಾಲ್ಗುಣ ಶುಕ್ಲ ೫ ಯಲ್ಲು ನಮ್ಮ  
ಜಾತಿವರ್ಗದವರು ಸ್ವಷ್ಟೀಕರಣದ ಇನ್ನೊಂದು ಒಪ್ಪಂದವನ್ನು ಬರಕೊಟ್ಟಮೇರೆಗೆ  
ಈ ಸಂಸ್ಥಾನವು ನಮ್ಮ ಆಚಾರ ವಿಚಾರ ನಡಿಸಿ ಈವರೆಗೆ ನಡೆದು ಬಂದಿರುತ್ತದೆ.

ಆದರೆ ಇತ್ತಲಾಗಿ, ನಮ್ಮ ಜನರು ಸ್ವಾಚಾರಗಳನ್ನೂ, ಶ್ರೀಮಠದ ಆಜ್ಞೆಗಳನ್ನೂ  
ತಿರಸ್ಕರಿಸಿ, ಯಥೇಷ್ಟಾಚರಣ ತತ್ಪರತೆಯಿಂದ ಯುವತೀ, ವಿಧವಾ, ಸಗೋತ್ರಾ,  
ವಿವಾಹಗಳನ್ನೂ ನಿಷಿದ್ಧದೇಶಗಮನ, ಹಾಗೂ ಈ ಸಂಸ್ಥಾನದ ಶಿಷ್ಯವರ್ಗದವರಲ್ಲದ  
ಬೇರೆ ಜಾತಿಯವರೊಡನೆ ಅನ್ನ ಮತ್ತು ಶರೀರ ಸಂಬಂಧಗಳಿಂದ ಏಕೀಕರಣವನ್ನೂ  
ಮಾಡಿ ವರ್ಣ ಸಾಂಕರ್ಯ ಆಗುವ ಹಾಗಿನ ಪ್ರವೃತ್ತಿಯಲ್ಲಿ ವರ್ತಿಸುವದು

ಮುಂತಾದ ಅನಾಚಾರಗಳು ದಿನೇ ದಿನೇ ಹೆಚ್ಚುತ್ತ ಹೋಗುವದರಿಂದ ಶಿಷ್ಯಸ್ವೀಕಾರ ಮಾಡಬೇಕೋ ಹ್ಯಾಗೆಂಬ ಸಂಶಯವು ಶ್ರೀ ಸನ್ನಿಧಿಗೆ ಬಂದು ಅನೇಕ ಮಹಾಸಭೆಗಳು ಆದಾಗ್ಯೂ ಯಾವದೇ ನಿಶ್ಚಯವಾಗಲಿಲ್ಲ. ಈಗ ಶ್ರೀ ಸಂಸ್ಥಾನದ ಕಳದ ಪರಿಧಾವೀ ಸಂವತ್ಸರದ ವ್ಯಾವಹಾರಿಕ ಕ್ರಮಾಂಕ ೨೫೨ನೇ ರ್ಯಾಸ ಅಪ್ಪಣೆಯನ್ನು ಕಾರವಾರ ಸಭೆಯ ಮುಖಾಂತರ ಎಲ್ಲ ಊರನಿವಾಸಿ ಶಿಷ್ಯ ಜನರಿಗೆ ತಿಳಿಸಿದಮೇರೆಗೆ ನಮ್ಮ ಜಾತಿವರ್ಗದವರು ಶ್ರೀ ಸನ್ನಿಧಿಯ ಸಮಕ್ಷ ಬಂದು ವಿಶೇಷ ಸಭೆ ಕೂಡಿ ಸಭೆಯಲ್ಲಿ ಚರ್ಚೆ ನಡೆದು ಶ್ರೀ ಸ್ವಾಮಿಗಳವರು ನಮ್ಮ ಅರಿಕೆ ಪ್ರಕಾರ ಶಿಷ್ಯಸ್ವೀಕಾರ ಮಾಡಿ ಈ ಸಂಸ್ಥಾನವು ನಮ್ಮ ಪೂರ್ವಜರ ಕಾಲದಲಾಗ್ಯಾತು ಈವರೆಗೆ ನಡೆದುಬಂದಂತೆ ಇನ್ನು ಮುಂದೆಯೂ ಶಾಶ್ವತವಾಗಿ ನಡಿಯುವಂತೆ ದಯಪಾಲಿಸಬೇಕಾಗಿಯೂ ನಾವು ಶ್ರೀ ಸನ್ನಿಧಿಬಳಿಯ ಬಿನ್ನಯಿಸಿಕೊಂಡು, ನಾವು ನಮ್ಮ ಕುಟುಂಬದವರು ಸಂತತಿಪರಂಪರ್ಯವಾಗಿ ಧರ್ಮಾಚರಣೆಯಲ್ಲಿಯೂ ಶ್ರೀಸಂಸ್ಥಾನದ ಆಜ್ಞೆಗಳಿಗೆ ಅನುಸಾರವಾಗಿಯೂ ನಡೆಕೊಂಡು ಬರುತ್ತೇವೆವಾಗಿ ಪ್ರತಿಜ್ಞೆಮಾಡಿ ಈ ಕರಾರು ಬರಕೊಡುತ್ತೇವೆ.

ಅದರ ಶರ್ತಗಳ್ಯಾವವೆಂದರೆ-

೧. ಶಿಷ್ಯವರ್ಗದವರಾದ ನಾವು ನಮ್ಮ ಬ್ರಹ್ಮಕರ್ಮಕ್ಕೆ ಯೋಗ್ಯವಾದ ರೀತಿಯಲ್ಲಿಯೂ ನಮ್ಮ ಪೂರ್ವಜರು ನಡೆಕೊಂಡು ಬಂದ ಶಿಷ್ಯಾಚಾರದಂತೆಯೂ ಶ್ರೀ ಸಂಸ್ಥಾನದ ಕಡೆಯಿಂದ ಕೊಡೋಣಾದ ವ, ಕೊಡೋಣಾಗುವ ಆಜ್ಞೆಗಳಿಗೆ ವಿಧೇಯರಾಗಿ ನಡೆಕೊಳ್ಳುತ್ತೇವೆ. ಮತ್ತು ಮೇಲೆ ದೋಷಾರ್ಹವೆಂದು ಉಲ್ಲೇಖಿಸಿ ಏಕೀಕರಣ ಯುವತಿಯರ ಮುಂತಾದ ವಿವಾಹ ವಗೈರೆ ಅನಾಚಾರಗಳನ್ನು ಮಾಡಲಿಕ್ಕಿಲ್ಲ ಮತ್ತು ಅಂಥ ಅನಾಚಾರಗಳನ್ನು ವ, ಶ್ರೀ ಸನ್ನಿಧಿಯಿಂದ ದೋಷಿಗಳಂತೆ ವಿಂಗಡಿಸಲ್ಪಡುವ ಜನರನ್ನು ಸಹ ಕೂಡಿನಡಿಯಲಿಕ್ಕಿಲ್ಲ ಮತ್ತು ಈ ಸಂಬಂಧ ಶ್ರೀ ಸಂಸ್ಥಾನದಿಂದ ಆಗುವ ಈವರೇಗಾದ ಆಜ್ಞೆಗಳಿಗೆ ಮೀರಿ ಎಂದೂ ನಡಿಯಲಿಕ್ಕಿಲ್ಲ.

೨. ಶ್ರೀ ಸಂಸ್ಥಾನದ ಆಜ್ಞೆಗೆ ಯಾ ಧರ್ಮಾಚರಣೆಗೆ ವಿರೋಧವಾಗಿ ನಡೆಕೊಂಡಲ್ಲಿ ಶ್ರೀಯವರಿಂದ ವಿಧಿಸಲ್ಪಡುವ ದಂಡ ಪ್ರಾಯಶ್ಚಿತ್ತ ಮುಂತಾದ್ದರಿಂದ ಪುನೀತರಾಗುವೆವು ಮತ್ತು ದಂಡ ಪ್ರಾಯಶ್ಚಿತ್ತ ವಗೈರೆಯಿಂದ ಪರಿಹಾರ್ಯವಲ್ಲದ ದೋಷಗಳನ್ನು ಮಾಡುವವರು ನಮ್ಮ ಜಾತಿವರ್ಗದಿಂದ ತ್ಯಜಿಸಲ್ಪಡಲಿಕ್ಕೆ ಪಾತ್ರರಾಗಿರತಕ್ಕದ್ದು.

೩. ತತ್ಸಂಬಂಧಿ ಶ್ರೀಸಂಸ್ಥಾನದಿಂದಾಗುವ ನಿರ್ಣಯಗಳು ಯಾ ಅಪ್ಪಣೆಗಳು ಯೋಗ್ಯವಲ್ಲಂತಾಗಲಿ ಮಾನಹಾನಿಕರವೆಂತಾಗಲಿ ಯಾವದೇ ತರದ ನಷ್ಟದವುಗಳೆಂತಾಗಲಿ ಸರಕಾರದ ಯಾವ ನ್ಯಾಯಸ್ಥಾನಗಳಲ್ಲಿಯೂ ಸಾಧಿಸುವ

ಹಕ್ಕು ಯಾ ಸ್ವತಂತ್ರ ನಮಗೂ ನಮ್ಮ ಕುಟುಂಬದವರಿಗೂ ವ ವಾರಿಸದಾರರಿಗೆ ಕೂಡ ಇರುವದಿಲ್ಲ.

೪. ಶ್ರೀಮಠದ ಸಂಸ್ಥೆಯು ನಮ್ಮ ವರ್ಗದ ಹಿತಕ್ಕಾಗಿ ಶಾಶ್ವತ ನಡಿಯುವ ಅನುಕೂಲತೆ ಬಗ್ಗೆ ಶುಕ್ಲ ಸಂವತ್ಸರದ ಶಾಸನ ಪ್ರಕಾರ ಮತ್ತು ಅದರ ದುರುಸ್ತಿಯಿಂದ ಮುಂದೆ ಆಗಬಹುದಾದ ಶಾಸನಗಳ ಪ್ರಕಾರ ವಂತಿಗೆಯನ್ನು ಶಾಶ್ವತವಾಗಿಯೂ ಸರಾಗವಾಗಿಯೂ ಶಿಷ್ಯವರ್ಗದವರಾದ ನಾವು ನಮ್ಮ ಕುಟುಂಬದವರು ಸಂತತಿಯವರು ಶ್ರೀಸಂಸ್ಥಾನಕ್ಕೆ ಕೊಡುತ್ತ ಬರುವೆವು.

೫. ಮೇಲಿನ ಶರ್ತದಂತೆ ವಸೂಲಾಗುವ ಎಲ್ಲವಂತಿಗೆ ಹಣಗಳು ಹಿಂದಿನ ಒಪ್ಪಂದದ ಮೇರೆಗೆ ಮಠಮಾನ್ಯಕ್ಕೆ ಒಪ್ಪಿದ್ದಾಗಿದ್ದು ಅವುಗಳನ್ನು ಶ್ರೀಸಂಸ್ಥಾನದ ಅಗತ್ಯವುಳ್ಳ ವಿಚಿತ್ರಗೂ ಶ್ರೀಸ್ವಾಮಿಗಳವರು ಆರಾಧಿಸುವ ಶ್ರೀಭವಾನಿಶಂಕರದೇವರ ವಿನಿಯೋಗಕ್ಕೂ ಉಪಯೋಗಿಸಿ ಹೆಚ್ಚಿಗೆ ಉಳಿದ ಅಂಶ ಶ್ರೀಭವಾನಿಶಂಕರ ದೇವರ ಬಗ್ಗೆ ಸ್ಥಿರಚರ ಆಸ್ತಿ ವೃದ್ಧಿಪಡಿಸುವ ಸಂಬಂಧ ವಿನಿಯೋಗಿಸಲಿಕ್ಕೆ ಸಹ ಶ್ರೀಸ್ವಾಮಿಗಳವರು ಪೂರ್ಣ ಹಕ್ಕುದಾರರಾಗಿರುತ್ತಾರೆ. ಮತ್ತು ಈ ಶ್ರೀಸಂಸ್ಥಾನಕ್ಕೆ ಒಪ್ಪಿದ ಎಲ್ಲ ಸ್ಥಿರಚರ ಸೊತ್ತುಗಳು ಶೋಭಕೃತ್ ಸಂವತ್ಸರದ ಪೌಷ್ಕುಕ್ಲ ೧೨ಯೆಲ್ಲ ಶ್ರೀಮತ್ಪರಿಜ್ಞಾನಾನಂದಾಶ್ರಮ ಶ್ರೀಸ್ವಾಮಿಗಳವರಿಗೆ ನಮ್ಮ ಜಾತಿ ವರ್ಗದ ಹತ್ತು ಸಮಸ್ತರು ಬರಕೊಟ್ಟ ತಹಾಕರಾರ ಮೇರೆಗೆ ಪೂರ್ವಕಾಲಲಾಗ್ಯಾತು ಶ್ರೀಭವಾನಿಶಂಕರದೇವರ ವಿನಿಯೋಗಗಳ ಬಗ್ಗೆ ವರ್ಷಾಶನ ವಂತಿಗೆ ಮುಂತಾದ ಅನೇಕ ವಿಧಗಳಿಂದ ಸಂಗ್ರಹವಾದ್ದಾಗಿದ್ದು ಅವುಗಳು ಶ್ರೀಭವಾನಿಶಂಕರದೇವರ ಪೂರ್ಣ ಹಕ್ಕಿನದಾಗಿರುತ್ತವೆ. ಆದದರಿಂದ ಸದರಿ ಸೊತ್ತುಗಳ ಮೇಲೆ ಯಾ ಅವುಗಳ ಉತ್ಪತ್ತಿ ಮೇಲೆ ಯಾ ವಂತಿಗೆ ವಗೈರೆ ಹಣಗಳ ಮೇಲೆ ಶಿಷ್ಯಜನರಾದ ನಮಗೆ ಯಾ ನಮ್ಮ ಕುಟುಂಬದವರಿಗೆ ನಮ್ಮ ಸಂತತಿಯವರಿಗೆ ಯಾವದೇ ವಿಧದ ಹಕ್ಕು ಸ್ವಾಮಿತ್ವಸಂಬಂಧವಿರುವುದಿಲ್ಲ. ಅಂಥ ಯಾವದೇ ಸೊತ್ತು ಯಾ ಅವುಗಳ ಉತ್ಪನ್ನ ಸಹ ಯಾವದೇ ಕಾರಣಗಳಿಂದ ವಾಪಸಕೇಳಲಿಕ್ಕಾಗಲೀ ಅನ್ಯಕೆಲಸಕ್ಕೆ ಉಪಯೋಗಿಸಬೇಕೆಂತ ಹೇಳಲಿಕ್ಕಾಗಲೀ ಶಿಷ್ಯವರ್ಗದವರಾದ ನಮಗೆ ನಮ್ಮ ಕುಟುಂಬದವರಿಗೆ ನಮ್ಮ ಸಂತತಿಯವರಿಗೆ ಎಷ್ಟು ಮಾತ್ರಕ್ಕೂ ಹಕ್ಕು ಇರುವದಿಲ್ಲ.

೬. ಏವಂಚ ಮೇಲೆ ತೋರಿಸಿದ ಒಪ್ಪಂದಗಳನ್ನು ಊರ್ಜಿತವಿಟ್ಟು ಅವುಗಳಂತೆ ಸಹ ನಡಕೊಳ್ಳಲಿಕ್ಕೂ ನಾವು ಈ ಮೂಲಕ ಒಪ್ಪಿ ದೃಢಪಡಿಸಿರುತ್ತೇವೆ.

೭. ನಮ್ಮ ಜಾತಿವರ್ಗದವರ ಪೈಕಿ ಈ ಕರಾರಿಗೆ ಸಹಕೊಟ್ಟು ಬದ್ಧರಾಗಲಿಕ್ಕೆ ಯಾರು ತಿರಸ್ಕಾರಮಾಡುವರೋ ಅಂಥವರು ನಮ್ಮ ಜಾತಿವರ್ಗದಿಂದ ತ್ಯಾಗಾರ್ಹರಾದ್ದರಿಂದ ಅನ್ನಪಾನ ಶರೀರಸಂಬಂಧ ವಗೈರೆಗಳಿಂದ ಅಂಥವರೊಡನೆ ನಾವು ನಮ್ಮ ಕುಟುಂಬದವರು ಸಂತತಿಯವರು ಸಹ ಕೂಡಿ ನಡಿಯಲಿಕ್ಕಿಲ್ಲ.

೮. ಈ ಕಾರಾರನ್ನು ರದ್ದುಪಡಿಸಬೇಕೆಂತ ಹೇಳುವಹಕ್ಕು ನಮಗೂ ನಮ್ಮ ಕುಟುಂಬದವರಿಗೂ ನಮ್ಮ ಸಂತತಿಯವರಿಗೂ ವಾರಿಸದಾರರಿಗೆ ಸಹ ಇರುವುದಿಲ್ಲ. ಇದರಂತೆ ಶಾಶ್ವತವಾಗಿ ನಡಕೊಂಡು ಬಂದೇವು ಎಂತ ಸಹ ದೃಢಭಕ್ತಿಯಿಂದಲೂ ಆತ್ಮಸಂತೋಷದಿಂದಲೂ ಪ್ರತಿಜ್ಞಾಪೂರ್ವಕ ಬರಕೊಟ್ಟ ಕರಾರು.

**Summary :** On 3<sup>rd</sup> May 1913, the disciples of the *Maṭha* submitted the *binnavattaḷe* regarding the agreement approved by the *Mahāsabhā* of 1913, to Pāṇḍuraṅgāśram Śrīpādaṅgaḷu. Since widow marriages, intercaste marriages and such other unlawful practices were on increase among the Sāraswats, the Mahāsabhā passed 8 resolutions. The disciples agreed to observe the conditions laid down by the *Mahāsabhā*. In absence of *prāyascittas* for such severe offences, the disciples were to be ready even to face excommunication from the Sāraswat community. The disciples further agreed to remit perpetually and also in lineal succession, their respective subscriptions to the *Maṭha*.

## 146

P. 1

L.

1. ಕರಾರು
2. ಶ್ರೀ ಗುರುಭ್ಯೋ ನಮಃ
3. ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮತ್ ಕೃಷ್ಣಾನುಗೃಹಿತ ಶ್ರೀ ಚಿತ್ರಾಪುರ
4. ಮಠಾಧೀಶ ಶ್ರೀಮತ್ ಪಾಂಡುರಂಗಾಶ್ರಮ ಶ್ರೀಪಾದಂಗಳವರ ದಿವ್ಯ ಶ್ರೀ ಚರಣಾರವಿಂದಗಳಿಗೆ
5. ಶಾಲಿವಾಹನ ಶಕ ೧೮೩೫ನೇ ಪ್ರಮಾದೀ ಸಂವತ್ಸರ ಶ್ರಾವಣ ಶುದ್ಧ ೪ ಯು ಬುಧವಾರಕ್ಕೆ ಸರಿಯಾದ ಸನ್
6. ೧೯೧೩ ನೇ ಇಸ್ವಿ ಅಗೊಸ್ತು ತಾರೀಕು ೬ರಲ್ಲು ಶ್ರೀಮಠದ ಶಿಷ್ಯವರ್ಗದವರಾದ ಬಂಟವಾಳ ನಿವಾಸಿಕರಾದ ನಾವು

7. ನಂಮ ಸ್ವಂತದ ಸಲುವಾಗಿಯೂ ನಮ್ಮ ಅವಿಭಕ್ತಕುಟುಂಬಗಳ ಅಪ್ರಾಯಸ್ತರ ಸಲುವಾಗಿಯೂ ನಮ್ಮ ಸಂತತಿ
8. ಮುಂತಾದ ವಾರಿಸದಾರರ ಸಲುವಾಗಿಯೂ ದೃಢ ಭಕ್ತಿಯಿಂದಲೂ ಆತ್ಮಸಂತೋಷದಿಂದಲೂ ಪ್ರತಿಜ್ಞಾ ಪೂ
9. ವರ್ತಕ ಬರಕೊಟ್ಟ ಕರಾರು ಯೇನಂದರೆ-
10. ಶ್ರೀ ಸಂಸ್ಥಾನದ ಮೂಲ ಪೀಠಾಧಿಪರಾದ ಶ್ರೀಮತ್ತರಿಜ್ಞಾನಾನಂದಾಶ್ರಮ ಶ್ರೀಪಾದಂಗಳವರಿಗೆ ನಂಮ ಜಾ
11. ತಿ ವರ್ಗದ ಮಂಗರ್ಸ ಪಂಡಿತ ವಗೈರ ಪೂರ್ವಜರು ಆದಿಯಲ್ಲಿ ಬಿನ್ನವತ್ತಳಿಕೆಯನ್ನು ಬರಕೊಟ್ಟು ಆ ಶ್ರೀಪಾ
12. ದಂಗಳವರು ಶಿಷ್ಯ ಪರಂಪರಾ ನಂಮ ಜ್ಯಾತಿವರ್ಗದ ಮಠ ನಡಿಸಿ ಬರಬೇಕೆಂತಲೂ ನಮ್ಮ ಆಚಾರವಿಚಾರ ನಡಿಸಿ
13. ಕೊಂಡು ಬರಬೇಕೆಂತಲೂ ತಾವು ಶ್ರೀ ಸಂಸ್ಥಾನಕ್ಕೆ ವಿಧೇಯರಾಗಿ ನಡಕೊಂಡು ಮಠ ಮಾನ್ಯ ನಡಿಸುವದೆ ಕಾಣಿಕೆ
14. ವಗೈರ ಕೊಟ್ಟು ಬರುವದಾಗಿಯೂ ಕುಡಾ ವಪ್ಪಂದ ಮಾಡಿಕೊಂಡು ಈ ಸಂಸ್ಥಾನವು ಸ್ಥಾಪಿಸಿದ್ದಾಗಿರುತ್ತದೆ. ತದ
15. ನಂತರ ಆ ಶ್ರೀಪರಿಜ್ಞಾನಂದಾಶ್ರಮ ಶ್ರೀಪಾದಂಗಳವರ ಶಿಷ್ಯರಾದ ಶ್ರೀಮತ್ ಶಂಕರಾಶ್ರಮ ಶ್ರೀಪಾದಂಗಳ
16. ವರಿಗೆ ಆನಂದ ಸಂವತ್ಸರ ಪಾಲಗುಣ ಶುಕ್ಲ ೫ ಯಲ್ಲು ನಮ್ಮ ಜಾತಿವರ್ಗದವರು ಸ್ವಪ್ತಿಕರಣದ ಇನ್ನೊಂದು ವ
17. ಪ್ಪಂದವನ್ನು ಬರಕೊಟ್ಟ ಮೇರೆಗೆ ಈ ಸಂಸ್ಥಾನವು ನಮ್ಮ ಆಚಾರ ವಿಚಾರ ನಡಿಸಿ ಈವರೆಗೆ ನಡೆದು ಬಂದಿರುತ್ತದೆ
18. ಆದರೆ ಇತ್ತಲಾಗಿ ನಂಮ ಜನರು ಸ್ವಾಚಾರಗಳನ್ನು ಶ್ರೀಮಠದ ಆಜ್ಞೆಗಳನ್ನೂ ತಿರಸ್ಕರಿಸಿ ಯಥೆಷ್ಟಾ
19. ಚರಣ ತತ್ತರತೆಯಿಂದಾ ಯುವತೀ ವಿಧವಾ ಸಗೋತ್ರಾ ವಿವಾಹಗಳನ್ನು ನಿಷಿದ್ಧ ದೇಶಗಮನ ಹಾಗೂ ಈ ಸಂಸ್ಥಾ
20. ನದ ಶಿಷ್ಯವರ್ಗದವರಲ್ಲದ ಬೇರೆ ಜಾತಿಯವರೊಡನೆ ಅನ್ನ ಮತ್ತು ಶರೀರ ಸಂಬಂಧಗಳಿಂದ ಯೇಕಿಕರಣವನ್ನು
21. ಮಾಡಿ ವರ್ಣಸಾಂಕರ್ಯ ಆಗುವ ಹಾಗಿನ ಪ್ರವೃತ್ತಿಯಲ್ಲಿ ವರ್ತಿಸುವದು ಮುಂತಾದ ಅನಾಚಾರಗಳು ದಿನೇ ದಿನೇ
22. ಹೆಚ್ಚುತ್ತ ಹೋಗುವದರಿಂದಾ ಶಿಷ್ಯ ಸ್ವೀಕಾರ ಮಾಡಬೇಕೋ ಹ್ಯಾಗೆಂಬ ಸಂಶಯವು ಶ್ರೀ ಸಂನಿದಿಗೆ ಬಂದು
23. ಅನೇಕ ಮಹಾಸಭೆಗಳು ಆದಾಗ್ಯೂ ಯಾವದೇ ನಿಶ್ಚಯವಾಗಲಿಲ್ಲಾ ಈಗ ಶ್ರೀಸಂಸ್ಥಾನದ ಕಳದ ಪರಿಧಾವೀ

24. ಸಂವತ್ಸರದ ವ್ಯಾವಹಾರಿಕ ಕ್ರಮಾಂಕ ೨೫೭ನೇ ರ್ಯಾಸ ಅಪ್ಪಣೆಯನ್ನು ಕಾರವಾರ ಸಭೆಯ ಮುಖಾಂ
25. ತರ ಯೆಲ್ಲಾ ಊರ ನಿವಾಸಿ ಶಿಷ್ಯ ಜನರಿಗೆ ನೇಮಿಸಿದ ಮೇರೆಗೆ ನಂಮ ಜಾತಿ ವರ್ಗದವರು ಶ್ರೀಸಂನಿಧಿಯ ಸಮ
26. ಕ್ಷ ಬಂದು ವಿಶೇಷ ಸಭೆ ಕೂಡಿ ಸಭೆಯಲ್ಲಿ ಚರ್ಚೆ ನಡೆದು ಶ್ರೀಸ್ವಾಮಿಗಳವರು ನಂಮ ಅರಿಕೆ ಪ್ರಕಾರಾ ಶಿಷ್ಯ
27. ಸ್ವಿಕಾರಾ ಮಾಡಿ ಈ ಸಂಸ್ಥಾನವು ನಂಮ ಪೂರ್ವಜರ ಕಾಲದ ಲಾಗ್ಯಾತು ಈವರೆಗೆ ನಡೆದು ಬಂದಂತೆ ಇಂನು ಮು
28. ದೆಯೂ ಶಾಶ್ವತವಾಗಿ ನಡಿಯುವಂತೆ ದಯಪಾಲಿಸಬೇಕಾಗಿಯೂ ನಾವು ಶ್ರೀಸನ್ನಿಧಿಬಳಿಯ ಬಿನ್ನಯಿಸಿ
29. ಕೊಂಡು ನಾವು ನಂಮ ಕುಟುಂಬದವರು ಸಂತತಿ ಪರಂಪರ್ಯವಾಗಿ ಧರ್ಮಾಚರಣೆಯಲ್ಲಿಯೂ ಶ್ರೀಸಂಸ್ಥಾ
30. ನದ ಆಜ್ಞೆಗಳಿಗೆ ಅನುಸಾರವಾಗಿಯೂ ನಡುಕೊಂಡು ಬರುತ್ತೇವೆವಾಗಿ ಪ್ರತಿಜ್ಞೆ ಮಾಡಿ ಈ ಕರಾರು ಬರಕೊಡುತ್ತೇವೆ
31. ಇದರ ಶರ್ತಗಳ್ಯಾವವೆಂದರೆ-

**P. 2**

**L.**

1. ಂ. ಶಿಷ್ಯವರ್ಗದವರಾದ ನಾವು ನಮ್ಮ ಬ್ರಹ್ಮಕರ್ಮಕ್ಕೆ ಯೋಗ್ಯವಾದ ರೀತಿಯಲ್ಲಿಯೂ ನಮ್ಮ ಪೂ
2. ರ್ವಜರು ನಡಕೊಂಡು ಬಂದ ಶಿಷ್ಟಾಚಾರದಂತೆಯೂ ಶ್ರೀಸಂಸ್ಥಾನದ ಕಡೆಯಿಂದ ಕೊಡೋಣಾದ ವ ಕೊಡೋ
3. ಣಾಗುವ ಆಜ್ಞೆಗಳಿಗೆ ವಿಧೇಯರಾಗಿ ನಡಕೊಳ್ಳುತ್ತೇವೆ ಮತ್ತು ಮೇಲೆ ದೋಷಾರ್ಹವೆಂದು ಉಲ್ಲೇಖಿಸಿದ ಯೇ
4. ಕಿಕರಣ ಯುವತಿಯರ ಮುಂತಾದ ವಿವಾಹ ವಗೈರೆ ಅನಾಚಾರಗಳನ್ನು ಮಾಡಲಿಕ್ಕಿಲ್ಲ ಮತ್ತು ಅಂಥಾ ಅನಾಚಾರ
5. ಗಳನ್ನು ವ ಶ್ರೀ ಸಂನಿಧಿಯಿಂದಾ ದೋಷಿಗಳಂತಾ ವಿಂಗಡಿಸಲ್ಪಡುವ ಜನರನ್ನು ಸಾಹಾ ಕೂಡಿ ನಡಿಯಲಿಕ್ಕಿಲ್ಲ ಮ
6. ತ್ತು ಯಿ ಸಂಬಂಧ ಶ್ರೀ ಸಂಸ್ಥಾನದಿಂದ ಆಗುವ ವ ಈವರೆಗೆ ಆದ ಆಜ್ಞೆಗಳಿಗೆ ಮೀರಿ ಯಂದೂ ನಡಿಯಲಿಕ್ಕಿ
7. ಲ್ಲಾ-
8. ೨. ಶ್ರೀಸಂಸ್ಥಾನದ ಆಜ್ಞೆಗೆ ಯಾ ಧರ್ಮಾಚರಣೆಗೆ ವಿರೋಧವಾಗಿ ನಡಕೊಂಡಲ್ಲಿ ಶ್ರೀಯವ

9. ರಿಂದಾ ವಿಧಿಸಲ್ಪಡುವ ದಂಡ ಪ್ರಾಯಶ್ಚಿತ್ತ ಮುಂತಾದರಿಂದಾ ಪುನೀತರಾಗುವೆವು. ಮತ್ತು ದಂಡ ಪ್ರಾಯಶ್ಚಿತ್ತ
10. ವಗೈರೆ ಯಿಂದಾ ಪರಿಹಾರ್ಯವಲ್ಲದ ದೋಷಗಳನ್ನು ಮಾಡುವವರು ನಮ್ಮ ಜಾತಿವರ್ಗದಿಂದಾ ತ್ಯಜಿಸಲ್ಪಡಲಿ
11. ಕೈ ಪಾತ್ರರಾಗಿರುತ್ತಕ್ಕದ್ದು
12. ೩. ತತ್ಸಂಬಂಧಿ ಶ್ರೀಸಂಸ್ಥಾನದಿಂದಾಗುವ ನಿರ್ಣಯಗಳು ಯಾ ಅಪ್ಪಣೆಗಳು ಯೋಗ್ಯವಲ್ಲೆಂ
13. ತಾಗಲಿ ಮಾನಹಾನಿಕರವೆಂತಾಗಲಿ ಯಾವದೇ ತರದ ನಷ್ಟದವುಗಳೆಂತಾಗಲಿ ಸರಕಾರದ ಯಾವ ನ್ಯಾಯ
14. ಸ್ಥಾನಗಳಲ್ಲಿಯೂ ವಾದಿಸುವ ಹಕ್ಕು ಯಾ ಸ್ವತಂತ್ರ ನಮಗೂ ನಮ್ಮ ಕುಟುಂಬದವರಿಗೂ ವ ವಾರಿಸದಾರರಿಗೆ ಕೂಡಾ ಇ
15. ರುವದಿಲಾ-
16. ೪. ಶ್ರೀಮಠದ ಸಂಸ್ಥೆಯು ನಮ್ಮ ವರ್ಗದ ಹಿತಕ್ಕಾಗಿ ಶಾಶ್ವತ ನಡಿಯುವ ಅನುಕೂಲತೆ ಬಗ್ಗೆ ಶುಕ್ಲ-
17. ಸಂವತ್ಸರದ ಶಾಸನ ಪ್ರಕಾರಾ ಮತ್ತು ಅದರ ದುರುಸ್ಥಿಯಿಂದ ಮುಂದೆ ಆಗಬಹುದಾದ ಶಾಸನಗಳ ಪ್ರಕಾರಾ ವಂತಿಗೆ
18. ಯನ್ನು ಶಾಶ್ವತವಾಗಿಯೂ ಸರಾಗವಾಗಿಯೂ ಶಿಷ್ಯವರ್ಗದವರಾದ ನಾವು ನಮ್ಮ ಕುಟುಂಬದವರು ಸಂತತಿಯವರು
19. ಶ್ರೀ ಸಂಸ್ಥಾನಕ್ಕೆ ಕೊಡುತ್ತಾ ಬರುವೆವು.
20. ೫. ಮೇಲಿನ ಶರ್ತದಂತೆ ವಸೂಲಾಗುವ ಯೆಲ್ಲಾ ವಂತಿಗೆ ಹಣಗಳು ಹಿಂದಿನ ವಪ್ಪಂದದ ಮೆರೆ
21. ಗೆ ಮಠಮಾನ್ಯಕ್ಕೆ ವಪ್ಪಿದ್ದಾಗಿದ್ದು ಅವುಗಳನ್ನು ಶ್ರೀಸಂಸ್ಥಾನದ ಅಗತ್ಯಉಳ್ಳ ಖರ್ಚಿಗೂ ಶ್ರೀ ಸ್ವಾಮಿಗಳವರು
22. ಆರಾಧಿಸುವ ಶ್ರೀಭವಾನಿಶಂಕರ ದೇವರ ವಿನಿಯೋಗಕ್ಕೆ ಉಪಯೋಗಿಸಿ ಹೆಚ್ಚಿಗೆ ಉಳಿದ ಅಂಶ ಶ್ರೀಭವಾ
23. ನಿಶಂಕರ ದೇವರ ಬಗ್ಗೆ ಸ್ಥಿರಚರ ಆಸ್ತಿ ವೃದ್ಧಿಪಡಿಸುವ ಸಂಬಂಧ ವಿನಿಯೋಗಿಸಲಿಕ್ಕೆ ಸಹಾ ಶ್ರೀಸ್ವಾಮಿಗ
24. ಳವರು ಪೂರ್ಣ ಹಕ್ಕುದಾರರಾಗಿರುತ್ತಾರೆ ಮತ್ತು ಈ ಶ್ರೀಸಂಸ್ಥಾನಕ್ಕೆ ವಪ್ಪಿದ ಯೆಲ್ಲಾ ಸ್ಥಿರಚರ ಸೊತ್ತುಗಳು
25. ಶೋಭಕೃತು ಸಂವತ್ಸರದ ಪೌಷ ಶುಕ್ಲ ೧೨ ಯಲ್ಲ ಶ್ರೀಮತ್ತರಿಜ್ಞಾನಾನಂದಾಶ್ರಮ ಶ್ರೀ ಸ್ವಾಮಿಗಳವರಿಗೆ
26. ನಮ್ಮ ಜಾತಿ ವರ್ಗದ ಹತ್ತು ಸಮಸ್ತರು ಬರಕೊಟ್ಟ ತಾಹಾ ಕರಾರ ಮೇರೆಗೆ ಪೂರ್ವಕಾಲ ಲಾಗ್ಯಾತು ಶ್ರೀ ಭ

27. ವಾನಿಶಂಕರ ದೇವರ ವಿನಿಯೋಗಗಳ ಬಗ್ಗೆ ವರ್ಷಾಶನ ವಂತಿಗೆ ಮುಂತಾದ ಅನೇಕ ವಿಧಗಳಿಂದಾ ಸಂಗ್ರಹ
28. ವಾದ್ದಾಗಿದ್ದು ಅವುಗಳು ಶ್ರೀಭವಾನಿಶಂಕರದೇವರ ಪೂರ್ಣ ಹಕ್ಕಿನದ್ದಾಗಿರುತ್ತದೆ ಆದದರಿಂದಾ ಸದ್ರಿ ಸೊ
29. ತ್ತುಗಳ ಮೇಲೆ ಯಾ ಅವುಗಳ ಉತ್ಪತ್ತಿಯ ಮೇಲೆ ಯಾ ವಂತಿಗೆ ವಗ್ಯರೆ ಹಣಗಳ ಮೇಲೆ ಶಿಷ್ಯ ಜನರಾದ
30. ನಮಗೆ ಯಾ ನಮ್ಮ ಕುಟುಂಬದವರಿಗೆ ನಮ ಸಂತತಿಯವರಿಗೆ ಯಾವದೇ ವಿಧದ ಹಕ್ಕು ಸ್ವಾಮಿತ್ವ ಸಂಬ
31. ಂದ ವಿರುವದಿಲ್ಲಾ ಅಂಥಾ ಯಾವದೇ ಸೊತ್ತು ಯಾ ಅವುಗಳ ಉತ್ಪನ್ನ ಸಹಾ ಯಾವದೇ ಕಾರಣಗಳಿಂದಾ
32. ವಾಪಸ ಕೇಳಲಿಕ್ಕೆ ಆಗಲೀ ಅನ್ಯಕೆಲಸಕ್ಕೆ ಉಪಯೋಗಿಸಬೇಕೆಂತ ಹೇಳಲಿಕ್ಕಾಗಲೀ ಶಿಷ್ಯವರ್ಗದವರಾ
33. ದ ನಮಗೆ ನಮ್ಮ ಕುಟುಂಬದವರಿಗೆ ನಮ ಸಂತತಿಯವರಿಗೆ ಯೆಷ್ಟು ಮಾತ್ರಕ್ಕೆ ಹಕ್ಕು ಯಿರುವದಿಲ್ಲಾ
34. ೬ ಯೇವಂಚ ಮೇಲೆ ತೋರಿಸಿದ ವಪ್ಪಂದಗಳನ್ನು ಉರ್ಜಿತವಿಟ್ಟು ಅವುಗಳಂತೆ ಸಾ
35. ಹಾ ನಡಕೊಳ್ಳಲಿಕ್ಕೆ ನಾವು ಈ ಮೂಲಕ ವಪ್ಪಿ ದೃಢಪಡಿಸಿರುತ್ತೇವೆ.
36. ೭. ನಮ ಜ್ಯಾತಿವರ್ಗದವರ ಪೈಕಿ ಈಕರಾರಿಗೆ ಸಹಿಕೊಟ್ಟು ಬದ್ದರಾಗಲಿಕ್ಕೆ ಯಾರು ತಿ
37. ರಸ್ಕಾರ ಮಾಡುವರೊ ಅಂಥವರು ನಮ ಜಾತಿ ವರ್ಗದಿಂದಾ ತ್ಯಾಗಾರ್ಹರಾದ್ದರಿಂದಾ ಅನಪಾನ ಶರೀರ ಸಂ
38. ಬಂಧ ವಗ್ಯರೆಗಳಿಂದಾ ಅಂಥವರೊಡನೆ ನಾವು ನಮ್ಮ ಕುಟುಂಬದವರು ಸಂತತಿಯವರು ಸಹಾ ಕೂಡಿ ನಡಿ

### P. 3

#### L.

1. ಯಲಿಕ್ಕಿಲ್ಲಾ
2. ಲ. ಈ ಕರಾರನ್ನು ರದ್ದುಪಡಿಸಬೇಕೆಂತ ಹೇಳುವ ಹಕ್ಕು ನಮಗೂ ನಮ್ಮ ಕುಟುಂಬದವರಿಗೂ
3. ನಮ್ಮ ಸಂತತಿಯವರಿಗೂ ವಾರಿಸದಾರರಿಗೆ ಸಹಾ ಇರುವದಿಲ್ಲಾ ಇದರಂತೆ ಶಾಶ್ವತವಾಗಿ ನಡಕೊಂಡು
4. ಬಂದೇವು ಯೆಂತಾ ಸಾಹಾ ದೃಢ ಭಕ್ತಿಯಿಂದಲೂ ಆತ್ಮಸಂತೋಷದಿಂದಲೂ ಪ್ರತಿಜ್ಞಾಪೂರ್ವಕ



5. ಬರಕೊಟ್ಟ ಕರಾರು ಜಿತ್ತು ಶರಾ ೧ ನೆ ಕಾಗದದ ೧೪ನೆ ಪಂತಿಯಲ್ಲಿ (ತ)ತಿದ್ದಿದೆ ೨೮ನೆ ಪಂತಿಯಲ್ಲಿ (ಶ್ರು)
6. ತಿದ್ದಿದೆ ೨ ನೆ ಕಾಗದ ೧೩ನೆ ಪಂತಿಯಲ್ಲಿ (ರ) ಜಿತ್ತು (ವು) ಡಜೆ ೨೧ನೆ ಪಂತಿಯಲ್ಲಿ (ದ)ದಜೆ ೧೦ನೆ ಪಂತಿಯ
7. ಲಿ (ರ್ಯ) ಜಿತ್ತು

ಟಿಪ್ಪಣಿ : ಕೊಡಿಯಾಲ ರಾಮರಾಯ, ಕೊಡಿಯಾಲ ವಾಸ್ತೇವ ರಾಯ, ಕೊಂಬುಬ್ಬಲ ಕೃಷ್ಣರಾಯ. ಮಂಜೇಶ್ವರ ಲಕ್ಷ್ಮಣರಾಯ, ಹಟ್ಟಂಗಡಿ ಲಕ್ಷ್ಮಣರಾವ್, ಬಂಟ್ವಾಳದಲ್ಲಿರುವ ಕುದ್ಯಾಡಿ ನಾರಣಪ್ಪ, ಬೆಳ್ಳಾರೆ ನಾರಾಯಣರಾವ್, ಗುಲ್ವಾಡಿ ಅಮೃತರಾಯ, ಆಲೆಕಳ ಸದಾಶಿವರಾವ್, ಹೀಗೆ ಸುಮಾರು ೭೩ ಜನರ ರುಜುಗಳಿವೆ.

**Summary :** On the 6<sup>th</sup> of August 1913, the disciples of Chitrāpur Maṭha, residing in Banṭwāl, submitted the *tahanāme* (a written agreement) to Śrī Pāṇḍuraṅgāśram Śrīpādāṅgaḷu, disciple of Śrī Kṛiṣṇāśram, informing him that they continued to be the disciples of the Maṭha from the period of Śrī Parijnānandāśram, the first *guru* of the *Saṁsthāna*. It was unfortunate that some disciples were deviating from the path of *dharma* by advocating and even practising *sagōtra* marriage, widow marriage and already banned foreign visits. It seems the *Swāmiji* was unhappy about the choice of his successor. However, the disciples of Banṭwāl, requested the *Swāmiji* to choose his successor and assured that they will obey the orders of the *Saṁsthāna* and practise *dharma*.

147

P. 1

L.

1. ಶ್ರೀ ಗುರುಭ್ಯೋ ನಮಃ
2. ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ವರ್ಯ ಶ್ರೀಮತ್ ಕೃಷ್ಣಾಶ್ರಮಾನುಗೃಹೀತ ಶ್ರೀ ಚಿತ್ರಾಪುರ ಮಠಾಧೀಶ ಶ್ರೀಮತ್ ಪಾಂಡುರಂಗಾ
3. ಶ್ರಮ ಶ್ರೀಪಾದಂಗಳವರ ದಿವ್ಯ ಶ್ರೀ ಚರಣಾರವಿಂದಂಗಳಿಗೆ - - - -

4. ಶಾಲಿವಾಹನ ಶಕ ೧೮೩೫ನೇ ಪ್ರಮಾದಿ ಸಂವತ್ಸರ ಆಶ್ವಿನ ಬ| ೧೩ ಸೋಮವಾರ ಸರಿಯಾದ ಸಂನ್ ೧೯೧೩ನೇ ಇಸ್ವಿ ಅಗಟಂಬರ ತಾರೀಕು ೨೨ ರಲ್ಲು
5. ಶ್ರೀಮಠದ ಶಿಷ್ಯವರ್ಗದವರಾದ ಹಾಲಿ ಯಲ್ಲಾಪುರ ತಾಲುಕ ನಿವಾಸಿಕರಾದ ನಾವು ನಮ್ಮ ಸ್ವಂತದ ಸಲುವಾಗಿಯೂ ನಮ್ಮ ಅವಿಭಕ್ತ ಕುಟುಂಬಗಳ ಅಪ್ರಾಯಸ್ಕರ ಸ
6. ಸಲುವಾಗಿಯೂ ನಮ್ಮ ಸಂತತಿ ಮುಂತಾದ ವಾರಿಸದಾರರ ಸಲುವಾಗಿಯೂ ಧೃಢ ಭಕ್ತಿಯಿಂದಲೂ ಆತ್ಮಸಂತೋಷದಿಂದಲೂ ಪ್ರತಿಜ್ಞಾಪೂರ್ವಕ
7. ಬರಕೊಟ್ಟ ಕರಾರು ಯೇನಂದ್ರೆ-
8. ಶ್ರೀ ಸಂಸ್ಥಾನದ ಮೂಲ ಪೀಠಾಧೀಷರಾದ ಶ್ರೀಮತ್ತರಿಜ್ಞಾನಾನಂದಾಶ್ರಮ ಶ್ರೀಪಾದಂಗಳವರಿಗೆ ನಮ್ಮ ಜಾತಿ ವರ್ಗದ ಮಂ
9. ಗರ್ಸ ಪಂಡಿತ ವಗೈರೆ ಪೂರ್ವಜರು ಆದಿಯಲ್ಲಿ ಬಿನ್ನವತ್ತಳಿಕೆಯನ್ನು ಬರಕೊಟ್ಟು ಆ ಶ್ರೀಪಾದಂಗಳವರು ಶಿಷ್ಯಪರಂಪರಾ ನಮ್ಮ ಜಾತಿ
10. ವರ್ಗದ ಮಠ ನಡಿಸಿ ಬರಬೇಕೆಂತಲೂ ನಮ್ಮ ಆಚಾರ ವಿಚಾರ ನಡಿಸಿಕೊಂಡು ಬರಬೇಕೆಂತಲೂ, ತಾವು ಶ್ರೀ ಸಂಸ್ಥಾನಕ್ಕೆ ವಿಧೇಯರಾಗಿ ನಡೆ
11. ಕೊಂಡು ಮಠ ಮಾನ್ಯ ನಡಿಸುವರೆ ಕಾಣಿಕೆ ವಗೈರೆ ಕೊಟ್ಟುಬರುವುದಾಗಿಯೂ ಕೂಡಾ ಒಪ್ಪಂದ ಮಾಡಿಕೊಂಡು ಈ ಸಂಸ್ಥಾನವು ಸ್ಥಾಪಿಸಿದ್ದಾ
12. ಗಿರುತ್ತದೆ. ತದನಂತರ ಆ ಶ್ರೀ ಪರಿಜ್ಞಾನಾನಂದಾಶ್ರಮ ಶ್ರೀಪಾದಂಗಳವರ ಶಿಷ್ಯರಾದ ಶ್ರೀಮತ್ ಶಂಕರಾಶ್ರಮ ಶ್ರೀಪಾದಂಗಳವರಿಗೆ ಆನಂದ ಸಂವತ್ಸರ
13. ಫಾಲ್ಗುಣ ಶುಕ್ಲ ೫ ಯಲ್ಲು ನಮ್ಮ ಜಾತಿವರ್ಗದವರು ಸ್ವಪ್ತಿಕರಣದ ಇನ್ನೊಂದು ಒಪ್ಪಂದವನ್ನು ಬರಕೊಟ್ಟ ಮೇರೆಗೆ ಈ ಸಂಸ್ಥಾನವು ನಮ್ಮ
14. ಆಚಾರ ವಿಚಾರ ನಡಿಸಿ ಈವರೆಗೆ ನಡೆದು ಬಂದಿರುತ್ತದೆ. ಆದರೆ ಇತ್ತಲಾಗಿ ನಮ್ಮ ಜನರು ಸ್ವಾಚಾರಗಳನ್ನು ಶ್ರೀಮಠದ ಆಜ್ಞೆಗಳನ್ನು
15. ತಿರಸ್ಕರಿಸಿ ಯಥೇಷ್ಟಾ ಚರಣ ತತ್ತರತೆಯಿಂದ ಯುವತಿ, ವಿಧವಾ, ಸಗೋತ್ರ, ವಿವಾಹಗಳನ್ನು ನಿಷೆದ್ದದೇಶಗಮನ, ಹಾಗೂ ಈ ಸಂ
16. ಸ್ಥಾನದ ಶಿಷ್ಯವರ್ಗದವರಲ್ಲದ ಬೇರೆ ಜಾತಿಯವರೊಡನೆ ಅನ್ನ ಮತ್ತು ಶರೀರ ಸಂಬಂಧಗಳಿಂದ ಏಕೀಕರಣವನ್ನು ಮಾಡಿ ವರ್ಣಸಾಂ
17. ಕರ್ಯ ಆಗುವ ಹಾಗಿನ ಪ್ರವೃತ್ತಿಯಲ್ಲಿ ವರ್ತಿಸುವುದು ಮುಂತಾದ ಅನಾಚಾರಗಳು ದಿನೇ ದಿನೇ ಹೆಚ್ಚುತ್ತ ಹೋಗುವುದರಿಂದ ಶಿಷ್ಯಸ್ವೀಕಾರ

18. ಮಾಡಬೇಕೋ ಹ್ಯಾಗೆಂಬ ಸಂಶಯವು ಶ್ರೀಸಂನಿಧಿಗೆ ಬಂದು ಅನೇಕ ಮಹಾಸಭೆಗಳು ಆದಾಗ್ಯೂ ಯಾವದೇ ನಿಶ್ಚಯವಾಗಲಿಲ್ಲ. ಈಗ ಶ್ರೀ
19. ಸಂಸ್ಥಾನದ ಕಳದ ಪರಿಧಾವಿ ಸಂವತ್ಸರದ ವ್ಯಾವಹಾರಿಕ ಕ್ರಮಾಂಕ ೨೫೨ ನೇ ರ್ಯಾಸ ಅಪ್ಪಣೆಯನ್ನು ಕಾರವಾರ ಸಭೆಯ ಮುಖಾಂತರ ಎಲ್ಲ ಊರ ನಿವಾ
20. ಸಿ ಶಿಷ್ಯ ಜನರಿಗೆ ತಿಳಿಸಿದ ಮೇರೆಗೆ ನಮ್ಮ ಜಾತಿ ಜನರು ಶ್ರೀ ಸಂನಿಧಿಯ ಸಮಕ್ಷ ಬಂದು ವಿಶೇಷ ಸಭೆ ಕೂಡಿ ಸಭೆಯಲ್ಲಿ ಚರ್ಚೆ ನಡೆದು
21. ಶ್ರೀಸ್ವಾಮಿಗಳವರು ನಮ್ಮ ಅರಿಕೆ ಪ್ರಕಾರ ಶಿಷ್ಯ ಸ್ವೀಕಾರ ಮಾಡಿ ಈ ಸಂಸ್ಥಾನವು ನಮ್ಮ ಪೂರ್ವಜರ ಕಾಲದ ಲಾಗ್ಯಾತು ಈವರೆಗೆ ನಡೆದು ಬಂದಂತೆ ಇನ್ನು ಮುಂದೆಯೂ ಶಾಸ್ವತವಾಗಿ ನಡೆಯುವಂತೆ ದಯ
22. ಪಾಲಿಸಬೇಕಾಗಿಯೂ ನಾವು ಶ್ರೀ ಸಂನಿಧಿ ಬಳಿಯಲ್ಲಿ ಬಿನ್ನೈಸಿಕೊಂಡು ನಾವು ನಮ್ಮ ಕುಟುಂಬದವರು-
23. ಸಂತತಿ ಪರಂಪರ್ಯವಾಗಿ ಧರ್ಮಾಚರಣೆಯಲ್ಲಿಯೂ ಶ್ರೀ ಸಂಸ್ಥಾನದ ಆಜ್ಞೆಗಳಿಗೆ ಅನುಸಾರವಾಗಿಯೂ ನಡೆಕೊಂಡು ಬರುತ್ತೇವಾಗಿ
24. ಪ್ರತಿಜ್ಞೆ ಮಾಡಿ ಈ ಕರಾರ ಬರಕೊಡುತ್ತೇವೆ. ಇದರ ಶರ್ತಗಳ್ಯಾವವೆಂದರೆ-
25. ಂ ಶಿಷ್ಯವರ್ಗದವರಾದ ನಾವು ನಮ್ಮ ಬ್ರಹ್ಮಕರ್ಮಕ್ಕೆ ಯೋಗ್ಯವಾದ ರೀತಿಯಲ್ಲಿಯೂ ನರ್ಮ ಪೂರ್ವಜರು ನಡೆಕೊಂಡ ಬಂದ ಶಿಷ್ಯಾ
26. ಚಾರದಂತೆಯೂ ಶ್ರೀ ಸಂಸ್ಥಾನದ ಕಡೆಯಿಂದ ಕೊಡೋಣಾದ ವ ಕೊಡೋಣಾಗುವ ಆಜ್ಞೆಗಳಿಗೆ ವಿಧೇಯರಾಗಿ ನಡೆಕೊಳ್ಳುತ್ತೇವೆ
27. ಮತ್ತು ಮೇಲೆ ದೋಷಾರ್ಹವೆಂದು ವುಲೇಖಿಸಿದ ಏಕಿಕರಣ ಯುವತಿಯರ, ಮುಂತಾದ ವಿವಾಹ ವಗೈರೆ ಅನಾಚಾರಗಳನ್ನು

## P. 2

### L.

1. ಮಾಡಲಿಕ್ಕಿಲ್ಲ ಮತ್ತು ಅಂಥ ಅನಾಚಾರಗಳನ್ನು ವ ಶ್ರೀ ಸಂನಿಧಿಯಿಂದ ದೋಷಗಳೆಂತ ವಿಂಗಡಿಸಲ್ಪಡುವ ಜನರನ್ನು ಸಹಾ ಕೂಡಿ ನಡಿಯ
2. ಲಿಕ್ಕಿಲ್ಲ ಮತ್ತು ಈ ಸಂಮಂಥ ಶ್ರೀ ಸಂಸ್ಥಾನದಿಂದ ಆಗುವ ವ ಈವರೆಗೆ ಆದ ಆಜ್ಞೆಗಳಿಗೆ ಮೀರಿ ಯೆಂದು ನಡಿಯಲಿಕ್ಕಿಲ್ಲ
3. ೨ ಶ್ರೀ ಸಂಸ್ಥಾನದ ಆಜ್ಞೆಗೆ ಯಾ ಧರ್ಮಾಚರಣೆಗೆ ವಿರೋಧವಾಗಿ ನಡೆಕೊಂಡಲ್ಲಿ ಶ್ರೀಯವರಿಂದ ವಿಧಿಸಲ್ಪಡುವ ದಂಡ ಪ್ರಾಯಶ್ಚಿತ್ತ ಮುಂ
4. ತಾದರಿಂದ ಪೂನಿತರಾಗುವೆವು ಮತ್ತು ದಂಡ ಪ್ರಾಯಶ್ಚಿತ್ತ ವಗೈರೆದಿಂದ ಪರಿಹಾರ್ಯವಲ್ಲದ ದೋಷಗಳನ್ನು ಮಾಡುವವರು
5. ನಮ್ಮ ಜಾತಿವರ್ಗದಿಂದ ತೈಜಿಸಲ್ಪಡಲಿಕ್ಕೆ ಪಾತ್ರರಾಗಿರತಕ್ಕದ್ದು . . . . .

6. ೩ ತತ್ಸಂಬಂಧಿ ಶ್ರೀ ಸಂಸ್ಥಾನದಿಂದಾಗುವ ನಿರ್ಣಯಗಳು ಯಾ ಅಪ್ಪಣೆಗಳು ಯೋಗ್ಯವಲ್ಲಂತಾಗ್ಲಿ ಮಾನಿಹಾನಿಕರವೆಂತಾಗ್ಲಿ ಯಾವದೇ
7. ತರದ ನಷ್ಟದವುಗಳೆಂತಾಗ್ಲಿ ಸರಕಾರದ ಯಾವ ನ್ಯಾಯಸ್ಥಾನಗಳಲ್ಲಿಯೂ ಸಾಧಿಸುವ ಹಕ್ಕು ಯಾ ಸ್ವತಂತ್ರ ನಮಗೂ ನಮ್ಮ ಕುಟುಂಬದವರಿಗೂ
8. ವ ವಾರಿಸದಾರರಿಗೆ ಕೂಡಾ ಇರುವದಿಲ್ಲಾ ... ..
9. ೪ ಶ್ರೀಮಠದ ಸಂಸ್ಥೆಯು ನರ್ಮ ವರ್ಗದ ಹಿತಕ್ಕಾಗಿ ಶಾಸ್ವತ ನಡಿಯುವ ಅನಕೂಲತೆ ಬಗ್ಗೆ ಶುಕ್ಲ ಸಂತ್ರದ ಶಾಸನ ಪ್ರಕಾರ ಮತ್ತು
10. ಅದರ ದುರಸ್ತಿಯಿಂದ ಮುಂದೆ ಆಗಬಹುದಾದ ಶ್ವಾಸನಗಳ ಪ್ರಕಾರ ವಂತಿಗೆಯನ್ನು ಶಾಸ್ವತವಾಗಿಯೂ ಸರಾಗವಾಗಿಯೂ ಶಿಷ್ಯವರ್ಗದವರಾದ
11. ನಾನವು ನಮ್ಮ ಕುಟುಂಬದವರು ಸಂತತಿಯವರು ಶ್ರೀ ಸಂಸ್ಥಾನಕ್ಕೆ ಕೊಡುತ್ತ ಬರುವೆವು
12. ೫ ಮೇಲಿನ ಶರ್ತದಂತೆ ವಸುಲಾಗುವ ಯಲ್ಲ ವಂತಿಗೆ ಹಣಗಳು ಹಿಂದಿನ ಒಪ್ಪಂದ ಮೇರೆಗೆ ಮಠಮಾನ್ಯಕ್ಕೆ ಒಪ್ಪಿದಾಗಿದ್ದು ಅವುಗಳನ್ನು ಶ್ರೀ ಸಂ
13. ಸ್ಥಾನದ ಅಗತ್ಯವುಳ್ಳ ಖರ್ಚಿಗೂ ಶ್ರೀ ಸ್ವಾಮಿಗಳವರು ಆರಾಧಿಸುವ ಶ್ರೀ ಭವಾನಿಶಂಕರ ದೇವರ ವಿನಿಯೋಗಕ್ಕೂ ಉಪಯೋಗಿ ಹೆಚ್ಚಿಗೆ ವುಳಿದ ಅಂ
14. ಶ ಶ್ರೀ ಭವಾನಿ ಶಂಕರ ದೇವರ ಬಗ್ಗೆ ಸ್ಥಿರ ಚರ ಆಸ್ತಿ ವೃದ್ಧಿಪಡಿಸುವ ಸಂಬಂಧ ವಿನಿಯೋಗಿಸಲಿಕ್ಕೆ ಸಹಾ ಶ್ರೀ ಸ್ವಾಮಿಗಳವರು ಪೂರ್ಣ
15. ಹಕ್ಕುದಾರರಾಗಿರುತ್ತಾರೆ ಮತ್ತು ಈ ಶ್ರೀ ಸಂಸ್ಥಾನಕ್ಕೆ ಒಪ್ಪಿದ ಯಲ್ಲ ಸ್ಥಿರ ಚರ ಸೊತ್ತುಗಳು ಶೋಭಕೃತ ಸಂವತ್ಸರದ ಪೌಶ್ಯ ಶುಕ್ಲ ೧೨ ಯಲ್ಲ ಶ್ರೀ
16. ಮತ್ತರಿಜ್ಞಾನಾನಂದಶ್ರಮ ಶ್ರೀ ಸ್ವಾಮಿಗಳವರಿಗೆ ನಮ್ಮ ಜಾತಿ ವರ್ಗದ ಹತ್ತು ಸಮಸ್ತರು ಬರಕೊಟ್ಟ ತಹಾಕರಾರ ಮೇರೆಗೆ ಪೂರ್ವಕಾಲದ ಲಾಗ್ಯಾತು
17. ಶ್ರೀ ಭವಾನಿಶಂಕರ ದೇವರ ವಿನಿಯೋಗಗಳ ಬಗ್ಗೆ ವರ್ಷಾಶನ ವಂತಿಗೆ ಮುಂತಾದ ಅನೇಕ ವಿಧಗಳಿಂದ ಸಂಗ್ರಹವಾದಾಗಿದ್ದು ಅವುಗಳು ಶ್ರೀ ಭವಾನಿಶಂ
18. ಕರ ದೇವರ ಪೂರ್ಣಹಕ್ಕಿನದಾಗಿರುತ್ತವೆ. ಆದದರಿಂದ ಸದರಿ ಸೊತ್ತುಗಳ ಮೇಲೆ ಯಾ ಅವುಗಳ ಉತ್ಪತ್ತಿ ಮೇಲೆ ಯಾ ವಂತಿಗೆ ವ್ಯಗರೆ ಹಣಗಳ ಮೇಲೆ
19. ಶಿಷ್ಯ ಜನರಾದ ನಮಗೆ ಯಾ ನಮ್ಮ ಕುಟುಂಬದವರಿಗೆ ನಮ್ಮ ಸಂತತಿಯವರಿಗೆ ಯಾವದೇ ವಿಧದ ಹಕ್ಕು ಸ್ವಾಮಿತ್ವ ಸಂಬಂಧವಿರುವದಿಲ್ಲ. ಅಂಥ ಯಾ

20. ವದೇ ಸೊತ್ತು ಯಾ ಅವುಗಳ ಉತ್ಪನ್ನ ಸಹಾ ಯಾವದೇ ಕಾರಣಗಳಿಂದ  
ವಾಪಸ ಕೇಳಲಿಕ್ಕಾಗಲೀ ಅನ್ಯ ಕೆಲಕ್ಕೆ ಉಪಯೋಗಿಸಬೇಕೆಂತ ಹೇಳ
21. ಲಿಕ್ಕಾಗಲೀ ಶಿಷ್ಯ ವರ್ಗದವರಾದ ನಮಗೆ ನಮ್ಮ ಕುಟುಂಬದವರಿಗೆ ನಮ್ಮ  
ಸಂತತಿಯವರಿಗೆ ಯಷ್ಟು ಮಾತ್ರಕ್ಕೂ ಹಕ್ಕು ಇರುವದಿಲ್ಲಾ
22. ಓ ಯೇವಂಚ ಮೇಲೆ ತೋರಿದ ಒಪ್ಪಂದಗಳನ್ನು ಊರ್ಜಿತ  
ಬಿಟ್ಟು ಅವುಗಳಂತೆ ಸಹಾ ನಡಕೊಳ್ಳಲಿಕ್ಕೂ ನಾವು ಈ ಮೂಲಕಾ ವಪ್ಪಿ  
ದೃಢಪಡ್ತಿದ್ದುತ್ತೇವೆ.
23. ೭ ನಮ್ಮ ಜಾತಿವರ್ಗದವರ ಪೈಕಿ ಈ ಕರಾರಿಗೆ ಸಹಿಕೊಟ್ಟು  
ಬದ್ಧರಾಗಲಿಕ್ಕೆ ಯಾರು ತಿರಸ್ಕಾರ ಮಾಡುವರೊ ಅಂಥವರು ನಮ್ಮ  
ಜಾತಿ ವರ್ಗದಿಂದ
24. ತ್ಯಾಗಾರ್ಹರಾದರಿಂದ ಅನ್ನಪಾನ ಶರೀರ ಸಂಬಂಧ ವ್ಯಗ್ರೆಗಳಿಂದ  
ಅಂಥವರೊಡನೆ ನಾವು ನಮ ಕುಟುಂಬದವರು ಸಂತತಿಯವರು  
ಸಹಾ
25. ಕೂಡಿ ನಡಿಯಲಿಕ್ಕಿಲ್ಲ
26. ಲ ಈ ಕರಾರನ್ನು ರದ್ದುಪಡಿಸಬೇಕೆಂತ ಹೇಳುವ ಹಕ್ಕು  
ನಮಗೂ ವ ಕುಟುಂಬದವರಿಗೂ, ನಮ್ಮ ಸಂತತಿಯವರಿಗೂ,  
ವಾರಿಸದಾರರಿಗೆ
27. ಸಹಾ ಇರುವದಿಲ್ಲಾ. ಇದರಂತೆ ಶಾಸ್ತ್ರವಾಗಿ ನಡಕೊಂಡು ಬಂದೇವು  
ಯಂತ್ರಾ ಸಹಾ ದೃಢ ಭಕ್ತಿಯಿಂದಲೂ ಆತ್ಮಸಂತೋಷದಿಂದಲೂ
28. ಪ್ರತಿಜ್ಞಾಪೂರ್ವಕ ಬರಕೊಟ್ಟ ಕರಾರ +  
೧) ಗಣೇಶ ದಾಸಪ್ಪಯ್ಯ ಹೊಂಗಡಿ  
೨) ರಾಮಕೃಷ್ಣ ಅನಂತ ಗೋಕರ್ಣ  
೩) ಶಿವರಾಮ ನಾರಾಯಣ ಬೃದೂರ  
೪) ರಾಜಾರಾಮ ಗಣ್ಣತರಾವ ನಾಡಕರ್ಣಿ  
೫) ವಿಶ್ವೇಶ್ವರ ಮಂಜುನಾಥ ಭಟ್ಟರು ಮಾಡುವ  
ಸಾ|| ನಮಸ್ಕಾರಗಳು  
೬) ದತ್ತಾತ್ರೆಯ ಶಾಂತಮೂರ್ತಿ ತಾಯದೇರೆ

**Summary :** On the 27<sup>th</sup> of October 1913, disciples of the Śrīmaṭha, residing in Yellāpur, submitted a promissory to Śrī Pāṇḍuraṅgāśram Swāmiji of Śrī Chitrāpur Māṭha, promising that, thenceforward they will follow the path of *dharma* and adhere to the orders passed by the Swāmiji. Some

of the disciples were violating *jātidharma* by advocating and practising widow marriage, foreign visits, etc. However now they agreed for eight conditions and also requested the *Swāmiji* to choose a *śiṣya* to succeed him to the *Piṭha*.

148

P. 1

ಆವಕ ದಾಖಲ ತಾ ೧೩ ಜನವರಿ ೧೯೧೪ ಶ್ರೀ ಕ್ರಮಾಂಕ  
ಅನಂತ ವಿ || ಗೊ || ಮಧ್ಯವಾನೀ ೧೩೪

L.

ಶಂಕರಾಯ

1. ಸ್ವಸ್ತಿ
2. ಶ್ರೀಮತ್ಪರಮಹಂಸ ಪರಿವ್ರಜಕಾಚಾರ್ಯವರ್ಯ ಪದವಾಕೃ ಪ್ರಮಾಣ
3. ಪಾರಾವಾರ ಪಾರೀಣ ಯಮಾದ್ಯಷ್ಟಾಂಗ ಯೋಗ ಸಮುಲ್ಲಸತ್  
ಸಾನ್ದ್ರ ಬ್ರಹ್ಮಾನ
4. ನ್ನಾಸ್ವಾದ ಪರಿಶೀಲನ ನಿಷ್ಣಾತ ವಿಶ್ವಗೀರ್ವಾಣಗಣ ಚೂಡಾಮಣಿ  
ಶ್ರೇಣಿ ನೀರಾಜಿತ
5. ವನ್ದಾರುಜನಮನ್ದಾರ ಶ್ರೀಮದ್ಭವಾನೀಶಂಕರಪಾದಾರವಿನ್ದ  
ದ್ವಂದ್ವೋಪಾಸನಾವ
6. ದೀರಿತಾಶೇಷದ್ವನ್ದ ಸ್ಫುರದ್ವೈತವಿಭಾನ್ತಿಸನ್ನೋಹ ನಿಖಿಲಲೋಕ  
ಸಂತಾಪನಿರಾ
7. ಕರಿಷ್ಣಪನಿಷದ್ ಬ್ರಹ್ಮಸೂತ್ರಾದ್ಯಖಿಲಾದ್ವೈತ  
ವಿದ್ಯಾಸಮ್ಭಾವಿತೋದ್ಧಾಮ ಬೋ
8. ಧಚನ್ದ್ರೋದಯಾಲಂ ಕರಿಷ್ಣ ಶ್ರೀ ಗೋರ್ಕರ್ಣಕ್ಷೇತ್ರಾದಿ ಪ್ರತಿಷ್ಠಾಪಿತ  
ಮಠಸಂಸ್ಥಾ
9. ನ ಸಮ್ವದಿತ ಶಿಷ್ಯವೃನ್ದಸದ್ಧರ್ಮಾನುಶಾಸನ ವಿನೋದ ವೈಭವ  
ನಿಷ್ಣಾಧುರೀಣಾನಾ
10. ದ ಪರಮ್ಪುರಾರೂಢ ಶ್ರೀಮದ್ಗೌಡಪಾದ ಶ್ರೀಮದ್ವಾಮನಾಶ್ರಮ  
ಕರಕಮಲ ಸಂಜಾ
11. ತ ಶ್ರೀಮತ್ ಕೃಷ್ಣಾಶ್ರಮಾನುಗೃಹೀತ ಗುರುಪಾದ ಪುಷ್ಪರೈಕತಾನ  
ಧ್ಯಾನಮಕರನ್ದ
12. ಷಟ್ಪದಾಯಮಾನಸ್ವಾನ್ತ ಶ್ರೀ ಚಿತ್ರಾಪುರಾರಾಧೀಷ್ಟಿತ
13. ಶ್ರೀಮತ್ ಪಾಣ್ಡುರಂಗಾಶ್ರಮ ತತ್ರಭವದ್ ಗೌಡಪಾದ್ಯಃ ||

14. ಅಸ್ಮತ್ ಪರಮಪ್ರೇಮ ವಿಷಯ ಶಿಷ್ಯಾರ್ಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮೊಕ್ಷೆಸರ ಸುಬ್ಬಾ ಭಟ್ಟ
15. ವೆಂಕಟ ಅಡಿ ವಗೈರೆರಿಗೆ ವಿಹಿತ ನಾರಾಯಣ ಸ್ಮರಣಪೂರ್ವಕ ಕಾಶಿಷಸಮುಲ್ಲಸಂತುತರಾಮ್
16. ೧೮೩೫ ಶಾಲೇವಾಹನ ಶಕೆ ಪ್ರಮಾದಿ ಸಂವತ್ ಪುಷ್ಯ ಶು ೧೨ ಶುಕ್ರವಾ
17. ಸರಂ ಯಾವತ್ ಚಿತ್ರಾಪುರ ಗ್ರಾಮೇಶ್ರೀಮದ್ಧವಾನೀಶಂಕರ ಭಗವಚ್ಚರಣಯುಗಲ ನಲಿನಾರ್ಹಣ ಸಹಚರಿತಸ್ವಾ
18. ಶ್ರಮಾನುರೂಪ ಧರ್ಮಾನುಷ್ಠಾನ ಸಂಭೃತಯೋಗ ಸಮ್ವದಾಸರ್ವಂತಿವಮ್ ಉಪಚೇಯಮಾನ ಯೌಷ್ಠಾಕೀಣ ಕಲ್ಯಾಣಪ
19. ರಿಪಾಟ್ಯ ವಿರತಮಾಶಿಷ್ಯತೆ-
20. ಪ್ರಸ್ತುತನ್ವಾವತ್
21. ನೀಲುಂ ವಟ್ಟು ೧೦ ಜನರ ಸಹಿಗಳಿಂದ ಬರಕೊಂಡ ಈ ಶು ೨
22. ಭಾದ್ರಪದ ಬಿನಹಪತ್ರ ವ ಅದರ ಸಂಗಡ ಕಳುಹಿದ ಮಂಟಪದ ನ
23. ಕ್ಷೆಗಳೆಡು ಕೂಡಾ ತಲ್ಪಿ ಬರದ ವಿಷಯ ಅವಗತವಾಯಿತು
24. ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿಯ ಬೆಳ್ಳಿ ಮಂ
25. ಟಪವು ಬಹು ನಾದುರಸ್ತಿಯಾಗಿ ಉಪಯೋಗಿಸಲಿಕ್ಕೆ ಬರುವದಿ
26. ಲ್ಲವೆಂತಲ್ಲು ಸದ್ರೀ ಮಂಟಪವು ನೂತನವಾಗಿ ತಯ್ಯಾರಿ ಬೇಕೆಂದು
27. ನಿಶ್ಚೈಶಿರುತ್ತದೆಂತಲ್ಲು, ಅದನ್ನು ಯಿಲ್ಲಿಯ ದೆಖರೆಖೆಯಲ್ಲಿ
28. ತಯ್ಯಾರಾಗಬೇಕೆಂತ ತಂಮೆಲ್ಲವರ ಯಿಚ್ಛೆ ಯಿರುತ್ತದೆಂತಲ್ಲು
29. ಯಿಲ್ಲಿಯ ಅಪ್ಪಣೆ ತಲ್ಪಿದ ಬಳಿಕ ಅಳ್ತಿಯನ್ನು ಕಳುಹಿಸುವೆವು

## P. 2

### L.

1. ಅಲ್ಲಿ ತಯ್ಯಾರಿದ ನಕಾಶೆ ಕಳುಹಿದವೆಂತ ಕೂಡಾ ಮೆಲಿನ ಬಿನಹ
2. ಪತ್ರದಲ್ಲಿ ವಿವರಿಶಿಧೀರಿ
3. ಅದರೆ ಯಿಲ್ಲಿ ಶ್ರೀಮಠದಲ್ಲಿ ಶ್ರೀದೇವರು ಉತ್ಸವ
4. ಕ್ಕೆ ಹೊಡುವ ವಂದು ಮರನ ಪಾಲ್ಕೀಗೆ ಬೆಳ್ಳಿಯ ತಗಡುಗಳಿಗೆ ನಕ್ಷೆ ಬಿಡ್ಡಿ
5. ಹೊಡಿಸುವ ಕೆಲ್ಲದ ಬಗ್ಗೆ ಆರಂಭ ಪಡ್ಡಿ ಶುಮಾರು ವಂದು ವ
6. ಷರ್ವಾಗುತ್ತಾ ಬಂತು ಸದ್ರೀ ಕೆಲ್ಲ ಮಾಡುವಂಥ ಅಗಸಾಲೀ
7. ಜನರು ಮಂಗಳೂರ ಸಮೀಪ ಕಾಪಿ ಅತ್ತಕಡೆಯವರಾಗಿದ್ದು ಪ್ರಥ
8. ಮತಃ ಕರ್ಶಿಕೊಂಡ ವಬ್ಬನು ೧೫ ದಿವ್ಸ ಕೆಲ್ಲ ಮಾಡಿ ಜನರನ್ನು ಕರಕೊಂ
9. ಡು ಬರುತ್ತನಾಗಿ ಎಡವ್ವೆನ್ನ ಹಣಾ ಪಡಕೊಂಡು ಹೊದವನು

10. ಪುನಃ ಬಾರದೆ, ಎಡವೆನ್ನ ಕೊಟ್ಟ ಹಣವಿನ ಬಗ್ಯೆ ವ್ಯವಹರ್ಣೆ
11. ನಡಿಸುವದು ಅಗತ್ಯವಾಯಿತು ಅನಂತ್ರ ಮೊದ್ಲು ಕೆಲ್ಲ ಮಾಡಿದಂ
12. ಥ ಯಿಬ್ಬರನ್ನು ಕರ್ತಿಕೊಂಡು ಕಳೆದ ಶ್ರಾವಣದಿಂದ ಸದ್ರೀ
13. ಪಾಲ್ಕಿಯ ಕೆಲ್ಲ ನಡಿಯುತ್ತದೆ. ಯಿವರಾದರೂ ಆಗಾಗ್ಯೆ
14. ಯೇನಾದರೊಂದು ಸಬಬ ಮಾಡಿ ಊರಿಗೆ ಹೊಗಿಬರತ್ತ ಯಿಧಾರೆ
15. ಯಿವರು ಕರಾರು ಪ್ರಕಾರ ಕೆಲ್ಲ ಮಾಡಿಕೊಡುವ ಮುದ್ದತ
16. ಕಳದು ಹೊಗಿ ೨-೩ ತಿಂಗಳಾದಾಗ್ಯೂ ಯಿನ್ನು ಕೆಲ್ಲ ಪೂರ್ಣ
17. ವಾಗದೇ ಸದ್ರೀ ಪಾಲ್ಕಿಯ ಕೆಲ್ಲದ ಪೂರ್ಣತೆಗೆನೇ ಯಿನ್ನು ೧
18. ತಿಂಗಳಷ್ಟು ಸಮಯ ಬೇಕಾದೀತಾಗಿ ತೊರುತ್ತದೆ
19. ಯಿ ವರಿಗೆನೇ ಗೊರ್ಕಣ ಶ್ರೀ ಮಹಾಕಾಳಿ ದೇವಸ್ಥಾನ
20. ದ ಬೆಳ್ಳಿಮಂಟಪ ೧ ಪಾಲ್ಕಿಯನೆಗಳಬಾಯಿ ೧ ಸಹ ಮಾಡಿಕೊಡು
21. ವ ತಾಹಾ ಮಾಡಿ ಯೊ ಬಗ್ಯೆ ಸಹ ಕರಾರು ಆಗಿ ಅದೆ ಹಾಗೂ
22. ಮರನ ಮಂಟಪವು ತಯ್ಯಾರಾಗಿ ಆ ಬಗ್ಯೆ ಬೆಳ್ಳಿಯ ತಗಡು
23. ಗಳು ಸಾಹಾ ತರ್ತಿ ಇಟ್ಟು ಹೆಚ್ಚು ಸಮಯವಾಯಿತು
24. ಯಿನ್ನು ಪಾಲ್ಕಿಯ ಕೆಲ್ಲ ಪೂರ್ಣವಾದ ಕೂಡಲೇ ವಂಮೆ
25. ವೂರಿಗೆ ಹೊಗಿ ಬಂದು ಸದ್ರೀ ಮಂಟಪ ಮತ್ತು  
(ಮುಂದಿನ ಪುಟಗಳು ಕಾಣೆಯಾಗಿವೆ)

**Summary :** Śrī Pāṇḍuraṅgāśram Swāmiji issued a letter of benediction to Subbā Bhaṭṭa Veṅkaṭa Aḍi and others, informing that he was keeping well at Chitrāpur and engaged in offering worship to Śrī Bhavāni Śaṅkar, until Friday, the 12th day of the bright half of Puṣya, Pramādi *saṁmavatsara*, Śaka 1835 (A.D. 1914). From the contents of the *Āśirvāda Patrike*, it is clear that 10 persons from Gōkaṛṇa sent a *binnavattale* to the Swāmiji, informing him that a preparation of a new silver *maṅṭapa* at Śrī Mahābalēśwara temple was necessary, since the old silver *maṅṭapa* was not in a good condition. They had also sent the blue-print of the *maṅṭapa*. However, His Holiness informed them about the immediate necessity of having engraving work on the silver-plates to be fixed over a wooden palanquin at Chitrāpur. Swāmiji expressed his unhappiness for the unnecessary delay caused



by the engravers, in the completion of the said work. However, *Swāmiji* was hopeful of its completion within a month. *Swāmiji* assured the *moktesar* and others that he would pay full attention to the preparation of a silver *maṅṭapa*, soon after the completion of the palanquin's work.

**Notes :** The letter begins with the usual titles, *Śrīmatparamahansa Parivrājakāchāryavarya*, etc. Since the last page is missing, the *Āsīrvāda Patrike* is incomplete. *Subbā Bhaṭṭa* was the *moktesar* of the Mahābalēśwara temple at Gōkaṇa.

**Notes :** This record was in the personal possession of late Śrī V. D. Dikshit, Gōkaṇa.

149

ಶ್ರೀ  
ಮಧ್ವವಾನೀ  
ಶಂಕರಾಯ  
ಸ್ವಸ್ತಿ

P. 1

L.

1. ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಪದವಾಕ್ಯ ಪ್ರಮಾಣ
2. ಪಾರಾವಾರ ಪಾರೀಣ ಯಮಾದ್ಯಷ್ಟಾಂಗಯೋಗ ಸಮುಲ್ಲಸತ್‌ಸಾನ್‌ದ್ರ ಬ್ರಹ್ಮಾನ
3. ನ್ನಾಸ್ವಾದ ಪರಿಶೀಲನ ನಿಷ್ಣಾತ ವಿಶ್ವಗೀರ್ವಾಣಗಣ ಚೂಡಾಮಣಿಶ್ರೇಣಿ ನೀರಾಜಿತ
4. ವನ್ನಾರುಜನಮನ್ನಾರ ಶ್ರೀಮಧ್ವವಾನೀಶಂಕರ ಪಾದಾರವಿನ್ದ ದ್ವಂದ್ವೋಪಾಸನಾವ
5. ಧೀರಿತಾಶೇಷದ್ವನ್‌ದ್ವ ಸ್ಫುರದ್ವೈತವಿಭ್ರಾನ್ತಿ ಸನ್ನೋಹ ನಿಖಿಲಲೋಕ ಸಂತಾಪನಿರಾ

6. ಕರಿಷ್ಣಪನಿಷದ್ ಬ್ರಹ್ಮಸೂತ್ರಾದ್ಯಖಿಲಾದ್ವೈತ ವಿದ್ಯಾಸಮ್ಭವಿತೋದ್ಧಾಮ  
ಮೋ
7. ಧಚನ್ದೋದಯಾಲಂಕರಿಷ್ಣ ಶ್ರೀ ಗೋಕರ್ಣ ಕ್ಷೇತ್ರಾದಿ ಪ್ರತಿಷ್ಠಾಪಿತ  
ಮಠಸಂಸ್ಥಾ
8. ನ ಸಮ್ವಾದಿತ ಶಿಷ್ಯವೃಂದ ಸದ್ಧರ್ಮಾನುಶಾಸನ ವಿನೋದ ವೈಭವನಿಷ್ಠಾ  
ಧುರೀಣಾನಾ
9. ದಿ ಪರಮ್ವರಾರೂಢ ಶ್ರೀಮದ್ಗೌಡಪಾದ ಶ್ರೀಮದ್ವಾಮನಾಶ್ರಮ  
ಕರಕಮಲಸಂಜಾ
10. ತ ಶ್ರೀಮತ್ ಕೃಷ್ಣಾಶ್ರಮಾನುಗೃಹೀತ ಗುರುಪಾದ ಮುಷ್ಕರೈಕತಾನ ಧ್ಯಾನಮಕರನ್ನ  
11. ಷಟ್ ಪದಾಯಮಾನಸ್ವಾನ್ತ ಶ್ರೀಚಿತ್ರಾಪುರಾಧೀಷ್ಟಿತ  
12. ಶ್ರೀಮತ್ ಪಾಣ್ಡುರಂಗಾಶ್ರಮ ತತ್ರಭವದ್ ಗೌಡಪಾದ್ಯಃ ||
13. ಅಸ್ಮತ್ ಪರಮಪ್ರೇಮ ವಿಷಯ ಶಿಷ್ಯಾರ್ಯ ಗೋಕರ್ಣ ಸ್ಥಿತ ಶ್ರೀ  
ಮಹಾಬಲೇಶ್ವರ ದೇವಸ್ಥಾನದ ಮೊಕ್ತೆಸರ
14. ಸುಬಡಿ ವಗ್ಯರೆಗೆ ವಿಹಿತ ಶ್ರೀನಾರಾಯಣಸ್ಮರಣ ಪೂರ್ವಕಾಶಿಷ್ಯಸ್ತಮುಲ್ಲ  
ಸನ್ತುತರಾಮ್
15. ೧೮೩೫ ಶಾಲೀವಾಹನ ಶಕೆ ಪ್ರಮಾದಿ ಸಂವತ್ ಮಾಘ ಶು ೨ ಬುಧವಾ
16. ಸರಂ ಯಾವತ್ ಚಿತ್ರಾಪುರ ಗ್ರಾಮೇ ಶ್ರೀಮದ್ಭವಾನೀಶಂಕರ  
ಭಗವಚ್ಚರಣಯುಗಲ ನಲಿನಾರ್ಹಣ ಸಹಚರಿತಸ್ವಾ
17. ಶ್ರಮಾನುರೂಪ ಧರ್ಮಾನುಷ್ಠಾನ ಸಂಭೃತಯೋಗ ಸಮ್ವದಾಸರ್ವಂ  
ಶಿವಮ್ ಉಪಚೇಯಮಾನ ಯೌಷ್ಮಾಕೀಣ ಕಲ್ಯಾಣಪ
18. ರಿಪಾಟ್ಕಿ ವಿರತಮಾಶಿಷ್ಯತೆ-
19. ಪ್ರಸ್ತುತನ್ತಾವತ್-
20. ನೀಲಂ ಬರಕೊಂಡ ಗತ ಪುಷ್ಯ ಬ ೫ ಮಿತಿ ಬಿನನಹ
21. ಪತ್ರವು ತಲ್ಲಿ ಬರದ ವಿಷಯ ವಿದಿತವಾಯಿತು
22. ಅದರಲ್ಲಿ ಅಲ್ಲಿ ಸಾಗ್ವಾನಿ ಕಟ್ಟಿಗೆ ಶಿಗುವದು ಅಪರೂಪ
23. ವೇ ಯಂತಲ್ಲು ಮಂಟಪ ತಯ್ಯಾರಿಸುವಂಥ ಕಾಮಗಾರಿ ಜನರು
24. ಅಲ್ಲಿ ಯಿಲ್ಲದಿಂದಾ ಸದ್ರೀ ಮಂಟಪದ ಪೂರ್ಣ ಕೆಲ್ಲ
25. ಯಿಲ್ಲಿಯ ದೆಖರೇಖಿಯಿಂದ ಯಿಲ್ಲಿಯೇ ನಡಿಯಬೇಕೆಂತ
26. ಲ್ಲ ಸಾಗ್ವಾನೀ ಕಟ್ಟಿಗೆ ವಗ್ಯರೆ ತಯ್ಯಾರ್ನಿ ಮಂಟಪ ತ
27. ಯ್ಯಾರಿಸುವ ಬಗ್ಗೆ ಕೂಡಾ ತುರ್ತ ರೂ (೫೦೦ \* ೦) ತಂಮ ಪೈ .

## P. 2

## L.

1. ಕಾ ಅನಂತ ವಿನ್ಯಾಕ ಗೌಕರ್ಣ ಯಿವನ ಕಯ್ಯ - - ಕಳು
2. ಹೃದೈವಂತಲ್ಲು ಬಾಕಿ ಸಂಗಿ ಸದ್ರೀ ಅನಂತಯ್ಯ ಮೊಕ್ತಾ ಅರಿಕೆ
3. ಮಾಡಿಕೊಳ್ಳುವನು ಬಾಕಿ ರುಪಾಯಿಗಳು ಶಿವರಾತ್ರೇ ಆದನಂತ್ರ
4. ಕಳುಹುತ್ತೇವಂತಲ್ಲು ಮಂಟಪ ತಯ್ಯಾರಿ ಉದ್ದಿಶ್ಯ ಅಲ್ಲಿಂದ
5. ಅಳ್ತೆವಯ್ಯವದೇ ಯಿಲ್ಲಿಂದ ಮಾಹಿತಿ ಉಳ್ಳ ವಬ್ಬನನ್ನು ಕಳುಹಿ
6. ಬೇಕೆಂತ ಕೂಡಾ ಮೇಲಿನ ಬಿನಹಪತ್ರದಲ್ಲಿ ನೀಲಂ ಬರ
7. ಕೊಂಡಿರುತ್ತಿರಿ
8. ಅದರಂತೆ ಅನಂತ ವಿನ್ಯಾಕ ಯಿವನು ಗತ ಪುಷ್ಯ ಬ ೧೨ ದಿನ
9. ಯಿಲ್ಲಿ ತಲ್ವಿ ರುಪ್ಯಾ ೫೦೦ \* ಐನೂರ ರುಪ್ಯಾ ಯಿಲ್ಲಿ ತಲ್ವಿ
10. ಶಿದ್ದನ್ನು ಶ್ರೀ ಮಹಾಬಲೇಶ್ವರ ದೇವರ ಹೆಸರ ಖಾತೆಗೆ ಸದ್ರೀ ಮಂ
11. ಟಪ ತಯ್ಯಾರಿ ಬಗ್ಯಾಗಿ ಯೊಲ್ಲಿ ಲೆಖ್ತಕ್ಕೆ ಜಮಾ ಕೊಳ್ಳೆನುಗಿದೆ.
12. ಅನಂತ ವಿನ್ಯಾಕ ಯಿವನು ಯಿಲ್ಲಿ ಮೊಕ್ತಾ ಅರಿಕೆ ಮಾಡಿ
13. ಕೊಂಡಿದ್ದ ಮೆಲೆ ಶ್ರೀ ದೇವರು ಉತ್ಸವಕ್ಕೆ ಹೊಡುರ್ವಾಗ್ಯೆ ವಾಹನ
14. ಕ್ಕೆ ಅನೂಲವಾಗುವಂತೆ ಬೆಳ್ಳಿಯ ಪಾಲಕಿ ತಯ್ಯಾರಿಬೇ
15. ಕಾದ್ದೆಂತಾ ತಿಳಿಬಂತು ಯಿಲ್ಲಿ ಯಿರುವಂಥ ಬೆಳ್ಳಿಯ ಪಾಲ
16. ಕಿ ೧, ಮತ್ತು ಮಂನ ಬಾಬ್ಬು “ ಬೊಂಬೆ ಚವರ || ೧ - -
17. ಯೊ ೨ ವಾಹನಗಳು ಅನಂತಯ್ಯಗೆ ತೊರ್ಶಿದ್ವಾಯಿತು
18. ತಾನು ಅಲ್ಲಿ ಹೊಗಿಯಾದ ಬಳಿಕ ಆದ್ದಿತು ಯಿವನ ಕೊನೆದು
19. ಆದೀತೆಂಬ ಸಂಗಿ ಯಿಲ್ಲಿ ಯಲ್ಲರ ಅಭಿಪ್ರಾಯ ತಕ್ಕೊಂಡು ತಿ
20. ಳಿಸುತ್ತೇನೆಂತಲ್ಲು ಅಳ್ತೆಕೊಂಡು ಬರುವ ಬಗ್ಯೆ ಯಿಲ್ಲಿಂದ
21. ವಬ್ಬನನ್ನು ಕಳುಹಿಸಿಕೊಡಬೇಕೆಂತ ಕೂಡಾ ಸಮಕ್ಷ ಅರಿಕೆ ಮಾಡಿ
22. ಕೊಂಡಿದ್ದಿಂದ ಯಿಲ್ಲಿ ಅನಂತಯ್ಯಗೆ ತೋರಿಸೋಣಾದಕೆ
23. ಆ ೨ ವಾಹನಗಳ ನಮೋನೆ ತಿಳಿಯುವದು ಸಾಧಾರಣ ಆ ಬಾಬ್ಬು
24. ನಕ್ಷೆ ಕೊಡ್ಡಿ ಅವುಗಳ ಸಮೇತಾ ಆ ಮಠದ ನೌಕರ ಹೊ ಮಾಡಿ
25. ವೀರಪ್ಪಯ್ಯಗೆ ಸದ್ರೀ ಅನಂತಯ್ಯನ ಸಂಗಡ ನಿನ್ನೆಯ ಬೆ -
26. ಮೆಲೆ ಯಿಲ್ಲಿಂದ ರವಾಣಿಸೋಣಾಗಿದೆ
27. ಅವನು ತಲ್ಲುತ್ತಲೇ ಸದ್ರೀ ನಕೊನೆಗಳು ಇತ್ಯಾಶಿಷ:

**Summary :** Śrī Paṇḍuraṅgāśram Swāmiji of Chitrapur Maṭha, issued a letter of benediction to Subbaḍi, moktesar of Śrī Mahābalēśwar temple of Gōkaṛṇa and others, informing

them that he was keeping well and engaging himself in offering worship to Śrī Bhavāni Śaṅkar, until wednesday, 2nd day of the bright half of Māgha, Pramādi sam. and remitted Rs. 500/- towards the preparation of the *maṅṭapa*. His Holiness informed that he had shown to Anantayya a silver palanquin and two vehicles and also sent Virappayya along with Anantayya.

**Note :** This record was in the personal possession of late Śrī V. D. Dikshit of Gōkaṛṇa.

150

P. 1

L.

1. ಯಾದಾಸ್ತ ಪ್ರಮಾತ್ತಿ ಸಂವತ್ಸರ ಪಾಲ್ಗುಣ ಶು ೧೧ ಉ ಚಂದ್ರ
2. ವಾರದಲ್ಲ ಶ್ರೀ ಸ್ವಾಮಿಯವರ ಸದ್ರಿ ಯಿರುವ ಬಂಕಿಕ್ಕೊಡ್ಲ ಮೊ
3. ಕಾಮಿನಲ್ಲಿ ಕುಡಿದ ಗೊರ್ಕಣ ಮತ್ತು ಬಂಕಿಕ್ಕೊಡ್ಲ ಸಭೆಯವರ ಮುಂ
4. ದೆ ಭಂಡಿಕೆರಿ ಮಠದ ಅರ್ಚಕ ಮಂಜನಾತ್ತ್ ಮಂಗಿಶ ಭಟ ೧
5. ಶಂಕರ ಅನಂತ ಭಟ ೧ ಯಿ ೨ ಜನರು ಬರ್ಶಿದು-
6. ಸದ್ರಿ ಮಠದಲ್ಲಿ ನಡಿಯುವ ವಿನಿಯೋಗಗಳ ತ್ತಪಶಿಲ ಕುರಿತ್ತು
7. ಪ್ಲವಂಗ ಸಂವತ್ಸರ ಮಾರ್ಗಶಿರ ಬ ೯ ಲ್ಲ ವ ಸಾಧಾರಣ ಸಂವತ್ಸರ ಚಯಿ
8. ತ್ತ ಶು ೧೫ ಲ್ಲ ಸಹಾ ಗ್ರಹಸ್ತರು ಮಾಡಿದ ಪಟಿ ಪ್ರಕಾರಾ ಸದ್ರಿ ಸಾಧಾರಣ
9. ಸಂವತ್ಸರ ಚಯಿತ್ರ ಶು ೧೫ ಲ್ಲ ನಂಮ ತಂದೆ ಮಂಗಿಶ ಭಟ್ಟನ ಅಂಣ
10. ವಿಶ್ವನಾತ ಭಟ ಕೂಡಾ ಶ್ರೀಮಠದ ಭಂಡಾರಕ್ಕೆ ಬರ್ಶಿಕೊಟ ಮುಚಳಿ
11. ಕೆ ಸಹಾ ಯೋಗ ವೊದಿ ಹೆಳಿದು ಕೆಳದ್ಡಿ ಆ ಪ್ರಕಾರಾ ನಡಿಯುವ ವಿ
12. ನಿಯೋಗಗಳ ವವಹಾರ್ದಿಂದಾ ವಸೂಲಾಗುವ ನ್ತಾಪ್ರಾ ಕೂಡಾ ವಸು
13. ಲಾಗಿ ಸದ್ರಿ ಕಾರ್ಯಗಳು ನಡಯದೆ ಯಿದದ್ದು ವ ಹೊರ್ಗಿನಿಂದಾ ಬರತ್ತ
14. ಕದು ಬಾರದೆ ಯಿದದ್ದು ಕೂಡಾ ಬರಿಸುತ್ತೆವೆ-
15. ಬಾರದೆ ಯಿದದು ನಾಡಕರ್ಣಿ ಮಹಾಬಲೆಶ್ವರಯನ ಮನತ್ತ
16. ಣದಿಂದಾ ನಗದಿ ಬರತ್ತಕ ರ್ತುಪ್ಪಾ ೧೦ ರಲ್ಲಿ ಮಹಾಬಲೆಶ್ವರ ವೆಂಕಟಶಯ

17. ಯಿದರಿಂದಾ \* ಳ \* ಸಾಂತ್ವಪಯನಿಂದಲೂ ಯಿವರಿಂದಾ \* ಳ \* ಸಾಹಾ \* ಲ \*
18. ಬರುಪದರ ಹೊರ್ತು ರುಪ್ಯಾ ೯ \* ಲ \* ಗೊರ್ಕಣ ಸ್ತಳದವರ ಮನತ್ತನದವ
19. ರಿಂದಾ ರುಪ್ಯಾ - - - - - ಯನವರ ಮನತ್ತನದವರಿಂದಾ ರು ೩ \* ೦
20. ವೆಂಕಟೇಶ್ಯಯನ ದೆವಪನವರ ಮನತ್ತನದವರಿಂದಾ ರುಪ್ಯಾ ೧ \* ೦ ಸಹಾ
21. ರುಪ್ಯಾ ೨೩ \* ಲ \* ರಲ್ಲಿ ಗೊರ್ಕಣ ಸ್ತಳದವರ ಮನತ್ತನದವರ ಬಾಬ್ತು ನವಂ
22. ಬರ ಸ ೧೨೮೩ ನೆ ಫಸಲ್ಲಿ ಲಾಗ್ಯಾತ್ತು ಬಾಕ್ಯ ಯಿವರೆಗೆ ಬಾಕ್ಯಿಯ
23. ವರ ಬಾಬ್ತು ಪಟಿಯಿಂದ ಶುರುವಿನಿಂದಾ ಕೆಲವು ದಿವ್ವ ಆಗುತ್ತಿತ್ತು ಯಿತ್ತ
24. ಲಾಗಿ ಸುಮಾರು ೧೦-೧೨ ವರ್ಷದಿಂದ - ಗಲ್ಲಾಗು ನದ್ದಿಲ್ಲಾವಿಗೆ ನಂಮ

## P. 2

### L.

1. ನೆನಮ ಕಾಣುತ್ತಥೆ ಯಿ ಹೊತ್ತು ಕುಳವಾರ ಪ್ರಕಾರಾ ಲ ವರಹಾನಲ್ಲಿ
2. ಬಳವಳಿ ಮಂಗರ್ಸಯನವರ ಮನತ್ತನದವರಿಂದಾ ಬರತ್ತಕ ರು ೨ \* ಳ \*
3. ದ ಬಗ್ಯೆ ಅಕ್ಕಿ ಮಾಣಿ ೧ ಸಾಲ ಬ ಸಾಲ ವಸೂಲ್ಲ ಬರತ್ತಥೆ ಬಾಕ್ಯ ರು
4. ಪ್ಯಾ ೨೯ \* ೧೨ \* ೦ ನು ಮೆಲೆ ಬರ್ಶಿದ ೧೦-೧೨ ವರ್ಷದಿಂದಾ ವಸೂಲ್ಲ
5. ಬರೊದಿಲ್ಲಾ - ಮಂಜೆಶ್ವರ ಭಾಬ - - ನವರ ಮಂಗಿಶ್ಯಯನ
6. ವರ ಮನತ್ತಣದವರ ಬಾಬ್ತು ದಾದಿಪ - - - ಬರಬೆಕಾದ
7. ವರ್ಶ ೧ ರ ರುಪ್ಯಾ ಲ \* ಪ್ರಕಾರಾ ಶುರು ಲಾಗ್ಯಾತ್ತು ಯಿವರೆಗೂ ವಸೂಲ್ಲ
8. ಬರಲಿಲ್ಲಾ ಯಿಷ್ಟು ರಖಂ ಬಾರದೆ ಯಿದದ್ದು ಆಗಿರುತ್ತಥೆ
9. ಯೊ ಶಿವ್ಯಾ ಬಿಜೂರ ಶಂಕ್ರಯನ ಮನತ್ತನದವರ ಬಾಬ್ತು
10. ವುಮಾಮಹೆಶ್ವರ ದೇವರ ಅಂಮುತ್ತಪಡಿಗೊಸ್ಕರಾ ಭೂಮಿ ಮಾಡು
11. ವ ಬಗ್ಯೆ ದಫ್ತಾರಿಂದಾ ೩೦೦ ರುಪ್ಯಾ ನಂಮ ಪ್ಯಕ್ಕಿ ಮಂಜುನಾತ್ತ
12. ಭಟ ವ ಶಿವರಾಮ ಭಟನ ವಶಕ್ಕೆ ಬಂದ ರುಪ್ಯಾ ಮುಂನೂರಕ್ಕೆ ಬಿ
13. ಜೂರತ್ತಪನವರ ಹೆಸರಿಗೆ ದಸ್ತವಜು ಬರ್ಶಿಕೊಟೆಥೆ-
14. ಅದಕ್ಕೆ ಮೊದ್ಲು ೧೦೦ ರುಪ್ಯಾ ಕೊಟ ಲಾಗ್ಯಾತ್ತು ೨ ಶಿವೆ ಅಕ್ಕಿ ನೈವೆದ್ಯ ನಡ್ಡಿ ಬರು
15. ವ ಪ್ರಕಾರವೆ - ೩೦೦ ರುಪ್ಯಾ ಬಗ್ಯಾ ಯರ್ಡು ಶಿವೆ ಅಕ್ಕಿ ನೈವೆದ್ಯವೆ ನ

16. ಡದು ಬರುತ್ತದೆ - ಯೂ ಮುಂನೂರು ರುಪ್ಯಾ ರಖಮಿನ ನೈವೆದದ ಸಂಗತ್ತಿ
17. ಮೊದ್ಲಿನ ಪಟಿಯಲ್ಲಿ ದಾಖಲ ಯಿಲಾ - ಯಿತ್ತಲಾಗಿ ಕುಡಿದಾಗಿರುತ್ತದೆ
18. ನಡಿಯತಕ ಕೆಲ್ಲಗಳಲ್ಲಿ - ಯಿತ್ತಲಾಗಿ ನಡಿಯದೆ ಯಿರದು ಬರಸುತ್ತೇವೆ
19. ಮೊದ್ಲಿನ ಪಟಿಯಲ್ಲಿ ಯಿರುವ ಕ್ಲುಪ್ತ ನೈವೆದ್ಯಗಳಲ್ಲಿ ವುಮಾಮಹೆಶ್ವರ ಸಂನಿಧಿ
20. ಯಲ್ಲಿ ಅಕ್ಕಿ ಶಿದೆ ೬ ರ ಪ್ರಕಾರ ವ ನಂದಿ ಬಗ್ಗೆ ಶಿದೆ ೧ ರ ಪ್ರಕಾರಾ ಯಿದರ
21. ಹೂರ್ತು ಬಿಜೂರ ಶಂಕ್ರಯನವರ ಮುಂನೂರು ರುಪ್ಯಾ ಬಡಿ ಬಗ್ಗೆ ಅಕ್ಕಿ
22. ಶಿದೆ ೨ ಯೂ ಪ್ರಕಾರಾ ದಿವ್ವ ೧ ಅಕ್ಕಿ ಶಿದೆ ೯ ರಂತೆ ನೈವೆದ್ಯ ನಡಿಯಬೆಕಾ
23. ದ್ರ ೩೪ ಶಿದೆ ನೈವೆದ್ಯ ಮಾತ್ರ ೧೦ ವರ್ಶ ಮೊದ್ಲು ವರೆಗೆ ನಡಿತು ಯಿತ್ತ

### P. 3

#### L.

1. ಲಾಗಿ ೩ ಶಿದೆ ಅಕ್ಕಿ ನೈವೆದ್ಯ ಮಾತ್ರಾ ನಡಿತದೆ ಬಾಕ್ಯ ನೈವೆದ್ಯ ನಡಿಯದಿ
2. ಲಾ - ಪ್ರತ್ತಿವರ್ಶ ಆಶ್ವಿಜ ಶು ೧೦ ಲಾಗ್ಯಾತ್ತು ಕಾರ್ತಿಕ ಶು ೧೨ ವರೆಗೆ ನಡಿಬೆ
3. ಕಾದ ಹರಿಬಾಗರದ ಕಾರ್ಯ ನಡಿಯೊದಿಲಾ - ಹರಿಕಾರಗೆ ಹರಿಕಾರಿ ಕೆಲ್ಲ
4. ನಡ್ಡದೆ ಯಿರುವದಿಂದಾ ವ ಯೊತ್ತಗೆ ನೆಮಕ ಯಿರುವ ಕೆಲ್ಲ ನಡ್ಡದೆ ಯಿ
5. ರವದಿಂದಾ ಆತ್ಮ - ಯಂತ್ತ ಮಠದಲ್ಲಿ ಯಿದು ಕೆಲ್ಲ ನಡ್ಡವ ರ್ತಿ
6. ಯತ್ತ - - - - - ಬಿಡಾರ ಮಠದಿಂದಾ ಕರದ ಅಂದಿನಿಂದಾ ಸ
7. ಲಧಿಲಾ - ಮಠದ ಚಾವಣಿ ಕೆಲ್ಲ ಕೆಲವು ವರುಶ ನಂಮ ಮಾರಿಫತ್ತು ನಡ
8. ದಧೆ - ಕೆಲವು ವರ್ಶ ಶ್ರೀ ಸಂನಿಧಿಯಿಂದಾ ರ್ಯಾಸಗಳು ತ್ಲಿದ ಮೆರೆಗೆ
9. ಗ್ರಹಸ್ವರ ಮಾರಿಫತ್ತು ಅಗತ್ಯ ಯಿದ ಹಂಚುಗಳು ಸಹಾ ಹಾಕ್ಯಿ ಚಾವಣಿ
10. ನಡದಧೆ - ಶಿವ್ಯಾ ಹಂಚು ನಾವು ತಂದು ಚಾವಣಿ ಮಾಡಿದು ಯಿಲಾ-
11. ಬಹುಧಾಂನ್ಯ ಸಂ | ದಲ್ಲಿ ಚಾವಣಿ ಮಾಡಲ್ಲಿಲಾ - ಅದೇ ವರ್ಶ ಆಶ್ಯಾಡ
12. ದಲ್ಲಿ ಬಿಜ ಹಾಕ್ಯಿ ಅಧೆ - ಸುಬಡಿ ಮನೆಯವರಿಗೆ ಶ್ರಿ ಮಹಾಬ
13. ಲೆಶ್ವರ ದೆವರಿಗೆ ಪ್ರತ್ತಿವರ್ಶದ ಶ್ರಾವಣ ಮಾಸದ ಪೂಜೆ ಪಂಚಾಂಮುತ್ತದ
14. ಬಾಕಿ ಸಲತ್ತಕ ೬ ರುಪ್ಯಾಯಂನ್ನು ಯಿತ್ತಲಾಗಿ ೫-೬ ವರ್ಶದಿಂದಾ
15. ಸಲ್ಲವದಿಲಾ ಯಂತಾ ನೆನಪು ಇರುತ್ತದೆ - ಮತ್ತು ಶಿಕರದ ಮುಂ
16. ದಗಡೆ ಮೂಲ್ ಚಾವಣಿ ಚಪ್ಪ ವ ಮಳಗಾಲ ತಟಿ ವಗೈರೆ ಕೆಲ್ಲ ನಡಿಯು

17. ವದಿಲಾ - ಮತ್ತು ಬಹುಧಾನ್ಯ ಸಂ | ಆಶಾಡ ಲಾಗ್ಯಾತ್ತು ಪ್ರಮಾತ್ತಿ ಸಂ |
18. ಪಾಲ್ಗುಣ ಶು ಲ \_ \_ \_ ಗೆ ನಂದಾದಿಪ ಳ ರಲ್ಲಿ ಬಂದಿದೆವೆ \_ ಹೊರ್ತು
19. ಭದ್ರದಿಪ ಳ ರಲ್ಲಿ ೩ ದಿಪ ನಡಿಶಿಲಾ \_ ಮಂಜುನಾಥ ಭಟನ ರು
20. ಶಾಂಕ ಭಟನ ರುಜ್ಜು
21. ಪದ್ಮನಾಭ ಅನಂತಯ  
(ಇನ್ನೂ ನಾಲ್ಕು ಸಹಿಗಳು)  
ಅನಂತ ವಿನಾಯ ಗೊಕರ್ಣ

**Summary :** On the 11<sup>th</sup> day of the bright half of Fālguna, Pramāthi *samvatsara* (A.D. 1914), Manjunāth Maṅgīśa Bhaṭṭa and Śaṅkar Anant Bhaṭṭa, priests of Bhaṇḍikēnī Matha, submitted a letter to the members assembled in Baṅkikoḍlu. It is about a detailed account regarding *vinīyōgās* taking place in the Matha. The information regarding the roofing work of the Matha is also recorded. From the letter it is also known that the Subbaḍi family, offering worship and *Panchāmṛita* to Śrī Mahābalēśwar, was not paid Rs. 6/-, since the past five or six years.

## 151

ಶ್ರೀ  
ಮಧ್ವವಾನೀ  
ಶಂಕರಾಯ

ವ್ಯಾವಹಾರಿಕ  
ಕ್ರಮಾಂಕ  
೨೩೫

## P. 1

## L.

1. ಸ್ವಿಸ್ತಿ
2. ಶ್ರೀಮತ್ ಪರಮಹಂಸತ್ವಾದ್ಯ ಖಣ್ಣ
3. ಮಣ್ಣನ ಮಣ್ಣಿತ ಶ್ರೀಮತ್ ಕೃಷ್ಣಾಶ್ರಮಾನು ಗೃಹೀತ
4. ಶ್ರೀ ಚಿತ್ರಾಪುರಾಧಿಷ್ಠಿತ ಶ್ರೀ ಪಾಣ್ಡುರಂಗಾಶ್ರಮ
5. ಶ್ರೀ ಗೌಡಪಾದ್ಯೈಃ

6. ಅಸ್ಮತ್ ಪರಪ್ರೇಮೋಪಲಕ್ಷಿತ ಶಿಷ್ಯವರ್ಯ ಗೌಡಸಾರಸ್ವತ  
ಬ್ರಹ್ಮಶ್ರೀ ವಿರಾಜಿತ
7. ಗೌಕರ್ಣ ಗ್ರಾಮಸ್ಥ ಅನಂತ ವಿನ್ಯಾಕ ಗೌಕರ್ಣ ಯಿವಗೆ
8. ಸಾಹ್ಯಾದ ಸಂಕಲಿತ ಶ್ರೀ ನಾರಾಯಣ ಸ್ಮರಣಪೂರ್ವಕಾಶಿಷಃ ಶಕ ೧೮೩೫  
ಪ್ರಮಾದಿ ಸಂವತ್
9. ಪಾಲುಗನ ಬ ೩ ಸ್ಥಿರವಾಸರಂ ಯಾವತ್ ಚಿತ್ರಾಪುರ ಗ್ರಾಮ ಶ್ರೀಮ
10. ಧ್ವಾನೀಶಂಕರ ಭಗವತ್ಪಾದಾರವಿನ್ದ ಸಪರ್ಯಾವಿಲಾಸರೋಚಿಷ್ಣು  
ಸ್ವಾಶ್ರಮಾನುರೂಪ ಧರ್ಮಾನುಷ್ಠಾನ ಯೋಗ
11. ಸಮ್ಪದಾಶ್ಚಶ್ರೇಯಸಮ್ ಅಹರ್ದಿವರ್ಧಮಾನಯುಷ್ಠ್ ಭವ್ಯಮಾಶಿಷ್ಯತೆ
12. ಪ್ರಸ್ತುತಂ ತಾವತ್
13. ನೀನು ಬರಕೊಂಡ ಯೊ ಶು ೧೨ ಮಿತಿ ಬಿನಹಪತ್ರ
14. ವ ಅದರ ಸಂಗಡ ಕಳುಹಿದ ರು (೫೦೦ \* ೦) ಕ್ಕೆ ಸರಿಯಾದ ದರ  
೧೦ ರ್ರ ಬಾಬು
15. ಯಿದೇ ನೊಟುಗಳು (೫೦) ಕೂಡಾ ಯೊ ಶು ೧೫ ಗುರುವಾರ ತಲ್ಲಿ
16. ಗೌಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಬಗ್ಯೆ ಬೆಳ್ಳಿಮಂಟಪ ತಯ್ಯಾ
17. ರಿಸುವಗೊಸ್ಕರ ಮೊದ್ಲು ತಾನು ಸಮಕ್ವಾ ತಂದುಕೊಟ್ಟ ರೂ ೫೦೦ \*
18. ರ್ರ ವಿನಾ ಯೊಗ ಯೊ ೫೦೦ \* ಕಳುಹಿದ್ಧನಾಗಿ ಬರಕೊಂಡ ಪ್ರಕಾರ
19. ಸದ್ರೀ ಮಂಟಪದ ಕಾಮಗಿರಿ ಬಗ್ಯಾಗಿ ಯೊ ಐನೂರು ರುಪ್ಯಾ ಕೂಡಾ
20. ಶ್ರೀ ಮಹಾಬಲೇಶ್ವರ ದೇವರ ಖಾತೆಗೆ ಲೆಕಕೆ ಜಮಾ ಕುಳ್ಳೊಣಾಗಿತ್ತದೆ
21. ಸದ್ರೀ ಬಿನಹಪತ್ರದ ಲಗ್ನ ಯಿದ್ದ ಸದ್ರೀ ನೋಟುಗಳ
22. ನಂಬ್ರವಾರ ಪಟ್ಟಿಗೆ ನೊಟುಗಳು ಮೊಖಾಬಿಲಾ ಮಾಡಲಾಗಿ
23. ಪ್ಯಕಾ ಅಖ್ಯರ ೧ ನೊಟಿಗೆ  $\frac{LB}{71}$  ಯಂತ ಯಿರುತಿದ್ದು ಪಟ್ಟಿಯಲ್ಲಿ

## P. 2

### L.

1.  $\frac{ZB}{71}$  ಯಂತಾ ನಮೊದಿರುತ್ತದೆ ಯಿದು ಬರಿಯುವಾಗ್ಯೆ ತಪ್ಪಿರಬಹು
2. ದಾಗಿ ತಿಳಕೊಳ್ಳೊಣಾಗಿದೆ ಬಾಕಿ ಯಲ್ಲಾ ನೊಟುಗಳ ನಂಬ್ರು ಸದ್ರೀ  
ಪಟ್ಟಿಗೆ
3. ಸರಿಯಾಗಿರುತ್ತದೆ.
4. ನೀವು ಯಿಲ್ಲಿ ಬಂದಾಗ ಯಿಲ್ಲಿ ಪಾಲ್ಕಿಯ ಬೆಳ್ಳಿ ಕೆಲ್ನ ಮಾಡುವ
5. ಅಗಸಾಲೆರಿಗೆ ಕೆಳದ್ದಾಗ ಪಾಲ್ಕುನ ಶು ೧೫ ವಳಗೆ ಪಾಲ್ಕಿಯ ಪೂರಾ  
ಕೆಲ್ನ
6. ಪೂರ್ಣಪಡ್ಡಿ ಕೊಟ್ಟ ನಂತ್ರ ಯಿಲ್ಲಿ ಆಗಬೇಕಾದ ಚಿನ್ನದ ಮುಖದ ಕೆಲ್ನ



7. ಹಿಡಿಯುತ್ತವೆಂದು ಹೆಳರುತ್ತಿದ್ದರೂ ಪಾಲ್ಕಿಯ ಕೆಲವೇ ಯಿನ್ನು
8. ಪೂರ್ಣವಾದ್ದಿಲ್ಲವಷ್ಟೆ ಕೆಲ ಶುರು ಮಾಡಿರುತ್ತಾರೆ ಇನ್ನು ೧೫-೨೦ ದಿವ್ವ
9. ಗಳ ಕೆಲ ಬಾಕಿ ಯಿರುವದಾಗಿ ತೋರುತ್ತ ಯಿದು ಪೂರ್ಣಪಡ್ಡಿ
10. ದ ಕೂಡ್ಲೆ ಅವರು ಊರಿಗೆ ಹೋಗಿ ಪರತ್ ಬಂದು ಮಹಾಕಾಳಿ ದೇವರ ಮಂಟ
11. ಪದ ಕೆಲ ಯಾವಾಗ ಮಾಡಿಕೊಟ್ಟರು ? ನಂತ್ರ ಮಹಾಬಲೇಶ್ವರ ದೇವಸ್ಥಾ
12. ನದ ಮಂಟಪದ ಕೆಲದ ಸಂಗಿಯಲ್ಲಿ ಹ್ಯಾಗೆ ಮಾಡಿಟ್ಟರು ಯಂಬ ಭರ್ವ
13. ಶೆ ಯೊ ಜನರ ವರ್ತ ಬಾಕಿ ಸ್ಥಿತಿ ಮೆಲಿಂದ ಖಂಡಿತ ತಿಳಿಯಲಿಕ್ಕ ಬರೊದಿಲ್ಲ
14. ಶ್ರೀ ಮಹಾಬಲೇಶ್ವರ ದೇವರ ಬೆಳ್ಳಿ ಮಂಟಪದ ಬಗ್ಯಾಗಿ ಯೊಗ
15. ತಲಿದ್ದ ಮೆಲಿನ ರು ೫೦೦ \* ೦ ಮತ್ತು ಯೊ ಮುಂಚೆ ನೀನು ಸಮಕ್ಷ ಬಂ
16. ದು ಕೊಟ್ಟ ಬಾಬ್ತು ರು ೫೦೦ \* ಸಹ ಕೂಡಿ ವಟ್ಟು ರು (೧೦೦೦ \* ೦) ವಂದು
17. ಸಾವಿರ ಯಿಲ್ಲಿ ಜಮಾ ಆದ್ದಾಗಿರುತ್ತದೆ ಇತ್ಯಾಶಿಷಃ
18. ದಾಖಲ ತಾ ೧೭ ಮಾರ್ಚ್ ಸಂ ೧೯೧೪ನೆ ಯಿಸವಿ
19. ಅವಕ ನಂಬ್ರ - ೪೫ ಅನಂತ ವಿ || ಗೊ ||

**Summary :** Śrī Panduraṅgāśram Swāmiji of Chitrapur *Maṭha* wrote to Anant Vināyak Gōkaṇṇa, that he was keeping well by engaging himself in offering worship to Śrī Bhavāni Śaṅkar, until Saturday, 3rd day of the dark half of Fālguṇa, Pramādi *sarṁvatsara*, Śaka 1835 (A.D. 1914). The Swāmiji informed Anant Vināyak Gōkaṇṇa that he received Rs. 500/- from him, sent towards the expenditure of the silver *maṅṭapa* for Śrī Mahābalēśwar temple. Earlier, Anant had come to Śīrāli and remitted Rs. 500/- in person. The Swāmiji also acknowledged, that so far the *Maṭha* received Rs. 1000/- towards the *maṅṭapa* work. On 17th March 1914, the letter was registered.

**Note :** This record was in the personal possession of late Śrī V. D. Dikshit of Gōkaṇṇa.

152

(ಶ್ರೀಮಠದ ಮೊಹರು)

ವ್ಯಾವಹಾರಿಕ  
ಕ್ರಮಾಂಕ  
೨೫೪

ಸ್ವಸ್ತಿ

ಶ್ರೀಮತ್ ಪರಮಹಂಸ ತ್ವಾದ್ಯ ಖಣ್ಣ ಮಣ್ಣನ ಮಣ್ಣಿ  
ತ ಶ್ರೀಮತ್ ಕೃಷ್ಣಾಶ್ರಮಾನುಗೃಹೀತ ಶ್ರೀ ಚಿತ್ರಾ  
ಮರಾಧಿಷ್ಠಿತ ಶ್ರೀ ಪಾಣ್ಡುರಂಗಾಶ್ರಮ ಶ್ರೀಗೌಡಪಾದ್ಯೈಃ

ಅಸ್ಮತ್ ವರವ್ರೇಮೋಪ ಲಕ್ಷಿತ ಶಿಷ್ಯವರ್ಯ ಗೌಡಸಾರಸ್ವತ ಬ್ರಹ್ಮಶ್ರೀ  
ವಿರಾಜಿತ ಕಾರವಾರ ಮುಂತಾದ ಗ್ರಾಮಸ್ಥ ಶಿಷ್ಯಮಂಡಲಿಯವರಿಗೆ ಸಾಲದ್ದಾದ  
ಸಂಕಲಿತ ಶ್ರೀನಾರಾಯಣಸ್ಮರಣ ಪೂರ್ವಕಾಶಿಷಃ ಶಕ ೧೮೨೫ ಪ್ರಮಾದೀ  
ಸಂವತ್ ಫಾಲ್ಗುನ ಬ. ೭ ಬುಧವಾಸರಂ ಯಾವತ್ ಶ್ರೀಚಿತ್ರಾಪುರ ಗ್ರಾಮೆ  
ಶ್ರೀಮದ್ಭವಾನೀಶಂಕರ ಭಗವತ್ಪಾದಾರವಿನ್ದ ಸಪರ್ಯಾ ವಿಲಾಸರೋಚಿಷ್ಣು  
ನ್ಯಾಶ್ರಮಾನುರೂಪ ಧರ್ಮಾನುಷ್ಠಾನ ಯೋಗ ಸಮ್ಪದಾಸ್ಯಶೈ ಯಸಮ್ ಅಹರ್ದಿ  
ವ ವರ್ಧಮಾನ ಯುಷ್ಮದ್ ಭವ್ಯಮಾಶಿಷ್ಯತೆ.

ಪ್ರಸ್ತುತಂ ತಾವತ್

ಈ ಅತೀತ ಪರಿಧಾವೀ ಫಾಲ್ಗುನ ಬಹುಲ ೬ ಶುಕ್ರವಾರದ ವ್ಯಾವಹಾರಿಕ  
೨೫೭ ನೇ ರ್ಯಾಸ ಮೂಲಕವಾಗಿ ನಿಮಗೆ ವಿಶೇಷ ಸೂಚನೆ ಕೊಟ್ಟದ್ದಕ್ಕೆ ಕೆಲವು  
ಊರಗ್ರಹಸ್ಥರು ಸಮಕ್ಷ ಬಂದು ಇದೇ ಪ್ರಮಾದೀ ಚೈತ್ರ ಬ ೭ ರವಿವಾರದಿಂದ  
ಅದೇ ಬಹುಲ ೧೪ ಇಂದುವಾರ ವರೆಗೆ ವಿಶೇಷ ಸಭೆಯಂತ ಶೇರಿ ಮಾಡಿದ  
ನಿರ್ಣಯದ (ಠರಾವಿನ) ಉತಾರಗಳನ್ನು ಪ್ರತಿಊರು ನಿವಾಸಿಕರಕಡಿಗೆ ಕಾರವಾರ  
ಸಭೆಯವರು ಕಳುಹಿಸಿರುವದರ ಮೇಲಿಂದ ಆ ನಿರ್ಣಯದ ತಾತ್ಪರ್ಯವು ಸರ್ವರ  
ತಿಳುವಳಿಕೆಗೆ ಬಂದಿರುತ್ತದಷ್ಟೆ ?

ಈ ಸಂಬಂಧವಾಗಿ ಕಾರವಾರದಿಂದ ಯಣ್ಣೆಪುಡಿ ವೆಂಕಟರಾವ ಬರಕೊಂಡ  
ಕಳೆದ ಕಾರ್ತಿಕ ಬಹುಲ ೧೨ಯ ಬಿನ್ನಹ ಪತ್ರವು ಅದೇ ಬಹುಲ ೨೦ ದಿನ  
ತಲಿರುತ್ತದೆ-

ಇದರಲ್ಲಿ ಆದರೆ "೨೬ ಊರುಗಳಿಂದ ಬಂದ ಕರಾರುಗಳನ್ನು ಕಳುಹಿಸಿದ್ದೇನೆ.  
ಮಠದಲ್ಲಿ ನೆರೆದ ಸಭೆವೇಳ್ಳ ಕರಾರಿನಮೇಲೆ ಸಭೆಗೆ ಬಂದ ಎಲ್ಲರ  
ಸಹಿಗಳಾಗಿರುವದಲ್ಲದೇ ಭಟ್ಟಳ, ಶಿರಾಲಿ, ಮುರ್ಡೇಶ್ವರ, ಕ್ಯಾಕಿಣಿ, ಬೈಲೂರ,  
ಮತ್ತು ಅಂಕೂಲಾ ಈ ಊರಸಹಿಗಳು ಈಮೊದಲೆ ಆಗಿವೆ. ಅದರ ಮೇಲೆಯೇ

ಕಾರವಾರದವರ ಸಹಿಗಳಾಗಿದ್ದಾವೆ ಇಲ್ಲಿಯ ಇನ್ನೂ ೪-೫ ಜನರ ಸಹಿಗಳಾಗುವವು ಇದ್ದಾವೆ ಆದಕೂಡಲೆ ಕಳುಹಿಸುತ್ತೇನೆ. ಸೂಪಾ, ಮಂಕಿ, ಹೊನ್ನಾವರ, ಕುಮಟಾ, ಬಂಕಿಕೊಡ್ಲೆ, ಸಿದ್ದಾಪುರ, ವ ಮುಂಬಯಿ ಇಲಾಖೆಯ ಬೇರೆಊರುಗಳ ಕರಾರುಗಳನ್ನು ದೊರಕಿಸಿಕೊಳ್ಳುವ ಎತ್ನ ನಡಿಸಿಅದೆ. ತಲ್ಲಿದ ಕೂಡಲೆ ಅವನ್ನು ಸಹಾ ಕಳುಹಿಸುತ್ತೇನೆ.

ವರ್ಗಣಿ ವಸೂಲಿಕೆಲಸ ಕಾರವಾರದಲ್ಲಿ ಎರಡು ತಿಂಗಳಿಂದ ನಡದಧೆ ಆದಷ್ಟು ಬೇಗ ಪೂರ್ಣ ವಸೂಲಿಯ ಎತ್ನ ಇಡುತ್ತೇನೆ ಸಭೆಯಲ್ಲಿ ನಿಶ್ಚಯಿಸಿದ ಸಮಯದೊಳಗೆ ಎಲ್ಲಾ ಕೆಲಸಗಳನ್ನು ಪೂರ್ಣಪಡಿಸಲಿಕ್ಕೆ ವೇಳ್ಯ ಸಾಕಾಗಲಿಲ್ಲ ರಾ|| ರಾ|| ಬೈಂ | ನಾರಾಯಣರಾಯರು ಹೆಚ್ಚಿಗೆ ಸಮಯ ದೊರಕಿಸಿಕೊಳ್ಳಬೇಕೆಂದು ಸೂಚಿಸಿ ಪತ್ರ ಬರದ್ದಾರೆ ಕಾರಣ ಇದೇ ಪುಷ್ಯ ಬಹುಲ ೨೦ ವರೆಗೆ ಮುದ್ದತು ದಯಪಾಲಿಸೋಣಾಗಬೇಕೆಂದು ಬೇಡಿಕೊಳ್ಳುತ್ತೇನೆ” ಎಂತ ಉಂಟು.

ಇದಕ್ಕೆ “ಸಭಾನಿರ್ಣಯಕ್ಕನುಗುಣವಾಗಿ ಎಲ್ಲ ಕಾರ್ಯಗಳನ್ನು ಪೂರ್ಣಪಡಿಸುವದು ಶಿಷ್ಯಜನರದ್ದೇ ಕರ್ತವ್ಯವು, ಪ್ರಯುಕ್ತ ಇನ್ನು ಮುದ್ದತ್ ಮುಂದರಿಸುವ ಸಂಗತಿಯಿಲ್ಲಾದರೂ ನೀವೇ ಆಲೋಚಿಸತಕ್ಕ ಮಾತಾಗಿದೆ ಇಲ್ಲಿಂದ (ಮಠದಿಂದ) ಆದರೆ ಸದ್ರಿ ಸಭೆ (ವಿಶೇಷ ಸಭೆ)ಯ ಠರಾವಿನ ೨೪ ನೆ ಕಲಮಿನಲ್ಲಿ ಉಲ್ಲೇಖಿಸಿದ ಪ್ರಕಾರ ಶಿಷ್ಯಜನರಕಡೆಯಿಂದಾಗತಕ್ಕ ಪೂರ್ಣವ್ಯ ..... ನೀವು ಮಠಕ್ಕೆ ಬರಕೊಳ್ಳುವಿರಿ ಎಂತ ತನ್ನಿರ್ದಿಷ್ಟ ಅವಧಿರರಿತೂ ..... ಇದುವರೆಗೂ ನಿರೀಕ್ಷಿಸಿ ದ್ವಾಯಿತು.

ಪರಂತು ಮಾಡತಕ್ಕದ್ದೇನು ?..... ಉಪಾಯವಿಲ್ಲ ! ನೋಡಬೇಕಾಯಿತು, ಹೀಗೆ ವೆಂಕಟರಾಯಗೆ ಗತ ಪೌಷ ಬ. ೧ ಮಂಗಳವಾರದ ವ್ಯಾವಹಾರಿಕ ನಂಬರ ೧೪೭ ನೇ ರ್ಯಾಸ | ಜವಾಬಾಗಿತ್ತು. ನಂತರ ಪುನಃ ಈ ವೆಂಕಟರಾಯನ ಇದೇ ಫಾಲ್ಗುನ ಶು ೯ ಯ ಬಿನ್ನಹಾ ಪತ್ರವು ಶುದ್ಧ ೧೩ ಗೆ ತಲ್ಲಿತು.

ಇದರಲ್ಲಿ ೧೪೬ ನೆ ರ್ಯಾಸ ತಲ್ಲಿದೀರ್ಘಕಾಲವಾಯಿತು. ಈ ವರೆಗೆ ತನ್ನ ಕಡಿಗೆ ಬಂದ ೭ ಕರಾರುಗಳನ್ನು ಇದರಲ್ಲಿ ಯಾದಿಯಂತೆ ಕಳುಹಿಸಿಧೇನೆ, ಕುಮಟಾ, ಬಂಕಿಕೊಡ್ಲೆ, ಕರಾರುಗಳ ತಯಾರಿ ನಡದಧೆ ಯಂತ ಪತ್ರಬಂದದೆ ! ಮಂಕಿಯ ಕೆಲವರಲ್ಲಿ ಕರ್ಧಗಳ ಕುರಿತು ಗೈರಸಮಜೂತ ಆಗಿದಂತೆ ಪತ್ರಬಂದಿದೆ ಇಂಥ ಗೈರ ಸಮಜೂತ ದೂರ ಪಡಿಸಿ ಕರಾರು ತೀವ್ರಆಗುವಂತೆ ವ್ಯವಸ್ಥೆ ಮಾಡಿಅದೆ ಸಿದ್ದಾಪುರದಿಂದ ಕರಾರು ಬರುವ ಬಗ್ಯೆ ಎತ್ನನಡಿಸಿಅದೆ ಈ ಝಿಲ್ಲೆಯ ಹೊರಗಿನ ಊರುಗಳ ಬಹಳೇ ಕರಾರುಗಳು ಈವರೆಗೆ ಬರಲಿಲ್ಲ ಬರುವಂತೆ ಎತ್ನ ನಡಿಸುತ್ತಿದ್ದೇನೆ. ಎಲಂಬದ ಬಗ್ಯೆ ಕ್ಷಮೆ ದೊರದೀತಂತೆ ಆಶೆ ತಾಳುತ್ತೇನೆ, ಹೀಗೆಯಿರುತ್ತದೆ.

ಇದಕ್ಕೆ “ಬಿನ್ನಹಾ ಪತ್ರವು ೭ ಕರಾರುಗಳ ಸಹಿತ ತಲ್ಪಿ ವಿವರವು ತಿಳಕೊಂಡದ್ದಾಯಿತು” ಎಂಬ ತಾತ್ಪರ್ಯದಿಂದ ಈ ಶು. ೧೫ ಯ ವ್ಯಾ ೨೩೦ನೇ ರ್ಯಾಸ ಆಗಿದೆ.

ಇಷ್ಟರಿಗಿಂತ ಜಾಸ್ತಿ ಕೆಲಸ ನಡದಕ್ಕೆ ಯಾರದು ಪತ್ರವ್ಯವಹಾರವಿಲ್ಲ.

ಎವಂ ಎಡುಸರ್ತಿಬಂದ ಸದ್ರಿ ೩೩ ಕರಾರುಗಳನ್ನು ನೋಡಲಾಗಿ ಕೆಲವುಗಳಲ್ಲಿ ದೊಷಾರೋಪಿ ಜನರ ಸಹಿಗಳುನೂ ಇರುವದು ಕಂಡು ಬರುತ್ತದೆ.... ವಿಶೇಷ ಸಭಾನಿರ್ಣಯದ ೧೪ ನೇ ಕಲಮಿನಲ್ಲಿ (ಮೇಲಿನ ಕರಾರುಗಳಲ್ಲಿ ಈಗ ದೊಷಾರೋಪಿಗಳಾಗಿರುವ ಜನರ ಸಹಿಗಳನ್ನು ತೆಗೆದುಕೊಳ್ಳಕೂಡದು) ಹೀಗೆ ಸ್ಪಷ್ಟವಿದೆ.

ವಿಶೇಷ ಸಭಾನಿರ್ಣಯವಾದರೆ.... ಶಿಷ್ಯಜನರು, ಸ್ವಾಚಾರ ಮಠದ ಆಜ್ಞೆಗಳಿಗೆ ಪ್ರತಿಕೂಲರಾಗಿ ಬಹುಶಃ ನಡಕೊಳ್ಳುವದರಿಂದ ಇನ್ನು ಮುಂದೆ ಹಾಗೆ ನಡಿಯದೆ ಸ್ವಾಚಾರ, ಮಠದ ಆಜ್ಞೆಗಳಿಗೆ ವಿಧೇಯರಾಗಿ ಸರ್ವರು ವರ್ತಿಸಬೇಕು ವಾರ್ಷಿಕ ವರ್ಗಣಿಯನ್ನು ಮಠಕ್ಕೆ ಸರಿಯಾಗಿ ಕೊಡುತ್ತಾ ಬರಬೇಕು ಎಂಬ ಮುಖ್ಯ ತಾತ್ಪರ್ಯದ್ದಾಗಿದ್ದು ತದನುಸರಣಿಯಿಂದ ತಾವು ನಡಕೊಳ್ಳುತ್ತೇವೆ ಇತರರೆಲ್ಲರು ತದ್ಯತ್ ವರ್ತಿಸಲು ಮನಃಪೂರ್ವಕ ಎತ್ನವನ್ನು ಮಾಡುತ್ತೇವೆ. ನಿರ್ಣಯಕ್ಕೆ ಸಮ್ಮತವಿಲ್ಲದವರು ಗ್ರಾಹ್ಯರಲ್ಲದ್ದರಿಂದ ಸ್ವಾಚಾರ, ಮಠದ ಆಜ್ಞೆಗಳಿಗೆ ಅನುಕೂಲ ಯಾ ಪ್ರತಿಕೂಲ ಯಾರು ಯಾರು ಎಂಬದನ್ನು ನಿಶ್ಚಯಿಸಿ ವ್ಯವಸ್ಥೆಯನ್ನಿಟ್ಟು ಕಾರವಾರ ಸಭೆಯವರ ವಿದ್ಯಮಾನ ಇದೇ ಸಂವತ್ ಆಶ್ವಿನ ಶುದ್ಧ ೧೫ ವಳಗೆ ಮಠಕ್ಕೆ ಬರಕೊಳ್ಳುತ್ತೇವೆಂದು ವಿಶೇಷ ಸಭೆಗೆ ಬಂದವರೆಲ್ಲರು ಸಮಕ್ಷ ಅರಿಕೆ ಮಾಡಿಕೊಂಡಿದ್ದರು.

ಇದು ಸದರಿ ನಿರ್ಣಯದಲ್ಲೆ ಸ್ಪಷ್ಟವಿರುತ್ತದೆ ಮಾತ್ರವಲ್ಲ.... (ವಟ್ಟಿನಮೇಲೆ ಉದ್ದೇಶ ವ ಸಂಬಂಧ ಇವುಗಳ ಗ್ಲಾನಿ ಕಂಡು ಬಂದಾಗ್ಯೂ ಈಗಿರುವ ಶಿಷ್ಯ ಜನರಲ್ಲಿ ಅನೇಕರು ಶ್ರೀಮಠಕ್ಕೆ ವಿಧೇಯರಾಗಿ ನಡಕೊಳ್ಳುವವರು ಇರುವದರಿಂದ ಇನ್ನು ಮುಂದೆ ಸಹ ಆಪ್ತಕಾರ ವಿಧೇಯರಾಗಿ ನಡಕೊಳ್ಳುವವರು ಇರುವರೆಂಬ ಆಶೆಯು ಇರುವದರಿಂದ ಅವೆರಡರ ಚಾರಿತಾರ್ಥ್ಯವು ಸರಿಯಾಗಿ ನಡೆದು ಬಂದೀತೆಂಬ ಆಶೆ ತೋರುತ್ತದೆ) ಎಂತ ಚೈತ್ರ ಬ | ೧೦ ಬುಧವಾರದ ಲೆನೇ ಜಬಾಬಿನಲ್ಲಿ ಮತ್ತು (ಅಥವಾ ಅವುಗಳ ರೂಪಾಂತರವಾಗಬೇಕೋ ?) ಎಂತ ಮಾಡಿದ ಪ್ರಶ್ನೆಗೆ (ಈ ಪ್ರಶ್ನೆಯ ಸಂಬಂಧ ಏನೂ ರೂಪಾಂತರವಾಗತಕ್ಕದ್ದು ಅವಶ್ಯವಿಲ್ಲಂತ ಸರ್ವಜನರ ಅಭಿಪ್ರಾಯ ಇರುವದು ಅರಿಕೆ ಮಾಡಿಕೊಂಡರು) ಎಂತ ಸದ್ರಿ ಜವಾಬಿನ ಮುಂದೆ ೯ನೇ ಜವಾಬು ಕೂಡಾ ಅದರಲ್ಲಿ ಇರುತ್ತದಷ್ಟೆ ?.... ಅಂದಮೇಲೆ ಅದೇ ಚೈತ್ರ ಬಹುಲ ೧೦ ಗುರುವಾರದ ನಿರ್ಣಯಾನುಗುಣವಾಗಿ

ಉದ್ದೇಶ ಸಂಬಂಧಗಳ ಗ್ಲಾನಿಯನ್ನು ನಿರಸನ ಮಾಡಲು ಸ್ವಾಚಾರ ಮಠದ ಆಜ್ಞೆಗಳ ಅಭಿಮಾನಿ ವಿಧೇಯರು ಯಾರು ? ಏನು ಮನಃಪೂರ್ವಕ ಪ್ರಯತ್ನವನ್ನು ಮಾಡಿದರು ?.... ಹಿಂದೆ ಬಹು ಮಹಾಸಭೆಗಳಾದವಷ್ಟೆ ? ಆಯಾ ನಿರ್ಣಯಗಳಂತೆ ವ್ಯವಸ್ಥೆಯನ್ನು ಯಾಕೆಮಾಡಲಿಲ್ಲ ?..... ಪ್ರತ್ಯುತ..... ಈ ವಿಶೇಷ ಸಭೆಯನಂತರವು ಬಹು ಊರಿನವರು ತಥಾ ಠಸೆ ಕರಾರಿಗೆ ಸಹಿ ಹಾಕಿದವರು ಕೂಡಾ ಮತ್ತು ಮತ್ತು ಅವ್ಯವಸ್ಥೆಯಿಂದ ವರ್ತಿಸುವುದು ಕಂಡು ಬರುತ್ತಲಿದೆ. ಇದೇನು ? ಕಿಂಚ, ವಿಶೇಷ ಸಭೆಯ ಠರಾವಿನ ಫಲರೂಪವೆನ್ನಬಹುದಾದ ಹಾಗಿನ ಯಥೇಷ್ಟಾಚರಣ ರಹಿತವಾದ ಸ್ವಾಚಾರನಿಷ್ಠಾ ವ ಮಠಕ್ಕೆ ಕೊಡಬೇಕಾದ ವಾರ್ಷಿಕ ವರ್ಗಣಿ ಇವುಗಳ ಕುರಿತು ವ್ಯವಸ್ಥೆಯನ್ನು ವಂದೇ ಊರಿನವರಾದರೂ ಮಾಡಿ ಮಠಕ್ಕೆ ಬರಕೊಂಡಿದ್ದಾರೋ ? ಯಾ ಮಾಡಿದ್ದಾರೆ ಇಲ್ಲವಷ್ಟೆ ಯಾಕಿದು ?..... ಇದಕ್ಕಾಗಿ ಸದ್ರಿ ಠರಾವಿನ ಚೈತ್ರ ಬ | ೧೨ ಶನಿವಾರದ ೧೩ನೇ ಕಲಂ ತಥಾ ಚೈತ್ರ ಬಹುಲ ೧೪ ಚಂದ್ರವಾರದ ೨೪ನೇ ಕಲಂ ಕೂಡಾ ನೋಡಿಕೊಳ್ಳಬಹುದಷ್ಟೆ ?

ಏವಂಚ.... ಮಹಾಸಭೆಗಳಲ್ಲಿ ತದಿತರ ಸಮಯಗಳಲ್ಲಿ ಈ ವಿಶೇಷ ಸಭೆಯಲ್ಲಿ ಸಹ ಬಹು ಪ್ರಕಾರವಾಗಿ ಬೋಧಿಸಿದರೂ ಜಾತಿ, ವಂಜ್ಯ, ಧರ್ಮ, ಮಠದ ಅಜ್ಞಾನಿಗಳಿಗೆ ಪ್ರತಿಕೂಲವಾದ ವರ್ತನವೇ ಪ್ರತಿ ಊರಗಳಲ್ಲಿಂಬಂತೆ ವೃದ್ಧಿಗೊಳ್ಳುತ್ತಿರುವುದು ತೋರಿ ಬರುವುದರಿಂದ ಮನಃಪೂರ್ವಕ ಪ್ರಯತ್ನವನ್ನು ಯಾರೂ ಹಿಂದೆ ಮಾಡಲಿಲ್ಲ. ಈಗ ಮಾಡುವುದಿಲ್ಲ. ಮುಂದೆ ಮಾಡುವ ಸಂಭವವು ಕೂಡಾ ಕಾಣುವುದಿಲ್ಲ.... ಇದು ನಿಜವೇ ?

ತಸ್ಮಾತ್..... ಶಿಷ್ಯಜನರು ಈ ಮೇಲಿನ ಸಂಗತಿಗಳ ಕುರಿತು ಈಗಾದರೂ ವ್ಯವಸ್ಥೆಯನ್ನು ಮಾಡ್ಯಾರು ಯಂತ ಈ ವಿಶೇಷ ಸಭೆಯ ನಂತ್ರ ಪುನಃ ಆಶೆ ತಾಳಿದುನೂ ಸುತರಾಂ ನಿಷ್ಠಲವಾಯಿತಲ್ಲವೆ ?.... ಹಂ..... ಚಿಂತೆಯಿಲ್ಲ. ಇರಲಿ ಇತೊಪ್ಯಧಿಕಾಂಶವು ಪರಿಧಾವಿ ಫಾಲ್ಗುನ ಬಹುಲ ೬ ಶುಕ್ರವಾರದ ವ್ಯಾ ೨೫೨ನೇ ರ್ಯಾಸದಲ್ಲಿ ವಿವರಿಸಲ್ಪಟ್ಟಿದೆ.... ಪುನರುಕ್ತಿ ಬೇಡ.

ಸರಾಂಶವೇನೆಂದರೆ.... ವರ್ತಮಾನಕಾಲದಲ್ಲಿ ಶಿಷ್ಯಜನರು ಯಥೇಷ್ಟಾಚರಣದಲ್ಲಿ ಏವಂ ಮಠದವರಿಗೆ ತೊಂದರೆ ಪಡಿಸುವುದರಲ್ಲಿ ಸಹಾ ಬಹುಶಃ ತತ್ಪರರಾಗಿ ವರ್ತಿಸುವುದು ನಿರವಧಿಕವಾಗಿದ್ದು ತನ್ನಿವೃತ್ಯುಪಾಯವನ್ನು ಯಾರೂ ಮಾಡುವುದಿಲ್ಲವಾದ್ದರಿಂದ ಶಿಷ್ಯ ಜನರ ಆಚಾರ ವಿಚಾರ ರೂಪ ಕಾರ್ಯವನ್ನು ಮಠದಿಂದ ಇನ್ನು ಮುಂದೆ ನಿರ್ವಹಿಸಲಸಾಧ್ಯವೆಂಬದೆ !

ಏವಮಪಿ..... ಆಗಾಮಿ ಆನಂದ ಸಂವತ್ ವೈಶಾಖವರಿಗೆ ನಿರೀಕ್ಷಿಸೋಣಾಗುವುದು. ಅಷ್ಟರೊಳಗಾದರೂ ವಿಶೇಷ ಸಭಾ ನಿರ್ಣಯಾನುಸಾರಗುಣವಾಗಿ ಶಿಷ್ಯ ಜನರು ಮಾಡಬೇಕಾದ ವ್ಯವಸ್ಥೆಯನ್ನು ಮಾಡುವ

ಮನಸ್ಸಿದ್ದರೆ ಮಾಡಿಕೊಂಡು ಈ ಬಗ್ಗೆ ಸಮಾಧಾನ ಪಡಿಸಬೇಕು.... ಇನ್ನು ಏತಾವತ್ ಮಾಡಿದಂತೆಯೆ ಮಾಡಿದರೆ ಈ ಮೇಲೆ ಹೇಳಿದ ಅಸಾಧ್ಯವೆಂಬ ಮಾತೇ ಖರೆಯಂತ ನೀವು ಸರ್ವರು ನಿಸ್ಸಂದಿಗ್ಧವಾಗಿ ತಿಳುಕೊಳ್ಳುವದು.

ಹೀಗೆ ಗತವರ್ಷದ ೨೫೭ನೇ ರ್ಯಾಸದ ಸೂಚನೆಗೆ ಸಮುಚ್ಚಯವಾಗಿ ಈ ಮೂಲಕ ಪುನರಪಿ ವಿಶೇಷತಃ ಸೂಚಿಸೋಣಾಗಿದೆ.

ॐ

ಶ್ರೀಯವರ ಮೊಹರು ಉಂಟು

ಗೌಡಸಾರಸ್ವತ ಬ್ರಾಹ್ಮಣ ಸಭೆಯವರ ಕಡೀಗೆ ಕಾರವಾರ ಗೌಡ ಸಾರಸ್ವತ ಬ್ರಾಹ್ಮಣಸಭೆಯವರಕಡಿಯಿಂದ ವಿನಂತಿ

ಮೇಲಿನ ರ್ಯಾಸಅಪ್ಪಣೆಯ ಉತಾರಗಳನ್ನು ತಯಾರಿಸಿ ಎಲ್ಲ ಊರುಗಳಿಗೆ ಇಲ್ಲಿಯ ಸಭಿಕಡಿ ಇಂದ ರವಾನಿಸಬೇಕಾಗಿ ಶ್ರೀಮಠದಿಂದ ಕ್ರಮಾಂಕ ೨೫೫ನೇ ರ್ಯಾಸ ಅಪ್ಪಣೆ ತಲಿದ ಪ್ರಕಾರ ಇದನ್ನು ರವಾನಿಸಿರುತ್ತದೆ.

ವಿಶೇಷ ಸಭೆಯ ವೆಳ್ಳೆ ಗೊತ್ತಾದ ಮುದ್ದತಿನಲ್ಲಿ ಅಥವಾ ಅನಂತರ ಈ ವರೆಗೆ ಅವಶ್ಯವಿರುವ ವ್ಯವಸ್ಥೆ ಆಗಲಿಲ್ಲ. ಈಗ ಮೇಲಿನ ರ್ಯಾಸ ಅಪ್ಪಣೆಯಲ್ಲಿ ಕೊಡೊಣಾದ ಮುದ್ದತಿನಲ್ಲಿ ಯೋಗ್ಯವ್ಯವಸ್ಥೆ ಆಗದಿದ್ದರೆ ಯಾವತರದ ಅನಿಷ್ಟ ಪರಿಣಾಮ ಘಟಿಸೀತು ಎಂತ ಸ್ಪಷ್ಟವಾಗಿ ಸೂಚಿಸುವ ಕಾರಣವಿಲ್ಲ ತಾವು ಸೂಜ್ಜರೆ ಇದ್ದೀರಿ ಈಗಾದರೂ ಪೂರ್ಣವ್ಯವಸ್ಥೆ ಆಗುವ ಬಗ್ಗೆ ಅತಿತ್ಪರ್ಯವಾಗಿ ಜಾಗ್ರತೆ ತೆಗದುಕೊಳ್ಳೊಣಾದಿಂತೆ ನಂಬುತ್ತೆವೆ.

ಆನಂದ ಸಂ|ರ ಚೈತ್ರ ಶು. ೯ ರವಿವಾರ

ಇಂತಿ ಸಾ|| ನಮಸ್ಕಾರ

ವೆಂಕಟರಾವ ದತ್ತಾತ್ರಯ ಯಣ್ಣೆಪುಡಿ

ಅಧ್ಯಕ್ಷರು ಕಾರವಾರ

**Summary :** This is a *nirūpa*, dated Wednesday, 7<sup>th</sup> day of the dark half of Fālguna, Pramāthi *sarivatsara*, Śaka 1835 (A.D. 1914), issued by Śrī Pāṇḍuraṅgāśram, disciple of Śrī Kṛiṣṇāśram, to the Gauḍa Śāraswat disciples of Śrī Chitrāpur Mātha, residing in Karwar and other villages, informing them about the proceedings of the karwar Sabhā, despatched to the said disciples for further observance of *dharma*, *āchāravichāra*, etc., as propounded by the *Guru*. From this *nirūpa* it is known, that Copies of the proceedings

of the *Sabhā* regarding *āchāravichāra* of the disciples, were despatched to different places as per the *rāyasa* issued by the *Guru*.

## 153

P. 1

L.

1. ಶ್ರೀ
2. ಆನಂದ ಸಂ | ರ ಆಶ್ವಿನ ಶು ಲ ರವಿವಾರ
3. ಶ್ರೀ ಚಿತ್ರಾಪುರ
4. ನವರಾತ್ರೈ ಸಂಬಂಧವಾಗಿ ವರ್ಷಕ್ಕೂ ನಡಿಯು
5. ವಂತೆ ಈ ವರುಷ ಶ್ರೀಮಠದ ಲೆಖಕ್ಕೆ ಈ
6. ಶು ೧ ರವಿವಾರದಿಂದಾ ಯಿಂದಿನ ವರೇಗೆ ಲ
7. ದಿನ ನಡಿಸೋಣಾದ ನಿತ್ಯ ಶ್ರೀ ದುರ್ಗಾ
8. ನಮಸ್ಕಾರ, ಸಪಲ್ಲವ ಶ್ರೀ ಸಪ್ತಶತೀ ಪಾ
9. ರಾಯಣೆ, ಶ್ರೀ ಲಕ್ಷ್ಮೀನಾರಾಯಣ ಹೃದಯ
10. ಶ್ರೀ ದೇವೀ ಭಾಗವತ, ಶ್ರೀ ಕಾಲೀ ಲಲಿತಾ
11. ಭವಾನೀ ಸಹಸ್ರನಾಮಗಳು ಅನುಕ್ರ
12. ಮವಾಗಿ ದಿನ ೧ರ ೧ರಂತೇ ಸಹಾ ಪಾರಾ
13. ಯಣೆ ಇಂದೆ ಶ್ರೀ ಚಂಡಿಕಾ ಹೋಮ
14. ಸಂತರ್ಪಣೆ ವಗೈರೆ ಮತ್ತು ಶ್ರೀ ಶಾಂ
15. ತಾದುರ್ಗಾ ದೇವಸ್ಥಾನದಲ್ಲಿ ನಡಿಸೋಣಾ
16. ದ ಕೂಡಾ ಸೇವಾಗಳ ಸಂಬಂಧಿ ತಗ್ಗಿದ ಖ
17. ಚುರ್ ವಿವರಾ-
18. ೯ \* ೧೧ \* ೦ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ
19. ೨ \* ೪ \* ೦ ಈಶು ೧ ಯಿಂದಾ ಯಿಂದಿನ ವರೇಗೆ
20. ಸವಾವೃತ್ತಿ ಕುಂಕುಮಾರ್ಚನೇಗೆ
21. ದರ ೦ \* ೪ \* ೦ ರಂತೇ
22. ೩ \* ೩ \* ೦ ಈ ದಿನ ಶ್ರೀಮಠದ ಲೆಖ್ವದ ಪೂಜೆ
23. ಸಂಬಂಧ ದೀಪಾರಾಧನೇಗೆ ಎಂ
24. ಣೆ ಹೂವು ಪಂಚಖಾದ್ಯ ಮುಂತಾ
25. ದ ಸಾಹಿತ್ಯ ಮಠದಿಂದಾ ಸಂದಿರು

26.		ವದ್ರ ವಿನಾ ನಗ್ನಿ ಖರ್ಚು
27.		೫ * ೦ ಕಾಣಿಕೆ
28.	೧ * ೮ * ೦	ದಕ್ಷಿಣೆ ಅರ್ಚಕ ಮಂಕಿ
29.		ಮಂಜುನಾಥ ಭಟ್ಟರ ಮಗ
30.		ಭಾಲಚಂದ್ರಗೆ ೧ * ೦
31.		ಬದ್ಲಿ ಅರ್ಚಕ ಅಳದಂ
32.		ಗಡಿ ಮಂಜುನಾಥ ಭಟ್ಟಗೆ ೦ * ೮ * ೦
33.	೦ * ೧೫ * ೦	ಇನಾಂ ಬ್ಯಾಂಡದ ಸ
34.		ಹಾ ವಾದ್ಯದವರಿಗೆ ೦ * ೧೦ * ೦
35.		ತೋರಣಾದಿ ತಯ್ಯಾರಿಶಿದ ಭಂ
		ಡಾರಿಗೆ ೦ * ೩ * ೦
	-----	
	೯*೧೧*೦	೭*೩*೦

**P. 1 (Second Section)**

L.

1.	೧೪೭*೧೧*೯	ಶ್ರೀಮಠದಲ್ಲಿ ಇಂದೆ ನಡದ ಶ್ರೀಚಂಡಿ
2.		ಕಾ ಹೋಮ ವ ಮೇಲಿನ ವಿವರದಂತೆ ನಡ
3.		ದ ಸೇವಾಗಳ ಬಾಬು ಕೂಡಾ ಖರ್ಚು ಬಟ್ಟಾ
4.		ದೆ ವಿವರಾ-
5.	೫*೮*೦	ಪುರೋಹಿತ ಬಡ್ಡುಕುಳಿ ರಾಮಕೃಷ್ಣ ಭಟ್ಟ
6.	೦*೬*೦	ಹೋಮ ಚಿಲ್ಲರೆ ದಕ್ಷಿಣೆ
7.	೧*೦	ಬ್ರಹ್ಮಾರ್ಪಣೆ "
8.	೦*೪*೦	ಕಲಶದಾರ "
9.	೧*೨*೦	ಹಿರಣ್ಯ ಗೋದಾನ
10.	೨*೦	ಪುರೋಹಿತ ಮರ್ಯಾದಿ
11.		೦*೧೨*೦ ಕಲಶ ಚಂಬು ೧ ರ
12.	೦*೨*೦	ಬಲಿದಾರ ದಕ್ಷಿಣೆ ಮೂ ಮಂಗೀಶ್ರಾಯಗೆ
13.	೪*೮*೦	ಸುವಾಸಿನೀ ಫರ ದಕ್ಷಿಣೆ ದರ ೦*೮*೦ರಂತೆ
14.	೧*೪*೦	ನವಗ್ರಹದಾನ ದಕ್ಷಿಣೆ
15.	೦*೮*೦	ಯಜ್ಞ ಕಾಣಿಕೆ
16.	೩*೦	ಕ್ಯಾಕಿಣಿ ಸುಬ್ರಾಯ ಭಟ್ಟಗೆ
17.		೧*೦ ಬ್ರಹ್ಮಾಸನದ ಬಾಬು
18.		೨*೦ ಭೂರಿ ದಕ್ಷಿಣೆ



19. ೯೨೦ ಶೂ ಮಂಗೀಶ ಭಟ್ಟಗೆ  
 20. ೨೦ ಭೂರಿ ದಕ್ಷಿಣೆ  
 21. ೧೦ ಇಂದೆ ಶ್ರೀಮಧು ಬಿಲ್ವ ಹೋ ದ  
 22. ೧೨೦ ಶ್ರೀಕಾಲೀ, ಲಲಿತಾ, ಭವಾನೀ  
 23. ಸಹಸ್ರನಾಮ ಶು ೧ ಯಿಂದಾ  
 24. ಯಿಂದಿನ ವರೇಗೆ ದಿನ ೧ರ ೧ರಂತೆ  
 25. ನವಾವೃಷ್ಟಿ ಪಾರಾಯಣೆ ಮಾಡಿದ್ರ  
 26. ೫೦ ಶು ೧ ಯಿಂದಾ ಯಿಂದನ ವರೇಗೆ  
 27. ನವಾವೃಷ್ಟಿ ಸಪಲ್ಲವ ಶ್ರೀ ಸಪ್ತ  
 28. ಶತೀ ಪಾರಾಯಣೆ ಮಾಡಿದ ದ  
 29. ೨೦ ಶುಕ್ಲನಾರಾಯಣ ಭಟ್ಟಗೆ  
 30. ೧೦ ಕ್ಷೀರಕಮಲ ಹೋಮ ದ  
 31. ೧೦ ಭೂರಿ ದಕ್ಷಿಣೆ  
 32. ೨೦ ಶುಕ್ಲ ನಾಮಂಣಿ ಭಟ್ಟಗೆ ಭೂ. ದ.  
 33. ೧೧೮೦ ಶುಕ್ಲ ರಾಮಕೃಷ್ಣ ಭಟ್ಟಗೆ

**P. 2 (Section 1)****L.**

1. ೦೮೦ ನವಗ್ರಹ ಹೋಮ ದಕ್ಷಿಣೆ  
 2. ೯೦ ಶ್ರೀದೇವಿ ಭಾಗವತ ಪಾರಾ  
 3. ಯಣೆ ದಕ್ಷಿಣೆ  
 4. ೧೦ ಭೂರಿ ದಕ್ಷಿಣೆ  
 5. ೯೮೦ ಶುಕ್ಲ ಲಕ್ಷ್ಮುಮಣ ಭಟ್ಟಗೆ  
 6. ೮೦ ಶು ೧ ಯಿಂದಾ ಯಿಂದಿನ ವರೇ  
 7. ಗೆ ನವಾವೃಷ್ಟಿ ಸಹಸ್ರಪು  
 8. ಷ್ಪಾಂಜಲಿ ಕ್ರಮದಿಂದಾ ಶ್ರೀ  
 9. ದುರ್ಗಾ ನಮಸ್ಕಾರ ಮಾಡಿದ್ರ  
 10. ೦೮೦ ಯಿಂದೆ ದುರ್ಗಾ ನಮಸ್ಕಾರ  
 11. ವೇಳ್ಯ ಬ್ರಹ್ಮಾರ್ಪಣೆ ದ  
 12. ೧೦ ಭೂರಿ ದಕ್ಷಿಣೆ  
 13. ೨೪೦ ಹರಿದಾಸ ಕೃಷ್ಣಗೆ  
 14. ಶ್ರೀಲಕ್ಷ್ಮಿನಾರಾಯಣ ಹೃದಯ  
 15. ಪಾರಾಯಣೆ ದಕ್ಷಿಣೆ

- |     |     |                            |
|-----|-----|----------------------------|
| 16. | ೨೦  | ಶುಕ್ಲ ಭವಾನೀಶಂಕರಗೆ ಭೂರಿ. ದ. |
| 17. | ೨೦  | ಹರಿದಾಸ ರಾಮಚಂದ್ರಗೆ-         |
| 18. | ೦೮೦ | ಚಂಡಿಕಾ ಕಲಶ ಪೂಜಾ ದ.         |
| 19. | ೦೮೦ | ಭೂರಿ ದಕ್ಷಿಣೆ               |
| 20. | ೦೦  | ಪಡುಕೊಣೆ ವಾಸುದೇವ ಭಟ್ಟಗೆ     |
| 21. | ೦೮೦ | ನವಗ್ರಹ ಹೋಮ ದ.              |
| 22. | ೦೮೦ | ಭೂರಿ ದಕ್ಷಿಣೆ               |
| 23. | ೨೦  | ಮುರ್ಡೇಶ್ವರ ಕೃಷ್ಣ ಭಟ್ಟಗೆ    |
| 24. | ೦೮೦ | ನವಗ್ರಹ ಹೋಮ ದ.              |
| 25. | ೦೮೦ | ರುಗ್ವೇದ ಪಾರ್ಥಾಣೆ ದ.        |
| 26. | ೦೮೦ | ಉಪ್ಪೋಣೆ ಶೇಷಗಿರಿ ಭಟ್ಟಗೆ     |
| 27. |     | ನವಗ್ರಹ ಪೂಜೆ ದಕ್ಷಿಣೆ        |
| 28. | ೦೦  | ಮುರ್ಡೇಶ್ವರ ಕೇಶವಗೆ ಭೂ.ದ.    |
| 29. | ೦೦  | ಮಂಗೀಶರಾಯಗೆ ಭೂ. ದ.          |
| 30. | ೦೦  | ಗುಲ್ವಾಡಿ ಭವಾನೀಶಂಕರಗೆ       |
| 31. | ೦೦  | ಶುಕ್ಲ ಶಂಕರ ಭಟ್ಟಗೆ          |
| 32. | ೦೦  | ಮಗ ನಾಮದೇವ ಭಟ್ಟಗೆ           |
| 33. | ೨೦  | ಚಂದ್ರಶೇಖರಗೆ                |

**P. 2 (Section 2)**

**L.**

- |     |    |                                      |
|-----|----|--------------------------------------|
| 1.  | ೦೦ | ಮಂಕಿ ಭಾಲಚಂದ್ರಗೆ                      |
| 2.  | ೦೦ | ಹರಿದಾಸ ಕೃಷ್ಣಗೆ                       |
| 3.  | ೦೦ | ಉಡ್ಡಿ ವಾಸುದೇವಗೆ                      |
| 4.  | ೨೦ | ಮಲ್ಲಾಪುರ ಗೋಪಾಲಕೃಷ್ಣಗೆ                |
| 5.  |    | ಮಕ್ಕಳಿಗೆ ೦೦ ಕೂಡಿ                     |
| 6.  | ೦೦ | ಬಡ್ಡಕುಳಿ ಅನಂತ ಭಟ್ಟಗೆ                 |
| 7.  |    | ಗೈರ ಹಾಜ್ರಿದ್ದ ಪ್ರಯುಕ್ತ ಬೃಂ.ಶ.ವಶ್ಯಾ   |
| 8.  | ೨೦ | ಬೃಂದೂರ ಶಂಕರ ಭಟ್ಟಗೆ                   |
| 9.  |    | ಉಗ್ರಾಣದ ವಿಶೇಷ ಮೇಹನತ್ತಿನ<br>ಬಗ್ಯೆ ಸಹಾ |
| 10. | ೦೦ | ಕಡ್ಲೆ ವಿಶ್ವೇಶ್ವರ ಭಟ್ಟಗೆ ಭೂರಿ ದ.      |
| 11. | ೦೦ | ಮುರ್ಡೇಶ್ವರ ಮಂಜುನಾಥಗೆ ದ.              |

12. ೧೦೦ ಬಂಟ್ವಾಳ ಶಿವಭಟ್ಟಗೆ ದ.  
 13. ೧೦೦ ಬಿಜೂರ ಪಾಂಡ್ರಂಗಗೆ ದ.  
 14. ೧೦೦ ಶಂಕರ ಭಟ್ಟಗೆ ದ.  
 15. ೧೦೦ ಅಳದಂಗಡಿ ಮಂಜ್ಜಾಥಗೆ ದ.  
 16. ೧೦೦ ಹರಿದಾಸ ಗೋಪಾಕೃಷ್ಣ ದ.  
 17. ೧೦೦ ದಾಸಪ್ಪಯ್ಯ ದ.  
 18. ೦೯೮೦ ಹಳದೀಪುರ ಶಾಂತಭಟ್ಟ ದ.  
 19. ೦೯೮೦ ಶ್ರೀ ಅನಂತ ಭಟ್ಟ ದ.  
 20. ೦೯೮೦ ಕಂಡೂರ ತ್ರ್ಯಂಬಕನ ಮಗ ದತ್ತಗೆ  
 21. ೧೦೦ ಶ್ರೀ ರಾಮಚಂದ್ರಗೆ ದ.  
 22. ೧೦೦ ಶ್ರೀ ತಂಮ ಲಕ್ಷ್ಮಮಣಿಗೆ ದ.  
 23. ೧೦೦ ಕ್ಯಾಕಿಣಿ ಗಣೇಶಗೆ ದ.  
 24. ೦೯೮೦ ಶುಕ್ಲ ಗಣೇಶ ರಾಮಕೃಷ್ಣ ದ.  
 25. ೧೦೦ ಹರಿದ್ಯಾ ಶಾಂತಮೂರ್ತಿ ರಾಮಚಂದ್ರ  
 26. ಪಾಚಕರಿಗೆ-  
 27. ೦೯೧೨೦ ಕಂಡೂರ ತ್ರ್ಯಂಬಕಗೆ  
 28. ಶು ೧ ಯಿಂದಾ ಇಂದಿನ ವರೇಗೆ ೮ ದಿನ  
 29. ಶ್ರೀಮಠದ ಲೇವಿ ಪೋಷಣ ಮಾಡಿ  
 30. ನಂತ್ರವೂ ತ್ರರಭಾರ ಗ್ರಹಸ್ಥರ ಲೆಖ್ಪಿ  
 31. ದ ಸಹಾ ಶ್ರೀ ದುರ್ಗಾ ನಮಸ್ಕಾರ  
 32. ದ ಹತ್ರ ನೈವೇದ್ಯ ತಯ್ಯಾರಿಶಿಕೊಟ್ಟ  
 33. ಬಗ್ಗೆ ಕೂಡಾ ಮಠದಲೇ ೧೦೦  
 34. ಪರಭಾರೆಯವರ ದುರ್ಗಾ ನ  
 35. ಮಸ್ಕಾರದ ದಕ್ಷಿಣೆ ಯಿಂದಾ ೧೦೦  
 -----  
 36. ಹೀಗೆ ರೂ ೨೦೦

### P. 3 (Section 1)

L.

1. ಸಂದದ್ರಲ್ಲಿ ಸದ್ರಿ ಸೇವಾಗ್ಯೆ  
 2. ಬಾಬ್ತ ಜಮಾ ಆದ್ದು ರೂಪ್ಯಾ ೧೯೨೬  
 3. ಆದ್ರಿಂದ ರೂ ೨ ರ ಖರ್ಚಿಗೆ  
 4. ಹೆಚ್ಚಿಗೆ ಸಂದದ್ದು ಶ್ರೀಮಠ

5. ದ ಲೆಖಕ್ಕೆ ಖರ್ಚು ಸದರ ೦೬೩೬
6. ೦೬೨೦ ಬೃಲೂರ ಪಾಂಡುಗೆ
7. ೦೬೪೦ ಕಂಡ್ಲೂರ ಶಶಿಶೇಖರಗೆ ಸ್ಲಾಸ
8. ಬಾಬ್ತು ಯಿವನ ಮಗನೀಗೆ ಸಂ
9. ದದ್ರಿಂದಾ ಇವಗೆ ಯಿವರುಷಕ್ಕೆ
10. ಮಾತ್ರ ಇದು ಇನಾಂ ೦೬೮೦ ದಕ್ಷಿ
11. ಣೆ ೦೬೨೦ ಸಹಾ |
12. ೬೮೦ ಗುಲ್ವಾಡಿ ಮಂಜುನಾಥಗೆ
13. ೦೬೮೦ ಮಾವಿನಕುರ್ವೆ ಮರ್ತುಗೆ
14. ೦೬೮೦ ಮಗ ನಾಗೇಶಗೆ
15. ೦೬೮೦ ಕೊಪ್ಪಿ ದಾಸುಗೆ
16. ೦೬೮೦ ಹೆಬ್ಬೆ ದತ್ತಗೆ
17. ೦೬೮೦ ಖಂಬದಕೊಣ ನಾಗಪ್ಪಗೆ
18. ೦೬೮೦ ಸ್ಥಳದ ವಿಠಲಗೆ
19. ೦೬೮೦ ಗುಲ್ವಾಡಿ ಮಂಜೂಢನ ಮಗ ರಾ
20. ಮಕ್ಕಷ್ಟಗೆ
21. ೧೦ ಕಂಡ್ಲೂರ ಶಶಿಶೇಖರನ ಮಕ್ಕಳು
22. ೦೬೮೦ ಮಂಗೀಶಗೆ ಗ್ಲಾಸ ಬಾಬ್ತು ಸಹಾ |
23. ೦೬೮೦ ದತ್ತಗೆ
24. ೦೬೮೦ ನ್ಯಾಲ ಸುಬ್ರಾಯಗೆ
25. ನೌಕರರಿಗೆ
26. ೨೦ ಶ್ಯಾನಭಾಗ ಮೂರ್ತಪ್ಪಗೆ ಮಕ್ಕಳಿ
27. ಗೆ ೧೧ ಕೂಡಿ
28. ೨೦ ಹರಿದಾಸ ನಾರಾಯಣಗೆ
29. ೨೦ ನಾಡ್ಕರ್ಣಿ ಗಣಪತರಾಯಗೆ
30. ೨೦ ಮಂಕಿ ಪಾಂಡುರಂಗಪ್ಪಗೆ
31. ೧೦ ಶಿರಾಲೀ ರ್ಯಾಸದ ಶಂಕರಗೆ
32. ೧೦ ಬುರ್ಡೆ ಬಾಬೂರಾಯಗೆ ಅಸೂರಿ
33. ಭೋಜನ ಶಾಲೆಯ ಮೇಲ್ವಿಚಾರ
34. ತನದ ಬಗ್ಗೆ

## (Section 2)

## L.

1. ೦೮೦ ಕೊಂಕಣ ಬೃಲೂರ ಮುಂನಗೆ
2. ೨೦ ಭೋಜನ ಸಮಯಾ ಬ್ರಾಹ್ಮಣ ಸು
3. ವಾಸಿನೀಯರಿಗೆ ದರ ೦೦೨ ರಂತೇ
4. ದಕ್ಷಿಣೆ ಸಂದದ್ದು ರೂ ೪೦೬
5. ರಲ್ಲಿ ಪರಭಾರೆ ಸೇವಾಗಳ
6. ಬಾಬ್ತು ಭೂರಿ ಪಾಚಕ ಸಹ
7. ದಕ್ಷಿಣೆ ಶೇರಿದ್ದು ೨೦೬
8. ವಜಾ ಜಾತಾ ೦ ಬಾಕಿ ಮ್ಮ
9. ಠದ ಲೆಖ್ಚೆಕ್ಟೆ ಖರ್ಚು ೨೦
10. ಸದರ
11. ೨೮೦೨೨ ಭೂರಿ ದಕ್ಷಿಣೆ
12. ಸಜಾತಿಯ ಇತರ ವೈದಿಕ ಮಕ್ಕಳಿಗೆ
13. ವಗೈರೆರಿಗೆ ಸಂದ ಭೂರಿ ದಕ್ಷಿಣೆ
14. ೬೪೯ ಪರಜಾತಿಯವರಿಗೆ
15. ಭೂರಿ ದಕ್ಷಿಣೆ ನಾಡ್ಕರ್ಣಿ ಗಣಪ
16. ತ ರಾಯನ ಮಾರಿಫತ ಬಳಿ ಮಾಡ್ತಿದ್ದು
17. ೫೦೧೨ ಹೊರ ನೌಕರ, ವಾದ್ಯ, ಬ್ಯಾಂಡ
18. ದವರಿಗೆ ಕೂಡಾ ಮಣೆಗಾರ
19. ಶುಕ್ಲ ಮಂಗೀಶ ಭಟ್ಟನ ಮಾರಿಫತ
20. ಬಟ್ಟಾಡೆ ಆದ ಇನಾಂ
21. ೦೧೬೦ ವಾದ್ಯದ ಶೀವುಗೆ
22. ೪೬ ಸಂಮೆಳದ ಪರಮೆಸ್ತಾ
23. ೦೨೦ ಬಾಳೆಹಿತ್ತ ತಿಂಮು
24. ೦೨೦ ಸಂಣ ಪುತ್ತು
25. ೦೨೦ ಪಕ್ಕಿ ಮ್ಹಾಸ್ತಿ
26. ೦೨೦ ನಗಾರೆ ಮಂನಾತು
27. ೦೨೦ ಭಟ್ಟಳ ವೆಂಕಟರಮಣಾ |
28. ೦೨೦ ಗೊವೆ ಮಂನಾತು
29. ೦೨೦ ಶ್ರೀ ರಾಮು
30. ೦೨೦ ಮಲ್ಲಾಪುರ ಹರಿ
31. ೦೨೦ ಫುಗ್ಗಿ ಮಂಜು

32. ೦೩೦ ಬಾಪು ಗೊಂಡಾ |  
 33. ೦೩೦ ರಾಮರ ವೆಂಕಾ | ಪಶ್ಚಿ  
 34. ಸ್ವಾರ ಹೊಪು ಕಂದವ್ರಾ  
 35. ೦೩೦ ಗಿರಿಯಾ |

**P 4**

**L.**

1. ೦೩೦ ಕೊಂಬಿನ ಮುನ್ನಾ |  
 2. ೦೩೦ ಸುಕ್ಕು ಸುಬ್ಬಾ  
 3. ೦೩೦ ಕಂಚಗಾರ ಮರ್ತು  
 4. ೦೩೦ ಹೆಬಳಿ ಶನಿಯಾರ  
 5. ೦೩೦ ಚಪ್ಪಹಿತ್ತ ತಿಮ್ಮು  
 6. ೦೩೦ ಹು | ಅನಂತಾ  
 7. ೦೩೦ ಕೊಟಿಗೆ ಕೆಲ್ಲದ ಈರಾ  
 8. ೦೩೦ - ಬಿಳಿಯ |  
 9. ೦೩೦ - ಭೈರಾ |  
 10. ೦೩೦ ನಾಗಪ್ಪಾ  
 11. ೦೩೦ ರಾಮಕೃಷ್ಣ  
 12. ೦೬೦ ವಿಳಿಗದ ಹುಸೇನಿ  
 13. ೦೪೦ ಬುಡ್ಡಂಣಾ  
 14. ೦೪೦ ಕಾಶೀಮ  
 15. ೦೨೦ ಸಿಲಸಾರಿ ಸೊಇಸಂಟರ  
 16. ದರ ೦೧೦ ರಂತೇ  
 17. ೦೫೬ ಹಂಗಾಮಿ ಆಳು ೧೦  
 18. ಮೊರಾಳು ೧ ಕೂಡಾ ಆ  
 19. ಳು ೧೧ ಕೈ ದರ ೦೦೬ ರಂತೇ  
 -----  
 20. ೬೪೬ ಜುಮ್ಮಾ ದಲ್ಲಿ ಪರಭಾ  
 21. ೦೯೩ ರೆ ಸೇವಾಗಳ ಬಾಬತು  
 22. ಇನಾಂ ಶೇರಿದ್ದು ವಜಾ |  
 -----  
 23. ೫೧೧೩ ಜಾತಾ ೦ ಬಾಕಿ ಶ್ರೀಮ  
 24. ಠದ ಲೆಖ್ವಕ್ಕೆ ಖರ್ಚು ಸದರ  
 -----

25. ೧೪೭೦೧೦೯ ಜುಮ್ಲಾ  
-----  
26. ೧೫೭೦೬೯ ಅಂತೂ ಖರ್ಚು

**Summary :** A list, dated Sunday, 8th day of the bright half of Āśvina, Ānanda *saṁvatsara* (A.D. 1915), showing details regarding various services at Śrī Chitrapur Maṭha, during Navarātre festival. The rituals for eight days being, daily Śrī Durgānamaskār, Sapallava Śrī Saptasatīpārāyaṇe, Śrī Lakṣmīnārāyaṇahṛīḍya Śrī Dēvibhāgavata, Sahasranāmās of Śrī Kālī, Lalitā and Bhavānī, Śrī Chaṇḍikā hōma, santarpṇe, etc.

## 154

## P. 1

ಸೇಜ ನಂಬರು 139	ಕೆಳಗೆ ಬರೆದ ಪ್ರಕಾರ ಫೀ ಮುಟ್ಟಿತು
ಸನ್ 1915ನೇ ಇಸವಿಯ ಮಾರ್ಚ್	ನೋಂದಿಸುವ ಫೀ ರೂ 4-0
ತಿಂಗಳ 6ನೇ ತಾರೀಖಿನ ಹಗಲು ಹನ್ನೊಂದು	ನಕಲು ಮಾಡುವ ಫೀ
ಮತ್ತು ಹನ್ನೆರಡು ಘಂಟೆಗಳ ನಡುವೆ ಕುಮಠಾ	(4 ಘಂಟೆಯೊ) 8-0
ಸಬ್ ರಿಜಿಸ್ಟ್ರಾರ ಕಚೇರಿಯಲ್ಲಿ ತಂದು	-----
ಕೊಟ್ಟಿತು ವೆಂಕಟೇಶ ಅನಂತಯ ಕುಳಕರ್ಣಿ	ಒಟ್ಟು ರೂ. 12
	-----
(ಇಂಗ್ಲಿಷ್‌ನಲ್ಲಿ ಸಹಿ)	(ಇಂಗ್ಲಿಷ್‌ನಲ್ಲಿ ಸಹಿ)
ಸಬ್ ರಿಜಿಸ್ಟ್ರಾರ, ಕುಮಠಾ	ಸಬ್ ರಿಜಿಸ್ಟ್ರಾರ, ಕುಮಠಾ

## L.

1. ಉತ್ತರ ಕನಡಾ ಜಿಲ್ಲಾ ಹೊನ್ನಾವರ ತಾಲುಕ ಶಿರಾಲಿ ಶ್ರೀ ಚಿತ್ರಾಪುರ ಮಠದ ಶ್ರೀಮ
2. ತ್ಪಾಂಡುರಂಗಾಶ್ರಮ ಶ್ರೀಸ್ವಾಮಿಗಳವರು ಆರಾಧಿಸುವ ಕುಮಟಾ ತಾಲುಕ ಗೋಕರ್ಣ ಭಂಡಿಕೇರಿ ಮಠ
3. ದ ಶ್ರೀ ಭವಾನಿ ಶಂಕರ ದೇವರ ಭಂಡಾರಕ್ಕೆ
4. ಶಾಲಿವಾಹನ ಶಕ ೧೮೩೬ನೇ ಆನಂದನಾಮ ಸಂವತ್ಸರ ಫಾಲ್ಗುಣ ಶುಕ್ಲ ೧೫ ಚಂ

5. ದ್ರವಾರಕ್ಕೆ ಸರಿಯಾಗಿ ಯಿರುವ ೧೯೧೫ನೇ ಯಿಸ್ತಿ ಮಾರ್ಚ್ ತಾರೀಕು  
೧ ರಲ್ಲು ಕುಮಟಾ ತಾಲುಕ
6. ಬಂಕಿಕೊಡ್ಲದಲ್ಲಿರುವ ಗೌಡಸಾರಸ್ವತ ಬ್ರಾಹ್ಮಣ ಅಡಗೋಣ ಶ್ಯಾನಭಾಗ  
ಸುಮಾರು ೫೫ ವರುಷ ಪ್ರಾ
7. ಯದ ವೆಂಕಟೇಶ ಅನಂತಯ್ಯಾ ಕುಳರ್ಕರ್ ಅಭಿಭಕ್ತ ಕುಟುಂಬದ ಮೆನೇಜರ  
ಯಿವನ ಬರಕೊಟ್ಟಮು
8. ಲಗೇಣಿ ಯದ್ವನುಡಿ -  
ಇದರ ಗೇಣಿ ಆಕಾರ ವರುಷ ೧ ರ ಮುನಾಫೆ ರೂಪ್ಯಾ  
೧ \* ೧೦ \* ೮ ಹಿರಿಯರಾದಿ
9. ಯಾಗಿ ನಾಂವು ಮುಲಗೇಣಿ ಹಕ್ಕಿನಿಂದ ಅನುಭವಿಸಿ ಬರುವ ಕುಮಟಾ  
ತಾಲುಕ ಕುಮಟಾ ಸಬರಿಜಿ
10. ಸ್ತಾರ ತುಕಡಿಯ ಬಂಕಿಕೊಡ್ಲ ಗ್ರಾಮದ ಚೌತರ್ಫ ಸರ್ವೆ ಬಾಂದು ಕಲ್ಲ  
ಗಡೀ ಒಳಗಿನ ಸರ್ವೆ ನಂಬರ
11. ೯ ಪೊಟ ೧ ಕ್ಷೇತ್ರ \* ೧೭ ಆಕಾರ ೩೯೦ ರ ನಾಗ್ರ ಬಲೆ ಹಿತ್ತವೆಂಬ  
ಸ್ತಳಕ್ಕೆ ಸಾಲಿಯಾನ ರೂಪ್ಯಾ ೧ \* ೧೦ \* ೮
12. ಮುನಾಫೆಯನ್ನು ಶ್ರೀ ಭಂಡಾರಕ್ಕೆ ನಾಂವು ಹಿರಿಯರಾದಿಯಿಂದ  
ಕೊಟ್ಟುಬರುತ್ತೇವೆ ಈಸ್ತಳ ನಾಡಕರ್ಣಿ
13. ಮನೆತನದವರು ಶ್ರೀಮಠಕ್ಕೆ ಧರ್ಮಕ್ಕೆ ಕೊಟ್ಟು ಮೊಕ್ತುರ ಗೇಣಿ ಶಾಶ್ವತವಾಗಿ  
ಮುನಾಫೆ ಸಲ್ಲಬೇಕೆಂಬದರಿಂ
14. ದ ಮೊಕ್ತುರ ತೀರ್ವೆ ಲೋಕಲ್ಪಂಡ ಸಹಾ ಸರ್ಕಾರಕ್ಕೆ ತೆತ್ತು ಬರುತ್ತಿದ್ದರು  
ಹಿಂದಿನಿಂದಲೂ ತೆತ್ತು ಬಂದ ಪ್ರಕಾರ
15. ಭವಿಷ್ಯದಲ್ಲಿಯೂ ಮೊಕ್ತುರ ರಾಜಾರ್ಥ ತೆತ್ತುಬರುವದು. ಅವರ ಹಿರಿಯರ  
ಸಂಕಲ್ಪ ನೆರವೇರಿಸುವದು ತತ್ಸಂ
16. ತತೀಯವರ ಕರ್ತವ್ಯ ಕರ್ಮ ವಿತ್ತು ಹೀಗಿರುತ್ತಾ ಅವರ ಹಿರಿಯವರು  
ಬಿಟ್ಟ ಧರ್ಮದ ಕೆಲಸದಲ್ಲಿ ದುರ್ಲಕ್ಷ
17. ಮಾಡಿ ತೀರ್ವೆ ಲೋಕಲ್ಪಂಡ ತೆರದೇ ಯಿದ್ದರೆ ಶ್ರೀ ಭಂಡಾರಕ್ಕೆ ಸಲ್ಲುವ  
ಮುನಾಫೆಗೆ ಬಾಧಕ ಬರುವದರಿಂ
18. ದ ಆ ವಸೂಲ ಕೊಡದೇ ಯಿರುವವರ ತೀರ್ವೆ ಲೋಕಲ್ಪಂಡ ಯಿನೂ  
ಮುಂದೆ ಈ ಸ್ತಳಕ್ಕೆ ಮೊಕ್ತುರ



P 2

L.

1. ಆಗುವ ಎಲ್ಲಾ ತರದ ರಾಜಾರ್ಥ ಸಹಾ ನಂಮ ಲೆಖ್ವಿದ ಧರ್ಮವೆಂತ ತಿಳಿಕೊಂಡು ನಾನು
2. ಸಂತತೀ ಪಾರಂಪರ್ಯ ತೆತ್ತು ಸಾಲಿಯಾನ ಮುನಾಫೆ ೧ \* ೧೦ \* ೮ ರಂತೆ ಶಾಶ್ವತವಾಗಿ ಶ್ರೀ ಭ
3. ವಾನಿ ಶಂಕರ ದೇವರ ಭಂಡಾರಕ್ಕೆ ಸದ್ರಿ ಸ್ಥಳದ ಜಬಾಬದಾರಿಯಿಂದಲೂ ಸ್ವಂತದಿಂದ
4. ಸಹಾ ನಷ್ಟ ತುಷ್ಟವೆನ್ನದೇ ವರ್ಷಂಪ್ರತಿ ಮಾಫ ಬ | ೩೦ ವ್ಯಾದೆಗೆ ವಸೂಲ ಕೊಡುತ್ತಾ ಪಾವ್ತಿ
5. ಪಡಿಯುತ್ತಾ ಬಂದೇವು ಸದ್ರಿ ಸ್ಥಳದ ಬಾಂದುಕಲ್ಲು ಮಾಡುವದು ದುರುಸ್ತ ಯಿಡುವದು
6. ಸಹಾ ನಂಮ ಖರ್ಚಿನಿಂದಲೇ ಮಾಡಿಬಂದೇವು ಎಂತಾ ಸಹಾ ಬರಕೊಟ್ಟ ಮುಲಗೇಣಿ ಯದ್ದು
7. ನುಡಿ ವೆಂಕಟೇಶ ಅನಂತಯ್ಯ ಕುಳಕರ್ಣಿ  
ಯಿ ಬಗ್ಯೆ ಸಾಕ್ಷಿ

(wit) ಇಂಗ್ಲಿಷನಲ್ಲಿ ಸಹಿ

(wit) ಇಂಗ್ಲಿಷನಲ್ಲಿ ಗೋಪಾಲ ಡಿ. ಮಾಸ್ಕೇರಿ

ಡ್ರಗ್ಗಾ ಅಂಗಭಡ್ಡೆ ಕಾಡ್ಕಿಣಿ ಸಾಕ್ಷಿ

ದಸ್ತೂರ ರಾಮಚಂದ್ರಪ್ಪ ವೆಂಕಟೇಶ ಕುಳಕರ್ಣಿ ಹಾಲ ಬಂಕಿಕೊಡ್ಡ

ವೆಂಕಟೇಶ ಅನಂತಯ್ಯಾ ಕುಳಕರ್ಣಿ ದಸ್ತವ

ಜು ಮಾಡಿಕೊಡುವವನು ನೌಕರಿ ಸಾರಸ್ವತ ಬ್ರಾಹ್ಮಣ

SS ಅಡಿಕೊಣ ತಾಲ್ಕು ಅಂಕೊಲಾ ದಸ್ತವಜು ಮಾಡಿಕೊಟ್ಟ

ದ್ದು ಕಬೂಲ ಮಾಡುತ್ತಾನೆ

ವೆಂಕಟೇಶ ಅನಂತಯ್ಯ ಕುಳಕರ್ಣಿ

ದತ್ತಾತ್ರಯ ಮಂಗಿಶ್ಯಯಾ ಚಿಕ್ರಮನೆ ಜಮಿನ

ದಾರ ಗೋರ್ಣ ಯಿವರ ಸಾಕ್ಷಿ ಯು ಮುಲ ದಸ್ತವಜು

ಮಾಡಿಕೊಡುವವನ ಗುರ್ತಕ್ಕಾಗಿ ತೆಗೆದುಕೊಂಡಿತು

ಸಾಕ್ಷಿ ದಾರರ ಗುರ್ತು ಸಬರಜಿಸ್ತಾರರಿಗೆ ಅಧೆ

ತಾರಿಕು 6ನೆ ಮಾರ್ಚ

1915 ನೆ ಯಿಸ್ತಿ

(ಇಂಗ್ಲಿಷನಲ್ಲಿ ಸಹಿ)

P 3

ನೇ ನಂಬರದ ಬುಕ್ಕಿನ  
275 ನೇ ವಾಲ್ಯುಮಿನ  
297 ನೇ ಯಿಂದ 298 ನೇ  
ಪಾನುಗಳ ಮೇಲೆ 1394 ನೇ  
ನಂಬರಕ್ಕೆ ನೋಂದಿಸಲಾಯಿತು

ಕುಮಟಾ  
ಸಬ್ ರಿಜಿಸ್ಟ್ರಾರ್  
ಇವರ  
ಮುದ್ರೆಯು

(ಇಂಗ್ಲಿಷಿನಲ್ಲಿ ಸಹಿ)  
ಸಬ್ ರಿಜಿಸ್ಟ್ರಾರ್  
ತಾರೀಖು 7 ಮಾರ್ಚ್ 1915

**Summary :** On the 1<sup>st</sup> of March 1915, Veṅkatēsh Anantayya Kulkarṇi submitted a *mūlgēṇi edurnuḍi* to the *Bhaṇḍāra* of Śrī Bhavānīśaṅkar of Gōkarṇa Bhaṇḍkēri *Maṭha*, promising to remit Rs. 1 • 10 • 8, per annum, towards revenue, local fund, etc., for having received a land on permanent rental basis, in Baṅkikoḍlu *grāma*.

## IX. Śrī Ānandāśram Swāmiji

(A. D. 1915 - A.D. 1966)

Rds. 155-179

155

P. 1

L.

1. ಶ್ರೀ
2. ಶ್ರೀ ಗೋಕರ್ಣಾಧಿಷ್ಠಿತ ಶ್ರೀ ಗುರು ಪೂಜ್ಯಪಾದಂಗಳವರು ಮೊದಲುಗೊಂಡು ಶ್ರೀ ಸಂಸ್ಥಾನದ
3. ಅಸ್ತಿತ್ವವಾದಂದಿನಿಂದ ನಡೆದು ಬಂದ ಶ್ರೀ ಗುರುಶಿಷ್ಯ ಸಂಬಂಧವು ದೀರ್ಘಕಾಲ ವರೇಗೆ
4. ಪೂರ್ವ ಪದ್ಧತಿಯಂತೆ ನಡೆದು ಬರುತ್ತಿರುವಲ್ಲಿ ಯಿತ್ತಿತ್ತಲಾಗಿ ಶಿಷ್ಯ ಜನರಲ್ಲಿ ಕೆಲವರು ಅವಲಂ
5. ಬಿಶಿದ ಬ್ರಾಹ್ಮಸಮಾಜ ಯಿತ್ಯಾದಿ ಧರ್ಮವಿರುದ್ಧ ಸಂಗ್ರಿಗಳು ಆರಂಭವಾದಂದಿನಿಂದ ಶಿಷ್ಯ
6. ವರ್ಗವು ಯಿನ್ನು ಮುಂದೆ ಶ್ರೀ ಸಂಸ್ಥಾನದ ಆಜ್ಞೆಗಳಿಗನುಸರಿಸಿ ಪೂರ್ವಪದ್ಧತಿ ಯಾಕೆ ಸ್ವಧರ್ಮ
7. ದಿಂದ ನಡಿಯುವದೋ ? ಹಾಗೆಂಬ ವಿಷಯ ಶ್ರೀಗುರು ಸ್ವಾಮಿಗಳವರೇಗೆ ಸಂಶಯ ತೋರಿದ್ದ
8. ಮೇಲಿಂದ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಾಡಿಕೊಳ್ಳುವ ಸಂಗ್ರಿಯಲ್ಲಿ ಶಿಷ್ಯ ಜನರು ಸರ್ವಜಿ
9. ತ್ ಸಂವತ್ಸರಾದಿಯಾಗಿ ಅರಿಕೆ ಮಾಡಿಕೊಳ್ಳುತ್ತಿದ್ದರು ಈ ಬಗ್ಗೆ ಈಗಿನ ಕಾಲಮಾನ ಸ್ಥಿತಿ
10. ಶಿಷ್ಯ ಜನರ ಅವಿಧೇಯತ್ವ ಸ್ವಧರ್ಮಾಚರಣಗಳ ಶಿಥಿಲತೆ, ಸಭಾಶಾಸನ ವಂತಿಗೆ ಶಾಸನಗಳ ಉಲ್ಲಂ

11. ಘನ, ಮಠದ ಆಜ್ಞೆಗಳ ವಿರುದ್ಧ ನಡವಳಿಕೆ, ಇವುಗಳಿಂದಲೂ ಶ್ರೀಸಂಸ್ಥಾನದ ಹಕ್ಕುಗಳಿಗೆ ಬಾಧೆ ತರುವಂಥ ಮ
12. ತ್ತು ಮುಖ್ಯವಾಗಿ ಸಂಸ್ಥಾನದವರಿಗೆ ಕೋರ್ಟ್ ಕಚೇರಿ ವರೇಗೆ ವೈದು ಮಾನಹಾನಿಯಾಗುವ
13. ಕಷ್ಟ ಪರಂಪರೆಗಳಿಗೆ ಕಾರವಾದ ಕೆಲವರ ದುರಾಲೋಚನೆ, ಯಿವುಗಳ ಮೇಲಿಂದ ಸ
14. ಹ ಶಿಷ್ಯ ಸ್ವೀಕಾರ ಮಾಡುವ ವಿಷಯದಲ್ಲಿ ಪ್ರಾಪ್ತವಾದ ಅಡಚಣೆಗಳನ್ನು ಆಗಾಗ್ಯೆ ಸರ್ಕಿಲಾರ ರ್ಯಾ
15. ಸ ಅಪ್ಪಣೆಗಳಿಂದಲೂ, ಮಹಾಸಭೆಗಳಲ್ಲಿ ಕೂಡಾ ಪ್ರಪಂಚಶಿದ ಲೇಖ, ವ ಠರಾವುಗ
16. ಳಿಂದು ಸ್ಪಷ್ಟವಾಗಿರುವದು ಶಿಷ್ಯ ವರ್ಗದವರಾದ ನಿಮಗೆಲ್ಲಾ ಗೊತ್ತಿರುವದೇ
17. ಹೀಗಿರುತ್ತಾ ರಾಕ್ಷಸ ಸಂವತ್ಸರದಲ್ಲಾದ ಮಹಾಸಭೆಯಲ್ಲಂತೂ ಮೇಲೆ ಉ
18. ಲ್ಲೇಖಿಸಿದ ಸಂಗಿಗಳಿಂದಲೇ ಸಂಸ್ಥಾನವು ಮುಂದೆ ಮರ್ಯಾದೆಯಿಂದ ನಡೆಯಲಾ
19. ರದೆಂಬ ಭೀತಿಯಿಂದ ಶಿಷ್ಯಸ್ವೀಕಾರ ಮಾಡಲು ಸರ್ವಥಾ ಸಾಧ್ಯವಲ್ಲವೆಂದು ಯಿತ್ಯಾರ್ಥ ಅಪ್ಪಣೆ
20. ಯಾದರೂ ಅಂಥ ಯಾವದೇ ತರದ ಕಷ್ಟಗಳು ಬಾರದಂತೆ ಹಿಂದೆ ಆದ ಶಾಸನ, ವ ಕರಾರುಗಳೇ
21. ಗೂ ಮಹಾಸಭೆಗಳ ಠರಾವುಗಳಿಗೂ ಆಯಾ ಕಾಲದಲ್ಲಿ ಶ್ರೀ ಸಂಸ್ಥಾನದಿಂದ ಆಗು
22. ವ ಅಪ್ಪಣೆಗಳಿಗೂ ಅನುಸರಿಸಿ ನಾವು ಯಿನ್ನು ಮುಂದೆ ವಿಧೇಯರಾಗಿ ನಡಕೊಳು
23. ತ್ರೇವೆಂದು ಭರವಶೆ ಕೊಟ್ಟು ಶಿಷ್ಯಸ್ವೀಕಾರ ತ್ವರ್ಯ ಆಗಬೇಕಾಗಿ

**P. 2**

**L.**

1. ಆಗಾಗ್ಯೆ ಕೂಡಿದ ಗ್ರಹಸ್ಥರು ಬಹಳವಾಗಿ ಅರಿಕೆಮಾಡಿಕೊಂಡಿದ್ದ ಮೇಲಿಂದಲೂ ಶ್ರೀಗುರು ದೇವತಾ
2. ಪ್ರೇರಣೆಯಿಂದಲ್ಲೂ ಶಿಷ್ಯ ಸ್ವೀಕಾರ ನೆರವೇರಿ
3. ಹೀಗಿರುತ್ತ ಎವಂಚ ಸದ್ಯ ಶಿಷ್ಯ ಸ್ವೀಕಾರವಾಗಿ ಶ್ರೀಗುರು ಸ್ವಾಮಿಗಳವರು ಸಮಾಧಿಸ್ಥರಾದ ಮೇಲೆ-

4. ಶ್ರೀ ಸಂಸ್ಥಾನದ ಈ ವರೇಗೆ ನಡದುಬಂದ ಪದ್ಧತೀಗೂ ಮಹಾಸಭೆಗಳ ಠರಾವುಗಳೇಗೂ ಕರಾರುಗಳಿಗೂ
5. ಶಾಸನಗಳೇಗೂ ಶಿಥಿಲತೆಯನ್ನು ತಂದು ಶ್ರೀ ಸಂಸ್ಥಾನದ ಹಕ್ಕುಗಳಿಗೆ ಬಾಧೆ ತರುವ ಹಾಗೆನ
6. ಮತ್ತು ಸಂಸ್ಥಾನದವರಿಗೆ ಕೋರ್ಟ್ ಕಚೇರಿಗೆ ವೈದು ಮಾನಹಾನಿ ಆಗುವ ಹಾಗಿನ ಕೃತಿಗಳು
7. ಅಂದಿನಿಂದ ಯಿದೂವರೇಗೆ ಕೆಲವು ಸಭೆಯವರ ತಥಾ ವ್ಯಕ್ತಶಃ ಬಂದ ಮತ್ತು ಪ್ರತಿಸಭೆಗಳಿಗೆ
8. ಪ್ರಕಟಿಸಿದ ಪತ್ರವ್ಯವಹಾರಗಳಿಂದ ಸ್ಪಷ್ಟವಾಗುವದಲ್ಲದೇ ಶ್ರೀಮಠದವರಿಗೆ ಕೋರ್ಟ್
9. ಕಚೇರಿಗೆ ಖಂಡಿತ ವಯ್ಯುವದಾಗಿ ಸಮಕ್ಷ ಆಡಿದ ಕೆಲವರ ಬಭೀಷಿಕೆಯ ಮಾತುಗಳಿಂದ
10. ಕೂಡ ಶ್ರೀ ಸಂಸ್ಥಾನದವರ ಮೇಲೆ ಪ್ರತಿವಂದು ಸಂಗಿಯಲ್ಲಿ ಬಹು ಕಷ್ಟ ಬಂದೊದಗಿರುವದ್ರ
11. ಶಿವ್ಯಾ ಯಿನ್ನೂ ಭಯಂಕರ ಪರಿಣಾಮದ ಸ್ಥಿತಿ ಬರುವ ಸಂಭವ ಉಂಟೆಂದು ಸಹಾ ತೋರಿ-
12. ಮನಸ್ಸಿಗೆ ಬಹಳೇ ಕಳವಳ ಹುಟ್ಟಿ ನಿತ್ಯ ನಡಿಶಿ ಬರುವಂಥ ಅನುಷ್ಠಾನ ಶಿಷ್ಯ ಜನರ ಶ್ರೇಯೋಭಿವೃದ್ಧ್ಯರ್ಥ ನಡಿಸುವ ಶ್ರೀಗುರುದೇವತಾಪರಾ
13. ಜನಾದಿ ಕಾರ್ಯಗಳೇಗೂ ತತ್ವ ಜ್ಞಾನಾರ್ಥ ಶಾಸ್ತ್ರ ಚಿಂತನೆ ಮುಂತಾದ್ದಕ್ಕೆ ಸಹಾ ಅಗತ್ಯವಿರುವ ಅಂತಃಕರಣ
14. ದ ಏಕಾಗ್ರತೆ, ವ ನಿಶ್ಚಿಂತತ್ವ, ಯಿವೇ ಮೊದಲಾದ ಶುದ್ಧ ಸಾತ್ವಿಕ ಭಾವಗಳು ಕ್ಷೀಣಗಳಾಗಿ ಅಂತ
15. ರಾಯ ಬಂದಿರುವದರಿಂದ ಈ ಸಂಗಿಯಲ್ಲಿ ಸಂಸ್ಥಾನಾಭಿಮಾನಿ ಶಿಷ್ಯ ಜನರಾದ ನಿಮಗೆಲ್ಲಾ
16. ಅಪ್ಪಣೆ ಕೊಡುವದೇನಂದ್ರೆ-
17. ನೀವೆಲ್ಲರೂ ಸ್ವಧರ್ಮಾಚರಣೆಯಲ್ಲಿ ತತ್ಪರರಾಗಿರುವದು
18. ಹಾಗೂ ವರ್ಣಾಶ್ರಮ ಧರ್ಮಬಾಹ್ಯವಾದ ನಡವಳಿಕೆಗಳಿಂದ ನಿಷಿದ್ಧ ದೇಶಗಮನಾಗ
19. ಮನಗಳಿಂದ, ಕೂಡಾ ಪ್ರಾಪ್ತವಾಗುವಂಥ ವರ್ಣ ಸಾಂಕರ್ಯಗಳನ್ನು ತಪ್ಪಿಸಿಕೊಂಡು

20. ಶ್ರೀ ಸಂಸ್ಥಾನದ ನಿತ್ಯ ನೈಮಿತ್ತಿಕ ಸಕಲ ಕಾರ್ಯಗಳನ್ನು ನಿರ್ವಹಿಸಲು
21. ನಿಮ್ಮ ಪೂರ್ವಜರು, ನೀವು, ಕೂಡಾ ಯಿದುವರೇಗೆ ನಡಕೊಂಡಂತೆ ಯಿನ್ನು ಮುಂದೆಯೂ
22. ನಡಕೊಳ್ಳುವುದು ಯಿವೇ ಮೊದಲಾದ ಯಲ್ಲಾ ಸಂಗಿಗಳ ಬಗ್ಗೆ ಸ್ಮರಣಾರ್ಥವಾಗಿ ಈ ರ್ಯಾಸ ಅಪ್ಪಣೆ ತಲ್ಲುತ್ತಲೇ
23. ನೀವೆಲ್ಲರೂ ಸಭೆ ಶೇರಿ ಶ್ರೀ ಪೂಜ್ಯಪಾದ ಶ್ರೀಗುರು ಸನ್ನಿಧಿಯಿಂದ ಈ ಮೊದ್ಲು ಕೊಡೋಣಾ
24. ದ ಸರ್ಕಿಲಾರ ಅಪ್ಪಣೆಗಳನ್ನು ಹಿಂದೆ ಆದ ಶಾಸನಗಳನ್ನೂ ಮಹಾಸಭೆಗಳ ಠರಾವುಗಳನ್ನೂ ನೀವೆಲ್ಲರೂ ಬರಕೊಟ್ಟ

**P. 3**

**L.**

1. ಕರಾರುಗಳನ್ನೂ, ಯಿನ್ನೊಮ್ಮೆ ಓದಿ ನೋಡಿಕೊಂಡು ಅದರಂತೆ ನಡ
2. ಕೊಳ್ಳುವುದು
3. ಶ್ರೀ ಸಂಸ್ಥಾನಕ್ಕೆ ವಿಧೇಯರಾಗಿ ನಡಕೊಂಡು ಶ್ರೀ ಸಂಸ್ಥಾನದ ಮೇಲೆ ಯಾವದೇ ತರದ
4. ಸಂಕಷ್ಟಗಳು ವದಗದಂತೆ ಮನಃಪೂರ್ವಕವಾಗಿ ಪ್ರಯತ್ನಿಸುತ್ತೇವೆಂದು ಶ್ರೀಗುರುಸ್ವಾಮಿಗ
5. ಳವರೇಗೆ ಖಂಡಿತ ಆಶ್ವಾಸನ ಕೊಟ್ಟಂಥ ಶ್ರೀ ಸಂಸ್ಥಾನಾಭಿಮಾನಿ ಶಿಷ್ಯ ಜನರಾದ ನೀವು
6. ಶೀಸಂಸ್ಥಾನದ ಮೇಲೆ ಬರಬಹುದಾಗಿ ಮೇಲೆ ಉಲ್ಲೇಖಿಸಿದ ಭಯಂಕರ ಪರಿಣಾಮಗಳು
7. ಬಾರದಂತೆ ತಕ್ಕ ಉಪಾಯ ಮಾಡುವುದು ಕೂಡಾ ನಿಮ್ಮ ಕರ್ತವ್ಯವಿರುತ್ತದೆಂಬ ಸಂಗಿ-
8. ಈ ಮೂಲಕ ಸೂಚಿಸೋಣಾಗುತ್ತೆ
9. ಈ ರ್ಯಾಸ ಅಪ್ಪಣೆ ನಿಮಗೆ ತಲ್ಲಿದ್ದಕ್ಕು ಈ ಬಗ್ಯೆಲ್ಲಾ ನೀವು ನಡ್ವಿದ ವಿವರಕ್ಕು ನಿಮ್ಮ
10. ಯಲ್ಲರ ಕುಲ ವಾರ್ತೆಗೂ ತ್ವರ್ಯ ಬರಕೊಳ್ಳಬೇಕಾಗಿರುತ್ತದೆ-

**Summary :** The *rāyasa* despatched to the disciples of Śrī Chitrapur Matha, ordering them to obey the orders of the Swāmiji and adhere to the proceedings of the *Mahāsabhā*,

with regard to *āchāravichāra*. Since some disciples of the *Matha* were going abroad, joining Brahmosamāj and practising *adharmā*, the *Swāmiji* issued the *rāyasa* with an intention of bringing such disciples on the right track.

**Note :** The *rāyasa* belongs to C.A.D. 1916.

## 156

**P. 1**

**L.**

1. ಶ್ರೀ
2. ನಲ ಸಂವತ್ಸರ ಕಾರ್ತಿಕ ಶುಕ್ಲ ೧೪ ಬುಧ
3. ವಾಸರೇ ಶ್ರೀ ಚಿತ್ರಾಪುರ ಮಠ
4. ಶ್ರೀಮಚ್ಚಿತ್ರಾಪುರ ಮಠದ ಶಾಸ್ತ್ರೀ ಇವರ ಕಡಿ ಇಂದ
5. ಬ್ರಹ್ಮಶ್ರೀಮನ್ಮಹಾರಾಜಶ್ರೀ ಕಡ್ಲೇ ವೆಂಕಟರಾವ್ ಇವರು ಪರಾಮರ್ಶಿಸತಕ್ಕ ಬಗ್ಯೆ
6. ಕಳದ ಅಗಟೋಬರ ತಿಂಗಳ ತಾ. ೧೦ನೇ ತಮ್ಮ ಪತ್ರವು ತಲ್ಪಿ ಬರದ
7. ಅಭಿಪ್ರಾಯ ತಿಳಿಯಲ್ಯಾತು
8. ಇದರಲ್ಲಿ "ಈ ಊರಲ್ಲಿ ನಾನು ಕೆಲವು ದೇಶಸ್ಥ ಭಟ್ಟರ
9. ಕಡೆ ಇಂದ ರುದ್ರ, ಚಮಕ, ಪಾಠಕಲಿಯುವ ವೇಳೆಕೆ, ಇಲ್ಲಿಯ
10. ದಿವಾನರು ಅದನ್ನು ನೋಡಿ, ಅವರಿಗೆ ಕರಿಶಿ ಸಾರಸ್ವತರಿಗೆ ನೀವು
11. ವೇದಾಧ್ಯಯನ ಮಾಡಿಸುವದು ಯೋಗ್ಯವಲ್ಲವಿತ್ತು. ಹೀಗಿದ್ದು ನೀವು
12. ಅವರಿಗೆ ಯಾಕೆ ಹೇಳುತ್ತೀರಿ ಎಂತ ವಗ್ಯರೆ ಅವರ ತಿಳಿಸಿದರ
13. ಮೇಲಿಂದ ಅವರಲ್ಲಿ ಚಳವಳಿ ಹುಟ್ಟಿ ಯಿಥೆ ಈ ಸಂಗಿ ಆ ಭಟ್ಟರು
14. ಮಾನ್ಯ ಮಾಡದೇ ಇದರೂ ಮತ್ತು ಬಾಯಿಯಿಂದ ಶ್ರೀ ಶ್ರೀಗೇರೀ ವಗ್ಯರೆ
15. ಮಠಗಳಲ್ಲಿ ಸಾರಸ್ವತ ಬ್ರಾಹ್ಮಣರಿಗೆ ವೇದಾಧ್ಯಯನ ಮಾಡಿಸಬಾರದೆಂ
16. ಬ ಆಧಾರವಿದಿರೋದಾಗಿ ಹೇಳುತ್ತಿದ್ದರೂ ದಿವಾನರ ಅಧಿಕಾರಕೆ ಬೇರೆ
17. ಪಟ್ಟು ನಮ್ಮಲ್ಲಿ ಬರುವದು ಮತ್ತು ಹೇಳುವದು ಕಡಿಮೆ ಮಾಡಿರುತ್ತಾರೆ
18. ಈ ದೇಶಸ್ಥ ಅಥವಾ ಇತರೇ ಬ್ರಾಹ್ಮಣರ ಕಡೆ ಇಂದ ನಾವು ಸಾರಸ್ವತ

19. ಬ್ರಾಹ್ಮಣರು ವೇದಾಧ್ಯಯನ ಮಾಡದಿರೋ ಹಾಗಿನ ಏನಾದರೂ ಆಧಾರ
20. ಗಳಿದ್ದಲ್ಲಿ ತೀವ್ರ ಉತ್ತರ ದೊರಿಯೋಣಾಗಬೇಕು ಎಂತ ವಗ್ಯರೆ
21. ಬರದಿದ್ದೀರಿ-
22. ಈ ಕುರಿತು ಬರಿಯುವದೇನೆಂದರೆ-
23. ಸದರ ಹೊ ದಿವಾನ ಸಾಹೇಬರವರು ಸಾರಸ್ವತರಿಗೆ ನೀವು
24. ವೇದಾಧ್ಯಯನ ಮಾಡಿಸುವದು ಯೋಗ್ಯವಲ್ಲವಿತ್ತು ಎಂತ ವಗ್ಯರೆ ಸದ್ರೀ
25. ಭಟ್ಟರಿಗೆ ಮಾಡಿದ್ದೆಂಬ ನಿಷೇದಾರ್ಥಕ ಪ್ರಶ್ನೆ ಇಂದ ಅವರ ಅಭಿಪ್ರಾಯ
26. ವು ಹೀಗೆ ಸ್ಪಷ್ಟವಾಗುತ್ತದಲ್ಲಾ ? "ಸಾರಸ್ವತ ಬ್ರಾಹ್ಮಣ ವಿಷಯಕ
27. ಅಧ್ಯಾಪನ ಕರ್ತೃತ್ವವು ಇತರ ಬ್ರಾಹ್ಮಣರಿಗೆ ಇಲ್ಲ ಎಂತ ಯಾಕಂದರೆ
28. ಚಾತುರ್ವರ್ಣ್ಯ ಕ್ರಮದಲ್ಲಿ ಪ್ರಥಮೋಪಾತ್ತರಾದ ಬ್ರಾಹ್ಮಣರೇ ಷಟ್ಕರ್ಮಿಗಳೂ
29. ದ್ವರಿಂದ ತದ್ವಿಷಯಕ ಅಧ್ಯಾಪನ, ಕರ್ತೃತ್ವಾಧಿಕಾರವೂ ದ್ವಿತೀಯ, ಕೃತೀ
30. ಯೋಪಾತ್ತರಾದ ಅತಏವ ತ್ರಿಕರ್ಮಗಳಾದ, ಕ್ಷತ್ರಿಯ ವ್ಯಶ್ಯರಿಗೆ ಹ್ಯಾಗೆ

## P. 2

### L.

1. ಲ್ಲವೋ ಹಾಗೆಯೇ
2. ब्राह्मणा दशधा प्रोक्ताः यं च गौडाश्च द्राविडाः ॥
3. ಎಂಬೀ ಸ್ಯಂದ ಪುರಾಣೋಕ್ತ ವಚನದಲ್ಲಿ ಪಂಚಗೌಡರು ಪ್ರಥಮೋಪಾತ್ತರು
4. ಹಾಗೂ ಗೌಡತ್ವಾಪಾಂತರ ಜಾತಿವಿವೇಚಕ
5. सारस्वताः कान्यकुब्जा गौड मौथिलकोत्कलाः ॥
6. पञ्चगौडा इतिख्याता विध्यस्योन्तर वासनः ॥
7. ಈ ವಚನದಲ್ಲಿ ಸಾರಸ್ವತರೂ ಪ್ರಥಮೋಪಾತ್ತರಿದ್ದು ಇಂಥ ಪ್ರಥಮೋ
8. ಪಾತ್ತತ್ವ ಪ್ರಯುಕ್ತ ಶ್ರೇಷ್ಠತ್ವ ವಿಶಿಷ್ಟರಾದ ಸಾರಸ್ವತರಿಗೆ, ತದಿತರರೂ
9. ಅಧ್ಯಾಪಕರಾಗುವದು ಉಚಿತವಲ್ಲವೆಂತ ಅಭಿಪ್ರಾಯಪಡುವದು ನ್ಯಾ
10. ಯ್ಯ ವ ಪ್ರಮಾಣಸಿದ್ಧವಾಗಿರುತ್ತದೆ ಅತ ಏವ
11. मनुः एतद्देश प्रसूतस्य सकाशादग्र जन्मनः ॥
12. स्वं स्वं चरित्रं शिक्षेनुपृथिव्यां सर्व मानवाः ॥
13. ಕುರುಕ್ಷೇತ್ರಾದಿ ಶೂರಸೇನಕಾಂತ ಪ್ರದೇಶದಲ್ಲಿ ಹುಟ್ಟಿದ ಅರ್ಥಾತ್
14. ಗೌಡಬ್ರಾಹ್ಮಣರ ಕಡೆ ಇಂದಲೇ ಪ್ರಥಿಯಲ್ಲಿರುವ ಸಕಲ ಜನರೂ ತಮ್ಮ
15. ತಮ್ಮ ಚರಿತ್ರ "ವೇದಾ ವಿದ್ಯಾದಿ"ಗಳನ್ನು ಕಲಿಯಬೇಕು ಹೀಗೆ ಶಾಸ್ತ್ರ
16. ವಿಧಿ ಇತುತ್ವದೆ 卐



17. ಎವಂಚ ಪೂರ್ವೋಕ್ತ ಯುಕ್ತಿ ಪ್ರಮಾಣ ವಾಕ್ಯಗಳಿಂದ ಸಾರ
18. ಸ್ವತಃ ಇತರರಿಗೆ ಅಧ್ಯಾಪಕರಾಗಬಹುದು ಹೊರತು ಇತರರು
19. ಸಾರಸ್ವತರಿಗೆ ಅಧ್ಯಾಪಕರಾಗುವದು ಉಚಿತವಲ್ಲವೆಂತ ಆಗುತ್ತದೆ
20. ಇದಕ್ಕನುಸಾರವಾಗಿ ದ್ರಾವಿಡರಾದ ಜಗತ್ತುಜ್ಜ "ಶ್ರೀಮಚ್ಚಂಕರಾಚಾರ್ಯ
21. ರೂ ಸಹ ಪರಮಪೂಜ್ಯರಾದ ಶ್ರೀ ಮದ್ದೊಡ ಗೋವಿಂದ ಭಗವತ್ತುಜ್ಜಪಾದ
22. ಎಂಬ ಹೆಸರಿನ ಪ್ರಖ್ಯಾತ ಗೌಡಾಂತರ್ಗತ ಸನ್ಯಾಸಿಗಳವರ ಶಿಷ್ಯ
23. ತ್ವವನ್ನು ಪಡದರೆಂಬ ವಿಷಯವು ಸಕಲಲೋಕ ವಿದಿತವಾಗಿದೆ
24. ಹಾಗೂ ಶ್ರೀ ಗುರುಪರಂಪರಾ ಸ್ತೋತ್ರದಲ್ಲಿ ಸಹ
25. शिवं हरिं पद्मभुवं वसिष्ठां शक्तिं च तत्पुत्र पराशरञ्च ॥
26. व्यासं शुकं गौडपदं महांतं गोविदं योगीन्द्रमथास्य शिष्यम् ॥
27. श्री शंकराचार्यमथास्य पद्मपादंच हस्तामलकं च शिष्यम् ॥
28. तं तोटकं वार्तिककारमन्यानस्मद, रूं स्तान्प्रणतोस्मि नित्यम्॥
29. ಶ್ರೀ ಶಿವ, ಹರಿ, ಬ್ರಹ್ಮ, ವಸಿಷ್ಠ, ಶಕ್ತಿ, ಪರಾಶರ, ವ್ಯಾಸ, ಶುಕ, ಗೌಡಪಾದಾ

### P. 3

#### L.

1. ಚಾರ್ಯ ಶ್ರೀ ಗೌಡ ಗೋವಿಂದ ಭಗವತ್ತುಜ್ಜಪಾದ, ಶ್ರೀ ಮಚ್ಚಂಕರಾಚಾರ್ಯ
2. ಪದ್ಮಪಾದಾಚಾರ್ಯ ಹಸ್ತಾಮಲಕಾಚಾರ್ಯ ತ್ರೋಟಕಾಚಾರ್ಯ ಇತ್ಯಾದಿ
3. ಗುರುಪಾರಂಪರ್ಯಾನುಕ್ರಮದಿಂದಲೂ
4. सर्व वेदांतं सिद्ध्यांतं गोचरं तमगोचरम् ॥
5. गोविदं परमानांदं सगदुरूं प्रणतोस्यहम् ॥
6. ಇದಕ್ಕನುಸಾರವಾಗಿ ಈ ಶ್ರೀಮಚ್ಚಂಕರಾಚಾರ್ಯ ಕೃತ ಮಂಗಲಾಚರಣದಿಂದಲೂ
7. ಎತಕ್ಕರ್ಚಿತ ಪ್ರತಿವಂದು ಗ್ರಂಥದ ಕೊನೆಯಲ್ಲಿ श्रीमन्मैत्रेय गोविदं भग-  
वत्पूज्यपाद शिष्य श्रीमच्छंकराचार्य विरचितम् ॥ ಎಂತಿರುವ
8. ಮುದ್ರಿಕೆ ಮೇಲಿಂದ ಕೂಡ ಶ್ರೀಮಚ್ಚಂಕರಾಚಾರ್ಯರ ಗುರುಗಳು ಶ್ರೀಮದ್ದೊಡ
9. ಗೋವಿಂದ ಭಗವತ್ತುಜ್ಜಪಾದರಾಗಿರುತ್ತಾರೆಂಬದು ನಿರ್ವಿವಾದ ಸಂಗತಿ
10. ಯಾಗಿರುತ್ತದೆ.
11. ತಸ್ಮಾತ್ ಏತಾವತಾ ದಿವಾನ ಸಾಹೇಬರ ಅಭಿಪ್ರಾಯವು ನಮಗನುಕೂಲ

13. ವೇ ಹೊರ್ತು ತದ್ವಿರುದ್ಧ ಇರಲಿಕ್ಕಿಲ್ಲ. ಹಾಗೆ ವಿರುದ್ಧ ಇರಲಿಕ್ಕೆ ಕಾರಣವೂ ಇಲ್ಲ ಒಂದು
14. ವೇಳೆ ಅವರ ಅಭಿಪ್ರಾಯವು ವಿರುದ್ಧವೆಂತ ನಾವು ಕಲ್ಪಿಸುವುದಾದರೆ ಸಾರಸ್ವತರು ವೇದಾಧ್ಯಯನಕ್ಕೆ ಅರ್ಹರಲ್ಲೆಂತ ಅವರು ತಿಳಿಯುತ್ತಾರೆ ಎಂತ ಹೀಗೆ ಕಲ್ಪಿಸ
15. ಬಹುದೋ ಆಗದು ಯದ್ಯಸ್ಮಾತ್ ಕಾರಣಾತ್ ಪೂರ್ವೋಕ್ತ "ಬ್ರಾಹ್ಮಣಾದ
16. ಶಾಘಾಪ್ರೋಕ್ತಾ:" ಎಂಬೀ ವಚನದಲ್ಲಿ ಏಕಯೋಗ ನಿರ್ದಿಷ್ಟರಾದ ದಶವಿಧ
17. ಬ್ರಾಹ್ಮಣರ ಪೃಕಿಂ ವಂದು ಪ್ರಕಾರದ ಸಾರಸ್ವತರ ವಿಷಯದಲ್ಲಿ ಕಲ್ಪಿಸಿದ
18. ವೇದಾಧ್ಯಯನಾನರ್ಹತ್ವ ಕಲ್ಪನೆಯು
19. "एक योग निर्दष्टाना सहवाप्रवृत्ति स्सह्वानिति:"
20. ಈನ್ಯಾಯದಿಂದ ಸಾರಸ್ವತೇತರ ಗೌಡ ವ ಪಂಚದ್ರಾವಿಡ ಎಂಬೀ ಎಲ್ಲಾ
21. ಬ್ರಾಹ್ಮಣರನ್ನು ಸಹ ಸ್ವ ವಿಷಯತ್ವ ಪಡಿಸುವದು ಅಂದರೆ ಆ ವಚನದಲ್ಲಿ
22. ಉಲ್ಲೇಖಿಸಿದ ದಶವಿಧ ಬ್ರಾಹ್ಮಣರು ಸಹ ವೇದಾಧ್ಯಯನಾನರ್ಹರೆಂತ
23. ಲೇ ಕಲ್ಪಿಸಬೇಕಾದೀತು
24. ಹಾಗದರೆ, ಸಂಪ್ರತಿ ವಿದ್ಯಮಾನ ಸಾರಸ್ವತರು ಯಾವ ಯಾವ
25. ಗೋತ್ರಗಳಾಗಿರುತ್ತಾರೋ ಅಂಥ ಗೋತ್ರ ಪ್ರವರಗಳ ಮೂಲ ಪುರುಷರಾದ
26. ಪೂರ್ವಜರಲ್ಲಿ ಬ್ರಾಹ್ಮಣತ್ವಾನುಕೂಲ ವೇದಾಧಿಕಾರ ಇರುತ್ತಿತ್ತು ಸಾಂಪ್ರತಿ
27. ಕರಲ್ಲಿ ಇಲ್ಲ, ಹೀಗೋ ? ಅಲ್ಲಿ ಕುತಃ ಶಾಸ್ತ್ರಕಾರರು
28. ಸಮವಾಯಿ ಕಾರಣ ಸಿಷ್ಟ ಗುಣಗಳಿಗೂ ಕಾರ್ಯನಿಷ್ಟ ಗುಣಗಳಿಗೂ ಪರಸ್ಪರ
29. ಜನ್ಯ ಜನಕ ಭಾವ ಸಂಬಂಧ ಕಲ್ಪಿಸಿ ಕಾರಣಗುಣ: कार्य संभमते

**P. 4**

**L.**

1. ಹೀಗೆ ಸಿದ್ಧಾಂತ ಮಾಡಿರುತ್ತಾರೆ ಇದಕ್ಕೆ ಸರಿಯಾಗಿ "यत्सत्त्वे यत्सत्त्वम्"
2. यद भावे यद भावः ಈ ನಿಯಮ ಪ್ರಕಾರ ಅಂಥ ಪೂರ್ವಜರಲ್ಲಿ
3. ಇರುತ್ತಿದ್ದ ಬ್ರಾಹ್ಮಣತ್ವಾದಿ ಗುಣಗಳು ತತ್ಪರಂಪರಾಜನ್ಯರಾದ ಈಗಿನ
4. ಸಾರಸ್ವತರಲ್ಲಿಯೂ ಇದ್ದೇ ಇರುತ್ತವೆ. ಈಗಿನವರಲ್ಲಿ ಇಲ್ಲೆಂತಾ
5. ದರೆ ಎತತ್ಪರಂಪರಾ ಜನಕರಾದ ಪೂರ್ವಜ ಮಹರ್ಷಿಗಳಲ್ಲಿ
6. ಯೂ ಇಲ್ಲವೆಂತ ಹೇಳಬೇಕಾಗುವದು ಮಾತ್ರವಲ್ಲ "आत्मा
7. वैपुल नामासि हागु पतिजायां प्रविशति गर्भा भूत्वे
8. ह मातरम् ॥ तस्यां पुनर्नवो भूत्वा दशमे मासि

9. जायते ॥ ಇತ್ಯಾದಿ ಶ್ರುತಿ ವಚನಗಳಿಂದಲೂ ಕಾರ್ಯಕಾರಣಗಳ
10. ಅಭೇದ ವಿವಕ್ಷೆ ಇಂದಲೂ ತತ್ತ್ವಕ್ಕುಲ ಪರಂಪರಾಗತ ಆತ್ಮತತ್ತ್ವಕ್ಕೂ
11. ಅನ್ನಮಯ ವಿಕಾರಗಳಾದ ಸ್ಥೂಲ ಶರೀರಗಳಿಗೂ ಅಭೇದವೆಂತಲೇ
12. ಸಿದ್ಧವಾಗುತ್ತದೆ ಹೀಗೆ ಅಭಿನ್ನಗಳಾದ ಕುಲಪರಂಪರಗಳಲ್ಲಿ
13. ಬ್ರಾಹ್ಮಣತ್ವ ತದಭಾವ ಇತ್ಯಾದಿ ವಿರುದ್ಧ ಕಲ್ಪನೆಗಳಿಂದ ಭಿನ್ನತ್ವ
14. ಕಲ್ಪಿಸಿದರೆ ಒಬ್ಬಾತ ಬ್ರಾಹ್ಮಣನ ವಂದೇ ಶರೀರದಲ್ಲಿ ಸಹ ಕೈಗಳಿಗೆ
15. ಬ್ರಾಹ್ಮಣ್ಯ ಉಂಟು ಕಾಲುಗಳಿಗೆ ಇಲ್ಲ. ಅಥವಾ ಕಾಲುಗಳಿಗೆ ಉಂಟು
16. ಕೈಗಳಿಗೆ ಇಲ್ಲಾ ಹೀಗೆಲ್ಲಾ ಕಲ್ಪಿಸಬೇಕಾಗುವದು ನಕೇವಲಾಚೈತತ್
17. ಪೂರ್ವೋಕ್ತ ಗುರುಪರಂಪರಾ ಸ್ತೋತ್ರದಿಂದ ಗುರುಪಾರಂಪರ್ಯಕೂ  
ಕುಲ
18. ಪಾರಂಪರ್ಯಕ್ಕೂ ಸಾಮ್ಯ ಅಥವಾ ಭೇದಾಭೇದ ಇರುವದು ತೋರು
19. ತದೆ ಹ್ಯಾಗಂದರೆ-
20. "गुरुमाता गुरुः पिता" ಈ ವಚನದಿಂದ ಗುರುತ್ವ ಪಿತೃತ್ವ
21. ಶಿಷ್ಯತ್ವ ಪುತ್ರತ್ವ ಈ ಧರ್ಮಗಳಿಗೆ ಪರಸ್ಪರ ಸಮಾಧಿಕರಣ್ಯ
22. ತೋರುತ್ತದೆ ತತಶ್ಚ ಪಿತೃಪಿತಾಮಹ ಪ್ರಪಿತಾಮಹಾದಿ ಕುಲಪರಂ
23. ಪರಾಗಳಲ್ಲಿ ಬ್ರಹ್ಮಣತ್ವಾದ್ಯ ಭಾವ ರೂಪ ವಿರುದ್ಧ ಕಲ್ಪನೆಗಳನ್ನು ಕಲ್ಪಿ
24. ಸುವದಾದರೆ ತುಲ್ಯಯುಕ್ತ್ಯಾ ಶ್ರೀ ಗುರುಪರಂಪರಾಗಳಲ್ಲಿಯೂ ಇಂಥ
25. ವಿರುದ್ಧ ಕಲ್ಪನಾಗಳ ಸಂಭವವು ಬಂದೊದಗುವದಲ್ಲ ? ವಿವಂಚಸರೆ
26. ಶ್ರೀ ಗುರುದೇವತಾಗಳ ನಿಂದೇ ಮಾಡಿದ ಧೋಷವು ಹ್ಯಾಗೆ ತಪ್ಪುವದು ?  
ಇಂಥ
27. ದೋಷದ ಮಹತ್ವ ವ ಪರಿಣಾಮಗಳು ವೇದಶಾಸ್ತ್ರಗಳಲ್ಲಿ ಹೀಗೆ
28. ವಿವರಿಸಲ್ಪಟ್ಟಿರುತ್ತದಲ್ಲ :-

## P. 5

## L.

1. यद्वेदे वाश्चक्रमाजिह्या गुरु
2. मनसोवा प्रयुतीदेवहेळनम् ॥
3. अरावायो नौ अभिदुच्छनायते
4. तस्मिन्तदे नोव सर्वानिधेतन
5. श्री सायणाचार्य भाष्यम्
6. हे वसवो वासयिताशेदेवा तो युष्माकं वयं
7. जिह्या वाचा मनसः प्रयुति प्रयुत्या प्रयोगेण गुरु
8. महदेवहेळनं देवक्राघनं च यदे नश्च अ श्रमाकार्मयोऽ

9. सच्छन्नु नोऽस्मानभिप्रत्यरावागमनवान भूत्वा
10. दुच्छुनायते पापान्या चरत्यस्मानु द्वेजयतिवा तस्मिन्न
11. स्मच्छन्नो तदे नो ऽ स्माभिः कृतं पायं निधेतन सूर्यस्या
12. झया विघत्तस्त्रा पयतेत्यर्थः
13. ಭಾಷಾರ್ಥವು
14. ಹೇ ವಸುದೇವತೆಗಳಿರಾ ! ನಿಮ್ಮ ವಿಷಯವಾಗಿ ನಾವು ಜಿಹ್ವೆ (ನಾಲಗೆ)
15. ಇಂದಾಗಲೀ, ಮನಸ್ಸಿನಿಂದಾಗಲೀ, ಪ್ರಯೋಗ (ಕಾರ್ಯ)ದಿಂದಾಗಲೀ ಮಹತ್ತಾದ
16. ಯಾವ ದೇವಗೇ ಅನರೂಪ ದೋಷವನ್ನು ಮಾಡಿರುತ್ತೇವೋ ಆ ದೋಷವನ್ನು
17. ಯಾವ ನಮ್ಮ ಪತ್ರವು ನಮ್ಮ ಮೇಲ ಬರುವಂಥವನಾಗಿ ಪಾಪಾಚರಣ ಮಾಡುತ್ತಾನೋ
18. ಅಥವಾ ನಮಗೆ ಉದ್ದೇಗಪಡಿಸುತ್ತಾನೋ ಅಂಥ ನಮ್ಮ ಶತ್ರುವಿನಲ್ಲಿ ಸೂರ್ಯಾ
19. ಜ್ಞೆ ಇಂದ ಇಡುವಂಥವರಾಗಿರಿ
20. ಈ ಮಂತ್ರದಲ್ಲಿ ಅಂಥದೇವಹೇಲನ ದೋಷಕ್ಕೆ ಮಹತ್ವವಿರುವ ಪ್ರ
21. ಯುಕ್ತ ತನ್ನಿ ವ್ಯತ್ಯರ್ಥವಾಗಿ ಮೇಲಿನಂತೆ ಪ್ರಾರ್ಥಿಸಿದ್ದು ತೋರುತ್ತದೆ. ಇದೇ ಪ್ರ
22. ಕಾರ ಗುರುನಿಂದಾ ದೋಷವೂ ಸಹ ಶಾಸ್ತ್ರದಲ್ಲಿ
23. ಪರಾಶರ ಮಾಧವೀಯ ಗುರು ಪೂಜಾ ಪ್ರಕರಣದಲ್ಲಿ ಮಾಧವಾಚಾ
24. ಯರು
25. संख्या स्नानं जपो होमो देवतानां च पूजनम् ॥
26. इत्यन्न देवतानां चेति चकारेण गुरुं समुच्चिनोति
27. गुरोरपि देवतावत् पूजनियत्वात् अत एव श्रुतिः
28. यस्य देवे परा भक्तिर्यथा देवे तथा गुरो ॥
29. तस्यै ते कथिताह्यर्थाः प्रकाशं ते महात्मनः ॥

**P. 6**

**L.**

1. शैव पुराणेषुपि
2. थो गुरु स्सशिवः प्रोत्को यशिशिव स्स गुरुस्मृतः ॥
3. शिवविद्या गुरुणा च भेदो नास्ति कथच्चन ॥

4. शिवेमंत्र गुरो यस्य भावना स्दृशी भवेत् ॥
5. भोगो मोक्षश्च सिद्धिश्च शीघ्रं तस्य भवेद्भुवम् ॥
6. किंच :
7. गुरोर्यत्र परीवादो निन्दावापि प्रवर्तते ॥
8. कर्णौ तत्रापि धातव्यौ गतव्यं वा ततो ऽ न्यतः ॥
9. परीवादात् श्वरो भवति श्वावै भवति निंदकः ॥
10. परिभोक्ता ऋमिर्भवति कीटो भवति मत्सरी ॥
11. ಇತ್ಯಾದಿ ವಚನಗಳ ಮೇಲಿಂದ ಗುರು ದೇವತಾಗಳಿಗೆ ಅಭೇದ
12. ತೋರುವ ಪ್ರಯುಕ್ತ ಗುರುನಿಂದೆಯಾದರೂ ಶ್ರೀ ಈಶ್ವರನಿಂದಾರೋಪವೇ ಆಗಿ
13. ರುತ್ವದೆ. ಅತ ಏವ ತತ್ಪರಿಣಾವ ಸಹ ಶ್ವಾವೈ ಭವತಿ ನಿಂದಕः
14. ಈ ವಚನದಿಂದ ಭಯಂಕರವಾಗಿ ತೋರುತ್ತದೆ.
15. ಅತ ಏವ ಸದರ ಹೂ ! ದಿವಾನ ಸಾಹೇಬರವರಾದರೂ ಪೂರ್ವೋಕ್ತ
16. ಕಾರಣಗಳಿಂದಾಗಲೀ ಕಿಂ ವಾ, ಆಯಾ ಆಪತ್ತಿಗಳ ದೋಷಮೂಲಕವಾಗಿ
17. ಆಗಲೀ ಸಾರಸ್ವತ ಬ್ರಾಹ್ಮಣರು ವೇದಾಧ್ಯಯನಕ್ಕೆ ಅನರ್ಹರೆಂದು
18. ಕಲ್ಪಿಸಲು, ಕಾರಣವಿಲ್ಲ ಕಿಂತು ಅರ್ಹರೆಂತಲೇ ಇದ್ದು, ಸಾರಸ್ವತ
19. ಬ್ರಾಹ್ಮಣರಿಗೆ ತದಿಂತರ ಬ್ರಾಹ್ಮಣರು ಅಧ್ಯಾಪನ ಮಾಡುವದೆಂಬದು ಪೂರ್ವೋಕ್ತ
20. ಯುಕ್ತ್ಯಾ ಅನುಚಿತವಾಗಿರುತ್ತದೆಂತಲೇ ತಿಳಿಯಬೇಕು ಇದು ವಾಸ್ತವಿಕವೇ
21. ಇಂಥ ಸೂಕ್ಷ್ಮ ವಿಚಾರವು ಸಾಧಾರಣ ಜನರ ಮನಸ್ಸಿಗೆ ಬರುವ
22. ಹಾಗಿನದ್ದಲ್ಲ ದಿವಾನ ಸಾಹೇಬರೆಂಬವರು ರಾಜರ ಮಂತ್ರಿಗಳಾಗಿರುವ
23. ದರಿಂದಲೂ
24. समन्त्रिणः प्रकुर्वीत ज्ञान्मौली न्छरानूशुचीन् ॥
25. तै स्सार्घं चिंतये द्रायं विप्रेणाथ ततः परम् ॥
26. ಅರಸು ಪ್ರಾಜ್ಞ (ಬಹುಶ್ರುತ) ಹಾಗೂ ಹಿತಾಹಿತ, ವಿವೇಕ
27. ಕುಶಲರಾದ, ಸ್ವವಂಶ ಪರಂಪರಾಗತರಾದ, ಹರ್ಷವಿಷಾದ ಸ್ಥಾನಗಳಲ್ಲಿ
28. ವಿಹಾರ ರಹಿತರಾಗಿರುವ, ಶುಚಿಭೂತರಾದ ಮಂತ್ರಿಗಳಿಂದ ಕೂಡಿ ರಾಜ್ಯ
29. ಕಾರಭಾರವನ್ನು ನಡಿಸಬೇಕು, ಎಂಬೀ ಯಾಜ್ಞವಲ್ಕ್ಯ ಮುನಿವಚನ
30. ಪ್ರಕಾರ ಮಂತ್ರಿಗಳಾಗಿರುವವರು ಶಾಸ್ತ್ರಗಳಲ್ಲಿ ಬಹುಶ್ರುತರಾಗಿರ

P. 7

L.

1. ಬೇಕಾದ್ದರಿಂದ ಕೂಡಾ, ಈ ಸೂಕ್ಷ್ಮ ವಿಷಯವು ದಿವಾನ ಸಾಹೇಬರ ಅಸಾಧರಣ
2. ಬುದ್ಧಿಗೆ ಸ್ಪುರಣವಾಗಲು ಕಾರಣವುಂಟು
3. ತಸ್ಮಾತ್ "ಪೂರ್ವೋಕ್ತ" ದೇಶಸ್ಥರು ಸಾರಸ್ವತರಿಗೆ ವೇದಾಧ್ಯಾಪನ
4. ಮಾಡಲಾಗದು ಎಂಬ ನಿಷೇಧವನ್ನು ಸದರ ಹೂ ದಿವಾನ ಸಾಹೇಬರು ಮಾಡಿದ್ದೆಂಬ
5. ಸಂಗತಿ ಪೂರ್ವ ಪ್ರಪಂಚಿತ ಶಾಸ್ತ್ರಯುಕ್ತಿ ರೀತ್ಯಾ ನ್ಯಾಯ್ಯ ಮತ್ತು
6. ಶ್ಲಾಘನೀಯವಾದ್ದಾಗಿರುತ್ತದೆ ಇತ್ಯಲಮ್
7. ಕಿಂಚ ನಮ್ಮ ಸಜಾತಿಯ ಬ್ರಾಹ್ಮಣವರ್ಗದಲ್ಲಿ ಋಗ್ವೇದಿ
8. ಗಳು ಯಜುರ್ವೇದಿಗಳು ಮುಂತಾದ ಅಧ್ಯಾಪಕರಿರುತ್ತಾ ಮೇಲಿನಂತೆ
9. ದ್ರಾವಿಡ ವೈದಿಕರ ಕಡೆ ಇಂದ ರುದ್ರ ಚಮಕಾದಿ ಪಾಠ ತಾಂವು ಅನಾಲೋಚ
10. ನೆ ಇಂದ ಆರಂಭಿಸಿದ್ದಂತಾಯಿತು
11. ಇನ್ನಾದರೂ ಪೂರ್ವೋಕ್ತ ಶಿಷ್ಯ ಸಂಪ್ರದಾಯಕ್ಕೆ ವಿರುದ್ಧ
12. ವಾಗದಂತೆ ದಿವಾನಸಾಹೇಬರ ಅಂಬೋಣಕ್ಕೂ ಸರಿಯಾಗುವಂತೆ ದ್ರಾವಿಡರ ಕಡೆಇಂದ ಕಲಿಯುವದನ್ನು ಎಕದಮ್ ಬಂದ
13. ವಿಟ್ಟು ಅವಶ್ಯಕಂಡರೆ ಸಜಾತಿಯ ವೈದಿಕರ ಕಡೆ ಇಂದಲೇ ತಾಂವು
14. ರುದ್ರಾಧ್ಯಾಯ ಮುಂತಾದ ನಿತ್ಯೋಪಯೋಗಿ ಅಧ್ಯಯನ ಮಾಡಿಕೊ
15. ಳುವ ಹಾಗಿನ ತಜ್ಜೀಜ ಇಡುವದವಶ್ಯವೆಂಬ ಸಂಗತಿ ಏತನ್ಮೂಲಕ
16. ವಾಗಿ ಶ್ರುತಪಡಿಸಿರುತ್ತದೆ.

**Summary :** The letter, dated Wednesday, 14<sup>th</sup> day of the bright half of Kārtika, Naḷa *sanivatsara* (A.D. 1917), from Śāstrī of Śrī Chitrāpur Maṭha to Kaḍle Veṅkaṭrao, informing, thenceforward, the Dēśastha Sāraswats shall learn Vēdic lessons, as per the wish of Divān Sāheb, from Sārasvat *Vaidikas* and not from Drāviḍa *Vaidikas*. With regard to imparting Vēdic lessons, many hymns from *Dharmaśāstras* are quoted in this letter.

157

ಶ್ರೀ

ಕಾರವಾರ ಗೌಡಸಾರಸ್ವತ ಬ್ರಾಹ್ಮಣ ಸಭೆಯವರ ಕಡೆಯಿಂದ  
ಕಲ್ಲಿಕೊಟಿ ಗೌಡಸಾರಸ್ವತ ಬ್ರಾಹ್ಮಣ ಸಭೆಯವರಿಗೆ ಸಾ| ನಮಸ್ಕಾರ ಪಿಂಗಲ  
ಸಂ||ರ ಕಾರ್ತಿಕ ಬ|| ೨ ವರೆಗೆ ಕ್ಷೇಮ ತರುವಾಯ

೧. ನಮ್ಮ ಸಭೆಯ ಕಡೆಯಿಂದ ಇದೇ ಪಿಂಗಲ ಸಂ||ರ ಅಧಿಕ  
ಭಾದ್ರಪದ ವದ್ಯ ೯ ಮಿ ದಿವಸ ತನ್ನ ವ ಇತರ ಎಲ್ಲಾ ಸ್ಥಳಿಕ ಸಭೆಯವರಿಗೆ ನಮ್ಮ  
ಶ್ರೀಚಿತ್ರಾಪುರ ಮಠಾಧೀಶರು ಅಪ್ರಾಯಸ್ಕರಿದ್ದರಿಂದ ಮಠದ ಆದಾಯ ವೆಚ್ಚದ  
ವ್ಯವಸ್ಥೆಯು ಯೋಗ್ಯ ರೀತಿಯಿಂದ ನಡೆಯುವ ಏರ್ಪಾಡು ಮಾಡುವ ವಿಷಯದಲ್ಲಿ  
ಮದ್ದತು ಬೇಡಿ ಬರಕೊಂಡ ಪತ್ರಗಳಿಗೆ ಉತ್ತರವಾಗಿ ನಮ್ಮ ಸಭೆಗೆ ಬರೆದ  
ಪತ್ರಗಳು ಓದಿನೋಡಿ ನಮ್ಮ ಅಭಿಪ್ರಾಯದಂತೆ ಅಭಿಪ್ರಾಯವು ಆದದ್ದನ್ನು ನೋಡಿ  
ಆನಂದವಾಯಿತು.

೨. ಮೇಲಾಗಿ ವೇ|| ಶುಕ್ಲ ಮಂಗೀಶ ಭಟ್ಟರಿಗೆ ಇದೇ ಪಿಂಗಲ ಸಂ||ರ  
ಅಧಿಕ ಭಾದ್ರಪದ ಬ| ೯ ಮಿ ದಿವಸ ಬರೆದ ಪತ್ರಕ್ಕೆ ಅವರು ಸಮರ್ಪಕ  
ಜವಾಬು ಕೊಡದೆ ಇದೇ ನಿಜ ಭಾದ್ರಪದ ಬಹುಳ ೫ ಮಿ ದಿವಸ ಕೆಲವು ಕಾಗದ  
ಪತ್ರಗಳ ನಖಲುಗಳನ್ನು ಅಪೇಕ್ಷಿಸಿ ನಮ್ಮ ಸಭೆಗೆ ಬರೆದ ಪತ್ರದಂತೆ ಅವರಿಗೆ ಸದ್ರಿ  
ನಖಲುಗಳು ಇದೇ ಬ|| ೧೪ನೇ ದಿವಸ ಕಳಿಸೋಣಾಗಿತ್ತು. ಆದರೂ ಅವರು  
ಸಮರ್ಪಕ ಜವಾಬು ಕೊಡದೆ ಫಕ್ತ ಕಾಲಹರಣ ಮಾಡುವ ಉದ್ದೇಶದಿಂದ  
ಪುನಃ ಇದೇ ಆಶ್ವಿಜ ಬ| ೬ ದಿವಸ ಅವಶ್ಯವಿಲ್ಲದ ಇನ್ನೂ ಕಾಗದ ಪತ್ರಗಳ  
ನಖಲುಗಳನ್ನು ಅಪೇಕ್ಷಿಸಿ ನಮ್ಮ ಸಭೆಗೆ ಬರೆದ ಪತ್ರಕ್ಕೆ ಉತ್ತರವಾಗಿ ನಮ್ಮ  
ಸಭೆಯ ಕಡೆಯಿಂದ ಅದೇ ಬ|| ೧೧ ದಿವಸ ಸದ್ರಿ ಕಾಗದ ಪತ್ರಗಳನ್ನು  
ಕಳುಹಿಸುವುದು ಅಗತ್ಯ ತೋರುವದಿಲ್ಲಂತ ಜವಾಬು ಕಳುಹಿಸಿ ಪ್ರಥಮತಃ ನಾವು  
ಸದ್ರಿ ವೇ|| ಮಂಗೀಶ ಭಟ್ಟರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಂತೆ ಅವರ ಕಡೆಯಿಂದ  
ಲೆಖ್ಪಪತ್ರಗಳು ತೆಗೆದುಕೊಂಡು ತಪಾಸು ಮಾಡಿ ನಮಗೆ ತಿಳಿಸುವ ದೆಸೆಯಿಂದ  
೬ ಜನ ಗೃಹಸ್ಥರಿಗೆ ನೇಮಿಸಿ ಶಿರಾಲಿಗೆ ಕಳಿಸೋಣಾಯಿತು ಸದ್ರಿ ಗೃಹಸ್ಥರು  
ಶಿರಾಲಿಗೆ ಹೋಗಿ ವೇ|| ಮಂಗೀಶ ಭಟ್ಟರಿಗೆ ಲೆಖ್ಪಪತ್ರ ತೋರಿಸಲಿಕ್ಕೆ ಹೇಳಿದ್ದಕ್ಕೆ  
ಅವರು ಸಮರ್ಪಕ ಜವಾಬು ಕೊಡದೆ ಲೆಕ್ಕ ಸಹ ತೋರಿಸದೆ ನಾನಾತರವ  
ಕುಯುಕ್ತಿಗಳು ತೆಗೆದು ಕಾಲಹರಣ ಮಾಡಿದ್ದರಿಂದ ನಡೆದ ಸಂಗತಿಗಳ ಕುರಿತು  
ನಮ್ಮ ಸಭೆಗೆ ಸದ್ರಿ ಗೃಹಸ್ಥರು ಕೊಟ್ಟ ತಪಶೀಲು ಪತ್ರದ ಛಾಪಾ ನಕ್ಷೆ

೧

ಶಿರಾಲಿ ಸಭೆಯವರು ಕಳೆದ ನಿಜ ಭಾದ್ರಪದ ವ|| ೭ ಮಿ ದಿವಸ ಅಲ್ಲಿ ಸಭೆ ಮಾಡಿ  
ನಮಗೆ ಕಳುಹಿಸಿದ ಠರಾವಿನ ನಕ್ಷೆ ವ ಪತ್ರದ ನಕ್ಷೆ ೨

ವೇ|| ಮಂಗೀಶ ಭಟ್ಟರಿಗೆ ನಿಜ ಭಾದ್ರಪದ ವದ್ಯ ೧೪ ದಿವಸ ಬರೆದ ಕಾಗದದ  
ನಕ್ಷು ೧

ಕಳೆದ ಆಶ್ವಿಜ ಬ|| ೧೧ ದಿವಸ ಬರೆದ ಕಾಗದದ ನಕ್ಷು ೧

ಸಹ ಇದರ ಸಂಗಡ ಕಳುಹಿಸಿ ಅವೆ. ಅವುಗಳನ್ನು ತಾವು ದಯೆ ಮಾಡಿ  
ಪರಾಂಬರಿಸೋಣಾಗಬಹುದು ೧

೩. ಇದೆಲ್ಲಾ ಕಾಗದ ಪತ್ರಗಳನ್ನು ಓದಿನೋಡಿದರೆ ಶ್ರೀಚಿತ್ರಾಪುರ ಮಠದ  
ಕಿಂಚಿತ್ತಾದರೂ ಅಭಿಮಾನವುಳ್ಳ ನಮ್ಮ ಸ್ವಜಾತಿಯ ಬಾಂಧವರ ಪೈಕಿ  
ಯಾರೊಬ್ಬರಿಗಾದರೂ ಎದೆ ಒಡಿಯದೆ ಇರಲಿಕ್ಕಿಲ್ಲ. ಪ್ರಥಮತಃ ನಮ್ಮ ಜ್ಞಾತಿಗೆ  
ಗುರುಗಳು ಇಲ್ಲೆಂತ ಅನ್ಯಜಾತಿಯವರು ನಿಂದೆ ಮಾಡಲಿಕ್ಕೆ ಹತ್ತಿದಾಗ ಶ್ರೀದೇವರು  
ನಮ್ಮ ಪೂರ್ವಜರ ಮೇಲೆ ಪೂರ್ಣಾನುಗ್ರಹದಿಂದ ಶ್ರೀಪರಿಜ್ಞಾನಾಶ್ರಮ ಗುರುಗಳನ್ನು  
ದಯೆ ಪಾಲಿಸಿದ ಮೇರೆಗೆ ನಮ್ಮ ಪೂರ್ವಜರು ಮಠವನ್ನು ಸ್ಥಾಪಿಸಿ ಅಂದಿನಿಂದ  
ಶ್ರೀದೇವರ ಕೃಪೆಯಿಂದಲೂ ಶ್ರೀಪರಿಜ್ಞಾನಾಶ್ರಮ ಸ್ವಾಮಿಯವರ ಅನುಗ್ರಹದಿಂದಲೂ  
ಉತ್ತರೋತ್ತರ ವೃದ್ಧಿಯಿಂದ ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಗಳವರ  
ಹಯಾತಿಯವರೆಗೆ ಅತ್ಯುತ್ಕೃಷ್ಟ ರೀತಿಯಿಂದ ಶ್ರೀಮಠದ ಪರಂಪರೆ ನಡಿಯುತ್ತಾ  
ಬಂದು ಕಟ್ಟಕಡೆಗೆ ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಯವರು ಅತಿಯೋಗ್ಯ  
ಶಿಷ್ಯರನ್ನು ಆರಿಸಿ ಶಿಷ್ಯ ಸ್ವೀಕಾರವನ್ನು ಮಾಡಿ ನಮ್ಮೆಲ್ಲವರನ್ನೂ ಚಿರಕಾಲ ತಮ್ಮ  
ಖುಣದಲ್ಲಿಟ್ಟು ಮುಕ್ತರಾದರು.

೪. ಅಂಥ ಶ್ರೀಶಿಷ್ಯಸ್ವಾಮಿಯವರು ಈಗ ಅಲ್ಪವಯಸ್ಸಿನವರಾದರೂ  
ಅವರ ಸಮಾಧಾನ ವೃತ್ತಿ ಅಲೌಕಿಕ ಗುಣ, ಬುದ್ಧಿ, ಚಾತುರ್ಯ ಇವೇ ಮುಂತಾದ  
ಗುಣಗಳು ನೋಡಿದರೆ ನಮ್ಮೆಲ್ಲವರನ್ನು ಐಹಿಕ ವ ಪಾರಮಾರ್ಥಿಕಗಳಲ್ಲಿ ಕೂಡ  
ಮುಂದೆ ಉದ್ಧಾರ ಮಾಡುವ ಪದವಿಗೆ ಮುಟ್ಟಿ ಶ್ರೀಮಠದ ಸಂಸ್ಥಾನವನ್ನು ಮತ್ತಿಷ್ಟು  
ಶೋಭಾಯಮಾನ ಮಾಡಿ ನಮ್ಮ ಇಡೀ ಸ್ವಜಾತಿಯ ವೃಂದಕ್ಕೆ ಖಂಡಿತವಾಗಿ  
ಅತ್ಯುತ್ತಮ ಭೂಷಣವಾದಾರು ಎಂತ ಕಂಡು ಬರುತ್ತದೆ. ಅದಕ್ಕನುಸಾರವಾಗಿ  
ನಮ್ಮ ಸ್ವಜಾತಿ ಬಾಂಧವರಿಗೆ ಪರಮಪೂಜ್ಯರಾಗಿದ್ದ ವ ಅನ್ಯಜಾತಿಯ ಬಾಂಧವರೂ  
ಕೂಡ ಪರಮಪೂಜ್ಯರು ಎಂತ ಮನ್ನಿಸಿದ ಶ್ರೀಮತ್ ಪಾಂಡುರಂಗಾಶ್ರಮ  
ಸ್ವಾಮಿಯವರು ತಾವು ಅತ್ಯುತ್ತಮ ರೀತಿಯಿಂದ ಕಾಪಾಡಿಟ್ಟಂಥ ಶ್ರೀಮಠದ ಹೆಸರು  
ಮುಂದೆ ಆದರೂ ಅದೇ ರೀತಿ ತಮ್ಮ ಉತ್ತರಾಧಿಕಾರಿಗಳಿಂದ ನಡೆದು ಬರಬೇಕೆಂತ  
ನೆನಿಸಿದ ಉದ್ದೇಶವು ನಿಷ್ಫಲವಾಗುವಂತೆ ಮಣೆಗಾರ ವೇ|| ಮಂಗೀಶ ಭಟ್ಟರ  
ಪ್ರಯತ್ನ ಇರುವದಾಗಿಯೂ ತಾನೇ ಶ್ರೀಮಠದ ಸರ್ವಾಧಿಕಾರಿ ಎಂಬ ಹಾಗೆ



ಶ್ರೀಮಠದ ಯಾವತ್ತೂ ಅಧಿಕಾರ ಎತ್ತಿಕೊಳ್ಳುವ ಅವರ ಇರಾದೆ ಇರುವದಾಗಿಯೂ ಮೇಲೆ ನಮೋದಿಸಿದ ಕಾಗದ ಪತ್ರಗಳಿಂದಲೂ ಕೆಳಗೆ ಬರಿಯುವ ಸಂಗತಿಗಳಿಂದಲೂ ತಮಗೆ ಖಾತ್ರಿಯಾದೀತು.

೫. ಪ್ರಥಮತಃ ಶಿಷ್ಯಸ್ವೀಕಾರ ಸರ್ವತಃ ಮಾಡೋಣಾಗಲಿಕ್ಕಿಲ್ಲೆಂತ ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಯವರು ಪದೇ ಪದೇ ನಮಗೆ ಅಪ್ಪಣೆ ಕೊಡುತ್ತಾ ಇರುವಲ್ಲಿ ನಾವೆಲ್ಲರೂ ಶಿಷ್ಯಸ್ವೀಕಾರ ಆಗಲೇ ಬೇಕೆಂತ ಅತ್ಯಾತುರದಿಂದ ಆಗ್ರಹಪೂರ್ವಕ ಬಿನ್ನಹಿಸಿಕೊಳ್ಳುತ್ತಿರುವಾಗ ಆಖ್ಯರಿಗೆ ನಮ್ಮ ಆಗ್ರಹಪೂರ್ವಕ ಆತುರತೆಯ ಕಡೆಗೆ ಲಕ್ಷಕೊಟ್ಟು ಶಿಷ್ಯಸ್ವೀಕಾರ ಮಾಡಿದ ಮೇಲೆ ಅಂಥಾ ಶಿಷ್ಯಸ್ವಾಮಿಯವರ ಮಹತ್ವ ಕಡಿಮೆ ಮಾಡಿ ಮಠದ ಸರ್ವಾಧಿಕಾರ ಎತ್ತುಕೊಳ್ಳುವರೆ ವೇ|| ಮಂಗೀಶ ಭಟ್ಟರಿಗೆ ಬಿಟ್ಟರೆ ನಾವು ಶ್ರೀಗುರುದೇವರಲ್ಲಿ ಅಪರಾಧಕ್ಕೆ ಒಳಗಾಗಿ ನಮ್ಮ ಕರ್ತವ್ಯಕ್ಕೆ ತಪ್ಪಿದಂತೆ ಆದೀತು ಎಂತ ನಾವು ತಿಳಿಕೊಳ್ಳುತ್ತೇವೆ.

೬. ವೇ|| ಮಂಗೀಶ ಭಟ್ಟರ ಆಡಳಿತೆಯ ಕುರಿತು ಪೂರ್ಣ ಮಾಹಿತಿಯುಳ್ಳವರಾದ ಶಿರಾಲಿ ಸ್ಥಳಿಕ ಸಭೆಯವರು ನಮ್ಮ ಸಭೆಗೆ ಬರೆದ ಪತ್ರದ ಮೇಲಿಂದ ಅಲ್ಲಿ ಎಲ್ಲವರಿಗೂ ಮಣೆಗಾರರ ಆಡಳಿತೆಯ ಸಂಬಂಧ ಪೂರ್ಣ ಅಸಮಾಧಾನ ಇಲ್ಲೆಂತಲೂ ಕಂಡುಬರುತ್ತದೆ. ಹಾಗೂ ಸದ್ರಿ ಶಿರಾಲಿ ಸಭೆಯವರ ಪತ್ರದಲ್ಲಿ ನಮೋದಿಸಿದ್ದಂತೆ ವೇ|| ಮಂಗೀಶ ಭಟ್ಟರು ತಮ್ಮ ಕೈಕೆಳಗಿನ ನೌಕರರ ಮುಂದೆ ರಾ|| ರಾ|| ನಾಡಕರ್ಣಿ ಗಣಪತರಾಯರ ಹತ್ತರ ಮಠವು ತನ್ನದು ಸ್ವಾಮಿಯವರಿಗೆ ತಾನು ಕೊಟ್ಟರೆ ಉಂಟು ಎಂತ ಹೇಳಿದ ಮಾತು ಶ್ರೀ ಶಿಷ್ಯಸ್ವಾಮಿಯವರ ಮಹತ್ವ ಕಡಿಮೆ ಮಾಡಿ ತಾನು ಮಠದ ಸರ್ವಾಧಿಕಾರ ಎತ್ತಿಕೊಳ್ಳಬೇಕೆಂಬ ಪ್ರಯತ್ನ ವೇ|| ಮಂಗೀಶ ಭಟ್ಟರು ಮಾಡುತ್ತಿರುವದಾಗಿ ನಾವು ನಾಲ್ಕನೇ ಕಲಮಿನಲ್ಲಿ ಬರೆದ ಸಂಗ್ರಿಗೆ ಮತ್ತಿಷ್ಟು ಬಲಪಡಿಸುತ್ತದೆ. ಹಾಗೆ ಅವರಿಗೆ ಮಾಡಲಿಕ್ಕೆ ಬಿಟ್ಟರೆ ಹಿಂದಿನಾರಭ್ಯ ನಮ್ಮ ಪೂರ್ವಜರು ಸ್ಥಾಪಿಸಿ ಕಾಪಾಡಿಟ್ಟಂಥ ಶ್ರೀಮಠವನ್ನು ನಾವು ಕಳಕೊಳ್ಳಬೇಕಾದೀತು. ಹಾಗೆ ಕಳಕೊಳ್ಳಲಿಕ್ಕೆ ಶ್ರೀಮಠದ ಕಿಂಚಿತ್ತಾದರೂ ಅಭಿಮಾನವುಳ್ಳ ನಮ್ಮ ಸ್ವಜಾತಿ ಬಾಂಧವರಲ್ಲಿ ಯಾರೊಬ್ಬನಾದರೂ ಒಪ್ಪಲಿಕ್ಕಿಲ್ಲೆಂತ ನಾವು ನಂಬುತ್ತೇವೆ.

೭. ನಮ್ಮ ಸಭೆಯಿಂದ ನೇಮಿಸಲ್ಪಟ್ಟ ಮೇಲೆ ನಮೋದಿಸಿದ ಆಗ್ರಹಸ್ಥರು ನಮ್ಮ ಸಭೆಗೆ ಬರೆದ ಪತ್ರದ ಮೇಲಿಂದ ವೇ|| ಮಂಗೀಶ ಭಟ್ಟರು ಶ್ರೀಮಠದಲ್ಲಿ ನೌಕರರೆಲ್ಲವರೂ ತನ್ನ ಅಪ್ಪಣೆಯ ಪ್ರಕಾರ ನಡೆಕೊಳ್ಳಬೇಕು. ಶ್ರೀ ಶಿಷ್ಯಸ್ವಾಮಿಯವರ ಅಪ್ಪಣೆ ದುರ್ಲಕ್ಷ ಮಾಡಬೇಕು ಎಂಬ ವ್ಯವಸ್ಥೆ ಇಟ್ಟಿರುವದಾಗಿ ತೋರುತ್ತದೆ ಹಾಗೂ ನಮ್ಮ ಸಭೆಯಿಂದ ತಮ್ಮ ಸಭೆಯ ಕಡೆಗೆ ಬರೆದು ಹೋದ ಇದೇ ಸಂಗ|| ಅಧಿಕ ಭಾದ್ರಪದ ಬಹುಳ ೯ಮಿ ಮಿತಿಯ ಪತ್ರದಲ್ಲಿ ಉಲ್ಲೇಖಿಸಿದ್ದಂತೆ

ರಾ||ರಾ|| ಶಿರೂರ ನಾರಾಯಣರಾಯರು ಶ್ರೀಮಠದ ಅಪ್ಪಣೆಯ ಪ್ರಕಾರ ನಡಕೊಳ್ಳುವದಲ್ಲಾ. ತನ್ನ ಅಪ್ಪಣೆಯ ಪ್ರಕಾರ ನಡಕೊಳ್ಳಬೇಕು. ಎಂತ ಬರಕೊಡಬೇಕಾಗಿ ವೇ|| ಮಂಗೀಶ ಭಟ್ಟರ ಆಗ್ರಹವಿತ್ತೆಂತ ತೋರುತ್ತದೆ. ಇದರ ಮೇಲಿಂದ ನಾವು ಅಪೇಕ್ಷಿಸಿದ ಪ್ರಕಾರ ಅವರು ಮಾಹಿತಿ ಕೊಡದೆ ಲೆಖ್ನು ಪತ್ರಗಳನ್ನು ಸಹ ತಸಾಸದ ಬಗ್ಗೆ ಕೊಡದೆ ಕಾಲಹರಣ ಮಾಡುವ ಉದ್ದೇಶ ಏನು ಎಂತ ಸಹಜವಾಗಿ ಉಹಿಸಬಹುದು. ಈ ಪ್ರಕಾರ ಶ್ರೀಶಿಷ್ಯಸ್ವಾಮಿಯವರ ಮಹತ್ವ ಕಡಿಮೆ ಮಾಡಿ ತಾನೇ ಸರ್ವಾಧಿಕಾರಿಯಾಗಬೇಕೆಂತ ಪ್ರಯತ್ನ ಮಾಡುವ ವೇ|| ಮಂಗೀಶ ಭಟ್ಟರು ಒಂದು ನಿಮಿಷವಾದರೂ ಶ್ರೀಮಠದಲ್ಲಿ ಮಣೆಗಾರಿಕೆಯ ಉದ್ಯೋಗದ ಮೇಲ ಇರುವುದು, ಶ್ರೀಮಠದ ಅಭಿಮಾನವುಳ್ಳ ನಮ್ಮ ಸ್ವಜಾತಿಯ ಬಾಂಧವರಲ್ಲಿ ಯಾರೊಬ್ಬರಿಗೂ ಸಹ ಸಹನವಾಗಲಿಕ್ಕಿಲ್ಲವೆಂತ ನಾವು ನಂಬುತ್ತೇವೆ.

೮. ನಾವು ಅಪೇಕ್ಷಿಸಿದ ಪ್ರಕಾರ ಲೆಖ್ನು ಪತ್ರಗಳನ್ನು ತಪಾಸಿಸಲಿಕ್ಕೆ ಕೊಟ್ಟರೆ ಶ್ರೀಮಠದ ಆಡಿಳತೆಯಲ್ಲಿ ಗೃಹಸ್ಥರಿಗೆ ಪ್ರವೇಶ ಮಾಡಲಿಕ್ಕೆ ತಾನು ಅಧಿಕಾರ ಕೊಟ್ಟ ಅಪಯಶಕ್ಕೆ ಗುರಿಯಾಗಬೇಕಾದೀತು ಎಂತ ನೆವನ ಹೇಳುತ್ತಾರೆಂತ ತೋರುತ್ತದೆ. ಆದರೆ ಇದು ಫಕ್ತ ನೆವನದ ಪೂರ್ತ ಅವರು ಹಾಗೆ ಹೇಳುತ್ತಾರೆಂತ ಕಾಣುತ್ತದೆ. ಯಾಕೆಂದರೆ ಹಿಂದೆ ಶ್ರೀಮಠದಲ್ಲಿ ಸೌಮ್ಯ ಸಂವತ್ಸರ ವೈಶಾಖ ಬ|| ೧ ದಿಂದ ನೆರೆದ ಮಹಾಸಭೆಯಲ್ಲಿ ಕೂಡಿದ ಗೃಹಸ್ಥರಿಗೆಲ್ಲಾ ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಗಳವರು ಮಠದ ಯಾವತ್ತೂ ಲೆಖ್ನು ಪತ್ರತೋರಿಸಿ ಅಲ್ಲಿಯ ಆದಾಯವೆಚ್ಚದ ಯೋಗ್ಯ ವ್ಯವಸ್ಥೆಯು ಮಠದಲ್ಲಿ ಆಗುತ್ತದೆಂಬ ಸಮಾಧಾನ ಪಡಿಸಿದ್ದಾಗಿ ಸದ್ರಿ ಮಹಾಸಭೆ ಪ್ರೊಸೀಂಡಿಗ್ಸ್ ಬೂಕಿನ ಪಾನು ೨೨ ಕಲಮು ೪೫ರ ಮೇಲಿಂದ ಸ್ಪಷ್ಟಕಾಣುತ್ತದೆ. ಇದಲ್ಲದೆ ವೇ|| ಮಂಗೀಶ ಭಟ್ಟರಿಗೆ ನಾವು ಬರೆದ ಎಲ್ಲಾ ಪತ್ರಗಳಲ್ಲಿ ಶ್ರೀ ಶಿಷ್ಯಸ್ವಾಮಿಯವರು ಅಪ್ರಾಯಸ್ಕರಿರುವದರಿಂದ ಶ್ರೀಮಠದ ತರ್ಫಿನಿಂದಲೇ ನಾವು ಲೆಖ್ನುಪತ್ರಗಳನ್ನು ಅಪೇಕ್ಷಿಸುತ್ತೇವೆಂತ ಕಂಠೋಕ್ತವಾಗಿ ಪದೇ ಪದೇ ತಿಳಿಸುತ್ತಾ ಇದ್ದಿ ಹೀಗಿರುವಾಗ, ಲೆಖ್ನು ಪತ್ರಗಳನ್ನು ವೇ|| ಮಂಗೀಶ ಭಟ್ಟರು ತೋರಿಸದೆ ಇದ್ದ ಕಾರಣ ಶ್ರೀಮಠದ ಅಭಿಮಾನದಿಂದಾಗಲಿ, ಯಾ ಶ್ರೀಮಠದ ಹಿತಬಯಸುವ ಉದ್ದೇಶದಿಂದಾಗಲಿ ಇರುವದಿಲ್ಲ ಕಿಂತು ಮಠದ ಕುರಿತು ಮಠದ ಲೆಖ್ನು ಪತ್ರಗಳನ್ನು ಅವರು ಏನು ಇಡಲಿಲ್ಲ ಯಾ ಇಟ್ಟಪಕ್ಷಕ್ಕೂ ಅದನ್ನು ನಮಗೆ ತೋರಿಸಿದರೆ ತನ್ನ ಕರ್ತವ್ಯಕ್ಕೆ ತಪ್ಪಿದ ತಪ್ಪುಗಳಿಲ್ಲಾ ಪ್ರಕಟಣೆಗೆ ಬಂದಾವು ಎಂಬದ್ದರಿಂದ ಮಾತ್ರ ಎಂತ ಉಹಿಸಬೇಕಾಗುತ್ತದೆ.

೯. ನಿಜವಾದ ಶ್ರೀಮಠದ ವಾತ್ಸಲ್ಯವನ್ನು ವೇ|| ಮಂಗೀಶ ಭಟ್ಟರಿಗಿದ್ದ ಪಕ್ಷಕ್ಕೆ ಮಠವು ತನ್ನದು “ತಾನು ಸ್ವಾಮಿಯವರಿಗೆ ಕೊಟ್ಟರೆ ಉಂಟು” ಎಂಬ ಅರ್ಥದ ಮಾತುಗಳನ್ನು ಎಂದೂ ಆಡುತ್ತಿದ್ದಿಲ್ಲ. ವ ತನ್ನ ಮಹತ್ವವನ್ನು ಹೆಚ್ಚಿಸಿ

ಶ್ರೀಸ್ವಾಮಿಗಳವರ ಗೌರವವನ್ನು ಹ್ರಾಸ ಮಾಡುವದರಲ್ಲಿ ಅವರು ಹವಣಿಸುತ್ತಿದ್ದಿಲ್ಲ. ತನ್ನ ಆಡಳಿತದಲ್ಲಿ ಅವ್ಯವಸ್ಥೆ ಇಲ್ಲದೆ ಇದ್ದಪಕ್ಷದಲ್ಲಿ ಲೆಖ್ನು ಪತ್ರಗಳನ್ನೆಲ್ಲಾ ನಮಗೆ ತೋರಿಸಿ ಆದಾಯ ವೆಚ್ಚದ ಯೋಗ್ಯ ವ್ಯವಸ್ಥೆ ಕುರಿತು ನಮಗೆ ಸಮಾಧಾನ ಪಡಿಸಿ ನಮ್ಮೆಲ್ಲರವರ ಪೂಜ್ಯತ್ವಕ್ಕೆ ಪಾತ್ರ ರಾಗುತ್ತಿದ್ದರು. ತನ್ನ ಕೃತ್ಯಗಳು ಪ್ರಕಟವಾಗದೆ ಕ್ರಮೇಣ ಶ್ರೀಮಠದ ಸರ್ವಾಧಿಕಾರವನ್ನು ಎತ್ತಿಕೊಳ್ಳುವದೊಂದೇ ಇರಾದೆಯು ಇದ್ದಂತೆ ತೋರುತ್ತದೆ. ಆ ತನ್ನ ಇರಾದೆಯು ಕೊನೆಗಾಣುವಂತೆ ತನ್ನ ಕೆಳಗಿರುವ ಮಠದ ನೌಕರರ ಪೈಕಿ ಕೆಲವರಿಗೂ ವ ಬೇರೆ ಕೆಲವು ಗೃಹಸ್ಥರಿಗೂ ತನ್ನ ಪಾಷ್ಟ್ರಿಗ್ರಾಹಕರನ್ನು ಮಾಡಿ ಕೊಂಡಿತುತ್ತಾರೆಂತ ಕಾಣುತ್ತದೆ. ಸದ್ರಿ ಬೆಂಬಲವನ್ನು ಹಬ್ಬಿಸಲಿಕ್ಕೆಯೂ ಶ್ರೀಮಠದ ಮಹತ್ವವನ್ನು ಕಡಿಮೆ ಮಾಡಲಿಕ್ಕೆ ಬಿಟ್ಟರೆ ಮುಂದೆ ಅದನ್ನೂ ದೂರಪಡಿಸಲಿಕ್ಕೆ ಅಸಾಧ್ಯವಾದೀತೆಂತ ತೋರುವದರಿಂದ ತ್ವರ್ಯವೇ ಅದರ ಇತ್ಯರ್ಥ ಆಗಬೇಕಾದದರಿಂದ ಇದೇ ಬರುವ ದಶಂಬರ ತಾರೀಕು ೨೭ ರಿಂದ ಶಿರಾಲಿ ಶ್ರೀಚಿತ್ರಾಪುರ ಮಠದಲ್ಲಿ ಮಹಾಸಭೆಯು ಕೂಡುವದು ಅತ್ಯಗತ್ಯ ತೋರುತ್ತದೆ. ಕಾರಣ ಆ ರೀತಿ ಮಹಾಸಭೆಯು ಕೂಡಿಸುವ ವಿಷಯದಲ್ಲಿ ಅನೇಕ ಸಭೆಯವರು ಸೂಚಿಸಿರುವದರಿಂದ ನಿಶ್ಚಿಸೋಣಾದ ಮೇಲಿನ ತಾರೀಕಿನ ದಿವಸಕ್ಕೆ ಸರಿಯಾಗಿ ಒಂದೆರಡು ದಿವಸಗಳ ಪೂರ್ವದಲ್ಲಿಯೇ ಬರೋಣಾಗಬೇಕೆಂದು ಬಯಸುತ್ತೇವೆ.

೧೦. ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಗಳವರ ಕಾಲದಲ್ಲಿ ಆದ ಮಹಾಸಭೆ ಠರಾವಗಳಂತೆ ವ ಸರ್ಕಿಲಾರ ಅಪ್ಪಣೆಗಳಂತೆ ನಡಿಯುವರೆ ನಮ್ಮೆಲ್ಲವರ ಕರ್ತವ್ಯ ಇರುತ್ತದೆ. ಸದ್ರಿ ಮಹಾಸಭೆಗೆ ತಮ್ಮ ಸಭೆಯ ಕಡೆಯಿಂದ ತಮಗೆ ಯೋಗ್ಯ ಕಾಣುವ ಕನಿಷ್ಠಪಕ್ಷಕ್ಕೆ ಇಬ್ಬರು ಗೃಹಸ್ಥರಿಗಾದರೂ ಆರಿಸಿ ತಮ್ಮ ಕಡೆಯಿಂದ ಪ್ರತಿನಿಧಿಗಳಾಗಿ ಮಹಾಸಭೆಗೆ ಕಳಿಸೋಣಾಗಬೇಕು. ಯಾರಿಗೆ ತಾವು ಪ್ರತಿನಿಧಿಗಳಾಗಿ ಆರಿಸೋಣಾಗಿದೆಯೆಂದನ್ನು ತ್ವರ್ಯವೇ ನಮ್ಮ ಸಭೆಗೆ ಬರದು ಕಳಿಸೋಣಾಗಬೇಕು. ಮೇಲೆ ನಾವು ಇಚ್ಛಿಸಿದ ಪ್ರಕಾರ ತಮ್ಮ ಸಭೆಯ ಕಡೆಯಿಂದ ಪ್ರತಿನಿಧಿಗಳು ಬರುವದು ಅತ್ಯಗತ್ಯವಿರುತ್ತದೆ.

೧೧. ಸಾರಾಂಶ : ಮೇಲಿನ ಎಲ್ಲಾ ಸಂಗತಿಗಳು ತಮ್ಮ ಸೂಕ್ತ ವಿಚಾರದಲ್ಲಿ ತಂದು ಈಗ ಒದಗಿದಂಥ ಕಠಿಣ ಪ್ರಸಂಗವು ದೂರ ಪಡಿಸುವರೆ ತಾವೆಲ್ಲರೂ ನಮ್ಮ ಪೂರ್ವಜರ ಮೇಲೆ ದೃಷ್ಟಿ ಇಟ್ಟು ವ ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿಗಳವರು ನಮ್ಮೆಲ್ಲವರಿಗೆ ದಯಪಾಲಿಸಿದ ಅನೇಕ ಕಲ್ಯಾಣಗಳನ್ನು ನೆನಪಿಗೆ ತಂದು ಪ್ರಯತ್ನ ಮಾಡಬೇಕಾಗಿ ಅಪೇಕ್ಷಿಸುತ್ತೇವೆ. ಹಾಗೆ ಆಗದೆ ದೀರ್ಘಕಾಲದಿಂದ ನಡೆದು ಬಂದಂಥ ಶ್ರೀಮಠದ ಸಂಸ್ಥಾನವು ವೇ|| ಮಂಗೀಶ ಭಟ್ಟರ ವಶವಾಗಿ ಹೋದರೆ ನಮ್ಮ ಪೂರ್ವಜರು ಮಠವನ್ನು ಸ್ಥಾಪಿಸಿದ ಸಂಗತಿಯಾಗಲಿ, ಶ್ರೀಮತ್

ಪಾಂಡುರಂಗಾಶ್ರಮ ಸ್ವಾಮಿಗಳವರು ಅನೇಕ ಕಲ್ಯಾಣಗಳನ್ನು ಮಾಡಿದ ಸಂಗತಿಯಾಗಲಿ ಸ್ವಪ್ನಾವಸ್ಥೆಯೆಂದು ತಿಳಿಕೊಂಡು ಸಾರಸ್ವತ ಜ್ಞಾತಿಯ ಅಸ್ತಿತ್ವವೇ ನಾವು ಮರೆತು ಬಿಡಬೇಕಾದೀತು. ಆದ್ದರಿಂದ ಬಹುತೇಕ ಸಭೆಯವರಿಂದ ಮಹಾಸಭೆಯನ್ನು ಮಾಡಬೇಕೆಂದು ಈ ಸಭೆಗೆ ಸೂಚಿಸಿದ್ದಂತೆ ನಾವು ಮುಂದರಿಸಿ ಆಮಂತ್ರಣ ಕೊಟ್ಟ ಪ್ರಕಾರ ತಾವು ದಯಮಾಡಿ ಬರಬೇಕಾಗಿ ಅಪೇಕ್ಷಿಸುತ್ತೇವೆ.

ಸಹಿಗಳು

ವೆಂಕಟರಾವ ದತ್ತಾತ್ರಯ ಯಂಣೆಪುಡಿ  
ಕೊಪ್ಪಿ ಗಣಪತರಾವ  
ಗೋಪಾಲಕೃಷ್ಣ ರಾಮನಾಥಯ್ಯ ಚಂದಾವರ  
ನಾರಾಯಣರಾವ ಲಕ್ಷ್ಮಮಯ್ಯ ಮಂಕಿರ  
ಉಪ್ಪೋಣಿ ದತ್ತಾತ್ರಯರಾವ  
ಕೃಷ್ಣೇಶಿ ಶಿವರಾವ ಕೃಷ್ಣಯ್ಯ  
ಶಂಕರ ವಿನಾಯಕ ಗೋಕರ್ಣ  
ಮಂಜುನಾಥ ವೆಂಕಟೇಶ ಭಟ್ಟ

**Summary :** It is a letter, dated 2<sup>nd</sup> day of the dark half of Kārtika, Piṅgaḷa *saṁvatsara*, from the Gauḍa Sāraswat Brāhmaṇa Sabhā of Karwār, to the Gauḍa Sāraswat Brāhmaṇa Sabhā of kallikot. The Gauḍa Sāraswat Brāhmaṇas of Kallikot were requested to attend the meeting and assist in solving some problems connected with income and expenditure of the *Śrīmatha*. From the letter it is also clear that the new *Swāmiji* was tender in age.

**Note :** Piṅgaḷa *saṁ.* corresponds to A.D. 1918.

158

P. 1

ಮಂಗಳೂರು ಕಾಲಯುಕ್ತ ಸಂ|ದ

L.

ಮಾಘ ಕ್ರ. ೨ ಯು ರವಿವಾರ

1. ಶ್ರೀಮತ್ತರಮ ಹಂಸತ್ವಾದ್ಯಖಂಡ ಮಂಡನ ಮಂಡಿತ
2. ಶ್ರೀಮತ್ ಆನಂದ್ರಾಶಮ ಶ್ರೀಪಾದಂಗಳವರ ದಿವ್ಯ
3. ಚರಣಾರವಿಂದಗಳಿಗೆ

4. ಆಜ್ಞಾಧಾರಕರಾದ ಮಂಗ್ಲೂರು ಗೌಡಸಾರಸ್ವತ ಸಭೆಯ ಗೃಹಸ್ಥರು
5. ಬರಕೊಳ್ಳುವ ಬಿಂನಹಂಗಳು ಕಾಲಯುಕ್ತ ಸಂ | ದ ಮಾಘ ಕೃಷ್ಣ  
೨ಯು
6. ರವಿವಾರ ವರೇಗೆ ಶ್ರೀಯವರ ಕೃಪಾಕಟಾಕ್ಷದಿಂದ ಕ್ಷೇಮದಲ್ಲು
7. ಇರುತ್ತೇವೆ ಶ್ರೀಯವರ ಯೋಗಕ್ಷೇಮಕ್ಕೂ ನಾವು ನಡಕೊಳ್ಳತಕ್ಕ ಬುದ್ಧಿ
8. ಮಾರ್ಗಕ್ಕೂ ಆಗ್ಯಾಗ್ಯ ರ್ಯಾಸ ಅಪ್ಪಣೆ ದಯಪಾಲಿಸೋಣಾಗಬೇಕಾಗಿ
9. ಬಹೂ ದೃನ್ಯದಿಂದ ಪಾರ್ಥಿಸುತ್ತೇವೆ.
10. ಶ್ರೀಸ್ವಾಮಿ
11. ಸಾಂಪ್ರತ್ ಶ್ರೀ ಸಂನಿಧಾನದಿಂದ ಇದೇ ಸಂ|ದ ಪೌಷ್ಯ ಬ ೧೦  
ಯು
12. ರವಿವಾರದ ಸರ್ಕಿಲಾರ - ವ್ಯಾ. ಕ್ರ. ೭೯ ನೇ ಈ ಸಭೆಗೆ ತಲೆದ ರ್ಯಾಸ
13. ಅಪ್ಪಣೆಯನ್ನು ಈ ದಿವ್ವ ಸಭೆ ಶೇರಿ ಸಭೆಯಲ್ಲಿ ಓದಿ ಶಿರಸಾವಹಿಸಿ
14. ಕೊಂಡೆವು. ಅದರಲ್ಲಿ ಅಪ್ಪಣೆ ಆದ ವಿಷಯವು ಸ್ವಲ್ಪ ಮಹತ್ವದ್ದಾದ್ದಿಂದಾ
15. ಈ ದಿವ್ವ ಕೂಡಿದ ಸಭೆಯ ಜನರ ಸಂಖ್ಯೆ ಕಡಿಮೆಯಾಗಿ ತೋರಿ  
ಬಂದದ್ದಿಂ
16. ದ ಇಂನೂ ಕೆಲವು ಗೃಹಸ್ಥರು ಅಭಿಪ್ರಾಯ ಪಡಕೊಂಡು ಶ್ರೀಸಂನಿಧಿಗೆ
17. ಬಿಂನ್ನೈಸಿಕೊಳ್ಳುವ ಬಗ್ಯೆ ಬರುವ ಆದಿತ್ಯವಾರಕ್ಕೆ ಸಭೆಯ ಕಾರ್ಯ
18. ವು ತವಖೂಫ್ ಇಡೋಣಾಗಿಯದೆ ಎಂಬ ಸಂಗಿಯು ಈ ಮೂಲಕ
19. ಬಿಂನ್ನೈಸುತ್ತೇವೆ
20. ಈ ಸಭೆಯ ಅಧ್ಯಕ್ಷರಾಗಿರುತ್ತಿದ್ದ ಮಂಗ್ಲೂರು ಸುಬ್ರಾಯರು
21. ಕೆಲವು ಸಮಯದ ಇತ್ತಲಾಗೆ ಶಿವಾಧೀನರಾದ್ದಿಂದಾ ಅವರ ಅಧ್ಯಕ್ಷ
22. ಸ್ಥಾನಕ್ಕೆ ಸಭೆಯ ಮೆಂಬರರ ಪೃಕಿ ಮಂಜೇಶ್ವರ ನಾರಾಯಣರಾಯ
23. ರಿಗೂ ಸಭೆಯ ಮೆಂಬರರ ಪೃಕಿ ಪರ ಊರಿಗೆ ಹೋಗಿ ವಸ್ತಿ ಮಾಡಿ
24. ಕೊಂಡಿರುವ ಭಾರದ್ವಾಜ ಶಿವರಾವ್ ನಾಗ್ರಮಠ ನಶಿಂಗರಾವ್
25. ಇವರಿಬ್ಬರ ಬದಲಿಗೆ ಉದಿಯಾವರ ಲಕ್ಷ್ಮಮಣರಾವ್ ಮತ್ತು

## P. 2

### L.

1. ಹಟ್ಟಿಂಗಡಿ ನಶಿಂಗರಾವ್ ಮತ್ತು ಸದ್ರಿ ಮಂಜೇಶ್ವರ ನಾರಾಯಣ
2. ರಾಯರ ಮೆಂಬರ ಬಗ್ಯೆ ಚರ್ಕಲ ರಾಮರಾಯರಿಗೂ ಖಿತ್ರಿ
3. ಮಂಗೇಶರಾಯರ ಬದಲಿಗೆ ಬೊಂಡಾಳ ಸದಾಶಿವರಾಯರಿಗೂ
4. ನೇಮಿಸೋಣಾಗಬೇಕೆಂದು ಈ ದಿವ್ವ ಸಭೆಯಲ್ಲಿ ಠರಾವು ಆದ

5. ಪ್ರಕಾರ ಶ್ರೀಪಾದಂಗಳವರು ಸದ್ರಿ ಜನರಿಗೆ ನೇಮಿಸೋಣಾಗಿ
6. ರ್ಯಾಸ ಅಪ್ಪಣೆ ದಯಪಾಲಿಸಬೇಕೆಂದು ಬಿನ್ನೈಸುತ್ತೇವೆ.
7. ಮತ್ತು ಈ ಮೊದ್ಲು ಶಿವಾಧೀನರಾದ ಸಜೀಪರಾಮಕೃಷ್ಣ
8. ಯ್ಯನವರ ಮೆಂಬರಿ ಬಗ್ಗೆ ಗೊಲ್ಲರಕೇರಿ ನರ್ಶಿಂಗರಾಯರಿಗೆ ನೇಮಿಸ
9. ಬೇಕಾಗಿ ಬಹೂಕಾಲ ಮುಂಚೆ ಬರಕೊಂಡ ಬಿನಹಾಪತ್ರಕ್ಕೆ ನಮಗೆ
10. ಈ ವರೆಗೆ ಅಪ್ಪಣೆ ದೊರಕಲಿಲ್ಲಾದ್ದಿಂದ ಈ ನೇಮಣುಕಿಯನ್ನು
11. ಸಹಾ ಇವುಗಳ ಸಂಗಡಲೇ ಅಪ್ಪಣೆಯಾಗಬೇಕಾಗಿ ಬಹೂ
12. ದೈನ್ಯದಿಂದ ಪ್ರಾರ್ಥಿಸುತ್ತೇವೆ.
13. ಈ ದಿವ್ವ ಸಭೆ ಶೇರಿ ಮಾಡಿದ ಪ್ರೊಸಿಡಿಂಗ್ಸ
14. ಯಥಾ ನಕ್ಷ ಇದರ ಸಂಗಡ ರವಾನಿಸಿದ್ದೇವೆ.
15. ಶ್ರೀ ಸ್ವಾಮಿ
16. ಇಂತಿ ಶ್ರೀ ಚರಣಗಳ ಆಜ್ಞಾಧಾರಕ
17. ಮಂಜೇಶ್ವರ ನಾರಾಯಣ ರಾಯನ ಸ್ರಾ || ಬಿನ್ನಹಂಗಳು
18. ನಾಗ್ರಮಠ ದೇವರಾಯನ ಅನಂತಾನಂತ ಸಾಷ್ಟಾಂಗ ಬಿನ್ನಹಂಗಳು
19. ಶೇಷ ಭಟರ ಅನಂತ ಸಾಷ್ಟಾಂಗ ಬಿನಹಂಗಳು
20. ಬಳಗಂಡಿ ಮಂಜುನಾಥಯ್ಯನ ಅನಂತ ಸಾಷ್ಟಾಂಗ ಬಿನಹಂಗಳು
21. ಚೆನಗಲ ಸೂರ್ರಯನ ಅನಂತ ಬಿನಹಂಗಳು
22. ಯಲ್ಲೂರ ರಾಮರಾಯನ ಅನಂತ ಸಾಷ್ಟಾಂಗ ಬಿನ್ನಹಂಗಳು

**Summary :** On Sunday, 2<sup>nd</sup> day of the dark half of Māgha, Kālayuktākṣi *saṁvatsara*, the *gṛihasthas* of Gauḍa Sāraswat Sabhā of Mangalore, acknowledged the receipt of the *rāyasa*, despatched by Śrī Ānandāśram Swāmiji and requested him to issue the *rāyasa*, regarding the appointment of Nārāyaṇarao of Manjēśw, as the president of the *Sabhā*, since the former president Subrāya of Mangalore had expired. Lakṣmaṇrao of Udyāvar, Narsiṅgrao of Haṭṭiaṅgaḍi and Sadāśivrao of Boṇḍāl were to be appointed as members.

**Note :** Kālayuktākṣi *saṁ.* corresponds to A.D. 1919.

## 159

P. 1

L.

1. ಕಾಲಯುಕ್ತ ಸಂಧ ಮಾಘ ಬ ಲ ಯು ರವಿವಾರ ಮಂಗಳೂರ
2. ಗೌಡಸಾರಸ್ವತ ಬ್ರಾಹ್ಮಣ ಸಭೆಯವರು ಮಂಗಳೂರು ಶ್ರೀ ಸಮಾಧಿ
3. ಮಠದಲ್ಲಿ ಕೂಡಿ ಮಾಡಿದ ಪೆರಿಸಿಡಿಂಗ್ನು
4. ಈ ಸಭೆಯಲ್ಲಿ ಹಾಜಿದ್ದ ಸಭಾಸದರು-
5. ೧ ವೇ || ಶುಕ್ಲ ಶೇಷ ಭಟ್ಟ ಬೋಧಕ
6. ೨ ಮಂಜೇಶ್ವರ ನಾರಾಯಣರಾವ್
7. ೩ ಬೆನಗಲ್ ಸುಬ್ರಾಯ್ ಉಪಾಧ್ಯಕ್ಷ
8. ೪ ಮಣೇಲು ನಾರಾಯಣರಾವ್
9. ೫ ಮುಕ್ಕುಡ ರಾಮರಾವ
10. ೬ ಉಭಯದ ಗೋಪಾಲಕೃಷ್ಣರಾವ್
11. ೭ ಆರೂರ ಆನಂದರಾವ್
12. ೮ ನಾಗ್ರಮಠ ದೇವರಾವ್
13. ೯ ಬೋಳಂಗಡಿ ಮಂಜುನಾಥಯ್ಯಾ
14. ೧೦ ಯಲ್ಲೂರ ರಾಮರಾವ್ ಲೇಖಕ
15. ಇತರ ಗ್ರಹಸ್ಥರು
16. ಬೊಂಡಾಲ ಸದಾಸಿವರಾವ್
17. ಹಟ್ಟಂಗಡಿ ನರ್ಶಿಂಗರಾವ್
18. ನಗರದ ಲಕ್ಷ್ಮಣರಾವ್
19. ಚರ್ಕಲ ರಾಮರಾವ್
20. ಲಾಭುದಾಯ ಆನಂದರಾವ್
21. ಆರೂರ ಭವಾನಿ ಶಂಕರರಾವ್
22. ಕೋಡಾರ ಕೃಷ್ಣರಾವ್
23. ಕುಂಬಳೆ ಸುಬ್ರಾವ್
24. ವೇ || ಶುಕ್ಲ ಶಂಕರ ಭಟ್ಟ
25. ವೇ || ಶುಕ್ಲ ಶಿವ ಭಟ್ಟ
26. ಚರ್ಕಲ ಶಾಂತಾರಾಮರಾವ್
27. ಕಳದ ಆದಿತ್ಯವಾರ ಕೂಡಿದ ಸಭೆಯಲ್ಲಿ ನಿಶ್ಚ
28. ಯ್ದದ ಪ್ರಕಾರ ಈ ಹೊತ್ತು ಸಭೆ ಕೂಡಲಾಯಿತು
29. ಈ ಸಭೆಗೆ ರಾ.ರಾ. ಮಂಜೇಶ್ವರ ನಾರಾಯಣ

30. ರಾಯರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆರಿ
31. ಸೋಣಾಗಿ ಅವರು ಆಸ್ಥಾನವನ್ನು ಸ್ವೀಕರಿಸಿಕೊಂಡರು
32. ಕಾರವಾರ ಸಭೆಯ ೧೯೧೯ ನೇ ಯಿವಿ ಜನ್ಮದಿ
33. 13ನೇ ತಾರೀಖಿನ ಛಾಪಾ ಪತ್ರವನ್ನು ಪುಹಾ ವೋದಲಾಗಿ
34. ಕಳದ ಸಭೆಯಲ್ಲಿ ನಿರ್ಣಯದ ಪ್ರಕಾರ ಶ್ರೀಗುರುಮಠ

## P. 2

### L.

1. ದಿಂದ ತಲಿದ ಸರ್ಕಿಲಾರ ವ್ಯಾ||ಕ್ರ|| ೭೯ನೇ ರ್ಯಾಸ ಅಪ್ಪಣೆ ವ ಕಾರವಾರ
2. ಸಭೆಯಿಂದ ತಲಿದ ತಾರೀಖು 13-1-19ನೇ ಛಾಪಾ ಪತ್ರಗಳಲ್ಲಿ
3. ನಮುದಿರುವ ವಿಷಯ ನಂಮ್ಮ ಜಾತಿಯ ಪೈಕಿ ಕಾಯಿದೆ ಕಾನೂನು
4. ಚನ್ನಾಗಿ ಮಾಹಿತಿ ಯಿರುವ ಕೆಲವು ಪ್ರಮುಖ ಗ್ರಹಸ್ಥರ ಹತ್ತ
5. ಆಲೋಚನೆ ಕೇಳಿದಲ್ಲಿ ಸದ್ರಿ ಕಾರವಾರ ಸಭೆಯವರ ಛಾಪಾ
6. ಪತ್ರಕ್ಕೆ ಲಗತ್ತವಿರುವ ತಾರೀಖು 11-1-19ನೇ ಪೊಸಿಡಿಂಗ್ನಲ್ಲಿ
7. ತೋರುವ ವೇ|| ಶುಕ್ಲ ಮಂಗೇಶ ಭಟ್ಟು ಲೆಖ್ತಾ ತಪಾಸಣೆ ಬಗ್ಗೆ
8. ಹಾಜ್ರು ಪಡಿಸುತ್ತೇನೆಂತ ಬರಕೊಟ್ಟಿದ್ದೆಂಬ ವಾಂಗ್ಕುಲದ ತಾಜಾ
9. ನಕ್ಷು ವ ಸದ್ರಿ ಪತ್ರದಿಂದ ತೋರುವ ಪ್ರಕಾರ ವೇ || ಕ್ಯಾಕೀಣಿ
10. ನಾರಾಯಣ ಭಟ್ಟು ಕಾರವಾರ ಕೆಲವು ಗ್ರಹಸ್ಥರಿಗೆ ಅಪ
11. ಮಾನ ಪಡಿದ್ದೆಂಬ ಬಿನ್ನಹ ಪತ್ರದ ನಕ್ಷು ಯಾ ಮತ್ತೆಲು
12. ಮತ್ತು ವ್ಯಾಜ್ಯಕ್ಕೆ ಕಾರವಾರ ಮುಖ್ಯ ಹೇತುಗಳು ವ ಆಧಾರಗಳು
13. ಮತ್ತು ಮಾಡಬೇಕಾಗಿ ಆಲೋಚ್ಚಿದ ವ್ಯಾಜ್ಯದ ಕೈವೇತು (ತಯ್ಯಾ
14. ಸಿರುವ ಪಕ್ಷದಲ್ಲಿ) ವಗ್ಯರೆ ರಿಕಾರ್ಡಿನ್ ತಾಜಾ ನಕ್ಷು ಸಹಾ
15. ಮಾಹಿತಿ ಬಗ್ಗೆ ಅಗತ್ಯ ಉಂಟೆಂತ ನಂಮ್ಮ ಪ್ರಮುಖ ಗ್ರಹಸ್ಥರು
16. ಪಟ್ಟ ಅಭಿಪ್ರಾಯವು ನಮಗೆ ಸರ್ವರಿಗೆ ಮಾನ್ಯವಾಗಿ ಆ
17. ಮೇರೇಗೆ ಕಾರವಾರ ಸಭೆಗೆ ಸದ್ರಿ ಮಾಹಿತಿಯನ್ನು ಬರದು ತರುವರೆ
18. ಪತ್ರವನ್ನು ಬರಿಯಬೇಕಾಗಿಯೂ ಸದ್ರಿವಿಷಯ ನಮಗೆ
19. ಪೂರಾ ಮಾಹಿತಿ ಬಂದು ನಾಂವು ಆಚ್ಚಿರ ಅಭಿಪ್ರಾಯ
20. ಸದ್ರಿ ಕಾರವಾರ ಸಭೆಯವರಿಗೆ ತಿಳ್ಳುವ ವರೇಗೆ ಯಾವ ವ್ಯವ
21. ಹರ್ಣೆಯನ್ನು ನಡ್ಡದಂತೆ ಪತ್ರ ಮೂಲ್ಕ ತಿಳ್ಳಬೇಕಾಗಿಯೂ
22. ತನ್ನಡ್ಯ ಈ ಬಗ್ಗೆ ಸದ್ರಿ ಸಭೆಯವರಿಗೆ ತಂತಿ ದ್ವಾರಾ ತಿಳ್ಳ
23. ಬೇಕಾಗಿಯೂ ನಿಶ್ಚಯ್ಯಿಲಾಯಿತು
24. (3) ಮೇಲಿನ ರ್ಯಾಸ ಪತ್ರದಲ್ಲಿ ನಮುದಿಸಿದ ಪ್ರಕಾರ



25. ಶ್ರೀಮಠದ ಮೇಲೆ ಬರಬಹುದಾದ ತೋರುವ ಭಯಂಕರ
26. ವಾದ ಪರಿಣಾಮಗಳನ್ನು ವೋದಿ ಈ ಸಭೆಯವರು ಬಹಳ
27. ಪಶ್ಚಾತ್ತಾಪ ಪಟ್ಟು ಅಂಥಾ ಪರಿಣಾಮಗಳು ಸಂಭವಿಸದ
28. ಹಾಗೆ ಆದಷ್ಟು ಉಪಾಯಗಳನ್ನು ಮಾಡುವದು ನಮ್ಮ
29. ಕರ್ತವ್ಯವಾದ್ದರಿಂದ ಆಮೇರೆಗೆ ತ್ರಿಕರಣ ಶುದ್ಧಿಯಿಂದ
30. ನಾವು ವರ್ತಿಸುತ್ತೇವೆಂತಲೂ ಅಂಥಾಪರಿಣಾಮ

### P. 3

#### L.

1. ವದಗದ ಹಾಗೆ ಕಾರವಾರ ಸಭೆಯವರು ನಮ್ಮ ಅಭಿ
2. ಪ್ರಾಯ ತಿಳಿಕೊಂಡ ವಿನಹಾ ವ್ಯವಹಾರ ನಡೆಸಿಕೊಡದಾಗಿ
3. ಅವರಿಗೆ ಪತ್ರ ಬರೆಯುವದಲ್ಲದೆ ತಂತಿ ದ್ವಾರಾ ತಿಳಿಸಿ
4. ಕಾಗಿ ಮಾಡಿದ ನಿರ್ಣಯವನ್ನು ಸಹಾ ಶ್ರೀಮಠಕ್ಕೆ
5. ಬಿನ್ನಹಿಸಿಕೊಳ್ಳಬೇಕಾಗಿ ನಿಶ್ಚಯಿಸಲಾಯಿತು
6. ಶೇಷ ಭಟ್ಟ
7. ಮಂಜೇಶ್ವರ ನಾರಾಯಣರಾವ್
8. ಬೆನಗಲ್ ಸುಬ್ರಾವ್
9. ಮಣೇಲ ನಾರಾಯಣರಾವ್
10. ಮುಕ್ಕುಡ ರಾಮರಾವ್
11. ನಾಗ್ರಮಠ ದೇವರಾವ್
12. ಬೋಳಂಗಡಿ ಮಂಜುನಾಥಯ್ಯ
13. ಯಲ್ಲೂರ ರಾಮರಾವ್
14. ಮಾತ್ರವಲ್ಲಾ ಕಾರವಾರ ಸಭೆಯವರು ಕೋರ್ಟ್ ಕಚೇರಿ
15. ಗಳಲ್ಲಿ ವಗೈರೆ ವೇ|| ಶುಕ್ಲ ಮಂಗಳೇಶ ಭಟ್ಟ ನಿಮಿತ್ತದಿಂದ
16. ವ್ಯಾಜ್ಯ ವಗೈರೆಗೆ ಉಪಕ್ರಮಿಸಿದ ಸಂಗಿ ನಮ್ಮ ಈ
17. ಮಂಗಳೂರ ಸಭೆಯವರು ಯೆಂದೂ ವಪ್ಪುವದಿಲ್ಲಾ ಕಳದ
18. ಮಹಾಸಭೆಯಲ್ಲಿ ಶ್ರೀಮಠದ ಲೆಖ್ವಿ ವಗೈರೆ
19. ಬಗೈ ಚರ್ಚೆ ಬಂದು ಶ್ರೀ ಗುರುಗಳವರ ಹತ್ರ ಸದಿ ಪ್ರಸ್ತಾವ
20. ಮುಂದಿಟ್ಟಾಗ ಶ್ರೀಯವರು ತಾವೇ ಮಠದಲ್ಲಿರುವ
21. ನೌಕರರಿಂದ ಸದಿ ಕಾರ್ಯವನ್ನು ಕ್ರಮದಲ್ಲಿ ತರಲಿಕ್ಕೆ
22. ಆಲೋಚಿಸುತ್ತೇನೆಂತಾ ಸಹಾ ರೂಬರೂಬ ಅಪ್ಪಣೆ ಆದ್ದ
23. ರಿಂದ ಈ ವಿಷಯವನ್ನು ಕಾರವಾರ ಸಭೆಯವರಿಗೆ

} ಯಂತ ಸಹಿಗಳು ಅವೆ

24. ಜ್ಞಾಪಕಕ್ಕೆ ತರುವದೆ ನಿಶ್ಚಯ್ಯಿಲಾಯಿತು ಸಹಿಗಳು ಅವೆ  
 25. (ಸರಿಯಾದ ನಕಲು)  
 26. ಮಂಜೇಶ್ವರ ನಾರಾಯಣರಾವ್  
 27. ಸಭಾಧ್ಯಕ್ಷ

**Summary :** The proceedings of the Gauḍa Sāraswat Brāhmaṇa Sabhā of Mangalore, dated Sunday, 8th day of the dark half of Māgha, Kālayuktākṣi *Samvatsara* (A.D. 1919). The meeting was convened in the *Samādhi Matha*. Nārāyaṇarāya of Manjēśwar was unanimously elected as president for this *Sabhā*. Bengal Subrao became the vice-president. The Proceedings contain names of other members of the *Sabhā*. The members of the Mangalore *Sabhā* did not approve some actions of Śukla Maṅgīśa Bhaṭṭa who had even moved the court. The matter that the *guru* himself through the employees of the *Maṭha* was to checkup the accounts of the *Śrimaṭha*, was to be communicated to Karwār *Sabhā*.

160

Shrali

9th

August 20

The Postmaster General

Bombay—

Sir,

Subject : A proposal for the establishment of a Combined Post and Telegraph office at Shirali, North Kanara.

We the inhabitants of Shirali and Bengre villages most humbly and respectfully beg to represent as follows :-

1. Owing to the nonexistence of a Telegraph Office here (at Shirali) untold inconvenience is experienced. The nearest telegraph office is situated at Bharkal, a distance

of over four miles from Shirali and nearly six miles from Bengre and about nine miles from Murdeshwar all of which are important villages.

2. At present telegrams have either to be booked at the local Branch (Departmental) office with the resultant delay or to send coolies to Bhatkal with the messages which process not only means delay but additional expense.
  3. Some years ago, a representation had been made by us on this very subject, so far nothing has come out of it.
  4. The Post Office at present Existing in Shirali is a Departmental Branch Office with an income ample and more than that to warrant the raising of the
- P. 2 Status of the same to a Combined Sub Office.
5. Moreover the telegraph line conveniently runs within a few furlongs of the present Post Office.
  6. We feel confident that the Telegraph Office when opened will prove a success in its Entirety.
  7. Shirali is a place of great trade and therefore the merchants and others of this place feel very much handicapped for want of a Combined Post and telegraph Office.

In conclusion, we pray that you will kindly Enquire into this matter and sanction the raising of the present Departmental Branch Office to a Combined Sub Office.

Trusting that our representation will be fruitful.

We beg to remain  
Sir,  
Yours obedient Servants

161

P. 1

L.

1. ೧ ತಂಮಗಳ ಸ್ವಜಾತಿಯ ಶಿಷ್ಯವರ್ಗದವರಲ್ಲಿ ಯಾವನಾದರೂ ಬಿಲ್ಲವರಿಂದಲೂ ಮಹಂಮದೀಯರಿಂ
2. ದಲೂ ಬಳಿಸಿದ ಅಂನವಂನು ಹೊಲೆಯರಿಂದಲೂ ಕ್ರೈಸ್ತರಿಂದಲೂ ಮಹಮದೀಯರಿಂದ
3. ಲೂ ಕೂಡಿ ಸಹ ಪಂಕ್ತಿ ಭೋಜನ ಮಾಡಿದರೆ ಅವನ ಸಂಗಡ ಭೋಜನಾದಿ ಸಂಪರ್ಕ ಮಾಡು
4. ವರೆ ತಂಮಗಳ ಸ್ವಜಾತಿಯ ಶಿಷ್ಯವರ್ಗದವರಿಗೆ ತಾವುಗಳು ಸಂಮತಿ ಕೊಡುವಿರೋ ?
5. ೨ (ಸಂಮತಿ ಕೊಡಲಾರೆವೆಂದು ಹೇಳಿದುದಾದರೆ) ಅವನಂನು ತಾವು ಬಹಿಷ್ಕರಿಸುವರೋ ?
6. ೩ (ಬಹಿಷ್ಕರಿಸುವೆವು ಯೆಂದು ಹೇಳಿದುದಾದರೆ) ತಾವುಗಳು ಯಾವ ವಿಷಯದ್ದಾಗಲಿ
7. ಬಹಿಷ್ಕಾರವೆಂಬುದನ್ನು ಧರ್ಮಶಾಸ್ತ್ರವನ್ನನುಸರಿಸಿಯೊ ರೂಢಿಯಂನೆಂದರೆ ಸಂಪ್ರದಾ
8. ಯವನ್ನನುಸರಿಸಿಯೊ ಕೊಡುವದು ?
9. ೪ ತಂಮಗಳ ಸ್ವಜಾತಿಯ ಶಿಷ್ಯವರ್ಗದವರಲ್ಲಿ ಯಾವದಾದರೂ ಆಗತಕ್ಕ ಧಾರ್ಮಿಕ ಗ್ರಹ್ಯವು ಯಾ
10. ಏನಾದರೂ ಅನಿರ್ವಾಹದ ಅಡಚಣೆಯ ಪ್ರಸಂಗವು ಸಮೀಪಿಸಿ ಬಂದೊದಗಿದಾಗ ಸದ್ರಿ ಶಿಷ್ಯ
11. ವರ್ಗದವರು ಸ್ವಜಾತಿಯ ಕುಲಾಚಾರಗಳಿಗೆ ವಿರುದ್ಧವಾದ ಯಾವುದಾದರೂ ಆಪಾದಿತನ ಕೈ
12. ತ್ಯವಂನು ತಂಮಗಳ ಸಂನಿಧಾನಕ್ಕೆ ಮುಚ್ಚಳಿಕೆಯದ್ವಾರಾ ಬಿನ್ನೈಸಿದ ಪಕ್ಷಕ್ಕೆ ಆಗ ತಾವುಗ
13. ಳು ಆ ಆಪಾದಿತನಂನು ವಿಚಾರಿಸುವ ಮೊದಲು ಸದರಿ ಶಿಷ್ಯವರ್ಗದವರಿಗೆ ಎರಡನೆಯ
14. ರಾಯಸಪತ್ರ ಕೊಡುವವರೆಗೆ ಆ ಆಪಾದಿತನಂನು ಸದ್ರಿ ಶಿಷ್ಯ ವರ್ಗದವರು ಸಂಪರ್ಕಿಸಿ
15. ನಡೆಯಕೂಡದೆಂಬರ್ಥದಿಂದ ತಾವುಗಳು ಜರೂರ ಟೆಂಪುರರಿ (ಹಂಗಾಮಿ) ರಾಯ

16. ಸಪತ್ರ ಕೊಡುವ ಸಂಪ್ರದಾಯವು ತಮ್ಮಗಳಲ್ಲಿ ಉಂಟಲ್ಲವೆ ?
17. ೫ ಇದರ ಮುಂಚೆ ಪ್ರಾಕು ಎಂದಾದರೂ ತಂಮಗಳ ಸ್ವಜಾತಿಯ ಶಿಷ್ಯವರ್ಗದವರಲ್ಲಿ ಯಾವನಾದ
18. ರೂ ಹೊಲೆಯರು ಮೊದಲಾದ ಅಂತ್ಯಬರ ಸಂಗಡ ಭೋಜನಾದಿ ಸಂಪರ್ಕ ಮಾಡಿದುದುಂ
19. ಟೆ ? ಉಂಟಾದರೆ ತಂಮಗಳ ಮಠದಿಂದ ಆ ವಿಷಯದಲ್ಲಿ ಯಾವ ಪ್ರಕಾರ ತೀರ್ಮಾನಿಸೊ
20. ಣಾಗಿಯದೆ ? ಆ ತೀರ್ಮಾನದ ರಿಕಾರ್ಡು ತಂಮಗಳ ಮಠದಲ್ಲಿ ಇರುವದೊ ? ಇದ್ದರೆ ಅ
21. ದಂನು ಹಾಜರುಪಡಿಸಬಹುದು.
22. ಸೂಚನೆ = ಇವುಗಳಲ್ಲದೆ ಶ್ರೀ ಚಿತ್ರಾಪುರ ಮಠದ ಶ್ರೀ ಸ್ವಾಮಿಗಳವರಿಗೆ ಕೇಳತಕ್ಕ ಹೆಚ್ಚು ಸ
23. ವಾಲುಗಳು-
24. ೬ ತಂಮಗಳ ಸವಾರಿ ಎರಡುವರೆ ತಿಂಗಳುಗಳ ಮುಂಚೆ ಮಂಗ್ಲರಿಗೆ ಚಿತ್ಪ್ರಸಿದ್ಧಿಗ ಅಲ್ಲಿ ಬ್ರಹ್ಮ
25. ಸಮಾಜ - ಆರ್ಯಸಮಾಜಕ್ಕೆ ಶೇರಿದ ಮತ್ತು ವಿಲಾಯತಿಗೆ ಹೋಗಿಬಂದ ಮತ್ತು ಬ್ರಹ್ಮಸಮಾ
26. ಜದ ಸಹಪಂಕ್ತಿ ಭೋಜನಕ್ಕೆ ಸಹಭಾಗಿಗಳಾಗಿ ಭೋಜನ ಮಾಡಿದ ಸ್ವಜಾತಿಯ ಶಿಷ್ಯವರ್ಗದವ
27. ರಿಗೆ ಪ್ರಾಯಶ್ಚಿತ್ತ ಕೊಟ್ಟು ಸ್ವಜಾತಿಯ ವರ್ಗದಲ್ಲಿ ತಾವುಗಳು ತೆಗದುಕೊಳ್ಳಲಿಲ್ಲವಷ್ಟೆ ?

## P. 2

### L.

1. ೭ ಬ್ರಹ್ಮಸಮಾಜಕ್ಕೆ ಸೇರಿದವರೇ ಮೊದಲಾದ ಸ್ವಜಾತಿಯವರ ಕೂಡ ಭೋಜನ ಸಂಪರ್ಕ ಮಾಡಿ
2. ದ ಶಿಷ್ಯವರ್ಗದವರನ್ನು ಪ್ರಾಯಶ್ಚಿತ್ತ ಕೊಟ್ಟು ಸ್ವಜಾತಿಯ ವರ್ಗದಲ್ಲಿ ತಾವುಗಳು ತೆಗದು
3. ಕೊಂಡಿದ್ದಿರಷ್ಟೆ-
4. ೮ ತಂಮಗಳ ಸ್ವಜಾತಿಯ ಶಿಷ್ಯವರ್ಗದವರ ಪೈಕಿ ಬೃಂದೂರ ಆನಂದರಾಯರೆಂಬವರು

5. ತಾರಿಕು ೨೪.೧೦.೨೦ ಲ್ಲ ಮಂಗ್ಲರಲ್ಲಿ ನಡದ ಬ್ರಹ್ಮಸಮಾಜದ ಸಹಪಂಕ್ತಿ ಭೋಜನಕ್ಕೆ ತಾನು
6. ಸಹಭಾಗಿಯಾಗಿಲ್ಲವೆಂದೂ ಅಲ್ಲಿ ಹಾಲನ್ನು ಮಾತ್ರ ತಾನು ಕುಡಿದಿದ್ದೆನೆಂದೂ ತಾನು ಅಲ್ಲಿ
7. ಭೋಜನ ಮಾಡಿದ್ದು ರುಜುವಾದ ಪಕ್ಷಕ್ಕೆ ಬ್ರಹ್ಮಕಲಶದ ಪೂರಾ ಖರ್ಚನ್ನು ತಾನು ಕೊಡು
8. ನೆಂದೂ ಬರದುಕೊಟ್ಟ ಮೇಲೆ ಅವರಿಗೆ ಪ್ರಾಯಶ್ಚಿತ್ತ ಕೊಟ್ಟು ಸ್ವಜಾತಿ ವರ್ಗದಲ್ಲಿ
9. ತಾವುಗಳು ತೆಗದುಕೊಂಡಿದ್ದಿರಷ್ಟೆ ?
10. ೧ ಯಿಲ್ಲಾ ಸಂಮತಿ ಕೊಡಲಿಕ್ಕೆ ಕಾರಣವಿಲ್ಲಾ
11. ೨ ಯಿಂಥಾ ಪ್ರಸಂಗ ನಂಮ ಶಿಷ್ಯ ವರ್ಗದಲ್ಲಿ ಈವರೆಗೆ ನಡದ್ದು ನಂಮ
12. ತಿಳುವಳಿಕೆಗೆ ಯಿಲ್ಲಾ ಕೇಳಿದ್ದೂ ಯಿಲ್ಲಾ ಆ ಪ್ರಕಾರ ನಡದ ಪಕ್ಷಕ್ಕೆ
13. ಅಂಥವನಿಗೆ ಯಾವ ಥರದ ಶೀಕ್ಷೆ ಕೊಡಬೇಕಾದೀತು ಎಂತ ಹೇಳಲಿಕ್ಕೆ
14. ಈಗ ನಮಗೆ ಸಾಧ್ಯವಿಲ್ಲಾ
15. ೩ ೨ನೆ ಸವಾಲಿನ ಜವಾಬಿನಲ್ಲಿ ಹೇಳಿದ ಕಾರಣಗಳಿಂದ ಈ ಸವಾ
16. ಲಿಗೂ ಜವಾಬು ಕೊಡಲಿಕ್ಕೆ ಈಗ ಸಾಧ್ಯವಿಲ್ಲಾ
17. ೪ ನಂಮಗೆ ಆಶ್ರಮವಾದ ನಂತ್ರ ಯಿಂಥಾ ಸಂಗತಿ ನಂಮ ಶಿಷ್ಯವ
18. ಗದಲ್ಲಿ ನಡಿಯಲಿಲ್ಲ ಆ ಮೊದಲು ನಡದ ಸಂಗತಿ ನಂಮ ತಿಳು
19. ವಳಿಕೆಗೆ ಬರಲಿಲ್ಲಾ
20. ೫ ೪ನೆ ಸವಾಲಿಗೆ ಕೊಟ್ಟ ಜವಾಬೇ ಯೊ ಸವಾಲಿಗೂ ಆಗಿರುತ್ತದೆ
21. ಆ ಕುರಿತು ರಿಕಾರ್ಡ ಏನಾದರೂ ಉಂಟೋ ಎಂಬುದು ಈವರೆ
22. ಗೆ ನಂಮ ತಿಳುವಳಿಕೆಗೆ ಬರಲಿಲ್ಲಾ
23. ೬ ಈ ಸವಾಲುಗಳಲ್ಲಿ ನಮೂದಿಸಿದ ಸಂಗತಿಗಳು ನಂಮ ಶಿಷ್ಯ
24. ೭ ವರ್ಗಕ್ಕೆ ಮಾತ್ರ ಸಂಬಂಧಪಟ್ಟು ಯಿರುವದಿಂದ ಆ ಸವಾಲು
25. ೮ ಗಳಿಗೆ ಜವಾಬು ಕೊಡಲಿಕ್ಕೆ ನಾಂವೇ ಸಮರ್ಥರಲ್ಲ

**Summary :** The record contains eight questions and answers given by the *Swāmiji*. The questions centre round mainly *sahapāṅgi bhōjana*. Whether the *Swāmiji* would permit his disciples to take food along with Billavas,

Mahammadiyas, Holeyas and Christians ? The *Swāmiji* did not approve his disciples to do so. Another question was regarding disciples returning from foreign countries and *sahabōjana* arranged by Āryasamāj and Brahmasamāj. With regard to this matter the *Swāmiji* answered, "Since this matter is related only to the disciples, I am unable to say anything in this regard."

**Note :** The record belongs to C.A.D. 1920-21.

## 162

### P. 1

### L.

1. ಶ್ರೀಮತ್ ಪರಮಹಂಸ ಇತ್ಯಾದಿ ಬಿರಿದಾಂಕಿತ ಶ್ರೀ
2. ಚಿತ್ರಾಪುರ ಮಠಾಧೀಶ ಶ್ರೀಮದಾನಂದಾಶ್ರಮ ಶ್ರೀ ಸ್ವಾ
3. ಮಿಗಳವರ ಸನ್ನಿಧಾನಕ್ಕೆ-
4. ಹಾಲಿ ತಗ್ಗರ್ಸೆಯಲ್ಲಿರುವ ಮುರ್ಡೇಶ್ವರ ಉ
5. ಮಾಬಾಯಿ ಯಾನೆ ಸರಸ್ವತಿಯು ಮಾಡುವ ಶಿರಸಾಷ್ಟಾಂ
6. ಗ ಬಿನ್ನಹಗಳು
7. ದುಂದುಭಿ ಸಂವತ್ಸರ ಕಾರ್ತಿಕ ಬಹುಳ ೯ ಚಂದ್ರವಾರ
8. ನನ್ನ ಬಾಬ್ತು ಶ್ರೀಮಠದಲ್ಲಿ ಮುಬಾದ್ಲಾ ಜಮಾ
9. ಇರುವ ರೂಪಾಯಿ 1000-0-0 ವಂದು ಸಾವಿರದ ಪೈಕಿ ರೂ
10. ಪ್ಯಾ 200-0-0 ಯರ್ಡನೂರು ನನ್ನ ಗರ್ಜಿನ ಬಗ್ಯೆ ಅವಶ್ಯ
11. ಇರುವದಿಂದ ಹಾಗೂ ಬಡ್ಡಿ ಬಾಬ್ತು ವಂದು ವರುಷದ ರಖಂ
12. ರೂಪ್ಯಾ 62-8-0 ಆರವತ್ತೆರಡು ರೂಪ್ಯಾ ಯಂಟಾಣೆ ಮತ್ತು
13. ಸದ್ರಿ ರೂಪ್ಯಾ 200-0-0 ಕೊಡುವ ವರೇಗಿನ ಬಡ್ಡಿ ಸಹಾ
14. ನನ್ನ ಬಗ್ಯೆ ಈ ಹಣ ಶ್ರೀಮಠದಲ್ಲಿ ಇಟ್ಟ ನನ್ನ ಅಣ್ಣ ಕ್ಯಾಕೆಣೆ
15. ನಾರಾಯಣ ಭಟ್ಟ ಕಡೀಗೆ ಕೊಟ್ಟು ಈ ಬಗ್ಯೆ ಅವರಿಂದ
16. ಇದರ ಕೆಳಗೆ ಪಾವ್ತಿ ಶರಾ ಪಡಕೊಳ್ಳಬೇಕಾಗಿ ಬೇಡಿಕೊ
17. ಳ್ಳುತ್ತೇನೆ
18. ಸದ್ರಿ 200-0-0 ರೂಪ್ಯಾ ನನಗೆ ಈ ಪ್ರಕಾರ ಅಸಲು ರಖಂ

19. ಪೈಕಿ ಬಂದದಿಂದ ಬಾಕಿ ಅಸಲು ಪೈಕಿ 800-0-0 ಯಂಟನೂ
20. ರು ಮಾತ್ರ ಉಳಿಯುವದು ಜಮಾ ಇಟ್ಟುಕೊಳ್ಳಬೇಕಾಗಿ ಬೇಡಿಕೊಳ್ಳುತ್ತೇನೆ
21. ಹಾಗೂ ಸದ್ರಿ ರಖಮಿಗೆ ಹಿಂದಿನಂತೆ ಬಡ್ಡಿ ಶಿಕ್ಷಬೇಕಾಗಿ ಬೇ
22. ಡಿಕೊಳ್ಳುತ್ತೇನೆ-
23. ಉಮಾಬಾಯಿಯ ರುಜು
24. ಈ ಬಗ್ಯೆ ಸಾಕ್ಷಿ ತಗರ್ಶಿ ಮಠದ ಗಡಿ ರಾಮಕೃಷ್ಣ ರಾಯನ ಸಾಕ್ಷಿ
25. R. G. Haridas
26. Written by H. Sadashiva Rao, son of
27. Hemmady Mangesha Rao
28. ಶರಾ - ಮೆಲಿನ ಉಮಾಬಾಯಿ ಯಾನೆ ಸರಸ್ವತಿ ಕೊಮ್ ಗಣ
29. ಪತಿರಾವ್ ಮುರ್ಡೆಶ್ವರಕರ ಯಿವಳು ಮೆಲೆ ಬರಕೊಂಡಂತೆ ಯಿವಳ

**P. 2**

**L.**

1. ಬಾಬ್ತು ಶ್ರೀಮಠದಲ್ಲಿ ಕಳದ ರೌದ್ರಿ ಸಂ | ರ್ರ ಮಾರ್ಗಶಿರ ಶು ೫
2. (ತಾ ೧೫ ಡಿಶಂಬರ ೧೯೨೦ನೆ ಯ್ಲಿವಿ-)ದಲ್ಲು ಮುಬಾದ್ಲಾ ಜಮಾ ಆದ
3. ರುಪ್ಯಾ (೧೦೦೦ \* ೦) ವಂದು ಸಾವಿರದ ಬಗ್ಯೆ ಯಿವಳಿಗೆ ವಪ್ಪಿಸುವದೇ
4. ನನ್ನ ಹೈರಿಗೆ ಶ್ರೀಮಠದಿಂದ ಕೊಡೊಣ್ಣಾದ ದುರ್ಮತಿ ಸಂ | ರ್ರ ಜೆಷ್ಠ
5. ಬ ೯ ಯ್ಲ - - - - ೧೯೯ನೆ - ರ್ಯಾಸ ಅಪ್ಪಣೆ ಪ್ರಕಾರ್ರ ಸದ್ರಿ
6. ಲ್ಲಲ್ಲ (೧೦೦೦ \* ೦೨ ದ ಬಾಬ್ತು ಕಳದ ೧೯೨೧ ನೇ ಯ್ಲಿವಿ ಡಿಶಂಬರ
7. ತಾ ೧೫ನೇ ವರೆಗೆನ ೧ ವರ್ಷದ ಬಡ್ಡಿ ರು ೬ \* ೮ \* ೦ ಕಳದ ವರ್ಷ
- ನನ್ನ ಮು
8. ಖಾಂತ್ರ ಯಿವಳಿಗೆ ಮಠದಿಂದ ಪಾವ್ತಿ ಆಗಿರುವದ್ರ ವಿನಾ
9. ಯೊಗ ಯಿವಳು ಅಪೆಕ್ಷಿದಂತೆ ಸದ್ರಿ ಲ್ಲಲ್ಲ ರು (೧೦೦೦ \* ೦೨ ದ
10. ಬಾಬ್ತು - ಸಂನ್ ೧೯೨೧ ನೆ ಯ್ಲಿವಿ ಡಿಶಂಬರ ತಾ ೧೫ನೆ ಯಿಂದ
11. ನಿನ್ನೆ ತಾ ೧೫ ನವಂಬರ ಸಂ ೧೯೨೨ ನೆ ಯ್ಲಿವಿ ವರೆಗೆ ಕಳದ
- ತಿಂಗಳು ೧೧ ರ
12. ದಾ ಸಾಲಕ್ಕಿಡು ೧ ರ್ರ ರು ೬ \* ೪ \* ರಂತೆ ಸಲಬೇಕಾದ ಬಡ್ಡಿ ರು
- ೫೭ \* ೪ \* ೮
13. ಮತ್ತು ಮೆಲಿನ ಲ್ಲಲ್ಲ (೧೦೦೦)ದ ಪ್ಯಕಿ ವಾಪ್ಪು ರು ೨೦೦ \* ೦ \*
14. ಯಿನ್ನರು ಯೊ ಪ್ರಕಾರ್ರ ರುಪ್ಯಾ - ೨೫೭ \* ೪ \* ೮
15. ಯಿನ್ನರ ಅ್ಯವತ್ತೇಳು ರುಪ್ಯಾ ನಾಲ್ಕಣೆ ಯಂಟ ಪ್ಯ ಯಿವಳಿಗೆ



16. ಪಾವ್ತಿ ಬಗ್ಗೆ ಶ್ರೀಮಠದಿಂದ ಮಣೆಗಾರ್ತ ಮಾರ್ತಿಘತು ಯಿ ದಿನನೆ
17. ಯಿವನದ ಯಿಂದ ಸಹ ನನನ ವಶಾ ಕೊಡೊಣಾದ್ರು ಸಂತು-
18. ದುಂದುಭಿ ಸಂ | ರ್ರ ಕಾರ್ತಿಕ ಬ ೧೦ | ಬುಧ -
19. ತ ೧೫ ನೆ ನವಂಬರ ಸಂ ೧೯೨೨ ನೆ ಯ್ವಿವಿ
20. ಕಾರ್ಯಿಕಣಿ ನಾರಾಯಣ ಭಟ್ಕಾ

**Summary :** On Monday, 9<sup>th</sup> day of the dark half of Kārtika, Dundubhi *samvatsara*, Umābāyi of Murḍeśwar, then at Taggarise, submitted a *binnavattaḷe* to Śrī Ānandāśram Swāmiji of Śrī Chitrāpur Maṭha. She acknowledged the receipt of Rs. 200/- from the Maṭha, out of Rs. 1000/- that she had deposited. She requested the Swāmiji to deposit the remaining amount of Rs. 800/- in her name. She further requested His Holiness to continue the same previous rate of interest for the remaining principal amount.

The *binnavattaḷe* is followed by remarks, dated Nov. 15, 1922, by Kaikiṇi Nārāyan Bhaṭṭa. He acknowledged the receipt of Rs. 257 \* 4 \* 8 (Principal amount, Rs. 200/- and interest earned, Rs. 57 \* 4 \* 8), from the Maṭha and the amount to be handed over to Umābāyi.

**Note :** Dundubhi *samvatsara* corresponds to A.D. 1923.

163

To

The District Magistrate, Kanara  
Karwar.

Karwar, 3rd July 1924

Shrimat Anandashram Swami of  
Shri Chitrapur Math, Shirali

Applicant

Respectfully submitted on behalf of the applicant.

1. The applicant is the religious head of the Saraswat Brahmin Community, entrusted with the sacred duty of maintaining the tradition of Shri Chitrapur Math.

2. A summons has been received by him from the Magistrate, First Class, Honawar, calling upon him to appear before the Magistrate and to give evidence on behalf of the accused in a certain criminal case pending before a Magistrate at Mangalore.

3. The applicant being a Sanyasi is, according to the tenets of the Math to which he belongs, not allowed to appear before the court of law and this has been followed from time immemorial. There has never been a single instance in the history of this religious institution in which any Sanyasi has appeared before a court of law.

4. It need hardly be pointed out how painful it would be to the applicant to be compelled short time after he came of age, to depart from the rule, which his predecessors were fortunate to be able to observe. The applicant is confident that with your usual regard for religious sentiments, you will kindly save the applicant from the impending difficulty.

5. The applicant has no objection to depose to facts within his knowledge and his only prayer is that his evidence may kindly be taken at the Math at Shirali instead of at Honawar. The very object of issue of commission will appear to be to enable the applicant to give evidence without departing from any religious rule or custom. The ends of justice will be equally fulfilled whether the evidence is taken at Honawar or at Shirali. Shirali is in the Bhatkal petha which form part of the Honawar Taluka and is within the Magistrate's jurisdiction. The applicant is prepared, if necessary to defray the expenses of the Magistrate's journey from Honawar to Shirali which is only 21 miles.

6. When a similar occasion arose in 1921 and the applicant was cited as a witness on commission, your honour's worthy predecessor granted a similar request and directed the Magistrate First Class at Honawar to examine the applicant at Shrirali in the Math.

7. It is therefor respectfully requested that the Magistrate, First Class, Honawar, may kindly be directed to take the applicant's evidence at Shrirali;

For which act of kindness the applicant will be grateful and will always offer prayers to the Almighty God for your long life and prosperity.

164

Established in 1896

Telegraphic Address : "Dutts" CALICUT

Code used I.A.B.C. 6th Edition

U. B. DUTT & Co.

150

Importers and Merchants

ಕಲ್ಲಿಕೊಟ

Dutt's Oil Mills and

ತಾ ೯-೧-೨೮

Mechanical Workshops :

Huzoor Road

Dutt's Saw Mills

Kallai (S.I. Ry)

Offices and Show Rooms

Dutt's Buildings

L.

1. ಶ್ರೀಮತ್ತರಮಹಂಶೆತ್ಯಾದಿ ಬಿರುದಾಂಕಿತ
2. ಶ್ರೀಮತ್ ಆನಂದಾಶ್ರಮ ಶ್ರೀ ಸ್ವಾಮಿಗಳವರ ದಿವ್ಯ
3. ಚರಣಾರವಿಂದಗಳಿಗೆ ಆಜ್ಞಾಧಾರ ಕಲ್ಲಿಕೋ
4. ಟ ಯದ್ಯಾವರ, ದತ್ತಾತ್ರೆಯನು ಮಾಡುವ ಶಿರಃ
5. ಸಾಷ್ಟಾಂಗ ಬಿನ್ನಂಗಳು

6. ಪ್ರಭವ ಸಂವತ್ಸರ ಪುಷ್ಯ ಬಹುಳ ಬಿದಿಗೆ, ಸೋಮವಾ
7. ರ ವರೇಗೆ, ಶ್ರೀ ಚರಣಾನುಗ್ರಹದಿಂದ ಕುಟುಂಬಯು
8. ಕ್ತ ನಾನು ಕ್ಷೇಮದಲ್ಲಿದ್ದೇನೆ. ಅಲ್ಲಿ ಶ್ರೀಪಾದಂಗಳವರ
9. ಸೂಕ್ಷ್ಮಮಾತಿಶಯಂಗಳಿಗೆ ಅಪ್ಪಣೆಯಾಗಬೇಕಾಗಿ
10. ಬೇಡಿಕೊಳ್ಳುತ್ತೇನೆ ಶ್ರೀಸ್ವಾ ಅಣ್ಣೈನವರು ಮಂಗ್ಲೂರಿಗೆ
11. ಹೋಗಿರುವುದರಿಂದ ನಾನು ಈ ಬಿನ್ನೈಪತ್ರ ಬರಕೊಂ
12. ಡಿರುತ್ತೇನೆ ಶ್ರೀ ಗೋಕರ್ಣ ವಸ್ತಿಯಿಂದ ಮಾರ್ಗ
13. ಶಿರ ಬ - ೩ ಸ್ಥಿರವಾರ ದಿನ ಆದ ರಾಯಸ ಅಪ್ಪ
14. ಣೆಯು ಒಂದು ತಲ್ಪಿ ಸಂತೋಷವಾಯಿತು
15. ಇಲ್ಲಿಯ ಗ್ರಹಸ್ಥರು ಶ್ರೀ ಬಂಡಿಕೆರೆ ಮಠದ ಜೀ
16. ಣೋದ್ಧಾರದ ಬಗ್ಗೆ ಯಥಾನುಶಕ್ತಿ ಕೊಟ್ಟ ಹಣ
17. ವನ್ನು ಪಟ್ಟಿಸಮೇತ ಇದರ ಲಗ್ನ ಇಟ್ಟಿರುತ್ತೇನೆ
18. ತಲ್ಪಿದಕ್ಕೂ ಅಲ್ಲಿಯ ವರ್ತಮಾನಕ್ಕೂ ಅಪ್ಪಣೆ
19. ಯಾಗಬೇಕಾಗಿ ಬೇಡಿಕೊಳ್ಳುತ್ತೇನೆ ವಟ್ಟಿಗೆ 43 -
20. ರೂಪಾಯಿ ಇರುತ್ತದೆ
21. ಉದ್ಯಾವರ ದತ್ತಾತ್ರಯನು ಮಾಡುವ ಅ
22. ನಂತಾನಂತ ಬಿನ್ನೈಗಳು

(ಇಂಗ್ಲಿಷ್‌ನಲ್ಲಿ ಯು. ಬಿ. ದತ್ತರ ಸಹ)

**Summary :** On the 9<sup>th</sup> of January 1928, Dattatreya of Udyāvar, informed Śrī Ānandāśram Swāmiji, that he had sent Rs. 43/-, in connection with the renovation of Śrī Bhaṇḍikēri *Maṭha*. He requested the Swāmiji to acknowledge the receipt of the amount.

**L.**

1. ಶ್ರೀ
2. ಶ್ರೀಮಠದಿಂದ ಬಂದ ಸರ್ಕಿಲಾರ ನಂಬರ 5ನೇ
3. ರ್ಯಾಸ ಅಪ್ಪಣೆಯ ಪ್ರಕಾರ ಶ್ರೀ ಗೋಕರ್ಣ
4. ಬಂಡಿಕೇರಿ ಆದಿ ಗುರುಮಠ ಕಟ್ಟೋಣದ
5. ಜೀಣೋದ್ಧಾರದ ಬಗ್ಗೆ ಕಲ್ಲಕೋಟ ಗ್ರಹಸ್ಥ
6. ರಿಂದ ಮಾಡಿದ ವರ್ಗಣೇ ಪಟ್ಟಿಯು-

		Rs.	as.	Ps.
1	ನಿಲಾವರ ನಾರಾಯಣರಾವ್ N. Narayana Rao	5	- 0	- 0
2	ಕಂಡ್ಲೂರ ದತ್ತಾತ್ರೇಯರಾವ್	8	- 0	- 0
3	ಅಗ್ರಹಾರ ಮರ್ತೊಬರಾವ ಅಗ್ರಹಾರ ಮರ್ತೊಬ	3	- 0	- 0
4	ಮುಂಡ್ಲೂರ ವಿಟ್ಟಲರಾವ್ M. Vithal Rao	5	- 0	- 0
5	ಮುಂಡ್ಲೂರ ನರಸಿಂಗರಾವ್ M. Narasinga Rao	2	- 0	- 0
6	ಭೀಜೂರ ಆಪ್ಪರಾವ್ (ಇಂಗ್ಲಿಷ್‌ನಲ್ಲಿ ಸಹಿ)	5	- 0	- 0
7	ಹಟ್ಟಂಗಡಿ ಉಮಾನಾಥರಾವ್ H. Umanatha Rao	5	- 0	- 0
8	ಡಿಪಟಿ ಕಲೆಕ್ಕರ ಹಟ್ಟಂಗಡಿ ಶಂಕರರಾವ್ H. Shankara Rao	10	- 0	- 0

(1st instlment)

---

 ೪೩ ೬ ೦ ೬ ೦
 

---

## 165

P. 1

L.

1. ಶ್ರೀಮತ್ ಪರಮಹಂಸತ್ವಾದ್ಯಾಖ್ಯಣ್ಣ
2. ಮಣ್ಣನ ಮಣ್ಣಿತ ಶ್ರೀಮತ್ಪಾಣ್ಡುರಂಗಾಶ್ರ
3. ಮಾನುಗ್ಯಹೀತ ಶ್ರೀ ಚಿತ್ರಾಪುರಾಧಿಷ್ಟಿತ ಶ್ರೀ
4. ಮದಾನನ್ದಾಶ್ರಮ ಶ್ರೀ ಸ್ವಾಮಿಗಳವರ ಸಂ  
ನಿಧಿಗೆ -
5. ಮುರ್ಡೇಶ್ವರದಲ್ಲಿರುವ ವೆಂಕಟಾಪ ಸಾಂತಪ್ಪಾ ಹಳದಿಪುರ
6. ಯೊತನು ಮಡುವ ಶೀರಸಾಪ್ಪಾಂಗ ಬಿಂನಹಂಗಳು - -
7. ಮಹಾರಾಜೇಶ್ರೀ ಗಣೇಶರಾವ ಶಿವರಾವ ಗೆರಸಪ್ಪಾ

8. ಯವರು ಯಿದೇ ಶುಕ್ಲ ಸಂ | ದ ಆಶಾಡ ಶು ೧೫ ಮೀ
9. ರವಿವಾರ ದಿವ್ವ ಕೊಟ್ಟ ಬಿಂನಹ ಪತ್ರದಂತ್ರ ಮೊವಳೀ ಗ್ರಾ
10. ಮದ ಸರ್ವೆ ನಂಬ್ರ ೧೩೧ ಪ್ತಾ ೧೨ನೇ ಬಾಗ್ಯಾತ ಸ್ತಳ ನಾನು
11. ಸದ್ರಿಯವರಿಂದಾ ವರುಶ ೧ ರ ಮುಲಗೆಣಿ ನಗದಿ ರುಪ್ಯಾ
12. ೩೯ \* ೫ \* ೦ ಕ್ಕೆ ಪಡದು ಮುಲಗೆಣಿ ಹಕ್ಕಿನಿಂದಾ ಅನುಭವ್ವಿ
13. ಬರುವ ಸ್ತಳದ ಜವಾಬದ್ದಾರಿಯಿಂದಾ ಮುಲಗಾನಳಿಗೆ
14. ಸಾಲ್ಲಲೀನ ಸಲತ್ಯ ಮುಲಗೆಣಿ ನಗದಿ ರುಪ್ಯಾ ೨೬ \* ೫ \* ೦
15. ವಜಾ ಕಳದು ಬಾಕಿ ರುಪ್ಯಾ ೧೩ \* ೦ ತಾನು ಶ್ರೀಮಠದಲ್ಲಿ
16. ಯಿಟ್ಟ ಶಾಶ್ವತ ಶೇವೆ ಬಗ್ಯೆ ಪ್ರತ್ತಿ ಸಂ | ದ ಫಾಲ್ಗುಣ ಬ ೩೦
17. ವ್ಯಾದೆ ವಳಗೆ ಶ್ರೀ ಸಂನಿಧಿಯಲ್ಲಿ ವ್ಲಲ್ಲ ಕೊಟ್ಟು ಬರ
18. ಬೇಕಾದ ನಂನ ಹತ್ತರ ಸಮಕ್ಷ ತಿಳ್ಳಿದಂತ್ರ ನಾನು
19. ಬಿಂನಶ್ಯಶಿಕೊಳ್ಳುವದೇನಂದ್ರ ಯೊ ಮೇಲೆ ಕಾಣ್ನಿದ ಸ್ತ
20. ಳದ ಜವಾಬದ್ದಾರಿಯಿಂದ್ತಾ ರುಪ್ಯಾ ೧೩ \* ೦ ಪ್ರತ್ತಿ ಸಂ |
21. ದ ಫಾಲ್ಗುಣ ಬ ೩೦ ವ್ಯಾದೆಗೆ ಸದ್ರಿಯವರು ಯಿ
22. ಟ್ಪ ಶೇವೆ ಬಗ್ಯೆ ಸಲ್ಯಾಸುತ್ತಾ ಬಂದು ಪಾವ್ತಿ ತೆಗ

**P. 1**

**L.**

1. ದುಕೊಳ್ಳುತ್ತಾ ಬಂದೇನು ಯಂತ್ತಾ ಬರಕೊಂಡ ಬಿಂ
2. ನಹ ಪತ್ರ ಶುಕ್ಲ ಸಂ | ದ ಆಶಾಡ ಬ ೧೪
3. ಹಳದಿಪುರ ವೆಂಕಟ್ರಾವ ಸಾಂತಪ್ಪಾಯಿ
4. ವನು ಮಾಡುವ ಶೀರಸಾಷ್ಟಾಂಗ ಬಿಂನಹಂ
5. ಗಳು

**Summary :** On the 14<sup>th</sup> day of the dark half of Āṣāḍha, Śukla *saṁvatsara* (A.D. 1930), Veṅkaṭrao Santappa of Haḷadipur, residing in Murḍeśwar, submitted a *binnavattaḷe* to Śrī Ānandāśram Swāmiji. For having taken over the land in Movḷī *grāma*, Survey No. 113, for Rs. 39 \* 5 \* 0, towards *mūlagēni*, he promised that he would continue to pay Rs. 13 \* 0 per annum, towards services, before the 30<sup>th</sup> day of the dark half of Fālguṇa of each *saṁmvatsara*.

166

Camp. Vittal, S. Kanara

Dated. 17th May 1934,

From

His Holiness

Srimat Anandashram Swamiji

of the Sri Chitrapur Mutt

Shirali, District North Kanara

To

The President,

Board of Commissioners

for Madras Hindu Religious Endowments

Cathedral Post, M a d r a s

Sir,

The Srimat Anantheshwar temple of Vittal, South Kanara District, is an old temple of the Chitrapur Saraswath -- community and We and Our Predecessors, as spiritual Heads of the community had been supervising the management of the temple through a parpathyagar. Since the Religious Endowments Act came into force, we were appointed sole trustee under the Act. For reasons which are not quite relevant here, We have decided, after consultation with prominent members of the community and the Saraswath Sabha of Puttur and Vittal, to hand over the secular management of the temple and its - - properties to a local body which may be expected to pay - - greater and more detailed attention to the same. A tentative draft of a scheme for the temple had been submitted to us by the duly constituted representatives of the local community some time ago last year, and also appears to have been submitted later on to the Hindu Religious Endowments Board, but the - Board have apparently lodged the same and re-appointed us as sole trustee of the temple. We believe that a transfer of the secular management of the temple will conduce to better administration and we therefore tender this our resignation of

the office of trustee of the temple to enable the Board to make the necessary changes and give a legal basis to the arrangements by forming a scheme or otherwise under the Act. For this purpose we hereby tender our resignation and hand over the secular management of the temple and its properties to the four gentlemen named below, nominated by the Puttur Vittal Saraswath Sabha :-

Mr. Kodikal Sunder Rao, Retired Telegraphist, Puttur,  
South Kanara.

Mr. Beltangady Mangesha Rao, Pleader, Puttur, South  
Kanara.

Mr. Konaje Shiva Rao, Land-holder, Vittal, South  
Kanara.

Mr. Ammebal Rama Rao, Land-holder and Karnam,  
Vittal, South Kanara.

We request that this resignation be immediately accepted and the above-mentioned four gentlemen be appointed *interim* trustees pending the promulgation of a proper scheme or other final orders in the matter. We assure the community and the Board that we shall continue to visit the temple and watch the experiment with the same sympathy and interest as hitherto.

On receipt of your reply and the order appointing the *interim* trustees, we shall submit a tentative draft of a scheme on which we are obtaining the views of the members of the community interested in the same. Meanwhile we request that orders accepting this resignation and appointing the said gentlemen as *interim* trustees may be expedited. We attach a statement signed by the said four gentlemen agreeing to be appointed as such *interim* trustees.

We remain  
yours faithfully



167

Office of the Board of Commissioners  
for Hindu Religious Endowments  
Cathedral Post, Madras

Memorandum No. 19660 A/34-2 dated 23-5-1934

Ref : His letter dated 17/5/1934 in Re; Ananteswar temple,  
Vittal, Puthur taluk, South Kanara Dt.,

The Swamiyar of Chitrapur Math, Shriali, North Kanara District, Bombay Presidency, is informed that under Madras Act II of 1927 the number of non-hereditary trustees for a non-excepted temple cannot be more than three. He is therefore requested to suggest the names of three out of the four persons recommended by him for appointment as Interim-trustees.

The Swamiyar is also informed that trustees of non-excepted temples should be appointed by the Committee or in its absence by the Board and that therefore his nominees can legally enter into management only after they are appointed under the Act in the name afore mentioned

C. S. Swaminathan  
Secretary

smd 23/55-34

F o r w a r d e d  
(By Order)

K. Narayana M-----  
Superintendent

1. Srimad Anandasram Swamiji of Chitrapur Math,  
(Camp) Vittal, Puthur taluk, South Kanara District.
2. copy to : The Superintendent of Hindu Religious  
Endowments for South Kanara and North Malabar.

168

Rao Sahib K. R. Tombat  
and  
S. R. Tombat

8th Main Road  
Malleswaram  
Bangalore, 17th January 1942

ಶ್ರೀಮತ್ ಪರಮ ಹಂಸೇತ್ಯಾದಿ ಬಿರುದಾಂಕಿತ ಶ್ರೀಮತ್  
ಪಾಂಡುರಂಗಾಶ್ರಮಾನುಗ್ರಹೀತ ಶ್ರೀಮತ್ ಆನಂದಾಶ್ರಮ ಸದ್ಗುರುಗಳವರ  
ಚರಣಾರವಿಂದಗಳಿಗೆ-

ಬೆಂಗಳೂರು ನಿವಾಸಿ ತೊಂಬತ್ ಕೇಶವರಾಯನ ಮತ್ತು  
ಸಖಾರಾಮರಾಯನ ಅನಂತಾನಂತ ಬಿನ್ನಹಂಗಳು.

ತುರುವಾಯ ಇದೇ ವಿಷು ಸಂ | ಮಾಘ ಶುದ್ಧ ಪ್ರತಿಪದಿ ಶನಿವಾರದವರೆಗೆ  
ಶ್ರೀಗುರು ಕೃಪೆಯಿಂದ ನಾವೆಲ್ಲರೂ ಸೌಖ್ಯದಲ್ಲಿದ್ದೇವೆ.

ಈ ದಿನ ಡ್ರಾಫ್ಟ್‌ಮೂಲಕ 4090 ರುಪಾಯಿಗಳನ್ನು ರಾ|| ಹಟ್ಟಂಗಡಿ  
ಶಂಕರರಾಯರಿಗೆ ಬೊಂಬಾಯಿಗೆ ಕೊಟ್ಟು ಕಳುಹಿಸಿರುತ್ತದೆ. ಅದು ಶ್ರೀಮಠಕ್ಕೆ  
ಸದ್ಯಕ್ಕೆ ಜಮಾವಾಗುವುದು. ಈ ಮೊಬಲಗಿನ ಪೈಕಿ : (1) 2000 ರುಪಾಯಿಗಳನ್ನು  
ನಮ್ಮ ಅಜ್ಜ ತೊಂಬತ್ ಸುಬ್ರಾಯರ ಹೆಸರಲ್ಲಿ ಮೂಲಧನವಾಗಿ ತೆಗೆದುಕೊಂಡು  
ಇದರ ಬಡ್ಡಿಯಿಂದ ಪ್ರತಿವರ್ಷ ಆಷಾಡ ಶುದ್ಧ ಪೂರ್ಣಿಮಾ ದಿನ 30 ರುಪಾಯಿ  
ಶ್ರೀ ಪಾದಪೂಜೆಯನ್ನೂ ಅದೇ ರೀತ್ಯಾ ಭಾದ್ರಪದ ಶುದ್ಧ ಪೂರ್ಣಿಮಾದಿನ 30  
ರುಪಾಯಿ ಶ್ರೀಪಾದಪೂಜೆಯನ್ನು ನೆರವೇರಿಸುವರೆ ಮೂಲಧನವಾಗಿಯೂ ಮತ್ತು  
(2) 1000 ರುಪಾಯಿಗಳನ್ನು ನಮ್ಮ ಅಜ್ಜ ಕಲ್ಲೆ ಮಂಜುನಾಥಯ್ಯನವರ ಹೆಸರಲ್ಲಿ  
ಪ್ರತಿವರ್ಷ ಶ್ರೀ ಶಿವರಾತ್ರಿದಿನ ಪ್ರದೋಷಕಾಲದಲ್ಲಿ ಲಘು ರುದ್ರನಡಿಸಲು  
ಮೂಲಧನವಾಗಿಯೂ, ಹಾಗೂ (3) 500 ರುಪಾಯಿಗಳನ್ನು ನಮ್ಮ ಚಿಕ್ಕ ತಂದೆ  
ಧಾರೇಶ್ವರ ಅನಂತಯ್ಯನವರ ಹೆಸರಲ್ಲಿಯೂ, 500 ರುಪಾಯಿಗಳನ್ನು ನಮ್ಮ  
ಸೋದರಳಿಯ ಗಂಗೊಳ್ಳಿ ಶಿವಶಂಕರರಾವ್ ಹೆಸರಲ್ಲಿ ಕೂಡ 1932ನೇ ಇಸ್ವಿ  
ಸಪ್ಟಂಬರ 12ನೆ ತಾರೀಕಿಗೆ (ಸೋಮವಾರ) ಸರಿಯಾದ ತಿಥಿಯ ದಿವಸ ಶ್ರೀಮಠದ  
ಒಂದು ದಿವಸದ ವಿನಿಯೋಗಕ್ಕೆ ಮೂಲ ಧನವಾಗಿ ಸ್ವೀಕರಿಸಬೇಕಾಗಿ ಅತಿದೈನ್ಯದಿಂದ  
ಬೇಡಿಕೊಳ್ಳುತ್ತೇವೆ.

ಮೊದಲು ವಿವರಿಸಿದ ಎರಡು ವಿನಿಯೋಗಗಳನ್ನು ಇದೇ ವರ್ಷವೇ  
ನಡಿಸಬೇಕೆಂದು ನಮ್ಮ ಇಚ್ಛೆ ಇರುವುದರಿಂದ ಅದಕ್ಕೆ ತಗಲುವ 90 ರುಪಾಯಿಗಳನ್ನು  
ಕೂಡ ಮೂಲಧನ 4000 ರುಪಾಯಿಗಳ ಸಂಗಡಲೇ ಕಳುಹಿಸಿಕೊಟ್ಟಿರುತ್ತದೆ.

ನಮ್ಮ ಕುಶಲಾಭ್ಯುದಯಕ್ಕೂ ನಾವು ನಡಕೊಳ್ಳುತ್ತಿದ್ದಕ್ಕೂ ಶ್ರೀ ಗುರು  
ಸನ್ನಿಧಿಯಿಂದ ಆಶೀರ್ವಾದಗಳನ್ನು ದಯಪಾಲಿಸಬೇಕಾಗಿ ಬೇಡಿಕೊಳ್ಳುವೆ.

**Summary :** On 17<sup>th</sup> January 1942, Tombat Kēśavarāya and Sakhārāmrāya wrote a *binnavattale* to Śrī Ānandāśram Swāmiji, informing him that they had sent Rs. 4090/- by draft to Hattiaṅgaḍi Śaṅkararāya living in Bombay. The amount was to be credited to Śrī maṭha and the interest earned was to be utilised for different rituals. Rs. 30/- to be spent for *pādapūja* on Āṣāḍha Śu. Pūrṇimā of every year in the name of Tombat Subrāya, the grandfather of the grantor. The other services mentioned are *Laghurudra*, *Viniyōga* at Śrīmaṭha, etc.

### 169

Before the Deputy Commissioner for Hindu Religious and  
Charitable Endowments (dm) Department  
Coimbatore

Wednesday the sixth day of July 1955

Present : Sri A. S. Mannadi Nair, B.A., B.L.

Bar at Law, Deputy Commissioner

O.A. No. 9 of 1955

In the matter of Sri Anantheswasra temple, Vithal,  
Puthur Taluk South Kanara District.

Proceeding under sec 58(5) of the Madras H.H. & C.E.  
Act, 1951 Madras Act XIX of 1951 for the modification of  
the scheme settled in B.O. No. 3296 dated 6-12-1937

This case coming on for final hearing before me on 6-  
7-1955 and none having been present and in consideration of  
all the materials placed before me in the matter the following  
order is made :-

### ORDER

The scheme settled in B.O. 3296 dated 6-12-1937 for  
the administration of Sri Anantheswara temple, Vithal, Puthur

Taluk, South Kanara District and its endowment be and is hereby modified as follows :

Modified scheme

1. This amended scheme shall come into force from the date of this order.

2. In the scheme, if not inconsistent with the context the Act means the Madras Hindu Religious and Charitable endowment of 1951 as amended from time to time and all other words and expressions used herein shall have the repetitive meaning assigned to them in the said act.

3. The temple of Srimad Anantheshwara of Vittal Knabe village, Puthur Taluk, South Kanara District and all properties movable and immovable which have been or may hereafter be dedicated to the aforesaid deity do and shall vest in the deity.

4. The above mentioned temple and its properties shall be administered by three honorary trustees to be appointed by the appropriate authority under the act.

5. The trustees shall elect one of themselves as the managing trustee. If they fail to do so within one month of their appointment or of the date on which the vacancy arises the appropriate authority shall appoint the Managing Trustee.

6. The trustees shall meet in the premises of the temple at least once a month and oftener if necessary for the transaction of the temple business.

7. The Managing Trustee shall call for a meeting of the trustees on being required to do so by a requisition in writing made by any of the trustees.

8. The entire executive administration of the temple shall be conducted through a manager under the general control of the trustees and under the immediate supervision of the

managing trustee. The manager shall be appointed by the trustees. His salary shall come out of the funds of the temple. The salary and conditions of service of the manager shall be governed by the provisions of the rules framed by the Government in G.O. Ms. 182 R. W. dated 6-2-53 as modified from time to time or any similar rules that may replace the said rules. The person appointed as Manager shall before taking charge of his office, furnish security in cash for Rs. 1000/- to the satisfaction of the trustees.

9. The Manager shall be in charge of the administration of the temple, direct and supervise the work of the temple servants, see to the proper performing of the daily worship and the ceremonies of the temple and maintain regular and proper accounts of the income and expenditure of the temple. He shall be the person entitled to receive all items of income to make disbursements and to operate on the current and other deposit accounts to be opened in the name of the temple in authorised banks.

10. The Manager shall represent the temple in all legal proceedings. No Legal proceedings shall be initiated on behalf of the temple except with the sanction of the trustees.

11. The Manager shall be in custody of the records, jewels and moveables of the temple.

12. The trustees shall have power to check from time to time accounts maintained by the Manager and the cash balance at his hands.

13. The trustees shall cause to be kept in a prominent place in the temple premises one or more hundial boxes. One of the keys of the hundial shall be in the custody of the Manager and the other with the Managing trustee. The hundiels shall be opened in the presence of all the trustees and the contents thereof noted in a separate register to be maintained for that purpose.

14. The accounts of the temple shall be maintained Fasliwar and a summury thereof shall be published annually by the manager on the notice board of the temple.

15. The trustees shall not be entitled to any remunerations from the temple funds.

16. Any worshipper ..... shall be entitled to examine the temple accounts during office hours or any working day on payment of annas eight to the temple for every day or part of a day of inspection. The trustees shall however, have power to determine which days shall be deemed to be working days for this purpose.

17. Save in so as is expressly provided ..... the provisions of the Act and the rules framed thereunder shall apply to the temple.

Sd. A. S. Manmadi Nair  
Deputy Commissiner

Forwarded / By Order

r.h. 25/7

Manager

1) Sri M. Narasinga Rao, (2) ..... (3) Sri V. Vithal Rao, (4) Sri K. Narayna Rao Trustees of Sri etc.,

5. Sri S. Shama Rao, Manager of Sri etc.

6.7. The Assistant Commissener W.R. C.H. Managlor with addl. copies for affixture on the notice board of his office and report. The file in B.O. 3296/37 is returned here with. The receipt of the file may be anknwledged Encl : 1 file and annexure.

8. The Commissioner H.R. & C.E. (Adm) Department, Madras. With annexure.

9. to, 11. The Tahsildar Puthur Tk. with additional copies for affixure on the notice board of (1) his office, (2) village chavadi or municipal council (3) the temple notice board and report. The affixiure may be done through Village Officer.
12. Notice board
13. Stock file with annexure. 14. 15. Extras with annexure.

**Note :** The number of copy stamps reuired for furnishing certified copy of annexure to the order containing the grounds of the above decision will be intimated on receipt of regular copy application and postage stamps worth two annas.

### 170

ಶ್ರೀ ಸ್ವಾಮಿಯವರಿಗೆ-

ಮಂಗಳರಲ್ಲಿರುವ ಗೌಡ"ಸಾರಸ್ವತ ಹತ್ತು ಸಮಸ್ತರ" ಬಿನ್ನವತ್ತಳೆ ಜಯ ಸಂ | ಶ್ರಾವಣ ಬ | ೧೩ ಮಿತಿ

ವರ್ಷಾಶನ ವಂತಿಗೆ ಪಟ್ಟಿಮಾಡಿ ಅೃವಜು ಕಳುಹಿಸುವ ಹಾಗೆ ಅಪ್ಪಣೆ ಆದಬಗ್ಯೆ ವಿಟ್ಟಲದ ಶ್ರೀಮದನಂತೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ವಂತಿಗೆ ಹಣಗಳು ಕೆಲವು ಕೊಟ್ಟು ಕೆಲವು ಇನ್ನೂ ವಸೂಲಾಗುವ ಪ್ರಯತ್ನದಲ್ಲಿರುವದರಿಂದ ಅಪ್ಪಣೆಯಾದಂಥಾ ವಿಷಯದಲ್ಲಿ ವರಾಡೆಪಟ್ಟಿ ಮಾಡುವ ಬಗ್ಯೆ ಸಂದರ್ಭವಿಲ್ಲ ಎಂದು ವಗ್ಯೆರೆ ಇದೆ.

**Summary :** On the 13th day of the dark half of Śrāvāṇa, Jaya samvatsara (A.D. 1955), Gauḍa Śāraswats of Mangalore, submitted a *bimmavattaḷe* to the Swāmiji. They informed Swāmiji that they had collected and remitted some subscriptions towards the renovation of Śrī Anantēśwara temple of Viṭhala and since the collection work was in progress, it was not possible for them to prepare the list of subscriptions.

## 171

Shree Datta Jayanti Celebrations  
"Shree Guru Deva Datt"

From : 19-12-58

To : 27-12-58

Under the auspices of Shree Datta Mandir Saraswat Association (Vakola) Shree Datta Jayanti will be celebrated in Shree Datta Mandir, near Pipe line, Vakola, Santa-cruz (East), Bombay-25 from 19th December to 27th December 1958.

**ALL ARE INVITED TO ATTEND**

15-12-1958

B. L. Hattiangadi

R. R. Talageri

*Chairman**Hon. Gen. Secretary*

Date &amp; Time

Programme.

From 19-12-58 to 27-12-58  
6-00 a.m. to 12-00 noon

Shree Guru charitra Parayana

FRIDAY 19-12-1958  
8-30 p.m. to 10-00 p.m.

Bhajan by Shree Dattaguru  
Bhajan Mandali, Vakola

SATURDAY 20-12-1958  
8-30 p.m. to 10-00 p.m.

Bhajan by Shree Sadguru  
Bhajan Mandali, Dadar

SUNDAY 21-12-1958  
5-00 p.m. to 7-00 p.m.

Bhajan by Shree Anandashram  
Bhajan Mandali, Bandra

MONDAY 22-12-1958  
8-30 p.m. to 10-00 p.m.

Kirtan by Smt. Shantabai  
Balsawar

TUESDAY 23-12-1958  
8-30 p.m. to 10-00 p.m.

Bhajan by Sri & Smt. Bhaskar  
Rao Kodikal

WEDNESDAY 24-12-1958  
8-30 p.m. to 10-00 p.m.

Bhajan by Sri Pandurang N.  
Kodikal

THURSDAY 25-12-1958  
5-00 p.m. to 7-00 p.m.

Bhajan by Dr. Brahmanand  
Mavinkurve, Harmonium by  
Shri Mohanchandra Nadkarni  
Shree Datta Janma and  
Cradding



FRIDAY 26-12-1958 8-30 p.m. to 10-00 p.m.	Kritan by Shri N. B. Gulwadi
SATURDAY 27-12-1958 6-00 p.m. to 7-00 p.m.	Palki-procession Lead by Swastik Samarth Vyayam Mandir's Band & Lazim party of Saraswat-club, Santacruz

**N. B. :** All the above programmes will be ended with  
managalarati and Tirth-prasad.  
The programme is subject to alteration

### THE PATH

The First good level is Right Doctrine Walk  
In fear of Dharma, shunning all offence;  
In heed of Karma, which doth make man's fate;  
In lordship over sense.

The Second is Right Purpose Have good will  
To all that lives, letting unkindness die  
And greed and wrath; so that your lives be made  
Like soft airs passing by.

The Third is Right Discourse. Govern the lips  
As they were palace doors, the King within;  
Tranquil and fair and courteous be all words  
which from that presence win.

The Fourth is Right Behaviour. Let each act  
Assoil a fault of help a merit grow;  
Like threads of silver seen through crystal beads  
Let love through good deeds show.

"Light of Asia"

172

To

His Holiness Sri Anadashram Swamiji  
Sri Chitrapur Math, Shirali  
Camp :- Vittal. S. Kanara

May it please your Holiness,

It is with the most humblest gratitude and thankfulness that I have the privilege to acknowledge the receipt of your Holiness's loving prasad of Rs. 301/- (three hundred and one only) as a donation towards the Library Building Fund and blessings for the success of my move ment. Nothing succeeds like success, so says an English proverb and I am now cheered up to work with greater energy and vigour for the consummation of my plan. May it please the almighty Providence that by His grace and Your Holiness's blessings my activeties and labours in this cause may be attended with an early success and this has been my constant and devoted prayer.

I will send the formal receipt of the Trust to your Holiness on my return to Chandavar on the 5th or 6th of January next. I have come here on the 16th for the marriage of my son.

The instructions sent with sri Sadanand Nagarkatti have been humbly noted by me.

With my humblest and devoted pranams at the lotus feet of your Holiness,

I beg to remain

Your Holiness's most devoted disciple

(S.M. Masurker)

Chairman, Sir Narayan Chandavarkar Memorial Trust  
Chandavar (Regd)

Camp :

C/o. B. M. Masurkar  
21, Kanara House Moghul Lane  
Mahim, Bombay - 16

173

Konkani Sahitya Samiti  
(Founded 1944)

Ratti Villa  
Bai Motibai Street  
Tardeo Road  
Bombay-7

Dear Mr. Babu Rao,

You may perhaps have received a Brochure of our 1st Konkani Drama Festival held in 1958 through Shri Gulwadi Gopinath.

We Are holding the 2nd drama Festival during 1959 and enclose two Hand Bills to the effect for your kind perusal.

During last year our revered Guruji sent His blessings, which we incorporated in our Brochure. We earnestly desire to have similar blessings from our Guruji and we shall be obliged if you will kindly contact Him and request on our behalf to bestow His blessings for the success of our festival.

Please let us have His message before 29-12-1958, to enable us to publish in our Brouchure.

We hope you will kindly do the needful in the matter.

Kindly excuse us for any inconvenience during your busy time of Sadhana Saptaha.

Yours faithfully,  
For Konkani Sahitya Samiti  
(P.A. Mudur)  
SECRETARY

Shri Bahurao Yellore  
C/o. Ms. Yellore Rama Rao & Co.  
Hampankatta  
MANGALORE - 1

174

CHRI CHITRAPUR MATH

S. B. Nagarkatti  
Manager

No. 77  
SHIRALI (North Kanara)  
Mysoure State  
20th December 1958

"Ananta Dandavat" at the holy feet of my Paramapujya  
Sadgurudev !

I beg to say that I have received His Holiness' order dated 15th from Vittal camp on the 18th December.

(1) Shri Upponi Ramabhat has got the copies or horoscopes of Shri Talgeri Shivanand and family. I have arranged for the same to be handed over to the astrologer here and his observation to be sent to Shri Talgeri as early as possible. The astrologer has so far not arrived from Bombay. I have particularly told Shri Vasantbhat to see that a satisfactory reply is sent to Shri Talgeri after the astrologer's

arrival here, if he does not turn up by the time I leave for Mangalore.

(2) The parcel of "Pacchha Karpur" has arrived yesterday mornig. I have sent yesterday itself by money order from Math account Rs. 48-25 np. to Shri Karnad Bakut (Rs. 46-75) being cost and Rs. 1-50 np. being postage). The parcel has been kept in tact in the Almirah.

(3) I have wired to Shri Madiman Devidas that he need not bring Shri Shanbhag with him for repairs to the Dynamo of the Math, as Sundarmam is to come here today with a Mechanic of Shri Bagde Devidas Rao of Kasaragod. I first wrote a postcard to him immediately on receipt of H.H.'s order on the 18th instant in the evening, but by then the Tapal was sealed. So, I sent a telegram on the 19th morning to Shri Madiman. Shri Madiman & party are arriving here on the evening of 22nd instant. Shri Hemmady and family are expected here from Gokarn - Mallapur either today evening or tomorrow morning by car.

(4) I beg to submit that I have been giving order for cocoanuts to Shri Kesarkodi along with other merchants. Last time when he came for an order, there was sufficient stock of cocoanuts in the Math as just a day prior to his coming a Navayat of Murdeshwar had fulfilled my previous order for 1,000 ecoanuts placed with him @ Rs. 25 per 100. So, K. was told that there was stock. We have now placed an order for 1,000 cocoanuts with K. @ Rs. 25 per 100, to be brought by him in the first week of January 1959, as we have already about 1,000 cocoanuts in stock. I beg to submit that I will continue to place a regular order for cocoanuts with K., bearing in mind the quality and rate.

(5) I have paid Rs. 21/- @ Rs. 7/- each for T.A. to Mangalore of Shris Haldipur Ganeshbhat, Savkur Dinu and Radhakrishna. I have arranged payment of Rs. 7/- to Shri Shukla Lakshmanbhat while going to Mangalore.

Ever craving for divine grace, protection and blessings, and with my Shirasastanga pranams.

Ever the huble slave,  
सदानन्द

175

CHRI CHITRAPUR MATH

H. L. Shukla

Shirali (North Kanara)

॥ श्रीगुरुभ्यो नमः ॥

ತಾ. : 21-12-58

ತೀ. ಸೂರ್ಯಬಾಷ್ಪನವರ ಚರಣಗಳಲ್ಲಿ ಚಿ. ಅನಂತನ ಅನಂತ ವಂದನೆಗಳು,

ತಾವು ಮಂಗಳೂರಿನಿಂದ ವಿಟ್ಟಕ್ಕೆ ಹಿಂತಿರುಗುವಾಗ ದಾರಿಯಲ್ಲಿ ನಡೆದ ಘಟನೆಗಳ ಪೂರ್ಣ ವಿವರಗಳನ್ನು ಶ್ರೀ ತೊಂಬತ ಕೇಶವರಾಯರು ಶ್ರೀ ಬಾಬೂರಾಯರಿಗೆ ಬರೆದ ಚೀಟಿನಿಂದ ಪೂರಾ ತಿಳಕೊಂಡೆವು. ಶ್ರೀಯವರಿಗೆ ಮೂಡಬಿದ್ರೆ-ಬಂಟವಾಳ ಮಾರ್ಗವಾಗಿ ಹೋಗುವ ಪ್ರಸಂಗ ಬಂದಿದರಿಂದ ತುಂಬ ಆಯಾಸವಾಗಿರಬಹುದು. ರಾತ್ರಿ 10 ಗಂಟೆಯಾದರೂ ಆಗಿರಬಹುದು.

ನಿನ್ನೆ ಬೆಳಿಗ್ಗೆ ಬಸ್ಸು ಹೊರಡುವ ತನಕ ಕಾಸರಗೋಡಿನಿಂದ ಮೆಕೆನಿಕ್‌ನು ಬರಲಿಲ್ಲವಾದ್ದರಿಂದ ನಾನೊಬ್ಬನೇ ಮಂಗಳೂರಿನಿಂದ ಹೊರಟು ಸಂಜೆ 4½ ಗಂಟೆಗೆ ಇಲ್ಲಿ ತಲೆದೆನು. ಮೆಕೆನಿಕ್‌ನು ನಂತರ ಬಂದ ಕಾರಣ ಸುಂದರ ಅಜ್ಜನವರು 8½ ಗಂಟೆಗೆ ಭಟ್ಟಳಕ್ಕೆ ತಲೆ ಮುಂದೆ ಬಸ್ಸು ಇಲ್ಲದರಿಂದ ಸ್ವಶಲ್ ಕಾರು ಮಾಡಿ ವೆಂಕಟಾಪುರ ತನಕ ಬಂದು ಅಲ್ಲಿಂದ ಕಾಲ್ನಡಿಗೆಯಿಂದ ಇಬ್ಬರೂ ರಾತ್ರಿ 9½ಗೆ ಇಲ್ಲಿ ತಲೆದರು.

ಶ್ರೀಯವರು ಹೇಳಿದ ಎಲ್ಲಾ ಕೆಲಸಗಳು ಮಾಡಿರುತ್ತೇನೆ. ಬೆಳ್ಳಿಯ ಗುಲಗುಲೆ, ವೆಷ್ಟು ಪಂಸ್ತಕ ಯೋಗ್ಯ ಸ್ಥಳದಲ್ಲಿ ಇಟ್ಟಿರುತ್ತೇನೆ. ಸಂತಿ ಸುನೀತಿಗೆ ಬರೆದ ಪತ್ರವನ್ನು (ಕವರ ಇಲ್ಲೇ ಇದ್ದದರಿಂದ) ಇಲ್ಲಿಂದಲೇ ರವಾನಿಸಲಾಗಿದೆ. ಶ್ರೀಯವರು ವಿಟ್ಟಕ್ಕೆ ಮರಳಿದ ಬಳಿಕ ಬಾಬೂರಾಯರು ಅಡಿಗೆಯ ಬಗ್ಗೆ ಉಳ್ಳಣ ದೇವೀದಾಸರಾಯರನ್ನು ಅಗತ್ಯವಾಗಿ ಮಂಗಳೂರಿಗೆ ಕಳುಹಿಸಿಕೊಡುವಂತೆ ಮನೇಜರರಿಗೆ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುವರೆ. ನನ್ನ ಹತ್ತರ ಹೇಳಿದರಿಂದ ಅದರಂತೆ ಸದನಂದರಾಯರಿಗೆ ತಿಳಿಸಿ ಅವರು ಒಪ್ಪಿಕೊಂಡು ಅದರಂತೆ ಅವನನ್ನು ತೀ. ತಂದೆಯವರೊಡನೆ ಖರ್ಚಿಗೆ ಕೊಟ್ಟು ರವಾನಿಸಿದ್ದಾಗಿದೆ. ಹಾಗೂ ಚಹಾ ಕಾಫಿ ಹಂಚುವ ಎಲ್ಯುಮಿನಿಯಮ್ ಕಿಟ್ಟಿಗಳು (ಚಿಕ್ಕವು 2 ದೊಡ್ಡವು 2) ಗಳನ್ನು ಚೇಲದಲ್ಲಿ ಹಾಕಿ ತಂದೆಯವರ ಹತ್ತರ ಕಳುಹಿಸಿರುತ್ತೇನೆ. ಇವು ಕೂಡ ಬಾಬೂರಾಯರ ಅಪೇಕ್ಷೆಯಂತೆ ಮಾಡಿರುತ್ತೇನೆ. ತಮ್ಮ ಬಾವಿ ಮಾಳಿಗೆಯ ಮೇಲೆ ಇಲೆಕ್ಟ್ರಿಕ್ ಮಿಟರ ವಗೈರೆ ಇದ್ದುದನ್ನು ತೆಗೆಯುವ ಅಗತ್ಯ ಬಿದ್ದು ಸುಂದರರಾಯರು (ತಮ್ಮ ಬೀಗದಕ್ಕೆ ಇಲ್ಲದರಿಂದ) ಬೇರೆ ಬೀಗದ ಕೈಯಿಂದ ಬಾಗಿಲು ತೆರೆದು ಸದ್ರಿ ಮಿಟರ ವಗೈರೆ ತೆಗೆದು ಅಲ್ಲಿಯೇ ಇದ್ದ ಕಿಟ್ಟಿಗಳು ಕೂಡ ತೆಗೆದಿರುತ್ತವೆ.

ಶ್ರೀ ಉಳ್ಳಣ ದೇವೀದಾಸನನ್ನು ಕಳುಹಿಸುವ ವಿಷಯದಲ್ಲಿ ಶ್ರೀಯವರ ಮತ್ತು ಕಿಟ್ಟಿಗಳನ್ನು ಕಳುಹಿಸುವಲ್ಲಿ ತಮ್ಮ ಕೂಡ ಹತ್ತರ ಮುಂದಾಗಿ ತಿಳಿಸುವರೆ ಸಮಯದ ಅಭಾವದಿಂದ ಸಾಧ್ಯವಾಗದ್ದರಿಂದ ಬಾಬೂರಾಯರ ಪರವಾಗಿ ನಾವು ಕ್ಷಮೇ ಬೇಡುತ್ತೇನೆ.

ಭಟ್ಟಳದ ಶ್ರೀ ಗುಣವಂತೆ ಗಜಾನನರಾಯರು ತಮ್ಮ ಹತ್ತರ ತಿಳಿಸಿದ ಪ್ರಕಾರ ಮುಂಬೈ ಶ್ರೀ ಶಿರಾಲಿ ದತ್ತಾತ್ರೇಯ ಉಮೇಶ ಇವರು ದಶಂಬರ 27-28ಕ್ಕೆ ಕೊಡುವ ರೀಝರ್ವ್ ಬ್ಯಾಂಕಿನ ಡಿಪಾರ್ಟ್‌ಮೆಂಟಿನ ಪರೀಕ್ಷೆಯಲ್ಲಿ ಯಶಸ್ವಿ ಯಾಗುವಂತೆ ಅವರಿಗೆ ಶ್ರೀಯವರ ಆಶೀರ್ವಾದಮಂತ್ರಾಕ್ಷತೆಗಳನ್ನು ಕಳುಹಿಸುವರೆ ಸದ್ರಿ ಗಜಾನನರಾಯರು ಇದೇ ಈಗ ಇಲ್ಲಿ ಬಂದಾಗ ತಿಳಿಸಿರುತ್ತಾರೆ.

**Summary :** On 21<sup>st</sup> Dec. 1958, Ananta wrote a letter to Sūryabānappa. There is an information regarding Kēśavrāya's letter to Bābūrāya, *Swāmiji's* journey via Mūḍbidre and Banṭwāl, Ananta's return to Śīrālī, completion of the entire work assigned by the *Swāmiji* and other domestic

matters. A request to the Swāmiji to bless and send *mantrākṣate* to Dattātreya Umēsh of Śīrālī, who was to appear for departmental examination of the Reserve Bank on 27th and 28<sup>th</sup> of Dec. 1958.

176

॥ गुरुभ्यो नमः ॥

ಶ್ರೀ ಸದ್ಗುರುಗಳ ಚರಣಾರವಿಂದಗಳಲ್ಲಿ ಬಾಲಕನಾದ ಕಡ್ಡೆ ಹರಿಹರನು ಮಾಡುವ ಭಕ್ತಿಪೂರ್ವಕ ಶಿರಸಾಷ್ಟಾಂಗ ಪ್ರಣಿಪಾತಗಳು.

ತರುವಾಯ ನನಗೆ ದಾಂಡೇಲಿಯ ಜನತಾ ವಿದ್ಯಾಲಯದಿಂದ ಶಿರಾಲಿಯ ಜನತಾ ವಿದ್ಯಾಲಯಕ್ಕೆ ವರ್ಗವಾದ ಸಂಗತಿ ಸದ್ಗುರುಗಳಿಗೆ ವಿದಿತವಾಗಿದ್ದಿರಬಹುದು. ಸದ್ಗುರುಗಳು ಶಿರಾಲಿಯಲ್ಲಿರುವಾಗ ಈ ಸಂಗತಿಯ ಅರಿಕೆ ಸನ್ನಿಧಿಯಲ್ಲಿ ಮಾಡಿಕೊಳ್ಳಲು ಆಗದಿದ್ದುದಕ್ಕೆ ಮನ್ನಿಸಿ ಕ್ಷಮಿಸೋಣಾಗಬೇಕೆಂದು ಈ ನಮ್ಮ ಬಾಲಕನ ಪ್ರಾರ್ಥನೆ

ಸಾಂಪ್ರತ ನಾನು ಈ ಸಲ ಮಂಗಳೂರಿನಲ್ಲಿ ಜರುಗಲಿರುವ ಸಾಧನ ಸಪ್ತಾಹಕ್ಕೆ ಬರಬೇಕೆಂದು ಇಚ್ಛಿಸಿದ್ದೇನೆ. ಆಗ ನಾನು ದುಡಿಯುವ ಜನತಾ ವಿದ್ಯಾಲಯಕ್ಕೆ ನನ್ನಿಂದಾಗಬಹುದಾದ ಅಳಿಲುಸೇವೆಯನ್ನು ಸಲ್ಲಿಸಬೇಕೆಂಬ ಸಂಕಲ್ಪವನ್ನೂ ಇಟ್ಟುಕೊಂಡಿದ್ದೇನೆ. ಈ ವರುಷದಿಂದ ನಮ್ಮ ಶಾಲೆಯ ಪೂರ್ಣಮಟ್ಟದ ಮಾಧ್ಯಮಿಕ ಶಾಲೆಯಾದದ್ದು ಸದ್ಗುರುಗಳಿಗೆ ತಿಳಿದ ವಿಷಯ. ಸದ್ಯಕ್ಕೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ೧೦೫ ಶಾಲೆಯಿಂದ ಸುಮಾರು ೩೦ ವಿದ್ಯಾರ್ಥಿಗಳಿಗೆ ಅರ್ಧ ಫೀ ತೆರುವ ಸೌಕರ್ಯವನ್ನೂ ಇನ್ನು ೪-೫ ವಿದ್ಯಾರ್ಥಿಗಳು ಪೂರ್ಣ ಮಾಫಿಯ ಸವಲತ್ತನ್ನೂ ಪಡೆದಿರುವರು. ಇದಲ್ಲದೆ ಸುಮಾರು ೩೦ ವಿದ್ಯಾರ್ಥಿಗಳಿಗೆ ಅತ್ಯಲ್ಪ ಖರ್ಚಿನಲ್ಲಿ ಮಧ್ಯಾಹ್ನದ ಊಟವನ್ನೂ ಒದಗಿಸಲಾಗುತ್ತಿದೆ. ಇನ್ನೂ ಅನೇಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲತೆಗಳನ್ನು ಒದಗಿಸಿಕೊಡಲಾಗುತ್ತದೆ. ಕೊಡಲಾಗಲಿದೆ. ಇದರಿಂದ ಶಾಲೆಗೆ ವರ್ಷಪ್ರತಿ ೮೦೦/- ರೂ. ಗಳಿಗೆ ಮಿಕ್ಕಿ ಕೊರತೆ ಬರುತ್ತದೆ. ಈ ಕೊರತೆಯನ್ನು ತುಂಬಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಸೌಕರ್ಯವನ್ನೊದಗಿಸುವ ಉದ್ದೇಶದಿಂದ "ವಿದ್ಯಾವರ್ಧಕ ನಿಧಿ"



ಎಂಬ ನಿಧಿಯನ್ನು ಸ್ಥಾಪಿಸಿ ಅದರ ವತಿಯಿಂದ ಹಣವನ್ನು ಕೂಡಿಸಲಾಗುತ್ತದೆ. ಸದ್ಯಕ್ಕೆ ೩೦೦/- ರೂ. ಗಳನ್ನು ಕೂಡಿಸಲಾಗಿದೆ.

ಅಲ್ಲಿ ಸಾಧನ ಸಪ್ತಾಹಕ್ಕೆ ಬರುವ ಮಹನೀಯರು ಈ ನಿಧಿಗೆ ಯತ್ಕಿಂಚಿತ್ ಸಹಾಯ ಮಾಡಿದರೆ ಸಂಸ್ಥೆಯ ಉದ್ದೇಶ ಈಡೇರುವದರಲ್ಲಿ ಅದೆಷ್ಟೋ ಆಧಾರವಾಗುವದು. ಅದರಿಂದಾ ಅಲ್ಲಿಗೆ ಬರುವವರ ಸಹಾಯವನ್ನಪೇಕ್ಷಿಸಿ ನಾನು ಬರುತ್ತಿದ್ದೇನೆ. ಈ ನನ್ನ ಸಾಹಸಕ್ಕೆ ಸದ್ಗುರುಗಳ ಅನುಮತಿ ಆಶೀರ್ವಾದ ಹಾಗೂ ಪ್ರೋತ್ಸಾಹನೆಗಳನ್ನು ಕೋರುತ್ತಲಿದ್ದೇನೆ. ಸದ್ಗುರುಗಳು ಅಲ್ಲಿಗೆ ಬರುವ ಮಹಾಜನರಿಗೂ ಚಿತ್ರಾಪುರ ಸಾರಸ್ವತರ ಕೇಂದ್ರವಾದ ಶಿರಾಲಿಯಲ್ಲಿ ಬೆಳೆಯುತ್ತಿರುವ ಜನತಾ ವಿದ್ಯಾಲಯಕ್ಕೆ ಸಹಾಯ ಸಲ್ಲಿಸಲು ಪ್ರೇರೇಪಿಸಬಹುದಾಗಿ ಪ್ರಾರ್ಥಿಸುತ್ತೇನೆ. ಅಲ್ಪಮತಿಯಾದ ನಾನು ಹೆಚ್ಚೇನು ಬರೆಯಲಿ ?

ತಮ್ಮ ಸಂದೇಶವನ್ನೇ ಎದುರುನೋಡುತ್ತಿರುವ ಆಶೀರ್ವಾದಾಕಾಂಕ್ಷಿ  
ಭವಚ್ಚರಣರಜ

ಜನತಾ ವಿದ್ಯಾಲಯ ಶಿರಾಲಿ

ಮಾರ್ಗಶಿರ ಶುದ್ಧ ತ್ರಯೋದಶಿ

೨೪-೧೨-೧೯೫೮

ಕಡ್ಲೆ ಹರಿಹರಶರ್ಮಾ

**Summary :** On 24<sup>th</sup> December 1958, Kaḍle Harihar Śarmā wrote a *binnavattaḷe* to the *Swāmiji*, informing him about his transfer from Janatā Vidyālaya of Dāṇḍēli to Janatā Vidyālaya of Śirāli. The Janatā Vidālaya of Śirāli was running short of Rs. 800/- per annum. In order to provide facilities to students, "*Vidyāvārdhaka-nidhi*" was founded and so far Rs. 200/- were collected. Kaḍle Harihara Śarmā informed the *Swāmiji* that he would attend the "*Sādhanā-saptāha*" Programme and seek financial aid from the *Mahājanas* attending the programme. He requested the *Swāmiji* to direct the *Mahājanas* in this regard.

**CHITRAPUR SARASWAT SABHA,  
MANGALORE**

**SADHANA SAPTHAHA 1958  
24 -12-1958 TO 30-12-1958.**

The Sadhana Sapthaha 1958, will commence on 24-12-1958 and terminate on 30-12-1958.

This will be followed by Jod-Samaradhana on 2-1-1959 and 3-1-1959

All the Bhanaps are Cordially requested to be present at all the functions and participate in the Sadhana Week and partake of prasad.

His Holiness will be arriving at Mangalore at 6 p. m on Tuesday the 23rd December 1958.

His Holiness will be taken to the Math in procession from Ganapathy High School. You are requested to meet in the Ganapathy High School, at 5-30 p. m. on that day.

There will be Grama Santharpanas on all the days from 24-12-1958 to 3-1-1959 at which all the Bhanaps are requested to be present and partake of the Prasad.

Morning Functions will be held at Sri Samadhi Math, and evening Functions at Ganapathy High School, Mangalore.

The Sadhana week will commence on 24 -12 -1958 with Prarthana at Sri Samadhi Math, at 5-45 a. m. in the immediate presence of His Holiness.

Details of the Daily programme is given overleaf.

You are requested to pass on the information containing in the programme to your Bhanap friends who may, by inadvertence, not have received a copy of the programme.

		Evening Functions at Ganapathi High School, Mangalore			At Shri Sandhi
11a.m. to 1-30 p.m.	5 p.m. to 5-30 p.m.	5-30 p.m. to 6-30 p.m.	6-30 p.m.	8 p.m.	
Maha-Pooja, Mangalarthi Pada-Pooja, Thirtha-Prasad Bhiksha, Grama Santarpana	Bhajan by Ladies and Gents	Pravachan by Ved. Ganesh Shastri	Deepa Namaskar	Ashta Vidhana Pooja	
Do	Do	Pravachan by Sri Durgaram Maharaj 'Bala Haridas'	Do	Do	
Do	Do	Discourse by Dr. P. G. Gollerkeri	Do	Do	
	4-30to5pm	5 p.m. to 6 p.m.	6pm. to 7-30	8-30pm	
Do	Bhajan by Ladies and Gents	Discourse by Sri Thadgaje Nagesh Rao	Kirtan by Ved. S. Shanker Bhat Deepa Namaskar Kirtan by	Ashta Vidhana Pooja	
Do	Do	Devotional Songs by Srimathi Kausalya Dinker Manjeshwar	Ved. Shukla Laxman Bhat Deepa Namaskar	Do	
Do	Do	Discourse by K. Guru Dutt	Kirtan by Sri Kalyanpur Sanjiva Rao Deepa Namaskar	Do	
Do	Do	<b>ASHIRVACHAN</b> by <b>HIS HOLINESS</b>	Kirtan by G. Dattatreya Bhat Deepa Namaskar	Do	
Do			<b>AT MATH</b>	Do	
Punya Thithi of H. H. Srimath Krishnashrama Swamij			Kirtan	Do	
Do					
Punya Thithi of H. H. Srimath Keshavashram Swamij			Kirtan	Do	

Udipi on 1-1-1959 at 6 p.m. at Ganpathy High School.

2. ದೆಡ್ಡ ಲಕ್ಷ್ಮಿ ಧನಿ "DEDDA LAKSHA DHANI"

By Sri S. R. BAL-Gopal  
subject to alteration

## Morning Functions at Shri Samadhi Math, Mangalore

Date	Day	6 a.m. to 7 a.m.	7 a.m. to 8 a.m.	8 a.m. to 9 a.m.	9 a.m. to 10 a.m.
24-12-58	Wednesday	Pavamana Abhisheka	Gayatri Japa by Gents	Rudra and Sukthas	Japa by Ladies
25-12-58	Thrusday	Do	Do	Do	Do
26-12-58	Friday	Do	Do	Do	Do
27-12-58	Saturday	Do	Do	Do	Do
28-12-58	Sudnday	Do	Do	Do	Do
29-12-58	Monday	Do	Do	Do	Do
30-12-58	Tuesday	Do	Do	Do	Do
31-12-58	Wednesday				
1-1-59	Thursday				
2-1-59	Friday				
3-1-59	Saturday				

There will be two Dramatic Performances by Lalitha Kala Nikethan

DRAMAS : 1. ಬ್ರಹ್ಮಗಾಂಟಿ "BRAHME GANTI"

AND

3. ಸೂರಜವೈರಿ "A DRUNKARD" Farce in Konkani

**Evening Programmes**

**SHRIMAT ANANDASHRAM SWAMIJI,**  
Camp Samadhi Math, G. T. Street,  
MANGALORE.

May it please YOUR HOLINESS.

During Your Holiness' Gokarn camp a delegation led by Shri Dayanand S. Nadkarni had waited on Your Holiness on behalf of the local Hospital Committee craving your blessings for Hospital scheme and a message to help our efforts in the work of collection of funds for the Hospital.

In gracious response to our appeal Your Holiness was pleased to promise a donation. Now that the Hospital scheme is taking a more concrete shape, the work of collection of funds is being actively launched and we feel that it would be an auspicious start to head the donations list with your message of blessings and a donation. We remember with grateful feelings how with your Holiness' benign blessings our village got a High School in 1943 which has been ever since catering to the intellectual needs of our younger generations . Within the passing of a decade and a half happily the occasion has come to -invoke again your blessings to vouchsafe to us an Hospital so that our needs of physical well being may be catered to.

Accordingly, on behalf of the Local Hospital Committee, I have the utmost pleasure in approaching Your Holiness with a prayer for your blessings for the successful

achievement of the scheme which has been for long a dream of Your Holiness' humble and devoted disciples of this part.

Bankikodla

Yours ever humbly & devotedly,

25th December 1958.

Chairman

Local Hospital Committee, Bankikodla

179

**KONKANI SAHITYA SAMITI,  
BOMBAY**

have pleasure to announce the inaugural of the SECOND KONKANI DRAMA FESTIVAL comprising of five classical dramas on 14th January 1959. For the convenience of our patrons the entire programme will be held at the Sangha Mandir, Kelewadi, Opp. Charni Road Railway Station. As accommodation is limited, our patrons are advised to book their seats well in advance.

The following Dramas will be staged during the Festival

1. "VAHINI" written by Shri Krishna Kurwar.
2. "RANI BAUG" " Smt. Umabai Haldipur.
3. "HARISHCHANDRA"" Shri Venkat Talageri.
4. "DUDVA DHYASU" " Devrai Baidur.
5. "VASANA" " Bhaskarao Talgeri.

Rates of admission range from Rs. 3: 00 to Rs. 15: 00 for the entire festival.

For further details please contact:

1. Shri Sundergopal Golikere,  
8/1, Talmakiwadi.
2. Shri P. A. Mudur,  
Kanara House, Matunga. (W. Rly.)
3. M/s. National Leo Stores,  
Talmakiwadi.
4. Shri Gurudatt Bailur,  
Saraswat Colony, Santa Cruz.
5. Shri Ramchandra Bellare,  
Chitrapur Colony, Bandra.
6. The Cosmopolitan Club,  
Kings Circle, Matunga.

## X. Śrī Prijnānāśram III

(A. D. 1966 -1991)

Rds. 180-188

180

*(--- of the speech delivered by His Holiness in the evening on 1st March 1959)*

In our speech delivered this morning, we had said that people always wish the benefits obtainable from Dharma (Religion), viz., material prosperity spiritual peace and happiness, and therefore, Dharma and Dharma-peethas always a necessity. This we stated from the matter-of-fact view. But reality is one thing and its understanding by the people is another. For instance, a patient is in need of medicine and diet; and though this is the truth, one cannot say as a whole that all patients do take such a treatment and diet. Similarly, one can observe ... a decline in faith in Varnashrama Dharma and its prescribed restraints, not only in our people but in other communities as well. And, looking to all this, the question naturally arises whether there is really a need for the institutions (Maths) which are to follow the rules of such Dharma. The present is the time when people think of eliminating distinctions of caste, and though it looks to be most helpful to the institutions of the Veerashaiva and Bouddha and other creeds which do not recognise caste



distinctions, it does not seem to be favourable to the religious institutions which observe the distinctions of Varnas such as Brahmins. Kshatriyas etc. We were therefore, not so very enthusiastic towards Shisya-Sweekar in order to see to the future continuity of this Samsthan. But, as we shall presently narrate, the fact that people voluntarily came forward to raise the Math and material well-being though we stood indifferent to its declining monetary state of affairs, and the accomplishment of this function through our hands, though we had not given a serious thought to the subject or come to any decision about it, as if in conformity with Shri Krishna's saying to Arjuna, "What you do not wish to do through delusion, even that you will do as if forced by others", make us feel that the holy intention of our ancestors who established the Math and the divine hand that helped them in their undertaking were really at the back of these events.

Our Guru used to look to the management of the Math himself during his time, and the disciples had no hand in the affairs. After his emancipation (Samadhi), the laity made strenuous efforts to have a hand in the management on the ground that it was not a very satisfactory state of things to leave the whole management only to the Math people. They also urged that the rule of ex-communication imposed by the Math in the matter of foreign travel and Ekikaran Parishad should be withdrawn. But those in the Math did not accede to these popular demands on the ground that it would not be proper for them, during the time of our minority. to make any change in the system handed down from our previous Gurus. We too were then not in a position to shoulder the responsibility of changing the previous arrangements. This created in the people a feeling, of indifference towards the Math and led to the gradual dimunition in Vantiga collection. This. in turn, gave rise to progressive increase in the burden

of debts as it was not possible to check the annual expenditure and make both ends meet. Our position then was of one who stood on the river bank and helplessly looked to the tearing away of even deep-rooted trees in the heavy floods. As we previously not paid heed to the people's suggestions, we could not, on our own initiative, now raise before them the question of improving the monetary status of the Math. It was under such circumstances that, as if ordained by Providence, two leading pleaders of Karwar, viz. Manjunath Rao Chandavarkar and late Raghavendra Rao Gangolli, came to see us at our Gokarn camp in about the month of the March 1932, and raised the above question. According to their suggestion, a conference of the leaders of our community was held in Gokarn in the month of May. As recommended by this conference, a consultative committee was appointed in October. They formed two sub-committees - one to consider the reforms in religious matters (viz. regarding the restraints imposed in connection with foreign travel, *Ekikarana*. etc.) and the second, to prepare a constitution for the management of the Math. After discussing the necessary matters, the committee also recommended the calling of a Mahasabha, both to consider about the religious reforms and to sanction the draft constitution. A Mahasabha was accordingly called in December 1932. Under the constitution sanctioned therein, the people themselves have now been conducting the Math management on our behalf. Formerly the work of Vantiga collection was mostly done during the periodical tours of the Gurus. But, under the system of Local Sabhas adopted by this Mahasabha the members of these Local Sabhas have been looking to the work of Vantiga collection every month. In this way. the people themselves came forward and improved the monetary conditions of the Math, and brought the institution to its present satisfactory condition.

Similarly, as regards *Shishya Sweekar*, though we were not personally inclined towards it, we are somehow finding ourselves engaged in it. The gentleman from among our people who first raised this subject before us was the late Manjeshwar Anant Rao of Puttur. A year or two before the Silver Jubilee Celebration of our Sannyas Ashram, while he was the Chairman of the Supervising Board, he brought forward this suggestion and said that our own adoption of Sannyas Ashram had taken place only at the fag-end of the physical life of our Guru and we could not get the benefit of his company or experience; and so, we must see to ..... this state of things should not happen again, and for this purpose, we must thence forward bear the subject of *Shishya Sweekar* in mind. But, we did not give its due weight to the responsibility involved therein, under the impression that it was a matter which would arise at some distant future. And, in that light, we replied to him that we would keep that subject in our mind. Thereafter, the late ..... Sadashiv Bhat, who was a member of the Standing Committee, sometime previous to the Silver Jubilee Celebration, told us that by reason of the impending Silver Jubilee Celebration, people had a notion of the time elapsed in our regime and they were 'expecting us to make some announcement about the *Shishya Sweekar* on the occasion of that Celebration, and that such an announcement would leave the people content on the point. We accorded made the following announcement during the Silver Jubilee Celebration :

We understand that people were ardent on the point of *Shishya Sweekar* and it is natural to feel that way. But, this is not a thing to be accomplished in a short time. Moreover, 'we do not feel inclined to hasten the event, in view of the fact that Government are eager to interfere in the management of religious imtitutions and to impose restrictions even on the

heads of Maths. Also, we do not at present seem to possess the necessary power of penance (*Tapobala*) to take up a *Shishya* and train him in the proper way. If, therefore, you leave the matter to our own discretion, we would carry it out later on, at the proper time. However, in case you wish it to happen in the early future, we would perform the function at any time if you select and bring a proper lad for the purpose'. After This announcement, Hattiangadi Deva Rao took up the matter; and every time we went to Vittal, he kept on inquiring as to when we proposed to perform *Shishya Sweekar*. We used to tell him in reply: "Astrologers have told us that we are likely to make spiritual progress during our *Kuja-dasha* period; so, *Shishya Sweekar* would have to wait till after *Kuja-dasha* is over." According to the older system of astrology, *Kuja-dasha* was due to expire in the year 1955. As the *Shishya Sweekar* Ceremony would have to be undertaken thereafter as stated to the people, we spent the *Chaturmasya* of 1954 at Gokarn, as a propitious help to the occasion. People came to know that we were thinking about the *Shishya Sweekar*. Though we had not decided about the time for the function, people some how came to think that the ceremony would take place soon after that *Chaturmasya*. Their eagerness that *Shishya Sweekar* must be performed, and that, too speedily, might probably be at the root of this wrong impression. In order to correct this erroneous impression, in our benedictory speech on the occasion of the *Mangala* of the Maharudra performed at Shirali on Math's behalf in October, we informed the audience that though *Shishya Sweekar* was certainly going to be performed, it may not be held so early. Though the news of the announcement reached the people in Bombay, they were not aware of its details; so, according to the suggestion of the late Hattiangadi Shankar Rau, the same announcement was repeated during the *Sadhana Week* in December.

Thereafter, in December 1955, a Mahasabha was called at Madras to consider the starting of a Fund to meet the expenses of *Shishya Sweekar* Ceremony. There also we expressed that, though the *Shishya Sweekar* would surely be made, it would take time and it could not be held in the nearest future. Thereafter, Hattiangadi Shankar Rau and Hemmady Shripad Rao were inquiring about the probable time of the *Shishya Sweekar*, in order to enable them to decide about the duration for which the funds collected for that purpose could be deposited, so that they could be made available at the right time for disposal. And, as often stated to them by us, the function had to be performed at this time, that is, after the Chaturmasya of 1958.

In the matter of selecting the Shishya or of adopting him as such, also, we did not experience as much difficulty as we had anticipated. With a view to set the ball rolling, as far back as in October 1953, we had asked Baidur Shankar Bhat, the Math Astrologer, and Kallianpur Vishweshwar Bhat, who had then come over from Bangalore to Shirali, to scrutinise the horoscopes of two lads selected from two branches of the family of Shukla Bhats of Shirali, with special reference to the qualities necessary for one who was to occupy this place. The boys were so selected from these families, in deference to the promise given by our ancestors to the father of Shrimat Shankarashrama I that, if a suitable lad could be found in Shukla Bhats' family, he would be given preference in the selection. Baidur Shankar Bhat gave his opinion that Ravindra's horoscope was more suitable for the purpose. Thereafter, his horoscope, along with that of another lad was shown to other astrologers, and it was again found that his (Ravindra's) horoscope was the more suitable. After this, we made no further attempts about it, under the conviction that

there was a lad available if the need arose. Nor did we decide for certain about accepting him only. As he was yet very young, we had also a notion in our mind that we could consider the selection of some other suitable boy somewhat older in age, if such a one came in view. But no such boy came under our notice. This function was to be carried out after the Chaturmasya of 1958 as told to Hemmady Shripad Rao. Therefore, when we were camping in Bombay in June last, we opened this topic before Ravindra's parents and they; acceded to our suggestion saying that they would never go against our wishes in this matter.

In view of all this, we think that there is behind this ceremony the force of the holy intention of our ancestors and also the hand of the Deity in whom they took shelter.

There is a general rule of restraint that *Sannyasa*, *Agnihotra*, etc. should not be undertaken 5,000 years after the commencement of the Kali Yuga; and this, 5,000 years' period has already elapsed. But, there is an exception to this rule allowing Sannyas etc. in the Kali Yuga, so long as there are the distinctions of Brahmana and other Varnas: and the Vedas are in vogue through study etc. As regards our own community, it may be said that the proper duration for the existence of the Math would last so long as people do feel the need of this *Samsthan*. At present, the majority of our people are of opinion that the Math should be kept going, and for that purpose there must also be *Shishya Sweekar*, and they are strongly insistent on the point. Therefore, whatever may be our individual view in the matter, this function has been carried out in deference to the people's wishes. If they do preserve the Dharma, the continuity of the Samsthan would be justified; otherwise, it would turn out to be a mere farce.

Regarding this point we remember the following remark made by Shri Phadke Shastri (who is now present amongst us) in the course of his speech during a previous Sadhana Week :

'I am indeed happy to find in the people, deep love for God and Guru but my suggestion to them is that they should not rest content with that much only, but in addition, they should keep up the practice of Sandhyavndana, etc. and to a small extent the study of the Vedas, in order to justify their being called Brahmins'.

It is true that it is not possible in these times to practise Dharma in all its implications; but it is necessary to preserve it at least in its main part to the extent possible. *Sandhyavandana* should be performed every day, both mornmg and evening; and if time is lacking, at least the *japa* of the basic Gayatri Mantra should be unfailingly made. This Mantra is the means by which to meditate on God, and such meditation is the essence of Dharma. Similarly, the performance of *Pancha maha-yajnas* (five kinds of daily sacrifices) are prescribed for a *Grihastha*. Manu says that by means of their practice. his body and senses become fit for the Sadhanas required for the attainment of the Brahmic state. Of course. it is not possible for the majority of people in these days to perform all the rituals, in all their details. But one might perform at least some of them in the possible manner. For example. *Swadhyaya* (Vedadhyayana) is prescribed as being a fit sacrifice to the Rishis. If this is not possible, one might keep up the practice of reading Sanskrit or Prakrit books containing the principles of *Dharma* and *Adhyatma* (i.e. Religion and Philosophy) dealt with in the Vedas. every day or when time permits. Similarly. the daily *Tarpan* is prescribed as a proper sacrifice to the

ancestors; and, if that is found to be impossible, one should unflinchingly perform the anniversaries (annual *shraddhas*) of the elders with due love and faith. Hospitality is a fit sacrifice to human kind. This is already in common practice among us; but it will be a sacrifice if one has the feeling (while offering the hospitality) that God Himself has come to accept our service in the form of the guests; and one is worshipping the all-pervasive God through them. If this much at least is kept in regular practice, one will derive the benefit yielded by the five sacrifices (*Pancha-maha-yajnas*). The *samskaras* (as connoted by that term) will remove such defects in the body and senses as may hinder the spiritual practice, and will give rise to qualities which are helpful on the spiritual path. They are not all in vogue now; but one must preserve at least the main *samskaras* which are in current practice. By their performance, the householders will not only achieve their own good, but will also be helping the Purohites and Vaidiks in maintaining themselves. If the Community feels the need of the Math, it will also require the priestly class which helps the performance of Dharmic rituals prescribed by this institution. The existence of a mere *Samsthan* without the priestly class is of no use. If the Vaidiks were to take to other pursuits in life, they too might, earn a prosperous livelihood like the laity. But, instead of that, in order to afford religious services to the community, they have to adopt a simple living. Even such a simple living has now become very difficult for them. It is, therefore, necessary that *Grihasthas* should freely and liberally remunerate the priests on occasions like Upanayana, Vivaha etc., and thereby help them in their livelihood, instead of spending too much on non-essential items such as dance, music, etc..

We pray to the Compassionate Paramatman that you all may get the benefits from the Math for all time and that, by



means of the practice of *Dharma*, you may become fit to attain both material prosperity and spiritual end.

Earlier, in the morning, in the course of the *Mangala* speech, His Holiness explained how the programme was chalked out and clarified that it was entirely due to the want of accommodation and lack of facilities for a large congregation that made him to abandon the idea of inviting Goud Saraswat disciples of Kaivalya. Kashi & Gokarn Maths, but that this was sought to be made up by inviting the heads of the respective Maths and proffering to them all proper honour.

Another point which he clarified was that an occasion like this should have had its fitting consummation (*Mangala*) by way of feast (*Santarpāna*); but that as it was not a practical proposition in a big city like Bombay, the members of the Standing Committee had intended to distribute sweets only as *Prasad*. He however suggested that at least refreshments should be served. This was accordingly being -----

## 181

### PRESIDENT'S LETTER

The continuous calm and certitude that I had within me for long had a severe jolt in the month of February, for once, I found myself desolate and dejected. It was on the 3rd of February that I received a letter from His Holiness Swami Parijnanashram declaring His intention to renounce the Peetha and asking me to make necessary arrangements for taking over the responsibilities. For one week thereafter, we were completely benumbed and I visited Swamiji at Rishikesh on

His Sannyas Grahana Day, that is, the 10<sup>th</sup> February, along with Ramanand Hattiangadi. All our prayers and persuasions to Swamiji proved futile and, while I returned to Bombay, I requested Ramanand to continue for a few days more at Rishikesh to persuade His Holiness to change in His Holiness's intention. On the 14th February, even Ramanand returned 'empty-handed' and I then confided the entire matter to the office bearers of the Standing Committee and called an emergency meeting of the Standing Committee for 27th February 1977 at the Khar Math in Bombay to consider the grave situation. By then, the news had spread to all the corners of the country and many individuals and delegations poured into Rishikesh with their prayers and petitions to Swamiji, to dissuade Him from orphaning the community and the glorious institution of the Math. On February 23, I made another try by personally visiting Rishikesh and spent a whole day with Swamiji, imploring Him not to take the precipitate step at this hour in the history of the Math. I put before Him that at this time, when the cases had been decided in favour of His Holiness and when Vantiga collection had reached the highest ever and a great wave of jubilation, enthusiasm and devotion prevailed among the laity, Swamiji should not let go or even loosen His clasp with which He had held us all so long.

But, nothing that we said or pleaded prevailed on Him. Serenely and calmly, He explained to all who went to Him at Rishikesh that He was taking this step firstly for His own spiritual quest and, secondly, that by leaving the Peeth, He would be putting an end to all the turmoil around the Peetha and the thrusts coming from the coterie. He particularly asserted that remaining a Shishya of Swami Anandashram was dearer to Him than occupying a Peetha - which had come into dispute. He also mentioned that He would ever -remain a

Sannyasin and stay in the Himalayas and would always be available for guidance of the devotees and would never forsake the devotees. The prayers and petitions by way of telegrams, letters and personal appeals continued to pour into Rishikesh from all over the country and, as February drew to a close, a great gloom settled down over Bhanaps everywhere and was particularly visible in Bombay. In fact, as soon as they had heard of the news, the community in Bombay had rallied under the banner of the Kanara Saraswat Association in a largely attended meeting convened at a day's notice on February 25 evening by Shri R. P. Talgeri, President of the KSA. A unanimous resolution was then adopted by the meeting attended by nearly 500 people, reaffirming in unequivocal terms of the entire laity's unstinted support, solidarity and constant loyalty to His Holiness and that H. H. shall ever be the "spiritual Guide of the community, its rightful Tenth Guru and the Mathadipati of Shri Chitrapur Math".

February 28 and March 1 appeared very crucial to me and I deputed Atmaram Haldipur and Bhaskar Chandavarkar, the two Secretaries of the Standing Committee, and Ramanand Hattiangadi to Rishikesh to be with Swamiji for any consultations and service that might be needed. Meanwhile, Swamiji had sent me a telegram on 28th February informing me that there was no change in His stand. But, before the day arrived for Swamiji to carry out His intention and resolve, on the 1st of March, Swamiji suffered a severe attack of colitis. By the evening of 28th February, the pain was so severe and intense that Swamiji had to be brought to Delhi by car from Rishikesh at night, reaching New Delhi in the early hours of March 1, and admitted into the Safdarjung Hospital. The next four days were only full of clinical tests and medical attention.

I must make mention here of the unstinted service and devotion of Delhi Bhanaps who made all arrangements even at the early hour of two in the morning on March 1 for his Holiness's admission into Safdarjung Hospital. Thanks are due to Dr. Kalyanpur Lily, Delhi Sabha President Ullal Shivaram, Shri Prabhakar Kalyanpur and Shri Bellare Ananthakrishnanand and a host of others who, throughout His Holiness's stay in the hospital for seven full days, kept a round-the-clock vigil and prayer. In the last three days of H.H's stay in the hospital, when He was well enough to come out into the lawns of the hospital, it was a veritable Satsang for the Delhi Bhanaps. The blood sugar and Blood Pressure, which were both high in the "beginning, were brought under control and the pain also gradually lessened. Elaborate tests were carried out till the seventh day when it was established to be a case of chronic colitis as had occurred at Shirali in April 1976. The treatment at the hospital did a lot of good to Swamiji who was discharged on the morning of 8th March and Swamiji returned to Rishikesh the same day with Atmaram Haldipur and Bhaskar Chandavarkar.

The day of Holi, which fell on 6th March, was an auspicious day when many of the local laity came and offered their Pranams to Swarniji. I was also able to get two hours of free time with Swamiji along with Atmaram and Bhaskar. It was there and then that we could place before Swamiji the whole situation and consequences that might emanate from the steps proposed to be taken by Him. After giving us a patient and sympathetic hearing, He reiterated His intention to leave the Peetha but agreed to our request to keep the implementation of His intention in abeyance, to give us enough time to organise the necessary administrative arrangements in the interests of the Math. He was also gracious enough to agree

to our request that He should attend the Rathotsava even though for a short while so that the Rathotsava may be celebrated with the usual eclat. His Holiness agreed to come with Swami Chidanand Maharaj in time for the Abhinava Sammelan and return to Rishikesh immediately after the Rathotsava. In the midterm Mahasabha convened at Shirali for 2nd April, it is proposed to discuss all matters pertaining to the Math and its administration, in the light of the new situation. One thing is, however, crystal clear, namely, the laity, leaving aside the small coterie, has reaffirmed in full measure its solidarity and loyalty to His Holiness and its unwillingness to leave Him, My inner certitude again tells me that Lord Bhavanishankar will bless us and guide us for our next course of action.

(Signature)

## 182

### **REPORT ON THE ADOPTION OF THE DRAFT SCHEME FOR THE MANAGEMENT AND ADMINISTRATION OF SHRI CHITRAPUR MATH, SHIRALI**

*( The following is a summary of the Extraordinary meeting of the delegates of Mahasabha 1974 held at Visveswaralya Hall, Mahim on Sunday Decr. 25 for the purpose of considring the Draft Trust Scheme.)*

The proceedings of the' Mahasabha delegates' meeting opened with prayer to "Lord Bhavanishankar and GuruParampara. His Holiness Swami Prijnanashram graced the deliberations with His presence and active participation.

Welcoming His Holiness and the -assembled delegates, Shri N. S. Rao, President of the Standing Committee, spoke of the special significance of the day, it being the birthday of Jesus Christ, the Apostle of Peace and Goodwill on earth; who had heralded a new era on this earth. Shri Rao said that, it was an important day for the Chitrapur Saraswat community also because it heralded a new era of peace and goodwill among members of the community who had come together. Shri Rao recalled His Holiness's assertion when He decided to stay in Bombay for Chaturmas, in July last, that by the time His stay ended, He would bring the different sundered sections, of the community together. He recalled how Pujya Swamiji's words had come true, starting with Chowthi day, when the Santa Cruz Sabha had been reunited with the fold, then on Diwali day when Shri D. R. Nadkarni had 'met His Holiness and assured the withdrawal of the case and appeal filed by him and now, on Datta Jayanti day, on 24th Decr., Shri Karkal Narsing Rao, Shri H. Atmaram, Shri Korea Bhavanishankar Rao and Shri Karnad Ratnakar Rao of Mahim had met His Holiness at Khar Math and after placing their views before Pujya Swamiji, had offered to withdraw all their cases and appeals pending in the Court. Our community now had become one and he was hopeful that' this would usher in an era of peace and good will among us. This announcement by Shri N. S. Rao, was greeted with acclamation. He appealed to the delegates to forget the past and all that had happened in the past. Yet, because of all the stress, strain and tensions caused to His Holiness, early this year, His Holiness had taken the decision to give up the Peetha. Everyone was bewildered and did not know what to do. All they could do was to tell His Holiness that they were holding on fast to His feet and would not let go His feet and that they wouldn't leave Him and He could not leave them. Once having been assured by

His Holiness that He would not give them up they had set about working out a Scheme whereby His Holiness would not have to suffer afflictions of court cases and the like as in the past so that His health also should not suffer in future. Therefore, they had drafted the Trust Scheme which was duly circulated amongst all. Shri Rao made it clear that the Trust Scheme was no imposition on His Holiness nor had they used any persuasion to make H. H. accept the same. It had since been cleared by the Charity Commissioner and was now at the District Court, Karwar. Shri Rao stressed that it was only a draft scheme and could be changed or amended. Their only anxiety was to see that nothing happened to upset His Holiness's health. Shri Rao also mentioned that another reason for framing the Trust Scheme was to ensure that the Math administration was not upset or any vacuum created in the event (as it has seemed at that time) of His Holiness giving up the Peetha.

On behalf of the united Chitrapur Saraswat community, Shri N. S. Rao, turning to His Holiness, assured Him that He shall not be afflicted by any troubles as had happened in the past and, therefore, not to think of giving up the Peetha. Shri Rao prayed to Pujya Swamiji to remain with the laity for all time to guide them, as their Guru. He said : "You are our only Guru. We have no other Guru." Jai-Jai-kars greeted this declaration.

Addressing the assembled delegates, His Holiness at the outset clarified that this gathering was almost a full-fledged Mahasabha as it had been called into session by Him and not just a delegates' meeting. According to the past traditions of the Math, whenever any major question or issue was to be settled, the Mathadipati used to ask the laity to assemble, to discuss and decide on the same. That itself was the Mahasabha.

Mahasabha meant the coming together of all our people so that they could give free expression to their viewpoints. Therefore, His Holiness asked everyone to regard today's meeting as the Mahasabha itself.

His Holiness referred to Shri N. S. Rao's earlier observation that they were all assembling on the birthday of Jesus Christ who has ushered in an era of peace and goodwill. Pujya Swamiji said : "But you all know what happened even to that apostle of Love and Good-will. He was blinded, nails were pierced through His palms and He was finally crucified. It is the way of the world to harrass those who seek the good of everyone, the welfare of all". His Holiness said that He wanted the people to keep this example in view while listening to Him.

His Holiness said that He was personally not bothered by what had happened to Him in the past. As an individual, it made no difference to Him what happened to Him. But, if anything affected the Guru Parampara, the prestige of the Peetha, then it became necessary for Him to take steps. So after considerable deliberation, He had thought of this Trust scheme. It was His own scheme and it was utterly wrong to think that the Standing Committee President had "impsted" this scheme on Him in order to assume more powers for himself. The Standing Committee President had drawn up the scheme only at His own instance. His Holiness stressed. Referring to the composition of the Trust (namely, three Trustees nominated by HH and two to be elected), His Holiness explained why this particular clause had been included, and reiterated that in the present set-up if anything went wrong, He would have to go to Court. His Holiness declared : "As an individual, I am an ordinary person, I am not afraid of going to the Court. But there is a difference



between 'I' as an individual and 'We' as the Mathadipati. If I am dragged into the Court, it will only mean that the Mathadipati is dragged into the Court" Such a thing would be a slur on the institution of the Mathadipati and an insult to the Guru Parampara. It would also personally hamper His Sadhana. Therefore, as an "Appana" (order) from His Guru (Swami Anandashram), He had thought of this Trust Scheme.

His Holiness then recalled an incident that had taken place in Shirali Math during the time of Anandashram Swamiji when late Shri Tombat Keshav (a renowned engineer-architect who renovated our Math) had come to the Math. Shri Sadanand Nagarkatti, Shri Haldipur Ganesh Shastri and Shri Surya Bhat were also present then. Tombat Keshav had come to talk to Pujya Swamiji about a Guru Kul scheme at Kembre, Shirali, and Anandashram Swamiji had dissuaded him from the same. At that time, His Holiness said, He remembers Anandashram Swamiji asking Tombat Keshav to dig up two pits at the northern end of the Dhyana mandap, above Shiv-Ganga Sarovar, the lake near the Math - one for Him and the other for "this person" (namely, the Shishya). Anandashram Swamiji had also then remarked "We do not think that the Parampara will continue after him" (referring to Prijnanashram Swami, the Shishya Swami). Everyone present thought Anandashram Swamiji was then joking but He had said it in all seriousness because of the prevailing circumstances. Hence, the Trust Scheme to take all care of all future eventualities. He did not mind what happened to Him but nobody should cast any slur on the Peetha of the Gurus.

His Holiness asked the assembled delegates to do what they felt fit in the circumstances. He remarked that usually, the Swamiji did not sit during the business session of the Mahasabha but, today, He proposed to remain present in order

to acquaint Himself with the views expressed by everyone. His only wish was that the Trust Scheme should be there. He wanted it that way because, if He continued as the sole Trustee, He could not say what would happen on the morrow. Today, the Standing Committee was co-operative tomorrow one could not say what would happen. Moreover, there was talk of new legislation whereby rules would be prescribed for Mathadipati's duties. If a Mathadipati did not follow those rules, he could be pushed aside. His Holiness's concluding exhortation to the delegates was "If we are to remain with you serving you all and you in turn serving the Lord, then please pass this scheme."

Shri N. S. Rao then introduced the Trust Scheme and explained the circumstances under which it had been first drafted. He said that even though all the cases filed against His Holiness had or were being withdrawn the scheme would still be necessary to protect puja Swamiji from any accountability. There were two points of view on this subject. One view was that the Scheme was very much needed to free Swamiji from legal liability and vulnerability and from having to go to Court. The other view was that when we all had come together, when all cases were withdrawn, why have this Trust scheme at all ? Why not Swamiji continue as the Sole Trustee ? Shri Rao said that Santa Cruz Sabha, and Hubli Sabha and peopel from Bangalore had strongly put forth this second viewpoint. The representation from Bangalore had even said that the Trust scheme was being thrust on Pujya Swamiji, that such a scheme was not befitting a Mathadipati and that He should continue as the Sole Trustee. Some other views were that all the Trustees should be elected while some others felt that all the Trustees should be nominated by His Holiness. He would ask Shri R. D. Hattiangadi, the legal expert, to explain the legal aspects.

Shri R. D. Hattiangadi in his speech, stressed that the Trust scheme was not done in a haste, though they did act with speed to carry out His Holiness's wishes. At the time His Holiness was to give up the Peetha and their main anxiety was to seek ways and means of keeping His Holiness with us. The Trust scheme was then the answer. Ultimately as all knew, for the smooth running of any institution, it was not the rules or laws that mattered so much as its administrators. Shri Hattiangadi then explained the various clauses of the Trust Scheme and why they had been so worded. Their guiding intention was only to protect His Holiness and to preserve the interests of the Math. As for the number of Trustees, it was immaterial how many were there, what mattered was that the number should be workable. Shri Hattiangadi also made it clear that he had drafted the Trust Scheme on his personal impression of what was in His Holiness's mind. There was no question of subjecting the Mathadipati to any "degradation" as feared by some people. On the other hand, they were enhancing the status of the Mathadipati by removing His liability to appear in Court and His vulnerability under law. He asked why there should be so much distrust before hand of the Trustees whom His Holiness chose to nominate. Ultimately, the Math's future and His Holiness's health depended on how the Trustees conducted themselves, whether they were nominated or elected. Their only criterion was that no responsibility should attach to Swamiji, no matter what anyone did. "We may become one, we shall become one, but no Inspector should come forward and hold His Holiness liable for anything."

Discussion then followed on the various aspects of the Trust scheme. Capt M. U. Hatengdi (Santa Cruz Sabha) said that after hearing His Holiness's address, he had little to say

against the scheme. He, however, suggested that a Preamble be added and that instead of there being Trustees for life, there should be Trustees for five years or so. He also asked what was the relationship of the Standing Committee to the Trust.

Shri Bhaskar Hemmady (Dadar) supported the Trust scheme and said that we have to take into account the implications of the new Karnataka legislation and also keep in mind the disturbing factors of the last three or four years. We should see that the Mathadipati was not exposed to any such factors.

Shri Karnad Ratnakar (Khar), said that his own view was that Swamiji should continue as the Sole Trustee but should delegate His Authority to a Board of Trustees just as, under the Indian Constitution, the President delegated his authority to the Cabinet.

Shri Koppikar Venkatrao (Grant Road) wanted His Holiness to continue as the Sole Trustee and expressed his views that Mathadipati could not be divorced from Sole Trusteeship. They were one, and the same and inseparable. He wanted the scheme to be discussed at leisure. (His Holiness intervened: "No, do it here and now").

Shri Korea Bhavanishankar said that His Holiness had suffered greatly as the Sole Trustee, therefore He wanted to give it up. The question was of protecting His Holiness from litigation etc. This should have been done long back but was not done. (His Holiness intervened : "Removal of sole trusteeship need not affect Mathadipatya").

Shri Sitaram Chikermane supported the Trust Scheme but suggested that the elected Trustees be elected directly by all Bhanaps instead of by the Mahasabha alone, to make it

more democratic. He also wanted the right of appeal to His Holiness (against a decision of the Trustees) to be incorporated in the Trust scheme.

Shri Bhaskar Hemmady, clarifying a legal point whether continuing as the Sole Trustee, His Holiness would be legally liable said he could be so held. He based this view on a number of decisions of the Supreme Court. He said that we could meet our requirements by giving His Holiness powers of nomination of Trustees.

Shri S. A. Chandavarkar (Dadar) said that the Trust scheme had become necessary because of the historical background of which had transpired in the last few years. Even though 99.9 per cent of the community were for His Holiness, the remaining 0.1 per cent could still do harm to HH, if they so chose to. So, His Holiness should be relieved of His administrative responsibilities as well as accountability as the Sole Trustee. So, this scheme should be accepted.

Shri Sharad Vaknalli (Santa Cruz) said that everyone had raised the question of whether the Mathadipatya could be separated from Sole Trusteeship. His own suggestion was a compromise, namely that the Mathadipati could be one of the Trustees and have the right not only of appointing Trustees but also removing the Trustees.

Mrs. Suman Chikermane (Grant Road) cited the example of Kavle Math, which was the Adi Math of the Bhanaps, and said, that there the appointment of a panel of Trustees had in no way detracted from the prestige of the Mathadipati.

Shri Santoshkumar Gulvady (Vile-Parle) said that the Trust scheme was given to them by Pujya Swamiji, so it should

be adopted. It also gave full protection to Swamiji. He also cited the impending Karnataka legislation as a factor to be borne in mind.

Later, Shri N. S. Rao put to vote a resolution declaring the intention of the delegates that there shall be a Trust Scheme evolved on the lines of the draft scheme already circulated and the resolution was passed unanimously and by acclaim. Thereafter, clause-by-Clause discussion was taken up, and at the suggestion of various delegates certain changes were incorporated in the draft Scheme, with the approval of His Holiness who was present. (A copy of the amended Trust Scheme will appear in the Chitrapur Sunbeam in the next Issue.) - Editor

It was agreed, among other things, that there shall be a Preamble to the Trust scheme; that as already stated there shall be a Board of five Trustees, three of whom would be nominated by Pujya Swamiji and two elected by the Mahasabha and that one of those elected would be the President of the Standing Committee (unless already nominated by His Holiness). It was also agreed that the tenure of the Trustees would be five years.

The Trust Scheme was, then adopted by the delegates with acclaim and the delegates dispersed to meet again in the Open session in the adjoining Karnataka colony.

Presenting the Trust scheme to the Open session, Shri N. S. Rao briefly outlined the reasons for drafting the scheme. He also announced, amidst cheers, the reunion of the different segments of the community and said that this was a big day in his three years of presidentship as he was witnessing before his eyes a united community. It was also significant that it

should have taken place on Christmas day, the birthday of the Apostle of Peace and Goodwill. Referring to the Trust Scheme, Shri Rao said that His Holiness had assured them that He would not give up the Peetha. At the same time, to protect His Holiness from the darts of litigation, after seeing the effect on His health of all the past troubles, they should all see what best they could do. As per their understanding of the Trust scheme now, His Holiness would remain the Mathadhipati the spiritual and religious head of the community but He would not have accountability. His only prayer was that the whole community should “speak with one voice” before the District Court, Karwar, when the Trust scheme was taken up for approval. They could change the scheme whenever they wanted. Shri Rao said that when he became the President, he had three main objects of concern, namely, His Holiness’s health. Math finances and Rathotsava celebration which HH had asked them to carry out. He had been successful with the latter two but his only regret was that he had not been able to preserve His Holiness’s health, and he felt bad about it. Colitis was an unpredictable ailment and one never knew when it would come. That is why, they had persuaded Pujya Swamiji to give up Rishikesh as well as His idea of going further North to Joshi Math as in the event of any illness, no medical aid could be rushed there. It was now proposed that Swamiji would stay at Varanasi and arrangements were being made for His accommodation there. The Trust Scheme was then put before the open session and adopted with acclamation.

(His Holiness’s Address to the Open Session, which followed. Shri N. S. Rao’s speech, appears separately in this Issue as Ashirvachan).

## 183

## ASHIRVACHAN

*(Summary of the Address delivered by His Holiness Swami Prijnanashram to the Open Session held at Karnataka Colony, Mahim, on Sunday 25th Decr., 1977, at the end of the Mahasabha 1974 delegates' meeting on the draft Trust scheme which with some amendments was adopted unanimously).*

In the programme, there is Ashirvachan today. But we haven't prepared any Ashirvachan. However, we thought of talking to you on all that had happened since this morning and to explain our views to you. The draft Trust scheme was discussed today and it was decided to implement the same. Once this has been achieved, we are very happy. For this, for this scheme and to all those who spoke in support of this scheme, we offer our grateful thanks. We are confident that the Scheme will work out smoothly. All that we wanted to speak has already been spoken to you by Nalkur Sripad and there is not much left for us, to speak. Only this-why was this scheme thought of? Even in the past, His Holiness (Swami Anandashram) had to undergo a great many difficulties. From this stage, we had spoken to you at the last Mahasabha about them. As an individual, We can bear any amount of difficulties. Our main concern was that nothing that happened should hit the Guru Parampara. For the last 17 years, We have been carrying out His Holiness's wishes. Whatever His own views, His Holiness's one main wish was that our community should remain one and united. We were a Sannyasi and We had thought that a Sannyasi meant that he should give up everything and stand aloof from everything, but this was not the duty of the Mathadipati. The Mathadipati's main task, on



the other hand, was to live with his people and guide them spiritually. This task was performed so beautifully by His Holiness: whose only concern was the service of God and His people. On all the happenings that took place in the Math, He closed His eyes and allowed the Standing Committee to do what it liked. Having lived close to His Holiness, We knew at close hand what His ideas and wishes were about the Standing Committee, about our community, and Math. He had only one objective, namely, that our community was a small one and it should not be driven up into fragments. Even if anyone did any wrong, they were our own people, like members of one family, and we should continue to be one. With this objective, His Holiness would address the community and His one and only advice to us was : our community should remain united. Even then, there were about 18,000 of us and Swamiji had preached that even if there were any differences, the community should remain one and go forward unitedly.

After His Holiness's Mahasamadhi, We tried Our best to understand our community. However, our experience was that our people only liked to speak of what the Mathadipati should do instead of following the teachings of the Mathadipati. We have ourselves not given many speeches nor have we preferred much advice. But, the guidelines laid down by His Holiness Swamiji Anandashram were there. He had advised us all to do Gayatri japa etc. But majority of our people did not follow what His Holiness taught us, they were only interested in observing and talking of what the Mathadipati should do. This fact We have come to know by observation. So, We decided to put one foot forward. You need not call Us a Guru, even if you regarded Us as a Guide, as a Leader, then such a Guide or Leader should be at least ten paces ahead of his people and not linger behind. He should

remain behind His people. Seeing this, We who were behind went 20 paces forward. Our object only was the betterment and welfare of our people and that they too should progress. Because of these ideas of Ours, We had to undergo great difficulties, all sorts of stories started going round, and We realised what our people were indeed like.

We remember, We have spoken on this from this very stage namely, once you have a Guru, you should follow what He says. Even if you are not prepared to accept him as a Guru, then at least accept Him as the Shishya nominated by your Guru as part of the Guru Parampara. Whether you call him as a Guru or as Shishya you must realise that such a Guru will never show his people the wrong path. He will guide them only on the right path. We feel now, We went ahead a little too fast. The present Standing Committee has had many problems, many old issues to be cleared up. Yet, all sorts of stories went round, that there were differences between Us and Nalkur Sripad and We felt tired of it all. We felt that nobody wanted a Guru and that We should stand apart from everything and offer guidance and direction only to those who came to Us for it. That is why We wrote to Nalkur that we want to give up the Peetha and so on.

However, We have since decided to remain on the Peetha for it should not be said that We left the Peetha out of fear of court cases. So, We will not give up the Peetha, We will give face to all quarrels and problems and meet them squarely. Hence, this Scheme. It is not to avoid legal liability. It is for the future administration of the Math because We cannot say what anyone will do tomorrow. By God's Grace and by His Holiness's blessings, We will carry the scheme forward. People should bear in mind that giving up Sole Trusteeship, does not mean giving up Mathadipatya. So even

after giving up Sole Trusteeship, We can remain on the Peetha. We are still thinking of how many Trustees to have. We will follow the guidelines laid down by His Holiness in all these matters.

Meanwhile, We want to make one thing clear. This Trust scheme is Our very own. That has not been imposed on Us by Nalkur, please banish this thought from your minds if you are thinking of it. All We have to tell you is that this scheme has gone through smoothly and the people should accept it gracefully. In this scheme provision has been made for social and cultural activities and other things in the list of objects of the Trust. Recently, our Matha has donated Rs. 5,001 for Andhra cyclone relief. If we were to be a purely religious Trust, then it would not have been possible for us to make such donations. Hence 'social and cultural' have been added to the list of objects so that we can help those who are in need of help.

Today, as you all know, is the birthday of Jesus Christ. You know what finally happened to Christ. Any good man should not be afraid of facing all kinds of troubles and problems. Only, there should not be any slur on the Peetha. With that object, We have decided to continue on the Peetha. We have changed our idea of giving up the peetha. We pray to God to give Us strength and, on behalf of all of you, We pray that their sentiments about God and the Math should continue as before. They should continue their Vantiga contributions as before and not lessen them. This Math of our elders should continue to function smoothly. It should continue to be a refuge and haven to all. With these words, We close Our Address and pray to Lord Bhavanishankar for the welfare of you all.

## PRESIDENT'S LETTER

It is true and it has happened. What we were fearing for a long time has come to pass suddenly. His Holiness Srimad Prijnanashram Swamiji has relinquished the position of the Mathadipati and Sole Trustee of Shri Chitrapur Math with effect from 1st December 1979 by a simple letter to the Charity Commissioner, Belgaum, on 25th November 1979, at the same time appointing seven trustees to take over charge of the administration of the Math. A copy of the letter was received by me as the President of the Standing Committee and I have duly circulated the same through the December 1979 issue of the Sunbeam, for the information of the laity. I was not too shocked because I had known this was coming as per the "Prerana" received by Pujya Swamiji and it had been made known to me for some time now. Nor did I despair over this momentous step taken by His Holiness for, according to me, this will make, no difference whatsoever to the actual position and relationship existing between HH and the Chitrapur Saraswats. The only result is that HH Swamiji can no longer be a target for the mischievous elements in the community trying to make Swamiji legally accountable and "vulnerable" in respect of the Math administration. So far, the position was that even if a pie was thought to be "misspent", anywhere in the level of the administration, Swamiji could be taken to the court. Now, Pujya Swamiji can feel free from the tortures of oppression of these elements. But, let me make it clear - for all of us, His Holiness Srimad Parijnanashram Swamiji is still the Guru given unto the

community by Parampujya Srimad Anandashram and he shall remain so. I would like to reiterate the resolution passed by the Standing Committee at its meeting on 24-12-1977 in Bombay :

“The Standing Committee reaffirm on behalf of the entire community its unstinted faith and allegiance to His Holiness Swami Parijnanashram as the rightful Tenth Guru of the Chitrapur Saraswats and Arbiter of our destinies.”

This resolution in all solemnity, I reaffirm on behalf of the community. As I said in my previous Letter, the head that has bent itself on His feet, shall never be raised even if His feet have “moved aside,” There is no dichotomy, no difference, no dilemma. He is ours and we are His.

I am writing this Letter on the eve of the Mahasabha 1979 which would be meeting on 29th and 30th December and will discuss and decide on all issues arising out of the above decision by His Holiness Srimad Parijnanashram Swamiji. And, I have no doubt at all that the Mahasabha 1979 would churn out their decisions in the best interests of the Math, Pujya Swamiji and the community. All the three are indivisible and stand together and, together, shall they flourish. Let us remember that what has happened is only a change in the legal position and need not come in the way of the healing processes already initiated by Pujya Swamiji in our community. It is only with this persistent hope of healing all rifts, for which I have striven ceaselessly for the past five years, that I agreed to my nomination to the Presidentship again, at the behest of His Holiness and many in the community. I am grateful to all those who have supported me in this election in which I have been declared elected President of the Mahasabha 1979. This is, no doubt, an onerous burden but,

with the blessings of Parampujya Srimad Anandashram Swamiji and Pujya Srimad Parijnanashram Swamiji and all your good wishes, no burden or task can be heavy. I would, therefore count upon the support of all of you in the deliberations and decisions of the Mahasabha, to pave the way for a harmonious era for our community.

At the Sadhana Saptah of 1970, Pujya Swamiji had unfolded His dream of development of Chitrapur village and its people in an integrated way. In fact, the present integrated rural development theme and plan, so widely talked about, both by Government and the people, was in HH's mind years ago. Everyone who had been to Shirali then know how enthusiastically His Holiness had undertaken this development scheme. But, events have overtaken us and all the plans have remained an unfinished task. Gramodyog (rural development), Panchavati development, Sanskrit Pathshala, Chitrapur Cultural Centre, all these remain to be realised fully. Other projects initiated by Pujya Swamiji for the uplift of Vaidiks' condition and Dharmic prachar also remain to be fulfilled. How far the new Standing Committee would be able to contribute to the fulfilment of the unfinished tasks, I cannot say at the moment. But, with the blessings of Swamiji, I propose to renew our efforts in this direction. The one immediate task on hand is the completion and commissioning of "Anandashraya," the Home for the aged, infirm and orphans. We hope to commission this in January 1980 at the hands of Pujya Swamiji and work for the collection and creation of a maintenance fund of at least Rs. 3 lakhs (besides the cost of construction), to which I had referred in my last Letter. In this task, I know, your hearts are with me, I hope your outstretched hands with contributions will also be there. I must make a special mention of Smt. Sonibai Shibad who

has contributed a total amount of Rs. 40,000 for the “Anandashraya”, in token of which the main hall on the ground floor will be named after her on her nominee. She will also be the chief guest at the inauguration of “Anandashraya” which may take place in the 3rd week of January.

When the New Year dawns, our thoughts will be on the coming Rathotsava in April 1980, when Swami Dayanand Saraswati of Chinmaya Mission has been invited. HH Srimad Parijnanashram Swamiji has kindly promised to be present and to participate as in the past. So, Rathotsava 1980 should be as glorious as many that have preceded. With 1980 heralding an era of peace within the community, the Standing Committee, I trust, will also be free from legal distractions as hitherto and devote itself single-mindedly to the fulfilment of the tasks in hand as laid down by Pujya Swamiji. In conclusion, I would like to remind all our Chitrapaur Saraswats that whatever has happened does not in any way detract from the importance of our most sacred Chitrapur Math, both as the seat of all our cultural heritage and as a cementing force to link all the far-flung Bhanaps in India and abroad into one entity. So, it is up to everyone of us to help in the upkeep and maintenance of our Guru Math, as we all have been doing all these years. Lord Bhavanishankar, the Guru parampara and the Math have never failed the Chitrapur Saraswats in their material and spiritual life of these three centuries. And, may this continue to be so, shall be my constant Prayer.

(Signature of N. Sripad Rao)

## **HIS HOLINESS'S ASHIRVACHAN TO MAHASABHA 1979**

(Summary of the Ashirvachan delivered by His Holiness Swami Parijnanashram at the open session of the Mahasabha 1979 at Talmakiwadi, Tardeo, on Sunday December 30, 1979).

We had no intention, at first of making any address to the Mahasabha as we had already relinquished the position of the Mathadipati and we had ceased to have anything to do either with the Math or the Mahasabha. Then, we came to know that some people were regarding our stepping down as going out by the back door. Whatever we have done, we have done openly, we have always gone out by the front door and never by the back door. Therefore, we decided to address the Mahasabha. Due to ill-health, we could not come for the inaugural session but we are here for the Ashirvachan- the doctors have permitted us to do so and God Bhavanishankar has also enabled us, after our recent illness to come here.

You may have already heard from Nalkur about all that has happened, so we need not refer to these matters at all. Nevertheless, there are a few words that we would like to speak to you here. Really speaking, we do not know what to call our community, Guru or no Guru. This decision of ours was taken two-and-half year go when we first wrote to our President that we want to step down. But this decision remained with us without being carried out, though we had not brushed it aside. If we had stepped down then, people would have blamed Nalkur and his colleagues on the Standing Committee of having brought about the stepping down. So,



we put off implementing our decision, you may say : we Withheld the decision then.

But, now, with this Mahasabha, we firmly decided to carry out our decision. Perhaps, it was Lord Bhavanishankar's will and circumstances also came about thus wise. What we are saying now may not be understood by everyone of you, this is specially for the delegates and it is for them that we are saying this. Though we had first thought of stepping down on 29th December, that is yesterday, we finally decided on 1st of December itself. Many people, we hear, are saying that Nalkur Sripad, Hattiangadi Vasant and others pressurised us to go on this date and so on. What happened was that we went to Bangalore - even Nalkur did not know why we went but we went there to ascertain the views of people there, we saw the atmosphere ("vaatavaran") there and then we saw the atmosphere here also. It is wrong to say that Nalkur or Vasant had forced us to take this decision. We want one letter to be shown to the delegates we do not know whether it has been shown or not but we want it to be shown. It is a letter that some people in Bangalore addressed to the U.S. Consul General in April last suggesting what action should be taken against us! Imagine, a letter written, of all the parties, to the American Government against us. This letter should be read out, Nalkur has mild nature, hence it may not have been read out so far. Therefore, the decision taken by us, to step down, was not a casually-thought out decision or a light-hearted one or a childish notion on our part. One who walks on the mat knows what is crawling underneath. You all must read the letter from Bangalore. From this you will come to know how cases were filed against us at every step, at every turn, by some people. Lots of cases have thus been filed from time to time against us.

Now, the seven Trustees that we have nominated while stepping down are our own choice. Whatever happened to us, we Want the Math to continue on sound lines. We have been seeing the work done at the Math, in the past and now also. The work done by these people is so good that we cannot find words to describe it. Therefore, we want the seven trustees that we have nominated to remain untouched. We do not want anybody else as s Trustee.

Some people have also been talking of having a Shishya Swami while some even talk of having some other Swami. We want to say this - it is one thing to have a Guru for all the 25.000 Saraswats but, for six heads to have a Guru is simply not possible. If they, these six heads of Bangalore, are so keen to have a Guru, they can build a separate Math in Bangalore and have their Guru. Another thing you may call it an allegation that is being mentioned by some people is that money from the Math has been “eaten” up by us, by Nalkur, by Nilekeni and so on. In all these 20 years that we have spent at the Math, we have never seen any money wrongly spent. Let people have no suspicions about money spent by us. We do not need any money from the Math - we had never taken any money from the Matha before nor will we in the future. Wherever we be, by the Grace of God, God gives us enough for our needs.

We were glad to hear that Mahasabha has gone on smoothly. But, really, we have dissolved our ties with the Math, with the Mahasabha and with the Saraswat community. We want to live our life henceforth free of all ties. What tasks we undertake in future will go on well. We have only one thing to say to you -this is a Math set up by your elders, it has to go on well, so please go on giving Vantiga to the Math. We do not mind whatever you do to us, we want the Math to go on smoothly. (End of His Holiness’s Ashirvachan).

At this stage an elderly lady got up and, with folded hands, told His Holiness in a sobbing voice : “You had assured us, O Swamiji in the past, that you will never give us up, that even though you may give up the Math you will not give up the Saraswats. But, what is this that you have said just now, that you have cut off your ties with Saraswats also ? Don't give us up O Swamiji. She broke down and could not continue. Then she turned round to others present in the huge crowd and asked : “Why don't you pray with me to our Swamiji not to give us up”. A number of voices then spoke up, echoing her prayers.

Then His., Holiness told the gathering: “We want to assure you all they who do not give us up, we shall never give them up.” Thunderous cheers greeted this announcement by Pujya Swamiji.

## 186

### CONCLUDING ADDRESS BY SRI NALKUR SRIPAD RAO

You have all just now heard our Pujya Swamiji's assurance to us that He will not give us up. In our Mahasabha also we have adopted a resolution that the Guru-Shisya relationship between His Holiness and our community will always be there and will never go. He is our Swamiji and will always remain so. Swamiji too cannot give up this relationship of ours, His association with our Math. This relationship of our community, Math and Guru will always endure, court cases or no court cases. We will never give up Swamiji and He can never give us up. But, as I mentioned in my address to the delegates, He has been hurt very much by our lapses,

big and small and we should endeavour to remove this injury. He had been talking of giving up the Mathadipatya for some time now. In these past five years, we tried our best to create the proper atmosphere for Him to continue to carry on. By another resolution passed at the Mahasabha, we have also declared that the entire Saraswat community will be behind Swamiji in any litigation that some people might institute. We have further resolved that we will take care of all expenses of Pujya Swamiji. Swamiji does not need any money from us, He does not take anything belonging to the Math not even food. If anything eatable is brought to Him, he first asks "Is it from the Math?" Whatever be our faults, our sins, we humbly pray to Swamiji - please forgive us and, I pray to Him on behalf of all of you, please accept whatever offering we place at Your feet as a token of our love and devotion. As I said, Swamiji does not need money from us, even now there are a number of people who have offered to place Rs. 10,000 per month at Swamiji's disposal for His expenses, so that he should not have any want for anything. We will of course, continue to bear all His expenses. We have also adopted at the Mahasabha, a unity resolution and we are resolved to sit here itself as long as necessary and resolve all our differences. All we seek is His grace. In these past five years, whatever we have gone through has been to give Swamiji comfort and to shield him from any suffering whatever be the case of such suffering.

As I said in my presidential address, we have never understood how much hurt Swamiji has been feeling. Once we have established this Guru-Shishya relationship between us, it is not for us to say that He should do this, and should not do that. We do as we like but we sit in judgement over Swamiji and dictate what he should do and should not do. Even in the case of the Math affairs, there are people who dictated to Swamiji and sought to teach Him His duty to the Math. To all

those who do not want Swamiji, I say : go your own way, but on our part we will never give up our Swamiji and He will never give us up, as He has just assured. Please, at least now, leave Him in peace do not torment Him any more, allow Him to lead His own life, this is our prayer to community. The Math will of course, go on. But there should an end to this persecution of Swamiji. Our head, as I once said before, is already laid as His feet and will never be raised. But, the main question is how to remove the hurt that as has been caused to Swamiji. On account of our selfishness, we took Swamiji from the bosom of his loving family and home (H.H. : No. need to dwell on that now). The wounds that our people inflicted on Swamiji are still there. All I pray to those who would still torment Him is : do not, please sprinkle salt or lime on the wounds. As I said at the Mahasabha, it is ultimately the responsibility of Parampujya Srimad Anandashram Swamiji : You took Parijnanashram Swamiji as Your Shishya, it is now Your responsibility to see that He is left in peace and is not tormented any more with a prayer to His Holiness, to Lord Bhavanishankar and to our Guru, Swamiji Parijnanashram I conclude my speech.

## 187

### **RESOLUTIONS PASSED BY THE MAHASABHA**

#### **UNITY RESOLUTION ADOPTED BY THE MAHASABHA 1979**

This meeting of the Mahasabha of Chitrapur Saraswats, 1979, after giving a very careful consideration to the recent events in the community, leading upto relinquishment by His Holiness of His position as the Mathadipati and Sole Trustee of Shri

Chitrapur Math, Shirali, with effect from 1 Decr. 1979, appeals to each and every member of the community to sink all the hitherto differences, close up the ranks and solidly stand by Shri Chitrapur Math.

*Resolution No.1* : condoned the deaths of Sarvashri A.S. Padukone, S. P. Golikere, D. D. Yennemadi, Dr. V. R. Koppiker of Belgaum, Ved. Haldipur Ganesh Shastry, Ved. Shirali Namdev Bhatji, Baidur Raghuvir Rao of Ahmedabad, V. S. Talgeri, Sujir Sundar Rao and Trasy Sundar Rao. The Mahasabha observed two minutes' silence standing as a mark of respect to the departed.

*Resolution No.2* (Moved from the chair) : This meeting of the Mahasabha of Chitrapur Saraswats 1979 places on record its deep sense of anguish and sorrow at the relinquishment by His Holiness Swamiji Parijnanashram of His position as the Mathadipati of Shri Chitrapur Math and places on record the Mahasabha's deep sense of gratitude for His spiritual leadership and His spiritual guidance received by the community at His lotus feet all these years, asks for forgiveness for our lapses and prays for His continued guidance and blessings wherever He be.

*Resolution No. 3* : This meeting of the Mahasabha of Chitrapur Saraswats, 1979 hereby authorizes the Standing Committee and for future Trustees under any scheme for management and administration of Shri Chitrapur Math to make provision for the payment (i) towards His Holiness's maintenance, (ii) provision for suitable residence for HH, (iii) provision for medical aid expenses in case of necessity, in his capacity as the former Mathadipati and consistent with the dignity and honour due to the Mathadipati of Shri Chitrapur Math.

*Resolution No. 4 :* This Mahasabha approves the putting into practice the singing of Mangalpad with the addition of the Fourth stanza (appearing on P. 23 of the Vantiga Payer's Directory 1976-77) in consonance with the resolution affirming our faith and allegiance to His Holiness Swami Parijnanashram.

*Resolution No. 5 :* This meeting of Mahasabha of Chitrapur Saraswats 1979 after considering the events in the community for the last several years and the legal proceedings against His Holiness Swami Parijnashram so far, as the Sole Trustee of Shri Chitrapur Math and His relinquishment as a Mathadipati and sole trustee of Shri Chitrapur Math, hereby resolves and directs the Standing Committee and or any Trustees that might be appointed under any scheme for the management and administration of Shri Chitrapur Math that the present as well as any future legal administrative or other proceedings against Him during His tenure as Swamiji, Guru, Mathadipati or Sole Trustee of the Shri Chitrapur Math be defended at the costs and expenses of the Math.

*Resolution No. 6 :* This meeting of the Mahasabha of Chitrapur Saraswats 1979, being the representative body of the Chitrapur Saraswat community after considering the events leading up to the relinquishment by His Holiness Swami Parijnanashram as the Mathadipati to Shri Chitrapur math, resolves that no Mathadipati or Shishya be adopted and the position of the Mathadipatya be kept vacant or in abeyance for the time being, until the Mahasabha at a future date, resolves further in the matter

*Resolution No. 7 :* This meeting of the Mahasabha of Chitrapur Saraswats, after carefully considering recent developments in the Community leading upto the relinquishment by His Holiness Swami Parijnanashram as the

Mathadipati of Shri Chitrapur Math hereby resolves to request the District Court of Uttar Kannada at Karwar to suitably alter the Draft Scheme in suit No. 2 of 1977 now pending in that Hon'ble Court in the light of the above events and other resolutions of this Mahasabha and directs Mr. A. G. Haldipur, at present Manager of Shri Chitrapur Math, to place this and other relevant resolutions before the Hon'ble District Court at Karwar.

188

'SUNBEAM'

Nov. 1981

Pages : 37-38

### AN APPEAL

#### Swami Parijnanashram Seva Samiti

Shri Anandashram, 16th Road, Khar, Bombay-400-052

Karnataka High Court's Order on the application of a few members of the Community requesting that Shri Chitrapur Math be restrained from making payments towards maintenance etc., of His Holiness Swami Parijnanashram III came as a shock to all the members of our community. It is abundantly clear that to an overwhelmingly large majority of the Laity, relinquishment by His Holiness of the Mathadhipatya and Sole Trusteeship of the Math has made no difference. They continue to regard Him with the Highest possible reverence as their Guru or Spiritual Head.. It is, therefore, in keeping with this spirit that cessation of payments has been taken as a challenge and the Chitrapur Saraswats meeting at Talmakiwadi on the 2nd August 1981 resolved unanimously in favour of creating a separate fund from the



interest on which a sum of Rs. 2,000/- per month could be made available for the day to day expenses of His Holiness throughout His lifetime as also such occasional additional expenses as medical, travelling expenses etc. It was also resolved that funds be collected and capitalised to the extent of not less than Rs. 2,25,000/- for this purpose and to establish “Swami Parijnanashram Seva Samiti” for carrying out these accepted objectives. The Samiti’s work will be complementary to what is being intended to be the functions and responsibilities of Shree Trust under formation.

2. The necessary machinery to facilitate collections under the auspices of the Samiti has been set up and administrative formalities are being attended to. Collections are to be made through authorised volunteers working in your area. Circumstances and shortage of time within which we intend to achieve our objective may not, however, permit individual approach to every donor. While every thing possible is being unsparingly done, if in the unlikely event of your not being personally approached for your contributions, you are requested to remit the same to the above address by a “cheque or a draft which will be duly acknowledged. Cheques/drafts may be drawn in favour of “Swami Parijnanashram Seva Samiti.” You may also pay your contribution in cash periodically, say every month to a Samiti’s representatives in your area. Names and addresses of such representatives will be shortly published in the Chitrapur Sunbeam. The paramount need is to complete the collections in as short a period as possible. The time taken to complete the entire process is going to be the measure of our keenness to do the needful and indicative of our regard for His Holiness, His Guru, the late revered Shrimat Anandashram, and last but not the least; Shri Chitrapur Math, our enviably rich heritage and “Alma Mater”. There is therefore, no time to lose. There is

also no upper limit for your contribution. The proverbial “Sky” is the only limit.

3. One word by way of clarification, although it should be unnecessary. The payment made by you towards the above fund is in addition and not in substitution, or as an alternative to your Vantiga payments as is apparently tried to be made out in certain quarters. Your vantiga payments constitute the vital life line for the every day activities of the Math and “Viniyogas” at the various Samadhis and we all owe it to ourselves and our Guru Parampara to see that they do not suffer for any reason whatsoever, least of all for want of adequate funds.

4. Let us, therefore, look forward and work for that glorious day with hope and prayers. By the Grace of the Almighty, we shall never have to face a failure.

**Shri N. S. Rao**  
Convenor of the meeting.  
**Shri V. S. Hattangadi**  
Chairman.

# Appendix - I

## GLOSSARY

### A

<i>Āachandrārka</i>	As long as moon and sun endure; permanent.
<i>Aḍavu</i>	A pledge, a deposit, a mortgage.
<i>Aḍchaṇi</i>	Obstruction, difficulty, distress.
<i>Aḍḍa</i>	A weight denoting the eighteenth portion of a <i>varaha</i> ; seven <i>duḍḍus</i> ; two annas and four paise.
<i>Agasāli [Akkasāle]</i>	: 1. The workshop of a goldsmith. 2. a goldsmith.
<i>Agrahāra</i>	Village or land assigned to Brahmins for their maintenance.
<i>Aivaju</i>	Property, wealth : cash or goods.
<i>Ākāra</i>	1. Form shape, 2. in this context to make the land suitable for cultivation.
<i>Aḷave</i>	A lease or agreement given to the ryout in writing.
<i>Allāhidā [Alāyidā]</i>	Distinct, apart, separate
<i>Amānattu</i>	A deposit, any thing committed to the charge of another.
<i>Am̄bāri</i>	Howdah.
<i>Amil</i>	A native revenue officer who superintends a tāluk.

<i>Amṛitapaḍi</i>	Gift usually in the form of rice made for the daily offerings to a deity.
<i>Aṅgavastra</i>	An upper garment, a <i>dhōtra</i> .
<i>Anugraha</i>	1. Conferring benefits, favour kindness. 2. blessing.
<i>Anuṣṭhāna</i>	Performance or practice.
<i>Appaṇe</i>	Order, command.
<i>Ārādhane</i>	Service, worship
<i>Archaka</i>	A workshipper
<i>Arevāse</i>	A half
<i>Arpaṇe</i>	Offering
<i>Āśīrvāda</i>	Benediction.
<i>Āśrama</i>	1. A hermitage 2. a religious order : of which there are four kinds : <i>brahmacharya</i> , <i>Gṛhastha</i> , <i>Vānaprastha</i> and <i>sanyāsa</i> .
<i>Aṣṭabandha</i>	A periodical renovation and consecration of a deity in the form of an idol with rituals.
<i>Aṣṭāṅga-yōga</i>	The eight means or stations of <i>yōga</i> or mental concentration, viz. <i>yama</i> , <i>niyama</i> , <i>āsana</i> , <i>prāṇāyāma</i> , <i>pratyāhāra</i> , <i>dhyāna</i> , <i>dhāraṇa</i> , and <i>samādhi</i> .

**B**

<i>Bābattu (Bābat]</i>	An article, an item; a point of view.
<i>Baḍgalu</i>	North.
<i>Baḍḍi</i>	Interest.

<i>Bagaḷāṭa [Bogaḷāṭa]:</i>	Barking or shouting.
<i>Bahā [Bāha, baruva]:</i>	Coming.
<i>Bahirvāsa</i>	An outer or upper garment.
<i>Bandōbast</i>	Settlement, well ordered condition; order.
<i>Bērīju</i>	The total assessment of a land.
<i>Beṭṭa</i>	A big hill, a mountain.
<i>Bhaṇḍāra</i>	Treasury office.
<i>Bhārgavavāra</i>	Friday.
<i>Bhatte</i>	Allowance.
<i>Bhūri dakṣiṇe</i>	A gift of respectful communication and petition.
<i>Brahmakarma</i>	Religious rites of Brāhmaṇas : Study of Vēdas, Upaniṣats, Dharmasāstras, etc. and performance of rituals.

### C

<i>Chāmara</i>	A Chowry.
<i>Chandrasāle</i>	An upper storey.
<i>Chāturmāsya</i>	A period of four months from Āṣāḍha Śu. Ēkādaśi to Kārtika Śu. Ēkādaśi, spent by <i>sanyāsis</i> in seclusion.
<i>Chāvadi</i>	A court; a village hall.
<i>Chavala</i>	Two annas.
<i>Chāvani</i>	Roof.
<i>Choutarfa</i>	Four borders.
<i>Chuṅguḍi</i>	Small money; a trifling or petty sum above the large one.

**D**

<i>Dakṣiṇe</i>	Presents (money) or fees given to Brāhmins as a mark of respect.
<i>Dastāveju</i>	A documnet of any kind, a bond.
<i>Dharaṇa</i>	A sort of weight (for gold) variously reckoned.

**E**

<i>Edurnuḍi</i>	A deed of mutual agreement.
<i>Ettuvaḷi</i>	Collecting or gathering money.

**F**

<i>Faḍcha (Paḍicha)</i>	Clearance, settlement.
<i>Faisalu</i>	Decision.

**G**

<i>Ga [Gadyāṇa]</i>	A small gold coin during the period (16th - 18th century) of the Nāyakas of Keḷadi, specifically so mentioned while referring to revenue matters.
<i>Gajani</i>	Poor rice land.
<i>Garbhagṛiha</i>	Sanctum.
<i>Gēṇi</i>	1. Rent 2. Contract.
<i>Gēnichitu</i>	A lease.
<i>Grāma</i>	A village.
<i>Gṛihasta</i>	A householder.
<i>Gudasta</i>	Past, as a year etc.

**H**

<i>Hakkalu</i>	Gleaning.
<i>Haṇa</i>	Money; four āṇes and eight <i>kāsus</i> ; a tenth part of the <i>varaha</i> .
<i>Harikāra</i>	A courier, fleet man.
<i>Havaālte</i>	Transfer.
<i>Havyakavya</i>	Oblations both to the gods and to the sprits of deceased ancestors.
<i>Hōbaḷi</i>	A division of a <i>tālūka</i> .
<i>Hōma</i>	A sacrifice.
<i>Hukum</i>	A command, an order.
<i>Huṭṭuvali</i>	Produce.

**I**

<i>Istihārnāme</i>	A written proclamation.
--------------------	-------------------------

**J**

<i>Jamābandi</i>	The general assessment of lands, etc., settlement of the assessments.
<i>Jambara</i>	Affair, business.
<i>Jāmiṇu</i>	Surety.
<i>Japa</i>	Muttering; muttering passages from the <i>Vēda</i> , charms, prayers, names of a deity, etc.,.
<i>Jātā bāki</i>	Balance, remainder after deductions.
<i>Jinasu</i>	An article; wares, goods; a thing in general.

<i>Jindagi</i>	Goods and chattels; articles of property and animals as distinguished from lands.
<i>Jirñōddhāra</i>	Repairs, renovation.
<i>jumlā</i>	<i>Amount.</i>

**K**

<i>Kaḍita [Kaḍata]</i>	A book made of folded cloth which is covered with charcoal paste made out of tamarind seeds, on which accounts and memoranda were written with soapstone pencil.
<i>Kaifiyat [Kaifiyat]</i>	Statement.
<i>Kaikāgada</i>	Chit.
<i>Kalaśa</i>	A holy water vessel.
<i>kandāchār</i>	Service.
<i>Kantu</i>	An instalment.
<i>Karāru</i>	An agreement, a promise, bond.
<i>Karārunāme</i>	A written agreement, contract.
<i>Kārya</i>	In this context it is <i>nirūpa</i> or an order.
<i>Kaṭle [Kaṭṭale]</i>	An order, a command, a rule.
<i>Kaṭṭu</i>	An order.
<i>Kraya</i>	Buying, purchase 2. price, value.
<i>Krayasādhana [Krayasāsana]</i>	: A deed of sale.
<i>Kumbāra</i>	A potter.



## M

<i>Māgaṇe</i>	A division of a tāluk.
<i>Mahājanaṅgaḷu</i>	A number of respectable men.
<i>Mahāsabhā</i>	An assembly or meeting of great men. In this context, it is a general body.
<i>Makki</i>	An elevated rice land to be watered.
<i>Maṅaka</i>	A young cow or buffalo (fit for breeding).
<i>Maṇegār [Maṇiyagār]</i>	Superintendent of temples, <i>maṭhas</i> , palaces, custom-houses, etc., a subordinate revenue officer under a tahasildār.
<i>Manevārte</i>	Household.
<i>Maṅṭapa</i>	An ornamental structure used for carrying about an idol.
<i>Mantrākṣate</i>	Akṣate consecrated through the recitation over it of <i>mantras</i> ; unbroken rice mixed with turmeric powder.
<i>Mārrifat [Māripattu]</i>	Trust, charge, by means of through or by.
<i>Maṭha</i>	A Hindu monastery; an abode of a <i>guru</i> and disciples.
<i>Mesta [Mēstri]</i>	A head workman.
<i>Migatte [Migte]</i>	Surplus.
<i>Mirāśi [Mirāsi]</i>	A hereditary entitlement to yearly, monthly or daily gifts of corn, money, etc.
<i>Mokruru [Mokarūru]</i>	Settled, fixed, certain.
<i>Moktēsar</i>	A headman; a chief officer.

<i>Mṛityunjaya</i>	Overcoming death 2. Śiva.
<i>Mucchaḷike</i>	A final agreement in writing.
<i>Muḍi</i>	An oval bundle formed of layers of straw etc., containing grain, etc.
<i>Muhūrta</i>	The fit time.
<i>Munāfe</i>	Profit.
<i>Mupāga</i>	A coin of three fourths value of a <i>haṇa</i> .

## N

<i>Nafe</i>	Profit, gain.
<i>Naimittiya</i>	Accidental, occasional, produced by particular circumstances.
<i>Naivēdyā</i>	An offering of eatables presented to a deity, an idol or any deified object.
<i>Nakhallu [Nakalu]</i>	: A copy.
<i>Nakṣe</i>	A map.
<i>Nandādīpa</i>	Perpetual lamp at the shrine.
<i>Naṣṭa</i>	Loss.
<i>Navagrahaśānti</i>	Propitiation of the nine planets by means of <i>navagraha japa</i> , <i>navagrahadāna</i> and <i>hōma</i> .
<i>nila</i>	Remainder; balance; arrears.

## P

<i>Pada</i>	A complete word; a verse, a stanza; a piece of metrical composition.
<i>Paḍuvalu</i>	The west.
<i>Pālaki [Pallakki]</i>	A palanquin

<i>Pagōḍa</i>	<i>Varaha</i> , Portuguese name for <i>varaha</i> or <i>gadyāṇa</i> .
<i>Panchāṃṛita</i>	: The five nectarious substances: milk, curds, ghee, honey and sugar, and a compound made of them.
<i>Panchaparva</i>	: Five fixed days in a month on which Brahmaṇas perform special idol-worship.
<i>Parbhāre</i>	: Elsewise in some other way; assignment to others.
<i>Paramahatṁsa</i>	: An ascetic of the highest order.
<i>Pāramparya</i>	: Continuous order or hereditary succession.
<i>pārāvāra</i>	: The ocean.
<i>Parichāraka</i>	: An attendant, a servant.
<i>Pārīṇa</i>	: well acquainted with.
<i>Parivrājaka</i>	: A mendicant devotee.
<i>Parriyanata [Pari-anta]</i>	: Until or unto used of time or space throughout.
<i>Paurōhitya</i>	: Office of a family-priest.
<i>Pāvatti [Pāvti]</i>	: Receipt.
<i>Prājna</i>	Intelligent, wise, clever; a learned man.
<i>Prāku</i>	Formerly.
<i>Pramāṇa</i>	Standard that which is true rule; law.
<i>prāṇāyāma</i>	Restraining the breath through the nostrils with certain closings and openings of them during the mental recitation of the names of some deity.

<i>Prasāda</i>	: Any gift (food, fruit, water, ashes, etc.) that comes from a <i>guru</i> or idol.
<i>Pratiṣṭhe</i>	Installation, consecration.
<i>Prativādi</i>	An opponent, a defendant, a respondent.
<i>Pratyāhāra</i>	Withdrawing the senses from external objects, restraint of the organs of sense.
<i>Prāyaschitta</i>	An expiation.

**R**

<i>Rājīnāme</i>	A deed of resignation; a written acknowledgement given by the plaintiff of a cause being finally settled.
<i>Rāyasa</i>	Clerkship; letter from a <i>guru</i> .
<i>Ruju</i>	Signature.

**S**

<i>Sādhana [Śāsana]</i>	A document 2. an edict.
<i>Sadri [sadari]</i>	Afore said, above mentioned.
<i>Sāgu</i>	Cultivation.
<i>Sāguvaḷi</i>	Cultivation.
<i>Salāisu [Sallisū]</i>	To give, to pay.
<i>Samādhi</i>	Profound or abstract meditation. 2. a tomb
<i>Samajāyisu</i>	To Make to understand; to convince.
<i>Samakṣa</i>	Visible, being in presence of.
<i>Śambhu</i>	Lord Śiva.
<i>Sampanna</i>	Accomplished ; worthy

<i>Sāmprata</i>	The present time, at present, now.
<i>Saṁsarga</i>	Connection, intercourse.
<i>Saṁskāra</i>	Consecration, purification, purity.
<i>Samsthāna</i>	In this context, it is a Union of religious zones in a <i>Maṭha</i> , headed by a <i>guru</i> .
<i>Sāmya</i>	Fee.
<i>Sanātana</i>	Perpetual; eternal; permanent.
<i>Sañjāta</i>	Born, produced, appeared, arisen.
<i>Saṅkalpa</i>	Will, volition, mental resolve or determination, resolution, vow.
<i>Sannidhāna</i>	Presence; His Holiness.
<i>Sanyāsa</i>	Abandonment of all worldly possession and earthly affections.
<i>Sarāga</i>	Unobstructed, easy, without impediment or obstruction.
<i>Sēnabhava</i> [ <i>Śānbhōga</i> ]	The village accountant or a clerk.
<i>Śistu</i> [ <i>Sistu</i> ]	Assessment tax.
<i>Śrīmukha</i>	A letter from a <i>guru</i> .
<i>Suṅka</i>	Toll, duty, customs.
<i>Sawāri</i>	Retinue of a <i>guru</i> .
<i>Swāsti</i> [ <i>Swasthya</i> ]	Land either liable to a trifling quit rent, or altogether exempt from tax.

### T

<i>Tagāde</i>	A claim, suit or dispute.
<i>Tahānāme</i>	A written treaty or agreement.
<i>Tākit</i>	Injunction., a letter of injunction from government to an officer.

<i>Tāmra-Śāsana</i>	A copper-plate inscription.
<i>Tapasīlu</i>	A detailed account.
<i>Teñkaṇa</i>	The South.
<i>Ṭhasse</i>	A stamp ( <i>Ṭhasse kāgada</i> = A stamp paper).
<i>Tīrtha</i>	Sacred water.
<i>Tyajana</i>	Leaving, quitting, abandoning.

## U

<i>Ubhayam</i>	Both.
<i>Ugrāṇa</i>	A storehouse, a granary.
<i>Ūḷiga</i>	Work, business, service.
<i>Upādhi</i>	Duty especially that of a priest; service in a temple.
<i>Upēkṣe</i>	Overlooking; disregard, neglect; apathy; indifference.
<i>Uppina-āgara</i>	A salt-pan.
<i>Uruddhi [Vṛiddhi]</i>	Increase, 2. Prosperity, growth.
<i>Utsaha [Utsava]</i>	Festival.
<i>Uttāra</i>	Land given rentfree by government to an individual or to an institution as a reward for services.

## V

<i>Vādi</i>	A disputant. 2. a plaintiff, an accuser.
<i>Vāgdāna</i>	Promissory.
<i>Vaidika</i>	A man well-versed in the Vēdas; a religious mendicant.

<i>Vajā</i>	Subtraction, deduction; removal.
<i>Vakkalu [Okkalu]</i>	A husbandman.
<i>Vākya</i>	A sentence, 2. a precept.
<i>Vantige</i>	A public subscription.
<i>Vappista [Oppisida]</i>	Given; presented; delivered.
<i>Vappita [Oppita]</i>	That has been agreed to, etc.,
<i>Vāpsa [Vāpasu]</i>	Back, in return.
<i>Varāḍa</i>	A public subscription; tax, impost.
<i>Varāha [Varaha]</i>	A gold coin with a boar stamp, a pagōḍa.
<i>Varga</i>	Transferment of right or ownership with regard to lands 2. a ledger- To deliver land to somebody as his property.
<i>Varṣāśana</i>	Annual allowance.
<i>Vaśa</i>	Possession.
<i>Vattu [Ottu]</i>	The bank of a river; near vicinity.
<i>Veccha</i>	Spending, expenditure.
<i>Vidyamāna</i>	Being perceived or known; being found, being present 2. happening.
<i>Viniyōga</i>	Use; appointed task or duty; service at the shrine while performing rituals.
<i>Viśā</i>	The fraction called one sixteenth ( $\frac{1}{16}$ ) of a <i>haṇa</i> .
<i>Vittirukta [Vyatirikta]</i>	Reaching beyond; separate, different from.

*Vṛtti* *Inām* land.

*Vyavaharṇe [Vyavahāra]* : Transaction; behaviour, conduct.

### W

*Waḍambaḍike [Oḍambaḍike]* : Agreement.

### Y

*Yādāst [Yādāstu]* A memorandum, a rough note.

*Yadranuḍi [Edurnuḍi or edurchītu]* : A document given by the purchaser of land engaging to give it back to the seller on repayment of the purchase money within a definite term. 2 a note of hand given for another that is lost.

*Yajamānatva* The rank or position of the head of a family.

*Yama* Restraining, controlling, restraint (of the senses).















15

**ಶ್ರೀಶೈಲಾಸ್ತಮೋತ್ಥರಾದಂಕನ**  
**ಕವಿವ್ಯಾಕ್ರೋಧಾದಂಕನಾಚಾರ್ಯವಿವೇಕಿ**  
**ಇತರಗಾಂಧೀಧರಣ್ಯರೋನಿ**

ಕಂಪುಶೈಲಕಾದಾಂಧೀಗಲೆವಿಂಶೆಯವತ್ಯಾ  
 ವ್ಯಾಕ್ರೋಧಾದಂಕನಾಚಾರ್ಯವಿವೇಕಿ  
 ದತ್ತೇಶ್ವರನಾಥವೃತ್ತಾಂತಗುಣಂಯುಕಂಪುಲಾ  
 ಶೈಲಾಡಕಲಾಕ್ಷಬಿಂಧಾನಾಬದ್ಧೇಪದಯುಯೇ  
 ಕೀಕಂಪುಯೇಕವ್ಯಾಕ್ರೋಧಾದಂಕನಾರೋನಿನಾ  
 ಲನಕಣ್ಣಂಯುಯೇಕವ್ಯಾಕ್ರೋಧಾದಂಕನಾಚಾರ್ಯ  
 ಪ್ರಗುಣದಂಯುಕಾದೇವೇಕವ್ಯಾಕ್ರೋಧಾದಂಕನಾಚಾರ್ಯ  
 ಕ್ರಮದವ್ಯಾಕ್ರೋಧಾದಂಕನಾಚಾರ್ಯದೇವೇಕನಾಚಾರ್ಯನಾಥ  
 ವ್ಯಾಕ್ರೋಧಾದಂಕನಾಚಾರ್ಯನಾಥದೇವೇಕನಾಚಾರ್ಯನಾಥ  
 ಶೈಲಾಡಕಲಾಕ್ಷಬಿಂಧಾನಾಬದ್ಧೇಪದಯುಯೇ  
 ಕೀಕಂಪುಯೇಕವ್ಯಾಕ್ರೋಧಾದಂಕನಾರೋನಿನಾ  
 ಲನಕಣ್ಣಂಯುಯೇಕವ್ಯಾಕ್ರೋಧಾದಂಕನಾಚಾರ್ಯ  
 ಪ್ರಗುಣದಂಯುಕಾದೇವೇಕವ್ಯಾಕ್ರೋಧಾದಂಕನಾಚಾರ್ಯ  
 ಕ್ರಮದವ್ಯಾಕ್ರೋಧಾದಂಕನಾಚಾರ್ಯದೇವೇಕನಾಚಾರ್ಯನಾಥ  
 ವ್ಯಾಕ್ರೋಧಾದಂಕನಾಚಾರ್ಯನಾಥದೇವೇಕನಾಚಾರ್ಯನಾಥ  
 ಶೈಲಾಡಕಲಾಕ್ಷಬಿಂಧಾನಾಬದ್ಧೇಪದಯುಯೇ  
 ಕೀಕಂಪುಯೇಕವ್ಯಾಕ್ರೋಧಾದಂಕನಾರೋನಿನಾ  
 ಲನಕಣ್ಣಂಯುಯೇಕವ್ಯಾಕ್ರೋಧಾದಂಕನಾಚಾರ್ಯ  
 ಪ್ರಗುಣದಂಯುಕಾದೇವೇಕವ್ಯಾಕ್ರೋಧಾದಂಕನಾಚಾರ್ಯ  
 ಕ್ರಮದವ್ಯಾಕ್ರೋಧಾದಂಕನಾಚಾರ್ಯದೇವೇಕನಾಚಾರ್ಯನಾಥ  
 ವ್ಯಾಕ್ರೋಧಾದಂಕನಾಚಾರ್ಯನಾಥದೇವೇಕನಾಚಾರ್ಯನಾಥ







ಸಾಧಿಸಿದ ಸ್ವಾಮಿ || ೫ || ಯುಜಿಸ್ತು ನಾಂ  
 ಸೀ | ಕುಲವಂಶಿ ಕ್ರೀಕಾಶಾಲಿ ರಸಾನಿಕ ನಾ  
 ೧೦ || ಸಂಧಾಯಯುಕ್ತ ಕ್ಷಿಯ ಯಥೆ ನೆ | ಸ್ವಾ  
 ಲಿ || ೫ || ಯುಕ್ತ ಕಾಕು ಯು ದ್ವಂಶಿ | ಸಂಕಕ್ತ  
 ರದೇ || ಯಾ ನತಿ ನಿ ಕಂ ಸದು ಯಂ ಬಾ  
 ದಿ || ತಿ || ಶಾಂಕ ಯ ನ ರ ಸ್ವಿ ನಾ ಮು ನೆ ಕ ನಿ ದ  
 ಲೆ ಕೆ ಯುಂ ಗ ನಿ ಕೆ ನ ದು ಕ್ಷಿಂ ರು ಪಿ ನಾ ದ ಖಂ  
 ದಾ ಸ ರ ಕಾ ರ ಕೆ ಳ ರಾ ಡಿ ಯಾ ದ ಖಂ ರು ಸ ರ  
 ಕಾ ರ ದ ರ ದು ಸಂ ರಾ ಯು ಕೆ ಕೆ ಕೆ ಕೆ ಕೆ ಕೆ ಕೆ  
 ಕೆ ಕೆ ಕೆ ಯಾ ಕಂ ತಾ ಯು ಗ ದಾ ಕು ಸ ದು  
 ರ ಕ್ಷಿಂ ತಂ ತಂ ನ ರ ಕೆ ಕೆ ಕೆ ಕೆ ಕೆ ಕೆ ಕೆ  
 ಸ ಕ ಲಿ | ರ ಸಾ ನೆ ಕೆ ಕೆ ಕೆ ಕೆ ಕೆ ಕೆ ಕೆ ಕೆ  
 ಕೆ ಕೆ | ಸ ರ ತ್ರಿ ತ್ರಿ ತ್ರಿ ತ್ರಿ ಕಾಂ ಪ ತ್ರಿ ತ್ರಿ ಯಾ ಡಿ  
 ಕು ಸ್ವಾ ಲಿ || ನಾ ನಾ ದ ಕೆ ಕೆ ಕೆ ಕೆ ಕೆ ಕೆ  
 ಕು ನಾ ದಿ ಕೆ ಕೆ ಯು ನಾ ಲಿ || ಗಾ ತ್ರ ಕಾ ರ ದ  
 ಕು ಕೆ ಕೆ ಕುಂ ಥಾ ದು ಯು ಕಾ ಮ ಯು  
 ನ ರ ಕು ತಿ ಕೆ ಕೆ ಕೆ ಕೆ ಕೆ ಕೆ ಕೆ ಕೆ  
 ತ್ರಿ ತ್ರಿ ತ್ರಿ ತ್ರಿ ತ್ರಿ ಕಾ ಡಿ ಕು ಸ್ವಾ ಲಿ ಕು  
 ನಾ ನಾ ಲು ಕೆ ಕೆ ಕು ನೆ ಕ ಯಾ ವ್ರಿ  
 ತಿ ರ ತ್ರಿ ಕೆ ಕೆ ತೆ ಕೆ ಕೆ ಯು ದಾ ದ ಕೆ  
 ಕಂ ಯು ನಿ ಕ್ಷಾ ನ ನಿ ಯಾ ನು ರ ದು ಕೆ ಕೆ  
 ಯು ಕ್ಯು ಡಿ ತಿ ರ ಕು ಕುಂ ನು ಸ ಗ ತ್ರಿ ತ್ರಿ  
 ಕು ದ ಲಿ ಕು ಕಾಂ ಪ ತ್ರಿ ಕು ಕುಂ ದಿ ನಾ ನ  
 ತ ಕೆ ಕೆ ಗ ತ್ರ ತ್ರ ತ್ರ ತ್ರ ಕೆ ಕೆ ಕೆ ಕೆ ಕೆ ಕೆ  
 ಯು ಯು ಡಿ ತಿ ಕು ಕೆ ನಿ ಕ್ಷಾ ಳಿ ಸ ತಿ  
 ಕು ಸ್ವಾ ಲಿ || ಯಾಂ ಶಿ ನಿ ಕ  
 ಸಾ ಧಿ ಕಂ ಸಾಂ ನ ದಿ ಗಂ ೦೦೦

17

ಶ್ರೀ ಶ್ರೀಮಾನ್ಮಹಾದೇವೇನಮಃ

ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ

ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ  
 ಮಂಜು ಶ್ರೀಮಹಾದೇವೇನಮಃ ಶ್ರೀಮಹಾದೇವೇನಮಃ













26

ಶ್ರೀಮತಿ ವಿ. ಅನಂತರಾಜ್ 1907  
ಬೆಂಗಳೂರು

ಅಕ್ಕಲಪ್ಪನವರವರ ಅಪ್ಪಣ್ಣನವರ  
 ತಲವಿಗುಳುಕೊಡುವಂ ನಿಶ್ಚಯವೆ  
 ಕೊಂ ಪ್ರಕಾಶನವಾಚಾರಿ ದ್ರಾವಿಡೀಯಲಿ  
 ಲಂಕಾ ಸರ್ಕಾರದ ನಿರ್ವಹಣಾಕಾರಿಂ  
 ಕೊಂಕಣಿಯೊಂಕ ದಾಸನಾಗಂಕ  
 ಅಕ್ಕಲಪ್ಪನವರವರ ಅಪ್ಪಣ್ಣನವರ  
 ಅಪ್ಪಣ್ಣನವರವರ ಅಪ್ಪಣ್ಣನವರ  
 ಕಂಪನಿಯೊಂ ಪ್ರಕಾಶನವಾಚಾರಿ  
 ಯವನೊಂಕ ಕೊಂಕಣಿಯೊಂಕ  
 ಕೊಂಕಣಿಯೊಂಕ ಕೊಂಕಣಿಯೊಂಕ  
 ಕೊಂಕಣಿಯೊಂಕ ಕೊಂಕಣಿಯೊಂಕ  
 ಕೊಂಕಣಿಯೊಂಕ ಕೊಂಕಣಿಯೊಂಕ  
 ಕೊಂಕಣಿಯೊಂಕ ಕೊಂಕಣಿಯೊಂಕ

ಶ್ರೀಮತಿ ವಿ. ಅನಂತರಾಜ್  
 ಕೊಂಕಣಿಯೊಂಕ ಕೊಂಕಣಿಯೊಂಕ  
 ಕೊಂಕಣಿಯೊಂಕ ಕೊಂಕಣಿಯೊಂಕ

















Handwritten notes in a list format, possibly a ledger or inventory. The text is written vertically and includes various characters and symbols.

Handwritten notes in a list format, continuing from the previous section. The text is written vertically and includes various characters and symbols.

Handwritten notes in a list format, continuing from the previous section. The text is written vertically and includes various characters and symbols.

Large handwritten notes or a signature block, possibly a title or a specific entry. The text is written vertically and includes various characters and symbols.

Handwritten notes in a list format, continuing from the previous section. The text is written vertically and includes various characters and symbols.

Handwritten notes in a list format, continuing from the previous section. The text is written vertically and includes various characters and symbols.



36

ಶ್ರೀ ಶಿವೇಂದ್ರನಾಥವಿವೇಕ

ವೈಷ್ಣವಶಿವಯೋಗ್ಯಾದಯೋಗ್ಯಾಂತಿವಾಹನಕವಶಿರಾಚುರ  
ಯನು ಲೂವುಯ್ಯನೀನವನೊರಮಾನೀಶಿಂಬುಖಿಯುಲೂತ್ರಿಯಲ್ಲಿ  
ಕಲದುತ್ರಗಂಕವಲ್ಲಗಾತ್ರವದೆವದಿವಾಕಮಾವದಿವಕಾನೋಪ್ರಾಯ  
ಅತ್ರಗಾಂಕಗಾಭಿಂಮಾತಾಂಕನಾಯಕಾವಿದವೆದಾಂಕವೆಚ್ಚುತಾ  
ಕಮೀರಾಗಮುಬುಲೋಕಮಾಕಮಾಲಯಕಮಲನಿವೃತ್ತಾಂ

ಪ್ರೋತಕಸಾಂಗಾಂಕಮಾಭಿವಿಲಸನ್ಮಮಕುಲನಿಂಘ್ರಿಯೈಕಮ  
ಗೌತಗುಲಿವಿವೀನುಜೀಕಬೂಮಾವಂಕತ್ಕನೋಕಕಚಯಕನು  
ಕಲಚಿತ್ಯಮೆಚ್ಚಾಂಕಸಿಜ್ಯದವನವತ್ರಮೋಗ್ರಾತ್ರಂಮೋಶಿವಂ  
ಕೃತಪ್ಪಾಲಯಮೀರಾಣಾನಕಾರಂಭುಶ್ಚಕಕಾಳ್ಕನುಂಯುತ್ರ  
ಕಾಶದಿದುಕವಂಪ್ರತಿಕ್ರೂಕವಂಪ್ರಸಗಾಶಿವಂಪ್ರ ||

ಗರುಕಳ್ಳಕಂತ್ರಿಂಕನಂದಿಸಾಕವೇಕನುನಿಂಕ್ಪುಕತ್ರಂಮೋಗ್ರಾ  
ಮಮಾಚಗಂಕಭನೆವಕಶೆತ್ತಗಾಂಶಿರಶಿರುತಿತದಾಶಿಸಂಭಿಭಿ  
ಯುಲೂಗಿರವಕಲಗೀಕಂಕಾಭಾತ್ರಂಮುಕವತಿಗಂಗಾಶಿಶಿ  
ಬುಕ್ತು ಕದಬಳೆಸಮಾಲಮೈಗಿವಫುಗ್ರಾಶಿಶಿರಕಬಂಶಿಶಿ  
ಗ್ರಾಂಯೂಬೂಕೂದಗುಂವಿತ್ವವಭುವೈಕಮಂಶಿಶಿಶ್ಚಲತ್ರಂ

ಉತ್ತರಲಿಶಿಸಂಕಬೂಮಾಲಶಿಯಿಲ್ಲಕುಂಕಂತ್ರಿಸಾಂ  
ಕಾನಿಕುಂಭಿಶಿಕಾಳೆಂದೆಶಿರಸಿಂಪ್ರತಿಗಾಂಕಾಕುಂಭೇಕಾಂಶಿಶಿ  
ಕೂಶಾಲೆವಿಯೂತ್ರಾಂಕನುಶಿಶಿಯುಲೂಗಿರಕಂಪಾನೀವೇತ್ರೇಂ  
ಸಾಂಪ್ರಕಾಂಶಿಗಿರದುಬಲವದಿಸಿಮಾರುಕಾಂಶಿಶಿಶಿಶಿಶಿ  
ಗಾಂಶಿ  
ಶಿ  
ಶಿ

Handwritten notes in the top left corner.

39

Handwritten mark or symbol in the top center.

ಶ್ರೀ ಶಿವಯ್ಯಾಜಿ ದೇವಸ್ಥಾನಂ ನೋವನಂಕಣಿಸಿ

Main body of handwritten text in Kannada script, consisting of approximately 15 lines.



















1. 2. 3. 4. 5. 6. 7. 8. 9. 10. 11. 12. 13. 14. 15. 16. 17. 18. 19. 20. 21. 22. 23. 24. 25. 26. 27. 28. 29. 30. 31. 32. 33. 34. 35. 36. 37. 38. 39. 40. 41. 42. 43. 44. 45. 46. 47. 48. 49. 50. 51. 52. 53. 54. 55. 56. 57. 58. 59. 60. 61. 62. 63. 64. 65. 66. 67. 68. 69. 70. 71. 72. 73. 74. 75. 76. 77. 78. 79. 80. 81. 82. 83. 84. 85. 86. 87. 88. 89. 90. 91. 92. 93. 94. 95. 96. 97. 98. 99. 100.





ನರಹರಿ

52

1928

ಕನಕಾದಿಲ್ಲಾಲೆದಾಳಕಯಲಾಕ್ಷ್ಮೀತಿಂಗಳ  
ವರಪ್ರಾಪ್ತವುನಶ್ಚಿವನವೇಕೆ

ಸಂನಗಪ್ರಸೇಯನಡಿಮಾಡಿದಕೃಂವರಣಾಚಿಂತಿಗಂಭ  
 ನಕಚಿತ್ರಿಯಾಸುಶಿಶುವಿಮತದಕವರಪ್ರಾಪ್ತವುನಶ್ಚಿ  
 ಂತವಕಾಲಋಷಿನಿಂದತ್ತಿಸಂನಗಪ್ರಸೇಯನಿಗಂಭ  
 ಸಿನಾಚಿವಿವಳಿಪಿಕ್ಕನವೆಗಮಂಜನಾಹಂವನೀತ್ರವೆವಡಿ  
 ಲಾಕಿಶ್ಚವನಾವಗುಂಜನಿಂದನವವಕೃಷ್ಣವಿತ್ಯವಹೀತಿ  
 ಂಜಮುಕೃಷ್ಣಮಿಬಾಧ್ಯುಕೆವಿಶಯದತ್ತಿನಾನುತಿಯಿಗಾಳ  
 ವಾಸ್ತೀಲೆಕೀಯಲುಕೆಗವದಪ್ರವಯವಕೃಷ್ಣವೇಕೆ  
 ಭಾಷಣವಾಗತುಪಂಪ್ರಿಯಕೃಷ್ಣಾಕವಸಂಪಂಕೃಷ್ಣ  
 ಲಾಸಕವಿತ್ತಮಿಂತವಿನ್ಯಮಿತ್ತಿಗಾತಾಗಲಾಳಿಸು  
 ದಪ್ರಾಪ್ತವುಮಾಳವೇಕೆದಾತ್ರಿಯವಾಗತು  
 ಯಾಸ್ತೀಕಿವೆತ್ತಿವನಾಣಗಾತವಿವಕವಿಸೆಮಗಾತುತಿಂಜ  
 ಕೆನಿಸಿದಚಿವಗಾತನುಸಕವಿದಪ್ರವಂಜಮು  
 ತ್ರಿದಾತ್ರಿಯಾತಿದವಿನಾನುಕವಿಯುಯಧಿಸೆಯಂ  
 ಪ್ರಾಪ್ತವಾಗಂತವಕಾಲಋ























... ..  
 ... ..  
 ... ..  
 ... ..  
 ... ..  
 ... ..  
 ... ..  
 ... ..  
 ... ..  
 ... ..  
 ... ..  
 ... ..

... ..  
 ... ..  
 ... ..  
 ... ..

... ..  
 ... ..  
 ... ..  
 ... ..  
 ... ..

80



ಶಿವಮೊಗ್ಗ ಜಿಲ್ಲಾ ಪಂಚಾಯತ್

ಇವುಗಳಿಗೆ ಅನುಬಂಧವಾಗಿ... (Main body of handwritten Kannada text, including a list of names and details)

...  
 ...  
 ...  
 ...  
 ...  
 ...  
 ...  
 ...  
 ...  
 ...  
 ...  
 ...  
 ...

...  
 ...  
 ...













1. 1908 1909 1910 1911 1912 1913 1914 1915 1916 1917 1918 1919 1920 1921 1922 1923 1924 1925 1926 1927 1928 1929 1930 1931 1932 1933 1934 1935 1936 1937 1938 1939 1940 1941 1942 1943 1944 1945 1946 1947 1948 1949 1950 1951 1952 1953 1954 1955 1956 1957 1958 1959 1960 1961 1962 1963 1964 1965 1966 1967 1968 1969 1970 1971 1972 1973 1974 1975 1976 1977 1978 1979 1980 1981 1982 1983 1984 1985 1986 1987 1988 1989 1990 1991 1992 1993 1994 1995 1996 1997 1998 1999 2000 2001 2002 2003 2004 2005 2006 2007 2008 2009 2010 2011 2012 2013 2014 2015 2016 2017 2018 2019 2020 2021 2022 2023 2024 2025 2026 2027 2028 2029 2030 2031 2032 2033 2034 2035 2036 2037 2038 2039 2040 2041 2042 2043 2044 2045 2046 2047 2048 2049 2050 2051 2052 2053 2054 2055 2056 2057 2058 2059 2060 2061 2062 2063 2064 2065 2066 2067 2068 2069 2070 2071 2072 2073 2074 2075 2076 2077 2078 2079 2080 2081 2082 2083 2084 2085 2086 2087 2088 2089 2090 2091 2092 2093 2094 2095 2096 2097 2098 2099 2100



ಮೈಸೂರಿನಿಂದ ಬಂದ ಅಕ್ಷಯ ಪುಸ್ತಕಗಳಿಗೆ ಕ್ರಮವಾಗಿ  
 ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ  
 ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ

ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ  
 ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ  
 ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ  
 ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ  
 ಪಂಚಮ ಪುಸ್ತಕಗಳನ್ನು ಕೊಡಬೇಕೆಂದು ತಿಳಿಸಿ  
 ಅಧಿಕಾರಿಯು ಕೊಡಬೇಕೆಂದು ತಿಳಿಸಿ

23







Handwritten text in Devanagari script, appearing as a vertical column on the left side of the page.

Handwritten text in Devanagari script, appearing as a vertical column on the left side of the page, below the first column.

18/10/1936  
1936

Main body of handwritten text in Devanagari script, consisting of several lines of text.

Handwritten signature or name at the top of the page.

Handwritten text in Devanagari script, possibly a date or reference number.

Handwritten text in Devanagari script, possibly a name or title.

Handwritten text in Devanagari script, possibly a name or title.

Handwritten text in Devanagari script, possibly a name or title.







117



1869/74  
ಸಹಯ  
೦೭

ಶಿವಮೊಗ್ಗ ಜಿಲ್ಲಾ ಮಹಾಶವಿರುದ್ಧಿ ಪುಸ್ತಕಾಲಯ

ಕನ್ನಡ ಸಾಹಿತ್ಯದ ಇತಿಹಾಸ ಮತ್ತು ಅಭಿವೃದ್ಧಿ  
 ದೃಷ್ಟಿಯಿಂದ ಸಾಮಾನ್ಯವಾಗಿ ಸಿದ್ಧಪಡಿಸಿದ  
 ಪ್ರಾಚೀನ ಕಾವ್ಯಗಳ ಮೇಲೆ ಪ್ರತಿಭಾವಂತರಾದ  
 ಅನೇಕವರು ಸಂಶೋಧನೆ ಮಾಡಿ ಅನೇಕ  
 ಪ್ರಮುಖವಾದ ಕೃತಿಗಳನ್ನು ಪ್ರಕಟಿಸಿ  
 ಅದರ ಮೂಲಕ ಸಾಹಿತ್ಯದ ಅಭಿವೃದ್ಧಿಗೆ  
 ಶ್ರಮಿಸಿದ್ದಾರೆ. ಇವುಗಳಲ್ಲಿ 'ಕನ್ನಡ  
 ಸಾಹಿತ್ಯದ ಇತಿಹಾಸ' ಮತ್ತು 'ಕನ್ನಡ  
 ಸಾಹಿತ್ಯದ ಇತಿಹಾಸ' ಮುಂತಾದವು  
 ಸಾಮಾನ್ಯವಾಗಿ ಸಿದ್ಧಪಡಿಸಿದ  
 ಕೃತಿಗಳಾಗಿವೆ. ಇವುಗಳ ಮೂಲಕ  
 ಸಾಹಿತ್ಯದ ಅಭಿವೃದ್ಧಿಗೆ  
 ಶ್ರಮಿಸಿದ್ದಾರೆ. ಇವುಗಳಲ್ಲಿ 'ಕನ್ನಡ  
 ಸಾಹಿತ್ಯದ ಇತಿಹಾಸ' ಮತ್ತು 'ಕನ್ನಡ  
 ಸಾಹಿತ್ಯದ ಇತಿಹಾಸ' ಮುಂತಾದವು

॥ श्रीगणेशाय नमः ॥ श्रीगणेशाय नमः ॥ श्रीगणेशाय नमः ॥  
 श्रीगणेशाय नमः ॥ श्रीगणेशाय नमः ॥ श्रीगणेशाय नमः ॥

श्रीगणेशाय नमः ॥ श्रीगणेशाय नमः ॥ श्रीगणेशाय नमः ॥  
 श्रीगणेशाय नमः ॥ श्रीगणेशाय नमः ॥ श्रीगणेशाय नमः ॥  
 श्रीगणेशाय नमः ॥ श्रीगणेशाय नमः ॥ श्रीगणेशाय नमः ॥  
 श्रीगणेशाय नमः ॥ श्रीगणेशाय नमः ॥ श्रीगणेशाय नमः ॥  
 श्रीगणेशाय नमः ॥ श्रीगणेशाय नमः ॥ श्रीगणेशाय नमः ॥  
 श्रीगणेशाय नमः ॥ श्रीगणेशाय नमः ॥ श्रीगणेशाय नमः ॥





124

ಶ್ರೀ ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ  
ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ

ಶಿವಾನಂದನವರುಗಳಿಂದ

125.      ಶ್ರೀ ಶಿಶಾಲಯ ಪ್ರಾಕ್ರಮಣ ಶರಣ ಶ್ರೀಯುಕ್ತ ಜ್ಞಾನ  
 ಕರಣವಾಕ್ಯವು ಶ್ರೀ ಜ್ಞಾನಂ ಸತ್ಯವು ಅಥವಾ  
 ಸೇವ ಶ್ರೀ ಶಿವನಾಶಂಕರಜೈನ ಶರಣವು

ವಿಭಾಗವಾರಾತ್ಮಿಕವಾದ ಬಗೆಯಲ್ಲದ ಜ್ಞಾನವಾರಾತ್ಮಕವಾದ  
 ವಲಾಂತರವಾದವು ಸರವು ಸತ್ಯವು ಸತ್ಯವು ಸತ್ಯವು  
 ಶರಣವು ಸತ್ಯವು ಸತ್ಯವು ಸತ್ಯವು ಸತ್ಯವು  
 ಶ್ರೀ ಜೈನ ಶರಣವು ಸತ್ಯವು ಸತ್ಯವು ಸತ್ಯವು  
 ಸರ್ವಜ್ಞ ಸಂಪ್ರದಾಯ ಶ್ರೀಯುಕ್ತ ಶರಣವು ಸತ್ಯವು  
 ೧೦ ವಲಾಂತರವು ಸತ್ಯವು ಸತ್ಯವು ಸತ್ಯವು  
 ಯಜ್ಞವು ಸತ್ಯವು ಸತ್ಯವು ಸತ್ಯವು ಸತ್ಯವು  
 ಸತ್ಯವು ಸತ್ಯವು ಸತ್ಯವು ಸತ್ಯವು ಸತ್ಯವು  
 ಸತ್ಯವು ಸತ್ಯವು ಸತ್ಯವು ಸತ್ಯವು ಸತ್ಯವು  
 ಸತ್ಯವು ಸತ್ಯವು ಸತ್ಯವು ಸತ್ಯವು ಸತ್ಯವು

ಸಂಪತ್ತಿನಲ್ಲಿ ಸುಖವಾಗಿ ಬೆಳೆದು ಮಗು  
 ಈ ಪ್ರಪಂಚದಲ್ಲಿ ಉಪ್ಪು ಮತ್ತು ಉಂಟು ನೈವಿದ್ಯ  
 ಸಾಕ್ಷಿಯಾದಂತೆ ದೇವತೆಗಳಿಗೆ ಕೊಡುವ ಭಕ್ತಿ ಭಕ್ತಿ. ಎದ  
 ನೆಲೆಯಾದ ದೇವತೆಗಳಿಗೆ ಪೂಜಿಸುವ ಭಕ್ತಿ  
 ಇವುಗಳೆಲ್ಲವೂ ದೇವತೆಗಳಿಗೆ ಸಂದರ್ಭವಾಗಿವೆ  
 ಇವುಗಳೆಲ್ಲವೂ ದೇವತೆಗಳಿಗೆ ಸಂದರ್ಭವಾಗಿವೆ  
 ಇವುಗಳೆಲ್ಲವೂ ದೇವತೆಗಳಿಗೆ ಸಂದರ್ಭವಾಗಿವೆ

ಮೂಲಕ ಕೊಡುವ ಭಕ್ತಿ ಸಂದರ್ಭವಾಗಿವೆ  
 ದೇವತೆಗಳಿಗೆ ಸಂದರ್ಭವಾಗಿವೆ  
 ದೇವತೆಗಳಿಗೆ ಸಂದರ್ಭವಾಗಿವೆ  
 ದೇವತೆಗಳಿಗೆ ಸಂದರ್ಭವಾಗಿವೆ  
 ದೇವತೆಗಳಿಗೆ ಸಂದರ್ಭವಾಗಿವೆ  
 ದೇವತೆಗಳಿಗೆ ಸಂದರ್ಭವಾಗಿವೆ

ಸಂಪತ್ತಿನಲ್ಲಿ ಸುಖವಾಗಿ ಬೆಳೆದು ಮಗು  
 ಈ ಪ್ರಪಂಚದಲ್ಲಿ ಉಪ್ಪು ಮತ್ತು ಉಂಟು ನೈವಿದ್ಯ  
 ಸಾಕ್ಷಿಯಾದಂತೆ ದೇವತೆಗಳಿಗೆ ಕೊಡುವ ಭಕ್ತಿ ಭಕ್ತಿ. ಎದ  
 ನೆಲೆಯಾದ ದೇವತೆಗಳಿಗೆ ಪೂಜಿಸುವ ಭಕ್ತಿ  
 ಇವುಗಳೆಲ್ಲವೂ ದೇವತೆಗಳಿಗೆ ಸಂದರ್ಭವಾಗಿವೆ  
 ಇವುಗಳೆಲ್ಲವೂ ದೇವತೆಗಳಿಗೆ ಸಂದರ್ಭವಾಗಿವೆ  
 ಇವುಗಳೆಲ್ಲವೂ ದೇವತೆಗಳಿಗೆ ಸಂದರ್ಭವಾಗಿವೆ





158

ಶ್ರೀಮತ್ಪೂಜ್ಯವಿಷಯನಾಥಾಚಾರ್ಯವಿಠಲಮಠನಮಂಟಿ  
ಶ್ರೀಮತೇ ಆನಂದಾಶ್ರಮಶ್ರೀಪಾದಂಗಭವರ ವಿವೃ  
ತದ್ವಾರಾ ವಿಠಲಂಗಭವ

ಆ ಪೂಜ್ಯಾಕರಾದ ಮಂಗಳಾಚಾರ್ಯನೊಡನೆ ಸಾಂಸ್ಕೃತಿಕ ಸತ್ಸಿಯಲ್ಲೂ ಸ್ವಯಂ  
ಬಂಧುತ್ವವು ಬಿಂಬಿತವಾಗಿದೆ - ಕಾಲಯುಕ್ತ ಸಂವತ್ಸರ ಮುಖ್ಯವೃತ್ತಿ  
ರಹಿತವಾಗಿ ವರ್ಷಕ್ಕೆ ಶ್ರೀಯವರ ಕೃಪಾಕಟಾಕದಿಂದ ಕೈಮುಚಲ  
ಯುದ್ಧಕ್ಕೆ ವಿಶ್ರೇಯವರ ಯೋಗ ಕೈಮುಚಲು ನೆಪು ನರ ಕೈಮುಚಲುದ್ಧ  
ಮಾಗಣಿಸು ಆಗ್ರಾಸ್ಥಿರವನ ಅಪ್ಪಣೆಯಿಂದ ಯಶಾಲನೆಗೊಳಿಸಿ  
ಬಹು ಪ್ರವೃತ್ತಿಯಿಂದ ಪ್ರಾರ್ಥಿಸುವೆನು ಶ್ರೀಮಠ  
ಶ್ರೀಸ್ವಾಮಿ

ಸಾಂಸ್ಕೃತಿಕ ಶ್ರೀನಂದಿಧಾನದಿಂದ ಆರೋಗ್ಯವಂತ ಪುಷ್ಕುಬಂಧು  
ರಹಿ ವಾರದ ಸರ್ವಲೋಕ-ಪ್ರಾಪ್ತಿಯಲ್ಲಿ ಶ್ರೀಶಕ್ತಿಯಲ್ಲಿ ಕಲ್ಪಿತ ರಜನ  
ಅಪ್ಪಣೆಯನ್ನು ಈ ದಿವ್ಯ ಸತ್ಸಿಯಲ್ಲಿ ಸತ್ಸಿಯಲ್ಲಿ ಬಿಡಿ ಕೊನೆಯವನಿ  
ಕೊಂಡೆವು. ಅದರಲ್ಲಿ ಅಪ್ಪಣೆಯಿಂದ ವಿಷಯವು ಸತ್ಸಿಯ ಮಹತ್ವವಾಗಿ  
ಈ ದಿವ್ಯಕೂಟದ ಸತ್ಸಿಯು ಜನ ಸಂಪ್ರೀತಿಯಾಗಿ ಕೈಗೊಂಡಿ ಬಂದಿ  
ದ ಇಂಥ ಕೆಲವು ಸ್ವಲ್ಪ ಸ್ವಲ್ಪ ಅಪ್ಪಣೆಯು ಸರಸೋಮ ಶ್ರೀನಂದಿಧಿಗ  
ಬಿಂಬಿಸಿ ಕೊಟ್ಟವು ಬಗ್ಗೆ ಬಂದವ ಅದಿಲ್ಲ ವಾರಕ್ಕೆ ಸತ್ಸಿಯ ಕಾರ್ಯ  
ವು ಕವಿತೆಯು ಇದೊಳಗಾಗಿಯದೆ ಬಂದ ಸತ್ಸಿಯು ಈ ಮೂಲಕ  
ಬಿಂಬಿಸುವೆನು ಶ್ರೀಮಠ

ಈ ಸತ್ಸಿಯ ಅಧ್ಯಕ್ಷರಾಗಿ ಬೃಹದ್ ಮಂಗಳಾಚಾರ್ಯ ನುಲಾಯವು  
ಕೆಲವು ಸಮಯದ ಅಧ್ಯಕ್ಷರಾಗಿ ಶಿವಾಭಿನವರಾದ್ದಿಂದ ಅಪರ ಅಧ್ಯಕ್ಷ  
ಸ್ಥಾನಕ್ಕೆ ಸತ್ಸಿಯ ಮೆಂಬರರು ಈ ಮಂಚೇಶ್ವರ ನಾರಾಯಣರಾಯ  
ರಿಗೂ ಸತ್ಸಿಯ ಮೆಂಬರರು ಈಕೆ ಪುರಲಾಗಿಗೆ ಜೈನಿ ಪುಸ್ತಕ  
ಕೊಂಡಿರುವ ಪ್ರಾರ್ಥನಾ ಶಿವರವು ನಾಗ ಮಠ ಸರ್ವೋತ್ತರವು  
ಇವೆಂಬವರು ಬದಲಿಗೆ ಉದಿಯವರು ಅಧ್ಯಕ್ಷರಾಗುವ ಮುಕ್ತ



160

The Postmaster General,

Bombay-

Sir,

Subject: a Proposal for the Establish-  
-ment of a Combined Post + Telegraph  
Office at Shivali, North Kanara.

We the inhabitants of Shivali and  
Bengre villages, most humbly and  
respectfully beg to represent as follows:-

1. Owing to the non-existence of a Telegraph Office here (at Shivali) untold inconvenience is experienced. The nearest telegraph Office is situated at Bhatkal, a distance of over four miles from Shivali, and nearly six miles from Bengre, and about nine miles from Mundeshwar, all of which are important villages.
2. At present telegrams have either to be booked at the local Branch (Departmental) Office, with the resultant delay, or to send coolies to Bhatkal with the messages, which process not only means delay but additional Expense.
3. Some years ago, a representation had been made by us on this very subject, but so far nothing had come out of it.
4. The Post Office at present existing in Shivali is a Departmental Branch Office, with an income ample + more than that, to warrant the raising

status of the same to a Combined Sub Office.

5. Moreover the telegraph line conveniently runs within a few furlongs of the present Post Office.

6. We feel confident that the Telegraph Office when opened will prove a success in its entirety.

7. Shivali is a place of great trade and therefore the merchants and others of this place feel very much handicapped for want of a Combined Post and telegraph Office.

In conclusion, we pray that you will kindly enquire into this matter and sanction the raising of the present Departmental Branch Office to a Combined Sub Office.

Trusting that our representation will be fruitful.

We beg to remain

Yours obedient servant  
Sd/



1 - ಬ್ರಹ್ಮನ ಪೂಜೆ ಸುಂತರವಾಗಿ ನಡೆಸುವುದು ಅಂದರೆ ಆತನನ್ನು ಸಾಕಷ್ಟು  
 ಪೂಜಿಸುವುದು ಅಂದರೆ ಆತನನ್ನು ಸಾಕಷ್ಟು ಪೂಜಿಸುವುದು ಅಂದರೆ  
 ಸಂತೋಷವು -

2 - ಸಂತೋಷವು ಅಂದರೆ ಸುಖವು ಅಂದರೆ ಸುಖವು ಅಂದರೆ ಸುಖವು  
 ಸಂತೋಷವು ಅಂದರೆ ಸುಖವು ಅಂದರೆ ಸುಖವು ಅಂದರೆ ಸುಖವು  
 ಸಂತೋಷವು ಅಂದರೆ ಸುಖವು ಅಂದರೆ ಸುಖವು ಅಂದರೆ ಸುಖವು  
 ಸಂತೋಷವು ಅಂದರೆ ಸುಖವು ಅಂದರೆ ಸುಖವು ಅಂದರೆ ಸುಖವು  
 ಸಂತೋಷವು ಅಂದರೆ ಸುಖವು ಅಂದರೆ ಸುಖವು ಅಂದರೆ ಸುಖವು

1. ಎಲ್ಲಾ ಸಂಯೋಜಿತಗಳಾಗಬೇಡವೆಂದು
2. ಯೂ ದಾ ತ್ರಸಂ ಸಂಯೋಜ್ಯ ವಿದ್ಯಾಂತಿ ತ್ರಸಂ ನತಯಃ ನಂಬ  
 ಕ್ರಿಯಾ ಸಂಯೋಜ್ಯ ವಿದ್ಯಾಂತಿ ತ್ರಸಂ ನತಯಃ ನಂಬ  
 ಅಂಕವಾಗಿ ಯಾ ದ್ಯಂಕ ಖ್ಯೆ ಸಾಂಯೋಜ್ಯ ವಿದ್ಯಾಂತಿ ತ್ರಸಂ  
 ಅಂಕವಾಗಿ ಯಾ ದ್ಯಂಕ ಖ್ಯೆ ಸಾಂಯೋಜ್ಯ ವಿದ್ಯಾಂತಿ ತ್ರಸಂ
3. 2 ನಿವರಾ ವಿ ಸತ್ಯವಾ಼ವತಿ ಜಿಂಧ್ರದವಾ಼ವತಿ ಸಂಧಿಂಧ್ರದವಾ಼ವತಿ  
 2 ನಿವರಾ ವಿ ಸತ್ಯವಾ಼ವತಿ ಜಿಂಧ್ರದವಾ಼ವತಿ ಸಂಧಿಂಧ್ರದವಾ಼ವತಿ
4. ನೂವಾ಼ವತಿ ಅತ್ರಮೇವಾದ ಸಂತ್ರ-ಯಂಧ್ರದವಾ಼ವತಿ ಸಂಧಿಂಧ್ರದವಾ಼ವತಿ  
 ನೂವಾ಼ವತಿ ಅತ್ರಮೇವಾದ ಸಂತ್ರ-ಯಂಧ್ರದವಾ಼ವತಿ ಸಂಧಿಂಧ್ರದವಾ಼ವತಿ
5. 2 ನಿವರಾ ವಿ ಸತ್ಯವಾ಼ವತಿ ಜಿಂಧ್ರದವಾ಼ವತಿ ಸಂಧಿಂಧ್ರದವಾ಼ವತಿ  
 2 ನಿವರಾ ವಿ ಸತ್ಯವಾ಼ವತಿ ಜಿಂಧ್ರದವಾ಼ವತಿ ಸಂಧಿಂಧ್ರದವಾ಼ವತಿ  
 2 ನಿವರಾ ವಿ ಸತ್ಯವಾ಼ವತಿ ಜಿಂಧ್ರದವಾ಼ವತಿ ಸಂಧಿಂಧ್ರದವಾ಼ವತಿ
6. } ತ್ರಸಂಯೋಜ್ಯ ವಿದ್ಯಾಂತಿ ತ್ರಸಂ ನತಯಃ ನಂಬ  
 ತ್ರಸಂಯೋಜ್ಯ ವಿದ್ಯಾಂತಿ ತ್ರಸಂ ನತಯಃ ನಂಬ  
 ತ್ರಸಂಯೋಜ್ಯ ವಿದ್ಯಾಂತಿ ತ್ರಸಂ ನತಯಃ ನಂಬ

## Appendix - III

### ABBREVIATIONS

|             |                         |
|-------------|-------------------------|
| A. D.       | Anno Domini             |
| <i>Ba.</i>  | <i>Bahuḷa</i>           |
| C.          | Circa                   |
| <i>Ga.</i>  | <i>Gadyāṇa</i>          |
| <i>Ha.</i>  | <i>Haṇa</i>             |
| <i>Kha.</i> | <i>Khaṇḍuga</i>         |
| L.          | Line                    |
| P.          | Page                    |
| R.          | Record                  |
| Rds.        | Records                 |
| <i>Ru.</i>  | <i>Rupāyi</i> (a rupee) |
| <i>Sam.</i> | <i>Samvatsara</i>       |
| Śu.         | Śukla                   |


#### Marks relating to currency

|   |               |
|---|---------------|
|   | <i>Honnu</i>  |
| • | <i>Haṇa</i>   |
|   | <i>Mupāga</i> |
|   | <i>Aḍḍa</i>   |
|   | <i>Hāga</i>   |
| = | <i>Bēḷe</i>   |
| ≡ | 3 Vīsa        |
| ÷ | Vīsa          |









Dr. A. K. Shastry author of *The Records of Śrī Chitrāpur Maṭha, A History of Śrīngēri, Śrīngēri Dharmasamsthāna, Śrīngēri Maṭhada Kaḍatagaḷalliya Āyda Chāritrika Dākhalegaḷu* (2 volumes), *The Records of the Śrīngēri Dharmasamsthāna, Śrī Sōndā Swarnavallī Mahāsamsthānada Aitihāsika Dākhalegaḷu, Swarnavallī Mahāsamsthāna, A History of the Swarnavallī Mahāsamsthāna, Iḍagunjiya Śrī Mahā-Gaṇapati mattu Sabhāhitaru, Śīrasi Tālūkina Itihāsa, Śrī Manjuguṇi Kṣētrada Chāritrika Dākhahalegaḷu* and several other books of great research value, is a reputed research scholar in Karnāṭaka. He has presented more than 100 research papers at the state, national and international level History Conferences and chaired many sessions. He is honoured as the national level research scholar in History. He was a Director of a research project, ICHR, New-Delhi, Principal Investigator of a major research project, UGC, New-Delhi, General President of Karnāṭaka Itihāsa Academy's 16<sup>th</sup> Conference and 18<sup>th</sup> Conference of Karnāṭaka History Congress. He is honoured by Śrī Bhārati-Tirtha, the present *Jagadguru* of the Śrīngēri *Maṭha* and by other *maṭhādhipatis*. Besides being a famous research scholar, he is also a poet. During his boyhood he was a famous athlete of the Karnāṭak University. In brief, Dr. Anant Kriṣṇa Shāstry is a versatile personality.

The office-bearers of Tercentenary Secretariat and devotees of Śrī Chitrāpur *Maṭha* profusely thank Dr. A. K. Shastry, for having contributed *The Records of Śrī Chitrāpur Maṭha* to the Sāraswats.

